












To Arthur Ryder
from Ernest Southard
Christmas, 1910

GIFT OF

Prof. Ryder



1700 at

TULU-ENGLISH
D I C T I O N A R Y


BY

REV. A. MÄNNER

B. M. S.

MANGALORE
PRINTED AT THE BASEL MISSION PRESS
1886

709
1885



Pierce fund.

Gift of Prof. R. J. ...
409172



MISSIO
N

PL4793
M3
1886
MAIN

PREFACE.

The Tuḷu language, one of the Dravidian family, is spoken only by half a million of people, inhabiting the central part of South-Canara. Until recently there was no literature in this language, except some legends written on palm-leaves in the Malayālam character, in the possession of Brahman families. It was only after the arrival of the Basel Missionaries in this district (1834) that some books were written and printed in the Basel Mission Press, the most important being a translation of the New Testament, which was completed in 1847, and of which a new typographical edition was issued in 1859. Other publications intended for the use of the church and schools followed in course of time, and in 1872 Rev. J. Brigel compiled a Tuḷu Grammar, which we recommend to those interested in that language. For writing, a modification of the Malayālam alphabet was in vogue till the Basel Mission Press employed Canarese characters in printing.

2. The compilation of a vocabulary was commenced some 30 years ago. The Rev. G. Kammerer, who died in 1858, left a manuscript containing about 2000 words. The author took this vocabulary in hand and continued adding to it from all available sources, without in the least contemplating the printing of the same. In 1883, however, the question of printing a Tuḷu Dictionary was first mooted, and further steps having been taken in the matter, the Government of Madras was pleased to defray the cost of its publication.

3. A Transliteration in Latin characters of every word will, especially for beginners, facilitate the use of the book. The appended list (p. viii.) will show the rules according to which the transliteration has been made.

4. Special attention should be paid to words sounding alike, viz :

ಪಲ್ಲಿ palli, a lizard.	ಪಳ್ಳಿ palli, a mosque.
ಅಣೆ ṅṅè, an anna.	ಅನೆ ānè, an elephant.
ಮುತ್ತು muttu, a pearl.	ಮುದ್ದು muddu, a kiss.
ಮದಿಸು madipu, a fold.	ಮದಿಸು madipu, a consultation.

5. Although it is customary in Dravidian Dictionaries to give the crude form of the Verb, it was thought better to give first the Infinitive form, as the conjugation of the verb is dependent on the ending of the Infinitive. The Root, however, is given after the transliteration. The three terminations of the Infinitive are as follows:

1. ಉನಿ uni, as ಓದ್ + ಉನಿ = ಓದುನಿ vōduni, to read;
2. ಪುನಿ puni, ,, ಮಲ್ + ಪುನಿ = ಮಲ್ಪುನಿ malpuni, to do;
3. ಪಿನಿ pini, ,, ತೂ + ಪಿನಿ = ತೂಪಿನಿ tūpini, to see.

As the formation of the Causative form is sometimes rather intricate and the meaning is often different from that attached to the root, it has been thought best to introduce the causative form as a separate word.

6. As to the Adjectives, only the simple ones have been especially mentioned; all others which are either Adjective-Participles, or Nouns converted into Adjectives either by different terminations, as the Dative, Locative and Genitive, or by adding Adjective-Participles (ಇತ್ತಿ itti, ಉಪ್ಪು uppu, ಅಯಿ āyi, etc.), have been omitted, as the student can easily convert any Noun into an Adjective whenever required.

7. In a similar manner it ought to be stated that all proper Adverbs have been specially pointed out; those, however, which are either Datives or Locatives or Nouns with Verbal Participles (ಆದ್ ādy) have been omitted for the above reason.

8. The Tuḷu language does not possess many words with abstract meanings. The Gerund of every verb may, however, be used in this sense, for instance, ಬಿಡುನವು wōdunavu reading, ತೂಪಿ ನವ ತುಪಿnavu observation. Besides this there are some other derivations, as ವೋದಿಗೆ vōdigē of ವೋದುನಿ vōduni, ಹೆಚ್ಚಿಗೆ hec̄c̄igē of ಹೆಚ್ಚುನಿ hec̄c̄uni, ಜಪ್ಪೆಲ್ jappel̄ of ಜಪ್ಪುನಿ jappuni, ದಿಂಜೆಲ್ diñjel̄ of ದಿಂಜುನಿ diñjuni, ತರ್ತೆ tartē of ತಾರುನಿ tāruni, ಮುರ್ತೆ murtē of ಮೂರುನಿ mūruni, etc. Such abstract words, if not found in this Dictionary, can easily be formed by means of the Infinitive.

9. The meanings of many words might have been considerably increased, but for the sake of brevity we have, (especially in the case of words derived from Sanskrit), given only the most usual ones.

10. It should be taken into consideration that not only the different castes of the Tuḷu speaking people have their own peculiarities of expression and pronunciation, e.g. for “wedding” Brahmans say ಕಲ್ಯಾಣ kalyāṇa, Pariahs say ಬಡತನ baḍatana, and other caste people say ಮದಮೆ madumē, but that there are also three local distinctions of dialect, viz., a southern, a northern and an eastern one, in which similar peculiarities exist; for instance:

S. ಫೊದಪಿನಿ	podepini,	ಸಾದಿ	sādi,	ತುದೆ	tudē,	ತೂಪಿನಿ	tūpini,
N. ಫೊದಪಿನಿ	podepini,	ತಾದಿ	tādi,	ಸುದೆ	sudē,	ಸೂಪಿನಿ	sūpini,
E. ಪುದೆಪುನಿ	pudepuni,	ಹಾದಿ	hādi,	ಹುದೆ	hudē,	ಹೂಪಿನಿ	hūpini,
	to cover,	ನ	road,	ನ	river,	ನ	to see.

11. As to the adoption of Sanskrit, words besides those in common use with the people in connection with their worship, a number of words have been received which are current among Tuḷu Brahmans only, though not all; and there are also some words which owe their introduction to Christianity. The Tuḷu people also use a number of words which were originally Canarese, Malayālam and Hindustāni; of these only the most common ones have been introduced here.

12. The names of about 600 Plants will be found in this collection. About half are taken from “Five Hundred Indian

Plants” by C. Stolz, and the others have been obtained in other ways, careful investigation being required in some cases.

13. A Supplement of about 200 new words is appended.

14. For List of Abbreviations see the following page.

15. In the preparation of this Dictionary the following works have been consulted: Canarese Dictionary by W. Reeve, Malayālam Dictionary by Dr. H. Gundert, and Sanskrit Dictionary by Dr. Th. Benfey.

16. In conclusion the author desires to record the great obligations he is under, to the Munshis Messrs. Madhvarāya of Caup, Sitārāma of Mulki, Sarvōttama Pei of Mangalore, and Catechist Israel Aarons for the assistance given him, and among some others, he is also indebted to the corrector of the Mission Press, Mr. Šivarāu, who has been of very great service to him in carrying the work through the press. He nevertheless regrets certain errors which have crept into the work, and for which he craves the forbearance of the critic. These have been noted in the Errata.

Mangalore, October 1886.

A. M.



Abbreviations.

acc. = accusative.
adj. = adjective.
adv. = adverb.
bet. = better.
bram. = word peculiar to Tulu
Brahmans.

Chr. = Christian.
cond. = conditional.
c. d. = cum dative.
cf. = confer, compare.
conj. = conjunction.
c. v. = causative verb.
dat. = dative.
dim. = diminutive.
def. v. or *d. v.* = defective verb.
e. g. = for example.
emph. = emphatic.
fem. = feminine.
fg. = figurative.
f. t. = future tense.
gen. = genitive.
gram. = grammatical.
hon. = honorific.
imper. = imperative.
intj. = interjection.
intrg. = interrogative.

lit. = literally.
loc. = locative.
masc. = masculine.
neg. = negative.
n. or neut. = neuter.
num. = numeral.
opp. = opposite.
perf. = perfect tense.
part. = participle.
p. or pers. = person.
pl. = plural.
postp. = postposition.
pot. = potential.
prep. = preposition.
pron. = pronoun.
pro. = proverb.
p. t. = past tense.
Rom. = Roman Catholic.
s. = substantive.
Sans. = Sanskrit.
sing. = singular.
slg. = slang word.
v. a. = verb active.
v. n. = verb neuter.
v. refl. = verb reflexive.
vlg. = vulgar word.



Transliteration.

a. Vowels.

<p>ಅ a as a in about.</p> <p>ಆ ā " a " far.</p> <p>ಇ i " i " him.</p> <p>ಈ ī " i " police.</p> <p>ಉ u " u " full.</p> <p>ಊ ū " u " rule.</p> <p>ಋ rṛ, <i>vocalised r.</i></p> <p>(ಠೂ rū not used)</p>	<p>ಎ e as e in met.</p> <p>ಏ è (<i>final</i>) as a " mat.</p> <p>ಐ ē as e " grey.</p> <p>ಐ ei, ai, oi " ei " height.</p> <p>ಒ o (wo) " o " not.</p> <p>ಓ ō (wō) " o " note.</p> <p>ಔ ou, au " ou " house.</p> <p>ಽ ṽ (<i>half u</i>) as e in the French je.</p>
---	---

b. Medials.

<p>ಂ =ñ before ಕ, ಖ, ಗ, ಘ, ಙ.</p> <p>ನಿ " ಚ, ಛ, ಜ, ಝ, ಞ.</p> <p>ನಿ " ಟ, ಠ, ಡ, ಢ, ಣ.</p> <p>ನಿ " ತ, ಥ, ದ, ಧ, ನ.</p>	<p>ಂ =m before ಪ, ಫ, ಬ, ಭ.</p> <p>ಮಿ " ಯ, ರ, ಲ, ವ, ಶ, ಸ, ಹ.</p> <p>ಃ =h, <i>vocalised.</i></p>
--	--

c. Consonants.

<p>ಕ ka as ka in kalendar.</p> <p>ಖ kha " ka aspirated.</p> <p>ಗ ga " ga in gander.</p> <p>ಘ gha " ga aspirated.</p> <p>ಜ ja " ng in singing.</p> <p>ಚ ça " ch " chapter.</p> <p>ಛ cha " ça aspirated.</p> <p>ಜ ja " ja in jam.</p> <p>ಝ jha " ja aspirated.</p> <p>ಞ ña " nya in bunyan.</p> <p>ಟ ta the cerebral ta.</p> <p>ಠ tha " ta aspirated.</p> <p>ಡ da the cerebral da.</p> <p>ಢ dha " da aspirated.</p> <p>ಣ na the cerebral na.</p> <p>ತ ta the dental ta.</p> <p>ಥ tha " ta aspirated.</p>	<p>ದ da the dental da.</p> <p>ಧ dha " da aspirated.</p> <p>ನ na the dental na.</p> <p>ಪ pa as pa in parrot.</p> <p>ಫ pha " pa aspirated.</p> <p>ಬ ba " ba in bat.</p> <p>ಭ bha " ba aspirated.</p> <p>ಮ ma " ma in mad.</p> <p>ಯ ya " ya " yam.</p> <p>ರ ra " ra " rag.</p> <p>ಲ la " la " lap.</p> <p>ವ va " va " van.</p> <p>ಶ śa " sha " sham.</p> <p>ಷ ṣa " sha " marshal.</p> <p>ಸ sa " sa " sat</p> <p>ಹ ha " ha " ham.</p> <p>ಱ ḷa the cerebral l.</p>
--	---

ಕ್ಷ ksha as ksha in Lakshmi.

TULU-ENGLISH DICTIONARY

ಅ

A

ಅ a, The first letter of the alphabet; 2. an interjection of surprise; 3. when prefixed to nouns derived from Sanskrit beginning with a consonant, it denotes negation, *as* ಸತ್ಯ truth, ಅಸತ್ಯ untruth; before a vowel ಅ becomes ಅನ್, as ಅಂತ end, ಅನಂತ endless.

✓ ಅಂಕ anka, *s.* Fight, war, battle, combat; ✓ 2. cock-fight; 3. a mark, sign. —ದಾಯಿ a combatant, wrestler. —ದ ಬಾಕಿಯೂರ್ a field or place for cock-fighting. —ಕಾಡುನಿ to fight, to wrestle.

✓ ಅಂಕಣ ankaṇa, *s.* ✓ The space between two cross beams *or* pillars (supporting a roof); 2. a quadrate, square; 3. a small room, compartment. —ಪಾಡುನಿ to upset.

ಅಂಕಾಯನ ankāyana, *s.* A temple feast; *see* ಆಯನ.

ಅಂಕಿತ anṅkita, *s.* A mark; *adj.* marked. —ಪಾಡುನಿ to affix one's signature to any writing; 2. to dedicate a work; 3. to put a mark.

ಅಂಕುಡೊಂಕು ankuḍoṅku, *s.* Crookedness; *adj.* bent, crooked.

ಅಂಕುಶ ankuśa, *s.* A goad, hook used to drive an elephant with.

ಅಂಕಿಪುನಿ ankipuni (ಅಂಕಿ), *v. a.* To cipher, count, reckon (in writing).

ಅಂಕೆ anṅkè, *s.* A numerical figure.

ಅಂಕೋಲೆದ ಮರ anṅkōleda mara, *s.* *Alangium decapetalum* (*hexapetalum*).

✓ ಅಂಗ anṅg, *s.* Greediness, eagerness. —ಬುದ್ಧಿನಿ, —ಇದ್ಧಿನಿ to be greedy, covetous; *cf.* ಅಂಗದ್ಧಿನಿ.

ಅಂಗಸಾವುನಿ anṅgusāvuni (ಅಂಗಸಾ), *v. a.* To reproach, despise; 2. to disregard; 3. to arraign; *also* ಅಂಗಸಾವುನಿ, ಹಂಗಸಾವುನಿ.

ಅಂಗ aṅga, s. A limb, member;
2. the body. ಅಂಗಸೊಳು the
members of the body.

ಅಂಗಕರಣ aṅgakaṛaṇa, s. The in-
struments of action, *as* ಮನ
mind, ವಾಕ್ speech, ಕಾಯ body.

ಅಂಗಜಮೆರಿ aṅgaḷameri, s. The hair
of the body.

ಅಂಗಜಾರಿ aṅgaḷāri, s. A name of
ಶಿವ, the foe of Cupid.

ಅಂಗಜಿ aṅgaḷē, s. The god of love,
ಕಾಮ; 2. a son; 3. desire.

ಅಂಗಡಿ aṅgaḷi, s. A shop, stall.
—ದಾಯಿ, —ಗಾರೆ a shopkeeper.

ಅಂಗಣ aṅgaṇa, s. The space
around a temple or demon-
shrine; 2. a courtyard, the
space in front of a house.

ಅಂಗತಾಪ aṅgatāpa, s. Heat of the
body; 2. fatigue.

ಅಂಗದನೆ aṅgadanē, s. Thirst. —ಕೊ
ರ್ಪಿಸಿ to give to drink. —ಪರ್ಪಿಸಿ
to drink.

ಅಂಗದೆ aṅgade, s. The name of a
celebrated monkey, the son
of ವಾಲಿ.

ಅಂಗಪಂಕ್ ಅಂಗಪಾಂಕು, s. The hair
about the privities, *vlg.*

ಅಂಗಪರೀಕ್ಷೆ aṅgapārikshe, s. Anato-
my.

ಅಂಗಪೂಜೆ aṅgapūḷe, s. Worship-
ping the different members of
an idol.

ಅಂಗಪ್ರದಕ್ಷಣೆ aṅgapradakṣhaṇe, s.
Rolling the body after the car
of an idol *or* round a temple,
as a penance *or* in fulfilment
of a vow; *see* ಮಡಪ್ಪನ.

ಅಂಗಬೇಸರ್ aṅgabēsaru, s. Fatigue.

ಅಂಗರಕ್ಷೆ aṅgarakshe, s. Personal
protection, preservation, safe-
ty.

ಅಂಗರೇಕೆ aṅgarēke, s. A coat,
jacket, vesture.

ಅಂಗರೋಮ aṅgarōma, s. The hair
of the body.

ಅಂಗಲಪ್ಪು, ಅಂಗಲಾಪ aṅgalappu,
aṅgalāpa, s. Covetousness, in-
ordinate desire, eagerness of
gain. —ಪಪ್ಪನಿ to be of inordi-
nate desire; 2. to endeavour,
try. —ದಾಯಿ a covetous person.

ಅಂಗವಸ್ತ್ರ aṅgavastra, s. An upper
garment, a towel.

ಅಂಗಶಿಕ್ಷೆ aṅgaśikshe, s. Penance;
2. mortification of the body in
penance.

ಅಂಗಶುಚಿ aṅgaśuči s. Ceremonial
purity; 2. a thrashing, beat-
ing.

ಅಂಗಸಂಗ aṅgasāṅga, s. Sexual in-
tercourse.

ಅಂಗಸಾಧನೆ aṅgasādhanē, s. Gym-
nastics, bodily exercise.

ಅಂಗಸಿದ್ಧಿ aṅgasiddhi, s. Prosperity.

ಅಂಗಸೂತ್ರ aṅgasūtra, s. The pulse;
2. a kind of girdle; *see* ಪೊಕ್ಕ
ನೂಲು.

ಅಂಗನೆ aṅgasē, s. A particular
kind of building, the front
part of which is used as a
shop and the back part as a
private dwelling; 2. a towel,
scarf.

ಅಂಗಸೊನ್ನೆ aṅgasonne, s. A sign

made with the finger, head, eye, etc.

ಅಂಗಹಿಂಸೆ aṅgahiṁse, *s.* Corporal punishment. —ಮಳ್ಳುವನಿ to wound, punish.

ಅಂಗಹೀನ aṅgahīna, *adj.* Maimed.

ಅಂಗಕ್ಷೇಮ aṅgakshēma, *s.* Bodily health.

ಅಂಗಾಂಗ aṅgāṅga, *adj.* All, of every kind; *see* ಅಂಜಂಜ.

✓ಅಂಗಾರ್ aṅgāru, *s.* The sole of the foot.

ಅಂಗಾರ aṅgāra, *s.* Tuesday.

ಅಂಗಾರಕ aṅgāraka, *s.* A black stroke put on the forehead.

ಅಂಗಾರಕೆ aṅgārake, *s.* The planet Mars. ಅಂಸಾರಕವಾರ Tuesday.

ಅಂಗಾರೆ aṅgāre, *s.* The planet Mars; 2. Tuesday.

✓ಅಂಗಾವುನಿ aṅgāvuni, *c. v.* (of ಅಂಸುನಿ), To yawn, gape, open (as the mouth).

ಅಂಗಿ aṅgi, *s.* A long gown, or coat.

✓ಅಂಗಿಡ್ವಿನಿ aṅgidṇini (ಅಂಗಿಡ್), *v. n.* To be greedy, covetous; *see* under ಅಂಗ.

✓ಅಂಗಿಪುನಿ aṅgipuni (ಅಂಗಿ), *v. a.* To wish, be greedy of.

ಅಂಗಿಸಾವುನಿ aṅgisāvuni (ಅಂಗಿಸಾ), *v. a.* To reproach; *see* ಅಂಗಿಸಾವುನಿ, ಹಂಗಿಸಾವುನಿ.

ಅಂಗೀಕಾರ aṅgikāra, *s.* Reception, admission; 2. acceptance. —ಮಳ್ಳುವನಿ, ಅಂಗೀಕರಿಸುವನಿ to accept, receive.

ಅಂಗೀರಸ aṅgīrasa, *s.* The name of a Hindoo saint.

ಅಂಗುಟ, ಅಂಗುಷ್ಟ aṅguṭa, aṅguṣṭa, *s.* The thumb; 2. the great toe; *also* ಉಂಸುಟ.

✓ಅಂಗುನಿ aṅguni (ಅಂಗ್), *v. n.* To open; 2. to be seized with a fit of yawning; *as* ಬಾಯಿ ಅಂಸುಂಟು the mouth opens; 3. to cringe.

ಅಂಗುಲ aṅgula, *s.* An inch; 2. a finger, the thumb, great toe; 3. the name of a saint.

ಅಂಗುಸ್ತಾನಿ aṅgustāni, *s.* A thimble.

ಅಂಗೈಲ, ಅಂಗೈಳ aṅgela, aṅgēla, *s.* A native inch equal to about $1\frac{1}{4}$ of the English inch; *see* ಅಂಸುಲ.

✓ಅಂಗೈಲೆ aṅgele, *s.* A greedy person, glutton.

✓ಅಂಗೈ aṅgai, *s.* The palm of the hand. —ಸುಂಡಿ the cavity of the hand. —ರೇಕೆ the lines on the palm of the hand; *see* ಹಸ್ತರೇಕೆ. —ಮುಂಸೈ ನಕ್ಕುವನಿ to lick the palm and back of the hand; *fg.* to be greedy.

ಅಂಗೋಪಾಂಗ aṅgōpāṅga (ಅಂಗುಲಪ-ಅಂಗ), *s.* The members of the body.

ಅಂಗೋಸ್ತ್ರ aṅgōstra (ಅಂಗ-ವಸ್ತ್ರ), *s.* An upper garment, a towel.

ಅಂಬಂಜಿ, ಅಂಬಂಜಿಳು aṅṅaṅṅa, aṅṅaṅṅolu, *s.* All the limbs; *see* ಅಂಗಾಂಗ.

ಅಂಬಣ aṅṅaṅa, *see* ಅಂಗಣ.

✓ಅಂಬಣ್ಯುನಿ aṅṅanyuni (ಅಂಬಣ್), *v. a.* To be greedy of, to covet; *cf.* ಅಂಗಿಡ್ವಿನಿ.

ಅಂಜಿಲೆ, anñele, *see* ಅಂಜಿಲೆ.

↓ಅಂಜಿ anñe, *adv.* So, thus, like, after that way or manner; 2. *int.* yea, even so. ಅಂಜಿಂಚೆ there, that side, a little further on. ಅಂಜಿಂಚೆ if it be so, however. ಅಂಜಿಂಚೆನೆಡ್ಡೆ, ಅಂಜಿಂಚೆ ದುಷ್ಟನೆಡ್ಡೆ, ಅಂಜಿಂಚೆನೆಡ್ಡಾವರ (ಅಂಜಿ-ಅಂಜಿಂಚೆನೆಡ್ಡೆ, ಅಂಜಿ-ಅಂಜಿ-ಲುಪ್ಪನೆಡ್ಡೆ, ಅಂಜಿ-ಅಂಜಿಂಚೆನೆಡ್ಡಾವರ) for that reason, on that account, therefore. ಅಂಜಿಂಚೆ such.

↓ಅಂಜಿಂಚೆ anñeade, *adv.* So, just so.

↓ಅಂಜಿಂಚೆ, ಅಂಜಿಂಚೆನೆ anñane, anñene, *adv.* Just so, even so. —ಮಂಜಿಂಚೆ to do so, to do in like manner.

↓ಅಂಜಿಂಚೆ anñal, *s.* The post, tapal. —ಕುಂಜಿಂಚೆ a post-horse. —ದಾಯಿ a postman.

↓ಅಂಜಿ anñi, *adv.* Thither, that side; 2. beyond. ಅಂಜಿಂಚೆ ಪಾಲ್ the other part. ಅಂಜಿಂಚೆ ಸಂಜಿಂಚೆ to die, expire, decease. ಅಂಜಿಂಚೆ here and there, hither and thither, to and fro.

ಅಂಜಿಂಚೆ, ಅಂಜಿಂಚೆ anñigè anñikè, *see* ಅಂಜಿಂಚೆ.

↓ಅಂಜಿಂಚೆದಾಯಿ anñidāye, *s.* A postman.

↓ಅಂಜಿಂಚೆ anñuni (ಅಂಜಿಂಚೆ), *v. a.* To lurk, *as* ಸುಟ್ಟೆ ಸಕ್ಕಿನ್ ಅಂಜಿಂಚೆ the cat lies in wait for the bird; *v. n.* to be importunate.

ಅಂಜಿಂಚೆ anñjana, *see* ಅಂಜಿಂಚೆ.

ಅಂಜಿಂಚೆದೇವಿ anñjanādēvi, *s.* The wife of ವಾಯು (the god of wind) and mother of ಹನುಮಂತ,

the famous monkey general; 2. the black goddess.

ಅಂಜಿಂಚೆವಿನ್ anñjalumīnu, *s.* A kind of fish.

↓ಅಂಜಿಂಚೆ, ಅಂಜಿಂಚೆ anñjigè, anñjikè, *s.* Fear, alarm, fright; 2. shyness. —ಮಂಜಿಂಚೆ to fear, be afraid of, be alarmed, be frightened; 2. to be shy. —ದಾಯಿ a coward, timid person.

↓ಅಂಜಿಂಚೆನಿ, ಅಂಜಿಂಚೆ anñjiyuni, anñjuni (ಅಂಜಿಂಚೆ, ಅಂಜಿಂಚೆ), *v. n.* To fear. ಅಂಜಿಂಚೆನಿ a coward, timid person.

ಅಂಜಿಂಚೆ anñjūra, *s.* A fig. —ಸಂಜಿಂಚೆ a ripe fig. —ಮಂಜಿಂಚೆ the glomerous fig tree.

ಅಂಜಿಂಚೆ anñjele, *s.* A timid fellow.

ಅಂಜಿಂಚೆ anñana *s.* A collyrium or ointment applied to the eyes (*see* ಕಾಂಜಿಂಚೆ); 2. particular applications, *as* lampblack, antimony *etc.*; 3. a kind of medicine for the eyes; *also* ಅಂಜಿಂಚೆ. —ವಂಜಿಂಚೆ antimony. —ದಾಯಿ, —ದಾಯಿ necromancer, conjurer. soothsayer, *also* ಮಂಜಿಂಚೆದಾಯಿ. —ಪಾಂಜಿಂಚೆ to put a sharp medicine *or* collyrium into the eyes; 2. to conjure.

↓ಅಂಟು antu, *s.* Gum, paste, resin; 2. adhesion. —ಸಂಜಿಂಚೆ to come in contact with, to touch; 2. to follow, pursue; 3. to stick, adhere to. —ಪಾಂಜಿಂಚೆ to become adhesive.

- ✓ ಅಂಟು ಸತ್ತು antupattu, *adj.* Adhesive, attractive.
- ✓ ಅಂಟುನಿ antuni, *v. n.* To adhere, stick; *v. a.* to paste; 2. to attract.
- ✓ ಅಂಡ್ andu, *s.* The buttocks; ಅಂಡ್ ಬಂಜಿ ಮಣಿ a stool to sit upon. ಅಂಡವರ್ವೆ a small under garment.
- ಅಂಡ anda, *s.* An egg, that which is oval shaped. —ಜಾತಿ the oviparous class, as bird, fish etc.
- ಅಂಡಸ್ andasy, *s.* A kind of fish; *bet.* ಬಂಡಸೆ.
- ✓ ಅಂಡಿ andi, *s.* A germ of mangoes etc. —ಬೂರುನಿ fruits to put forth; also ಕಾಯಿ ಕಟ್ಟುನಿ.
- ✓ ಅಂಡಿಣಾರ್, ಅಂಡಿಪುಣಾರ್ andiṇāru, andipunāru, *s.* The name of a tree, *Carallia integerrima*.
- ✓ ಅಂಡೆ andè, *s.* The vessel of a toddy-drawer for putting toddy in; 2. a vessel made of hollow bamboo or nut-shell.
- ✓ ಅಂಣಾವುನಿ aṇṇāvuni (ಅಂಣಾ), *v. a.* To raise or lift up the head or face; 2. to peep.
- ಅಣುಕಾಯಿ aṇṇukāyi, *s.* Coconut and plantains offered to an idol; see ಹಂಣುಕಾಯಿ. —ಕೊರ್ಪಿನಿ, —ಮುಳ್ಳುನಿ to offer coconuts and plantains.
- ✓ ಅಣೆ aṇṇe, *s.* An elder brother; 2. a maternal uncle; 3. an elderly man.
- ಅಂತ anta, *s.* End, finale.
- ಅಂತಃಕರಣ antahkarana, *s.* The

internal sense; 2. the heart, the mind; 3. *fg.* mercy; also ಅಂತಸ್ಕರಣ.

ಅಂತಃಪುರ antahpura, *s.* A seraglio, the queen's apartment.

ಅಂತಕೆ antake, *s.* Yama, the Indian Pluto.

ಅಂತದರ್ antaduru, *s.* A clue, hint, inkling (as of a secret).

ಅಂತಪಂತ antapanta, *s.* Competition, vying; 2. prowess.

ಅಂತರ antara, *s.* Intermediate space, interval; 2. difference, disparity; 3. rank. —ಕುತ್ತಿಳ್, —ಕುತ್ತಿಳ್, —ಕುತ್ತಿಳ್ಳು the intermediate posts of a roof.

ಅಂತರಂಗ antarāṅga, *s.* The mind, heart; 2. a secret; 3. secrecy; *in loc.* secretly.

ಅಂತರಗಂಗೆ antaragaṅge, *s.* *Pistia stratiota*; *cf.* ನೀರಾಳ.

ಅಂತರಾಂತರ antarāntara, *s.* Distinction of rank.

ಅಂತರಾಟ, ಅಂತ್ರಾಟ, ಅಂತರಾಷ್ಟ್ರ antarāṭa, antrāṭa, antarāshṭra, *s.* Mid-space, mid-air, included space, interval; ಅಂತರಾಟಾಡುಳ್ಳಿ *lit.* 'he is in the atmosphere', *used for* one who has died and has no rest; 2. *fg.* he is in a dilemma, he is not settled.

ಅಂತರಿಪುನಿ, ಅಂತರಿಸುನಿ, ಅಂತರಿಯುನಿ, antaripuni, antarisuni, antariyuni (ಅಂತರಿ), *v. n.* To end; 2. to die; 3. to differ.

ಅಂತರ್ದೇಸೆ antardese, *s.* The unknown fate.

ಅಂತರ್ನಾರ್ಡ್ antarmāḍḍu, s. An under roof.

ಅಂತರ್ಯ antarya s. The inner part; 2. the heart, mind.

ಅಂತರ್ಸುಂಠಾ antarsunna, s. The beam on the walls.

ಅಂತುಗ antuga, s. Total.

ಅಂತಸ್ತ antastu, s. An upper store or room; 2. a secret.

ಅಂತ್ಯ antya, s. End, completion; *adj.* last, final, ultimate. —ಕಾಲ the time of death.

ಅಂದ್ andy, *d. v.* Yes, yea. —ಅದು ಫೈನಿ to be true. —ಅಪಿನಿ to be brought up; 2. to be verified, proved. —ಅಯಿ true. —ಅಯಿ ಪಾತೆರ a true word: ಅಂದಾಯಿ ಪಾತೆರೊಗು ಸಂದಾಯಿ ಇಜ್ಜಿ *lit.* there is no gainsaying the truth. —ಮೆಳ್ವುನಿ to prove, improve. ಅಂದಾ is it so? is it true? *also* calling attention.

ಅಂದ್‌ಂದ anduṇḍa (*concl. form of* ಅನ್ಪಿನಿ). *adv.* Namely, that is to say.

ಅಂದ್‌ದ್ anduḍḍu (*past part. of* ಅನ್ಪಿನಿ *used as*) *conj.* (*lit.* Having said,) that. ಬರ್ಪೆ ಅಂದ್‌ದ್ ಸಂದೆ he said that he would come.

ಅಂದ anda, s. Form, shape; 2. beauty, elegance, handsomeness, symmetry; 3. purport. *adj.* beautiful, pretty; —ಸಾರೆ, a handsome man. —ಫೇಸಿನಿ to decay, wane.

ಅಂದಚಂದ andaçanda, *adj.* Very handsome, very pleasant.

ಅಂದಗೆ, ಅಂದಕೆ andage, andake, s. A blind man, a man of defective vision; 2. a cripple.

ಅಂದಣ andaṇa, s. A kind of palankin.

ಅಂದಯೆ andaye, *see* ಅಂದಾಯಿ.

ಅಂದಸ್ಸೆ, andasya, *see* ಅಂದೇಶ.

ಅಂದಸ್ಸೆ andassa, s. Darkness, blackness. —ಜಾನ್ a very dark place. —ನರಕ hell of darkness.

ಅಂದಾ andā, *see under* ಅಂದ್

ಅಂದಾಜು, ಅಂದಾಜಿ andāḷḷu, andāḷḷi, s. Estimate. —ಮೆಳ್ವುನಿ to make an estimate.

ಅಂದಾಯಿ andāyi, *see under* ಅಂದ್.

ಅಂದಾಯೆ andāye (ಅಂದ್-ಅಯಿ), s. A consentor, one who consents; 2. *p. t. of* ಅಂದಾಪಿನಿ. *cf. under* ಅಂದ್.

ಅಂದಿಪುನಾರ್ andipunār, *see* ಅಂದಿ ಕಾರ್.

ಅಂದೆ, ಅಂದೇ ande, andē, *int.* of entreaty, addressing, calling attention.

ಅಂದೇಶ, ಅಂದೇಸ andeṣa, andēsa, s. Doubt, hesitation; 2. shyness.

ಅಂದಕಾರ andhakāra, s. Darkness.

ಅಂದಗೆ andhage (ಅಂದಕೆ). s. A blind man; *see* ಅಂದಕೆ.

ಅಂದಾಧಾರ್‌ಬಾರ್ andhādarbāru, s. A blind government; 2. tyranny. —ದಾಯೆ a tyrant, mismanager.

ಅನನ anna, s. Food, *esp.* cooked rice. —ದಾನ a gift of food.

ಅನ್ನಡಿ annadi, *s.* A homeless person, pauper; 2. a simpleton; *cf.* ಅಪ್ಪಾಡಿ.

ಅಂಪುನಿ ampuni, *see* ಅಂಬುನಿ.

✓ಅಂಬ, ಅಂಬಾ, ಅಂಬೊ amba, ambā, ambo, *s.* Bellowing, lowing 2. a cry, noise. —ಪಾಡುನಿ to bellow, low (like a calf).

✓ಅಂಬಟೆ, ಅಂಬಡೆ ambaṭe, ambaḍe, *s.* The wild mango, hogplum. —ಮರ, a hogplum-tree, *Spondias mangifera*.

ಅಂಬರ ambara, *s.* The sky; 2. cloth, apparel; ರಕ್ತಾಂಬರ a purple cloth. ಅಂಬರಾಂಬರ a name of ಶಿವ.

✓ಅಂಬರವು ambarappu, *s.* Hurry, confusion, perplexity. —ಪಾಯಿ a perplexed man. ಅಂಬರಿತೆ ಘೋಷಿನಿ, ಅಂಜರಿತೆ— to become perplexed.

ಅಂಬರಿ, ಅಂಬಾರಿ ambari, ambāri, *s.* An elephant's saddle, howdah.

ಅಂಬಲ್ ambalu, *s.* Tipsiness, drunkenness; 2. drowsiness: ನಿನ್ನೆ ಅಂಬಲ್ ಪಂಡೆ (I or he) told (it) in drowsiness of sleep.

ಅಂಬಲ ambala, *see* ಅಂಬಿಲ.

ಅಂಬಾಕಿಲ್ ambākily, *s.* A kind of verandah; 2. an outer gate or door.

✓ಅಂಬಿ ambi, *s.* Cow-dung.

✓ಅಂಬಿಗಾರೆ ambigāre, *s.* A boatman; *cf.* ಅಂಬುಗಾರೆ.

✓ಅಂಬಿಗೆ ambige, *s.* A hunter; *see* ಅಂಬುಗಾರೆ, ಅಂಬಿಸೆ.

✓ಅಂಬಿಲ ambila, *s.* The place around or in front of a temple; 2. a verandah around a temple.

ಅಂಬು ambu, *s.* Water.

✓ಅಂಬು ambu, *s.* An arrow. —ಗಾರೆ a hunter.

ಅಂಬುಗೆ ambugē, *s.* The flower of *Arum colocosia*; *cf.* ತೇವ,

ಅಂಬುನಿ ambuni (ಅಂ) B., *v. a.* To do, make; *cf.* ಅಂಪನಿ, ಮಂಪನಿ, ಮಕ್ಕುನಿ.

✓ಅಂಬುಲಿ ambuli, *s.* A kind of pap or gruel of rāgi or rice.

ಅಂಬೆ ambē, *s.* A goddess, ಪಾರ್ವತಿ; ಮೂಕಾಂಬೆ a dumb goddess; *cf.* ಅಂಬ.

✓ಅಂಬೆಕಾರ್ ambekāru, *s.* Walking or crawling on hands and feet. —ಪಾಡುನಿ, —ನಡವುನಿ to crawl.

ಅಂಬೆವೂ ambēpū, *s.* Mango blossoms.

✓ಅಂಬೆಲ ambela, *see* ಅಂಬಿಲ.

✓ಅಂಬೇ ambe, *see* ಅಂಬ.

ಅಂಬೊಡಿ ambodi, *s.* A kind of dance or mock-fight among the Pariahs.

ಅಂಬೊಡೆ ambode, *s.* A kind of fried cake.

ಅಂಬೊತ್ತು ambottu, *s.* Arrogance, pride; *also* ಹಮ್ಮೊತ್ತು. —ತೋಜಾ ವುನಿ to be arrogant.

✓ಅಮ್ಮ amma, *s.* A lady; ಪಾರಿಯಂ ಮು ಕಾಳಿ.

ಅಮ್ಮಪದ್ದೆಯಿ ammapaddeyi, *s. euphem. for* Small-pox.

✓ಅಮ್ಮಯ್ಯ ammayya, *int.* of sorrow or pain.

- ✓ ಅಂಮೆ amme, *s.* A father; ನೇಲ್ಯಂ ಮಿ, ಪರಿಯಂಮೆ an elder uncle; ಶಿಡ್ಡಂಮೆ a younger uncle (father's, not mother's brother); ಶಾಂಕಂದಮ್ಮಿ *lit.* nourishing father, foster father, adoptive father; *pl.* ಅಂಮಾಡ್ಕು; *hon. pl.* ಅಂಮೆರಿ.
- ಅಂಮೆತ್ತಿ amottu, *see* ಅಂಮಿತ್ತು.
- ಅಂಶ aṁśa, *s.* Part, share, portion. —ಮಳ್ಳುನಿ to divide, apportion.
- ಅಂಸ aṁśa, *s.* A goose, swan; *also* ಹಂಸ, ಹಂಸವಕ್ಕಿ.
- ಅಂಸಪಾದ, aṁsapāda, *s.* A caret, asterisk; 2. a prop; *cf.* ಹಂಸಪಾದ.
- ✓ ಅಱ, ಅಹ ah, aha, *int.* Ah! eh!
- ಅಕರ, ಅಕಾರ, akara, akāra, *adv.* There, yonder, far; *also* ಆಕರ.
- ಅಕಲ್ akalu, *see* ಅಕ್ಕಲ್.
- ಅಕಸ್ಮಿಕ akasmika, *adj.* Accidental, sudden, unexpected.
- ಅಕಾರ akāra, *s.* The letter ಅ; *cf.* ಆಕರ.
- ಅಕಾಲ akāla, *adj.* Untimely, unseasonable. —ಮರಣ premature death.
- ಅಕೀರ್ತಿ akīrti, *s.* Infamy, disgrace.
- ಅಕೃತ್ಯ akṛtya, *s.* Iniquity; *adj.* wicked, bad.
- ಅಕೇರಿ, akēri, *s.* End; *in dat. or loc.* at or about the end, finally; *also* ಅಚ್ಚಿರಿ.
- ✓ ಅಕ್ಕ, ಅಕ್ಕೆ akka, akkē, *s.* An elder sister; 2. an elderly woman.
- ✓ ಅಕ್ಕಕ್ಕ, ಅಕ್ಕಿಕ್ಕುಳು akkakka, akkoḷu, *s.* Part; *adv.* asunder. —ಒಪಿಸಿ to put asunder, divide.
- ಅಕ್ಕಯ್ಯ akkayya, *s.* An affectionate mode of addressing an elderly woman.
- ಅಕ್ಕರ್ akkaru, *s.* An atom; *also* ಅಕ್ಕರಿದ ಕಡ್ಡಿ; ನಿನ ಅಕ್ಕರಿದ ಕಡ್ಡಿ ಯಾವ್ ಮುಟ್ಟಯಿ I shall not touch a bit of you.
- ಅಕ್ಕರ್ವ akkarva, *s.* The last words of a dying person.
- ಅಕ್ಕಲ್ akkalu, *s.* Sense, intellect, understanding; reflection. —ಕೆಟ್ಟುನಿ to be out of wits.
- ✓ ಅಕ್ಕಿ akki, *s.* Rice, corn, *used only in compos., e.g.* ದಟ್ಟಲಕ್ಕಿ, a coarse kind of rice; ಯೇಲಕ್ಕಿ cardamom; *see* ಅರಿ.
- ಅಕ್ಕೀಕ akkika, *s.* A kind of precious stone, sardius.
- ಅಕ್ಕುಡುನಿ akkuḍuni (ಅಕ್ಕುಡ್), *v. a.* To hang, suspend.
- ✓ ಅಕ್ರಮ akrama, *s.* Irregularity, abnormality, confusion. ಅಕ್ರಮಾಡ್ irregularly, disorderly. ಅಕ್ರಮಾಯಿ wrong.
- ಅಗಣಿತ aganita, *adj.* Countless, innumerable.
- ✓ ಅಗತ್ಯ agatya, *s.* Need, necessity, want; *adj.* urgent, important.
- ✓ ಅಗವಾವುನಿ agapavuni, *c. v.* (of ಅಗವನಿ), To send away, cause to depart.
- ✓ ಅಗವುನಿ agavuni (ಅಗ), *v. n.* To remove, depart. *v. a.* to separate; 2. extend.

ಅಗಪೆಲ್ agapely, *s.* Separation;
2. despatch.

ಅಗಮ agama, *adj.* Fixed, immov-
able.

✓ಅಗರ್, ಅಗರ್ agaru, agaly, *s.* ✓A
fort ditch, trench, moat; 2.
wall; ಉಷ್ಣದ ಅಗರ್ a saltpan. —ಕ
ಡ್ಡುನ to dig a trench.

ಅಗರುಗಂಧ agarugandha, *s.* Red
sandal wood, *Aquilaria agal-
lochum.*

✓ಅಗಸೆನಾರ್ agasenāru, *s.* The lin-
plant; 2. flax.

✓ಅಗಸೆಮರ agasemara, *s.* The name
of a tree, *Agati grandiflora.*

ಅಗಸ್ತ್ಯ agastya, *s.* The name of
a Hindu saint; 2. necessity,
bet. ಅನತ್ಯ.

ಅಗಾತ agāta, *adj.* Not danger-
ous.

ಅಗಾಧ agādha, *s.* An abyss. *adj.*
bottomless, deep; 2. very dif-
ficult.

ಅಗಿನಿ agini, *see* ಅಗ್ನಿ

✓ಅಗಿಲ್ agilū, *s.* A kind of tree;
ಕರಿಅಗಲ್ *Agallochum.*

ಅಗುಡೆ agude, *s.* A furnace, fire
for warming.

ಅಗುರು aguru, *see* ಅಗರ್.

✓ಅಗುರುನಿ aguruni (ಅಗುರ್), *v. n.*
To totter, stagger.

ಅಗೆಲ್ agely, *s.* A kind of demon
worship with food *etc.* —ತಂಬಿಲ
worship of demons and ser-
pents with food-offering. —ತಂ
ಬಿಲ ಕೊಪ್ಪಿನ to give such offer-
ings to demons, *etc.*

ಅಗೆಲ್-, ಅಗೆಲ-, ಅಗಲ್-ಗಂಧ agely-,
agela-, agaly-gandha, *s.* Aloes;
see ಅನರುಗಂಧ.

✓ಅಗೆಲ agela, *s.* Breadth; *adj.*
broad.

ಅಗೆಲುದ್ದ ageludda, *s.* Length and
breadth.

✓ಅಗೆಲಿಲಿ, ಅಗೆಲಿಲಿ agoli, agoli, *s.* A
large vessel.

ಅಗೆಲೇಚರ agōcāra, *adj.* Invisible;
2. incomprehensible.

✓ಅಗ್ಗ agga *s.* Cheapness. ಅಗ್ಗಾಡ್
cheaply. ಅಗ್ಗಾಯಿ mean.

✓ಅಗ್ಗಲಾಸ್, ಅಗ್ಗಲ್ಸ್ aggalāsū, aggū-
sū, *adj.* Cheap. [ಅಗ್ಗಾ.

ಅಗ್ಗಿ aggi, *s.* Hunger; 2. fire; *bet.*

✓ಅಗ್ಗಿಯುನಿ, ಅಗ್ಗಿಯುನಿ aggiyuni, ag-
yuni (ಅಗ್ಗಿ), *v. a.* To chew, bite.

✓ಅಗ್ಗಿ agge, *s.* The shoot of a
branch.

ಅಗ್ನಾನ, ಅಗ್ನಾನ, ಅಗ್ನೀನ agnāna,
agyana, agyēna, *s.* Ignorance;
bet. ಅಜ್ಞಾನ.

ಅಗ್ನಿ agni, *s.* Fire.

✓ಅಗ್ರ agra, *s.* Front, top; ✓2. a sore-
mouth, aphthae, the thrush;
ಕಂಜಿಲಿ ಅಗ್ರ, ಕರಿ ಅಗ್ರ, ಕೊಟ್ಟ ಅಗ್ರ,
ಫಾ ಅಗ್ರ, ಸರ್ಪ ಅಗ್ರ, varieties of
soremouth. —ಚೀರ್ a kind of
root for soremouth.

ಅಗ್ರಗಣೈ agraganye, *s.* The chief;
2. one who is regardless of
anything.

ಅಗ್ರಸಾಲೆ agrasāle, *s.* A dining hall;
2. a cooking place in temples.

ಅಗ್ರಸ್ತೆ agraste, *s.* A headman, pre-
sident, manager.

ಅಗ್ರಾರ, ಅಗ್ರಹಾರ agrāra, agrahāra, s. A Brahmin village.

ಅಘ agha, s. Sin; 2. passion.

ಅಘೋರ aghōra, *adj.* Terrible, fierce, dreadful.

ಅಕಂಚಲ acañcala, *adj.* Firm, fixed, decided. —ತ್ವ firmness, decidedness.

ಅಕರ acāra, *adj.* Immovable; 2. inanimate.

ಅಕಲ ačala, s. A mountain; *adj.* immovable.

ಅಕೋದ್ಯ acōdya, *adj.* Curious, wonderful.

ಅಕ್ಷ acēa, *adj.* Pure, unmixed, genuine; *cf.* ಸ್ವಚ್ಛ.

ಅಕ್ಷಡೆ acēaḍe, s. A peculiar kind of cloth to put on; 2. a wrapper; *cf.* ಪಚ್ಚಡೆ.

ಅಕ್ಷದ, acēada, s. A red mark put on the forehead; 2. a mixture of raw rice and red powder; *also* ಅಕ್ಷದ.

✓ ಅಕ್ಷಿ acēi, s. ✓ A form, model; ✓ 2. a weaver's reed. —ಪಾಡುನ

✓ to print, to coin. —ಪ ಮರ a model made of wood; ✓ an axle-tree.

ಅಕ್ಷಿ ಕಟ್ಟ acēikattu, s. Convenience, fitness. *adj.* neat, compact commodious.

ಅಕ್ಷಿ ಜಿಲ್ಲೆ acēibella, s. Country sugar, jaggory made of sugarcane.

ಅಜಂ ajam, s. The process of digestion *or* consumption; *also* ಹಜಂ. —ಅನಿನ to be digested; to be exhausted.

ಅಜಂತೆ ajanta, *adj.* Many, all: ಅ ಜಂತ ಜನ ಕೂಡುಂಡು plenty people come together.

ಅಜಂತೆ ajante, s. An attendant.

ಅಜಕ್ ಅ ajakulu, s. Yawning, gaping. —ಇಡೆನಿನ to yawn, gape.

ಅಜಕಾಯಿ ajakāyi, s. Coconut. —ದರ್ಫನ to break coconuts (in a kind of play).

✓ ಅಜಕೆ ajakē, s. Idleness. —ದ ಪಾತೆ ರ idle talk. —ದಾಯಿ a babbler.

ಅಜಕೆ ಅ ajakelu, s. Relapse.

ಅಜಕೋಲು, ajakōlu, s. The rope *or* cane for putting clothes on.

ಅಜನೆ ajane, s. The noise of a thief, goblin, *etc.*

ಅಜಪು, ಅಜಬ್ ajapu, ajaby, *adj.* Strange, wonderful.

✓ ಅಜಪುನಿ ajapuni (ಅಜ), *v. a.* To select, choose.

ಅಜಪ್ಪು, ajappu, s. Selection. ಅಜ ಪ್ಪುಡ selected.

ಅಜಮಾಸ್ ajamāsu, s. Estimate; 2. deliberation; 3. trace, search.

ಅಜಮಿಲ ajamila, *see* ಅಜಾಮಲ.

ಅಜಮೈಸುನಿ ajameisuni, *v. a.* To deliberate, trace; 2. to estimate.

ಅಜರ್, ಅಜರ್ಯ ajary, ajarya, *adj.* Imperishable, not decaying.

✓ ಅಜರ ajara s. A kind of moss; *cf.* ಪಾಮಜಿ.

ಅಜಲ್ ajalu, s. A portion, part. —ದಾಯಿ a customer.

ಅಜಲಿಪಿ ajalipi, s. Fate.

ಅಜಾಗ್ರತೆ ajāgratē, *s.* Carelessness.

ಅಜಾಮಿಳ ಅಜಾಮಿಳ, *s.* The name of a fabulous Brahmin.

ಅಜಾಮೆ ಅಜಾಮೆ, *s.* A barber; *bet.* ಹಜಾಮೆ.

ಅಜಿಕೆ ಅಜಿಕೆ, *see* ಅಜಿಕೆ.

ಅಜಿಕೆಲ್ ಅಜಿಕೆಲ್, *see* ಅಜಿಕೆಲ್.

ಅಜಿಕುರ್ವೆ ಅಜಿಕುರ್ವೆ, *s.* A sower's basket; *also* ಅಜಿಕುರುವೆ.

ಅಜಿಗುಜಿ ಅಜಿಗುಜಿ, *s.* A crushing.

ಅಜಿಪ, ಅಜಿಪ್ಪ ಅಜಿಪ, ಅಜಿಪ್ಪ, *num.* Sixty; *also* ಅಜಿಪ.

ಅಜಿಮೆ, ಅಜಿಮೆ ಅಜಿಮೆ, ಅಜಿಮೆ, *s.* A crook. —ದ ಕಲ್ಲೆ a grinding-stone (for medicine *etc.*).

ಅಜಿರ ಅಜಿರ, *s.* A blue oyster. —ಕೈ an unfortunate hand. ಅಜಿರದ ಕರ್ಮ very hard iron.

ಅಜಿಲದಾರ್, ಅಜಿಲೆರ್ ಅಜಿಲದಾರ್, ಅಜಿಲೆರ್, *s.* A title, honorific appellation of a master or manager (particularly applied to a headman of the Bants).

ಅಜೀರ್ಣ, ಅಜೀರ್ಣೆ ಅಜೀರ್ಣ, ಅಜೀರ್ಣೆ, *s.* Indigestion.

ಅಜಿಪ್ಪೆ, *s.* The foot-print; 2. foot-step, track, trace; 3. a row; 4. the cloth tied over a cradle; *also* ಹಜಿ, ಹಜಿ. —ಕಟ್ಟಿಸು to make a row. —ಕೋಲು, *see* ಅಜಿಕೋಲು. —ಬಳ್ಳೆ a rope for putting clothes on.

ಅಜ್ಜಿ ಅಜ್ಜಿ, *s.* A grandmother. —ಕಥೆ a tale, idle story.

ಅಜ್ಜಿಟ್ಟು ಅಜ್ಜಿಟ್ಟು, *s.* A kind of dough made of rice.

ಅಜ್ಜಿ ಅಜ್ಜಿ, *s.* A grandfather.

ಅಜ್ಞಾನ ಅಜ್ಞಾನ, *s.* Ignorance.

ಅಜ್ಞಾನಿ ಅಜ್ಞಾನಿ, *s.* An ignorant man.

ಅಟ ಅಟ, *s.* Obstinacy; *bet.* ಹಟ. —ತಾಯಿ, —ಮಾರಿ an obstinate person.

ಅಟಕೊಟಲೆ ಅಟಕೊಟಲೆ, *s.* Constant sickness.

ಅಟಕ, ಅಟಕಾವು ಅಟಕ, ಅಟಕಾವು, *s.* Obstacle, hindrance. —ಮೆಟ್ಟಿಸಿ, ಅಟಕಾಯಿಸು to hinder, stop.

ಅಟಮಟ ಅಟಮಟ, *s.* Deception, pretence.

ಅಟಾರ ಅಟಾರ, *adj.* Wide spread, as the branches of a tree.

ಅಟೂರ ಅಟೂರ, *s.* Polycarpaea corymbosa, *also* ಪಾಡೆಮುಳ್ಳು.

ಅಟ್ಟಿ ಅಟ್ಟಿ, *s.* An upper loft, garret, upper room; 2. ceiling.

ಅಟ್ಟಣೆ ಅಟ್ಟಣೆ, *s.* A household; 2. household things; 3. administration. —ಅರಗಣೆ articles to be cooked. —ಪೋಡಣೆ household care.

ಅಟ್ಟಳು ಅಟ್ಟಳು, *s.* An upstairs-room.

ಅಟ್ಟಹಾಸ, ಅಟ್ಟಾಸ ಅಟ್ಟಹಾಸ, ಅಟ್ಟಾಸ, *s.* Shouting, laughter; 2. pomp, ostentation; 3. delay. —ಮೆಟ್ಟಿಸು to shout, laugh aloud; to parade, ostentate.

ಅಟ್ಟಾಳ್ ಅಟ್ಟಾಳ್, *s.* A good labourer; 2. a messenger sent after another.

ಅಟ್ಟಿ ಅಟ್ಟಿ, *s.* A pile, heap of rice.

ಅಟ್ಟಿಲ್ ಅಟ್ಟಿಲ್, *s.* Cooking; 2. meal. —ದಾಯಿ a cook.

✓ ಅಟ್ಟುನಿ attuni (ಅಟ್ಟೆ), *v. a.* To put;
✓ ಫೋಸು ಅಟ್ಟುನಿ to discharge urine,
vlg.

✓ ಅಟ್ಟಿ attè, *s.* The sole of a shoe;

✓ √2. support, stand; 3. knot; ಕು

✓ ತಟ್ಟೆ, ಕುತಟ್ಟೆ an upper loft for storing rice; ಚತ್ತದಟ್ಟೆ a knot or ring of a rattan. —ಕಾರ್ bent legs, bandy legs. —ಫೇಯಿದ್ ಕುಳ್ಳುನಿ, —ಮದಿತ ಕುಳ್ಳುನಿ to sit down on cross legs.

ಅಟ್ಟೆಮಿ, attèmi *s.* The eighth lunar day; ಸೋಕುಲಟ್ಟೆಮಿ the birthday of ಕೃಷ್ಣ; *bet.* ಅಷ್ಟಮಿ.

ಅಟ್ಟೆಮುಟ್ಟೆ attèmuttè, *s.* Arms and legs; —ಫೇಲ್ತೆಂಡ್ hands and legs are broken.

✓ ಅಟ್ಟಿಯಿಗಿ attoligè, *s.* A loft supported on posts, temporary gallery.

✓ ಅಡ್ಪಿನಿ adupini (ಅಡ್), *v. n.* To cook. ಕಂಡಣ್ಣಿ ಅಡ್ಪಿನಿ to marry a man.

✓ ಅಡಂಗಾಯಿ adangāyi, *s.* A kind of pickle.

✓ ಅಡಕ್, ಅಡಕ adaky, adaka, *s.* Hindrance; *also* ಅಟಕ.

✓ ಅಡಕ, ಅಡ್ಕ, ಅಡಕಬಾಗ್ adaka, adka, adukajāgy, *s.* An unclean place; 2. a burying place. —ಕಾಡ್ a wild unclean place.

✓ ಅಡಕಬಾರೆ adakabāre, *s.* A kind of fruit, *Cucumis pubescens.*

ಅಡಕಾಯಿಸುನಿ adakāyisuni, *v. a.* To hinder.

✓ ಅಡಕುನಿ, adakuni (ಅಡಕ), *v. a.* To throw, cast out; 2. to discharge, fire, *as* ಚಿಡಿ ಅಡಕುನಿ to fire a gun; *also* ಅಡೆಕುನಿ.

✓ ಅಡಗ್ adagy, *s.* A ship; *cf.* ಹಡಗ್, ಕಪ್ಪಲ್.

ಅಡಬಾತಿ adajāti, *s.* An out-caste; 2. a mongrel; *adj.* mixed.

✓ ಅಡನ, ಅಡ್ಡಣ adana, addana, *s.* A shield.

ಅಡನಗಾಯಿ adanagāyi, *see* ಅಡಂಗಾಯಿ.

ಅಡನಾಡಿ adanādi, *see* ಅಡ್ಡಾಡಿ.

✓ ಅಡಪ adapa, *s.* A barber's dressing case; 2. a bundle; *also* ಹಡಪ, ಬಾಲ್ಮುಟ್ಟು.

✓ ಅಡವುನಿ adavuni (ಅಡ), *v. a.* To plough; *cf.* ದಪ್ಪನಿ.

✓ ಅಡಬೆ, adabè, *s.* An adulteress; *adj.* bastard, illegitimately born; *bet.* ಹಡಬೆ. —ಗ್ ಪಟ್ಟಿನಾಯಿ a bastard, an illegitimate person, *vlg.*

✓ ಅಡಮಿನ್ adaminu, *s.* A kind of fish.

ಅಡರ್ adaru, *s.* A thin branch, twig; 2. copse.

✓ ಅಡರುನಿ adaruni (ಅಡರ್), *v. n.* To crack.

ಅಡವಿ adavi, *s.* A forest, jungle.

✓ ಅಡವು, ಅಡಾವು adavu, adāvu, *s.* A mortgage, pledge; 2. the thing mortgaged. —ಕೊರ್ಪಿನಿ, —ಪಾಡುನಿ to pawn, pledge, mortgage.

ಅಡಾಯಿಸುನಿ adāyisuni, *see* ಅಡಕಾಯಿಸುನಿ.

✓ ಅಡಿ adi, *s.* Bottom, base; 2. foot; 1. ಕಾರಡಿ the foot-sole, foot-step. ಅಡಿಕಡಿಕ್ ಬಾಡುನಿ to fall one upon the other.

✓ಅಡಿ adi, *adj.* Cooked, dressed, prepared. —ಅಟ್ಟಿಲ್ prepared food; a meal ready to be served.

ಅಡಿಂಕರ aḍiṅkara, *s.* A large vessel; also ಅಡ್ಡೈ.

✓ಅಡಿಕ್ಕಬೂರು aḍikebūru, *s.* A kind of creeper, *Pothas scandens*; also ಅಕ್ಕಬೂರು.

✓ಅಡಿಕೈ aḍikei, *s.* The palm of the hand. *Adj.* Defeated, vanquished. —ಅಪಿನ, —ಬೂರುನ to lie underneath; to be overturned, defeated.

ಅಡಿಗಂಟು aḍigaṅṭu, *s.* The binding in the middle of a sack converting it into a “bissac”; the lower part of a “bissac” or sack tied in the middle. 2. the lower joints of a reed or cane.

✓ಅಡಿಗುಳು aḍiguḷu, *s.* A cook. 2. a priest.

✓ಅಡಿಗಿ aḍigē, *s.* ✓Cooking, distilling. 2. emulsion or confection prepared from medicinal herbs. —ಭಟ್ಟಿ a cook.

ಅಡಿಜರಕ್ aḍiḥaraku, *s.* Ballast.

ಅಡಿನ್ನಿರ್ aḍinṇiru, *s.* Water at the bottom of something, standing water. 2. stored-up-water for irrigation of lower lying fields. —ಕಟ್ಟುನ to store up water in a field after the 2nd or 3rd crop until rainfall.

ಅಡಿಪತ್ತುನಿ aḍipattuni, *v. a.* To singe, burn.

ಅಡಿಪರೆಲ್ ಅಡಿಪರೇಲು, *s.* A spurious jewel.

ಅಡಿಪಾಡುನಿ aḍipāḍuni, *v. a.* To stack corn in a straw- (or bamboo-mat-) granary in a yard. 2. proceed.

✓ಅಡಿಪು aḍipu, *s.* Sweeping. —ದಾಯಿ, —ನಾಯಿ a male sweeper. —ನಾಳಿ a female sweeper.

✓ಅಡಿಪುನಿ aḍipuni (ಅಡಿ), *v. a.* To sweep.

ಅಡಿಬೂರುನಿ aḍibūruni, *v. n.* To submit.

ಅಡಿಮುದೆಲ್ aḍimudelu, *s.* Capital for trading. 2. resources.

ಅಡಿಮೇಲ್ aḍimēlu, *s.* Overturning. —ಅಪಿನ, —ಬೂರುನ to be overturned. —ಪಾಡುನ to upset, turn over.

ಅಡಿಸುಡಿಸಾಮಾನ aḍisudisāmāna, *s.* Dressed food.

✓ಅಡುಂಬು aḍumbu, *s.* The creeper *Ipomoea maritima*.

✓ಅಡೆ, ಅಡೆಗ್ aḍe, aḍegu, *adv.* There. ಅಡೆನೇ (*emph.*) just there, to that very place. [ನೂನ.

ಅಡೆಂಗುನಿ aḍeṅguni, *see* ಅಡೆವನಿ, ಪೆಂ

ಅಡೆಕ aḍeka, *adj.* Narrow, close.

2. small, short, brief.

ಅಡೆಕುನಿ aḍekuni, *see* ಅಡಕುನಿ.

✓ಅಡೆಪು aḍepu, *s.* The act of shutting, closing, finishing. —ಪಾಡುನ to shut, close.

✓ಅಡೆಪುನಿ, ಅಡೆವುನಿ aḍepuni, aḍevuni (ಅಡೆ), *v. n.* ✓To shut, close.

✓2. to roost, perch: ಕೋರಿ ಅಡೆ ಯುಂಡು the fowl perches. ಬಿಲೆ ಅಡೆವನಿ to cost: ದಾನೆ ಅಡೆವು? what's the price? also ಅಡೆವು ಫೋಪಿನಿ to be shut up, closed.

ಅಡೆಸ್ *adesu*, *adj.* Faded, waned, drooping *or* hanging down (as one's head).

↓ಅಡೇಕೆ *adēke*, *s.* Obstacle, hinderance. 2. shelter.

ಅಡೇಗೆ *adēge*, *adv.* For nothing, to no purpose. 2. without anything more, barely, merely; *also* ಅಡೆಗೆ.

✓ಅಡೇವುನಿ, ಅಡೇಯುನಿ *adēvuni*, *adēyuni* (ಅಡೇ), *v. n.* To hide, be concealed.

↓ಅಡ್ಡ *adka*, *see* ಅಡಕ.

✓ಅಡ್ಡಲ *adkala*, *s.* A cooking shed. 2. an oven.

↓ಅಡ್ಡ *adda*, *s.* A rafter.

↓ಅಡ್ಡ *adda*, *s.* Obstacle, hinderance. *adj.* Horizontal, intervening. *adv.* Across, athwart. —ಅಡೆನಿ, ಅಡ್ಡನಿ to come across, hinder.

↓ಕಟ್ಟುನಿ to dam up, shut in; to hinder, interrupt, prevent; to block up a path *or* entrance; to screen. —ಗಡುನಿ to cross with lines, underline —ತಡೆವನಿ to oppose, stop, hinder. —ಡೆವನಿ to place across. —ಬಡೆವನಿ to oppose, confront, interrupt.

—ಬಡುನಿ to prostrate, bow down (a kind of salutation). —ಮಡ್ಡುನಿ to hinder, oppose.

ಅಡ್ಡಂತ್ರ *addantra*, *s.* The torments supposed to be caused by a demon.

ಅಡ್ಡಕ, ಅಡ್ಡ *adka*, *adka*, *see* ಅಡಕ.

↓ಅಡ್ಡಕಟ್ಟೆ *adkakattē*, *s.* A dam.

ಅಡ್ಡಕತ್ತಿಮುಕ್ತಿಗಂದ *adkakattimut-*

tiganda, *s.* A female's head-ornament. 2. the head-gear of a devil-dancer.

✓ಅಡ್ಡಕತ್ತಿರಿ *adkakatteri*, *s.* A betelnut-cutter *or* cracker; *also* ಅಡಕತ್ತಿ.

ಅಡ್ಡಕಸಬು *adkakasabu*, *s.* An improper *or* unnatural profession. *adj.* Unusual, contrary.

↓ಅಡ್ಡಕಾರ್ *adkakāru*, *s.* The bent knee, *as* —ಪಾಡ್ಡ ಕುಳ್ಳುನಿ to squat. 2. a crooked leg. —ಪಾಡುನಿ to interfere with.

ಅಡ್ಡಕೀಲ್ *adkakilu*, *s.* A bolt, lock, tenon, linch-pin.

ಅಡ್ಡಕೈ *adkai*, *s.* The arm in a posture of defence.

ಅಡ್ಡಕೋಲ್ *adkakolu*, *s.* A crossbar.

ಅಡ್ಡಗಂಧ *addagandha*, *s.* A horizontal mark on the forehead made with sandal paste by certain caste people.

ಅಡ್ಡಗೀಟ್, ಅಡ್ಡಗೆರೆ *addagitu*, *addagere*, *s.* An intersected line, a line across another.

↓ಅಡ್ಡಗೆಲ *addagela*, *s.* Breadth, width, diameter.

ಅಡ್ಡಗೆಲ್ಲ *addagella*, *s.* A lateral branch.

ಅಡ್ಡಗೋಡೆ *addagode*, *s.* A partition wall.

ಅಡ್ಡಘಾಯ *addaghāya*, *s.* An untimely *or* accidental death. ಅಡ್ಡಘಾಯವೆನಿಸು ತಿಕ್ಕುನಿ to be caught suddenly, to be in danger of life; to be very afraid.

- ಅಡ್ಡಚೌಕ addačauka, *s.* A box in which the linga is kept.
- ✓ಅಡ್ಡಚಿ addačci (ಅಡ್ಡ-ಅಚ್ಚೆ), *s.* An axle.
- ಅಡ್ಡಜಾತಿ addajāti, *see* ಅಜಾತಿ.
- ✓ಅಡ್ಡಣ addaṇa, *s.* A shield.
- ಅಡ್ಡಣಿ, ಅಡ್ಡಣಿಗೆ addaṇi, addaṇigē, *s.* A bench.
- ✓ಅಡ್ಡಣೆ addaṇē, *see* ಅಡ್ಡಣ.
- ಅಡ್ಡತರೆ addatarē, *s.* An ill-formed head.
- ಅಡ್ಡತೊಲೆ, ಅಡ್ಡತೋರ್ಣ addatolē, addatōḷu, *s.* A transverse beam, cross-bar.
- ಅಡ್ಡದಂಡಿಗೆ addadaṇḍigē, *s.* A kind of an open palankin carried sideways.
- ಅಡ್ಡದಂಡೆ addadaṇḍē, *s.* A hand-cuff. 2. a partition wall, parapet, dam.
- ಅಡ್ಡದಬ್ಬೆ addadabbē, *s.* The bamboo pole with which anything is carried across the shoulder.
- ಅಡ್ಡನಾಲಯಿ addanālayi, *s.* A stammering tongue. 2. lying, gainsaying.
- ಅಡ್ಡನೀಲೆ addaṇita, *adv.* Broadwise.
- ಅಡ್ಡಪಂತೆ, ಅಡ್ಡಪಂಕ್ತಿ addapantē, addapaṅkti, *s.* A line crossing another. —ಕುಳ್ಳನಿ to sit at meals apart from others (in a siderow).
- ಅಡ್ಡಪಾತೆರ addapātera, *s.* Interrupting one in speaking. 2. contradicting, gainsaying. —ಪಾತೆರನಿ to interrupt, gain-say.

- ಅಡ್ಡಪುದರ್ addapudary, *s.* A nickname.
- ಅಡ್ಡಪುದೆ addapudē, *s.* A load carried on a pole by two *or* more persons. 2. a load carried on the shoulder.
- ಅಡ್ಡಬರೆ addabarē, *see* ಅಡ್ಡಸೋಡೆ.
- ಅಡ್ಡಬೇಲಿ addabēli, *s.* A hedge *or* fence across a path.
- ಅಡ್ಡಮರ addamara, *s.* A cross-bar.
- ಅಡ್ಡಮಾರ್ಗ addamārga, *s.* A cross-way, by-path. 2. a false way.
- ಅಡ್ಡಮುಡಿ addamudī, *s.* A female's tuft of hair fixed on the side of the head.
- ಅಡ್ಡರ, ಅಡ್ಡರೆ addara, addarē, *s.* Tetanus; *also* —ರೋಗ.
- ಅಡ್ಡಲಿ, ಅಡ್ಡಳಿ addali, addaḷi, *s.* A pole placed across.
- ಅಡ್ಡವಕ್ಕೇಲ್ addavakkēḷu, *s.* A new *or* temporary tenant *or* lodger.
- ಅಡ್ಡಶೆರಂಗ್ addašeraṅgu, *s.* The upper end of a woman's cloth drawn over the right shoulder.
- ಅಡ್ಡಸಾದಿ addasādi, *s.* A by-path, cross-way.
- ಅಡ್ಡಸಾಲ್ addasālu, *s.* A transverse row *or* line. 2. repeated interruptions, interference.
- ಅಡ್ಡಳಿಗೆ addaḷigē, *see* ಅಡ್ಡಣಿ.
- ಅಡ್ಡಾಡುನಿ addāduni (ಅಡ್ಡಾಡು), *v. n.* To walk to and fro, to parade.
- ✓ಅಡ್ಡಾದಿಡ್ಡಿ addādiddi, *adj.* Awkward, clumsy. 2. topsy-turvy.
- ಅಡ್ಡಾಪಿನಿ addāpini, *see* ಅಡ್ಡ.

- ✓ ಅಡ್ಡಿ addi, *s.* Obstacle, stoppage.
 2. opposition. —ಮಕ್ಕನು to hinder, prevent, oppose, stop.
 ಅಡ್ಡಿಲಿವುನಿ adḍelipuni (ಅಡ್ಡಿಲಿ), *v. a.*
 To put out, drive out.
 ಅಡ್ಡೆಯರ addyara, *s.* An earthen jar
 or vessel. ನೀರಡ್ಡೆಯರ a water
 pot.
 ✓ ಅಡ್ಡೆಯಿ addyē, *s.* A cake, pudding.
 ಅಡ್ಡಾಡಿ adḍādi (ಅಡ್ಡ-ಸಾಡಿ), *adj.*
 Indifferent, middling. 2. vul-
 gar, low. 3. wild; *cf.* ಅಂಸಡಿ.
 ಅಡ್ಡಿನಿ, ಅಡ್ಡುನಿ adḍini, adḍuni (ಅಡ್ಡಿ),
see ಅಡ್ಡಿಪಿನಿ.
 ಅಡ್ಡಿಲ್ಲ adḍillu, *s.* A kitchen.
 ಅಡ್ಡಿಯೊಣುನಿ, ಅಡ್ಡಿಯೊಣ್ಣುಪ್ಪೊಪಿನಿ a-
 dyonuni, adyondupōpini, *v. n.*
 To leave a place at once.
 ✓ ಅಣಕ anaka, *s.* Narrowness,
 closeness. *adj.* Narrow, small.
 ✓ ಅಣಕಸಣಕ anakasana, *adj.* Quar-
 relling.
 ಅಣಪು anapu, *s.* Need, want.
 2. urgency, necessity. 3. hin-
 derance, obstacle. 4. harm.
 ✓ ಅಣರ anaru, *s.* Moss, lichen,
 mouldiness, the green stuff on
 stagnant water; *cf.* ಪಾಮಜಿ. —ಪ
 ತ್ತುನಿ to become mossy, slimy.
 ✓ ಅಣಸ anasu, *s.* A handle, hilt.
 ಅಣಾವುತ anāvuta, *see* ಅನವತ.
 ✓ ಅಣಾವುನಿ, ಅಣ್ಣಾವುನಿ anāvuni, anṇā-
 vuni (ಅಣಾ), *v. n.* To look up,
 lift up the face, gaze.
 ✓ ಅಣಿ ani, *s.* A kind of mask or
 appendage worn by a devil-
 dancer. 2. a peacock's tail

when spread. 3. a small fly.
 —ಕಟ್ಟುನಿ, —ಪಾಡುನಿ, —ದೀಪಿನಿ to put
 on a mask *etc.*

ಅಣಿತ anita, *adj.* Elastic; *also*
 ಹಣತ.

ಅಣಿಲೆ anilē, *see* ಅನಿಲೆ.

✓ ಅಣಿಲೆಕಾಯಿ anilekāyi, *s.* The
 gall-nut, ink-nut.

✓ ಅಣಿಲೆಮರ anilemara, *s.* The ink-
 nut-tree, *Terminalia chebula*.

ಅಣು anu, *s.* An atom, any thing
 extremely small, dust.

ಅಣುವು anupu, *see* ಅಣಪು.

ಅಣುಬೆ anubē, *adj.* Soft.

✓ ಅಣೆ anē, *int.* Oh! hey.

✓ ಅಣೆ anē, *s.* The forehead, *see* ಹಣೆ.

2. steepness. 3. a very steep
 foot-path. —ಮಿತ್ತಾತನಿ to ascend
 a steep path.

ಅಣೆ ಅಣೆ, *see* ಅಣೆ.

ಅಣೆಕಲ್ಲು anekallu, *s.* A certain
 stone in a temple-yard dedi-
 cated to the tutelary demons
 of a temple.

✓ ಅಣೆವುನಿ anepuni (ಅಣೆ), *v. a.* To
 press, push, strike against,
 come in contact.

ಅಣೆಬರವು anebaravu, *s.* Fate,
 destiny. 2. appointed lot;
see ಹಣೆಬರವು.

✓ ಅಣ್ಣವು, ಅಣ್ಣಾವು anṇavu, anṇāvu,
s. A man, male; *also* ಅಣ್ಣವೀವು.

ಅಣ್ಣಿಲ್ anṇilu, *s.* A very narrow
 door, a wicket. 2. a lodge.
 —ಇಟ್ಟಿಡೆ a strait passage.

✓ ಅಣ್ಣು anya, *s.* The prow of a
 vessel.

ಅತಂತ್ರ atantra, *adj.* Unstable, infirm, weak, helpless.

ಅತಂತ್ರೇ atantre, *s.* A dependent, helpless person.

ಅತಿ ati, *pref.* Over, beyond, exceeding, much *etc.*

ಅತಿಕ್ರಮ atikrama, *s.* Transgression, infringement. —ದಾಯಿ a transgressor. —ಮುಳ್ಳುನಿ, ಅತಿಕ್ರಮಿಸು to transgress, encroach, violate.

ಅತಿಥಿ atithi, *s.* A guest.

ಅತಿಥ್ಯ atithya, *see* ಅತಿಥ್ಯ.

ಅತಿಪ್ರಿಯ atipriya, *adj.* Much beloved.

ಅತಿರಿಕ್ತ atirikta, *adj.* Excessive, exceeding.

ಅತಿಶಯ atishaya, *s.* Pre-eminence. 2. abundance. 3. wonder, marvel.

ಅತಿಸಾರ atisāry, *s.* Diarrhœa, dysentery.

ಅತಿಸ್ವಾದ atisvādy, *s.* A good flavour.

ಅತುಲ, ಅತುಲ atula, atula, *s.* *Sesamum orientale.* *adj.* unequalled, incomparable.

ಅತ್ತ atty, *def. v.* Not, not so; negation of quality; *cf.* ಇಷ್ಟಿ. —ಇನ್ನಿನಿ to deny, contradict. —ಕಲಿಸಿನಿ to abnegate. ಅತ್ತರ if not, else, or.

ಅತ್ತಂತ್ರ attantra, *s.* Absence of mind, carelessness; *cf.* ಅತಂತ್ರ.

ಅತ್ತಂದಿ attandi, *part. (of ಅತ್ತ)* Not right, unseemly. —ಕೆಲಸ an improper act, a wicked deed.

ಅತ್ತಂದೆ attandè, *conj. (part. of ಅತ್ತ)* But, besides, except, without, unless.

ಅತ್ತರ, ಅತ್ತರ attary, attara, *s.* A kind of mat made of split bamboos.

ಅತ್ತರು attaru, *s.* Otto or essence of roses *etc.* 2. perfume.

ಅತ್ತಲ, ಅತ್ತಲ attala, attala, *s.* A kind of cake for the Samā-rādhane feast.

ಅತ್ತಸಮರ attasamara, *s.* The fig tree, *Ficus religiosa.* ಅತ್ತಸವ ಕಟ್ಟಿ a platform built round the foot of a sacred fig tree; also ಅತ್ವಕ್ಕ.

ಅತ್ತಾ attā, *interrog. of ಅತ್ತ.*

ಅತ್ತಾರ attāry, *see* ಅತ್ತರ.

ಅತ್ತಿಗೆ attigè, *s.* An elder brother's wife.

ಅತ್ತೆ attè, *s.* A mother-in-law. 2. an aunt.

ಅತ್ಯಂತ atyanta, *adj.* Excessive, extreme, exceeding.

ಅತ್ಯರ್ಥ atyartha, *adj.* Excessive.

ಅತ್ಯಲ್ಪ atyalpa, *adj.* Very small, trifling.

ಅತ್ಯವಶ್ಯ atyavaśya, *adj.* Very necessary.

ಅತ್ಯಾಶೆ atyāśè, *s.* Greediness, covetousness. 2. lust.

ಅತ್ಯುತ್ತಮ atyuttama, *adj.* Most excellent, best.

ಅತ್ಯೈ atyè, *see* ಅತ್ತೆ.

ಅತ್ರಿ, ಅತ್ರಿಮುನಿ atri, atrimuni, *s.* One of the seven sages, father of Čandra.

ಅತ್ಯುವಾಣ, ಅತ್ಯುವಾಣ aturvāna, aturvāna, *s.* Insincerity. 2. machinations.

ಅತ್ರೇಸ atresa, *s.* A kind of sweetened rice-cake.

ಅತ್ರೇಸ atreṣa, *s.* The 9th lunar mansion, (*fr.* ಅಶ್ಲೇಷ). 2. a kind of rain in August.

ಅಥರ್ವ, ಅಥರ್ವಣ atharva, atharvaṇa, *s.* The fourth Vēda.

ಅದರ್ ಅದುರು, *s.* A split, crack, cleft.

ಅದರ್ ಪದರ್ ಅದುರುಪದುರು, *s.* The line of cleavage of a rock *or* other formation, which can be separated into slabs *or* scales *or* flakes. √2. shaking and quaking. —ಅಪಿನಿ to go to pieces, be shattered, bruised, split, *etc.* —ಬುಡ್ಧಿನಿ to crack.

ಅದರ್ ರಾಟ ಅದುರಾಟ, *s.* Shaking, trembling.

ಅದರ್ ರಾವುನಿ ಅದುರಾವುನಿ, *c. v.* (*of* ಅದರುನಿ), To shake, agitate.

ಅದರುನಿ ಅದುರುನಿ (ಅದರು), *v. n.* To tremble, quake.

ಅದಗ adaga, *adv.* Then, at that time; *cf.* ಅಸಗ, ಅಸಗ.

ಅದರುನಿ adaruni, *see* ಅದರುನಿ.

ಅದರ್ ಪುನಿ ಅದರ್ ಪುನಿ (ಅದರ್), *v. a.* To cause to tremble. 2. to admonish, rebuke, reprove.

ಅದರ್ ಬದರ್ ಅದರ್ ಬದರ್, *s.* Exchange. —ಮುಚ್ಚುನಿ to exchange.

ಅದಿರ್, ಅದರ್ ಅದಿರ್, ಅದುರ್, *s.* A limit. 2. a boundary wall, parapet.

ಅದುರುನಿ aduruni, *see* ಅದರುನಿ.

ಅದ್ರುಡ ಅದ್ರುಡಾ *s.* Uncertainty. *adj.* Unstable, uncertain; *bet.* ಅಪ್ಯುಷ.

ಅದ್ರುಶ್ಯ ಅದ್ರುಶ್ಯಾ, *adj.* Invisible.

ಅದ್ರುಷ್ಯ ಅದ್ರುಷ್ಯಾ, *s.* Fortune, fate.

ಅದೆ ಅದೆ, *s.* An inner room. 2. a small room.

ಅದೆಕಿ adeki, *s.* Right of management of family-property; *also* ಅಪೀಚ. —ದಾಯಿ an heir, the head of a family *etc.* —ಹೆಚ್ಚುನಿ the management *or* administration of the family-property to extend.

ಅದೇಲಿ, ಅದೇಲಿ adeli, adoli, *s.* A kind of chisel.

ಅದೇಲಿ, ಅದೇಲಿ adēli, adōli, *s.* Half an anna; ಅಂಚ್ಚು— half a rupee, an eight anna piece.

ಅದೇಕ್, ಅದೇಕ್ adēku, adēka, *see* ಅಧಕ.

ಅದೇಚ adēca, *see* ಅಪೀಚ, ಅಪಿಕಿ.

ಅದೇಗತಿ, ಅಧೇಗತಿ adōgati, adhōgati, *s.* Perdition.

ಅದೇಮುಖಿ adōmukhi, *s.* Downward tendency. 2. the name of a female Bhūta.

ಅದ್ಧನ addana, *s.* Weakness. 2. sickness. 3. affliction; *cf.* ಅಪ್ಪನ, ಅಪ್ಪನ. —ದಾಯಿ a weak *or* distressed man.

ಅದ್ಧಲಿಪುನಿ, ಅದ್ಧಲಿಪುನಿ addalipuni, addolipuni (ಅದ್ಧಲಿ, ಅದ್ಧಲಿ), *v. a.* To rebuke. 2. to frighten. 3. to command.

ಅದ್ವುನಿ adpuni (ಅದ್ವು), *v. n.* To go to stool, *vlg.*

ಅದ್ಭುತ abhuta, *s.* A phenomenon, miracle, wonder, *adj.* Wonderful, surprising.

ಅದ್ರಿ, adri *s.* A hill. 2. a tree.

ಅದ್ರುನಿ adruni, *see* ಅದ್ರುನಿ.

ಅದ್ವನ advana, *see* ಅದ್ವನ.

ಅದ್ವಾನ advāna, *see* ಅದ್ವಾನ.

ಅದ್ವೈತ adveita, *s.* The Vēdānta śāstra or the doctrinal system of Śāṅkarācārya which regards the Supreme Spirit and the human spirit as one.

ಅಧಮ adhama, *adj.* Low, mean, vile. ಅಧಮಿ a low or vile person.

ಅಧಿಕ adhika, *adj.* Much, great, more.

ಅಧಿಕಾರ adhikāra, *s.* Authority, power. —ಸ್ತೆ a head official; a governor; a man of power.

ಅಧಿಪತಿ adhipati, *s.* A ruler, lord, commander.

ಅಧೀನ adhīna, *s.* Possession, control. *adj.* Dependent on. —ತೆ dependence, subjection.

ಅಧೀನಿ adhīne, *s.* An adherent, a dependent.

ಅಧೈರ್ಯ adheirya, *s.* Discouragement, timidity, cowardice.

ಅಧ್ಯಯನ adhyayana, *s.* Study. 2. the reading of sacred books.

ಅಧ್ಯಕ್ಷೆ adhyakshe, *s.* A superintendent, overseer. 2. a bishop, *Chr.*

ಅಧ್ಯಾಯ adhyāya, *s.* Chapter, section; *cf.* ಸಂಧಿ.

ಅಧ್ವಾನ advhāna, *s.* Labour. 2. im-

methodical effort. *adj.* Tired. 2. weak. 3. wrong, spoilt. —ವಾಯಿ a hard-working man.

ಅನಂತ ananta, *adj.* Endless, infinite. —ತ್ವ infinity. —ಶಯನಿ Vishṇu, as reclining on the coils of the king of serpents (asin Trivandrum). ಅನಂತಿ the Infinite, God.

ಅನಂತರ anantara, *adv.* Afterwards.

ಅನಪು anapu, *see* ಅನಪು.

ಅನರ್ ಅನರ್, *see* ಅನರ್.

ಅನರ್ಗ್ಯ anargya, *adj.* Very costly, priceless; *fr.* ಅನರ್ಗ್ಯ.

ಅನರ್ಥ anartha, *s.* Bad fortune, calamity, disaster.

ಅನವತ, ಅನವೃತ anavata, anavuta, *s.* Iniquity, transgression. —ವಾಯಿ a transgressor.

ಅನಾಚಾರ anācāra, *s.* Violation of religious rules or practices. 2. misconduct, transgression. 3. irreligion.

ಅನಾಥ anātha, *adj.* Forlorn, helpless, destitute. ಅನಾಥಿ one who is unprotected, helpless, an orphan. ಅನಾಥಿವಿ a widow, poor woman.

ಅನಾದಿ anādi, *adj.* Without beginning, everlasting, eternal.

ಅನಾಧಾರ anādhāra, *s.* Without basis or support, want of protection. *adj.* Helpless, unprotected.

ಅನಾಮತಿ anāmati, *s.* Deposit, anything entrusted. 2. all, the whole. 3. keeping in suspense; *cf.* ಅಮಾನತು.

ಅನಿಲೆ anile, *s.* Bud, sprout, germ.
 2. soft timber. —ಪರಿಯುನಿ to
 bud, germinate. ಬಿತ್ತದಲೆ a
 sprout from a seed.
 ಅನಿವಾರ anivāra, *s.* Trouble, hard-
 ship. 2. starvation.
 ಅನಿಷ್ಟ anishṭa, *s.* Something un-
 pleasant. 2. adversity. 3.
 displeasure.
 ಅನೀತಿ anīti, *s.* Injustice, wrong.
 ಅನು anu, *pref.* After, like, under,
 along *etc.*
 ಅನುಕಾಲ, anukāla, *see* ಅನುಕೂಲ.
 ಅನುಕೂಲ anukūla, *s.* Agreement.
 2. convenience. 3. help, aid.
adj. Convenient, helpful. —ಆ
 ಪಿನಿ to be convenient. —ಮೆಚ್ಚುನಿ
 to make convenient, arrange.
 ಅನುಕ್ರಮಣಿಕೆ anukramanikē, *s.*
 Arrangement, order. 2. an
 index, table of contents.
 ಅನುಗ್ರಹ anugraha, *s.* Favour,
 regard, mercy, grace.
 ಅನುತನ anutana, *s.* Opportunity,
 fitness. —ತೂಪಿನಿ to watch for
 an opportunity.
 ಅನುದಿನ anudina, *adv.* Daily.
 ಅನುಪಕಾರ anupakāra, *s.* Unkind-
 ness, disfavour.
 ಅನುಪತ್ಯ anupatya, *s.* Indigence,
 necessity, need, want of means.
 2. inconvenience.
 ಅನುಭವ anubhava, *s.* Enjoyment,
 suffering 2. experience.
 ಅನುಭವಿಪುನಿ, anubhavipuni, *v. a.*
 To enjoy. 2. to experience.
 ಅನುಭೋಗ anubhōga, *s.* Enjoy-
 ment.

ಅನುಮತಿ anumati, *s.* Consent,
 agreement.
 ಅನುಮಾನ anumāna, *s.* Doubt, sus-
 picion, conjecture, surmise.
 2. fear. —ಮೆಚ್ಚುನಿ to doubt, sus-
 pect.
 ಅನುರಾಗ anurāga, *s.* Love, regard,
 passion.
 ಅನುರೂಪ anurūpa, *s.* Likeness,
 resemblance.
 ಅನುಲೇಪ anulēpa, *s.* Anointing,
 besmearing.
 ಅನುವಂದಿಗೆ anuvandigē, *s.* Consent.
 ಅನುವಾರ anuvāra, *see* ಅನಿವಾರ.
 ಅನುಸಾರ anusāra, *s.* Imitation,
 following. —ಆದಿ according to.
 ಅನಿಪಿನಿ, ಅನಿಪುನಿ anepini, anepuni
 (ಅನಿ), *v. a.* To touch. 2. to
 hug, embrace.
 ಅನಿವುನಿ anevuni, *see* ಅನಿವುನಿ.
 ಅನೇಕ anēka, *adj.* Much, many,
 plenty.
 ಅನ್ವಿನಿ anpini (ಅನ್), *v. a.* To say,
 speak; *cf.* ಅನ್ವಿನ್, ಇನ್ವಿನಿ *etc.*
 ಅನ್ಯ anyā, *see* ಅನ್ಯಾ.
 ಅನ್ಯ anyā, *adj.* Foreign, diffe-
 rent, strange.
 ಅನ್ಯಜಾತಿ anyajāti, *s.* A different
 class or caste. —ದಾಮಿ a per-
 son of a different caste or
 creed, a stranger.
 ಅನ್ಯದೇಶ anyadēśa, *s.* A foreign
 country.
 ಅನ್ಯಭಾಷೆ anyabhāshē, *s.* A foreign
 language.
 ಅನ್ಯಮನ್ಯ anyamanya, *see* ಅನ್ಯೋನ್ಯ.
 ಅನ್ಯಾಯ anyāya, *s.* Injustice,

wrong, iniquity. *adj.* Unjust, unreasonable. —ಕಾಯಿ an unjust person.

ಅನ್ಯೋನ್ಯ anyōnya, *s.* Communion, fellowship, friendship.

ಅಪ apa, *pref.* denoting inferiority, privation, separation, contrariety *etc.*; also ಅವ.

ಅಪಕಾರ apakāra, *s.* An unkindness, ill-turn, injury. 2. malice, hatred.

ಅಪಕೀರ್ತಿ apakīrti, *s.* Reproach, disgrace, infamy.

ಅಪಗೆ apaga, *adv.* Then; also ಆಪಗ.

ಅಪಚಾರ apaśāra, *s.* Impoliteness, insult. 2. fault.

ಅಪಜಯ apaḥaya, *s.* Defeat, overthrow, loss.

ಅಪದ್ಧ apaddha, *s.* A lie; *see* ಅಬದ್ಧ.

ಅಪನಂಬಿಗೆ apanambigē, *s.* Unbelief, distrust. 2. disbelief.

ಅಪಮಾನ apamāna, *s.* Disrespect. 2. disgrace. —ಮಕ್ಕುನಿ to disgrace.

ಅಪರ अपara, *adj.* Other, opposite, latter. —ಕ್ರಿಯೆ funeral rites.

ಅಪರಾಹನ, ಅಪರಾಹನ अपारान्ना, अपारहाना, *s.* Afternoon.

ಅಪರಾಧ अपारādha, *s.* Offence, guilt. 2. a punishment, fine.

—ಕೊಪಿಸಿ to pay a fine. —ತುಂಬಾವನಿ, —ಪಾಡುನಿ to accuse of a crime, to condemn. —ಮಕ್ಕುನಿ to commit an offence, to transgress; to fine.

ಅಪರಿಮಿತ अपारिमिता, *adj.* Unmeasured, boundless, infinite.

ಅಪರೂಪ, ಅಪ್ರೂಪ अपारूपा, अप्रूपा, *adj.* Rare, uncommon. 2. scarce. *adv.* Seldom, rarely.

ಅಪವಾದ अपavāda, *s.* Censure, blame. 2. a false accusation. 3. exception (to a rule).

ಅಪವಿತ್ರ अपavitra, *adj.* Unclean, impure.

ಅಪಶಕುನ अपashakuna, *s.* A bad omen.

ಅಪಶಬ್ದ अपashabda, *s.* Ungrammatical language, a vulgar expression. 2. bad pronunciation.

ಅಪಸಾಕ್ಷಿ अपasākṣi, *s.* False witness, perjury. 2. a false witness.

ಅಪಸ್ವರ अपasvara, *s.* A discordant sound, hoarse voice.

ಅಪಸ್ಮಾರ अपasmāra, *s.* Convulsions, epilepsy.

ಅಪಹರಿವುನಿ अपaharipuni (ಅಪಹರಿ), *v. a.* To take by violence, to usurp, plunder, rob, extort.

ಅಪಹಾರ अपahāra, *s.* Usurpation, robbery.

ಅಪಹಾಸ್ಯ अपahāsyā, *s.* Derision, irony.

ಅಪಾತ್ರ अपātra, *adj.* Unworthy, undeserving, unfit. ಅಪಾತ್ರ an unworthy person.

ಅಪಾಯ अपāya, *s.* Danger, peril. 2. misfortune, calamity.

ಅಪಾರ अपāra, *adj.* Boundless, infinite.

ಅಪೀಮು अपीमु, *see* ಅಫೀಮು.

ಅಪೀಲ अपील, *s.* An appeal.

- ಅವೂಟು apūṭu, *adj.* Quite, entire, whole.
- ಅವೂರ್ವ apūrvā, *adj.* Unprecedented, uncommon.
- ಅಪೇಕ್ಷೆ apēkshē, *s.* Wish, desire. 2. expectation, hope. —ಮಕ್ಕಳುನಿ, ಅಪೇಕ್ಷಿಸುನಿ to desire, wish, request.
- ಅವೋಲಿ apōli, *s.* Ruin, waste.
- ಅಪ್ಪ appa, *int.* of surprise: ದಾನೆ ಅಪ್ಪ what may it be! 2. a mode of calling a mother.
- ಅಪ್ಪ appa, an affix of respect added to proper names of men, *as* ತಿಮ್ಮಪ್ಪ, ನಾಗಪ್ಪ, ಬಸಪ್ಪ, ಮುಂಡಪ್ಪ, *etc.*
- ಅಪ್ಪ appa, *s.* A kind of cake fried or baked.
- ಅಪ್ಪಂತಾಯೆ, ಅಪ್ಪಂತೆ appantāye, appante, *s.* An honest, respectable man, a good man.
- ಅಪ್ಪಂತಿಗೆ appantigē, *s.* Honesty, fidelity, chastity,
- ಅಪ್ಪಡ appada, *see* ಅಪ್ಪಳ.
- ಅಪ್ಪಣೆ appaṇē, *s.* Command, order. 2. permission, leave. —ಕೊರ್ಪಿನಿ to command, give order, permit. —ದತ್ತೊಣುನಿ to take leave.
- ಅಪ್ಪಪ್ಪಾ appappā, *int.* of surprise, sorrow. [cake.
- ಅಪ್ಪಳ appala, *s.* A very thin round
- ಅಪ್ಪಳವುನಿ appalipuni (ಅಪ್ಪಳ), *v. a.* To strike anything with the open hand, to squash.
- ಅಪ್ಪಿಯುನಿ appiyuni (ಅಪ್ಪಿ), *v. a.* To embrace, clasp; *also* ಅಪ್ಪಿದ ಪತ್ತುನಿ.

- ಅಪ್ಪುಕ್ಕೈ, ಅಪ್ಪೈ appukei, appei, *s.* Folding the arms on the breast. —ಪತ್ತುನಿ, —ತೊಟ್ಟುನಿ to cross or fold the arms on the breast.
- ಅಪ್ಪೆ appē, *s.* Mother. 2. an affix of respect added to proper names of men (*as* ನಾಗಪ್ಪ *etc.*); *cf.* ಅಪ್ಪ.
- ಅಪ್ಪೋ, ಅಪ್ಪೋಡೆ appo, appōḍē, *s.* A cake made for the performance of funeral rites.
- ಅಪ್ರಕಾಶ aprakāśa, Absence of light, darkness. 2. obscurity, 3. secrecy.
- ಅಪ್ರಮೇಯೆ apramēye, *s.* God, the Incomprehensible.
- ಅಪ್ರಯೋಜನ aprayōjana, *s.* Uselessness, unserviceableness.
- ಅಪ್ರೋಜಿಗೆ aprōjigē, *s.* A bad man.
- ಅಫೀಮು, ಅಫೀನಿ aphīmu, aphīni, *s.* Opium.
- ಅಬ aba, *int.* of astonishment.
- ಅಬಡ್ abady, *s.* Hoof; *also* ಕಾರಬಡ್. —ಕಾರಿದಾಯೆ a person with a cleft foot (a kind of deformity).
- ಅಬಡೆ abadē, *s.* A kind of bean.
- ಅಬದ್ಧ abaddha, *adj.* False, incorrect, wrong. —ಪಾತೆರ a false word. —ವರ್ತಮಾನ false news or rumours.
- ಅಬರ abara, *s.* The stern of a ship.
- ಅಬರೆ abarē, *s.* A common country bean, *Lablab vulgaris.*
- ಅಬಲ abala, *adj.* Weak, impotent.
- ಅಬಲೆ abale, *s.* A weak or impotent man.

ಅಬಿಂಡಿಗೆ abindigē, *s.* Perplexity.
2. obstinacy.

ಅಬಿಲಾಸೆ abilāsē, *see* ಅಭಿಲಾಸೆ.

ಅಬುರು aburu, *s.* Character, respectability, keen feeling of honour; *cf.* ಅಭುರು, ಆಬುರು.
—ದಾಯಿ a respectable man.
—ವಿಪ್ಪನಿ to dishonour, rebuke.
ನಿನ ಅಬುರು ದಾಯಿಗ್ why are you so overbearing? ಬೇಅಬುರು disrespect, dishonour.

ಅಬುರೋಣಿ aburōṇi, *s.* A kind of fish. 2. *see* ಅಬ್ರೋಣಿ.

ಅಬೆಪುನಿ, ಅಬೆಯುನಿ abepuni, abeyuni (ಅಬೆ), *v. a.* To beat or pound rice; *also* ಅಬೆಚ್ಚುನಿ. ಅಬೆಯು ಅರಿ, ಅಬೆಚ್ಚಿ ಅರಿ rice well cleared of its husk.

ಅಬೇಸು abēsū, *int.* Lift up! pull! an intimation that anything is ready to be lifted up, *e. g.* a basket *or* a bucket from a well *etc.*

ಅಬ್ಬ, ಅಬ್ಬಬ್ಬ, ಅಬ್ಬೋ abba, abbabba, abbō, *int.* expressing wonder *or* grief.

ಅಬ್ಬಗೆದಾರಗೆ abbagedāragē, *s.* The proper names of female demon twins.

ಅಬ್ಬರ, ಅಬ್ಬರಣೆ abbara, abbaranē, *s.* Boast, ostentation. 2. sound, noise, cry. —ಮಕ್ಕುನಿ, —ಕುಟ್ಟುನಿ, ಅಬ್ಬರಿಪುನಿ to cry aloud, make noise; to frighten; to boast.

ಅಬ್ಬಲಿಗೆ (ಪೂ) abbaligē (pū), *s.* A kind of flower.

ಅಬ್ಬೆ abbē, *s.* An elderly woman, matron.

ಅಬ್ಬೇಸ abbēsa, *s.* Study, practice, exercise. 2. familiarity; *fr.* ಅಭ್ಯಾಸ.

ಅಬ್ರೋಣಿ ದೈ abrōṇi dei, *s.* A kind of shrub, *Grewia microcos*; *also* ಅಬುರೋಣಿ.

ಅಭಯ abhaya, *s.* Security. 2. promise of protection *or* pardon. 3. confidence.

ಅಭಾವ abhāva, *s.* Non-existence. 2. annihilation. 3. a negative (*gram.*).

ಅಭಾವ abhāsa, *adj.* Worthless, vulgar. 2. corrupt; *fr.* ಅಭಾಸ.

ಅಭಿಜನ abhijana, *s.* A family, race.

ಅಭಿನ abhina, *s.* Mimicry. 2. gesture; *also* ಅಭಿನಯ.

ಅಭಿನೆ abhine, *s.* A mimic.

ಅಭಿಪ್ರಾಯ abhiprāya, *s.* Design, intention. 2. wish. 3. opinion.

ಅಭಿಮಾನ abhimāna, *s.* A keen feeling of honour, pride. 2. regard, affection.

ಅಭಿಲಾಸೆ abhilāshē, *s.* Desire, wish, inclination.

ಅಭಿವೃದ್ಧಿ abhivṛddhi, *s.* Increase, prosperity. 2. progress, thriving, improvement.

ಅಭಿಷೇಕ abhishēka, *s.* Sprinkling with water. 2. consecration by pouring oil, ghee *etc.* 3. unction. ಪಟ್ಟಾಭಿಷೇಕ, ರಾಜಾಭಿಷೇಕ the coronation of a king; ಗುರುಅಭಿಷೇಕ the ordination of a priest. —ಮಕ್ಕುನಿ to anoint, ordain, install.

ಅಭುರು abhuru, *see* ಅಬುರು.
 ಅಭ್ಯಂತರ abhyantara, *s.* An interval. 2. delay, vexation. 3. obstacle. 4. offence, scandal. —ಆಪಿಸಿ to be an impediment, to be delayed. —ಕೊರ್ಪಿನಿ, —ಮೆಳ್ಳುನಿ to hinder, object, offend, vex.
 ಅಭ್ಯಾಸ abhyāsa, *see* ಅಭ್ಯೇಸ.
 ಅಮುಕೆ amakè, *s.* A tendril; 2. a fork.
 ✓ ಅಮಣಿ, ಅಮನಿ, amañi, amani, *s.* A nipple; *also* ಉಮನಿ.
 ✓ ಅಮವುನಿ amavuni, *v. a.* To quiet, press down; *see* ಅಮೆವುನಿ.
 ಅಮುರ್ amary, *adj.* Twin. 2. double. —ಬಾಲೆಳು twin children.
 ಅಮರ amara, *adj.* Immortal. *s.* A deity. 2. an immortal. —ತ್ವೆ immortality. —ಲೋಕೆ heaven.
 ಅಮರಕೋಶ amarakōṣa, *s.* The name of a Sanskrit dictionary of synonyms.
 ✓ ಅಮರಾವುನಿ amarāvuni (ಅಮರಾ), *v. a.* To push forward. ✓ 2. to hold fast.
 ಅಮರಿಗೆ amarigè, *s.* A heap; *also* ಯಮರಿಸೆ. —ಪಾಡುನಿ to heap up.
 ಅಮುರಿಯಾದಿ amariyādi, *s.* Disrespect, incivility, dishonour. *adj.* Disrespectful.
 ಅಮುರಿಯುನಿ, ಅಮುರೈನಿ amariyuni, amaryuni (ಅಮರಿ), *v. n.* To aggress. 2. to cleave to.
 ✓ ಅಮರುನಿ amaruni (ಅಮರಿ), *v. n.* To become quiet, calm. *v. a.* To settle, seize, touch, hold.
 ಅಮರೆ amarè, *s.* A ditch, canal. —ವಾಪಿಸಿ to make a ditch, dike.

ಅಮುರ್ತ amarta, *see* ಅಮೃತ.
 ಅಮುರ್ತವುನಿ amarsāvuni (ಅಮುರ್ತ), *v. a.* To frighten.
 ಅಮುರ್ಸಿಲ, ಅಮುರ್ಸಾಲ amarsila, amarsāla, *s.* Brimstone.
 ಅಮುಲ್ amaly, *s.* Intoxication, drunkenness, giddiness. —ಕೋರೆ, —ದಾಯೆ a drunkard. —ಪತ್ತುನಿ, —ಯೇರುನಿ to be intoxicated. —ಮೆಳ್ಳುನಿ to intoxicate.
 ಅಮುಸಣಿ amasani, *see* ಅಮುಸಣಿ.
 ✓ ಅಮುಸರ amasara, *s.* Necessity. 2. urgency. 3. hurry *cf.* ಅವಸರ. —ಮೆಳ್ಳುನಿ to hasten, be in a hurry.
 ಅಮಾನತ amānaty, *s.* Deposit. 2. suspension. —ಮೆಳ್ಳುನಿ to suspend.
 ಅಮಾರಿಗೆ amārigè, *s.* A trunk.
 ✓ ಅಮಾರುನಿ amāruni (ಅಮಾರಿ), *v. a.* ✓ To suit, fit. ✓ 2. to embrace, hold. ✓ 3. a plant to twine.
 ಅಮಾಸೆ, ಅಮಾವಾಸೆ amāsè, amāvāsè, *s.* The day of the new moon.
 ಅಮಿತ amita, *adj.* Immeasurable, boundless, infinite.
 ಅಮಿನಾಸೆ amine, *s.* A sheriff's officer; *see* ಆಮಿನಾಸೆ.
 ಅಮುಸಣಿ amusani, *s.* Pride, arrogance, insolence, haughtiness. —ತೋಜಾಪನಿ to show pride. —ಮೆಳ್ಳುನಿ to be proud.
 ಅಮೂಲ್ಯ amūlya, *adj.* Costly, invaluable.
 ಅಮೃತ amrūta, *adj.* Immortal. *s.* Nectar, ambrosia. 2. different

fluids as water, milk, palm-wine etc. —ಕಾಯಿ a custard-apple. —ಮರ *Anona squamosa*, the custard apple tree, —ಬೂರು *Cocculus cordifolius*, the heart-leaved moon-creeper —ಮಘನ the mythical churning of the sea for nectar. —ವಾಕ್ಯೈಃ sweet words or speech. —ತ್ವೈ, ಅಮೃತಿ immortality; cf. ಅಮರತ್ವ.

✓ಅಮೆ amè, s. Ceremonial impurity or defilement in case of birth.

✓ಅಮೆಪುನಿ, ಅಮತ್ ಸತ್ತುನಿ amepuni, amatupattuni (ಅಮೆ), v. a. To press, hold in the arms, hug.

ಅಮೇಧ್ಯಾ amēdhya, s. Fæces, ordure.

ಅಮೋಗ ಅಮೋಗಾ amōga, adj. Precious, excellent. 2. fruitful.

ಅಮ್ಲಿಕಾಯಿ amēikāyi, see ಅಮೃತ ಕಾಯಿ.

✓ಅಮ್ಮamma, s. A lady. 2. mother. 3. gen. of ಅಮ್ಮೆ.

ಅಮ್ಮುನಿ ammuni (ಅಮ್ಮೆ), v. a. To swallow, devour.

ಅಮ್ಮೆ amme, see ಅಮೆ.

ಅಮ್ಮನಿ amsani, see ಅಮುನಣಿ.

ಆಯ aya, see ಅಯ್ಯೆ. 2. good luck. 3. a tax.

ಆಯನ ayana, s. Going. 2. a path. 3. a half year, that is the course of the sun northward and southward—from solstice to solstice—each of six months.

ಆಯಿಂದಾ ayindā, adv. Hereafter, in future.

ಆಯಿಗುಳು ayiguḷu, see ಐಗುಳು.

ಆಯಿತ ayita, s. Readiness. 2. decoration; also ಐತ. —ಮಕ್ಕುನಿ to dress. —ಅಪಿನಿ to be dressed, adorned.

ಆಯಿನ್ ayinṇ, see ಐನ್.

ಆಯಿಬು ayibu, see ಐಬು.

ಆಯಿವಜಿ ayivaḷi, see ಐವಜಿ.

ಆಯುಕ್ತ ayukta, adj. Improper, unfit.

ಆಯುತ ayuta, num. Ten thousand, a myriad.

ಆಯೋಗ್ಯ ayōgya, adj. Unfit, unworthy disreputable. —ತೆ unfit, unworthiness, disrepute.

ಆಯೋಧ್ಯ ayōdhya, s. The capital of Rāma, the modern Oude.

ಆಯ್ಯ ayya, see ಅಯ್ಯೆ.

ಆಯ್ಯಪ್ಪ ayyappa, int. of pain.

ಆಯ್ಯಳ ayyala, s. Five seers.

✓ಆಯ್ಯೆ ayye, s. A priest, minister, teacher, master. Voc. ಅಯ್ಯೆ sir. Plur. ಅಯ್ಯೆರ್ gods, Brahmins; an affix of respect added to proper names; see ಅಪ್ಪ.

ಆಯ್ಯೆರ್ ayyerṇ, see ಐವೆರ್.

ಆಯ್ಯೆಲ್ ayyelḷ, s. Five pairs of oxen or buffaloes.

✓ಆಯ್ಯೋ ayyō, int. of grief. Oh; ah, alas, woe. When feeling annoyed, dear me. —ಅಯ್ಯೆಯ್ಯೋ int. of grief, pain.

✓ಅರ ara, s. A file. —ತ ಪರು the teeth of a file. —ಪಾರುನಿ to file, rasp. ಸುಂಡರ a round file.

- ಅರಂಕಾವುನಿ arāṅkāvuṇi, *see* ಅಲಂಕಾವುನಿ.
- ✓ ಅರಂಟುನಿ araṅṭuni (ಅರಂಟಿ), *v. a.* To grope for, grasp. 2. to seek, look for.
- ✓ ಅರಂಟಿಲೆ araṅṭele, *s.* A greedy person, a miser.
- ✓ ಅರಂತಡೆ arantāḍe, *s.* A royal residence; *cf.* ಅರಮನೆ.
- ✓ ಅರಂತುನಿ arantuni (ಅರಂತ್), *v. n.* To feel, grope. 2. to grasp at.
- ಅರಂಬುನಿ arambuni (ಅರಂಬ್), *v. a.* To touch. 2. to climb, creep up (plants); *also* ಅರುಂಬುನಿ.
- ಅರಕ್ araku, *s.* Arrack, country spirit; *cf.* ಸಂಸಾರ, ರಾಕ್.
- ✓ ಅರಕ್ araku, *s.* Gum-lac, sealing-wax; ಕಡ್ಡಿ—, ಕೊಂಬು— stick-lac; ಕರಿ— black sealing-wax; ಕೆಂಪು— red sealing-wax; ಘೆಡಿ— seed-lac; ಬಿಲ್ಲೆ— shell-lac. —ವೀವಿನಿ, —ಪಾಡುನಿ to seal, fasten with sealing-wax.
- ಅರಕ್ araku, *s.* A fine, white cloth; *also* ಸೈನ್ ಅರಕ್.
- ಅರಕ್ ತೇಳ್ arakutēḷu, *s.* A large black scorpion, scolopendra.
- ಅರಕಲ್ arakalu, *see* ಅರ್ಕಲ್.
- ✓ ಅರಕೆ arakē, *adj.* Half filled (*opp.* of ನಿಲಕೆ full).
- ಅರಖ್, ಅರಖು arakhu, arakhu, *s.* Essence or spirit distilled from any thing; *cf.* ಅರಕ್.
- ಅರಗಣಿ aragaṇi, *s.* Kitchen furniture.
- ✓ ಅರಗಣಿ aragaṇi, *s.* A talking parrot.
- ✓ ಅರಗಣಿ aragaṇi, *s.* A neat or tidy woman.

- ಅರಗೀಸ್ aragīṣu, *adv.* However, at any rate; *in connection with neg. verbs* by no means, never; ಅಯಿ ಅರಗೀಸ್ ಮಲ್ವಯಿ he will never do it.
- ಅರಗು aragu, *see* ಅರಕ್.
- ಅರಗುಂಡರ aragunḍara, *s.* Ruin; *also* ಸುಂಡಾಂತರ.
- ✓ ಅರಟುನಿ araṭuni (ಅರಟಿ), *v. n.* To ✓ scramble, fumble. ✓ 2. to make a grating noise. 3. to interrupt, blab; *also* ಅರ್ಬುನಿ.
- ✓ ಅರಟಿ araṭe, *s.* Prate, blabbing, tattle; *also* ಹರಟಿ.
- ಅರಡುನಿ araduṇi (ಅರಡ್), *v. a.* To ✓ gather up, to grasp. ✓ 2. to rub.
- ಅರಡೆಕಾಯಿ aradēkāyi, *see* ಅಶ್ಲೆ ಕಾಯಿ.
- ✓ ಅರಣೆ arane, *s.* The green lizard, *Lacerta interpunctuala*, said to be poisonous; ಅರಣೆ ತುಟ್ಟೆಂನ ಮರಣ if a lizard bites death (is certain). —ಬೂರು a kind of creeper used in medicine. —ವಿಾನ್ a kind of fish.
- ಅರಣ್ಯ aranya, *s.* A wilderness, forest. *adj.* Wild.
- ಅರತಿ arati, *s.* Anger, passion; displeasure.
- ✓ ಅರತೆ, ಅರದೆ aratē, aradē, *s.* Heat, burning. 2. impetuosity. —ಜಾಲೆ burning heat; ಅರತಂನ ಜಾಲೆ ಅರ್ಬುನಿ to burn very much or exceedingly.
- ಅರದಳ, ಅರದಾಲೆ aradaḷa, aradāle, *s.* Yellow arsenic or yellow orpiment. —ಮಣ್ಣೆ yellow ochre.
- ಅರದೆರ್ araderu, *s. pl.* A class of

- Mohammedan merchants. 2. policemen, peons; *also* ಹರಡಿರ್.
ಅರನಾರಿ aranāri, *see* ಅರೆನಾರಿ.
- ✓ಅರವು, ಅರಪೆಲ್ arapu, arapelu, *s.* Cooling.
ಅರವುಚ್ಚೆ arapuččē, *s.* The shoe-flower; *see* ಹಾಸನ.
- ✓ಅರವುನಿ arapuni (ಅರ), *v. n.* To cool, become calm; ಬೆಚ್ಚ ಅರವುನಿ to become cool.
- ಅರಪೆ arapē, *s.* A crack, split; *cf.* ಅರಿಪೆ.
- ಅರಬರ ತಿನ್ನಿನಿ arabara tinpini, *v. a.* To eat greedily, devour.
- ✓ಅರಬಾಯಿ, ಅರಬೈ arabāyi, arabei, *s.* Violent clamour, crying aloud, lamentation. —ಕೊಪಿನಿ, —ಫೀಪಿನಿ to cry out vehemently, to bawl out, lament. —ಒ ಕತ್ತಿ a braying brawler, *vlg.*
- ಅರಬಿ arabi, *s.* An Arab.
- ಅರಬು arabu, *s.* Covetousness, desire, eagerness for gain.
- ಅರಬೈ arabei, *see* ಅರೆಬೈ.
- ಅರಮಡಲ್ aramadalu, *see* ಅರೆಮಡಲ್.
- ✓ಅರಮನೆ aramane, *s.* A palace, royal residence.
- ಅರಲ್ aralu, *s.* Drizzling rain. —ಬೀಜುನಿ to drizzle.
- ✓ಅರಲುಣಿ araluṇi, *s.* The black bee.
- ✓ಅರಲುನಿ araluni (ಅರಲ್), *v. n.* To open, expand. 2. to bloom, blossom.
- ಅರಲೋಲೆ aralōle, *s.* A tender palm-leaf. 2. a kind of ear-ornament.

- ✓ಅರವ arava, *s.* Tamil. —ಭಾಸೆ the Tamil language. —ಚೇಶ the Tamil country.
- ಅರವಂಟೆಗೆ, ಅರವಟೆಗೆ aravantiḡē, aravatiḡē, *s.* A shed where water is served gratuitously to travellers.
- ಅರವಮಣಿ aravamāṇi, *s.* A kind of gem.
- ಅರವಾಸಿ aravāsi, *see* ಅರೆವಾಸಿ.
- ಅರವು aravu, *s.* Width, breadth. *adj.* Wide, open.
- ಅರವುನಿ aravuni (ಅರ), *v. a.* To heap up.
- ಅರಸಿನಕುತ್ತೆ, ಅರಸಿನಮುಂಡೆ arasinakutta, arasinamunḡa, *s.* The jaundice.
- ✓ಅರಸು arasu, *s.* A king, monarch. —ಕುಲ a royal family. —ತನ royalty, kingship. —ಮಸಿ a king's son, royal prince.
- ಅರಸುಕುತ್ತೆ arasukutta, *s.* A kind of dropsy.
- ಅರಸುಕುರಿ arasukuri, *s.* A carbuncle; *also* ಬದಿಂಗಳ, ಭಗಂಪಲ.
- ✓ಅರಸೆ arase, *see* ಅರಸು.
- ಅರಳುನಿ araluṇi, *see* ಅರಲುನಿ.
- ಅರಾಜಕ arājaka, *adj.* Kingless. *s.* Anarchy, confusion.
- ಅರಾಬಿ arābi, *adj.* Broad, large, extensive. —ಇಲ್ಲ್ a very large house.
- ಅರಾಮಿ arāmi, *adj.* Unlawful. 2. vicious, restive, *f. i.* a horse; *also* ಹರಾಮಿ.
- ಅರಾವು arāvu, *see* ಅರವು.
- ಅರಾವುನಿ arāvuni (ಅರಾ), *v. a.* To gather. 2. to embrace, clasp

in the arms. ಅರಾನ್ ಪತ್ತುನಿ to embrace *or* receive with open arms.

√ಅರಾಳ್ arāḷu (ಅರೆ-ಆಳ್), *s.* A person doing half a day's work. 2. half a day's wages.

ಅರಿ ari, *s.* An enemy.

√ಅರಿ ari, *s.* Rice freed from husk. Some of the principal kinds of rice are: ಅಂಬಡೆ ಅರಿ, ಅಜಿಪ ಸಾಲೆ, ಉರ್ಪಲ್ ಅರಿ, ಕಜಿ ಅರಿ, ಕಯಮೆ, ಕಲಮೆದರಿ, ಕಾರ್ತಿದರಿ, ಕೊಳಕೆದರಿ, ಗಂದ ಸಾಲೆ, ಗುಡ್ಡು ಬೊಲ್ಲರಿ, ಜೀರಿಸಾಲೆ, ದನ್ನಲರಿ, ಬೊಳಂತೆ ಅರಿ, ಬೈತರಿ, ಮಸ್ಕತ್ತರಿ, ಯೇನೆಲ್ದರಿ, ಸುಗ್ಗದರಿ, ಸೋಮಸಲೆ. √2. any small grain, *f. i.* ಸಾಮೆದರಿ. 3. the testicles.

ಅರಿಕಲ arikala, *s.* A place for husking rice; *also* ಬರಕಲ.

√ಅರಿಕೆ arike, *s.* Consent. 2. confession. 3. request. √ಮುಳ್ಪುನಿ to reveal, confess; to inform, represent; to request.

ಅರಿಗೀಸ್ arigisu, *see* ಅರಗೀಸ್.

ಅರಿಜೋಳ arijōla, *s.* Indian corn, *Sorghum saccharatum*.

ಅರಿತಿ ariti, *see* ಅರ್ತಿ.

ಅರಿದಳ aridala, *see* ಅರದಳ.

√ಅರಿಪುನಿ aripuni (ಅರಿ), *v. a.* To sift. 2. to strain, filter.

√ಅರಿಪೆ aripe, *s.* A sieve, colander, strainer; ಕಲ್ಲರಿಪೆ a leak (in an earthen vessel).

ಅರಿಯು ariya, *see* ಅರ್ಯ.

ಅರಿಯಂತ್ರ ariyantra, *see* ಅಳಿಯಂತ್ರ.

ಅರಿಯುನಿ ariyuni, *see* ಅರ್ಯುನಿ.

√ಅರಿವಾನ arivāna, *s.* A metal dish; *also* ಹರಿವಾಣ.

ಅರಿವೆ arive, *see* ಅರ್ವೆ.

ಅರಿಷ್ಟ arishta, *s.* Misfortune, misery. *adj.* Unfortunate; impious.

ಅರಿಷ್ಟೆ arishte, *s.* An unfortunate man, a poor man, a person in distress.

√ಅರು aru, *s.* Brim, edge, margin, border. —ಪತ್ತುನಿ to reach the shore, to land; to get out of a difficulty, to be successful; *cf.* ಅರುಗು.

ಅರುಂಬುನಿ arumbuni, *see* ಅರಂಬುನಿ.

√ಅರುಗು arugu, *s.* Verge, brink, border, margin; *cf.* ಅರು.

ಅರುಚಿ aruci, *s.* Want of appetite.

ಅರುಣ aruṇa, *adj.* Purple-coloured. *s.* The name of the rising sun.

√ಅರುವು arupu, *see* ಆರುಹು.

ಅರುಬುದ arubuda, *see* ಅರ್ಬುದ.

ಅರುಮುಟ್ಟಿ arumuṭṭe, *s.* The gills of a fish.

ಅರುಮುರಿಯೊಡುನಿ arumuriyoduni (ಅರುಮುರಿಯೊಡ್), *v. n.* To weep with loud lamentation and shrieks.

√ಅರುವೆ aruve, *s.* The mouth of a river, a seaport; *also* ಅಳುವೆ. —ವ ಬಾಕಿಲ್ a bar, the entrance to a harbour.

ಅರುವೆ aruve, *see* ಅರ್ವೆ.

√ಅರುಹು aruhu, *s.* Knowledge. 2. understanding, perception.

↓ ಅರುಳುಮರುಳು aruḷumarūḷu, *adj.*
Foolish, simple, childish.

ಅರೂಪ, ಅರೂಪು arūpa, arūpu, *adj.*
Formless, invisible. 2. de-
formed, ugly.

✓ ಅರೆ are, *s.* Half, a moiety; *cf.*
ಅರ್ಧ. — ಅಳೆ half a man's height.

✓ ಅರೆಂಚುನಿ areñcuni (ಅರೆಂಚೆ), *v. a.*
To rub off, peel, skin.

ಅರೆಂಜಾವುನಿ areñjāvuni, *c. v.* (*of*
ಅರೆಂಜುನಿ), To cause to deny.
2. to hide away.

ಅರೆಂಜುನಿ areñjuni (ಅರೆಂಜೆ), *v. a.*
To deny, gainsay. 2. to
conceal; *cf.* ಅಲೆಂಜುನಿ.

ಅರೆಂಜೆಲೆ areñjele, *s.* A denier,
disowner.

ಅರೆಂಟೆಲೆ areñtele, *see* ಅರಂಟೆಲೆ.

ಅರೆಕಣ್ಣ್ arekaṇṇu, *s.* A half sight,
an imperfect glance. 2. squint
eyes. 3. eyes partly closed.

ಅರೆಕಾಣಿ arekāṇi, *s.* The hundred
and twenty-eighth part of any
thing.

ಅರೆಕಾಯಿ arekāyi, *adj.* Half ripe;
also ಕಸಗಾಯಿ. [part.

ಅರೆಕಾಲ್ arekāḷu, *s.* The eighth

✓ ಅರೆಕೆ areke, *see* ಅರಕೆ.

ಅರೆಕೊಡ್ಯೆಲ್ arekodyeḷu, *s.* Half
salted *or* insufficiently season-
ed dish.

ಅರೆಗಂಟು aregaṅṭu, *s.* A loose knot;
2. half a load, a small bundle.

ಅರೆಗಾಲ aregāla, *s.* The hot season,
summer.

ಅರೆಚಟ್ಟಿ arecāṭṭe, *adj.* Half dead.
2. reduced, thin, lean.

ಅರೆಚಪ್ಪೆ arecāppe, *adj.* Tasteless,
unsavoury.

ಅರೆಜಾತಿ arejāti, *adj.* Half-caste,
mongrel, mixed.

ಅರೆಜೀವ arejīva, *s. lit.* Half the
life; the state of being half
dead.

✓ ಅರೆಡುನಿ areḍuni (ಅರೆಡೆ), *v. a.* To
spoil, corrupt, mar, taint.
2. to destroy, ruin.

ಅರೆದಳ aredaḷa, *see* ಅರವಳ.

✓ ಅರೆದುನಿ areḍuni (ಅರೆಡೆ), *v. n.* To low.

ಅರೆನಾರಿ arenāri, *s.* A person
dressed partly as a male and
partly as a female.

ಅರೆನಾಲಾಯಿ arenālāyi, *s.* A stam-
mering tongue.

ಅರೆನಿರೆಲ್ arenireḷu, *s.* A slight
shadow. 2. an imperfect
shade.

ಅರೆಸಾಲ್ arepāḷu, *s.* Half a share,
half part; — ಸಾರೆ a partner
or shareholder entitled to half
a share.

ಅರೆಸಾವು arepāvu, *s.* One half of
a quarter, one-eighth of a
seer.

✓ ಅರೆಸಾವುನಿ arepāvuni, *c. v.* (*of*
ಅರೆಸಿನಿ), To cause to grind.
2. to cause to submit; to sub-
due.

✓ ಅರೆಪಿನಿ, ಅರೆಪುನಿ arepini, arepuni
(ಅರೆ), *v. a.* To pulverize by
pounding *or* grinding. 2. *fg.*
to oppress. ಅರೆಪ ಕಲ್ಲೆ, ಅರೆಪು ಕಲ್ಲೆ
a grinding stone.

✓ ಅರೆಪು, ಅರೆಪೆಲ್ arepu, arepeḷu, *s.*
The act of grinding. 2. that

which is ground for condiment.

ಅರೆಬಂಡೆ arebañji, *lit.* Half the stomach. *adj.* Half fed, not satisfied, deficiently fed.

ಅರೆಬಂದ arebanda, *adj.* Half cooked.

ಅರೆಬಾಯಿ arebāyi, *see* ಅರಬಾಯಿ.

ಅರೆಬಿರೆಲ್ arebirely, *lit.* Half a finger (measure). *s.* About half an inch.

ಅರೆಬೈ arebei, *s.* Twice thrashed straw.

ಅರೆಮಡಲ್ aremaḍaly, *s.* A leaf of a palmyra. 2. one half of a cocoa-palm-leaf.

ಅರೆಮನಸ್ aremanasy, *lit.* Half mindedness. *s.* Indecision. 2. reluctance.

ಅರೆಮರ್ಲ್ aremarly, *s.* Craziness, weakness of intellect. *adj.* Half mad.

ಅರೆವಾಪಲ aremāpala, *s.* A small wild fruit, *Randia longispina*.

ಅರೆಮುಂಡೆ aremuṇḍe, *s.* A widow, whose head has not been shaved.

ಅರೆಮೆಯಿ aremeyyi, *adj.* Reduced in body, lean, thin. 2. half inclined, half minded.

ಅರೆವಾಶಿ arevāši, *s.* A half part, a moiety.

ಅರೆಯಾಳ್ areyāl, *s.* An honorary name given to a section of the Bant caste.

✓ ಅರೆಯುನಿ, ಅರೆವುನಿ areyuni, arevuni, *see* ಅರೆಪಿನಿ.

✓ ಅರ್ಕ arkā, *s.* The sun. 2. a crystal. 3. a shrub, called also the yakkamāle (ಯಕ್ಕಮಾಲೆ).

ಅರ್ಕಂಡಿ arkañji, *s.* Swill, dish-water, the washings of rice *etc.* —ತಪ್ಪು different kinds of leaves chopped and mixed with straw and boiled in a swill for feeding cattle with.

ಅರ್ಕತಿ arkati, *see* ಹರ್ಕತಿ.

ಅರ್ಕಡೆ arkade, *s.* Sunset.

✓ ಅರ್ಕಮೆ arkame, *s.* ✓ A strong desire, eagerness. 2. indigestion, flatulency.

ಅರ್ಕರ್ಕ arkarka, *adv.* By degrees. —ತಿನ್ನಿನಿ to eat repeatedly. 2. to gulp down.

✓ ಅರ್ಕಲ್, ಅರ್ಕಳ್ arkaly, arkaly, *s.* A knot, tie. —ವಾಡುನಿ to tie, make a knot. —ಗುಪ್ಪನಿ to loosen a knot, to untie.

ಅರ್ಕಿಲ್, ಅರ್ಕೆಲ್ arkily, arkely, *s.* A handful. ಬಂಜಿ ಅರ್ಕಿಲ್ ಬೈ ಕೊರ್ಲ give (me) a handful of straw.

✓ ಅರ್ಕುನಿ arkuni (ಅರ್ಕು), *v. n.* To become less. 2. to be humbled, depressed.

ಅರ್ಕೆ arkē, *see* ಅರೆಕೆ.

✓ ಅರ್ಕೆಬೂರು arkebūru, *see* ಅಡಿಕೆ ಬೂರು.

ಅರ್ಗಂಟ್ argaṅṭu, *s.* Determination, resolution. 2. obstinacy; 3. malice. —ದಾಯಿ an obstinate man. —ಮಕ್ಕುನಿ to persevere in obstinacy.

ಅರ್ಗಂಟೆ argaṅṭe, *s.* A resolute or obstinate person.

✓ಅರ್ಗಿಲಿಯುನಿ, ಅರ್ಗಿಲ್ಯುನಿ argiliyuni,
argilyuni (ಅರ್ಗಿಲಿ, ಅರ್ಗಿಲ್), *v. n.*
To loathe, be disgusted. ಅರ್ಗಿ
ಲ್ದ ತಿನ್ನಿನಿ to eat with aversion.

ಅರ್ಗೀಸ್ argīsy, *see* ಅರಗೀಸ್.

✓ಅರ್ಗುಲೆ argule, *s.* Loathsomeness. 2. disgust, aversion.

ಅರ್ಗಿಃ argè, *see* ಆರಿಸಿ.

ಅರ್ಚಕೆ arcāke, *s.* A worshipper.
2. a priest.

ಅರ್ಚನೆ arcāne, *s.* Worship, adoration.

ಅರ್ಚಿಪುನಿ arcīpuni, *v. a.* To worship.
v. n. To officiate as a priest.

ಅರ್ಚಿ arji, *s.* Petition, representation; complaint. —ದಾರಿ a petitioner. —ಕೊರ್ಪಿನಿ to present a petition; ಅರ್ಚಿ ಕೊರ್ತ ಮರ್ಚಿ ತಿಕ್ಕು when the petition is presented it will be favourably considered.

ಅರ್ಚಿತ arjita, *see* ಅರ್ಚಿತ.

ಅರ್ಜುನೆ arjune, *s.* The third son of Pāṇḍu (ಪಾಂಡು).

✓ಅರ್ತುನಿ artuni, *see* ಅರತುನಿ.

ಅರ್ಡುನಿ arḍuni, *see* ಅರಡುನಿ.

ಅರ್ತ arta, *see* ಅರ್ಥ.

✓ಅರ್ತಿ arti, *s.* An amusement, sport, fun. 2. novelty, curiosity. 3. fondness. —ದಾಯಿ a merry man, a person given to pleasure. —ಸಡೆಪಾವನಿ to please, amuse; to fondle.

✓ಅರ್ತಿ arti, *s.* The wild fig tree, *Ficus racemosa*. —ಕಾಯಿ an unripe wild fig.

✓ಅರ್ಥ artha, *s.* Gain, wealth, riches, *esp.* money. 2. meaning. —ಪರ್ಯನಿ to explain, interpret.

ಅರ್ಧಳ ardala, *see* ಅರಧಳ.

ಅರ್ಧಾಯ ardāya, *s.* Half the gain.

ಅರ್ಧುನಿ arḍuni (ಅರ್ಡ್), *v. a.* To wash or bleach clothes.

ಅರ್ಧ arḍha, *s.* Half, a moiety; *cf.* ಅರೆ. [tion.

ಅರ್ಧಾಂಶ ardhāṅśa, *s.* A half portion. ಅರ್ನಣ, ಅರ್ನನ arnaṇa, arnana, *s.* A male Pariah (*also* ಅಂರ್ಪಣ).

ಅರ್ಪಡ arpaḍa, *s.* Small-pox; *also* —ರೋಗ. —ಪ ಕಲೆ a pock-mark. ಕಲ್ಲರ್ಪಡ a kind of small-pox which leaves scars or marks.

ಅರ್ಪಣೆ arpaṇe, *s.* An offering. —ಮಕ್ಕುನಿ to offer.

✓ಅರ್ಪಾಟ arpāṭa, *s.* Lamentation.

ಅರ್ಪಿತ arpita, *adj.* Presented, offered. [cry.

✓ಅರ್ಪಿನಿ arpini (ಅರಿ), *v. n.* To weep, ಅರ್ಪಿಪುನಿ, ಅರ್ಪಿಸುನಿ arpipuni, arpī-suni (ಅರ್ಪಿ, ಅರ್ಪಿಸ್), *v. a.* To dedicate, offer.

✓ಅರ್ಪುನಿ arpuni (ಅರಿ), *v. a.* To efface, waste, obliterate; *cf.* ದರ್ಪಣಿ.

✓ಅರ್ಪೆಲೆ arpele, *s.* A fretful person. 2. one easily moved to tears.

ಅರ್ಪೆಸಿ arpēsi, *see* ಅಪ್ಪೇಸಿ.

ಅರ್ಬಟ arbaṭa, *see* ಅರ್ಭಟ.

ಅರ್ಬಾಯಿ arbāyi, *see* ಅರಬಾಯಿ.

✓ಅರ್ಬಿ arbi, *s.* Water collected in an elevated place. 2. drizzl-

ing rain. ✓—ಕೀತುನಿ water to fall in broken streams over a small height. —ತೀತುನಿ water to run out, to fall in broken streams.

ಅರ್ಬು arbu, *s.* Stinginess, avarice. —ಕುಟ್ಟುನಿ to covet, desire, long. —ವಾಯಿ a greedy man.

ಅರ್ಬುತ, ಅರ್ಬುದ arbuta, arbuda, *see* ಅಪ್ಪುತ.

ಅರ್ಬುದ arbuda, *num.* Ten crores, 100 millions.

ಅರ್ಬುದರೋಗ arbudarōga, *s.* Different swellings, especially cancer.

ಅರ್ಬುದೆ arbude, *s.* A skull-cap made of the spathe *or* capsular bark of the areca palm and worn by a class of Pariahs (called ಮುಸ್ಲಿಮ್).

ಅರ್ಯ aryā, *s.* A small earthen vessel; ಯೆನೆಪಯ್ an oil-pot.

ಅರ್ಯನ aryana, *see* ಹರಿವಾಣ.

ಅರ್ಯುನಿ aryuni (ಅರ್), *v. n.* To ooze, drip. 2. to flow, run, as water; *also* ಹರಿಯುನಿ.

ಅರ್ಯಮರ್ಲ್ arlyumarly, *see* ಅರುಳು ಮರುಳು.

ಅರ್ಲ arla, *s.* Half a seer.

ಅರ್ಲುನಿ arluni (ಅರ್ಲ್). *v. n.* To burn, blaze. 2. to smart; ಆಯವೋನೆ ಅರ್ಲುಂಡು *lit.* his face is burning. *i. e.* he is very angry.

ಅರ್ಲೋಲ arlōlē, *s.* A kind of fish.

ಅರ್ವತ್ತೆ, ಅರ್ವದೆ arvatte, arvade, *s.* A man's sister's son. 2. a son-in-law.

✓ಅರ್ವೆ arve, *s.* A cloth; an old rag. ಕುಂಟುವರ್ವೆ a piece of garment.

ಅರ್ವೆ arve, *see* ಅರುವೆ, ಅಳುವೆ.

ಅರ್ವಂಡೆ arsandē, *s.* Rejection; disrespect; making light of.

ಅರ್ವಯ, ಅರ್ವಯ arsaya, arsāya, *s.* A certain festivity *or* ceremony. ಸೆಂತರ್ವಯ the ceremony of leaping over burning coals, performed by devil-dancers *or* dāsaiyas (ದಾಸಯ್ಯ).

ಅರ್ವವುನಿ arsāvuni, *see* ಅರ್ವವನಿ.

ಅರ್ವೆವೆ arsēve, *see* ಅರ್ವಯ.

✓ಅಲ್ಂಬುಡ, ಅಲ್ಂಬುಡೆ alumbuda, alumbude, *s.* The castor-oil plant. ಕಿನ್ನಲಂಬುಡೆ a smaller kind, called *Ricinus communis*.

✓ಅಲ್ಂಬೆ alumbe, *s.* Suffering. 2. experience.

ಅಲ್ಂಬೆವುನಿ alumbēvuni, *see* ಅಲ್ಂಬವನಿ.

ಅಲ್ಂಬವ alumbhava, *s.* Satisfaction, contentment. 2. experience, knowledge; *see* ಅನುಭವ.

ಅಲ್ಂಬವಿಪುನಿ alumbhavipuni (ಅಲ್ಂಬವ), *v. n.* To feel satisfied, content. 2. to experience, enjoy, suffer, to be vexed.

ಅಲ್ಕು aluku, *see* ಅಲ್ಕು.

ಅಲ್ಗು alugu, *see* ಅಲ್ಗು.

ಅಲ್ಗೆ aluge, *s.* A kind of drum.

ಅಲ್ಪುಡೆ alpuḍē, *s.* A polecat.

ಅಲ್ಬೆ alube, *a.* Frail, fragile. 2. weak, puny, thin.

✓ಅಲಂಕ್ alāṅky, *s.* ✓An armadillo.
2. a kind of fish.

ಅಲಂಕ್ alāṅky, *s.* The dried
oil-plant of *Sesamum Indicum*
or jinjili seed.

ಅಲಂಕರಿವುನಿ alāṅkaripuni (ಅಲಂಕರಿ),
v. a. To adorn, decorate.

ಅಲಂಕಾರ alāṅkāra, *s.* Ornament,
decoration. 2. beauty. —ಶಾಸ್ತ್ರ
rhetoric.

✓ಅಲಂಕಾವುನಿ alāṅkāvuni, *c. v.* (of
ಅಲಂಕಾನಿ), To cause to shake,
to shake. 2. to perturb, con-
fuse.

✓ಅಲಂಕುನಿ, ಅಲಂಗುನಿ alāṅkuni, alāṅ-
guni (ಅಲಂಕ್, ಅಲಂಗ್), *v. a.* ✓To
shake, agitate, wave, move.
2. to strike or knock against,
trip up. *v. n.* ✓Be agitated.
ಅಲಂಕ್ ನೀರಿ agitated water.

ಅಲಂಗ alāṅga, *s.* A rampart.

ಅಲಂಟುನಿ alāṅṭuni, *see* ಅರಂಟುನಿ.

ಅಲಂಬುಡ alambuda, *see* ಅಲಂಬುಡ.

✓ಅಲಂಬುನಿ alambuni (ಅಲಂಬ್), *v. a.*
✓To wash. ✓2. to shake, be agi-
tated as water; *see* ಉಂಬುನಿ.

ಅಲಂಭವ alambhava, *see* ಅಲಂಭವ.

ಅಲಕ alaka, *s.* The town of Ku-
bēra, the god of wealth. —ಆ
ಪಿನಿ to become wealthy.

✓ಅಲಗ್, ಅಲಗು alagṛ, alagu, *s.*
Tremulousness or quivering
of the voice in singing. —ಸ್ವರ
a tremulous voice.

✓ಅಲಗುನಿ alaguni (ಅಲಗ್), *v. n.* To
shake; *cf.* ಅಲಂಕುನಿ.
ಅಲಗಿ alage, *see* ಅಲಗಿ.

✓ಅಲಜುನಿ alāṅuni (ಅಲಜ್), *v. n.* To
move, shake; *cf.* ಅಲಸುನಿ.

✓ಅಲಜಾವುನಿ alājāvuni, *c. v.* (of
ಅಲಜಾನಿ), To shake; *see* ಅಲಜಾ
ವುನಿ.

✓ಅಲಜುನಿ alājuni, *see* ಅಲಸುನಿ.

ಅಲಪಯಿ alapayi, *s.* Hiring cattle
for milking. —ಸೆಪ್ಪನಿ to take
milch cattle on hire. —ಕೆನಿಪಿನಿ
to hire out milch cattle.

ಅಲವುನಿ alapuni *see* ಅಲವುನಿ, ಅಲವುನಿ.
ಅಲಮ alama, *see* ಅಲಮ್.

✓ಅಲಮುನಿ alamuni (ಅಲಮ್), *v. a.*
To mix with the hand.

✓ಅಲರುನಿ alaruni, *see* ಅರಲುನಿ.

✓ಅಲವು alavu, Steel. —ವ ನಟ್ಟಿ a
bar of steel.

✓ಅಲವುನಿ alavuni (ಅಲ), *v. a.* ✓To
mix. ✓2. to temper. 3. to make
even, to level.

ಅಲಸ್ alasy, *adj.* Old, worn out.
2. bad. 3. mixed; *also* ಹಲಸಿ.

ಅಲಸ್ಬಳ್ಳಿ alasyabally, *s.* A thick
rope, cable; *see* ಅಲಾಕ.

ಅಲಸ alasa, *see* ಅಲಸ್ಯ.

ಅಲಸಲ್, ಅಲಸಿಗೆ alasalū, alasige,
s. Fatigue, weariness. 2. vexa-
tion.

✓ಅಲಸುನಿ alasuni (ಅಲಸಿ), *v. a.* ✓To
agitate, shake. *v. n.* ✓To be
fatigued, vexed. ✓2. to suffer
gripping pain; ಯಿಂಕ್ ಬಂಜಿ ಅಲ
ಸುಂಕು I have a stomach-ache.

ಅಲಕ್ಷಣ alakshana, *see* ಅವಲಕ್ಷಣ.

ಅಲಕ್ಷ್ಯ, ಅಲಕ್ಷ್ಯೆ alakshya, alakshe,
s. Disregard, negligence, in-
difference.

ಅಲಾ alā, *int.* Behold, lo, there it is; *see* ಎಲಾ.

ಅಲಾಕ್ alākṛ, *s.* Destruction, ruin; *see* ಹಲಾಕ್. —ಮಳ್ಪುನ to ruin, spoil, destroy. —ಅದ್ ಘೋಷಿನ to go to ruin.

ಅಲಾತ, ಅಲಾದ್ alāta, alādy, *s.* A thick coir-rope, cable; *also* ಅಲಸ್, ಆಲಾತ್.

ಅಲಾಬಿ, ಅಲಾಯಿ alābi, alāyi, *s.* The annual Moharam festival of the Mohammedans. —ಮಾ ಷಿನ to close the festival with bathing.

ಅಲಾಯುನಿ alāyuni (ಅಲಾ) *v. a.* To take away.

ಅಲಾವುನಿ alāvuni, *see* ಅಲವನಿ.

ಅಲಿಕಿ aliki, *adj.* Inferior, low, mean; *bet.* ಹಳ್ಳಿ. —ಮಳ್ಪುನಿ to depreciate, disparage, degrade. —ಪಾತರ a word of contempt. —ಜನ low people.

ಅಲಿಗೆ alige, *see* ಅಲೆಗೆ.

ಅಲಿಗೆ alige, *see* ಅಲಿ.

ಅಲಿಪುನಿ alipuni, *see* ಅಲಿವನಿ.

ಅಲಿಮಾರ್, ಅಲಿಮಾರ್ alimār, alimār, *s.* The tree called *Mecycylon*.

ಅಲಿಯುನಿ aliyuni (ಅಲಿ), *v. n.* To dissolve, decay. 2. to perish, die, become extinct; *also* ಅಲಿ ದ್ಘೋಷಿನ.

ಅಲಿವು alivu, *s.* Extinction, ruin.

ಅಲುಂಗುನಿ aluṅguni (ಅಲುಂಗ್), *v. n.* To be soft, as a ripe fruit.

ಅಲುಂಬುಡ alumbuḍa, *see* ಅಲೆಂಬುಡ.

ಅಲುಂಬುನಿ alumbuni, *see* ಲುಂಬುನಿ.

ಅಲುಗುನಿ aluguni (ಅಲುಗ್), *v. n.* To move; *see* ಅಲಂಕುನಿ.

ಅಲುಬಂಗ alubaṅga, *s.* Vexation, trouble.

ಅಲೆ ale, *s.* Butter-milk; *see* ಅಳೆ. —ತುಲೆಪನಿ to churn butter-milk.

ಅಲೆ, ಅಲೇ ale, alē, *int.* Behold, lo!

ಅಲೆಂಜಿ aleñji, *s.* Grease or oil etc. swimming on the surface of water. —ಸತ್ತುನಿ greasy substances to stick to something.

ಅಲೆಂಜುನಿ aleñjuni (ಅಲೆಂಜ್), *v. n.* To turn. ಬಾಯಿ— to hesitate in speaking. 2. to deny; *see* ಅಲೆಂಜುನಿ.

ಅಲೆಜಾವುನಿ alejāvuni *c. v.* (of ಅಲೆ ಜುನಿ), To cause to shake, to shake. 2. to cause to mingle.

ಅಲೆಜುನಿ, ಅಲೆಜುನಿ alejuni, alejuni (ಅಲೆಜ್), *v. n.* To be agitated, disturbed. 2. to be turbid.

3. to mix, mingle. 4. to be united.

ಅಲೆಸಾಯಿ alepāyi, *see* ಅಲಸಾಯಿ.

ಅಲೆಸಾವುನಿ alepāvuni, *c. v.* (of ಅಲೆಪನಿ), To cause to tire, to fatigue.

ಅಲೆಪುನಿ alepuni (ಅಲೆ), *v. a.* To oppress. *v. n.* To be fatigued; *see* ಅಲೆಯುನಿ. ತಲೆಪನಿ, ಹಲೆಪನಿ.

ಅಲೆಮಾನಿ alemāni, *s.* A European. 2. a German.

ಅಲೆಯುನಿ, ಅಲೆವುನಿ aleyuni, alevuni (ಅಲೆ), *v. n.* To wander, roam.

2. to be weary. 3. to bethink oneself. ಅಲೆದ್ ತೂಷಿನ to stare; *see* ಅಲೇವನಿ.

ಅಲೇಕಿ, ಅಲೇಖ alēki, alēkha, *s.* An unwritten *or* blank leaf. 2. a blank book of palm leaves.
 ಅಲೇವುನಿ alēvuni (ಅಲೇ), *v. n.* To bethink oneself; *see* ಅಲೇವನಿ.
 ಅಲ್ಕ alky, *s.* Timidity. *adj.* Timid, frightened; *also* ಹತ್ಯೆ. —ಬಾರುನ to shudder.
 ಅಲ್ಕಿ alki, *see* ಅಲೇಕಿ, ಹತ್ಯೆ.
 ಅಲ್ಕುನಿ alkuni (ಅಲ್ಕೆ), *v. n.* To be afraid. 2. to start, shudder, tremble. ಅಲ್ಕೆದ್ ಬಾರುನ, —ಫೋಪಿನ to be startled.
 ಅಲ್ಗಾವುನಿ algāvuni *c. v.* (of ಅಲ್ಗುನಿ), To cause to shake; *cf.* ಅಲಂಕಾವನಿ.
 ಅಲ್ಗುನಿ alguni, *see* ಅಲಂಕಾವನಿ.
 ಅಲ್ಡೆಕಾಯಿ alḍekāyi, *s.* The gall-nut, ink-nut, *Terminalia chebula*. ಅಲ್ಡೆಮಶಿ a good black ink.
 ಅಲ್ಪ alpa, *adj.* Little, small, trifling. 2. mean, low. —ಬುದ್ಧಿ of limited understanding; *cf.* ಅಲ್ಪ.
 ಅಲ್ಪೀರ್ alpiṣu, *see* ಅಲ್ಪೇನಿ.
 ಅಲ್ಪುಚ್ಚೆ alpučē, *see* ಅಲ್ಪಪುಚ್ಚೆ.
 ಅಲ್ಪೆ alpe, *s.* An unimportant man.
 ಅಲ್ಪೇನಿ alpēsi, *s.* A covetous man, miser. *adj.* Low, mean, stingy.
 ಅಲ್ಬಂಗ್ albaṅgu, *see* ಅಲಬಂಗ್.
 ಅಲ್ಬೆ albe, *adj.* Thin, weak, lean. 2. good for nothing.
 ಅಲ್ಮ alma, *s.* Breed, offspring; ಯೆಡ್ಡೆ ಅಲ್ಮ a good breed.
 ಅಲ್ಮಾನಾ almāna, *see* ಅನುಮಾನಾ.
 ಅಲ್ಮೆ, ಅಲ್ಮೋ alme, almo, *s.* A

salutation given to Brahmins *or* Jains by inferiors.
 ಅಲ್ಮೆರ್ almeru, *s.* An almeira, a wardrobe. [pick.
 ಅಲ್ಮಕ್ಕಡ್ಡಿ allukaddi, *s.* A tooth-
 ಅಲ್ಮಂಬ್ರ allambra, *s.* Agitation, alarm.
 ಅಲ್ಮಾ allā, *s.* The Mohammedan appellation of the Supreme Being. 2. *int.* of surprise.
 ಅಲ್ಮಾವುನಿ allāvuni (ಅಲ್ಮಾ), *v. a.* To mix; *cf.* ಅಲವನಿ.
 ಅಲ್ಮಿ, ಅಲ್ಮಿಗೆ alli, allige, *s.* The water-lily; *also* ಅಲ್ಮಿಪ ಫಾ. 2. the flower of *Nelumbium speciosum*; *also* ಶಾವಕೆ.
 ಅಲ್ಮುದು allūdu, *adj.* Perishable, transient.
 ಅಲ್ಮೆ allē, *s.* The side, groin, hip. —ಸೆಲ್ಮೆ a lateral branch.
 ಅವ ava, *pref.* implying diminution, privation.
 ಅವ ava, *int.* Behold, lo; *see* ಅಪಾ.
 ಅವಕಾಶ avakāśa, *s.* Opportunity, leisure; *cf.* ಸಾವಕಾಶ.
 ಅವಗಡ avagaḍa, *s.* Calamity, evil, mischief. 2. disorder, confusion. 3. difficulty, danger.
 ಅವಗುಣ avaguṇa, *s.* An evil disposition, a vice. 2. the state of growing worse.
 ಅವಜೆ avajē, *s.* Sound, noise.
 ಅವಡೆ avaðē, *s.* A kind of country beans; *also* ಅವಡೆ.
 ಅವತಾರ avatāra, *s.* Descent, incarnation. ಪತ್ತಾವತಾರ the ten incarnations of Vishṇu (ವಿಷ್ಣು).

—ದಿಕ್ಪ್ರಾಣಿನಿ, —ಮುಕ್ತಪ್ರಾಣಿನಿ, ಅವತರಿ
ಪ್ರಾಣಿನಿ, ಅವತರಿಪ್ರಾಣಿನಿ to become in-
carnate.

ಅವತ್ತೆ avatte, *see* ಅವತ್ತೆ.

ಅವತ್ಸರ avatsara, *see* ಅಮಸರ.

ಅವಧಿ avadhi, *s.* A limit, term,
period, fixed time.

ಅವಧೂತೆ avadhūte, *s.* One who
has abandoned his family
and all earthly desires. ಅವ
ಧೂತ ಮಾರ್ಗ the manner of lead-
ing a life of austerity. [ಸಿ.

ಅವನಂಬಿಕೆ avanambikē, *see* ಅವನಂಬಿ

ಅವಪತ್ಯ avapatya, *s.* Violation of
a prescribed diet. *adj.* Con-
trary to diet.

ಅವಮತ avamata, *s.* Heterodoxy.

ಅವಮಾನ avamāna, *see* ಅವಮಾನ.

ಅವಯೋಗ avayōga, *s.* A bad
omen, a portent.

✓ ಅವರೆ avare, *see* ಅಬರೆ.

ಅವಲ್ avalu, *adj.* Best, first rate.
—ತರ the best kind.

ಅವಲಂಬನೆ avalambane, *adj.* De-
pending on. *s.* Protection,
an asylum.

ಅವಲಕ್ಷಣ avalakshana, *s.* An in-
auspicious sign. 2. ugliness.

ಅವಲೆ avale, *s.* A rift, cleft. *adj.*
Hollow, not solid.

ಅವಶಕುನ avashakuna, *see* ಅವಶಕುನ.

ಅವಶ್ಯ avashya, *s.* Need, neces-
sity. *adj.* Necessary, urgent,
requisite. —ದಂತಿ unnecessary.

ಅವಸತ್ಯ avasatya, *s.* A lie, false-
hood.

┌ ಅವಸರ avasara, *see* ಅಮಸರ.

ಅವಸಾನ, ಅವಸಾಯ avasāna, ava-
sāya, *s.* End, conclusion, ter-
mination. 2. death.

✓ ಅವಸಾರ avasāra, *see* ಅಮಸರ.

ಅವಸ್ಥೆ, ಅವಸ್ಥೆ avaste, avasthe, *s.*
State, condition. 2. circum-
stances, situation. 3. diffi-
culty.

ಅವಾ ಅವಾ, *int.* Lo! behold; *see* ಅವ.

ಅವಾಂತರ avāntara, *adj.* Interme-
diate, included. 2. calamitous.
s. Straits. 2. alarm, confu-
sion. 3. public calamity. 4.
foreign invasion.

ಅವಾಚ್ಯ avācya, *adj.* Not fit to be
spoken. 2. obscene.

ಅವಾಲ್ತೆ, ಅವಾಲ್ತಿಗೆ avāltē, avāltigē,
s. Charge, care; commission,
conferred trust; safe keeping.
—ಮಕ್ಕನಿ to give in charge, to
entrust another; *also* ಹವಾಲ್ತೆ.

ಅವಿಚಾರ avicāra, *s.* Want of en-
quiry. 2. indiscretion, rash-
ness. 3. negligence.

ಅವಿಧೇಯ avidhēya, *adj.* Disobe-
dient. —ತ್ವ disobedience.

ಅವಿವೇಕ avivēka, *s.* Indiscretion.
2. imprudence, folly.

ಅವಿಶ್ವಾಸ avishvāsa, *s.* Distrust, un-
belief, unfaithfulness.

ಅವಿಶ್ವಾಸಿ avishvāsi, *s.* An unbe-
liever.

✓ ಅವು avu, *pron. dem.* It, that,
that thing. —ಅತ್ತಂಚೆ besides
that. ಅಪೋ is it that? ಅಪೆ,
ಅಪ್ಪೇ (*emph.*) just that, even
that, the very thing.

- ✓ಅವುಂಕುನಿ avuṅkuni (ಅವುಂಕ್), *v. a.*
To crop. 2. to snatch, 3. to
press down: ನಿಕ್ಕ ತೀರುನಾತ್ ಅ
ವುಂಕುಮ ತೂಲ press it down as
much as you can.
- ಅವುಂಟು avuṅṭu, *s.* Pride, haughti-
ness, arrogance.
- ಅವುಂಟುನಿ avuṅṭuni (ಅವುಂಟೆ), *v. n.*
To be proud.
- ✓ಅವುಂಪುನಿ avumpuni (ಅವುಂ), *v. a.* To
press. 2. to mumble.
- ಅವುಕಾಸ avukāsa, *see* ಅವಕಾಶ.
- ಅವುತನ avutana, *s.* A feast, enter-
tainment, dinner; *also* ಔತನ.
—ಮುಟ್ಟುನಿ to give an entertain-
ment. —ದಾಯೆ a guest.
- ಅವುಷಧ avushadha, *see* ಔಷಧ.
- ✓ಅವುಳು avulu, *adv.* There. 2.
beyond; *also* ಔಳು. ಅವಳವಳು
here and there. ಅವಳೇ (*emph.*)
just there, even there, in that
very place.
- ಅವ್ಯಯ avyaya, *s.* An indecli-
nable word, *gram.*
- ಅವ್ವಲ್ avval, *see* ಅವಲ್.
- ಅಶಕ್ತ aśakta, *adj.* Weak, feeble.
2. sick.
- ಅಶಕ್ತಿ aśakti, *s.* Weakness, in-
capacity.
- ಅಶಕ್ತೆ aśakte, *s.* A weak *or* sick
person.
- ಅಶಕ್ಯ aśakya, *adj.* Impracti-
cable, impossible.
- ಅಶನ aśana, *s.* Eating. 2. food.
ಅಶನಾರ್ಥ maintenance, subsi-
stence; —ಕೊರ್ಪಿನಿ to give main-
tenance, to feed.

- ಅಶರೀರ, ಅಶರೀರಿ aśarīra, aśarīri, *adj.*
Incorporeal. —ವಾಕ್ಯ a voice
from heaven, an oracle.
- ಅಶುಚಿ, ಅಶುದ್ಧ aśuči, aśuddha, *adj.*
Impure, unclean, polluted.
—ಆಶಿನಿ to become unclean.
—ಶ್ವ uncleanness, pollution.
- ಅಶುಭ aśubha, *adj.* Inauspici-
ous, evil. *s.* Unluckiness,
misfortune.
- ಅಶೆಮಣೆ aśemaṇe, *s.* A seat for
the bride.
- ಅಶೋಕ aśōka, *s.* Freedom from
grief. 2. the name of a king.
- ಅಶೋಕೆ (ಮರ) aśōke (mara), *s.*
The tree *Uvaria longifolia*.
—ವನ a grove of such trees.
- ಅಶ್ರಬ್, ಅಶ್ರಾಪ್ aśrabu, aśrāpu, *see*
ಅಸ್ರಾಪ್.
- ಅಶ್ಲೇಷ, ಅಶ್ಲೇಷಿ, aślēsha, aślēsi,
see ಆಶ್ಲೇಷ.
- ಅಶ್ವ aśva, *s.* A horse.
- ಅಶ್ವತ್ಥ-, ಅಶ್ವತ ಮರ aśvattha-, aśva-
ta mara, *see* ಅಶ್ವನ ಮರ.
- ಅಶ್ವಪತಿ aśvapati, *s.* The king of
horses. 2. a dynasty at Delhi.
- ಅಶ್ವಮೇಧ aśvamēdha, *s.* The cere-
mony of sacrificing a horse.
- ಅಷ್ಟ, ಅಷ್ಟಕ aṣṭa, aṣṭaka, *adj.*
Eight.
- ಅಷ್ಟಕಷ್ಟ aṣṭakāṣṭa, *s.* Eight
sources of troubles to which
man is liable.
- ಅಷ್ಟಕಾಂಗ aṣṭakāṅga, *s.* A board
or cloth having eight rows
of squares eight in each row;
a chess-board.

ಅಷ್ಟಗಜ, ಅಷ್ಟದಿಗ್ಗಜ ashtaḡaja, ashtaḡigḡaja, *s.* The eight elephants which, according to the Hindu Śāstrās, are supposed to support the earth.

ಅಷ್ಟಗೆ ashtaḡe, *s.* An offering for the dead.

ಅಷ್ಟತಾಳ ashtaṭāla, *s.* A mode or measure in music.

ಅಷ್ಟದಿಕ್ಕ್ ashtadikku, *s.* The eight points of the compass; *also* ಅಷ್ಟಮಾಲೆ. ಅಷ್ಟದಿಕ್ಪಾಲಕರ the guardians of the eight points of the compass.

ಅಷ್ಟದ್ರವ್ಯ ashtaḡravya, *s.* An offering of eight ingredients.

ಅಷ್ಟಪಟ್ಟೆ ashtaṭaṭṭi, *s.* An octagon.

ಅಷ್ಟಪದಿ ashtaṭapadi, *s.* A verse with eight feet.

ಅಷ್ಟಬಂಧ ashtaṭabandha, *s.* A kind of mortar composed of eight ingredients.

ಅಷ್ಟಭಾಗ್ಯ ashtaṭabhāgya, *s.* The eight requisites to the regal state, *viz.* ರಾಜ್ಯ territory, ಭಂಡಾರ treasure, ಪಂಡೆ forces, ಆನೆ elephant, ಕುದುರೆ horse, ಳತ್ರ ketasol, ಳಾಮರ fly-brush, ಪಲ್ಲೆಂಕಿ palankeen.

ಅಷ್ಟಭೋಗ ashtaṭabhōga, *s.* The eight sources of enjoyment, *viz.* ಇಲ್ಲೆ habitation, ಹಾಸಿಶೆ bed, ಕುಂಟು raiment, ಪವ್ವಿಂಜಿ jewels, ಳೂಡೆದಿ wife, ಫೂ flower, ಗಂಧ perfumes, ಬಣ್ಣೆರೆಫೂಳು betel-leaf and arcanut.

ಅಷ್ಟಮ ashtaṭama, *num. adj.* The eighth.

ಅಷ್ಟಮಾಸಿದ್ಧಿ ashtaṭamāsiddhi, *see* ಅಷ್ಟಸಿದ್ಧಿ.

ಅಷ್ಟಮಿ ashtaṭami, *see* ಅಟ್ಟಿಮಿ.

ಅಷ್ಟಸಿದ್ಧಿ ashtaṭasiddhi, *s.* The eight miraculous attainments.

ಅಷ್ಟಾವಿದಾನ ashtaṭāvīdhāna, *s.* The eight kinds of devotion.

ಅಷ್ಟಾಕ್ಷರಮಂತ್ರ ashtaṭākṣharimantra, *s.* The eight mystical letters used in incantations: ಓ ನ ಮೋ ನಾ ರಾಯ ಳಾ ಯ.

ಅಷ್ಟೈಶ್ವರ್ಯ ashtaṭeishvarya, *see* ಅಷ್ಟಭಾಗ್ಯ.

ಅಸೂರ್ asuryu, *see* ಅಸೂರ.

ಅಸಂಖ್ಯೆ asaṅkhya, *adj.* Innumerable.

ಅಸಂಗತಿ asaṅgati, *s.* An adverse circumstance, an accident.

ಅಸಂದರ್ಭ asandarbha, *s.* Unseasonableness, inconvenience. *adj.* Unconnected, irrelevant; impracticable.

ಅಸಂಬಂಧ asambandha, *s.* Disconnection, incoherence. *adj.* Disconnected, incoherent. 2. absurd.

ಅಸಂಹ್ಯೆ asaṅhya, *adj.* Disgusting, loathsome. *s.* Molestation, intolerable vexations. 2. disgust, aversion. —ಅಪಿಶಿ to be disgusted with.

ಅಸಕ್ತ asakta, *see* ಅಲಕ್ತ.

ಅಸಡ್ಡೆ asaḡḡe, *s.* Disdain, contempt, scorn. 2. negligence, carelessness. —ತನ the state

of being scornful *or* careless.
 —ಮಕ್ಕನಿ to despise, neglect.
 ಅಸತ್ಯ asatya, *adj.* Untrue, false.
s. Falsehood.
 ಅಸದ್ಧ asaddha, *adj.* False. 2. un-
 inspired.
 ಅಸದ್ಯ asadya, *see* ಅಸಾಧ್ಯ.
 ಅಸಮ, ಅಸಮಾನ asama, asamāna,
s. Inequality. *adj.* Unequal,
 dissimilar, unlike. 2. odd,
 diverse. 3. incomparable.
 ಅಸಮಾಧಾನ asamādhāna, *s.* Un-
 settled state, restlessness, un-
 easiness, disquietude. 2. dis-
 satisfaction, peacelessness.
 3. dissension, quarrel.
 ಅಸಯೆ asaye, *see* ಷಿಯಯೆ.
 ಅಸಯ್ಯ asayya, *see* ಅಸಂಹ್ಯ.
 ಅಸರ್ asaru, *see* ಅಸರ.
 ಅಸರ್ಮೆ asarmè, *s.* Management
 of a household.
 ಅಸಲ್ asaly, *s.* Root, origin. 2.
 capital, stock (in trade). 3.
 prime cost. 4. an original, a
 fair copy.
 ಅಸಲೆ asale, *adj.* First-class, su-
 perior. 2. fine, thin, neat.
 ಅಸಲೆ asalè, *s.* A split. —ಬುಡ್ಡಿನಿ
 to split, crack. [light.
 ಅಸಲೆಮಸಲೆ asalèmasalè, *s.* Twi-
 ಅಸಹಿಪುನಿ, ಅಸಹ್ಯಿಸುನಿ asahipuni,
 asahyisuni (ಅಸಹಿ. -ಹ್ಯಿ). *v. n.* To
 loathe, feel disgust at; *cf.* ಅ
 ಸಂಹ್ಯ.
 ಅಸಾಧ್ಯ asādhyā, *adj.* Impracti-
 cable, unattainable. *s.* Im-
 practicability.

ಅಸಾಮ್ಯ asāmya, *see* ಅಸಮ.
 ಅಸಾರ asāra, *adj.* Sapless, taste-
 less. 2. worthless; *also* ನಿಷ್ಕಾರ.
 ಅಸಿದ್ಧ asiddha, *adj.* Not achieved
or effected. 2. unprepared,
 not ready. 3. undecided. 4.
 improbable.
 ಅಸುರ asura, *adj.* Giant-like,
 gigantic. 2. cruel. —ಕೃತ್ಯ a
 cruel deed, diabolical action
or work.
 ಅಸುರಿ asuri, *s.* A giantess, the
 wife of a giant.
 ಅಸುರುಸುರು asurusuru, *s.* A deep
 sigh.
 ಅಸುರೆ asure, *s.* A giant.
 ಅಸೂಯ asūya, *s.* Envy, jealousy,
 malignity.
 ಅಸೂರ asūra, *adj.* Yellow. 2. un-
 alloyed, as gold.
 ಅಸೂರಿ asūri, *adj.* Extra, mis-
 cellaneous. —ಕರ್ತೆ extra ex-
 penses.
 ಅಸೂರೆ asūrè, *s.* Daily expendi-
 ture; sundry expenses; *also*
 ಚೆಲ್ಲರೆ ಕರ್ತೆ.
 ಅಸೆಮಣೆ asemaṇe, *see* ಅಲೆಮಣೆ.
 ಅಸೌಖ್ಯ asaukhya, *s.* Uneasiness,
 unhappiness, ill-health.
 ಅಸ್ತ, ಅಸ್ತಮಾನ asta, astamāna, *s.*
 Sunset.
 ಅಸ್ತರ್, ಅಸ್ತ್ರ astaru, astri, *s.* The
 lining of a garment.
 ಅಸ್ತಿ asti, *s.* A bone. —ಙರhectic
 fever.
 ಅಸ್ತಿವಾರ astivāra, *s.* A founda-
 tion.

ಅಸ್ತು, ಅಸ್ತುನಾಮ astu, astunāma, s. Consent, agreement.

ಅಸ್ತೆ aste, *adv.* Slowly. —ಬುದ್ಧಿವಿ to breathe heavily; *bet.* ಅಸ್ತೆ.

ಅಸ್ಥಿರ asthira, *adj.* Unsteady, transient, fleeting.

ಅಸ್ರಬ್, ಅಸ್ರಾಪು asrabu, asrāpu, *adj.* Noble.

ಅಸ್ರಬಿದೆ asrabidē (ಅಸುರ ಬೀಜ), (*lit.* a monstrous seed.) s. Any grain *etc.*, the cultivation of which exhausts the soil. 2. a wicked person.

ಅಸ್ರಬೆ asrabe, s. A nobleman, good man.

ಅಸ್ರೆ asre, s. A destroyer; *cf.* ಅಸರ.

ಅಸ್ವಸ್ಥ asvastha, s. Sickness, illness. *adj.* Unwell, sick.

ಅಹ, ಅಹಹ aha, ahaha, *int.* of surprise. Ah! aha!

↓ ಅಹಂಕರಿವುನಿ ahankaripuni (ಅಹಂಕರಿ), *v. n.* To be proud, arrogant, conceited.

↓ ಅಹಂಕಾರ ahankāra, s. Self-consciousness. 2. egotism, pride, self-conceit, haughtiness. —ಹಾಯೆ a proud, self-conceited or insolent man.

ಅಹಂನೀಕ ahannika, *see* ಅಸ್ತಿಕ.

ಅಹಂಭಾವ ahambhāva, s. Self-consciousness, self-confidence, insolence.

ಅಹಮತಿ ahammati, s. Self-conceitedness, a vain mind.

ಅಹಿ ahi, s. A snake.

ಅಹಿತ ahita, *adj.* Disagreeable, unsalutary. s. Harm, wrong.

ಅಹೋರಾತ್ರೆ ahōrātre, s. A day and a night lasting from sunrise to sunrise.

✓ ಅಳಿ ala, s. Measure, capacity.

✓ ಅಳಂಕ alāṅku, s. An ant-eater. ಅಳಂಕಾವುನಿ alāṅkāvuṇi, *see* ಅಲಂಕಾವುನಿ.

ಅಳಂಕುನಿ alāṅkuni, *see* ಅಲಂಕುನಿ.

✓ ಅಳಂಟುನಿ alaṅṭuni (ಅಳಂಟೆ), *v. n.* To shake. 2. to move.

✓ ಅಳಕ alaka, s. A large basket for measuring rice *etc.*

✓ ಅಳಕೆ, ಅಳತೆ alakē, alate, s. Measurement. —ಮಳುವುನಿ to measure, mete; *cf.* ಅಳತೆ, ಹಾಳತೆ.

✓ ಅಳವುನಿ alapuni (ಅಳ), *v. a.* To measure.

ಅಳಯ alya, *see* ಅರ್ಯ.

✓ ಅಳವುನಿ alavuṇi (ಅಳ), *v. n.* To mix. ಅಳಾ alā, *see* ಅಲಾ.

ಅಳಾವು alāvu, *see* ಅಲವು.

✓ ಅಳಿಕಟ್ಟೆ alikatṭu, s. Ruin.

✓ ಅಳಿವುನಿ, alipuni (ಅಳಿ), *v. n.* To perish, die. 2. to be destroyed, be ruined; *also* ಅಳಿದ ಘೋಷಿ.

↓ ಅಳಿಯ aliya, s. A son-in-law, nephew; —as a rule a man's sister's son marries the daughter of his mother's brother. *bet.* ಅವಳತ್ತೆ. —ಸಂತಾನ the law of inheritance in the female line. According to this law the family property descends not from a man to his son, but from a woman to her daughter.

✓ಅಳಿಯಂತರ aliyantara, *s.* Ruin, extinction.

✓ಅಳಿಯುನಿ aliyuni, *see* ಅಳಿಪುನಿ.

ಅಳುಕು aluku, *s.* Modesty, bashfulness.

ಅಳುವಳಿ aluvali, *s.* A daughter's dowry.

ಅಳುವೆ aluve, *s.* An instalment.
2. a term of payment; *cf.* ಕಂತೆ, ವಾಯಿವೆ.

✓ಅಳುವೆ aluve, *s.* The mouth of a river, a harbour. —ಸಾಯರ ಕಟ್ಟಿ, a custom-house; *see* ಅರುವೆ.

✓ಅಳಿ alē, *see* ಅಲೆ.

ಅಳೆಂಜಿ alēñji, *s.* A kind of weed growing on the surface of stagnant water.

ಅಳೆಜ್ಜುನಿ alējñuni, *see* ಅಲೆಜುನಿ.

ಅಳೆಪಾಯಿ alēpāyi, *see* ಅಲಪಯಿ.

ಅಳೆವುನಿ alēvuni (ಅಳಿ), *v. n.* To muse, to be absent-minded or abstracted. ಅಳೆದ ತೂಪಿನಿ to look bewildered, perplexed; *cf.* ಅಲೆವನಿ.

✓ಅಳ್ಕುನಿ alkuṇi, *see* ಅಲ್ಕುನಿ.

✓ಅಲ್ತ alṭu, *adv.* Thence; also ಅಲ್ತೆಡ್ಡೆ.

✓ಅಲ್ತ alṭa (*gen. of the adv.* ಅವಳು), *adj.* Of that place.

✓ಅಲ್ಪ alpa, *adv.* There, in that place. ಅಲ್ಪವು here and there.

ಅಲ್ಯ alya, *see* ಅರ್ಯ.

ಅಳ್ಳಿ, ಅಳ್ಳಿಗೆ alli, allige, *see* ಅಲ್ಲಿ.

ಅಳ್ಳಿ alle, *see* ಅಲ್ಲಿ.

ಅಕ್ಷ akṣha, *s.* The eye. 2. a mark on dice. 3. a die. 4. a wheel. —ಲೀಲೆ, —ಕ್ರೀಡೆ, —ಕ್ರಿಯೆ. —ವಿಸ್ತೃ ಗambling, playing with dice.

ಅಕ್ಷಂತರಿ akshantari, *s.* A gift of yellow rice.

ಅಕ್ಷತೆ, ಅಕ್ಷತೆ akshata, akshate, *s.* Raw rice mixed with kuṅkuma (*i.e.* turmeric powder) and used for religious purposes. ಮಂತ್ರಾಕ್ಷತೆ rice over which incantations have been pronounced.

ಅಕ್ಷದ akshada, *s.* A red mark put on the forehead after dinner, chiefly by Brahmins.

ಅಕ್ಷದಾಮು, ಅಕ್ಷಮಾಲೆ akshadāma, akshamālē, *s.* A rosary or string of beads, especially of the seeds of *Elaeocarpus*, used in devotion.

ಅಕ್ಷಯ akshaya, *adj.* Imperishable, immortal. —ಪಾತ್ರ a brass vessel for receiving alms. *s.* The last year of the Hindu cycle.

ಅಕ್ಷರ akshara, (*lit.* undecaying). *s.* A letter. —ಮಾಲೆ (*lit.* a garland of letters) the alphabet.

ಅಕ್ಷರಜ್ಞ aksharañña, *s.* A scholar.

ಅಕ್ಷಿ akshi, *s.* The eye. 2. success, prosperity. —ಚಲನೆ moving of the eyes. —ತೇಲೆ a scorpion.

ಅ

Ā

ಅ ā, The second letter of the alphabet.

↓ ಅ ಾ, *dem. pron.* That; ಅ ಕಡೆ that side *or* party; ಅ ನರಮಾನ that man. ಅ ಅ, ಆಯಾ each, every, respective. —ಕಾರ್ಯ each work. 2. when added to two or more consecutive words, the meaning is disjunctive: either—*or*, whether—*or*; *as* ಇಂಚೆನಾ ಅಯಿ ನಾ whether this or that man? 3. it is an affix of interrogation, which changes according to phonetic rules into ನಾ, ಯಾ; *as* ಅಂದೆ ಯೆ: ಅಂದಾ is it? ಬತ್ತ you came: ಬತ್ತನಾ did you come? ಈತನು, ನೀ: ಈತನಾ is it you?

↓ ಅಂಕರಿಯುನಿ āṅkariyuni, *see* ಅಹಂಕ ರಿಪುನಿ.

↓ ಅಂಕಾರ āṅkāra, *see* ಅಹಂಕಾರ.

ಅಂಕಿತ āṅkita, *see* ಅಂಕಿತ.

↓ ಅಂಕೆ āṅkè, *s.* Force, pressure, compulsion. 2. authority, power, control. 3. support. —ಮೆಚ್ಚುನಿ to force, compel, to obtain by coaxing. —ದಾಯಿ a strong, powerful man.

ಅಂಗೀರಸ āṅgīrasa, *s.* The sixth year in the Hindu cycle of sixty.

ಅಂಡ್ āṅḍy, *see* ಅಪಿನಿ.

ಅಂಡ, ಅಂಡಲಾ āṅḍa, āṅḍalā, *see* ಅಪಿನಿ.

ಅಂತರ, ಅಂತ್ರ āntara, āntara, *s.* The bowels, entrails. —ಬಾಪು swelling of the scrotum *or* testicles. —ನಾಯು flatulence; hernia.

ಅಂತರ್ಯ āntarya, *s.* The mind; *see* ಅಂತರ್ಯ. 2. sentiment, opinion; *cf.* ಅಂತರಂಗ.

ಅಂದಿ āṅḍi, *s.* Caution. 2. bail, a security. —ಆಯನಾಯಿ one who stands security, becomes surety.

ಅಂದ್ರವಾಯು āṅḍravāyu, *see* ಅಂತ್ರ ವಾಯು.

↓ ಅಂಬಲ āmbala, *s.* A water-lily which opens after sunset.

ಅಂಬಾಲ āmbāla, *see* ಅಂಬಲ.

ಅಂಬಿಗೆ āmbige, *see* ಅಂಬುಗಿ.

ಅಂಬುರ, ಅಂಬ್ರ āmbura, āmbra, *see* ಅಮ್ಲ.

↓ ಅಂಬೆ āmbè, *adv.* There, on that side. 2. after. *prep.* Beyond.

ಅಂಬರಿಪುನಿ āmbēripuni (ಅಂಬಿರಿ), *v. n.* To be drowsy *or* sleepy. 2. to dream. 3. to be confused.

ಅಮವಡೆ āmavade, *see* ಅಂಜೊಡೆ.

ಅಹಿಕ āmhika, *see* ಅಹಿಕ್ಕ.

ಅಕರ ākara, *see* ಅಕರ.

ಅಕರ್ಷ, ಅಕರ್ಷೆ ākarṣa, ākarsha, *s.* Attraction, drawing towards each other. —ಆಕರ್ಷೆ the power of attraction.

ಅಕಾರ ākāra, *s.* Form, shape. 2. the letter ಅ.

ಆಕಾಶ, ಆಕಾಶ ākāśa, ākāśa, s. The atmosphere, sky.

ಆಕಿರೆ ākire, s. A nettle-plant, *Urtica heterophylla*.

√ಆಕುಳು ākulu, dem. pron. (pl. of ಆಯಿ or ಆಳ್), They. 2. it is affixed to adjectives, participles and nouns to convert them into personal nouns, as ಯಜ್ಞಂತಿನಾಕುಳು good people, ತೂಪಿನಾಕುಳು those that see, ಬೇಲದಾಕುಳು working people etc.

ಆಕೃತಿ ākruti, s. Form, shape.

ಆಕೆರಿ, ಆಕ್ರಿ ākeri, ākri, see ಆಪ್ಪೆರಿ.

ಆಖಾತ ākhāta, s. An artificial lake.

ಆಖ್ಯೆರ್, ಆಖ್ಯೆರಿ ākheiru, ākheiri, s. The end, termination. *adj.* Final, last. *adv.* Finally, at last; see ಆಕೇರಿ.

ಆಖ್ಯೆ, ಆಖ್ಯೆ ākhya, ākhye, s. A name. 2. the subject of a sentence, *gram*.

ಆಖ್ಯಾತ ākhyāta, s. The predicate, *gram*.

ಆಗ್ āgu, (*lit.* fire). s. Steam. —ಆಪಿನ to be consumed, to come to an end. —ವ ಸಾಡಿ, see ಪುಸಿಗಾಡಿ. ಆಸ್ಟೀಟೆ a steamer.

ಆಗಮ āgama, s. Arrival. 2. a work on Hindu ritual etc. 3. augment, *gram*.

ಆಗಮನ āgamana, s. Advent, arrival.

ಆಗರ, ಆಗಾರ āgara, āgāra, s. A habitation, house.

ಆಗರ āgara, see ಅಗರ.

ಆಗ್ನಿ āgni, see ಅಗ್ನಿ.

ಆಗ್ನೇಯ āgnēya, *adj.* South-east.

ಆಗ್ರ āgra, see ಹಸುರ.

ಆಜಮನೆ ācamane, s. The ceremony of sipping a few drops of water and repeating the twenty-four names of Vishṇu (ವಿಷ್ಣು) before performing any religious ceremony.

ಆಜರಣೆ ācarane, s. Usage, established custom. 2. observance. 3. performance of religious ceremonies. 4. a ceremony, rite.

ಆಜರಿಪುನಿ ācaripuni (ಆಜರಿ), *v. a.* To observe, practise, perform.

ಆಚಾರ ācāra, s. Usage, custom. 2. conduct. ವೃದ್ಧಾಚಾರ traditional observance.

ಆಚಾರಣೆ ācārane, see ಆಜರಣೆ.

√ಆಚಾರಿ ācāri, s. A smith or carpenter. —ಬೂರು a kind of creeper.

ಆಚಾರೆ, ಆಚಾರ್ಯೆ ācāre, ācārye, s. A spiritual guide, a priest.

√ಆಜ āja, An oath, a curse. 2. swearing. —ಕೊಪಿನ to swear. —ಪಾಪಿನ to imprecate, curse. —ವಿರಿಯನ to deliver from an oath, to revoke a curse.

√ಆಜನೆ ājane, *num. adj.* Sixth.

ಆಜರ್ ājar, s. Presence; *bet.* ಹಾಜರ. —ಆಪಿನ to be present. —ಮಕ್ಕುನ to produce (a witness etc.). —ಪಾವಾನ್ bail, security for the appearance of another before a court of justice. —ಪಟ್ಟಿ a muster-roll.

- ಆಜ್ಜಿ ಅಜ್ಜಿ, *s.* Six seers.
- ✓ಆಜ್ಜಿವುನಿ ಅಜ್ಜಿವುನಿ, *c. v.* (of ಅಜ್ಜಿ),
To dry or drain.
- ✓ಆಜ್ಜಿ ಅಜ್ಜಿ, *num.* Six.
- ✓ಆಜ್ಜಿಡುನಿ ಅಜ್ಜಿಡುನಿ (ಅಜ್ಜಿ), *v. a.* To
expose clothes etc. for drying.
- ✓ಆಜ್ಜಿಪ ಅಜ್ಜಿಪ, *see* ಅಜ್ಜಿಪ.
- ✓ಆಜ್ಜಿಯುನಿ, ಆಜ್ಜಿಯುನಿ ಅಜ್ಜಿಯುನಿ, ಅಜ್ಜಿಯುನಿ (ಅಜ್ಜಿ,
ಅಜ್ಜಿ), *v. n.* To dry up, drain off;
as, ಸುವೆಲೆವ ನೀರಿ ಅಜ್ಜಿಡುನಿ the well is
dry; ಅಜ್ಜಿ ಫೇಪಿಸಿ to be dried
up. ಅಜ್ಜಿ ದ್ರೀದ, freed from
moisture or sap. ಅಜ್ಜಿ und-
dried, wet; ಅಜ್ಜಿ ಕುಂಟು a
wet cloth.
- ಆಜ್ಜಿ ಅಜ್ಜಿ, *see* ಅಜ್ಜಿ.
- ಆಜ್ಜಿಗಳು ಅಜ್ಜಿಗಳು, *num. adv.* Six
times.
- ಆಜ್ಜಿ ಅಜ್ಜಿ, *s.* Command, order.
2. permission. 3. a judicial
sentence, doom.
- ✓ಆಜ್ಜಿ ಅಜ್ಜಿ, *num.* Sixty; *see* ಅಜ್ಜಿಪ.
- ✓ಆಜ್ಜಿ ಅಜ್ಜಿ, *s.* Amusement, sport,
game. 2. a play; —ದಾಯೆ an
actor; a gambler. —ಪಾಟ,
—ಪಾಪ್ಯ dancing and playing
with music. 3. *when forming
the latter part of compounds
it signifies continuity; as*, ಅ
ಪಾಟ crying or weeping long.
ನೋವಾಟ lamentation.
- ✓ಆಜ್ಜಿಂಕ, ಆಜ್ಜಿಂಕ ಅಜ್ಜಿಂಕು, ಅಜ್ಜಿಂಕು,
s. Hinderance, obstacle.
- ✓ಆಜ್ಜಿ ಅಜ್ಜಿ, *s.* The fourth solar
mouth. —ಕ ಕತ್ತಲೆ profound
darkness. —ಸಂತಿ a kind of
grass.

- ಆಜ್ಜಿ ಅಜ್ಜಿ, *see* ಅಜ್ಜಿ.
- ಆಜ್ಜಿಂಬರ ಅಜ್ಜಿಂಬರ, *s.* Pride. 2.
pomp, show.
- ಆಜ್ಜಿಂಬರ ಅಜ್ಜಿಂಬರ, *see* ಅಜ್ಜಿ.
- ✓ಆಜ್ಜಿಂಬರ ಅಜ್ಜಿಂಬರ, *s.* The Mala-
bar-nut-tree, *Justicia adha-
dota.*
- ✓ಆಜ್ಜಿಲಿ, ಆಜ್ಜಿಲಿ ಅಜ್ಜಿಲಿ, ಅಜ್ಜಿಲಿ, *s.*
Administration, management.
2. governing. —ತೂಪಿಸಿ to man-
age. —ತೂಪಿಸಾಯೆ an admini-
strator, manager.
- ✓ಆಜ್ಜಿವುನಿ ಅಜ್ಜಿವುನಿ, *c. v.* (of ಅಜ್ಜಿ),
To agitate. 2. to shake.
- ಆಜ್ಜಿ ಅಜ್ಜಿ, *s.* A belch; *bet.* ಅರಿಕೆ.
- ಆಜ್ಜಿ ಅಜ್ಜಿ, *adv.* In vain, for
nothing; *see* ಅಜ್ಜಿಪ.
- ✓ಆಜ್ಜುನಿ ಅಜ್ಜುನಿ (ಅಜ್ಜಿ), *v. n.* To move,
wave, swing, vibrate. 2. to
shake, totter. *v. a.* To move,
rock. 2. to shake. Different
playful and regular move-
ments are expressed by add-
ing it to verbs; *as*, ನೇತಾಡುನಿ
to be swinging. ಅಲ್ಲಾಡುನಿ to be
moving to and fro, etc.
- ✓ಆಜ್ಜಿ ಅಜ್ಜಿ, *s.* A coward.
- ಆಜ್ಜಿಗ ಅಜ್ಜಿಗ, *see* ಅಜ್ಜಿ. ಅಜ್ಜಿಗ.
- ಆಜ್ಜಿಗ ಅಜ್ಜಿಗ, *see* ಅಜ್ಜಿ.
- ✓ಆಜ್ಜಿಲಿ ಅಜ್ಜಿಲಿ, *s.* An unsteady man.
2. a vagabond.
- ✓ಆಜ್ಜಿವುನಿ ಅಜ್ಜಿವುನಿ (ಅಜ್ಜಿ), *v. n.* To
be moving, undulating, vibrat-
ing. ಅಜ್ಜಿವುನು constant mo-
tion, oscillation or vibration.
- ✓ಆಜ್ಜಿ ಅಜ್ಜಿ, *adj.* Male. —ಬಾಲೆ a
male child, a boy. —ಮರ a male

tree. *s.* A boy, youngster.
ಅಣ್ಣ್ ಇಣ್ಣ್ the bridegroom's
house.

ಅಣ್ಣ್‌ಗದಿ ಾಢುಗದಿ, *s.* The lower
half of a cocoanut-shell.

ಅಣ್ಣ್‌ಜೋವು ಾಢುಜೋವು, *s.* A male,
man; *also* ಅಣ್ಣ್‌ವು.

ಅಣ್ಣ್‌ಪೆಜಿ ಾಢುಪೆಜಿ, *s.* A male varie-
ty of the wild jack-tree.

ಅಣ್ಣ್ ಾಢಾ, *s.* The entrance to a
harbour. —ಗ ಉಂತುನಿ. ಅಣ್ಣ್‌ಗು
ಪೋಪಿನಿ to stand *or* wade in
shoal-water for fishing.

ಅಣ್ಣಿ ಾಢಿ, *s.* A peg, nail. 2. a
wedge. 3. a screw.

ಅಣ್ಣಿ‌ಕಲ್ಲು ಾಢಿ‌ಕಲ್ಲು, *s.* The key-
stone of an arch.

ಅಣ್ಣಿ ಾಢೆ, *s.* An anna.

ಅಣ್ಣಿ ಾಢೆ, *s.* An oath.

ಅಣ್ಣಿ‌ಕಲ್ಲು ಾಢೆ‌ಕಲ್ಲು, *s.* A hail-stone.

ಅತು ಾತು, *indef. num. adj.* So
much. —ಜನ so many people.
—ಪೂರ್ತು so much time, so long.
2. as much as: ಇತ್ತಿನಾತು ಕೊರ್ತು
give all you have. ಅತೇ *emph.*
so much only: —ಯಾನ್ ಪಣ್ಣಿನಿ
I say only so much. ಅತೇನಾ.
ಅತೇ is it only so much?
ಅತೇ ಈ ಕೊರ್ಪಿನವೋ, *or* ಈ ಕೊರ್ಪಿ
ನವು ಅತೇ is it only so much
that you give? ಅತು for so
much.

ಅತುನೆಂಗೆ, ಅತುನೆಂಗೆ ಾತುನೆಂಗೆ, ಾತು-
ನೆಂಗೆ, *see* ಅತುನೆಂಗೆ.

ಅತಿ ಾತಿ, *see* ಅಪಿನಿ.

ಅತಿಧ್ಯ ಾತಿಥ್ಯಾ, *s.* Hospitality.
—ಮಕ್ಕುನಿ to entertain a guest.

ಅತುರ ಾತುರಾ, *s.* Eagerness, haste.

ಅತುಕು ಾತುಕು, *see* ಅತು.

ಅತುನೆಂಗೆ ಾತುನೆಂಗೆ, *adv.* Till, as
long as.

ಅತು, ಅತುತಿ ಾತು, ಾತು, *s.* Breath,
life. 2. the soul, spirit. ಪರಿಶು
ದ್ಧಾತು the Holy Ghost. *Chr.*
ವಾಪಾತು a sinner. ಪುಣ್ಯಾತು a
virtuous *or* fortunate man.
ಅತುಭಾವ spiritual-mindedness,
Chr. 3. self, chiefly *in comp.*:
ಅತುಘಾತು suicide. ಅತುಪುತಿ self-
praise.

ಅದು ಾದು, *see* ಅಪಿನಿ.

ಅದುರ ಾದುರಾ, *see* ಹಾದು.

ಅದುರಣಿ ಾದುರಣೆ, *s.* Respect, re-
gard for. 2. protection, sup-
port. 3. comfort, consolati-
on.

ಅದುರಿಪುನಿ ಾದುರಿಪುನಿ (ಅದುರಿ) *s. a.*
To honor. 2. to support,
assist. 3. to console, comfort.
ಅದುರಿಪುನಾಯೆ a supporter, one
who comforts.

ಅದುರಾಯೆ ಾದುರಾಯೆ, *s.* Gain, profit, in-
come, behoof. —ನಪ್ಪು profit
and loss. —ವೆಚ್ಚು receipts and
disbursements; management.
—ವೆಚ್ಚು ತೂಪಿನಾಯೆ a book-keeper.

ಅದುರಾ ಾದುರಾ, *see* ಅಧಾರ.

ಅದಿ ಾದಿ, *s.* Beginning, origin.
adj. First, primary; pre-emi-
nent; *e. g.* ಅದಿಕಾರಣ the origi-
nal cause. 2. *when the latter*
part of a compound it means:
and others, et cetera, *as* ಮ್ತು
ನಾಡು beasts *etc.*

ಆದಿಕ ādika, *see* ಅದಾಯ.

ಆದಿತ್ಯ āditya, *s.* The sun. —ವಾರ Sunday.

ಆದುವುನಿ āduppuni (ಅದ-ಉಪ್ಪನಿ), *v. n.* To have become, to be that, ಅದವುಪ್ಪನ as or when it is so.

ಆದ್ರೆ ādre, *s.* The sixth lunar mansion; *bet.* ಅರ್ಪೆ.

ಆಧಾರಪುನಿ ādharipuni, *see* ಅಪರಿಪುನಿ.

ಆಧಾರ ādhāra, *s.* Support, prop. 2. a basis, foundation. —ಪತ್ರ a title-deed. 2. a security-bond. —ನಿ a rich man.

ಆಧೀನ ādhīna, *s.* Authority, control. 2. dependence; *cf.* ಅಧೀನ.

ಆನಂದ ānanda, *s.* Joy, happiness, pleasure.

ಆನಗ ānaga, *see* ಅಪಿನಿ.

ಆನರ್ತ ānarta, *see* ಅನರ್ಥ.

ಆನಂತ ānanti, *adv.* Then, at that time. —ದ್ದಿಂಚೆ from that time, since then. —ಮುಟ್ಟಿ till then. 2. *affixed to verbs it signifies:* at the time, as ಫೀವಿನಾನಿ at the time of going.

ಆನಿಕೊರಂಟ್ ānikoraṅṭu, *s.* A large kernel.

✓ ಆನಿಪುನಿ ānipuni (ಅನಿ), *v. a.* ✓ To make lean. 2. to lull.

✓ ಆನೆ āne, *s.* An elephant. —ಕಾಡೆ a thick forest inhabited by elephants. —ಮಾಳೆ an elephant-keeper. —ಸಂಕಲೆ a chain for fastening an elephant. —ಸುಂಕಿಲೆ the trunk of an elephant.

ಆನೆಗೆ āneṅge, *see* ಅಪಿನಿ.

ಆನೆಕಲ್ಲು ānekallu, *see* ಅಣೆಕಲ್ಲ.

ಆನೆಕಾರ್ ānekāru, *s.* The Cochinel, elephantiasis.

ಆನೆಕೆದು, ಆನೆಕೆರೆ ānekedu, ānekere, *s.* A large tank.

ಆನೆಗಜ್ಜಿ, ಆನೆಗುಡ್ಡು ānegaṅgi, āneguddu, *s.* A troublesome kind of scab, mange.

ಆನೆಇನೋಲಿಸರ āneñolisara, *s.* A kind of aloes.

ಆನೆತಜಂಕ್ ānetaṅku, *s.* *Cassia occidentalis.*

ಆನೆದೂಜಿ ānedūji, *s.* A large needle.

ಆನೆನೇಗಿಲ್ ānenēgily, *s.* *Pedaliūm murex*, a larger variety of caltrops.

ಆನೆಪಾಡುನಿ ānepāduni (ಅನೆಪಾಡೆ), *v. a.* To lull (a baby).

ಆನೆಬಾಕಿಲ್ ānebākily, *s.* The entrance gate of a palace. 2. a city-gate. 3. any large gate.

ಆನೆಮುಂಜಲ್ ānemaṅjaly, *s.* *Curcuma zedoaria.*

ಆನೆವಿನಾನ್ āneminu, *s.* A whale; *also* ತಿಮಿಂಗಲ್.

ಆನೆಮುಂಗು ānemuṅgu, *s.* *Calosanthos indica.*

ಆನಿಕ ānhika, *s.* Daily ceremonies.

ಆಪ āpa, *s.* A kind of rice-cake.

ಆಪಗ āpaga, *adv.* Then, at that time. —ನೇ that very moment, instantly. ಅಪಗಾಪಗ now and then, occasionally; gradually.

ಅಪತ್ತ್ ಾಪತ್ತು, s. Mishap. 2. trouble, calamity, distress. 3. danger, evil. —ಕಾಲ a time of trouble.

ಅಪಿನವು ಾಪಿnavu, see ಅಪಿನಿ.

ಅಪಿನಿ ಾಪಿನಿ (ಅ), v. n. The copula: to be that, to become that. ಬೊಳ್ಳಿನ ಅಪ್ಪಂಡು it becomes white. 2. to have origin, grow, as ಮರಬೆ ಕುಕ್ಕು ಅಪ್ಪಂಡು mangoes grow on the tree. 3. to happen, occur: ಈ ಸಂಗತಿ ಓಳು ಅಂಡ್ where did this happen? 4. to fit, suit: ಈ ಅಂಗ ಯೆಂಕ್ ಅಪ್ಪಂಡು this coat fits me. 5. to be possible: ಜಿರ್ವೆರೆ ಅಪ್ಪಂಡು it can be lifted. 6. to be related to: ಅಯಿ ಯೆಂಕ್ ಮೆಸ್ಸೆ ಅಪೊಂಡು he is my younger brother. It is used as an auxiliary verb, e. g. ಮ್ಲೆಂಡ್ ಅಂಡ್ it is done, and serves also to form compound verbs: ಉಂಡಾಪಿನಿ to come into existence, ಅಂಡ್ ಅಪಿನಿ to be true, to be proved, etc.

ಅಂಡ್, p. t. 3rd p. sing. neut. It is done, finished.

ಅವು, f. t. 3rd p. sing. neut. It may be or may happen: ಬುಳೆ ಯೆಡ್ಡೆ ಅವು the crop is likely to turn out good. 2. when used absolutely as a reply, it is equivalent to "yes"; ಫೀವೆರೆ ಅವೋ will you go? ಅವು yes.

The negative forms of these tenses are: pres. t. ಅಪಪಿ, p. t. ಅಯಿಪಿ, perf. t. ಅತಿಪಿ, fut. t. ಅಪಂದ್ it may, can, shall or will

not be—denoting moral and physical impossibility. ಅವಂದ್ added to inf. marks emph. prohibition, as ಕೆರಿಯೆರೆ ಅವಂದ್ thou shalt not kill. inter. ಅವಂದಾ can or may it not be?

ಅವಂದ್ imp. 3rd p. Let it be, (neg. 2nd p. ಅವನು be not); ಅವಂದ್ when repeated after nouns etc. means either—or, as ಇಂಜಿ ಅವಂದ್ ಅಯಿ ಅವಂದ್ either this or that man.

ಅತು, cond. It should or would be. It is much used as a polite form of request. ಫೀ ತೆಂಡ್ ಅತು please go away. ಅಯಿ ಬತ್ತೆಂಡ್ ಅತು I should like him to come.

ಅಪಿ, adj. part. pres. t., ಅಯಿ, p. t. ಅತಿ, perf. t. ಅಪಿ ಸಂಗತಿ a practicable thing; ಅಯಿ or ಅತಿ ಕೆಲಸ a finished work. ಮದಮೆ ಅಯಿ married. ಪಾಲಾಯಿ ಭೂಮಿ a divided land. ಅಯಿ, ಅಪಿ when affixed to nouns and certain verbal forms, they convert them into adjectives, as ಸಸಾರ ಅಯಿ ಜೇಲೆ an easy work; ಬೋಡಾಯಿ ಸಾವಾನ the requisite things. The personal nouns formed of the above, are: ಅಪಿನಾಯಿ, ಅತಿನಾಯಿ which are similarly joined to s., adj. etc.

ಅವಂದಿ, neg. adj. part. That which should not be, unbecoming. 2. impracticable. 3. improper, wicked.

ಅದ್, *ger.* (or *adv. part.* Having become, being. 2. *when affixed to s. or adj. it converts them into adv., as* ತಪ್ಪಾದ್ wrongly, ನಿಶ್ಚಯಾದ್ certainly. 3. *affixed to datives and infinitives it means for, in behalf of, on account of, as* ಐಕಾದ್ on that account, ಮಕ್ಕನಿಕಾದ್ in order to make. 4. *affixed to pron. it means of one's own accord, as* ಆರಾದ್ ಕೊರಿಯಿರ್ he gave of his own accord (without being requested). ಅವಂದೆ *neg.* having not become, being not.

ಅನನ When it happens, happened or will happen. —ನೇ just when it happens *etc.*

ಅನೇಕೆ Till it happens.

ಅಂತ, *cond.*, ಅಂತಲಾ, *emph.* If it becomes, if it be, although it be, ಅಂತಾಂತ if it be so. 2. *as a conj.* but, yet, though; at least, even.

ಅವೋಲಿ, *pot.* It can or may be.

ಅವೋಡು It must be or become.

2. to be related to. ಅರ್ ನಿಕೃದಾನೆ ಅವೋಡು how is he related to you? ಯಿಂಕ್ ತಮ್ಮಲೆ ಅವೋಡು he is my uncle. ಅವೋಡಿತ್ತಿ what ought to happen, what is necessary.

ಅನಿವವ, ಅಯಿನವ, ಅತಿನವ, *verbal nouns.* That which happens, *etc.* 2. that which is fit, possible, practicable.

ಅಪುಂಗಿನೇ āpuṅgene, *see* ಅಪನ.

ಅಪುಲೇ āpulē, *see* ಅಪೋಲೇ.

ಅಪವೆ āpe, *adv.* Yonder, opposite. ಅಪವಇಲ್ಲೆ yonder house. ಅಪದಾಯಿ one from the other side. ಅಪವಿಕ್ಕಾ yonder or the other side.

ಅಪೇಕ್ಷೆ āpekṣhe, *see* ಅಪೇಕ್ಷೆ.

ಅಪೊಲೇ āpolē, *adv.* Just then; *cf.* ಅಪನ. ಮಕ್ಕನಾಪೋಲೇ just when doing.

ಅಪ್ಪೆ āpta, *adj.* Dear, attached. 2. trustworthy, confidential.

ಅಪ್ಪೆ āpte, *s.* An intimate friend. ಅಪ್ಪರಿಷ್ಟರ್ friends and acquaintances.

ಅಫೀಮು āphimu, *see* ಅಫೀಮು.

ಅಬಾದು ābādu, *adj.* Populous, inhabited. 2. cultivated. 3. thriving. —ಮಕ್ಕನಿ to populate; to cultivate; to improve.

ಅಬಾಲ ābāla, *adj.* Young.

ಅಬುರು āburu, *see* ಅಬುರು.

ಅಭರಣ ābharāṇa, *s.* Ornament, jewels.

ಅಮದ್, ಅಮದು āmadu, āmadu, *s.* Import, (*opp.* export). 2. income.

ಅಮಸುನಿ āmarsuni, *see* ಅಮಸುನಿ.

ಅಮವಡೆ āmavade, *see* ಅಂಜೋಡೆ.

ಅಮ್ಲ āmla, *s.* Acidity. 2. tamarind. 3. vinegar. *adj.* Sour, acid; *vulg.* ಅಂಬುರು.

ಆಯ āya, *s.* A nurse.

ಆಯ āya, *s.* Gain; *see* ಅಯ.

ಆಯ āya, *s.* A foundation, base. —ಪಾನುನಿ to lay a foundation.

ಆಯ āya, *s.* Measure, proportion. —ಕಟ್ಟುನಿ to regulate or fix the limits. —ತರ್ಪನಿ to measure.

✓ಆಯುಕಟ್ಟು, ಆಯುಕಟ್ಟು *āyakaṭṭu*, *āyikaṭṭu*, *s.* Fixing the limits of a field *etc.* 2. regulation, arrangement. *adj.* Choice, excellent. —ಪ ಕೆಲಸ a well executed work. —ಪ ಜನ select people. —ಪ ಪಾತೆರ a choice expression, excellent speech.

ಆಯುತ್ಯು *āyatta*, *s.* Docility, tractableness.

✓ಆಯುತ್ಯು *āyatta*, *s.* Preparation, readiness; *also* ಅಯುತ.

ಆಯನ *āyana*, *s.* A festival in connexion with a temple.

ಆಯಾ *āyā*, *see* ಆ.

ಆಯಾವುನಿ *āyāvuni* (ಆಯಾ), *v. a.* To dig a foundation.

✓ಆಯಾವುನಿ *āyāvuni* (ಆಯಾ), *v. a.* To winnow.

ಆಯಾಸ *āyāsa*, *s.* Fatigue, weariness. 2. indisposition. 3. trouble, vexation.

ಆಯಿ *āyi*, *see* ಅಪಿನಿ.

ಆಯಿತ *āyita*, *see* ಅಯುತ್ಯು.

ಆಯಿದ *āyida*, *see* ಅಯುಧ.

ಆಯಿನವು *āyinaṃ*, *see* ಅಪಿನಿ.

ಆಯಿಸ *āyisa*, *see* ಅಯುಷ್ಯ.

ಆಯು *āyu*, *see* ಅಯುಷ್ಯ.

ಆಯುಧ *āyudha*, *s.* A weapon, instrument.

✓ಆಯುನಿ *āyuni* (ಆಯು), *v. a.* To select, choose. 2. to gather, pick up; *cf.* ಅಜ್ಜನಿ.

ಆಯುನಿ *āyuni* (ಆಯು), *v. a.* To ford, cross, go over. *v. n.* To blow; ಘಾಳಿ ಆಯುಂಡು the wind blows; *cf.* ಹಾಯುನಿ.

ಆಯುರ್ದಾಯ *āyurdāya*, *s.* Term or period of life.

ಆಯುರ್ಬಲ *āyurbala*, *s.* Strength according to age. 2. a good constitution.

ಆಯುಷ್ಯ *āyushya*, *s.* Age, duration of life, term of life.

✓ಆಯೆ *āye*, *pron.* He. ಆಯಾಯೆ every one, each (man). 2. *it is joined to participles etc. to form personal nouns, as* ಮುಳ್ಳುನಾಯೆ one who does, ಮುಳ್ಳಿನಾಯೆ one who did, ಮುಳ್ಳುಂ ದಿನಾಯೆ one who did not do; *cf.* ಆರ.

ಆಯೆರೆ *āyerè*, *adv.* On that side, beyond (*opp.* ಈಯೆರೆ on this side). ತುಡಿತ ಆಯೆರೆ on that side of the river. ಆಯೆರೆ ಕಡಪುನಿ to cross a river.

ಆಯ್ಯ *āyya*, *see* ಆಯು.

ಆಯ್ಯೆರ್ *āyyeru*, *see* ಎವೆರ್.

✓ಆರ್ *āru*, *dem. pron. (honorif. pl. 3rd p. of ಆಯೆ or ಆಳ್)*, They, *i. e.* that person. ಆರೆಚೆ *emph.* himself, none but he. 2. *it is joined to participles to form personal nouns, as* ಫೋವಿನಾರ್ one who goes, ಫೋವಿನಾರ್ one who went, ಫೋವಂದಿನಾರ್ one who did not go.

ಆರ *āra*, *A termination occurring in some nouns and meaning home, place or locality, as* ಬುಡಾರ lodging; ಅಲಿ ಮಾರ, ಅಡಿಯಾರ, ಸಲಿಮಾರ, ಬೊಳ್ಳಾರ *etc.* names of villages.

ಆರಂಭ ārambha, *s.* Commencement, beginning. —ಮುಳ್ಳುನಿ to make a beginning, to begin.

ಆರಂಭಿವುನಿ ārambhipuni (ಆರಂಭಿ), *v. a.* To begin.

ಆರಗಿ ārage, *see* ಹಾರಗಿ; *cf.* ತಾರಯಿ.

ಆರಟ, ಆರಡ āraṭa, āraḍa, *s.* The concluding part of a temple feast, including bathing the idol.

ಆರಣ್ಯ āraṇya, *see* ಅರಣ್ಯ.

ಆರತಿ ārati, *s.* Wave-offering, consisting in waving lamps *etc.* 2. the lamp for wave-offering. —ಕೊಪ್ಪಿನಿ. —ಯೆತ್ತುನಿ to offer, wave frankincense *etc.* ಧೂಪಾರ್ತಿ a censer. ಯೇಕಾರ್ತಿ a lamp with one wick. ಅರತಿತಟ್ಟಿ a metal plate for wave-offering.

ಆರತಿ ārati, *see* ಅರ್ತಿ.

ಆರಭಾರ ārabhāra, *s.* Responsibility, care.

ಆರಭ್ಯ ārabhya, *s.* Beginning, commencement. ಲೋಕಾರಭ್ಯ from the beginning of the world. ನಿಕುಳು ಮುಕ್ತಿನೆತ ಆರಭ್ಯ since you began doing; *cf.* ಆರಂಭ.

ಆರವಾರ āravāra, *s.* An usufructuary mortgage. —ಪತ್ರ a deed of such mortgage.

ಆರಾಟ āraṭa, *s.* Tottering, shaking; *cf.* ಅರಟ.

ಆರಾದ್ ಪೋಪಿನಿ ārādypōpini, *v. n.* To walk arm in arm *or* hand in hand.

ಆರಾಧನೆ ārādhanē, *s.* Worship, adoration, prayer. —ಮುಳ್ಳುನಿ *see* ಆರಾಧನಿ.

ಆರಾಧಿವುನಿ ārādhipuni (ಆರಾಧಿ), *v. a.* To worship, adore.

ಆರಾವುನಿ ārāvuni, *see* ಅರಾವನಿ.

ಆರಿಗೆ ārige, *s.* A belch. —ಬುದ್ಧಿನಿ to belch; *cf.* ಅರಿಸಿ.

ಆರಿದೆ āride, *see* ಅರ್ಪೆ.

ಆರಿಯ āriya, *int.* Stop! hold!

ಆರಿಯೆ āriye, *see* ಅರ್ಯೆ.

ಆರುಣೆ āruṇē, *s.* Contentment, satisfaction.

ಆರುನಿ āruni (ಆರಿ), *v. n.* To grow cool, cold *or* dry. 2. to be cool, dry. 3. to distend, grow stout: ಬಂಜಿ ಅರುನಿ the belly to distend *etc.*

ಆರೂಢ ārūḍha, *adj.* Ascended, mounted. *s.* Ascending, climbing.

ಆರೆ āre, *see* ಅಯರೆ.

ಆರೆದೇ āredē, *see* ಅರೆ.

ಆರೇಕ್ತಿ, ಆರೈಕೆ ārekti, āreikē, *s.* Protection, care of, nursing, nourishing. —ಮುಳ್ಳುನಿ to protect, nurse, nourish.

ಆರೈಸುನಿ āreisuni (ಆರೈಸಿ), *v. a.* To expect, wait for, look for. 2. to desire, wish; *bet.* ಹಾರೈಸುನಿ.

ಆರೋಳ್‌ವಿನಾನ್ āroḷumīny, *s.* A kind of fish.

ಆರೋಳುಮರ āroḷumara, *s.* A kind of tree.

ಆರೋಗಣೆ ārōgaṇē, *s.* A meal, repast. —ಮುಳ್ಳುನಿ to take a meal.

ಆರೋಗ್ಯೆ ārōgya, *s.* Health, strength. 2. comfort, happiness.

ಆರೋಪ, ಆರೋಪಣೆ ārōpa, ārōpane, s. Imputation, accusation.

2. a false charge.

ಆರೋಪಿಸುನಿ ārōpisuni (ಆರೋಪಿಸ್), v. a. To impute, accuse unjustly, charge with.

ಆರೋಹಣ ārōhaṇa, s. Ascending, climbing, mounting. ದವಾರೋಹಣ ಪರ್ವ Ascension day, Chr.

ಆರೋಳಿ ārōli, s. The last leaf of a cocoa-palm-branch.

ಆರ್ಕ ārka, s. A bow. 2. an arch.

✓ಆರ್ಕುನಿ ārkuni (ಆರ್ಕ್), v. n. To cry out, shout.

ಆರ್ಜಿತ ārjita, adj. Acquired, accumulated, inherited, as ಪಿತ್ತಾಜಿತ patrimonial. ಸ್ವಾಜಿತ self-acquired. —ಬಡ್ಡಿಕೆ inherited wealth or property.

ಆರ್ತಿ ārti, s. Pain, distress. adj. Afflicted, distressed, sorrowful.

ಆರ್ತೆ ārtè, s. One who is afflicted.

ಆರ್ಧಪೋಷಿಣಿ ārdhupōṣini, see ಆರುಣ.

ಆರ್ಧ್ರೆ ārdre, s. The sixth lunar mansion, a arionis, when it rains heavily.

✓ಆರ್ಭಟ, ಆರ್ಭಟ, ಆರ್ಭಟೆ ārbāṭa, ārbhāṭa, ārbhāṭe, s. Fearful noise, uproar. 2. a joyful cry, triumph. —ಮೆಚ್ಚುನಿ to roar, shout, triumph.

ಆರ್ಯ ārya, adj. Noble, respectable, belonging to the Āryans. ಆರ್ಯವರ್ತ the country between the Himālaya and Vindhya mountains.

ಆರ್ಯಯೆರು āryayeru, s. A castrated buffalo.

ಆರ್ಯೆ ārye, s. An Aryan. 2. a man of the Ārya caste.

ಆರ್ವದೆ ārvade, see ಅರ್ವದೆ.

ಆರ್ವಾರ ārvāra, see ಆರವಾರ.

✓ಆರ್ಸಾವುನಿ ārsāvuni (ಆರ್ಸಾವ್), v. a. To despise, defy, set at naught. 2. to disparage. ಆರ್ಸಾವ್ ಪಾತೆರುನಿ to talk disparagingly or defiantly.

✓ಆಲ āla, s. The silk-cotton tree, *Salmalia Malabarica*; also —ವಮರ. —ವ ಪರ್ತಿ silk cotton.

ಆಲಂಗನೆ ālaṅgane, s. The act of embracing.

ಆಲಂಬ ālamba, s. Seizing. 2. killing. 3. a violent death.

ಆಲಡೆ ālaḍe, s. A kind of demon's shrine.

ಆಲದ ಬಲ್ಲ ālada ballu, see ಅಲಾದ.

ಆಲಯ ālaya, s. An abode, house. 2. any superior edifice. ಘಟಾಯ the body. ದೇವಾಲಯ a temple; a church, Chr.

ಆಲನ್ ālasu, see ಅಲಾದ.

ಆಲಸ್ಯ ālasya, s. Weariness. 2. idleness, laziness, sloth.

ಆಲಾತ್ ālātu, see ಅಲಾದ.

ಆಲಾಪನೆ ālāpane, s. Humming a tune.

ಆಲಾಪಿಸುನಿ ālāpisuni (ಆಲಾಪಿಸ್), v. n. To hum a tune, to sing.

ಆಲಾಸ್ ālāsu, see ಅಲಾದ.

✓ಆಲಿ āli, s. Breath, life, strength. —ಬಚ್ಚುನಿ to pant, be fatigued, tired. —ಬಚ್ಚೆದ್ ಫೀಂಡು the breath

is gone, or exhausted. ಕಣ್ಣು-
visual strength.

↓ ಅಲಿಕಲ್ಲು, ಅಲಿಪಂದರ್ ālikally, āli-
parndy, s. Hailstone.

↓ ಅಲೆ āle, s. A press, mill, as ಕಂ-
ಬುರ್ಡ— a sugarcane mill. —ವಾ-
ಡುನಿ a mill to work.

↓ ಅಲೈಸುನಿ āleisuni (ಅಲೈಸಿ), v. n. To
listen to, to hear attentively.

ಅಲೋಕ ālōka, s. Seeing, a view.
2. light. 3. panegyric. ಅಲೋ-
ಕ್ಯ an object of sight.

ಅಲೋಚನೆ ālōcane, s. Reflection,
investigation, thought. —ಮಕ್ಕು-
ನಿ to consider, reflect on. —ಪ-
ಟ್ಟಿನಿ to advise, to give one's
opinion.

ಅವಂದಿ, ಅವಂದೆ, ಅವಡ್ āvandi,
āvandè, āvaḍu, see ಅಪಿನಿ.

✓ ಅವಡೆ āvadè, s. A kind of bean,
lentil.

ಅವಡೆ āvade, see ಅಪಿನಿ.

ಅವರ āvara, postp. On account
of. ಐದ್ದಾವರ on that account.
ಉಂದೆದ್ದಾವರ on this account.

ಅವರ್ತನೆ āvartane, s. Revolution.
2. repetition. —ಮಕ್ಕುನಿ to re-
peat.

ಅವಲ್ āvaly, see ಅವಲ್.

✓ ಅವಲ್ āvaly, s. Yawning. ✓ ಇಡೆ-
ಪಿನಿ to yawn, gape.

ಅವಶ್ಯ āvaśya, see ಅವಶ್ಯ.

ಅವು āvu, see ಅಪಿನಿ.

ಅವುಸ āvusa, see ಅಯುಷ್ಯ.

↓ ಅವೆ āve, s. A potter's kiln, an
oven. —ಚೆಪ್ಪನಿ, —ಜಪ್ಪನಿ to open
a kiln. —ಮಣ್ಣು clay.

ಅವೆದಿ āvedi, s. A burnt offering ;
cf. ಅಹುತಿ. —ಕೊರ್ಪಿನಿ to offer
a sacrifice.

ಅವೇಶ āvēśa, s. Possession by
spirits, demoniacal posses-
sion. —ಅಪಿನಿ to be possessed
with a devil, be in a frenzy.

ಅವೊಡು āvoḍu, see ಅಪಿನಿ.

ಆಶ್ಚ, āśāda, see ಅಪಾಠ.

ಆಶಾಕೃತ āśākṛta, adj. Avari-
cious, covetous, greedy.

ಆಶಾವಾರಿ āśāmāri, s. A covetous
person.

ಆಶಿಗೆ āśige, see ಅಪಿನಿ, ಹಾಸಿನಿ.

ಆಶಿಪುನಿ āśipuni (ಆಶಿ), v. a. To
wish, desire.

ಆಶೀರ್ವಚನ, ಆಶೀರ್ವಾದ āśīrvaçana,
āśīrvāda, s. Benediction, bles-
sing. —ಕೊರ್ಪಿನಿ, see ಅಶೀರ್ವ-
ದಪನಿ.

ಆಶೀರ್ವದಿಪುನಿ āśīrvadipuni (ಅಶೀರ್ವ-
ದಿ), v. a. To bless, confer a
blessing.

ಆಶೆ āše, s. Desire, longing, wish.
2. expectation, prospect, hope.
—ದಾಯು a covetous man. —ಉಪ್ಪು-
ನಿ to have a wish. —ಕಡ್ಡುನಿ to be
disappointed, to have lost hope,
to despair of. —ಕಲೆಪಿನಿ, —ಬುದ್ಧಿನಿ
to give up hope, to abandon a
wish. —ಪಟ್ಟಾವುನಿ to hold out
hope. —ಮಕ್ಕುನಿ to wish, covet,
hope.

ಆಶ್ಚರ್ಯ āścārya, s. Wonder, sur-
prise. —ಅಪಿನಿ to wonder, be
surprised. —ಪಡೆವಾವುನಿ to asto-
nish, surprise. —ಮಕ್ಕುನಿ to
make wonders, perform a mi-

racle. —ದ ಪಾತೆರ, —ಸಂಗತಿ a wonderful or remarkable thing or affair.

ಆಶ್ರಮ ಾಸ್ರಮಾ, s. A hermitage. 2. one of the four stages of Brahminical life, e.g. ಬ್ರಹ್ಮಚಾರಿ a bachelor, student; ಸೃಹಸ್ಥಿ a householder; ವಾಸಪುಸ್ಥಿ an anchorite; ಸನ್ಯಾಸಿ an ascetic.

ಆಶ್ರಯ ಾಸ್ರಯಾ, s. Support, refuge. 2. protection, reliance. 3. dependence. —ಕೆರ್ಪಿನಿ to give protection, patronise. —ನಾಡುನಿ to seek shelter. —ಮೆಳ್ಪುನಿ to depend upon.

ಆಶ್ರಯಿಪುನಿ ಾಸ್ರಯಿಪುನಿ (ಆಶ್ರಯಿ), v. a. To seek shelter.

ಆಶ್ರಿತೆ ಾಸ್ರಿತೆ, s. A dependant, client.

ಆಶ್ಲೇಷ ಾಶ್ಲೇಷಾ, s. The ninth lunar mansion; also ಅಸ್ಲೇಷ.

ಆಶ್ವಿಣ ಾಶ್ವಿಣಾ, s. The seventh lunar month (September-October).

ಆಷಾಢ ಾಷಾಢಾ, s. The fourth lunar month (June-July).

ಆಸ್ರ ಾಸ್ರ, s. A weaver's warp before starching. 2. a web, texture; cf. ಹಾಸ್ರಪಾಸ್ರ. —ಕಂಬ, —ಮರ the rake of a weaver's warp.

ಆಸ್ರಪಾಸ್ರ ಾಸ್ರಪಾಸ್ರ, s. Proximity, vicinity, environs, neighbourhood. adv. Round about.

ಆಸಕ್ತ ಾಸಕ್ತಾ, adj. Attached, devoted. 2. zealous, active.

ಆಸಕ್ತಿ ಾಸಕ್ತಿ, s. Diligence, devotion, attachment.

ಆಸನ ಾಸನಾ, s. A stool, seat. ಫರ್ಮಾಸನ the judgment seat. ನಿಂಹಾಸನ a throne. 2. the anus. —ಕುರಿ. —ಗಂಡಮಾಲೆ an anal fistula.

ಆಸರ ಾಸರ, s. Thirst. 2. that which slakes thirst. —ಕೆರ್ಪಿನಿ to give to drink.

ಆಸರ ಾಸರಾ, s. Refuge, support. 2. protection, patronage; cf. ಆಶ್ರಯ.

ಆಸರ್ಮೆ ಾಸರ್ಮೆ, s. Management of a family, care of a household.

ಆಸಾಡ ಾಸಾಡಾ, see ಅಸಡ.

ಆಸಾಮಿ ಾಸಾಮಿ, s. A person, an individual. 2. a customer. 3. a debtor.

ಆಸಿಗೆ ಾಸಿಗೆ, s. A mattress, bed; also ಹಾಸಿಗೆ.

ಆಸು ಾಸು, see ಅಸು.

ಆಸೆ ಅಸೆ, see ಅಸೆ.

ಆಸ್ರಾರ ಾಸ್ರಾರಾ, s. Protection, shelter, countenance.

ಆಸ್ರಿ ಅಸ್ರಿ, s. Property, wealth, estate. —ದಾಯಿ. —ವಂತೆ a man of property.

ಆಸ್ರೆ ಅಸ್ರೆ, adv. Gently, slowly.

ಆಸ್ರಾನ ಾಸ್ರಾನಾ, s. An assembly. 2. a hall of audience.

ಆಸ್ರತಿ ಾಸ್ರತಿ, s. An hospital.

ಆಸ್ರದ ಾಸ್ರದಾ, s. Place to stand on, basis, support. 2. protection, refuge, shelter. 3. means; ಯಿಂಕ್ ದಾಲಾ ಅಸ್ರದ ಇಚ್ಚೆ I have no means of livelihood.

ಆಸ್ರಾಸ್ರ ಾಸ್ರಾಸ್ರ, see ಅಸ್ರಾಸ್ರ.

ಅಸ್ತಣ್ಣೆ āsraṇṇe, s. A kind of priest.

ಅಸ್ತದ āsvada, s. Ability, power; faculty. 2. estate, property; wealth, riches; see ಅಸ್ತವ.

ಅಹಂಕಾರ āhaṅkāra, see ಅಹಂಕಾರ.

ಅಹಾ āhā, *intj.* of joy or sorrow.

ಅಹಾರ āhāra, s. Food, provision, sustenance.

ಅಹಾಹಾ āhāhā, *intj.* Alas, ha!

ಅಹುತ āhuta, *adj.* Offered as an oblation in fire.

ಅಹುತಿ āhuti, s. A sacrifice.

✓ ಅಳ ಅಳು, s. A person. 2. a labourer, hired person. 3. a messenger. ಬಲ್ಲಾಳೆ a strong man; a chieftain.

↓ ಅಳ ಅಳು, *pers. pron. fem. sing.* She.

ಅಳ ಅಳು, see ಹಾಳೆ

✓ ಅಳ ಅಳಾ, s. Depth. *adj.* Deep, profound.

ಅಳಾ ಅಳಾ, *adj.* Ruined, waste; *bet.* ಹಾಳಾ.

ಅಳಿ ಅಳಿ, see ಅಲಿ.

✓ ಅಳಿಕೆ ಅಳಿಕೆ, s. Reign, government.

ಅಳಿತ ಅಳಿತಾ, see ಹಾಳಿತ.

✓ ಅಳುನಿ ಅಳುನಿ (ಅಳು), *v. a.* To rule, govern, reign. ಅಳುನಾಯಿ a governor. ಅಳುನಾಳೆ a governess.

✓ ಅಳುವಿಕೆ, ಅಳುವಿಕೆ ಅಳುವಿಕೆ, ಅಳುವಿಕೆ, s. Reign.

ಅಳುವೆ ಅಳುವೆ, s. A family-name of some Bants.

✓ ಅಳುಗೆ ಅಳುಗೆ, s. A servant.

ಅಕ್ಷೇಪ ಅಕ್ಷೇಪಾ, s. Objection. 2. blame, censure.

ಇ

I

ಇ i, The third letter of the alphabet. In MSS. it is very often written ಯ. Words not found under this letter should be sought for under ಯ.

ಇಂಕ ಇಂಕಾ, *adj.* Base, inferior, mean.

ಇಂಕಿ ಇಂಕಿ, see ಇಂಕ.

ಇಂಗ್ ಇಂಗು, see ಹಿಂಗ.

ಇಂಗಡ ಇಂಗಡಾ, s. Separation, distinction. *adj.* Distinct, separate; also ಇಂಗಡೆಂಗಡ, ಎಂಗಡ.

—ಮಕ್ಕುವಿನಿ, ಇಂಗಡೆಪನಿ to divide, separate. —ಅವಿನಿ to be divided, separated, as brothers *etc.*

ಇಂಗಲೀಕ ಇಂಗಲೀಕಾ, see ಇಂಗಲೀಕ.

ಇಂಗಾವುನಿ ಇಂಗಾವುನಿ, *c. v.* (of ಇಂಕುನಿ) To cause to dry.

ಇಂಗಿ ಇಂಗಿ, *adj.* Crooked. 2. false, spurious, as a coin.

ಇಂಗಿಲೀಕ ಇಂಗಿಲೀಕಾ, s. Vermilion.

ಇಂಗಿತ ಇಂಗಿತಾ, s. A hint, shrug, gesture. 2. a secret, secret thought. 3. intent, purpose.

ಇಂಗುಡುನಿ iṅguḍuni (ಇಂಗುಡ್), *v. n.*
To stoop.

✓ಇಂಗುನಿ iṅguni (ಇಂಗ್), *v. n.* To
absorb, as water, to dry. 2. to
sink in, as eyes from disease;
also ಇಂಗ್ ಪೀಪಿಸಿ.

ಇಂಗ್ರೇಜಿ iṅgrēji, *s.* English. 2. a
church. —ಬರವು the English
writing or language.

✓ಇಂಚೆ iṅcā, *adv.* Thus, so, in this
manner; —ಅತ್ತೆ ಅಂಚೆ not this
but that way. —ದಾಯೆ such
and such a man. ✓ಇಂಚನೆ, *emph.*
just so. ಇಂಚೆತ್ತಿ such, of this
kind or sort.

✓ಇಂಚೆ ಇಂಚಿ, *adv.* Here, in this
place. —ದಾಯೆ a man of this
place, *or* of this age.

✓ಇಂಚೆನು ಇಂಚೆನು, *adv.* Lately,
recently.

ಇಂಚಾಯಿ iṅjāyi, *adj.* Small, little.

ಇಂಚೆನ್ ಇಂಚೆನ್, *s.* An engine,
machine.

ಇಂಚೆಲ್ ಇಂಚೆಲ್, *s.* The New Testa-
ment, as styled by Mussul-
mans.

✓ಇಂದ್ ಇಂದು, *see* ಉಂದು.

ಇಂದ್, ಇಂದ ಇಂದು, *inda*, *see* ಈಂದ್.

✓ಇಂದಾ ಇಂದಾ, *intj.* used to call
attention. Behold, look, take
notice, observe. 2. there,
take this. ಇಂದೆ please see,
come, *or* take.

ಇಂದಿ ಇಂದಿ, *s.* Oil-cake; *bet.* ಫಂಡಿ.

✓ಇಂದು ಇಂದು, *dem. pron.* This. ಇಂದೆ
emph. this alone; *see* ಉಂದು.

ಇಂದ್ರಜಾಲ ಇಂದ್ರಜಾಲ, *s.* Decep-

tion, conjuring. 2. enchant-
ment. 3. artifice, stratagem;
cf. ಐಂದ್ರಜಾಲ.

ಇಂದ್ರಜಿತು ಇಂದ್ರಜಿತು, *s.* A son of
Rāvaṇa.

ಇಂದ್ರಪ್ರಸ್ಥ ಇಂದ್ರಪ್ರಸ್ಥ, *s.* Delhi.

ಇಂದ್ರಬಾಲೆ ಇಂದ್ರಬಾಲೆ, *s.* A kind of
fish.

ಇಂದ್ರಿಯ ಇಂದ್ರಿಯ, *s.* An organ of
sense. 2. male power, *semen*
virile. 3. sensual desires *or*
appetites. ಪಂಚೇಂದ್ರಿಯ the five
senses.

ಇಂದ್ರೆ ಇಂದ್ರೆ, *s.* The chief of the
secondary divinities, supposed
to preside over the elements,
to be the giver of rain, and
the guardian of the east (*in*
Sanskrit Indra).

ಇಂದ್ರೆ, ಇಂದ್ರೆ ಇಂದ್ರೆ, ಇಂದ್ರೆ, *s.*
A Jain priest.

✓ಇನೆ ಇನೆ, *see* ಇನೆ.

✓ಇಂಪು ಇಂಪು, *s.* Agreeableness,
delightfulness, pleasantness.

ಇಂಬಳ್, ಇಂಬಾಳ್ ಇಂಬಾಳ್, ಇಂಬಾಳ್,
see ಇಂಬೆ.

ಇಂಬಳೆ ಇಂಬಳೆ, *s.* A stout silver
or gold bracelet.

✓ಇಂಬು ಇಂಬು, *s.* Place, room, space.
2. refuge, shelter. 3. opportu-
nity. *adj.* Broad, wide.

✓ಇಂಬೆ ಇಂಬೆ, *dem. pron. m.* This
man. ✓ಇಂಬಳ್, ಇಂಬಾಳ್, ಇಂಬೆಳು
this woman; *plur.* ✓ಇಂಬೆರ್ this
person, *used honorifically*,
as a polite form of the sing.
m. or f.; *cf.* ಮೀರ್, ಮೋಳು.

↓ ಇಂಬೊಳು imbolu, *see* ಇಂಬಿ.
 ಇಮುಡ immada, The heel.
 ಇಮುಡಿ, ಇಮುಡಿಗಿ immaḍi, immaḍige, *adj.* Double, two-fold; *also* ಇರ್ಬಡಿ.
 ಇಮುಖ, ಇಮೋಣಿ immukha, immōṇe, *adj.* Double faced.
 ಇಕರ ikara, *adv.* Hither, this side.
 ಇಕ್ಕು ikku, *see* ಇರ್ಕ.
 ಇಕ್ಕುಡಿ ikkuḍi, *s.* Fiction, invention.
 ↓ ಇಕ್ಕಟ್ಟು ikkatṭu, *lit.* two bands. *s.* Narrowness, difficulty, straitness, poverty. —ಅಪಿ to be confined, pent up. 2. to be in troubles. ಇಕ್ಕಟ್ಟೆಡಿ ತಿಕ್ಕೊಣು, —ಬೂರು to encounter difficulties, to be in straits. *adj.* Narrow, strait.
 ಇಕ್ಕುಡಿ ikkaḍi, *see* ಹಿಕ್ಕುಡಿ.
 ಇಕ್ಕುಡೆ ikkaḍe, *s.* Both sides.
 ಇಕ್ಕಲ್ಲ ikkalpa, *see* ಏಕಲ್ಪ.
 ಇಕ್ಕಳೆ ikkaḷe, *see* ಇಕ್ಕುಳೆ.
 ↓ ಇಕ್ಕಾವುನಿ ikkāvuni, *v. a.* To extinguish, put out, as fire. ಇಕ್ಕಾವುನಿ ಘೋಷಿ to be extinguished.
 ↓ ಇಕ್ಕುನಿ ikkuni (ಇಕ್ಕು), *v. a.* To put, serve up, as food.
 ↓ ಇಕ್ಕುಳೆ, ಇಕ್ಕುಳೆ ikkuḷi, ikkuḷe, *s.* A pair of pincers *or* tongs.
 ಇಕ್ಕೇರಿ ikkēri, *s.* The residence of the late Lingāit kings of Bednore. —ಅರಸ್ತನ, —ಸಂಸ್ಥಾನ the kingdom of these rulers. —ಕೋಲು a measure of two feet

and seven inches long. —ವರಣ a gold pagoda worth thirteen gold fanams *or* four rupees.
 ಇಕ್ಕೈ ikkai, *s.* Both hands. 2. an ambidexter.
 ಇಕ್ಕಿ ikki, *see* ಹಿಕ್ಕುಡಿ.
 ಇಗತಿ iguti, *see* ಯುಕ್ತಿ.
 ಇಗಡ igada, *s.* Difference, misunderstanding; *also* ಎಸಡ.
 ↓ ಇಗರುನಿ igaruni, *see* ಇಗುರುನಿ.
 ಇಗಾದಿ igādi, *see* ಯುಗಾದಿ.
 ↓ ಇಗುರು iguru, *s.* A bud, germ *or* tender shoot.
 ↓ ಇಗುರುನಿ iguruni (ಇಗುರು), *v. n.* To bud, germinate *or* shoot up.
 ↓ ಇಗ್ಗುನಿ igguni (ಇಗ್ಗು), *v. n.* To draw, pull.
 ಇಚ್ಚಡಿ iccāḍi, *adj.* Double, two-fold.
 ಇಚ್ಚೆರ್ನ iccērna, *s.* Wonder.
 ಇಚ್ಚೆ, ಇಚ್ಚೆ iccē, iccē, *s.* Wish, desire. 2. appetite. 3. relish, delight. ಇಚ್ಚಾನುಸಾರ according to one's desire *or* wish, as one pleases. ಇಚ್ಚೆಪನಿ, ಇಚ್ಚೆಪನಿ to wish, long for.
 ↓ ಇಜ ija, *s.* Trouble. 2. importunity. —ಕೊಪಿನಿ to trouble, importune; *cf.* ಹಿಜ.
 ಇಚಾರ್ ijāru, *s.* Trousers.
 ಇಚಾರದಾಯೆ, ಇಚಾರದಾರೆ ijārudāye, ijārudāre, *s.* An abkāri (liquor) contractor. 2. a man wearing trousers.
 ಇಚಾರಿಗೆ ijārige, *s.* An abkāri contract.

ಇಜಿ iji, s. An impotent man.

ಇಜಿನ್ ijinu, s. Cinnamon. —ದ ಮರ the cinnamon tree. —ದ

ಯಿಣ್ಣೆ cinnamon oil; also ದಾಲ್ಚಿನ್ನಿ.

ಇಜ್ಜಿ iji, d. v. the neg. of ಉಂಟು, Negation of existence; not to exist, not to be. It is regularly conjugated only in the present and perfect tenses, through all persons. ಒಂಜಿಲಾ— not even one. ದಾಲಾ— there is nothing. ಯಿಂಕ ಸಣವ ಇಜ್ಜಿ I have no money. ನಿಕ್ಕ ಬಾಲೆಳು ಉಂಟಾ? ಇಜ್ಜಿ have you any children? no. Interr. ಇಜ್ಜಿ? is there not? Emph. ಇಜ್ಜಿ ಇಜ್ಜಿ not in the least, not at all. Used as a disjunctive conjunction: ಇಜ್ಜಿಡ if not, or; either—or. ಇಜ್ಜಿಂಟ not existing, absent. ಇಜ್ಜಿಂಟ without; cf. ಇಜ್ಜಿ.

ಇಟ್ಟು ittu, s. Flour.

ಇಟ್ಟು itta, see ಇಷ್ಟ.

ಇಟ್ಟರೆ, ಇಟ್ಟರೆ ittarè, ittire, s. A mortice, cavity cut into a piece of timber to receive the end of a beam or plank. 2. a stone placed under a beam.

ಇಟ್ಟಿ itti, s. The jaw; cf. ನಿಜ್ಜಿ.

ಇಟ್ಟಿಗೆ ittige, s. A brick.

ಇಟ್ಟಿಡೆ ittide, s. Narrowness.

ಇಟ್ಟಿರಿ ittiri, s. A nightingale.

ಇಟ್ಟಿಯಿ, ಇಟ್ಟೀವು itteyi, ittevu, s. A kind of medicinal plant.

ಇಡ್ಕಿಡ್ಕು idukidka, adj. Half ground, coarse, rough.

ಇಡ್ಪುಲು idupulu, see ಇಡುಂಬುಲು.

ಇಡೆ ida, see ಇಡೆ.

ಇಡಕತ್ತೆರಿ idakatteri, see ಅಡಕತ್ತೆರಿ.

ಇಡಿ idi, adj. Entire, whole. —ದಿನ the whole day.

ಇಡಿಮುಡಿ idimuḍi, s. A stout person. adj. Pinioned. —ಕಟ್ಟುನಿ to bind fast, pinion.

ಇಡುಂಬುಲು idumbulu, s. (in wrestling) The act of seizing each other tightly with both hands.

ಇಡೆ idè, s. Place, room, space.

2. an abode. 3. interval, space between. 4. interval of time,

occasion. 5. a split, chasm. —ಬುಡಂಟೆ incessantly.

ಇಡೆ, ಇಡೆಗೆ ide, ideḡu, adv. Here, hither, so far. —ಮುಟ್ಟು hitherto, so long; so far, thus far; also ಇಡೆ.

ಇಡೆಕಾಜಿ idekaji, s. A bracelet with an indented brass rim.

ಇಡೆಕೈ idekai, s. Aid, help. 2. half grown corn (ಇಡೆಕೆಯು).

ಇಡೆತರ idetara, adj. Middling, 2. inferior. —ಕ ವೈ a middle sized tree.

ಇಡೆನಾಳಿ idenāli, s. The inner part of a temple. 2. the three circuits of a temple.

ಇಡ್ತಪಿಡ್ತ idtapiḍta, s. Experience.

ಇಡ್ವಿನಿ idvini (ಇಡ್ವಿ), v. a. To place, put down.

ಇಣೆ ine, see ಇಣೆ.

ಇತಬಾರ್ itabāru, s. Confidence, trust. —ದೀಪಿನಿ, —ಮಳ್ಳುನಿ to believe, trust.

- ಇತಬಾರಿ itabāri, *s.* A confident, trustworthy person.
- ✓ ಇತರ್ itary, *see* ಇತ್ತರ್.
- ಇತಿಹಾಸ itihāsa, *s.* History, traditional accounts of former events.
- ಇತ್ತಂಡ ittaṇḍa, *s.* Both parties *or* sides.
- ಇತ್ತಟ್ಟು ittattṭu, *s.* Both sides *or* places. 2. both banks of a river, *etc.*
- ✓ ಇತ್ತರ್, ಇತ್ತರ, ಇತ್ತರು ittary, ittara, ittaru, *adv.* Enough; *cf.* ಇಯ್ಯವು.
- ಇತ್ತಿ itti, *see* ಉಪ್ಪನಿ.
- ಇತ್ತಿಲ್ಲೆ ittille, *s.* A written report. —ಮಕ್ಕನಿ to report in writing.
- ಇತ್ತೀರ್ನ ittirna, *s.* Sickness.
- ✓ ಇತ್ತೆ itte, *adv.* Now, at present. ✓ —ನೇ *emph.* just now, this moment, immediately. —ಪವು of the present time. —ಬನ now for once, for the present. —ಬಂಜಿ, ಬಿಕ್ಕ ಬಂಜಿ (*lit.*) now one and afterwards another, a proverbial expression for fickleness *or* duplicity, “to blow hot and cold”.
- ✓ ಇತ್ತೆ itte, *see* ಉಪ್ಪನಿ.
- ಇತ್ಯರ್ಥ ityartha, *s.* Decision, determination, settlement. —ಮಕ್ಕನಿ to decide, determine, establish.
- ಇತ್ಯಾದಿ ityādi, These and others, *et cetera.*
- ಇದಮುಟ್ಟು idamuttu, *adv.* Till now.

- ಇದ್ದಿ iddi, *see* ಇಜ್ಜೆ.
- ಇನ ina, *see* ಇನೆ.
- ಇನತೆ inate, *see* ಎನತೆ.
- ಇನಪು inapu, *s.* Evil disposition. 2. defeat, discomfiture.
- ಇನಾಮ್ ināmu, *s.* A gift, present. —ಕೊರ್ಪಿನಿ to give a present *or* reward.
- ✓ ಇನಿ ini, *adv.* To-day. —ಕ up to *or* for this day. —ಡ್ಡ from this day.
- ✓ ಇನೆ inè, *s.* A couple, pair. 2. a companion, mate. —ಆನಿ to be a match. 2. to pair (*obsc.*)
- ಇನ್ಕಾರ್ inkāru, *s.* Abnegation. —ಮಕ್ಕನಿ to abnegate. 2. to refuse.
- ✓ ಇನ್ನಿನಿ inpini (ಇನ್), *v. a.* To say, tell. 2. to speak; *also* ಅನ್ನಿನಿ.
- ಇಪರಿತ iparita, *see* ವಿಪರಿತ.
- ಇಪುನಿ ipuni, *see* ಉಪ್ಪನಿ.
- ಇಪ್ಪಡಿತ ippaḍita, *s. lit.* Double stripes; a wale, the mark of a rod or whip on animal flesh.
- ಇಪ್ಪಕ್ಷೆ ippaksha, *s.* Both parties *or* sides.
- ಇಪ್ಪಿಲಿ ippili, *s.* Long pepper, *Piper longum*; *also* ತಿಪ್ಪಿಲಿ.
- ✓ ಇಪ್ಪುನಿ ippuni (ಇ), *v. n.* To be, exist; *also* ಉಪ್ಪನಿ.
- ಇಪ್ಪುಲಿ ippuli, *see* ಇಪ್ಪಿಲಿ.
- ✓ ಇಪ್ಪೆ ippe, *s.* The olive fruit. —ಮರ the olive tree.
- ಇಬೂತಿ ibūti, *s.* Sacred ashes with which a Sivite besmears his forehead.
- ಇಬ್ಬಿರೆಲ್ ibbirelu, *s.* Two fingers

united by a membrane (web-fingers).

ಇಬ್ಬುಡ್ಡು ibbudḷu, *s.* A kind of cucumber.

ಇಮು ima, *s.* Snow; *bet.* ಹಿಮ.

ಇಮಿನಿ imini, *see* ಹಿಮಿನಿ.

ಇಮೆ imè, *s.* An eye-lash; *also* ಕಂಠ ಸಿಮೆ; *cf.* ಸಿಮೈ.

ಇಯರುನಿ, ಇಯವುನಿ iyaruni, iyavuni (ಇಯರ್, ಇಯವ್), *d. v.* To be sufficient; *pres. or fut. 3rd pers. n.* ಇಯರು, ಇಯವು, it will be enough or sufficient; *also* ಈ ಯ್ಯವು. ಅಯು ಬರಿಯೆರೆ ಇಯವು he is likely to come; *past.* ಇಯಾಂಡ, ಇಯಾಪಾಂಡ it is enough; *neg.* ಇಯಂದ, ಇಯವಂದ it is not enough or sufficient.

ಇಯೆರೆ iyere, *s.* This side (of a river).

ಇಯೈ iyye, *d. v.* Yes; *cf.* ಅಂದ.

ಇಯೈಡು iyyoḍu, *adv.* This year.

ಇರ್ iru, *a prefix signifying* Two, double, both, *e. g.* ಇರ್ಬಡಿ two-fold, ಇರ್ಬಾಯಿ double edged, ಇರ್ಬೆಯಿ both sides; *in some cases the ರ assimilates to the consonant following, e. g.* ಇಬ್ಬಿರೆ, ಇಮ್ಮಡಿ *etc.*

ಇರ್ವೆರ್ iruveru, *see* ಇರ್ವೆರ್.

ಇರ್ಸಾಲ್ irusālu, *s.* A remittance to the treasury.

ಇರಂಬಲ irambala, *s.* Twentyseers.

ಇರಕಾಸ್ irakāsu, *s.* Sulphate of iron.

ಇರಿ iri, *s.* Abatement of intoxication.

ಇರಿಯುನಿ iriyuni (ಇರಿ), *v. n.* To fall, drop, as fruits, leaves *etc.* ಇರಿವ್ ಫೋಸಿನಿ to miscarry.

ಇರ್. *v. a.* To rub or squeeze between the hands, to knead; *see* ಇಲಿಯುನಿ.

ಇರಿಸಾಲ್ irisālu, *see* ಇರ್ಸಾಲ್.

ಇರುಬು irubu, *see* ಉಬು.

ಇರುವಂತಿಗೆ iruvantigè, *s.* An Arabian jessamine.

ಇರುವೆರ್ iruveru, *see* ಇರ್ವೆರ್.

ಇರೆ ire, *s.* A leaf (of a plant). ಬಾರೆವ— a plantain-leaf. ಬಚ್ಚೆರೆ a betel leaf. ತುಕ್ಕೆರೆ tobacco.

ಇರೆಕ್ಕಳ್ಳಿ irekalli, *s.* A kind of milk-hedge-plant, *Euphorbia nivulia*.

ಇರೆಗಿಳಿ iregilli, *s.* A kind of parrot.

ಇರೆಬಾವೊಲಿ irebāvoli, *s.* A bat.

ಇರೆಲ್ irelu, *see* ಅರಲ್. ೩. shadow; *also* ನೀರೆಲ್.

ಇರೋಳು irōlu, *see* ಕೇರೋಳು.

ಇರ್ಕ್ irku, *s.* The night. —ಸರ್ಕ್ day and night.

ಇರ್ಕ್ಣ್ಣಿ irkannu, *s.* Inability to see by night, night-blindness.

ಇರ್ಕಾವುನಿ irkāvuni, *c. v.* (of ಇರ್ಕುನಿ),

To make less. 2. to extinguish. 3. to stop, disturb. ತೂ— to extinguish or put out fire.

ಇರ್ಕುನಿ irkuni (ಇರ್ಕ್), *v. n.* To abate, lessen, be reduced. 2.

to be disturbed. 3. to be quenched; *also* ಇರ್ಕ್ವೆ ಫೋಸಿನಿ.

ಇಕ್ಕೈ irkei, *s.* Both hands. —ಕೂ

ಬುಮ ಕೊಪಿಸಿ to give a blow with both hands spread out.

ಇದರ irda, *see* ವಿರೋಧ.

ಇರ್ನಾಲಯಿ irnālayi, *s.* Double tongue.

ಇರ್ನಾಲಿ irnāli, *s.* A double pulse.

2. a carpenter's boring tool.

—ರೋನ a swelling of the throat.

✓ ಇರ್ನೂದು irnūdu, *num.* Two hundred. [thread.

ಇರ್ನೂಲು irnūlu, *s.* A double

ಇರ್ಪಕ್ಕಿ irpakki, *s.* A bat.

ಇರ್ಪಡಕೆ irpaḍakè, *adj.* Ripe and unripe.

ಇರ್ಪಡಿ irpaḍi, *s.* Double ration.

ಇರ್ಪಲೆ, ಇರ್ಪಲೆ irpalè, irpalè, *s.*

A kind of net. 2. a double leaf.

—ಪ ಪಟಿ a mat.

ಇರ್ಪುಡೆ irpuḍè, *s.* Both sides.

ಇರ್ಪುದೆ irpuḍè, *s.* A double load.

ಇರ್ಪೆ irpè, *s.* A kind of fish.

✓ ಇರ್ಪೊರ್ತು irportu, *s.* A whole day (forenoon and afternoon), twice a day. —ಪ ಬೇಲೆ a whole day's labour; *cf.* ಬರ್ಪೊರ್ತು.

✓ ಇರ್ಬಡಿ irbaḍi, *adj.* Double, two-fold.

ಇರ್ಬಲಪ್ಪು irbalappu, *s.* A double growth. 2. a twist. 3. tightness.

ಇರ್ಬಲಿಪ್ಪುನಿ irbalipuni (ಇರ್ಬಲಿ), *v. a.* To tie a cloth round the waist, to gird (the loins).

2. to fasten a thatched roof with double ropes over it.

ಇರ್ಬಲೆ, ಇರ್ಬಲೆ irbalè, irbalè, *s.*

A double bracelet. 2. double

transverse laths *or* slips of bamboos, palms *etc.*

ಇರ್ಬಲ್ಯುನಿ irbalyuni (ಇರ್ಬಲ್), *v. n.* To be benumbed.

ಇರ್ಬಾಯಿ irbāyi, *s.* A double edge.

—ಪ ಕೈದಿ a double edged sword.

—ಪ ಎಕ್ಕಲೆ a snake, serpent.

ಇರ್ಬು irbu, *see* ಉರ್ಬು.

✓ ಇರ್ಬುಲಿಯುನಿ irbuliyuni (ಇರ್ಬುಲ್), *v. n.* To curdle, be decomposed, as milk *etc.*

ಇರ್ಬಂಡೆ irmaṇḍè, *s.* Two vessels placed on the same hearth.

2. a large forehead 3. a very large vessel.

ಇರ್ಬಡಿಕೆ irmaḍikè, *adj.* Double, two fold; *see* ಇಮ್ಮಡಿ, ಇರ್ಬಡಿ.

ಇರ್ಬನೆ irmane, *s.* Horripilation. 2. rising up, as of corn shoots.

ಇರ್ಬರ್ಲು irmarlu, *s.* Fickle-mindedness, unsteadiness. 2. idiocy.

ಇರ್ಬರ್ಲೆ irmarle, *s.* A fickle-minded man. 2. an idiot.

ಇರ್ಬಾರ್ಪು irmārpu, *s.* Two fathoms.

ಇರ್ಬಿನ್ ಇರ್ಮಿನ್ ಇರ್ಮಿನ್, *s.* A kind of fish.

ಇರ್ಬುಣೆ, ಇರ್ಬುಣೆ irmuṇè, irmuṇè, *s.* A double edge *or* point.

—ಪ ಕಂಟಾವು a double pointed style used for writing on palmyra leaves.

ಇರ್ಬೆನ irmena, *see* ಇರ್ಬೆನ.

ಇರ್ಬೆಯಿ, ಇರ್ಬೆಯಿ irmeyi, irmei, *s.* Both sides. 2. a cloth of different colour *or* texture on each side.

- ಇನೋರ್ ಇರ್ಮಿ *irmōṇē*, see ಇಂಮುಖ.
- ✓ ಇರ್ಲ್, ಇರ್ಲ್ ಇರ್ಮಿ *irly, irly*, s. Dusk, darkness, night.
- ಇರ್ಲ್ ಇರ್ಮಿ *irly*, s. Two seers. ಇರ್ಲ್ ಇರ್ಮಿ two seers of rice.
- ✓ ಇರ್ವ ಇರ್ಮಿ *irva, num.* Twenty. —ನೆ twentieth
- ಇರ್ವಂಡೆ *irvandē*, see ಇರ್ವಂಡೆ.
- ಇರ್ವಲ ಇರ್ಮಿ *irvala*, see ಇರ್ಲ್.
- ಇರ್ವಾರ ಇರ್ಮಿ *irvāra*, *adv.* A second time, twice.
- ✓ ಇರ್ವೆರ್ ಇರ್ಮಿ *irvēry*, (*personal form of the numeral ರವ್ವೆ*). Two persons.
- ✓ ಇರ್ವೆರ್ ಇರ್ಮಿ *irvēri*, s. A medicinal plant, *Andropogon muricatum*.
- ಇರ್ವೆಂಡೆ ಇರ್ಮಿ *irvondē*, s. Two kudṭas or eight fluid ounces.
- ಇರ್ವೆಳು ಇರ್ಮಿ *irvoḷu*, see ಇರ್ವೆಳು.
- ✓ ಇರ್ವೆಳು ಇರ್ಮಿ *irvoḷu*, *adv.* Two times, twice; cf. ಇರ್ವಾರ.
- ಇರ್ಸಾಲ್ ಇರ್ಮಿ *irsāly*, see ಇರ್ಸಾಲ್.
- ಇಲಾಕಿ, ಇಲಾಕೆ ಇರ್ಮಿ *ilāki, ilāke*, s. (*in official language*) A department, a branch-office. *adj.* Belonging or attached to a department.
- ಇಲಾಚಿ ಇರ್ಮಿ *ilāci*, s. A female's cloth.
- ಇಲಾತಿ ಇರ್ಮಿ *ilāti*, see ವಿಲಾಯತಿ.
- ಇಲಾಲ್ ಇರ್ಮಿ *ilāly*, s. A large torch, flambeau.
- ✓ ಇಲಿ ಇರ್ಮಿ *ili*, see ಎಲಿ.
- ಇಲಿಜಾರ್ ಇರ್ಮಿ *ilijāry*, see ಇಲಿಜಾರ್.
- ✓ ಇಲಿಯುನಿ ಇರ್ಮಿ *iliyuni*, *v.n.* To fall, tumble, come down.

- ✓ ಇಲೆ ಇರ್ಮಿ *ile*, s. 1. A hair. 2. a fibre 3. a fold, plait. ಮೂಜಿ— three-fold. ಯೇತ— how many fold; cf. ಹಿಲೆ.
- ಇಲೆ ಇರ್ಮಿ *ilē*, see ಇರೆ.
- ಇಲ್ಕುನಿ ಇರ್ಮಿ *ilkuni*, see ಉಲ್ಕುನಿ.
- ✓ ಇಲ್ಲ್ ಇರ್ಮಿ *illy*, s. A house, dwelling. 2. a family. ಇಲ್ಲ್, ಇಲ್ಲ್ ಇರ್ಮಿ at home, in the house. ಇಲ್ಲ್ ಇರ್ಮಿ ಘೇಷಿನಿ to go home. —ದಾಕುಳು the inmates of a house. —ಕಟ್ಟುನಿ to build a house.
- ಇಲ್ಲಬೂರು ಇರ್ಮಿ *illabūru*, s. A kind of creeper used in thatching roofs and plaiting baskets and small boxes.
- ಇಲ್ಲಾಸ್ ಇರ್ಮಿ *illāsy*, see ವಿಲಾಸ.
- ಇಲ್ಲೆ ಇರ್ಮಿ *illē*, see ಹಿಲ್ಲೆ.
- ಇಷ್ಟ ishta, *adj.* Acceptable, agreeable, pleasant, wished, cherished, beloved. ಇಷ್ಟಾಪಿನಿ to be loved, cherished. —ಕಾರ್ಯ a desired-for event; an object which pleases one. —ಜನ friends. —ಪ್ರಿಯ a dearly beloved friend. —ಫೋಜನ savoury food, a favourite dish. s. Wish, desire. 2. friendship, familiarity, love. —ಕಡ್ಪುನಿ to break off friendship. —ಮಳ್ಳುನಿ to make friendship, to love, like. ಇಷ್ಟ ಮಳ್ಳುನಾಯಗ್ ಮೂಜಿ ಗುದ್ದು. ಕಷ್ಟ ಮಳ್ಳುನಾಯಗ್ ಮುಕ್ಕೊಂಡೆ ನೈ (*prov.*) three blows to him who makes love, and three measures of ghee to him who causes discord.

ಇಷ್ಟಸಿದ್ಧಿ ishtasiddhi, *s.* Attainment *or* fulfilment of one's desire.

ಇಷ್ಟಾಚಾರ ishtācāra, *s.* Friendship, familiarity.

ಇಷ್ಟಾನಿಷ್ಟ ishtāniṣṭha, *adj.* Liked and disliked. 2. good and bad.

ಇಷ್ಟಾನ್ನ ishtānna, *see* ಇಷ್ಟಭೋಜನ.

ಇಷ್ಟಾನಿತ್ಯೆ ishtānīṭṭe, *s.* Simple imprisonment.

ಇಷ್ಟಾರ್ಥ ishtārtha, *s.* The object of desire. 2. the highest good.

ಇಷ್ಟೆ ishte, *s.* A friend, companion. —ಕಷ್ಟೆ friend and foe. ಫೀಡೆರಿಷ್ಟೆರ್ relatives and friends.

↓ ಇಸ್, ಇಸಿ isy, isi, *intj.* expressing disgust.

↓ ಇಸ್‌ಲ isyḷu, *s.* Whistling. —ಪಾಡುನಿ to whistle.

ಇಸ isa, *see* ಎಸ.

ಇಸಬಕುಲ isabakuly, *s.* The seed of *Plantago Ispaghula*.

ಇಸಮುಂಗಿಲಿ, ಇಸಮುಂಗ್ಲಿ isamuṅgili, isamuṅgli, *s.* *Crinum deflexum*.

ಇಸರಬೇರ್ isarabēry, *s.* The root of the plant *Aristolochia Indica*.

ಇಸರೆ isare, *see* ಈಶ್ವರೆ.

ಇಸವಿ, ಇಸ್ವಿ isavi, isvi, *s.* The Christian era.

ಇಸಾರ, ಇಸಾರತ್ isāra, isāraty, *s.* A sign, hint.

ಇಸೆ, ಇಸೆನ್ isè, iseny, *adv.* Now; at once; *cf.* ಇತ್ತೆ.

ಇಸ್ಕು, ಇಸ್ಕುರು iskru, iskuru, *s.* A screw.

ಇಸ್ತಂಬುಲ್ istambuly, *s.* A Turkish gold coin worth about Rs. 2 As. 8.

ಇಸ್ತಾರ istāra, *see* ಎಸ್ತಾರ.

ಇಸ್ತಾರ್, ಇಸ್ತಿಹಾರ್ istyāry, istihāry, *s.* A notice. —ನಾಮೆ a notification; an advertisement.

ಇಸ್ತ್ರಿ istri, *s.* A smoothing iron. —ಮಳ್ಳುನಿ, —ಪಾಡುನಿ to iron washed clothes.

ಇಸ್ಪೀಟ್, ಇಸ್ಪೀಟ್ ispīṭy, ispēṭy, *s.* Playing cards.

ಇಸ್ಲಗಿಡಿ islygidi, *s.* A kind of bird.

ಇಸ್ಸೆ issè, *see* ಇತ್ತೆ.

ಇಹ iha, *s.* The present state. —ಪರ this world and that to come.

↓ ಇಳಿಜಾರ್ ilijāry, *s.* A slope, sloping ground. 2. slipperiness.

↓ ಇಳಿಯುನಿ, iliyuni (ಇಳಿ), *v. n.* To slip out or down, to slide; *also* ಇಳಿದಫೀಪಿನಿ.

ಈ

- ಈ 1, The fourth letter of the alphabet. In MSS. it is often written ಯ.
- ✓ ಈ 1, *pron. 2nd pers. sing.* Thou; *emph.* ಈಯೇ even thou.
- ✓ ಈ 1, *dem. pron.* This or these; as ಈ ಅಣಿ this boy, ಈ ಜನ these people.
ಈಂಗ್ iṅṅu, *see* ಇಂಗ್, ಹಿಂಗ್.
ಈಂಗ್‌ಡಾವುನಿ iṅṅuḍāvuni, *c. v.* (of ಈಂಗ್‌ಡುನಿ) To cause to stoop.
ಈಂಗ್‌ಡುನಿ, ಈಗುಡುನಿ iṅṅuḍuni, iṅṅuḍuni, *see* ಇಂಗ್‌ಡುನಿ.
- ✓ ಈಂಚಿಲ್ iṅcily, *see* ಈಚಿಲ್.
- ✓ ಈಂದ್ indy, *s.* The sago-palm, *Caryota urens.*
ಈಂಬಳ imbaḷa, *s.* A kind of leech.
- ✓ ಈಂಬೆ imbe, *adv.* This side, here; *cf.* ಈಂಬಕ್ಕ.
- ಈಕ್ಕಣಿ ikkaṇe, *s.* An arrow.
- ✓ ಈಚಿಲ್ iṅcily, *s.* The wild date. —ಮರ the wild date-tree, *Phoenix sylvestris.*
- ✓ ಈಜುನಿ, ಈಜುನಿ iṅcuni, iṅjuni (ಈಜ್, ಈಜ್), *v. n.* To swim.
ಈಟ್ itṭu, *s.* Manure, fertilizer (of land). 2. fat, sap. —ವಾಡುನಿ to manure.
- ✓ ಈಟಿ iti, *s.* A lance, spear.
- ✓ ಈಡ್ idy, *s.* A pledge, pawn. 2. an equivalent. —ಉಂತುನಿ to stand security. —ಕೊಪ್ಪಿನಿ to deposit a pledge, to pawn. —ಆಪಿನಿ to

Ī

- be equal, to match, pair; ವಾ ಫೊಗು ಈಡಾಪಿನಿ to be liable to sin.
- ಈಡ್‌ಗೆ, ಈಡೆಗೆ idyge, idege, *adv.* In vain; *cf.* ಆಡಿನ್.
- ಈಡಿ idi, *see* ಇಡಿ.
- ಈಡೆ, ಈಡೆಗ್ ide, ideḡu, *see* ಇಡೆ, ಇಡೆಗ್.
- ಈಣಿ iṅe, *s.* A lute, a fretted musical instrument of the guitar kind; *also* ಬೀಣಿ, ವೀಣಿ.
- ✓ ಈತ್ itṭu, *indef. num.* So much, so many; *emph.* ಈತೇ just so much, only so much. ಈತೆರ್ *pl.* so many (people), ಈತೆನೆಂಗೆ, ಈತಾನೆಂಗೆ so far, as far as this, up to this. ಈತೆ ಫೊರ್ತು, ಈತೆಮುಟ್ಟು so far, so long. ಈತೆನಾ is this all? ಈತಾದ್ being so; nevertheless. ಇತಾತೆ (ಈ ತೆ-ಆತೆ) so and so much or so and so many; *with neg.* it denotes unlimitedness: not a little, inexpressible.
ಈದನೆಂಗೆ, ಈದಮುಟ್ಟು idaneṅge, idamutṭa, *see* ಈತೆನೆಂಗೆ, ಈತಾನೆಂಗೆ under ಈತೆ.
- ✓ ಈಪಿನಿ ipini (ಈಪ್), *v. a.* To shoot (an arrow).
- ✓ ಈಪೆ ipe, *adv.* This side. —ದ ಜನ people on this side or part. —ದಕ್ಕ this side.
ಈಬೂತಿ ibūti, *see* ಎಫೂತಿ.
ಈಯವು iyavu, *see* ಇಯವು.

ಕಯಾವಂದ್, ಕಯ್ಯಂದ್ iyāvandu, iyyandu, see ಇಯಂದ್ under ಇಯರುನ.

ಕಯಾವುನಿ iyāvuni, see ಇಯರುನ.

ಕಯೆರೆ iyere, see ಇಯೆರೆ.

✓ಕರ್ iru, pers. pron. (pl. of ಈ), You, used honorifically in addressing a person.

ಕರಗಡೆ irāṅgaḍe, s. Separation.

ಕರಣ irāṇa, s. A small drum.

✓ಕರಿಂಟೆ iriṅṅi, s. A cricket.

ಕರುನಿ iruni (ಈರ್), v. a. ಓ n. To rub off, be worn out. ಈರ್ಡ್ ಫೀಪಿನಿ to undergo wear and tear, wear off, be reduced to powder. 2. to pick up.

ಕರುಳ್ಳಿ irulli, see ನೀರುಳ್ಳಿ.

ಕರೊಳ್ಳಿ irōḷḷu, s. The tender fruit of the palmyra tree.

ಕರ್ಪಡಿ irpadi, see ಇರ್ಪಡಿ.

ಕಶೆ iše, s. A lord, master.

ಕಶ್ವರ iśvara, s. The eleventh year of the Hindu cycle.

ಕಶ್ವರಬೇರ ಕಿಶ್ವರಬೇರು, see ಇಸರ್ ಬೇರ್.

ಕಶ್ವರೆ iśvare, s. The Supreme Being. 2. a name of Śiva.

ಕಸಾತ್ ಗೆ isātugy, adv. Instantly, this moment.

ಕಸುನಿ isuni (ಈನ್), v. a. To scrape.

ಉ

U

ಉ u, The fifth letter of the alphabet. In MSS. it is often written ಁ.

ಉಂಕ unka, s. Dirtiness, filthiness; cf. ವಂಕ.

✓ಉಂಗಿಲ unṅila, s. A ring. —ಬಿರೆತ್ the ring-finger. ಸೀಉಂಗಿಲ a plain ring.

ಉಂಗುಟ, ಉಂಗುಪ್ಪ unṅuṭa, unṅu-shṭa, s. The great toe. —ಬಿರೆತ್ the thumb.

ಉಂಗುರು unṅuru, see ಉಂಬುರು and ಉಸುರು.

ಉಂಚಿ unči, see ಉಂಚೆ

ಉಂಡಾಡಿಬಟ್ಟೆ unḍāḍibatṭe, s. A lazy fellow given to gluttony.

ಉಂಡಾಪಿನಿ, ಉಂಡಾದುಪ್ಪುನಿ unḍāpini, unḍāduppuni, see ಉಂಡು.

ಉಂಡಿ, ಉಂಡಿಚೀರ್ಣ unḍi, unḍičiṭṭu, s. A bill of exchange; bet. ಹುಂಡಿ.

ಉಂಡಿಗೆ unḍige, s. A sheaf of straw.

ಉಂಡಿಯೆ unḍiye, see ಉಂಡೆ, ಉಂಡ್ಯೆ.

✓ಉಂಡು unḍu, d. v. There is, or exists. 2. in answer to ಉಂಡಾ, ಉಂಡೇ is there? and other questions: there is, yes. 3. with the dative case it expresses possession. ಎಂಕ್ ಉಂಡು I have. ಉಂಡಾಪಿನಿ to come into existence, to spring up, arise; ಉಂಡಾಂನವು that which has

- occurred, what is really a fact, what exists. ಉಂಡಾಡುಪ್ಪುನ to exist. —ಮಕ್ಕನುನ to create, produce; to invent. —ಮತ್ತಿನಾಯೆ the Creator.
- ↓ ಉಂಡುಳುಗ unḍuḷuga, s. A kind of fried cake.
- √ ಉಂಡೆ unḍè, s. A ball, globe. 2. a ball-shaped confection.
- ಉಂಡೆ, ಉಂಡೈ unḍè, unḍyè s. A sheaf of straw; cf. ಉಟ್ಟಿನ.
- √ ಉಂಡ್ಲಗ unḍluga, see ಉಂಡುಳುಗ.
- √ ಉಂತಾವುನಿ untāvuni, c. v. (of ಉಂತುನ) To cause to stand up. 2. to detain, stop. ಪಣವ— to allow further time to a debtor to pay his debt.
- √ ಉಂತುನಿ untuni (ಉಂತ್), v. n. To stand. 2. to remain, stay. 3. to stop, cease.
- ↓ ಉಂಡು unḍu, pers. pron. neut. This, it. ಉಂಡತ್ತಂಡೆ besides this, moreover. pl. ಉಂಡೆಕುಳು these.
- ಉನ್ನತ unṇata, adj. High, lofty, tall, supreme.
- √ ಉಂಬುಗೆ, ಉಂಬುಡ್ಡೆ, ಉಂಬೆ umbuge, umbuḇḇe, umbè, s. The white flowered thorn-apple, *Datura alba*; also ಬೊಕ್ಕು—; ಕಪ್ಪು— or ಕರಿ— *D. fastuosa*; see ಉಂಮತ.
- ಉಂಬುಡ umbuḇa, s. A kind of bush.
- ಉಂಬುಡ umbuḇa, s. A kind of colibry.
- ಉಂಬುಡೆ umbuḇe, adj. Globular and small. s. Chewed betel.
- ಉಂಬುಡೆಪಕ್ಕಿ umbuḇepakki, s. A kind of bird; cf. ಉಂಬುಡ.

- ಉಂಬುರು umburu, s. A kind of small leech; also ಕೂಂಬಳ.
- √ ಉಂಬೆ umbè, see ಉಂಬುನೆ.
- √ ಉಂಬೊಳಿ umboli, s. A freehold, land granted without rent. 2. any present, donation; gratuitous service.
- ಉಂಮ, ಉಂಮಪ್ಪಾ umma, ummap-pā, int. (when startled), meaning Who knows? 2. I do not know.
- √ ಉಂಮಿ ummi, see ಉಮ.
- ಉಂಮುಗೆ ummuge, see ಉಂಬುನೆ.
- √ ಉಂಮುತ ummuta, s. The purple thorn-apple, *Datura fastuosa* which is said to cause mania. see ಉಂಬುನೆ.
- ಉಂಮುರು ummuru, see ಉಂಬುರು.
- ಉಂಡುಲ unḍula, see ಉಂಡುಳುಗ.
- ↓ ಉಂಡೆಫ unḍe, s. A lump. 2. a morsel.
- ಉಂಡೆಫೂರು unḍebūru, s. The smooth-leaved heart-pea, the creeper *Cardiospermum halicababum*.
- √ ಉಂಡೆಫಲ್ unḍeḷu, adj. Round, circular. —ಪಾಯಸ small rice pastry balls baked or boiled with sugar and milk or cocoonut juice.
- ಉಂಡ್ಲಗ unḍluga, see ಉಂಡುಳುಗ.
- √ ಉಕಾಲ್, ಉಕ್ಕಾಲ್ ukāḷu, ukkāḷu, s. Vomiting. 2. an emetic. —ಜುಲಾಬು cholera.
- ಉಕ್ಕಡ, ಉಕ್ಕುಡ ukkaḇa, ukkūḇa, s. A small boat. 2. a look-out place between the bounds of two towns.

- ✓ ಉಕ್ತಾವುನಿ ukkāvuni, *see* ಉಕ್ತಾವನಿ.
- ✓ ಉಕ್ತಿ ukki, *s.* Steam; *cf* ಸಿಕ್ಕೆ, ಸಿಪಿ.
- ✓ ಉಕ್ತುನಿ ukkuni (ಉಕ್ತು), *v. n.* To boil, bubble up. 2. to run over in boiling. 3. to swell up, spring up; *cf* ಉಕ್ತುನಿ.
- ✓ ಉಗರ್ ugaru, *adj.* Brackish; *also* ಒಗರ್.
- ಉಗಾದಿ ugādi, *see* ಯುಗಾದಿ.
- ✓ ಉಗಿಪುನಿ ugipuni (ಉಗಿ), *v. n.* To spit out.
- ಉಗುರಡ್ಡಿಗಿ uguraddige, *s.* A necklace with chasings *or* engravings like finger nails.
- ✓ ಉಗುರು uguru, *s.* A nail, claw. —ಸುತ್ತು a whitlow. —ಬೆಚ್ಚ tepid, lukewarm.
- ಉಗುರುಬೂರು ugurubūru, *s.* The creeper *Daemia extensa*.
- ಉಗ್ಗ ugga, *s.* Over-boiled rice; *cf* ಫರ್ಗ.
- ✓ ಉಗ್ಗಿ uggi, *s.* A handle. 2. a hook. —ಕಟ್ಟುವಿ to fasten a hook; *also* ಒಗ್ಗ, ವಗ್ಗ.
- ✓ ಉಗ್ಗುನಿ ugguni (ಉಗ್ಗು), *v. n.* ✓ To stammer. ✓ 2. to spurt. ನೆತ್ತೆ 5— blood to flow by spurts.
- ✓ ಉಗ್ಗಿಲ್ uggeḷu, *s.* A well.
- ಉಗ್ರ ugra, *adj.* Angry, vehement, passionate. 2. cruel. *s.* Wrath, rage. ಉಗ್ರಾಪಿ to be angry.
- ✓ ಉಗ್ರಾಣ, ಉಗ್ರಾಣಿಗೆ ugrāṇa, ugrāṇige, *s.* A storeroom. —ದಾಯಿ; *see* ಉಗ್ರಾಣಿ. ದಗನ— a granary.
- ✓ ಉಗ್ರಾಣಿ ugrāṇi, *s.* A storekeeper, steward. 2. a village peon under a Potal.

- ಉಗ್ರೆ ugre, *s.* A passionate man.
- ಉಚಾಪತಿ uḥāpati, *s.* Dealings on credit.
- ಉಚಾಯಿಸುನಿ uḥāyisuni (ಉಚಾಯಿಸು), *v. n.* To exceed the bounds of propriety either in word or deed.
- ಉಚಿತ uḥita, *adj.* Proper, suitable, fit. *s.* A gift. ಉಚಿತಾದ್ freely, gratis.
- ಉಚ್ಚ ಕಚ್ಚ uḥcākaḥcā, *s.* Quarrel, fight. 2. *see* ಉಚ್ಚೆ ಕಟ್ಟ.
- ಉಚ್ಚ ಕಿಟ್ಟ uḥcākiṭṭa, *see* ಉಚ್ಚೆ ಕಟ್ಟ.
- ಉಚ್ಚಯ uḥcāya, *see* ಉತ್ಸಹ.
- ಉಚ್ಚರಿಪುನಿ uḥcāripuni (ಉಚ್ಚರಿ), *v. a.* To utter, pronounce.
- ಉಚ್ಚಲ್ uḥcāḷu, *see* ಉಚ್ಚಾಲ್.
- ಉಚ್ಚಾಟನೆ uḥcāṭane, *s.* Exorcising evil spirits.
- ಉಚ್ಚಾಯ, uḥcāya, *see* ಉತ್ಸಹ.
- ಉಚ್ಚಾರ, ಉಚ್ಚಾರಣೆ, uḥcāra, uḥcāraṇe, *s.* Pronunciation.
- ಉಚ್ಚಾಲ್ uḥcāḷu, *s.* A hammer.
- ಉಚ್ಚಾವ uḥcāva, *see* ಉತ್ಸಹ.
- ಉಚ್ಚಿ uḥci, *s.* A snake. 2. a worm. —ಪಯ್ಯಿ a kind of fish.
- ಉಚ್ಚಿ ಕಟ್ಟ uḥcikaṭṭa, *s.* A loose knot. 2. spots on the skin of serpents.
- ಉಚ್ಚು uḥcu, *s.* A snake, serpent; *cf* ಉಜು.
- ✓ ಉಜ uja, *s.* A fountain, spring. —ಪತ್ತೆ ಕಂಡ a marshy field; *see* ಉಜಿ.
- ಉಜದೆ ujade, *s.* A deserted person.

ಉಜಡೆ ujade, *s.* Light, splendour.

—ಆಪಿಸ to become light.

ಉಜಾಡ್ ujadu, *s.* Ruin. —ಆಪಿಸ to be ruined.

ಉಜಿಲ, ಉಜಿಲಾ ujila, ujilā, *adj.*

White. —ಬಣ್ಣ white colour.

ಉಜೆ uje, *see* ಉಜ. ✓—ಸತ್ತುನಿ to ooze, percolate, trickle. 2. to become swampy.

ಉಜ್ಜತು ujjatu, *s.* Force, violence.

—ಮಕ್ಕುನಿ to force.

✓ಉಜ್ಜಾಲ್ ujjālu, *s.* A swing. 2. A hammock.

✓ಉಜ್ಜುನಿ ujjuni (ಉಜ್ಜೆ), *v. a.* To rub; *cf.* ಉರ್ಪನ.

✓ಉಜ್ಜೆರ್, ಉಜ್ಜೇರ್ ujjery, ujjēry, *s.* A pestle.

ಉಟಾಯಿಸುನಿ, ಉಟಾವುನಿ utāyisu-ni, utāvuni (ಉಟಾಯಿಸ್, ಉಟಾ), *v. a.* To raise, lift up; *cf.* ಉಂಟಾವನ.

ಉಟಾರಣೆ utāranē, *s.* Forgery, fabrication.

ಉಟ್ಟು uttu, *see* ಹುಟ್ಟು. [clothing.

ಉಟ್ಟುಟನೆ uttūtane, *s.* Food and

ಉಟ್ಟುಳಿ uttoli, *see* ಹುಟ್ಟುಳಿ.

ಉಡಧಾರ udadhāra, *s.* A gold or silver girdle; *also* ನ್ಯಾವಳ.

ಉಡರಿಗೆ, ಉಡಾರಿಗೆ udarige, udārige,

s. A kind of cake.

✓ಉಡಲ್, ಉಡಾಲ್ udalu, udālū, *s.* The belly, stomach. —ಜರ hectic fever.

ಉಡಾಯಿಸುನಿ, ಉಡಾಸುನಿ udāyisuni,

udāsuni (ಉಡಾಯಿಸ್, ಉಡಾಸ್), *v. a.*

To deny, contradict. 2. to reject.

ಉಡಿ udi, *see* ಫಿಡಿ.

ಉಡಿಗೆರೆ udigerē, *s.* A gift. ಬಜ್ಜೇ ಉ ಬಂಜಿ—ಆನೆಲಾ ಬಂಜಿ—(*prov.*) a betelnut may be a present as much as an elephant.

✓ಉಡು udu, *s.* An iguana.

ಉಡು udu, *s.* A star. 2. water.

✓ಉಡುಕು uduku, *s.* A kind of small drum.

ಉಡುಗೆ uduge, *see* ಹುಡುಗೆ.

ಉಡುಗೆರೆ udugerē, *see* ಉಡಿಸೆರೆ.

ಉಡುಧಾರ ududhāra, *see* ಉಡಧಾರ.

ಉಡುಪತಿ udupati, *s.* The moon.

✓ಉಡೆತ್ತೆಲ್ udettelu, *s.* Bruise. *adj.* Bruised.

✓ಉಡೆವುನಿ, ಉಡೆವುನಿ uḍepuni, uḍevuni (ಉಡೆ), *v. a. and n.* To break, split, as pottery *etc.*

✓ಉಡ್ಡಿ uddi, *s.* Any pile of three, with one on the top, as marbles, seeds *etc.* —ದೀಪಿಸಿ to set thus in piles of four each.

ಉಡ್ಡನೆ uddudane, *adv.* In rapid succession, one after another, over and over again.

—ಸಣ್ಣನಿ to speak hastily. —ಬರ್ಪನಿ to come or follow in close succession.

ಉಡ್ಸುರೆ udsure, *s.* A honorary gift; *cf.* ಉಡಿಸೆರೆ.

ಉಣಪೆ unape, *adj.* Little recovering.

ಉಣರ್ unaru, *see* ಅಣರ್.

✓ಉಣಾನ್ unasu, *s.* A meal, dinner, boiled rice and curry; *also* ✓ಊಣ್, ವಣ್. [young.

ಉಣಿಲೆ unile, *adj.* Small, short,

✓ ಉಣುಪಿನಿ, ಉಣ್ಣಿನಿ unupini, uppini (ಉಣ್ಣಿ), *v. a.* To take one's meal, to dine, eat rice, (in opposition to a slight repast of fruits, cakes *etc.*).

✓ ಉಣ್ಣೆಲ್ unkelu, *s.* The time of evening. 2. the night-meal.

✓ ಉಣ್ಣು unpu, *s.* Boiled rice, solid food; *also* ನುಪ್ಪು.

ಉತಾರ್ utāru, *s.* An antidote.

ಉತ್ತನ uttana, *see* ಉತ್ಥಾನ.

ಉತ್ತಮ uttama, *adj.* Best, chief, superior. 2. excellent, virtuous. ಉತ್ತಮೇ an excellent man. ಉತ್ತಮೋತ್ತಮ the very best; God. —ಪ್ರಮುಖ the first person, *gram.*

ಉತ್ತರ uttara, *s.* The north. 2. an answer. 3. (*in law*) a defence. *adj.* (Left), northern; subsequent, later. —ಕ್ರಿಯೆ funeral ceremonies. —ವಾದಿ a surety, bondsman.

✓ ಉತ್ತರಣಿ uttarane, *s.* The shrub *Achyranthes aspera.*

ಉತ್ತರಾಧಿಕಾರಿ uttarādhikāri, *s.* A successor, heir.

ಉತ್ತರಾಯಣ uttarāyana, *s.* The sun's course to the north of the equator.

ಉತ್ತರಾಷಾಡ uttarāshāḍa, *s.* The twenty-first lunar mansion.

ಉತ್ತರಿಗೆ uttarige, *s.* An upper or outer garment. 2. a towel.

ಉತ್ತರ uttare, *s.* The twelfth lunar mansion, the tail of *Leo.*

ಉತ್ತಾಣ, ಉತ್ತಾವಳಿ, uttāna, uttāvali, *s.* Haste, rashness, precipitancy.

ಉತ್ತಾರ uttāra, *see* ಉಫಾನ.

ಉತ್ತಾಸ uttāsa, *s.* Zeal, perseverance. 2. a rash, or strenuous exertion.

✓ ಉತ್ತುತ್ತಿ uttutti, *s.* The dried date fruit; *also* ಕಾರಿಕಾಯಿ.

ಉತ್ತುಮ uttuma, *see* ಉತ್ತಮ.

ಉತ್ಥಾನ utthāna, *s.* Rising. 2. resurrection.

ಉತ್ಪತ್ತಿ utpatti, *s.* Birth, origin. 2. produce, profit.

ಉತ್ಪನ್ನ utpanna, *s.* Birth. *adj.* Produced, born.

ಉತ್ಸವ utsava, *s.* A festival, public rejoicing. ರಥೋತ್ಸವ the procession of an idol on a car. —ಮೂರ್ತಿ a moveable idol generally taken abroad during a procession.

ಉತ್ಸಹ, ಉತ್ಸಾಹ utsaha, utsāha, *s.* Festivity, joy, rejoicing 2. energy, strenuous exertion; *it is often interchanged with* ಉತ್ಸವ.

ಉತ್ತ್ರಾಣಿ utrāṇi, *see* ಉತ್ತರಣಿ.

ಉಫಾರ್ uthāru, *s.* A free gift, a freehold.

✓ ಉದಕ udaka, *s.* Water.

✓ ಉದಯ udaya, *s.* The rising of the sun, moon, or other heavenly bodies. ಉದಯಕಾಲ the dawn.

ಉದರ udara, *s.* The belly. 2. the core of any thing. —ಫೋಷಣೆ feeding the belly. —ಶೂಲೆ colic.

✓ ಉದರುನಿ udaruni, *see* ಉದುರುನಿ.

ಉದರ್ಮೆ udarme, *see* ಉತ್ತರ.

- ✓ಉದಲ್ udaly, *s.* The white ant.
ಉದಲ್‌ಪುಂಜೆ udalypuñča, *s.* A white-ant-hill. 2. (*med.*) a cancer; pins or pinlike holes on the sole of the foot
- ✓ಉದಲೆ udalè, *s.* Saliva, spittle.
- ಉದಾತ್ಮ udātta, *adj.* Liberal. 2. lofty. 3. high, as a note in music. *s.* The acute accent, *gram.*
- ಉದಾರ್ udāru, *s.* The credit system, lending.
- ಉದಾರ udāra, *adj.* Liberal, generous. —ತನ, —ತ್ವ liberality.
- ಉದಾರಣೆ, ಉದಾರಣೆ udāraṇe, udāraṇe, *see* ಉದಾರಣೆ.
- ಉದಾಲ್ udāly, *see* ಉದಲ್.
- ಉದಾಸ, ಉದಾಸೀನ udāsa, udāsīna, *adj.* Unconcerned, neutral. *s.* Neglect, indifference. —ವಾಯಿ a careless man.
- ಉದಾಹರಣೆ udāharāṇe, *s.* An answer. 2. an example, illustration.
- ✓ಉದಿ udi, *see* ಉದಯ.
- ✓ಉದಿಪಾವುನಿ udipāvuni, *c. v.* (*of* ಉದಿಸಿ) To beget.
- ✓ಉದಿಸಿನಿ, udipini, *see* ಉದಯಿಸಿ.
- ಉದಿಮೆ udime, *s.* Merchandise, trade.
- ಉದಿಯಬೆನ್ನಿನಿ udiyabenpini, *v. n.* To become rich.
- ✓ಉದಿಯುನಿ udiyuni (ಉದ), *v. n.* To rise, as the sun. 2. to be generated.
- ✓ಉದುಪು udupu, *s.* The act of coming into existence.

- ಉದುರಿಬೂರು uduribūru, *s.* The creepers *Asparagus sarmmentosus*, and *Asparagus racemosus*.
- ✓ಉದುರುನಿ uduruni, *v. n.* To fall, drop off. 2. to hang down.
- ✓ಉದೆ ude, *s.* A sheath. [song. ಉದೆರಾಗ uderāga, *s.* A morning
- ✓ಉದೇವುನಿ udēvuni (ಉದೇ), *v. a.* To throw out. *v. n.* The hands to shake, as in sickness.
- ಉದೊ udo, *intj.* A formula used in presenting offerings to a goddess.
- ✓ಉದ್ದ udda, *s.* Length. 2. distance. *adj.* Long. —ನಾಲಾಯಿವಾಯಿ a prattler, braggart, bully.
- ಉದ್ದಕ್ಕುದ್ದು uddakuddya, *adj.* (*lit.* long and short) Middle sized. 2. separate. 3. distinct. *adv.* Distinctly.
- ಉದ್ದರಿ uddari, *see* ಉದಾರ್.
- ಉದ್ದಾರ uddāra, *see* ಉದಾರ್.
- ಉದ್ದುಮೆ uddumè, *see* ಉದಮೆ.
- ಉದ್ದಾರ uddhāra, *s.* Deliverance. 2. protection. 3. prosperity. —ಆಪಿಸಿ to obtain deliverance; to become rich. —ಮಕ್ಕುನಿ to protect, support. —ಕೊರ್ಪಿಸಿ to deliver the spirit of a deceased person from the power of a demon by propitiating it.
- ಉದ್ಯಾರ್ಚನೆ udyārāṇe, *s.* The biennial ceremony of washing an idol.
- ಉದ್ಯೋಗ udyōga, *s.* Exertion, industry. ✓2. business, occu-

pation, employment. —ಸ್ತ್ರೀ a public servant.

ಉದ್ರಿ udri, s. A braid of false hairs.

ಉದ್ರಿ udri, s. A match, pair. —ಸಾರಿ an equal.

ಉದ್ರಿಗೊಂಡೆ udriḡoṇḡe, s. A hair-ornament. [ಬೂರು.

ಉದ್ರಿಬೂರು udribūru, see ಉದುರಿ ಉದ್ರುನಿ udruni, see ಉದುರುನಿ.

ಉದ್ರೇಕ udreka, s. Excess, superabundance. adj. Excessive. ಕೋಪೋದ್ರೇಕ outburst of wrath. ಕಾಮೋದ್ರೇಕ excessive lust.

ಉಧಾರಣೆ udhāraṇe, see ಉದಾಹರಣೆ.

ಉನಪೆ unape, see ಉಣಪೆ.

ಉನಿಲೆ unile see ಉಣಿಲೆ.

ಉನ್ನತ unnata, see ಉನ್ನತ.

ಉಪ upa, A Sanskrit prefix implying direction. 2. vicinity. 3. inferiority.

ಉಪಕಥೆ upakathe, s. An episode.

ಉಪಕರಣ upakaraṇa, s. An appendage. 2. means, materials. 3. an instrument, tool. 4. vessels used in worshipping an idol.

ಉಪಕಾರ, ಉಪಕೃತಿ upakāra, upakṛti, s. A service, favour, kindness, benefit. ಉಪಕಾರಿ a benefactor.

ಉಪಕೃಮ್ನು upakrama, s. Taking in hand, setting about.

ಉಪಗ್ರಾಮ upagrāma, s. Suburb. ಉಪಚರಣೆ, ಉಪಚಾರ upačaraṇe, upačāra, s. Politeness, courtesy.

ಉಪಪದ್ರ upāpādra, see ಉಪಪ್ರ.

ಉಪದೇಶ upadēša, s. Instruction, teaching. 2. initiation into the mysteries of religion.

ಉಪದೇಶಿ upadēši, s. A teacher. 2. a catechist, Chr.

ಉಪದ್ರ, ಉಪಾತ್ರ, ಉಪಾದಿ upādra, upātra, upādi, s. Calamity, adversity, trouble, affliction; cf. ಉಪಹತಿ.

ಉಪನಯನ upanayana, s. The ceremony of investing a Brahman boy with the sacred thread.

ಉಪಪದ upapada, s. The modern grammatical term for article, also any subordinate word in a sentence.

ಉಪಬೋಧಕೆ upabōdhake, s. An assistant teacher. 2. a deacon. Chr. [division.

ಉಪಭಾಗ upabhāga, s. A sub-

ಉಪಮೆ upame, s. Resemblance. 2. comparison. 3. simile, parable.

ಉಪಯೋಗ upayōga, s. Application, use. 2. advantage, utility.

ಉಪರಾಗ uparāga, s. An eclipse.

ಉಪರಾಳಿ uparāli, see ಉಪಾಲಿ.

ಉಪರಿ upari, adv. Above, over, after; also ಉಬರಿ.

ಉಪರ್ಮೆ uparme, see ಉಪ್ಪರಿಸೆ.

ಉಪವಾಸ upavāsa, see ಉಪಾಸ.

ಉಪಶಮನ upašamana, s. Putting to rest. 2. alleviation. 3. calmness, rest. —ಆಪ್ತನಿ to be alleviated, assuaged. —ಮುಳ್ಳುನಿ to appease, pacify.

ಉಪಸರ್ಗ upasarga, s. A grammatical term for preposition, e. g. ಅಪ, ಉಪ etc.

ಉಪಸ್ಥ upastha, s. The parts of generation of either sex.

ಉಪಹತಿ upahati, s. Mischief, trouble. 2. calamity; cf. ಉಪಪ್ಪ.

ಉಪಾಂಗ upānga, s. An appendix to ಅಂ. 2. a subordinate scientific treatise, of which there are twelve according to the Hindu śāstras.

ಉಪಾಕರ್ಮ upākarma, s. The annual festival of purification among the Brahmans between July and August when their sacred threads are renewed.

ಉಪಾದಿ upādi, see ಉಪಪ್ಪ.

ಉಪಾಯ upāya, s. An expedient, device, scheme. 2. means. 3. stratagem. [ಪಾಸ.

ಉಪಾಸ upāsa, s. Fasting; also

ಉಪೇಕ್ಷೆ upēkshe, s. Disregard. 2. want of appetite. 3. reluctance.

ಉಪ್ಪಡ್ uppaddu, see ಉಪ್ಪಾಡ್.

ಉಪ್ಪಡ್ uppaddu imper. of ಉಪ್ಪನಿ.

ಉಪ್ಪರಿಗೆ upparige, s. The upper story of a house.

ಉಪ್ಪಲ uppala, s. Macaranga Indica.

ಉಪ್ಪಲಿಗೆ uppaligē, s. A kind of tree. see ಉಪ್ಪಲ.

ಉಪ್ಪಾಡ್ uppādu, s. Pickles.

ಉಪ್ಪಾರ್ uppāru, see ಉಬರ್.

ಉಪ್ಪು uppu, s. Salt. ಉಪ್ಪುಪ್ಪು brackish. —ನೀರ್ salt water. ಅತ್ತಿ—refined salt. ಫಿಡಿ—small grained salt. ಕಲ್ಲುಪ್ಪು. rock salt, Bombay salt. ಮಂಣುಪ್ಪು earth salt.

ಉಪ್ಪುಡ uppuda, s. Salted fish; cf. ಉಪ್ಪಾಡ್.

ಉಪ್ಪುನಿ uppuni (ಉಪ್ಪು), ir. v. To be, exist. 2. to abide, live in. 3. to help, support, protect. 4. c. dat. pers. to have, possess; also ಇಪ್ಪನಿ, (past ಇಪ್ಪೆ etc.)

ಉಪ್ಪುರುನಿ uppuruni (ಉಪ್ಪುರು), v. n. To faint, stagger.

ಉಪ್ಪೇರುನಿ uppēruni (ಉಪ್ಪೇರ್), v. n. Cattle to copulate.

ಉಪ್ರಾಲಿ uprāli, s. Spite. 2. annoyance. —ಮೆಳ್ಳುವಿ to despise, deride; to annoy.

ಉಬರ್, ಉಬಾರ್ ubaru, ubāru, s.

Brackishness. adj. High. 2. turbid. adv. Above. —ನೀರ್ salt water. —ನಿಲ brackish, or barren soil. —ಮಿತ್ತಾವನಿ fish to ascend a river with the tide. —ಮೂರಿ the stench of (stagnant) sea-water.

ಉಬಗೆಗೆ ubalige, s. A kind of tree.

ಉಬೆ ube, s. Steam. —ಕ್ ವಾಡುವಿ to bleach clothes. 2. to drive out any vermin by smoke. 3. to ripen fruits by artificial heat; also ಉಸೆ.

ಉಬೆ, ಉಬ್ಬೆ ubē, ubbē, see ಹುಬ್ಬೆ.

ಉಬೆರುನಿ uberuni (ಉಬೆರ್), v. n. To become thick.

- ಉಬ್ಬರ, ಉಬ್ಬಾರ್ ubbara, ubbāry, see ಉಬರ.
- ✓ಉಬ್ಬರ ubbara, *adj.* High. 2. swollen. 3. turbid. *adv.* Aloft,
- ✓ಉಬ್ಬಸ ubbasa, see ಉಬ್ಬಸ.
- ✓ಉಬ್ಬಿ ubbi, *s.* Saliva, spittle. —ನೀರ್ viscid spittle. —ಯುನವು a spittoon; [ಪೀಕ್‌ವನ.
- ✓ಉಬ್ಬಿನ ubbina, *s.* A spittoon; also
- ✓ಉಬ್ಬಿಯುನಿ ubbiyuni (ಉಬ್ಬಿ), *v. n.* To spit.
- ✓ಉಬ್ಬುನಿ, ಉಬ್ಬೇರುನಿ ubbuni, ubbēruni (ಉಬ್ಬು, ಉಬ್ಬೇರ್), *v. n.* To swell. 2. to be elated with joy or puffed up with pride.
- ✓ಉಬ್ಬಿಸ ubbesa, *s.* Difficulty of breathing, gasping. 2. asthma. —ಬರ್ಪನಿ to gasp, be breathless; to suffer from asthma; also ನೇಸ.
- ಉಬ್ಬಪಾತೆರ ublapātera, *s.* Stammering, lispng.
- ಉಬ್ಬೆ uble, *s.* A stammerer.
- ಉಭಯ ubhaya, *adj.* Both, two. —ಕೆರ್, —ಶ್ತೆರ್ both parties. —ತ್ರ on both sides or places.
- ✓ಉಮನಿ umani, see ಅಮನಿ.
- ✓ಉಮಿ umi, *s.* The husk or chaff of paddy.
- ✓ಉಮಿಲ್ umily, *s.* A mosquito, gnat. —ಪ ಕುಂಟು a musquitocurtain.
- ಉಮೆ ume, *s.* The wife of Śiva; also ಪಾರ್ವತಿ.
- ಉಮೇದ್, ಉಮೇದಿ umēdy, umēdi, *s.* Liking, inclination. 2. expectation, prospect.

- ಉಮೇದ್ವಾರೆ umēdvāre, *s.* A volunteer, candidate. 2. a copyist.
- ಉಮ್ಮ umma, see ಉಂಮ.
- ಉಯಿಕ್ uyiky, *s.* Crying like a monkey. [ಉನಿ.
- ಉಯಿಲುನಿ uyiluni, see ಉಜುನಿ, ಮೈ
- ಉಯಿವುಯಿ uyivuyi, *interj. sig-nifying* alarm.
- ✓ಉಯ್ಯಾಲ್ uyyāly see ಉಜ್ಜಾಲ್.
- ✓ಉರ ura, *s.* Ploughing, tillage. —ಬಡು a ploughman's stick. —ಮಳ್ಳುನಿ to plough and level a field a second time; to make a field to hold or retain water.
- ✓ಉರಲ್ uraly, *s.* A ploughman's or herdman's song. —ಪಾಡುನಿ to sing whilst ploughing; also ಬರಲ್.
- ಉರಿ uri, *s.* A kind of very small crab.
- ✓ಉರಿ uri, *s.* Blaze, flame. 2. heat. 3. acute pain. 4. wrath. —ನಜ್ಜಿ burning itch. —ಜಾಲೆ burning heat. —ಮಾರಿ a furious person. —ಮೂತ್ರ urine morbidly heated. —ಬೂಟುನಿ to speak angrily; to take revenge.
- ಉರಿಗೆಜ್ಜೆ urigejje, *s.* Small bells strung on a rope and tied round the neck of a he-buffalo.
- ✓ಉರಿಪುನಿ uripuni (ಉರಿ), *v. a.* To sound, play upon. ತುತ್ತೂರಿ—to sound a trumpet.
- ✓ಉರಿಯುನಿ uriyuni (ಉರಿ), *v. n.* To burn, blaze. 2. to feel a burning sensation, as from

fever or itch; to feel acute pain. 3. to feel anguish. 4. to be wrath. ಬಂಜಿ— (*lit.* the belly to burn), to be hungry; to feel anguish, to be envious. ಮೈ— (*lit.* the body to burn); to be feverish; to be provoked, be angry. ಉರಿತಿ well-heated, pure, as silver.

ಉರು uru, *s.* Tediousness. *adj.*

Idle. —ಆಪಿಸಿ to be idle, to feel reluctant. —ಮಕ್ಕುನಿ to procrastinate, put off.

ಉರುಂಟು, ಉರುಂಡುಲು uruṇṭu, uruṇḍulu, *adj.* Round.

ಉರುಂಟುಚಂಡೆ uruṇṭučaṇḍe, *s.* A kind of drum.

ಉರುಂಡೆಬೂರು uruṇḍebūru, *s.* The smooth-leaved heart-pea, *Cardiospermum Halicababum.*

ಉರುಂಬುನಿ urumbuni (ಉರುಂಬೆ), *v.a.* To bore; also ರುಮ್ಮುನಿ.

ಉರುದುನಿ uruduni, *see* ಉರ್ಪನಿ.

ಉರುಬು urubu, *see* ಉರ್ಬಿ.

ಉರುವೊಲು uruvolu, *see* ಉರೊ, ಉರೊಳು.

ಉರೆ urē, *s.* A deer.

ಉರೆವುನಿ urepuni (ಉರೆ), *v.a.* To try metals by a touch-stone.

ಉರೆವುನಿ urevuni (ಉರೆ), *v.n.* To be penetrated or incrustated, as with salt; also ಬರೆವನಿ.

ಉರೆಸುನಿ uresuni (ಉರೆಸೆ), *v.a.* To rub. 2. to polish. 3. *see* ಉರೆಪನಿ.

ಉರೊ uro, *intj.* Alas. —ಪಾಪನೇ alas, what a pity! —ವಮ್ಮಯ have pity on me.

ಉರೊ, ಉರೊಳು uro, uroḷu, *s.* A bar across a passage.

ಉರ್ಕಾರುನಿ urkāruni (ಉರ್ಕಾರಿ), *v.n.* To bubble up, as boiling water.

ಉರ್ಕಾವುನಿ urkāvuni, *c.v.* (of ಉರ್ಕಾನಿ) To cause to run over. 2. to put out.

ಉರ್ಕಿ urki, *s.* The shrub *Sida Indica.*

ಉರ್ಕಿಲ್ urkily, *s.* The prickly-heat. 2. a kind of shrub. 3. a rough basket.

ಉರ್ಕು urku, *s.* An amulet. —ಮಣೆ a necklace composed of small glass beads with a big gold bead in the middle.

ಉರ್ಕುಣೆ urkuṇe, *s.* The act of bubbling up.

ಉರ್ಕುನಿ urkuni (ಉರ್ಕು), *v.n.* To rise; *cf.* ಉಕ್ಕುನಿ.

ಉರ್ಗುನಿ urguni, *v.n.* To curdle. 2. to ferment. *Ta. urai*

ಉರ್ಚುನಿ urcuni, *v.n.* To go to stool, *vlg.* ಉರ್ಚಾಟ loose-ness of bowels. ಉರ್ಚಿಲು a filthy woman. ಉರ್ಚಿಲಿ a filthy man.

ಉರ್ತಿ urti, *see* ಉಲ್ಟಿ.

ಉರ್ಡಾಟ urḍāṭa, *s.* Wrestling, combat, struggle.

ಉರ್ಡಾವುನಿ urḍāvuni, *c.v.* (of ಉರ್ಡಾನಿ) To set persons against each other, to stir up fighting.

ಉರ್ಡುನಿ urḍuni, *v.n.* To wrestle, combat, struggle.

ಉರ್ಣ urṇa, A round shaped cake.

- ಉರ್ಣಿ urṇi, *s.* A bulb, protuberance. —ಕಟ್ಟುನಿ to clot, curdle.
ಉರ್ತಿ urti, *see* ಉರಿತಿ *in* ಉರಿಯುನಿ.
- ✓ಉರ್ದಿ urdi, *s.* Increase, prosperity.
- ✓ಉರ್ದು urdu, *s.* The kidney-bean, *Phaseolus mungo*.
- ✓ಉರ್ದುನಿ urduni (ಉರ್ಡು), *v. a.* To rub, file. 2. to polish.
- ✓ಉರ್ಪುನಿ urpuni (ಉರ್ಪು), *v. a.* To blow a wind-instrument; *cf.* ಉರಿಪುನಿ.
- ✓ಉರ್ಪೆಲ್ urpelu, *s.* Slight boiling. —ಅರಿ rice obtained from boiled paddy and differing from the unboiled (= ಜೊಳಂತೆ).
- ✓ಉರ್ಬಿ, ಉರ್ಬು urbi, urbu, *s.* Increase, as of any disease or trouble. —ತೆರಿಯುನಿ (*lit.* to perceive trouble), to discern. ಜೇಲೆಪ್ಪು — pressure of work.
- ✓ಉರ್ಬುಲಿಯುನಿ urbuliyuni, *see* ಇರ್ಬುಲಿಯುನಿ.
- ಉರ್ಯುನಿ uryuni, *see* ಉರಿಯುನಿ.
- ಉರ್ಯೆ urye, *s.* A red kind of fowl.
- ಉರ್ಲಿ urli, *s.* A brass vessel for preparing curries in.
- ✓ಉರ್ಲು urlu, *s.* A noose, snare. —ನು ತಿಕ್ಕುನಿ to be entrapped in a snare. —ದೀವಿನಿ to lay a snare. —ಪಾಡುನಿ to put a noose round the neck; to hang. —ಪಾಡೊಡುನಿ to hang oneself.
- ಉರ್ಲೆ urle, *s.* A kind of cake.
- ✓ಉರ್ವಣೆ urvaṇe, *s.* An instrument for destroying nits.
- ಉರ್ವೆ urve, *adj.* Unripe.

- ಉಲ ula, *see* ಉಳಾಯ.
- ಉಲಿ uli, *s.* Nought, nothing. —ಪಾಡುನಿ to annul; *see also* ಉಳ, ಪುಲಿ.
- ಉಲಿಕ್ಕುಟ್ಟು ulikuttu, *s.* A small wound.
- ಉಲಿಯುನಿ uliyuni (ಉಲಿ), *v. a.* ✓To instigate, induce. *v. n.* ✓To tremble.
- ಉಲುಕ್ಕು uluku, *see* ಉಳುಕ್ಕು.
- ಉಲುಟ್ಟು uluṭṭu, *see* ಉರುಂಟೆ. 2. fraud, cheating.
- ✓ಉಲೆ ule, *s.* A furnace. 2. a deer; *cf.* ಉಲೆ.
- ಉಲೆವುನಿ ulevuni (ಉಲೆ), *v. n.* To shine.
- ಉಲೋಲಿ ulō, *see* ಉಳೋಲಿ.
- ಉಲ್ಕು ulku, *see* ಉಳುಕ್ಕು.
- ಉಲ್ಕಾಪಾತ ulkāpāta, *s.* The falling of meteors, which is considered a bad sign. 2. an omen.
- ✓ಉಲ್ಕು ulku, *see* ಉಳುಕ್ಕು.
- ಉಲ್ಕುನಿ, ಉಲ್ಕುದ್ ಪೋಪಿನಿ, *see* ಉಳುಕ್ಕುನಿ.
- ಉಲ್ಟು, ಉಲ್ಟಿ ulṭa, ulṭi, *adj.* Contradictory, opposite, counter. 2. upset; —ಮುಳ್ಳುನಿ to take off, upset, *fig.* to lie.
- ಉಲ್ಲಾಯೆ, ಉಲ್ಲಾಲ್ಡಿ ullāye, ullāldi *see* ಉಳ್ಳಾಯೆ.
- ಉಲ್ಲಾಸ ullāsa, *s.* Exultation, happiness. —ಆಪಿನಿ to be cheerful. *adj.* Joyous, blithe.
- ✓ಉಲ್ಲಿ ulli, *see* ಉಳ್ಳಿ.
- ಉಶ್ವಾಸ uśvāsa, *s.* Breathing out, a sigh; *cf.* ಶ್ವಾಸ.

ಉಷಾರ್ ushāry, *adj.* Alert, sharp;
bet. ಹುಷಾರ್.

ಉಷ್ಣ ushna, *adj.* Hot, warm. *s.*
Heat, warmth.

✓ಉಸ್, ಉಸ್ಸನೆ usy, ussane, *s.* A
deep sigh.

ಉಸಾರ್ usāry, *see* ಹುಷಾರ್.

✓ಉಸುರು, ಉಸುಲು usuru, usulu, *s.*
Breath. 2. life. —ಕಟ್ಟುನಿ to
hold the breath. —ಫೇಪಿನಿ to
die; gases to escape, as from
a corked bottle. —ಬುಡುಪಿನಿ to
breathe, respire.

ಉಸುಳ್ಳಿ usulti, *s.* Collusion, con-
nivance.

ಉಸ್ವಾಸ usvāsa, *see* ಉಪ್ಪಾಸ.

✓ಉಳ ಉ, Inside, inner part; *cf.*
ಉಲ. —ಕೈ the palm of the
hand. —ಕೈ ಮಕ್ಕನಿ to take in,
to have a secret. —ನುಟ್ಟು a
latent secret, hidden mystery.
—ಬಾವು a bend; the curve of an
arch. —ಮರ್ಗಲ್ inside. —ಮುಂ
ದಲ್ the inner square of a
house. —ಸಾಬಿ a by-path. —ಸೆರಂಗ್
the lower part of a female's
garment.

✓ಉಳಯಿ, ಉಳಾಯಿ ulayi, ulāyi, *adv.*
In, into. *Some declensions*
are formed of this adverb;
as, —ದ ಅಬಿ a back or inner

room. ಉಳಯಿಡ್ಡೆ from within.
ಉಳತವಕಯಿ, ಉಳಯಿಡ್ಡುಕಯಿ se-
cretly, privately.

✓ಉಳವು ulavu, *s.* ✓One's secret.
2. design. 3. inclination.

ಉಳಸಂಚಿ ulasañci, *s.* Intrigue,
conspiracy, secret design;
collusion, fraud.

✓ಉಳಿ uli, *s.* A chisel.

ಉಳಿಯ, ಉಳ್ಳಿಯ uliya, ulliya,
s. A small river-island *or*
peninsula.

ಉಳಿ ule, *see* ಉಲಿ, ಉಲಿ.

ಉಳ್ಳೋರ ulō, *intj.* Alas!

✓ಉಳ್ಳಿ ulki, *s.* Remnant, rest.

✓ಉಳ್ಳು ulku, *s.* A sprain, *or* cramp.

✓ಉಳ್ಳುನಿ ulkuni (ಉಳ್ಳು), *v.n.* To be
sprained, *or* cramped; *also*
ಉಳ್ಳುಮ ಫೇಪಿನಿ.

ಉಳ್ಳ, ಉಳ್ಳಿ ulla, ullē, *see* ಉಪ್ಪನಿ.

ಉಳ್ಳಡೆ ullade, *s.* A fisherman.

ಉಳ್ಳಾಯೆ ullāye, *s.* A master,
lord (*fem.* ಉಳ್ಳಾಳ್ಳಿ).

✓ಉಳ್ಳಿ ulli, *s.* A generic name for
garlic. ನೀರುಳ್ಳಿ onions, ಬೊಕ್ಕುಳ್ಳಿ
garlic.

ಉಳ್ಳೋರಿ ullōri, *s.* A memo. of a
receipt given to a tenant for
part-payment of rent.

ಊ

ಊ ū, The sixth letter of the alphabet. In MSS. it is often written ಊ.

ಊಂಚಿ, ಊಂಚು ūñci, ūñcu, *adj.* Superior, costly, fine.

ಊಂಟಾವುನಿ ūṅṭāvuni, *c. v.* (of ಊಂಟುನಿ) To lift up. 2. to cause a person to get up *or* leave his seat. 3. to insult, despise; *cf.* ಉಟಾಯಿಸುನಿ.

ಊಂಟುನಿ ūṅṭuni (ಊಂಟೆ), *v. n.* To get up, press.

✓ಊಂದುನಿ ūnduni (ಊಂದೆ), *v. a.* To press down. ಊಂದುನು ಪತ್ತುನಿ to hold firmly.

ಊಂಬು ūmbu, *see* ತೂಂಬು.

ಊಂಜೆ ūmbe, *s.* A hole.

✓ಊಜುನಿ ūjuni (ಊಜೆ), *v. n.* To ooze; *also* ಊಜೆವ್ ಫೀಪಿನಿ.

✓ಊಟ ūṭa, *s.* Food, meal.

✓ಊಟೆ ūṭi, *s.* A spring, fountain.

ಊಟುಪಚಾರ ūṭupaçāra, *s.* Hospitality and civility.

ಊಟೆ ūṭe, *see* ತೂಟೆ.

✓ಊಡಾವುನಿ ūḍāvuni, *c. v.* (of ಊಡುನಿ) To fix. 2. to put in order. ಪನಕ— to fix the boards of a chest.

ಊಡಿಲ್ ūḍilu, *s.* A kind of broom grass.

✓ಊಡುನಿ ūḍuni (ಊಡೆ), *v. a.* ✓To plough; *cf.* ಊಡುನಿ. ✓2. to fix.

ಊಣ ūṇa, *see* ಊನ.

ಊತ ūta, *s.* A weight, burden.

Ū

2. a staff. —ಕೋಲು a weighing rod.

ಊದ, ಊದಾ ūda, ūdā, *adj.* Sky-blue.

✓ಊದು ūdu, *s.* A prop. —ಕೋಪಿನಿ to prop. —ಕೋಲು a pole used as a prop.

ಊದುಕಾಮೆಲಿ ūdukāmeli, *s.* A malignant kind of jaundice from which particularly children suffer.

✓ಊದುನಿ ūduni (ಊದೆ), *v. a.* To blow, as a pipe. 2. to swell. ಊದೆಲಿ a piper.

ಊದುಬತ್ತಿ ūdubatti, *s.* An aromatic pastille.

ಊನ ūna, *s.* Defect, maim. —ಏಯೆ, ಊನೆ a cripple.

✓ಊಯ್ಯಾಲ್ ūyyāḷ, *see* ಉಜ್ಜಾಲ್.

ಊರ ūra, *adj.* Local. —ಚಾವಣಿ a public office. —ನಡತೆ local custom. —ಸುದ್ದಿ gossip.

ಊರಣೆ ūraṇe, *see* ಉರಣೆ.

ಊರಾವುನಿ ūrāvuni, *c. v.* (of ಊರುನಿ) To plant, fix firmly.

ಊರಿಯಾಯೆ ūriyāye, *s.* A stranger; *also* ಊರಿಯಾಯೆ.

✓ಊರು ūru, *s.* A town. 2. a village. 3. one's native place. —ಏಯೆ a countryman. —ಮಂಡೆ townfolk. —ಯೆಣ್ಣೆ country

sesamum. ಊರುಕುರು from village to village; *cf.* ಊರ.

ಊರುಂಬಳಿ ūrumbali, *s.* A village grant.

ಊರುಕೋಲು ūrukōlu, *s.* A walking stick.

✓ಊರುನಿ ūruni (ಊರ್), *v. a.* To set firmly. 2. to plant in the ground as a seed or shrub, etc. 3. to gain power. ಕಾರ್— to plant one's foot. ಬೇರ್— to be established firmly, to take root; to grow.

✓ಊರೊಳು ūroḷu, *s.* A cross bar at the entrance of a garden etc.; *cf.* ಉರೋ.

ಊರ್ಯ ūrya, *see* ಊರ್ಯ.

ಊರ್ಜಿತ ūrjita, *adj.* Confirmed, established.

ಊರ್ಧ್ವ ūrdhva, *adj.* Aloft, on high. —ನತಿ ethereal course, heavenly bliss.

ಊರ್ಯ ūrya, *adj.* Strange; *cf.* ಊರಿಯಾಯೆ.

ಊಸಂಟೆ ūsaṅṭē, *s.* A large bug.

ಊಸು ūsu, *s.* A fart.

✓ಊಸುನಿ ūsuni (ಊಸ್), *v. n.* To ooze; *cf.* ಊಜುನಿ to break wind downwards, *vlg.*

✓ಊಸೆಲ್ ūselu, *adj.* Oozing. 2. filthy. 3. breaking wind downwards, *vlg.* ಊಸೆಲಿ a man who frequently breaks wind downwards.

ಊಹೆ, ಊಹನೆ ūhe, ūhane, *s.* Supposition, conjecture.

✓ಊಳಿಗ ūliḡa, *s.* Service. 2. work. —ದಾಯೆ a servant, labourer. —ಮಕ್ಕುನಿ to serve, work.

✓ಊಳಿಯುನಿ ūliyuni (ಊಳಿ), *v. n.* To ooze; *cf.* ಊಜುನಿ. 2. the bowels to evacuate frequently; also ಊಳಿದ್ವಿಷೋಪಿನಿ.

ಋ

ಋ ru, The seventh letter of the alphabet, but seldom used in Tuḷu. It is commonly pro-

RU

nounced like ರು or ರಿ, which see for words beginning with ಋ; *as,* ಋಣ = ರುಣ, ಋಷಿ = ರಿಷಿ.

ಎ

YE

ಎ ye, The eighth letter of the alphabet. In MSS. it is often written ಯೆ.

ಎಂಕ್ yeṅku, see ಯಾನ್.

ಎಂಕುಳು yeṅkulu, pers. pro. We. This word which is the plural of ಯಾನ್ signifies only the persons addressing, and should be distinguished from ನಮ which always includes both the persons addressing and addressed.

ಎಂಚೆ yeñca, adv. How? —ಲಾ, ಎಂ ಚಾಂಡಲಾ however, anyhow, by all means.

ಎಂಚೆ yeñci, see ಎಚ್ಚೆ.

ಎಂಚೆ yeñci, intg. pro. What sort of? —ನ, —ನವು, —ತ್ತಿನವು what sort of thing? —ನಾಯಿ, —ತ್ತಿನಾಯಿ what sort of man?

ಎಂಚೆರ್ yeñjiru, s. A kind of tree.

ಎಂಚ್ಚೆ yeñṅu, s. Boasting, pride. 2. craftiness, cunning. —ಶೋಜಾ ಪನಿ to show pride, be cunning. —ಪಾತೆರುನಿ to boast, prattle, play tricks. —ದಾಯಿ a crafty man.

ಎಂಚೆ yeṅte, s. A clod of earth.

2. an unburnt brick; cf. ಹೆಂಚಿ.

ಎಂಣೆಗೆ yeṅṅige, s. Calculation, estimation.

ಎಂಣುನಿ yeṅṅuni (ಎಂಣ್), v. a. To count. 2. to think, presume.

3. to expect.

ಎಂಣೆ yeṅṅe, s. Oil. —ದ ಗಾಣ an oil mill. —ಫಾಜುನಿ to rub with or apply oil. ಅತ್ತಿ— distilled oil. ಇಜಿನದ— cinnamon oil. ಎಣ್ಣೆ ಮೆದ— ಎಡ್ಡೆಂಣೆ gingely oil. ಗಂಧದ— sandalwood oil. ತಾರಾಯಿ ದ— cocoanut oil. ತುಪಾರದ— lamp-oil. ನಾಣಿಲ್ದ— olive oil. ಪರೆಲ್— castor oil. ಫೊನೆದ— the oil of the nuts of *Rottleria tinctoria*. ಮಂಣ್ಚೆಂಣೆ kerosene oil. ಸಂಪಿಡದ— champaka oil etc.

ಎಂಣೆ ಕಪ್ಪು, ಎಂಣೆ ಕೆಂಪು yeṅṅekappu, yeṅṅekempu, adj. Dark red.

ಎಂಣೆಬದನೆ yeṅṅebadane, s. A species of brinjals.

ಎಂತ್ರ yeṅtra, see ಯಂತ್ರ.

ಎಂದ್ರುನಿ yendruni (ಎಂದ್ರ್), v. a. To say fully; cf. ಇನ್ನಿನಿ.

ಎಂನವು yennavu, pro. Mine; cf. ಯಾನ್.

ಎಂನುನಿ yennuni, see ಎಂಣುನಿ.

ಎಂಪ ಯೆಂಪಾ, see ಎಣ್ಣಿ.

ಎಂಮಳು yemmaḷu, s. A woman. ಕೋಪದ— an angry woman.

ಎಂಮೆ yemme, see ಹೆಮ್ಮೆ 2. see ಎರ್ಮೆ.

ಎಂಮೆಟ್ಟುನಿ yemmetṅuni (ಎಂಮೆಟ್ಟೆ), v. n. To turn back. 2. to yield.

3. to abate, as sickness; cf. ಹಿಂಮೆಟ್ಟುನಿ.

ಎಕಂಬೆಲ್ yekambelu, see ಎಕ್ಕುಮಲೆ.

ಎಕರೆ, ಎಕ್ರೆ yekare, yekre, s. An acre.

ಎಕ್ಕು yekku, adj. Nearly dead.

- ✓ಎಕ್ಕೈಸಕ್ಕೈ yekkasakku, *adv.* Confusedly, indiscriminately. —ಆಪಿಸಿ to become confused. —ಪಾತೆರುನಿ to reproach unjustly. —ಮೆಳ್ಳುನಿ to be perverse.
- ಎಕ್ಕೈ yekka, *see* ಎಕ. 2. the ace.
- ✓ಎಕ್ಕಂ yekkam, *s.* The unit of numeration, first place in ciphering.
- ✓ಎಕ್ಕಚಕ್ಕೈ yekkaçakka, *see* ಎಕ್ಕೈಸಕ್ಕೈ.
- ಎಕ್ಕಡ್ಡೆ yekkaḍḍu, *adv.* Then. ಎಕ್ಕಡೆ already. ಬಂತಿ— a little while ago.
- ಎಕ್ಕಡಿ yekkaḍi, *s.* A kind of game with cowries, arranged on a board. —ಸೊಬ್ಬನಿ to play such a game.
- ✓ಎಕ್ಕದೆ yekkaḍe, *s.* Hiccough. 2. gasping. —ಕುಟ್ಟುನಿ to hiccough; to gasp; *cf.* ✓ಎಕ್ಕಲೆ.
- ಎಕ್ಕನಾಲೆ yekkanāle, *adj.* Lean, thin. *s.* A glutton, greedy man; 2. *see* ಎಕ್ಕಲೆ.
- ✓ಎಕ್ಕಮಲೆ, ಎಕ್ಕಮಾಲೆ, ಎಕ್ಕಮೈ yekkamalē, yekkamālē, yekkamē, *s.* The swallow wort, *Calotropis gigantea*.
- ✓ಎಕ್ಕಲೆ yekkalē, *s.* A cockroach; *also* ✓ಎಕ್ಕಲಾ; *cf.* ಎಕ್ಕದೆ, ಎಕ್ಕನಾಲೆ.
- ✓ಎಕ್ಕಲ್ಯುನಿ yekkaluni (ಎಕ್ಕಲೆ), *v. n.* To stretch the body, or stoop down in order to catch or pick up anything. 2. to spring or jump up.
- ✓ಎಕ್ಕಸಕ್ಕೈ yekkasakka, *see* ಎಕ್ಕೈಸಕ್ಕೈ.
- ಎಕ್ಕಾವುನಿ yekkaḅvuni, *c. v.* (of ಎಕ್ಕುನಿ) To reach, cause to touch.

- ✓ಎಕ್ಕುನಿ yekkuni (ಎಕ್ಕು), *v. a.* To touch. 2. to gin. *v. n.* To ebb, decline. ಕೈ— to be within reach of the hand. ಜೀವ— to be on the point of death. ಪರ್ತಿ— to gin cotton. ಬಂತಿ— to be hungry.
- ಎಕ್ಕೈ yekke, *s.* The shrub *Aristolochia Indica*.
- ✓ಎಗ್ಗೆ yegge, *s.* A branch, bough.
- ✓ಎಗ್ಗೆಲ್ yeggeḷu, *s.* A small branch. —ಕದ್ದು a small piece of wood.
- ಎಜಿಪು yeçipu, *see* ಎಜಿಪು.
- ಎಚ್ಚ yeççē, *see* ಹೆಚ್ಚ.
- ✓ಎಚ್ಚರಿಕೆ yeççarike, *s.* Wakefulness. 2. care, caution. 3. warning. —ಆಪಿಸಿ to be awake. —ಕೊರ್ಪಿನಿ to warn, put on guard. —ದೀಪಿನಿ to take precaution. —ಮೆಳ್ಳುನಿ to remind. —ಓ ಉಪ್ಪನಿ to be on guard, be alert.
- ✓ಎಚ್ಚರಿಪುನಿ, ಎಚ್ಚರಿಸುನಿ yeççaripuni, yeççarisuni (ಎಚ್ಚರಿ), *v. a.* To admonish. 2. to caution, warn against.
- ಎಚ್ಚಿ yeççi, *s.* Body. —ಓ ಪಾಡುನಿ to put on clothes. —ಗ ಕೈಪಾಡುನಿ to assault; *see* ಹೆಚ್ಚ.
- ಎಚ್ಚಿಗಿ yeççigē, *see* ಹೆಚ್ಚಿಗಿ.
- ಎಚ್ಚೆ yeççe, *see* ಇಚ್ಚೆ.
- ಎಜಮಾನೆ yejamāne, *see* ಯಜಮಾನೆ.
- ಎಜಿಪು yeçipu, *s.* Endeavour, attempt. —ಕೊರ್ಪಿನಿ to caution, betray. —ಮೆಳ್ಳುನಿ to try through others.

ಎಜ್ಜ, ಎಜ್ಜೆ yejja, yejji, *s.* A hole.

2. a loophole. 3. the eye of a needle.

ಎಜ್ಜೆ, ಎಜ್ಜೆ yejji, yejje, *see* ಅಜ್ಜೆ, ಎಜ್ಜೆ, ಹೆಜ್ಜೆ.

ಎಜ್ಜ yejya, *see* ಯಜ್ಜ.

✓ ಎಟ್ಟಕುಟ್ಟ yettakutta, *s.* Quarrelling and fighting.

ಎಟ್ಟಾವುನಿ yettavuni, *c.v.* (of ಎಟ್ಟುನಿ) To bend, cause to stoop.

✓ ಎಟ್ಟೆ yetti, *s.* A prawn.

ಎಟ್ಟೆಬಲ್ಯಾರ್ yettiballyāru, *s.* A small kind of shark.

ಎಟ್ಟೆಸುತ್ತ, ಎಟ್ಟೆಸುದ್ದ yettisutta, yettisudda, *s.* The sword-fish.

ಎಟ್ಟುನಿ yettuni (ಎಟ್ಟೆ), *v. a.* To stitch, as leaves. 2. to cause mischief. 3. to box the ear.

v. n. ✓ To stumble, bow down; ✓ be hit. ಎಟ್ಟೆವಫೀಪಿನಿ to bend down, as a tree laden with fruit.

ಎಟ್ಟೆಲೆ yettele, *s.* A mischief-maker.

✓ ಎಡ yeda, *see* ಯಡ.

✓ ಎಡಂಕ್ yedanku, *adv.* ✓ On the left side. ✓—ಪಾತೆರ an offensive word.

ಎಡಂಕುನಿ yedankuni (ಎಡಂಕ್), *v. a.*

✓ ✓ To kick. 2. to hit. 3. to disregard; *see* ದಂಕುನಿ.

✓ ಎಡವುನಿ, ಎಡುತುರುನಿ yedapuni, yedaturuni, *see* ಎಡ್ಡುನಿ.

✓ ಎಡವಟ್ಟು, ಎಡೆವಟ್ಟು yedavattu, yedevattu, *adj.* Middling, indifferent.

✓ 2. ✓ dull, stupid. 3.

rough, rugged. —ಕೆಲಸ an indifferent work; an objectionable act. —ನರನಾನಿ a stupid fellow. —ಸಾದಿ a rugged path.

ಎಡುಂಬುರೆ yedumbure, *s.* A doll.

✓ ಎಡುಪುನಿ yedupuni, *see* ಎಡ್ಡುನಿ.

ಎಡೆ yede, *see* ಇಡೆ.

ಎಡೆದೆಟ್ಟು yededettu, *see* ಎಡಂಕ್.

ಎಡೆನಾಣ್ಯ yedenānya, *s.* Paper-money. —ದಾಯಿ a stupid fellow, a man temporarily engaged.

ಎಡೆನಾಳಿ yedenāli, *s.* An inner wall round a temple.

ಎಡೆಮುದಿ yedemudi, *see* ಇಡೆಮುದಿ.

✓ ಎಡ್ಡೆ yedde, *s.* Goodness. *adj.*

Good, excellent, superior, fair, fine. 2. happy. 3. prosperous. —ಜಾತಿ a superior caste, fine breed. —ದಿನ a festive day, holiday. —ಫೀ

ತುರ್, —ಮುಹುರ್ತು, —ವೇಳ್ಯು an auspicious occasion. —ಮುಣ್ಣೆಚಿ black pepper. *adv.* Well, very well. —ಆಪಿನಿ to improve in health; to prosper, be happy. —ಆವಡೆ may you, (he *etc.*) be happy. —ಕೆಂಪಿನಿ,

—ಮೆಳ್ಳುನಿ to do good, to bless with prosperity. —ತಿನ್ನಿನಿ (*lit.* to eat good), to enjoy happiness as the fruit of one's good deeds. —ಪಾತೆರುನಿ to speak favourably, fluently, or at length; to speak or argue

ably; to chatter. —ತನ goodness. ಎಡ್ಡೆಂತಿ of good sort. ಎಡ್ಡೆ

- ನೇ good, *emph.* ಎದ್ದೇನ copiously, abundantly, heartily; immoderately, severely, violently.
- ✓ಎದ್ದುನಿ yedpuni (ಏಡಿ), *v. a.* To thump, strike with the fist. 2. to pound in a mortar.
- ✓ಎಣಮು, yeṇuma, *num.* Eight.
- ✓ಎಣಾ yeṇa *s.* A corpse. —ಮುಂದೆ a good for nothing, *vlg.*
- ✓ಎಣಿಕೆ, ಎಣೆ, ಎಣ್ಣೆ yeṇike, yeṇe, yeṇke, *s.* Calculation, counting; estimation.
- ಎಣೆಲ್ yeṇelḷ, *adj.* Pertaining to the first crop. —ಬುಳಿ the first crop.
- ✓ಎಣ್ಣೆ yeṇci, *s.* A ladder.
- ✓ಎಣ್ಣೆ yeṇne, *see* ಎಂಣೆ.
- ✓ಎಣ್ಣು yeṇpa *num.* Eighty.
- ✓ಎಣ್ಣು yeṇma, *see* ಎಣಮು.
- ✓ಎಣ್ಣೆ yeṇme, *s.* The gingely-oil seed, *Sesamum orientale*. —ಎ ಎಂಣೆ gingely-oil.
- ಎತಾ yetā, *see* ಎಫಾ.
- ಎತಾಸ್ತಿ yetāsti, *adj.* Exact, correct. *adv.* Exactly, correctly; *bet.* ಯಥಾಸ್ಥಿತಿ.
- ಎತೆ yete, *see* ಎಫೆ.
- ಎತ್ತಗಡಿ, ಎತ್ತಗಡೆ yettuḡaḍi, yettuḡaḍe, *s.* Scheme, device. —ಮುಟ್ಟುನಿ to scheme, devise.
- ಎತ್ತತಗ್ಗೆ yettuḡagḡu, *adj.* Uneven, rugged.
- ಎತ್ತನ yettana, *see* ಎತ್ತು.
- ಎತ್ತರ yettara, *adj.* High, lofty, tall. *s.* Height.

- ✓ಎತ್ತರುನಿ yettaruni (ಎತ್ತರಿ), *v. a.* To ascend, climb.
- ✓ಎತ್ತಾದುನಿ, ಎತ್ತಾವುನಿ yettāduni, yettāvuni, *c. v.* (of ಎತ್ತುನಿ) To reach, deliver. 2. to gulp, swallow water *etc.* eagerly, or in large draughts.
- ✓ಎತ್ತಿಗೆ yettige, *s.* A collection.
- ✓ಎತ್ತುನಿ yettuni (ಎತ್ತ), *v. a.* To raise a subscription or tax.
- ಎತ್ತುವಳಿ yettuvali, *s.* The act of raising a subscription or tax.
- ಎತ್ತು yetna, *s.* Essay, endeavour, effort, exertion; *bet.* ಯತ್ನ.
- ಎತ್ತಾಸಿ yetvāsi, *s.* Difference, disagreement, variance; *bet.* ವ್ಯತ್ಯಾಸ.
- ಎಥಾಥೆ yethā, *adv.* As, according to. *adj.* Proper, usual. —ಪ್ರಕಾರ as usual. —ಮಾರ್ಗ the usual course or way; *bet.* ಯಥಾ.
- ಎಥಾರ್ಥೆ yethārtha, *see* ಯಥಾರ್ಥ.
- ಎಥೆ yethe, *s.* Pain, smart, grief.
- ಎಥೇಷ್ಟ, ಎಥೇಷ್ಠ yethēṣṭa, yethēṣṭa, *see* ಯಥೇಷ್ಟ, ಯಥೇಷ್ಠ.
- ಎದ್‌ಪು yedupu, *s.* Beginning. —ಎ ಬರ್ಷ the first shower of rain.
- ✓ಎದ್‌ರ್, ಎದುರು yeduru, yeduru, *s.* The front, that which is opposite. 2. presence. —ಜಿಣಿಣಿ the counterpart of a deed. —ನುಡಿ, ಎಮನುಡಿ a conditional deed of sale. —ಬಿಳಂತೆ half boiled rice. —ವಳಿ the counterpart of a lease. —ಪಾದಿ an opposite party, opponent. —ಒಪ್ಪಿನಿ to meet, come face to face. —ಉಂ

ತುನಿ to stand in front, to oppose; to rebel. —ಉಂಟಾವನಿ to set up *or* instigate a person against another. —ಪಾತೆರುನಿ to speak to one's face; to contradict, oppose. —ಬೂರುನಿ to come in sight, be seen; to be overtaken. ಎದಕೆದರ್ಕ face to face. —ಓ before, in presence of.

ಎದಿ yedi, *see* ಬದಿ.

✓ಎದಿಂಕೆ yedinke, *s.* A wing.

ಎದಿಯನೆ yediyane, *see* ಎಡ್ಡಿ.

ಎದುಕೊಣುನಿ yedukonuni (ಎದು ಕೊಣ್), *v. a.* To advance. 2. to meet, go to meet.

ಎದುರಾಟೆyedurāṭa, *s.* Antagonism.

ಎದುರಾಳಿ yedurāli, *s.* An antagonist.

↓ಎದೆ yede, *s.* The heart, chest, bosom. —ಕಲ್ಲೆ ಮೆಟ್ಟುನಿ to harden one's heart. —ಕೊಪಿನಿ to take courage. —ಸುಂಡಿಗೆ courage, boldness.

ಎದ್ದಣಿಗೆ yeddanige, *see* ಎಡ್ಡಿ.

ಎದ್ದುಂಬೆ yeddumbe, *s.* A kind of plant.

ಎದ್ದುಪು yeddupu, *s.* An ambush, lying in wait. —ಪಾಡುನಿ to lie in ambush.

✓ಎದ್ದುನಿ yeddyuni (ಎದ್ದೆ), *v. a.* To fan.

✓ಎದ್ದೆ, ಎದ್ದಣೆ, ಎದ್ದುನನೆ yedde, yeddene, yeddyana, *s.* A fan.

ಎದ್ದ್ರೆ yedru, *see* ಎದರ್, ಎದುರು.

↓ಎದ್ರೆಳಿ yedroli, *s.* The creeper *Fasminium angustifolium*.

ಎದ್ರೆಳಿ yedroli, *see* ಎದರ್ವಳಿ.

ಎನ, ಎನ್ನ yena, yenna, *see* ಯಾನ್.

ಎಬುಳಂತೆ yebulante, *adj.* Half-boiled. 2. half-witted, silly.

ಎಬ್ಬಾವು yebbāvu, *see* ಹೆಬ್ಬಾವು.

ಎಮೆ yeme, *see* ಯಮೆ.

ಎಮರಿಕೆ, ಎಮಗೆ yemarike, yemarge, *s.* Storing. —ದೀಪಿನಿ to keep *or* store.

✓ಎಯಿಪಂಜಿ yeyipañji, *s.* A porcupine; *cf.* ಮುಳ್ಳುಪಂಜಿ.

✓ಎಯ್ಯುನಿ yeyyuni (ಎಯು), *v. a.* To shoot an arrow.

✓ಎರಕೆ yeraka, *adj.* Molten, cast, as metal. —ದ ಕೆಲಸ, ಎರಕೊಂತ ಕೆಲಸ molten *or* casting work. —ಮೈಪುನಿ to pour melted metal into a mould.

ಎರಗ್ yeragu, *s.* Fitness.

✓ಎರಗುನಿ yeraguni (ಎರಗ್), *v. n.* To melt. 2. to agree with the stomach.

✓ಎರಗುನಿ yeraguni (ಎರಗ್), *v. a.* and *n.* To bow, prostrate, do obeisance. 2. to fall upon, seize. 3. to alight.

ಎರಡ್ yeradu, *num.* Two; *cf.* ರಡ್ಡೆ.

ಎರಬಾಯಿ yerabāyi, *s.* A kind of fish.

ಎರಲ, ಎರಳ yerala, yerāla, *see* ಹೇರಳ.

↓ಎರವು yeravu, *s.* The act of lending *or* borrowing anything for temporary use. 2. difference, distinction. —ದ ನಗ a borrowed ornament. —ಗ್ ಕೊಂಡು ಬರ್ಪಿನಿ to borrow.

↓ಎರಳೆ yerāle, *s.* An antelope, deer.

- ✓ ಎರಿ yeri, *s.* The glare *or* heat of fire. —ಘಾಳಿ a very hot wind, sultry wind. —ದರ್ಶನಿ, —ಹಾಕುನ to glare, be affected with the heat of fire; *cf.* ಹಿರಿ. ಎರಿಯಂಬಿ yeriyante, *s.* A kind of fish.
- ಎರಿಯಾಯೆ yriyāye, *see* ಹಿರಿಯಾಯೆ.
- ಎರಿಯಾವುನಿ yeriyāvuni, *c. v.* (*of* ಎರಿಯುನಿ) To burn, blaze.
- ✓ ಎರಿಯುನಿ yeriyuni (ಎರಿ), *v. n.* To glare. 2. to be hot.
- ✓ ಎರು yeru, *s.* ✓ A buffalo. ✓ 2. a moth, worm. —ಆಪಿನಿ to be decayed with worms. —ಬರ್ಪಿನಿ to come into manhood.
- ಎರುತಾರಿ, ಎರುತಾಳಿ yerutāri, yerutāli, *s.* A kind of palm tree.
- ಎರೆಬಾಯಿ yerebāyi, *see* ಎರಬಾಯಿ.
- ಎಂದಳೆ yerndale, *s.* A green pigeon.
- ✓ ಎರ್ಕೆ yerky, *s.* Rising *or* accumulation, as of water, *etc.* 2. severity. *adj.* Exceeding. —ಸತ್ತುನಿ to be in danger.
- ✓ ಎರ್ಕೆ yerka, *s.* Fulness. 2. proximity. *adj.* Full; near.
- ✓ ಎರ್ಕಾವುನಿ yerkāvuni, *c. v.* (*of* ಎರ್ಕುನಿ) To tuck up, as clothes, when wading a river *etc.* 2. to hold back, as milk by a cow *etc.*
- ✓ ಎರ್ಕುನಿ yerkuni (ಎರ್ಕೆ), *v. n.* To puff up, swell. 2. to rise *or* collect, as water in a place.
- ✓ 3. to be full of milk, as the breast *or* udder. ಬಂಜಿ— the belly to be distended.
- ✓ ಎರ್ಕೆ, ಎರ್ಕೆಲ್ yerke, yerkelu, *s.* Rising; *cf.* ಎರ್ಕೆ, ಎರ್ಕೆ.
- ಎರ್ಗಲೆ, ಎರ್ಗೋಣಿ, ಎರ್ಗೋಲೆ yergale, yergone, yergole, *s.* A dull man like a buffalo, a simpleton; a glutton, *vlg.*
- ಎರ್ತೆ yerta, *see* ವ್ಯರ್ತೆ.
- ✓ ಎರ್ತೆ yertē, *s.* The flood tide; *cf.* ಎರ್ಕೆ, ಎರ್ಕೆ.
- ✓ ಎರ್ಪೆ yerpa, *s.* Seventy.
- ಎರ್ಪೆನೆ yerpene, *s.* A hairpin. *adj.* Old.
- ✓ ಎರ್ಪುನಿ yerpuni (ಎರಿ), *v. a.* To lift up.
- ✓ ಎರ್ಮೆ yerme, *s.* A she-buffalo. —ತರೋಳಿ a kind of bush. —ಪಾಕೋಳು a calf. —ಬಲ್ಯಾರ್ a kind of fish.
- ಎಲಕ್ಕಿ yelakki, *see* ಏಲಕ್ಕಿ.
- ಎಲತ್ರ, ಎಲಸ್ರ ಯೆಲಾತ್ರ, yelatra, yelastra, *s.* A handkerchief.
- ✓ ಎಲಾ yelā, *intj.* of surprise.
- ✓ ಎಲಿ yeli, *s.* A rat. —ಪಾಪಾಣಿ rat's bane, arsenic.
- ಎಲಿಕೆಬಿ yelikebi, *s.* The herb *Evolvulus emerginatus.*
- ✓ ಎಲಿಪುನಿ yelipuni, *see* ಎಲಪುನಿ.
- ✓ ಎಲಿಯುನಿ yeliyuni, *v. n.* To melt, as any soft substance, butter, *etc.*; *also* ಏಲನಿ.
- ಎಲಿಸೆರಿ yeliseri, *s.* A shark; *also* ಏಲಿಸಾರ್.
- ✓ ಎಲು yelu, *s.* A bone. —ಕುತ್ತು a pain in the bones. —ಕೊಟ್ಟಿ, —ಕೊಡೆ a skeleton. —ಬಲೆ a joint of the bones.
- ✓ ಎಲೆ yelē, *s.* A leaf.

- ಎಲೆನಾಗೆ yelenāge, *s.* A small but dangerous insect found on betel leaves.
- ಎಲೇ yelē, *see* ಎಲಾ.
- ಎಲೆಕ್ಕಡೆ yelkoḍē, *see* ಎಲಕೊಡೆ.
- ✓ಎಲ್ಲುನಿ yelpuni, *v. a.* To melt, as lead, butter, *etc.*
- ✓ಎಲ್ಲಂಜಿ yellāñji, *adv.* The day after tomorrow.
- ಎಲ್ಲಮ್ಮ yellamma, *s.* A name of Kāli.
- ✓ಎಲ್ಲಿ, ಎಲ್ಲಯ್ yelli, yellya, *adj.* Little, small, short. 2. inferior, mean. —ಓಡ್ಡ, —ತನೊಡ್ಡ from infancy. —ಮಲ್ಲೆ ಮಳ್ಳುನಿ to extol and disparage anything alternately.
- ✓ಎಲ್ಲೆ yelle, *adv.* Tomorrow.

- ಎಲ್ಲಯ್ಣೆ yellyaṇṇe, *s.* A junior elder brother.
- ✓ಎಲ್ಲಯ್ಯೆಯೆ yellyāye, *s.* 1. A youth; 2. a junior, minor. | 3. a short man. ಯೆಲ್ಲಯ್ಯೆ a small thing.
- ಎವಂಚ yevaṅca, *see* ಏವಂಚ.
- ಎವನ yevane, *see* ಜವನ.
- ಒಸಳ yesaḷu, *s.* The petal of a flower, leaf. —ಫಳ *Garcina cambogia*. ಫಳೆಪೆ— a tobacco leaf.
- ಎಸ್ಸುನಿ yessuni, *see* ಎತ್ತುನಿ.
- ✓ಎಳತ್, ಎಳೆ yeḷatu, yeḷe, *adj.* Tender, green, not fully grown. —ನೀರ್ the water of a tender cocoanut.
- ✓ಎಳ್ಳೆ yelṣa, *num.* Seventy. —ನೇ seventieth.
- ಎಕ್ಕಿ yekshi, *see* ಯಕ್ಕಿ.

ಏ

YĒ

ಏ ye, The ninth letter of the alphabet. In MSS. it is often written ಯೆ.

ಏ is affixed to the words ಅಂದೆ and ಅತ್ತೆ when addressing or asking honorifically a single person; as, ಅಂದೇ ರಾಮಿರೇ O Rāmā! ಅಂದೇ ಒಣಕುಳೇ O boys! O children! ಅಂಚತ್ತೇ is it not so? It is also affixed to nouns, pronouns, and adverbs by way of emphasis. ನರಮಾನಿಯೇ man only. ಈಯೇ you alone. ಇನಿಯೇ even to day.

ಏಕ yeKa, *num.* One, single. 2. solitary. 3. combined, united. —ತಾಳ the accurate adjustment of song and instrumental music. —ತ್ವೆ unity, unanimity. —ವಚನ singular number, gram. —ವರ್ಣ of one colour or caste. —ಸ್ಥೆ a solitary man; a bachelor. —ಸ್ಥೆರಾದ್ jointly, unanimously; collusively.

ಏಕದಂ yēkadam, *adv.* At once; abruptly.

ಏಕನಾಯಕ yēkanāyaka, *s.* A medical plant.

ವಕನಾಯಕೆ yēkanāyake, s. A monarch.
 ವಕಾ yēkā, see ಏಕ. —ಏಕೆ, ಏಕಾಕೆ abruptly, suddenly; without permission. 2. unreasonably, unjustly. —ಪಾತೆರುನಿ to reproach unjustly.
 ವಕಾಂಗಿ yēkāngi, s. A solitary life. —ಆದ alone.
 ವಕಾಂತ yēkānta, s. Solitude. 2. secrecy. *adj.* Solitary, secluded; secret. ಏಕಾಂತೊಡು in seclusion, secretly.
 ವಕಾದಶಿ yēkādaśi, s. The eleventh day of either fortnight in the lunar month, on which Hindus fast.
 ವಕೀನಿ, ವಖೀನಿ yēkīni, yēkhīni, s. Honesty, uprightness. 2. chastity.
 ವಕೋಚಿ yēkōci, *adv.* Alone.
 ವಚನೆ yēcane, see ಯೋಚನೆ.
 ವಚ್ಚುನಿ, ವಚ್ಚುನಿ yēccuni, yēccyuni (ಏಚ್ಚು), *v. n.* To reflect, muse.
 ವಟ್ ಯೆಟ್ಟು, s. A kind of gambling in which a piece of coin is tossed up and a wager laid as to which side it will fall. —ಸೊಬ್ಬನಿ to gamble in this way.
 ✓ವಡ್ ಯೆಟ್ಟು, s. A goat. [man.
 ಏಡಾವೋಡೆ yēḍāmōḍe, s. A stupid
 ✓ವಡಿ yēdi, s. A coward; *cf.* ಹೇಡಿ.
 ವಡೆ yēde, s. A blockhead.
 ✓ವಣಿ yēni, s. A ladder; *cf.* ಯೇನಿ.
 ✓ವತ್ ಯೆಟ್ಟು, *intg. pro.* How much? how many? ಏತೆಗಲಾ for any amount, on any account. ಏತೇತೆ

how much each? ಏತೋ however much, how much! —ನತಿ how often?
 ಏತು yētu, s. Annoyance (from goblins); *cf.* ಹೇತು.
 ಏತೊಣುನಿ yētonuni, see ಎತ್ತುನಿ.
 ✓ಏತೊಳು yētoḷu, *intg.* How often? ಏನ್ ಯೆಣ್ಱು, see ಯಾನ್.
 ✓ಏನಿ yēni, *adv.* When? —ಗಲಾ, —ತೇನಿ ಗಲಾ, ಏನೇನಿಗಲಾ always, for ever.
 ✓ಏಪ, ಏಪೊ ಯೆಪಾ, yēpo, *adv.* When? —ಲಾ always, ever.
 ✓ಏವುನಿ yēpuni (ಏಪ್), *v. a.* To catch, as a ball. 2. to take, lift or toss up a child in the arms.
 ಏಪೊಳು yēpoḷu, see ಏಪ.
 ಏಮರಿಕೆ, ಏಮರ್ಗೆ ಯೆಮಾರಿಕೆ, yēmarige, see ಎಮರಿಕೆ.
 ✓ಏಮೆ ಯೆಮೆ, s. A turtle.
 ✓ಏರ್ ಯೆರು, *intg. pro.* Who? —ಲಾ, ಏರಾಂಡಲಾ whoever, whosoever, any one. ಏರವು who is that? ಏರೆ ಅವುಕು, ಏರೆನವುಕು at whose house? ಏರೆಗಾಡ್ for whom? for whose sake? ಏರಂ ಚೆರ್ (ಏರ್ ಪಿಂಚೆರ್) who knows?
 ಏರ್ ಯೆರು, see ಹೇರ್.
 ಏರ್ ಪೇರ್ ಯೆರುಪೇರು, s. Difference, distinction. 2. perversion, distortion. 3. reproach.
 ✓ಏರಣೆ ಯೆರಾಣೆ, *intg.* Who?
 ✓ಏರಾವುನಿ yērāvuni, *c. v.* (of ಏರುನಿ) To raise, lift up. 2. to increase, enhance; promote. 3. to load; embark. 4. to pet and spoil. ತರೆಕ್—, ತುಡ್ಗ— to flatter; to pet and spoil a child,

servant, *etc.* ಬಿಲೆ— to raise the price; to out-bid. ಮರ— to set up a tree. ಶಿಕ್ಷೆ— to enhance punishment. ಸಂಬಳ— to promote, increase one's pay. ಸಾನಾನ್— to load a cart or vessel with goods.

✓ ಎರಿ yēri, *s.* A kind of fish. 2. a bed for planting vegetables *etc.*

✓ ಎರುನಿ yēruni (ಏರಿ), *v. a.* To ascend, climb, mount. *v. n.* To rise. 2. to be increased, be augmented. 3. to be accumulated.

ಎರ್ತೆ yērte, *see* ಎರ್ತೆ.

ಎರ್ಲಾಕಿ yērlāki, *s.* A part of a boxing match.

✓ ಎರ್ಸಾವುನಿ yērsāvuni (ಏರ್ಸಾವುನಿ), *v. a.* *see* ಏರ್ಸಾವುನಿ. 2. to beat, strike. 3. to eat up.

ಎಲ್ yēlu, *see* ಏಲ್.

✓ ಎಲಕ್ಕಿ yēlakki, *s.* Cardamoms.

✓ ಎಲನ್ನೆ yēlanna, *s.* Weariness. —ಲ ಪಿಸಿ to become weary.

ಎಲಮ್ yēlamu, *s.* An auction, public sale. —ಪಾಡುನಿ, —ಮಳ್ಳುನಿ to sell by auction.

✓ ಎಲಾವುನಿ yēlāvuni, *c. v.* (of ಏಲಾವುನಿ) To cause to melt.

✓ ಎಲುನಿ yēluni (ಏಲ್), *v. n.* To melt, as lead, butter *etc.*

✓ ಎವಂಚೆ yēvāñča, *adv.* However, at any rate.

ಎವಾರ yēvāra, *see* ವ್ಯವಹಾರ.

ಎವುದೆವ್ವುಡೆ yēvudeppudē, *s.* Doubt, perplexity. *adj.* Doubtful.

ಎವುರ yēvura, *see* ವೈರ.

ಎಸ yēsa, *see* ವೇಸ.

ಎಸಿಗೇ yēsige, *see* ಪೇಶಿಸಿ, ಹೇಸಿಸಿ.

✓ ಎಳ್ಳೆ yēlu, *num.* Seven. ✓ ಏಳನೆ seventh.

ಎಳೆಗೆ yēlige, *s.* Increase, growth. 2. prosperity. 3. improvement; *cf.* ಹೇಳಕೆ.

✓ ಎಳ್ಳೆಪ್ಪೆ yēlpa, *see* ಎಳ್ಳೆ.

ಎಳ್ಳೆ ಯೆಲ್ಯಾ, *see* ವೇಳ್ಳೆ.

✓ ಎಳ್ಳೆರ್ ಯೆಲ್ವೆರ್ yēlveru, *s.* Seven persons.

ಐ

EI

ಐ ei, The tenth letter of the alphabet. Also written ಅಐ. ಐಂದ einda, *adv.* Hereafter.

ಐಂದ್ರಚಾಲ, ಐಂದ್ರಚಾಲಿ eindrajāla, eindrajāli, *see* ಇಂದ್ರ, ಮೈಂದ್ರ.

ಐಕ್ eiku, *pro. (dat. of ಆವು)* For or to it. *emph.* —ಐ to or for it only. ಐಕಾ is it for it? ಐಕಾ ದೆ owing to it, therefore.

✓ ಐಕುಳು eikuḷu, *pro. neut.* They.

ಐಕ್ಯೆ eikya, *s.* Unity, harmony. 2. diligent application to any pursuit or occupation. 3. spiritual communion.

ಐಗಲು, ಐಗುಳು eigalu, eiguḷu, *s.* A schoolmaster.

ಐಗಿರ್ eigeru, *see* ಹೈಗಿರ್.

ಐಗೇಣೆ eigēṇa, *s.* Five spans.

ಏಟ್ eitu, *pro. (loc. of ಅವ)* In it.
ಐದ್ವಾರ eiddāvara, *adv.* Owing to it, therefore.

ಐತ eita, *see* ಅಯಿತ.

ಐತ eita, *pro. (gen. of ಅವ)*, Its, of it.

ಐತಾರ, ಐತ್ತಾರ eitāra, eivāra, *s.* Sunday.

ಐತಾಳ eitāla, *s.* A kind of medicinal plant used for castrated buffaloes.

ಐತಾಳಿ eitāli, *see* ಐರ್ತಾಳಿ.

ಐದ ayida, *see* ಆಯುಧ.

✓ಐನ್ einu, *num.* Five. ಐನನೆ fifth.

✓ಐನೂದು einūdu, *num.* Five hundred.

✓ಐಪುನಿ eipuni (ಐ), *v. a.* To tread.

ಐಬು eibu, *s.* A flaw, defect.

ಐಮೂಲೆ eimūlè, *s.* Obliquity, irregularity, as in the foundation of a house.

ಐಯೆ, ಐಯ್ಯೆ eiye, eiyye, *see* ಅಯ್ಯೆ.

ಐಯೊ, ಐಯ್ಯೊ eiyo, eiyyo *intj.*

Alas! 2. no, not. ನಿನಕ ಪಣವ ಉಂಡೋ have you got money? ಐಯೊ no.

ಐಯೊ eiyo, *see* ಐವ.

✓ಐಯ್ಯೆರ್ eiyeru, *pro.* Five persons.

ಐಯ್ಯೆಲ್ eiyyelu, *see* ಅಯ್ಯೆಳ.

ಐಯ್ಯೊ eiyyō, *intj.* O! woe!

ಐರ್ತಾಳಿ eirūtāli, *s.* A kind of

necklace worn by a virgin or matron.

ಐರಣೆ, ಐರಾಣೆ eirane, eirāni, *s.*

A new ornamented earthen vessel used by Lingaits during nuptial ceremonies.

ಐರಾಣಾಲಿ eirāṇāli, *see* ಐರ್ತಾಳಿ.

ಐರಾಣ, ಐರಾನ್ eirāna, eirānu, *s.*

Weariness, affliction; *bet.* ಕೈ ರಾಣ.

ಐರಾವತ eirāvata, *s.* The elephant of Indra, regent of the eastern quarter.

ಐರುನಿ eiruni (ಐರಿ), *v. a.* To wait, stay, stop. [er.

ಐರೊಳು eiroḷu, *s.* A kind of creep-

ಐಲಾಟ, ಐಲಾಸ್ eilāṭa, eilāsu, *s.* Sport. 2. childishness; also ಪೈಲಾಟ.

ಐಲಿಸ್ eilisu, *s.* Incivility, impoliteness; *cf.* ನಾಲಿಸ್.

ಐಲೆಸಿ eilesi, *see* ಎಲೆಸಿರಿ.

✓ಐವ eiva, *num.* Fifty. —ನೆ the fiftieth.

ಐವಜೆ, ಐವೆಜೆ eivaji, eiveji *s.* Money, wealth, property.

✓ಐವೆರ್ eiveru, *see* ಐಯ್ಯೆರ್.

ಐಶಬಾಸ್ eišabāsu, *intj.* Bravo! well done! [es.

ಐಶ್ವರ್ಯ eišvarya, *s.* Wealth, rich-

ಐಸ್ eisu, *intj.* Ha! alas!

ಐಸ eisa, *see* ಆಯುಷ್ಯ.

ಐಸ್ರ eisra, *s.* Wealth. 2. cheerfulness; *cf.* ಐಶ್ವರ್ಯ.

ಒ

WO

- ಒ wo, The eleventh letter of the alphabet. In MSS. it is often written ವೊ.
- ಒಂಕ್ woṅky, *adj.* Thin.
- ಒಂಕ woṅka, *s.* Crookedness. 2. *adj.* Crooked, curved.
- ಒಂಕದೆ woṅkade, *s.* Vomitting. —ಕಟ್ಟುನಿ, —ಬರ್ಪಿನಿ to feel an inclination to vomit.
- ಒಂಕಿ woṅki, *see* ವಂಕಿ.
- ಒಂಗೆರನಿ woṅgēruni, *see* ಬಿಂಗೆರನಿ.
- ಒಂಚಕೆ woṅcāke, *s.* A deceiver, cheat; *cf.* ವಂಚಕೆ.
- ಒಂಚನೆ, ಒಂಚಲೈ woṅcāne, woṅcā-lme, *s.* Deceit, fraud, delusion; *also* ವಂಚನೆ. —ಮಳ್ಳುನಿ to cheat, deceive.
- ಒಂಚಿ woṅci, *adv.* Whence? where? —ಲಾ anywhere. —ಬತ್ತ whence do you come?
- ಒಂಚಿಪುನಿ woṅcipuni (ಒಂಚಿ), *v. a.* To deceive; *bct.* ವಂಚಿಸುನಿ.
- ಒಂಜನೆ, ಒಂಜನೆ woṅjane, woṅjane, *num.* First; *cf.* ಒಂಜಿ.
- ಒಂಜಿ woṅji, *num.* One (*mas.* ಒರಿ, *fem.* ಒರ್ತಿ). —ಒಜಿನಿ to be united or reconciled. —ವೇಳೆ perhaps. ಒಂಜೊಂಜಿ each, one by one. ಒಂಜಾನೊಂಜಿ some, certain. ಒಂಜಾನೊಂಜಿ ದನೊಂಜಿ on a certain day.
- ಒಂಟ woṅṭa, *s.* The hip, waist, loins; *cf.* ಸೊಂಟ.

- ಒಂಟಿ woṅṭi, *adj.* Alone, single, separated. —ಸಿ a single man.
- ಒಂಟಿ woṅṭi, *s.* An ear-ring.
- ಒಂಟಿ woṅṭe, *s.* A camel, dromedary.
- ಒಂಡ woṅḍa, *s.* A public tank. 2. a hole, pit.
- ಒಂಡೆ woṅḍe, *see* ಕೊಂಡೆ.
- ಒಂತಗಾರೆ wontagāre, *s.* A strong man. 2. a clever man.
- ಒಂತಿ wonti, *s.* Turn, time.
- ಒಂತಿಗೆ wontigē, *s.* Contribution. —ಎತ್ತುನಿ to collect contributions. —ಕೊರ್ಪಿನಿ, —ಪಾಡುನಿ to contribute.
- ಒಂತು wontu, *s.* A turn, time. *adv.* Once.
- ಒಂತೆ wontē, *s.* A little, a bit, smallness. *adj.* Little, few, small, trifling; *also* ಒಂಪ. —ಜನ a few persons. —ದಿನ a few days. —ಘೋರ್ತು a little time. ಒಂತೊಂತೆ very little.
- ಒಂದಕೆ wondakē, *s.* Urine. —ಮಳ್ಳುನಿ to piss, make water.
- ಒಂದನೆ wondane, *see* ವಂದನೆ.
- ಒಂದಲಿಗೆ, ಒಂದೊಲೈ wondalige, wondolme, *s.* Congruity.
- ಒಂದಾವುನಿ wondāvuni, *c. v.* (*of* ಒಂದುನಿ) To gather, collect, join; to heap up.
- ಒಂದಿಕೆ, ಒಂದಿಗೆ wondikē, wondigē, *s.* Joining, uniting, coalescence; *cf.* ಹೊಂದಿಕೆ.

ಬಂದಿವುನಿ wondipuni, *see* ವಂದಿವುನಿ.

✓ಬಂದುನಿ wonduni (ಬಂದ್), *v. a.* ಲ್ಲಿ *n.*

To gather, accumulate.

ಬಂದೆ wonde, *see* ಬಂತೆ.

ಬಂದೊಲುವೆ wondoluvè, *s.* Relation.

ಬಂನು wonnu, *s.* Gold.

ಬಂನೆ wonne, *see* ಹೊನೆ.

ಬಂಬು wombu, *adj.* Becoming, elegant, graceful.

ಬಂಬುನಿ wombuni (ಬಂಬ್), *v. n.*

To be suitable, to agree with.

ಬಂಮೆ womma, *intj.* of surprise.

ಬಂಮುಖ, ಬಂಮುಗ wommukha, wommuga, *s.* One direction.

adv. In one direction. —ಆಪಿನಿ,

—ಕೂಡುನಿ to assemble for a certain purpose.

ಬಂಮುತ wommuta, *adv.* All around; *cf.* ಉಂಬುನೆ.

✓ಬಂಮೆ wommè, *adv.* Once. 2. together; *cf.* ಬಂಮೋನೆ. —ತನ oneness, unity. —ಮಕ್ಕುನಿ to gather, collect, heap up.

ಬಂಮೆಟ್ಟುನಿ womettuni (ಬಂಮೆಟ್ಟೆ), *v. n.* To be gathered.

✓ಬಂಮೇವುನಿ wommèvuni (ಬಂಮೇ), *v. n.* To be united, to be associated.

✓ಬಂಕುಳಿ woriku, *s.* A lane, foot-path; *also* ಬರ್ಕಿ.

ಬಂಡೆ wornde, *s.* A quarter seer; *also* ಬರ್ಂಡೆ; *cf.* ಕೊಂಡೆ.

✓ಬಂಬು wormba, *num.* Nine. —ನೆ the ninth.

ಬಂಬುನಿ wormbuni, *see* ವಂಬುನಿ.

ಬಕಲಾತ್ wokalātu, *see* ವಕಾಲತ್.

ಬಕೀಲೆ wokile, *see* ವಕೀಲ್.

✓ಬಕ್ಕು wokka, *s.* The hip, waist.

—ನೂಲು a string *or* thin girdle round the waist.

ಬಕ್ಕುಟ್ಟು wokkattu, *s.* Concord, unanimity.

ಬಕ್ಕುಟ್ಟುನಿ wokkattuṇi (ಬಕ್ಕುಟ್ಟೆ), *v. n.*

To be in concord.

✓ಬಕ್ಕುಣ, ಬಕ್ಕುಣೆ wokkana, wokkane, *s.* A heading, title, address.

2. style, composition; *bet.* ವಕ್ಕುಣೆ. —ಪಾಡುನಿ to sign.

ಬಕ್ಕುಯಿ wokkayi, *s.* A single hand.

✓ಬಕ್ಕುನಿ wokkuni (ಬಕ್ಕು), *v. a.* To scratch.

✓ಬಕ್ಕೇಲ್ wokkely, *s.* A tenant. —ಆಪಿನಿ to occupy, reside. —ಪಾಡುನಿ to be tenanted as a house, place *or* garden.

✓ಬಕ್ಕೇಲೈ wokkelme, *s.* One of a cultivating class called the Bants, a Bant; *fem.* ಬಕ್ಕೇಲೈ, ಬಕ್ಕೇಲೈ.

✓ಬಗಟ್ಟು wogattu, *s.* A riddle, an enigma. 2. mystic language, cant. —ವ ಪಾತೆರ an ambiguous expression.

✓ಬಗರ್ wogaru, *s.* Brackishness. *adj.* Salty, brackish.

✓ಬಗರುನಿ wogaruni (ಬಗರ್), *v. n.* To become salty *or* brackish.

ಬಗಟ್ಟು woggaṭṭu, *see* ಬಕ್ಕುಟ್ಟು.

ಬಗಟ್ಟುನಿ woggaṭṭuni, *see* ಬಗ್ಗ ಕಟ್ಟುನಿ.

✓ಬಗ್ಗಡ woggaḍa, *s.* Oneness, concord. —ಆಪಿನಿ, *see* ಬಗ್ಗಾಪಿನಿ.

↓ ಬಗ್ಗ ರಣಿ woggarane, *s.* Seasoning.
—ವಾಡುನ to season.

↓ ಬಗ್ಗಾಪಿನಿ woggāpini (ಬಗ್ಗಾ), *v. n.*
To become one, be united.

↓ ಬಗ್ಗಿ woggi, *s.* A handle, hook;
cf. ಉಗ್ಗ. —ಸಲಾಯಿ a piece of plank suspended on both ends, for keeping things. —ಆಪಿನಿ to be of one mind. —ಕಟ್ಟುನಿ to lay wait.

ಬಗ್ಗುಂಡಿ woggundi, *s.* Depth.

ಬಜನ woçana, *see* ವಜನ.

↓ ಬಜಿಪುನಿ woçipuni (ಬಜಿ), *v. a.* To wipe off, rub out, efface.
2. to clean.

ಬಜ್ಜಡಿ woççadi, *adj.* Single.

ಬಜ್ಜಿ woççi, *s.* A small whetting board; *also* ಬಜ್ಜಿಮಣಿ. —ಸಲಾಯಿ a board for sharpening knives, chisels *etc.*

ಬಜ್ಜಿಯುನಿ woççiyuni (ಬಜ್ಜಿ), *v. a.*
To deliver, give in charge; *also* ಬಜ್ಜಿದ ಕೊರ್ಪಿನಿ; *cf.* ಬಪ್ಪಿಯುನಿ.

↓ ಬಜ್ಜುನಿ woççuni (ಬಜ್ಜಿ), *v. a.* *see* ಬಜಿಪುನಿ. 2. to whet, sharpen (a knife). 3. to row (a boat).

ಬಜ, ಬಜಯ, ಬಜಯೆ, ಬಜಾ, ಬಜೆಡಿ woja, wojaya, wojaye, wojā, wojedi, *s.* Deduction, subtraction, remission. —ವಾಡುನ to deduct, remit.

ಬಜನ್, ಬಜನೆ wojanu, woane, *s.* A load, weight, burden.

ಬಜಿರ, ಬಜ್ರಿ wjira, wojra, *s.* A diamond; *bet.* ವಜ್ರ.

ಬಜೀರೆ wojire, *s.* A vizier.

ಬಟಾಯಿಸುನಿ wotāyisuni (ಬಟಾಯಿ

ನ), *v. a.* To gather. 2. to change money, cash a cheque or note.

ಬಟಾರ wotāra, *s.* The enclosure of a house. 2. vicinity.

ಬಟ್ಟ, ಬಟ್ಟವು wotṭa, wotṭavu *s.* Discount, agio. 2. premium. ರೂಪಾಯಿ—discount of a rupee.

ಬಟ್ಟ wotṭa, *s.* The chin.

ಬಟ್ಟಂ wotṭam, *s.* Money, cash.

ಬಟ್ಟಾರ, ಬಟ್ಟಾರೆ wotṭāra, wotṭārē, *adv.* On the whole; *cf.* ಬಟ್ಟು.

ಬಟ್ಟಿಗೆ wotṭige, *see* ಬಟ್ಟುಗು.

✓ ಬಟ್ಟು wotṭu, *s.* Total. 2. amount, sum. 3. the whole. —ಸುತ್ತಿಗೆ the whole contract. —ರಾಶಿ the whole. —ಲೆಖ್ವು an aggregate account, sum total. —ಮಳ್ಳುನಿ to add, collect, heap, sum up. ಬಟ್ಟುಗು together, with, along with; on the whole.

✓ ಬಟ್ಟುನಿ wotṭuni (ಬಟ್ಟು), *v. a.* To press. 2. to heap, pile up.

ಬಟ್ಟೆ wotṭè, *s.* The lip, mouth.

✓ ಬಟ್ಟೆ wotṭe, *s.* A fissure, hole. 2. a potsherd. *adj.* Broken, cracked.

ಬಡತೆಲ್ wodutely, *see* ಉಜೆತ್ತೆಲ್.

✓ ಬಡ woda, *postp.* With.

✓ ಬಡಂಬಡಿಕೆ, ಬಡಂಬಡಿಗೆ wodambādike, wodambādige, *s.* Agreement, consent, contract, covenant. 2. a treaty.

✓ ಬಡಂಬಡುವುನಿ wodambādipuni (ಬಡಂಬಡಿ), *v. a.* To consent, agree, concur. 2. to be pleased.

- ✓ಬಡಕ್ wodaky, *s.* Bruise, fracture. 2. a leak. —ಬಾಯಿದಾಯಿ a prater, tell-tale.
 ಬಡಕರಿ wodakari, *see* ಬಡ್ಡವರಿ.
 ✓ಬಡತನ wodatana, *see* ಬಡೆತನ.
 ✓ಬಡತಿ wodati, *s.* A mistress.
 ✓ಬಡತೆಲ್ wodatelu, *s.* Breaking. *adj.* Broken; *cf.* ಉಡೆತ್ತೆಲ್.
 ✓ಬಡಯೆ wodaye, *s.* A proprietor, master, lord.
 ಬಡರ್ wodary, *s.* An additional rafter *or* prop, used for supporting a roof; *also* ಬವರ್.
 ✓ಬಡಲ್ wodālu, *see* ಉಡಲ್.
 ✓ಬಡವೆ wodave, *s.* Property in general. 2. an ornament, jewel.
 (ಬಡಿ wodi, *s.* A border. 2. division, plot *or* range of rice-fields. —ಕಟ್ಟುವಿ to put borders in a field.
 ✓ಬಡಿ wodi, *s.* A bubo. —ಜಪ್ಪನಿ —ನೆಗಪನಿ, —ಲಕ್ಕನಿ a bubo to break out.
 ✓ಬಡಿಪುನಿ wodipuni, *see* ಬಡೆಪನಿ.
 ✓ಬಡಿಯುನಿ wodiyuni (ಬಡಿ), *v. n.* To break. 2. to stoop, bend, as a branch laden with fruits.
 ಬಡಿಲ್ wodilu, *see* ಬಿಡು.
 ಬಡಿವೆ wodive, *see* ಬಡವೆ.
 ✓ಬಡು, ಬಡ್ಡು wodu, woddu, *s.* Iguana. —ನುರಿಯುನಿ, —ಫಿಗ್ನುನಿ an iguana to get into a house; (*fig.*) to have a bad omen.
 ✓ಬಡುಂಕೆಲ್, ಬಡುಂಗೆಲ್ wodūnkēlu, wodūngēlu *s.* The end. 2. boundary, limit.

- ✓ಬಡುಂಗೆಲುನಿ wodūngeluni (ಬಡುಂಗೆಲ್), *v. n.* To cease to bear fruit.
 ಬಡುಂಬು wodumbu, *s.* Stupidity. 2. uselessness. *adj.* Stupid: useless.
 ಬಡುಂಬುಲು wodūmbulu, *see* ಕುಡುಂಬುಲು.
 ಬಡುವುನಿ wodupuni (ಬಡು), *v. a.* To pluck.
 ✓ಬಡೆ, ಬಡೆತಡ್ಡೆನಿ wodè, wodetaddye, *s.* A kind of cake.
 ✓ಬಡೆ wodè, *adv.* Where? whither? —ಮುಟ್ಟು how far? how long? ಬಡೆನ್ whereto?
 ✓ಬಡೆತನ wodetana, *s.* Proprietorship, mastery.
 ಬಡೆತರುನಿ wodetaruni (ಬಡೆತರ್), *v. n.* To suffer from the pain of a boil *etc.*
 ✓ಬಡೆಪುನಿ wodēpuni (ಬಡೆ), *v. a.* To break *or* break open.
 ✓ಬಡೆಯುನಿ wodēyuni (ಬಡೆ), *v. n.* To break.
 ✓ಬಡೆಯೆ wodēye, *see* ಬಡಯೆ.
 ಬಡೆವೊಟ್ಟು wodewotttu, *s.* A whole family.
 ✓ಬಡ್ಡು wodka, *s.* End, termination.
 ✓2. bruise. *adj.* Broken. —ದಾಯಿ the last man. ಬಡ್ಡಕರಿ, ಬಡ್ಡಲರಿ inferior rice imported from the Ghats, broken rice.
 ✓ಬಡ್ಡೆಲ್ wodkēlu, *s.* Finishing, end.
 ✓ಬಡ್ಡೆ wodḍa, *adj.* Flowing, —ನೀರ್ flowing water.
 ಬಡ್ಡಾವುನಿ wodḍāvuni, *c. v.* (*of* ಬಡ್ಡುನಿ) To turn, stretch, cast, set.

- ↓ ನೀರ್— to turn flowing water
↓ into a field etc. ↓ ಕೈ— to hold
or stretch out the hand.
ಬಲಿ— to cast a net. ಉರುಲು—
to set up a snare.
ಬಡ್ಡಾಳ್ woddāḷu, s. A stalwart
or well formed man.
ಬಡ್ಡಿ woddī, see ಉಡ್ಡಿ.
↓ ಬಡ್ಡು woddū, s. ↓ Stubble. ↓ 2. see
ಉಡು, ಬಡು.
↓ ಬಡ್ಡುನಿ wodduni (ಬಡ್ಡೆ), v. a. ↓ To
hold or stretch out, as the
↓ hand. v. n. ↓ To flow, run.
↓ ಬಡ್ಡೆ woddē, s. Multiplication
table.
ಬಡ್ಡೋಲಗ woddōlaga, s. A royal
assembly, darbār.
ಬಡ್ಡೆ wodṭa, s. A stroke, beating.
2. gain, emolument.
ಬಡ್ಡೆ wodṭē, s. A kind of fish.
ಬಡ್ಡೆಲ್ wodṭeḷu, see ಬಡತೆಲ್.
ಬಡ್ಡಾವುನಿ wodṭāvuni, c. v. (of ಬ
ಡ್ಡುನಿ) To cause to pluck,
bend, sink in. 2. to lessen,
↓ diminish. 3. to drain. ನೀರ್—
to drain a rice-field after
sowing or before reaping.
4. to change, as money.
↓ ಬಡ್ಡು woddpu, s. Plucking.
↓ ಬಡ್ಡುನಿ woddpuni (ಬಡ್ಡೆ), v. a. ↓ To
pluck. ↓ 2. to lessen, decrease.
↓ ಬಡ್ಡುಣಿ, ಬಡ್ಡುಣಿ wodyāṇe, wodyāṇa,
s. A belt or girdle, made
of gold etc. and generally
worn by a devil-dancer.
ಬಡ್ಡುಂಗಿಲ wodyūṅgila, s. A ring
with engraving worn by
females.

- ಬಡ್ಡುನಿ wodyuni, see ಬಡ್ಡುನಿ.
↓ ಬಣ್ಣಂಗಿಲ್ wonṅṅely, adj. Dry,
withered; lean, thin; also ಉ
ಣಿಂಗಿಲ್.
↓ ಬಣಕಟ್ಟು, ಬಣಕಟ್ಟೆ wonakattu, wo-
nakatte, adj. ↓ Dried. 2. stiff.
↓ 3. faded, emaciated; cf. ಪೂ
ಕಟ್ಟೆ.
↓ ಬಣಕೆಲ್ wonakelu, s. ↓ Dryness.
2. see ಉಣ್ಣೆಲ್.
ಬಣಪೆ wonape, adj. Bitter, astringent.
ಬಣರ್ wonaru, see ಅಣರ್.
↓ ಬಣಸ್ wonasy, see ಉಣಿಸ್.
ಬಣೆ wone, s. Bail, security.
—ತಾಯೆ a bail, bondsman.
ಬತ್ತೆ wotta, see ಉತ.
ಬತ್ತಟ್ಟು wottattu, s. One side.
adv. Aside, in a corner. —ದೀ
ಪಿಸಿ to keep aside.
↓ ಬತ್ತೆಯ, ಬತ್ತಾಯೆ wottaya, wottā-
ya, s. Force, compulsion.
2. persuasion, coaxing; also
ವತ್ತಾಯ. —ಮಳ್ಳುನಿ to force; to
persuade.
ಬತ್ತರೆ wottare, see ಉತ್ತರೆ.
ಬತ್ತರೆ wottare, s. Extremity,
corner. 2. order, arrange-
ment. —ದೀಪಿಸಿ to keep in a
corner, put in order. —ಘೇಪಿಸಿ
to move aside —ಮಳ್ಳುನಿ to
gather.
ಬತ್ತಕ್ಷರ wottakshara, s. An under
letter.
ಬತ್ತಾಣ wottāṇa, s. One place,
or side.
↓ ಬತ್ತಾವುನಿ wottāvuni, c. v. (of ಬತ್ತು

ನ) To cause to press. 2. to be impressed *or* sealed.

✓ಒತ್ತಿ wotti, *s.* A pawn, pledge. —ದೀಪಿನಿ to pawn.

✓ಒತ್ತು wottu, *s.* The mark of aspiration under a letter; a kerned letter. ✓2. closeness, thickness. —ದೀಪಿನಿ to place closely, fix firmly; to foment. —ದೀದ್ ಪಣ್ಣಿನಿ *or* ಪಾತೆರುನಿ to reproach *or* abuse indirectly.

ಒತ್ತುತ್ತು, ಒತ್ತೆತ್ತು wottuttu, wottottu, *adv.* Very closely.

✓ಒತ್ತುನಿ wottuni, *v. a.* To press. 2. shampoo. 3. to seal, stamp. *v. n.* To be close, *or* thick set.

✓ಒತ್ತೆ wottè, *adj.* Single, solitary. ಒತ್ತೆ wotte, *see* ಒತ್ತಿ.

✓ಒತ್ತೆಲೆ wottele, *s.* An oppressor.

ಒದಗ್ wodagḡ, *s.* Haste, speed. —ಮಳ್ಳುನಿ to make haste, to hasten.

✓ಒದಗಾವುನಿ, wodagāvuni, *c. v.* (of ಒದಗುನಿ) To procure, supply. 2. to prepare. 3. to assist; *also* ಒದಗಾದ್ಕೊರ್ಪಿನಿ.

✓ಒದಗುನಿ wodaguni (ಒದಗ್), *v. n.* To be opportune, *or* ready. ✓2. to prosper.

ಒದರ್ wodarḡ, *see* ಒಡರ್.

ಒದಿ wodi, *s.* Phlegm, phlegmatic humour. —ಕಟ್ಟುನಿ phlegm to gather in the throat, to breathe hard; to become hoarse. —ತೆಲೆಪಿನಿ phlegm to rattle.

ಒದೆಯುನಿ wodeyuni, *see* ಉಡೆಪುನಿ.

ಒದ್ದಡ್ಪಾವುನಿ woddadpāvuni, *c. v.* (of ಒದ್ದಡ್ಪನಿ) To oppress, molest.

ಒದ್ದಾಟೆ woddāṭa, *s.* Hardship, difficulty, misfortune. 2. suffering from any disease.

ಒದ್ದಾಡುನಿ, ಒದ್ದಾಡ್ಪುನಿ woddāduni, woddādḡpuni (ಒದ್ದಾಡ್), *v. n.* To be in distress, strive with difficulties. 2. to be prostrated from illness.

ಒದ್ದಾವುನಿ woddāvuni, *see* ಒಂದಾವುನಿ.

ಒದ್ದುನಿ wodduni, *see* ಒಂದುನಿ.

✓ಒದ್ದೆ wodde, *s.* Wetness, moisture. *adj.* Wet; *cf.* ವೆಪ್ಪೆ. *ಗಾ. ರತಮ*

ಒನ wona, *see* ವನ.

ಒನಪೆ wonapè, *see* ಒಣಪೆ.

✓ಒನರ್ wonarḡ, *s.* An art, skill, cunning. 2. means, device, attempt. —ದಾಯೆ a contriver. schemer; *also* ಹುಂನರ್.

ಒನಾಂತರ wonāntara, *see* ವನ.

ಒಪಗೆ, ಒಪ್ಪ, ಒಪ್ಪಗೆ wopage, woppa, woppage, *adv.* Jointly, in company with. *adj.* (ಒಪ್ಪ) Joint; accessory; neighbouring. ಒಪ್ಪದಾಯೆ a companion, attendant. ಒಪ್ಪ ಪಟ್ಟಿನಾಯೆ born of the same parents, a brother.

ಒಪಲಾ wopalā, *see* ಒಳ್ಳಲಾ.

✓ಒಪ್ಪಂದ woppanda, *s.* An agreement, contract. 2. an alliance, treaty.

ಒಪ್ಪಸಲೆ woppasalè, *s.* Flattery.

✓ಒಪ್ಪಾವುನಿ, ಒಪ್ಪಿಯಾವುನಿ woppāvuni, woppiyāvuni, *c. v.* (of ಒಪ್ಪನಿ)

✓To cause to consent *or* agree.

✓2. to persuade, prevail upon. 3. to level. ಒಪ್ಪಾವುಕಂಡ್ a levelled field.

- ✓ ಬಪ್ಪಿಗೆ woppige, *s.* Consent, assent, agreement; compliance.
- ✓ ಬಪ್ಪಿಯುನಿ, ಬಪ್ಪಿಯೊಣುನಿ woppiyuni, woppiyonuni (ಬಪ್ಪಿ), *v. a.* To admit, acknowledge; to acquiesce in. *v. n.* To agree to, assent, consent. 2. to comply with. 3. to be fit, suitable. 4. to resemble.
- ↓ ಬಪ್ಪು woppu, *s.* Signature. —ಪಾಡುನಿ to sign.
ಬಪ್ಪೊರ್ತು wopportu, *see* ಬರ್ಪೊರ್ತು.
- ↓ ಬಬ್ಬಂಟೆಗೆ, ಬಬ್ಬಂಟೆ wobbantige, wobbantē, *s.* A single man. *adv.* Alone.
ಬಮ್ಮ womma, *intj.* of surprise.
ಬಮ್ಮುತ wommuta, *see* ಬಂಮುತ.
- ↓ 2. harmony, unanimity. 3. *see* ಉಂಮುತ.
ಬಮ್ಮೆ womme, *see* ಬಂಮೆ.
ಬಯನ woyana, *see* ವಯನ.
- ✓ ಬಯಲುನಿ woyaluni (ಬಯಲ್), *v. n.* To reel, stagger.
ಬಯಿ woyi, *see* ವಹಿ. 2. a pole, staff.
ಬಯಿಟೆ woyite, *see* ಬಂಟಿ.
ಬಯಿನ woyina, *see* ವಯನ.
- ಬಯಿಪನೆ woyipane, *s.* A kind of wooden comb to pick lice with; *also* ಊರನೆ.
- ✓ ಬಯಿಪಾವುನಿ woyipāvuni, *c. v.* (of ಬಯಿಪನಿ) To cause to draw or pull.
- ✓ ಬಯಿಪುನಿ woyipuni, *v. a.* To draw, pull, drag.
ಬಯಿಪಾಲೆ woyimālē, *s.* Feigning, pretence; insinuation.
- ✓ ಬಯಿಲ್ woyilū, *s.* The force or velocity of a stream *etc.*
ಬಯಿಶೀಲ್ woyiśilū, *see* ಬಶೀಲ್.
ಬಯಿಸುನಿ, ಬಯಿಸೊಣುನಿ woyisuni, woyisonuni, *see* ವೈಸುನಿ.
ಬಯ್ಯೆ woyya, *intj.* A sound uttered by labourers by way of encouragement when drawing anything very ponderous. —ಪಾಡುನಿ to utter this sound.
ಬಯ್ಯೆಲುನಿ woyyaluni, *see* ಬಯಲುನಿ.
ಬಯ್ಯಾನ woyyāna, *see* ವಯನ.
- ↓ ಬಯ್ಯಾರ woyyāra, *s.* Coquetry, affectation, foppery. —ಮಕ್ಕುನಿ, ಬಯ್ಯಾರಿಪುನಿ to be affected or foppish.
- ↓ ಬರ್ wory, *num.* One, single, solitary, *esp. in cpds, as* —ಕಣ್ಣೆ one eye *etc.*
ಬರ್ wory, *see* ಬರು.
- ✓ ಬರ wora, *adv.* Once, at once. —ಬರ each time, now and then.
ಬರಂಟ್, ಬರಂಟು woraṅṭu, woraṅṭu, *s.* Hatred, ill-will. 2. retaliation.
ಬರಂಟುನಿ woraṅṭuni (ಬರಂಟೆ), *v. n.* To hate. 2. to retaliate.
ಬರಕ woraka, *s.* Gold leaf; gilt.
- ✓ ಬರಕ woraka, *s.* A watery place.
- ✓ ಬರಗ್ಗ್ woraḡḡ, *s.* A cushion to lean the back upon. —ಮನೆ a wooden seat with a back.
- ✓ ಬರಗುನಿ woraḡuni (ಬರಗ್), *v. n.* To lean the back against or upon anything, to recline.
- ↓ ಬರಟುನಿ woraṭuni (ಬರಟೆ), *v. n.* To wrangle. 2. to importunate. 3. to haggle; *cf.* ಬರಂಟುನಿ.

ಬರಡ woraḍa, *s.* A collection, subscription; *cf.* ಬಂತಿಸೆ.

ಬರಣ್ woraṇu, *s.* A pagoda, coin of four Rupees. —ಬಂಣ gold below the highest touch. ಇ ಕ್ಕೇರಿ— a coin of the value of 13 gold fanams.

ಬರತ, ಬರತ worata, worāta, *s.* Urgency, necessity; pressure. 2. an urgent demand; impportunity. —ಚೀಟೆ a notice of demand for collection of rent. —ಮಳ್ವನಿ to demand, impor-tune, urge. ಜೀರು— a peremp-tory demand.

ಬರತೆ worate, *s.* The name of a female demon.

ಬರದಾಟೆ woradāṭa, *s.* Mutual wrangling, disputation, or contention.

ಬರದಾಡುನಿ woradāḍuni (ಬರದಾಡ), *v. n.* To wrangle, contend, quarrel.

ಬರದಿ woradi, *see* ವರ್ಧ.

ಬರದುನಿ woraduni, *see* ಬರ್ವನ.

ಬರನ್ woraṇu, *see* ಬರಣ್.

ಬರಬೆಲ್ worābelu, *s.* Rice once cleared of its husk only.

ಬರಲ್ woralu, *s.* A large mortar. 2. *see* ಬರಳ್.

ಬರಲೆ worale, *s.* A termite, white ant.

ಬರಸರೆ, ಬರಸಳೆ worasare, worasale, *s.* A kind of sham-fight in connection with a temple-festival. —ವೈಷನಿ, —ಪಾಡುನಿ to play this sham-fight.

ಬರಹ woraha, *see* ಬರಣ್.

ಬರಳ್ woraḷu, *s.* The plough-man's song. —ಉರಿಪನಿ, —ಬಂಞ ಪನಿ, —ಪಾಡುನಿ to sing such a song.

ಬರಾಡ್, ಬರಾಡೆ worāḍu, worāḍa, *see* ಬರಡ.

ಬರಾಣ್ worāṇu, *see* ಬರಣ್.

ಬರಿ wari, *adj.* Single, solitary.

ಬರಿಕೆ worike, *see* ಬರಿಪೆ.

ಬರಿಪಾವುನಿ, ಬರ್ವಾವುನಿ woripāvuni, worpāvuni, *c. v.* (of ಬರಿಪನಿ) To spare. 2. to protect. 3. to assist, help.

ಬರಿಪುನಿ, ಬರಿಯುನಿ woripuni, wori-yuni (ಬರಿ), *v. n.* To remain, be left. 2. to survive.

ಬರಿಪೆ, ಬರಿಪೆಲ್ woripe, woripely, *s.* Remnant. *adj.* Remaining.

ಬರಿಯೆ, ಬರ್ವೆ woriye, worye, *pro.* A single or solitary man. *emph.* —ನೆ, —ನೆ alone, singly.

ಬರು woru, *s.* Features, form, mark, shape. —ಸಗರುನಿ, —ತತ್ತಿ ಫೋಪಿನಿ to be changed, as one's features. —ಸತ್ತುನಿ to recognise, identify.

ಬರುವ woruva, *see* ಬರ್ವ.

ಬರುವಾರ woruvāra, *adv.* Once.

ಬರೆ wore, *s.* A scabbard, sheath.

ಬರೆಂಕುನಿ woreṅkuni (ಬರೆಂಕ್), *v. n.* To roll on the ground, in the dust or mire; also ರೆಂಕುನಿ.

ಬರೆಕಲ್ಲೆ worekallu, *s.* A touch-stone; also ಉರೆಕಲ್ಲೆ.

ಬರೆಕೊರೆ worèkorè, *s.* Obliteration.

ಬರೆಗುನಿ woreguni, *see* ಬರಗುನಿ.
 ಬರೆಪುನಿ worepuni, *see* ಉರೆಪುನಿ.
 ಬರೆಪೆಲ್ worepely, *see* ಬರೆಪೆಲ್.
 ಬರೆವುನಿ worevuni (ಬರೆ), *v. a.* To rub, wipe, cause to corrode. 2. to tease, trouble; *cf.* ಉರೆಪುನಿ.
 ಬರೆಸುನಿ woressuni (ಬರೆಸಿ), *v. n.* To diminish, wear off. 2. to glide. 3. to fail. *v. a.* To rub, wipe.
 ಬರ್ಕಾನ್ workannu, *s.* A single eye.
 ಬರ್ಕಡಿ workadi, *adj.* One sided. 2. partially developed. —ಜೀವ a drooping *or* languid person. —ಕೆತ್ತುನಿ to cut *or* pare on one side of any thing. —ಪರ್ಬುನಿ to develop gradually, as a creeper *or* the kernel of a tender cocoanut. —ತಾಯಿ one half of a cocoanut.
 ಬರ್ಕಡೆ workade, *s.* A stick in the manure.
 ಬರ್ಕಾರ್ workāru, *s.* A single leg. —ಓ ಉಂತುನಿ to stand on one leg.
 ಬರ್ಕುಂಬೆ workumbe, *adv.* Alone.
 ಬರ್ಕೆನ್ನಿ workenni, *s.* One of the cheeks *or* temples. —ಕುತ್ತು hemisrania.
 ಬರ್ಗಾ worga, *s.* A class, community; a tribe. 2. a proprietary land. 3. (*merc.*) the ledger (book). 4. transfer, shift. —ಕಾರೆ. —ದಾಯಿ. —ದಾರೆ a proprietor, landlord. —ಅವನಿ to be transferred; *also* ವರ್ಗ.
 ಬರ್ಗಿಪುನಿ worgipuni (ಬರ್ಗಿ), *v. a.* To arrange *or* classify ac-

counts in the ledger; *also* ವರ್ಗಪುನಿ.
 ಬರ್ಗುನಿ worguni (ಬರ್ಗ್), *v. n.* To agree (any food) with one's stomach. 2. to have a relish for a particular dish. 3. to agree with a proposition.
 ಬರ್ಗಿಲೆ, ಬರ್ಗಿಲೆಗೆ worgēle, worgōle, *s.* A man who can relish *or* digest anything.
 ಬರ್ಗೋರಿ worgōri, *s.* The first of a breed of fowls.
 ಬರ್ಜಾ wōrja, *see* ವರ್ಜಾ.
 ಬರ್ಜಿಪುನಿ wōrjipuni, *see* ವರ್ಜಿಪುನಿ.
 ಬರ್ಣಾ wōrṇa, *see* ವರ್ಣಾ.
 ಬರ್ತೆ wōrta. *see* ಬರೆತೆ.
 ಬರ್ತಿ wōrti, *pron.* A single woman.
 ಬರ್ತೆ wōrte, *see* ಬರೆತೆ. 2. *see* ಬತ್ತೆ.
 ಬರ್ದಾ wōrda, *adj.* Bent, crooked, tortuous, uneven. —ತೂವಿನಿ to cast a side-glance, to leer; to squint. —ಪಾಡುನಿ to place crookedly. —ಪಾತೆರುನಿ to talk evasively —ಬೂರುನಿ to fall obliquely; *also* ವರ್ದಾ.
 ಬರ್ದಾಂಗಿಲ್ wōrdāngēly, *adj.* Crooked, curved; inclined, bent.
 ಬರ್ದಾವುನಿ wōrdāvuni, *c. v.* (*of* ಬರ್ದುನಿ) To incline, slope, form with a slope.
 ಬರ್ದಿ wōrdi, *s.* Report, news, intimation. —ಕೆರ್ಪಿನಿ, ಮುಟ್ಟುವನಿ to report, intimate; *also* ವರ್ದಾ.
 ಬರ್ದುನಿ wōrduni (ಬರ್ದ್), *v. n.* To bend, bow. 2. to lean on one side.

- ಬರ್ಡೆಲ್ wordely, *adj.* Bent, oblique. *s.* A bend, crook.
- ಬರ್ಡೆಲೆ wordele, *s.* A capricious man.
- ಬರ್ನಾ worna, *s.* Shape; *see* ವರ್ಣ. ಬರ್ನದ ಲೆಕ್ಕನೆ as before.
- ಬರ್ನಗ wornaga, *adv.* Formerly, once upon a time.
- ಬರ್ನಾಲಿ wornāli, *s.* A single pulse or artery. 2. the uvula. 3. a swelling in one of the kernels of the throat; *cf.* ಇರ್ನಾಲಿ.
- ಬರ್ಪಲೆ worpalè, *s.* A lean, thin man. 2. a single leaf. 3. a mat made of single palmyra leaves. 4. a small mat for one person; *cf.* ಬರ್ಬಳೆ.
- ಬರ್ಪುಡೆ worpudè, *s.* Torment, trouble. 2. one side.
- ಬರ್ಪುಡೆ worpude, *s.* A single load.
- ಬರ್ಪೆ worpe, *see* ಬರಿಪೆ.
- ✓ಬರ್ಪೊರ್ತು, ಬರ್ಪೊಳ್ತು worportu, worpoltu, *s.* Half a day. — ಬೇಲೆ half a day's labour; work that can be finished within half a day.
- ಬರ್ಬಡಿ worbaḍi, *adj.* Single. — ಕುಂಟು a garment, a small piece of cloth. *adv.* Whole, all over, entire.
- ಬರ್ಬಲೆ, ಬರ್ಬಳೆ worbale, worbaḷe, *s.* A single slip of a bamboo. 2. a bangle.
- ಬರ್ಬುಧಿ worbuddhi, *s.* Union, harmony.
- ಬರ್ಬುಳೆ worbuḷe, *s.* A single crop.
- ಬರ್ಬಾಗ್ಗಾ worbhāga, *s.* A single part, portion or division.

- ಬರ್ಮಾ worma, *s.* A vital organ or member; *also* ವರ್ಮ. 2. a secret. — ಬರ್ಮ secret; pricking; vital. — ಜಾನ್ a vital part. — ಬರ್ಪಾತೆರ a secret that will affect a person.
- ಬರ್ಮರ wormara, *s.* The trunk of a tree lopped of its branches.
- ಬರ್ಮೆ, ಬರ್ಮೆಲಾ worme, wormelē, *adv.* Throughout, everywhere, all over.
- ಬರ್ಯಾ worrya, *s.* Remainder. — ಕರ್ಯಾ conclusion. — ಸಂಕಟ dangerous sickness.
- ಬರ್ಲಾ worla, *s.* A seer, a measure equal to eighty tolas. — ಜಾರ್ a seer of paddy. — ಜಾರ್ಡಾಯೆ (*lit.* a man worth a seer of paddy), a worthless man.
- ಬರ್ಲುನಿ worluni, *see* ಬರ್ಬುನಿ.
- ✓ಬರ್ವಾ worva, *s.* Crookedness. | *adj.* Oblique, slope; *cf.* ಬಿರೆ. — ಉಂ ತುನಿ to stand crookedly. — ಪಾತೆ ರುನಿ to talk evasively.
- ಬರ್ವಾರ worvāra, *see* ಬರ್ಬಾರ.
- ಬರ್ಸಾ worsa, *s.* A year; *also* ವರ್ಸ.
- ✓ಬರ್ಲಂಗುನಿ wolūṅguni (ಬಲಿಂಗ್), *v. n.* To move in a circle or to and fro.
- ಬಲಂಗುನಿ wolaṅguni (ಬಲಿಂಗ್), *v. n.* To incline, lean.
- ✓ಬಲಂದಲ, ಬಲಂದಲೆ wolandala, wolandale, *s.* Swoon, fainting.
- ✓ಬಲಂಪು, ಬಲಪ್ wolaṃpu, wolapu, ✓ *s.* Cleanliness, purity. ✓ 2. affectation in walking.
- ✓ಬಲಪುನಿ wolapuni (ಬಲ), *v. a.* To love. 2. to fondle.

- ಬಲಮಾಯಿ wolamāyi, *s.* Pasture.
 —ಪಾತುನಿ to tie cattle for grazing;
also ಉಳಮಾಯಿ.
- ✓ ಬಲಮೆ, ಬಲುಮೆ wolame, wolume, *s.* Affection, love, kindness.
- ಬಲಸ್ wolasu, *adj.* Putrid, stinking, dirty, unclean; *also* ಹೊಲಸು.
- ಬಲಾ wolā, *intj.* Behold! lo!
- ಬಲಿ oli, *An affix to verbs meaning can, e. g.* ಮಕ್ಕಳಿಲಿ can make, *or* can be made; ಪೋಲಿ can go; ಪೋಲಿಲಿ can read, *etc.* (*opp.* to ಬಲ್ಲ cannot).
- ↓ ಬಲಿ woli, *s.* A cadjan leaf used to write upon. —ತ ಕುಟ್ಟು a basket made of cadjan leaves.
- ✓ ಬಲಿಪು wolipu, *s.* The skin. 2. the skin of a snake. 3. shape. —ಸೆಪ್ಪನಿ to cast off the skin, as a snake.
- ಬಲಿಪುನಿ wolipuni (ಬಲಿ), *v. n.* To be possessed with a demon.
- ಬಲಿಪೆ wolipe, *s.* Gratuitous supplies to persons of distinction.
- ↓ 2. a present, gift. —ಕೊಪಿನಿ to give a present; *also* ಉಲಿಪೆ.
- ಬಲಿಮದೆ wolimade, *s.* A place where devil-dancers are painted.
- ↓ ಬಲಿಯುನಿ woliyuni (ಬಲಿ), *v. n.* To favour, be kind, as superiors to inferiors.
- ಬಲುಂಗುನಿ woluṅuni, *see* ಬಲಂಗುನಿ.
- ಬಲೆ wole, *pl. of* ಬಲಾ.
- ಬಲೆಪ್ಪು woleppu, *see* ಲೆಪ್ಪು.
- ಬಲ್ಪ wolpa, *see* ಬಿಳು.
- ↓ ಬಲ್ಪೆ wolpe, *s.* Purity; *cf.* ಬಲಿಂಪು. 2. *see* ಬಲಿಪೆ.

- ಬಲ್ಪೆ wolbe, *s.* A kind of paddy-field.
- ಬಲ್ಮೆ wolme, *see* ಬಲುಮೆ.
- ✓ ಬಲ್ಲಣಿಗೆ wollanigē, *s.* A cloth covering the privities.
- ಬಲ್ಲಾಸ್ wollāsu, *see* ಉಲ್ಲಾಸ.
- ↓ ಬಲ್ಲೆ wolle, *s.* The sheet, *i. e.* a broad piece of cloth, used for covering the body in bed. 2. a laced cloth for wearing; *also* ಬಲ್ಪೆ.
- ↓ ಬಲ್ಲೆ, ಬಳ್ಳೆ wolle, wolle, *s.* A water-snake. 2. *see* ಬಲ್ಲೆ.
- ಬಲ್ಲೆಕೊಡಿ wollekōḍi, *s.* A medicinal plant *Memecylon amplexicaule*.
- ಬಲ್ಪೆ wolvē, *s.* Resemblance, similarity.
- ಬವು wovu, *intg. pron.* Which? what? ಬವಲಾ whatever, anything.
- ಬವುಳು wovulu, *see* ಬಿಳು.
- ಬಶ wośa, *s.* Charge, possession. 2. subjection; *also* ವಶ. —ಆಪಿಸಿ to pass into possession, to submit; to be fascinated, charmed. —ಮಕ್ಕುನಿ to take charge of; to subject, subdue; to gain over, enchant, charm, decoy.
- ಬಶೀಲ್, ಬಶೀಲಿ, ಬಶೀಲಿ wośily, wośili, wośēli, *s.* Bias, partiality; *also* ವಶೀಲಿ. —ಮಕ್ಕುನಿ to be partial.
- ↓ ಬಸಗೆ, ಬಸಯ, ಬಸಯೆ wosage, wosaya, wosaye, *s.* News. 2. the ceremony of sending a messenger to a girl's husband

or parents, with the news of her attaining puberty. —ಕಡಪುಡುನಿ to send such a message.

✓ಬಸರ್ wosaru, s. A spring, fountain. ತಳ— a fountain-head. ನಂಡೆ— an oozing or trickling spring. ಪುಡೆ— a lateral spring.

✓ಬಸರುನಿ wosaruni (ಬಸರ್), v. n. To ooze, leak.

ಬಸೀಲ್ wosily, see ಬಶೀಲ್.

ಬಸೂಲು wosīlu, s. Collection or recovery of any dues; also ವಸೂಲು. —ಮಳ್ಪುನಿ to collect, recover.

✓ಬಳ wōla, adj. Inner, internal.

✓2. secret, private; also ವಳ. —ಕೈ intermeddling; collusion, conspiracy.

ಬಳಗಾಪಿನಿ wōlagāpini (ಬಳಗಾ), v. n. To submit, obey. 2. to adhere, as to a party.

✓ಬಳಗುಟ್ಟು wōlaguṭṭu, s. A secret, mystery.

ಬಳಹಿಲ್ wōlaçilu, s. A grove,

under-wood; a fenced wood near a house; also ಲಚ್ಚಿಲ್.

ಬಳಮಟ್ಟು wōlamattu, s. The internal measurement of a given area, or of a hollow thing.

ಬಳಮಾರ್ಗ wōlamārga, s. A by-path, footpath; also ಉಳಮಾರ್ಗ.

✓ಬಳವು, ಬಳಾವು wōlavu, wōlāvu, s. Curve, bend; inclination.

✓2. the mind, secret thought.

ಬಳಮುಂದಿಲ್ wōlamundiḷ, s. The inner courtyard of a house.

ಬಳಸಂಚಿ, ಬಳಸಂಚು wōlasaṅci, wōlasaṅcu, s. Collusion, conspiracy, plot.

ಬಳಸೂತ್ರ wōlasūtra, s. The inner frame of a door or window.

✓ಬಳಿ wōli, s. Light, splendour.

✓ಬಳೆವುನಿ wōlepuni (ಬಳೆ), v. a. To call.

ಬಳೆವುನಿ wōlevuni, see ಉಲೆವನಿ.

ಬಳ್ತ, ಬಳ್ತ, ಬಳ್ತ, ಬಳ್ತ wōḷṭy, wōḷta, wōḷtu, wōḷpa, see ಬಿಳು.

ಬಳೈಕೊಡಿ wōḷlekōḍi, see ಬಲೈಕೊಡಿ.

ಓ

WŌ

ಓ wō, The twelfth letter of the alphabet. In MSS. it is often written ವೋ.

ಓ wō, intj. O! oh! as, ಓ ರಾಮಾ O Rāmā! ಓ ಅಪ್ಪಾ O mother!

✓ಓಂಕದೆ wōṅkadè, s. An effort to vomit, retching. 2. heav-

ing of the belly. —ಕುಟ್ಟುನಿ to vomit.

✓ಓಂಗೇರುನಿ wōṅgēruni (ಓಂಗೆರ್), v. n. To listen. 2. to overhear, eavesdrop.

ಓಂಟೆ wōṅṭi, see ಒಂಟೆ.

✓ಓಂಟೆ wōṅṭe, s. A kind of large

thin reed. 2. a pipe made of reed.

ಓಂಟಿ wōṅṭe, *see* ಓಟ.

√ ಓಂಟಿಪುಳಿ wōṅṭepuḷi, *s.* The sour fruit of *Garcinia cambogia*; *also* ಎಸಳೆಪುಳಿ, ಕರ್ಕಪುಳಿ.

ಓಂಡು wōṅḍu, (*abbr. of* ಓಳುಂಡು) Where is it?

√ ಓಂತಿ wōṅṭi, *s.* A blood-sucker, salamander. —ಕುತ್ತ a swelling of the face. —ವಿನ್ a kind of fish.

√ ಓಕಳಿ, ಓಕುಳಿ wōkaḷi, wōkuḷi, *s.* Crimsoned turmeric water. —ಆಟ squirting this red liquid upon passers by *etc.* at the conclusion of an important temple festival *or* of a marriage; *also* ಆರಡ.

√ ಓಕೊಣುನಿ wōkoṇuni (ಓಕೋಣ), *v. a.* To answer to a call.

√ ಓಜೋಣುನಿ wōjoṇuni, *see* ಓಂಜೋಣುನಿ. ಓಜಿ wōji, *s.* A pair, couple. —ಪಾಡುನಿ to pair, couple.

ಓಜ, ಓಜಸ್ಸು wōja, wōjassa, *s.* Light, splendour. 2. strength. 3. bravery, valour.

ಓಜ್ಜು wōjja, *intj.* Hailing, calling out to a person at a distance.

ಓಜ್ಜು wōjju, *s.* A tie, knot. —ಪಾಡುನಿ to tie.

√ ಓಟ wōṭa, *s.* Running, race. 2. the current of a stream, sailing of a vessel.

√ ಓಟಿಪುಳಿ wōṭepuḷi, *see* ಓಂಟಿಪುಳಿ.

√ ಓಡ wōḍa, *s.* A boat, wherry. —ದಾಡು a boatman. —ದ ಬಲಿ a

net for throwing from a boat. —ಮರಯಿ a boat-shaped wooden trough.

√ ಓಡರಿ wōḍari, *s.* A potter. 2. a term of reproach implying want of sense. —ಕೆಲಸ, —ಬೇಲಿ the potter's work; a clumsy *or* ill-executed work.

ಓಡಿಕಟ್ಟು wōḍikaṭṭu, *s.* A religious *or* social association of members of the same caste at board, festival, marriage *etc.*; *cf.* ಕೂಡುಗಟ್ಟೆ.

√ ಓಡಿಲ್, ಓಡು wōḍilu, wōḍu, *s.* A potsherd. 2. a tile.

√ ಓಡುನಿ wōḍuni (ಓಡ), *v. n.* To run. ಬೇರೆ— roots to spread in every direction.

ಓಡೆ wōḍe, *see* ಬಡೆ.

ಓಡೆ, ಓಡೆಗ್ wōḍe, wōḍegḡ, *adv.* Where? *cf.* ಓಳು.

ಓಡ್ರೆಯಿ wōḍreyi, *abbr. of* ಓಡಮರಯಿ; *see* ಓಡ.

√ ಓಣಿ wōṇi, *s.* A lane, alley.

ಓಣೆ wōṇe, *see* ಊನ.

ಓಣೆದಾಯೆ wōṇedāye, *s.* An areca-nut planter. 2. the name of a caste. 3. a lame man.

√ ಓದಾವುನಿ wōḍāvuni, *c. v.* (*of* ಓದುನಿ) To cause to read, to teach how to read.

√ ಓದಿಗೆ, ಓದು wōḍige, wōḍu, *s.* Reading, perusal.

√ ಓದುನಿ wōḍuni (ಓದ), *v. a.* To read, peruse. ಓದಿದ ಪಟ್ಟಿನಿ to read over to another.

ಓದ್ಯ wōdya, *see* ಪಾಪ್ಯ.

ಓನಾಮ wōnāma, *s.* The first letters with which a Hindu commences his studies, meaning 'I make obeisance to the Infinite'. 2. an alphabet.

ಓಪಸಾಲೆ wōpasāle, *see* ಬಪ್ಪಸಲೆ.

✓ಓಪಾದಿ wōpādi, *adv.* Like, according to.

✓ಓಪು wōpu, *s.* Polish. —ಪ ಫಿಯೊ a fine kind of sand used for polishing jewellery. —ಕೊಪಿಸು, —ಪಾಡುನ to polish.

ಓಪೆದಾಯೆ wōpedāye, *pro.* What man? *intj.* An expression of contempt.

ಓಬೆಲ್ wōbelu, *s.* The song of women sung while transplanting rice-plants.

✓ಓಮ wōma, *s.* The seed of bishop's weed, common caraway, *Sison amomum*, *Ptychotis ajowan*. 2. any small seed.

ಓಮ wōma, *see* ಹೋಮ.

✓ಓಮನ wōmana, *adj.* Darling, dear. *s.* Fondness, tenderness.

✓ಓಯಿ wōyi, *intj.* A polite form of ಓ used in hailing, or in answering the call of a superior person. ಓಯಾ O sir!

✓ಓಯಿಕ್ಕನೆ wōyikkane, *s.* A quill of a porcupine.

ಓಯ್ಯ wōyya, *see* ಬಯ್ಯ.

ಓರಾಟೆ wōrāta, *see* ಹೋರಾಟ.

ಓರಿ wōri, *s.* A kind of whisky.

✓ಓರಿಗೆ wōrige, *s.* Grumbling, howl.

✓2. tallness, height.

ಓರಿಯಿಲ್ಲ, ಓರಿಲ್ಲ wōriyillu, wō-

rilly, *s.* A hut. 2. a house with quarrelling inhabitants.

ಓರಿಯುನಿ wōriyuni (ಓರಿ), *v. n.* To grumble; *see* ಬರಿಪ್ಪನ.

ಓರುನಿ wōruni (ಓರ್), *v. n.* To prate, babble; to wrangle.

ಓರೆ wōre, *adj.* Crooked; bent.

✓ಓರೆಕೋರೆ wōrekōre, *adj.* Oblique, uneven, irregular.

ಓರೇವುನಿ, ಓರೊವುನಿ wōrēvuni, wōrovuni (ಬರೆ, ಬಿರೊ), *v. n.* To be grumbling; to quarrel continually.

ಓರೈನಿ wōryuni, *see* ಬಿರಿಯುನಿ.

ಓಲಗ wōlaga, *s.* A royal assembly, durbar.

✓ಓಲಗ wōlaga, *s.* A band of musicians. —ದಾಯೆ a musician. —ಮಕ್ಕನಿ to play upon musical instruments.

✓ಓಲಯಿ wōlayi, *s.* Menial service of Pariahs. —ದಾಯೆ a menial servant.

✓ಓಲಯಿವುನಿ wōlayipuni (ಓಲಯು), *v. a.* To serve. 2. to do homage. [ever.

ಓಲಾಯಿ wōlāyi, *adv.* Always,

ಓಲಿ wōli, *s.* A festival in honor of cupid; *bet.* ಹೋಳಿ.

ಓಲಿಗೆ wōlige, *see* ಹೋಲಿ.

ಓಲಿಯ, wōliya, *s.* A furrow, trench in the earth made by a spade or pickaxe. —ಸೆಪ್ಪನಿ to make a trench.

ಓಲು wōlu, *adv.* As, like. *s.* Likeness, resemblance.

✓ಓಲೆ wōle, *s.* A metallic ear-ring. 2. a palmyra leaf rolled up

and put into the hole of a female's ear. 3. a letter or epistle inscribed on a palmyra leaf. —ಸಾರಿ the carrier of such a message. —ಬೆಲ್ಲ jaggory made of palm juice.

ಓಲೆಗ wōlega, *see* ಓಲಗ.

√ಓಲೆಗುನಿ wōleguni (ಓಲೆಗ), *v. n.* √To sit in state. 2. to lean, recline. 3. to tremble as a demon-priest.

ಓಲೆಮಣಂಗ್ wōlemaṅṅu, *s.* A kind of fish.

ಓಲ್ಯ wōlya, *see* ಓಲಿಯ.

ಓವು wōvu, *intg.* Which? what?

ಓಹೋ wōhō, *intj.* Oh! oh!

ಓಳಿಗ್ wōliḡu, *adj.* Flexible, pliable.

ಓಳಿಗೆ wōliḡe, *see* ಹೋಳಿಗೆ.

ಓಳು wōlu, *adv.* Where? —ಲಾ, ಓಳೋಳುಲಾ, ಓಳಾಂಡಲಾ anywhere, everywhere. ಬಳ್ಳೆ. ಬಳ್ಳು, ಬಳ್ಳುಡ್ಡು wherefrom? whence? ಬಳ್ಳು of what place? √ಬಳ್ಳು where? whither? in what place? whereabout?

ಓಳೆ wōle, *see* ಓಲೆ.

ಔ

ಔ au, The thirteenth letter of the alphabet.

√ಔಂಕುನಿ auṅkuni (ಔಂಕ), *v. a.* To press down.

ಔಂಟು auṅṭu, *s.* Arrogance, insolence, pride.

ಔಂಪುನಿ aumpuni (ಔಂ), *v. a.* To chew, mumble, bite softly.

ಔಟು auṭu, *s.* End, termination. —ಆಪಿನಿ to be finished.

ಔಡೆ auḍe, *s.* *Dolichos catjang*; also ಅವಜೆ.

ಔತ ауа, *s.* The letter ಔ in combination with a consonant, as in ಕೌ. —ಕೊರ್ಪಿನಿ to combine it so.

AU

ಔತಣ, ಔತನ autāṇa, autana, *s.* A grand dinner. —ಮಕ್ಕುನಿ to give such a dinner.

ಔದಾರ್ಯ audārya, *see* ಉದಾರ.

ಔದಿ audi, *s.* *see* ಅವಧಿ.

ಔದ್ರೇಕ audrēka, *see* ಉದ್ರೇಕ.

ಔರ ауа, *adj.* Light, not heavy; *cf.* ಹಸುರ.

ಔಶಕುನ auśakuna, *see* ಅಶಕುನ.

ಔಶದ, ಔಷಧ. ಔಷಧಿ, ಔಶುಧಿ auśada, aushadha, aushadhi, auśudhi, *s.* Medicine. 2. a drug.

ಔಸ ауа, *see* ಆಯುಷ್ಯ.

ಔಳು aḷu, *see* ಅವಳು.

ಕ

K

ಕ ka, The fourteenth letter of the alphabet.

ಕಂಕಣ kaṅkaṇa, s. A bracelet.

2. a sacred string tied round the right wrist of a bridegroom or the left of a bride.

ಕಂಕಣಕಾರ kaṅkaṇakhāra, s. Borax used in soldering metal.

ಕಂಕಣಿ, ಕಂಕಣಿ kaṅkaṇi, kaṅkaṇe, s. A bracelet of gold or shell-lac, with prickly chasings.

—ಬಳಿ a shell-lac bracelet of similar form covered with Dutch metal.

ಕಂಕಣಿ kaṅkaṇe, adv. On the face, flatwise.

ಕಂಕಪ್ಪೆ kaṅkappè, s. A small hammer, especially used by goldsmiths.

ಕಂಕಭಟ್ಟೆ kaṅkabhaṭṭe s. The assumed name of Dharmarājā while residing in disguise with Virāṭarājā.

ಕಂಕರಿಪುನಿ, ಕಂಕರಿಯುನಿ kaṅkaripuni, kaṅkariyuni (ಕಂಕರಿ), v. n. To hawk, force up phlegm with a noise; to clear the throat; to hem.

ಕಂಕಿಣಿ kaṅkiṇi, see ಕಂಕಣಿ.

ಕಂಕುಷ್ಟ, ಕಂಕೋಷ್ಠ kaṅkushta, kaṅkoṣha, s. A kind of fragrant drug, used as a cosmetic.

ಕಂಕುಳ kaṅkula, s. The armpit.

ಕಂಕೆ kaṅke, see ಕಂಕಭಟ್ಟೆ.

ಕಂಗಳ kaṅga, s. The areca-nut tree.

ಕಂಗಳಣ kaṅgaṇa, see ಕಂಜಣ.

ಕಂಗಳ, ಕಂಗಳ kaṅgaḷu, kaṅgaḷu, adj. Destitute, poor. 2. weak. 3. inferior. —ತನ poverty, weakness. —ಆಪಿಸಿ to be poor; to become weak, or decrepit.

ಕಂಗಿಲ, ಕಂಗಿಲ, ಕಂಗುಲ, ಕಂಗುಳ kaṅgila, kaṅgila, kaṅgula, kaṅgula, s. A kind of dancing among pariahs at a particular season. 2. a song sung at the time.

ಕಂಗುರಿ kaṅguri, s. Enchased tin foils used in decoration.

ಕಂಜಣ, ಕಂಜಿಲ kaṅṅaṇa, kaṅṅila, s. A small plate. —ಪಲ್ಲಯ a flat earthen plate. —ಬಟ್ಟಲ a hollow plate.

ಕಂಜಲ, ಕಂಜಳ, ಕಂಜಾಲ kaṅcala, kaṅcala, kaṅcala, s. The bitter gourd, *Momordica charantia*.

ಕಂಚಿ kañci, s. The town of Conjeveram.

ಕಂಚಿ kañci, s. Gong-metal, bell-metal. —ಕಲಶ a vase. —ಕಡುಮುಟ್ಟು metallic utensilsof a demon shrine. —ತಿವಲೆ a lamp-post with circular tiers of lamps, —ಬಾಜನ a vessel made of that metal.

ಕಂಚಿಕಾಮಾಕ್ಷಿ kañcikāmākshi, s. The name of a goddess at Conjeveram.

✓ಕಂಚಿಕಾಯಿ, ಕಂಚಿಪುಳಿ kañcikāyi, kañcipuḷi, *s.* A kind of bitter orange used in medicine.

ಕಂಚಿಕಾರೆ kañcikāre, *s.* A kind of wasp.

✓ಕಂಚಿಗಾರೆ kañcigāre, *s.* A worker in bell-metal, brazier.

ಕಂಚಿನಿ, ಕಂಚಿನಿ kañcini, kañcini, *s.* A dancing-girl.

ಕಂಚಿಲ್ kañcīḷ, *s.* A vow made to a demon.

✓ಕಂಚು kañcu, *see* ಕಂಚಿ.

ಕಂಜ kañja, *s.* A lotus. 2. *see* ಕಂಜ್ಯ.

ಕಂಜಲಿಗೆ kañjalige, *s.* A kind of tambourine.

✓ಕಂಚಿ kañji, *s.* ✓A calf. 2. the pestle of a grinding stone. 3. a sheaf of hay.

ಕಂಚೊಳು kañjoḷu, *s.* A kind of bush.

ಕಂಜ್ಯ kañjya, *s.* A bag or metallic vessel in which pilgrims put their offerings. 2. a wicker-work used for storing rice etc.

ಕಂಟ kaṇṭa, *see* ಕಂಠ.

ಕಂಟ, ಕಂಟಕ kaṇṭa, kaṇṭaka, *s.* Danger, peril.

ಕಂಟವು kaṇṭavu, *s.* An iron style used for writing upon palm leaves.

ಕಂಟೆ kaṇṭi, *see* ಕಂಠ.

ಕಂಟೆಯಾವುನಿ kaṇṭiyāvuni, *c. v.* (of ಕಂಟಿಯುನಿ) To stir up a quarrel.

ಕಂಟಿಯುನಿ, ಕಂಟಿಯುನಿ kaṇṭiyuni, kaṇṭiyuni (ಕಂಟಿ), *v. n.* To quarrel, fight. ಕಂಟಿಯುನಿ a quarrel.

✓ಕಂಟೆಲ್ kaṇṭeḷ, *s.* The neck, throat. —ಡಿ, —ವ ಆಜ swearing by the neck.

ಕಂಟೈಲೆ kaṇṭyele, *s.* A quarrelsome man.

ಕಂಠ kaṇṭha, *s.* The neck, throat. —ಪ್ರಮಾಣ up to the neck; swearing by the neck. —ಮಾಲೆ an ornament worn round the neck.

ಕಂಠಾಭರಣ kaṇṭhābharana, *s.* A kind of necklace.

ಕಂಠಾಕ್ಷರ kaṇṭhākshara, *s.* A guttural letter.

ಕಂಠಿ, ಕಂಠಿಸರ kaṇṭhi, kaṇṭhisara, *s.* A necklace of gold beads worn by males.

ಕಂಠಿರಾಯೆ kaṇṭhirāye, *s.* The name of a certain king. —ಮಾಣಿ a gold coin issued by him.

✓ಕಂಡ್, ಕಂಡದಿ kaṇḍu, kaṇḍudi, *adj.* Stolen. —ಕೆಲಸ stealing; adultery. ಕಂಡೆಪೊಟ್ಟಿ a woman who has become pregnant by adultery, *vlg.*

ಕಂಡೆಜಿ kaṇḍuḷi, *see* ಕಂಡೆಜಿ.

ಕಂಡ kaṇḍa, *s.* A field.

ಕಂಡ kaṇḍa, *see* ಖಂಡ.

ಕಂಡಣಿ, ಕಂಡಣ್ಣೆ kaṇḍaṇi, kaṇḍaṇye, *s.* A husband.

ಕಂಡಣೆ kaṇḍaṇe, *see* ಖಂಡನೆ.

ಕಂಡಪಿನಿ kaṇḍapini, *abbr.* of ಕೆಂಡು ಬರ್ಪಿನಿ.

ಕಂಡಾಬಟ್ಟೆ kaṇḍābatte, *adj.* Confused, out of order. 2. unreasonable, improper. *adv.* Confusedly: at random: im-

properly. —ತೆರನುನಿ to roam about. —ಪಾತೆರುನಿ to prate, prattle; to abuse; to speak nonsense.

ಕಂಡಾವುನಿ kaṇḍāvuni, *see* ಕೊಂಡು ಬರ್ಪಿನಿ.

✓ಕಂಡಿ kaṇḍi, *s.* A hole, opening. 2. a window; *cf.* ಖಂಡಿ.

ಕಂಡಿತ kaṇḍita, *see* ಖಂಡಿತ.

ಕಂಡಿಮರ kaṇḍimara, *s.* The trunk of a tree cut down for sawing.

✓ಕಂಡು kaṇḍu, *s.* A thief. 2. a knave, rogue.

ಕಂಡುಗ kaṇḍuga, *see* ಖಂಡುಗ.

ಕಂಡುನಿ kaṇḍuni (ಕಂಡಿ), *v. a.* To take. 2. ✓to steal.

✓ಕಂಡೆ kaṇḍe, *s.* ✓A bulbous root. 2. the stomach. 3. bottom. —ಕಾರುನಿ (*lit.* the stomach to evacuate), to be hard pressed, bothered; to be done up. —ಪಾರುನಿ, to suffer from colic. —ಮಗರುನಿ to grow *or* appear above the surface of earth, as the trunk of a coconut tree *etc.*

ಕಂಡೆಕುಟ್ಟೆ kaṇḍekutti, *s.* A dwarf.

ಕಂಡೆಗಾರೆ kaṇḍegāre, *see* ಕಂಡು.

✓ಕಂಡೆರಿಯುನಿ kaṇḍeriyuni (ಕಂಡೆರಿ), *v. a.* To make a cut.

✓ಕಂಡೆಲ್ kaṇḍelu, *adj.* ✓Thievish, stealing. ✓ತನ thievishness, theft. ✓ಕಂಡೆಲೆ a male thief. ಕಂಡೆಲು a female thief.

✓ಕಂಡೆಣುನಿ kaṇḍoṇuni, *v. ref. (lit.)* to take for oneself) To steal, rob.

✓ಕಂಠ್ kaṇṭh, *s.* The eye; the sight, vision. 2. the nipple of a breast, pap *etc.* 3. a rent, tear. 4. the eye of a needle. 5. the star in a peacock's feather. —ದ ಅಡ್ಡ out of sight. —ದ ಇಮೆ the eye-lashes. —ದ ಕುರುಬು, —ದ ರೆಪ್ಪೆ the eyelids. —ದ ಕೊಡಿ, —ದ ಮುನೆ the outer corner of the eye. —ದ ಗಟ್ಟಿಸೆ, —ದ ಮಣಿ the eye-ball. —ದಡಿ a speck in the eye. —ದ ಪರೆ a film on the eye. —ಪುರ್ಕು the rheum of the eyes. —ದ ಅಲಿ, —ದ ಬೊಂಬೆ, —ದ ಬೋಲೆ the pupil of the eye. —ದ ನಿಮೆ ✓the eye-brows. ✓ನೀರ್ tears. —ನೀರೆ ದಿಪ್ಪುನಿ to shed tears. —ಬೇನೆ sore eyes. —ಮಲ್ಲೆ liberality, prodigality; eagerness. —ಮುಟ್ಟಿಲೆ a man given to winking. —ನೋನೆ a beck, wink. —ಹಾಳತ an estimate made by looking at a thing, a rough calculation. ಬಿರೆ— a squint, leering. ಕುರುಡು— a blind eye. ಬೇಸಲ್— a sickness in which the eye-lashes fall off. —ಉಡೆದ್ ಫೋಪಿನಿ. —ಪದಾಡ್ ಫೋಪಿನಿ to become blind. —ಬತ್ತುನಿ to wink. —ಬತ್ತಾದ್ ಕೊರ್ಪಿನಿ to instigate, encourage by winking. —ಕಟ್ಟುನಿ to blindfold, deceive. —ಕಳೆವುನಿ to stare vacantly, be puzzled. —ಕೂರುನಿ, —ತೂಂಕುನಿ, —ತೂಕಲಿಯುನಿ to doze, be sleepy. —ಜಪ್ಪುನಿ, —ಬುಡ್ಪುನಿ, —ಬುಲಾವುನಿ to open the eyes. —ಪಾರುನಿ to swoon. —ಮೆಲೆವುನಿ to stare.

- ಕಂಠ್‌ಂಬರ kannumberu, *s.* Talking in sleep.
- ಕಂಠ್‌ಕಟ್ಟು kannukattu, *s.* Blind-folding, deception. 2. jugglery, conjuration. —ದಾಯಿ a juggler.
- ಕಂಠ್ kannu, *see* ಕಂನ.
- ಕಂಠ್‌ಂಬರುನಿ kannambaruni (ಕಂಠ್‌ಂಬರಿ), *v. n.* To talk in sleep.
- ↓ ಕಂಠ್‌ನಿ kannadi, *see* ಕಂನಡಿ.
- ಕಂಠ್‌ನಿಯುನಿ, ಕಂಠ್‌ನಿಯುನಿ kannadiyuni, kannadyuni (ಕಂಠ್‌ನಿ), *v. n.* To be confused, perplexed.
- ಕಂಠ್‌ಮಾಲೆ kannamāly, *s.* The morbid secretions of the eye.
- ಕಂಠ್‌ರೇ kannāre, *adv.* With one's own eyes. 2. clearly, distinctly. —ತೂಪಿನಿ to see for oneself; to see clearly.
- ↓ ಕಂಠ್‌ನಿ kanni, *s.* Fibre. 2. gummy exudation from the outer fibrous covering of a cocoon. —ಮರ *Caryota urens*.
- ಕಂಠ್‌ನುಚ್ಚು kannuṇṇu, *s.* A kind of insect, infesting the eyes.
- ಕಂಠ್‌ನೋಜಿ kannōji, *see* ಕಂನೋಜಿ.
- ಕಂಠ್‌ kantu, *s.* An instalment or stipulated period of payment. —ಪತ್ರ a written contract to fulfill an obligation by instalments. —ಮತ್ತುನಿ to agree to pay a debt by instalments; to fix, settle.
- ↓ ಕಂಠ್‌, ಕಂಠ್‌ kantu, kanta, *s.* Depth. 2. a precipice, steepness. *adj.* Deep. 2. precipitous. *adv.* Deeply. 2. precipitously. —ತೂ
- ಪಿನಿ to fathom the depth of water. —ದೀಪಿನಿ to plant deeply. —ನಡಪುನಿ, —ಪೋಪಿನಿ. *see* ಕಂಠ್‌ನಿ ಪೋಪಿನಿ.
- ↓ ಕಂಠ್‌ನಿ kantane, *adj.* Inclined, bent downward. —ಕೊಟ್ಟು a spade the edge of which is inclined inward. —ಪೋಪಿನಿ to walk with downcast eyes.
- ಕಂಠ್‌ವುನಿ kantāvuni, *c. v.* (of ಕಂಠ್‌ನಿ) To cause to fall or sink. 2. to prick. 3. to offend.
- ಕಂಠ್‌ kantu, *see* ಕಂಠ್‌.
- ↓ ಕಂಠ್‌ನಿ kantuni (ಕಂಠ್‌), *v. n.* ↓ To sink, go down. 2. ↓ set, as the sun *etc.* 3. to be pricked, as with a thorn, razor *etc.* 4. to take to heart. 5. to be offended.
- ↓ ಕಂಠ್‌ಲೆ kantely, *s.* Sinking.
- ↓ ಕಂಠ್‌ kandu, *adj.* Dull, faded. 2. inferior. —ಜೊಳ್ಳಿ inferior silver. —ಪೋಪಿನಿ to fade; to become pale.
- ↓ ಕಂಠ್‌ಕ, ಕಂಠ್‌ಕ kandyka, kandaka, *s.* A ditch, trench.
- ↓ ಕಂಠ್‌ಬಿ kandambi, *s.* The excrement of a new-born child, calf *etc.*
- ↓ ಕಂಠ್‌ಯೆ kandāya, *s.* A space of four months. 2. assessment, tax.
- ಕಂಠ್‌ವುನಿ kandāvuni, *c. v.* (of ಕಂಠ್‌ನಿ) To render dim or dull. 2. to deteriorate the actual state or quality of a thing.
- ಕಂದು kandu, *see* ಕಂಠ್‌.
- ↓ ಕಂಠ್‌ನಿ kanduni (ಕಂಠ್‌), *v. n.* To fade, wither; to be wan. 2. to

become dim *or* dull. 3. to be vexed, annoyed.

✓ಕಂದೆಲ್ kandelu, *s.* A pitcher, large pot. —ಜುನಾರಿ a drunkard.

ಕಂದೆಲ್ಬೂರು kandelubūru, *s.* A kind of creeper.

ಕಂದೊಡಿ kandoḍi, *s.* An adder, viper. —ಸಂತಾನ wicked people. ಚಟ್ಟಿ— a broad hooded snake. ತೋಡು— a grey coloured snake. ನೀರ್— a water-snake. ಪಿಲಿ— a yellow spotted snake. —ಬೂರು a kind of creeper.

ಕಂನ kanna, *s.* A hole. —ಕುರೆಪಿನಿ to bore a hole.

✓ಕಂನಡ kannada, *s.* The Canarese language. *adj.* Of *or* belonging to Canarese *or* Canara.

✓ಕಂನಡಕ kannadaka, *s.* A pair of spectacles, an eye-glass.

✓ಕಂನಡಿ kannadi, *s.* Glass. 2. a mirror. 3. a pair of eye-glasses. —ಬಲ a network for suspending earthen vessels. —ಬಳಿ a glass bangle.

ಕಂನಡೆಯುನಿ kannadeyuni, *v. n.* To suffer from morbid secretion of the sore eyes.

ಕಂನಡೆರ್ kannaderu, *s.* A class of Canarese speaking Śūdras. ಕಂನಡೆ a man of this class.

ಕಂನಿ kanni, *see* ಕಂನಿ.

ಕಂನಿಕೆ kannike, *see* ಕನ್ನಿ.

ಕಂನೋಜಿ kannōji, *s.* A class of professional thieves from the ghauts. 2. a rogue.

ಕಂಪ kampa, *see* ಕಂಪ.

ಕಂಪ kampa, *s.* Agitation, tremor. 2. hesitation. 3. terror. ಭೂ— an earthquake. ಸಭಾ— diffidence in public speaking. ಕಂಪಾದ್ ಬುಡ್ಪಿನಿ to frighten; a fish to draw away the fishing tackle, when it has caught the bait.

ಕಂಪಿಯುನಿ kampiyuni (ಕಂಪ್), *v. n.* To tremble, quake, as with fear. *v. n.* To make a notch.

✓ಕಂಬ, ಕಂಭ kamba, kambha, *see* ಕಂಮ.

ಕಂಬದ್, ಕಂಬಾದ್, ಕಂಬಾಪ್ kambady, kambādy, kambāpy, *see* ಕಾಂಗ್.

✓ಕಂಬಿ kambi *s.* The borders of a cloth. ✓2. a flat bar of iron. ✓3. a wire. —ವೆಪ್ಪನಿ, —ನೀಡುನಿ to run away.

✓ಕಂಬುಲ, ಕಂಬುಳ kambula, kambula, *s.* A bullock race in a rice-field.

ಕಂಬೆಚ್ಚಿ kambeḥi, *s.* A steel plate with holes for drawing wires.

ಕಂಬೆಲು kambelu, *s.* Demons worshipped by pariahs. —ಕೊಟ್ಟು a hut of such a demon.

✓ಕಂಬೊಳಿ kamboli, *s.* A blanket. —ಪುರಿ a species of hairy caterpillar.

✓ಕಂಮ kamma, *s.* A pillar, post. ಕಂಮಾರೆ kammāre, *s.* A blacksmith. [fective.

✓ಕಂಮಿ kammi, *adj.* Deficient, deficient. ಕಂಮುಕಿಂಮು kammukimmu, *intj.* Disturbance caused by talking.

- ✓ ಕಂಮೆನ, ಕಂಮ್ಯನ kammena, kam-
yana, *see* ಕಮ್ಯನ.
- ✓ ಕಂಕರ್ karika, *s.* The state of
being to burnt *or* singed. —ಕೊ
ಪಿಸಿ to fry, roast.
- ↓ ಕಂಕರ್ಲು karikallu, *s.* Gravel,
hard sand.
- ✓ ಕಂಕರ್ಡುನಿ karikāduni (ಕಂಕರ್ಡ್),
v. a. To burn.
- ✓ ಕಂಚರ್ವುನಿ karñāvuni, *c. v.* (*cf.*
ಕಂಚುನಿ) To cause to burn
to cinders.
- ↓ ಕಂಚುನಿ karñuni (ಕಂಚು), *v. n.*
To be burned to cinders.
- ಕಂಟರ್ karṇṭa, *s.* Obstinacy; ha-
tred, grudge. —ಪತ್ತುನಿ to be
obstinate; to have a grudge.
- ಕಂಟರ್ವುನಿ karṇṭāvuni, *c. v.* (*of*
ಕಂಟುನಿ) To blacken. scorch.
- ಕಂಟುನಿ karṇṭuni (ಕಂಟರ್), *v. n.*
To fade, become pale; ✓ to be
scorched.
- ✓ ಕಂಡರ್ karṇḍe, *s.* The shrub
Sphaeranthus hirtus. —ಪುಳಮ
ರ the tree *Carissa carandas*.
- ಕಂಪರ್ಕ್ಕಿ karpakki, *s.* A kind
of small bird frequenting a
sugarcane plantation. [cane.
- ✓ ಕಂಬುರ್ karmbu, *s.* The sugar-
ಕಂಬುಡ karmbuḍa, *see* ಕರಿಕಂಬುಡ.
- ✓ ಕಂಬುನಿ karmbuni (ಕಂಬ್), *v. a.*
To mutter.
- ↓ ಕಂಬೆಲು karmbelu, *s.* A stingy
woman.
- ಕಂಸೆ kañse, *s.* Krushṇa's uncle.
- ಕಕ್ಕ, ಕಕ್ಕಾ kakka, kakkā, *s.* Sedi-
ment. ಬೂಕಯಿವ — putrescence
of sardines.
- ✓ ಕಕ್ಕಾಟ kakkāṭa, *s.* Constant
vomiting.
- ಕಕ್ಕಾಡಿಕ್ಕಾರ kakkābikkāre, *s.*
Alarm, fright. *adj.* Crooked.
- ಕಕ್ಕಾರ kakkāre, *see* ಕೊಕ್ಕರೆ.
- ✓ ಕಕ್ಕಾವುನಿ kakkāvuni, *c. v.* (*of* ಕಕ್ಕು-
ನಿ) To cause to vomit.
- ✓ ಕಕ್ಕುನಿ kakkuni (ಕಕ್ಕು), *v. a. & n.*
To vomit. ಏಷ — to emit poison,
as a serpent.
- ಕಕ್ಕುಸ್ kakkusū, *s.* A privy.
—ಮಕ್ಕುನಿ to go to stool.
- ✓ ಕಕ್ಕಿ kakke, *s.* A crow, raven.
—ಕೋರಿ a black kind of fowl.
—ಮರ್ವಯಿ a kind of black
shelled oyster.
- ✓ ಕಕ್ಕಿ kakke, *s.* *Cassia fistula*.
—ಮರ its tree.
- ಕಕ್ಕಂಡೆಲ್ kakkēṇḍelū, *s.* The
shrub *Canthium parviflorum*;
Citrullus colocynthis.
- ಕಕ್ಕೋಕ ಶಾಸ್ತ್ರ kakkōkaśāstra, *s.*
A treatise on women.
- ಕಬಣ kaṇaṇa, *see* ಕಂಬಣ.
- ↓ ಕಚಕಚ kaçakaça, *intj.* A sound
produced, as when kneading
any glutinous substance. —ಕೊ
ಪುನಿ to tread *or* knead any-
thing to a jelly.
- ✓ ಕಚಕ್ಕ kaçakka, *s.* A sound pro-
duced by a stone falling into
mud.
- ↓ ಕಚಪಿಪಿ, ಕಚಿಕುಪಿ kaçapipi, kaçiku-
pi, *s.* Confusion, disorder. ↓ 2.
reducing anything to a jelly.
adj. Gummy, sticky. 3. zig-
zag; difficult to decipher *or*
read.

ಕಜಿತ kaçita, *see* ಖಜಿತ.
 ಕಜೂರ kaçūra, *see* ಕಚ್ಚೂರ.
 ಕಜೂರೆ kaçüre, *s.* A clever man.
 ಕಜೇರಿ kaçëri, *s.* A public office.
 ತಾಲೂಕ್— the Tahsildar's office.
 ಹಜೂರ್— the Collector's office.
 ಕಚ್ಚಕಡಿ kaççakadi, *s.* A tortoise shell.
 ಕಚ್ಚಡೆ kaççade, *s.* An outcast.
 ಕಚ್ಚಾ kaççā, *adj.* Green, unripe; raw. 2. silly, indiscreet.
 3. base, low.
 ✓ ಕಚ್ಚಾಟೆ kaççāṭa, *s.* Quarrelling, fighting; dispute.
 ✓ ಕಚ್ಚಾಡುನಿ kaççāḍuni, *v. a.* To quarrel.
 ✓ ಕಚ್ಚಾವುನಿ kaççāvuni, *c. v.* (of ಕಚ್ಚುನಿ) To join fast.
 ಕಚ್ಚೆ kaççi, *see* ಕಚ್ಚಾ.
 ಕಚ್ಚೆ kaççi, *s.* A notch, incision.
 —ವಾಡುನಿ to make a notch.
 ಕಚ್ಚೆಕಡೆ kaççëkade, *see* ಕಚ್ಚೆಕಡಿ.
 ಕಚ್ಚೆದಾಯೆ kaççëdāye, *s.* A native of Cutch.
 ✓ ಕಚ್ಚುನಿ kaççuṇi (ಕಚ್ಚೆ), *v. n.* To be joined fast. *v. a.* To bite.
 ✓ ಕಚ್ಚೂರ kaççūra, *s.* A fragrant root of the *Zedoary Zerumbet* or *Curcuma Zerumbet*; *Kæmpferia galanga*.
 ✓ ಕಚ್ಚೆ ಕಾಠೆ kaççe, *s.* The end or hem of a lower garment gathered up behind and tucked into the waist-band. —ಕಚ್ಚುನಿ to fasten the under cloth behind; any fluid to run down the rim

while tilting; to turn the tail between legs, as a dog.
 ಕಜಂಟ್, ಕಜಂಟೆ kaçanṭu, kaçanṭi, *see* ಕಸಂಟೆ.
 ಕಜಂಮುದ್ ಮೆ kaçammadamè, *s.* The tonsure of a child.
 ಕಜಕ್ kaçaky, *s.* An oyster or cockle shell. 2. a cocoon shell. ಕೋಲು— the shell of a black oyster.
 ಕಜಕುರುವೆ kaçakuruve, *s.* A kind of basket.
 ಕಜಕೆ kaçakè, *adj.* Variegated with white and black. —ಕೋರಿ a white fowl streaked with black.
 ಕಜನೆ kaçanè, *s.* The green stuff floating on stagnant water.
 ಕಜರುನಿ kaçaruni, *see* ಕಜೆರುನಿ.
 ✓ ಕಜವು, ಕಜಾವು kaçavu, kaçāvu, *s.* Rubbish, sweepings. 2. *see* ಕಜಿಲ್.
 ಕಜಾನೆ kaçānè, *see* ಖಜಾನೆ.
 ✓ ಕಜಿವು kaçivu, *s.* Curry.
 ✓ ಕಜಿಲ್ kaçilu, *see* ಕಜಿಲ್.
 ಕಜೆ kaçè, *s.* A kind of grass growing on brackish soil.
 ✓ 2. an acid substance accumulated on the teeth by chewing betel leaves.
 ಕಜೆ kaçe, *adj.* Dark-red, reddish. —ಅರಿ an inferior kind of rice.
 ✓ ಕಜಿವುನಿ kaçëvuni (ಕಜಿ), *v. a.* To chew. 2. to husk with the teeth or beak.
 ಕಜೆರುನಿ kaçëruṇi (ಕಜಿಲ್), *v. a.* To waste, as time. 2. to lose, as

sleep. 3. to delay, put off, as work or labour.

√ ಕಜೆಲ್ kajeḷu, *s.* The after-birth, *placenta*.

ಕಜೆಲ್ಪುನಿ kajelpuni (ಕಜೆಲ್), *see* ಕಜೆಪುನಿ, ಗಜೆಲ್ಪುನಿ.

ಕಜ್ಜಾತ್ kajjātu, *s.* North-west wind.

ಕಜ್ಜಾಯ kajjāya, *s.* A cake made of rice, jaggory and ghee. *ಸಂಜೆ*— a sweet preparation consisting of dhol, gingely seed, jaggory, cocconut, and cardamoms.

ಕಜ್ಜೆ kajji, *see* ಗಜ್ಜೆ.

ಕಜ್ಜೂರ kajjūra, *see* ಗಜಿರ್.

ಕಜ್ಜೆ kajje, *s.* Business, work.

ಕಜ್ಜೆರುನಿ kajjeruni (ಕಜ್ಜೆರ್), *v. n.*

To be interrupted, procrastinated.

√ ಕಟ್ಕುಟ್ katukutu, *s.* The noise produced in biting or chewing any hard substance. 2. uneasiness in the bowels.

ಕಟ್ತಮಸ್ತ katumastu, *see* ಗಟ್ತಮಸ್ತ.

ಕಟಕಟ kaṭakaṭa, *s.* Babbling, chattering. —ಪಾಠೆರುನಿ to chatter; to speak harshly. —ತೆಲಿ ಪುನಿ to laugh noisily.

ಕಟಕ್ಕನೆ kaṭakkane, *adv.* Readily, suddenly, at once. —ಪಜ್ಜಿನಿ to speak harshly.

ಕಟಲೆ kaṭale, *s.* The shopkeeper's open box for putting in cash.

ಕಟಾಕುಟೆ kaṭākuṭi, *s.* Confusion, disorder, disturbance. —ಸಾ ವಾಸ lumber, things lying in

confusion. —ದಾಂತಿನಾಯೆ a quiet man.

ಕಟಾರಿ kaṭāri, *see* ಕಠಾರಿ.

ಕಟಾವು kaṭāvu, *s.* Reaping.

ಕಟಾಕ್ಷು kaṭāksha, *s.* A glance, side-look. 2. mercy, favour. —ತೋಜುವನಿ to show mercy. —ದೀಪಿನಿ to regard with favour.

ಕಟೆನ kaṭina, *see* ಕಠಣ.

ಕಟಿಪಿಟೆ kaṭipiti, *s.* Wrangling. 2. disagreement, misunderstanding. —ಬರ್ಪಿನಿ misunderstanding to arise. —ಮಳ್ಳುನಿ to wrangle; to haggle in making a bargain; to disturb, as by babbling.

ಕಟುರ, ಕಟೂರ, ಕಟೋರ kaṭura, kaṭūra, kaṭōra, *adj.* Harsh, severe, cruel; *cf.* ಕಠಣ.

ಕಟ್ಟರೋಹಿಣಿ kaṭkarōhiṇi, *s.* Black hellebore, *Helleborus niger*.

√ ಕಟ್ಟು kattu, *s.* A band, hoop. 2. a tie, bandage. 3. a bundle, packet. 4. an order, command; a regulation. 5. a bond. —ಕಟ್ಟಳೆ a law, institute, usage, routine. —ಕಾಲಿ fixed hire. —ಗರ್ಪನಿ to loosen a tie. —ಸೆಪ್ಪನಿ to unfasten; to cancel a rule. —ಮಳ್ಳುನಿ to make a resolution, or rule; to communicate.

ಕಟ್ಟುಕಮು kaṭṭukamma, *s.* A fixed pillar.

ಕಟ್ಟುಕಡೆ kaṭṭukade, *see* ಕಡೆಕಟ್ಟೆ.

ಕಟ್ಟುಕಡಿ kaṭṭukadi, *s.* Determination, settlement.

- ಕಟ್ಟುಕಡೆ kattukadè, *s.* A final arrangement *or* resolution.
 —ಕ finally, at last, on the extreme point.
- ಕಟ್ಟುಕಥೆ kattukathè, *s.* A fable, novel, romance.
- ಕಟ್ಟುಮುಟ್ಟು kattumuttu, *see* ಕಡು ಮುಟ್ಟು.
- ಕಟ್ಟುಲೈ kattulme, *see* ಕಟ್ಟಲೈ.
- ಕಟ್ಟುವಾಸು kattuvāsu, *s.* A rough kind of cloth. 2. a piece of cloth to wrap up clothes *etc.*
- ✓ಕಟ್ಟು kattā, *s.* A dam. 2. *see* ಕಟ್ಟೆ.
- ಕಟ್ಟು kattā, *see* ಕಷ್ಟ.
- ✓ಕಟ್ಟಣೆ kattana, *s.* An embankment. 2. any earth- *or* stonework. ✓3. a building.
- ಕಟ್ಟಣೆಚೀರವು kattanaçīravu, *s.* A bag with divisions; *also* ಗಟ್ಟಿಂ ಚೀರವು.
- ಕಟ್ಟವುಣಿ kattapuni, *s.* An embankment between rice-fields *or* across a water-course.
- ✓ಕಟ್ಟಲೈ kattalme, *s.* A building.
- ✓ಕಟ್ಟಳೆ kattale, *s.* Custom, practice. 2. an order. 3. a rule, regulation.
- ಕಟ್ಟುಕುಟ್ಟೆ kattākuttī, *see* ಕಟಾಕುಟಿ.
- ✓ಕಟ್ಟಾನಿ kattāni, *s.* A necklace of five *or* seven strings of gold beads, each having a gold coin in the middle.
- ✓ಕಟ್ಟಾವುಣಿ kattāvuni, *c. v.* (*of* ಕಟ್ಟುಣಿ) To cause to bind *or* tie. 2. to have a house *etc.* built. 3. to supply. ಪುಡು— to supply with vegetables.

- ಕಟ್ಟಾವುಣಿ kattāvuni (ಕಟ್ಟುಣಿ), *v. a.* To winnow.
- ✓ಕಟ್ಟಿಗೆ kattige, *s.* Fuel, firewood.
- ಕಟ್ಟು kattū, *see* ಕಟ್ಟೆ.
- ಕಟ್ಟುತ್ತರ kattuttara, *s.* Adjustment, settlement. 2. order command. 3. the pacification of a devil.
- ✓ಕಟ್ಟುಣಿ kattuni (ಕಟ್ಟೆ), *v. a.* To bind, tie, fasten, secure. 2. to build, construct. 3. to set, as jewels. 4. to amass, as wealth. 5. to deposit, as money.
- ✓6. to pay government dues. ಕಟ್ಟೆದ ಕೊರ್ಪಿನ (*lit.* to tie and give) to erect for another, *as* ಇಲ್ಲ ಕಟ್ಟೆದ ಕೊರ್ಪಿನ to build a house for another; ಕೈಕಟ್ಟೆದ ಕೊರ್ಪಿನ to submit voluntarily; ನ್ಯಾಯ ಕಟ್ಟೆದ ಕೊರ್ಪಿನ to refer a dispute for arbitration; ಭೂಮಿ ಕಟ್ಟೆದ ಕೊರ್ಪಿನ to lease out a land. ಕಟ್ಟೆದ ದೀಪಿನಿ to store, amass; to forbear, as from showing one's pride. ಕಟ್ಟೆದ ಪಾಡುನಿ to confine. ಕಟ್ಟೆದ ಪಾತೆರುನಿ to argue closely a point in dispute, to contest.
- ಕಟ್ಟುಮುಟ್ಟು kattumuttu, *see* ಕಡು ಮುಟ್ಟು.
- ಕಟ್ಟೆ katte, *s.* A raised seat of earth *or* stone. 2. an altar. 3. an office. ಚಪ್ಪಾಲ್— a post-office. ತೊಳಸಿ— an embankment round the tulasi plant. ಸುಂಕಡ— a custom-house. —ಪತ್ತುನಿ to suffer loss, be ruined.

ಕಟ್ಟೆವು kattevu, *s.* A flea.

ಕಟ್ಟಣ್ಣುನಿ kattonuni, *v. refl.* (of ಕಟ್ಟಣ್ಣು) To bind for oneself. 2. to supply oneself. ಪಾಪ— to commit sin.

ಕಟ್ಟಿ, ಕಟ್ಟಿ katle, katle, *see* ಕಟ್ಟಳೆ.
ಕಠಾರಿ kathāri, *s.* A dagger.

ಕಠಿಣ kathina, *adj.* Hard, harsh, severe, difficult. —ನರನಾಣಿ a cruel man. —ಪಾತೆರ a severe expression. —ರೋಗ a serious disease. —ಹೃದಯ a hard heart.

ಕಠೋರ kathōra, *adj.* Severe, horrible.

ಕಡಂಚಿಲ್ kaḍuñcilu, *see* ಕಡ್ಡಿಲ್.

ಕಡಂಜಿ, ಕಡಂಜಿಯಿ kaḍuñji, kaḍuñjeyi, *see* ನಜಿನೆ.

✓ಕಡಂಬು kaḍumbu, *s.* A kind of cake.

ಕಡಂಬೆಲೆ kaḍumbele, *s.* A miser, niggard.

└ಕಡತ kaḍuta, *s.* A cut, incision. ಬಂದೀ ಕಡತೊಗು ಕಡ್ಡಿ he cut it at one stroke. 2. *see* ಕಡತ.

ಕಡತಲೆ kaḍutale, *see* ಕಡತಲೆ.

ಕಡದ್ kaḍudu, *see* ಕಡ್ಡೆ.

└ಕಡಪುನಿ kaḍupuni, *see* ಕಡ್ಪುನಿ.

ಕಡಮು kaḍuma, *see* ಕಡಮು.

✓ಕಡಮೆ kaḍume, *s.* Pride, vanity. 2. ostentation, vaunting.

ಕಡಸಲೆ, ಕಡಸಾಲೆ kaḍusale, kaḍusāle, *s.* A devil-dancer's sword.

ಕಡಸ್ತನ kaḍustana, *see* ನಡಿಸತನ.

└ಕಡ kada, *s.* A loan, debt. —ಕೊರ್ಪಿನಿ to lend. —ದಿಪ್ಪಿನಿ to borrow.

└ಕಡಂದ kaḍanda, *s.* Grinding. —ಕಟ್ಟೆ a grinding stone. —ಕಂಜಿ a grinding pestle.

ಕಡಂಬಲ್ kaḍambaly, *s.* The space behind the hearth.

ಕಡಂಬಳೆ kaḍambale, *s.* A kind of poisonous snake; *also* ಕಡಮಲೆ.

ಕಡಕಟ್ಟು kaḍakattu, *s.* Monetary transactions, lending and borrowing.

ಕಡಕಡ kaḍakḍa, *see* ನಡನಡ.

└ಕಡಗ kaḍaga, *s.* A bracelet.

└ಕಡತ kaḍata, *s.* A cloth covered with a composition of charcoal and gum, and used instead of a slate for writing.

└2. the skin.

ಕಡದು kaḍadu, *see* ಕಡ್ಡೆ.

└ಕಡಪ kaḍapa, *s.* Distance. 2. about half a mile.

└ಕಡಪಾವುನಿ kaḍapāvuni, *c. v.* (of ಕಡಪುನಿ) To cause to pass. 2. to help one to ford a river.

└ಕಡಪು kaḍapu, *s.* A ferry. —ಕಟ್ಟೆ a stone placed across a stream for crossing over. —ದಾಯೆ a ferryman.

ಕಡಪು kaḍapu, *s.* A rheumatism of the joints.

└ಕಡಪುಡುನಿ kaḍapuduni, *c. v.* (of ಕಡಪುನಿ) To despatch, forward, send away, dismiss. ಕಡಪುಡು ಕೊರ್ಪಿನಿ to accompany one for a short distance out of civility; to follow the remains of deceased relatives to their last resting place.

✓ಕಡವುನಿ kaḍapuni (ಕಡ), *v. a.* To cross, ford, pass. *v. n.* To elapse. 2. to surpass.

✓ಕಡವೆಲ್ kaḍapely, *s.* That which can be crossed over.

✓ಕಡಪ್ಯಾಡೆ kaḍapyāḍe, *see* ಕಡಪ.

✓ಕಡಮೆ kaḍame, *s.* A stag, elk.

✓ಕಡಮೆ kaḍame, *s.* Deficiency, defect. 2. remnant. *adj.* Less, deficient; remaining. ಹೆಚ್ಚು—difference, about. —ಅಪಿನಿ to become less, be diminished. —ಮಳ್ಳುನಿ to lessen, reduce; to deduct.

✓ಕಡಯಿ kaḍayi, *s.* A boiler of bell-metal.

ಕಡರ kaḍara, *s.* The companions of a bride, bridesmaids. —ಕಟ್ಟುನಿ to choose a bridesmaid. —ದಾಳೆ a bridesmaid. —ವ ಮರಿ ಯಾಡಿ a gift of four rupees to a bridesmaid.

ಕಡರುನಿ kaḍaruni (ಕಡರ್), *v. n.* To croak; to caw.

✓ಕಡಲ್ kaḍaly, *s.* The sea, ocean. —ಕಕ್ಕೆ, —ಕಾವೆ the sea-gull. —ನಾ ಲಾಯಿ the bone of a cuttlefish. —ನುರೆ the foaming surges of the sea. —ಪಂಜಿ a sea-hog, dolphin. —ಬಾಲೆ a kind of fish. —ಮರಿ a sea-snake. —ವಿಾನ್ a sea-fish.

✓ಕಡಲೆ kaḍalè, *s.* Bengal gram, *Cicer arietinum*. ನೆಲ—the groundnut, *Arachis hypogaeæ*.

✓ಕಡವು kaḍavu, *s.* A turning-lathe. 2. a wooden shoe. 3. a silver anklet. —ಪಾಡುನಿ to turn in a

lathe; to wear anklets, or wooden shoes.

ಕಡನ್ ಕಾಡಸು, *see* ಕಡನ್.

ಕಡಾಕಡಿ kaḍākaḍi, *adj.* Resolute, decided, strict, exact.

✓ಕಡಾಯಿ kaḍāyi, *see* ಕಡಯಿ.

ಕಡಾರ kaḍāra, *see* ಕಡರ.

ಕಡಾವು kaḍāvu, *see* ಕಡಪ.

ಕಡಿ kaḍi, *s.* An opening, passage. 2. a small fragment, bit. 3. a small passage. —ಕಟ್ಟುನಿ to block up an opening.

ಕಡಿ kaḍi, *s.* Broken rice; *adj.* Broken.

ಕಡಿತ kaḍita, *see* ಕಡಿತ.

ಕಡಿಹಿಲ್ kaḍiḥily, *see* ಕಡ್ಡಿಲ್.

ಕಡಿಮೆ kaḍime, *see* ಕಡಮೆ.

ಕಡಿಯೆ kaḍiya, *see* ಕಡಿಯೆ.

✓ಕಡಿಯುನಿ kaḍiyuni (ಕಡಿ), *v. n.* To be cut in two. 2. to break down. 3. to give way, as a dam. 4. to dissolve, as friendship.

ಕಡಿರ್, ಕಡಿರತನ kaḍiry, kaḍiratana, *see* ಕಡಿರ್.

✓ಕಡಿವಾಣ kaḍivāṇa, *s.* The bridle of a horse.

✓ಕಡಿರ್ kaḍiry, *adj.* First-born. —ತನ primogeniture. —ದಾಯಿ the first-born son.

ಕಡಿರ್ kaḍiry, *s.* The plant *Sida retusa*.

✓ಕಡು kaḍu, *s.* Pungency; severity. 2. excess; extremity. *adj.* Pungent. 2. extreme, excessive. 3. severe. —ಕಲಪನಿ, —ಪಾಡುನಿ to poison the fish. —ಕಷ್ಟ excessive trouble. —ಕೈಪೆ

very bitter. —ಕೋಪ excessive passion *or* anger. —ಶ್ಯಾಗ್ನಿ a very liberal man. —ಪಾಪಿ a great sinner. —ಶಿಕೆ excessive heat.

ಕಡುಂಬರ್ kadumbaru, *s.* Drowsiness, dreaminess. —ಪಾತೆರುನಿ to talk in sleep; *cf.* ಕಣ್ಣೆಂಬರ.

ಕಡುಂಬೆ kaḍumbe, *see* ಕಡಮ.

ಕಡುಪ, ಕಡುಪು kaḍupa, kaḍupu, *see* ಕಡ್ಡು.

↓ಕಡುಬು kaḍubu, *s.* A kind of cake.

ಕಡುಮುಟ್ಟು kaḍumuṭṭu, *s.* The extreme point. 2. severity, sharpness. *adj.* Extreme. 2. severe. —ದ ಬೇನೆ travail.

ಕಡುವಾಯಿ kaḍuvāyi, *s.* A kind of fish.

↓ಕಡುವೆ kaḍuve, *s.* A hero. 2. a courageous man. 3. a clever man.

ಕಡುಸ್ತನ kaḍustana, *see* ಸಡ್ನತನ.

↓ಕಡೆ kaḍe, *s.* Verge, edge, margin. 2. end, extremity *or* point. 3. place, side, direction. *adj.* Last, final, ultimate. 2. low, mean. —ಕಾಯಿ the fruit of the last crop. —ಕಾಲ (*lit.* last time), end, death; evil; distress. —ಕೊಡಿದಾಂತಿ without head *or* tail; forlorn *or* destitute; stupid, absurd, senseless. —ತಾಯಿ a retainer, adherent. —ದಿನ the last day; the day of judgment. —ನರನಾನಿ a low, mean, *or* stupid man. —ನೋಟ a side-glance, leer. —ಬಾಯಿ the

corners of lips. —ಜೊರ್ನು disqualification. —ಸಂದ್ the hip, waist, *esp.* of cattle. —ಕೂಡುನಿ to come to an end. —ತೂಪಿನಿ to witness the end *or* destruction of anything. —ತೋಜಾವುನಿ to threaten with evil. —ಬೂರುನಿ to avoid, escape; to recover; to get through a task. —ಜೋರುನಿ to pare *or* lop the top. —ಮಳ್ಳುನಿ to conclude, bring to an end. —ಮಾರುನಿ (a woman) to commit adultery, *obsc.* —ಮುಟ್ಟುನಿ, —ವೊಂದುನಿ to come to a conclusion *or* decision. —ಶೇರುನಿ to finish, terminate. ಕಡೆಕೆ finally, at last. ಕಡೆಕೆ ದೀಪಿನಿ to keep aside. ಕಡೆಕೆ ಮಳ್ಳುನಿ to gather together in one place. ಕಡೆಕೆ ಶೇರುನಿ to be an adherent of. ಕಡೆಕಡೆಕೆ ultimately, finally, at the end. ಕಡೇ the very last, final. ಅ— that side. ಈ— this side. ಉಳಯಿದ— inside. ಪಿದಯಿದ— outside.

↓ಕಡೆಂಜುನಿ kaḍeṅuni (ಕಡೆಂಟ್), *v. a.* To knead.

ಕಡೆಕಣ್ಣೆ kaḍekannu, *s.* The outer corner *or* angle of the eye. 2. a side-glance, leer. —ತೊಡುತೂಪಿನಿ to look askance; not to be well disposed.

ಕಡೆಕಟ್ಟು kaḍekattu, *s.* The settlement of a dispute. 2. a double cross-beam. 3. a wooden square in front of an upper story, supported on posts.

ಕಡೆಕಾರ್ kaḍekāru, *s.* The heel.

- ಕಡೆಗುರಿ kaḍeguri, *s.* A pit used by the rope-pullers when working a country water-lift.
- ಕಡೆಚ್ಚುನಿ kaḍeḥuni, *see* ಕಡೆಂಚುನಿ.
- ಕಡೆಪಿನಿ kaḍepini (ಕಡೆ), *v. a.* To bite, champ, gnaw, grind. ಕಾಯಿ— to chew the cud. ಕಾಲಿ— to gnash the teeth. ಕಡೆಪಿಕಲ್ಲೆ a grinding stone.
- ಕಡೆಬಲ್ಲೆ, ಕಡೆಬಳ್ಳು kaḍeballu, kaḍeballu, *s.* The ropes with which a water-lift is worked.
- ಕಡೆಯುನಿ, ಕಡೆವುನಿ kaḍeyuni, kaḍeyuni (ಕಡೆ), *v. a.* To stir up, turn. 2. *see* ಕಡೆಪಿನಿ.
- ಕಡೆರುನಿ kaḍeruni, *see* ಕಡರುನಿ.
- ಕಡೆಸ kaḍesa, *s.* Delay.
- ಕಡೆಸಾವುನಿ kaḍesāvuni, *c. v.* (of ಕಡೆಸುನಿ) To delay, detain, stop.
- ಕಡೆಸುನಿ kaḍesuni (ಕಡೆಸು), *v. n.* To be late, to delay, tarry, linger.
- ಕಡೈ kaḍei, *see* ಕಡಯಿ.
- ಕಡ್ಡೆ kaḍḍa, *s.* A sword.
- ಕಡ್ಡಿಲ್ kaḍḍiḷu, *s.* A turning lathe. —ಪಾಡುನಿ to turn in a lathe. —ದಾಯೆ a turner.
- ಕಡ್ಡಿ kaḍḍi, *s.* The fibre or vein of a leaf. 2. a very small stick. —ಅರಕ, *see* ಅರಕ.
- ಕಡ್ಡೈ kaḍḍai, *s.* A pitcher, water-pot.
- ಕಡ್ಡೈನ kaḍḍaina, *s.* A bridle, reins, bit.
- ಕಡ್ಡಲೆಭಾಯಿ kaḍḍalebhāyi, *s.* A quarrelsome person.
- ಕಡ್ಡಲೆ kaḍḍale, *s.* That which is broken.

- ಕಡ್ಡೆಲು kaḍḍelu, *s.* A prattling woman.
- ಕಡ್ಡು kaḍḍu, *s.* Severity, rigour, harshness. 2. the strength of wine *etc.*; also —ಸಾರಿಕೆ. *adj.* Severe, harsh. 2. strong. —ಪಾತೆರ a harsh word. —ಅಪಿನಿ to be severe, strong. —ಮಳ್ಳುನಿ to make strong.
- ಕಡ್ಡಾಟೆ kaḍḍāṭa, *s.* Cutting. 2. fighting.
- ಕಡ್ಡತ್ತಿ kaḍḍatti, *s.* A bill-hook.
- ಕಡ್ಡು kaḍḍu, *adj.* Excessive, beyond limit, *etc.* —ಅಡ್ಡೈ an oversweet confection. —ಪಾತೆರ a very harsh word. —ಭಂಸಾರ gold containing a larger proportion of alloy than usual; *cf.* ಕಡು.
- ಕಡ್ಡುನಿ kaḍḍuni (ಕಡ್ಡಿ), *v. a.* To cut; to fell down. ಕಡ್ಡುಕಲ್ಲೆ a stone cut from a quarry.
- ಕಡ್ಡು kaḍḍu, *see* ಕಡಮ.
- ಕಡ್ಲೆ, ಕಡೈ kaḍḷe, kaḍḷe, *see* ಕಡಲೆ.
- ಕಣ kaṇa, *s.* A square piece. ರವಕೆ— the piece of cloth from which a female's bodice is made.
- ಕಣ kaṇa, *see* ಕನ.
- ಕಣ kaṇa, *v. a.* (*imperat.* of ಕೊಂಡಪಿನಿ) Bring.
- ಕಣಂಬರುನಿ kaṇambaruni, *see* ಕಣಂಬರುನಿ.
- ಕಣಕ kaṇaku, *s.* Fuel, firewood.
- ಕಣಜ kaṇaja, *s.* A granary, barn.
- ಕಣಪಡೆ kaṇapaḍe, *s.* A kind of

tree, having poisonous milky juice.

ಕಣಪಣೆ kaṇapaṇe, *s.* A stupid man.

ಕಣಪರು kaṇaparū, *s.* A jaw-tooth, grinder.

ಕಣಪಲಯಿ kaṇapalayī, *s.* A plank for the driver to stand upon in buffalo race.

ಕಣಪಿನಿ kaṇapini, *see* ಕೊಂಡಪಿನಿ.

↓ ಕಣಪೆ kaṇape, *adj.* Bitter, astringent.

ಕಣಲೆ kaṇale, *see* ಕೊಣಲೆ.

↓ ಕಣಿ kaṇi, *s.* A ditch, trench.

√ ಕಣಿವುನಿ kaṇipuni (ಕಣಿ), *v. n.* To be hardened by burning, as an earthen vessel. | 2. to be afflicted. ಮನಸ್ಸು— to be depressed, dispirited; the heart to be hardened.

↓ ಕಣಿಮೆ kaṇime, *s.* A defile or pass between two mountains.

ಕಣಿಯೆ kaṇiye, *s.* An astrologer.

√ ಕಣಿಲೆ kaṇile, *s.* A tender bamboo shoot.

√ ಕಣೆ kaṇe, *s.* A slender bamboo branch.

ಕಣೆ kaṇe, *s.* A blight incidental to rice crops. ಕೊಳುತ— a blighted ear of corn.

√ ಕಣೆ kaṇe, *s.* The quill of a porcupine. —ಪಂಜಿ a porcupine.

ಕಣೆಂಗ, ಕಣೆಂಗಿ kaṇēṅṅa, kaṇēṅgi, *see* ಕಲೆಂಗ.

ಕಣೆವುನಿ kaṇepuni (ಕಣಿ), *v. n.* To have an acrid or astringent taste. 2. to rot.

ಕಣೆವರು kaṇeparu, *see* ಕಣವರು.

ಕಣೆಪೆ kaṇepe, *see* ಕಣಪೆ.

ಕಣೆಯುನಿ kaṇeyuni, *see* ಕಣಿವುನಿ.

ಕಣೆರ್ kaṇeru, *s.* Astringency.

√ ಕಣೆಲ್ kaṇelu, *s.* The thick end of grass or straw. 2. a small branch of a tree.

ಕಣೆವುನಿ kaṇevuni, *see* ಕಣಿವುನಿ.

ಕಣೆನಿಪಿನಿ kaṇopini, *see* ಕೊಂಡಪಿನಿ.

ಕಣೆನಲೆ kaṇole, *see* ಕೊಣಲೆ.

√ ಕಣ್ಣೆ kaṇṇu, *see* ಕಣ್ಣೆ.

ಕಣ್ಣೆ ಕಟ್ಟು kaṇṇakattu, *see* ಕಣ್ಣೆ ಕಟ್ಟು.

ಕಣ್ಣೆ ನೀರು kaṇṇaniru, *see* ಕಣ್ಣೆ ನೀರು under ಕಣ್ಣೆ.

ಕಣ್ಣೆ ಜಿಡಿ kaṇṇōji, *see* ಕಣ್ಣೆ ಜಿಡಿ.

ಕತ್ತೆ kate, *see* ಕಥೆ.

√ ಕತ್ತೆ katta, *s.* The coir or fibres of the cocoanut, used to make ropes with.

√ ಕತ್ತರಿ kattari, *see* ಕತ್ತರಿ.

√ ಕತ್ತಲಿಯನಿ, ಕತ್ತಲಿಯುನಿ kattaliyuni, kattalyuni (ಕತ್ತಲೆ), *v. n.* To set, as the sun; to get dark. 2. to droop, as one's spirits.

√ ಕತ್ತಲೆ kattale, *s.* Darkness. ಕರು—, ಕಣ್ಣು ಕತ್ತಲೆ pitch dark. ಮೈ— the twilight.

ಕತ್ತವು kattavu, *see* ಕತ್ತ.

ಕತ್ತಳ್ kattalu, *s.* Cash, ready money, *vlg.*

√ ಕತ್ತಿ katti, *s.* A knife; also ಕತ್ತೆ.

√ ಕತ್ತೆ katte, *s.* An ass. 2. a silly creature. √ ಕುರ್ಚಿ a hayena.

√ ಕತ್ತರಿ katteri, *s.* Scissors, shears. 2. an betel-nut cracker. 3. a rat-trap; also ಎಲೆ—.

✓ಕತ್ತೆರಿಯುನಿ, ಕತ್ತೆರುನಿ katteriyuni, katteruni (ಕತ್ತೆರಿ), *v.a.* To shear, cut with scissors.

ಕತ್ರಾಣ, ಕತ್ರಾನ katrāna, katrāna, *s.* A composition of chunam and other ingredients used for flooring.

ಕಥೆ, ಕಥನ kathe, kathana, *s.* A story, narrative, narration, history. 2. a fable, tale. *intj.* Ah! ಧಾನೆ— wonderful! ಕಥಾ ಪ್ರಸಂಗ narration of a story. ಕಥಾರಸ a delightful or pleasant story. ಕಥಾಸಂಗ್ರಹ a collection of stories; a compendium of history.

ಕದಂಪೆ kadumpe, *see* ಕದಂಪೆ.

ಕದಕಲ್ kadukalu, *s.* A vital part of the body, as the heart. 2. the side. [taff.]

✓ಕದರ್ kaduru, *s.* A spindle, dis-
ಕದಂಪೆ kadampe, *s.* The decayed part of timber. 2. a chip, splinter.

ಕದಂಸರ kadamsara, *s.* A perfumed braid made of the "kēdagi" flower.

ಕದನ kadana, *s.* War, battle.

ಕದನೆ kadane, *s.* A swivel-gun. —ಬುಟ್ಟಿನಿ to fire a swivel-gun.

✓ಕದರ್, ಕದರು kadary, kataru, *see* ಕದರ್.

ಕದಲುನಿ kadaluni, *see* ಕದಲುನಿ.

✓ಕದಲೆ kadale, *s.* A rag. *adj.* Ragged, tattered.

✓ಕದಿಕೆ kadike, *s.* The *Huriallee* grass, *Cynodon Dactylon*. 2. the name of a village.

✓ಕದಿಕೆ kadike, *s.* A granary. 2. a depository for the receipt of offerings.

ಕದಿನೆ kadine, *see* ಕದನೆ.

✓ಕದಿಪು kadipu, *see* ಕದ್ಪು.

ಕದಿಪುನಿ kadipuni, *see* ಕದಿಪುನಿ.

ಕದಿಮೆ kadime, *see* ಕದಿಮೆ.

✓ಕದಿಯ kadiya, *adv.* Strongly, well. —ಫಂಟುನಿ to squeeze well.

✓ಕದಿರ್ kadiru, *s.* An ear of corn. 2. *see* ಕದರ್.

ಕದಿಮೆ kadima, *adj.* Of long standing, veteran, experienced.

ಕದಿಮೆ kadime, *s.* A veteran, an experienced man, a servant of long standing.

ಕದು kadu, *s.* Grit.

✓ಕದುಪು kadupu, *see* ಕದ್ಪು.

✓ಕದೆ kade, *s.* Catamanial discharge.

✓ಕದೆಪುನಿ, ಕದೆಯುನಿ, ಕದೆವುನಿ kade-puni, kadeyuni, kadevuni (ಕದೆ), *v. a. & n.* To disjoin. 2. to pull out, strip off.

ಕದಲ್ kadely, *adj.* Loose.

ಕದೆಲುನಿ kadeluni (ಕದೆಲ್), *v. n.* To become loose, slack. 2. to shatter, tatter.

ಕದೊಲಿ kadoli, *s.* A species of plantain, *Musa sapientum*.

✓ಕದ್ಪು kadpu, *s.* Stealing, theft.

✓ಕದ್ಪು kadpu, *s.* An ear of ripened corn. —ದಂಸುನಿ an ear of corn to bend from its weight.

✓ಕದ್ರ್ಯ kadry, *see* ಕದರ್.

- ಕದ್ರೊಳು kadroḷu, *s.* A kind of edible grass.
- ↓ ಕನ kana, *s.* A dream. —ತ ರೂಪ a vision; chimera, fancy. —ಮ ನನ (lit. dream and mind); sleep or wakefulness, used negatively —ಕಟ್ಟುನಿ, *c. dat.* —ತೂಪಿನಿ to dream. [ಬರುನಿ. ಕನಂಬರುನಿ kanambaruni, *see* ಕಂಠಂ ಕನಕ kanaka, *s.* Gold. ಕನಕಾಭಿಷೇಕ showing honour or devotion by pouring gold coins on the head. —ಚೂರ್ಣ gold dust. ಕನಪೆ kanapè, *see* ಕಣಪೆ.
- ↓ ಕನಿಕರ kanikara, *s.* Pity, compassion. —ಮಕ್ಕುನಿ to pity, have compassion.
- ↓ ಕನಿಪುನಿ, ಕನಿಯುನಿ kanipuni, kaniyuni, *see* ಕಣಿಪುನಿ.
- ↓ ಕನಿಮೂರಿ kanimūri, *s.* The smell of smoke. ಕನಿಲೆ kanilè, *see* ಕಣಿಲೆ.
- ಕನಿಷ್ಟ kanishṭa, *adj.* Small, little. 2. young. 3. base, inferior, low. —ಮ lowest. ಕನಿಷ್ಟೆ a youngster.
- ಕನೆ kane, *see* ಕಣೆ.
- ಕನೆವಾವುನಿ kanepāvuni, *c. v.* (of ಕನೆವುನಿ) To afflict, cause trouble. 2. to harden, as the heart.
- ↓ ಕನೆಪುನಿ kanepuni (ಕನೆ), *v. n.* To be afflicted, troubled. 2. to be hardened; *see* ಕಣಿಪುನಿ.
- ಕನೆರೆ kaneru, *see* ಕಣೆರೆ.
- ↓ ಕನೆವುನಿ kanevuni (ಕನೆ), *v. n.* The skin to be discolored by a blow.
- ಕನ್ನ kanna, *see* ಕಂನ.

- ↓ ಕನ್ನಡ kannāḍa, *see* ಕಂನಡ.
- ↓ ಕನ್ನಡಿ kannāḍi, *see* ಕಂನಡಿ.
- ಕನ್ನಿ kanni, *see* ಕಂಣಿ.
- ಕನ್ಯಾ kanya, *s.* A virgin, young girl; also ಕನ್ಯೆ, ಕನ್ನಿಕೆ, ಕನ್ಯಾಚಿಂಠು. 2. the sign Virgo in the zodiac; the sixth solar month. —ತ್ವೆ virginity. —ದ ಅನಿಲೆ an offering to the dead. —ದ ಕೆಯು the first crop. —ದ ಪಜಿರೆ a kind of grass. —ಬೂರು, —ಚೀರೆ the country sarsaparilla, *Hemidesmus indicus*. ಕನ್ಯಾದಾನ giving a girl in marriage.
- ಕಪ kapa, *see* ಕಪ.
- ↓ ಕಪಟ kapāṭa, *s.* Fraud, deceit; hypocrisy. —ಗಾರೆ. —ದಾಯೆ, —ಸ್ತೆ, —ಕಪಟಿ a hypocrite, dissembler. —ವೇಷ the guise of hypocrisy.
- ಕಪಡೆ kapāḍe, *s.* A gluttonous woman. 2. cloth.
- ಕಪಲ, ಕಪಾಲ kapala, kapāla, *s.* The skull. 2. the temples.
- ಕಪಾಟು kapāṭu, *s.* An almirah.
- ಕಪಾಯಿ kapāyi, *s.* A greedy woman. 2. middling, as liquor.
- ಕಪಿ kapi, *s.* A monkey, ape. —ಚೀಷ್ಟೆ a monkey's trick; teasing. —ಕಟ್ಟುನಿ to mimic, ape.
- ↓ ಕಪಿ kapi, *s.* A pulley.
- ಕಪಿಲ kapila, *s.* A tawny colour. *adj.* Tawny. —ಮುನಿ, ಕಪಿಲೆ the founder of the Sāṅkhya philosophy.
- ಕಪುರ kapura, *see* ಕರ್ಪುರ. [ing.]
- ↓ ಕಪ್ಪ kappā, *s.* Tribute, an offer-

✓ಕಪ್ಪಂದ kappanda, *s.* A sling. —ಕಲ್ಲೆ
a sling stone.

ಕಪ್ಪಡ, ಕಪ್ಪಡಿ, ಕಪ್ಪಡೆ kappada, kap-
padi, kappade, *s.* A dirty,
tattered cloth.

ಕಪ್ಪಡೆ kappade, *s.* A snipe; *cf.*
ಕಪ್ಪರಂಟೆ.

✓ಕಪ್ಪಡೆ kappade, *adj.* Dirty. —ಕುಂಟು,
see ಕಪ್ಪಡ.

ಕಪ್ಪರ್ kappary, *s.* A portion of
a large earthen pot, potsherd.
—ತೆಲ್ಲವು a flat kind of cake, *or*
—ರೊಟ್ಟಿ, a kind of bread, baked
in such a potsherd.

✓ಕಪ್ಪರ್ kappary, *adv.* On the face.
—ಬೂರುನಿ to fall on the face.

ಕಪ್ಪರಸುತ್ತು kapparysuttu, *s.* Gal-
vanised iron, zinc.

✓ಕಪ್ಪರಂಟ್ kapparant, *s.* A fabu-
lous beast. 2. a glutton. 3. a
rake, debauchee.

ಕಪ್ಪರಂಟೆ kapparante, *s.* A tad-
pole.

✓ಕಪ್ಪಲ್ kappaly, *s.* A ship. —ಕೋರಿ
a game cock. —ಜೀರವರಿ a kind
of cumin seed, *Nigella sativa*.
—ಮಿತ್ತಾವನಿ, —ಜರುನಿ to go on
board a ship.

✓ಕಪ್ಪು kappu, *s.* Blackness, dark-
ness. *adj.* Black, dark. —ಮೋ
ನೆ a dark *or* dejected face.
—ಪಾಡುನಿ to conjure *or* divine by
putting a black application
on the palm; *cf.* ಕರಿ.

ಕಪ್ಪುತೊಳಚಿ, ಕಪ್ಪುತೊಳಸಿ kapputo-
laci, kapputolasi, *s.* A kind
of mint shrub, 'Holy basil,'
Ocimum sanctum.

✓ಕಪ್ಪುನಿ kappuni (ಕಪ್ಪು), *v. a.* To eat
greedily.

✓ಕಪ್ಪೆ kappè, A frog. —ಕಂಠ large
eyes. ಸಕ್ಕಿ—, ಸನಿ— a green
frog. —ಕುತ್ತು, —ರೋಗ a disease
of cattle, dogs, *etc.* —ರಂಟಿ a
tadpole.

ಕಪ್ಪಸುತ್ತು kaprasuttu, *see* ಕಪ್ಪರ್
ಸುತ್ತು.

ಕಫ kapha, *s.* Phlegm. —ಕಟ್ಟುನಿ
phlegm to accumulate in the
throat. —ಲಪ್ಪನಿ to expectorate.

ಕಬಚ kabuça, *s.* A short jacket.

✓ಕಬ kaba, *s.* The space between
the fingers; *cf.* ಕಬಿ. —ಕೈ a
bifurcated branch.

ಕಬಂಧ kabandha, *s.* A headless
trunk. 2. water.

ಕಬಂಧೆ kabandhe, *s.* The name
of a giant. 2. a short-necked
man. 3. the moon's ascend-
ing node.

ಕಬಕ್ಕೆ kabakei, *see under* ಕಬ.

✓ಕಬಟ kabata, *see* ಕಪಟ. ✓ಕಬಟಿ a
dissembling woman.

ಕಬಡದಾರ್ kabadyary, *intj.* Be
careful! ಕಬಡದಾರಿಕೆ care, cau-
tion; control.

ಕಬತ್ kabaty, *s.* Drill, military
exercise.

✓ಕಬರ್ kabary, *s.* ✓A forked *or*
lateral branch. ✓2. a forked
stick. 3. a report. 4. news.
adj. Forked. —ದಾಂತಿನಾಯಿ a
heedless *or* negligent man.

✓ಕಬರಿ kabari, *s.* Tufted hair of
females.

- ಕಬಾಟ್ kabāṭṭu, *see* ಕವಾಟೆ.
- ಕಬಿಡುನಿ kabiduni (ಕಬಿಡೆ), *v. a.* To strain, as the gruel of boiled rice.
- ✓ ಕಬಿಯುನಿ kabiyuni (ಕಬಿ), *v. a.* To besiege, surround, overwhelm. 2. to overspread, as clouds; *also* ಕಬ್ಬುನಿ.
- ಕಬೀರ್‌ದಾಸೆ, ಕಬೀರೆ kabīrūdāse, kabīre, *s.* A celebrated Hindu saint, once a Mussulman.
- ಕಬುಲ್, ಕಬೂಲ್, ಕಬೂಲಿ kabulū, kabūlū, kabūli, *s.* Agreement, consent.
- ಕಬುಲೆ kabule, *adj.* Tawny, of a yellowish dark colour. —ಅಪಿನಿ to get ripe, as the gingely oilseed. *s.* A tawny coloured bull.
- ✓ ಕಬೆ kabe, *s.* A forked stick. *adj.* Cloven, forked. —ಕೈ the cleft between the thumb and the forefinger. —ಕೋಲು a post forked at the top. —ಸಂತಿ a kind of fork-shaped grass.
- ಕಬೆತ್ತ kabetty, *adj.* Tawny, of a yellowish colour.
- ಕಬೆತ್ತಿ kabetti, *s.* A tawny coloured cow.
- ಕಬ್ಬ kabḥā, *see* ಕವೆಚೆ.
- ✓ ಕಬ್ಬೆ, ಕಬ್ಬು kabbe, kabya, *adv.* Topsyturvy, upside-down. —ಪಾಡುನಿ to overturn. —ಬೂಡುನಿ to capsize, upset.
- ಕಮಲ kamala, *s.* The lotus, *Nymphaea nclumba.*
- ಕಮಸ್ kamasu, *see* ನಮಸ್.
- ಕಮಸ್ kamasu, There is none, *vlg.*

- ಕಮಸ್ತಾರೆ kamastāre, *s.* A sea-custom superintendent. —
- ಕಮಾನ್, ಕಮಾನು kamānu, kamānu, *s.* An arch, vault.
- ಕಮಾಯಿ kamāyi, *s.* Gain, income.
- ಕಮಿಟೆ kamiti, *s.* A committee, conference.
- ಕಮ್ಮ kamma, *see* ಕಂಮ.
- ✓ ಕಮ್ಮಿ kammi, *see* ಕಂಮಿ, ಕಡಮಿ.
- ✓ ಕಮ್ಮನ, ಕಮ್ಮನ kammena, kamyana, *s.* Smell, odour, scent, fragrance, savour.
- ✓ ಕಯ kaya, *s.* Depth, as of water *etc.* 2. swamp. *adj.* Deep; *also* ಕಯಗುಂಡಿ.
- ಕಯ kaya, *see* ಕಾಯ.
- ಕಯಪ್ಪ kayappa, *adv.* Entirely, wholly, all over. 2. well. —ಪಪ್ಪನಿ to plough well. —ಫಾಜುನಿ to anoint *or* besmear the whole body. —ಮೆರೆಪ್ಪನಿ to mix.
- ಕಯಮೆ kayame, *s.* A kind of rice; *cf.* ಅರಿ.
- ಕಯಲ್ kayalu, *see* ಕಾಯಲ್.
- ಕಯಿಪ್ಪ kayipu, *see* ಕಜಿಪ್ಪ.
- ✓ ಕಯಿಪೆ kayipe, *see* ಕೈಪೆ.
- ಕಯಿಲ್ kayilu, *see* ಕೈಲ್.
- ಕಯಿಲೆ kayile, *see* ಕಾಯಿಲೆ.
- ✓ ಕರ kara, *s.* An earthen vessel. ಬಂಜಿವ — the stomach. —ಕೈಲೆ cooking utensils.
- ಕರ kara, *s.* Pollution from death.
- ಕರ kara, *s.* The hand. 2. the trunk of an elephant. 3. a spark, ray of light, *as* ದನ — the sun.

- ಕರಂಟುನಿ karantuni, *see* ಕಂಟುನಿ.
- ಕರಂಡೆ, ಕರಂಡೆಲ್ karandè, karandely, *see* ಕಂಡೆ.
- ಕರಂಪೆ karampè, *s.* A wound. 2. *see* ಕರಪೆ.
- ಕರಂಪೆಲ್ karampely, *adj.* Perforated, bored; having notches.
- ಕರಂಪೆಲ್ *s.* The scar of a wound.
- ಕರಂಬು karambu, *see* ಕಂಬು.
- ಕರಂಬುನಿ karambuni (ಕರಂಬ್), *v. a.* To prune, cut off, as superfluous branches of a tree; to clear away, as bush, *etc.*; *cf.* ಕಂಬುನಿ.
- ಕರಂಬೆಲ್ karambely, *s.* A kind of coppice.
- ಕರಕ karaka, *see* ಕರ್ಕ.
- ಕರಕರ karakara, *s.* The noise made in chewing, sawing, *or* writing.
- ಕರಕರಿ, ಕರಕರೆ karakari, karakarè, *s.* Annoyance, trouble. 2. grief, sorrow, distress.
- ಕರಗಸ್ karagasy, *see* ಗರ್ಗಸ್.
- ಕರಗಾವುನಿ karagāvuni, *c. v.* (*of* ಕರಗುನಿ) To melt, liquefy. 2. to affect the mind, make a person's heart melt. 3. to afflict, cause sorrow.
- ಕರಗುನಿ karaguni, *v. n.* To melt, dissolve, liquefy. 2. to become thin *or* lean; to waste. 3. to become affected, softened; to relent, melt with pity; *also* ಕರಗದ್ವಿಷೇಷಿ.
- ಕರಜಿಕಾಯಿ karajikāyi, *s.* A kind of fruit-shaped cake.

- ಕರಡ್ karady, *s.* Wastage, loss, wear. *adj.* Rough, coarse; worn out. —ಕಾಡೆ waste paper. —ನಕ್ಕಲ್ a rough copy. —ಅಪಿನಿ to be worn out. —ಮಕ್ಕುನಿ to waste, spoil.
- ಕರಡಿ karadi, *s.* A bear. —ಮೆಯಿ ಶಾಯಿ a hairy man.
- ಕರಡಿಗಿ karadigè, *s.* A small box.
- ಕರಡು karadu, *see* ಕರಡ್.
- ಕರಣ karana, *s.* An organ of sense. 2. cause, instrument *or* means of action. —ತ್ರಯ the three means of action, namely, ಮನೋವಾಕ್ಯಾಯ the mind, speech and body.
- ಕರಣಿಕೆ, ಕರಣೀಕೆ karāṇike, karāṇike, *see* ಕರ್ಣಿಕೆ.
- ಕರತಾಳ, karatāla, *s.* Cadjan. 2. a mode of beating time with the hands; *also* ಕೈತಾಳ, ಕರತಾಳ. —ಓಲೆ cadjan leaf.
- ಕರಪುನಿ karapuni, *v. a.* To repulse, drive. 2. to urge. 3. to clear, remove. 4. to digest. 5. to waste. 6. to cause abortion; *cf.* ಕರಗಾವುನಿ.
- ಕರಪೆ karapè, *s.* A notch *or* incision.
- ಕರಪೆಲು karapelu, *s.* A troublesome *or* mischievous woman.
- ಕರಪೆಲಿ karapele, *s.* A troublesome *or* mischievous man.
- ಕರಬಸ್ karabasy, *see* ಕರ್ಬಸ್.
- ಕರಯ karaya, *see* ಕರಾಯ.
- ಕರಲೆ karalè, *s.* A swelling.
- ಕರವಿ karavi, *s.* A mould.

- ✓ ಕರವುನಿ karavuni (ಕರ), *v. n.* ✓ To be dissolved, melted. ✓ 2. to be digested. 3. to miscarry.
- ✓ ಕರವೆ karavè, *s.* Phlegm. — ಕೊನೆಗೆ pulmonary phthisis.
- ✓ ಕರಳ್ karalu, *see* ಕರ್ಲೆ.
- ಕರಳೆ karale, *see* ಕರಲೆ.
- ಕರಾಡಿ karādi, *s.* A class of Mah-ratta Brahmins.
- ಕರಾಣಿಕೆ karāṇike, *see* ಕರ್ಣಿಕೆ.
- ಕರಾಬ್ karābu, *adj.* Filthy, dirty, unclean, bad.
- ಕರಾಮತ್, ಕರಾಮತಿ, karāmatu, karāmati, *s.* A miracle, wonder. 2. the power of doing wonders, *etc.*
- ✓ ಕರಾಯ karāya, *s.* Phlegm.
- ಕರಾರ್, ಕರಾರು karāru, karāru, *s.* An agreement, contract. — ಮುಳ್ಳುನಿ to make a contract.
- ಕರಾವಳಿ karāvāli, *s.* The sea-coast, coastline.
- ಕರಾವುನಿ karāvuni, *see* ಕರವುನಿ.
- ಕರಾಳೆ karālu, *adj.* Frightful, terrible. — ಮೊಣೆ a frightful face.
- ✓ ಕರಿ kari, *s.* Chimney soot. 2. charcoal, or any thing burnt, as the fibrous covering of a cocoanut, straw *etc.* *adj. see* ಕರಿಯ.
- ಕರಿ kari, *s.* An elephant.
- ✓ ಕರಿ kari, *s.* A bar with which a door *etc.* is fastened. 2. a pole fastened to a load, by which it is carried on the shoulders.

ಕರಿ kari, *s.* Castration. — ವಾಡುನಿ to castrate.

ಕರಿಂಕ್ kariṅku, *s.* Sediment.

ಕರಿಂಜುನಿ kariṅcuni, *see* ಕಂಚುನಿ.

ಕರಿಬೀರಿಗೆ karijirigè, *s.* Black cummin seed, *Nigella sativa.*

ಕರಿನೆಲ್ಲಿ karinelli, *s.* Country goose-berry.

✓ ಕರಿವುನಿ karipuni (ಕರಿ), *v. a.* To deduct, subtract. 2. to spend. 3. to remove.

✓ ಕರಿವೆ, ಕರಿವೆಲ್ karipè, karipely, *s.* That which is deducted; deduction.

ಕರಿಬೀರಿಗೆ karibiṭi, *s.* The real ebony.

ಕರಿಬೀವು, ಕರಿಯಬೀವು karibēvu, kariyabēvu, *s.* *Bergera koenigii*, called the curry-leaf tree, the leaves of which are used for seasoning.

✓ ಕರಿಮರ karimara, *s.* Blackwood.

✓ ಕರಿಯ kariya, *adj.* Black.

ಕರಿಯ kariya, *s.* A ferry.

ಕರಿಯತೊಳಚಿ kariyatolaçi, *see* ಕಷ್ಟ ತೊಳಚೆ.

ಕರಿಯದು kariyadu, *s.* A black woman.

ಕರಿಯದೆ kariyade, *s.* A black man.

ಕರಿಯನೆಕ್ಕಿ kariyanekki, *s.* The three leaved chaste tree, *Vitex trifolia.* 2. the plant *Gendarussa vulgaris.*

ಕರಿಯಮಣಿ kariyamaṇi, *s.* Black beads.

ಕರಿಯಮುಡ್ಯಾಲ kariyamudyala, *s.* An aromatic plant, *Andro-*

pogon Jwarancusa, with fragrant roots.

✓ಕರಿಯುನಿ kariyuni (ಕರಿ), *v. n.* To elapse, expire, pass as time. *aux. v.* To be able, or possible. ಕರಿಯಂದ ಸಂಗತಿ an unavoidable business. ಕರಿವ್ ಫೋಪಿ ನಿ to die; to drop down; to be over. ಯಿಂಕ್ ಫೋವಂವೆ ಕರಿಯಂದ I must go by all means.

ಕರಿದಿ karidi, *s.* Price, value. —ಮಳ್ಳುನಿ to settle the price; to purchase.

✓ಕರು karu, *s.* Vulture. 2. *see* ಗರು. ಕರುಂಬುನಿ karumbuni, *see* ಕರಸುನಿ. ಕರುಕುಂಬುಡ karukumbuda, *see* ಕ ಕುಂಬುಡ.

✓ಕರುಕುರು karukuru, *s.* The noise made in chewing any brittle substance.

ಕರುಗೋಂಟು karugōṅṭu, *s.* Boiled and dried areca-nut.

ಕರುಣ karuṇa, *s.* Mercy, pity, kindness. —ಮಳ್ಳುನಿ to show mercy.

ಕರುಪು karupu, *see* ಕರ್ಪು.

ಕರುಬುನಿ karubuni, *see* ಕರಸುನಿ.

ಕರುಳು karuḷu, *see* ಕರ್ಳು.

ಕರೆ karè, *see* ಖರೆ.

✓ಕರೆ karè, *s.* The seashore, coastline. 2. the bank of a river. 3. land, as opposed to water. 4. border, edge. 5. the coloured border of a cloth. —ಫಾಳಿ land-wind. —ಸಾದಿ by land. —ಬಿಡ್ಡುನಿ, —ವೊಂದುನಿ to touch or reach the land; *see*

—ಬೂರುನಿ. —ಬಿಡುನಿ to sail near the shore. —ಕಟ್ಟುನಿ to fasten a selvage; the horizon to become cloudy. —ಸತ್ತುನಿ to sail towards the land. —ಬೂರುನಿ to escape to the shore; to escape from danger; to recover from sickness.

✓ಕರೆ karè, *s.* The pole to which a bucket is attached in a country water-lift.

✓ಕರೆ karè, *s.* A parish, a social or caste jurisdictional division.

ಕರೆಂಪೆ karempè, *see* ಕರಂಪೆ.

ಕರೆಪಿನಿ karepini *see* ಕರೆಯುನಿ.

✓ಕರೆಪುನಿ karepuni (ಕರೆ), *v. a.* To make a notch or incision.

ಕರೆಮೆದಿ karemedi, *s.* The sides of a border in a rice-field.

✓ಕರೆಯುನಿ, ಕರೆವುನಿ kareyuni, karevuni (ಕರೆ), *v. n.* To crow.

ಕರೆಲ್ karelu, *s.* The mark left on the skin by wearing any thing tightly.

ಕರೆಲುನಿ kareluni (ಕರೆಲ್), *v. a.* To leave a mark on the skin, as by dressing tightly etc.

ಕರೊಲು karolu, *see* ಕಾರೊಳು.

ಕರೊಳು karolu, *pl. of* ಕರೆ.

✓ಕರ್ಕ karku, *s.* A very tender cocoanut. 2. its tender shell. ಕರ್ಕಪುಳಿ karkupuli, *s.* *Garcinia Cambogia*.

ಕರ್ಕ karka, *adv.* At once; suddenly. 2. sharply, violently. —ತುಚ್ಚುನಿ to bite sharply —ಬುಳೆ ಪುನಿ to grow or ripen fast.

- ಕರ್ಕಟ karkāṭa, *s.* A crab. 2. the Cancer in the zodiac. ಕರ್ಕಟಿ a female crab.
- ಕರ್ಕಡೆಮುಳ್ಳು karkāḍemullu, *s.* A kind of thorn.
- ಕರ್ಕತ್ತಲೆ karkattalē, *see* ಕಾರ್ಕತ್ತಲೆ.
- ಕರ್ಕರೆ karkarē, *see* ಕರಕರಿ.
- ಕರ್ಕಶ, ಕರ್ಕಸ karkaśā, karkasa, *adj.* Violent, harsh, unkind. 2. cruel, hard. 3. intangible. 4. miserly. —ತನ cruelty; hardness; unkindness; intangibility; avarice, niggardliness. ಕರ್ಕಶಿ a violent *or* wicked woman. ಕರ್ಕಶೆ a violent *or* wicked man.
- ಕರ್ಕಾಟಕ karkāṭaka, *see* ಕರ್ಕಟ.
- ಕರ್ಕುಂಬುಡ karkumbuḍa, *s.* A pumpkin. 2. an ash-gourd.
- ಕರ್ಗಂಡಕತ್ತಲೆ, ಕರ್ಗತ್ತಲೆ karganḍakattalē, kargattalē, *see* ಕಾರ್ಕತ್ತಲೆ.
- ಕರ್ಗಯಿ kargayi, *see* ಸರ್ಗಯಿ.
- ✓ ಕರ್ಗಾವುನಿ kargāvuni, *see* ಕರಗಾವನಿ.
- ✓ ಕರ್ಗಿ, ಕರ್ಗಡಿ kargi, karguḍi, *s.* A very black woman.
- ✓ ಕರ್ಗುಡೆ karguḍe, *s.* A very black man.
- ↓ ಕರ್ಗೋಟ kargōṭa, *s.* Hardness. 2. hard-heartedness. *adj.* Hard, hard-hearted.
- ಕರ್ಗೋಟಿಗೆ kargōṭige, *s.* A hard-hearted man.
- ಕರ್ಕಿ karci, *s.* Expenditure, expenses. ಇತ್ಯಾದಿ— household expenses. —ತಗ್ಗು, —ಪತ್ತುನಿ, —ಬಹುನಿ to cost. —ಮಳ್ಳುನಿ to expend.
- ✓ ಕರ್ಕಿಲೆ karçilu, *see* ಕರ್ಕಿಲೆ.
- ಕರ್ಜಾತಿ karjāti, *s.* A black species. 2. the class of pariahs.
- ಕರ್ಜಾಲಿ karjāli, *s.* The tree *Leucas indica*, *Phlomis indica*.
- ಕರ್ಜೂರ karjūra, *see* ಸಜ್ಜಿರ.
- ಕರ್ಡು, ಕರ್ಡು karḍu, karḍu, *see* ಕರಡೆ.
- ಕರ್ಣ karṇa, *see* ಕರ್ನ.
- ಕರ್ಣಕುತ್ತು karnakutta, *adj.* Headlong, topsy-turvy. *s.* A summer set.
- ↓ ಕರ್ಣಾಟಕ karnāṭaka, *see* ಕರ್ನಡ.
- ಕರ್ಣಾಟಿಗೆ karnāṭige, *see* ಕರ್ನಡೆ.
- ಕರ್ಣಿಕೆ karṇike, *s.* The sherastadar, chief ministerial officer of a collector. 2. a secretary.
- ಕರ್ಣೆ karṇe, *s.* A half-brother of the Pāṇḍu princes. 2. a hard man. —ಸರ್ಪ the story of Karna's exploits as given in the Mahābhārata.
- ಕರ್ತಪತ್ತುನಿ kartapattuni (ಕರ್ತಪತ್ತು), *v. a.* To set-off. 2. to deduct. 3. to exclude. 4. to give up hope.
- ಕರ್ತರಿಪ್ರಯೋಗ kartariprayōga, *s.* Active voice, *gram.*
- ಕರ್ತವೆ kartave, *s.* An agent, maker. 2. God, lord. 3. a master, owner. 4. an author; *cf.* ಕರ್ತೃ.
- ಕರ್ತಾದಿಗೆ ಕರ್ತುತ್ತಿಗೆ, kartādigē, kartuttigē, *s.* Ownership, proprietorship. 2. dominion, authority.
- ಕರ್ತೃ kartru, *s.* The nominative of a verb, *gram.* 2. *see* ಕರ್ತವೆ.

- ಕರ್ತೋದಿಗೆ kartodigē, *see* ಕರ್ತುತ್ವಿಸಿ.
- ✓ಕರ್ಡ್ kardū, *adj.* Black. —ಬೊಲ್ಡು
black and white. 2. *see* ಕರ್ಡ್.
- ಕರ್ನ karna, *s.* The ear. —ಕುಂಡಲ
an ear-ring worn by a woman.
- ಕರ್ನ karna, *s.* A black paste
composed of dross of iron,
kernel of wild liquorice and
boiled rice, applied on the
right side leather of a finger-
drum.
- ಕರ್ನಪರ್ವ karnaparva, *see* ಕರ್ಣೆ.
- ಕರ್ನಾಲ್ karnāly, *see* ಗರ್ನಾಲ್.
- ಕರ್ನಿಕೆ karnike, *see* ಕರ್ಣಿಕೆ.
- ಕರ್ನಿರೆಳ್ karnirely, *s.* A dark
shadow.
- ✓ಕರ್ಪು karpu, *s.* A pit, hole, ditch.
2. a pit for catching wild
beasts.
- ಕರ್ಪುರ, ಕರ್ಪುರ karpura, karpūra,
s. Camphor. 2. the thick
leaved lavender. —ಬೂರು *Lev-*
endula carnosā. ರಸ— crude
calomel.
- ಕರ್ಪೆಲ್, ಕರ್ಪೆಲು karpely, karpelu,
see ಕರಪೆಲು.
- ✓ಕರ್ಬ karba, *s.* Iron. —ದ ಗಣನ
an iron link.
- ಕರ್ಬಸ್, ಕರ್ಬಸ್ karbasū, karbā-
sū, *s.* An ox of superior breed
from the up-country. —ಪೆತ್ತ
a ghaut cow.
- ✓ಕರ್ಬುಲೆ, ಕರ್ಬುಲೆ karbulē, kar-
bollē, *s.* A fowl having white
plumage with black spots.
- ✓ಕರ್ಮ karma, *s.* An action in
general. 2. a religious cere-
mony. 3. the objective case,

- gram.* 4. fate; misfortune.
5. sin, transgression. —ಗತಿ
the condition induced by one's
deeds. ಕರ್ಮಜೆಪುಜೋಗ the pas-
sive voice, *gram.* —ದೋಷ
transgression. —ಫಲ the fruit
of human actions. ಕರ್ಮಂತ್ರ.
ಕರ್ಮಾಂತರ funeral rites. ಕರ್ಮಾ
ಧಿಕಾರಿ a performer of funeral
rites. ಕರ್ಮಿ, ಕರ್ಮಿಪ್ಪೆ a sinner.
ಕರ್ಮೋದ್ರಿಯ the organ of ac-
tion, as the hand, foot, *etc.*
- ಕರ್ಮಣಿ karmañē, *see* ಕಾರ್ಮಣಿ
under ಕಾರ್.
- ಕರ್ಮರ karmara, *see* ಕರಿಮರ.
- ✓ಕರ್ಮರ್ karmarū, *s.* A superior
kind of firewood, *Vatica lacci-*
fera.
- ಕರ್ಮುಗಲ್ karmugaly, *see* ಕಾರ್
ಮುಗಲ್ *under* ಕಾರ್.
- ಕರ್ಮುಡ karmuḍa, *see* ಕರ್ಕುಂಬುಡ.
- ಕರ್ಮುಲಿ karmuli, *s.* Thatched
grass taken from a roof.
- ಕರ್ಯ karya, *s.* A ferry.
- ಕರ್ಯಡ, ಕರ್ಯಡೆ karyāḍa, karyāḍē,
s. The liver, as of a fowl.
- ಕರ್ಯುನಿ karyuni, *see* ಕರಿಯುನಿ.
- ✓ಕರ್ಲ್ karly, *s.* The bowels.
2. the liver.
- ಕರ್ಲ್ಕಪ್ಪಡೆ karlykappāḍē, *s.* The
intestines, entrails.
- ಕರ್ಲೆ karlē, *see* ಕರಲೆ.
- ✓ಕರ್ವಾವುನಿ karvāvuni (ಕರ್ವಾ), *v. a.*
To burn the downs of a fowl
by holding it over the fire.
- ✓ಕಲ kala, *s.* A square. 2. a bed

of flowers, *etc.* 3. a place where pariahs assemble. —ಕಟ್ಟುನಿ to make a flowerbed; a group of pariahs to sit in a circle.

ಕಲಂ kalam, *s.* A reed-pen. 2. a paragraph. —ವಾರ್ detailed, item by item.

✓ ಕಲಂಕ, ಕಲಂಕುನಿ kalaṅku, kalaṅkuni, *see* ಕಳಂಕ.

ಕಲಂತಾನಿ, ಕಲಂದಾನಿ kalamtāni, kalamdāni, *s.* An inkstand. 2. a small box.

ಕಲಂಬಿ kalambi, *see* ಕಲೆಂಬಿ.

↓ ಕಲಂಬುನಿ kalambuni, *v. n.* To quarrel, fight.

ಕಲಕ kalaka, *see* ಕಲ್ಕ.

ಕಲಕಂಬುಲ kalakambula, *s.* A drenched miry floor.

✓ ಕಲಕಲ kalakala, *s.* A confused noise, hum.

↓ ಕಲಕಲ kalakala, *adv.* Brightly. —ಮೆಚುನಿ to shine brightly.

✓ ಕಲಡಾವುನಿ kaladāvuni, *c. v.* (of ಕಲಡುನಿ) To mix. 2. to knead.

✓ ಕಲಡುನಿ kaladuni (ಕಲಡೆ), *v. n.* To be mixed. 2. to be kneaded.

✓ ಕಲಪುನಿ kalapuni (ಕಲ), *v. a.* To mingle. 2. to knead. ಕಂಡ to plough a watered field.

✓ ಕಲಪ್ಪು kalappu, *adj.* Mixed. 2. kneaded.

✓ ಕಲಬೆರಕೆ kalaberakē, *s.* Admixture, compound.

✓ ಕಲಮ್ ಕalamu, *s.* Grafting —ಮಳ್ಳುನಿ to graft.

ಕಲಮ್, ಕಲಮು kalamu, kalamu, *see* ಕಲಂ.

ಕಲಮೆ kalamē, *s.* A kind of rice.

ಕಲಯಿ kalayi, *see* ಕಲಾಯಿ.

ಕಲವು kalavu, *see* ಕಳವು.

ಕಲಶ, ಕಲಸ kalāśa, kalasa, *s.* A pitcher, 2. a vase, goblet. 3. a spire. —ಕುದ್ಧಿ purification by pouring water. —ವಿಳಿಸಿ to set up a spire.

ಕಲಸೆ kalasē, *s.* A grain measure equal to ten, twelve, fourteen, fifteen, *or* sixteen seers.

ಕಲಹ kalaha, *s.* Quarrel, dispute.

ಕಲಾಪ kalāpa, *s.* A family trial, distress, *or* dispute. 2. an ornament, zone. —ಮಳ್ಳುನಿ to quarrel; to make confusion.

ಕಲಾಯಿ kalāyi, *s.* Tinning. —ನಾರೆ a person who tins vessels, tinker. —ಕೊಪ್ಪಿಸಿ, —ಪಾಡುನಿ to tin.

ಕಲಾವು kalāvu, *see* ಕಳವು.

ಕಲಾಶಿ kalāśi, *s.* A sailor, lascar.

ಕಲಾಸ್ kalāsu, *s.* Conclusion, end. 2. consumption, exhaustion. —ಆಪಿಸಿ to be finished, *or* consumed. —ಮಳ್ಳುನಿ to complete; to empty.

ಕಲಾಸಿ kalāsi, *see* ಕಲಾಶಿ.

↓ ಕಲಿ kali, *s.* Toddy; liquor.

ಕಲಿ, ಕಲಿಯುಗ kali, kaliyuga, *s.* The fourth *or* iron age of the world; the age of vice.

ಕಲಿಕೆ kalikē, *s.* Dissimulation, dissembling.

↓ ಕಲೆ kalē, *s.* A scar. 2. a mark, blemish, stain.

ಕಲೆಂಗ್, ಕಲೆಂಗಿ kalēngu, kalēngi, *s.* Rust, verdigris

- ಕಲೆಂಬಿ kalembi, *s.* A chest, cof-fer. —ತಾನಿ, —ದಾನಿ, *see* ಕಲಂದಾನಿ.
- ಕಲೆಂಬಿ kalembi, *s.* The hindmost sail of a boat.
- ಕಲೆಕಾರಣ kalekāraṇa, *s.* A bad affair.
- ಕಲೆಕಾರ್ನಿಕ kalekārnika, *see* ಕಾರ್ನಿಕ.
- ✓ಕಲೆಪಿನಿ, ಕಲೆವುನಿ kalepini, kalepuni (ಕಲೆ), *v. a.* ✓To strip off, remove. ✓2. to subtract, deduct.
- ✓ಕಲೆವುನಿ kalevuni (ಕಲೆ), *v. n.* ✓To be stripped. ✓2. to be deducted.
- ✓ಕಲ್ಕ kalka, *s.* ✓Decoction, infusion of any drug. 2. sediment.
- ಕಲ್ಕುರೆ kalkarē, *s.* A place abound- ing in latrite stone.
- ಕಲ್ಕಿ kalki, *s.* The tenth *or* last incarnation of Viṣṇu, ex- pected to put an end to the kali *or* iron age; *also* —ಅವ ತಾರ.
- ಕಲ್ಕುಟ್ಟಿ, ಕಲ್ಕುಡಿ kalkuṭṭi, kalkuḍe, *s.* The name of a demon.
- ✓ಕಲ್ಕುನಿ kalkuni (ಕಲ್ಕಿ), *v. n.* To cry, as a demon *or* one pos- sessed with an evil spirit.
- ಕಲ್ಕೆ kalkē, *see* ಕಲಿಕೆ.
- ✓ಕಲ್ಕೋರೆ kalkorē, *s.* A kind of fish.
- ಕಲ್ಗಿ ರುಮಾಲ್ kalgi rumāly, *s.* A yellow handkerchief with black spots.
- ಕಲ್ತಾಮರ kaltāmara, *s.* A wild kind of lotus growing on stony ground.
- ಕಲ್ತೆ kaltē, *s.* Morning, the day- break; *cf.* ಕಾಂಡೆ. —ಚೈಯ್ಯ morn- ing and evening.

- ಕಲ್ಪೈಗ್ kalteigū, *adv. (lit. for the mouth of toddy).* Something given as a relish when sip- ping toddy.
- ಕಲ್ನಾರ್ kalnāry, *s.* A medicinal drug.
- ಕಲ್ಪ kalpa, *s.* A period of time. 2. a sacred work, one of the six Vēdāngas. 3. resolve, purpose. 4. artifice, trickery, cunning.
- ಕಲ್ಪಂಡೆ kalpaṇḍē, *see* ಕಲ್ಪಣೆ.
- ಕಲ್ಪಡ kalpaḍa, *s.* A fluid measure equal to twelve seers.
- ಕಲ್ಪಣೆ kalpaṇē, *s.* A stone quarry.
- ಕಲ್ಪನೆ kalpanē, *s.* Fiction, fable. 2. invention, fabrication. 3. producing, forming. —ಮಕ್ಕುನಿ to invent, fabricate, contrive; to produce, form; to esta- blish.
- ಕಲ್ಪರುಕ್ಷ, ಕಲ್ಪವೃಕ್ಷ kalparuksha, kalpavruksha, *s.* The tree of Indra's paradise said to yield whatever is desired.
- ಕಲ್ಪಾಂತ, kalpānta, *s.* The end of the world.
- ಕಲ್ಪಾಂತರ kalpāntara, *s.* Another period of time, eternity.
- ✓ಕಲ್ಪಾವುನಿ kalpāvuni, *c. v. (of ಕಲ್ಪನಿ)* To teach, instruct. 2. to instigate; *also* ಕಲ್ಪಾವುನಿ.
- ಕಲ್ಪಿಸುನಿ kalpisuni (ಕಲ್ಪಿಸ್), *v. a.* To invent, fabricate.
- ✓ಕಲ್ಪುನಿ kalpuni (ಕಲ್ಪಿ), *v. a.* To learn, study.
- ಕಲ್ಪೋಕ್ತ kalpōkta, *adv.* Accord- ing to religious directions.

ಕಲ್ಮಡಿ kalmaḍi, s. A kind of fish.
 ಕಲ್ಮದ kalmada, s. Bitumen, granulated gypsum from Arabia.
 ಕಲ್ಮಷ kalmasha, s. Corrosion.
 2. impurity. 3. sin. 4. the matter of a sore.
 ಕಲ್ಯಾ kalya, see ಕರಿಯಾ.
 ಕಲ್ಯಾಂಟೆ kalyāṇṭe, see ಕಲ್ಲಂಟಿ.
 ಕಲ್ಯಾಣ kalyāṇa, s. Happiness, prosperity, good fortune. 2. marriage.
 ಕಲ್ಯಾಣಿ kalyāṇi, s. The name of a tune. 2. the name of a female.
 ಕಲ್ಯುಟ್ಟೆ kalruṭṭi, see ಕಲ್ಲುರುಟಿ.
 ✓ಕಲ್ಮ ಕಲ್ಲು, s. A stone. —ದ ಉಳಿ a chisel. —ದ ಕಂಬ, —ದ ಕಂಠ a stone pillar. —ಕಟ್ಟಣೆ, —ದ ಕಟ್ಟಿ a stone embankment or seat. —ಕಟ್ಟುನಾಯೆ a mason. —ಪಾಪು a stone put across a stream to pass over. —ದ ಪಲಾಯು a slate. —ಸಂಕ a stone bridge. —ಬಸ್ತಿ a Jaina shrine. —ಬಿರು a kind of bow for discharging stones. —ಮರಯು a stone trough. —ಕೆತ್ತುನಿ to break stones. —ಕೆಡಿಸುನಿ to chip stones. —ಕೆಡಿಪುನಿ a stone to grow hard. —ದ, ಕಲ್ಲ stony, made of stones. ಕಲ್ಲಾಟ playing with stones.
 ಕಲ್ಮತ್ತೆತ್ತಿ kallutetti, s. A rotten egg.
 ಕಲ್ಮಬಾಗಿ kallubāgē, s. A kind of tree, the wood of which is used as timber.
 ಕಲ್ಮಬಾರೆ kallubāre, s. A kind of plantain tree.

ಕಲ್ಮಮುಳ್ಳು kallumullu, s. (*lit.* stones and thorns). The mill-cog. 2. the indented surface of a mill-stone. 3. a rugged path.
 ಕಲ್ಮಸಕ್ಕರೆ kallusakkare, s. Sugar-candy.
 ಕಲ್ಮಸೂಂಟೆ kallusūṇṭi, s. Wild ginger, *Zingiber zerumbet*.
 ಕಲ್ಮ ಕಲ್ಲಾ, s. A kind of oyster. —ಓರು its shell; cf. ಕಳ್ಳ.
 ಕಲ್ಮಂಕಲ್ಲಿ kallāṅkali, s. A kind of bag.
 ಕಲ್ಮಂಗೆಯಿ kallāṅgei, s. A kind of small fish.
 ಕಲ್ಮಂಟೆ, ಕಲ್ಲೆಟೆ kallāṅṭe, kallāṅṭe, s. The Indian nightshade, *Solanum Indicum*.
 ಕಲ್ಮಬಿರು kallabiru, see under ಕಳ್ಳ.
 ಕಲ್ಮಯಿ kallayi, see ಕಲ್ಲಂಗೆಯಿ.
 ಕಲ್ಮರಗ kallaraga, s. Asphalt.
 ಕಲ್ಮರ್ಪಡೆ kallarpada, s. Small-pox attacking a person a second time.
 ಕಲ್ಮರ್ಪೆ kallarpē, s. A kind of sieve to remove small stones from earth.
 ಕಲ್ಮಾಳೆ kallāḷe, s. A class of pariahs. 2. their headman.
 1. ಕಲ್ಲಿ kalli, s. A bag of net-work, made of ropes. 2. a wicker-work. 3. the pods of *cannabis*. 4. see ಕಳ್ಳ.
 ಕಲ್ಲಿತ್ತಿ kallitti, see ಕಟ್ಟಿತ್ತಿ.
 ಕಲ್ಲಿರೊಳು kalliroḷu, s. A hard grown palmyra fruit.

ಕಲ್ಲುಳ್ಳು kalluppu, *s.* Rock-salt, the Bombay salt.

ಕಲ್ಲುರು kalluru, *s.* A kind of fish.

ಕಲ್ಲುರುಣಾ kalluruṇa, *adj.* Immature, half-ripe *or* half developed.

ಕಲ್ಲುರುಟೆ kalluruti, *s.* The name of a female Bhūta.

ಕಲ್ಲುರುನಿ kalluruni (ಕಲ್ಲುರಿ), *v. n.* A stone to press *or* hurt the sole of the foot in walking.

ಕಲ್ಲೆ kallè, *s.* The straw covering of a bundle of rice; *also* ಮುಡಿತ—

ಕಲ್ಲೆತ್ತಿ kalletti, *s.* A bag with divisions within.

ಕಲ್ಲೊತ್ತು kallottu, *s.* A foot-sore caused by a stone.

ಕಲ್ಲೋಲ kallōla, *s.* A large wave *or* billow.

ಕವಚ, ಕವಚೆ kavača, kavačè, *s.* Armour, a coat of mail. 2. a jacket, short coat.

ಕವಟೆ kavaṭè, *see* ಕಾವಟೆ.

✓ಕವಡಿ, ಕವಡಿಗಿ, ಕವಡೆ kavaḍi, kavaḍigè, kavaḍè, *s.* A small shell, cowrie. —ಲೆಬ್ಬು calculation with cowries. —ಸೊಬ್ಬುನಿ to play with cowries.

✓ಕವಣೆ kavaṇè, *s.* A sling. —ಕಲ್ಲೆ a sling-stone.

ಕವತ್ kavatu, *see* ಕವಾತ್.

ಕವನ kavana, *s.* Poetry, verse. 2. invention, fabrication. —ಸಾವೆ a poet. —ಕಟ್ಟುನಿ, —ಮಳ್ಳುನಿ to compose verses; to caricature. —ಪಾತೆರುನಿ to exaggerate, invent.

ಕವಳಿಗೆ kavalige, *see* ಕೌಳಿಗೆ.

ಕವಾತ್ kavātu, *s.* Drill, military exercise.

ಕವಿ, ಕವೀಶ್ವರ ಕವಿ, kavīśvare, *s.* A poet.

ಕವಿತೆ, ಕವಿತ್ವೆ kavitè, kavitva, *s.* Poetry, a poem, verse.

✓ಕವುಂಡ್ರಸ, ಕವುಡ್ರಸ kavuṇḍrasa, kavuḍrasa, *s.* A cancer on the cheek.

ಕಶಾಯ, ಕಷಾಯ kaśāya, kaśāya, *s.* A decoction, extract. —ಮಳ್ಳುನಿ to extract, *or* prepare a draught.

ಕಶಿ kaśi, *s.* Graft, grafting. —ಮಳ್ಳುನಿ to graft.

ಕಶಿಪಿಶಿ, ಕಶುಕುಶು, ಕಸುಕುಸು kaśi-piśi, kaśukuśu, kasukusu, *adv.* In bated breath, in a whisper. —ಪಾತೆರುನಿ to whisper.

ಕಶೀದಿ, ಕಶೀಬಿ kaśīdi, kaśībi, *s.* Embroidery, ornamental needle work.

ಕಶ್ಯಪ kaśyapa, *s.* The name of deified sage.

ಕಷ್ಟ kaśṭa, *s.* Trouble, hardship. 2. labour, toil. —ಕಾಲ a time of difficulty. —ಕೊರ್ಪಿನಿ to give trouble. —ಸಡೆಯುನಿ to be afflicted, to suffer. —ಬುದ್ಧಿನಿ, —ಮಳ್ಳುನಿ to work hard, take pains.

ಕಷ್ಟಿಷ್ಟೆ kaśṭiśṭè, *s.* Enmity and friendship; love and hatred.

ಕಸಕಸಕ kasukasuka, *s.* A sound produced when anything is smashed.

ಕಸ್ಕಾಯಿ, ಕಸ್ಗಾಯಿ kasukāyi, kasugāyi, *see* ಕಸ್ಕಾಯಿ.

ಕಸ್ಕರ್ kasuru, *see* ಕಸರ್.

✓ ಕಸ kasa, *adj.* Brackish. ಉಷ್ಟದ— anything over salted.

✓ ಕಸ kasa, *s.* Sweepings, rubbish.

ಕಸಂಟ್ kasantū, *s.* Rancidity.

✓ 2. sediment. | *adj.* Rancid.

ಕಸಕಸೆ kasakase, *s.* Poppy seed of *Papaver somniferum*.

✓ ಕಸಕ್ಕ kasakka, *adv.* Forcibly, hardly; deeply. —ಕಂತುನಿ to prick forcibly, as a thorn. —ಪಟ್ಟಿನಿ to speak so as to affect another's interest, to betray.

ಕಸಬ, ಕಸಬೆ kasaba, kasabe, *s.*

The chief station of a district.

ಕಸಬಿಸಿ kasabisi, *see* ಕಜಿಬಿಜಿ.

ಕಸಬು kasabu, *s.* Profession, trade, business.

ಕಸಮಾಲ್ kasamālu, *see* ಕಸ್ಕಾಲ್.

✓ ಕಸರ್ kasaru, *s.* Remainder. 2. profit. 3. sediment.

✓ ಕಸರ್, ಕಸರಿಗೆ kasaru, kasarigē, *s.* 1. Dross of smelted iron. 2. fissure, flaw, holes. 3. a particle. —ಜೊಳಕುನಿ to remove the fissures of any metallic article.

ಕಸಾಕಸಿ kasākasi, *s.* Haggling.

ಕಸಾಬಿಸಿ kasābisi, *see* ಕಶಿಬಿಶಿ.

ಕಸಾಯಿ kasāya, *see* ಕಪಾಯಿ.

ಕಸಾಯಿ, ಕಸಾಯಿಗಾರೆ, ಕಸಾಯಿದಾಯಿ kasāyi, kasāyigāre, kasāyidāye, *s.* A butcher.

ಕಸಿ kasi, *see* ಕಶಿ.

[ಕಶೀದಿ.

ಕಸೀದಿ, ಕಸೂದಿ kasīdi, kasūdi, *see*

ಕಸೆ kase, *s.* The strings or ties of a jacket. —ಕೋಲು a whip. —ಕಟ್ಟುನಿ to fasten the strings of a jacket.

✓ ಕಸ್ಕಾಯಿ kaskāyi, *adj.* Half ripe.

ಕಸ್ತ್ ಕastu, *s.* Force, pressure. *adj.* Violent, severe. 2. dangerous. —ಸಂಕಟ dangerous sickness. —ಮಳ್ಳುನಿ to press, force; also ಕಸ್ತು.

ಕಸ್ತೂರಿ kastūri, *s.* Musk. —ಫೂ a species of jessamine. ಮಂಜಳ— *Curcuma zedoaria*; *cf.* ಅನೆ ಮಂಜಳೆ. —ಮೃಗ a musk deer. ಕಾಟ— musk-mallow, *Hebicus abelmoschus*.

ಕಸ್ತೂಲ್ kasmālu, *adj.* Unclean, filthy, loose. —ಕೈನೆ a nasty woman.

ಕಹಳೆ kahalē, *s.* A bugle. ರಣ— a large bugle.

ಕಳ kala, *see* ಕಲ.

✓ ಕಳಂಕ್ kalāṅku, *s.* A spot, blemish.

✓ 2. turbidness, muddiness.

3. mistake. 4. suspicion. —ನೀರ್

turbid water. —ಮನಸ್ಸೆ a suspicious mind. ✓ ಕಳಂಕಾವುನಿ to

render turbid. ✓ ಕಳಂಕುನಿ to be

turbid.

✓ ಕಳಕಳ, ಕಳಪಳ kalakāla, kalapāla,

s. A confused sort of noise

produced as when wading

through water, or shaking a

whole cocoanut.

ಕಳಕಳ kalakāla, *see* ಕಲಕಲ.

ಕಳವುನಿ kalavuni, *see* ಕಲವನಿ.

ಕಳಮೆ kalamē, *see* ಕಲಮೆ.

ಕಳವಳ kalavaḷa, s. Anxiety, alarm. 2. anguish, sorrow. —ಆಪಿಸಿ to be anxious, agitated, or confused.

ಕಳವು kalavu, s. Theft, robbery. ಕಳಸೆ kalasè, see ಕಲಸೆ.

ಕಳಿ kalī, see ಕಲಿ. ಕಳಿಯುನಿ kaliyuni, see ಕರಿಯುನಿ.

ಕಳು kalu, adj. False, untrue, not reliable. s. Fraud; cheating. 2. trick. 3. a lie, falsehood. —ಪಾತೆರ a falsehood. —ಸಾಕ್ಷಿ perjury, false evidence. —ಪಣ್ಣಿನಿ to tell lies.

ಕಳುವೆ kaluve, see ಕಳೆವೆ. ಕಳೆ kale, see ಕಲೆ.

ಕಳೆಂಗ್ kalēṅṅu, see ಕಲೆಂಗ್. ಕಳೆಪಿನಿ kalēpini, see ಕಲೆಪಿನಿ.

ಕಳೆಯುನಿ, ಕಳೆವುನಿ kalēyuni, kalēvuni (ಕಳೆ), v. n. To lapse, pass, as time. 2. to be exhausted, spent, as money. 3. to become loose, as the bands of a box, etc.; cf. ಕರಿಯುನಿ.

ಕಳುನಿ kalūni, see ಕಲುನಿ. ಕಳ್ಳೆ kalve, s. A thief, robber.

ಕಳ್ಳೆ kalla, adj. Deceitful, dishonest, unfair. 2. under, subordinate; additional. s. Dishonesty. 2. stealing; cf. ಕಳು. —ಕೂಲಿ the swelling gums in teething. —ತಲಕೆ an additional piece of split bamboo. —ನಾಡೆ an under roof.

ಕಳ್ಳೆಂಟೆ, ಕಳ್ಳೆಂಟೆಗೆ kallāṅṅi, kallāṅṅigē, s. Dishonesty. 2. falsehood.

ಕಳ್ಳೆ kalli, s. The milk-hedge, *Euphorbia*; the prickly-pear, *Opuntia dillenii*. 2. the fructification of the hemp plant or *Cannabis sativa*. ಇರೆ—, ಕೋಡೆ—, ಜಿಜೆ—, ಮುಳ್ಳು— are its varieties; cf. ಕಲ್ಲೆ.

ಕಳ್ಳೆಗೆ kalligē, s. A very tender jack-fruit.

ಕಳ್ಳೆ kalle, see ಕಳ್ಳೆ.

ಕಳ್ಳೆ kallè, s. A kind of grass. 2. see ಕಲ್ಲೆ.

ಕಕ್ಕಿ kakshi, s. Objection or reply in argument. 2. wrangling, arguing. 3. one party as opposed to another; also —ನಾರೆ. ಪುತಿ— an opposite party.

ಕಾಂಕರಿಯುನಿ kāṅkariyuni, v. n. To hawk, force up phlegm with a noise; to hem.

ಕಾಂಗ್ kāṅṅu, s. A dark-blue cloth worn by lower classes of people, or used for bedding, etc.

ಕಾಂಗುನಿ kāṅṅuni (ಕಾಂಗ್), v. n. To be dejected. 2. to become pale.

ಕಾಂಜನ kāṅcāna, s. Gold. 2. money; also ಕಾಂಜಾನಿ, ಕಾಂಜಾನ.

ಕಾಂಜಿ kāṅcē, see ಕಂಜೆ.

ಕಾಂಟೆ, ಕಾಂಟೆಗೆ kāṅṅē, kāṅṅya, s. A large basket.

ಕಾಂಡ kāṇḍa, s. A section, division of a book.

ಕಾಂಡವ, ಕಾಂಡವನ kāṇḍava, kāṇḍavana, s. Indra's garden.

ಕಾಂಡಾಯಿ kāṇḍāyi, s. A kind of fish.

- ಕಾಂಡಿಲ್ kāṇḍily, *s.* A kind of tree; *cf.* ಕಾಂಡಿಲ್.
- ಕಾಂಡೆ kāṇḍē, *adv.* Early in the morning. *s.* Morning.
- ಕಾಂಡೆಯಿ kāṇḍeyi, *see* ಕಾಂಡಾಯ.
- ↓ ಕಾಂಡೆಲ್ ಕಾṇḍelū, *s.* A kind of tree, growing near salt water.
- ಕಾಂತನೆ kāntane, *s.* A pot.
- ಕಾಂತಿ kānti, *s.* Effulgence, splendour, lustre. 2. beauty, loveliness.
- ಕಾಂತೆ kāntē, *s.* A wife. 2. a beloved female.
- ಕಾಂಪರ್ ಕāmpary, *s.* A carcass. 2. a nasty man (*vlg.*) *adj.* Nasty; filthy. 2. pot-bellied.
- ಕಾಂಬೋದಿ kāmbōdi, *s.* The name of a tune.
- ಕಾಂಕ್ಷೆ kāṅkshe, *s.* Wish, desire. 2. passion, appetite.
- ↓ ಕಾಕ್, ಕಾಕು kākū, kākū, *adj.* Bad, corrupt. —ಫೀಕ್ dissolute, vicious. —ಫೀಕೆರ್ wicked people.
- ↓ ಕಾಕ kāka, *see* ಕಕ್ಕೆ.
- ಕಾಕಬಳ್ಳಿ kākaballi, *s.* The creeper *Negretia gigantea*.
- ↓ ಕಾಕಜಿ kākaji, *see* ಕಾಗಜಿ.
- ಕಾಕಿ kāki, *adj.* Black, dark.
- ಕಾಕುಳ kākula, *s.* Rashness.
- ಕಾಕೆಸೊಪ್ಪು kākesoppu, *s.* The medicinal plant *Phylanthus multiflorus*; *also* ಕಕ್ಕೆಸೊಪ್ಪು.
- ↓ ಕಾಗಜಿ kāgaji, *s.* Paper. 2. a letter. —ಬರೆವಿ to write *or* address a letter. ಕನೆ— stamp-paper.

- ಕಾಗಿ kāgi, *s.* A brown colour.
- ↓ ಕಾಚ್, ಕಾಚಿ kācū, kāci, *s.* Catechu, *Acacia catechu*. 2. the sediment of boiled areca-nut.
- ಕಾಚಿಕಲ್ಲೆ kācīkalli, *s.* A money bag of net-work.
- ಕಾಚಿಕುಂಬುಡೆ kācīkumbuḍa, *s.* A small species of ash-gourd.
- ಕಾಜಿ kāji, *s.* A Mohammedan judge *or* priest.
- ಕಾಜಿ ಕಾಜಿ, *s.* A glass bangle worn round the wrist; *also* —ಬಳೆ. —ಕಂಠ cat-eyed, blue-eyed.
- ಕಾಜು kāju, *s.* A brown-coloured dog with black stripes.
- ↓ ಕಾಟ್ ಕāṭy, *adj.* Wild, rude. —ಅತ್ತಣ್ the wild peepul tree, *Urostigma arnottianum*. —ಕಂಚಲ the fruit of the creeper *Momordica dioica*. —ಕಲ್ಲೆ a rough stone. —ಕಾಯಿ a wild *or* jungle fruit. —ಕೇನೆ a bulbous root of *Dracontium polyphyllum*. —ಸೋನೆ a bull-bison. —ತುರೆ a bottle gourd, *Lagena vulgaris*. —ತೇವು wild cocco, *Colocasia nymphaefolia*. —ನರ್ವಲ the tree *Turnera ulmifolia*. —ಪಜಿಂಗಿ wild greengram, *Phaseolus rostratus*. —ಪುಸಿ wild tobacco, *Lobelia nicotianacfolia*. —ಬಾರೆ a wild plantain tree. —ಮರ a wild tree. —ಯಿರು, *see* ಕಾಟಿ.
- ↓ ಕಾಟೆ ಕāṭa, *s.* Trouble, annoyance, vexation. 2. danger; *also* ಕಾಟಕ. ಪುಟ್ಟಿಗ ಅಟ ಯಿಲಿಕ್ ಕಾಟ the cat's play is the death of mice.

ಕಾಟೆ kāṭa, s. A pyre, pile. —ನೂರುನು to prepare a funeral pile.
 ಕಾಟೆಣೆ kāṭaṇe, s. A fowler's idol, consisting of some white-washed stones decorated with flowers. —ನಮಚ್ಚುನು to make an offering to it.
 ಕಾಟೆಕಾಯಿ kāṭakāyi, s. Mutiny, rebellion. 2. pillage, plunder.
 ✓ಕಾಟೆಕೆ, ಕಾಟೆಕೆ, ಕಾಟೆಗೆ kāṭake, kāṭike, kāṭige, s. A troublesome fellow.
 ✓ಕಾಟೆತೆ kāṭarti, s. The wild fig-tree, *Bauhinia tomentosa*.
 ✓ಕಾಟಾಳೆ kāṭāḷe, s. A rude man.
 ✓ಕಾಟೆ kāṭi, s. A bison.
 ಕಾಟೆರ್ದೆ kāṭiry, s. A kind of tree.
 ಕಾಟುನಿ kāṭuni, see ಕಾಡುನಿ.
 ✓ಕಾಟೆ kāṭe s. A wild untamed beast.
 ಕಾಟೆರು kāṭeru, see ಕಾಟೆ.
 ✓ಕಾಡೆ kāḍu, s. A jungle, forest. *adj.* Wild, rude; *cf.* ಕಾಟೆ. —ಕೆರೆ forest and river-bank. —ಕಾರೊಳು, —ಕಾರೆ the plant *Toddalia aculeata*. —ಕಿಚ್ಚೆ wild fire. —ಕುರಿ a jungle sheep. —ಕೊಂಕಣಿ a lower class of people speaking the Konkaṇi language. —ಕೋರಿ a jungle fowl. —ಜಾತಿ a wild class or tribe. —ನರಮಾನಿ a rustic or rude man. —ನೀರೆ rain-water rushing through a jungle and washing down all the rubbish in its course. —ನಾಮಿ (*lit.* a jungle-uncle), a tiger. —ಮೃಗ a wild beast.

ಕಾಡಕಂಬುನು the angular-leaved physic-nut, *Fatropa curcas*.
 ✓ಕಾಡೆ kāḍa, *adj.* Wild, untamed.
 ಕಾಡಾಕಡಿ kāḍākadi, see ಕಡಾಕಡಿ.
 ಕಾಡಾನೆ kāḍāṇe, s. A wild elephant.
 ಕಾಡಿಕ್ಕ ಕಾḍikalū, s. A kind of song.
 ಕಾಡಿಕೊರಗೆ kāḍikorage, s. A man of the Koragar caste living in jungles.
 ✓ಕಾಡಿಗ ಕಾḍige s. A collyrium of lamp-black and oil. —ಬರೊಣೆ a collyrium box.
 ಕಾಡಿನಾಯೆ kāḍināye, see ಕಾಡಿಕೊರಗೆ.
 ಕಾಡುಳ್ಳಿ kāḍulli, s. The Indian squill, *Scilla Indica*.
 ✓ಕಾಡೆ kāḍe, s. A quail, *Tetras cotarnix*.
 ✓ಕಾಡುನಿ kāḍyuni (ಕಾಡಿ). *v. a.* To trouble, torment, importunate; *also* ನಾಡುನಿ.
 ✓ಕಾಣೆಸಾವುನಿ, ಕಾಣಿಸಾವುನಿ kāṇṣāvuni, kāṇisāvuni (ಕಾಣಿಸಾ), *v. a.* To show, represent, mention.
 ಕಾಣಪುರ್ಲಿ kāṇapurli, s. The bird *mina*.
 ✓ಕಾಣೆ kāṇi, s. The fraction one-sixty-fourth.
 ✓ಕಾಣೆಕೆ, ಕಾಣೆಗೆ kāṇikē, kāṇigē, s. A money offering; a present to a superior. —ಕೊಪಿನಿ, —ದೀಪಿನಿ, —ಪಾಡುನಿ to make an offering.
 ಕಾಣೆ kāṇē, s. A kind of fish. —ಕಾರ್ long-legged. —ಕಾರ್ಡಾಯಿ a long legged man.
 ಕಾತಿ kāti, see ಪ್ಯಾತಿ.

- √ಕಾತೊಣುನಿ katoṇuni, *refl. v.* (of ಕಾತನಿ) To wait; to expect.
- √ಕಾದಾಟೆ kādāṭa, *s.* A fight, war, battle.
- √ಕಾದಾಡುನಿ kādāduni (ಕಾದಾಡಿ), *v. n.* To fight.
ಕಾದಿ kādi, *see* ಕಾಡಿ.
ಕಾದಿ kādi, *see* ಖಾಡಿ.
- √ಕಾದುನಿ kāduni (ಕಾದಿ), *v. n.* To quarrel, fight, wrestle.
ಕಾನ kāna, *s.* A rookery.
- √ಕಾನ, ಕಾನನ⁴ kāna, kānana, *s.* A forest, jungle, wood.
ಕಾನಾಪುರ್ಲಿ kānāpurli, *see* ಕಾಣ ಪುರ್ಲಿ. [lation.
ಕಾನೂನ್ kānūny, *s.* A rule, regulation.
ಕಾನೆ kāne, *see* ಕಾಣಿ, ಖಾನೆ.
- √ಕಾಪಾಟೆ kāpāṭa, *s.* The act of watching; guard.
- √ಕಾಪಾಡುನಿ kāpāduni (ಕಾಪಾಡಿ), *v. a.* To protect, preserve.
ಕಾಪಿ kāpi, *s.* Coffee.
- √ಕಾಪು kāpu, *s.* Protecting 2. watching, tending. 3. brooding; hatching. 4. a scarecrow.
-ನ್ ಕುಕ್ಕುನಿ to brood; to hatch.
-ದೀಪಿನಿ to set up some thing in a field *or* garden, to avert the effects of evil eyes; to set up a scarecrow.
- √ಕಾಪುನಿ kāpuni (ಕಾ), *v. a.* To watch, guard. 2. to keep, preserve, protect. 3. to wait.
- √ಕಾಪೆಲೆ kāpele, *s.* A watchman.
- √ಕಾಪ್ಪು kāppu, *see* ಕಾಪು.
ಕಾಮು kāma, *s.* Desire, wish.
2. lust, passion.

- √ಕಾಮುಂಗಾಯಿ kāmangāyi, *s.* A wild species of green gram, *Phaseolus rostratus*.
ಕಾಮಕ, ಕಾಮಕಾ kāmaka, kāmaka, *adv.* Positively certainly.
ಕಾಮಕಸ್ತೂರಿ kāmakaṣṭūri, *s.* Sweet Basil, *Ocimum Basilicum*.
ಕಾಮಗಾರಿ, kāmagāri, *s.* Work; *also* ಕಾಮಕಾರಿ, ಕಾಮಗ್ಯ.
ಕಾಮಚಕ್ರೇಶ್ವರ, kāmācakraśvare, *see* ಕಾಮಿ.
ಕಾಮದೆ kāmade, *s.* A liberal man.
ಕಾಮಧೇನು kāmadhēnu, *s.* The cow of Indra's paradise, said to give whatever is wished.
ಕಾಮಸಾಲೆ kāmāpāle, *s.* A name of Balarāmā, the elder brother of Kṛishṇa.
ಕಾಮಲಿ kāmali, *see* ಕಾಮಲಿ.
ಕಾಮವಿಕಾರ kāmavikāra, *s.* Lust, inordinate affection.
ಕಾಮಾಟೆ kāmāṭe, *s.* A man of the mercantile class. 2. a niggardly *or* cunning man.
ಕಾಮಾತುರ kāmātura, *s.* Lust, inordinate affection. *adj.* Libidinous.
ಕಾಮಾರಿ kāmāri, *s.* Śiva the enemy of Cupid.
ಕಾಮಾರ್ಥ kāmārtha, *see* ಕಾಮಾರ್ಥ.
ಕಾಮಾಕ್ಷಿ kāmākshi, *s.* A goddess.
ಕಾಮಿ kāmī, *s.* A debauchee.
ಕಾಮಿತಾರ್ಥ kāmītārtha, *s.* The object of desire.
ಕಾಮಿನಿ kāmīni, *s.* A pretty woman.
ಕಾಮಿಲಿ kāmīli, *see* ಕಾಮಿಲಿ.

ಕಾಮಿಸುನಿ kāmīsuni (ಕಾಮಿಸು), *v. a.*

To covet; to wish.

ಕಾಮುಕ kāmuka, *adj.* Lustful, libidinous. ಕಾಮುಕೆ a libidinous man.

ಕಾಮೆ kāme, *s.* Cupid.

ಕಾಮೆಲಿ kāmeli, *s.* A kind of jaundice. ಉಷು— a dropsical kind of jaundice. ಪಿತ್ತ— a salivary kind of jaundice. ಬರಂಟೆ— jaundice with scab.

ಕಾಮ್ಯ ಕಾಮ್ಯಾ, *adj.* Desirable, agreeable.

ಕಾಮ್ಯಾರ್ಥ ಕಾಮ್ಯārtha, *s.* The object of desire.

ಕಾಯ ಕāya, *s.* The body. —ಕಷ್ಟ bodily exertion. —ಸುಂಡಿ the heart. —ಫುಟ್ಟು stoutness. —ವೆಫ್ಫುನಿ to commit suicide. —ಬುಡ್ಡಿನಿ to lay down the body, to die.

ಕಾಯಂ, ಕಾಯವರ್ ಕāyam, kāyam, *s.* Permanency, settled state. *adj.* Fixed, confirmed, permanent. —ಕೆಲಸ permanent employment. —ಮಳ್ಳುನಿ to confirm, settle, establish.

ಕಾಯಮೆ kāyamē, *see* ಕಯಮೆ.

ಕಾಯರ್ ಕāyaru, *see* ಕಾಯಿರ್.

✓ ಕಾಯಲ್, ಕಾಯಳ್, kāyalu, kāyalu, *s.* A folded tender leaf of plants or trees. ✓2. seasoning. —ಇರೆ a tender leaf; *cf.* ಕಾಯಿಲ್.

ಕಾಯಲೆ kāyalē, *see* ಕಾಯಲೆ.

✓ ಕಾಯಾವುನಿ kāyāvuni, *c. v.* (of ಕಾಯುನಿ) To have anything warmed, burned, boiled.

✓ ಕಾಯಿ kāyi, *s.* An unripe fruit of any kind. 2. a cocoanut. 3. the seed. —ಅತ್ತನ, —ಕಡುಬು a kind of cake. —ಕಂಡೆ vegetables and roots; pulse. —ಕಜಿಪು vegetables in general. —ಪೋಳನೆ a kind of cake. —ಕಡೆಪಿನಿ, —ಕಡೆಯುನಿ to chew the cud. —ಪೋಪಿನಿ to over-boil; to get loose.

ಕಾಯಿದ, ಕಾಯಿದೆ kāyida, kāyidē, *s.* Rule, regulation. 2. custom.

✓ ಕಾಯಿಪುನಿ kāyipuni, *c. v.* (of ಕಾಯುನಿ) To make hot, warm, as water. 2. to fry, broil.

ಕಾಯಿಪುನಿ kāyipuni, *see* ಕೈಪುನಿ.

✓ ಕಾಯಿಲೆ kāyilē, *s.* Sickness.

ಕಾಯಿಲಿತ ಕāyilita, *adj.* Infertile.

✓ ಕಾಯುನಿ kāyuni (ಕಾಯು), *v. n.* To burn, to be hot. 2. to get ripe. 3. to be feverish. 4. to become angry. 5. to be tight, or fast; *see* ಕಾಯುಪುನಿ.

ಗಂಟೆ— a knot to be tight or fast. ದೊಂಬು— the sun to be very hot. ನೀರ್— water to boil. ಬಂಜಿ— to be very hungry. ಮೆಯು— to be feverish or hot. ರೊಟ್ಟಿ— bread to bake.

✓ ಕಾಯಿರ್ ಕāyeru, *s.* Strychnia, *Nux vomica.* also —ಕಾಯು. —ಮರ the nux vomica tree. —ವ ಬಂಜನಿ *Loranthus loniceroides.*

ಕಾಯಿರ್ ಪುಳಿ kāyerupuli, *s.* A kind of sour-leafed tree.

✓ ಕಾಯಿಲ್ ಕāyelu, *s.* The state of being green or unripe. ✓2. seasoning. —ಆಪಿನಿ to become

green or fresh. —ಕೊಪ್ಪಿನಿ to season.

ಕಾಯೋಲೆ kāyōḍē, s. A kind of cake.

✓ಕಾರ kārū, s. The leg. 2. the foot. —ಒ ಕಂಠ knuckle. —ಒ ಬಿರೆ the toe. —ನಡಕೆ going or walking on foot. —ಘೆಟ್ಟಿ the ankle. ತೇವದ— the stalk of cocco, *Arum colocasia*. —ಮಣಿ a footstool. —ಊರುನಿ to tread or fix the foot. —ಕೊಪ್ಪಿನಿ to run away. —ಜುರುನಿ to slip the foot, lose balance; to be reduced in one's circumstances. —ತುಡೆ the thigh. —ದೀಪಿನಿ to place the foot. —ನೀಡುನಿ to stretch the leg. —ಸತ್ತುನಿ to prostrate, do obeisance.

✓ಕಾರ kārū, adj. Black, dark. —ಮಿಂಚೆ lightning issuing from black clouds. —ಮುಗಲ್ black clouds. —ಕಾಲ see ಕಾರ್ಕಾಲ.

ಕಾರಕೂನೆ kārūkūne, s. A clerk, writer.

ಕಾರಖಾನೆ kārūkhānē, s. An establishment. 2. a workshop. 3. management.

ಕಾರತುಡೆ kārūtudē, s. The thigh.

ಕಾರಬಾರ್, ಕಾರಬೇರ್ kārūbārū, kārūbēry, see ಕಾರಬಾರ್.

✓ಕಾರ kāra, s. Tasting or smelling hot; also ಕಾರ. adj. Hot, sharp, pungent. ಸಟ್ಟಿ— alum.

ಕಾರ kāra, s. A prison, jail.

ಕಾರ kāra, A termination affixed to a letter, as ಅಕಾರ the letter ಅ, etc.

ಕಾರಂಗ kārāṅga, s. A cutaneous disease which renders the skin black. —ಸತ್ತುನಿ to suffer from such a disease.

ಕಾರಂಡೆ kārāṅji, s. An artificial fountain, a kind of siphon; an underground channel.

ಕಾರಂಟೆ kārāṅṭa, see ಕಾರಕುಂಟ.

ಕಾರಂಡೆ kārāṅḍa, adv. Excessively, exceedingly, very. —ಕೈವೆ very bitter.

ಕಾರಂಡೆ kārāṅḍē, see ಕಂಡೆ.

ಕಾರಕ kāraka, s. An agent. 2. acting, doing, gram. 3. a tax. —ಕೊಪ್ಪಿನಿ to pay a tax.

✓ಕಾರಕಂಠೆ kārakannu, s. The ankle. —ಕುಟ್ಟುನಿ to thump the ankle, as a punishment. —ಮುಟ್ಟು ತುತ್ತುನಿ to dress down to the ankles, i. e. completely; to be foppish.

ಕಾರಕಡೆ, ಕಾರಗಡೆಗ kārakaḍa, kāragadaḡa, s. A kind of anklet.

✓ಕಾರಕಾಯಿ kārakāyi, see ಕಾರಕಾಯಿ.

ಕಾರಕುಂಟೆ, ಕಾರಕುತ್ತೆ, ಕಾರಗುಂಟೆ kārakuṅṭa, kārakutta, kāraguṅṭa, s. A disease of cattle, called Epyzootic aphthæ.

ಕಾರಗಂಟೆ kāragaṅṭu, s. The ankle. 2. a corn on the toe. —ಘೆಲಿಸುನಿ to fracture the ankle.

✓ಕಾರಡಿ kāradi, s. A footstep. 2. the sole of the foot.

ಕಾರಣ kārāṇa, s. Reason, purpose, motive. 2. cause, as opposed to effect.

ಕಾರಣಿಕೆ kārāṇika, s. A miracle. 2. supernatural power. adj.

Miraculous, supernatural. —ಫ
ರುಷೆ a prophet.

ಕಾರಬಾರ್ kārabāry, *see* ಕಾರ್ಬಾರ್.

ಕಾರವೆ kārave, *s.* One belonging
to the class of the Konkani
speaking fishermen.

ಕಾರಾಜಿ kārāji, *s.* A low class of
pariahs.

ಕಾರಾಡಿಗಿ kārādige, *see* ಕರಾಡಿ.

✓ಕಾರಾವುನಿ kārāvuni, *c. v.* (of ಕಾರು
ನಿ) To cause to vomit.

ಕಾರಿ kārī, *A termination affixed
to nouns to signify one's
profession; as, ಭಿಕಾರಿ a beg-
gar.*

ಕಾರಿ kārī, *s.* A nest. 2. a black

✓ಬುಲ, ox. *adj.* Black, dark.

—ಪಿತ್ತ a black cow. ಕಕ್ಕೆ— a
raven-nest. —ಕಟ್ಟುನಿ to build
a nest.

✓ಕಾರುನಿ kārūni (ಕಾರಿ), *v. a.* To
vomit.

✓ಕಾರುಪ್ಪು kārūppu, *s.* A strong 'or
black sort of salt.

ಕಾರುಬಾರ್ kārūbāry, *see* ಕಾರ್ಬಾರ್.

ಕಾರೂರುನಿ kārūruni, *see* ಕಾರಿ.

└ ಕಾರೆ kāre, *see* ಕಾರೆ.

└ ಕಾರೆ kārè, *s.* A kind of neck-lace
or collar. ಪಿತ್ತಲೆದ— a brass col-
lar worn by pariah women.

✓ಕಾರೆಕಾಯಿ kārèkāyi, *s.* A dried
date fruit. —ದ ಮಡ್ಡಿ rotten
or shrivelled date fruits. —ದ
ಮರ a date tree.

ಕಾರೊಳು kārōḷu, *s.* A kind of
wild *Cacinia Indica*.

ಕಾರ್ಯ kārya, *see* ಕಾರ್ಯ.

ಕಾರ್ಕಲ kārkalā, *s.* The town
of Karkal.

✓ಕಾರ್ಕಲ kārkalā, *s.* Cloudy *or*
rainy weather.

ಕಾರ್ಗತ್ತಲೆ kārgattalè, *s.* Thick
darkness.

ಕಾರ್ನಿಕೆ kārnikè, *see* ಕರ್ನಿಕೆ.

ಕಾರ್ತಿ kārṭi, *s.* The third solar
month. 2. the sign of *Gemini*
in the zodiac. —ದ ಬುಳಿ the
first crop. —ಫಜಿ the worship
of an idol, consisting of
waving of lamps in fulfilment
of a vow.

✓ಕಾರ್ತಿಕ kārṭika, *s.* The eighth
lunar month.

ಕಾರ್ತೆಲ್, ಕಾರ್ತೆಲ್ ಕಾರ್ತೆಲ್, kār-
telu, *see* ಕಾರ್ತಿ.

ಕಾರ್ಪಣ್ಯ kārpaṇya, *s.* Trouble,
vexation; importunity, dun-
ning. —ಬುಡ್ಡಿನಿ to trouble, dun.

ಕಾರ್ಬಾರ್ kārbaru, *s.* Rule, man-
agement, superintendence;
control. ಕಾರ್ಬಾರಿ a manager,
superintendent.

✓ಕಾರ್ಮುಗಲ್ kārmaḡalu, *s.* A dark
cloud.

✓ಕಾರ್ಯ kārya, *s.* Work, busi-
ness, affair. 2. a ceremony.
3. cause, motive. 4. effect.

ಕಾರ್ವೆ kārve, *see* ಕಾರವೆ.

✓ಕಾಲ್ kālu, *s.* A quarter, the
fourth part of a unit. *adj.*
One-fourth.

✓ಕಾಲ kāla, *s.* Time, tense of the
verb. 2. season. —ಜ್ಞಾನಿ a
diviner, seer; an astrologer.
—ಚಕ್ರ the revolution *or* circle

of time. —ದೋಷ the vicissitude of the times, evil days; misfortune. —ಪುರುಷ the right man in the right place, a man whose life opens a new epoch in human affairs. —ಭೇಷ the vicissitude of time; change of seasons. —ಸಂಧಿ the conjunction of two periods of time, as morning, noon, evening. —ಹರಣ, whiling away time, procrastination. —ಕ್ಷೇಪ livelihood, maintenance. —ಕಳೆವಿನಿ, —ದೆಷ್ಟನಿ to while away the time; to procrastinate; to live wretchedly. —ಬರ್ಪಿನಿ the end to approach, to die.

ಕಾಲ kāla, *adj.* Black, dark.

ಕಾಲಂಗ, ಕಾಲಂಗ kālāṅgu, kālāṅga, *s.* A lever. —ವಿಠನಿ to lift with a lever.

ಕಾಲಗತಿ kālagati, *s.* The progress *or* condition of time.

ಕಾಲಜೀರಿಗೆ, ಕಾಲಜೀರದರಿ ಕಾಲಾಜಿರಿಗೆ, ಕಾಲಾಜಿರದರಿ, *s.* Black cummin seed, *Vernonia anthelmintica*.

ಕಾಲಪಿಲ್ಲಿ ಕಾಲಪಿಲ್ಲಿ, *s.* A silver ornament worn on the toes.

ಕಾಲಭೈರವೆ ಕಾಲಾಭೈರವೆ, *s.* One of the sons of Śiva.

ಕಾಲಮಿಣಿಕೆ ಕಾಲಮಿಣಿಕೆ, *s.* A kind of medicine.

ಕಾಲರುದ್ರೆ, ಕಾಲಾಂತಕೆ ಕಾಲಾರುದ್ರೆ, ಕಾಲಾಂತಕೆ, *s.* Śiva the destroyer.

ಕಾಲಹರಣ ಕಾಲಾಹರಣ, *s.* Whiling away time.

ಕಾಲಕ್ಷೇಪ ಕಾಲಾಕ್ಷೇಪ, *s.* Passing *or* whiling away time. 2. maintenance, support.

ಕಾಲಾಂತರಕಾಲಾಂತರ, *s.* The course *or* lapse of time.

ಕಾಲಾವಧಿ ಕಾಲಾವಧಿ, *s.* The end of a year, season *or* period of time.

ಕಾಲಿ ಕಾಲಿ, *see* ಬಾಲಿ.

ಕಾಲಿಗೊಬ್ಬು ಕಾಲಿಗೊಬ್ಬು, *s.* A kind of game. 2. playing for nothing.

ಕಾಲಿನೆ ಕಾಲಿನೆ, *s.* A channel for irrigation. 2. a canal.

ಕಾಲು ಕಾಲು, *see* ಕಾಳು.

ಕಾಲೆ ಕಾಲೆ, *see* ಕುಲೆ.

ಕಾಲೆ ಕಾಲೆ *s.* A black man. 2. a black dog, *etc.*

ಕಾಲೋಚಿತ ಕಾಲೋಚಿತ, *adj.* Oppor-
tune, well timed; according to the times.

ಕಾವಂಟೆ, ಕಾವಟೆ ಕಾವಾಂಟೆ, ಕಾವಾಟೆ, *s.* The tree *Zanthoxylon rhetsa*.

ಕಾವಂದೆ ಕಾವಂದೆ, *s.* A master, lord, proprietor, owner.

ಕಾವಡಿ ಕಾವಾಡಿ, *s.* A split bamboo with ropes suspending from each end, for carrying burdens across the shoulders.

ಕಾವಳ ಕಾವಾಳ, *s.* Guard, custody, watch; protection. —ವಾಯಿ a guard, watchman. —ವಿವಿನಿ to place a guard. —ಮಕ್ಕನಿ to mount guard.

ಕಾವಲಿ ಕಾವಾಲಿ, *see* ಕಾವಾಲಿ.

ಕಾವಿ ಕಾವಿ, *s.* Red ochre; *also* —ಕಣ್ಣೆ.

ಕಾವು kāvū, *s.* Heat, warmth.
2. the rind *or* scraping of vegetables, *etc.* —ಪೆರೆಸುನಿ to scrape away the skin of vegetables, *etc.*

ಕಾವೆ kāvè, *adj.* Red. —ಪ ಕುಂಟು the red garb of an ascetic.

ಕಾವೆರಮರ kāveramara, *see* ಕಾಯಿರಮರ.

ಕಾವೇರಿ kāvēri, *s.* The river Kāvēri. 2. a female's name. —ಸಂಕ್ರಾಂತಿ a festival in honor of that river held on the 1st day of the 7th solar month.

ಕಾವೊಲಿ kāvoli, *s.* A frying pan.

ಕಾವ್ಯ kāvya, *s.* Poetry. 2. a poetical work; *cf.* ಕವನ. —ಮಾಲೆ a garland of poetry, poetical anthology.

ಕಾಶಿ kāśi, *s.* Benares. *adj.* White. —ಕಾಗಜಿ a white paper. —ಕಾವಡಿ, *see* ಕಾವಡಿ. —ಗಯಾಳಿ, —ಗಯಾಳಿ a Benares priest; an oppressor. —ಜೋಳ the Indian corn. —ದಡಕ a strong, white cloth. —ಭಾಗೀರಥ the Ganges water; *also* —ಶೀರ್ಷ.

ಕಾಶಿರೋಗ kāśirōga, *s.* Lunacy.

ಕಾಶ್ಮೀರ kāśmīru, *s.* The province of Cashmere. 2. a superior kind of woollen cloth.

ಕಾಶ್ಯಪ kāśyapa, *s.* A sage of that name.

ಕಾಷಾಯಿ kāshāyi, *s.* The red garb of an ascetic.

ಕಾಸು kāsū, *s.* A cash, an old copper coin worth half a pie. ಘಡಿ— the fraction of a

cash. ಕಾಸಾಪ್ಪ a destitute *or* worthless man. [sion.

ಕಾಸರಿಕೆ kāsarikè, *s.* Selfconfession. ಕಾಸಾ kāsā, *adj.* Own. —ಮಿನ್ನೆ one's own younger brother.

ಕಾಸಿ kāsi, *see* ಕಾಶಿ.

ಕಾಸಿಗೆ kāsigè, *adj.* Private, personal. —ಶೆಖ್ಖ private accounts.

ಕಾಸಿತಾಳಿ kāsitali, *s.* The marriage badge worn round the neck of a woman.

ಕಾಪಳ kāhala, *adj.* Black, dark. —ಸರ್ಪ a kind of very poisonous serpent.

ಕಾಪಳಿ kāhalè, *see* ಕಪಳಿ.

ಕಾಹಾಳೋರಗೆ kāhālōrage, *see* ಕಾಳೋರಗೆ. [etc.

ಕಾಳು kālū, *s.* A grain, as of rice,

ಕಾಳ kāla, *adj.* Black, dark. —ಚಿರು a wild cat. —ಯಿರು a black buffalo. —ರಾತ್ರಿ a very dark night.

ಕಾಳಂಗ್ kālaṅgu, *see* ಕಾಲಂಗ್.

ಕಾಳಕೊಟ್ಟೆ kālakottè, *adv.* Extremely; very. —ಕ್ರೈಪೆ extremely bitter.

ಕಾಳಗ ಕಾಲಗa, *s.* War, fight, battle.

ಕಾಳಜೀರಿಗೆ ಕಾಲಜೀರಿಗೆ, *see* ಕಾಲಜೀರಿಗೆ.

ಕಾಳಮ್ಮ ಕಾಲಮ್ಮa, *s.* A name of Kālī. 2. a female's name.

ಕಾಳಿ kālī, *s.* Blackness. 2. the goddess Kālī. 3. a black cow.

ಕಾಳಿಂಗ ಕಾಲಿಂಗa, *s.* A bird. 2. a snake. 3. an elephant. —ನಾಸಿ, —ಸರ್ಪ a black serpent.

ಕಾಳಿಗ ಕಾಲಿಗa, *see* ಕಾಳಗ.

ಕಾಳಿತಾಕ್ಷಿ kālītākshi, *s.* The fifty-second year of the Hindu cycle.

ಕಾಳಿದಾಸೆ kālīdāse, *s.* A celebrated ancient poet.

ಕಾಳೀಯ kālīya, *see* ಕಾಳೀರಸೆ.

ಕಾಳು kālu, *s.* A black dog. 2. a man's name. *adj.* Black.

ಕಾಳೆ kāle, *s.* Death. [serpent.

ಕಾಳೀರಗೆ kālīrāge, *s.* A black

ಕಿಂಕನ kiṅkana, *see* ಕಿಣ್ಣಣ.

ಕಿಂಕರೆ kiṅkare, *s.* A man-servant, slave. ಕಿಂಕರತನ servitude, slavery.

ಕಿಂಕಿನಿ kiṅkini, *adj.* Trickish. —ಸೊಬ್ಬ, —ವಿದ್ಯೆ a trick; trickery. —ಬಿತ್ತ್ರ a kind of medicine. *see* ಕಿಣಿಕಿಣಿ.

ಕಿಂಕುನಿ kiṅkuni, *see* ಕಿನ್ಕುನಿ.

ಕಿಂಗುಡೆ kiṅgude, *see* ಕೆಂಗುಡೆ.

ಕಿಂಜನಿಲ್ kiṅcanily, *s.* A red squirrel.

ಕಿಂಡೆ kiṅḍe, *see* ಗಂಡೆ.

ಕಿಂಕಿಕ್ಕಿಟ್ಟೆ kiṅkiṅṅiṅṅi, *s.* Sounding, as a broken bell.

ಕಿಂತನ kintana, *s.* Canvas. 2. linen. —ಕುಂಟು packing cloth.

ಕಿಂತಲ್, ಕಿಂತಲ kintalu, kintala, *s.* The beam of a pair of scales; *also* ಚಿಂತಲ್.

✓ ಕಿನ್ನರಿ kinnari, *s.* A lute, fiddle. —ರಾಗ. —ಕಬ್ಬೆ the tune of a lute. —ಬಾರಿಸುನಿ to play upon a lute.

✓ ಕಿನ್ನಿ kinni, *adj.* Small, little, young. *s.* The young of an animal. 2. smallness. ಕೋವಿವ — a chicken. —ನಾಲಾಯಿ uvula,

epiglottis; a disease under the tongue, called frog. —ಕರೆಲೆ a small corn; the *Ricinus*

seed. —ಬಿತ್ತ್ರ a kind of rice.

—ಬಿರೆಲೆ the little finger; *cf.* ಕಿಣ್ಣಣಬಿರೆಲೆ. —ಬುದ್ಧಿ narrow-mindedness; senselessness. —ಮಲ್ಲೆ

old and young. —ಮೋನೆ a dejected face. —ವೀವಿನಿ, —ವಾಡುನಿ to bring forth, yean, as sheep.

ಕಿಂಪುರುಷೆ kimpurushe, *s.* A fabulous bird with a human face.

ಕಿಂಮತ್ ಕಿಮ್ಮತ್, *s.* Value, price. —ಕಟ್ಟುನಿ to fix the value.

ಕಿಂಪಿಲ್ kimpily, *see* ಕಿರ್ಪಿಲ್.

✓ ಕಿಂಬರುನಿ kimbārūni, *see* ಕಿಂಬುನಿ.

✓ ಕಿಂಬಾಟೆ kimbāṭa, *s.* An itching sensation. 2. scratching.

✓ ಕಿಂಬಿಲ್ kimbily, *s.* The ear-wax. —ತಟ್ಟುನಿ an ear-pick.

✓ ಕಿಂಬಿಲ್ಲೆ kimbilly, *see* ಕಿರ್ಪಿಲ್.

✓ ಕಿಂಬುನಿ kimbuni (ಕಿಂಬು), *v. n.* To itch. *v. a.* To rub, scratch.

✓ ಕಿಂಬೆಲ್ kimbely, *s.* Itching. 2. scratching. —ತೇವು a kind of nettish Cocco, *Colocasia nymphaefolia*.

✓ ಕಿಗ್ಗೆ kigga, *adj.* Little, small.

✓ ಕಿಚಿ ಕಿಚಿ kiçikiçi, *s.* Chirping. 2. prattling. | *adj.* Bruised, jellied. —ತೊಪ್ಪುನಿ to tread to a jelly. —ಮಳ್ಳುನಿ to chirp; to prattle.

ಕಿಚಿಡಿ, ಕಿಚಿಡಿ kiçidi, kiçedi, *s.* Boiled rice mixed with split pulse and jaggory. —ಬಂಣವ ಶೀಲೆ a female's brown coloured garment.

ಕಿಚಿತ kiçita, *see* ಕಿಚ್ಚಿ.
 ಕಿಚ್ಚಿಡಿ kiçčadi, *see* ಕಿಚ್ಚಿಡಿ.
 ಕಿಚ್ಚಿ, ಕಿಚ್ಚು, ಕಿಚ್ಚಿ kiçči, kiçču, kiçče, s. Fire. 2. envy. 3. indigestion, disorder of the stomach. ಕಾಡೆ— a jungle fire. ಹೊಟ್ಟೆ— envy, hatred.
 ಕಿಚ್ಚಿಡಿ, ಕಿಚ್ಚಿಡಿ kiçčidi, kiçčodi, *see* ಕಿಚ್ಚಿಡಿ.
 ಕಿಚ್ಚಿಲಿ kiçčeli, s. A musk-rat.
 ಕಿಜನ್, ಕಿಜಾನ್ kijāṇu, kijāṇu, s. A kind of fish. —ತರು its spawn.
 ಕಿಜಲುನಿ kijalunī, *see* ಸಜಲನಿ.
 ಕಿಜಿಕಿಟ್ಟಿ kijikiṭṭi, s. A boy's toy; a rattle.
 ಕಿಜಿಜಿಜಿ kijibiji, *see* ಸಜಿಜಿಜಿ.
 ಕಿಜೆಲುನಿ kijeluni, *see* ಸಜೆಲನಿ.
 ಕಿಟುಕ ಕಿṭuka, *see* ಕಿನ್ಕ.
 ಕಿಟುಕಿಟು ಕಿṭukiṭu, s. Annoyance, disturbance, teasing. —ನಾರೆ a tormentor. —ಅಪಿನಿ to be vexed. —ಮಕ್ಕುನಿ to vex, disturb.
 ಕಿಟಿ kiṭi, *see* ಕಿಡಿ.
 ಕಿಟಿಕಿ kiṭiki, s. A window.
 ಕಿಟಿಕಿಟಿ kiṭikiṭi, s. Ticking, as a watch; a small sound produced by tapping on a flat substance. 2. giggling, tittering. —ತೆಲ್ಲುನಿ to titter.
 ಕಿಟ್ಟಿ kiṭṭa, s. Sediment of boiled areca-nut. 2. scoria; dross of smelted iron. 3. proximity. *adj.* Near. —ಪಾಡುನಿ to repair or cement an earthen or stone vessel with the powdered dross.
 ಕಿಡಿ kidi, s. A spark. 2. a small

precious stone. —ಅಪಿನಿ to become enraged. —ಪಾರುನಿ, —ರಟ್ಟುನಿ, —ರಾಪುನಿ sparks to fly.
 ಕಿಣಿ kiṇi, s. Wit, keenness, cunning. —ಸೊಬ್ಬುನಿ to play tricks. —ಕೊಜಾವುನಿ to show one's cunning.
 ಕಿಣಿಕಿಣಿ kiṇikiṇi, s. The tinkling of small bells; a clinking sound.
 ಕಿಣಿಲ ಕಿṇilu, s. The noise made by the fall of a small bell, *etc.*
 ಕಿಣ್ಣಣ ಕಿṇṇaṇa, *adj.* Little. —ಬಿರೆ the little finger.
 ಕಿಣ್ಣುನಿ kiṇṇuni, *see* ಕಿನ್ಕುನಿ.
 ಕಿಣ್ಣಲ ಕಿṇṇalu, s. A brass cup.
 ಕಿತಾಬ್ kitābu, s. A book. 2. the Koran.
 ಕಿತ್ತ ಕittu, *see* ಕಿನ್.
 ಕಿತ್ತ ಕittu, s. Lightning. —ಇಡ್ಪಿನಿ lightning to flash.
 ಕಿತ್ತಲಿ, ಕಿತ್ತಿಲಿ, ಕಿತ್ತೆ kittali, kittili, kitlè, s. An orange.
 ಕಿತ್ತುನಿ kittuni (ಕಿತ್ತೆ), *v. n.* To flutter; to be in agitation.
 ಕಿದಾಂಕಣ kiduṅkaṇa, *see* ಕಿಣ್ಣಣ.
 ಕಿದಾಂಬ್ರೆ kiduṃbrè, s. A brass ear-ring; *also* ಕೆದುಂಬ್ರೆ.
 ಕಿದಾಕಿಲ್, ಕಿದಾಕೆಲ್, ಕಿದ್ಕುಲ್, ಕಿದ್ಕುಲ್ kidukilu, kidukelu, kidukulu, kidkely, s. The armpit. 2. tickling. —ಅಪಿನಿ to be ticklish. —ಪಾಡುನಿ to tickle.
 ಕಿದಂಬುರೆ kidamburè, *see* ಕಿದಂಬ್ರೆ.
 ಕಿದಿ kidi, *see* ಕೆವಿ.
 ಕಿದೆ kide, s. A cow-pen, stall. —ಸಡಿ a manger; *cf.* ಬೈಸಣಿ.
 ಕಿನ್ಕುನಿ kinukuni, *see* ಕಿನ್ಕುನಿ

- ✓ ಕಿನ್‌ರ್, ಕಿನರ್, ಕಿನಲ್ kinury, kinaru, kinalu, *s.* A bit, trifle.
 ಕಿನಾರೆ kināre, *s.* Margin, bank, shore. 2. border, edge.
 ಕಿನಿಕಿನಿ kinikini, *see* ಕಿಣಿಕಿಣಿ.
 ✓ ಕಿನ್ಯನ kinkana, *see* ಕಿಣ್ಯಣ.
 ✓ ಕಿನ್ಯನಿ kinkuni (ಕಿನ್ಯ), *v. a.* To pinch.
 ಕಿನ್ನರಿ kinnari, *see* ಕಿನ್‌ರಿ.
 ಕಿನ್ನಿ kinni, *see* ಕಿನ್‌ನಿ.
 ✓ ಕಿನ್ಯಪ್ಪೆ kinyappè, *s.* A mother's younger sister.
 ✓ ಕಿನ್ಯಮ್ಮೆ kinyamme, *s.* A father's younger brother.
 ✓ ಕಿನ್ಯವು kinyavu, *s.* The young of an animal. 2. a little thing; *cf.* ಕಿನ್‌ನಿ.
 ಕಿಪಾಯ, ಕಿಪಾಯತ್, ಕಿಫಾಯಿತಿ kipāya, kipāyatū, kiphāyiti, *s.* Profit, gain, advantage.
 ಕಿಪ್ಪಿಲ್ kippilū, *see* ಕಿರ್ಪಿಲ್.
 ಕಿಪ್ಪು kippu, *see* ಕೆಪ್ಪುಮುಪ್ಪು.
 ✓ ಕಿಪ್ಪೆ kippè, *s.* A pile, heap. —ಪಾಡುನಿ to heap up.
 ಕಿಮ್ಮತ್ kimmatū, *see* ಕಿಂಮತ್.
 ಕಿಯುಡೆ kiyuḍe, *see* ಕಿವುಡೆ.
 ಕಿಂಬುನಿ kirumbuni, *see* ಕಿಂಬುನಿ.
 ಕಿರಡ್ kiruḍu, *see* ಕಿರ್ಡ್.
 ಕಿರಬಿಲ್ಲೆ kirubillū, *see* ಕಿರ್ಬಿಲ್.
 ಕಿರಂಚಿ kirañci, *s.* Mire, mud. *adj.* Miry, dirty, foul.
 ಕಿರಣ kirāṇa, *s.* A ray or beam of light.
 ✓ ಕಿರಣಿ kiraṇi, *s.* A kind of itch; *also* ಕೆರಣಿ, ಕ್ರಾಣಿ.
 ಕಿರಾತೆ kirāte, *s.* A hunter, fowler; a forester.

- ✓ ಕಿರಿ, ಕಿರು kiri, kiru, *adj.* Small, little, young. 2. low, mean.
 ಕಿರಿಕಟ್ಟು, ಕಿರಿಕಟ್ಟುನಿ kirikattu, kirikaṭṭuni, *see* ಕೀರಿಕಟ್ಟುನಿ, *under* ಕೀರಿ.
 ಕಿರಿಕಿರಿ kirikiri, *s.* Disturbance, annoyance. 2. creaking, as shoes, *etc.*; *cf.* ಕರಕರಿ. —ಪಾತರುನಿ to prattle. —ಮಳ್ಳುನಿ to disturb.
 ✓ ಕಿರಿಗಿ, ಕಿರಿಗೆ kirigi, kirigè, *s.* The garment worn by a girl; *also* ಗರಿಗಿ.
 ಕಿರಿಗಿ, ಕಿರಿಗೆ kirigi, kirigè, *s.* Annoyance. —ಮಳ್ಳುನಿ to annoy.
 ಕಿರಿದ್ kiridu, *see* ಕಿರ್ಡ್.
 ಕಿರಿಯಾತ್ kiriyātu, *s.* Chirayit gentian, *Ophelia chirata*.
 ಕಿರಿಯೆ kiriyè, *s.* Exorcising; charming a demon.
 ✓ ಕಿರಿಯೆ kiriye, *s.* A junior, younger member.
 ಕಿರಿಟ್ಟೆ kiritta, *s.* A crown, diadem. ಕಿರೀಟಾಧಪತಿ a king.
 ಕಿರು kiru, *see* ಕಿರಿ.
 ✓ ಕಿರೆ kirè, *see* ಕೆರೆ.
 ಕಿರೆಂಗ್ kireṅgu, *see* ಕೆರೆಂಗ್.
 ಕಿರೆಂಚಿ kireñci, *see* ಕಿರಂಚಿ.
 ಕಿರೆಂಚುನಿ kireñcuni, *see* ಕೆರೆಂಚುನಿ.
 ✓ ಕಿರೆಜುನಿ kirejuni (ಕಿರೆಜ್), *v. a.* To cut, as straw, grass-stumps *etc.* 2. to scrape or clear, as the ground.
 ಕಿರೆಪಿನಿ, ಕಿರೆವುನಿ, ಕಿರೆವುನಿ kirepini, kirepuni, kirevuni, *see* ಕೆರೆಪುನಿ.
 ✓ ಕಿರ್ಕ್ kirku, *s.* A creaking noise.

ಕಿರ್ಕಳ್, ಕಿರ್ಕಳ kirkaḷu, kirkaḷa, s. Annoyance, trouble, teasing. 2. a grain.
 ಕಿರ್ಗತ್ತಿ kirgatti, s. A small knife. 2. a short sword.
 ಕಿರ್ಗುಳ್ಳ kirgulla, s. A small kind of brinjal.
 ಕಿರ್ತರ kirtara, s. An inferior sort or kind.
 ಕಿರ್ದ್ ಕಿರ್ದು, *adj.* Inferior, not fine.
 ಕಿರ್ಪಿಲ್, ಕಿರ್ಪಿಲ್ಲ್ kirpily, kirbilly, s. A hut, small temporary shed.
 ಕಿರ್ಯಾತ್ kiryātu, *see* ಕಿರಿಯಾತ್.
 ಕಿರ್ಸೆ kirsē, *see* ಕೃಷಿ.
 ಕಿಲ್ಂಬು, ಕಿಲ್ಬು, ಕಿಲುಮು kilumbu, kilubu, kilumu, *see* ಕಿಲೆಂಬಿ.
 ಕಿಲ kila, s. The belly. 2. a bag. —*ದಂಜಾವನ* to fill or feed the belly.
 ಕಿಲಕಿಲ kilakila, s. Chirping. 2. screeching. *adv.* Heartily. —*ತೆಲವನ* to laugh heartily.
 ಕಿಲಿಂಬು, ಕಿಲುಬು kilimbu, kilubu, *see* ಕಿಲೆಂಬಿ.
 ಕಿಲಿಕಿಲಿ kilikili, *see* ಕಿಲಕಿಲ.
 ಕಿಲೆಂಜಿ kilēñji, s. A fly.
 ಕಿಲೆಂಬಿ, ಕಿಲೆಂಬು kilembi, kilembu, s. Rust, verdigris, corrosion.
 ಕಿಲೆಂಬಿರಿ kilembiri, s. Cream. 2. scum. —*ಕಟ್ಟುನಿ*. —*ಪತ್ತುನಿ* froth to form.
 ಕಿಲೆಕುನಿ kilekuni (ಕಿಲೆಕ್), *v. a.*
 ✓ To draw out, pull. ✓ 2. to irritate, provoke; to stir, move.

✓ ಕಿಲೆವುನಿ kilepuni, *see* ಕೆಲೆವುನಿ.
 ✓ ಕಿಲೆವುನಿ, ಕಿಲೆವುನಿ kilevuni, kilēvuni (ಕಿಲೆ, ಕಿಲೆ), *v. n.* To whistle. 2. to resound.
 ಕಿಲೆಸಿ kilesi, *see* ಕೆಲೆಸಿ.
 ✓ ಕಿಲ್ಬು kilbu, *see* ಕಿಲೆಂಬಿ.
 ಕಿಲೆ killē, s. A fort. —*ದಾರೆ* the commander of a fort.
 ಕಿವಡೆ, ಕಿವುಡೆ kivade, kivude, s. A deaf man. ಕಿವಡು deaf.
 ✓ ಕಿಶಿಕಿಶಿ kiśikiśi, s. A titter, laugh.
 ✓ ಕಿಸ್, ಕಿಸಿ kisu, kisi, s. ✓ Grinning. 2. a fragment. 3. trouble. 4. hinderance. —*ಕಿಟ್ಟಿ*, —*ಬಾಕಿ* a very small balance. —*ಬಾಯಿ* a grinning face. —*ಬಿನೆ* a trifle. —*ಬರೆಟುನಿ* to give trouble; to haggle. —*ಕಟ್ಟುನಿ* to hinder.
 ✓ ಕಿಸ್ಕ ಕಿಸುಕಾ, s. Tittering or grinning. —*ನೆ ತೆಲ್ವನಿ* to grin, laugh.
 ಕಿಸೆ kisé, s. The pocket of a jacket.
 ಕಿಸ್ತೆ, ಕಿಸ್ತೆ kistu, kistē, s. A fixed period for payment of revenue. 2. an instalment.
 ಕಿಲಿಪಿಲಿ kilipili, s. The sound of chirping.
 ಕಿಲೆಕೆ kīcē, s. The name of an ancient king.
 ಕಿಲೆಬಾವೊಲಿ kīcābāvōli, s. A flying fox.
 ✓ ಕಿಲೆಕುನಿ ಕಿಲೆಕು, ಕಿಲೆಕುನಿ ಕಿಲೆಕು kīcūkīcū, kīcūkīṭu, s. The squeaking of rats, etc.
 ✓ ಕಿಲೆಕುನಿ kīcūni (ಕಿಲೆಕ್), *v. n.* To squeak.
 ಕಿಲೆಕೆ kīcē, *see* ಕಿಲೆಕೆ.

- ಕಿಲಿ ಕಿಲಿ, *s.* White lead.
- ✓ ಕಿಲಿ ಕಿಲಿ, *s.* An insect in general.
2. a worm. 3. *see* ಕಿಲಿ.
- ✓ ಕಿಲಿ ಕೆ, ಕಿಲಿ ಗೆ ಕಿಲಿ, ಕಿಲಿ ಗೆ, *s.*
A base *or* rude fellow.
- ✓ ಕಿಲಿ ಕಿಲಿ, *adj.* Inferior.
- ↓ ಕಿಲಿ ಕಿಲಿ, ಕಿಲಿ ಕಿಲಿ, ಕಿಲಿ, *s.* A worm,
insect. — ಅಪರಿ, — ಬಾರುನಿ to de-
cay; to become useless.
- ↓ ಕಿಲಿ ಕಿಲಿ, *s.* A part, bit; a
splinter.
- ಕಿಲಿ ಕಿಲಿ (ಕಿಲಿ), *v. n.* To
spirt, sprit; to sprinkle.
- ಕಿಲಿ ಕಿಲಿ (ಕಿಲಿ), *v. a.* To
importunate; to dun, tease.
- ✓ ಕಿಲಿ ಕಿಲಿ, *s.* A bunch.
- ಕಿಲಿ ಕಿಲಿ, *see* ಕಿಲಿ ಕಿಲಿ.
- ✓ ಕಿಲಿ ಕಿಲಿ, *s.* ✓ A split, rift; ✓ a
scratch.
- ✓ ಕಿಲಿ ಕಿಲಿ, *adj.* Ancient, old;
ಕಿಲಿ ಕಿಲಿ ಮೇಲೆ ಬುದ್ಧಿ a lesson for
the past and future.
- ಕಿಲಿ ಕಿಲಿ, *s.* Continuance, inces-
sancy. — ಕಟ್ಟುನಿ to continue, go
on without ceasing. — ಕಟ್ಟಿ ಬರ್ಸ
incessant rain.
- ✓ ಕಿಲಿ ಕಿಲಿ ಕಿಲಿ (ಕಿಲಿ), *v. a.* To
scratch; ✓ to split; *also* ಗಿಲಿ ಕಿಲಿ.
ಕಿಲಿ ಕಿಲಿ, *see* ಕಿಲಿ ಕಿಲಿ.
- ✓ ಕಿಲಿ ಕಿಲಿ ಕಿಲಿ ಕಿಲಿ (ಕಿಲಿ ಕಿಲಿ), *v. a.*
To roar, as an elephant.
- ↓ ಕಿಲಿ ಕಿಲಿ ಕಿಲಿ, *s.* Praise; a
psalm, hymn. — ಮೆಚ್ಚುನಿ to sing
praises of God.
- ↓ ಕಿಲಿ ಕಿಲಿ ಕಿಲಿ, *s.* Fame, renown,
reputation.

- ↓ ಕಿಲಿ ಕಿಲಿ, *s.* A joint, hinge, peg.
2. a wooden fastening. — ಪಾ
ಡುನಿ to fasten as a door; *also*
ಕಿಲಿ ಕಿಲಿ.
- ಕಿಲಿ ಕಿಲಿ ಕಿಲಿ, *see* ಕಿಲಿ ಕಿಲಿ.
- ಕಿಲಿ ಕಿಲಿ ಕಿಲಿ ಕಿಲಿ, *s.* The
lower jaw.
- ಕಿಲಿ ಕಿಲಿ, *s.* A lock. — ಕೆಲಿ the
key of a lock.
- ✓ ಕಿಲಿ ಕಿಲಿ ಕಿಲಿ, *adj.* Evil and
good. 2. inferior and supe-
rior. *adv.* Upside-down.
- ✓ ಕಿಲಿ ಕಿಲಿ, *s.* Pus, matter of a
sore.
- ಕಿಲಿ ಕಿಲಿ ಕಿಲಿ, *see* ಕಿಲಿ ಕಿಲಿ.
- ↓ ಕಿಲಿ ಕಿಲಿ ಕಿಲಿ, *s.* A carpenter's
plane.
- ✓ ಕಿಲಿ ಕಿಲಿ, *adj.* Base, low, mean.
— ಅಳಿ, ಕಿಲಿ ಕಿಲಿ an inferior.
— ಜಾತಿ a low class *or* caste.
— ತನ baseness, meanness. — ಪಾ
ತೆರ a vulgar expression. — ಬುದ್ಧಿ
a mean disposition. — ಮೇಲೆ,
see ಕಿಲಿ ಕಿಲಿ.
- ↓ ಕಿಲಿ ಕಿಲಿ, ಕಿಲಿ ಕಿಲಿ, ಕಿಲಿ, *see* ಕಿಲಿ ಕಿಲಿ.
- ಕು ಕು, *adj. pref.* Bad, low,
small; *as* — ಜನ vulgar people.
— ಯುಕ್ತಿ low tricks, *etc.*
- ಕುಂಕು ಕುಂಕು, *s.* A crim-
soned powder of turmeric,
used by married women for
making a mark on their fore-
heads. — ಕೇಸರಿ *see* ಕೇಸರಿ.
- ↓ ಕುಂಕು ಕುಂಕು, *s.* Going on
hands and legs, as an infant;
also ಸೋಂಕು ಕುಂಕು. — ಕಪ್ಪೆ a toad.
— ಪಾಡುನಿ to stagger, reel.

- ✓ ಕುಂಕೆ kuṅkē, *see* ಕೂಂಕೆ.
- ✓ ಕುಂಜೆ kuṅcā, *s.* A tassel, flybrush.
- ಕುಂಚಿ kuṅci, *s.* A kind of children's hood reaching down to the calves of the legs.
- ಕುಂಚೆ kuṅcē, *s.* A weaver's stay.
- ಕುಂಜೆ kuṅjā, *s.* A heap, accumulation, hoard; assemblage.
- ಕುಂಜಾರ್ kuṅjāru, *s.* A small jungle. 2. the name of a village.
- ಕುಂಜಿ kuṅji, *see* ಸೂಂಜಿ.
- ಕುಂಜಿರ್ಗ್ kuṅjirga, *see* ಕುಂಜಾರ್.
- ✓ ಕುಂಜಾ kuṅjā, *s.* Genitals, *vlg.*
- ಕುಂಟೆ kuṅṭa, *s.* A peg, post. 2. the stocks. *adj.* Lame, crippled; blunt. —ಕುಸೆಲ್ a cripple's tricks. —ಕಾರ್ a lame leg. —ನಡಪಿಸಿ to place *or* fix a post. —ಪಾಡುನಿ to set up a post.
- ಕುಂಟಣಿ kuṅṭani, *s.* Vexation. 2. dissoluteness; *cf.* ಕುಟ್ಟಣಿ. —ಸಾರೆ a debauchee.
- ಕುಂಟಳ್, ಕುಂಟಾಲ್, ಕುಂಟಾಲ kuṅṭaḷu, kuṅṭāḷu, kuṅṭāla, *s.* The tree *Gomphia angustifolia*. —ಪಂದ್ its fruit.
- ✓ ಕುಂಟಾವುನಿ kuṅṭāvuni, *see* ಕೋಂಟಾವುನಿ.
- ✓ ಕುಂಟೆ kuṅṭi, *s.* A female dwarf. *adj.* Short; worn out, wasted; blunt, dull. —ಮೈಪು a worn out broom. —ಬೂರುನಿ to become blunt, *etc.*
- ✓ ಕುಂಟು kuṅṭu, *s.* Cloth. 2. garment, dress. —ಕುತ್ತುನಿ to dress,

clothe. —ಘೆವೆಪುನಿ to cover with clothes, put on clothes.

- ✓ ಕುಂಟುನಿ kuṅṭuni, *see* ಕೋಂಟುನಿ.
- ✓ ಕುಂಟೆ kuṅṭe, *s.* A dwarf, short man.
- ✓ ಕುಂಟೆ kuṅṭè, *s.* The web beam of a loom. —ವ ತೂ fire set up to warm the bleached thread. —ಸೂರುನಿ to set a post *or* peg. ಅಡ್ಡ— the cross-beam of a loom.
- ✓ ಕುಂಡೆ kuṅḍa, *s.* A pit, especially of sacrificial fire.
- ಕುಂಡಲ kuṅḍala, *s.* A kind of ear-ring; *also* ಸುಂಡಲ.
- ಕುಂಡಲಿ kuṅḍali, *s.* A kind of serpent.
- ಕುಂಡಿ, ಕುಂಡಿಗೆ kuṅḍi, kuṅḍigè, *s.* A strong trough.
- ಕುಂಡೆಲ್ kuṅḍel, *see* ಕೂಂಡೆಲ್.
- ✓ ಕುಂಣೆ kuṅṇe, *s.* The penis.
- ಕುಂತಲ kuntala, *s.* A curl, ringlet. 2. the hair. 3. a drinking cup.
- ಕುಂತಿ kunti, *s.* The mother of the Pāṇḍu princes.
- ಕುಂದ್ kundu, *see* ಕುಂದು.
- ✓ ಕುಂದೆ kunda, *s.* A pillar, post. ಕಲ್ಲೆಡ— a stone pillar. —ಕಟ್ಟುನಿ to build a pillar.
- ✓ ಕುಂದಣೆ kundana, *s.* Pure gold.
- ✓ ಕುಂದಾವುನಿ kundāvuni, *c. v.* (of ಕುಂದುನಿ) To reduce. 2. to boil down. 3. to repress, humble.
- ✓ ಕುಂದು kundu, *s.* Deficiency, defect, fault. 2. want. 3. loss. —ದಾಯಿ a helper; a companion, comrade. —ಸು to make

up a deficiency. —ಕೈ want of money *or* means.

√ಕುಂದು kundu, *s.* A child of Pariahs. —ಪಾಡುನಿ to bear, bring forth, as Pariahs.

√ಕುಂದುನಿ kunduni (ಕುಂದ್), *v. n.* To decrease, abate, be reduced. 2. to fade, wither. 3. to be boiled down.

√ಕುಂದೆಲ್ kundely, *s.* Deficiency, as in the measurement of grain, *etc.*

ಕುಂದ್ರಿ kundri, *s.* A small craft *or* vessel from the Maldive islands. *Adj.* Little, small, short. —ಕುಟ್ಟಿ, —ಪಾಲೆ a puny baby, bantling. —ಕೊಟ್ಟಿ, —ತಾರಾಯಿ a small kind of cocoanut, imported from the Maldive islands.

ಕುಂದ್ರುಕೋಟೆ kundrukōṭē, *s.* An old fort at Mercara.

ಕುಂಪರಿ, ಕುಂಪಾದ್ರಿ kumpari, kumpādrī, *s.* A god-father.

ಕುಂಪುನಿ kumpuni, *see* ಕೂಂಪುನಿ.

ಕುಂಪೆ kumpē, *see* ಕುಂಪೈ.

ಕುಂಬ kumba, *see* ಕುಂಭ.

√ಕುಂಬಕಾರೆ, ಕುಂಬರೆ kumbakāre, kumbare, *see* ಕುಂಬಾರೆ.

ಕುಂಬಟ್ಟು kumbattu, *see* ಕುಂಬು.

ಕುಂಬರುನಿ kumbaruni (ಕುಂಬರಿ), *v. n.* To quake, tremble.

√ಕುಂಬವ kumbava, *s.* A pumpkin *or* gourd.

ಕುಂಬಸಾ kumbasu, *see* ಕುಂಬು.

√ಕುಂಬಾರೆ kumbāre, *s.* A potter; *also* ಬೀದರಿ.

√ಕುಂಜಿ kumbi, *s.* A mirage. √2. the penis. 3. an elephant.

√ಕುಂಬು kumbu, *s.* Rottenness. *adj.* Rotten, carious, decayed. —ಮರ a rotten tree. —ಅಪಿನಿ to rot.

√ಕುಂಬುಡ kumbuda, A pumpkin *or* gourd, *Cucurbita agenaria*. ಕರ್— an ash-gourd. ಕಾಟೆ, ಜೋಣ್ಣ— a small kind of ash-gourd. ಜಿಲ್ಲ—, *see* ಕೆಂಬುಜೆ. —ಕೊಯ್ತಿನಿ, —ಬಿರ್ಕುನಿ to boast, vaunt, *vlg.*

ಕುಂಬೊಟ್ಟು kumbottu, *see* ಕುಂಬು.

ಕುಂಭ kumbha, *s.* The eleventh solar month (Febr.-March). 2. a pot, an earthen vessel. —ಕರ್ನಿ the name of a giant, Rāvana's younger brother. —ರಾಶಿ the sign *Aquarius*.

ಕುಂಭ, ಕುಂಭಸ್ಥಲ kumbha, kumbhasthala, *s.* The frontal globe of an elephant's head.

ಕುಂಮಕ್, ಕುಂಮುಕೆ kummaky, kummikē, *see* ಕುಮಕ್.

√ಕುಂಮಾಯೆ kummāya, *see* ಕುಮಾಯೆ.

ಕುಂಜಿಲ್ kūrjily, *see* ಕುರ್ಜಿಲ್.

ಕುಂಟುನಿ kurṇṭuni (ಕುಂಟೆ), *v. n.* To shrivel, shrink.

ಕುಂದು kurndu, *see* ಕೊಂದು.

ಕುಂದೊಡಿ kurndodi, *s.* A kind of fish.

ಕುಂಸು kumsu, *see* ಸುಮಸು.

√ಕುಕ್ಕು kukku, *s.* A mango. 2. the mourning feast of the Pariahs. —ವ ಮರ a mango tree. —ವ ಮುಡಿ a young mango. —ವ ಲುಪ್ಪಿ, —ಮಪ್ಪಿ mango pickle.

—ಕೊಂಡುಪೋಷಿನಿ Pariahs to attend a funeral ceremony.

✓ ಕುಕ್ಕುಲಿ kukkuli, *s.* Pecking.

✓ ಕುಕ್ಕುಲಿಯುನಿ kukkuliyani (ಕುಕ್ಕುಲಿ), *v. a.* To peck.

✓ ಕುಕ್ಕು kukke, *s.* A basket. —ಕುರುಪೆ a small basket.

✓ ಕುಗ್ಗುನಿ kugguni (ಕುಗ್ಗು), *v. n.* To be humbled, depressed. 2. to sink; *see* ಕುಸ್ಸುನಿ.

ಕುಜುಕುಜು kućukuću, *s.* A whisper. —ಪಾತೆರುನಿ to whisper.

ಕುಚೆ kuće, *see* ಕುಚ್ಚೆ.

ಕುಚೋದ್ಯ ಕುćōdya, *s.* Ridicule, derision, mockery.

✓ ಕುಚ್ಚೆಟು kućēaṭu, *s.* Shortness, smallness. *adj.* Short, little.

ಕುಚ್ಚೆಣಿಗೆ, ಕುಚ್ಚೆಣೆ, ಕುಚ್ಚಾಟೆ kućēaṇigē, kućēaṇē, kućēāṭa, *s.* Reprobation, taunt, upbraiding.

✓ ಕುಚ್ಚೆ ಕುćēi, *s.* The cropped hair of the head. 2. ✓ the stump

✓ of a shrub. 3. a tassel. *adj.* Small, short. —ಕಾಡೆ a copse, brushwood. —ಪಂತಿ grass-

stump, stubble. —ಮುಕ್ಕು a thicket of thorns. —ಗೇಸುನಿ,

—ಸೆಪ್ಪನಿ to shave the head.

ವಿಲಿ— a kind of fish. ಬರ್— an addition made to the tuft of hair on the crown of the head.

ಕುಚ್ಚೆಲೆ kućēile, *s.* A taunter.

ಕುಚ್ಚುನಿ kućēuni, *see* ಕುಚ್ಚೆಣುನಿ.

ಕುಚ್ಚೆಣುನಿ, ಕುಚ್ಚೊಣುನಿ kućēṇuni, kućēoṇuni (ಕುಚ್ಚೆಣೆ, ಕುಚ್ಚೊಣೆ), *v. refl.* To blame, censure, reprove.

ಕುಚ್ಚೆನ kućēna, *see* ಕುಚ್ಚೆಣೆ.

ಕುಜ kuja, *adj.* Earth-born. *s.* A tree. 2. the planet Mars.

—ವಾರ Tuesday.

ಕುಜಂಟೆ kujaṇṭi, *see* ಕೊಜಂಟೆ.

ಕುಜರ್ kujaru, *s.* The stench of urine; any bad smell.

✓ ಕುಜಲ್ kujalu, *s.* The hair of the head.

ಕುಜಲುನಿ kujaluni, *see* ಕೊಜಲುನಿ.

✓ ಕುಜಿಂಬು, ಕುಜುಂಬು kujimbu, kujumbu, *s.* A chip, fragment.

ಕುಟಾಯಿ kuṭāyi, *see* ಕೂಟಯಿ.

ಕುಟೆ kuṭi, *s.* A hut.

ಕುಟೆನಿ kuṭini, *s.* A deceitful woman.

ಕುಟೆಲ kuṭila, *s.* Trick, imposture, deception. 2. hypocrisy. 3. crookedness. —ದಾಯೆ, ಕುಟೆಲೆ a cheat, imposter.

✓ ಕುಟುಂಬು kuṭumba, *s.* A family; a household.

✓ ಕುಟುಂಬಿಗೆ kuṭumbige, *s.* A householder, family-man.

ಕುಟುಕು kuṭuku, *s.* The game of hide and seek. 2. a female's ear-ornament.

ಕುಟುಕುಟು kuṭukuṭu, *s.* The rumbling of the bowels. 2. grinding the teeth.

ಕುಟ್ಟು kuṭṭa, *see* ಕೊಟ್ಟು.

ಕುಟ್ಟಣ್ kuṭṭaṇu, *s.* A kind of tares. —ಕಂಡೆ a field overgrown with such tares; a barren field.

ಕುಟ್ಟಣ ಕುṭṭaṇa, *see* ಕುಚ್ಚೆಣೆ.

- ಕುಟ್ಟುಸ್ ಕುಟ್ಟಾಸು, *see* ಕುಟ್ಟಿ.
- ↓ ಕುಟ್ಟು ಕುಟ್ಟಿ, *s.* A stake, peg, stump.
—ಕೋಲು a short stick. —ಕೋಲು
ಸೊಬ್ಬುನಿ to play at throwing
a stick.
- ಕುಟ್ಟಿಲ್ ಕುಟ್ಟಿಲು, *see* ಕುಟ್ಟಿಲ.
- √ ಕುಟ್ಟು ಕುಟ್ಟು, *s.* A blow given
with the fist.
- ↓ ಕುಟ್ಟುನಿ ಕುಟ್ಟುನಿ (ಕುಟ್ಟೆ), *v. a.* To
thump, give a blow, strike
with the fist. 2. to crash,
pound, bruise.
- ↓ ಕುಟ್ಟೆ ಕುಟ್ಟೆ, *s.* Decay, rottenness.
—ಪುರಿ a borer, that destroys
trees. —ಪುರುನಿ to decay. —ಘೋ
ಪಿನಿ to be ruined, done up,
exhausted.
- ↓ ಕುಟ್ಟು ಕುಟ್ಟು, *s.* Cooing. —ಪುದ
a spotted dove. —ವಾಡುನಿ to coo.
- ಕುಡ ಕುಡ, *adv.* Again. —ಲಾ
once more. —ಕುಡ again and
again, repeatedly.
- * ಕುಡಂಜಿ ಕುಡಂಜಿ, *see* ಕೊಡಂಜಿ.
ಕುಡಪುನಿ ಕುಡಪುನಿ, *see* ಕೊಡಪುನಿ.
- √ ಕುಡರಿ ಕುಡರಿ, *s.* An axe. ಕೈ — a
hatchet.
- ಕುಡಿಕೋಲ್ ಕುಡಿಕೋಲ್, *see* ಕುಟ್ಟಿ,
ಕೋಲು, *under* ಕುಟ್ಟಿ.
- √ ಕುಡಿಜೆಲ್ ಕುಡಿಜೆಲ್, *see* ಕುಡ್ಜೆಲ್.
- √ ಕುಡಿಜೆಲೆ ಕುಡಿಜೆಲೆ, *see* ಕುಡ್ಜೆಲೆ.
- √ ಕುಡು ಕುಡು, *s.* ✓ Horse-gram,
Dolichos uniflorus. 2. the
testicles of dogs, cats, *etc.* 3.
the fresh scars of small-pox.
—ವಾಡುನಿ to feed (cattle) with
gram; to cuff, give blows.
—ಬಿರ್ಕುನಿ, *lit.* gram to scatter;
small-pox to break out.

- ಕುಡುಂಬೆ ಕುಡುಂಬೆ, *s.* A jungle
man. 2. a Konkani speaking
Roman Catholic.
- ಕುಡುತಲೆ ಕುಡುತಲೆ, *see* ಕುಡ್ತಲೆ.
- ಕುಡುಪು, ಕುಡುಪು, *s.* A strainer,
made of wicker-work.
- ಕುಡುಪುನಿ ಕುಡುಪುನಿ, *see* ಕುಡ್ಪುನಿ.
- ಕುಡುಮೆ ಕುಡುಮೆ, *s.* A ferry.
- ↓ 2. *see* ಕುಟುಂಬ.
- ಕುಡುಮೆ ಕುಡುಮೆ, *see* ಕುಡುಂಬೆ.
- ↓ ಕುಡೆ ಕುಡೆ, *s.* A rat's hole.
- ಕುಡೆಂಜಿ ಕುಡೆಂಜಿ, *see* ಕೊಡೆಂಜಿ.
- √ ಕುಡೆಂಜಿಮರ ಕುಡೆಂಜಿಮರ, *s.* The
tree of oval-leaved rosebay,
Wrightia antidysenterica.
- √ ಕುಡ್ಕಿ, ಕುಡ್ಕಿ ಕುಡ್ಕಿ, ಕುಡ್ಕೆ, *s.* A
small earthen vessel. —ದುಸು
a kind of firework.
- √ ಕುಡ್ಕುನಿ ಕುಡ್ಕುನಿ (ಕುಡ್ಕೆ), *v. a.* To
drink excessively. 2. to swal-
low liquor.
- √ ಕುಡ್ಕೆಲ್ ಕುಡ್ಕೆಲ್, *s.* Drunkenness.
- √ ಕುಡ್ಕೆಲೆ ಕುಡ್ಕೆಲೆ, *s.* A drunkard.
- ಕುಡ್ತಲೆ ಕುಡ್ತಲೆ, *s.* The re-
gistered right of paying land
revenue.
- ಕುಡ್ಪು, ಕುಡ್ಪು ಕುಡ್ಪು, ಕುಡ್ಪೆ, *see*
ಕುಡುಪು.
- ಕುಡ್ಪುಳ ಕುಡ್ಪುಳ, *s.* A woman
with uncombed hair. 2. the
name of a female demon.
- ↓ ಕುಡ್ಪುನಿ ಕುಡ್ಪುನಿ (ಕುಡ್ಪು), *v. n.* To
shiver, as from ague. *v. a.* To
dust, shake off as the dust of
a cloth, *etc.*
- ಕುಣಲೆ, ಕುಣಲೆ ಕುಣಲೆ, ಕುಣಿಲೆ, *see*
ಕೊಣಲೆ.

- ಕುತ್ತರಿ kutturi, *see* ಕುತ್ತರಿ.
- ✓ಕುತ್ತ kutta, *s.* Sickness. ಅರಶಿ
ನ— jaundice. ನೀರ್— dropsy.
- ✓ಕುತ್ತಟ್ಟ, kuttatā, *s.* Pain, as in
suppuration of a boil.
- ಕುತ್ತಟ್ಟ, ಕುತ್ತಟ್ಟಟ್ಟ kuttatāṭṭa, kut-
tyaṭṭa, *s.* A granary, store.
- ಕುತ್ತನಿ kuttani, *s.* A superior
kind of silk cloth.
- ಕುತ್ತನೆ kuttanè, *adv.* Headlong.
- ಕುತ್ತರಿ kuttari, *see* ಕುತ್ತರಿ.
- ✓ಕುತ್ತರುನಿ kuttaruni (ಕುತ್ತರಿ), *v. n.*
To feel a biting *or* itching
sensation. 2. to ache.
- ಕುತ್ತಲು kuttalu, *see* ಕುತ್ತ.
- ಕುತ್ತಲುನಿ kuttaluni, *see* ಕೊಂಪಲುನಿ.
- ಕುತ್ತಲೆ kuttale, *s.* A sickly man.
- ✓ಕುತ್ತಾಟ್ಟ kuttāṭṭa, *see* ಕುತ್ತಟ್ಟ.
- ಕುತ್ತಾರಿ kuttāri, *see* ಕುತ್ತರಿ.
- ✓ಕುತ್ತಿ kutti, *s.* A liquid measure,
as of oil *etc.*
- ✓ಕುತ್ತಿ kutti, *s.* The trunk *or*
stump of a tree. —ಕಾಣೆ fees
levied for permission to fell
trees on government land.
—ಕೋಲು a perpendicular post
supporting a roof. —ಘಜಿ pro-
pitiation of demons, sup-
posed to haunt a newly con-
structed roof. —ಅಳಿಯುನಿ a
race *or* family to be extinct.
—ನರ್ಪುನಿ to dig up the stump
of a tree. ನಿರ್ಕುತ್ತಿ a post
planted in the water for
supporting anything.
- ಕುತ್ತಿವುಳಿ kuttipuli, *s.* Tamarind.

- ✓ಕುತ್ತಿರಿ kuttiri, *s.* A civet cat.
- ✓ಕುತ್ತು kuttu, *s.* A prick, punc-
ture; very small hole. 2. a
fomentation *or* poultice. 3.
a basket-maker's knife; *also*
ಕುತ್ತು ಕೋಲು. —ಕೊರ್ಪಿನಿ to foment.
—ಪಾಡುನಿ to prick, make a hole.
—ಬೂರುನಿ to become a hole.
- ✓ಕುತ್ತುನಿ kuttuni (ಕುತ್ತ), *v. a.* To
bore, pierce.
- ✓ಕುತ್ತರಿ kutturi, *s.* A weel for
catching fish with. 2. a basket-
shaped cage for fowls.
- ಕುತ್ತುರುನಿ, ಕುತ್ತುನಿ kutturuni, ku-
truni, *see* ಕುದುಪುನಿ.
- ಕುತ್ತೆಲ್ kuttelu, *s.* A kind of
brush used by toddy-drawers.
- ಕುತ್ತೊಡಿ kuttodi, *s.* A cobra ema-
ciated by devouring another
species of snake called
'kandodi'.
- ಕುತ್ತೊಳ್ಳು kuttuḷu, *see* ಕುತ್ತಿ
ಕೋಲು, *under* ಕುತ್ತಿ.
- ಕುದಂಟೆ kudantè, *see* ಕೊವಂಟಿ.
- ಕುದಡ್ kudadḍu, *see* ಕೊವಡ್.
- ✓ಕುದಣೆ, ಕುದನೆ kudane, kudane, *s.*
The fruit of *Solanum pubes-*
cens.
- ✓ಕುದಿ kudi, *s.* Term, turn. *adj.*
Fixed, settled. —ದೀಪಿನಿ to fix
a time.
- ಕುದಿ kudi, *see* ಕೊದಿ.
- ✓ಕುದಿಕಾರ್ kudikāru, *s.* Tiptoe.
- ✓ಕುದಿಕೆ, kudike, A jackal, fox.
- ✓ಕುದಿಪುನಿ, ಕುದಿಯುನಿ kudipuni, ku-
diyuni (ಕುದಿ), *v. n.* To repent,
regret.

- ✓ಕುದಿಪೇವುನಿ kudipēvuni (ಕುದಿಪೇ),
v. a. To be desiring, wishing.
2. to be anxious.
- ↓ಕುದುಂಬು kudumbu, *see* ಕೊಡುಂಬು.
- ✓ಕುದುಂಬುಲು kudumbulu, s. A quail.
ಕುದುಕೆ kuduke, *see* ಕುದಕೆ.
ಕುದುಪ kudupa, *see* ಋದುಪ.
- ✓ಕುದುಪುನಿ kudupuni (ಕುದಿ), v. a.
To cut; to reap.
ಕುದುಪೆ kudupè, s. A small kind of earthen vessel for boiling rice. 2. (*fig.*) the belly.
ಕುದುಮೆ kudumè, s. The side or cross roof of a house.
- ↓ಕುದುರು kuduru, s. A sand bank.
2. a small island.
- ↓ಕುದುರುನಿ kuduruni (ಕುದುರಿ), v. n.
To recover from sickness.
- ↓ಕುದುರೆ kudurè, s. ✓A horse. 2.
- ✓✓the lock of a gun. —ಗಾರೆ, —ದಾಯೆ a horsekeeper; a rider. —ಜೀನ್ a saddle. —ದ ಜಮೆರಿ the mane of a horse. —ಲಾಯ a stable. —ಸವಾರಿ riding. —ಮಿತ್ತರುನಿ, —ಮಿತ್ತಾವುನಿ to mount a horse, to ride.
- ↓ಕುದೆ kudè, s. A piece of wood.
ಕುದ್ಕೆ kudke, *see* ಕುದಕೆ.
ಕುದ್ದು kuddu, *see* ಋದ್ದು.
ಕುದ್ದೊಣುನಿ kuddonuni, *see* ಕುದ್ದುನಿ.
ಕುದ್ದೊಲಿ kuddoli, *see* ಗುದ್ದೊಲಿ.
- ↓ಕುದ್ದು, ಕುದ್ದು kuddya, kudya, s. Shortness. *adj.* Short, small, dwarfish. —ದಾಯೆ a dwarf, short man.

- ಕುದ್ದೆ kudpè, *see* ಕುದುಪೆ.
- ಕುದ್ರಾಸ್ kudrāsu, s. A square bottle.
- ಕುನಲೆ kunalè, *see* ಕೊಣಲೆ.
- ಕುಸಾಂಡೆ kupāṇḍè, s. Concealing one's nature, acts, *etc.*; hypocrisy. —ಪಾಶೆರುನಿ to talk like a virtuous man; to impose upon.
- ಕುಸಾಂದೆ, ಕುಸಾಂದ್ರೆ kupānde, kupāndre, *see* ಕುಬೇರೆ.
- ಕುಪುಲು, ಕುಪುಳು kupulu, kupuḷu, s. The crow-pheasant. —ಕಂಣಿ red eyes. —ಬಣ್ಣ reddish colour. —ಮಂಣಿ a mole-hill.
- ಕುಪೇಂದ್ರೆ kupēndre, *see* ಕುಬೇರೆ.
- ✓ಕುಪ್ಪಸ kuppara, s. A petty coat, bodice.
- ✓ಕುಪ್ಪಿ kuppi, s. Glass-ware. 2. china-wares. 3. a pial, bottle.
- ✓ಕುಪ್ಪೆ kuppè, *see* ಗುಪ್ಪೆ.
- ಕುಬಲ್, ಕುಬಾಲ್ kubalu, kubālu, s. A pinnacle, the top of a roof.
- ಕುಬುಜ kubuja, *adj.* Dwarfish; hump-backed.
- ಕುಬುಜೆ kubujè, s. A female dwarf.
- ಕುಬುದ್ಧಿ kubuddhi, s. Foolishness; folly. [tree.
- ಕುಬೆ kubè, s. The top of a palm
- ಕುಬೇರಮರ kubēramara, s. The mahogany tree.
- ಕುಬೇರೆ kubère, s. The Indian Pluto and god of wealth, presiding over the north quarter.
2. a rich man.

ಕುಬ್ಜ kubja, *see* ಕುಬ್ಜ.

ಕುಬ್ಜೆ kubjē, *see* ಕುಬ್ಜೆ.

ಕುಮಂಡೆ kumaṇḍē, *see* ಕುಪಾಂಡೆ.

ಕುಮಕ್, ಕುಮಿಕಿ, ಕುಮುಕಿ, ಕುಮು
ಕು, ಕುಮುಕೆ kumaky, kumiki,
kumuki, kumuku, kumukē, *s.*
Aid, assistance. —ಜಾಗ unassessed land for the use of cultivation.

ಕುಮಾಂದ್ರ kumāndra, *see* ಕುಳ
ಮಾಂದ್ರ.

ಕುಮಾಯ kumāya, *s.* Chunam,
lime. 2. mortar. (= lime)

ಕುಮಾರಿ, ಕುಮಾರ್ತಿ kumāri, ku-
mārti, *s.* A girl. 2. a virgin.
3. a daughter.

ಕುಮಾರೆ kumāre, *s.* A boy. 2. a
son.

ಕುಮುಸಾಲ್ kumusāly, *s.* Consul-
tation. 2. conspiracy, plot.

ಕುಮೆತೆಲ್ kumetely, *s.* Putrid
meat *or* fish.

ಕುಮೆವುನಿ kumevuni (ಕುಮೆ), *v. n.*
To decay, putrify, as meat, *etc.*

ಕುಮೇರ್, ಕುಮೇರ್ ಕುಮೇರ್, kumeru, kumēru,
s. A waste land cleared for
cultivation.

ಕುಮೇರು kumēru, *s.* The south
pole.

ಕುಯಿಲಾವುನಿ kuyilāvuni, *see* ಕೂ
ಲಿಲಾವುನಿ.

ಕುಯುಕ್ತಿ kuyukti, *s.* Craft, cun-
ningness.

ಕುಯುಲುನಿ kuyuluni (ಕುಯುಲ್),
v. n. To inflame, as the eyes,
or a boil.

ಕುರ kura, *see* ಕೊರಂಬು.

✓ಕುರಂಗ kuraṅga, *s.* A musk-deer.
✓2. a monkey.

ಕುರಂಟ್ kuraṅṭy, *see* ಕೊರಂಟೆ.

✓ಕುರಂಟುನಿ kuraṅṭuni, *see* ಕುರುಂಟುನಿ.

ಕುರಂತುನಿ kurantuni, *see* ಕೊರಂತುನಿ.

ಕುರಂದ್ರಕಲ್ಲ kurandrakally, *s.* A
kind of very hard stone.

ಕುರಂಬಿಲ್ kurambily, *s.* A kind
of grass growing in fields.

ಕುರಂಬು kurambu, *see* ಕೊರಂಬು.

ಕುರಕ್, ಕುರಾಕ್ kuraky, kurāky,
s. Food, sustenance.

ಕುರಡಿ, ಕುರಾಡಿ kuradi, kurāḍi, *see*
ಕುಸರಿ.

ಕುರಡೆ kurade, *see* ಕುರುಡೆ.

ಕುರಾನ್ kurāny, *s.* The Koran.

✓ಕುರಿ kuri, *s.* A sheep. —ಜನ
foolish people. —ತ ಕಿನ್ನಿ a lamb.
—ಕೋಮ wool.

✓ಕುರಿ kuri, *s.* A boil. ಉಮ— a
small boil.

ಕುರಿಜಾತ್ kurijāty, *see* ಕುರುಜಾತ್.

ಕುರಿನೀರ್ kuriniry, *s.* A mixture
of lime and turmeric water.

✓ಕುರಿಪುನಿ, ಕುರಿಯುನಿ kuripuni, kuri-
yuni (ಕುರಿ), *v. n.* To decay,
rot, putrify.

✓ಕುರು kuru, *adj.* Little, small.

✓ಕುರುಂಟು kuruṅṭu, *s.* A small
bundle, as of rice *etc.* 2. a
lump, as of tamarind *etc.* ✓3.
contraction.

✓ಕುರುಂಟುನಿ kuruṅṭuni (ಕುರುಂಟೆ),
v. n. To contract, shrivel,
shrink in.

✓ಕುರುಂಬಿಲ್ kurumbily, *s.* Curled
hair. 2. *see* ಕುರಂಬಿಲ್.

- ಕುರುಕುಳ್ಳನೆ, ಕುರುಕುಳ್ಳಿ kurukuḷ-
cānē, kurukuḷci, s. Grumbling,
murmuring.
ಕುರುಕಿ kuruḷci, see ಕುರ್ಚಿ.
ಕುರುಜಾತ್ kurujāty, s. A moidore.
↓ಕುರುಜಿ kuruji, see ಸುಜಿ.
✓ಕುರುಡ kuruḍa, adj. Blind. —ತನ
blindness.
ಕುರುಡಾಯಿ kuruḍāyi, see ಕುರ್ಡಾಯಿ.
✓ಕುರುಡು kuruḍu, adj. Blind.
ಕುರುಡುಮಂಣ್ kuruḍumaṇṇu, see
ಕುರ್ಡುಮಂಣ್. [ಡುಮರಿ.
ಕುರುಡುಮರಿ kuruḍumari, see ಕು
✓ಕುರುಡೆ, ಕುರುತೆ kuruḍe, kurute, s.
A blind man.
ಕುರುಬಾಕಿಲ್ kurubākily, s. A
postern, backdoor.
ಕುರುಬು kurubu, s. The eyebrow.
↓ಕುರುಬೆ kurube, s. A shepherd.
↓ಕುರುಲೆ kurulē, see ಕುರ್ಲೆ.
ಕುರುವೆ kuruvē, see ಕುರ್ವೆ.
ಕುರುಸಾಲ್ kurusalū, s. Servitude,
slavery, bondage.
ಕುರುಪ, ಕುರುಪು kurūpa, kurūpu,
s. Deformity, ugliness. adj.
Deformed, ugly. ಕುರುಪೆ an
ugly man.
✓ಕುರೆ kurē, s. Filth, dirt. 2.
swamp, pool. —ಅಲೆ stinginess
in trifles. —ಕಡ್ಡೆ decayed skin.
—ಜೀವ a poor life, half-alive.
—ಮಂಣ್ filthy soil.
↓ಕುರೆಪಿನಿ, ಕುರೆವುನಿ kurepini, kure-
puni (ಕುರೆ), v. a. To bore,
scrape, excavate, drill. 2.
see ಕೊರೆಪಿನಿ.
✓ಕುರೆಯುನಿ, ಕುರೆವುನಿ kureyuni, ku-
revuni (ಕುರೆ), v. n. To be worn
out, washed away. 2. to decay,
rot.
↓ಕುರೆಲ್ kurely, s. The nape of
the neck.
✓ಕುರ್ಕಾವುನಿ kurkāvuni, c. v. (of
ಕುರ್ಕುನಿ) ↓To shake, agitate.
2. to wash well, as clothes.
✓ಕುರ್ಕಿಲ್ kurkilū, s. A kind of
basket.
ಕುರ್ಕುನಿ kurkuni (ಕುರ್ಕು), v. n. To
shake, as a tree etc.
ಕುರ್ಕುರು kurkuru, adv. Slowly.
—ಮುಚ್ಚುನಿ to shut slowly.
ಕುರ್ಕೆ kurkē, see ಸುರ್ಕೆ.
ಕುರ್ಜಿ kurni, see ಕುರ್ನಿ.
ಕುರ್ಚಿ kurci, s. A chair, seat.
✓ಕುರ್ಚಿ kurci, s. A kind of fish.
ಕುರ್ಜಾತ್ kurjāty, see ಕುರುಜಾತ್.
ಕುರ್ಡಾಯಿ kurḍāyi, s. A large
black beetle that destroys
the core of palm-trees.
ಕುರ್ಡಿಬೂರು, ಕುರ್ಡು kurḍibūru,
kurḍu, s. A kind of creeper.
✓ಕುರ್ಡು kurḍu, see ಕುರುಡು.
ಕುರ್ಡುಮಂಣ್ kurḍumaṇṇu, s. Soil
or earth impregnated with
the poison of kurḍumari.
ಕುರ್ಡುಮರಿ kurḍumari, s. A kind
of poisonous vermin.
✓ಕುರ್ಡೆ kurḍe, see ಕುರುಡೆ.
↓ಕುರ್ತೆ, ಕುರ್ತೆಲ್ kurtē, kurtely, s.
Dirt, filthiness. adj. Dirty.
✓ಕುರ್ತೆಲೆ kurtele, s. A filthy man.
ಕುರ್ನಾಸ್ kurnāsy, s. Snoring.

ಕುರ್ನಿ kurni, *s.* A sore in the eyelid. —ಕಂಠ sore eyes.

ಕುರ್ಪು kurpu, *s.* Manure, fertiliser. —ಪತ್ತುನಿ to be fertilised.

ಕುರ್ಪು kurpu, *s.* Sharpness, as of a cutting instrument. 2. dissection. —ದೀಪಿನಿ to dissect.

ಕುರ್ಬಿಲ್ kurbilū, *see* ಕುರುಂಬಿಲ್.

ಕುರ್ಬು kurbu, *see* ಕುರುಬು.

ಕುರ್ಯುನಿ kuryuni, *see* ಕುರಿಯುನಿ.

ಕುರ್ಲ್ ಕುರ್ಲ್, *s.* Contraction, shrinking in. 2. parching, drying.

ಕುರ್ಲರಿ, ಕುರ್ಲು kurlari, kurlu, *s.* Parched rice.

ಕುರ್ಲುನಿ kurluni (ಕುರ್ಲ್), *v. n.* To be contracted, to shrivel, shrink in, as from cold; *also* ಕುರ್ಲುನ್ ಫೋಪಿನಿ.

ಕುರ್ಲೆ kurlè, *s.* A tender plantain tree. 2. a young pig. 3. the fresh shoots of grains *etc.*

ಕುರ್ಲೆಮರ್ಡ್ kurlemardū, *s.* A kind of bitter medicinal root.

ಕುರ್ವಾಯಿ kurvāyi, *see* ಕುರ್ವಾಯಿ.

ಕುರ್ವೆ kurvē, *s.* A basket. 2. distension. ಬಂಜಿ ಕುರ್ವೆ ಕಟ್ಟುನಿ the belly to distend.

ಕುರ್ಸಾಂಡಿ kursaṇḍi, *s.* A kind of sesamum imported from the ghauts. —ಎಂಜಿ sesamum oil.

ಕುರ್ಸಾಣಿ kursaṇi, *see* ಕುರುಸಾಲ್.

ಕುರ್ಸು kursu, *s.* A cross. 2. *see* ಕುರ್ಚಿ.

ಕುಲ kula, *s.* Family, race, tribe. —ದೇವೆರ್ a family god. —ಧರ್ಮ, ಕುಲಾಚಾರ duties and customs

pertaining to a family or caste. —ವಂತೆ one who belongs to a good family. —ತೆಟ್ಟುನಿ a caste or family to be degenerated or ruined.

ಕುಲ kula, *see* ಕುಳ.

ಕುಲ kula, *s.* A sweet preparation consisting of cocoanut juice, jaggory, ripe plantains, and cardamoms; *also* ಕುಳ.

ಕುಲ, ಕುಲವು kula, kulavu, *s.* A kind of creeper.

ಕುಲಂಜಿ kulañji, *see* ಕುಲಂಜಿ.

ಕುಲಯಿ kulayi, *s.* A kind of cap.

ಕುಲಾಂಕುಶ kulāṅkuṣa, *adj.* Detailed. 2. whole. *adv.* In detail. 2. wholly.

ಕುಲಾಸ್ kulāṣu, *s.* Discharge, acquittance, letting go.

ಕುಲಿಪೆ, ಕುಲುಪೆ kulipè, kulupè, *see* ಕುಳಪೆ.

ಕುಲೀನ kulīna, *adj.* Noble, honorable. ಕುಲೀನೆ a nobleman.

ಕುಲೆ kulè, *s.* A ghost, apparition. —ಜರ continual fever.

ಕುಲೆಂಜಿ kuleñji, *s.* A plot of field.

ಕುಲ್ಪೆ kulpè, *see* ಕುಲಿಪೆ.

ಕುಲ್ಲಾ kullā, *see* ಖುಲ್ಲಾ.

ಕುಲ್ಲಾವುನಿ kullāvuni, *see* ಕುಳ್ಳಾವುನಿ.

ಕುಲ್ಲಿಗೆ kulligè, *s.* The buttocks.

ಕುವಕ kuvaka, *see* ಕುಹಕ.

ಕುವೆ kuvè, *s.* A mast; *also* ಕುವೆ ಮರ.

ಕುವೆ kuvè, *see* ಕೊವೆ.

ಕುಶ kuṣa, *s.* The holy grass. *Poa cynosuroides*; *also* ದರ್ಭೆ.

ಕುಶಲ kuśala, *s.* Cleverness, skillfulness. 2. welfare, happiness. *adj.* Clever, expert, able. —ಬುದ್ಧಿ keen wit, quick apprehension.

ಕುಶಾಲ್, kuśāly, *s.* Merriment, pleasure, frolic. —ರೋಗ venereal disease. —ಮೆಚ್ಚುನಿ to be merry, to lead a debaucherous life.

ಕುಶಿ kuṣi, *s.* Joy, pleasure; hilarity. 2. will. 3. agreement. ನಿಜ— as you like, as you please.

ಕುಶಿಪುನಿ, ಕುಶಿಯುನಿ kuṣipuni, kuṣiyuni (ಕುಶಿ), *v. n.* To contract, shrink in.

ಕುಷಿ kushi, *see* ಕುಶಿ.

ಕುಷ್ಟ kushṭa, *see* ಕೊಷ್ಟ.

ಕುಸ kusa, *see* ಕುಶ.

✓ಕುಸವೆ kusave, *s.* A potter.

ಕುಸಾಲ್ kusāly, *see* ಕುಶಾಲ್.

ಕುಸಿನ್, ಕುಸಿನಿ kusiny, kusini, *s.* A kitchen.

ಕುಸಿಪುನಿ kusipuni, *see* ಕುಶಿಪುನಿ.

ಕುಸಿರಿ kusiri, *see* ಕುಶಿ.

ಕುಸುಂಬೆ kusumbè, *s.* The safflower. —ಎಣೆ safflower oil. —ಬಣ a deep red colour.

ಕುಸುಕುನಿ kusukuni, *see* ಕುಸುಕುನಿ.

✓ಕುಸುಕುಸು kusukusu, *see* ಸುಸು ಸುಸು.

ಕುಸುಬಿ kusubi, *s.* The safflower.

ಕುಸುಮು kusuma, *s.* The filament of a flower. 2. the pollen of a flower.

✓ಕುಸುರಿ kusuri, *s.* Any thing given

to boot, when a person buys commodities. 2. *see* ಕುಸುರಿ. —ಕೊರ್ಪಿನಿ to give something into the bargain.

ಕುಸುರು kusuru, *s.* A bit, trifling. *adj.* Little, few.

ಕುಸುರುನಿ kusuruni (ಕುಸುರಿ), *v. n.* To shiver. 2. to shrink in, be afraid.

ಕುಸುಲು kusulu, *s.* The small bead of a nose ornament.

ಕುಸೆಲ್, ಕುಸೇಲ್ kusēly, kusēly, *s.* Ingenuity, cunningness, a sly artifice. 2. wittiness, —ಮೆಚ್ಚುನಿ to play tricks.

ಕುಸುನಿ kuskuni (ಕುಸು), *v. n.* To shrink, give way, sink in. 2. to sprain.

ಕುಸ್ತಿ kustī, *s.* Gymnastics, wrestling. —ಸೊಬ್ಬನಿ, —ಮೆಚ್ಚುನಿ to wrestle.

✓ಕುಸ್ತಿ kusri, *s.* ✓The pulp or soft part of a fruit. 2. *see* ಕುಸುರಿ.

ಕುಹಕ kuhaka, *adj.* Fraudulent, deceitful. ಕುಹಕೆ a cheat, rogue.

✓ಕುಳ kula, *s.* A tank or pond.

ಕುಳಕ್ kulaky, *see* ಕೊಳಕ್.

ಕುಳಮಾಂದ್ರ kulamāndra, *s.* Dried juice of mangoes or jackfruit.

ಕುಳವಾರ್ kulavāry, *s.* Details. 2. item by item. 3. a list of creditors, debtors, etc.

ಕುಳವು kulavu, *see* ಕುಲವು.

ಕುಳಿಗೆ kuligē, *see* ಸುಳಿಗೆ.

✓ಕುಳಿಪುನಿ kulipuni (ಕುಳಿ), *v. a.* To sting, as an ant.

ಕುಳಿಪೆ kulipe, *s.* The large black-ant.

✓ಕುಳುಂಕುನಿ kulunkuni (ಕುಳುಂಕ್), *v. a.* To wet, moisten.

ಕುಳುಕುಳು kulukulu, *see* ಗುಳುಗುಳು.

ಕುಳುಪು kulupu, *s.* A piece of black stone *etc.*, with a device or inscription on it to be used as a seal.

ಕುಳುಪು kulupu, *see* ಕುಳಿಪೆ.

ಕುಳುವಾರ್ kuluvāru, *see* ಕುಳವಾರ್.

ಕುಳ್ಳಾವುನಿ, ಕುಳ್ಳವಾವುನಿ kullāvuni, kullapāvuni, *c. v.* (of ಕುಳ್ಳುನಿ) To make sit, to employ.

↓ಕುಳ್ಳುನಿ kulluni (ಕುಳ್ಳೈ), *v. n.* To sit, sit down. 2. to lodge, dwell.

ಕೂ kū, *s.* Response, responding to a call. 2. alarm. —ಪಾಡುನಿ to respond to a call; to give alarm.

ಕೂಂಕೆ kūṅkē, *s.* Shortness of breath.

ಕೂಂಕೆ kūṅkē, *s.* The mock tribute given in a kind of game.

ಕೂಂಜ kūṅja, *see* ಕುಂಜ.

↓ಕೂಂಜಿ kūṅji, *see* ಗೂಂಜಿ.

ಕೂಂಜೆಲ್ ಕುಂಜೆಲ್, *s.* A kind of weel for catching fish.

ಕೂಂಟುನಿ kūṅṭuni, *see* ಕೂಟುನಿ.

ಕೂಂಡೆಲ್, ಕೂಂಡೊಲು kūṅḍeḷu, kūṅḍolu, *s.* A wasp. ವಿಲಿ— a large yellow wasp.

✓ಕೂಂಟುನಿ, ಕೂಂವುನಿ kūṅṭuni, kūṅṭuni (ಕೂಂಟ್, ಕೂಂ), *v. a.* To peck, strike with the beak. 2. to prick a hole. 3. to put out.

ಕೂಕೆ kūkē, *see* ಕೂಂಕೆ.

✓ಕೂಗು kūgu, *s.* A cry, exclamation, outcry.

✓ಕೂಗುನಿ kūguni (ಕೂಗ್), *v. n.* To cry out.

ಕೂಚಿ kūci, *s.* A small goglet, filled with water and placed in a demon-shrine.

ಕೂಜೆ kūjē, *s.* An earthen goglet.

✓ಕೂಟ kūṭa, *s.* An assembly, meeting. 2. mixture, amalgamation. —ಕೂಡುನಿ to assemble; to conspire.

ಕೂಟಯಿ kūṭayi, *s.* Storing rice, granary *etc.* —ಪಾಡುನಿ to store rice.

✓ಕೂಟು kūṭu, *s.* The inner roof of a house. 2. the hip. —ದೀಪಿನಿ, —ಪಾಡುನಿ to place the roof on the wall. —ಪತ್ತುನಿ to construct a roof.

✓ಕೂಟುನಿ kūṭuni (ಕೂಟೈ), *v. a.* ✓To sharpen. ✓2. to mix, mingle. ಕೂಟೈದಿ, ಕೂಟುದಿ sharpened; mixed. ಕೂಟಿಲ್, ಕೂಟಿಲ್ sharpening; mixing.

✓ಕೂಡ kūḍa, *adv.* With, along with, together with.

ಕೂಡಪನೆ kūḍapanē, *s.* A small country water-lift.

✓ಕೂಡಾವುನಿ, ಕೂಡಿಸಾವುನಿ kūḍāvuni, kūḍisāvuni, *c. v.* (of ಕೂಡುನಿ) To join, connect, unite. 2. to collect, gather. 3. to amass, store. 4. to mix; also ಕೂಡಾದಿ ದೀಪಿನಿ.

✓ಕೂಡಿಗಿ kūḍigē, *s.* Joining; union. 2. collection. 3. assemblage,

gathering. 4. storing. 5. mixing.

√ಕೂಡಿಸುನಿ kūdisuni (ಕೂಡಿಸ್), *v. a.*

To add, sum up.

ಕೂಡು kūdu, *see* ಸೂಡು.

ಕೂಡುಕಟ್ಟು, ಕೂಡುಗಟ್ಟು kūdukattu, kūdugattu, *s.* The association or union of the members of the same caste or family.

√ಕೂಡುನಿ kūḍuni (ಕೂಡ್), *v. a.* To

join, unite. 2. to cohabit, copulate. 3. to embrace, adopt. *v. n.* To meet, assemble, gather; also ಕೂಡ್ ಬ ಒರ್ಪನಿ. 2. to be mixed, mingled.

3. *c. dat.* Can, to be able, be possible. ಕೂಡುನವು that which is practicable or possible. ಕೂಡುಂ ದೆ cannot, as ಎನಡ್ಡೆ ಕೂಡುಂ ದೆ I cannot, it is impossible for me.

ಕೂಡುಂ ದಿ impracticable, impossible. ಕೂಡುಂ ದಿನವು an impossibility. ಕೂಡುಂ ದೆ not being able, or practicable. ಕೂಡಿ ದಿ, ಕೂಡು ದಿ, ಕೂಡ್ಡಿ joint, attached; assembled; as, ಕೂಡ್ಡಿ ಜನ the assembled people. ಕೂಡ್ಡಿ ನಾಯಿ a partner; an adherent. ಕೂಡ್ಡಿ ನಾಳೆ a concubine. ಕೂಡುಂ ದೆ is it possible, can I? etc.

ಕೂಡುನಿ kūni, *see* ಖೂನಿ.
ಕೂಡುನು kūṇu, *s.* Pudenda, *Pudendum muliebri.*

ಕೂಡಲೆ kūṭale, *see* ಕೂಡಲೆ.

√ಕೂಡಿ kūdi, *s.* The anus; posteriors. 2. *membre muliebri.*

ಕೂನಿ kūni, *see* ಖೂನಿ.

ಕೂಮಕಿ kūmaki, *see* ಕೂಮಕಿ.

ಕೂಯಿಲುನಿ kūyiluni, *see* ಕೂಲಿಯಾನು.

√ಕೂರಂಗೇಲ್ kūraṅgely, *s.* Drowsiness, sleepiness. —ನರಮಾನಿ, ಕೂರಂಕೆಲೆ a drowsy man; a sluggard.

ಕೂರಂಬಿಲ್ kūrambily, *s.* A kind of medicinal plant.

ಕೂರಿ kūri, *s.* A kind of weel for catching fish. —ದೀಪಿನಿ to set it; *fig.* to ensnare a person. ಕೂರಿಗಲಾ ತಿಕ್ಕಯಿ, ಕೂತ್ತರಿಗಲಾ ತಿಕ್ಕಯಿ he will not get into one or the other kind of weel; whatever you do, you will not catch him.

√ಕೂರು kūru, *s.* Boiled rice; *vlg.* —ಕಾಯಿಲ್ rice and curry.

ಕೂರು kūru, *s.* The dusty substance contained in the fibrous covering of a cocoa-nut. —ಬುಡ್ಡುಪುನಿ to remove it.

√ಕೂರುನಿ kūruni (ಕೂರ್), *v. n.* √To be drowsy, sleepy. 2. to hesitate.

√ಕೂರಲೆ kūrele, *s.* A sleepy fellow. 2. a sluggard.

ಕೂರ್ತೆ kūrtē, *see* ಕೂರತೆ.

√ಕೂರ್ನಾಯಿ kūrnāyi, *s.* A fierce dog.

ಕೂರ್ಮ kūrma, *s.* A turtle, tortoise. —ಅವತಾರ Vishṇu's second incarnation, as a turtle. [ಕೂಕ.

ಕೂಲಂಕುಶ kūlaṅkuṣa, *see* ಕೂಲಾಂ

√ಕೂಲಿ kūli, *s.* Hire. —ದಾಯಿ a hireling, labourer.

- ಕೂಲಿ kūli, *s.* A tooth. —ಜೀನೇ tooth-ache. —ಕಡೆಯುನಿ to gnash the teeth. ಕಳ್ಳ— swelling of the gums in teething.
- ಕೂಲಿಯಾವುನಿ, ಕೂಲ್ಯಾವುನಿ kūliyāvuni, kūlyāvuni (ಕೂಲಿಯಾ, ಕೂಲ್ಯಾ), *v. a.* To make faces, mock, mimic.
- ✓ ಕೂಲು kūlu, *see* ಕೂರು.
- ಕೂಲ್ಯುನಿ kūlyuni, *see* ಕುಯುಲುನಿ.
- ✓ ಕೂವೆ kūvē, *s.* Arrowroot, *Curcuma angustifolia*; also ಕೂವೆವೆಪೊಡಿ.
- ✓ ಕೂವೆ kūvē, *s.* A mast; also ಕುವೆ.
- ಕೂವೇಕ kūvēka, *see* ಕುಹಕ.
- ಕೂಸಂಬ್ರಿ kūsambri, *s.* A kind of condiment made of minced and fried pulse or other vegetables.
- ಕೂಹಕ kūhaka, *see* ಕುಹಕ.
- ✓ ಕೂಳ kūla, *see* ಖೂಳ.
- ಕೂಳಿ kūli, *see* ಕೂಲಿ.
- ಕೂಳಿಗೆ kūliṅgē, *s.* An irregular tooth.
- ✓ ಕೂಳು kūlu, *see* ಕೂರು.
- ಕೃತ kruta, *adj.* Done, made. *s.* Improvement; repairs; addition. —ಮೆಳ್ಳುನಿ to improve, as land *etc.*
- ಕೃತಜ್ಞತೆ krutajñatē, *s.* Gratitude.
- ಕೃತಯುಗ, ಕೃತಾಯುಗ krutayuga, krutāyuga, *s.* The primeval golden age of the Hindus.
- ಕೃತಾರ್ಥ krutārtha, *adj.* Successful, fortunate, happy.
- ಕೃತಿ kruti, *s.* Verification; literary composition.

- ಕೃತಿಕೆ krutikē, *s.* The Pleiades.
- ಕೃತ್ರಿಮು, ಕೃತ್ರಿಮು kruttima, krutrima, *s.* A trick, artifice, deception. 2. sorcery, witchcraft. *adj.* Fraudulent.
- ಕೃತ್ಯ krutya, *s.* An action, act. 2. duty, conduct. 3. any thing proper to be done.
- ಕೃಪೆ krupē, *s.* Grace, mercy, compassion, favour. ಕೃಪಾನಿಧಿ, ಕೃಪಾಸಾಗರ *lit.* the ocean of mercy; the all-merciful God.
- ಕೃಮಿ krūmi, *see* ಕ್ರಿಮಿ.
- ಕೃಷಿ, ಕೃಷೆ krūshi, krūshē, *s.* Agriculture, husbandry.
- ಕೃಷ್ಣ, ಕೃಷ್ಣೆ krūshṇa, krūshṇe, *s.* Krishna, the eighth incarnation of Vishṇu. *adj.* Black. —ಸಕ್ಷ the dark lunar fortnight. —ಮೃಗ a buck antelope. —ಸರ್ಪ a kind of black-serpent.
- ✓ ಕೆಂ kem, ken, *abbrev. of* ಕೆಂಪು red. ಕೆಂಗಂಣ್ keṅgaṇṇu, *see* ಕೇಂಕಂಣ್.
- ಕೆಂಗುಡೆ keṅguḍe, *s.* An obstinate or refractory person, block-head. 2. one who has no feelings, a cruel man.
- ✓ ಕೆಂಜ, ಕೆಂಜಿ keṅḷa, keṅci, *adj.* Red. 2. fair. —ವಿಸೆ red whiskers. —ಕಟ್ಟುನಿ to get red, become red.
- ಕೆಂಜರುನಿ keṅjaruni, *see* ಸೆಜಿಲುನಿ.
- ಕೆಂಜ keṅja, *see* ಕೆಂಜ.
- ✓ ಕೆಂಜೆಲ್ keṅjelu, *s.* The udder.
- ಕೆಂಜೋಳ keṅjōla, *s.* A red kind of great millet.
- ✓ ಕೆಂಡ kēṇḍa, *see* ಸೆಂಡ.

- ಕೆಂದಾವರೆ kendāvarè, *see* ಕೆಂಪಲ್ಲಿ.
- ↓ ಕೆಂನಿ, ಕೆಂನೆ kenni, kennè, *s.* The check.
- ಕೆಂಪಟ್ಟು kempattḥu, *s.* Reddishness. *adj.* Reddish.
- ಕೆಂಪಲ್ಲಿ kempalli, *s.* The red kind of water-lily, *Nymphaea rubra.*
- ↓ ಕೆಂಪು kempu, *s.* Redness. 2. a ruby. 3. chalcidony. —ಕೆಂಠೆ red eyes; glaring eyes. —ಕುಂಬುಡ squash-gourd, *Cucurbita maxima.* —ಕೆಟ್ಟು a reddish scurf generally affecting new-born infants. —ತಡ the red wool *or* hair of animals. —ಪದ್ಧೆ a red kind of the vegetable *Amarantus oleraceus.* —ಬಸಲೆ the red spinage, *Basella rubra.* —ಬಣ್ಣ red colour. —ಮೆಂಠೆ red soil. —ಮೋಣೆ a fair complexion. —ಕೋಣ scurf. —ಮಕ್ಕುನಿ to make red. —ಕಟ್ಟುನಿ to turn red.
- ಕೆಂಬುಡೆ kembuḍè, *s.* A kind of pumpkin.
- ↓ ಕೆಂಮ kemma, *see* ಕೆಮ್ಮ.
- ಕೆಂಮಡೆ kemmadè, *s.* Dust. 2. dirt. 3. a kind of red insect; a glow-worm. 4. canker. —ಮೋಪಿನಿ to corrode; to infest.
- ಕೆಂಮಮ್ಮುಗ kemmamṛuga, *s.* A kind of deer.
- ಕೆಂಮರಾಲೆ kemmarālu, *s.* A ruby. 2. a kind of red flower.
- ಕೆಂಮಿಸೆ kemmisè, *s.* Red whiskers.
- ↓ ಕೆಂರ್ಡೆಲ್ kerndelḥu, *s.* The udder.

- ↓ ಕೆಕ್ಕಿ, ಕೆಕ್ಕಿಲ್ kekki, kekkiḥu, *s.* The neck, throat. —ಕ ಸುರಿ the pit of the throat; *also* ಕೆಕ್ಕೆಯಿ, ಕೆಕ್ಕೈ. —ಕೆಬಿ *lit.* the neck and ear; a complete set of jewelry. —ಮುಟ್ಟು up to the neck *or* brim. —ಕ ಮುತ್ತು the nape of the neck. —ಕುದುಪುನಿ to cut the throat; to deceive.
- ಕೆಜರುನಿ, ಕೆಜಲುನಿ kejaruni, kejaluni, *see* ಗಜಲನಿ, ಸಜಲನಿ.
- ಕೆಜೆಲ್ಲುನಿ kejelḥuni, *see* ಗಜೆಲ್ಲುನಿ.
- ಕೆಜ್ಜೆ kejjā, *see* ಸಜ್ಜೆ.
- ↓ ಕೆಟ್ಟು ketṭa, *adj.* Bad, base, vile. —ಸುಣ a bad disposition, depraved nature. —ಜಾತಿ a base kind. —ತನ wickedness. —ನಡತೆ bad conduct. —ಪಾತೆರ bad language. —ಸಂಗತಿ a bad thing.
- ↓ ಕೆಡ, ಕೆಡಕ್ keḍa, keḍaku, *see* ಕೆಡುಕು.
- ↓ ಕೆಡಕೆ keḍake, *s.* An oppressor.
- ↓ ಕೆಡಗುನಿ keḍaguni (ಕೆಡಗ), *v. n.* To fall *or* slip down. *v. a.* To ruin, spoil; to deflower. 2. to remain, be left; *also* ಕೆಡಬೂರುನಿ.
- ಕೆಡು keḍu, *s.* A mole, wart.
- ↓ ಕೆಡುಕು keḍuku, *s.* Nuisance, damage, loss.
- ಕೆಡ್ಡೆಸ keḍḍasa, *s.* A kind of three days' festival among the Tulu people about February *or* March, when they go on hunting excursions, and eat fried

grains. —ದ ಫಾಳಿ a strong wind blowing during that time.

✓ ಕೆಣಕುನಿ, ಕೆಣ್ಣುನಿ kenakuni, kenkuni (ಕೆಣಕ್, ಕೆಣ್ಣು), *v. a.* To provoke, irritate. 2. to kindle.

✓ ಕೆಣಿ keṇi, *s.* Stratagem.

✓ ಕೆತ್ತರುನಿ, ಕೆತ್ತರುನಿ, ಕೆತ್ತಾರುನಿ ket-taruni, kettaryuni, kettāruni (ಕೆತ್ತರ್, ಕೆತ್ತಾರ್), *v. n.* To feel pain in the belly.

✓ ಕೆತ್ತಿಗೆ kettigē, *s.* ✓ Carving, engraving, chasing. | 2. ✓ setting, as jewels. —ಕೆಲ್ಲ a carved stone. —ಕೆಲಸ carved work.

✓ ಕೆತ್ತುನಿ kettuni (ಕೆತ್ತು), *v. a.* ✓ To carve, chisel, engrave, chase. ✓ 2. to dig slightly. | ✓ 3. to set, as jewels.

✓ ಕೆತ್ತಿ kettē, *s.* The bark of a tree. ✓ 2. a piece, slice, chip.

✓ ಕೆಡಾಂಕೆ, ಕೆಡಂಕೆ kedāṅkē, kedaṅkē, *s.* The tip of a bird's wing. 2. a thin layer.

ಕೆಡುಕ್ ಕಲ್ kedukulu, *see* ಕೆಡುಕ್.

✓ ಕೆಡರುನಿ kedaruni (ಕೆಡರ್), *v. n.* ✓ To break out, burst forth. | 2. to be excited, irritated.

✓ ಕೆದಿ kedi, *s.* A feather.

✓ ಕೆದು kedu, *s.* An artificial tank, pool, pond.

✓ ಕೆದೊಣುನಿ kedonuni (ಕೆದೊಣು), *v. n.* To lie down, rest.

✓ ಕೆನಕುನಿ kenakuni, *see* ಕೆಣಕುನಿ.

✓ ಕೆನ್ನಿ kenni, *see* ಕೆನಿ.

✓ ಕೆಪ್ಪಡೆ keppadē, *s.* Swelling of the cheeks. ಕೆಂನಿ—swelling of the temples and cheeks.

✓ ಕೆಪ್ಪತನ keppatana, *s.* Deafness.

✓ ಕೆಪ್ಪರ್ನೆ kepparse, *see* ಕೆಪ್ಪೆ.

✓ ಕೆಪ್ಪಿ keppi, *s.* A deaf woman. 2. a silly woman.

✓ ಕೆಪ್ಪು keppu, *s.* Deafness. —ಮುಪ್ಪು deafness and old age; dotage. —ಕಟ್ಟುನಿ to behave like a deaf man.

✓ ಕೆಪ್ಪೆ keppe, *s.* A deaf man.

✓ ಕೆಪ್ಪೆ keppē, *s.* The cheek. 2. the temples. —ಒ ಹಾಕುನಿ to slap on the cheek. —ಜಾರುನಿ to dislocate the cheek-bone.

✓ ಕೆಬಿ kebi, *s.* The ear. —ಅಡೆಪ್ಪು deafening. —ಕುತ್ತು pain in the ear. —ಕುರಿ a boil in the ear. —ಕೆಪ್ಪು a deafening noise. —ತಟ್ಟು an ear-pick. —ಮೂ half deaf. —ತ ಬಂಟಿ, —ನವು a male's large ear-ring. —ತ ಕಂಡೆ the drum or tympanum of the ear. —ತ ಕೊಡಂಗಿ a male's ear-ring. —ಬೂರು the rim of the ear. —ತ ಮುರು a male's common ear-ring. —ಬಡ್ಡಾವನಿ to give ear, listen. —ಕಿರಂಬುನಿ the ear to itch; to hear with displeasure. —ಕುತ್ತುನಿ to bore the ear. —ಕೇಣುನಿ to hear, listen. —ಕೊರ್ಪಿನಿ to attend, give ear. —ಕೊರ್ಪು ಕೇಣುನಿ to listen attentively; to over-hear. —ತಿರಂಗಾವನಿ, —ಪಿರಂಗಾವನಿ to twist the ear. —ಪಿಜಿರಾವನಿ to turn the ear; to refuse; to be fickle. ನಿಕ್ಕು ಕೆಬಿ ಇಜ್ಜಾ? (*lit.* have you no ears?) don't you hear?

- ✓ ಕೆಬುರೆ kebure, *s.* A deaf man.
2. an inattentive fellow.
ಕೆಬ್ಬಟ್ಟು kebbattu, *see* ಸೆಬ್ಬಟ್ಟು.
ಕೆಬ್ಬಟ್ಟುನಿ kebbattuni, *see* ಸೆಬ್ಬಟ್ಟುನಿ.
- ✓ ಕೆಬ್ಬು kebbu, *see* ಕೆಪ್ಪೆ.
✓ ಕೆಮ್ಮೆ kemma, *see* ಕೆಂಮು.
- ✓ ಕೆಯಿ keyi, *s.* The standing *or* growing crop in a field. —ಕೊಯಿಸಿನ to reap the crop. —ದರ್ಪನ to thrash.
- ✓ ಕೆರಂಟುನಿ kerantuni, *see* ಕೆರೆಂಟುನಿ.
ಕೆರಣಾ kerana, *see* ಕ್ರದಣಾ.
- ✓ ಕೆರಣಿ, ಕೆರಾಣಿ kerani, kerāni, *s.* Warts. 2. a kind of scab; *cf.* ಕ್ರಾಣಿ.
ಕೆರಮ kerama, *see* ಕ್ರಮ.
- ✓ ಕೆರೆ kerē, *s.* An artificial tank. —ತೂಂಬು the sluice of a tank. —ದೀಪ the illumination of a tank. —ಪೂಜಿ the adoration of a tank with pomp.
- ✓ ಕೆರೆಂಗ್ kereṅgu, *s.* A sweet potato, the root *Dioscorea aculeata*.
ಕೆರೆಂಚಿ kereñci, *see* ಕಿರಂಚಿ.
- ✓ ಕೆರೆಂಚುನಿ kereñcuni (ಕೆರೆಂಚು), *v. a.* To scratch the ground, as a fowl. 2. to wipe off, as water from the ground. 3. to crush down a clod of earth.
ಕೆರೆಕಿರಿ kerekiri, *see* ಕರಕರಿ.
ಕೆರೆಜುನಿ kerejuni, *see* ಕಿರೆಜುನಿ.
- ✓ ಕೆರೆಪುನಿ kerepuni (ಕೆರೆ), *v. a.* To scrape, remove, clear away. 2. to polish.
- ✓ ಕೆರೆಪೆ kerepē, *s.* Simplicity. 2. a simpleton. 3. a prattler.
- ✓ ಕೆರ್ಚಿ kerči, *s.* A knot. —ವಾಡುನ to tie two cocoanuts together.
- ✓ ಕೆರ್ಪಾ kerpa, *s.* A slope. *adj.* Sloping.
ಕೆರ್ಪಾವುನಿ kerpāvuni, *c. v.* (of ಕೆರ್ಪನಿ) To cause to kill.
- ✓ ಕೆರ್ಪಿನಾಯೆ kerpinaēye, *s.* A murderer, killer.
- ✓ ಕೆರ್ಪಿನಿ kerpini (ಕೆರೆ), *v. a.* To kill, murder, slay.
- ✓ ಕೆರ್ಪು kerpu, *s.* A kind of ladder. —ದೀಪಿನ to place a ladder.
- ✓ ಕೆರ್ಪುಡುನಿ kerpuduni (ಕೆರ್ಪುಡು), *v. a.* To cause to lean against; to place against.
- ✓ ಕೆರ್ಪುನಿ kerpuni (ಕೆರೆ), *v. a.* To prop, support.
- ಕೆರ್ಪೆ kerpē, *s.* A clod of earth. ಸುಗ್ಗಡ— clods turned up when ploughing after the second crop. —ಬೂರುನಿ to be cloddy.
- ✓ ಕೆರ್ಬು kerbu, *see* ಕೆರ್ಪು.
- ಕೆರ್ಮಲ್ kermalu, *s.* A Pariah virgin.
- ✓ ಕೆಲ, ಕೆಲವು kela, kelavu, *num.* Some, few, several. —ಜನ a few people.
- ✓ ಕೆಲಸ kelasa, *s.* Business, work. 2. employment. 3. affair, matter. 4. advantage. ಕೆಲಸೊಗು ಬರಂದ್ it is of no use *or* advantage. ಕೆಟ್ಟ— a bad act *or* affair. ಕೈ— handiwork.
- ✓ ಕೆಲಸಿ kelasi, *see* ಕೆಲಿಸಿ.
- ✓ ಕೆಲೆಂಜಿ kelenji, *see* ಕಿಲೆಂಜಿ.
ಕೆಲೆಂಬು kelembu, *see* ಕಿಲೆಂಬಿ.

- ✓ ಕೆಲೆಕುನಿ kelekuni, *see* ಕೆಲೆಕುನಿ.
 ✓ ಕೆಲೆವುನಿ kelepuni (ಕೆಲೆ), *v. n.* ✓ To crow, as a cock. *v. a.* To iron.
 ಕೆಲೆಬು kelebu, *see* ಕೆಲೆಂಬಿ.
 ಕೆಲೆವುನಿ kelevuni (ಕೆಲೆ), *v. n.* The ears to tingle.
 ✓ ಕೆಲೆಸಿ, ಕೆಲೆಸೆ kelesi, kelese, *s.* A barber.
 ✓ ಕೆಲ್ಲೆ kelly, *s.* ✓ Brink, edge. 2. ✓ vicinity. | ✓ 3. a splinter.
 ಕೆಲ್ಲುಗುರು kelluguru, *s.* A toe nail. —ಸುತ್ತು a whitlow. —ಸುತ್ತು ಜಪ್ಪುನಿ a whitlow to rise.
 ಕೆವಡೆ, ಕೆವುಡೆ kevaḍe, kevuḍe, *see* ಕೆವಡೆ.
 ✓ ಕೆಸರ್ kesary, *s.* Mud, mire. 2. dirt.
 ಕೆಸರ್‌ಕಲ್ಲೆ kesarukallu, *s.* A foundation stone. —ಪಾಡುನಿ to lay a foundation.
 ಕೆಸರುನಿ kesaruni (ಕೆಸರಿ), *v. n.* To be inflamed, as the eyes.
 ಕೆಸರ್‌ಮೆ kesarmè, *s.* The remaining symptoms of a sickness, before complete recovery.
 ಕೇಂಕಣ್ ಕೆಂಕಣ್ಣು, *s.* Sore eyes, ophthalmia.
 ಕೇಂಕಣಪಕ್ಕಿ ಕೆಂಕಣ್ಣಪಕ್ಕಿ, *s.* The black Indian cuckoo.
 ಕೇಂಕರಿಯುನಿ ಕೆಂಕರಿಯುನಿ, *see* ಕಾಂಕರಿಯುನಿ.
 ಕೇಂಕ್ರಕಲ್ಲೆ, ಕೇಂಕ್ರಾಲ್ ಕೆಂಕ್ರಕಲ್ಲೆ, ಕೆಂಕ್ರಾಲ್ *s.* A kind of red stone.
 ಕೇಕೆ kēka, *s.* Taking and giving goods on credit. —ದಾಯೆ a

- customer. —ಪಂಗಡಿ a shop supplying goods on credit.
 ✓ ಕೇಕೆ kēkè, *s.* A shout of joy. 2. a loud laughter. —ಪಾಡುನಿ to shout joyfully; to laugh aloud.
 ✓ ಕೇಡ್ ಕೆಡು, *s.* Mischief, evil. 2. danger, disaster. 3. loss. 4. perdition; *also* ಕೇಡು. —ಕಾಲ evil times. —ಆಪಿನಿ evil *or* • danger to happen. —ಮಕ್ಕುನಿ to do mischief. —ಬಸೆಯುನಿ to wish evil.
 ✓ ಕೇಡಗೆ, ಕೇಡಿಂಗಿ kēḍage, kēḍinge, *s.* A mischiefmaker. 2. an instigator. ನಿವೆ— a bad *or* mischievous neighbour.
 ✓ ಕೇಣುನಿ ಕೆಣುನಿ (ಕೇಣಿ), *v. n.* To hear, be attentive to. 2. to obey. 3. to ask, inquire, request. ಕೇಣುನಾಯೆ a hearer; an inquirer.
 ಕೇತ, ಕೇತು kēṭu, kēṭu, *s.* The dragon's tail *or* descending node, reckoned by Hindus as the ninth planet. 2. a standard, flag.
 ಕೇತೆ kēte, *s.* A glutton.
 ✓ ಕೇಡ್ ಕೆಡು, *s.* Mud, soft clay.
 ✓ ಕೇದಯಿ, ಕೇದಾಯಿ kēḍayi, kēḍāyi, *s.* The flower of the tree *Pandanus odoratissimus*; *also* ಕೇಡೈ. ಭಂಸಾರ್‌ಮ— a gold head ornament.
 ಕೇದರ್‌ಮಿನ್ ಕೆದಾರುಮಿನ್, *s.* A kind of fish.
 ಕೇನೀರ್ ಕೆನೀರ್, *s.* The serous matter of a boil.

↓ ಕೇನೆ kēnē, s. A kind of yam, *Arum campanulatum*. ಮುಳ್ಳು— *Dracontium polyphilum*.

↓ ಕೇಪಳೆ kēpalē, see ಕೇಪಲ.

ಕೇಪಿಜಿನ್ ಕೆಪಿಜಿನ್, s. A red ant.

ಕೇಪು kēpu, s. The cap of a musket, etc.

↓ ಕೇಪುಲ, ಕೇಪುಳ ಕೆಪುಲ, ಕೆಪುಲ, s. The shrub *Ixora coccinea*. —ಫಾ its flower.

ಕೇಬೊಣ್ಯ ಕೆಬೊಣ್ಯ, s. Hot ashes.

ಕೇಮ ಕೆಮ, s. A blow, hit, box. 2. meal, food.

ಕೇಯಿ ಕೆಯಿ, see ಕೆಯಿ.

ಕೇರಳ ಕೆರಳ, s. The province of Malabar.

↓ ಕೇರಿ kēri, s. A street, lane.

↓ ಕೇರೆ kērē, s. A kind of harmless snake.

↓ ಕೇರೆಕಾರ್ ಕೆರೆಕಾರ್, s. A scaly-skinned leg.

ಕೇರೆಬೂರು ಕೆರೆಬೂರು, s. A kind of creeper.

↓ ಕೇರೆಮೇಯಿ ಕೆರೆಮೇಯಿ, s. A scaly skin.

ಕೇರ್ಲೆ ಕೆರ್ಲೆ, s. A sound, noise. 2. the mid-rib of a sago palm-leaf; cf. ಕೇವಲೆ. ನೀರ್ ತೇಪಿ— a kind of scoop for irrigating a field.

↓ ಕೇಲ್ ಕೆಲ್, s. The abode of a Pariah.

ಕೇವಜಿ ಕೆವಜಿ, s. A kind of fish.

ಕೇವಲ ಕೆವಲ, adj. Entire, sole, absolute, excessive. adv. Very much, entirely —ಪಾಪಿ a great

sinner —ಪ್ರೀತಿ great friendship —ಬಡವೆ a very poor man.

↓ ಕೇವು ಕೆವು, s. Boat-hire. —ಓಟ a hired boat. —ದಾಯಿ a boatman.

ಕೇಶ ಕೆಶ, s. The hair of the head.

ಕೇಶರ ಕೆಶರ, s. A filament. 2. pollen. 3. the tree *Mesua ferrea*.

ಕೇಶವೆ ಕೆಶವೆ, s. Vishṇu, one who is worshipped. 2. a man's name.

ಕೇಸ್ ಕೆಸ್, s. A male's superior upper garment, made of red silk.

ಕೇಸರಿ ಕೆಸರಿ, s. A lion. 2. the filaments of a flower. ಕುಂಕುಮ— Spanish saffron. ಪದ್ಮ— the filaments of the lotus.

ಕೇಸರ್ಮೆ ಕೆಸರ್ಮೆ, see ಕೆಸರ್ಮೆ.

↓ ಕೈ kei, s. The hand. 2. a sleeve. 3. the handle of an instrument. 4. a branch or leaf of a plantain tree. 5. the arm of a river, etc. 6. a key. 7. a lot of five, as nuts, sheaves of hay, etc.; cf. ಕೆಯಿ. —ಅಮರ್ಕೆ a handful; willingly, liberally. —ಕಾರ್ the hands and legs. —ತಟ್ಟೆ the hand proper, consisting of the palm and fingers, united by the wrist to the arm. —ತ ಮುಟ್ಟಿ the knuckles of the hand. —ಯಾಸೆ, see ಕೈಗೂಣ. —ತಾತ as long as the hand. —ತಿರ್ತು subject to, dependent on. —ದೂರ beyond the reach of

the hand. ಇಡೆ, ಬಳ- under-hand; collusion. ತುದಿ- the arm of a river. ದಂಬು, ದಂ ಮು, ದತ್ತ-, ಪಿಚ್ಚ- the left hand. ಪಡ- the handle of a plough. ಪಡೆ- side by side, closely. ಅ ಪೈ ಪಡೆಕೈಡ ಇತ್ತಿ ಬಾಲೆ a child attached to its mother. ಬಲ-, ಬಲಕ- the right hand. ಬೀಗದ- a key. ಮವನ- the ornamental top of a pillar supporting a roof; a roof projecting from the trunk of a tree. ಅಂಗೈ the palm of the hand. ಮುಂಗೈ the elbow. ನೆಲಕೈದರ್ಪನಿ *lit.* to strike the hands against the ground; to curse. -ತುಂಬು handful; liberally. -ಕ ತಿಕ್ಕುನಿ to come to hand, be within reach of the hand; to be caught. -ಕ ಬಾಯ್ಗ ಆಪಿನಿ *lit.* to be serviceable for the mouth and hand; to succour, help, as a grown up son to his parents. -ಕ ಬಾಯ್ಗ ತೂಪಿನಿ *lit.* to glance at the hand and mouth; to covet. -ಕಟ್ಟುನಿ to cross *or* tie the hands. -ಕಾಪುನಿ to expect *or* seek help; to watch. -ಕುಡ್ಪುನಿ, -ಕುಡುತ್ತುನಿ to shake *or* dust off the hand. -ಕೂಡಾವುನಿ to join hands, as in marriage. -ಕೂಡುನಿ to attain, gain; to succeed, prosper. -ಕೊರ್ಪಿನಿ to shake hands; to help, assist. -ಜಾರಾವುನಿ to draw the hand back. -ಜಾರುನಿ the hand to slip; to slip from

the hand. -ಜೋಡಾವುನಿ, *see* -ಕೂಡಾವುನಿ. -ಜೋಡುನಿ to close the hands. -ತಟ್ಟುನಿ to clap the hands; to pat on the back. -ತಡೆಪುನಿ to stop the hand. -ತತ್ತೈದ್ ದೀಪಿನಿ to misplace, miss; to place out of reach. -ತಿಪ್ಪುನಿ to settle one's hand in writing. -ತೂಪಿನಿ to feel the pulse; to observe the palm of the hand, as a palmister. -ತೊಂಕುನಿ, -ತೊಲುಂಕುನಿ, -ತೊಳುಂಕುನಿ, -ದೆಕ್ಕುನಿ, -ದೊಳಂಕುನಿ to wash the hand. -ದೀಪಿನಿ to dip *or* place the hand on the head; to ordain. -ದೆರ್ಪುನಿ to lift the hand; to threaten; to assault. -ನಡವಾವುನಿ *lit.* to direct the hand; to intermeddle; to manage a business. -ನಡಪುನಿ *lit.* the hand to move; to be energetic *or* able to work; to succeed in any undertaking. -ಸಂದಾವುನಿ to move the hands, as when busy. -ಸಂದುನಿ the hand to shake. -ಸತ್ತಾವುನಿ to re-marry a widow *or* divorced woman. -ಸತ್ತುನಿ to stretch out the hand in order to receive; to show the hand; to hold by the hand; to marry; to be blessed with prosperity. -ಪಾಡುನಿ to put *or* thrust the hand into any thing; to undertake; to interfere; to assault; to take liberties, as with a woman. -ಬಟ್ಟುನಿ the hand to get tired. -ಬರ್ಪಾವುನಿ to grope; to give a

second coating of plaster; to give permission to eat. —ಬೀಜುನಿ, —ಬೀಪುನಿ, —ಬೀಸುನಿ to move *or* wave the hand; to menace, threaten. —ಬುಡುಪಿನಿ *lit.* to let go the hand; to give over, forsake, desert. —ಬೂರುನಿ *lit.* the hand to fall down; to be unable to work; to meddle, interfere, take part. —ಬೇರುನಿ to lift the hand for striking. —ಮನೆಲುನಿ to prepare to fight. —ಮಕ್ಕುನಿ to brandish; to assault; to bargain, handsel. —ಮಾರುನಿ to exchange, alter. —ವಿಾರುನಿ to transgress, violate; to menace.

✓ √ ಮುಗಿಯುನಿ to close the hands out of respect, to salute. —ಮುಟ್ಟುನಿ to touch with the hand; the hand to reach. —ಪೊಚ್ಚುನಿ to rub the hand. —ಪೊಡುಂಗೆಲುನಿ to ease the hands after work. —ಪೊತ್ತುನಿ to press *or* squeeze the hand. —ಪೊಪ್ಪಾಪುನಿ to ask permission to eat. —ಶೇರುನಿ to go into one's possession. —ಸೋಪುನಿ the hand to get weary *or* exhausted. —ಹಾಕುನಿ to strike a bargain, to make a cheap bargain; to promise, assure. —ಹೊಂಪುನಿ to attain, gain.

ಕೈಅಟ್ಟಿಲ್ kei-aṭṭilu, *s.* Cooking for oneself.

ಕೈಅಕ್ಷರ kei-akshara, *s.* Hand-writing.

ಕೈಆಳ್ kei-āḷu, *see* ಕೈಯಾಳ್.

ಕೈಕಂಬಿ keikañji, *s.* Cattle.

ಕೈಕಟ್ಟು keikaṭṭu, *s.* A kind of bracelet.

ಕೈಕಡ keikada, *s.* A temporary loan, without interest.

ಕೈಕಷ್ಟ keikashṭa, *s.* Industry, labour, handicraft, husbandry.

ಕೈಕಾಣಿಕೆ keikāṇikē, *s.* A present given to a superior on the occasion of a visit.

ಕೈಕಾರ್ keikāru, *s.* The hands and legs. —ಪತ್ತುನಿ to embrace the hands and feet; to cringe.

ಕೈಕಿಂದೆ, ಕೈಕುಂಬು, ಕೈಕುಂದ keikindē, keikunṭu, keikunda, *s.* A piece of cloth to handle heated vessels with.

ಕೈಕುಂದು, ಕೈಕುಂದೆಲ್ keikundu, keikundelu, *s.* Poverty, strait.

ಕೈಕಡರಿ keikudari, *s.* A hatchet.

ಕೈಕುದ್ಯ keikudya, *s.* Shortness of means. 2. poverty, strait.

ಕೈಕೆ keikē, *see* ಕೈಪೆ.

ಕೈಕೆಲಸ keikelasa, *s.* Manual labour, handicraft. —ದಾಸಿ a manual labourer.

ಕೈಕೋಣುನಿ keikoṇuni, *v. refl.* To hold. 2. to accept, receive, take.

ಕೈಕೋರಿ keikōri, *s.* A kind of round *or* long scoop for serving boiled rice with.

ಕೈಕೋಲ್ keikōlu, *s.* A walking stick.

ಕೈಕೋಳ keikōla, *s.* Handcuffs.

ಕೈಕ್ರಯ keikraya, *s.* Cash. 2. purchasing for cash.

ಕೈಗಂಟ್ keigantu, *s.* Money in hand. 2. a hand-bag.

ಕೈಗರ್ಗಸ್ keigargasu, *s.* A hand-saw.

ಕೈಗಾಡಿ keigādi, *s.* A wheel-barrow. 2. a go-cart.

ಕೈಗಾರಿಕೆ keigārikè, *s.* Manual skill, dexterity; handi-work.

ಕೈಗುಣ keiguna, *s.* The virtue *or* efficiency of the hand. 2. practice. 3. experience.

ಕೈಗುರ್ತು keigurta, *s.* A person's signature.

ಕೈಚಮತ್ಕಾರ keicamatkāra, *s.* Dexterity, sleight of hand. 2. manual skill.

ಕೈಚಳಕ್, ಕೈಚಾಲಕ್ keicalaku, keicalaku, *s.* Quickness of hand.

ಕೈತಪಗರ್ keitapaguru, *s.* A gesture made with the hand.

ಕೈತಪ್ಪು keitappu, *s.* A mistake, slip of the hand.

ಕೈತಲೆ keitalè, *s.* A hand-rope to climb a palm tree with. [by.

ಕೈತಡೆಗ್ keitadegu *adv.* Towards,

ಕೈತಳ್ keitalu, *adv.* Near, by, closely.

ಕೈತಾಂಗ್ keitāngu, *s.* A hand rail for supporting when crossing a small bridge.

ಕೈತಾಳ keitāla, *s.* A small cymbal.

ಕೈತುಂದ keitunda, *see* ಕೈಕಿಂಡೆ.

ಕೈತುಡರ್ keitudarū, *s.* A hand-lamp.

ಕೈದ್ keidu, *s.* ✓A sword, sabre. 2. a prison. 3. arresting. 4. conclusion, end. —ಅಪಿನಿ to

conclude, end. —ದಿ ದೀಪಿನಿ to confine, imprison. —ಮಕ್ಕುನಿ to arrest; to stop, finish, terminate.

ಕೈದಂಡ keidanḍa, *s.* An unnecessary loss.

ಕೈದಂಡೆ keidanḍè, *s.* A bracelet.

ಕೈದಡ್ಡೈ keidaddyè, *s.* A kind of cake boiled in steam.

ಕೈದಾರೆ keidārè, *s.* A marriage ceremony.

ಕೈದಿ keidi, *s.* A prisoner.

ಕೈದೀಪ keidīpa, *s.* A hand-lamp.

✓ಕೈದು keidu, *see* ಕೈದ್.

ಕೈನಂದಿಗೆ keinambigè, *s.* Giving *or* striking the hand in token of a promise *or* assurance.

✓ಕೈನೆ keinë, A nasty woman, *abus.*

ಕೈನೇನ್ keinēnu, *s.* The knot of a fishing tackle.

ಕೈನೋಟ keinōṭa, *s.* Aim *or* direction of a weapon swung by the hand.

ಕೈಪತ್ತಿನಾಳ್ keipattināḷu, *s.* A wife.

ಕೈಪಾಡ್ keipāḍu, *s.* Gain, advantage.

ಕೈಪು keipu, *see* ಕಜಿಪು.

ಕೈಪುಡೆ keipuḍè, *s.* The name of a certain class of Pariahs.

ಕೈಪುಳು keipuḷu, *s.* A rake.

ಕೈಪುಳು keipuḷu, *pl. of* ಕಜಿಪು.

✓ಕೈಪೆ keipè, *s.* Bitterness. *adj.* Bitter. 2. envious. —ತನ bitterness; envy. —ತರು a kind of fish. —ಬಾಯಿದಾಯಿ a miser. —ಜರುನಿ, —ಲಕ್ಕುನಿ to be very bitter; to be envious, *fig.*

- ✓ ಕೈಪೆಲ್ keipely, *s.* Bitterness.
adj. Bitter.
- ಕೈಪೇರಿವುಳಿ keipēripuli, *s.* Bitter
orange of *Atalantia mono-*
phylla.
- ✓ ಕೈಪೋಣ್ಣವು keiponṅavu, *s.* A single
woman.
- ಕೈಫೇತ್ keiphēṭu, *s.* A plaint,
law.
- ಕೈಬದಲ್ keibadalu, *s.* Exchange.
2. changing hands. —ಮೆಳ್ಳುನಿ
to exchange; to change hands.
- ಕೈಬರ್ keibarū, *s.* A circle.
- ಕೈಬರವು keibaravu, *s.* Hand-writ-
ing.
- ಕೈಬರ್ಕತ್ keibarkatū, *s.* The vir-
tue *or* efficacy of the hand.
- ಕೈಬಲಿಕೆ keibalikē, *s.* Avarice,
borrowing readily and re-
turning tardily.
- ಕೈಬಳೆ kaibalē, *s.* A bracelet.
- ಕೈಬಾಜಿ keibāji, *s.* A small kind
of chisel.
- ಕೈಬಿತ್ತ ಕೈಬಿತ್ತ keibittu, *s.* A handful of
seed sown on the fifteenth of
Paggu (about the end of April)
as a beginning of cultivation
operations.
- ಕೈಬಿರೆಲ್ keibirelu, *s.* The finger.
- ಕೈಬಿರ್ಸ್ keibirsu, *s.* Sleight of
hand. 2. quickness of hand.
- ಕೈಬಿಲೆ keibilē, *s.* Cash price.
- ಕೈಬುಡ್ಡಿನಾಯೆ keibudṭināye, *s.* A
destitute, *or* unhappy man.
2. a wicked man.
- ಕೈಬೆಡಿ keibēḍi, *s.* A pistol; a
musket.

- ಕೈಬೇಡಿ keibēḍi, *s.* Handcuffs.
- ಕೈಬೇವು keibēvu, *s.* The neem-
tree, margosa.
- ಕೈಬ್ಯಾರ keibyāra, *s.* Purchasing
for cash.
- ಕೈಮೆ keima, *s.* A small piece.
—ಮೆಳ್ಳುನಿ to chop into small
pieces.
- ಕೈಮಂಣ್ keimannu, *s.* Fine earth
used as a rough plaster.
—ಕೊಪ್ಪಿನಿ to plaster with it.
- ಕೈಮಣಿ keimaṇi, *s.* A hand-bell.
- ಕೈಮರ್ಕೆಲ್ keimarcelu, *s.* Dome-
stication, taming. *adj.* Dome-
sticated. —ಕೋರಿ a tame fowl.
—ಮೆಳ್ಳುನಿ to domesticate, tame.
- ಕೈಮಾಡ keimāḍa, *s.* A funeral
ceremony. —ಘಮಾಡ such a
ceremony performed with mag-
nificence.
- ಕೈಮಾಸ, ಕೈಮಾಸ keimāsu, kei-
māsa, *s.* A slow poison.
- ಕೈಮುಟ್ಟು keimuṭṭa, *s.* Urgent
need.
- ಕೈಮೆ keimē, *see* ಸೇಮೆ.
- ಕೈಮೆತ್ತೆ keimettē, *s.* A kind of
musical instrument.
- ಕೈಮೋಸ keimōsa, *s.* A slip of
the hand.
- ಕೈಯಾರ keiyāra, *adv.* With one's
own hand; by handfuls; wil-
lingly; liberally.
- ಕೈಯಾಳ್ keiyālu, *s.* A dependent,
an attendant.
- ಕೈಯ್ಯೆ ಕೈಯ್ಯೆ keiyyakeiya, *adv.*
Hand in hand.
- ಕೈಯ್ಯೆಡ್ಡೆ keiyyeḍḍē, *s.* The virtue

or efficacy of the hand. 2. practice. 3. experience.

ಕೈಯ್ಯೊಪ್ಪಿಗೆ, keiyyoppigè, s. A signature.

ಕೈಯ್ಯೊಲಿ keiyyoli, s. The mouth of a weel.

ಕೈರ್, ಕೈರಾತ್ keiry, keirāṭy, s. Welfare, health. 2. happiness, prosperity.

ಕೈರಮಾಲ್ keirumāly, s. A handkerchief.

ಕೈಲ್ keily, s. A spoon, ladle. 2. the handle of a hoe or axe.

3. a cluster or bunch of fruits. ಕುಡರಿಡ, ಮಡುತ the handle of an axe. ಬಾರೆ— a bunch of plantains. —ಪಾಡುನಿ to fix a handle; to put forth a cluster of fruits, as plantains etc.

ಕೈಲಕಡೆ keilakadè, s. The handle of a ladle pointed towards its end. *adj.* Very thin, as the limbs.

ಕೈಲದೆ keiladè, s. A kind of cake. 2. a pigeon hole.

ಕೈಲಪುರ್ಲಿ, ಕೈಲಪುರ್ಲಿ keilapurli, keilapurli, s. A kind of creeper, the flowers of which are used in curries.

ಕೈಲಪುಳಿರೆ keilapurirè, s. A kind of creeper; also ಕಾಯಿರೆಪುಳಿರೆ.

ಕೈಲಾಸ keilāsa, s. The heaven of Śiva. —ಕಡ a loan irrecoverably lost.

ಕೈಲಾರಿ keiltāri, s. The feminine species of palmyra.

ಕೈವಲ್ಯ keivalya, s. Heaven; eternal happiness; beatitude.

—ಕೆತ್ತುನಿ to attain beatitude. ಕೈವಲ್ಯೊಗು ವೈಪನಿ to die.

ಕೈವಶ keivaśa, s. Possession. 2. subjection, taming. —ಅಪಿನಿ to submit; to get into possession. —ಮಕ್ಕುನಿ to take possession; to subdue.

ಕೈವಾಡ್ keivāḍy, s. Manual skill.

ಕೈವಾರ್ keivāry, s. A pair of compasses. —ಪಾಡುನಿ to use compasses.

ಕೈವೊಡಕ್ keivodaky, s. Progress; prosperity.

ಕೈವೊಪ್ಪಿಗೆ, ಕೈವೊಪ್ಪು keivoppigè, keivoppu, *see* ಕೈಯ್ಯೊಪ್ಪಿಗೆ.

ಕೈಶೆರೆ keiśerè, s. Arrest, capture.

ಕೈಸಟ್ಟಿ keisatti, s. A round, wooden trough with a handle.

ಕೈಸರೆ keisare, s. A Cæsar, emperor.

ಕೈಸಾಲ keisāla, s. A small or temporary loan without a pledge. [a wall.

ಕೈಸಂಬೆ keisūmbè, s. A hole in

ಕೈಸೂರೆ keisūrè, s. Plundering, pillaging.

ಕೈಸೊನೆ keisonnè, s. A sign made with the hand.

ಕೈಹಾಳಿತ keihāḷita, s. An estimate made by the hand, *i. e.*, by handling a thing.

ಕೈಹಿಡಿ keihidi, s. A vade-mecum. 2. a warrant for arresting a person at once.

ಕೊಂಕಣ konkaṇa, s. The Konkaṇa country.

ಕೊಂಕಣಿ konkaṇi, s. The Konkaṇi language.

- ಕೊಂಕಣಿ, ಕೊಂಕಣ್ಣಿ konkane, konkanye, s. A Konkani Brahmin.
- ✓ ಕೊಂಕೆ konkè, s. A hook. 2. crookedness; cf ಕೊಕ್ಕೆ. *adj.* Crooked, curved, bent; also ಕೂಕೆ. —ಕಂಡ a crooked field; an isolated field.
- ✓ ಕೊಂಗ್ kongu, s. Irregularity, crookedness. *adj.* Bent, curved, arched, irregular.
- ಕೊಂಗ konga, s. The declivity of a mountain. 2. a name of the Āra or Kēraḷa country.
- ✓ ಕೊಂಗರಕೂಲಿ kongarukūli, s. An irregular tooth; also ಕೊಂಜರ ಕೂಲಿ.
- ಕೊಂಗಿ kongi, see ಕೋಂಗ.
- ಕೊಂಗಿರ kongeru, s. The lower class of Tamulians.
- ಕೊಂಚಿ konči, see ಕುಂಚಿ.
- ✓ ಕೊಂಟೆ konṭa, s. Viciousness. 2. stupidity. *adj.* Vicious. 2. stupid. —ಸೋಣಿ a vicious buffalo; a stupid fellow. —ಪಾಡುನಿ, —ಬೂರುನಿ to be vicious or restive; to limp, halt.
- ಕೊಂಟಾವುನಿ konṭāvuni, see ಕೋಂಟಾವುನಿ.
- ಕೊಂಟು konṭu, see ಕೋಂಟು.
- ┆ ಕೊಂಡ konḍa, s. A pit, hole. ಊತ a fire-pit.
- ಕೊಂಡಪಿನಿ, ಕೊಂಡವುನಿ konḍapini, konḍāvuni, see ಕೊಂಡುಬರ್ಪಿನಿ.
- ಕೊಂಡಾಟೆ konḍāṭa, s. Praise, eulogy, applause.
- ಕೊಂಡಾಡುನಿ konḍāḍuni (ಕೊಂಡಾಡಿ), v. a. To praise, applaud, glorify, celebrate. 2. to boast.

- ✓ ಕೊಂಡಿ konḍi, s. (A sting.) 2. a hook. 3. the staple that holds the latch of a door, etc. 4. the clasp of a bracelet; also ಸೊಂಡಿ; cf. ಕೊಣಿ.
- ✓ ಕೊಂಡು konḍu, *past. part.* (of ಕೊಂಡುನಿ.) —ಪಾಡುನಿ to put, lay-down. —ಪಾರುನಿ to run away with. —ಫೇಪಿನಿ to take away, carry, convey. —ಬರ್ಪಿನಿ to bring.
- ಕೊಂಡೆ konḍè, s. A liquid measure, equal to half a seer, or dry measure equal to one-fourth or one-sixth of a seer.
- ✓ 2. a hollow piece of a bamboo. 3. the bush or socket of a wheel. —ತತ್ರ an umbrella with a small bamboo handle.
- ಕೊಂಡೊಪಿನಿ, ಕೊಣೊಪಿನಿ konḍopini, konopini, see ಕೊಂಡುಫೇಪಿನಿ.
- ಕೊಂತ konṭa, s. Strength.
- ಕೊಂತಳ konṭaḷa, s. A large boat.
- ಕೊಂತಳ್ಳುನಿ konṭaḷyuni (ಕೊಂತಳ್ಳೆ), v. n. To burn, ache, pain, smart; also ಕೊಂತಳಿಯುನಿ.
- ಕೊಂತಾನ konṭāna, *adj.* Boundless, immeasurable.
- ಕೊಂತಿ konṭi, s. A kind of fish.
- ಕೊಂತು konṭu, s. The cross-beam of a hand-water-lift.
- ಕೊಂದೆ konḍè, s. A kind of fish.
- ┆ ಕೊಂದೆ konḍè, s. The pudding-pipe tree, *Cassia fistula*.
- ✓ ಕೊಂಡ್ರ kondra, *adj.* Small, little. —ಮಾಲೆ a small garland, rosary.

✓ ಕೊಂಪ, ಕೊಂಪೆ kompa, kompè, s. A heap. —ಪಾಡುನಿ to heap up. ಕೊಂಬ komba, *adj.* Horned. —ಕಾ 5 the pincers of a crab *etc.* —ತೇರಂಟಿ a kind of centipede. —ತೇಣಿ a scorpion with shears. —ಬಿವೆಲೆ the thumb. —ಮುಟ್ಟಲೆ a kind of cap made of the stalk of an areca-nut branch. ಕೊಂಬರ್ kombaru, s. A kind of cap worn by Koragars. ಕೊಂಬರುನಿ kombaruni, *see* ಕುಂಬರುನಿ. [ಬೆಲೆ. ಕೊಂಬಿಕೋಲ್ kombikōly, *see* ಕೊಂಬಿಕೋಲೆ. ಕೊಂಬಿರೇಲ್ kombirely, *see* ಕೊಂಬಿರೇ. ಕೊಂಬಿಮರ kombimara, s. A mast. ✓ ಕೊಂಬು kombu, s. A horn. 2. a musical horn. 3. a tusk. 4. a branch. 5. spadix, the tender flowerbud of a palm-tree, prepared for the extraction of toddy. ಉರಿತ— the horn of a deer. ಅರಕ—, ಏಡಿ—, ಕೊಕ್ಕು—, ಶಾಂಟಿ—, ತೂರಲೆ—, ದೂಡಿ—, ಪಟಾಲಿ—, ಮೋಡೆ— are varieties of horned buffaloes. ಪಲ್ಲಂಕಿದ— the staff of a palan-kin. —ವಾಯಿ one who blows the horn; a proud man. —ವಾಡ್ಯ music with the wind instruments. —ಸೊನೆ the distance of a horn-sound (about two miles). —ಉರಿಪುನಿ to blow a horn. —ಬರ್ಪಿನಿ the horns to appear; to become arrogant. ಕೊಂಬೆ kombè, s. A buck deer. ಕೊಂಬೆಲ್ kombely, s. A horn used by a toddy-drawer to

soften the flowerbud of a coconut tree in order to squeeze out toddy from it.

ಕೊಂಮರ್ kommaru, *see* ಕೊಂಬರ್. ✓ ಕೊಂಮೆ kommè, s. Corpulence, fatness. *adj.* Corpulent, fat. —ತೈದಿನಾಯಿ a corpulent man; an arrogant fellow. —ಇರಿಯುನಿ to diminish, become thin. —ಜಪ್ಪುನಿ to get fat, become stout. —ಮೂರ್ ಫೋಪಿನಿ to become very fat, as cattle. ಕೊಂಗಿ korngi, s. The branch or spathe of a sago-palm. ✓ ಕೊಂಗಿ-, ಕೊಂಗು-ಮರ korngi-, korngu-mara, s. The Indian beech tree, *Pongamia glabra*. —ದ ಬೂರು a kind of creeper. ✓ ಕೊಂಗು korngu, s. A crane, stork. ಕೊಂಗಿ korngè, *see* ಕೊಂಗಿ. 2. a white cock. ಕೊಂಡೆ korndè, *see* ಕೊಂಡೆ. ಕೊಂಡು korndu, s. The stalk of a cocoanut or other palm leaf. ಕೊಕ್ಕು kokka, s. The game of hide and seek. —ದೀಪಿನಿ to play at such a game. ಕೊಕ್ಕುರ್ kokkaru, s. Roughness. ಕೊಕ್ಕುರೆ, ಕೊಕ್ಕುಲೆ, ಕೊಕ್ಕುಲೆ kokkara, kokkarè, kokkale, *adj.* Rough. *adv.* On half bended knees. —ಬಿಕ್ಕುರೆ rough and crooked. —ಕುಕ್ಕುನಿ to sit on half bended knees. ಬಾಯಿ ಸಕ್ಕುರೆ ಕೈ ಕೊಕ್ಕುರೆ the words are sweet, but the actions rough.

↓ ಕೊಕ್ಕಾಯಿ kokkāyi, *see* ಕೋಕಾಯಿ.

✓ ಕೊಕ್ಕೆ kokkè, *s.* A hook, clasp; *cf.* ಕೊಲಿಕೆ. —ವಾತೆರ speaking crossly. —ಕಟ್ಟುನಿ to crouch. —ಓ ಬುರುನಿ to be entangled, get into difficulty.

↓ ಕೊಕ್ಕೆಕಾಯಿ kokkekāyi, *s.* The fruit of the tree *Tabernaemontana coronaria*. —ದ ಮರ its tree.

ಕೊಕ್ಕೆರಿಯುನಿ, ಕೊಕ್ಕೆರುನಿ kokkeriyuni, kokkeruni (ಕೊಕ್ಕೆರೆ), *v. n.* The hair to bristle *or* stand erect, to horripilate.

ಕೊಕ್ಕೊ kokko, *s.* Boiled rice. 2. cocoa.

ಕೊಜಕೊಜ kočakoča, *s.* Lipping. —ವಾತೆರುನಿ to lisp.

ಕೊಜ್ಜೆರ್ kočēaru, *s.* A kind of black crab.

ಕೊಜ್ಜಿಪ್ಪಡ್, ಕೊಜ್ಜಿಲ್, ಕೊಜ್ಜೆಲ್ koččippaḍu, koččilū, koččelū, *s.* A kind of pickle.

✓ ಕೊಜ್ಜುನಿ koččuni (ಕೊಚ್ಚೆ), *v. n.* To prate, brag.

ಕೊಜಂಟೆ kojaṅṭi, *s.* The refuse *or* offal of vegetables *etc.*, from which the juice has been expressed.

ಕೊಜಂಟೆ kojaṅṭè, *s.* A thicket of thorns. *adj.* Thorny; impassable.

ಕೊಜಕ್ kojaku, *adj.* Over-ripe. 2. burst, broken.

✓ ಕೊಜವು kojavu, *s.* Sour milk, curds.

✓ ಕೊಜವುನಿ, ಕೊಜೆವುನಿ, ಕೊಜೆಲ್ಪುನಿ

kojapuni, kojepuni, kojelpuni (ಕೊಜ, ಕೊಜಿ, ಕೊಜಿಲ್), *v. a.* To spoil. 2. to break, cut in pieces.

ಕೊಜಮೆದ ಬೂರು kojameda-būru, *s.* A kind of creeper.

ಕೊಜರ್ kojaru, *see* ಕೂಜರ್.

ಕೊಜಲ್ kojalu, *see* ಕೂಜಲ್.

↓ ಕೊಜಲುನಿ, ಕೊಜೆಲುನಿ, ಕೊಜೆಲುನಿ kojaluṇi, kojeluṇi, kojeluṇi (ಕೊಜಲ್, ಕೊಜಿಲ್, ಕೊಜಿಲ್), *v. a.* To burst, break in pieces.

ಕೊಜೆಂಟೆ kojeṅṭi, *see* ಕೊಜಂಟೆ.

ಕೊಜ್ಜೆ kojje, *s.* An eunuch.

✓ ಕೊಟಕೊಟ koṭakota, *adj.* Deficient, short, little. —ನುಷ್ಟ small quantity of rice *or* food. —ಬಳಸುನಿ to serve out but little food.

ಕೊಟರೆ koṭarè, *see* ಕೊಟ್ಟಿ.

ಕೊಟರ್ಮೆ koṭarmè, *see* ಕೊಟ್ಟರ್ಮೆ.

ಕೊಟಲೆ, ಕೊಟಲೆ koṭalè, koṭalè, *see* ಕೋಟಲೆ.

✓ ಕೊಟ್ಟು koṭṭa, *s.* A hut *or* dwelling of Koragars. 2. leprosy; *cf.* ಕೊಟ್ಟು. —ದಾಯಿ, —ನತ್ತಿನಾಯಿ a leper, *abus.*

↓ ಕೊಟ್ಟಂಜೆ koṭṭaṅji, *s.* A fruit without flesh. *adj.* Emaciated.

✓ ಕೊಟ್ಟಯಿ koṭṭayi, *s.* A dried arecanut. 2. contraction, stiffness, death. —ಕಟ್ಟುನಿ to contract, become stiff, die.

ಕೊಟ್ಟರೆ koṭṭarè, *see* ಕೊಟ್ಟಿ.

ಕೊಟ್ಟರ್ಮೆ koṭṭarmè, *s.* Stewardship.

↓ ಕೊಟ್ಟಾರ koṭṭāra, *s.* A palace, mansion. 2. a store-room.

- ಕೊಟ್ಟಾರಿ kotṭāri, *s.* A store-keeper, steward. 2. a subdivision of the Śūdra class.
- ಕೊಟ್ಟಿಗೆ kotṭigē, *s.* A kind of cake boiled in steam.
- ✓ಕೊಟ್ಟು kotṭu, *s.* A spade. 2. a cock's comb. 3. a peacock's tuft. 4. a veil. —ಪಾಡುನಿ to cover with a veil.
- ✓ಕೊಟ್ಟೆ kotṭē, *s.* The kernel of a nut. 2. the testicles. —ಕಟ್ಟುನಿ to harden. —ಸುಪ್ಪುನಿ to castrate.
- ಕೊಟ್ಟೆಅಗ್ರ kotṭeagra, *see under* ಅಗ್ರ.
- ಕೊಟ್ಟೆಪಿಜೆನ್ kotṭepijinu, *s.* A kind of ant.
- ✓ಕೊಟ್ಟೆಮುಳ್ಳು kotṭemullu, *s.* The plant *Zizyphus xylopyrus*.
- ✓ಕೊಟ್ಟೆ kotṭya, *s.* A shed, stall. ಜಾಲ್ — a verandah. ಬಂದ್ — a bathroom.
- ಕೊಟ್ಟೆಂಜ kotṭriṅṅa, *s.* A lark.
- ✓ಕೊಟ್ಟೆ kotṭrē, *s.* A spade.
- ಕೊಡಂಕತ್ತಿ koḍaṅkatti, *s.* A kind of sickle.
- ✓ಕೊಡಂಗ್ koḍaṅgu, *see* ಕೊಡಂಜಿ.
- ✓ಕೊಡಂಗೆ koḍaṅgē, *s.* An ear-ring.
- ✓ಕೊಡಂಗೆಯ್ koḍaṅgye, *s.* A buffoon, jester. 2. *see* ಕೊಡನೆ *under* ಕೊಡನು.
- ✓ಕೊಡಂಜಿ, ಕೊಡಂಜು koḍaṅji, koḍaṅju, *s.* A large kind of ape, a baboon. ಅಟ — a devil dancer going a-begging in the Tulu month of ಅಟಿ.
- ಕೊಡಂದೆ koḍandē, *s.* A kind of fish.

- ✓ಕೊಡಂದೆಲ್ koḍandely, *s.* A snare set up for birds.
- ಕೊಡಕ್ಕನ koḍakyaṅa, *adj.* Hot or strong to the taste.
- ✓ಕೊಡಗು koḍagu, *s.* Coorg. —ಬೇಶ the province of Coorg. —ಭಾಷೆ the Coorg language. ✓ಕೊಡನೆ a Coorgman; a turbulent fellow.
- ಕೊಡಪಣ, ಕೊಡಪನ, ಕೊಡಪಾನ koḍapaṇa, koḍapana, koḍapāna, *s.* A metallic waterpot.
- ✓ಕೊಡಪಾವುನಿ koḍapāvuni, *c. v.* (of ಕೊಡಪುನಿ) To weld, forge together.
- ✓ಕೊಡಪುನಿ koḍapuni (ಕೊಡ), *v. a.* ✓To forge, hammer. 2. to bite, as a serpent. 3. to peck, strike with the beak.
- ಕೊಡಪೆ koḍape, *s.* A kind of bird, the hoop.
- ಕೊಡಮಂದಾಯೆ koḍamandāye, *s.* The name of a demon.
- ✓ಕೊಡರಿ koḍari, *see* ಕುಡರಿ.
- ✓ಕೊಡಿ koḍi, *s.* Point, end, extremity. 2. a sprout. 3. a flag, ensign. 4. interdict, prohibition. —ಮರ a flag-staff. —ಜರುನಿ to set up a flag in front of a temple as the first ceremony of its car-festival. —ಕಟ್ಟುನಿ to tie, in the name of a demon, a handful of leaves to a tree in a forest or plantation, prohibiting its use until their removal. —ಜಪ್ಪುನಿ a flag to be lowered as a concluding ceremony of a car-festival. —ವೆಪ್ಪುನಿ to remove an

interdict laid on the use of a forest, etc. —ಪಾಡುನ to decorate a shed with cloth, etc. —ಕಡೆ top and bottom; shelter; progeny, issue. —ದಾಂತಿ issueless. —ದಾಂತಿನಾಯ, —ಕಡೆದಾಂತಿನಾಯ a vagabond; an issueless man.

✓ ಕೊಡಿಪುನಿ kodipuni (ಕೊಡಿ), *v. n.* To bud, germinate.

✓ ಕೊಡಿರೆ kodirè, *s.* The top-leaf. ಕೊಡುಕು koduku, *s.* The hymen. *adj.* Obscene.

✓ ಕೊಡೆ kodè, *s.* An umbrella.

✓ ಕೊಡೆಂಜಿ kodèñji, *s.* The inside of the cheeks.

ಕೊಡ್ಡೆಯಿ kodḍeyi, *s.* A kind of fish.

ಕೊಡ್ಯಣ್, ಕೊಡ್ಯನ್ kodyanu, kodyanu, *s.* A small kind of fish.

ಕೊಡ್ಡೈ kodḍyè, *s.* A bull or ox with a tuft of white hair on the tail. —ಳ್ಳಿ a cow with such a tail.

✓ ಕೊಣಜೆ koṇajè, *s.* A fly infesting the eyes.

ಕೊಣಜೆಕಲ್ಲ koṇajekallu, *s.* A large rock near Mūdabidri.

ಕೊಣಪಿನಿ koṇapini, *see* ಕೊಂಡುಬರ್ಪಿನಿ *under* ಕೊಂಡು.

ಕೊಣಲೆ, ಕೊಣಲೆ koṇalè, koṇolè, *s.* The weed *Papsalum pilosum*. —ದ ಬಿಬಿ a bad person. —ದ ಪಕ್ಕಿ a kind of bird with a very long bill.

✓ ಕೊಣೆ koṇi, *s.* A sting. —ಉರುನ to sting. *adj.* Cunning, deceitful.

ಕೊಣೆಲೆ koṇilè, *see* ಕೊಣಲೆ.

✓ ಕೊಣುನಿ koṇuni (ಕೊಣ್), *v. n.* To take, hold, keep, *in compounds with other verbs; as,* ಎದು— to meet; ಕೈ— to hold, keep; ತರ— to take to heart; ಪಿದು— to recognise, discern. 2. ಕೊಣುನಿ (ಬಣುನಿ) *is used as an auxiliary verb to form reflexives; as,* ತೂವೊಣುನಿ to be careful; ತಿಕ್ಕೊಣುನಿ to get entangled; ನಡತೊಣುನಿ to walk, behave; ಬಾಳೊಣುನಿ to prosper, do well. ಮಕ್ಕೊಣುನಿ to make for one's self. 3. *for its past part. see* ಕೊಂಡು.

ಕೊಣೆ koṇè, *see* ಕೊಣೆ.

ಕೊಣೊಪಿನಿ koṇopini, *see* ಕೊಂಡು ಫೋಪಿನಿ. [hit.

✓ ಕೊಣ್ಣಿನಿ koṇṇini (ಕೊಣ್), *v. n.* To

✓ ಕೊತ್ತಂಬರಿ, ಕೊತ್ತಂಬರಿ kottambari, kottamberi, *s.* Coriander, *Coriandrum sativum; also* ಕೊತ್ತುಂಬರಿ, ಕೊತ್ತಂಬರಿ. —ಸೊಂಚಿಲ್, —ಬಾವೊಲಿ an ear-ornament of gold, strung with small corals.

✓ ಕೊತ್ತಲ kottala, *see* ಕೊತ್ತಳ, ಕೊತ್ತಾಲೆ.

ಕೊತ್ತಲಕಟ್ಟೆ kottalakattè, *s.* A police station.

ಕೊತ್ತಲಿಗೆ kottaligè, *s.* A palm branch stripped of its leaves.

ಕೊತ್ತವಾಲೆ kottavāle, *see* ಕೊತ್ತಾಲೆ.

✓ ಕೊತ್ತಳ kottala, *s.* A bastion. 2. bulwarks. 3. a trough. 4. a stone pavement.

ಕೊತ್ತು kottu, *s.* A mark showing the limit of a liquid measure.

- ✓ ಕೊತ್ತೆ kottè, *s.* Trash, dirt.
- ಕೊತ್ತಾಲೆ kotvāle, *s.* A police officer.
- ಕೊದಂಟೆ, ಕೊದಂಟೆಗೆ kodanṭi, kodanṭigè, *s.* A wooden hammer.
- ✓ ಕೊದಡ್ kodadṭu, *s.* A chopping-block.
- ಕೊದಮೆ kodame, *s.* A blockhead, dolt.
- ✓ ಕೊದಿ kodi, *s.* Greediness, eagerness. —ಕಂಪುನಿ, —ಬೂರುನಿ to be affected with the evil effects of greediness. —ಸೆಪ್ಪನಿ to take away the evil effects of greediness by charms. —ಬುದ್ಧಿನಿ to covet.
- ✓ ಕೊದಿಸಾವುನಿ kodipāvuni, *c. v.* (of ಕೊಂಪುನಿ) To cause to boil.
- ಕೊದಿಪುನಿ, ಕೊದಿಯುನಿ kodipuni, kodi-yuni (ಕೊದಿ), *v. n.* To boil, seethe.
- ✓ ಕೊದಿಪೆಲ್, ಕೊದುಪೆಲ್ kodipelṭ, kodupelṭ, *s.* The act of boiling. 2. lispings. —ಬಾರ್ boiled paddy.
- ✓ ಕೊದುಂಬು kodumbu, *s.* The cymbiform sheath of a bunch of coconuts.
- ✓ ಕೊದ್ದೆ koddè, *s.* Stammering. 2. lispings. —ಬಾಯಿಬಾಯಿ a stammerer; one who lisps.
- ಕೊದ್ದೆಲ್, ಕೊದ್ದೆಲ್ koddelṭ, kodyelṭ, *s.* A highly seasoned soup of pulse.
- ಕೊನಲೆ, ಕೊನಿಲೆ konalè, konilè, *see* ಕೊಣಲೆ.
- ✓ ಕೊನೆ konè, *s.* A point, end, extremity.

- ✓ ಕೊಪ್ಪ ಕoppa, *s.* The hut of the lowest grade of Pariahs called “Mārimanšeru”; *cf.* ಕೊಟ್ಟ.
- ✓ ಕೊಪ್ಪರ, ಕೊಪ್ಪರಿ koppara, koppari, *s.* The dried coconut kernel.
- ✓ ಕೊಪ್ಪರಿಗೆ kopparigè, *s.* A caldron, boiler with a wide mouth. 2. hidden treasure. —ತಿಕ್ಕುನಿ to discover hidden treasure.
- ಕೊಪ್ಪಲ koppala, *s.* A coconut garden. 2. a village of coconut gardens.
- ✓ ಕೊಪ್ಪಳಿಪುನಿ koppalipuni (ಕೊಪ್ಪಳಿ), *v. a.* To gargle, rinse the mouth.
- ✓ ಕೊಪ್ಪು koppu, *s.* A female's upper earring. —ದ ತಿಂಸಣೆ its screw.
- ಕೊಪ್ಪೆ koppè, *see* ಸುಪ್ಪೆ.
- ✓ ಕೊಬರಿ, ಕೊಬ್ಬರಿ kobari, kobbari, *see* ಕೊಪ್ಪರ.
- ಕೊಮ್ಮೆ kommè, *see* ಕೊಂಮೆ.
- ಕೊಯ ಕoya, *adv.* Over, out.
- ಕೊಯಕೊಯ koyakoya, *adv.* Excessively, exceedingly. —ಜಿರಸನಿ to have copious perspiration.
- ಕೊಯಿಂಪುನಿ koyimpuni, *see* ಕೊಂಪುನಿ.
- ಕೊಯಿಂಬುಸುಲು koyimbusulu, *s.* A sigh, long breath. —ದೆಪ್ಪನಿ, —ಬುದ್ಧಿನಿ to sigh.
- ✓ ಕೊಯಿಪಿನಿ koyipini, *see* ಕೊಪ್ಪಿನಿ.
- ✓ ಕೊಯಿಲ್ koyilṭ. *s.* Reaping. 2. harvest. 3. a small paddy field; *cf.* ಕೊಲಂಜಿ. —ಪತ್ತುನಿ to begin the harvest work.
- ಕೊಯಿಲತ್ತೆ koyilatta, *s.* The paddy paid to a reaper as wages.

- ಕೊಯಿಲತ್ತಿ koyilatti, *s.* A scythe or sickle.
- ↓ ಕೊಯಿಲೆ koyilè, *s.* *Pudendum muliebre*. —ದರಿಯುನಿ to become pubescent, to menstruate.
- ↓ ಕೊಯ್ಯುನಿ koyyuni, *see* ಕೊಪ್ಪಿನಿ.
- ಕೊಯ್ಯುಸುಲು koyyusulu, *see* ಕೊಯ್ಯುಸುಲು.
- ↓ ಕೊಯ್ಯೆಲ್ koyyely, *s.* Harvest.
- ಕೊಯ್ಯೆಲು koyyolu, *s.* Bivalve shell, *Mytilus*.
- ↓ ಕೊರ korā, *adj.* Brief, short.
- ↓ ಕೊರಂಟ್ ಕೊರಂಟ್, *s.* The kernel or stone of a fruit. 2. the cashew nut. —ಕಟ್ಟುನಿ the kernel to be formed in the stone.
- ಕೊರಂದಿ korandi, *see* ಕೊರಂದೆ.
- ಕೊರಂತುನಿ korantuni (ಕೊರಂತೆ), *v.a.* To pretend to eat, handle food reluctantly. 2. to pick, as lice from the hair.
- ಕೊರಂಪೆ korampè, *s.* A bruise, contusion. 2. a welt; *cf.* ಕರಂಪೆ.
- ಕೊರಂಬರ korambara, *adv.* Abundantly, plentifully. —ಉಣ್ಣಿನಿ to eat heartily.
- ಕೊರಂಬಿ korambi, *s.* A kind of tree.
- ಕೊರಂಬಿಲ್ korambily, *s.* A protection for a creeper, especially for one of a small kind of cucumber.
- ↓ ಕೊರಂಬು korambu, *s.* A groove shaped umbrella, made of the leaves of the dammer tree. 2. a rib.
- ಕೊರಂಬೆ korambè, *s.* A swamp.
- ಕೊರಗುನಿ koraguni, *see* ಕರಗುನಿ.
- ↓ ಕೊರಗೆ korage, *s.* A man of the Koragar caste, a tribe that feeds on carrion and whose women wear leaves.
- ↓ ಕೊರಜಿ, ಕೊರಜು koraji, koraju, *s.* A serpent charmer.
- ↓ ಕೊರಡ್ koradu, *s.* A log, stump. ಗಂಧದ— a piece of sandal wood. 2. *see* ಕೊರ್ಪಿನಿ.
- ಕೊರಡಿ koradi, *see* ಕೊರಡಿ.
- ಕೊರಡೆ korade, *s.* A pollard.
- ↓ ಕೊರತಿ, ಕೊರತೆ korati, koratè, *s.* Defect. 2. want, need; *cf.* ಕುಂಜೆಲ್.
- ಕೊರನ್ koranu, *s.* A kind of fish.
- ↓ ಕೊರಪಳು korapalu, *s.* A Koragar woman. 2. a female's name.
- ↓ ಕೊರಪುನಿ korapuni, *see* ಕೊರಪಿನಿ.
- ↓ ಕೊರಪೆ, ಕೊರಪೆಲೆ korape, korapele, *s.* One who snores.
- ↓ ಕೊರಪೆಲ್ korapely, *s.* Snoring.
- ↓ ಕೊರಲ್ koraly, *s.* An ear of corn. ಮೂ— a small or withered ear of corn. ಮಡಂಜೆಲ್— an after-ear of corn.
- ಕೊರಲೆ korale, *see* ಕೊರಲೆ.
- ಕೊರಸಂದಿ korasandi, *see* ಕುರ್ಸಂದಿ.
- ↓ ಕೊರಳ್ koraly, *see* ಕೊರಲೆ.
- ಕೊರಲೆ korale, *s.* Cold, catarrh; *cf.* ಕೊರಲೆ.
- ↓ ಕೊರು koru, *s.* A bar of metal. ಭಂಗೂದ— a bar of gold.
- ಕೊರುಂಗು, ಕೊರುಂಗೆ korungu, korungè, *see* ಕೊರುಂಗು.
- ↓ ಕೊರೆ korè, *adj.* Weak. 2. small.

- ಕೊರೆಂಗಿ-, ಕೊರೆಂಬೆ-, ಕೊರೆಬೆ-ಮರ
korengi-, koreñji-, koreji-mara,
see ಕೊರ್ಗಮರ.
- ✓ಕೊರೆಜುನಿ korejuni (ಕೊರೆಜೆ), *v. a.*
To make a noise.
- ✓ಕೊರೆಪಿನಿ, ಕೊರೆಪುನಿ korepini, kore-
puni (ಕೊರೆ), *v. a.* ✓To bark,
✓roar. ✓2. to bore; *cf.* ಕುರೆಪಿನಿ.
- ಕೊರೆವುನಿ korevuni, *see* ಕುರೆವುನಿ.
- ✓ಕೊರ್ಕಲ್ korkalu, *s.* A kind of
sore.
- ಕೊರ್ಜಿ korji, *see* ಕೋರ್ಜಿ.
- ಕೊರ್ಡಿ, ಕೊರ್ಡೆ kordi, kordè, *s.*
A whip, scourge.
- ✓ಕೊರ್ಪಾಟೆ korpāṭa, *s.* Giving,
distribution.
- ✓ಕೊರ್ಪಾವುನಿ korpāvuni, *c. v.* (*of*
ಕೊರ್ಪಿಸಿ) To cause to give, to
give through another.
- ✓ಕೊರ್ಪಿನಿ korpini (ಕೊರ್), *v. a.* To
give, grant, bestow. 2. to
beat, flog.
- ಕೊರ್ಮುಕೆ kormuka, *s.* Startle,
sudden alarm.
- ಕೊರ್ಸಂಡಿ korsandi, *see* ಕುರ್ಸಂಡಿ.
- ಕೊಲ kola, *see* ಗುಳ.
- ಕೊಲಂಬೆ kolambè, *s.* Marshy
ground.
- ಕೊಲಕ್ kolaku, *see* ಕೋಳಕ್.
- ✓ಕೊಲಕೆ kolakè, *s.* The third crop
of rice.
- ✓ಕೊಲಮೆ kolamè, *s.* A very deep
pit; an abyss, hell.
- ✓ಕೊಲವೆ, ಕೊಲಾಯಿ kolavè, kolāyi,
s. A clasp. 2. the metallic top
✓of a cane. 3. a hollow tube.
- ✓ಕೊಲಿಕೆ, kolikè, *s.* A clasp, hook

and eye. —ಮೆದಲೆ the upper end
of a female's garment tuck
up into her necklace.

- ✓ಕೊಲೆ kolè, *s.* Murder. 2. *see*
ಕುಲೆ. —ಕೊಡ್ಲೆ continual hard-
ship. [paddy field.
ಕೊಲೆಂಬೆ koleñji, *s.* A plot of
✓ಕೊಲೆಬೆ koleji, *s.* A kind of fish.
ಕೊಲ್ಕೆ kolkè, *see* ಕೊಲಕೆ.
ಕೊಲ್ಕೋರಿ kolkōri, *s.* A long-
legged fowl.
ಕೊಲ್ಕಿ kolci, *s.* Setting on edge.
ಕೊಲ್ಕುನಿ kolcuni (ಕೊಲ್ಕೆ), *v. n.*
The teeth to be set on edge.
ಕೊಲ್ಡೆ koldè, *see* ಕೊರ್ಡಿ.
ಕೊಲ್ಕೆ, ಕೊಲ್ಕಲೆ, ಕೊಲ್ಕುಲೆ kolta-
lè, koltilè, koltulè, *s.* A cross
✓beam. 2. a clasp.
ಕೊಲ್ಕಿನೆ kōlniṇè, *s.* A candle made
of a piece of cloth twisted
round a stick.
ಕೊಲ್ಪಾವುನಿ kolpāvuni, *c. v.* (*of* ಕೊ
ಲ್ಪಿಸಿ) To fasten; to touch.
ಕೊಲ್ಪು kolpu, *s.* A sprain. 2.
the cramp.
✓ಕೊಲ್ಪುನಿ kolpuni (ಕೊಲ್), *v. a.* To
stick, cleave, ✓come into col-
lision. *v. n.* To touch, reach.
ಕೊಲ್ಮೆ kolme, *s.* Nicety, delicacy.
—ದಜಲೆ delicate workmanship.
ಕೊಲ್ಲತರು kollataru, *s.* A kind of
small fish.
✓ಕೊಲ್ಲಿ kolli, *s.* A bay. ✓2. a fire-
brand. —ದಜಲೆ a firebrand used
for a light.
ಕೊಷ್ಟೆ koshta, *s.* Leprosy. —ದಜ
ಯೆ a leper.

↓ ಕೊಸರ್ kosaru, see ಕುಸುರಿ. 2. see ಕುಸುರು.

ಕೊಸ್ರಾಕೊಳ್ಳಿ, ಕೊಸ್ರಾಳಿ kosrākōlli, kosrāli, s. A perverse disposition. 2. tale-bearing. 3. an ill-tempered man. 4. a tale-bearer.

✓ ಕೊಳಂಬೆ kolambè, s. A drain.

* ↓ 2. a bath. adj. ✓ Decayed, putrid, stinking.

ಕೊಳಕ್ kolaku, s. Nuisance.

✓ ✓ adj. Filthy, dirty.

↓ ಕೊಳಕೆ kolakè, see ಕೊಲಕೆ. [grain.

✓ ಕೊಳಗ kolaga, s. A measure of ಕೊಳಚೆ kolāci, s. Buffoonery; mimicry, jeering. —ಕಟ್ಟುನಿ to mimic, jest; to play tricks.

↓ ಕೊಳಲ್ kolalu, s. A fife.

ಕೊಳಲ kolala, s. War, battle.

↓ ಕೊಳವೆ kolavè, see ಕೊಲವೆ.

ಕೊಳ್ಳು kolpu, see ಕೊಲ್ಪು.

✓ ಕೊಳ್ಳುನಿ kolpuni, see ಕೊಲ್ಪುನಿ.

✓ ಕೊಳ್ಳಿ kolli, see ಕೊಲ್ಲೆ.

ಕೊಂಕೆ kōnkè, see ಕೂಂಕೆ.

ಕೊಂಕಕಂಡೆ kōnkekāṇḍa, s. An uneven field.

✓ ಕೊಂಗಂಣ್ kōṅgaṇṇu, s. A squint eye; cf. ಕೋಣೆ.

ಕೊಂಗೆ kōṅgi, s. Ridicule, jest, mockery. —ಕಟ್ಟುನಿ, —ಮಳ್ಳುನಿ to make fun, to ridicule.

ಕೊಂಚ kōṅcā, s. Extravagance; cf. ಕೋಚ. —ಕಟ್ಟುನಿ to be extravagant.

ಕೊಂಟೆ kōṅṭu, see ಕೋಟು.

✓ ಕೊಂಟೆಂಗೇಲ್ kōṅṭaṅgēlu, s. Hobbling. adj. Lame.

✓ ಕೊಂಟಾವುನಿ kōṅṭāvuni, c. v. (of ಕೋಟುನಿ) To halt, hobble.

✓ ಕೊಂಟು kōṅṭu, s. An angle, corner, crook.

✓ ಕೊಂಟುನಿ kōṅṭuni (ಕೋಟೆ), v. n. To halt, limp.

ಕೊಂಡೆ kōṇḍè, s. A stick to which fruits etc. are studded.

ಕೊಂದ್ರ, ಕೊಂದ್ರು kōṇdra, kōṇdru, s. Boasting.

ಕೊಂದ್ರಿ kōṇdri, see ಕುಂದ್ರಿ.

ಕೊಂಬುಲೆ, ಕೊಂಬುಲೆ kōmbulè, kōmbulè, adj. Soft, delicate. 2. young.

ಕೋಕ ಕೋಕಾ, s. The game of hide and seek. —ವೇವಿ to play at such a game.

✓ ಕೋಕಾಯಿ kōkāyi, s. A bill, beak. —ವಾಯಿ a quarrelsome man. —ವಾಯಿ a quarrelsome woman. —ಉರ್ದುನಿ to rub the beak; to quarrel.

ಕೋಕಿಲೆಗಿಳಿ kōkilegīli, s. A singing parrot.

✓ ಕೋಗಿಲೆ, ಕೋಗಿಲೆ kōgīlè, kōjīlè, s. A cuckoo.

✓ ಕೋಚ, ಕೋಚೆ kōcā, kōcè, s. Boasting. ಪಟ್ಟವುಡು—, ಪನ್ನಿವುಡು—vain-glory.

ಕೋಚೆ ಕೋಚಿ, s. A kind of mask. —ವೇವು maskery. —ಕಟ್ಟುನಿ to put on a mask.

ಕೋಟೆಂಜಿ kōṭāṅji, s. Sexual indulgence.

✓ ಕೋಟಲೆ kōṭalè, s. Pain, sickness. 2. the chicken-pox. 3. hardship, distress.

ಕೋಟೆ kōṭi, s. A crore, ten mil-

lions. 2. remembrance, re-
collection. 3. the name of a
male. —ಕಟ್ಟಳೆ by crores. —ಒ
ಪಿಸ to recollect.

ಕೋಟೆ kōṭi, s. A store, godown.
ಉಪ್ಪುಡ— a salt store.

ಕೋಟೆಯ kōṭiya, see ಕೋಟ್ಯ.

ಕೋಟು kōṭu, s. Losing a game,
vlg. —ಒಪಿಸ to lose the game.
—ಮಟ್ಟನಿ to defeat.

✓ಕೋಟೆ kōṭè, s. A fort, fortress.

ಕೋಟ್ಯ kōṭya, s. A kind of sail-
ing vessel.

✓ಕೋಡ್ kōḍu, s. A horn. 2. a
pod. —ಕಳ್ಳ the milk-hedge,
Euphorbia antiquorum.

ಕೋಡಂಗಿ kōḍangi, see ಕೋಡಂಗೆ.

ಕೋಡದಬ್ಬು, ಕೋಡಿದಬ್ಬು, ಕೋಡೆ
ದಬ್ಬು kōḍadabbu, kōḍidabbu,
kōḍedabbu, s. A demon wor-
shipped by Pariahs.

✓ಕೋಡಿ kōḍi, *adj.* A lot of twenty,
a score.

✓ಕೋಡಿ kōḍi, s. ✓Corner. 2. a
place, quarter. ಏಕ್ಕೆಲೆಡ— fire-
side. —ಏಕ್ಕೆಲೆ the hind part of
the fire-place in a bathroom.

✓ಕೋಡು kōḍu, see ಕೋಡ.

✓ಕೋಡೆ kōḍè, *adv.* Yesterday.
—ದಾಯೆ an upstart; a young,
inexperienced man, a griffin.

✓ಕೋಣಾ kōṇa, s. ✓An angle, corner.
2. see ಕೋಣ. ತ್ರಿ— a triangle.

✓ಕೋಣೆ kōṇè, s. A room, apart-
ment. ✓2. a corner.

ಕೋಣೆದಪ್ಪೆ kōṇedappè, s. A female
demon.

ಕೋಣೇರಿರಾಯೆ kōṇērīrāye, s. A
demi-god. [stone.

ಕೋಣ್ಣಳ್ಳ kōṇkally, s. A corner

ಕೋತಲೆ kōṭalè, s. A kind of fish-
ing net. 2. a straight grown
tree.

✓ಕೋತಿ kōṭi, s. A monkey. —ಚೀಪ್ಪೆ
the pranks of a monkey; mis-
chief. —ಕಟ್ಟನಿ to be silly,
foolish.

✓ಕೋದಂಡ kōḍaṇḍa, s. A rope sus-
pended in schools for punish-
ing boys. 2. a bow.

ಕೋದ್ಲೆ kōḍlè, see ಕೋಟಲೆ.

ಕೋನ kōna, s. A kind of sweet-
meat.

ಕೋನೇರಿರಾಯೆ kōṇērīrāye, see ಕೋ
ಣೇರಿಯೆ.

ಕೋಪ kōpa, s. Anger, wrath.
—ಮಟ್ಟನಿ to be angry. —ಲಕ್ಕಾವನಿ
to provoke.

ಕೋಪಾರ kōpāra, s. Buffoonery,
low jesting.

ಕೋಪಿ, ಕೋಪಿಷ್ಟೆ kōpi, kōpishṭhe,
s. An angry man.

ಕೋಪಿನ್ ಕೊಪಿನು, s. A piece of
cloth to cover the privities.

ಕೋಪು kōpu, s. A cup.

✓ಕೋಪೆ kōpè, s. A string of fruits,
fish, etc.

ಕೋಮು kōma, s. A crowd.

✓ಕೋಮುಟೆ, ಕೋಮುಟೆಗೆ kōmaṭi, kō-
maṭige, s. ✓A class of mer-
chants. 2. cunning, craft.
3. a rogue. —ದಾಯೆ a rogue,
crafty fellow.

✓ಕೋಮಣಾ kōmaṇa, s. A piece of

cloth to cover the privities.

2. the privities.

ಕೋಮಯ kōmaya, *s.* Home-sickness. 2. attachment.

ಕೋಮರೆ kōmarè, *s.* An oracle.

ಕೋಮಲ kōmala, *adj.* Tender, delicate, young. 2. pleasing.

ಕೋಮಲೆ kōmalè, *s.* A handsome woman.

ಕೋಮು kōmu, *s.* A crowd.

✓ ಕೋರ kōra, *s.* Measles.

ಕೋರ ಕōra, *adj.* Rough, not fine.

2. curved. 3. harsh, jarring.

—ಕುಂಟು unbleached lawn cloth.

—ದಾಡೆ a curved tusk or fang.

—ದಾಡ a discordant song or tune.

ಕೋರಂಜಿ kōrañji, *s.* A kind of shrub.

ಕೋರಪಂತಿ kōrapanti, *s.* The fragrant grass, *Mollugo cervinana*.

ಕೋರಯಿ, ಕೋರಾಯಿ kōrayi, kōrāyi, *s.* A basin. 2. lameness, hobbling.

ಕೋರಾವು kōrāvu, *adj.* Lame. —ಕಾರಿ a lame leg.

ಕೋರಾವುನಿ kōrāvuni (ಕೋರಾ), *v. n.* To halt, limp.

✓ ಕೋರಿ kōri, *s.* A fowl, cock.

2. poultry. 3. a kind of ladle for serving rice. —ಅಬರೆ a small bean, *dolichos*.

—ಕಟ್ಟು, —ದ ಅಂಕ cock-fight. —ಕಾರಿ the right foot raised against anything.

—ಕೊಟ್ಟು a kind of medicinal plant. —ತಂಮೂ

an entertainment with fowls.

—ದ ಕಿನ್ನಿ a chicken. —ದ ಕೊಟ್ಟು,

—ದ ಘಾ a cock's comb. —ದ

ಗೂಡು a poultry-yard. —ಸವಿಕ್ಕು

a kind of preparation of fowl.

—ಬಲ್ಲಾರ್ a kind of fish. —ಕಾರಿ

ರಡ ಉಂಟುನಿ to stand on the

right foot. —ಕಟ್ಟುನಿ to get up

a cock-fight. —ಕೆಲೆಪುನಿ to crow.

—ಸಂಕಿಯುನಿ to crow fast and

lustily. ಕಾಡ್ a jungle fowl.

ಜಮಯ— a teal. ಜೀ— a short

legged fowl.

✓ ಕೋರಿಕೆ, ಕೋರಿಗೆ kōrikè, kōrigè, *s.* Hope, desire, wish.

✓ ಕೋರುನಿ kōruni (ಕೋರಿ), *v. a.* ✓ To desire, hope expect. ✓ 2. see

ಸೋರುನಿ.

ಕೋರೆ kōrè, *adj.* Curved, bent; *cf.* ಪೋರೆ.

ಕೋರ್ದೆ kōrjī, *s.* A measure of grain, consisting of forty-two muras of rice. —ಕಟ್ಟುಳೆ by kōrjis.

ಕೋರ್ದು kōrṭu, *s.* A court of justice.

ಕೋರ್ದೆ kōrḍè, *see* ಕೋರ್ದೆ.

ಕೋರ್ದೆ kōrṭè, *s.* Preparing a field for sowing; *also* ಕಂಡೆ ಕೋರ್ದೆ.

✓ ಕೋಲ್ kōḷu, *see* ಕೋಲು.

✓ ಕೋಲ ಕōla, *s.* A devil-dance. —ಕಟ್ಟುನಿ to assume a mask, to act a devil-dance.

ಕೋಲಕಳ್ಳಿ kōlakalli, *s.* A kind of *Cactus*.

ಕೋಲಯಿ kōlayi, *adv.* In lines.

—ದೀಪಿನಿ to place in lines.

ಕೋಲಾಟ kōlāṭa, s. A game at which persons make alternate motions and strike mutually short sticks in each others' hands. —ಘಿಯುನಿ to play at the above game.

ಕೋಲಾಪಲ kōlāhala, s. Pomp, display. 2. din of war.

ಕೋಲಿ kōli, see ಕೋರಿ. 2. uproar, bustle.

✓ಕೋಲು kōlu, s. A stick, staff, rod. 2. a sceptre. 3. a measuring rod about two and half English feet. 4. a kind of black oyster. ಅರಸು, ರಾಜ— a king's sceptre. ಪುರಪದ— a rod with a handle twisted with twine.

ಕೋಲುಕಾರಿ, kōlukāre, s. A peon in general. 2. a peon whose duty is to measure salt.

ಕೋಲುದಳ kōludala, s. A kind of white ants.

ಕೋಲುಬೇಲಿ kōlubēli, s. A fence of sticks.

✓ಕೋಲೆ kōlē, adj. Hollow, sunken; cf. ಕೋಳಿ, ನೀಳಿ. —ಕಂಠ a sunken eye, a large eye.

ಕೋಲಕ್ಕರೆ kōlakkāre, see ಕೋಲುಕಾರಿ.

ಕೋಲ್ಡೆ kōlḍe, see ಕೋಡಿ.

✓ಕೋವಣ kōvaṇa, see ಕೋಮಣ.

ಕೋವಿ kōvi, s. A gun, firelock; cf. ಕೋವೆ.

ಕೋವಿಲ್ ಕತ್ತೆ kōvilukattē, s. A mule; cf. ಹಾಸರಕತ್ತೆ.

✓ಕೋವೆ kōvē, s. A mould. 2. a crucible.

ಕೋವೆತಿಮ kōvetemma, s. Hoop-

ing cough. —ಕೋಗ a disease of the bowels of children.

ಕೋವೆಮುಳ್ಳು kōvemullu, s. *Barleria longiflora*.

ಕೋಶ, ಕೋಷ kōśa, kōśha, s. A glossary, vocabulary, dictionary. 2. the scrotum. ಅಂಜ— the stomach.

✓ಕೋಸ್ kōsu, adj. Oblique, squint. —ಕಂಠ a squint eye; cf. ಕೋಂ ಗಂಠ.

ಕೋಸಂಬರಿ, ಕೋಸುಂಬರಿ kōsambāri, kōsumbāri, s. A kind of condiment made of pulse.

ಕೋಳ kōla, s. The stocks. 2. see ಕೋಲ. 3. a veil. —ಪಂಡೆ, see ಕೋಪಂಡ. ಕೈತ— hand-cuffs. ಕೈಕ ಕೋಳ ಎಟ್ಟುನಿ, —ತಿಕ್ಕಾವುನಿ, —ವಾಡುನಿ to put in stocks.

ಕೋಳಂಬಿ kōlāmbi, s. A broad spittoon.

ಕೋಳಿ kōli, see ಕೋರಿ.

ಕೋಳು kōlu, see ಕೋಲು.

ಕೋಳಿ ಕೋಲೆ, s. A kind of cake.

ಕೊಕ್ಕುರಿ kōkkuri, s. A kind of sheep with fatty posteriors.

✓ಕೊಪ್ಪಿನಿ kōppini, v. a. To cut, reap, mow.

ಕೊಯ್ಯಳು kōyḷu, s. Chopping. —ಪಪ್ಪ a species of the vegetable *Amaranthus tristis*.

✓ಕೊಯ್ಲಿ kōyḷi, see ಕೊಯಿಲ್, ಕೈಲ್.

ಕೊಸೆರಂಗ್ kōseraṅḡ, s. The mode of wearing a shawl by a bridegroom.

✓ಕೌಂಜ kōuñā, adv. Topsy-turvy, upside down. —ವಾಡುನಿ to upset, overturn.

ಕೌಂಟು, ಕೌಂಟು kountu, kountu, s. Rancidity. *adj.* Rancid; *see* ಕಸಂಟೆ.

ಕೌಂಟುನಿ, ಕೌಂಡುನಿ kountuni, kounduni (ಕೌಂಟೆ, ಕೌಂಡೆ), *v. n.* To become rancid.

ಕೌಂಡುರಸ koundurasa, *see* ಕೌಂಡೆ.

ಕೌಂಪುನಿ koumpuni (ಕೌಂ), *v. a.* To bury. ಕೌಂಪು ಜಾಗ a burial ground. ಕೌಂಪನಾಯಿ a gravedigger; a term of reproach.

ಕೌಂಸನ್, ಕೌಂಸನಿಗೆ kauṁsanu, kauṁsanigē, s. The scarf-skin, cuticle.

ಕೌಜಣಿಗೆ kouḷaṇigē, s. A kind of comb.

ಕೌಟು kouṭu, *see* ಕೌಂಟೆ.

ಕೌಡ್, ಕೌಡ್‌ರಸ kouḍu, koudurasa, s. A cancer on the cheek.

ಕೌಡಿ kouḍi, s. A cowry.

ಕೌಡಿಗೆ, ಕೌಡೆ kouḍigē, kouḍē, s. A cowry; *Cypræa moneta*.

ಕೌಡಿಗೆ, ಕೌಡೆ kouḍige, kouḍe, s. A milkman. 2. a man bringing contribution for temple feasts.

ಕೌಡುರಸ koudurasa, *see* ಕೌಂಡೆ.

ಕೌಮಾರಿ koumāri, *see* ಕುಮಾರಿ.

ಕೌರವೆ kourave, s. A descendant of Kuru.

ಕೌರೆ kourē, s. A hailstone. —ಬೂರುನಿ to hail.

ಕೌಲ್, ಕೌಲು koulu, koulu, s. A special agreement. 2. a document granted by government to a cultivator *etc.* 3. the voucher of a vessel.

ಕೌಲಿ kouli, *see* ಕಾವಲಿ, ಕಾವೇಲಿ.

ಕೌಲೆ koule, *see* ಕೌಳಿ.

ಕೌಶಲ kouśala, s. Happiness, wellfare. 2. skilfulness.

ಕೌಶಿಗೆ kouśige, s. A name of the sage Viśvāmitra.

ಕೌಸಲ್ಯೆ kousalyē, s. The mother of Rāma.

ಕೌಳಿ, ಕೌಳಿಗೆ kouli, kouligē, s. A drinking vessel. 2. a bundle of twenty *or* twenty-five. ಬಚ್ಚಿರೆದ— a bundle of about twenty-five betel leaves.

ಕೌಳು koulu, s. 1. Odour, scent, smell. 2. a kind of perfume. 3. stench. | 4. the cheek.

ಕೌಳೆ, ಕೌಳ್ಯೆ kouḷē, koulyē, *see* ಕೌಳಿ.

ಕೌಯಿ kyāti, *see* ಪ್ಯಾತಿ.

ಕೌಯದಗೆ kyādage, *see* ಕೇದಯ.

ಕೌಯಲ್ kyālu, s. Diligence. 2. devotion, attention.

ಕ್ರತು kratu, s. A sacrifice, oblation.

ಕ್ರಮ krama, s. Order, method, regularity. —ಹೀನ irregular, disorderly. —ಪ್ರಕಾರ, ಕ್ರಮಾವದ regularly, in order.

ಕ್ರಯ kraya, s. Price, value. —ಸಾರಿ a buyer, purchaser. —ಬಿಡೆ a deed of sale; *also* —ಸಾಧನ. —ನಿರ್ಣಯ settlement of price. —ವಿಕ್ರಯ buying and selling; traffic, trade. —ಕಟ್ಟುನಿ, —ಮುಟ್ಟುನಿ to fix the price. ಕ್ರಯಿಸು ಕೊರ್ಪಿಸು to sell. ಕ್ರಯಿಸು ದಿಪ್ಪನಿ to buy.

ಕ್ರಾಣಿ krāṇa, *see* ಗ್ರಾಣಿ.

ಕ್ರಾಣಿ krāṇi, s. The eruptive kind of rickets.

ಕ್ರಿತ್ತಿಮು krittima, *s.* A trick, artifice, deceit. 2. sorcery, witchcraft.

ಕ್ರಿಮಿ krimi, *s.* An insect, worm.

ಕ್ರಿಯ, ಕ್ರಿಯೆ kriya, kriyè, *s.* An act, action. 2. daily religious ceremonies. 3. obsequies, funeral rites.

ಕ್ರಿಯಾಪದ kriyāpada, *s.* A verb, *gram.*

ಕ್ರಿಯಾಫಲ kriyāphala, *s.* A reward, as the fruit of one's deeds.

ಕ್ರಿಯಾವಿಶೇಷಣ kriyāviśeṣhaṇa, *s.* An adverb, *gram.*

ಕ್ರೀಡ, ಕ್ರೀಡೆ kṛīḍa, kṛīḍè, *s.* Sport, play, amusement.

ಕ್ರುತ kruta, *see* ಕೃತ.

ಕ್ರುಸ್ಸು krussu, *s.* A chair; *cf.* ಕುರ್ಚಿ.

ಕ್ರುಸ್ಸು, ಕ್ರೂಜಿ krussu, krūjè, *s.* A cross.

ಕ್ರುರ krūra, *s.* Wickedness, cruelty. *adj.* Ferocious, terrible. —ತನ, —ತ್ವ cruelty. —ಭಾವ cruel disposition.

ಕ್ರೈಸ್ತೆ kreiste, *s.* A Christian.

ಕ್ರೋಧ krōdha, *s.* Wrath, passion.

ಕ್ರೋಧನ krōdhana, *s.* The fifty-ninth year in the Hindu cycle of sixty.

ಕ್ರೋಧಿ krōdhi, *s.* The thirty-eighth year in the Hindu cycle of sixty.

ಕ್ರೌಂಚ krouñca, *s.* A curlew. 2. a mountain in the Himālaya range.

ಕ್ಲುಪ್ತ kluṭta, *adj.* Brief, short. 2. fixed, determined.

ಖ

ಖ kha, The fifteenth letter of the alphabet.

ಖಂಜ khañja, *s.* A kind of grass.

ಖಂಡ khaṇḍa, *s.* A piece, part, portion. 2. a continent. 3. a chapter. —ಅಪಿಸಿ to fall into pieces. —ಮಳ್ಪುನಿ to break into pieces.

ಖಂಡನೆ khaṇḍaṇè, *s.* Division. 2. dissertation. 3. criticism. —ಮಳ್ಪುನಿ to divide; to decide, settle; to criticise.

ಖಂಡಾಬಟ್ಟೆ khaṇḍābaṭṭè, *see* ಕಂಡಾ ಬಟ್ಟೆ.

KH

ಖಂಡಿ khaṇḍi, *s.* A weight equal to twenty maunds. 2. *see* ಕಂಡಿ.

✓ಖಂಡಿತ khaṇḍita, *adj.* Strict, severe. 2. positive, true, certain. *adv.* Strictly; positively.

✓ಖಂಡಿಸುನಿ khaṇḍisuni (ಖಂಡಿಸು), *v. a.* To cut into pieces, to sever. 2. to refute. 3. to criticise. 4. to fix, settle.

ಖಂಡುಗ khaṇḍuga, *s.* A measure of capacity, containing twenty koḷagas.

ಖಂಡೆರುನಿ khaṇḍeruni (ಖಂಡೆರು), *v. a.*

To chip, cut away a small piece. 2. to square, make right.

ಬಗ khaga, *s.* A bird. —ರಾಜಿ Garuḍa, the king of birds.

ಬಗೋಳ khagōḷa, *s.* The celestial globe.

ಬಚಿತ khaçita, *adj.* Resolute, positive, decided. *adv.* Resolutely, determinately, positively.

ಬಚಾನೆಡಿ khañāṇḍi, *s.* A treasurer, cash-keeper.

ಬಚಾನೆ khajāṇē, *s.* A treasury. 2. money. —ಪಟ್ಟಿಗೆ a cash chest, cash box.

ಖಜ್ಜಿ khajji, *see* ಸಜ್ಜಿ.

ಖಡಾಖಡಿ khadākhadi, *see* ಕಡಾಕಡಿ.

ಖಡ್ಡ khadga, *s.* A sword. 2. the horn of a rhinoceros. ✓ —ಮೈಸಾ a rhinoceros.

ಖದಿರ್ khadiru, *see* ಕದಿರ್.

ಖನಿ khani, *s.* A mine.

ಖಬರ್, ಖಬರ್ khabaru, khabaru, *s.* A report, rumour, news, message. 2. caution; *cf.* ಕಬರ್. —ಕಾರ್ mind! take care! *cf.* ಕಬ್ ಟೆದಾರ್. —ಕಾರಿ, —ಕಾರಿಸೆ responsibility, control, management.

ಖಯಾ khaya, *s.* Depth.

ಖರ khara *s.* The twenty-fifth year in the Hindu cycle of sixty. 2. an ass.

ಖರ khara, *adj.* Sharp, hot, harsh.

ಖರಾಂಕಾವುನಿ kharañcāvuni, *see* ಕಂಚಾವುನಿ.

ಖರಾಂಕುನಿ kharañcuni, *see* ಕಂಚುನಿ.

ಖರಾಬ್ kharābu, *adj.* Bad, filthy, disgusting.

ಖರಾಮತಿ kharāmati, *see* ಕರಾಮತಿ.

ಖರೀದಿ kharidi, *s.* Value, price. 2. cost. —ಮಕ್ಕುನಿ to settle the price.

ಖರೆ kharē, *adj.* True, correct, certain. —ಮಕ್ಕುನಿ to prove.

ಖರ್ಜೂರ kharjūra, *see* ಸಜ್ಜಿರ್.

ಖಲಾಸಿ khalāsi, *see* ಕಲಾಸಿ.

ಖಲಾಸ್ khalāsu, *see* ಕಲಾಸ್.

ಖಸಿ khasi, *see* ಕಶಿ.

ಖಸ್ತು khastu, *see* ಕಸ್ತು.

ಖಾದಿ khādi, *s.* A coarse cloth.

ಖಾನೆ khāṇē, *s.* A house, dwelling. 2. an office. —ಕುಮಾರಿ census, population. ಘಾಸ— a printing office.

ಖಾರ khāra, *s.* A pungent or hot taste. 2. soda. *adj.* Hot, pungent. —ಅಪಿಸಿ to burn, feel hot.

ಖಾಲಿ khāli, *adj.* Empty, vacant; unemployed. 2. vain, useless. —ವಾತೆರ vain talk, useless words. —ಇಲ್ಲ an empty house.

ಖಾವಂದೆ khāvande, *s.* A master, owner, proprietor.

ಖಾಸಾ khāsa, *adj.* Own, private. —ಸತಿ, —ನಿ one's own. —ಮಿಸ್ತೆ one's own younger brother, immediate brother.

ಖಿಸ್ತು, ಖಿಸ್ತಿ khistu, khisti, *see* ಕಿಸ್ತು.

ಖುದುಪ khudupa, *s.* The principal Mohammedan prayer.

ಖುದ್ದು khuddu, *adj.* Own, personal. *adv.* Personally, —ಕಾಜಿ

one's own consent. —ಸಂಪಾದನೆ self-acquisition.

ಖುಲಾಸ್ khulāsu, *see* ಕುಲಾಸ್.

ಖುಲಾ khullā, *adj.* Open, not closed.

ಖುಶಾಲ್ khušāly, *see* ಕುಶಾಲ್.

ಖುಶಿ khuši, *see* ಕುಶಿ.

ಖುಸ್ತಿ khusti, *see* ಕುಸ್ತಿ.

ಖುನಿ khūni, *s.* Murder, manslaughter.

ಖೂಳ khūla, *adj.* Bad, mean, cruel.

ಖೇಚರೆ khēcare, *s.* A demi-god. ಖೇಚರಭಟ್ಟಿ, ಖೇಚರಾಳಿ a wandering priest, vagabond, vagrant, beggar.

ಖೋಡಿ khōḍi, *s.* Failing, defect, fault. 2. a simpleton. *adj.*

Incorrigible, irreclaimable.

ಖ್ಯಾತಿ khyāti, *s.* Fame, reputation.

ಗ

ಗ ga, The sixteenth letter of the alphabet.

ಗ, ಗಾ (*mas.*), ಗಲಿ, ಗಳಿ (*fem.*) are affixed to verbs in addressing Pariahs, as ಬಲ್ಲಗ, ಬಲ್ಲಗಾ come (man); ಬಲ್ಲಗಳಿ come (woman).

ಗಂಗ, ಗಂಗಾ, ಗಂಗಿ gaṅga, gaṅgā, gaṅgē, *s.* The river Ganges. 2. a female's name. ಗಂಗಾಧರೇ Śiva, who received the Ganges on his head. ಗಂಗಾಯಾತ್ರೆ pilgrimage to the Ganges. ಗಂಗಾಸ್ನಾನ bathing in the Ganges water.

ಗಂಗರ, ಗಂಗಸರ gaṅgara, gaṅgasara, *s.* Arrack, liquor.

ಗಂಚಕ್ಕರ್ gaṅcakkary, *s.* A hoax, humbug. —ಮೆಳ್ಳುನಿ, —ಡ್ ವಾಡುನಿ to hoax. —ಡ್ ಬೂರುನಿ to be hoaxed.

ಗಂಜಣಿಗೆ gaṅjaṅigē, *s.* A fragrant grass.

ಗಂಜನಿ gaṅjani, *see* ಗಜಿಬಿಜಿ.

G

ಗಂಜಲಿ gaṅjali, *s.* A kind of parasite.

ಗಂಜಿ gaṅji, *s.* Gruel, rice water. 2. starch. 3. porridge.

ಗಂಜಿಪ್ಪು, ಗಂಜೀಪ್ gaṅjippu, gaṅjīppu, *s.* A kind of playing cards.

ಗಂಜುಪ್ಪು gaṅjuppu, *s.* Purified salt, table salt.

ಗಂಟು gantu, *s.* The ankle. 2. a knot. 3. a bundle. 4. money; riches. —ಸುಜ್ಜಿ a small kind of jack fruit. —ಕಳುವೆ, —ಕಳ್ಳಿ a pickpocket. —ಪರೆಂಗ a variety of syphilis in which the joints are affected. —ಮುಪ್ಪೆ a sealed bundle. —ಕಟ್ಟುನಿ to pack; to amass wealth. —ಗಪ್ಪನಿ, —ಬುಡುವುನಿ to untie. —ತಿರಿಸುನಿ, —ಸಂದಾವುನಿ to settle a debt. —ವಾಡುನಿ to tie, bind, knit. —ಬೂರುನಿ to form a knot; to come in contact with; to attack. —ಮೆಳ್ಳುನಿ to make a

marriage alliance. ಬಜೀ- a fabrication, false story.

ಗಂಟೆ gaṅṭa, see ಕಂಟವು.

✓ ಗಂಟೆಪುಟ್ಟೆ gaṅṭapucčē, s. A male cat; also ಸಂಟೆ.

ಗಂಟಾಮಣಿ gaṅṭāmaṇi, s. A large bell.

ಗಂಟಾಶೆ gaṅṭāšē, s. Avarice, covetousness.

ಗಂಟೆ gaṅṭi, s. A kind of earring.

ಗಂಟೆಸುತ್ತು gaṅṭisuttu, s. A child's necklace of beads.

✓ ಗಂಟು gaṅṭu, s. The knot or joint of a reed or cane. 2. see ಸಂಟೆ.

ಗಂಟೂಸ್ gaṅṭūsu, s. Stinking produced by breaking wind downwards.

ಗಂಟೆ gaṅṭē, s. A bell, gong. 3. a clock. 4. an hour. 5. see ಸಂಟೆ. —ಹಾಕುನಿ to ring the bell, strike the hour.

ಗಂಡಕಾಯಿ gaṅḍukāyi, s. Papaw, the fruit of *Carica papaya*.
✓ 2. manliness.

✓ ಗಂಡವ್ಯುಗ gaṅḍumryuga, s. A rhinoceros.

✓ ಗಂಡಸ್ತನ gaṅḍustana, s. Manliness, bravery.

ಗಂಡಗಣ gaṅḍagaṇa, s. A host of demons. 2. a band of heroes.

ಗಂಡಬೇರುಂಡಪಕ್ಕಿ gaṅḍabēruṇḍapakki, s. A fabulous bird with two heads.

ಗಂಡಮಾಲೆ gaṅḍamālē, s. Scrofula. 2. ulcers on the neck.

✓ ಗಂಡಸ್ತನ gaṅḍastana, see ಸಂಟೆಸ್ತನ.

ಗಂಡಕ್ಷರ gaṅḍakshara, s. An aspirated letter.

✓ ಗಂಡಾಂತರ gaṅḍāntara, s. Danger, peril.

ಗಂಡಾಗಾಲಿ gaṅḍāgāli, s. Intercourse, intimacy. 2. interference. 3. slander, defamation. 4. a report. ಅಯ ಸಂಡಾಗಾಲಿ ಬೊಡ್ಡಿ I will have nothing to do with him.

ಗಂಡಾಗುಂಡಿ gaṅḍāguṇḍi, s. Audacity, barefacedness.

✓ ಗಂಡಿ gaṅḍi, s. A hole, opening, gap; cf. ಕಂಡಿ. —ಮಳ್ಳುನಿ to bore a hole.

ಗಂಡಿದ gaṅḍida, see ಖಂಡಿತ.

ಗಂಡಿಪುನಿ gaṅḍipuni, see ಖಂಡಿಸುನಿ.

✓ ಗಂಡು gaṅḍu, adj. Male. 2. brave, valiant. 3. large, stout. —ಕತ್ತೆರಿ large scissors.

✓ ಗಂಡುಸು gaṅḍusu, s. A husband.

ಗಂಣ್ಯ gaṅṇya, s. Esteem, regard, attention. 2. estimate. adj. Numerable; honorable. —ಮಳ್ಳುನಿ to esteem, regard, revere, care for.

ಗಂತ್ gaṅṭy, see ಕಂತ್.

ಗಂತಿ, ಗಂತೆ gaṅṭi, gaṅṭē, s. Rags, patched clothes.

ಗಂದ, ಗಂಧ ganda, gandha, s. Sandal wood, *Santalum album*. 2. smell, odour. ಶ್ರೀ- a superior kind of sandal. —ದ ಎಂಟೆ, —ದ ತೈಲ sandal oil. —ದ ಕಲ್ಲೆ a stone for grinding sandal on. —ದ ಕೊರಡೆ a piece or log of sandal wood. —ದ ಬಿಲ್ಲೆ a cake of sandal powder. —ದ ಬೊಟ್ಟೆ a sectarian mark of

sandal on the forehead. —ಫಟ್ಟಿ the distillary of sandal oil. —ದ ಮರ sandal tree, sandal-wood. —ಮಸಾಲೆ a sandal paste prepared with other ingredients. —ಲೇಸ smearing sandal on the person. —ಸರಕ spices. —ಘಜುನಿ to smear sandal on the person.

ಗಂಧಕಗandhaka, s. Sulphur, brimstone.

ಗಂಧಗಿರಿ gandhagiri, s. A kind of timber tree.

ಗಂಧಮುಷ್ಟಿ gandhamuṣṭi, s. Cubebs, *Piper cubeba*.

ಗಂಧರ್ವ gandharva, s. A horse. 2. a musician of the demigods, having a human face and a horse's body. —ಸ್ತ್ರೀ a handsome woman.

ಗಂಧಸಾಲೆ gandhasālè, s. A superior kind of table-rice.

ಗಂನ ganna, s. A sugar-cane.

ಗಂನಕತ್ತರಿ gannakatteri, s. A burglar's instrument; also ಕನ್ನ ಸತ್ತರಿ. 2. a deceiver.

ಗಂನೈ ಗannya, see ಗಂನೈ.

ಗಂಪ gampa, s. Mire, mud. *adj.* Muddy, sticky. —ಕಂಪ a fertile paddy-field. —ಬೃತ್ a large tract of fertile land.

ಗಂಭೀರ gambhira, *adj.* Honorable, revered, venerable. 2. deep, profound. —ಶ್ವ honorableness; profoundness. —ವಾಯಿ an honourable man.

ಗಂಮತ್ gammy, s. A good or bad smell.

ಗಂಮತ್ gammaty, s. Merriment. 2. happiness. —ಮಕ್ಕುನಿ to be merry.

ಗಕ್ಕನೆ gakkanè, *adv.* Quickly.

ಗಗ್ಗಂಧ gaggandha, *adj.* Very dark.

ಗಗ್ಗರ, ಗಗ್ಗರೆ gaggara, gaggarè, s. A petticoat. 2. a bell-ornament. 3. a kind of liquor.

ಗಗ್ಗಲ್ಲ gaggally, s. A rock.

ಗಗ್ಗುರ, ಗಗ್ಗುರು gaggura, gagguru, s. A kind of curry.

ಗಗ್ಗುರಿಯುನಿ gagguriyuni (ಗಗ್ಗುರಿ), *v. n.* To bark. *v. a.* To frighten.

ಗಗ್ಗಿರಾವುನಿ gaggerāvuni (ಗಗ್ಗಿರಾ), *v. a.* To frighten, alarm. 2. to censure, scold.

ಗಗ್ಗಿಲ gaggela, s. Fulmination, denouncement; *cf.* ಗಡ್ಡಲ.

ಗಗ್ಗಿಲ್ಯುನಿ gaggelyuni (ಗಗ್ಗಿಲ್), *v. n.* To roar, cry. *v. a.* To frighten.

ಗಜ್ಜಿ, ಗಜ್ಜು gaççi, gaççu, s. Mortar, plaster. 2. a lump. —ಕುಕ್ಕುನಿ to stick fast.

ಗಜ gaja, s. An elephant. *adj.* Elephantine. —ಮುಪಿ Gaṇēsa, with the head of an elephant.

ಗಜ, ಗಜೆ gaja, gajè, s. A yard measure. 2. a ramrod. —ಕಂಪು a flag-staff. —ಕಟ್ಟಳೆ a standard in purchasing elephants. —ಕೋಲು a yard measure.

ಗಜಂಟು gajāṅṭu, see ಕಂಪು.

ಗಜಗಜ gajāgaja s. Jostling, jolting. 2. trembling.

ಗಜನಿ gajani, s. Poor or infertile

ground. —ಜಾಗ್, —ಭೂಮಿ an infertile land.

ಗಜಪುನಿ gajapuni, see ಸಜಿಪುನಿ.

✓ ಗಜಲ್ ಗಾಜಲ್, *adj.* Confused, distracted. ✓ 2. filthy, foul. 3. rough, not fine. —ಅರಿ a foul or rough sort of rice. —ಜಾಗ್ a filthy place.

ಗಜಲುನಿ gajaluni, see ಸಜಿಲುನಿ.

ಗಜಲ್ಪುನಿ gajalpuni, see ಸಜಿಲ್ಪುನಿ.

ಗಜಾಲ್ ಗಾಜಾಲ್, *adj.* Boasting.

✓ ಗಜಿಗೆ ಗಾಜಿಗಿ, *s.* The Molucca bean, *Guilandina bonduc.*

✓ ಗಜಿಪುನಿ ಗಾಜಿಪುನಿ (ಸಜಿ), *v. a.* To fasten, strengthen.

ಗಜಿಜಿಜಿ ಗಾಜಿಜಿಜಿ, *s.* Complication, entanglement, confusion. —ಬರವ bad hand-writing, scribbling. —ಮಾರ್ಗ a miry road.

ಗಜಿರ್ ಗಾಜಿರ್, see ಸಜಿರ್.

ಗಜಿ ಗಾಜಿ, see ಸಜಿ.

ಗಜಿಕಂಪ ಗಾಜಿಕಂಪ, *s.* A stick for flogging.

ಗಜಿನಿ ಗಾಜಿನಿ, see ಸಜಿನಿ.

ಗಜಿಪುನಿ ಗಾಜಿಪುನಿ, see ಸಜಿಪುನಿ.

ಗಜಿಲುನಿ ಗಾಜಿಲುನಿ (ಸಜಿಲ್), *v. n.* A sore to form or suppurate.

ಗಜಿಲ್ಪುನಿ ಗಾಜಿಲ್ಪುನಿ (ಸಜಿಲ್), *v. a.* To cause a sore to form or suppurate.

Δ ಗಜ್ಜಿ ಗಾಜ್ಜಿ, *s.* Itch, scab. —ಪಾಪುನಿ, see ಸಜ್ಜಿಪುನಿ. ಸಜ್ಜಿ ಇತ್ತಿನಾಯಗಲಜ್ಜಿ ಇಜ್ಜಿ he who suffers from itch has no shame.

ಗಜ್ಜಿರ ಗಾಜ್ಜಿರ, *s.* The marsh date tree. —ಸಂದ್ its fruits.

✓ ಗಜ್ಜಿ ಗಾಜ್ಜಿ, see ಸಜ್ಜಿ.

ಗಟ ಗಾಟ, see ಘಟ.

ಗಟಗಟ gatagata, *s.* A gurgling noise, as produced when drinking.

ಗಟಣಿ ಗಾಟಣಿ, see ಘಟಣಿ.

ಗಟ್ಟ ಗಾಟ್ಟ, see ಘಟ್ಟ.

ಗಟ್ಟಣಿ, ಗಟ್ಟಣಿಗೆ, ಗಟ್ಟಣಿಗಾಟ್ಟಣಿ, ಗಾಟ್ಟಣಿಗಿ, ಗಾಟ್ಟಣಿ, *s.* The foundation of a building.

ಗಟ್ಟಳಿ ಗಾಟ್ಟಳಿ, see ಕಟ್ಟಳಿ.

✓ ಗಟ್ಟಿ ಗಾಟ್ಟಿ, *adj.* Firm, secure.

2. solid, hard. 3. clever, able, strong. —ಉಳಿ a narrow, thick chisel. —ಕೆಲಸ substantial work. —ಬಾಯಿ a loud speaker, a talkative person. —ಕಟ್ಟುನಿ to coagulate, curdle, freeze. —ಸತ್ತುನಿ to hold fast. —ಮಳ್ಪುನಿ to make strong, fix firmly; to bake a kind of cake; cf. ಸಟ್ಟಿ.

ಗಟ್ಟಿಗಟ್ಟಿ ಗಾಟ್ಟಿಗಾಟ್ಟಿ, *s.* Clot after clot, clod after clod. *adj.* Very cloddy, very hard.

✓ ಗಟ್ಟಿಗೆ ಗಾಟ್ಟಿಗೆ, *s.* A clever man. ಸಟ್ಟಿಸತನ cleverness, ability, skill.

ಗಟ್ಟಿಯುನಿ, ಗಟ್ಟಿಯುನಿ ಗಾಟ್ಟಿಯುನಿ, ಗಾಟ್ಟಿಯುನಿ (ಸಟ್ಟಿಯು), *v. a.* To wipe off.

ಗಟ್ಟಿ ಗಾಟ್ಟಿ, *s.* A kind of cake. ✓ 2. a clod, lump.

ಗಟ್ಟಿ ಗಾಟ್ಟಿ, see ಕಟ್ಟಿ.

✓ ಗಡ್ ಗಾಡು, *adj.* Powerful, strong, able. 2. clever. 3. brave, firm, gallant. 4. severe, strict. —ತನ severity,

strictness, strength; ability.
 -ದಾಯಿ, ಸಡನೆ an able or wealthy man.

ಗಡಂಗ್ gadangū, s. A godown, store-room. 2. a toddy-shop.

ಗಡಂಬಲೆ gadambalè, s. A poisonous snake.

ಗಡಕ, ಗಡಗ gadaka, gadaga, see ಕಡಸ.

ಗಡಕ್ಕು gadakka, adv. Suddenly.

ಗಡಗಡ gadagada, s. A chattering noise. -ನಡುಸುನಿ to shiver, tremble with cold.

ಗಡಬಡಿ gadabadi, see ಸಡಿಬಿಡಿ.

ಗಡಯಿ, ಗಡಾಯಿ gadayi, gadāyi, s. A long pole with spherical bells, shaken in temples; cf. ಸಸಕ. 2. a hillock, hill. -ಕಲ್ಲೆ the name of a rocky hill.

ಗಡಸು gadasu, s. A heifer, young cow.

ಗಡಾಬಾಜಿ gadābāji, s. A rocket. 2. an independent person. 3. heedlessness, recklessness, disregard.

ಗಡಿ gadi, s. An incision, cut. 2. the half of a cocoanut. 3. a limit, boundary, frontier. 4. authority, power. 5. appointment of a headman or chieftain. ಅಡಂಗೆಡ - a piece of mango-pickles. -ಕಲ್ಲೆ a boundary stone, land-mark. -ನಡಿ, -ನುಡಿ nomination and appointment of a headman with certain privileges in a demon shrine. -ಪಾರ್ banishment, transportation. -ಪಾರ್

ಮಳ್ಳುನಿ, -ದಾಂಟಿಸುನಿ to banish. -ಕೊರ್ಪಿನಿ to appoint a headman. -ದಾಂಟುನಿ to transgress, violate the bounds. -ಪಾಡುನಿ to make an incision, mark out a tree to be cut down. ಜಾರ್ - a slip. ಚತುರ್ಗಡಿ the boundary of a land.

ಗಡಿಗಿ gadige, s. A small earthen ware, a pot.

ಗಡಿಪುನಿ gadipuni (ಸಡಿ), v. n. To agree, harmonize, be in unison. 2. to suit, be convenient. ಪಸೆ ಪತ್ತಿ ಇಲ್ಲೆ ಸಡಿಪಂದ್ a house black with smoke will not suit, (said of a restless or fickle-minded man). ಮೊಕ್ಕುಳೆಗ್ ಸಡಿಪುಜಿ they do not agree together.

ಗಡಿಬಿಡಿ gadibidi, s. Bustle confusion, disorder, tumult, disturbance. -ಮಳ್ಳುನಿ to bustle; to disturb; cf. ಸಲಿಲಿ.

ಗಡಿಮೆ gadima, s. A large piece of any thing.

ಗಡಿಯಾಳ್ gadiyāḷu, s. A watch, clock. -ದಾಯಿ a watch-maker.

ಗಡಿಯುನಿ gadiyuni, see ಸಡಿಪುನಿ.

ಗಡು gadu, s. A term, fixed time or place. -ಸಡು periodically, now and then. -ದೀಪಿನಿ, -ಪಾಡುನಿ to fix a time.

ಗಡುವಾಡ್ gaduvāḍu, s. Halt, stay. -ಜಾಗ್ a halting place.

ಗಡುಪ್ಪನ gadustana, s. Bravery, manliness. 2. power, strength, greatness; cf. ಸಂಡುಪ್ಪನ.

↓ ಗಡ್ಡೆ gadda, *s.* The chin. 2. the beard. —ಪತ್ತೆದ್ ನಟ್ಟಿಣಿಸಿ to entreat a person by taking hold of his beard in token of respect.

ಗಡ್ಡೆಯಿ gaddayi, *s.* Compulsion, force. *adj.* Compulsory; *also* ಸಡ್ಡಾಯಿ. —ದ ಕೆಲಸ compulsory work. —ಕಟ್ಟಿಸಿ to compel, force.

ಗಡ್ಡಿ gaddi, *see* ಕಡ್ಡಿ.

√ ಗಡ್ಡೆ gaddè, *s.* √ A bulbous root. 2. a lump, clod. —ಕಟ್ಟಿಸಿ to coagulate, curdle.

ಗಡ್ಡತನ gadṣutana, *see* ಸಡ್ಡ.

ಗಣ gṇa, *s.* A flock, host, multitude. 2. a retinue, train of attendants. 3. a class of spirits. 4. a foot of three syllables. 5. a number, *arith.* 6. series of asterisms classed under three heads, ಸರ- human, ರಾಕ್ಷಸ- infernal, and ದೇವ- divine. —ವತಿ Gaṇēśa the leader of Śivā's retinue. ಸಂ- ಡ- evil spirits. ದೂತ- angels.

√ ಗಣಂಜ್ gṇaṅṅy, *s.* A tinkling sound.

ಗಣಕಲೆಪಿನಿ gṇakalepini (ಗಣಕಲೆ), *v. n.* To be pensive, thoughtful and sad.

ಗಣಗಟೆ gṇagati, *s.* Leg ornaments.

ಗಣನೆ gṇanè, *s.* Regard, esteem. 2. calculation.

√ ಗಣಸ ಗṇasṣ, *s.* √ The link of a chain. 2. a hook.

ಗಣಾಲ ಗṇāly, *see* ಸಣಲ.

ಗಣಿತ gaṇita, *s.* Arithmetic, calculation. *adj.* Counted, numbered. —ವಿಧ್ಯ arithmetic.

ಗಣಿಪುನಿ gaṇipuni, *see* ಸಣಿಪುನಿ, ಸಂಪುನಿ.

√ ಗಣಿಲ್ ಗṇily, *s.* Tinkling. —ಆ ಪಿಸಿ to tinkle.

√ ಗಣೆ gaṇè, *s.* A pole, staff. 2. an arrow. ದೊಂಬಿರೆ- a tumbler's pole; *cf* ಕಣೆ.

ಗಣೇಶ, ಗಣೇಶಿ gaṇēśa, gaṇēśe, *s.* The chief of demi-gods and remover of obstacles. He is invoked at the commencement of auspicious ceremonies; *also* ಸಣಪತಿ.

ಗಣ್ಯ gaṇya, *see* ಸಂಣ್ಯ.

ಗತ್ gatṣ, *s.* Fatigue, weariness, trouble. ಬೆಂದ್ ಬೆಂದ್ ಸತೆ ಆಯೆ he is done up by working continuously.

ಗತ gata, *adj.* Past, gone, antecedent. —ಆಪಿಸಿ to expire. ಜೀವ- suicide, extinction of life. ಮನೋ- intention, wish, purpose.

ಗತಿ gati, *s.* Destiny, fate, fortune, condition. 2. protection, support. 3. means, resources, income. 4. motion, course. —ಸೋತ್ರ means and family. —ಸೋತ್ರದಾಂತಿನಾಯೆ a poor, helpless man. ಅಫೋ- a downward course; perdition. ಉರ್ವ್ಯ- an upward *or* heavenward course; salvation. ಕಾಲ- the progress of time. ಸ್ವರ- the motion of planets, their

influence on the human destiny. ಪುರ್— a bad condition; future misery. ಭೈವ— fate, destiny. —ಮಕ್ಕುನಿ to help, show means; to make funeral ceremonies. ಎಂಕ್ ಏರ್— who will protect or save me? ಎಂಕ್ ಡಾನೆ— what support have I? what is to become of me? ಎಂಕ್ ಸತಿ ಇಜ್ಜಿ I have no means or support.

ಗತು gatu, *see* ಸತ್.

ಗದ gada, *see* ಸಪಿ.

ಗದಗದ gadagada, *s.* A crackling noise. —ಅರ್ಲುನಿ to burn or blaze with a crackling noise.

ಗದರ್ ಗದಾರು, *s.* A lump. 2. an object of love.

ಗದಿಪುನಿ gadipuni, *see* ಸಿಪುನಿ.

ಗದುಕುನಿ, ಗದ್ಡುನಿ gadukuni, gadkuni (ಗದ್), *v. n.* To lap, jolt.

ಗದೆ gade *s.* A weapon; a club, mace.

ಗದ್ದಲ gddala, *s.* Confusion, disturbance, noise. —ಮಕ್ಕುನಿ to make noise, to reprove, rebuke; to exhibit magnificence, grandeur.

ಗದ್ದವು, ಗದ್ದಾವು gaddavu gaddāvu, *s.* An earthen plate.

ಗದ್ದಾವುನಿ gaddāvuni, *c. v.* (of ಗದ್ದುನಿ) To shake, move, rock.

ಗದ್ದಿಗೆ gaddigē, *s.* A throne, seat of honour.

ಗದ್ದುನಿ gadduni (ಗದ್), *v. n.* To shake, quiver, be agitated.

ಗದ್ದೆಲ gaddela, *see* ಸದ್ದಲ.

ಗದ್ದೈ ಗದ್ದೈ gaddyā, *s.* Prose. —ಪದ್ಯ prose and verse.

ಗದೈ gadhe, *see* ಸಪಿ.

ಗನ gana, *see* ಘನ.

ಗನಾಗಟ್ಟಿ ganāgatti, *s.* A tinkling article. 2. anklets and toe-ornaments. *adj.* Powerful.

ಗನ್ನಕತ್ತಿರಿ gannakatteri, *see* ಸಂನ ಕತ್ತಿರಿ.

ಗಪ್ ಗಪ್, *s.* Concealing; suppression. 2. misappropriation. —ಚಿಪ್, —ಚಿಪ್ಪಿ silence, quietness. —ಮಕ್ಕುನಿ to hide; to misappropriate.

ಗಪಲತ್ತ್ತೆ gapalatu, *s.* A lie, falsehood. 2. shuffling, as cards. 3. misplacing.

ಗಪೆ, ಗಪ್ಪಿ, ಗಪ್ಪೆ gapē, gappi, gappē, *s.* A lie, falsehood. 2. a hoax, humbug. —ಬುದ್ಧಿನಿ, —ಹಾಕುನಿ to tell a lie; to hoax. —ಮಕ್ಕುನಿ to hide, conceal, suppress.

ಗಪ್ಪ ಗಪ್ಪಾ, *adj.* Silent, quiet; *cf.* ಸಪಿ.

ಗಬಗಬ gabagaba, *s.* Gulping, swallowing. —ತಿನ್ನಿನಿ to gulp, swallow up.

ಗಬ್ಬ ಗಬ್ಬಾ, *see* ಸರ್ಭ.

ಗಮಗಮ gamagama, *s.* Fragrance, odour; *cf.* ಸಂಮ.

ಗಮತ್ gamatu, *see* ಸಂಮತ್.

ಗಮನ gamana, *s.* Going, moving, motion, course.

ಗಮಸ್ ಗಮಾಸು, *s.* Fragrance, odour. 2. stink, stench.

✓ ಗಮಸುನಿ gamasuni (ಗಮಸ್), *v. n.*
To smell, scent; stink.

✓ ಗವಾಯಿಸುನಿ gamāyisuni (ಗವಾಯಿಸುನಿ), *v. n.* ✓ To be fragrant, odoriferous. 2. to strike, flag.
ಗಮೆಯುನಿ, ಗಮೆಲುನಿ, ಗಮೆವುನಿ gamemeyuni, gameluni, gamevuni (ಗಮಿ, ಗಮಿಲ್, ಗಮಿ), *v. n.* To be hot, feel hot, as in a fit of fever.

ಗಯu gaya, *see* ಕಯu.

ಗಯu gaya, *s.* A place of pilgrimage. —ವಾಳಿರ್ the people of Gaya —ಕ್ಷೇತ್ರ the sacred place at Gaya.

ಗಯಾಳು gayāḷu, *adj.* Prodigal, extravagant. —ತನ prodigality. ಸಯಾಳಿ an extravagant woman. ಸಯಾಳಿ an extravagant man.

ಗಯಿಳ್ gayiḷu, *see* ಸ್ತೈಳ್.

✓ ಗರ್, ಗರ, ಗರಗರ garu, gara, garagara, *s.* A whirling noise, turning with rapidity. —ತಿರಿಂಸುನಿ to turn round with rapidity, as a top.

✓ ಗರಕೆನ garakena, *adj.* Clean, clear.

ಗರಗರಿ garagari, *see* ಗರಿ.

ಗರಗಾಸು garagāsu, *see* ಸರ್ಗಾಸು.

✓ ಗರಡಿ garadi, *see* ಕರಡಿ, ಸರೊಡಿ.

ಗರಡೆ garade, *see* ಸರುಡೆ.

ಗರಣu garana, *see* ಸ್ರಹಣu.

ಗರವು garamu, *adj.* Hot, warm. *s.* Heat, warmth; *cf.* ಸರ್ವು. —ಮಸಾಲೆ spices for curry.

ಗರಸ್ತೆ garaste, *see* ಸ್ರಹಸ್ತೆ.

ಗರಾಬು garābu, *see* ಕರಾಬು.

✓ ಗರಿu gari, *s.* A wing, feather.

ಗರಿಮಿ garimi, *see* ಸರ್ವು.

✓ ಗರಿಮೆu garime, *s.* Severity, strictness.

ಗರಿಯುನಿ gariyuni (ಗರಿ), *v. n.* To break off, give way; *cf.* ಸರ್ವು.

ಗರಿಬು garibu, *adj.* Poor. ಸರಿಬು a poor man.

✓ ಗರುu garu, *s.* ✓ A rafter. 2. a mould; *cf.* ಕರು. *adj.* Rough.

ಗರುಗ garuga, *see* ಸರ್ವು.

ಗರುಡ, ಗರುಡೆ garuḍa, garuḍe, *s.* The son of Kaśyapa, having a human form, with a bird's bill and wings, and described to be Vishṇu's vehicle. 2. the Brahmany kite, eagle; *also* —ಸಕ್ಕಿ. ಸರುಡವಾಹನ a wooden form of Garuḍa, used to carry an idol in procession. ಸರುಡಸ್ತಂಭ a post or pillar in front of a temple, with the figure of Garuḍa on its top. ಸರುಡಾಸನ a seat of an idol with the figure of Garuḍa —ವಾತಾಳ a kind of bush, *Ophiorrhiza mungos*. ವಾತಾಳ— a drag to catch things under water; an outer part of a palm-leaf.

ಗರುಪುಟ್ಟು garuṭṭa, *s.* A crucible.

✓ ಗರಿu garè, *s.* The shaft of a country water-lift; *cf.* ಕರಿ. —ತ ಪೋಡು a broken tile.

ಗರಿಯಾಟೆ gareyāṭa, *s.* A kind of game.

ಗರೊಡಿ garodi, *s.* The shrine of

the demons called ಜ್ಯೆಡಿರ್ಲ.

2. a veranda. 3. a fencing school, gymnasium. —ಸಾಧನೆ gymnastic exercise.

ಗರ್ರನೆ garranè, *see* ಸರಸರ.

ಗರ್ಕ ಗarka, *adv.* Suddenly.

ಗರ್ಗ garga, *s.* A kind of medicinal plant, *Eclipta erecta*.

ಗರ್ಗಂಡ gargāṇḍa, *adj.* Profound, 2. thick. —ಕತ್ತಲೆ thick darkness.

ಗರ್ಗಯಿ gargayi, *adj.* Half-ripe, half-grown, as an arecanut *etc.*

ಗರ್ಗಾಸ್ gargāṣu, *s.* A saw. —ದ ಕೂಲಿ the teeth of a saw.

ಗರ್ಜನೆ garjanè, *s.* Roaring. —ಮ ಳ್ಪನಿ to roar, bellow.

ಗರ್ಜೆ garji, *s.* Need, necessity, occasion. —ದ ಪೊರ್ತು a time of difficulty.

ಗರ್ತಿ garti, *s.* A married woman. 2. a chaste *or* continent woman.

ಗರ್ನಾಲ್ garnāly, *s.* A mortar. 2. a bomb, cannon.

ಗರ್ಪುನಿ garpuni (ಗರ್), *v. a.* To dig.

ಗರ್ಪೆಲ್ garpely, *s.* Scooping, burrowing.

ಗರ್ಬ ಗarba, *see* ಸರ್ಭ.

ಗರ್ಬೇಜ garbija, *s.* A melon, the fruit of *Cucumis melo*.

ಗರ್ಭ garbha, *s.* The womb, uterus. 2. pregnancy. 3. embryo. —ಸಿಲೆ, —ಸೂಲ disorder in the womb; colic. —ಆಪಿನಿ, —ಉಂ ತುನಿ to be conceived. —ದೆಪ್ಪನಿ

to cause abortion. —ಫೋಪಿನಿ to miscarry. ಸರ್ಭೇಗು ತಾಗುನಿ, —ಪತ್ತುನಿ to be afraid; to touch the vitals.

ಗರ್ಭಸುತಿ garbhasuti, *s.* A web of cloth woven with red and black thread. —ರುಮಾಲ್ a turban of this kind. —ಶೀಲೆ a female's garment of this kind.

ಗರ್ಭಿಣಿ garbhini, *s.* A pregnant woman.

ಗರ್ಮಸಾಲೆ garmasāle, *see under* ಸರಮು.

ಗರ್ಮಿ, ಗರ್ಮು ಗarmi, garmu, *s.* Heat, burning, warmth; zeal.

ಗರ್ಮುನಿ garyuni, *see* ಸರಿಯುನಿ.

ಗರ್ವೆ garva, *s.* Pride, arrogance. —ದಾಯೆ a proud *or* arrogant man. —ಮಳ್ಪುನಿ to be proud, haughty. —ಕಟ್ಟುನಿ to subdue one's pride with effort.

ಗರ್ವಿ, ಗರ್ವಿಷ್ಟೆ garvi, garvishte, *s.* A proud man.

ಗಲ್‌ಗುಲ್ galuguly, *s.* A rumbling in the stomach.

ಗಲಗಲ galagala, *s.* A noise caused by bracelets.

ಗಲಬು galabu, *s.* Tumult, confusion, noise.

ಗಲಮೆನ galamena, *see* ಸಲ್ಮೆನ.

ಗಲಸುನಿ galasuni (ಗಲ), *v. a.* To use, employ.

ಗಲಾಸ್ galāṣu, *s.* A tumbler. 2. a swinging glass lamp.

ಗಲಿಜ, ಗಲಿಜ್ ಗalija, galiḷu, *s.* Dirt, filth, nuisance. —ಮಳ್ಪುನಿ to soil, make filthy.

- ↓ಗಲಿಬಿಲಿ galibili, *s.* Disorder, confusion, tumult; anarchy; *cf.* ಸಡಿಬಿಡಿ. —ಆಪಿಸಿ to be confused. —ಮೆಕ್ಕುನಿ to disturb.
- ಗಲಿಮೆ galimè, *s.* Acquirement.
- ಗಲುಕು, ಗಲ್ಕು, ಗಲ್ಕು galuku, galku, galku, *s.* A noise produced as when sinking *or* diving.
- ↓ಗಲ್ಜುನಿ galjuni (ಗಲ್ಜುನಿ), *v. a.* To confuse, disturb.
- ಗಲ್ತಿ galti, *s.* Error, mistake. 2. misplacing.
- ಗಲ್ಪಾಸ್ galpasu, *see* ಗಲ್ಪಸ್.
- ಗಲ್ಮಿನ galmena, *s.* Freshness, briskness, vigour.
- ಗಲ್ಗು gallu, *see* ಗಲ್ಲಾ.
- ↓ಗಲ್ಲ galla, *s.* The lower part of the cheek. —ವಾಸೆ whiskers on the lower part of the cheek; *also* ಸಲ್ಮಿನೆ.
- ಗಲ್ಲಾ, ಗಲ್ಲು gallā, gallu, *s.* The gallows. ಸಲ್ಲಿಸು ಪಾಡುನಿ to hang, execute a person.
- ಗಲ್ಲಿ galli, *s.* A street.
- ಗವ gava, *s.* Sense, sensation, consciousness. —ತಪ್ಪುನಿ to be out of senses, be disturbed.
- ಗವಲ gavala, *s.* A handful, mouthful. 2. a buffalo's horn; *also* ಕವಲೆ, ಕಬಲೆ.
- ↓ಗವಸಣಿಗೆ gavasanigè, *s.* The case *or* cover of a fiddle, *etc.*
- ↓ಗವಿ gavi, *s.* A cave, hole, cell.
- ಗವುಡಿ gavudi, *see* ಸಾಡಿ.
- ಗವುಡೆ gavude, *see* ಸಾಡಿ.
- ಗವುತಮೆ gavutama, *see* ಸಾತಮೆ.

- ಗವುಲೆ gaule, *see* ಸಾಲೆ.
- ಗವ್ಯು gavya, *s.* The product of a cow. *adj.* Of *or* belonging to a cow; *cf.* ಪಂಚಗವ್ಯು.
- ಗವ್ವೆ gavve, *adj.* Very tender.
- ಗಸಂಟ್ gasantṭu, *see* ಕಸಂಟೆ.
- ಗಸಗಸ gasagasa, *s.* Coarseness, roughness. *adj.* Coarse, rough. *adv.* Coarsely, roughly. —ಅರೆಸಿ to grind coarsely.
- ಗಸರ್ gasaru, *see* ಕಸರ್.
- ಗಸಿ gasi, *s.* The sediment of oil, pickles, *etc.*
- ಗಸೆಯುನಿ gaseyuni (ಗಸೆ), *v. n.* To rub.
- ಗಸೇನಿ gasèni, *s.* Difficulty. *adj.* Narrow, strait.
- ಗಸ್ತಿ gasti, *s.* A patrole. —ವಾಯಿ a patrole, watchman. —ತಿರಂ ಸುನಿ to patrole.
- ↓ಗಳಗಳ galagala, *s.* A noise, as in drinking fast *or* by shaking a cocoanut.
- ಗಳಮೆನ galamena, *see* ಸಲ್ಮಿನೆ.
- ಗಳಸುನಿ galasuni, *see* ಸಲಸುನಿ.
- ಗಳಿಗೆ galigè, *s.* A fold, crease, wrinkle. 2. *see* ಘಳಿಗೆ. —ಪತ್ತುನಿ to arrange folds. —ಮೆಕ್ಕುನಿ to fold, double.
- ಗಳು, ಗಳೆ galu, galè, *see* ಸರು.
- ಗಲ್ಪಸ್ galpasu, *s.* A halter round the neck, a noose. 2. death by hanging. 3. a lie, falsehood.
- ಗಲ್ಪು galpu, *see* ಸಮೆ.
- ಗಾಂಜಾ ಗಾಂಜಾ, *s.* The hemp plant, *Cannabis sativa*, whose leaves and fructification are smoked,

or ground in water and drunk for inebriating purposes.

ಗಾಂಟಿ ಗಾಂತಿ, *s.* A kind of sweetmeat.

ಗಾಂಡ್, ಗಾಂಡು ಗಾಂಡು, ಗಾಂಡು, *s.* A coward. 2. a man without self-respect.

ಗಾಂಡಾಗೌಜಿ ಗಾಂಡಾಗೌಜಿ, *s.* Much fuss, much ado.

ಗಾಂಡಿಯುನಿ ಗಾಂಡಿಯುನಿ, *see* ಕಾಡ್ಯುನಿ.

ಗಾಂತ್, ಗಾಂತರ, ಗಾಂತ್ರ ಗಾಂತು, ಗಾಂತಾರಾ, ಗಾಂತ್ರಾ, *s.* Depth. *adj.* Deep.

ಗಾಂದಾಯೆ ಗಾಂದಾಯೆ, *see* ಗಾಂದಾಯೆ.

ಗಾಂದಾರಿ, ಗಾಂದಿನಿ ಗಾಂದಾರಿ, ಗಾಂದಿನಿ, *s.* A roving woman.

ಗಾಂವ್ವಿ ಗಾಂವ್ವಿ, *adj.* Local, country.

ಗಾಗ್ರ ಗಾಗ್ರಾ, *s.* A child's petticoat.

ಗಾಜಿ, ಗಾಜು ಗಾಜಿ, ಗಾಜು, *s.* Glass ware. 2. China ware. 3. *see* ಕಾಜಿ; *cf.* ಗಾಜೆ.

ಗಾಟ್, ಗಾಟೆ ಗಾಟು, ಗಾಟಿ, *adj.* Hot, pungent.

ಗಾಡ್, ಗಾಡ ಗಾಡು, ಗಾಡಾ, *s.* Torment, vexation.

ಗಾಡಿ ಗಾಡಿ, *s.* A bandy, cart, coach. -ಗಾಡೆ, -ದಾಯೆ a coachman. -ಕಟ್ಟುನಿ to harness horses or bullocks to a coach, cart or bandy. -ದೇರುನಿ to drive a cart.

ಗಾಡಿಯುನಿ, ಗಾಡ್ಯುನಿ ಗಾಡಿಯುನಿ, ಗಾಡ್ಯುನಿ, *see* ಕಾಡ್ಯುನಿ.

ಗಾಡಿಯುಳಿ ಗಾಡಿಯುಳಿ, *s.* A small chisel.

ಗಾಢ ಗಾಢಾ, *adj.* Strong, firm. 2. excessive, much, great. -ನಿಪ್ರೆ sound sleep.

ಗಾಣ ಗಾಣಾ, *s.* An oil-mill. 2. a sugar-mill. -ದ ಎಂನೆ oil expressed in a mill. -ದ ಕಣಿ, -ದ ಸಣಿ the perpendicular roller of a mill. -ದ ಜಿಡ್ಡೆ the excavated trunk of a tree, used as the body of a mill. -ದಾಯೆ an oilman. -ಪಾಡುನಿ to work a mill.

ಗಾಣಿಗೆ ಗಾಣಿಗೆ, *s.* An oil-miller.

ಗಾಣುನಿ ಗಾಣುನಿ (ಗಾಣು), *v. n.* To smoke, burn to cinders, glow; *cf.* ಸಮೆಲುನಿ.

ಗಾತ, ಗಾತಕ, ಗಾತಿ ಗಾತಾ, ಗಾತಾಕಾ, ಗಾತಿ, *see* ಘಾತ.

ಗಾತಕೆ, ಗಾತುಗೆ ಗಾತಾಕೆ, ಗಾತುಗೆ, *s.* A treacherous man.

ಗಾತ್ರ ಗಾತ್ರಾ, *s.* The body. 2. a member or limb. *adj.* Stout, thick.

ಗಾದಿನಿ, ಗಾದಿನಿ ಗಾದಿನಿ, ಗಾದಿವಿ, *see* ಗಾಂದಾರಿ.

ಗಾದೆ, ಗಾಢೆ ಗಾಢೆ, ಗಾಢೆ, *s.* A proverb, adage.

ಗಾನ ಗಾಣಾ, *s.* Psalmody, music. -ವಿಜ್ಞೆ the science of psalmody.

ಗಾಪು ಗಾಪು, *see* ಗಾಬು.

ಗಾಬಡಿ ಗಾಬಡಿ, *s.* A leak, hole in a vessel. -ಪಾಡುನಿ to repair a leak. -ಲಕ್ಕುನಿ a vessel to leak.

ಗಾಬರಿ, ಗಾಬರಿ ಗಾಬರಿ, ಗಾಬರಿ, *s.* Perplexity, confusion, alarm, perturbation. -ಆಪಿನಿ to be perplexed, alarmed, confused. -ಮಕ್ಕುನಿ to alarm, perplex.

ಗಾವಿ ಗ್ರಾ಼ಿ, *s.* Darkness.
 ಗಾವಿಡಿ, ಗಾಬುಡಿ ಗ್ರಾ಼ಿಡಿ, ಗ್ರಾ಼ಿಬುಡಿ, *see* ಸಾಬಡಿ.
 ಗಾಬು, ಗಾವೆ ಗ್ರಾ಼ಿಬು, ಗ್ರಾ಼ಿಬೆ, *s.* Agitation, commotion, disturbance, ferment. 2. rumour. ಸಾಬೆ ಸಾಬು rumour upon rumour.
 ಗಾವು ಗ್ರಾ಼ಿಬರಿ, *see* ಸಾಬರಿ.
 ಗಾಮಿನಿ ಗ್ರಾ಼ಿಮಿನಿ, *s.* Confluence, junction.
 ಗಾಯ ಗ್ರಾ಼ಿಯಾ, *see* ಘಾಯಾ. [cian.
 ಗಾಯಕೆ ಗ್ರಾ಼ಿಯಾಕೆ, *s.* A singer, musician.
 ಗಾಯತ್ರಿ ಗ್ರಾ಼ಿಯಾತ್ರಿ, *s.* The most sacred incantation of the Brahmans, namely ಓಂ ಭೂಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿಃ ಧೀಯೋಯೋನಃ ಪ್ರಚೋದಯಾತ್. [sic; *cf.* ಗಾನ.
 ಗಾಯನ ಗ್ರಾ಼ಿಯಾನಾ, *s.* Singing, music.
 ಗಾರ್ ಗ್ರಾ಼ಿಯು, *adj.* Dry. 2. hot. —ಕಂಡ a dry field. —ಆಪಿನಿ to be dried, heated.
 ಗಾರಣೆ, ಗಾರನೆ ಗ್ರಾ಼ಿರಾಣೆ, ಗ್ರಾ಼ಿರಾನೆ, *s.* Whitewashing *or* painting walls, *etc.* —ಕೊಪಿನಿ, —ಪಾಡುನಿ, —ಮಕ್ಕುನಿ to whitewash *or* paint them. [or fritter.
 ಗಾರಿಗೆ ಗ್ರಾ಼ಿರಿಗೆ, *s.* A kind of cake
 ಗಾರಿಪುನಿ ಗ್ರಾ಼ಿರಿಪುನಿ, *see* ಸಾಲಿಪುನಿ.
 ಗಾರೆ ಗ್ರಾ಼ಿರೆ, *s.* Lime plaster, a composition of lime, earth, *etc.*
 ಗಾರೆ ಗ್ರಾ಼ಿರೆ, *An affix of nouns denoting profession, employment, etc.; as,* ಕುದುರೆ— a horse-keeper. ಚಾಡಿ— a backbiter. ಬಳೆ— a seller of bracelets. ಸುಳ್ಳು— a liar.

ಗಾರ್ಗಂಡಕತ್ತಲೆ, ಗಾರ್ಗತ್ತಲೆ ಗ್ರಾ಼ಿ-
 ಗಾ಼ದಾಕತ್ತಲೆ, ಗ್ರಾ಼ಿಗತ್ತಲೆ, *see* ಕಾರ್ಗತ್ತಲೆ.
 ಗಾರ್ಸನ್, ಗಾರ್ಸಿ ಗ್ರಾ಼ಿರಾಸು, ಗ್ರಾ಼ಿರಾಸಿ, *s.* A store, provision.
 ಗಾರ್ಸೆ ಗ್ರಾ಼ಿರಾಸು, *adv.* Headlong, topsyturvy.
 ಗಾಲ ಗ್ರಾ಼ಿಲಾ, *see* ಸಾಳ.
 ಗಾಲಿ ಗ್ರಾ಼ಿಲಿ, *s.* A wheel. 2. *see* ಸಾಳಿ.
 —ತಿರುಗುನಿ the wheel to turn round. ಸಾಡಿವ— a cart wheel.
 ಗಾಲಿಪುನಿ ಗ್ರಾ಼ಿಲಿಪುನಿ (ಸಾಲಿ), *v. a.* To strain, filter.
 ಗಾಲಿಯುನಿ, ಗಾಲ್ಯುನಿ ಗ್ರಾ಼ಿಲಿಯುನಿ, ಗ್ರಾ಼ಿ-
 ಲಿಯುನಿ (ಸಾಲಿ), *v. n.* To be strained, filtered.
 ಗಾಲಿಸುನಿ ಗ್ರಾ಼ಿಲಿಸುನಿ (ಸಾಲಿಸು), *v. a.* To separate grain from refuse by washing. 2. to strain, filter.
 ಗಾವಳಿ ಗ್ರಾ಼ಿವಾಲೆ, *s.* Jugglery. —ದಾಯಿ a juggler. —ವಿದ್ಯಾ conjuration.
 ಗಾವು ಗ್ರಾ಼ಿವು, *s.* Heat. 2. fomentation. 3. glare; *cf.* ಕಾವು.
 ಗಾವುದ ಗ್ರಾ಼ಿವುದಾ, *s.* A stage *or* distance of twelve miles.
 ಗಾಸಿ ಗ್ರಾ಼ಿಸಿ, *s.* Fatigue, exhaustion, toil, pain, trouble. 2. the state of being emptied. 3. end, termination, death. —ಆಪಿನಿ to be distressed, wearied; to be confused, dissatisfied.
 ಗಾಳ ಗ್ರಾ಼ಿಲಾ, *s.* An angle, fish-hook.
 ಗಾಳಿ ಗ್ರಾ಼ಿಲಿ, *s.* Wind, air. 2. breath. —ಸಂಟೆ a falsehood. —ಸಟ a paper kite. —ವರ್ತಮಾನ, —ಸುದ್ದಿ an unfounded rumour,

a false report. —ಪಾಡುನ to fan. —ಬೀಜುನ wind to blow.
 ಗಾಳಿಯುನಿ, ಗಾಳ್ಯುನಿ ಗ್ರಾಹಿಯುನಿ, ಗ್ರಾಹಿಯುನಿ, see ಗಾಳಿಯುನಿ.
 ಗಿಂಡಿ, ಗಿಂಡ್ಯ, ಗಿಂಡ್ಯೆ ಗಿಂಧಿ, ಗಿಂಧ್ಯಾ, ಗಿಂಧ್ಯೆ, s. A goblet, small metal vessel.
 ಗಿಂಜಲ್ ಗಿಂಜಲ್, s. A goglet, cup of bell-metal.
 ಗಿಂಪು gimpu, see ಗಿಡ್ಡು.
 ಗಿಂಮು, ಗಿಂಮು gimma, gimmu, see ಗುಂಮು, ಗುಂಮು.
 ಗಿಜರ್, ಗಿಜರ್ ಗಿಜರ್, ಗಿಜರ್, see ಕಿರಂಜಿ.
 ಗಿಜಿಕಿಟ್ಟಿ ಗಿಜಿಕಿಟ್ಟಿ, see ಕಿಜಿಕಿಟ್ಟಿ.
 ಗಿಜಿಗಿಜಿ ಗಿಜಿಗಿಜಿ, adj. Soft, pul-
 pous. s. A chirping noise. 2. a rattle, toy. —ಜೈ the shrub *Crotoloria verrucosa*.
 ಗಿಜಿಜಿ ಗಿಜಿಜಿ, see ಗಜಿಜಿಜಿ.
 ಗಿಜಿಲ್ ಗಿಜಿಲ್, s. Confusion; also ಗಜಿಲಾಖ. adj. Confused. —ಅವ್ ಫೋಪಿನ to become confused.
 ಗಿಜ್ಜು ಗಿಜ್ಜು, adj. Thick, full. s. A heap, mass, crowd.
 ಗಿಟ್ಟು, ಗಿಟ್ಟು, ಗಿಟ್ಟು ಗಿಟ್ಟು, ಗಿಟ್ಟು, ಗಿಟ್ಟು, s. Scoria, dross of smelted iron. —ಪಾಡುನ to repair an earthen vessel with its paste; cf. ಕಿಟ್ಟು.
 ಗಿಟ್ಟು ಗಿಟ್ಟು, adj. Proximate, near. ಗಿಟ್ಟು ಗಿಟ್ಟು, see ಗಿಟ್ಟು.
 ಗಿಡ್ಂಗ್, ಗಿಡ್ಕ್ ಗಿಡುಂಗು, ಗಿಡುಕ್ಯು, see ಗಿಡ್ಡು.
 ಗಿಡ್ಗೆ, ಗಿಡಗೆ ಗಿಡುಗೇ, ಗಿಡಾಗೇ, see ಗಿಡಿ.
 ಗಿಡ್ಪು ಗಿಡುಪು, see ಗಿಡ್ಡು.

ಗಿಡ್ಪುನಿ ಗಿಡುಪುನಿ, see ಗಿಡಿಪುನಿ.
 ಗಿಡ ಗಿಡ, s. A shrub. —ಮೂಲಕಿ a medicinal drug.
 ಗಿಡಕ ಗಿಡಕ, see ಗಿಡ್ಡು.
 ಗಿಡಿ ಗಿಡಿ, s. The falcon or hawk; an eagle. —ಅಖ a kind of game. —ಜೇರುನ to play at such a game. ಕಾರಿ— a black eagle or hawk. ಸಿಂಹ— a red eagle.
 ಗಿಡಿಕಿ, ಗಿಡಿಕಿ ಗಿಡಿಕಿ, ಗಿಡಿಕೆ, see ಗಿಡ್ಡು.
 ಗಿಡಿಪುನಿ ಗಿಡಿಪುನಿ (ಗಿಡಿ), v. a. To make fast.
 ಗಿಡಿಬಿಡಿ ಗಿಡಿಬಿಡಿ, s. A small drum played by turning it up and down in the hand.
 ಗಿಡಿಯಾವುನಿ ಗಿಡಿಯಾವುನಿ, c. v. (of ಗಿಡಿಯುನಿ) To cause to run, to drive, race.
 ಗಿಡಿಯುನಿ ಗಿಡಿಯುನಿ (ಗಿಡಿ), v. n. To run. ಗಿಡೆಪೊಣ್ಣು ಬರ್ಪಿನ to attack, assail.
 ಗಿಡೆ ಗಿಡೆ, s. A partner in a game. 2. see ಜಿಡೆ. —ಪತ್ತುನ to choose a partner.
 ಗಿಡ್ಡು ಗಿಡ್ಡು, s. A stopper, cork.
 ಗಿಡ್ಡು ಗಿಡ್ಡು, draught. —ನೀರಿ a mouthful of water.
 ಗಿಡ್ಡು ಗಿಡ್ಡು, s. A blind or screen, made of palm leaves. 2. a rib.
 ಗಿಡ್ಡು ಗಿಡ್ಡು, adj. Small, short. —ತನ smallness.
 ಗಿಡ್ಡಿ, ಗಿಡ್ಡು ಗಿಡ್ಡಿ, ಗಿಡ್ಡು, s. A short woman.
 ಗಿಡ್ಡೆ, ಗಿಡ್ಡೆಲೆ, ಗಿಡ್ಡೆ, ಗಿಡ್ಡೆಲೆ ಗಿಡ್ಡೆ, ಗಿಡ್ಡೆಲೆ, ಗಿಡ್ಡೆಲೆ, s. A dwarf, short man,

- ಗಿಡ್ಡ ಗಿಡ್ಡಾ, *s.* A kind of tonsure.
 ಗಿಡ್ಡೆರು ಗಿಡ್ಡೆರು, *s.* A race-buffalo.
 ಗಿಡ್ಡು ಗಿಡ್ಡು, *s.* Thickness. *adj.*
 Thick, stout.
 ಗಿಡ್ಡೈ ಗಿಡ್ಡೈ, *s.* A kind of cock.
 ↓ *adj.* Short; *cf.* ಗಡ್ಡೈ.
 ಗಿಡ್ಡೈದಯೆರು ಗಿಡ್ಡೈದಯೆರು, *see* ಗಡ್ಡೈರು.
 ↓ ಗಿಣಿ ಗಿಣಿ, *see* ಗಣಿ.
 ↓ ಗಿಣಿಗಿಣಿ, ಗಿಣಿಲ್ ಗಿಣಿಗಿಣಿ, ಗಿಣಿಲು, *s.*
 The tinkling sound of a small bell.
 ↓ ಗಿಡ್ಡಪುನಿ, ಗಿಡ್ಡರುನಿ, ಗಿಡ್ಡುನಿ, ಗಿಡ್ಡುನಿ
 ಗಿಡ್ಡಪುನಿ, ಗಿಡ್ಡರುನಿ, ಗಿಡ್ಡುನಿ, ಗಿಡ್ಡುನಿ,
 ಗಿಡ್ಡರುನಿ, *see* ಗಿಡ್ಡಪುನಿ.
 ಗಿಡ್ಡಪುನಿ ಗಿಡ್ಡಪುನಿ, *see* ಗಿಡ್ಡಪುನಿ. 2. *see*
 ಜಿಡ್ಡಪುನಿ.
 ↓ ಗಿಡ್ಡು ಗಿಡ್ಡು, *s.* Loosening.
 ಗಿಡ್ಡವು, ಗಿಡ್ಡವು ಗಿಡ್ಡವು, ಗಿಡ್ಡವು, *s.*
 Epilepsy; *also* ಗಿಡ್ಡವುನಿ. —ಪ
 ತ್ತುನಿ to suffer from it. ಪಂಜಿ—
 a kind of epilepsy.
 ಗಿಡ್ಡಾಕಿ, ಗಿಡ್ಡಾಕಿ ಗಿಡ್ಡಾಕಿ, ಗಿಡ್ಡಾಕಿ, *s.*
 A customer, purchaser.
 ಗಿಡ್ಡಾಕಿ ಗಿಡ್ಡಾಕಿ, *s.* Family af-
 fairs. 2. influence of evil stars
 upon one's fortune, fate.
 ಗಿರಿ ಗಿರಿ, *s.* A mountain.
 ಗಿರಿಕೋಲ್ ಗಿರಿಕೋಲ್, *see* ಗಿರಿಕೋಲ್.
 ↓ ಗಿರಿಗಿರಿ ಗಿರಿಗಿರಿ, *s.* A female's under-
 dress of striped cloth.
 ↓ ಗಿರಿಗಿಟ್ಟು ಗಿರಿಗಿಟ್ಟು, *s.* A child's toy,
 with wheels whirling round
 by means of a string between
 them. 2. a kind of gambling
 by turning round a ball, dot-
 ted with figures, in a plate.

- ↓ ಗಿರಿಗಿರಿ ಗಿರಿಗಿರಿ, *s.* Creaking. *adv.*
 Quickly, speedily. —ತಿರುಂಟುನಿ
 to turn round with great
 speed.
 ಗಿರಿದಪೋಪಿನಿ ಗಿರಿದಪೋಪಿನಿ, *see* ಗಿರಿ
 ಪುನಿ. 2. *see* ಗಿರಿಯುನಿ.
 ಗಿರಿಯಂತ್ರ ಗಿರಿಯಂತ್ರ, *s.* Ruin.
 ಗಿರಿಯಾಟ ಗಿರಿಯಾಟ, *s.* Wandering;
 vagabondage.
 ಗಿರಿಯುನಿ ಗಿರಿಯುನಿ (ಗಿರಿ), *v. n.* To
 wander, roam. 2. to suffer
 from giddiness. ತಿರಿ— to be
 giddy.
 ಗಿರಿಯೆಲೆ ಗಿರಿಯೆಲೆ, *s.* A wanderer,
 vagabond.
 ಗಿರ್ಕು ಗಿರ್ಕು, *see* ಗಿರ್ಕು.
 ಗಿರ್ಕಾಲ್ ಗಿರ್ಕಾಲ್, *s.* The smallest
 fraction of a coin. [peg.
 ಗಿರ್ಕೋಲ್ ಗಿರ್ಕೋಲ್, *s.* A wooden
 ↓ ಗಿರ್ಕುನಿ ಗಿರ್ಕುನಿ (ಗಿರಿ), *v. a.* To
 loosen, untie, break, pull
 down. ಇಟ್ಟು— to pull down a
 house. *v. n.* To be loose, be
 pulled down, to break.
 ಗಿರ್ಬುದಾರಿ ಗಿರ್ಬುದಾರಿ, *s.* Fate,
 misfortune.
 ಗಿಲಂಬಿ ಗಿಲಂಬಿ, *see* ಜಿಟ್ಟು.
 ಗಿಲಿಕಿಟ್ಟು ಗಿಲಿಕಿಟ್ಟು, *see* ಕಿಟ್ಟು.
 ↓ ಗಿಲ್ಕು, ಗಿಲ್ಕು ಗಿಲ್ಕು, ಗಿಲ್ಕು, *s.* Fear;
 trembling.
 ↓ ಗಿಳಿ ಗಿಳಿ, *s.* A parrot; *cf.* ಗಿಣಿ.
 —ಕುಕ್ಕು a kind of mango. —ತ
 ವಾಲೆ, —ಜಾವಾಲೆ kinds of ear-
 ornament.
 ಗಿಳಿಗಿಳಿ ಗಿಳಿಗಿಳಿ, *s.* A jingling
 sound.
 ಗಿಳಿಗಿಟ್ಟು ಗಿಳಿಗಿಟ್ಟು, *s.* A necklace.

- ಗಿಳಿಮೂಕು gilimūku, *s.* A hooked nose. 2. an ornamental carving on door posts.
- ಗಿಳಿಚುನಿ gīḷuni (ಗೀಱ್), *v. a.* To draw lines, to rule. 2. to scratch over with a pen, scrawl, erase; *cf.* ಕೀಚುನಿ.
- ಗಿಳಿತ್ ಗಿṭṭu, *s.* A line, stroke, mark. —ಪಾಡುನಿ to draw a line.
- ಗಿಳಿತ್ ಗಿṭṭu, *see* ಕೀತ್.
- ಗಿಳಿತ ಗಿṭa, *s.* A song, hymn.
- ಗಿಳಿರ್, ಗಿಳರು gīṛu, gīru, *s.* A scratch, superficial wound or mark, slight incision.
- ಗಿಳರುನಿ gīṛuni (ಗೀರ್), *v. a.* To scratch, wound slightly by the nails, *etc.*
- ಗಿಳಲ್ ಗಿḷu, *see* ಕೀಲ್.
- ಗಿಳಿಸುನಿ gīṣuni (ಗೀಸ್), *v. a.* To pare, strip off, shave, scrape. ತರೆ— to shave the head. ಗೀಸುನಾಯೆ a barber.
- ಗಿಳಿಸುಳಿ gīṣuli, *see* ಕೀಸುಳಿ.
- ಗುಂಗೆ ಗುಂಗ್ಗೆ, *s.* Mould, downy substance —ಪತ್ತುನಿ to mould, get mouldy.
- ಗುಂಜಿ ಗುಂಜಿ, *see* ಸೂಂಜಿ.
- ಗುಂಟ, ಗುಂಟೆ, ಗುಂಟೆ ಗುಂಟಾ, ಗುಂಟಿ, ಗುಂಟೆ, *see* ಸೂಂಟ.
- ಗುಂಟಕೆ ಗುಂಟಕೆ, *s.* A bastard.
- ಗುಂಡ ಗುಂಡಾ, *s.* The idol's apartment in a pagoda. 2. a closet, small room. 3. a kind of cake or pudding boiled over steam.
- ಗುಂಡಲ ಗುಂಡಲಾ, *s.* An ear-ornament.

- ಗುಂಡಾಂತರ ಗುಂಡಾಂತರಾ, *s.* Sapping the foundation, undermining, ruining.
- ಗುಂಡಿ ಗುಂಡಿ, *s.* An abyss, gulf, great depth. —ಕಣ್ಣೆನಾಯೆ one with deep or large eyes.
- ಗುಂಡಿಗೆ ಗುಂಡಿಗಿ, *s.* The breast, heart. 2. bravery, courage.
- ಗುಂಡು ಗುಂಡು, *s.* A ball, bullet. anything round. *adj.* Round, globular. —ಕಲ್ಲೆ a grinding stone, roller. —ಪೂಜಿ a pin. —ರುಮೆ round. —ಸುರಾ a necklace of large gold beads. —ಪಾಳತ ಗುಂಡುನಿ to guess, surmise. —ಪಾಡುನಿ, —ಪಾಡುನಿ to fire with a bullet.
- ಗುಂಡುಳಿ ಗುಂಡುಳಿ, *s.* A round chisel.
- ಗುಂಡೆ ಗುಂಡೆ, *s.* Courage. *adj.* Round. —ಕಾಯಿ the heart.
- ಗುಂಪು ಗುಂಪು, *adj.* Secret, concealed.
- ಗುಂಪು ಗುಂಪು, *s.* A flock, assemblage, crowd, multitude, heap. —ಕೂಡಾವುನಿ to collect. —ಕೂಡುನಿ to assemble. —ಸುಂಪಾವ್ in crowds, flocks.
- ಗುಂಮ್ ಗುಂಮ್, *see* ಸುಂಮು.
- ಗುಂಮು ಗುಂಮು, *s.* Stench, stinking. 2. a quick, sharp noise. —ಅನಿ to make a sudden, sharp noise; to stink.
- ಗುಂಮು ಗುಂಮು, *adj.* Unequal, irregular. —ಮಣಿ an irregular stool.
- ಗುಂಮುಟೆ, ಗುಂಮುಡೆ ಗುಂಮುಡೆ ಗುಂಮುಡೆ, *s.* A statue of Buddha. 2. a kind of drum.

ಗುಂಮು gummu, *s.* A noise produced, as in firing a gun.
2. cooing, as a wild dove.
3. a cuff, blow.

↓ ಗುಂಮುನಿ gummoni (ಗುಂಮು), *v. n.*
To blow, cuff.

↓ ಗುಂಮೆ gumme, *s.* ↓ An owl. 2. a bugbear. —ವಾನ್ a kind of fish. —ಸೂರುನಿ to hoot. ಸಾಡಿ ದ— the nave of a wheel.

ಗುಂಮೆಯುನಿ gummeyuni (ಗುಂಮೆ), *v. n.* To rise.

ಗುಂಸು gum̄su, *see* ಸುಮುಸು.

✓ ಗುಂಪೆ, ಗುಂಪೆ ಗುಂಪೆ, gurmpè, gurmbè, *s.* A pond, pool, puddle.

ಗುಂಬು gurmbu, *see* ಕೊಂಬು.

ಗುಕ್ಕಿ kukki, *see* ದುಕ್ಕಿ.

ಗುಗ್ಗಿಲ್ guggily, *s.* Damp soil.

↓ ಗುಗ್ಗುರಿ gugguri, *s.* Soaked grain.

✓ ಗುಗ್ಗುರು gugguru, *s.* A small insect infesting grain or corn.

↓ ಗುಗ್ಗುಳ guggula, *s.* Bdellium, a fragrant gum of the tree *Boswellia glabra*.

ಗುಜಿ guci, *s.* Buttress, stay.

ಗುಜ್ಜಿ gucci, *see* ಕುಜ್ಜಿ.

ಗುಜರಾನಿ, ಗುಜರಾನ್, ಗುಜಾರ್, ಗುಜಾರ ಗುಜರಾನಿ, ಗುಜರಾನು, ಗುಜರಾನು, ಗುಜರಾನು, *s.* The mode of passing time. 2. livelihood, living, life. —ಮಕ್ಕುನಿ to live according to one's means.

ಗುಜಿ, ಗುಜು guji, guju, *adj.* Short and stout. ↓ 2. whispering, speaking in an under tone.

—ಕುಂಟಿ, —ಸುಂಟಿ a stout dwarf.

—ಪಾತೆರ talking in whispers.

ಗುಜುಗುಜು गुजुगुजु, *s.* A boiling or bubbling noise. —ಕೊದಪುನಿ to bubble up.

ಗುಜಿ गुजे, *see* ಸುಜಿ.

ಗುಜ್ಜನಿಗೆ गुज्जनिಗೆ, *s.* A metallic oil-pot with a tapering mouth.

ಗುಜ್ಜನೆ गुज्जने, *s.* Quarreling.

ಗುಜ್ಜರಿ गुज्जरी *adj.* Fruitful.

ಗುಜ್ಜರೆ गुज्जरे, *s.* A native of Guzerat.

ಗುಜ್ಜಿ गुज्जी, *see* ಸುಜ್ಜಿ.

✓ ಗುಜ್ಜಿ, ಗುಜ್ಜು गुज्जी, गुज्जु, *s.* ↓ A pole or post fixed in water.

↓ 2. conversing in whisper. —ಪಾತುನಿ to fix a pole in water.

✓ ಗುಜ್ಜಿರ್ गुज्जिर, *adj.* Curled. —ಕುಜಾಲ್, —ತೆರೆ curled hair.

✓ ಗುಜ್ಜಿ ಗುಜ್ಜೆ, *s.* ↓ A tender or half-ripe jack-fruit. 2. a kind of buffalo. —ಕಳ್ಳಸೆ a very tender jack fruit. ದೀವಿ— the fruit of *Artocarpus incisa*, bread-fruit.

ಗುಟೆಗೆ गुटिगे, *s.* A kind of drum.

✓ ಗುಟುಕ, ಗುಟುಕು गुटुका, गुटुकु, *s.* A single gulp, a draught; *cf.* ಗುಡ್ಡೆ.

✓ ಗುಟುಟ್ಟು गुटुट्टु, *s.* A secret, mystery. 2. one's private affairs. *adj.* Secret. —ದಾಯಿ a reserved man. —ಪತ್ತುನಿ to find out a secret, to trace. —ಮದಪುನಿ to consult secretly.

ಗುಟ್ಟಿ गुट्टि, *see* ಕುಟ್ಟಿ.

ಗುಡ ಗುಡ, *s.* Coarse sugar.

ಗುಡದಿ गुडदि, *see* ಸುಡ್ಡಿ.

- ಗುಡಾಕ್ ಗುದಾಕ್, *s.* A narcotic composition of tobacco and other ingredients, used for smoking *or* snuff.
- ಗುಡಾನ ಗುದಾನ, *s.* A large vessel with small mouth; *cf.* ಸುರ್ಕೆ.
- ಗುಡಾರ ಗುದಾರ, *s.* A tent.
- ಗುಡಿ ಗುಡಿ, *s.* A small pagoda *or* shrine.
- ಗುಡಿಗಾರೆ ಗುಡಿಗಾರೆ, *s.* A turner and cabinet maker.
- ಗುಡಿಗುಡಿ ಗುಡಿಗುಡಿ, *see* ಸುಡುಸುಡಿ.
- ಗುಡಿಚಿಲ್, ಗುಡಿಸಲ್, ಗುಡಿಸಿಲ್ ಗುಡಿಚಿಲ್, ಗುಡಿಸಲ್, ಗುಡಿಸಿಲ್, *s.* A hut, shed.
- ಗುಡಿದಿ ಗುಡಿದಿ, *see* ಸುಡ್ಡಿ.
- ಗುಡಿಸಿ ಗುಡಿಸಿ, *see* ಸುಡ್ಡಿ.
- ಗುಡುಂಬು ಗುಡುಂಬು, *s.* Gulping.
2. the noise of anything falling into a well *etc.*
- ಗುಡುಗುಡಿ ಗುಡುಗುಡಿ, *s.* A hubble-bubble, hooka.
- ಗುಡುಗುಡು ಗುಡುಗುಡು, *s.* A rumbling noise, as of thunder.
2. a noise made in smoking tobacco in a hubble-bubble.
3. a noise made in shaking a cocoanut whose kernel has dried within. —ಜಾಂಬು, *see* ಜಮನೀರೊಳು.
- ಗುಡುಸು ಗುಡುಸು, *see* ಸುಡ್ಡು.
- ಗುಡೆ ಗುಡೆ, *see* ಕುಡೆ. [ಗಡ್ಡೆ.]
- ಗುಡ್ಡು, ಗುಡ್ಡು ಗುಡ್ಡು, ಗುಡ್ಡು, *see* ಗುಡ್ಡು.
- ಗುಡ್ಡುಗುಡ್ಡು ಗುಡ್ಡುಗುಡ್ಡು, *adv.* Hastily, hurriedly.
- ಗುಡ್ಡೆ ಗುಡ್ಡೆ, *s.* A crooked man.
- ಗುಡ್ಡೆ 2. a small earthen vessel.

- ಗುಡ್ಡಿಲ್ ಗುಡ್ಡಿಲ್, *see* ಸುಡಿಚಿಲ್.
- ಗುಡ್ಡುಮಲ್ಲಿಗೆ ಗುಡ್ಡುಮಲ್ಲಿಗೆ, *s.* A short, thick kind of jassamine.
- ಗುಡ್ಡೆ ಗುಡ್ಡೆ, *s.* A hill. —ಲಾಂಬು a kind of mushroom. —ಮಿತ್ತಾಪನಿ to ascend a hill; to forget what is learnt.
- ಗುಡ್ಡೆಟ್ಟಿ ಗುಡ್ಡೆಟ್ಟಿ, *s.* A kind of small prawn.
- ಗುಡ್ಡೆಲೆ ಗುಡ್ಡೆಲೆ, *s.* A cultivator, peasant.
- ಗುಡ್ಡಮ್ ಗುಡ್ಡಮ್, *s.* A blow, cuff, box.
- ಗುಡ್ಡಲಾಮ್ ಗುಡ್ಡಲಾಮ್, *s.* An artifice, expedient, shift. 2. fraud, deception. 3. a kind of mint.
- ಗುಡ್ಡಿ ಗುಡ್ಡಿ, *s.* The stopper of a small phial.
- ಗುಡ್ಡಲೆ ಗುಡ್ಡಲೆ, *see* ಸುಡ್ಡೆಲೆ.
- ಗುಡ್ಡಿ ಗುಡ್ಡಿ, *s.* The embodied form of letter ಇ *or* ಈ, as in ಕಿ, ಕೀ.
- ಗುಡ್ಡಿಲ್ ಗುಡ್ಡಿಲ್, *see* ಸುಡಿಚಿಲ್.
- ಗುಡ್ಡು ಗುಡ್ಡು, *s.* A kind of broom.
2. a fetid smell, stench. —ಚಿಂಬಿ to stink.
- ಗುಡ್ಡೊಲು ಗುಡ್ಡೊಲು, *s.* Hitting from a distance. —ಪಾತನಿ to hit *or* strike from a distance.
- ಗುಣ ಗುಣ, *s.* A quality, property, attribute. 2. temper, disposition. 3. excellence, merit. 4. moral *or* physical improvement, recovery from sickness, restoration to health. 5. use, advantage. —ದೋಷ good and evil. —ವಂತೆ an excellent man. —ಆಪಿನಿ to recover from

sickness; to win, gain. —ತಿ
 ಕ್ಕುನಿ to derive benefit. —ಮೆಚ್ಚು
 ನಿ to cure a disease; to
 decide in one's favour.

ಗುಣಕ ಗುಣಕಾ, s. The multiplier,
arith.

ಗುಣಗಾರಿ, ಗುಣಾದಿಗೆ ಗುಣಗಾರಿ, gu-
 ñādigē, s. A good or virtuous
 man. —ವಿ a virtuous woman.

ಗುಣಕಾರ ಗುಣಕಾರ, s. Multipli-
 cation. —ಮೆಚ್ಚುನಿ to multiply.

ಗುಣಿತ ಗುಣಿತ, see ಗಣಿತ.

ಗುಣಿತೋನುನಿ ಗುಣಿತೋನುನಿ, v. refl. To
 be pondering, thinking. 2. to
 be calculating, reckoning.

ಗುಣಿಪುನಿ ಗುಣಿಪುನಿ (ಗುಣಿ), v. a.
 To multiply; to calculate.

↓ ಗುಣುಗುಟ್ಟು, ಗುಣುಗುಣು ಗುಣುಗು-
 ತ್ತು, ಗುಣುಗುಣು, s. Murmuring,
 muttering, grumbling.

↓ ಗುಣುಗುಟ್ಟುನಿ ಗುಣುಗುಟ್ಟುನಿ (ಗುಣುಗು-
 ಟ್ತಿ), v. n. To mutter, murmur,
 grumble; also ಗುಣುಗುಣು ಪಾ
 ತೆರನಿ. [murmurs.

ಗುಣುಣ್ಣಿ ಗುಣುಣ್ಣಿ, s. One who

ಗುಣುಣ್ಣಿ ಗುಣುಣ್ಣಿ, s. The multiplicand.

ಗುತ್ತ ಗುತ್ತ, see ಸುಪಿತ, ಸುಪುನಿ.

ಗುತ್ತದಾರೆ guttadāre, see ಸುತ್ತದಾರೆ.

ಗುತ್ತಯ guttaya, s. A stipulated
 supply, as of liquor.

ಗುತ್ತಿ gutti, see ಕುತ್ತಿ.

↓ ಗುತ್ತಿಗೆ guttigē, s. An ale-house,
 liquor-shop. —ದಾಯಿ the keep-
 er of an ale-house or liquor-
 shop

ಗುತ್ತಿನಾಯಿ guttināye, s. A Bant.
 2. the holder of a manor or

landed property with certain
 privileges attached to it.

ಗುತ್ತು guttu, s. A manor-house
 with certain privileges at-
 tached to it. 2. a leap,
 jump. 3. a stride. —ದಾಯಿ,
 see ಸುತ್ತಿನಾಯಿ, —ವಿಪಿನಿ to take
 strides. —ಲಾಸ್ಯನಿ to jump.

↓ ಗುತ್ತಿದಾರೆ guttidāre, s. The hold-
 er of a monopoly, a liquor
 contractor.

ಗುತ್ತುನಿ guttruni, see ಸುಪುನಿ.

ಗುದಣಿ, ಗುದನೆ ಗುದಾಣಿ, ಗುದಾನಿ, s.
Solanum pubescens, a kind
 of thorny shrub used in medi-
 cine. —ಕಾಯಿ its fruit.

↓ ಗುದಿಗೆ gudigē, s. A club, cudgel.
 —ಪೆಟ್ಟೆ a blow, hit with a
 cudgel. —ಪಾಪ್ಪು resorting to
 force, transgressing law.

ಗುದಿಪುನಿ gudipuni, see ಕುದಿಪುನಿ.

ಗುದುಗುದು gudugudu, see ಸುಜು
 ಸುಜು.

ಗುದ್ದಣ್ ಗುದ್ದಾಣ್, s. A long pole.
 ಘೋರ ಪೊಜಿ ಸುಪ್ಪಣ್, ಬತ್ತಿಂ ಪೊಜಿ
 ಕುಕ್ಕು if lost it will be a stick,
 if gained it will be a mango
 (said of a doubtful enter-
 prise).

↓ ಗುದ್ದಲಿ guddali, see ಸುದ್ದಲಿ.

ಗುದ್ದಳ್ ಗುದ್ದಾಳ್, s. A worn out
 plough.

ಗುದ್ದಾಟ, ಗುದ್ದಾಟಿ ಗುದ್ದಾಟ, gud-
 dyāṭa, s. Boxing cuffing,
 thumping.

↓ ಗುದ್ದು guddu, s. A blow, box,
 cuff. —ಕಲ್ಲೆ a stone used by

toddy-drawers, a pounding stone.

✓ಗುದ್ದುನಿ gudduni (ಗುದ್ದು), *v. a.* To box, cuff, beat.

✓ಗುದ್ದೊಲಿ guddoli, *s.* A kind of pickaxe. —ಕೆರೆಂಗ್ a kind of sweet potatoes. —ಸಂಗ್ a kind of fish. —ಪಾತುನಿ to burrow, dig; to dig a pit as the first ceremony of the Moharam festival; to ramp, leap and frisk about in play.

ಗುದ್ದೊಲಿಪುನಿ guddolipuni (ಗುದ್ದೊಲಿ), *v. a.* To dig with a pick-axe.

✓ಗುನುಗುನು gunugunu, *see* ಸುಣು ಸುಟ್ಟು.

ಗುಸಿತ, ಗುಪ್ತ, gupita, gupta, *adj.* Hidden, concealed, secret.

ಗುಪ್ಪುನಿ guppuni (ಗು), *v. a.* To pour, shed, spill; *also* ಸೂಚುನಿ, ಸೂಸುನಿ.

✓ಗುಪ್ಪೆ guppè, *s.* A heap.

ಗುಬಿತ ಗುಬಿತ, *see* ಸುಪಿತ.

✓ಗುಬ್ಬಿ, ಗುಬ್ಬೆ gubbi, gubbè, *s.* A stud, ornamental knob. 2. a button. | 3. *see* ಸುರ್ಬಿ.

ಗುಮ್‌ಸು gumusu, *see* ಸುಮುಸು.

ಗುಮಟಿ gumate, *see* ಸುಮಟಿ.

ಗುಮಾನ gumāna, *s.* Doubt, suspicion. 2. regard, notice. —ಮಳ್ಳುನಿ to suspect; to take notice, attend.

ಗುಮಾನಿ gumāni, *adj.* Suspicious, doubtful. —ಜನ suspicious people.

ಗುಮಾಸ್ತಿಗೆ gumāstige, *s.* Clerkship, writership.

ಗುಮಾಸ್ತೆ gumāste, *s.* A clerk, writer. 2. an assistant.

✓ಗುಮುಗುಮು gumugumu, *s.* Noise of a multitude. —ಬೂರುನಿ to box, cuff, beat.

✓ಗುಮುಟು gumuṭu, *s.* Fighting, cuffing.

ಗುಮುಲು gumulu, *s.* Fire burning in embers.

ಗುಮುಲುನಿ gumuluni, *see* ಗಮೆಯುನಿ.

✓ಗುಮುಸು gumusu, *s.* A stroke, cuff, box. —ಕೊರ್ಪಿನಿ, —ಪಾತುನಿ to strike, box. ನಿಕ್ಕು ಬಂಜಿ ಗು ಮುಸುಕ್ಕು ಕೊರ್ಪ ತೂಲ mind, I will slap you, if you do not look out.

✓ಗುಮುಸುನಿ gumusuni (ಗುಮುಸ್), *v. a.* To box, strike.

✓ಗುಮ್ಮೆ gumme, *see* ಸುಮ್ಮೆ.

✓ಗುರ್‌ಂಪೆ gurumpe, *s.* A temporary reservoir in a dry field for the use of crop. 2. a puddle.

✓ಗುರಗುಟ್ಟುನಿ guraguttuni, *see* ಸು ಕುರ್‌ಟ್ಟುನಿ.

✓ಗುರನೆ guranè, *s.* The snarling of a dog.

✓ಗುರಿ guri, *s.* A hole, pit. —ದೆಪ್ಪುನಿ to dig a hole, a pit or a grave.

✓ಗುರಿ guri, *s.* An aim, mark, butt. 2. liability, responsibility. —ಅ ಪಿನಿ to be liable. —ತೂಪಿನಿ, —ಪ ತ್ತುನಿ to aim, mark.

ಗುರಿಕಾರೆ gurikāre, *see* ಸುರ್ಕಾರೆ.

ಗುರಿಗುಂಪು gurigumpu, *s.* Unevenness, roughness.

ಗುರಿಯಾಳ guriyāla, *s.* A game of the Pāṇḍu princes.

- ಗುರು guru, *s.* A spiritual preceptor, teacher, guide, priest.
 2. the planet Jupiter, Brūhaspati. *adj.* Heavy, weighty; venerable. — ಉಪದೇಶ the instruction given by a Guru. — ಕಾಣಿಕೆ a present or gift to a Guru. — ಜನ venerable persons. — ಶ್ರೇಯ, — ತನ the position of a Guru; respectability, dignity; heaviness, gravity. — ಪಾದ the foot of a Guru. — ಭಕ್ತಿ devotion to him. — ಮಠ his house or residence, especially of a Lingaita priest. — ಲಘು heavy and light; great and small. — ವಾರ Thursday. — ಸೇವೆ service due to a Guru. — ಕೈಪತ್ತುನಿ to get a blessing from a Guru.
- ಗುರುಂಪು, ಗುರುಂಪೆ gurumpu, gurumpè, *see* ಸಂಪರ್ಪೆ.
- ✓ ಗುರುಂಬೆ gurumbè, *s.* Anything hollow.
- ಗುರುಕು guruku, *see* ಸುಕುರ್ಪೆ.
- ಗುರುಕುಂಜಿ, ಗುರುಗುಂಜಿ gurukunji, gurugunji, *see* ಸುಸುರ್ಪೆಂಜಿ.
- ✓ ಗುರುಕುಟ್ಟುನಿ gurukuttuni (ಸುರುಕುಟ್ಟು), *v.n.* To snore. 2. to purr. 3. to coo. 4. phlegm to rattle in the throat. 5. to roar.
- ಗುರುಕೆ gurukè, *see* ಸುಕರ್ಪೆ.
- ✓ ಗುರುಗುಟ್ಟು guruguttu, *s.* Snoring. 2. *see* ಸುಠುಸುಟ್ಟು.
- ✓ ಗುರುಗುರು guruguru, *s.* Snoring. 2. the rattling of phlegm in the throat.
- ಗುರುತ guruta, *see* ಸುರ್ತು.

- ಗುರುತ್ವ gurutva, *see under* ಸುರು.
- ಗುರುದ ಗುರುದಾ, *see* ಸುರ್ಪು.
- ✓ ಗುರುಬಿ gurubi, *s.* A sparrow; of ಸುರ್ಬಿ, ಸುಬ್ಬಿ.
- ಗುರುವಾರ guruvāra, *s.* Thursday.
- ಗುರೇಪುನಿ gurepuni, *see* ಕುರೇಪುನಿ.
- ಗುರೇಟುನಿ gurētuni (ಸುರೇಟೆ), *v.a.* To hit a mark.
- ✓ ಗುರುಕೊರೆಪುನಿ gurukorepuni (ಸುರುಕೊರೆ), *v.n.* To bark, growl. 2. to snore.
- ಗುರ್ಕಲ್ಲು gurkallu, *s.* Standing steadily or motionless.
- ಗುರ್ಕಾಯಿಸುನಿ, ಗುರ್ಕಾಯ್ಸುನಿ gurkāyisuni, gurkāysuni (ಸುರ್ಕಾಯಿಸು), *v.a.* To frown, knit the brows. 2. to grunt, growl. 3. to menace, frighten. 4. to snore
- ಗುರ್ಕಾರೆ gurkāre, *s.* A head-man, foreman, manager, master. — ದಿ a mistress, matron.
- ✓ ಗುರ್ಕು, ಗುರ್ಕುಗುರ್ಕು gurku, gurkugurku, *s.* Roar of a tiger. 2. grunting of a pig. — ಕುಟ್ಟುನಿ to roar, as a tiger; to grunt, as a pig. — ವೈಪುನಿ phlegm to rattle in the throat.
- ✓ ಗುರ್ಕುಟ್ಟುನಿ gurkuttuni (ಸುರ್ಕುಟ್ಟು), *v.n.* To grunt. 2. *see* ಸುರುಕುಟ್ಟುನಿ.
- ✓ ಗುರ್ಕೆ gurkè, *s.* A very large water-vessel.
- ✓ ಗುರ್ಗುಂಜಿ, ಗುರ್ಗುಂಜಿ gurgunji, gurgoñji, *s.* The seed of the country liquorice, *Abrus precatorius.*
- ✓ ಗುರ್ಜಿ gurji, *s.* A temporary halting place for idols, deco-

rated with leaves, flags *etc.*
 2. a temporary shed covered with awning for offering oblations to the manes of the deceased Śudrās. | *adj.* Fine, small, short, little. —ಮೇರ್ಪೆ offering rice *etc.* to the manes. —ಕಟ್ಟುನಿ to erect a temporary shed decorated with leaves, flags *etc.*

ಗುರ್ತ ಗurta, *s.* A mark, sign, token, symbol. 2. acquaintance, recognition. —ಆಪಿನಿ to become acquainted. —ತಿಕ್ಕುನಿ to identify, recognise. —ತೋಜಾವುನಿ to point out. —ದೀಪಿನಿ to mark. —ಪಟ್ಟುನಿ to describe. —ಪತ್ತುನಿ to recognise. —ಪಾಡುನಿ to sign, make a mark. —ಮಳ್ಳುನಿ to note, mark.

ಗುರ್ದು ಗurdu, *s.* Sounding lead. 2. a buoy. 3. a post planted in water to mark the spot where a net is spread. —ಪಾಡುನಿ to fathom water; to plant a post as a mark.

ಗುರ್ಬಿ ಗurbi, *s.* A sparrow. ಅಂ ಗಡಿ, ಬಜ್ಜಿಯಿ— the ordinary sparrow. ತಾರಿ— a species of sparrow which builds a hanging nest.

ಗುಲ gula, *s.* Condensation. 2. condensed sugar ready for putting in forms.

ಗುಲಾಬಿ, ಗುಲಾಬು gulābi, gulābu, *s.* A rose. —ತಾನಿ, —ವಾನಿ a goglet for sprinkling rose-water. —ನೀರ್ rose-water.

ಗುಲಾಮಲಿ gulāmali, *s.* A buffoon, jester.

ಗುಲಾಮೆ gulāme, *s.* A slave. ಸುಲಾಮತನ slavery, servitude.

ಗುಲಾಲ್ gulālū, *s.* A crimson powder used at the Hōli festival; *also* —ಪೊಡಿ. —ಬಣ್ಣ crimson colour.

ಗುಲಿ guli, *see* ಸುಳಿ.

ಗುಲುಂಬು gulumbu, *see* ಸುಳುಂ.

ಗುಲ್ಕಂದ್ gulkandū, *s.* Confection of roses.

ಗುಲ್ಮ, ಗುಲ್ಮವಾಯು, ಗುಲ್ಮೆ gulma, gulmavāyu, gulmè, *s.* A disease of mesenteric glands; a kind of colic. 2. *see* ಸುರ್ಂಪೆ.

ಗುಲ್ಮು gulmu, *see* ಸುಳುಂ.

ಗುಲ್ಲ ಗulla, *s.* A kind of small mollusk. 2. *see* ಸುಳ್ಳ.

ಗುಲ್ಲಿ gulli, *see* ಕುಳ್ಳಿ.

ಗುಲ್ಲು gullu, *s.* A great noise, shout, uproar.

ಗುಲ್ಲೆ gullè, *see* ಸುಳ್ಳೆ.

ಗುವೆಲ್ guvelū, *s.* A well; *cf.* ಉಸ್ತೆ.

ಗುಸು gusu, *s.* A whisper. —ಸುಟ್ಟುನಿ, —ಸುಸುಪಾತೆರುನಿ to whisper, lisp, talk in a low tone.

ಗುಸ್ಸುನಿ gussuni, *see* ಸುಪ್ಪುನಿ.

ಗುಹ ಗuha, *s.* A name of Gaṇapati.

ಗುಹಾನಿಪುನಿ guhānipuni (ಸುಹಾನಿ), *v. n.* To meditate.

ಗುಹೆ guhè, *s.* A cave, cavern, grotto. 2. a den, lair.

ಗುಹೆಲಿ guheli, *see* ಸುವೆಲ್.

ಗುಳ gūḷa, see ಕುಳ.

↓ ಗುಳಿ gūḷi, s. 1. A pit. 2. loss, ruin. 3. end, death. —ಅಪಿಸಿ to sink in, disappear; to fall into ruin; to die. —ಮಕ್ಕುನಿ to ruin another.

↓ ಗುಳಿಗೆ gūḷigē, s. A pill, globule, bolus. 2. the name of a demon. 3. the son of Saturn. —ಒ ಘಳಿ a fatal hour, inauspicious time; a bad omen. ಅಂತರ— a demon haunting the air.

ಗುಳುಂ, ಗುಳುಕು, ಗುಳುಮ್ ಗುಲುಂ, ಗುಲುಕು, ಗುಲುಮ್, s. A noise made by the falling of a stone etc. into a well. 2. loss. 3. cheating, fraud. —ಘಳಿ a cheat, defrauder. —ಅಪಿಸಿ to fall into water; to be lost. —ಮಕ್ಕುನಿ to defraud.

↓ ಗುಳುಗುಳು gūḷugūḷu, s. A noise made, as in filling a pitcher with water.

↓ ಗುಳ್ಳಿ gūḷḷa, s. A kind of round brinjal, *Solanum Jacquinii*. —ಬದನೆ *Solanum ferox*.

↓ ಗುಳ್ಳಿ gūḷḷē, s. 1. A bubble. 2. blister, pustule, vesicle. 3. see ಗೂಳಿ.

↓ ಗೂಂಗು gūṅgu, s. The cry of an owl.

↓ ಗೂಂಜಿ gūṅji, s. The stalk in the midst of a jackfruit. 2. the germ-matter of a boil. ತಿಸಲೆ ದ— the core of the heart.

↓ ಗೂಂಟೆ, ಗೂಂಟೆಗೆ gūṅṭa, gūṅṭigē, s. A peg, pin, stake. —ಕೆತ್ತುನಿ to

make a peg. —ಜಡಿಪನಿ, —ಜಡಿಯುನಿ, —ಜೊಟ್ಟುನಿ to drive in a peg.

↓ ಗೂಗೆ ಗುಗ್ಗು, see ಗುಂಮೆ.

↓ ಗೂಜುನಿ ಗುಜುನಿ, see ಗುಜುನಿ.

ಗೂಜಾವುನಿ ಗುಜಾವುನಿ, c. v. (of ಗೂಜುನಿ) To cause to ooze.

↓ ಗೂಜುನಿ ಗುಜುನಿ (ಗೂಜಿ), v. n. To ooze; cf. ಉಜುನಿ.

ಗೂಜಿ ಗುಜಿ, s. A goglet made of cocoanut shell.

ಗೂಟೆ, ಗೂಟೆ ಗುಟೆ, ಗುಟೆ, see ಗೂಂಟೆ.

ಗೂಡಾಕ ಗುಡಾಕು, see ಗೂಡಾಕ.

↓ ಗೂಡು ಗುಡು, s. 1. A nest. 2. a cocoon. 3. a bird-cage. 4. the hollow in a seal for receiving a stone. —ಕಟ್ಟುನಿ to build a nest. ತಿಸಲೆ ದ— the hollow of the chest.

↓ ಗೂಡೆ ಗುಡೆ, s. A kind of basket.

↓ ಗೂಡೆ ಗುಡೆ, s. Prolapsus of the anus. 2. see ಗೂಡೆ.

↓ ಗೂನು ಗುನು, s. 1. A hump. 2. a mushroom. —ಗೂನಿ a hunchback.

↓ ಗೂರು ಗುರು, s. Asthma. 2. cough. —ಉಜ್ಜೇನಿ asthmatic breathing.

ಗೂರುನಿ ಗುರುನಿ (ಗೂರು), v. a. To pile up, as rice, firewood, stones, etc.; also ಗೂರುದೀಪಿನಿ.

↓ 2. to stick in, fix. 3. to hoot. 4. to make a plough ನಾಯಿರ— to stick the pole of a yoke into the ploughshare; to make a ploughshare.

ಗೂರ್ಕೆ ಗುರ್ಕೆ, see ಗುರ್ಕೆ.

ಗೂರ್ಮೆ ಗುರ್ಮೆ, s. A kind of bird.

↓ ಗೂಸುನಿ ಗುಸುನಿ, see ಗುಸುನಿ.

ಗೂಳಿ gūlē, *s.* People leaving a place *en masse* on account of invasion *or* famine.

ಗೃಹ gruha, *s.* A house, mansion. *adj.* Domestic. —ಕೃತ್ಯ household affairs. —ಛಿಪ್ಪ domestic trouble *or* quarrel.

ಗೃಹಸ್ತಲಿಗೆ, ಗೃಹಸ್ತ್ರಲಿಗೆ gruhastaligē, gruhastoligē, *s.* Respectability, honesty. —ದಾಯಿ a honest, upright man. —ದಾಳಿ an honest, upright woman.

ಗೃಹಸ್ತೆ gruhaste, *s.* A householder, married *or* family man. 2. an honest man. —ದಿ a respectable woman.

ಗೆ ಗೇ, *a particle signifying*, It is said, they say *etc.*; *also* ಕೆರೆ. ಬತ್ತಿಸೆ, ಬತ್ತಿಕೆರೆ it is said that he came. ಬರ್ಪಿಸೆ, ಬರ್ಪಿಕೆರೆ he says that he is coming. —ಸುದ್ದಿ a rumour.

ಗೆಂಡ ಗೆಂಡಾ, *s.* A live *or* burning coal. —ಅರ್ಪಯ a dance upon burning coals; *also* —ಸೇವೆ.

ಗೆಂದ ಗೆಂದಾ, *adj.* Reddish. —ತಾರೆ, *see* ಸಿಂದಳಿ. —ಪೆತ್ತ, *see* ಸಿಂದ.

ಗೆಂದಳಿ, ಗೆಂದಳಿ gendali, gendalē, *s.* A reddish coloured cocoanut tree. —ರೋಗ a kind of red eruptions on the skin.

ಗೆಂದಿ gendi, *s.* A reddish cow.

ಗೆಂದು ಗೆಂದು, *v. a.* To win, conquer. *v. n.* To be hot, to burn.

ಗೆಂದೆ ಗೆಂದೆ, *s.* A reddish coloured ox. ಅರ್ಕಂಜಿ— a tawny coloured cocoanut.

ಗೆಗರ geggara, *see* ಗಗರ.

ಗೆಜೆಲುನಿ ಗೆಜೆಲುನಿ, *see* ಗೆಜೆಲುನಿ.

ಗೆಜ್ಜೆ, ಗೆಜ್ಜೆ gejjā, gejjē, *s.* A small round bell, tinkling ornament. —ಕತ್ತಿ, —ತ್ತಿ a knife *or* sword with the handle ornamented with spherical bells, *etc.* —ಕಲ್ಲೆ small stones, iron-ore. —ಕೇಲು a stick with bells attached to it. —ಟಕ್ಕಿ a neck ornament of gold with chasings. —ಘಡಿ the act of worshipping ginglyng bells when put on dancing girls for the first time.

ಗೆಟ್ಟೆ, ಗೆಟ್ಟೆ getti, gettē, *s.* A lump, clod.

ಗೆಟ್ಟೆಮಂಡೆಲೆ ಗೆಟ್ಟಿಮಂಡೆಲೆ, *s.* A wagtail.

ಗೆಣಿಕೆ ಗೆಣಿಕೆ, *s.* Calculation, estimation. 2. regard, esteem.

ಗೆಣಿಪುನಿ ಗೆಣಿಪುನಿ, *v. a.* To count, reckon, number.

ಗೆಣೆ ಗೆಣೆ, *s.* Coupling; *cf.* ಇನೆ. —ಗಾರೆ an associate.

ಗೆತ್ತೊಣುನಿ gettonuni, *see* ಸೆಪ್ಪುನಿ.

ಗೆದಂಗಾವುನಿ ಗೆದುಂಗಾವುನಿ, *v. a.* (of ಸಿದಂಗನಿ) To get rammed, stuffed in.

ಗೆದಂಗುನಿ, ಗೆದಿಪುನಿ ಗೆದುಂಗುನಿ, ಗೆದಿಪುನಿ (ಸಿದಂಗ, ಸಿಂ), *v. a.* To stuff, push in, ram.

ಗೆದರುನಿ gadaruni, *see* ಕೆವರುನಿ.

ಗೆದಿಯುನಿ gedyuni (ಸಿಂ), *v. n.* To be rammed, stuffed.

ಗೆಪ್ಪುನಿ geppuni (ಸಿ), *v. a.* To take, receive. 2. to buy, purchase.

3. to draw, pull out. 4. to steal. 5. to draw back, open. 6. to dismiss, discharge. 7. to dig, excavate. 8. to remove, take away. 9. to excommunicate, interdict. 10. to press, express. 11. to dishonour; to ruin. ಒರಿಯ ಇತ್ಯ— to ruin a person. ಕಿಸೆಡ್ಡ ಚೇರ ವು— to draw out the purse from the pocket. ಕೂಲಿ— to knock out a tooth. ಸಂಟೆ— to steal a bundle. ಸುರಿ— to dig a pit. ಚಾಕ್ರಿ— to discharge from service. ಜಾತಿ— to excommunicate. ಪದರ್— to take one's name; to dishonour one. ಬಾಕಿಲ್— to open the door. ಮುಳ್ಳು— to draw out a thorn. ರಸ— to express juice. ಸಾಮಾನ್— to purchase articles. ಸಾಲ— to borrow.

ಗೆಬ್ಬಟ್ಟು gebbatṭu, *s.* Confusion, perplexity.

ಗೆಬ್ಬಟ್ಟಾವುನಿ gebbatṭāvuni, *c. v.* (*of* ಗೆಬ್ಬಟ್ಟುನಿ) To perplex, confuse.

ಗೆಬ್ಬಟ್ಟುನಿ gebbatṭuni (ಗೆಬ್ಬಟ್ಟೆ), *v. n.* To be confused, perplexed.

ಗೆಬ್ಬು gebbu, *s.* The temples. —ಸು ಕೊರ್ಪಿನಿ, —ಸು ಕೇರಾವನಿ, —ದರ್ಪನಿ to beat on the temples.

ಗೆಯಿಪಿನಿ geyipini, *see* ಸೈಪಿನಿ.

ಗೆರಂತಿ geranti, *see* ಗ್ರಾಂತಿ.

ಗೆರಚಾರ geraçāra, *see* ಗ್ರಾಚಾರ.

ಗೆರತ್ತೆ geratte, *see* ಸೃಹಸ್ತೆ.

ಗೆರಮu gerama, *see* ಗ್ರಾಮu.

ಗೆರವು geravu, *see* ಗರವು.

ಗೆರಸ್ತೆ geraste, *see* ಸೃಹಸ್ತೆ.

ಗೆರೆ gerè, *s.* A line, row. 2. a stroke. —ಪಾಡು ಕೋಲು a ruler. —ಪಾಡುನಿ, —ವೈಪುನಿ to draw a line, to rule. —ಮುಟ್ಟುನಿ to insist.

ಗೆರೆಪುನಿ, ಗೆರೆವುನಿ gerepuni, gerevuni, *see* ಸೃಹಿಸುನಿ.

ಗೆರ್ಪುನಿ gerpuni, *v. a.* To raise, lift up; *bet.* ವೆರ್ಪುನಿ.

ಗೆಲವು gelavu, *s.* Sprightliness, liveliness, vivacity, courage.

ಗೆಲಿಪುನಿ, ಗೆಲ್ಪುನಿ gelipuni, gelpuni, *see* ಸಿಂದುನಿ.

ಗೆಲ್ಕಯಿ gelkayi, *s.* Victory, winning. *adj.* Victorious.

ಗೆಲ್ಪು gelpu, *s.* Victory, gain. —ಸೋಲ್ಪು gain and loss.

ಗೆಲ್ಲು gellu, *s.* A branch, twig.

ಗೆರಡ್ ಗೆರಡ್, *see* ಕೇಡ್.

ಗೆರಣ್, ಗೇಣ ಗೆಣ್, ಗೇಣ, *s.* A span from the tip of the thumb to that of the little finger. —ಉವ್ವ a span long.

ಗೆರಣಿ ಗೆಣಿ, *s.* Rent, contract. ಕಾಯಂ—, ಮೂಲ— a permanent lease, perpetual rent. —ಚೇಟೆ a lease. —ಸಾರ್, —ದಾಯೆ a tenant, contractor. ಚಾಲ— tenancy at will, annual rent. ಪಾಯಿ ವೆ— rent for a fixed time. —ಕಟ್ಟುನಿ to fix the amount of rent. —ಗ ಕಟ್ಟೆವ್ ಕೊರ್ಪಿನಿ to lease out. —ವೊಕ್ಕೇಲ್ a tenant.

ಗೆರನ ಗೆನ, *see* ಜ್ಞಾನ.

ಗೆರರ್ ಕಾಯಿ, ಗೆರೆಕಾಯಿ gērukāyi,

gērekāyi, s. The marking nut.
—ದ ಮರ the tree *Semicarpus
anacardium*.

ಗೇರ gēra, *adv.* Around. —ಪಾಡು
ನ to surround.

ಗೇರ್ಜ್ gērja, s. A kind of bird;
also —ಪಕ್ಕಿ.

✓ ಗೇಲಿ gēli, s. Ridicule, jest, mock-
ery, insult.

ಗೈಂದಳಿ geindalè, *see* ಸಿಂದಳಿ.

✓ ಗೈಪಿನಿ geipini (ಗೈ), *v. a.* To do,
fulfil.

ಗೈಬು gaibu, s. Missing, disap-
pearing. 2. *see* ಸರೀವ. 3. *see*
ಖರಾವ. —ಆಪಿಸಿ to disappear.

ಗೈರ್ gēiru, *adj.* Unoccupied. *adv.*
Not, without. —ಹಾಜರ್ absence.
—ಹಾಜರ್ ಆಪಿಸಿ to be absent.

ಗೈರೆಯ geireya, s. Red chalk.

ಗೈಲ್ gēily, s. A bell-sound.

✓ ಗೊಂಗ gōnga, s. A large cowrie,
shell.

ಗೊಂಗುಕ ಗōnguka, s. An oil tree.
2. a bunch.

✓ ಗೊಂಚಿ, ಗೊಂಚಿಲ್ ಗōnci, ಗōncily,
s. A bunch, cluster.

✓ ಗೊಂಜು gōñju, s. A tassel.

ಗೊಂಡ ಗōnda, *see* ಕೊಂಡ.

ಗೊಂಡಿ ಗōndi, s. A button.

✓ ಗೊಂಡೆ ಗōndè, s. A cluster, tassel,
topknot. —ದ ಜಲ್ಲಿ a fringe
with tassels. —ಫಾ a kind of
flower resembling the mari-
gold. ಉಬರದ an ornament
put in the hair of females.

✓ ಗೊಂತು gontu, s. Knowledge, un-
derstanding, acquaintance.

—ಆಪಿಸಿ to become acquainted.

—ಉಪ್ಪನಿ to know. —ಮಕ್ಕುನಿ to
find out, ascertain. ಯಿಂಕ್
ಸೊಂತಿಜ್ಜಿ I do not know.

ಗೊಂದಲವೂಜಿ, ಗೊಂದ್ಲುಪೂಜಿ gōnda-
lapūjè, gōndlupūjè, *see* ಸೋಂದಳ
ಫಾಜಿ.

ಗೊಂಬೆ gombè, s. An image,
puppet, doll; *also* ಬೊಂಬೆ.

ಗೊಜ್ಜರನ ಗೊಜ್ಜರಾನ್ನಾ, *see* ಸುಜರಾಣಿ.

✓ ಗೊಜ್ಜಿ ಗೊಜ್ಜಿ, s. Boiled juice *or*
pulp of any fruit, mixed with
cocoanut, salt, chillies *etc.*,
seasoned, and eaten with
boiled rice to make it savoury.

ಗೊಜ್ಜಿ ಗೊಜ್ಜಿ, *see* ಕೊಜ್ಜಿ.

ಗೊಟ್ಟಿ ಗೊಟ್ಟಿ, *see* ಕೊಟ್ಟಿ.

ಗೊಟ್ಟಾನ ಗೊಟ್ಟಾನಾ, *see* ಸುಟ್ಟು.

ಗೊಟ್ಟಿ ಗೊಟ್ಟಿ, s. A kind of play.

✓ ಗೊಟ್ಟು ಗೊಟ್ಟು, s. The kernel of
a nut, as cocoanut, almond,
castor oil seed *etc.*

✓ ಗೊಡವೆ ಗೊಡವೆ, s. Interference,
connection, intercourse, con-
cern with.

✓ ಗೊಡ್ಡು ಗೊಡ್ಡು, *adj.* Barren, sterile.
—ತನ barrenness, sterility.

ಗೊಡ್ಡುಸಾರ್ ಗೊಡ್ಡುಸಾರು, s. A kind
of pepper-water made of tama-
rind, chillies *etc.*

ಗೊಡ್ಡೆ ಗೊಡ್ಡೆ, s. A Pariah. *pl.*
ಸೊಡ್ಡೆರ್, ಸೊಡ್ಡೆಲ್ the name of a
sub-division of Pariahs.

✓ ಗೊಣಸ್ ಗೊಣಸ್, *see* ಗಣಸ್.

✓ ಗೊತ್ತು ಗೊತ್ತು, *see* ಸೊತ್ತು.

✓ ಗೊತ್ತೆ ಗೊತ್ತೆ, s. Sweepings, rub-
bish.

- ಗೊದಗೊದ godagoda, *see* ಕೊಚ ಕೊಚ.
- ✓ ಗೊದ್ದುನಿ godduni (ಗೊದ್ದು), *v. a.* To pick *or* devour, as a fowl.
- ✓ ಗೊದ್ದೆ goddè, *s.* Lispering, stammering. —ಬಾಯಿದಾಯೆ a lisper, stammerer.
- ✓ ಗೊನೆ gonè, *s.* A bunch of fruits, as plaintains, cocoanuts.
- ಗೊಪ್ಪು goppu, *see* ಕೊಪ್ಪು.
- ಗೊಪ್ಪೆ goppè, *see* ಗಪೆ.
- ✓ ಗೊಬ್ಬರ gobbara, *s.* Manure, sweepings. —ಪಾಡುನಿ to manure.
- ↓ ಗೊಬ್ಬಾಟೆ gobbaṭa, *s.* Diversion, amusement.
- ↓ ಗೊಬ್ಬಾವುನಿ gobbāvuni, *c. v.* (of ಗೊಬ್ಬುನಿ) To make one play.
- ↓ ಗೊಬ್ಬು gobbu, *s.* A play, dance, game. —ಜಾಗ್ a play-ground.
- ↓ ಗೊಬ್ಬುನಿ gobbuni (ಗೊಬ್ಬು), *v. a.* To play. 2. to trifle with, mock.
- ↓ ಗೊಬ್ಬುಲಿ gobbuli, *s.* A bubble.
- ಗೊಬ್ಬೆ gobbè, *see* ಬೊಬ್ಬೆ.
- ಗೊರಂಟೆ, ಗೊರಟೆ gorantè, goratè, *see* ಸೋರಂಟೆ.
- ಗೊರಕು goraku, *see* ಸೊರ್ಕೆ.
- ಗೊರಸ್ತಲಿಗೆ gorastaligè, *see* ಸೃಷ್ಟಲಿಸೆ.
- ಗೊರಾಜನ ಗೊರಾಜನ, *see* ಸೋರೋಜನ.
- ಗೊರ್ಕೆ gorkè, *s.* Snoring.
- ಗೊರ್ತೆ gortè, *s.* The final preparation of a field for sowing.
- ಗೊಲಂಬುಡೆ, ಗೊಲ್ಲಂಬುಡೆ, ಗೊಲ್ಲುಮುಂಡೆ golambuḍè, gollumbuḍè, gollumuḍè, *s.* The angular leaved physic-nut, *Fatoupha curcas*.

- ↓ ಗೊಲ್ಲೆ golle, *s.* A man of the cowherd *or* milkman caste. —ಬ a female of this caste. —ಠ cowherds.
- ಗೊಳಕೆ golaka, *see* ಕೊಳಕೆ.
- ಗೋರ ಗೋ, *s.* A cow. —ಕಲ್ಲೆ a block of stone set up by the roadside for cattle to rub themselves against. —ದಾನ a gift of cattle. —ಮಯ cowdung. —ಮುಖ a spout *or* fountain, made like a cow's head. —ಮೇಠ the sacrifice of a cow.
- ಗೋರಂಕು ಗೋಂಕು, *s.* A cashew fruit. —ದ ಮರ the cashew tree, *Anacardium occidentale*.
- ಗೋರಂಕುರು, ಗೋಂಕು ಗೋಂಕುರು, ಗೋಂಕು, *s.* Rocking, as a child does on its legs and hands. 2. a lullaby used when so rocking. *adj.* Large, great; *cf.* ಸೋಂಪರಿ.
- ↓ ಗೋಂಟು ಗೋಂಟು, *adj.* Dried. —ತಾಯಿ a cocoanut the kernel of which has dried within. —ಘಳು an unripe dried betelnut. —ಕಟ್ಟುನಿ to get dried.
- ಗೋಂದಳವೂಜೆ, ಗೋಂದ್ಲುಪೂಜೆ ಗೋಂದಲಪೂಜೆ, ಗೋಂದ್ಲುಪೂಜೆ, *s.* A special worship of Durgā in fulfilment of a vow, performed by decorating her image indoors and by dancing in the outer court, with music and lights.
- ಗೋಂದು ಗೋಂದು, *s.* Gum; the gum arabic of *Acacia arabica*. —ತಾಗಾವುನಿ to gum.

ಗೋಲಪರ್ ಗ್ರಂಥಾರ್ಯ, *adj.* Large, great. —ಕಪ್ಪೆ, *see* ಗೋಲಪ. —ತಿಪ್ಪಿ a large cocoanut shell. —ಮುಟ್ಟಲೆ a large kind of cap made of the areca leaf-stem.

ಗೋಲಪೆ ಗ್ರಂಥಪೆ, *s.* A toad, pad-dock. ✓2. *see* ಕೋಪೆ.

ಗೋಲಕರ್ಣ ಗ್ರಂಥಕರ್ಣ, *s. lit.* A cow's ear. 2. a celebrated place of pilgrimage in North Canara.

ಗೋಲಕು ಗ್ರಂಥಕು, *see* ಗೋಲಕು.

ಗೋಲಕುಲ ಗ್ರಂಥಕುಲ, *s.* Cattle. 2. a station of cowherds. 3. the place of Krushṇa's early life; *also* ನಂದಗೋಲಕುಲ. —ಅಷ್ಟಮಿ the birthday of Krushṇa. ಗೋಲಕುಲಾಟ Krushṇa's frolics when at Gōkula.

ಗೋಲಚರ, ಗೋಲಚಾರ ಗ್ರಂಥಚಾರ, ಗ್ರಂಥಚಾರ, *s.* Perception, conception, penetration. 2. an object *or* organ of sense. —ಆಪಿಸಿ to be visible; to comprehend, understand.

ಗೋಲಜಿ ಗ್ರಂಥಜಿ, *s.* Interference. 2. intercourse. 3. confusion. —ಹಿ ಫೋಪಿಸಿ to forget. ಆಯ ಗೋಲಜಿಗ ಫೋವಡ have nothing to do with him.

ಗೋಲಟು ಗ್ರಂಥಟು, *s.* Embroidery; lace. —ದೀಪಿಸಿ to put on a lace border *etc.* *adj.* *see* ಗೋಲಟು.

ಗೋಲಡ ಗ್ರಂಥಡ, *s.* A horse; *bet.* ಫೋಡ.

ಗೋಲಡಾಮುಖಿ, ಗೋಲಡಾಮುಗ ಗ್ರಂಥಡಮುಖಿ, ಗ್ರಂಥಡಮುಗ, *s.* A dunce, fool, simpleton.

ಗೋಲಡಿ ಗ್ರಂಥಡಿ, *adj.* Erect, straight, direct. —ಫೋಪಿಸಿ to go straight.

ಗೋಲಡಿಯಾವುನಿ ಗ್ರಂಥಡಿಯಾವುನಿ, *c. v.* (of ಗೋಲಡಿಯುನಿ) To join, knit together. 2. to prepare, get ready.

ಗೋಲಡಿಯುನಿ ಗ್ರಂಥಡಿಯುನಿ (ಗೋಲಡಿ), *v. n.* To join, connect.

ಗೋಲಡಿ ಗ್ರಂಥಡಿ, *s.* A wall. —ದೀಪಿಸಿ to raise a wall.

ಗೋಲಣ ಗ್ರಂಥಣ, *s.* A he-buffalo; *see* ಗೋಲಣಿ.

ಗೋಲಣಿ ಗ್ರಂಥಣಿ, *s.* ✓A sackcloth, gunny bag. 2. a malignant kind of small-pox. —ತಟ್ಟಿ ಸಾಕಿಂಗ್. —ವಾರುನಿ to fall a victim to malignant small-pox, *abus.*

ಗೋಲಣಿ ಗ್ರಂಥಣಿ, *s.* ✓A he-buffalo. 2. *fig.* a stupid fellow.

ಗೋಲತ್ರ ಗ್ರಂಥತ್ರ, *s.* A family, tribe, lineage. ಗತಿ ಗೋಲತ್ರ ದಾಂತಿನಾಯಿ a destitute man.

ಗೋಲದಾವರಿ ಗ್ರಂಥದಾವರಿ, *s.* A river so called. 2. the name of a woman.

ಗೋಲಡಿ, ಗೋಲಡಿ ಗ್ರಂಥಡಿ, ಗ್ರಂಥಡಿ, *s.* Wheat. —ಕುಕ್ಕು a kind of mango.

ಗೋಲಡಿಕ್ಕು ಗ್ರಂಥಡಿಕ್ಕು, *s.* An unmarried Pariah. 2. a nickname.

ಗೋಲದುಡಿ ಗ್ರಂಥದುಡಿ, *s.* A quilted bed sheet.

ಗೋಲವಾಲೆ ಗ್ರಂಥವಾಲೆ, *s.* A herdsman. 2. Krushṇa. 3. a beggar. 4. the name of a man.

ಗೋಲಪಿ ಗ್ರಂಥಪಿ, *s.* A herdsman. 2. yellow ochre; *also* ಗೋಲಪಿಚಂ ದನ, —ಮಣ್ಣಿ.

ಗೋಲಪು ಗ್ರಂಥಪು, *s.* A thin girdle.

- ↓ ಗೋಪುನಿ ಗ್ರಂಪುನಿ (ಗೋ), *v. n.* To hold fast a tree with hands or with a rope. 2. to join.
- ಗೋಪುರ ಗ್ರಂಪುರಾ, *s.* A tower.
- ಗೋಪೇ ಗ್ರಂಪೇ, *s.* A chief of herdsmen.
- ಗೋಪ್ಯ ಗ್ರಂಪ್ಯಾ, *adj.* Secret, hidden, preserved. —ಸಂಗತಿ a secret. ಸೋಪ್ಯೋಡು secretly.
- ಗೋಬಿ ಗ್ರಂಬಿ, *s.* A cabbage.
- ಗೋಮ ಗ್ರಂಮಾ, *s.* A peevish woman.
- ಗೋಮಂತ, ಗೋಮೇಧಿಕ ಗ್ರಂಮಂತಾ, ಗ್ರಂಮೇಧಿಕಾ, *s.* A gem of a yellowish or tawny colour, topaz, onyx.
- ↓ ಗೋರಂಟಿ, ಗೋರಟಿ ಗ್ರಂರಾಂಟೆ, ಗ್ರಂರಾಟೆ, *s.* The prickly amaranth, *Barleria prionitis*.
- ಗೋರಟ್ ಗ್ರಂರಾಟ್, *see* ಕೋರಂಟಿ.
- ಗೋರಜಿನಿ ಗ್ರಂರಾಜಿನಾ, *see* ಸೋರೋಜನ.
- ↓ ಗೋರಬಲೆ ಗ್ರಂರಾಬಲೆ, *s.* A large hand-net. [net.]
- ↓ ಗೋರಲೆ ಗ್ರಂರಾಲೆ, *s.* A small hand-net.
- ಗೋರಾಜನ ಗ್ರಂರಾಜನಾ, *see* ಸೋರೋಜನ.
- ಗೋರಿ ಗ್ರಂರಿ, *s.* A grave. 2. a burial ground.
- ↓ ಗೋರುನಿ ಗ್ರಂರುನಿ (ಗೋರ್), *v. a.* To dig from, out, or up, as coals etc. 2. to gather, collect, pile up. 3. to catch fish by a hand-net. 4. to level a ploughed field with a plank.
- ಗೋರೆ ಗ್ರಂರೆ, *see* ಕೋರೆ.
- ಗೋರೆಲ್ ಗ್ರಂರೆಲ್, *see* ಸೋರಲೆ.
- ಗೋರೇಯುನಿ ಗ್ರಂರೇಯುನಿ (ಗೋರೇ), *v. a.* To drive together.

- ಗೋರೋಜನ ಗ್ರಂರೋಜನಾ, *s.* Gall of cattle, *Calculus cysticus*.
- ಗೋರ್ತೆ ಗ್ರಂರ್ಟೆ, *see* ಕೋರ್ತೆ.
- ಗೋರ್ಲೆ ಗ್ರಂರಲ್, *see* ಸೋರಲೆ.
- ಗೋರ್ಸಾವುನಿ ಗ್ರಂರಸಾವುನಿ, *v. a.* To threaten.
- ಗೋಲ್ ಗ್ರಂಲ್, *adj.* Round. —ಕೆತ್ತುನಿ to make round.
- ಗೋಲಂದಾಸ್ ಗ್ರಂಲಂದಾಸ್, *s.* A gunner.
- ಗೋಲಂಬುಡೆ ಗ್ರಂಲಂಬುಡೆ, *see* ಸೋಲಂಬುಡೆ.
- ಗೋಲಿ ಗ್ರಂಲಿ, *see* ಸೋಲಿ.
- ಗೋಲಿಕೊಟ್ಟೆ ಗ್ರಂಲಿಕೊಟ್ಟೆ, *s.* The great great grand-father.
- ಗೋಲಿಮರ ಗ್ರಂಲಿಮರಾ, *see* ಸೋಲಿಮರ.
- ↓ ಗೋಲು ಗ್ರಂಲು, *s.* Grief, lamentation. —ತಾನುನಿ, —ದರ್ಘನಿ to be affected with the evils of another's grief.
- ಗೋಲುಂಗಿಲ ಗ್ರಂಲುಂಗಿಲಾ, *s.* A plain ring, a guard ring.
- ಗೋಲೆ ಗ್ರಂಲೆ, *see* ಸೋಲೆ.
- ಗೋವತೆ ಗ್ರಂವತೆ, *see* ಸೋವತ್ಯ.
- ಗೋವರ್ಧನ ಗ್ರಂವರ್ಧನಾ, *s.* The name of a mountain.
- ಗೋವಲೆ, ಗೋವಲಿಗೆ, ಗೋವಾಲೆ ಗ್ರಂವಾಲೆ, ಗ್ರಂವಾಲಿಗಿ, ಗ್ರಂವಾಲಿ, *s.* A herdsmen; *cf.* ಸೋಪಾಲೆ, ಸೋಪೆ.
- ಗೋವಿಂದೆ ಗ್ರಂವಿಂದೆ, *s.* A name of Vishṇu. 2. the name of a man.
- ಗೋವು ಗ್ರಂವು, *see* ಸೋ.
- ಗೋವೆ ಗ್ರಂವೆ, *s.* Goa.
- ಗೋಶ್ವರಿ, ಗೋಶ್ವರ ಗ್ರಂಶ್ವರಿ, ಗ್ರಂಶ್ವರೇ, *s.* An abstract, summary; also ಸೋಶ್ವರಿ.

ಗೋಷ್ಠಿ gōshtī, *s.* Conversation, discourse.

ಗೋಸ, ಗೋಸು gōsu, gōsu, *adv.* Leeward. 2. seaward. —ಕಟ್ಟುನಿ to shift the sail in order to direct the vessel seaward. —ಪತ್ತುನಿ, —ಘೇಪಿನಿ to steer seaward.

ಗೋಸಂಪಯಿ, ಗೋಸಂಪಿಗೆ gōsampa-yi, gōsampigē, *s.* The flower of the wild *champaka* tree, *Plumeria acuminata*.

ಗೋಸಾಯಿ gōsāyi, *s.* A sect of Śivites. 2. a religious mendicant. [a cow.

ಗೋಹತ್ಯೆ gōhatya, *s.* Killing of

ಗೋಳ ಗೋಲಾ, *s.* A globe.

ಗೋಳಕೆ ಗೋಲಾಕೆ, *s.* An illegitimate son of a widow.

ಗೋಳಾಕಾರ ಗೋಲಾಕಾರ, *adj.* Globular, spherical.

ಗೋಳಾಟ ಗೋಲಾಟ, *see* ಸೋಲು.

ಗೋಳಿ ಗೋಲಿ, *s.* A marble. 2. a ball, bullet. —ಫೈರಿ ಗುನ್ ಫೈರಿ ಗುನ್.

ಗೋಳಿದಮರ ಗೋಲಿದಮರ, *s.* The large banyan tree, *Ficus Indica*.

ಗೋಳಿಪದ್ಧೆ ಗೋಲಿಪದ್ಧೆ, *s.* A kind of potherb, *Nyctanthes tristis*.

ಗೋಳು ಗೋಲು, *see* ಸೋಲು.

ಗೋಳಿ ಗೋಲೆ, *s.* Hollowness. *adj.* Hollow, void within. —ಮರ a hollow tree.

ಗೌಂಡಿ ಗೌಂಡಿ, *s.* A female slave, maid servant.

ಗೌಂಡು ಗೌಂಡು, *s.* Swelling. —ಕಟ್ಟುನಿ the body to be puffed up.

ಗೌಂಡೆ ಗೌಂಡೆ, *see* ಗೌಂಡೆ.

ಗೌಜಿ ಗೌಜಿ, *s.* A noise, tumult, uproar. 2. alarm agitation. 3. magnificence, grandeur. —ಕುಟ್ಟುನಿ to make noise; to threaten. —ಮುಟ್ಟುನಿ to shout; to be magnificent.

ಗೌಡ ಗೌಡ, *s.* The district of Gour. 2. *see* ಗೌಡೆ.

ಗೌಡಿ ಗೌಡಿ, *see* ಗೌಂಡಿ. [ful.

ಗೌಡು ಗೌಡು, *adj.* Peevish, fretful.

ಗೌಡುಬಂಗಾಳಿ ಗೌಡುಬಾಂಗಾಳಿ, *s.* A trick, artifice, stratagem. 2. a trickster, cheat.

ಗೌಡೆ ಗೌಡೆ, *s.* The headman of a village, *etc.* 2. a man of a caste of farmers.

ಗೌಣಾಧಿಕೆ ಗೌಣಾಧಿಕೆ, *s.* Greatness.

ಗೌಣೆ ಗೌಣೆ, *see* ಕವಣೆ.

ಗೌತಮ, ಗೌತಮೆ ಗೌತಮ, goutama, goutame, *s.* A name of Sakya Muni, Buddha; *cf.* ಸಂಮುಖ.

ಗೌದಿಗೆ ಗೌದಿಗೆ, *s.* The seat of a demon.

ಗೌರಿ ಗೌರಿ, *s.* A name of Pārvati. 2. the name of a woman. —ಫು balsamine.

ಗೌರಿಪಾಷಾಣ ಗೌರಿಪಾಷಾಣ, *s.* A tawny coloured mineral poison.

ಗೌಲೆ ಗೌಲೆ, *adj.* Tender, unripe, sapless, as a sugarcane.

ಗೌಸಣಿಗೆ ಗೌಸಣಿಗೆ, *s.* A bag, case, cover.

ಗೌಳ ಗೌಳ ಗೌಳುಗೌಳು, *s.* Chewing or eating voraciously, as betel leaves *etc.*

ಗೌಳ, ಗೌಳಾಸ್ gōula, gōulāsu, s. Digestion. —ಆಪಿನ to be digested.

ಗೌಳಿ gōuli, s. A kind of lizard. —ಶಕುನ the chirp of a lizard, considered ominous. —ಶಾಸ್ತ್ರ a treatise on the omens presaged by the chirps *etc.* of a lizard.

ಗೌಳಿಗೆ gōulige, s. A milkman. 2. *see* ಕೌಳಿ.

ಗೌಳು gōulu, *see* ಗೌಳಿಸೌಳಿ.

ಗೌಳೆ gōule, *see* ಗೌಳಿ.

ಗ್ಲಾನ ಗ್ಲಾನಾ, *see* ಜ್ಞಾನ.

ಗ್ಲಾನಿ ಗ್ಲಾನಿ, *see* ಜ್ಞಾನಿ.

ಗ್ಲಾಪಕ ಗ್ಲಾಪಕಾ, *see* ಜ್ಞಾಪಕ.

ಗ್ರಂಥ grantha, s. A book, work, composition.

ಗ್ರಸ್ತಲಿಗೆ, ಗ್ರಸ್ತೊಲಿಗೆ grastaligè, grastoligè, *see* ಸೃಹಸ್ತಲಿಗೆ.

ಗ್ರಹ graha, s. A planet. 2. an evil spirit. —ಕುಂಡಲ an astrological diagram *or* table. —ಕೂಟ conjunction of planets. —ಸತಿ, —ಚಾರ the motion of the planets; their influence on the human destiny; fate, luck. —ರಾಶಿ the mansions of the planets. ನವ—the nine planets as enumerated by Hindus; *viz.* ಸೂರ್ಯ the sun, ಚಂದ್ರ the moon, ಮಂಗಳ Mars, ಬುಧ Mer-

cury, ಬೃಹಸ್ಪತಿ Jupiter, ಶುಕ್ರ Venus, ಶನಿ Saturn, ರಾಹು the ascending node, ಕೇತು the descending node. ಜಾಲ—convulsion of children.

ಗ್ರಹಣ grahaṇa, s. Reception, acceptance. 2. comprehension. 3. an eclipse. —ಕಾಲ the occasion of an eclipse.

ಗ್ರಹಣಿ grahaṇi, s. Rickets, a wasting disease.

ಗ್ರಹಿಕೆ grahikè, s. Understanding, comprehension.

ಗ್ರಹಿಪುನಿ, ಗ್ರಹಿಸುನಿ grahipuni, grahisuni (ಗ್ರಹಿ), *v. n.* To understand, comprehend, perceive. 2. to consider, ponder.

ಗ್ರಾಂತಿ grānti, s. Habit, practice. 2. appetite, longing, eager desire.

ಗ್ರಾಚಾರ grācāra, *see under* ಸೃಹ.

ಗ್ರಾಣ grāṇa, *see* ಸೃಹಣ.

ಗ್ರಾಣಿ grāṇi, *see* ಸೃಹಣಿ.

ಗ್ರಾಮ grāma, s. A village, hamlet. —ಕಟ್ಟಳೆ the custom of a village. —ಕೂಟ a village council. —ದಾಯಿ, —ಸ್ಥಿ a villager. ಸ್ರಾಮ್ಯ rural, rustic, unpolished, inelegant.

ಗ್ರಾಸ grāsa, s. Amouthful of food. 2. food, subsistence.

ಗ್ರಾಸ್ತೆ grāste, *see* ಸೃಹಸ್ತೆ.

ಘ

GH

ಘ gha, the seventeenth letter of the alphabet.

ಘಂಟೆ ghaṅṭa, *see* ಕಂಟವು.

ಘಂಟೆ ghaṅṭi, *see* ಗಂಟೆ.

ಘಂಟೆ ghaṅṭè, *s.* An hour. 2. a clock; *see* ಗಂಟೆ.

ಘಂಡಿ ghaṅḍi, *see* ಗಂಡಿ.

ಘಂಮ್ ghamu, *see* ಗಂಮ್.

ಘಟ ghaṭa, *s.* A large earthen water-jar. 2. the body.

ಘಟಕ್ಕನೆ ghaṭakkanè, *see* ಗಡಕ್ಕ.

ಘಟನೆ ghaṭanè, *s.* Contact. 2. assemblage, bringing together.

ಘಟಸರ್ಪೆ ghaṭasarpe, *s.* A large snake.

ಘಟ್ಟೆ ghaṭṭa, *s.* A ghaut, defile, pass.

ಘಟ್ಟಣೆ ghaṭṭanè, *see* ಘಟನೆ.

ಘಟ್ಟಿ ghaṭṭi, *see* ಗಟ್ಟಿ.

ಘಡಾವನೆ ghaḍāvanè, *s.* Joining, uniting. 2. invention, manufacture, coining. 3. fabrication, concoction.

ಘಡಿ ghadi, *see* ಗಡಿ.

ಘಣಘಣ ghaṇaḡhaṇa, *s.* The sound of a ringing bell.

ಘನ ghana, *s.* Respectability, honour, dignity. 2. hardness. 3. solidity, substance. *adj.* Heavy. 2. noble, great. —ತೆ greatness, nobility, glory. —ಮೂಲ the cube root.

ಘಮುghama, *s.* Fragrance, odour.

ಘರಿಮ್, ಘರ್ಮಿ gharimu, gharmi, *see* ಗರ್ಮ.

ಘಳಿಗೆ ghaligè, *see* ಗಳಿಗೆ.

ಘಾಟ್ ghaṭu, *see* ಗಾಟ್.

ಘಾತ, ಘಾತಕ, ಘಾತಗ ghaṭa, ghā-taka, ghātaga, *s.* Murder, slaughter, killing. 2. treachery, fraud. ಅತ್ಯು— suicide. ಜೀವ— destroying life, murder; suicide. ಎಕ್ವಿಸ— treachery, breach of trust. ಘಾತಕೆ, ಘಾತಕೆ a murderer; an executioner; a cheat.

ಘಾತಿ ghāti, *s.* A matter becoming serious. ಅರ್ತಿ ಅರ್ತಿ ಘಾತಿ ಅಂದೆ what was meant for a joke, has become serious.

ಘಾದ ghāda, *s.* Depth.

ಘಾಬರಿ ghābari, *see* ಗಾಬರಿ.

ಘಾಯು ghāya, *s.* A wound.

ಘಾರ ghāra, *see* ಗಾರ್.

ಘಾಸಿ ghāsi, *s.* Fatigue, trouble, toil. 2. conclusion, exhaustion, termination, death. —ಅ ಓಸಿ to be troubled, fatigued; to die; to conclude, finish.

ಘಾಳಿ ghāli, *s.* Air, wind, breeze.

ಘೋಡ ghōḍa, *s.* A horse.

ಘೋರ ghōra, *adj.* Frightful, horrible, dreadful.

ಐ

N

ಐ na, The eighteenth letter of the alphabet. No words begin with this letter.

ಚ

Ā

ಚ éa, The nineteenth letter of the alphabet.

ಚಂಗ್ éangu, s. Guimbar, Jew's-harp.

✓ ಚಂಗ, ಚಂಗನೆ, ಚಂಗಮಂಗ, ಚಂಗೈ ಮಂಗೈ éanga, éanganè, éanga-maṅga, éaṅgeimaṅgei, s. A frolic, gambol. 2. hoax, humbug, deceit. —ಮಕ್ಕನಿ to deceive, impose upon.

ಚಂಗಾಯಿ éaṅgāyi, s. A friend. 2. friendship.

ಚಂಗುಲಿ éaṅguli, s. A preparation consisting of jackfruit, jaggery, the juice of cocoanut and rice.

ಚಂಚ éaméa, s. A spoon.

ಚಂಚಲ éaṅcala, *adj.* Fickle, wavering, unsteady. —ತನ, —ಶ್ವಿ fickleness. —ಮನಸ್ಸೆ fickle mindedness. ಚಂಚಲೆ a fickle man.

ಚಂಡ್ éaṅḍu, *see* ಚೆಂಡೆ.

ಚಂಡ éaṅḍa, s. Vehemence, fierceness, obstinacy. 2. offspring. 3. host, multitude. *adj.* Vehement, fierce, obstinate. 2. quarrelsome.

ಚಂಡಾಡುನಿ éaṅḍāḍuni, *see* ಚೆಂಡಾಡುನಿ.

ಚಂಡಾಲೆ éaṅḍāle, s. An outcast, Pariah. 2. a wicked man.

✓ಚಂಡಿ éaṅḍi, s. Wetness. *adj.* Wet, moist, humid. —ಫಂಡಿ very wet. —ಮಕ್ಕನಿ to wet.

ಚಂಡಿ, ಚಂಡಿಕೆ éaṅḍi, éaṅḍikè, s. A name of Pārvasi.

ಚಂಡು éaṅḍu, *see* ಚೆಂಡೆ.

ಚಂಡೆ éaṅḍè, s. A kind of drum.

ಚಂಡೆಮರ éaṅḍemara, *see* ತೆಂಡೆ.

✓ಚಂದ éanda, s. Beauty, elegance.

ಚಂದಗ, ಚಂದುಕ, ಚಂದುಗ éandaga, éanduka, éanduga, s. A small box.

ಚಂದನ éandana, s. Sandal, *Santalum album*.

ಚಂದ್ರ éandra, s. The moon. —ಕಲೆ a digit of the moon. —ಕಾವೆ the colour of the rising moon, red. —ಕೆರಣ, —ಗ್ರಹಣ an eclipse of the moon. —ಬಿಂಬ the moon's disk.

ಚಂದ್ರಕ éandraka, s. The eye in a peacock's tail.

ಚಂದ್ರಕಾಂತ éandrakānta, s. A kind of gem. 2. alabaster.

- ಚಂದ್ರಕಾಂತಿ čandrakānti, s. The moon-flower, *Ipomoea grandiflora*.
- ಚಂದ್ರಜೋತಿ čandrajōti, s. A blue light, a kind of firework.
- ಚಂದ್ರನಾಗೆ čandranāge, s. A serpent with a crescent-like stripe on its head.
- ಚಂದ್ರಬಾರೆ čandrabāre, s. A red kind of plantain tree.
- ಚಂದ್ರಬಾವಲಿ čandrabāvali, s. A kind of ornament for females.
- ಚಂದ್ರಮಂಡಲ čandramāḍala, s. The moon's orb. 2. an idol's whirling car.
- ಚಂದ್ರಮಡಕೆ čandramāḍakē, s. A kind of fish.
- ಚಂದ್ರಮೂರು čandramuru, s. A female's ear-ornament in the form of a half-moon.
- ಚಂದ್ರವಂಶ čandravaṃśā, s. The lunar race.
- ಚಂದ್ರಾಯುಧ čandrāyudha, see ಚಕ್ರ.
- ಚಂದ್ರಾರಿ čandrāri, s. Kētu, the ascending node.
- ಚಂದ್ರಾವತಿ čandrāvati, s. The name of a city. 2. the name of a woman.
- ಚಂದ್ರಿಕೆ čandrikē, s. Moonlight. 2. the covering of a letter written on a palm leaf. 3. palm leaves rolled and tied up.
- ಚಂದ್ರೆ čandre, s. The moon.
- ✓ ಚನ್ನ čanna, adj. Red. 2. handsome, well.
- ✓ ಚನ್ನನಾಯಿ čannanāyi, s. A wolf.
- ಚನ್ನಳಿಗೆ čannaḷige, s. The red jasmine.
- ಚನ್ನಬೂರು, ಚನ್ನಬೂರು čannābūru, čannebūru, s. A kind of creeper.
- ಚನ್ನೆ čanne, s. A kind of game with cowries. —ಮಣೆ a board with two rows of seven holes for arranging the cowries. —ಸೊಬ್ಬನಿ to play at such a game.
- ಚಂಪಕ čampaka, s. The flower of *Michelia champaka*; bet. ಸಂಪತ್ತು.
- ಚಂಪೆ čampē, see ಚಪ್ಪೆ.
- ಚಂಬ, ಚಂಬು čamba, čambu, s. A small water-pot; cf. ಚೆಂಬು. 2. a barge, fishing boat.
- ಚಂಬಾರೆ čambāre, see ಚಂಪಾರೆ.
- ಚಂಬಿಗೆ, ಚಂಬುಗೆ čambigē čambugē, s. A shoe. 2. a bad smell.
- ಚಂಬೇಲಿ čambēli, s. A cunning female.
- ಚಂಬೊಡಿ, ಚಂಮಡಿ čambōḍi, čammaḍi, s. A sledge hammer. 2. skin, leather. 3. a scourge, whip.
- ಚಂಮಾರೆ čammāre, s. A shoemaker, chuckler; cf. ಸಮಗಾರೆ.
- ✓ ಚಂಮಿ čammi, s. Dampness, moisture. 2. a kind of water-plant.
- ಚಂಬು čambu, s. A blossom without setting fruit. adj. Thin.
- ಚಂಬುರಿ čamburi, see ಚಮುರಿ.
- ಚಕ್ ಚಕ್, see ಚಕ್.
- ಚಕ್ಬಂದಿ čakubandi, see ಚಕ್ಬಂದಿ.

- ಚಕ್ರಮುಕಿ ಚಕ್ರಮುಕಿ, *çakumuki*,
çakamuki, *s.* The steel with
 which fire is struck. —ಕಲ್ಲೆ a
 flint stone. —ಹಾಕುನಿ to strike
 fire with a flint and steel.
- ಚಕ್ರಂದ *çakanda*, *see* ಚಕ್ರಂದ.
- ಚಕ್ರಚಕ್ರ *çakaçakya*, *adj.* Slow. *adv.*
 Shortly, suddenly.
- ಚಕ್ರೋತ್ರ *çakōtra*, *see* ಚಕ್ರೋತ್ರಿ.
- ಚಕ್ರ *çakku*, *adj.* Hollow, without
 ✓ kernel. 2. stunted, short, lean.
 ✓ 3. flat. —ತಾಯಿ a hollow
 cocoon. —ಮಂಡೆ a flat head.
 —ಮನೆ a low seat. —ಮೂಕು a
 flat nose; *also* ನಂದಮೂಕು.
- ಚಕ್ರ *çakka*, *adv.* Quickly, at once.
 —ಕುಳ್ಳುನಿ to sit at once, with-
 out observing where.
- ಚಕ್ರಂದ *çakkanda*, *s.* Plausibleness,
 speciousness. *adj.* Plausible,
 specious. —ವಾಯೆ a plausible
 man. —ವಾತೆ a plausible
 speech, flattery. —ವಾತೆನಿ to
 say what is plausible, to flat-
 ter.
- ಚಕ್ರಟ್ಟ *çakkattya*, *adj.* Low.
- ಚಕ್ರಪ್ಪ *çakkappa*, *adv.* Down, be-
 low.
- ಚಕ್ರಮ್ *çakkamya*, *see* ಜಬಮ್.
- ಚಕ್ರಮುಕ್ಕಿ *çakkamukki*, *see* ಚಕ್ರ
 ಮುಕಿ.
- ಚಕ್ರರೆ *çakkarè*, *s.* Sugar.
- ಚಕ್ರಿ *çakki*, *s.* An ornament worn
 by female children.
- ಚಕ್ರು *çakku*, *see* ಚಕ್ರು.
- ಚಕ್ರುಬಂದಿ *çakkubandi*, *s.* Boun-
 dary-stones. 2. jurisdiction.
- ಚಕ್ರುಲಿ *çakkuli*, *s.* A cake made
 of rice flour, salt *etc.*, and
 fried in oil; *also* ಕಂಕಣವಡ್ಡಿ.
- ಚಕ್ರುಲಿಮರ *çakkulimara*, *s.* The
 Manilla tamarind tree, *Inga-
 dulcis*.
- ಚಕ್ರುಲ್ಲಿ *çakkulli*, *s.* The pum-
 plemose or shaddock, *Citrus
 decumana*.
- ಚಕ್ರು *çakke*, *see* ಚಿಕ್ಕಿ.
- ಚಕ್ರುಲ *çakkely*, *s.* The bosom.
- ಚಕ್ರು *çakra*, *s.* A quarter rupee.
 2. a wheel, circle. 3. a pot-
 ter's wheel, coach wheel. 4. a
 discus. —ನಡಿ two equal parts,
 as of a cocoon. —ತುಂಡು a
 kind of small white cloth.
 —ಬಾಣ a wheel shaped fire-
 work. —ವಾಪ್ಪು a mendicant's
 drum. —ಸರ a necklace of
 gold ringlets.
- ಚಕ್ರುವರ್ತಿ *çakravarti*, *s.* An em-
 peror. —ನಿ an empress.
- ಚಕ್ರಿ *çakri*, *s.* Vishnu. 2. a
 potter. 3. a snake.
- ಚಗನೆ *çaganè*, *see* ಚಂಗ.
- ಚಗುಳಿ *çagule*, *s.* A bug.
- ಚಚ್ಚರ *çaççara*, *s.* Haste, speed,
 hurry.
- ಚಚ್ಚಕ *çaççouka*, *s.* A square,
 quadrangle.
- ಚಲಾ *çatya*, *intj.* Fie, fie! *adj.*
 Useless, excessive. ಸುಳಿಬಿಟಿ
 very sour. —ವಿಟಿ, *see* ಜಿಟಿವಿಟಿ.
- ಚಲಾಕ *çatuka*, *s.* A snapping
 sound. *adv.* Quickly, briskly.
 —ಫೀಪಿನಿ to walk briskly.

ಚಟುಕ್ಪನೆ çatukkane, *adv.* Harshly, rudely. —ಸವ್ವಿನಿ to say rudely.

ಚಟ çata, *s.* Energy, vigour. 2. the germ of a disease, the remaining symptoms of a disease. —ವೆಪ್ಪನಿ to eradicate a disease. —ಫೀಪಿನಿ to lose energy, be tired, weary.

ಚಟಕ çataka, *s.* A summary method of offering to the manes of departed ancestors.

↓ಚಟಕ್ಕು çatakka, *s.* A slapping or cracking sound; *cf.* ಚಟಕ.

↓ಚಟಚಟ, ಚಟವಟ çataçata, çatapata, *s.* Noise produced, as in slapping or cracking a whip.

ಚಟಿನಿ çatini, *s.* Grain or fruit pounded, made into a thick paste with chillies, salt, etc. and eaten as a condiment with curry; chatney.

ಚಟಿಪಿಟಿ çatipiti, *adv.* For nothing, uselessly.

↓ಚಟೀಲ çatila, *s.* A cracking sound.

↓ಚಟ್ಟು çattu, End, dissolution, termination, death. 2. exhaustion, consumption, ruin, demolition, extinction. —ಕುಟ್ಟುನಿ, —ವೆಪ್ಪನಿ, —ಮುಳ್ಳುನಿ to exhaust, spend away, tire.

↓ಚಟ್ಟು çatta, *s.* A litter, sort of a palanquin. 2. a bier. 3. a window frame. —ಕಟ್ಟುನಿ to prepare a bier.

↓ಚಟ್ಟನೆ çattane, *adv.* Suddenly; *cf.* ಸಕ್ಕನೆ.

↓ಚಟ್ಟಿ çatti, *s.* A broad-mouthed spittoon. 2. a chamber pot.

ಚಟ್ಟಿನಿ çattini, *see* ಚಟಿನಿ.

ಚಟ್ಟು çattu, *s.* A country pony. 2. *see* ಚಟ್ಟೆ.

↓ಚಟ್ಟಿ çattè, *adj.* Flat, level, without inclination. ↓—ಕಟ್ಟ a flat stone.

↓ಚಟ್ಟಿಗಾರೆ çattègāre, *s.* A native who assumes European dress.

ಚಟ್ಟಿ, ಚಟ್ಟಿ çatni, çatni, *see* ಚಟಿನಿ.

ಚಡ್‌ಚಡ್ çaduçadu, *adv.* Quickly, speedily. —ಏಣೆಗೆ ಮತ್ತಾರನಿ to mount a ladder quickly.

ಚಡತ, ಚಡತ çaduta, çadata, *see* ಚಡ್.

ಚಡತಿ çadati, *s.* Dissimulation. 2. *see* ಸರ್ತಿ.

ಚಡಾಚಡಿ çadāçadi, *see* ಚಟಚಟ. 2. *see* ಚಡಚಡ.

ಚಡಾಯಿಸುನಿ çadāyisuni (ಚಡಾಯಿಸ್), *v. a.* To increase, raise or bid higher, as price. ×2. to beat, strike, flog. ಕೋಳ— to put in stocks. ಸಂಸರ— to swallow liquor. ಚುಟ್ಟು— to smoke excessively.

ಚಡಾವು çadāvu, *s.* An ascent, uphill. 2. increase, enhancement. 3. a kind of country shoes. —ಮುಳ್ಳುನಿ to raise, enhance, as the price; *cf.* ಚಡಾಯಿಸುನಿ.

ಚಡಾವುನಿ çadāvuni, *v. a.* To ascend, climb.

ಚಡಾಸುನಿ çadāsuni, *see* ಚಡಾಯಿಸುನಿ.

ಚಡಿ çadi, *s.* A notch, indentation. 2. a whip, stripe. —ವೆಪ್ಪನಿ,

—ಮಳ್ಳುನಿ to make a notch.

—ಹಾಕುನಿ to whip. —ತ ಮಣಿ a joining bench, groove-plane, jointer.

ಚಡು éadu, *s.* The belly. 2. a pleasing discourse.

ಚಡುಗು éadugu, *adj.* Bad, depraved.

ಚಡುತ éaduta, *s.* Persistency, obstinacy. 2. a bet *or* wager.

—ವಾತೆರುನಿ to speak persistently, to provoke.

ಚಡೆ éade, *s.* A kind of bag.

ಚಡ್ಡೆ éadta, *s.* Daily *or* regular observance of rites *or* customs; *cf.* ಚರ್ಯ. 2. *see* ಚಡುತ. ದಿನ— a diary.

✓ಚಡ್ಡು éadpu, *s.* Leanness, thinness.

ಚಣ éana, *see* ಕ್ಷೇಣ.

✓ಚಣಿಲ್ éanily, *see* ಚನಿಲ್.

ಚತರೆಂಗಿ éatürengi, *see* ಜಮಕನ್.

ಚತುರ್ éaturu, *num.* Four. —
ತಿ the four sides *or* boundaries of a land *etc.* [rous.

ಚತುರ éatura, *adj.* Clever, dexterous.

ಚತುರಂಗ éaturaṅga, *s.* Chess.

ಚತುರಂಗಬಲ éaturaṅgabala, *s.* An army consisting of infantry, cavalry, elephants and war chariots.

ಚತುರೆ éature, *see* ಚಾತುರೆ.

ಚತುರ್ಥಿ éaturthi, *adj.* Fourth. *s.* The fourth day of the lunar fortnight. —ವಿಭಕ್ತಿ the dative case, *gram.*

ಚತುರ್ದಶಿ éaturdaši, *s.* The four-

teenth day of the lunar fortnight.

ಚತುರ್ವರ್ಗ éaturvarga, The four objects of pursuit: justice, wealth, pleasure, and heaven.

ಚತುರ್ವರ್ಣ éaturvarṇa, *s.* The four castes.

ಚತುರ್ವೇದ éaturvēda, *s.* The four Vēdas *or* ancient scriptures of the Hindus.

ಚತುಷ್ಪಾದ éatushpāda, *adj.* Quadruped.

✓ಚದರ್, ಚದರ್, ಚದರ éadyru, éadaryu, éadara, *s.* Dispersion, dissipation, scattering. —ಆಪಿನಿ to be dispersed, scattered. —ಮಳ್ಳುನಿ to disperse, scatter.

✓ಚದರಾವುನಿ, ಚದರಿವುನಿ éadarāvuni, éadaripuni, *c. v.* (of ಚಹರುನಿ) To disperse, scatter.

✓ಚದರುನಿ éadaruni (ಚದರಿ), *v. n.* To be scattered, dispersed; *also* ಚಪರಿವಿ ಫೇಪಿನಿ.

ಚದಿ éadi, *s.* Obstinacy, pertinacity. —ಮಳ್ಳುನಿ to be obstinate. ಚವಿಕ್— revenge, retaliation.

✓ಚದುವು éadupu, *s.* Skill, ingenuity, cunning. —ತೋಜಾವುನಿ to play tricks.

ಚದುರ éadura, *see* ಚತುರ, ಚಾತುರ್ಯ.

ಚದುರೆ éadure, *see* ಚಾತುರೆ.

✓ಚದೆ éade, *s.* Severe fighting. 2. destruction of life.

ಚನಾನಿ éanāni, *s.* Great harm. 2. quarrel, riot. 3. desolation, waste, ruin.

ಚನಿ éani, *see* ಸನಿ. [see ಸನಿಲ್.

✓ಚನಿಲ್ éanily, *s.* A squirrel. 2.

ಚನ್ನೆ čanna, *see* ಚಂನ.

✓ಚಪಚಪ čapačapa, *s.* A noise made with the mouth, as a pig in eating.

ಚಪಟೆ čapate, *see* ಚಟ್ಟಿ.

ಚಪರಾಸ್ čaparāsu, *see* ಚಪ್ರಾಸ್.

ಚಪಲ, ಚಪಳ čapala, čapala, *adj.*

Waving, moving. 2. fickle,

unsteady. 3. swift, quick.

—ತನ, —ತ್ವ fickleness; quick

perception. —ನರಮಾನಿ a man

of quick perception *or* ap-

prehension. —ಮನಸ್ fickle-

mindedness. ಚಪಲೆ a woman

with quick and moving eyes.

2. Laxmi, the goddess of

wealth. [ಯಿಸುನಿ.

ಚಪಾಯಿಸುನಿ čapāyisuni, *see* ಛಪಾ

ಚಪಾವು čapāvu, *see* ಛಪಾವು.

ಚಪ್ಪಿ čapdi, *see* ಚಪ್ಪಡಿ.

ಚಪ್ಪೆ čappa, *adv.* Fast, firmly.

2. suddenly. —ಪೊತ್ತುನಿ to stick

fast. —ಹಾಕುನಿ to fix firmly.

ಚಪ್ಪೆ čappa, *see* ಚಿಪ್ಪೆ.

✓ಚಪ್ಪಂಗ čappaṅga, *s.* The sappan

tree, *Caesalpinia sappan*.

✓ಚಪ್ಪಟ್ čappatu, *adj.* Tasteless,

insipid. 2. bad, worthless.

ಚಪ್ಪಟೆ čappate, *s.* A worthless

person. *adj. see* ಚಪ್ಪೆ.

ಚಪ್ಪಟ್ಟಿ čappattè, *s.* Cooling.

ಚಪ್ಪಡಾಚಿ čappadāci, *s.* Coaxing,

flattering. 2. fabrication, in-

vention.

ಚಪ್ಪಡಿ čappadi, *see* ಚಪ್ಪಡಿ.

ಚಪ್ಪನ್ನೆ čappanna, *adj.* Fifty-six.

—ದೇಶ the fifty-six countries

enumerated by the Hindu writers.

ಚಪ್ಪರ್ čapparu, *s.* A kind of dried fish.

ಚಪ್ಪರ್ čapparu, *adj.* Low, cast down. —ಕೊಂಬು an ornament of a devil-dancer. —ಬೂರುನಿ to be low.

✓ಚಪ್ಪರ čappara, *s.* A shed, pandal.

—ಮಂಚ a cot with posts and

curtains. —ಪಾಡುನಿ to put up

a temporary shed.

✓ಚಪ್ಪರಿವುನಿ čapparipuni (ಚಪ್ಪರಿ), *v.*

a. To smack the lips.

✓ಚಪ್ಪಲ್, ಚಪ್ಪಳ್ čappalu, čappalu,

s. A shoe, sandal.

✓ಚಪ್ಪಳಿ čappali, *s.* Clapping the

hands.

✓ಚಪ್ಪಳಿವುನಿ čappalipuni (ಚಪ್ಪಳಿ), *v. a.*

To clap the hands.

ಚಪ್ಪಾಯಿಸುನಿ čappāyisuni, *see* ಛಪಾ

ಯಿಸುನಿ.

ಚಪ್ಪಾವು čappāvu, *see* ಛಪಾವು.

ಚಪ್ಪಿ, ಚಪ್ಪೆ čappi, čappè, *s.* A

stamp, seal, mark.

ಚಪ್ಪುಡಿ čappuḍi, *s.* Concealing.

2. legerdemain, jugglery; *also*

—ಸಲಿ. 3. the play of 'hide

and seek'.

✓ಚಪ್ಪೆ čappè, *adj.* Tasteless, insi-

pid, unsavoury. 3. cool, vapid.

4. trifling, worthless. —ಚಾರಿ

quite worthless.

ಚಪ್ಪಾಸ್ čaprāsu, *s.* A kind of

drill cloth.

ಚಬಕಾರ, ಚಬುಕಾರ čabakāra, čabu-

kāra, *s.* Soap; fuller's earth;

also ಸಬುಕಾರ್, ಸಾಬೂನು.

ಚಬುಕ್‌ಮರ čabukumara, *see* ತವುಕ್‌ದಮರ.

ಚಬುಕು čabuku, *s.* A whip. —ದಮರ a *Casuarina* tree.

ಚಮ್‌ಕಾನ್ čamukāṇy, *see* ಜಮ್‌ಕಾನ್.

ಚಮ್‌ಗಾರೆ čamygāre, *s.* A shoemaker, chuckler. —ರ ಉಳಿ a chuckler's awl; *also* ಸಮ್‌ಗಾರೆ.

ಚಮ್‌ಚ čamučā, *see* ಚಮ್ಚ.

✓ಚಮಟೆಗೆ čamaṭige, *s.* A sledge hammer.

ಚಮಡ čamaḍa, *s.* The skin, leather,

ಚಮತ್ತಾರ čamatkāra, *s.* Cleverness, dexterity, artifice. 2. astonishment, surprise. 3. wit, eloquence. 4. anything curious, ingenious *or* extraordinary; *also* ಚಮತ್ಕಾರಿಸಿ.

ಚಮತ್ತಿಗೆ, čamattige, *s.* The flower of *Pyrethrum indicum*.

ಚಮರಿವ್ಯುಗ čamarimruḡa, *s.* The yak, *or* *bos-grunniens*.

ಚಮಾನ್ čamāṇy, *see* ಜಮ್‌ಕಾನ್.

ಚಮಿಪುನಿ čamipuni, *see* ಕ್ಷಮಿಪುನಿ.

ಚಮ್ಪ čamčā, *s.* A spoon, ladle.

ಚಯ čaya, *see* ಕ್ಷಯ.

ಚಯಿ čayi, *see* ಚವಿ.

ಚಯಿಲ čayila, *see* ತೈಲ.

ಚರ್‌ಬು čarumbu, *see* ಚಂಬು.

ಚರ čara, *adj.* Moveable, locomotive. —ಜಿಂದಿಸಿ, ಚರಾವ್ತಿ moveable *or* personal property, chattels.

✓ಚರಕ್, ಚರಕು čaraku, čaraku, *s.* Merchandise, cargo. 2. goods, articles; *bet.* ಸರಕ್.

ಚರಕ್ čaraku, *s.* Machinery. —ತಿಂರ್ಗಾವುನಿ to set a machine in motion.

ಚರಚರ čaračara, *s.* A noise made in spurting *or* throwing water from a pump. 2. *see* ಚಿರಿಚಿರಿ. —ನೀರ್ an even accumulation of water in a field. —ಪಾತೆರುನಿ to prattle.

✓ಚರಬಿ čaraṭe, *s.* What is coarse; leavings *or* stalks.

ಚರಣ čaraṇa, *s.* The foot. 2. a foot in poetry. —ಸೇವೆ, *see* ಪಾದ ಸೇವೆ.

ಚರಣೆ čaraṇe, *s.* Pasturage, grazing.

ಚರಾಚರ čarāčara, *adj.* Moveable and immoveable. —ವಸ್ತುಳು animate *or* inanimate things; the creation, world.

ಚರಾಸ್ತಿ čarāsti, *see* under ಚರ.

✓ಚರಿಗೆ čarige, *s.* A cooking utensil of copper *or* brass. 2. *see* ಸರಿಕೆ.

ಚರಿಗೆ čarige, *see* ಚುರ್ಯ.

ಚರಿತ, ಚರಿತ್ರ, ಚರಿತ್ರೆ čarita, čaritra, čaritre, *s.* A history, story, narrative. 2. conduct, behaviour.

ಚರಿಪು čaripu, *s.* An offering presented to an idol and then distributed among the people present.

ಚರಿಪುನಿ čaripuni (ಚರಿ), *v. a.* To quake, tremble, shudder, shiver; *cf.* ಪರಿಪುನಿ.

ಚರಿಪುನಿ čaripuni (ಚರಿ), *v. n.* To move; wander.

ಚರು, ಚರುವ čaru, čaruva, *s.* An oblation of rice and other ingredients to the gods *or* demons. ✓2. a small fish.

ಚರುಬು čarubu, *see* ಚಂಬು.

ಚರೆ čarè, *s.* Small shots. 2. the head; *bet.* ತರೆ.

ಚರ್ಕ čarka, *adv.* Straightly, directly. —ರಟ್ಟುನಿ to splash off, as mud.

ಚರ್ಕಿ čarki, *see* ಚರಕ್.

ಚರ್ಚೆ, ಚರ್ಚೆ čarči, čarče, *s.* Dispute, wrangling. —ಮಳ್ಳುನಿ to dispute, reason, argue.

ಚರ್ದಿ čardi, *s.* Vomiting.

ಚರ್ಪಟ್, ಚರ್ಪಟ್ಟು, ಚರ್ಪಾಟ್ čarpaṭu, čarpattṭu, čarpāṭu, *adj.* Watery.

ಚರ್ಪು čarpu, *see* ಚರಿಪು.

ಚರ್ಬಿ čarbi, *s.* Fat, grease. 2. arrogance, pride, *fig.*

ಚರ್ಮ čarma, *s.* The skin, hide, leather. —ಜಾರಾವುನಿ to flay, peel, skin, bark.

ಚರ್ಮರಿ čarmuri, *s.* Parched rice.

ಚರ್ಯೆ, ಚರ್ಯೆ čarya, čaryè, *s.* Observance of rites *or* customs. 2. conduct, demeanour. ಏನ— a diary, chronicle.

ಚರ್ವ čarva, *see* ಚರು.

ಚರ್ವಣ čarvaṇa, *s.* Chewing betel.

ಚಲ್ಪಟ್ čalpaṭu, *see* ಚಪ್ಪಟೆ.

ಚಲ čala, *see* ಚಲ.

ಚಲಕ್ čalaku, *s.* Dexterity, particularly of the hand *or* tongue.

✓ಚಲಚಲ čalacala, *s.* A noise in wading through water, as

children make while playing.

ಚಲನೆ čalanè, *s.* Motion, movement. *adj.* Wandering, roaming.

ಚಲಪಟ್ čalapaṭu, *see* ಚಪ್ಪಟೆ.

ಚಲವಲ čalavala, *s.* Alarm, consternation, agitation. 2. exhaustion, weariness; *cf.* ತಳಬಲ.

ಚಲಾಪಲ čalāpala, *s.* Agitating water.

ಚಲಾವಣಿ čalāvāṇi, *s.* Currency, genuineness, as of a coin. ಹುಂಡಿ— drawing a bill of exchange. —ಪ ನಾಣ್ಯ a current coin. —ಮಳ್ಳುನಿ to make pass *or* current.

✓ಚಲಿ čali, *s.* Cold, chilliness, shivering, as in ague. *adj.* Cold, chilly; *also* ಸಲಿ. —ಕಾಲ the cold season. —ಸೆಜ್ಜೆ, *see* ಚಲ್ಲೆಕೆ. —ಫಾಳಿ cold wind. —ಜರ ague. —ಕಯಿಪುನಿ to warm. —ಕಯಿಪೊಣುನಿ to be warming oneself. —ಪತ್ತುನಿ to catch cold; to be afraid. —ಬುತ್ತುಪೊಪಿನಿ to be relieved of cold; fear to depart.

✓ಚಲಿಪುನಿ čalipuni (ಚಲಿ), *v. a.* To shake, move.

ಚಲಿಮಿ, ಚಲಿಮಿ čalimi, čalmi, *see* ಚಿಲಿಂಬಿ.

ಚಲ್ಲಟ್ಟೆ čalpatte, *see* ಚಲ್ಲೆ.

✓ಚಲ್ಲ čallu, *adj.* Stupid, dull. 2. timid, timorous. 3. imbecile, weak, useless. [bell.

ಚಲ್ಲಕೆ čalluke, *s.* A kind of small

ಚಲ್ಲ čalla, *s.* A noise of a fall with force.

- ಚಲ್ಲಂಗಾಯಿ çallaṅgāyi, *s.* The Sepistan plum, *Cordia myxa*.
- ಚಲ್ಲಂಟೆ çallaṅṭè, *s.* A kind of crab.
- ✓ಚಲ್ಲಣ, ಚಲ್ಲನ, ಚಲ್ಲಾನ çallana, çalana, çallāna, *s.* Short breeches, reaching only to the middle of the thighs. 2. a mat of straw rope. 3. a covering for a horse.
- ✓ಚಲ್ಲಾಪಿನಿ çallāpini (ಚಲ್ಲಾ), *v. n.* To get weak. 2. to become useless. 3. to fail, lose; *cf.* ಚಲ್ಲೆ.
- ಚಲ್ಲಾಪಿಲ್ಲೆ çallāpilli, *s.* Confusion, disorder. 2. dispersion, scattering.
- ✓ಚಲ್ಲೆ çalli, *s.* A chip. 2. a reed. 3. a potsherd. 4. a kind of grass.
- ✓ಚಲ್ಲುನಿ çalluni (ಚಲ್ಲೆ), *v. n.* To spill, shed; to disperse.
- ✓ಚಲ್ಲೆ çalle, *s.* A weak or timid man. 2. the name of a man.
- ಚಲ್ಲೆಪಿಲ್ಲೆ çallepillè, *s.* Youngsters. ಈ ಚಲ್ಲೆಪಿಲ್ಲೆನ್ ಯಾನ್ ವೊಡೆಗೆ ಕೊಂಡು ಫೋಪಿನಿ where shall I take these little ones?
- ಚವಡಿಗಿ çavadigè, *see* ಚೌಡಿಸಿ.
- ಚವಣೆ çavanè, *s.* An instrument for drawing wire, pincers, tweezers. —ಓ ಪಾಡ್ಡೆ ವೈಪನಿ to draw wire through it.
- ಚವರ çavara, *s.* A fly-brush. 2. *see* ಕ್ವಾರ.
- ಚವಲ çavala, *s.* Half a rupee. 2. the ceremony of tonsure of a child. —ಬಡ್ಡಿ interest at 12½ per cent.
- ಚವಿ çavi, *s.* A disease of newly born infants.
- ಚವುಂಟು çavuṅṭu, *see* ಚೌಂಟು.
- ಚವುಂಟುನಿ çavuṅṭuni, *see* ಚೌಂಟುನಿ.
- ಚವುಕ çavuka, *see* ಚೌಕ.
- ಚವುಕಳಿ çavukali, *see* ಚೌಕಳಿ.
- ಚವುಕಾಸ, ಚವುಕಾಸಿ çavukāsa, çavukāsi, *s.* Cleverness in dealings, marketing with judgment. 2. leisure, respite; *bet.* ಸಾವಕಾರ.
- ಚವುಕೆ, ಚವುಕೆ çavuki, çavukè, *see* ಚೌಕೆ.
- ಚವುರ çavura, *see* ಚೌರ.
- ಚವುರಾಸ çavurāsu, *s.* A square bottle.
- ಚವುರಿ çavuri, *see* ಚೌರಿ.
- ✓ಚವುಲಿ, ಚವುಳಿ çavuli, çavuli, *adj.* Cold. —ನೀರ್ cold water. —ಚಂದಿರ್ very cold water.
- ✓ಚವುಳ್, ಚವುಳು çavulu, çavulu, *adj.* Brackish, saline. —ಭೂಮಿ poor or infertile land. —ವುಪ್ಪು nitre; earth salt.
- ಚವುಳಿಕಾಯಿ çavulikāyi, *s.* The vegetable *Dolichos fobas for mis.*
- ಚಹಲ್, ಚಹಾರ್ çahalḷu, çahāru, *s.* Expertness, dexterity. 2. conduct.
- ಚಳಕ್ çalaku, *see* ಚಲಕ್.
- ಚಳಕಿ çalaki, *s.* A kind of bracelet, made of gold and coral beads.
- ✓ಚಳಚಳ çalāçala, *s.* ✓A bubbling noise. 2. glittering. —ಮೆಂಚುನಿ to glitter, glimmer, shine.

ಚಳತುಮ್, ಚಳ್ತುಂಬು čalatummu, čaltumbu, s. A double cone-shaped ear-ornament worn by females.

✓ ಚಳಿ čali, see ಚಲಿ.

ಚಳ್ಳು čally, see ಚಲ್ಲೆ.

ಚಳ್ಳೆ čalla, see ಚಲ್ಲೆ.

ಚಳ್ಳಮರ čallamara, s. The monkey-fruit tree.

ಚಾ čā, s. The tea plant, *Thea viridis*. 2. ✓ lemon grass, *Andropogon schoenanthus*.

3. infusion or decoction of the leaves of tea or any medicinal plant. —ತಪ್ಪು the tea leaves. —ಮಳ್ಳುನಿ to prepare tea.

ಚಾಂಟ್ čāṅṭu, see ಚಾಟಿ.

ಚಾಂಟೆ čāṅṭe, *adj.* Lame, crippled. —ಕಾರ a lame leg.

ಚಾಂಡಾಲೆ čāṅṭāle, see ಚಂಡಾಲೆ.

✓ ಚಾಂಡುನಿ čāṅṭuni (ಚಾಂಡ್), *v. a.* To fling or dart a spear.

ಚಾಂಪಾಡುನಿ čāmpāḍuni (ಚಾಂಪಾಡ್), *v. a.* To withdraw, get out.

ಚಾಂಪು čāmpu, s. A knot, as of an angling tackle.

ಚಾಂಬುನಿ čāmbuni (ಚಾಂಬ್), *v. n.* To flee, escape, run away.

✓ 2. to close, shut, shrivel, as a flower. *v. a.* ✓ To lift with a lever.

ಚಾಕ್ čāk, s. Chalk.

ಚಾಕಟ್ಟು čākatt, s. A kind of bracelet made of coral and gold beads. 2. a packet of tea. —ದ ಮಣಿ, ಚಾಕಟ್ಟಿಕಾಯಿ a bead of such a bracelet.

ಚಾಕರಿ, ಚಾಕ್ರಿ čākari, čākri, s. Service, employment. —ದಾಯಿ a servant. —ಮಳ್ಳುನಿ to do service.

✓ ಚಾಚುನಿ čācuni (ಚಾಚ್), *v. a.* ✓ To stretch out, hold out. 2. to bow.

ಚಾಟ್ čāṭ, s. Exchange, barter; also ಸಾಟಿ. —ಮಳ್ಳುನಿ to barter, exchange.

ಚಾಟ್ čāṭ, s. Force, current. ನೀರ್‌ದ— current of water.

ಚಾಟಕ, ಚಾಟಕಮಂತ್ರ čāṭaka, čāṭa-kamantra, s. An incantation for destroying or subjugating a person.

ಚಾಟೆ, ಚಾಟೆ čāṭi, čāṭe, see ಚಾಟಿ.

✓ ಚಾಡಿ čāḍi, s. Defamation, slander. 2. talebearing. —ಗಾರೆ a slanderer, talebearer. —ತರಳಿ, —ಪಾತರ, —ಸುದ್ದಿ slanderous report.

✓ ಚಾಡಿಯುನಿ čāḍiyuni (ಚಾಡಿ), *v. a.* To slander.

ಚಾತಪ್ಪು čāṭappu, see ಚಾ.

ಚಾತಿ čāti, see ಛಾತಿ.

ಚಾತುರೆ čāture, s. A clever, dexterous person.

ಚಾತುರ್ಯ čātura, s. Eloquence. 2. dexterity. 3. cleverness; also ಬುದ್ಧಿ—. *adj.* Skilful, clever. —ದಾಯಿ a dexterous man.

ಚಾನಾಹಾನಿ čānāhāni, see ಚನಾನಿ.

ಚಾನು čānu, see ಚೇನ್.

ಚಾನುಲು čānulu, s. A woman's neck ornament.

ಚಾಪಕಾನೆ čāpakāne, see ಛಾಪಕಾನೆ.

- ✓ ಚಾಪಣಿ cāpaṇē, *s.* A lever. 2. *see* ಭಾಷ. 3. *see* ಸ್ಥಾಪನೆ.
- ಚಾಪಿಸುನಿ cāpisuni *see* ಭಾಪಿಸುನಿ.
- ಚಾಪು cāpu, *s.* The cock, as of a gun. 2. a piece of a cloth or web, containing several garments *etc.* 3. a shop; *bet.* ಕಾಪು. —ದ ಪಲಾಯು a thin metal plate. ಅಂಗೋಸ್ತ್ರದ, ಎಲ ತ್ರದ— a piece of cloth containing several towels or handkerchiefs.
- ಚಾಪೆ cāpē, *s.* A mat; *bet.* ಪಪಿ. 2. *see* ಭಾಪೆ. —ಪಲಾಯು a kind of window-shutter.
- ಚಾಮ cāma, *see* ಕಾಮ. 2. *see* ಜಾಮ.
- ಚಾಮರ cāmara, *s.* A fly-brush of the hair of yak or *bos grunniens.*
- ಚಾಮಿಕರ cāmikara, *s.* Gold.
- ಚಾಮುಂಡಿ cāmuṇḍi, *s.* A goddess so called, a form of Durgi. 2. the name of a female demon.
- ಚಾಮೆ cāmē, *see* ಸಾಮೆ.
- ಚಾಯ, ಚಾಯೆ cāya, cāyē, *see* ಭಾಯೆ.
- ಚಾಯಿ cāyi, *s.* Ink. 2. *see* ಭಾಯೆ.
- ✓ ಚಾರ cāru, *s.* A kind of pepper-water; *also* ಸಾರ.
- ಚಾರ cāra, *see* ಚರ.
- ಚಾರಗೆ cārage, *s.* A cocoanut.
- ಚಾರಣೆ, ಚಾರಣಿ cāraṇē, cāraṇi, *s.* Smearing a wall or floor with mud, chunam or cowdung.
- ಚಾರಿ cāri, *s.* A traveller. ವಾದ— a traveller on foot.

- ಚಾರಿತ್ರ cāritra, *see* ಚರಿತ.
- ಚಾರುಕಾನೆಶೀರೆ cārukāneśirē, *see* ಚಾರುಕಾನೆಶೀರೆ.
- ಚಾರೆ cārē, *s.* Features. 2. food. ✓ 3. a cocoanut tree; *cf.* ಕಾರೆ.
- ಚಾರ್ಖಾನೆಶೀರೆ cārkhāneśirē, *s.* A female's cloth with interwoven flowers.
- ಚಾರ್ವಾಕ cārṡāka, *adj.* Sceptical. 2. sophistical. 3. opposed to the Hindu scriptures. —ಮತ scepticism. ಚಾರ್ವಾಕೆ a sceptic; a sophist.
- ಚಾರ್ಲ cāly, *see* ಚಾಲಿ. 2. *see* ಶೀಲ. —ಚಲಾನಿ behaviour.
- ಚಾಲಗೇಣಿ cālagēni, *s.* Rent for one year. —ಚೇಟೆ a written agreement for one year's rent.
- ಚಾಲಾಕ್ cālāky, *s.* Dexterity, cleverness. —ದಾಯಿ a dexterous man.
- ಚಾಲಿ cāli, *s.* Nature. 2. habit. 3. conduct. 4. scorn, mockery, scoffing. —ಮಳ್ಳುನಿ to mock.
- ಚಾಲಿಪುನಿ cālipuni (ಚಾಲಿ), *v. a.* To mock, ridicule, jest.
- ಚಾಲಿಮರ cālimara, *s.* The tree *Ocimum gratissimum.*
- ಚಾಲಿಯೆ cāliye, *see* ತಾಲಿಯೆ.
- ಚಾಲೀಸ್ cālisy, *num.* Forty. *adj.* Weak or near sighted. *s.* A pair of spectacles.
- ಚಾಲ್ತಿ, ಚಾಲ್ತಿ cālti, cāldi, *adj.* Of daily occurrence, practical. *s.* A routine of business.
- ಚಾವಡಿ cāvadi, *s.* An open hall, or veranda in front of a house.

2. a public place where business is transacted. 3. a lodging place for travellers. 4. a demon shrine.

ಚಾವಲ cāvala, *see* ಚವಲ.

ಚಾಳಿಪುನಿ cālipuni, *see* ಚಾಲಿಪುನಿ.

ಚಿಂಗರ cīngara, *s.* Ornament, decoration, embellishment; beauty; *bet.* ಶೃಂಗಾರ.

ಚಿಂಗಿರಿ cīngiri, *s.* A kind of fish.

ಚಿಂಗ್ಲಿಕೆ cīnglike, *s.* A large kind of ape. [ಶ್ಲಿಸಕ್ಕರೆ.

ಚಿಂಚಿಂಸಕ್ಕರೆ cīmcīmsakkare, *see* ಕ

ಚಿಂತಾಕ್ರಾಂತೆ cīntākṛānte, *s.* A man overwhelmed with sorrow *or* anxiety.

ಚಿಂತಾಮಣಿ cīntāmaṇi, *s.* A fabulous gem which gratifies its possessor's wishes. —ಪುಸ್ತಕ a book on omens. —ಮಂತ್ರ an incantation supposed to gratify one's desires. —ಮಾತ್ರ a kind of pill. —ಯಂತ್ರ a talisman.

ಚಿಂತೆ cīntē, *s.* Thought, reflection, consideration. 2. distress, grief, sorrow. 3. anxiety, care, uneasiness. —ಮೆಷ್ಟುನಿ to be anxious *or* sorrowful. —ಮೆಷ್ಟುನಿ to reflect; to care.

ಚಿಂದಿ cīndi, *s.* A rag.

ಚಿಂದಿಡಿ cīndiḍi, *adj.* Spotted. —ರುಮಾಲ್ a spotted turban of black *or* red colour.

ಚಿನ್ನ cinna, *s.* Gold.

ಚಿನ್ನಾಳಿ cīnnāli, *s.* An immodest *or* incontinent woman.

ಚಿಂಪು cīmpu, *see* ಚಿಂಪಿ. 2. *see*

ಚಿಂಪ್ಪಿ. 3. a bunch, cluster. ಬಾರೆಡ a bunch of plantains.

ಚಿಂಮು cīmma, *see* ನಿಮ.

ಚಿಕ್ cīky, *intj.* Fie!

ಚಿಕ್ ರ cīkuru, *see* ಚಿಗ್, ತಿಗ್.

ಚಿಕ್ರ cīkara, *see* ಚಿಕ್ರ.

ಚಿಕ್ಕಿಣಿ cīkiṇi, *adj.* Tender, young, small. *s.* A chicken. —ಫೂಳು a piece of tender, boiled arecanut. —ಕೋರಿ a young fowl.

ಚಿಕ್ಕಿತ್ತೆ cīkitṣē, *s.* The practice of medicine.

ಚಿಕ್ಕು cīkku, *see* ತಿಕ್ಕು.

ಚಿಕ್ಕು cīkka, *adj.* Little, young, small, short.

ಚಿಕ್ಕಾಣಿ cīkkāṇi, *see* ಚುಕಾಣಿ.

ಚಿಕ್ಕಾಸ್ cīkkāsu, *s.* A cash, trifle. —ದ trifling, worthless. —ದುಬ್ಬಿ a mean disposition.

ಚಿಕ್ಕೆ cīkkē, *s.* A dwarf; the name of a man.

ಚಿಕ್ಕೋಳಿ cīkkoḷi, *s.* A syringe.

ಚಿಗ್ತೆ cīgṭē, *s.* A slit of a leaf, *etc.*; *bet.* ತಿಸ್ಸೆ.

ಚಿಗ್ ರ cīguru, *s.* A sprout, bud, germ.

ಚಿಗ್ರುನಿ, ಚಿಗುರುನಿ cīguruni, cīguruni (ಚಿಗ್, ಚಿಗು), *v. n.* To sprout, bud, germinate.

ಚಿಗಲಿಸ್ cīgalisu, *s.* A method of treating diseases by oils and ointments. 2. *see* ಚಿಕ್ಕಿತ್ತೆ. —ಮೆಷ್ಟುನಿ to treat a patient by that method.

ಚಿಟ್ cīṭu, *s.* The influence of

evil eyes. —ವಾಡುನಿ to be affected by evil eyes.

✓ ಚಿಟ್ಕ, ಚಿಟಿಕಿ, ಚಿಟ್ಟು *ciṭṭuku, ciṭṭiki, ciṭka*, *s.* A snap of the fingers.

✓ 2. a pinch, as of snuff. —ವಾಡುನಿ to snap fingers.

ಚಿಟಿ *ciṭi*, *see* ಚಿಟ್ಟಿ.

✓ ಚಿಟಿಚಿಟಿ *ciṭiciti*, *s.* The throbbing pain of a boil, when suppurating or forming. 2. a crashing or crackling noise.

✓ ಚಿಟ್ಟಿ *ciṭṭi*, *s.* A small spot or speck. *adj.* Spotted, speckled.

ಚಿಟ್ಟಿ *ciṭṭe*, *s.* The foundation or platform of a house. 2. the register of a land. 3. a rough, daily account. —ನಂಬರಿ the registered number of a land.

✓ ಚಿಟ್ಟಿ *ciṭṭe*, *adj.* Small, little. —ನರವಾನಿ a small man. —ಕೋರಿ a small cock.

ಚಿತ, ಚಿತಾ, ಚಿತಿ, ಚಿತೆ *ciṭa, ciṭā, ciṭi, ciṭe*, *s.* A funeral pile. —ಕಾಪ್ಪ the wood for burning it. —ಭಸ್ಮ the ashes of a funeral pile. —ಭಸ್ಮಕಾರಿ Śiva, smeared with the ashes of burnt bodies.

ಚಿತಿ *ciṭi*, *see* ಸಿಧಿ.

ಚಿತ್ತಾರ *ciṭkāra*, *s.* The whirling noise of a war-car. 2. the notes of superior birds.

ಚಿತ್ತ *ciṭṭu*, *s.* A blot or erasure. —ನಕಲ್ a rough copy, draft. —ಮುಚ್ಚುನಿ to blot, erase.

ಚಿತ್ತ *ciṭta*, *s.* Will, desire, wish, inclination, disposition, pleasure. —ರುದ್ಧಿ correctness of

disposition, purity of heart. —ಪ್ರಕಾರ as one pleases.

ಚಿತ್ತಿರ *ciṭṭira*, *see* ಚಿತ್ತ.

✓ ಚಿತ್ತುಲಿ *ciṭṭurli*, *s.* An orange.

ಚಿತ್ಯ *ciṭya*, *see* ಚಿತ್.

ಚಿತ್ರ *ciṭra*, *s.* A picture, painting, carving. —ಗಾರಿ a painter. —ದೊಂಬೆ a painted picture; appearances. —ವಚಿತ್ರ a curiosity, rarity, wonder. —ವಚಿತ್ರಮುಚ್ಚುನಿ to work wonders; to make much of a thing; to mystify.

ಚಿತ್ರಕೂಟ *ciṭrakūṭa*, *s.* A mountain so called, to which Rāma retired in exile.

ಚಿತ್ರಭಾನು *ciṭrabhānu*, *s.* Fire. 2. the sun. 3. the sixteenth year of the Hindu cycle of sixty.

ಚಿತ್ರಮೂಲ *ciṭramūla*, *s.* The leadwort. ಕೆಂಪು— rose-coloured leadwort, *Plumbago rosea*. ಬೊಳ್ಳು— the Ceylon leadwort, *Plumbago zeylanica*.

ಚಿತ್ರಾನಕ್ಷತ್ರ, ಚಿತ್ರೇ *ciṭrānakṣatra, ciṭrē*, *s.* The fourteenth lunar mansion.

ಚಿತ್ರಾಪೂರ್ಣಮಿ *ciṭrāpūrṇami*, *s.* The full moon of the first lunar month ಚೈತ್ರ, which is observed as a holiday.

✓ ಚಿತ್ತಿಪುಳಿ *ciṭlipuli*, *s.* A kind of orange.

ಚಿದ್ರ *ciṭra*, *see* ಛಿಪ್ಪ.

ಚಿನಿಮಿಟ್ಟಿ *ciṇimitti*, *adj.* Trifling. —ಕೆಲಸ trifling work.

ಚಿನಿವಾರೆ, ಚಿನವಾರ್ದೆ *ciṇivāre, ciṇavārdē*, *s.* A money-changer,

jeweller. ಚಿನಿವಾರ್ಡೆ money changing, dealing in jewelry.

ಚಿನ್ನೆ cinna, see ಚಿಂನ.

ಚಿನ್ನಿಟ್ cinnipitṭ, see ಚಿನಿಮಟ್ಟಿ.

ಚಿಪುಲ್, ಚಿಪುಲ್ಕೊಟ್ಟೆ, ಚಿಪುಲೊಟ್ಟೆ cīpulu, cīpulukottē, cīpulottē, s. The poisonous seed of the drug *Cocculus suberosus*.

ಚಿಪ್ಪಲೆ cippalē, see ತಿಪಲೆ. 2. a clamp used for torture.

ಚಿಪ್ಪಿ cippi, s. A cocoanut shell. 2. an oyster shell. 3. a pearl; also ತಿಪ್ಪಿ.

ಚಿಪ್ಪಿಗೆ cippige, s. A tailor.

ಚಿಪ್ಪು cippu, s. A crust, scurf, scale.

ಚಿಬ್ಬು cibbu, s. White spots on the body; also ಸುಬ್ಬು.

ಚಿಮಟೆ, ಚಿಮಿಟೆ cīmaṭi, cīmiṭi, s. Tongs, tweezers, pincers.

ಚಿಮಿಚಿಮಿ cīmicimi, adj. Faint. —ಪಾತೆರ prattle. —ಬೊಕ್ಕು a faint light.

ಚಿಮುಕುನಿ cīmukuni (ಚಿಮುಕ್), v. a. To press, throng, throb. 2. to pinch.

ಚಿಮುಚಿಮು cīmučimu, adj. Nervous, weak. 2. throbbing, painful. —ಚೀನಿ pain caused by a slight wound; a nervous pain; throbbing.

ಚಿರ cira, s. A long time. adj. Lasting, durable, firm. —ಕಾಲ a long time, always, ever. —ಜೀವಿ, ಚಿರಂಜೀವಿ long lived; a crow; a younger member of a family.

ಚಿರವು cīravu, see ಚಿರವ.

ಚಿರಾಕ್ cīrāku, s. A lamp.

ಚಿರಿಚಿರಿ cīriciri, s. Gabble, babble. 2. drizzle. 3. a certain game played by boys, tip-cat. —ಬರ್ಸ a drizzling rain. —ಪಾತೆರುನಿ to babble.

ಚಿರ್ಕ cīrka, see ಸರ್ಕ.

ಚಿರ್ಕೆ cīrke, see ತಿರ್ಕೆ.

ಚಿರ್ತೆಪಿಲಿ cīrteṭepili, s. A leopard.

ಚಿರ್ಪಲೆ cīrpalē, see ಚಿಪ್ಪಲೆ.

ಚಿರ್ವೆ cīrve, adj. Tender, green.

ಚಿಲ್ಂಬಿ cīlumbi, s. The fire bowl of a hooka.

ಚಿಲ್ಕ್, ಚಿಲ್ಕ್ಳೆ cīluku, cīlku, s. Lifting, raising; a push. 2. the catch or bolt of a window. ಕುಟ್ಟಿ— a wooden pin used in playing at tip-cat.

ಚಿಲಿಂಬಿ, ಚಿಲಿಮೆ, ಚಿಲೈ cīlimbi, cīlimē, cīlmē, s. A small tank; 2. see ಚಿಲಿಂಬಿ.

ಚಿಲೀಲ್ cīlīlu, see ಚಿಲ್ಲೀಲ್.

ಚಿಲುವಾನೆ cīluvāna, s. The odd money, over a round sum. adj. Little, small, trifling, mean, low.

ಚಿಲೆ cīlē, s. A fishing rod.

ಚಿಲ್ಪುನಿ cīlpuni (ಚಿಲ್ಪೈ), v. a. To lift up. 2. to flay.

ಚಿಲ್ಲೆ cīllu, s. A small round piece, a piece for playing at draughts. 2. see ಚಿಲ್ಲೆ.

ಚಿಲ್ಲರೆ cīllarē, s. Small money, change, trifle. adj. Little, trifling. —ಅಂದಿ a petty ware-shop. —ಕರ್ಚೆ trifling or contingent expenses. —ಕೆಲಸ little

work. —ದಾಯಿ a man of inferior mind, a simpleton. —ಬುದ್ಧಿ mean understanding.

ಚಿಲ್ಲಾ, ಚಿಲ್ಲೆ cillā, cillè, see ಜಿಲ್ಲಾ.

ಚಿಲ್ಲೆ, ಚಿಲ್ಲೆ cilli, cillè, s. A leaf stitched or folded in the form of a spoon or funnel. 2. a kind of cucumber. —ಪಿಲ್ಲೆ scattered, dispersed; cf. ಚಿಲ್ಲೆ ಪಿಲ್ಲೆ. —ಯೆಟ್ಟುನಿ to stitch a leaf into the form of a spoon.

ಚಿಲ್ಲೆಲ್ cillily, s. The screech of an eagle.

ಚಿಲ್ಲೆಲಿ cillèli, s. A sharp stick to dart a fish with.

✓ಚಿಲ್ಲಾನ cīlvāna, see ಚೆಲುವಾನ.

ಚೀ, ಚೀಚೀ cī, cīcī, intj. Fie!

ಚೀಂಕರಿ, ಚೀಂಕರಿ cīnkari, cīnkiri, s. The stalk of a cocoanut leaf. 2. thin splitters of bamboo used for stitching leaves etc. together; also ಶೀಂಕರಿ, ಸೀಂಕರಿ. —ಶೆಲ್ಲು a kind of cake.

ಚೀಂಚೀಂ cīncīn, s. The chirping of birds. —ಶೆಲ್ಲು, —ಸಕ್ಕಿ a spongy cake; cf. ಚೂಂಚೂಂ. ಚೀಂಚೀಂಸಕ್ಕಿನ್ ಮುಂನೂದು ಕಂಠ the cīncīn cake has many (lit. 300) eyes or holes.

ಚೀಂಚುನಿ cīncuni (ಚೀಂಚೆ), v. n.

✓ To chirp. ✓2. to be scorched, burnt.

✓ಚೀಂಟುನಿ cīntuni, see ಸೀಂಟುನಿ.

✓ಚೀಂತುನಿ cīntuni (ಚೀಂತ್), v. n. To burn. 2. to roast as a fruit.

✓ಚೀಂಪಿ, ಚೀಂಪು cīmpi, cīmpu, s. A bolt, bar, latch. 2. a kind of sail.

ಚೀಕಡೆ cīkaḍè, s. A kind of fish.

ಚೀಕರ cīkara, adj. Not pungent; sweetish.

ಚೀಕಾರಿ cīkāri, see ಚೇಮಾರಿ.

ಚೀಟ್, ಚೀಟಿ cīṭu, cīṭi, s. A note, short letter. 2. a bill, bond.

3. a ticket, label, stamp. 4.

chintz, coloured cloth. ಅಂಗ

ಡಿವ— a shop-bill. ಚಪಾಲ್— a

postage stamp. ಮೀಲ್— a

transfer deed, a mortgage of

title-deed. ಹುಂಡಿ— a bill of

exchange. —ಸತ್ತಾವನಿ to paste

a stamp. —ಬರೆಪಿನಿ to write a

note.

ಚೀನ cīna, s. The empire of China; also —ದೇಶ. —ಕಾಗಜಿ Chinese

paper. —ದಾಯಿ a Chinese.

—ವಾವು a kind of medicine.

—ಮುಂಚೆ a kind of pepper.

ಚೀನಿ cīni, adj. Chinese. —ಕಂದಡಿ a telescope. —ಕಾರ alum. —ಚಿಡಿ

a blue light. —ವಾಪ್ಪು a

kind of music, used especially

among Muhammedans. —ಸಕ್ಕರೆ

white sugar.

ಚೀನಕೋಲು cīnekōlu, s. A music band of Māṭṭas.

ಚೀಪಿ, ಚೀಪು cīpi, cīpu, see ಚೇಂಪಿ.

ಚೀಪು cīpu, s. A wedge, wooden

peg. ✓2. a comb or cluster of

plantains. 3. see ಚೀಂಪು. 4. see

ಲುವಣಿ.

ಚೀಮಾರಿ cīmāri, s. A loathsome

woman

ಚೀರ cīra, s. Lead. 2. bark, rind.

3. a cloth made of bark.

- ✓ ಚೀರವು cīravu, *s.* A bag, purse, pocket.
- ಚೀರ್ನಿಕೆ cīrnike, *s.* Carved or chiselled workmanship. — ದಾಯೆ an artist. — ಬುದ್ಧಾವನಿ to carve, chisel.
- ಚೀರ್ಲೊ cīrlo, *s.* Responding to a call in a game. [ಸೀಳ್.
- ✓ ಚೀಲ್ cīly, *s.* A split, splinter; *bet.*
- ಚೀಲೆರ್ cīleru, *s.* Forced converts to Mohammedanism.
- ✓ ಚೂ cū, *see* ಚೂ.
- ಚೂಂಕ cūnka, *see* ಸುಂಕ.
- ಚೂಂಗಾಣಿ cūngāni, *s.* A tobacco-pipe. 2. *see* ಚುಕ್ಕಾಣಿ.
- ✓ ಚೂಂಗುಡಿ cūngudi, *s.* A trifling sum, odds, small coins, change. 2. anything of little value. — ಬ್ಯಾರಾ a petty trade. — ಸಾಲ a trifling debt.
- ಚೂಂಗಿ cūngē, *s.* A kind of rice. 2. awn.
- ಚೂಂಚೂಂ cūmčūm, *see* ಚುಮ್‌ಚುಮ್.
- ಚೂಂಣ cūṇṇa, *see* ಸುಂಣ.
- ಚೂಂಣೈ cūṇṇai, *s.* A kind of cloth.
- ✓ 2. scab, scurf. 3. shabbiness.
- ಚೂಂಬನ cūmbana, *s.* Kissing.
- ಚೂಂಮ cūmma, *see* ಚುಮ್‌ಚುಮ್.
- ↓ ಚೂಂಯಿಚೂಂಯಿ cūṇyicūṇyi, *s.* The hissing noise of a heated metal dipped into water.
- ಚೂಕ್‌ಚೂಕ್ cūkūcūku, *s.* Chirping of birds.
- ಚೂಕಾಣಿ, ಚೂಕ್ಪಾಣಿ cūkāni, cūkkāni, *s.* The rudder, helm of a ship.
- ಚೂಗುಡೆ cūgude, *s.* A smart man; *also* ಸುಕುಟೆ.
- ✓ ಚೂಗುಳಿ cūguli, *s.* The rind of a fruit or vegetable.
- ಚೂಚೂಕು cūčcūku, *see* ಚುಕ್‌ಚುಕ್.
- ✓ ಚೂಚೂನಿ cūčcūni (ಚುಚ್ಚೆನ್), *v. a.* To pierce, bore. 2. to bite; *cf.* ಕುತ್ತುನಿ, ತುಚ್ಚುನಿ.
- ✓ ಚೂಟಿ cūṭi, *adj.* Smart, clever. 2. sharp, pungent.
- ✓ ಚೂಟ್ಟ cūṭṭa, *s.* A cheroot, cigar.
- ✓ ಚೂಟ್ಟಿ cūṭṭi, *s.* A span. 2. *see* ಚುಟಿ. 3. *see* ಚುರುಕು.
- ಚೂದ್ರ cūdra, *see* ಫುಪ್ಪ.
- ಚೂಮ್‌ಚೂಮ್ cūmūcūmu, *s.* Pain caused by the sting of an insect. 2. sleeping of the hand or leg; *cf.* ಚಿಮುಚಿಮು.
- ಚೂಮುಲ, ಚೂವ್ಲು cūmula, cūmla, *see* ಜುಮ್ಲು.
- ಚೂಯಿಚೂಯಿ cūyicūyi, *see* ಚುಂಯಿ ಚುಂಯಿ.
- ✓ ಚೂರುಕು cūruku, *s.* Quickness, haste, speed. 2. sharpness. 3. zeal, activity. *adj.* Quick, vigorous, zealous. 2. vivid. — ಬುದ್ಧಿ quick understanding, wit.
- ✓ ಚೂರುಚೂರು cūručuru, *s.* A hissing noise caused by frying, burning, *etc.*
- ✓ ಚೂಲಕ cūlaka, *adj.* Light; *cf.* ಸುಲಭ.
- ಚೂವು cūvu, *see* ತೂ.
- ಚೂಳಿ cūli, *see* ಸುಳಿ.
- ✓ ಚೂಳ್ಳಿ cūlli, *s.* The plant of *Barleria obovata*.
- ✓ ಚೂ cū, *s.* Setting on a dog. 2. driving a dog away. 3. *see* ತೂ.

ಚೂಂ ಕುಂ, *see* ಚುಮಚುಮ.

ಚೂಟೆ, ಚೂಟು *cūṭi, cūṭu, s.* Escaping from the grasp in wrestling. 2. aim; device. 3. perception. 4. cessation from work, leisure.

✓ ಚೂಟೆ *cūṭe, see* ತೂಟೆ.

ಚೂಡ *cūḍa, s.* The lock of hair left on the head at the time of tonsure. ಚೂಡಾಕರ್ಮ the ceremony of tonsure.

✓ ಚೂಡ, ಚೂಡಗ *cūḍa, cūḍaga, s.* A kind of gold bracelet.

ಚೂಡಾಮಣಿ *cūḍāmaṇi, s.* A jewel worn in a crest or diadem.

✓ ಚೂಡಿ *cūḍi, s.* The coil of a rope. 2. a bundle, as of fagots, betel leaves etc.; also ಸೂಡಿ.

✓ ಚೂಡು *cūḍu, s.* Heat, warmth. 2. zeal. *adj.* Hot, warm.

ಚೂಡೆ *cūḍe, see* ಚೂಡ.

ಚೂಣಿ *cūṇi, s.* The front, van. 2. strength. *adj.* Former. *adv.* Before.

ಚೂಣ್ಯ *cūṇya, see* ಸೂಣ್ಯ.

✓ ಚೂರಿ *cūri, s.* A knife, small sword.

ಚೂರು *cūru, s.* A piece, bit, small fragment. —ಮಳ್ಪುನಿ to pulverise, cut into small pieces or bits. —ಚೂರಾವಿನಿ to break to pieces.

ಚೂರ್ಣ *cūrṇa, s.* Powder, dust, any pulverised substance, medicinal powder. 2. *see* ಸೂರಣ.

ಚೂಲಿ *cūli, see* ಚೋಲಿ.

ಚೆಂಗಣಿ *ceṅgaṇi, s.* A friend. 2. *see* ಚುಂಗಣಿ.

✓ ಚೆಂಡ್ *ceṅḍu, s.* A ball. —ಸೊಬ್ಬುನಿ to play with ball.

ಚೆಂಡ್‌ಮಲ್ಲಿಗೆ *ceṅḍumalliḡe, s.* A species of clustered jasmine.

✓ ಚೆಂಡಾಡುನಿ *ceṅḍāḍuni (ಚೆಂಡಾಡ), v.* a. To play with ball. 2. to destroy, ruin.

✓ ಚೆಂಡೆ *ceṅḍe, s.* A large drum; a kettle-drum. —ಚೊಟ್ಟುನಿ to beat a drum.

ಚೆಂಡೆಮರ *ceṅḍemara s.* The tree *Cerbera odollam*; also ತೆಂಡೆಮರ. —ಪ ಬಿತ್ತ್ರೆ its poisonous seeds.

ಚೆಂಡೆಮುಳಿ *ceṅḍemuli, see* ತೆಂಡೆಮುಳಿ.

ಚೆಂಡೆಲ್ *ceṅḍelu, see* ತೆಂಡೆಲ್.

ಚೆನ್ನನಾಯಿ *cennanāyi, see* ಚನ್ನನಾಯಿ.

ಚೆನ್ನೆ *ceṅṇe, see* ಚನ್ನೆ.

ಚೆನ್ನೆಬೂರು *ceṅṇebūru, see* ಚನ್ನಬೂರು.

ಚೆಂಬಟೆ *ceṅḃate, s.* A coppersmith.

✓ ಚೆಂಬು *ceṅḃu, s.* Brass, latten. 2. a small copper or brass pot. —ಕುಟ್ಟಿ a coppersmith.

ಚೆಕ್ಕು *ceṅḡu, see* ಚಕ್ಕು.

ಚೆಕ್ಕುಟ್ *ceṅḡaṭu, adj.* Thin, lean.

ಚೆಕ್ಕುರ್ಮೆ *ceṅḡarme, see* ತೆಕ್ಕುರ್ಮೆ.

ಚೆಕ್ಕಿ *ceṅḡi, see* ಚಕ್ಕಿ.

✓ ಚೆಕ್ಕಿ, ಚೆಕ್ಕೆ *ceṅḡi, ceṅḡe, s.* A chip, split, splinter.

ಚೆಕ್ಕುಬಂದಿ *ceṅḡubandi, see* ಚಕ್ಕುಬಂದಿ.

ಚೆಕ್ಕೆಲ್ *ceṅḡelu, see* ಚಕ್ಕೆಲ್.

ಚೆಟ್ಟಿ *ceṅṭi, see* ಚಟ್ಟಿ.

ಚೆಟ್ಟೆ *ceṅṭe, see* ಚಟ್ಟೆ.

ಚೆಡಿ cēdi, *see* ಚಡಿ.

✓ಚೆಪ್ಪೆ čèppè, *s.* A splinter, chip, slice, paring. 2. disappointment, failure. *adj. see* ಚಪ್ಪೆ. —ಆಪಿಸಿ, —ಬೂರುನಿ to fail; to rest, lie down.

✓ಚೆರಡ್ čerady, *s.* The ear. —ಪತ್ತೆ ದಿ ಪೀಂಟಾವುನಿ to twist the ear.

ಚೆರಿಗೆ čerigè, *see* ಚರಿಗೆ.

ಚೆರೆ čerè, *see* ಚರೆ.

ಚೆರ್ಚೆ čerčè, *see* ಚರ್ಚೆ.

ಚೆರ್ಬಿ čerbi, *see* ಚರ್ಬಿ.

ಚೆರ್ವ červa, *see* ಚರ್ವ.

ಚೆಲವೆ čelavè, *adj.* Damp, moist.

✓ಚೆಲುವಿಕೆ čeluvikè, *s.* Beauty, comeliness.

✓ಚೆಲುವೆ čeluve, *s.* A beautiful *or* handsome man.

✓ಚೆಲ್ಲಾಟೆ čellāṭa *s.* Scattering, dispersing. 2. spilling, shedding.

✓ಚೆಲ್ಲುನಿ čelluni (ಚಿಲ್ಲೆ), *v. a.* To sprinkle. 2. to spill, shed. *v. n.* To spill, drop, shed.

ಚೆಲ್ವಯಿ čelvayi, *s.* Dyed cotton.

ಚೆಲ್ವೆ čelve, *see* ಚಿಲುವೆ.

ಚೆಲೆ čè, *see* ಚೇ.

ಚೆಲಕರೆ čèkarè, *see* ತೆಕ್ಕರೆ.

ಚೆಲೆಟ್ಟೆ, ಚೆಲೆಟ್ಟೆ čèṭè, čèṭṭè, *see* ಚೆಲೆಟ್ಟೆ.

ಚೆಲೆಡಿ čèdi, *see* ಚೆಡಿ.

✓ಚೆಲಣ್ಣೆ čèṇṇu, *s.* An awl, chisel. *adj.* Even, smooth. —ಪಾಡುನಿ to chisel.

ಚೆಲತನ čèṭana, *see* ಚೈತನ.

ಚೆಲದನ, ಚೆಲದನೆ čèdana, čèdanè, *see* ಚೆಲದ.

ಚೆಲೆಡಿ čèdi, *s.* One of the fiftysix countries of the Hinduwriters.

✓ಚೆಲೆನ್ čèṇṇu, *see* ಚೆಲೆನ್.

ಚೆಲೆಪಂಗೆಲೆ čèpaṅgely, *adj.* Curved, inclined; *cf.* ತೆಲೆಪಂಗೆಲೆ.

ಚೆಲೆಪು čèpu, *see* ತೆಲೆಪು.

ಚೆಲೆಲಕಡೆ čèlakadè, *s.* The Indian turnsole, *Tiaridium Indicum*.

✓ಚೆಲೆಲೆ čèlè, *see* ನೆಲೆಲೆ.

✓ಚೆಲೆಲೊಂಡಿ čèlgoṇḍi, *s.* The sting of a scorpion.

ಚೆಲೆಲೊಂಡಿಮರ čèlgoṇḍimara, *see* ಚೆಲೆಲಕಡೆ.

✓ಚೆಲೆವು čèvu, *see* ತೆಲೆವು.

ಚೆಲೆವ್ವೆ čèšṭè, *s.* A grimace, trick, gesture. 2. jest, mockery, joke. ಕು—ridiculous grimaces. —ಗಾಕೆ one who makes grimaces, a jester, mocker, wag; a humorist. —ಮುಳ್ಳುನಿ to make gestures, to mock; to joke.

✓ಚೆಲೆಳ್ಳೆ čèḷḷu, *see* ತೆಲೆಳ್ಳೆ. —ಬಗ್ಗುನವು a kind of sport.

ಚೈಲೆ čèi, *see* ಚವಿ.

ಚೈತನ, ಚೈತನ್ಯ čèitana, čèitanya, *s.* Strength, liveliness, vigour, animation. 2. life. —ಪಾಯಿ, —ವಂತೆ a vigorous man. —ಕುಂ ದುನಿ to lose strength.

ಚೈತ್ರ čèitra, *s.* The first lunar month, corresponding to March-April.

ಚೈಲೆ čèila, *see* ತೈಲೆ.

ಚೈಲಿ čèili, *see* ತೈಲಿ.

ಚೈಲೆ čèile, *s.* A pair of large cymbals.

ಚೊಂಬೆ čonti, *see* ಚೊಟ್ಟಿ.

ಚೊಂಪುದಿ čompudi, *s.* Copper powder. 2. verdigris. 3. *see* ಚೋಂಪುಡಿ.

ಚೊಂಬಟೆ čombaṭe, *see* ಚೆಂಬಟೆ.

ಚೊಂಬಟ್ಟಲ್ čombattalu, *s.* Brazen pot and plate.

ಚೊಂಬು čombu, *see* ಚಂಬು.

✓ ಚೊಕ್ಕು čokka, *adj.* Pure, genuine. 2. neat. —ಚೊಕ್ಕು pure silver.

✓ ಚೊಕ್ಕಟೆ čokkata, *adj.* Neat, choice, agreeable. ಚೊಕ್ಕಟೆಗೆ beauty, handsomeness.

ಚೊಕ್ಕಲೆ čokkale, *see* ಚೊಕ್ಕೆ. 2. *see* ಸೊಕ್ಕೆಲೆ.

ಚೊಕ್ಕಾಟೆ čokkāṭa, *see* ಚೊಕ್ಕಟೆ.

ಚೊಕ್ಕು čokku, *adj.* Stupid, silly. —ಚೊಕ್ಕು well riped.

ಚೊಕ್ಕೆ čokke, *s.* A stupid man.

✓ ಚೊಗರ್ čogaru, *adj.* Astringent. —ಆಪಿಸಿ to be astringent, to have an acrid taste.

ಚೊಟ್ಟೆ čotta, *s.* A Pariah's hut; *also* ಚೊಟ್ಟಿ. *adj.* ✓ *see* ಚೊಟ್ಟು.

ಚೊಟ್ಟೆ čotti, *s.* A woman with a maimed hand.

✓ ಚೊಟ್ಟು čottu, *adj.* Handless, maimed *or* deformed in the hand.

✓ ಚೊಟ್ಟೆ čotte, *s.* A man with a maimed hand. [of Pariahs.

ಚೊಟ್ಟೆತೆ čottete, *s.* The headman
ಚೊಣಂಗಿನಾಯಿ čoṅaṅināyi, *s.* A greyhound.

✓ ಚೊಣಿಂಕೆ, ಚೊಣ್ಣೆ čoṇiṅke, čoṅke, *s.* The scab of itch *etc.*

ಚೊಪ್ಪಿ čoppi, *s.* A cap, hat.

✓ ಚೊಪ್ಪು čoppu, *see* ತಪ್ಪು, ಸೊಪ್ಪು.

ಚೊರ್ಪಟ್ čorpaṭu, *adj.* Loose *or* thin, as cowdung *etc.*

ಚೊರ್ಪು čorpu, *see* ಚರಿಪು.

ಚೊರ್ಪುನಿ čorpuni, *see* ತೊರ್ಪುನಿ.

ಚೊಲಕೆ, ಚೊಲಿಕೆ, ಚೊಲೈ ಚೊಲುಂಪೆ
čolakè, čolikè, čolkè, čolumpè,
see ಚೋಲೆ.

ಚೊಲೈ čollè, *adj.* Halt, crippled. —ಮೈಗ a hyæna.

ಚೊಲಂಕಟ್ಟು čoṅkaṭṭu, *adj.* Lank, lean, thin. —ಫೋಪಿಸಿ to become thin.

ಚೊಲಂಕರ čoṅkara, *see* ಚೊಗರ್.

ಚೊಲಂಕು čoṅku, *see* ಸೊಲಂಕು. *adj.* *see* ಚೋಕು.

ಚೊಲಂಕುನಿ čoṅkuni, *see* ತೇಪುನಿ.

✓ ಚೊಲಂಚಿ čoṅci, *s.* The beak of a bird.

✓ ಚೊಲಂಬು čoṅbu, *see* ಚೋಟು.

ಚೊಲಂಬೆ čoṅṭè, *see* ಸೊಲಂಬೆ.

ಚೊಲಕು čoku, *adj.* Sapless, unfruitful; exhausted, old. *s.* An unfruitful *or* old tree.

ಚೊಲಕೊಲಿ čokoli, *s.* A merry man.

ಚೊಲಗರ್ čogaru, *see* ಚೊಗರ್.

ಚೊಲಗೆ čogge, *s.* A leaf *or* branch of a palm tree; *bct.* ಸೋಸಿ.

ಚೊಲಟಾ čoṭā, *adj.* Short, small, petty.

✓ ಚೊಲಟು, ಚೊಲಟ್ಟು čoṭu, čoṭṭu, *s.* A span from the tip of the thumb to that of the forefinger.

ಚೋದಿಕ, ಚೋದ್ಯು ಛೋದಿಕಾ, ಛೋದ್ಯಾ, s. A curiosity. 2. surprise.

adj. Curious, wonderful. — ಲ ಪಿಸಿ to wonder, to be surprised; *bet.* ಸೋದ್ಯು.

ಚೋಪಟ್ಟು ಛೋಪಟ್ಟು, s. A kind of pitching or calking a boat. — ಕೊರ್ಪಿನಿ, — ಪಾಠನಿ to calk a boat with a mixture of tallow (ಜೊಲಕ್) and chalk.

ಚೋಪಾವುನಿ ಛೋಪಾವುನಿ, *see* ಸೋಪಾವುನಿ.

ಚೋಪು ಛೋಪು, *see* ಸೋಪು.

ಚೋಪೆ ಛೋಪೆ, s. A scrap, scratch.

ಚೋಯಿ ಛೋಯಿ, s. Milk. — ತಿನ್ನಿನಿ to suck the breast.

ಚೋರಟ್ ಛೋರಟ್, *see* ಚೋರಟ್.

ಚೋರಣ ಛೋರಣ, s. A festoon of leaves and flowers, hung over the door-way or across the highway on a joyful or triumphant occasion, a triumphal arch; *bet.* ತೋರಣ. — ಕಟ್ಟುನಿ to put up a festoon.

ಚೋರತನ, ಚೋರತಿ ಛೋರತನಾ, ಛೋರಿ, s. Theft, robbery. — ಮಳ್ಳುನಿ to steal, rob.

ಚೋರೆ ಛೋರೆ, s. A thief, robber, rogue.

ಚೋಲಿ ಛೋಲಿ, s. Skin, bark, rind. — ಸೆಪ್ಪನಿ to peel, skin, pare off.

ಚೋಲೆ ಛೋಲೆ, *see* ಚೋಲೆ.

ಚೋಳದೇಶ, ಚೋಳರಾಜ್ಯ ಛೋಲಾದೇಶಾ, ಛೋಲಾರಾಜ್ಯಾ, s. The Coromandel coast; the ancient kingdom on the Kāveri delta.

ಚೌಂಟು ಛೌಂಟು, *see* ಸೌಂಟು.

ಚೌಂಟುನಿ ಛೌಂಟುನಿ (ಚೌಂಟು), *v. a.* To pinch, nip.

ಚೌಂಡಿ ಛೌಂಡಿ, *see* ಚಾಮುಂಡಿ.

ಚೌಕ ಛೌಕಾ, s. A square. 2. the linga box. *adj.* Square. — ಮಣಿ a square stool. — ದರ್ವೆ a square piece of cloth. ಚ-quadrate.

ಚೌಕಟ್ಟು ಛೌಕಟ್ಟು, s. A door-frame.

ಚೌಕಡಿ, ಚೌಕಣಿ ಛೌಕಡಿ, ಛೌಕಣಿ, *adj.* Quadrangular. s. A quadrangle.

ಚೌಕಸ ಛೌಕಸಾ, *see* ಸಾವಕಾಸ.

ಚೌಕಳಿ ಛೌಕಳಿ, *adj.* Square. s. An earring set with four pearls. — ಶೀಲೆ a female's garment with small square patterns.

ಚೌಕಾಸ, ಚೌಕಾಸ ಛೌಕಾಸು, ಛೌಕಾಸಾ, *see* ಚವಕಾಸ.

ಚೌಕಿ ಛೌಕಿ, s. A railed veranda, pial. 2. a watch-house. — ದಾರೆ a guardsman.

ಚೌಕುಳಿ ಛೌಕುಳಿ, *see* ಚೌಕಳಿ.

ಚೌಕೆ ಛೌಕೆ, s. A stool, chair.

ಚೌಕ್ಕಿಲ್ ಛೌಕ್ಕಿಲ್, s. A kind of earring; *cf.* ಚೌಕಳಿ.

ಚೌಟು, ಛೌಟು, *see* ಸೌಂಟು.

ಚೌಡಾಲ ಛೌಡಾಲ, s. A square shield.

ಚೌಡಿಗಿ ಛೌಡಿಗಿ, s. A one-stringed guitar formed by a small barrel, open at one end and covered with a skin at the other. 2. a peculiar kind of neck-ornament. 3. a kind

of ear-ring. —ದಾಯಿ a man playing upon such a guitar.
 ಚೌತಟುನಿ čoutaṭuni (ಚೌತಟೆ), *v. a.*
 To sing a lullaby.
 ಚೌತಿ čouti, *see* ಚತುರ್ಥ.
 ಚೌಪದ čoupada, *s.* A quadruped.
 2. a kind of verse.
 ಚೌರ čoura, *s.* Shaving; *bet.*
 ಕ್ಷೈರ.
 ಚೌರಕ, ಚೌರದಾಯಿ čourake, čoura-
 dāye, *s.* A barber.

ಚೌರಿ čouri, *s.* The tail of the yak. 2. a fly-brush.
 ಚೌಲ čoula, *see* ಚವಲ.
 ಚೌಲಿ čouli, *see* ಚವಲಿ.
 ಚೌಳ čoula, *adv.* At once. —ನೆ
 ಫೀಯೆ he went at once. —ಚೌಳ
 again and again, one after
 another.
 ಚೌಳಿಕಾಯಿ čoulikāyi, *see* ಚವಳಿಕಾ
 ಯಿ.
 ಚೌಳು čoulu, *see* ಚವಳ್.

ಛ

ČH

ಛ čha, *s.* The twentieth letter of the alphabet.
 ಛಂದ čhanda, *see* ಚಂದ.
 ಛಟಛಟ čhaṭačhaṭa, *see* ಚಟಚಟ.
 ಛಟಾಲ čhaṭāla, *s.* The noise of a slap *or* lash. —ಹಾಕುನಿ to beat *or* strike heavily.
 ಛಡಾವು čhadāvu, *see* ಚಡಾವು.
 ಛಡಾಳಿ čhadāli, *s.* A stupid fellow.
 ಛಡಿ čhaḍi, *see* ಚಡಿ.
 ಛತ್ರ čhatra, *s.* An umbrella; *also* ತತ್ರ. 2. an inn, choultry. [ing.
 ಛತ್ರಾಂತರ čhatrāntara, *s.* Wander-
 ಛತ್ರಧಿಪತಿ čhatrādhipati, *s.* A king, sovereign. ಯೇಕ— an emperor.
 ಛತ್ರಿ čhatri, *s.* A barber. 2. *see* ಕ್ಷೈತ್ರಿ. 3. *see* ಛತ್ರ.
 ಛಪಾಯಿಸುನಿ čhapāyisuni (ಛಪಾಯಿಸು), *v. a.* To conceal, secrete. 2. to deceive, defraud.

ಛಪಾವು čhapāvu, *s.* Concealment, secretion. 2. absconding. 3. deceit, fraud. —ಅಪಿನಿ to abscond. —ಮುಚ್ಚುನಿ to conceal.
 ಛಪ್ಪ čhappa, *see* ಚಪ್ಪ.
 ಛಪ್ಪಂನ čhappanna, *num.* Fifty-six. —ದೇಶ fifty-six countries enumerated by Hindu writers.
 ಛಪ್ಪಕ čhappaka, *adv.* Backwards, on the back. —ಬೂರುನಿ to fall backwards.
 ಛಪ್ಪರಿಗೆ čhapparigè, *see* ತಪ್ಪರಿಗೆ.
 ಛಪ್ಪರಿಪುನಿ čhapparipuni, *see* ಚಪ್ಪರಿಪುನಿ.
 ಛರಛರ čharāčhara, *see* ಚರಚರ.
 ಛಲ čhala, *s.* Fixed purpose, firmness, determined resolution. 2. obstinacy. —ತ ಮುಂದೆ exceedingly obstinate. —ವಾದಿ a resolute *or* obstinate person. —ಸಾಧನೆ perseverance in a pur-

pose. —ಸತ್ತುನಿ, —ಮಕ್ಕುನಿ to be obstinate; to persevere.

ಛಲಕ್ chalaku, *see* ಚಲಕ್.

ಛಲಛಲ chalaçhala, *s.* Glitter; brandish.

ಛಳಿ çali, *see* ಚಲಿ.

ಛಾಡಿ chādi, *see* ಚಾಡಿ.

ಛಾತಿ chāti, *s.* The breast, bosom. 2. courage, bravery. —ವಂತೆ a brave man; a bold trader *or* practitioner.

ಛಾದರ chādara, *s.* A silk garment, a shawl.

ಛಾನಸ್, ಛಾನಸಿ chānasu, chānasi, *s.* Being peculiar *or* singular in what one does; nicety, fastidiousness. 2. accuracy, precision.

ಛಾಪಿಸುನಿ chāpisuni (ಛಾಪಿಸ್), *v. a.* To stamp, seal. 2. to print.

ಛಾಪು chāpu, *see* ಚಾಪು.

ಛಾಪು, ಛಾಪೆ chāpu, chāpè, *s.* A printing press. 2. a shop.

ಛಾಯಿ, ಛಾಯೆ chāyi, chāye, *s.* Shadow, shade. 2. colour, tint, dye. ಕಪ್ಪು—black colour.

ಛಿಂದಿ chindi, *see* ಚಿಂದಿ.

ಛಿನ್ನ chinna, *adj.* Cut, divided.

ಛಿನ್ನಾಛಿನ್ನ broken, fractured, as a limb.

ಛಿದ್ರ chidra, *s.* A hole, vacuity, perforation. 2. flaw, defect. 3. disaster, trouble. 4. sorcery, witchcraft. —ದಾಯೆ a sorcerer, wizard; a defective man. —ಮಕ್ಕುನಿ to assume an air; to bewitch, enchant. ಸ್ವಹ—domestic quarrel *or* dispute.

ಛೀ, ಛೀಛೀ chī, chīchī, *intj.* Fie! —ಸಡಿಕೆ fie, fie, it is bad. —ಕಳುವಾ fie, you rogue!

ಛುದ್ರ chudra, *adj.* Small, little. 2. low, mean. *s.* Smallness; baseness. 2. sorcery, witchcraft; *bet.* ಕಪ್ಪು.

ಛುದ್ರೆ chudre, *s.* A base man. 2. a sorcerer.

ಛೇದ chēda, *s.* Loss, ruin.

ಛೇದ, ಛೇದನೆ chēda, chēdanè, *s.* Cutting, dividing. —ಮಕ್ಕುನಿ to cut, divide; to circumcise. ಸರಿ—a part, fragment; circumcision.

ಛೇದಿಸುನಿ chēdipuni (ಛೇದಿ), *v. a.* To cut, divide. 2. to circumcise.

ಜ

J

ಜ ja, The twenty-first letter of the alphabet.

ಜಂ jam, s. Rust. —ಕೊಡಿಸುನಿ to become rusty.

ಜಂಕ್ jaṅku, see ಪತ್ತೆತಜಂಕ್.

ಜಂಕಾನೆ, ಜಂಖಾನೆ jaṅkāṇè, jaṅkhānè, see ಜವ್‌ಕಾನ್.

ಜಂಗ jaṅga, s. Being across, transverseness. 2. a ceiling of boards etc. over a fireplace.

ಜಂಗಮ jaṅgama, *adj.* Locomotive, moveable. 2. of or belonging to a Lingait priest. —ಮಠ the residence of a Lingait priest. —ಸಾಲ a debt, which is urgently demanded. —ವಸ್ತು a moveable thing.

ಜಂಗಮೆ jaṅgamè, s. A Lingait.

ಜಂಗಮೆಮರ jaṅgamemara, see ಪುಟ್ಟೆ ಪಂದಿ.

ಜಂಗಲ್, ಜಂಗಾರ್, ಜಂಗಾಲ್ jaṅgaly, jaṅgāry, jaṅgāly, s. A wooden platform placed on boats. —ಪಟ್ಟಿ the rafts of a ferry boat to carry large or heavy things. —ಪಟ್ಟಿ a green colour, the subacetate of lead.

ಜಂಗಾಯಿ jaṅgāyi, see ಚಂಗಾಯಿ.

ಜಂಗಿ jaṅgi, s. Force, compulsion, oppression, —ನಡಪಡುನಿ to force; to plunder, pillage; to rebel.

ಜಂಗೆ, ಜಂಘೆ jaṅge, jaṅghe s. The calf of the leg. 2. an old man. —ಜಾರುನಿ the calf of the leg to be disjointed.

ಜಂಗ್ಲಿ jaṅgli, s. A forest, jungle, waste land. *adj.* Wild. —ಇಲಾಖೆ the forest department.

ಜಂಜಾಯಿ jāññayi, see ಚಂಗಾಯಿ.

ಜಂಜರ, ಜಂಜರಿ jañjara, jañjari, s. Fetters. —ಜಾವಾನ್ a bail for a prisoner.

ಜಂಜರ jañjara, *adj.* Serial, ordinal. —ಸಂಬರ್ serial numbers.

ಜಂಜಾಟೆ jañjāṭa, s. Trouble, annoyance, grief.

ಜಂಜಾರ jañjāra, see ಸಂಚಾರ.

ಜಂಜಾಲಿ jañjāli, s. A wall-piece or long swivel gun. 2. flattering, fawning.

ಜಂಜಾಲೆ jañjāle, s. A talkative man; a boaster.

ಜಂಜುಂ jamjum, s. A sound, utterance. —ಪಣ್ಣುಚೆ he does not say a word.

ಜಂಡ್ jaṅḍy, see ವಂಡ್.

ಜಂಡೆ jaṅḍè, s. Delay. 2. a tassel on the tail of a tiger in a masquerade. 3. an ensign, standard, flag. —ಮೆಳ್ಪುನಿ to hinder, stop. [ಯುನ್.

ಜಂಣ್‌ಜಂಣ್ jaṅṅṅjaṅṅy, see ಯುನ್

ಜಂತ jaṅta, s. Ivory, the tusk of an elephant. 2. see ವಂತ.

ಜಂತಗ jaṅtaga, s. A halter-bandage.

ಜಂತರ್ jaṅtary, s. A kind of ointment.

ಜಂತಿ janti, s. A rafter, a piece of timber crossing a rafter.

ಜಂತು jantu, s. A creature, animal.
 2. a worm.
 ಜಂತೆ jantè, see ಜಂತಿ.
 ಜಂತ್ರ jantara, see ಯಂತ್ರ.
 ಜಂತ್ರಿ jantri, s. A calender. 2.
 a table of interest. [ರೋಲ್.
 ಜನ್ನೀರೋಳ್ jannīroḷu, see ಜಂಬುನೀ
 ಜನೆ janne, s. A burnt offering.
 ಜಂಪಮರ ಜಂಪೆಮರ jampamara,
 jampemara, see ತಬುಕು.
 ಜಂಪೆತಾಳ jampètāla, s. A mode of
 beating time in music.
 ಜಂಬ jamba, see ಜಂಭ.
 ಜಂಬರ, ಜಂಬಾರ jambara, jambāra,
 s. An affair, business. —ದಾಯೆ
 a busy man. —ತೀರಿಸಾವುನಿ to
 finish a business. [ಕಾನ್.
 ಜಂಬುಖಾನ್ jambukhānu, see ಜಮ್
 ಜಂಬುದ್ವೀಪ jambudvīpa, s. India.
 ಜಂಬುನೀರೋಳ್, ಜಂಬುನೀರೋಳಿ jam-
 bunīroḷu, jambunīroḷi, s. The
 rose-apple, *Syzygium jambolanum*. 2. *Jambosa malaccensis*.
 ಜಂಬುಮೂರಿ jambumūri, s. An
 offensive smell.
 ಜಂಬುಲಿ jambuli, s. A kind of
 basket made of date leaves.
 ಜಂಭ jambha, s. Pomp, ostenta-
 tion, display. 2. foppery;
 also ಜಂಭಾಟ. [Indra.
 ಜಂಭಾರಿ jambhāri, s. A name of
 ಜಂಭೆ jambhè, s. A giant.
 ಜಮೆ jamma, see ಜನ್ಮ.
 ಜಮನಿಗೆ jammanigè, s. Headman-
 ship among Pariahs. 2. idle
 talk.

ಜಮನೆ jammanè, s. A demon
 priest. 2. a headman of
 Pariahs.
 ಜಕಂ jakam, see ಜಬಮ್.
 ಜಕಣಿ jakani, see ಜಕ್ಕಣಿ.
 ಜಕ್ಕು ಜಕ್ಕು, ಜಕ್ಕುಡಿ jakku, jakka,
 jakkadi, adj. Worthy. 2.
 youthful. 3. see ಚಕ್ಕು. —ಜವ್ವನೆ
 a youthful man. —ಸಕ್ಕಿ the
 ruddy goose. —ಬೂರುನಿ, —ಮಾರುನಿ
 to undersell.
 ಜಕ್ಕಣಿ jakkani, s. A married
 woman who dies in her
 husband's lifetime, and causes
 demoniac possession.
 ಜಕ್ಕು jakku, see ಜಕ್ಕು.
 ಜಕ್ಕುಲಿ jakkuli, see ಚಕ್ಕುಲಿ.
 ಜಕ್ಕು jakkè, s. Vanity, foppishness.
 —ದಾಯೆ a fop. —ದಾಳೆ a coquette.
 —ನಲಕೆ strut, affectation of
 diginity in walking. —ಪಾತೆರು
 ನಿ to boast.
 ಜಕ್ಕಲ್ jakkelu, s. The lap; cf.
 ಮೆಟ್ಟಿಲ್. —ಫೆಯ್ಯುನಿ to tarry,
 linger.
 ಜಕ್ರಿ jakri, s. Plenty.
 ಜಖಮ್ jakhamu, s. A wound.
 —ಅಪಿನಿ to be wounded, bruised.
 ಜಗ jaga, see ಜಗ್.
 ಜಗ, ಜಗತ್ತ್, ಜಗತ್ತ್ಯೆ jaga, jagattu,
 jagatya, s. The world, uni-
 verse.
 ಜಗನ್ನಾಥ jagannātha, s. A cele-
 brated place of pilgrimage.
 ಜಗನ್ನಾಥೆ jagannāthe, s. The lord
 of the universe. 2. a name of
 Vishnu.

- ಜಗಜಗ jāga, jāga, *see* ಯುಗಯುಗ.
- ↓ ಜಗಲಿ jāgali, *s.* An open veranda.
- ↓ ಜಗಳ, ಜಗಳಾಟ jāgala, jāgalāṭa, *s.* Quarrel, fight, dispute. —ಸಂಟಿ a vixen, shrew.
- ಜಗುಡೆ jāgude, *s.* An old man.
- ↓ ಜಗುಳ್ jāguly, *see* ಜಗಳ.
- ಜಗಿ jāgè, *s.* A sigh, groan, ejaculation; *cf.* ಜಗ್. —ಕಟ್ಟುನಿ to be unable to breathe, to breathe hard. —ಬುದ್ಧಿನಿ to groan, sigh.
- ಜಗ್ಗ jāggy, *s.* A kind of small fish. 2. delay, postponement. —ಗ ವಾಡುನಿ to delay. —ನರನಾನಿ a sluggard, lazy fellow; *also* ಜಗ್. ಜಗ್ಗವುನಿ jāggyāvuni, *see* ತಗ್ಗವುನಿ.
- ↓ ಜಗ್ಗೆ jāggè, *s.* 1. Stooping, bending. 2. *see* ಜಗ್. 3. *see* under ಜಗ್.
- ↓ ಜಜ್ಜುನಿ jājjuni (ಜಜ್ಜೆ), *v. a.* To bruise, squash, crush, pound.
- ಜಟ್ ಪಟ್ jāṭupaṭu, *adv.* Smartly, promptly, speedily.
- ಜಟ jāṭa, *see* ಜಡ.
- ಜಟಾಜಟ, ಜಟಾಪಟೆ jāṭājāṭa, jāṭāpaṭi, *s.* Strife. 2. hurry, confusion.
- ಜಟಾಮಾಂಸಿ jāṭāmāṃsi, *s.* The Indian spikenard, *Nardostachys jatamansi*.
- ಜಟಿಲೆ jāṭile, *s.* A hermit, ascetic, devotee.
- ಜಟೆ jāṭè, *see* ಜಡೆ.
- ಜಟ್ಟೆ jāṭka, *adj.* Soon; *cf.* ಜಡ್.
- ಜಟ್ಟಿ jāṭṭi, *s.* Awaist-band, belt. 2. a wrestler, boxer. —ಕಾಳನ a boxers' combat. —ಸೆ a brave

- man; the tutelary god of wrestlers. —ಮುರು a pair of earrings.
- ಜಠರ jāṭhara, *s.* The belly, stomach. 2. womb. *adj.* Firm, hard. ಜಠರಾನ್ವಿ digestive power, digestion.
- ಜಡ್ jāḍu, *s.* Origin, root. —ಬುನಾನಿ the ultimate source.
- ಜಡೆ jāḍa, *s.* Fatigue, weariness. 2. dullness. *adj.* Sick. 2. dull, stupid. 3. inanimate. 4. cold. —ಕಾಲ cold weather. —ಸೂಣ sluggish disposition. —ಭರಿತ full of dullness. ಜಡಾ ಮರೆ a very stupid man. —ಕಲೆನಿ to stretch oneself.
- ಜಡಾಯಿನಿ jāḍāyisuni, *see* ಜಡಿವಿನಿ.
- ಜಡಿ jāḍi, *see* ಪಡಿ. 2. *see* ಪಡಿಕೆ.
- ಜಡಿತ, ಜಡ್ತೆ jāḍita, jāḍta, *s.* Ramming, stuffing. —ವಾಡುನಿ, *see* ಜಡಿವಿನಿ.
- ಜಡಿತೆ jāḍiti, *see* ಯುಡಿತೆ.
- ↓ ಜಡಿವಿನಿ, ಜಡಿವುನಿ, ಜಡಿಯುನಿ jāḍipini, jāḍipuni, jāḍiyuni (ಜಡಿ, ಜಡಿಯ), *v. a.* 1. To ram, stuff, 2. to load, as firearms. 3. to drive cattle. 4. to rain incessantly. ಜಡಿವೆಕುಳ್ಳಾವುನಿ to drive in, fix.
- ಜಡು jāḍu, *s.* Apathy. 2. fright, shyness.
- ↓ ಜಡೆ jāḍè, *s.* Matted or clotted hair. 2. plaited hair. 3. the hood of a serpent. —ಕಳ್ಳೆ a kind of cactus. —ಫಾ small, circular, ornamented, gold plates attached in succession

on *or* along with a woman's plaited hair. —ಸೊಂಡೆ ornamented tassels suspended at the end of a woman's plaited hair. —ಕಟ್ಟುನಿ to fasten braided *or* matted hair. —ಜಡೆ in clots, braids.

ಜಡೆಪುನಿ jādēpuni, *see* ಜಡಿಪಿನಿ.

ಜಡ್ಡೆ jādka, *adv.* At once.

ಜಡ್ಡೆ jādḍu, *s.* Callosity, hardness, as of the skin of the hand, *etc.* from much use; *also* ಪಡ್ಡೆ. *adj.* *see* ಜಿಡ್ಡೆ.

ಜಡ್ಡಿ jādḍi, *s.* Land subject to be overflowed by salt water; *bet.* ಪಡ್ಡಿ.

ಜಡ್ಡಿ jādḍi, *see* ಝಡಿತಿ.

ಜಣ್ಣೆ ಜಣ್ಣೆ jāṇṇajāṇa, *see* ಝಣ್ಣೆಝಣ್ಣೆ.

ಜತೆ jāta, *see* ಜತೆ.

ಜತನ jātana, *s.* Carefulness. *adj.* Secure, careful, fast.

ಜತಿ jāti, *see* ಯತಿ.

ಜತೆ jāte, *s.* A pair, couple. 2. a set. 3. equality of shape, size, *etc.* *adj.* Equal. —ಗಾರೆ, —ತಾಯಿ a companion, colleague. —ಕಟ್ಟುನಿ to make a pair.

ಜತ್ನೆ jātna, *see* ಯತ್ನ.

ಜದರುನಿ, ಜದುರುನಿ jadaruni, jadiruni, *see* ಚದುರುನಿ.

ಜದ್ರೆ jādra, *s.* Poverty, want, penury, distress. 2. ailment, indisposition. *adj.* Poor, indigent, distressed. 2. mean, worthless. —ಪಾಯಿ an unfortunate *or* worthless man. —ಪಾ

ತೆರ vulgar speech. —ಪತ್ತುನಿ to be indisposed.

ಜನ jāna, *s.* Man, individually *or* collectively; people, population, community. —ಮಾನಿ persons, both old and young, mankind. ಜನ ಮೂರ್ತ ಜಾತ್ರೆ ಮೂರ್ತ is it the people *or* festival that attracts most?

ಜನಕಬಾರೆ jānakabāre, *s.* A kind of plantain tree.

ಜನಕೆ jānake, *s.* A progenitor, father.

ಜನಜನ jānajana, *s.* Every one. —ಪಾತೆರುನಿ be talked of by every one.

ಜನಜನಿತ jānajanita, *adj.* Rumoured abroad, generally known.

ಜನನ jānana, *s.* Birth; *cf.* ಜನ್ಮ. —ಮರಣ birth and death.

ಜನನಿ jānani, *s.* A mother.

ಜನರಂಜನ jānaraṅjana, *s.* Popular, pleasing to people in general.

ಜನಾಂಗ jānāṅga, *s.* A nation, body of people; generation.

ಜನಾಪವಾದ jānāpavāda, *s.* Public censure. 2. disgrace, infamy.

ಜನಿಪುನಿ jānipuni (ಜನಿ), *v. n.* To arise; to be born.

ಜನಿಲ್ jānily, *see* ಗಣಿಲ್.

ಜನಿವಾರ jānivāra, *s.* The brahminical thread. —ಪಾಡುನಿ to put on the brahminical thread.

ಜನ್ಮ jānma, *s.* Birth, nativity, state of existence. —ಕರ್ಮ, —ಪಾಪ inherent sin. —ಪತ್ರಿಕೆ a horoscope.

ಜನ್ಮಾಂತರ jñamāntara, *s.* Another birth. 2. regeneration. 3. transmigration. [beget.

ಜನ್ಮಿಪುನಿ jñamipuni (ಜನ್ಮಿ), *v. a.* To ಜಪ japa, *s.* Repeating prayers, incantations *or* the names of the gods, as an act of adoration. —ತಪ religious devotions. —ಮಾಲೆ, —ಸರ a rosary. —ಕರಿಪುನಿ, —ಮಕ್ಕುನಿ to pray, to repeat prayers, *etc.*

ಜಪಾಸನ japāsana, *see* ಜೋಪಾಸನ.

ಜಪಿಪುನಿ, ಜಪಿಸುನಿ japipuni, japisuni, (ಜಪಿ), *v. a.* To repeat prayers *etc.*, as an act of adoration.

ಜಪುಡಾವುನಿ japudāvni, *c. v.* (of ಜಪುಡುನಿ) To cause to let down, to lower.

✓ ಜಪುಡುನಿ japuduni, *v. a.* (ಜಪುಡು) To let down, lower.

ಜಪ್ತಿ jṣṭi, *s.* Confiscation, sequestration. 2. attachment, *law.* —ಮಕ್ಕುನಿ to attach, confiscate.

ಜಪ್ಪಂಗಲೆ jappaṅgely, *s.* Goods *etc.* remaining after selection.

ಜಪ್ಪು jappu, *s.* Selection, choosing; *cf.* ಅಜಪ್ಪು.

✓ ಜಪ್ಪುನಿ jappuni (ಜ), *v. a.* ✓ To open.

✓ ✓ 2. to descend, come down, alight. 3. to select, choose; *cf.* ಅಜಪ್ಪುನಿ. ಜಾಕಿಲ್— to open the door. ತಿರ್ತ— to descend, dismount.

✓ ಜಪ್ಪೆಲ್ jappely, *s.* A descent, slope. 2. ebb.

ಜಬರ್‌ಜಾಸ್ತಿ, ಜಬರ್‌ದಸ್ತ, ಜಬರ್‌ದಸ್ತಿ jabarujāsti, jabarudastu, jabarū-

dasti, *s.* Violence, force, urgency; *also* ಜಬ್ಬರುಹಸ್ತ. —ಮಕ್ಕುನಿ to force; to dun, set on.

ಜಬರ್‌ಮೆಯಿ jabarūmeyī, *s.* A stout body. *adj.* Stout.

ಜಬಾಬು jabābu, *see* ಜಪಾಬ.

✓ ಜಬುಲು jabulu, *adj.* Slack.

ಜಬ್ಬಿ jṣṭi, *see* ಜಪ್ತಿ.

✓ ಜಬ್ಬಿ, ಜಬ್ಬು jṣṭi, jṣṭu, *s.* An old woman, a hag.

✓ ಜಬ್ಬು jṣṭu, *s.* Delay. *adj.* Hollow, empty within, not solid. 2. old, infirm.

✓ ಜಬ್ಬೆ jṣṭe, *s.* An old man.

ಜಮ್‌ಕಾನ್, ಜಮಕನ್, ಜಮಕಾನ್ jāmukāṇu, jāmakanu, jāmakāṇu, *s.* A carpet. 2. a blanket.

ಜಮ್‌ನೀರೊಳು jāmūniroḷu, *see* ಜಂಬುನೀರೊಳ್.

ಜಮನ್ jamanu, *s.* A kettle.

ಜಮಬಂದಿ, ಜಮಾಬಂದಿ jāmabandi, jāmābandi, *s.* Settlement of the assessments. —ಮಕ್ಕುನಿ to settle assessments.

ಜಮಲ್‌ಕೊಟ್ಟೆ jāmālukoṭṭe, *s.* Croton seed.

ಜಮಾಕರ್ಚಿ, ಜಮಾಖರ್ಚಿ jāmākarci, jāmākharci, *s.* The receipts and disbursements,

ಜಮಾಯಿಸುನಿ jāmāyisuni (ಜಮಾಯಿ), *v. a.* To collect.

ಜಮಿಪುನಿ jāmipuni (ಜಮಿ), *v. a.* To utter incantations, in order to gain the favour of an evil spirit *or* demon, *or* to charm it away.

ಜಮಿಾನ್ jamīny, *s.* The soil, ground, land. —ದಾರೆ a landholder, zemindar.

ಜಮುಕು jamuku, *s.* Rashness, inconsiderateness. 2. pride, haughtiness; *cf.* ದಮಾಕ್, ದುಡುಕು.

ಜಮುಕುನಿ jamukuni (ಜಮುಕ್), *v. a.* To brandish. 2. to smack. 3. to frighten, threaten.

ಜಮೆ jamè, *s.* A collection, gathering, assemblage. 2. assessment. 3. receipts. 4. cognizance. 5. lurking. 6. overhearing. —ಕರ್ಚೆ, *see* ಜಮಾಕ್ ಕರ್ಚೆ. —ತೂಪಿನಿ to lurk, spy; to overhear; to estimate. —ಮುಳ್ಳುನಿ to collect, gather, assemble.

ಜಮೆದಾರೆ jamedāre, *s.* A native military officer.

ಜಮೆಪುನಿ jamepuni (ಜಮೆ), *v. a.* To assemble, collect. 2. to reckon, estimate; to meditate; *also* ಜಮೆದ್ವಪತ್ತುನಿ.

ಜಮೆರಿ jameri, *s.* The hair about the body. —ಸುಡ್ಡೆ a hairy man.

ಜಮ್ನಾರುಳಿ jamnāruli, *see* ಜಂಬುನೀ ರೋಳೆ.

ಜಮ್ನಾನ್ಯೆ jammanye, *see* ಜಮನೇ.

ಜಮ್ನು jammu, *see* ಜಂಭ.

ಜಯ jaya, *s.* Conquest, victory, success, triumph. —ಜಯ hail! vivat! —ಫೈನಿ the sound *or* shout of victory. —ಛೇರಿ a war-drum. —ಅಪಿನಿ to conquer, succeed, gain.

ಜಯಂತಿ jayanti, *s.* The public rejoicing on the birthday of

a god. ರಾಮ— the festivity of Rāma's advent.

ಜಯಮಿನಿ jayamini, *see* ಜೈಮಿನಿ.

ಜಯವಂತೆ, ಜಯಶಾಲಿ jayavante, jayaśāli, *s.* A conqueror, victor.

ಜಯವಿಜಯೇರ್ jayavijayeru, *s.* The door-keepers of Vishṇu's heaven.

ಜಯಾಜಯ jayājaya, *s.* Victory and defeat.

ಜಯಿನಾದಿಗೆ jayinādige, *see* ಜೈನಾದಿಗೆ.

ಜಯಿನೆ jayine, *see* ಜೈನೆ.

ಜಯಿಪುನಿ, ಜಯಿಸುನಿ jayipuni, jayisuni, *see* ಜೈಪನಿ.

ಜಯಿಲ್ jayilu, *see* ಜೈಲ್.

ಜರ jara, *s.* Fever. ಉಷತ್— a hectic fever. ಉಷ್ಣ— a fever from morbid heat in the body. ಪಿತ್ತ— bilious fever. ನಾರಿದ— small-pox. ವಾತ— rheumatic fever. ಸಂನಿಪಾತ— typhus fever. ಸಳಿ—, ಸೀತ— fever with ague. —ಬುರ್ಜಿನಿ to be attacked with fever. —ಬುಡ್ವಿನಿ fever to abate *or* leave.

ಜರ jara, *s.* Old age, decrepitude. 2. hardness.

ಜರಕಂಡೆ jarakandè, *s.* Enlargement of the spleen, ague-cake.

ಜರಕ್ಕು jarakka, *see* ಜರ್ರ.

ಜರಜರ jara-jara, *see* ಚರಚರ.

ಜರಡ್ jaradu, *adj.* Vain, unsubstantial.

ಜರತಾರ್, ಜರತಾರಿ jaratāru, jaratāri, *see* ಜಲತರ.

ಜರನೆ jaranè, *see* ಜರ್ರ.

ಜರಬು, ಜರಾಬ್ jarabu, jarāby, *see* ಜರ್ಬು.

ಜರಾಬರಿ jarābari, *s.* Tall and stout, well-proportioned.

ಜರಾಮರಣ jarāmaraṇa, *s.* Old age and death; death in old age.

ಜರಾಸಂಧೆ jarāsandhe, *s.* A king of Māgadhā.

✓ ಜರಿ jari, *s.* ✓ A precipice, slope. 2. gold *or* silver thread *or* ✓ lace. 3. cuttings. ✓ 4. grit, granule. 5. sand. —ಬೂರುನಿ, *see* ಜರಿಪುನಿ.

✓ ಜರಿಪುನಿ jaripuni (ಜರಿ), *v. a.* ✓ To insult, jeer, despise. | 2. to shake, make tremble; *cf.* ಪರಿಪುನಿ.

✓ ಜರಿಯುನಿ jariyuni (ಜರಿ), *v. n.* ✓ To fall *or* slip down. 2. to wear away. 3. to shiver, tremble. —ದ ಬೂರುನಿ to fall off, drop off; to be cut away.

ಜರೂರು jarūru, *s.* Necessity, occasion, urgency. 2. want. 3. pressure. *adj.* Necessary, urgent. ಜರೂರ್ವದ pressing, urgent. ಜರೂರುಡು urgently.

ಜರೆ jarè, *see* ಜರ.

✓ ಜರೆಪುನಿ jarepuni, *see* ಜರಿಪುನಿ.

✓ ಜರ್ರ jarra, *adv.* Suddenly, quickly. —ಜಾರುನಿ to slide down suddenly.

ಜರ್ಕ jarka, *see* ಚರ್ಕ.

ಜರ್ತೂಣುನಿ jartonuni, *see* ಜಿಪುನಿ.

ಜರ್ಪು jarpu, *see* ದರ್ಪ.

✓ ಜರ್ಪುನಿ jarpuni, *see* ಜರಿಪುನಿ. 2. *see* ಜಿಪುನಿ.

ಜರ್ಬು jarbu, *s.* Oppression,

undue authority, overbearing conduct. —ಗಾರೆ a tyrant, oppressor. —ತು ವಾತೆರುನಿ to speak in an overbearing tone. —ತು ಫೋಪಿನಿ to walk with a haughty mien. —ಮಕ್ಕುನಿ to show undue authority.

ಜಲ್‌ಂಬೆವುನಿ jalumbevuni (ಜಲ್‌ಂಜೆ), *v. n.* To be born. 2. to be pregnant.

✓ ಜಲ್‌ಜಲ್‌ jalujaly, *adv.* Brightly. 2. *see* ಜುಳ್‌ಜುಳ್.

ಜಲ jala, *s.* Water. —ಕ್ರೀಡೆ sport-ing in water. —ಪಾನ water beverage. —ಯಂತ್ರ a water-pump.

✓ ಜಲಕ್‌ jalaky, *s.* Glitter, gleam. —ಹಾಕುನಿ to glitter, gleam.

ಜಲಕ್‌ jalaka, *s.* Bathing, ablu-tion. —ಮಕ್ಕುನಿ to bathe.

✓ ಜಲಕಾವುನಿ jalakāvuni, *c. v.* (of ಜಲಕುನಿ) To cause to shine.

✓ ಜಲಕುನಿ jalakuni (ಜಲಕ್‌), *v. n.* To shine.

ಜಲಗಾರೆ jalagāre, *s.* A man searching for gold in sweep-ings, *etc.*

ಜಲಚರ, ಜಲಜಂತು jalaçara, jala-jantu, *s.* An aquatic animal.

ಜಲತರ, ಜಲತಾರ jalatara, jalatāra, *s.* Gold *or* silver thread, *or* lace. —ವ ಪಕಡಿ a turban with gold lace.

ಜಲದ್‌ jalady, *see* ಜಲ್ಡಿ.

ಜಲದಾರೆ jaladāre, *see* ಜಲಗಾರೆ.

ಜಲಪ್ರವಾಹ jalapravāha, *s.* An inundation *or* stream of water.

ಜಲಪ್ರಳಯ jalaṅpralaya, s. The deluge; a flood.

ಜಲಮಟ್ಟ jalamatta, s. A level; a mason's level.

ಜಲಮಲಕ್ jalamalaky, s. A complete set of ornaments.

ಜಲಾಲಿಬಿಲಾಲಿ, ಜಲಾಲಿಬುಲಾಲಿ jalālibilāli, jalālibulāli, s. A masquerade at the Moharam.

ಜಲಿಪುನಿ, ಜಲಿಯುನಿ jalipuni, jaliyuni, see ಜಲಿಪುನಿ.

ಜಲ್ಲಿ jaldi, adv. Quickly, speedily, soon.

ಜಲ್ಲ jalma, see ಜನ್ಮ. 2 honour. —ಜಿಶುವೆ imprisonment for lifetime. —ಜಿಶ್ವನಿ to dishonour.

ಜಲ್ಲಟ್ಟ jalmatta, see ಜಲಮಟ್ಟ.

ಜಲ್ಮಿಯುನಿ, ಜಲ್ಮಿವುನಿ jalmiyuni, jalmevuni (ಜಲ್ಮಿ, ಜಲ್ಮಿ), v. n. To be born, come into existence.

✓ ಜಲ್ಲ jalla, s. A boatman's pole.

✓ ಜಲ್ಲಿ jalli, s. ✓ A chaplet of flowers. 2. anything dangling or hanging loosely. ✓ 3. boast, bragging. ✓ 4. broken stones. ಕುಂಟು

ದ—clothes loosely worn. ಘಟ— a chaplet of flowers; flowers dangling down the head, etc. —ಕೊಚ್ಚುನಿ, —ವಾತೆರುನಿ to boast, brag. —ಜಪ್ಪುಡುನಿ to wear flowers loosely; to suspend a garland of flowers. —ನೇಲುನಿ flowers to hang loosely.

✓ ಜಲ್ಲಿಯುನಿ jalliyuni (ಜಲ್ಲಿ), v. n. To boast, brag.

ಜಲ್ಲೆ, ಜಲ್ಲೆದೊಲ್ಲೆ jallè, jalledollè, see ದೊಲ್ಲೆ.

ಜವಣೆ, ಜವನೆ, ಜವಣ್ಣೆ javane, javane,

javanye, s. A youth, young man.

ಜವಣ್ಣನ, ಜವಣ್ಣನ, ಜವಣ್ಣಿಗೆ, ಜವಣ್ಣಿಗೆ javantana, javantana, javandigè, javandigè, s. Manhood, manliness, courage, hardiness.

ಜವಣ್ಣಿ, ಜವಣ್ಣಿ javandi, javandi, s. A young woman.

ಜವನ javana, see ಜವನ.

✓ ಜವಳಿ javali, see ಜಾಳಿ.

ಜವಳೆ javale, see ಜಾಳೆ.

ಜವಾದಿ javādi, s. Civet. —ದ ಪುಟ್ಟೆ a civet cat.

ಜವಾನ್, ಜವಾನೆ javānu, javāne, s. A peon. 2. a servant, porter.

ಜವಾಬ್, ಜವಾಬು javābu, javābu, s. An answer, reply. —ಕೊರ್ಪಿನಿ to answer, reply.

ಜವಾಬ್‌ದಾರಿಗೆ, ಜವಾಬುದಾರಿಗೆ javābudārigè, javābudārigè, s. Responsibility, accountability, liability. ಜವಾಬುದಾರೆ a responsible man.

ಜವುಳಿ javuli, see ಜಾಳಿ.

ಜವೆಗೋಧಿ javegōdhi, s. Barley.

ಜವ್ವನ javvana, s. Youth, virility, maturity; bet. ಯೌವನ. —ಜಾರುನಿ to fade, get old.

ಜವ್ವನೆ javvane, see ಜವಣೆ.

ಜಳಕ jalaka, see ಜಲಕ.

ಜಳಬಳ jalabala, s. A noise made by agitating water; bubbling, as of boiling water.

ಜಳ್ಳೆ jalla, see ಜಲ್ಲ.

ಜಾಂಕಿ jānki, s. Prattling, chattering.

ಬಾಂಗಟೆ jāngati, *see* ಜಾಂಗಟೆ.
 ಬಾಂಗಲಿ jāngali, *see* ಜಂಗ್ಲಿ.
 ಬಾಂತನ jāntana, *see* ಜಾಂತನ *under* ಜಾಣ.
 ಬಾಂಪರ್ jāmparu, *see* ಕಾಂಪರ್.
 ಬಾಂಬ jāmba (*abbr. of* ಜಾನೆ ಮಳ್ಳ),
 What will you do? what are you doing?
 ಬಾಂಬವಂತೆ jāmbavante, *s.* The king of bears. 2. a fat old man; *fem.* ಜಾಂಬೆಲು a fat old woman.
 ಬಾಂಬವೆ jāmbave, *s.* A bear. 2. a strong, bold man. 3. a hairy man.
 ಬಾಂಬಿಗೆ, ಬಾಂಮ್ಗೆ jāmbigē, jāmmuḡē, *s.* A flower twig of the wild jack. 2. a piece of coir rope used for igniting a gun, *etc.*
 ಬಾಂಬೆ jāmbē (*abbr. of* ಜಾಂಬೆ),
 What is he doing?
 ಬಾಂಬೆಲ್ jāmbelu, *adj.* Large. —ಮರೆ a large breast.
 ಬಾಕಿನ jākina, *s.* Regard of person. 2. partiality. 3. respect, consideration. 4. kindness, compassion; *bet.* ದಾಕ್ಷಿಣ್ಯ.
 ಬಾಕ್ಟೆ jāktē, *see* ಜಾಂಗಟೆ.
 ಬಾಕ್ತಿ jākti, *see* ಜಾಜಿಕಾಯಿ.
 ಬಾಂಗ್ jāngu, *s.* A place, dwelling, station. 2. space, room. 3. land, ground.
 ಬಾಂಗಟೆ jāgaṅṅē, *s.* A circular gong.
 ಬಾಂಗರ, ಬಾಂಗರಣೆ jāgara, jāgarane, *s.* Waking, watchfulness.

—ಪಾಸ the eleventh day of the first half of the lunar month Kārtika, which is observed by the Hindus as a day of fasting and wakefulness. —ಆ ದುಷ್ಟನಿ to be awake. —ಕುಳ್ಳನಿ to keep awake.
 ಬಾಗಿನಪಟ್ಟೆ jāginapattē, *s.* A kind of garment worn by females.
 ಬಾಗೀರ್ jāgīru, *s.* A rent-free land, a freehold; *cf.* ಉಂಜಿಣಿ.
 ಬಾಗೆ jāge, *see* ಜಾಗ್.
 ಬಾಗ್ರತೆ jāgratē, *s.* Caution, carefulness, vigilance. 2. diligence, assiduity. —ಆದುಷ್ಟನಿ, —ದುಷ್ಟನಿ to be careful, cautious.
 ಬಾಜ್, ಬಾಜಿ jāju, jāji, *s.* A ship.
 ಬಾಜಿ jāji, *s.* The great flowered jasmine, *Fasminum grandiflorum*. —ಕಲ್ಲೆ red chalk. —ಫಾ jasmine flower.
 ಬಾಜಿಕಾಯಿ jājikāyi, *s.* The nutmeg. —ಮರ the nutmeg-tree *Myristica moschata*.
 ಬಾಜಿಪತ್ರೆ jājipatrē, *s.* Mace.
 ಬಾಡ್ jāḍu, *s.* A broom, bisom.
 ಬಾಡ್ jāḍu, *see* ರ್ಜಾಡ್.
 ಬಾಡ್‌ಮಲ್ಲಿ jāḍumalli, *s.* A sweeper. 2. a scavenger. 3. a servant in charge of a travellers' bungalow.
 ಬಾಡಣೆ jāḍane, *s.* Purging, looseness of bowels. 2. sweeping. 3. *see* ರ್ಜಾಡ್.
 ಬಾಡದಾಯೆ jāḍadāye, *see* ಜಾಡೆ.
 ಬಾಡವುರಿ jāḍapuri, *s.* A spider.

✓ಜಾಡಿ jādi, *s.* A large earthen vessel.

✓ಜಾಡಿಪುನಿ jādipuni (ಜಾಡಿ), *v. a.* To shake off. 2. to sweep, clear.

ಜಾಡಿಮಲೆ jādimala, *see* ಜಾಡ್‌ಮಲ್ಲೆ.

✓ಜಾಡೆ, ಜಾಡ್ಯೆ jāde, jādye, *s.* A weaver. 2. a spider.

ಜಾಡ್ಯೆ jādyā, *s.* Carelessness, negligence. 2. sickness, disease. 3. heaviness. 4. folly, stupidity.

ಜಾಣ jāṇa, *s.* Skill, wisdom; *cf.* ಜ್ಞಾನ. —ತನ skilfulness, ability.

ಜಾಣಕಿ jāṇaki, *see* ಜಾಣಕೆ.

ಜಾಣಾದಿಗೆ jāṇādige, *s.* Cleverness, skilfulness.

ಜಾಣೆ, ಜಾಣೆ jāṇi, jāṇe, *s.* A wise man.

ಜಾತ್ jāty, *see* ಪಾತ್. 2. *see* ವಾಸ್ತನ.

ಜಾತ jāta, *adj.* Born, produced. —ಕರ್ಮ the ceremonies performed on the birth of a child.

ಜಾತಕ jātaḥka, *s.* A horoscope. ನಷ್ಟ— a horoscope cast up without sufficient data. ಮರಣ— a horoscope prognosticating one's death.

ಜಾತಿ jāti, *s.* Kind, sort, class, tribe, caste. 2. birth. 3. social position, status. *adj.* Pure, unadulterated; superior, high-bred. —ಕಟ್ಟೆ, —ಕ್ರಮ the rules regulating a caste. —ಕರ್ಮ ceremonies peculiar to a caste. —ಕುಮರೆ a horse of a superior breed. —ದ್ವೀಪ, —ವೈರ the mu-

tual jealousy of castes. —ಛರ್ಮ, —ನೀತಿ, —ಪದ್ಧತಿ, —ಮರಿಯಾಂ, —ರಿವಾಜಿ the usage and custom of a caste. —ಭ್ರಷ್ಟ್ಯ, —ಶೆಟ್ಟಿನಾಯೆ an outcaste. —ಮರ teakwood. —ಹೀನೆ a man of low caste. —ಶೆಟ್ಟುನಿ to lose caste. —ಡ್ಡೆ ದೆ ಪ್ಪುನಿ to excommunicate. —ಗ್ಗೇ ರಾವನಿ to admit into a caste. —ವಾರ order of castes; according to castes.

ಜಾತಿ, ಜಾತಿಕ ಮರ jāti, jātika mara, *see* ಜಾತಿ.

ಜಾತಿಪತ್ರಿ jātipatri, *see* ಜಾಯಪತ್ರಿ.

ಜಾತಿಫಲ jātiphala, *see* ಜಾಯಕಾಯ.

ಜಾತ್ರೆ jātrē, *s.* The annual festival of a temple; *cf.* ಯಾತ್ರೆ. —ವ ಪರಷೆ the people attending a festival, pilgrims.

ಜಾದ್, ಜಾದು jādy, jādu, *s.* Sorcery, conjuration. —ಮಕ್ಕುನಿ to conjure.

ಜಾದಿ jādi, *see* ಜಾತಿ.

ಜಾನ jāna, *see* ಜ್ಞಾನ. 2. *see* ಧ್ಯಾನ.

ಜಾನಕಿ jānaki, *s.* Sīta, daughter of Janaka.

ಜಾನಿ jāni, *see* ಜ್ಞಾನಿ.

ಜಾನಿಪುನಿ, ಜಾನುನಿ jānipuni, jānuni, *see* ಧ್ಯಾನಿಪುನಿ.

✓ಜಾನೆ jāṇe, *see* ವಾನೆ.

✓ಜಾಪಾವುನಿ jāpāvuni, *c. v.* (of ಜಾಪಿನಿ) To put down, as a load; to unload, lighten.

ಜಾಪಕ jāpaka, *see* ಜ್ಞಾಪಕ.

✓ಜಾಪಿನಿ, ಜಾಪುನಿ jāpini, jāpuni (ಜಾ), *v. n.* To be unloaded, lightened.

ಜಾಪು jāpu, *s.* A kind, sort, form.
—ಜಾಪು different sorts.

↓ ಜಾಪೆಲ್ jāpely, *s.* Putting down, as a load. 2. unloading. 3. a stone pillar for placing a load temporarily. 4. a halting place.

ಜಾಪ್ಯು jāpya, *s.* Delay, loitering.
adj. Slow, backward, lingering, loitering.

ಜಾಮ್‌ಗೆ jāmugē, *see* ಜಾಂಬಿಗೆ.

ಜಾಮು jāma, *s.* A watch *or* a period of three hours. —*ವ* ಕೋರಿ a cock crowing at three in the morning; *cf.* ಜಾಮೆ.

ಜಾಮದಾನಿ jāmādāni, *s.* A knapsack; *cf.* ನಾಗಜಾಪು.

ಜಾವಿನ್‌ಜೆ jāmīny, *s.* Bail, security. —*ದಾಯೆ* a surety, security.

ಜಾಮುಗೆ jāmugē, *see* ಜಾಂಬಿಗೆ.

ಜಾಮೆ jāme, *s.* A cunning *or* artful man. ಜಾಮಕಳುವೆ a great thief.

ಜಾಯಿಕಾಯಿ jāyikāyi, *s.* The nutmeg.

ಜಾಯಿನಾಯಿ jāyināyi, *s.* A greyhound.

ಜಾಯಿಪತ್ರಿ jāyipatri, *s.* Mace.

ಜಾಯೆ jāye, *see* ದಾಯೆ.

ಜಾರ, ಜಾರತ್ನ jāra, jāratva, *s.* Adultery, incontinence.

ಜಾರಂಗೆ jārāngē, *see* ಜಾರಿಸೆ.

↓ ಜಾರಂಗೆಲ್ jārāngely, *s.* Slipperiness, glibness, smoothness.

ಜಾರಂದಾಯೆ jārāndāye, *s.* The name of a demon.

ಜಾರಜಾತ jārājāta, *adj.* Illegitimate.

✓ ಜಾರಾವುನಿ jārāvuni, *c. v.* (*of* ಜಾರುನಿ) To let slip. 2. to strip off, as clothes, *etc.*; to bark, peel, flay. 3. to lop off, as the branches of a tree. 4. to steal. ಮಾಡ್— to remove the thatching of a roof. ಕೆಪ್ಪೆ— to turn the cheek-bone by a slap. ಬಾಕಿಲ್— to leave the door ajar. ಮಂಣ್— to throw earth, as into a pit, *etc.* *or* fill it with earth.

ಜಾರಿ jāri, *s.* Enforcement, execution. —ನಡಪುಡುನಿ, —ಮಳ್ಳುನಿ to put into operation; to enforce, execute.

↓ ಜಾರಿಗೆ jārīgē, *s.* The Mysore gamboge tree, *Garcinia pictoria*. —ಫಲಿ its fruit. —ಮೋಣೆ an ugly face.

✓ ಜಾರುನಾಯೆ jārūnāye, *s.* An unsteady man, a backslider.

✓ ಜಾರುನಿ jārūni (ಜಾರ್), *v. n.* To slide, slip down; to move further. 2. to be slippery *or* smooth. 3. to tumble, fall down. 4. to be dislocated, as a limb. 5. to shrink, hesitate; to backslide. 6. to flee, run away. 7. to stretch, as the lobe of the ear *etc.*

✓ ಜಾರುಪಡಿ jārūpaḍi, *see* ಜಾರ್ಪಡಿ.

ಜಾರೆ järe, *s.* An adulterer, whoremonger.

✓ ಜಾರೆಲೆ jārele, *s.* A runaway. 2.

an unsteady man. 3. a backslider. 4. a coward.

ಬಾಗೆರ್ ಜಾಗೆ, *see* ಜಾರಿಸೆ.

ಜಾರ್ತೆ, ಜಾರ್ಡೆ ಜಾರ್ತೆ, ಜಾರ್ಡೆ, *s.* The sign Scorpio, the eighth Tulu month.

✓ಜಾರ್ಪಡಿ ಜಾರ್ಪಡಿ, *s.* Running away, decampment, retreat. —ಮುಳ್ಳುನಿ to run away, decamp; to slink, escape.

ಜಾರ್ ಜಾರ್, *s.* A thrashing floor. 2. a courtyard.

ಜಾಲ ಜಾಲ, *s.* A net. 2. the lattice of a window. 3. magic, conjuration, illusion. 4. pride. ಇಂಪ್ರ— producing, by magic art, supernatural appearances. ಮುಳ್ಳೇಂಪ್ರ— bringing into existence, by sorcery, any thing required.

ಜಾಲರ್ ಜಾಲರ್, *s.* A fringe, network. 2. the borders of a garment, *etc.*

ಜಾಲಾ ಜಾಲಾ, *see* ಜಾಲಾ.

ಜಾಲಾಂದ್ರ ಜಾಲಾಂದ್ರ, *s.* Any wood work with bored holes. 2. an ornament worked into small perforations *or* holes.

ಜಾಲಿ ಜಾಲಿ, *see* ಜಾಲೆ.

ಜಾಲಿಕಟ್ಟೆ ಜಾಲಿಕಟ್ಟೆ, *s.* Black stripes on the throat of a cobra.

ಜಾಲಿವುನಿ ಜಾಲಿವುನಿ, *see* ಜಾಲಿವುನಿ.

ಜಾಲಿಮರ ಜಾಲಿಮರ, *s.* The tree *Ocimum gratissimum*.

ಜಾಲೆ ಜಾಲೆ, *s.* Heat. 2. burning sensation. 3. pity, compassion, sorrow; *cf.* ಜಾಲೆ.

ಜಾವ ಜಾವ, *see* ಜಾಮು.

ಜಾವಕಲ್ಲೆ ಜಾವಕಲ್ಲೆ, *s.* A block of stone by the road-side to rest a load upon, a porter's rest.

ಜಾವಕುದುರೆ ಜಾವಕುದುರೆ, *s.* A grasshopper.

ಜಾವಡಿ ಜಾವಡಿ, *s.* A kind of verse. 2. *see* ಜಾವಡಿ.

✓ಜಾವಳನಾಯಿ ಜಾವಳನಾಯಿ, *s.* A wolf-dog.

ಜಾವಾವುನಿ ಜಾವಾವುನಿ, *see* ಜಾವಾವುನಿ.

ಜಾವಿಗೆ, ಜಾವುಗೆ ಜಾವಿಗೆ, ಜಾವುಗೆ, *see* ಜಾವುನಿ.

ಜಾವುನಿ ಜಾವುನಿ (ಜಾ), *see* ಜಾವುನಿ.

ಜಾವೆಲ್ ಜಾವೆಲ್, *see* ಜಾವೆಲ್.

ಜಾವು ಜಾವು, *s.* Increase, addition. 2. injustice, violence. —ಒಡೆತ್ತೊಣುನಿ to take by force. —ಪಾತೆ ರುನಿ to speak in a violent tone, to abuse. —ಮುಳ್ಳುನಿ to force, compel; to increase, promote; to raise, as rent *etc.*

ಜಾವುರ್ ಜಾವುರ್, *s.* Representation, showing, informing. *adj.* Obvious, plain, clear. —ಆಪಿನಿ to become known; to be clear —ಮುಳ್ಳುನಿ to explain, inform.

ಜಾವ್ ಜಾವ್, *see* ಜಾವೆಲ್.

ಜಾವುಣ ಜಾವುಣ, *see* ಜಾವುಣ.

✓ಜಿಂಕೆ ಜಿಂಕೆ, *s.* An antelope.

ಜಿಂಗಿರಿ ಜಿಂಗಿರಿ, *see* ಜಿಂಗಿರಿ.

ಜಿಂಜು ಜಿಂಜು, *see* ಜಿಂಜು.

ಜಿಂಜಾವುನಿ ಜಿಂಜಾವುನಿ, *see* ಜಿಂಜಾವುನಿ.

ಜಿಂಜಿಗೆ ಜಿಂಜಿಗೆ, *see* ಜಿಂಜುನಿ.

ಜಿಂಜುನಿ ಜಿಂಜುನಿ, *see* ಜಿಂಜುನಿ.

ಜಿಂದಗಾನಿ, ಜಿಂದಿಗಾನಿ jindagāni, jindigāni, *s.* Treasure, treasury, wealth.

ಜಿಂದಿಗೆ jindigè, *s.* Property, estate. ಚರ— moveable property. ಸ್ಥಿರ— immoveable property.

ಜಿಂನೇ, ಜಿಂನೇಶ್ವರೇ jinne, jinnēšvare, *s.* The name of a personage peculiar to the Jaina sect, who is ranked by them as superior to the gods of other sects. 2. a teacher. 3. a saint.

ಜಿಂಬುನಿ jimbuni, *see* ಜುಂಬುನಿ.

ಜಿಂಬುಲಿ, ಜಿಂಬ್ಲಿ jimbuli, jimbli, *see* ಬಿಂಬಿಲಿ.

ಜಿಂಮು jimma, *adv.* Suddenly.

ಜಿಂಹೆ jinhè, *see* ಜಿಂಹೆ.

ಜಿಕ್ಕಿರ jikiru, *s.* Care, anxiety. 2. interference.

ಜಿಗ jiga, *see* ಶಿಗ.

ಜಿಗಜಿಗ, ಜಿಗಜಿಗಿ jigajiga, jigijigi, *s.* The jingling noise of dancing.

ಜಿಗಾರ jigāru, *see* ಜುಗಾರ.

ಜಿಜ್ಞಾಸ jijnāsa, *s.* Asking, inquiring. 2. search, investigation.

ಜಿಟ್ಟಿ jitti, *see* ಪುಟ್ಟಿ.

ಜಿಟ್ಟು jittu, *see* ಜುಟ್ಟು.

ಜಿಟ್ಟೆ jittè, *s.* A lump, unshapen mass.

ಜಿಡೆ jidè, *see* ಜಡೆ.

✓ ಜಿಡ್ಡೆ, ಜಿಡ್ಡೆ jiddu, jidda, *s.* Rancidity, mustiness. *adj.* Rancid, musty. 2. *see* ರಿಡ್ಡೆ. —ಯಂಕೆ rancid oil.

ಜಿಡ್ಡಿ jiddi, *adj.* Back, postern. *s.* A small, raised platform. —ಜಾಕಿಲ್ a back door; a small gate.

ಜಿಡ್ಡೆ jiddè, *s.* A kind of mortar. 2. *see* ಜಿಡ್ಡೆ. ಅರಿಮೆಪ್ಪು— a wooden mortar for pounding rice.

ಜಿತ jita, *adj.* Conquered, subdued, overcome. —ಪಾಠ learning a lesson by heart. —ಬುದ್ಧಿ a disposition under discipline; a firm mind.

ಜಿತೇಂದ್ರಿಯೆ jitēndriye, *s.* One who has subdued his passions. 2. an ascetic. 3. a sage.

ಜಿತ್ತೆಕಳ್ಳಿ jittēkalli, *see* ಜಡೆಕಳ್ಳಿ under ಜಡೆ.

ಜಿದ್ದು jiddu, *s.* Enmity, hatred.

ಜಿದ್ದಾಜಿದ್ದು jiddājiddu, *s.* Mutual hatred.

ಜಿದ್ದು jiddu, *see* ಜಿಡ್ಡೆ.

ಜಿನ್ಸ, ಜಿನ್ಸ jinsu, jinasu, *s.* A thing, article, goods, provisions.

ಜಿನ್ಸಾರ jinsāra, *s.* Variety, diversity. *adj.* Various, diverse.

ಜಿಬಳು, ಜಿಬುಲು, ಜಿಬುಳು jibalu, jibulu, *s.* Boiled, tender areca nuts.

ಜಿಬುಳಿ jibuli, *s.* A kind of boys' game, similar to hopscotch.

ಜಿಬ್ಬು jibba, *see* ಜುಬ್ಬು.

ಜಿರಾಸಾಲೆ jirāsālè, *see* ಜಿರಸಾಲೆ.

ಜಿರೆ jirè, *adj.* Little, small. —ದಾಲೆ light red.

ಜಿಲ್‌ಂಬಿ jilumbi, *see* ಜುಲಮ್.

ಜಿಲಿಜಿಲಿ jilijili, *s.* Splashing.

ಜಿಲೇಬಿ, ಜಿಲ್ಬಿ jilebi, jilbi, *s.* A kind of sweetmeat; *also* ಜಿಲಿಬಿಲಿ, ಜಿಲೇಬ್.

ಜಿಲುಪು, ಜಿಲುಬು, ಜಿಲ್ಪು jilupu, jilubu, jilpu, *s.* Locks of hair left above the ear as an ornament.

ಜಿಲ್ಮೆ jilmè, *see* ಜುಲಮ್.

ಜಿಲ್ಲಾ, ಜಿಲ್ಲೆ jillā, jillè, *s.* A district, collectorate.

ಜಿಲ್ಲಾಟೆಗೊಬ್ಬು jillāṭigobbu, *s.* A kind of game; *cf.* ಚೆಲ್ಲ್.

ಜಿಲ್ಪಿನಿ jillya, *s.* A curl. —ದೀಪಿನಿ to dress the hair in curls; *cf.* ಜಿಲ್ಪು.

ಜಿಹ್ವೆ jihvè, *s.* The tongue.

ಜಿಲೆ jī, *adj.* Small, little, short. —ಕೋರಿ a short legged fowl. —ನರವಾನಿ a dwarf. —ಸಾಯಿ a lapdog; a small kind of dog.

ಜಿಲೆಕ್ ಜಿಲು, *s.* Creaking, as sandals, shoes, *etc.* when walking in them. —ದ ಮುಟ್ಟು creaking sandals.

ಜಿಲೆಟೆಗೆ jiligè, *s.* A torch, flambeau. —ದಾಯಿ a torch-bearer.

ಜಿಲೆತ್ jity, *s.* Advantage, gain. *adj.* Profitable, advantageous. —ಲಕ್ಕನಿ to win, gain.

ಜಿಲೆನ್, ಜಿಲೆನಿ jīny, jīni, *s.* A saddle. —ಕಟ್ಟನಿ, —ಪಾಡನಿ to saddle.

ಜಿಲೆನ್‌ಸ್ ಜಿಲುಸು, *see* ಜಿನ್‌ಸು.

ಜಿಲೆನ jīna, *adj.* Niggardly, parsimonious, stingy. —ತನ parsimony, stinginess.

ಜಿಲೆನೆ jīne, *s.* A miser, niggard.

ಜಿಲೆಪುನಿ jīpuni, *see* ದೀಪಿನಿ.

ಜಿಲೆರ್ ಜಿರು, *see* ಜೀರ್ಣ.

ಜಿಲೆರದರಿ jīradari, *s.* The seed *Cuminum Cyeninum.*

ಜಿಲೆರಸಾಲೆ jīrasālè, *s.* A superior kind of rice, a fine table rice.

ಜಿಲೆರಿಗೆ jīrigè, *see* ಜೀರವರಿ. *adj.*

Small, short. —ಮುಂಜೆ, —ಮುಟ್ಟು a small species of capsicum (perhaps bird-pepper) of a stronger taste than other sorts.

ಜಿಲೆರುನಿ jīruni, *see* ಗೀರುನಿ.

ಜಿಲೆರೆ jīre, *s.* A hero, brave man.

ಜಿಲೆರೆವಾಲೆ, ಜಿಲೆವಾಲೆ jīrevālè, jīrvālè, *s.* A wasted palm-leaf.

2. a worn out ear-ornament,

ಜಿಲೆರ್ಗೆ jīrgè, *see* ಜೀರಿಗೆ.

ಜಿಲೆರ್ಣ ಜಿರ್ಣ, *s.* Digestion. *adj.*

Digested. 2. tattered, old, worn out; *cf.* ಕ್ಷೀಣ. —ಶಕ್ತಿ the power of digestion. —ಆಪಿನಿ to be digested; to be worn out, reduced. —ಮಕ್ಕನಿ to digest.

ಜಿಲೆರ್ಣಧಾರ, ಜಿಲೆರ್ಣೋದ್ಧಾರ jīrṇadhāra, jīrṇōddhāra, *s.* Reparation, renovation.

ಜಿಲೆರ್ಣೆ jīrṇè, *see* ಜೀರ್ಣ.

ಜಿಲೆರದರಿ jīrdari, *see* ಜೀರದರಿ.

ಜಿಲೆರ್ನ ಜಿರ್ನ, *see* ಜೀರ್ಣ.

ಜಿಲೆರ್ಸಾಲೆ jīrsālè, *see* ಜೀರಸಾಲೆ.

ಜಿಲೆವ ಜಿವಾ, *s.* Life, existence.

2. vitality, strength. 3. a

living creature. —ಅತಾಗತಿ,

—ಅತಿಗತಿ languor, prostration.

—ದ ಗಂಟೆ dear, fond. —ಜೀವ

full of life; fresh. —ದಾಂತೆ

lifeless. —ದ ಮರ್ಕ fainting. —ಮರ್ಕೋಗು at the risk of life. —ಆಪಿನಿ to be quickened, animated. —ಕಳಪಿನಿ, —ನಿಪ್ಪನಿ, —ಜಿಪ್ಪನಿ to take away life, to kill. —ಕಳವೋನಿ, —ಜಿವೋನಿ to commit suicide; to bother oneself. —ಸತ್ತುನಿ to be animated; to spring, sprout. —ಪಾರುನಿ to swoon, faint; to be alarmed. —ಘೋಪಿನಿ to die, expire. —ಬುದ್ಧಿನಿ to die; to endeavour, aspire after. —ಮಚ್ಚುನಿ to revive, renovate. —ಲಕ್ಕುನಿ to be envious. ನೇಲ್ಯ— vital powers. ಜೀವೋಗು ಜೀವ ಕೋಪಿನಿ to help at the risk of one's life. ಜೀವಂತೆ jīvante, *s.* A living man. ಜೀವಕಲೆ, ಜೀವಕಳೆ jīvakalè, jīvakalè, *s.* Animation, vitality. —ಕೋಪಿನಿ, —ದಿಂಜಾವನಿ —ಫಟ್ಟುವನಿ to animate, *i. e.* consecrate an idol. ಜೀವಕಾಂತೆ jīvakānte, *s.* A husband. ಜೀವಕಾಲ jīvakāla, *s.* The lifetime, existence. ಜೀವಘಾತ, ಜೀವಘಾತಗ jīvaghāta, jīvaghātaga, *s.* Danger to life. 2. murder. 3. treachery. ಜೀವ ಘಾತಕ a murderer; a betrayer, treacherous man. ಜೀವಜಂತು jīvajantu, *s.* A living creature, animal. ಜೀವದಾನ jīvadāna, *s.* Gift of life. ಜೀವದಾಶೆ jīvadāshè, *s.* Care for life. ಜೀವನ jīvana, *s.* Subsistence,

livelihood. 2. life, existence. 3. means of sustenance. —ಜಿಪ್ಪನಿ to deprive one's means of livelihood. —ಮಚ್ಚುನಿ to live; to earn one's livelihood; to follow a trade.

ಜೀವನಾಥೆ jīvanāthe, *s.* A husband. 2. Yama.

ಜೀವಮಾನ jīvamāna, *s.* Duration of life, lifetime.

ಜೀವರಾಶಿ jīvarāsi, *s.* The animal kingdom, living creatures.

ಜೀವನಕಡ jīvasaṅkada, *s.* Fatigue, weariness. 2. languor, exhaustion. —ಆಪಿನಿ to be fatigued, exhausted.

ಜೀವಸ್ಥಾನ jīvasthāna, *s.* A vital part.

ಜೀವಾತ್ಮ jīvātma, *s.* The sentient soul, spirit. 2. life; *cf.* ಪ್ರಾಣ. ಜೀವಾತ್ಮೆ man, as a sentient being.

ಜೀವಾದಿ jīvādi, *s.* Living creatures, animal kingdom.

ಜೀವಾಕ್ಷರ jīvākshara, *s.* A vowel.

ಜೀವಿ jīvi, *s.* A living creature. 2. a worm, an insect.

ಜೀವಿತ jīvita, *adj.* Living, alive, existent.

ಜೀವಿಸುನಿ jīvisuni (ಜೀವಿಸು), *v. n.* To live, exist, subsist.

ಜೀವು jīvu, *see* ಬೀವು.

ಜುಂಬು jumbu, *see* ಜುಮ್ಜುಮ್.

ಜುಂಬುನಿ jumbuni (ಜುಂಬು), *v. n.* To suck, sip, lick.

ಜುಂಬುಲಿ, ಜುಂಬುಳಿ jumbuli, jumbuli, *see* ಬಿಂಬುಲಿ.

- ↓ ಜುಂಮೆ jumma, s. A sudden stunning or smarting sensation.
- ಜುಂಮೆ jumme, s. Custody, charge.
- ಜುಂಯಿ jūñyi, s. A boiling or bubbling noise.
- ಜುಕಾಸುನಿ jukāsuni (ಜುಕಾನ್), v. n. To nod, be drowsy, sleepy.
- ಜುಕುತಿ jukuti, see ಯುಕ್ತಿ.
- ಜುಕ್ಕು jukku, s. A measure of seven sticks in a game.
- ಜುಗ juga, s. A pair. 2. twins. 3. see ಯುಗ.
- ಜುಗಾರ್, ಜುಗಾರಿ jugāru, jugāri, s. Gaming, gambling. —ಸೊಬ್ಬನಾಯೆ a gamester, gambler. —ಸೊಬ್ಬನಿ to gamble.
- ↓ ಜುಟ್ಟು juṭṭu, s. A tuft of hair of the head, cue. —ಕಟ್ಟುನಿ, —ಗಂಟೆ ವಾಡುನಿ to tie the hair into a knot.
- ಜುಡ್ಡೆ juddē, see ಜಿಡ್ಡೆ.
- ಜುಬ್ಬೆ jubba, s. A short jacket.
- ಜುಬ್ಬು jubbu, s. A spheroid, globule.
- ↓ ಜುಮ್‌ಜುಮ್ jumjum, s. Numbness, sleeping of the limb. 2. a throbbing pain. 3. horripilation. —ಅಪಿನಿ a limb to be benumbed; to be horrified; to feel pain, as when a boil suppurates.
- ಜುಮಾದಿ jumādi, s. A demon so called.
- ಜುಮುಲ jumula, see ಜುಮ್ಮ.
- ↓ ಜುಮ್ಮೆ jumma, see ಜುಂಮೆ.
- ಜುಮ್ಮೆ jumme, see ಜುಂಮೆ.

- ಜುಮ್ಮೆ jumla, s. Total, whole.
- ↓ ಜುರುಂಗುನಿ juruṅuni (ಜುರುಂಗ್), v. n. To hesitate, be reluctant.
- ಜುರುಮಾನೆ jurumānē, see ಜುಲಮಾನೆ.
- ಜುಲಾಬು julābu, s. Purging, looseness of bowels. 2. a purgative. —ಅಪಿನಿ to purge. —ಕೊರ್ಪಿನಿ to administer a purgative. —ದೆಷ್ಟುನಿ to take a purgative. —ಫೋಪಿನಿ to suffer from looseness of bowels. ಉಕ್ಕಾಲ್ — vomiting and diarrhoea, cholera.
- ಜುಲಿಪೆ, ಜುಲುವು, ಜುಲ್ಪು julipē, julupu, julpu, see ಜಿಲ್ಪು.
- ಜುಲುವರ್, ಜುಲ್ಮು julumu, julmu, s. Oppression, tyranny, injustice; also ಜುಲುವು, ಜುಲ್ಮೆ. —ಜಾಸ್ತಿ tyrannical procedure, violent measures.
- ಜುಲುವಾನೆ, ಜುಲ್ಮಾನ್, ಜುಲ್ಮಾನೆ julumānē, julmāny, julmānē, s. A fine, penalty. —ಮಕ್ಕುನಿ to fine.
- ಜುವಾದಿ juvādi, see ಜೀವಾದಿ.
- ಜುವಾಳಿ juvāli, s. A kind of reed.
- ಜುಳ್‌ಜುಳ್ juluṅṅu, s. The noise of falling water.
- ↓ ಜೂಜಿ, ಜೂಜು jūji, jūju, s. Gaming, a wager, as with cocoanuts. —ಕಟ್ಟುನಿ to gamble. —ಗಾರೆ a gambler. —ದ ಕೋರಿ a fighting cock.
- ಜೂಟ್, ಜೂಟು jūṭu, jūtu, s. A lie, falsehood.
- ಜೂಡಿಪುಗೆರೆ jūḍipugerē, s. A kind

of tobacco imported from the Ghauts.

ಜೂತಿ jūti, *s.* Shoes.

ಜೂಲ್ jūly, *s.* The cover of a saddle, horse-cloth.

ಜೂಲಿ jūli, *s.* A funnel, pipe, spout. —ವಕರ a distilling pot with a pipe. —ಚಿಂಬು a pot with a spout.

ಜಿಂಬಿಲ್, ಜಿಂಬುಲಿ jembily, jembuli, *see* ಜಂಬುಲಿ.

ಜಿಂಬೆ jembè, *adj.* Insipid, taste-

ಜಿಕ್ಣಿ jekuni, *see* ಜಕ್ಕಣಿ.

ಜಿಕ್ಕಲ್ jekkelu, *see* ಜಕ್ಕಲ್.

ಜಿಗ್ jegè, *see* ಜಗ್.

ಜಿಗ್ಗ jeggy, *see* ಜಗ್ಗ.

ಜಿಗ್ಗೆ jegge, *see* ಜಗ್ಗೆ.

ಜಿಟ್ಟೆ jetti, *see* ಜಟ್ಟಿ.

ಜಿಡಿ jedi, *s.* A speck in the eye; *bet.* ವಡಿ.

ಜಿಡಿಪುನಿ jedipuni, *see* ಜಡಿಪಿನಿ. 2. *see* ಸಿದಿಯುನಿ.

ಜಿಡೆ jedè, *see* ಜಡಿ.

ಜಿಪ್ಪುನಿ, ಜಿಪ್ಪುನಿ jeppuni, jerpuni (ಜಿ), *v. n.* To lie down. 2. to sleep, rest; *also* ಜಿಪ್ಪುಣುನಿ.

ಜಿಪ್ಪೆ jeppè, *s.* The last cowrie put in an empty hole of a playing board (ಚಂನಿಮಣಿ) at the end of one's turn.

ಜಿಮೆ jemè, *see* ಜಮೆ.

ಜಿರ್ jery, *see* ಜಿರ್.

[mity.

ಜಿಷ್ಠೆ jeshṭè, *s.* Misfortune, cala-

ಜಿಂಕಾವುನಿ jēnkāvuni, *c. v.* (of ಜಿಂಕುನಿ) To detain, stop. 2. to delay, put off.

ಜಿಂಕುನಿ jēnkuni (ಜಿಂಕ), *v. n.* To delay, be deferred. 2. to hesitate, waver; *cf.* ತಿಂಕುನಿ.

ಜಿಂಕೆ jēnkè, *see* ಸಿಂಕೆ.

ಜಿಗ್ಗ ಜೆಗ್ಗು, *see* ದಾಮಿಗ್.

ಜಿಗ್ಡಿ jēdi, *s.* Glutinous clay, chalk, a kind of white earth; *also* ಸಿಡಿ.

ಜಿಗ್ಡಿ jēdi, *ir. past part.* of ಜಪ್ಪುನಿ or ಜಿಪ್ಪುನಿ.

ಜಿಗ್ಗು, ಜಿಗ್ಗು jēpu, jēbu, *s.* A pocket.

ಜಿಗ್ಗು jēru, *s.* A Pariah's child.

ಜಿಗ್ಗು, ಜಿಗ್ಗು jēra, jēra, *s.* Descent, declivity, precipice.

ಜಿಗ್ಗು ಕಾಯಿ jērukāyi, *see* ಸಿಗ್ಗುಕಾಯಿ.

ಜಿಗ್ಗು ಜಿಗ್ಗು jērlu, *s.* Pariah children.

ಜಿಗ್ಗು ಜಿಗ್ಗು jēvu, *s.* A child. 2. a lad, youth. ಅಣ್ಣ— a male, man. ಘಣ್ಣ— a female, woman.

ಜಿಗ್ಗು ಜಿಗ್ಗು, *see* ಜಿಗ್ಗು.

ಜಿಗ್ಗು jēshta, *see* ಜಿಗ್ಗು.

ಜಿಗ್ಗು ಮಧು jēshtamadhu, *see* ಜಿಗ್ಗು ಮಧು.

ಜಿಗ್ಗು jēshte, *see* ಜಿಗ್ಗು.

ಜಿಗ್ಗು, ಜಿಗ್ಗು jēitta, jēitye, *see* ಜಿಗ್ಗು.

ಜಿಗ್ಗು ಜಿಗ್ಗು jēinādige, *s.* Abstinence from meat and liquor.

ಜಿಗ್ಗು jēine, *s.* A Jain.

ಜಿಗ್ಗು ಜಿಗ್ಗು jēipāna, *adj.* Invulnerable.

ಜಿಗ್ಗು ಜಿಗ್ಗು jēipuni, jēisuni (ಜಿಗ್ಗು), *v. a.* To conquer, win, be successful.

ಜಿಗ್ಗು ಜಿಗ್ಗು jēimini, *s.* A sage so called.

ಜಿಗ್ಗು jēilu, *s.* A jail, prison.

√ ಜೊಂಕೆ, ಜೊಂಕೆಲ್ jōnkè, jōnkely, s. A bunch, cluster.
 ಜೊಂಪಡಿ, ಜೊಂಪುಡಿ jōmpaḍi, jōmpuḍi, s. A shed, hut.
 ಜೊಗ್ಗು jōgggu, see ಜಗ್ಗು.
 ಜೊಗ್ಗುರ jōggura, adj. Overripe.
 ಜೊತೆ jōtè, see ಜತೆ.
 ಜೊತ್ತೆ jōttè, past t. of ಜಪ್ಪನಿ, or ಜಿಪ್ಪನಿ.
 √ ಜೊಲ್ಲೆ jōllè, s. Spittle; cf. ಜೊಲ್ಲೆ.
 ಜೊಂಪುಡಿ jōmpuḍi, see ಜೊಂಪಡಿ.
 ಜೋಕು jōku, s. Ostentation, display; vanity, foppery.
 ಜೋಕುಮ್ jōkumu, s. Danger, risk. adj. Dangerous.
 √ ಜೋಕುಳು jōkuḷu, s. Children; cf. ಜೋವು. ಜೋಕುಳಾಟೆಗೆ childishness.
 √ ಜೋಕೆ jōkè, s. Care, heed, caution; safety. —ಮಕ್ಕನಿ to take care.
 ಜೋಗ್ಗ jōga, s. Abstraction of mind; see ಯೋಗ. —ಆಪಿನಿ to be in ecstasy. —ಬರ್ಪಿನಿ to be seized with demoniac frenzy.
 ಜೋಗಂಮ jōgama, s. A female devotee.
 ಜೋಗಟ್ಟೆ jōgattè, s. Sitting cross-legged. —ಫಿಯುಪಿನಿ to sit on cross-legs.
 ಜೋಗಿ jōgi, s. A religious mendicant. 2. the name of a caste. 3. the name of a man; also ಯೋಗಿ.
 ಜೋಗಿಪರ್ಂಡ್ jōgiparṇḍu, s. A kind of fruit.

ಜೋಗಿಪುರ್ಸೆ jōgipurse, s. The name of a demon. [flower.
 ಜೋಗಿಪೂ jōgipū, s. A kind of ಜೋಗಿಮರ jōgimara, s. The portia tree, *Thespasia populnea*; also ಜೋಗಿ ಅತ್ತಪದ ಮರ.
 √ ಜೋಗು jōgu, s. A water-fall, cataract. [vessel.
 ಜೋಗುಣಿ jōguni, s. A drinking
 √ ಜೋಗುಳ, ಜೋಗುಳಿ jōgula, jōguli, s. A lullaby.
 √ ಜೋಜಪಾಡುನಿ jōjapāduni (—ಪಾಡೆ), v. a. To sing a lullaby; to lull.
 √ ಜೋಜಿಯುನಿ, ಜೋಜುನಿ jōjiyuni, jōjuni (ಜೋಜಿ, ಜೋಜೆ), v. n. To lull to sleep.
 √ ಜೋಜೋ jōjō, intj. expressive of blessing, Be happy, etc. It terminates every song of certain lullabies.
 ಜೋಟೆ jōṭi, s. A plait.
 ಜೋಡಣೆ jōḍaṇè, s. Joining, uniting, union, collecting. —ಮಕ್ಕನಿ to join; to get ready, prepare. [ಜೋಡು.
 ಜೋಡಾಪಿನಿ jōḍāpini, see under
 ಜೋಡಾವುನಿ jōḍāvuni, c. v. (of ಜೋಡಿಯುನಿ) To make join, unite.
 ಜೋಡಿ jōḍi, see ಜೋಡು.
 ಜೋಡಿಗೇ jōḍigè, see ಜೋಡಣೆ.
 ಜೋಡಿಪುನಿ jōḍipuni (ಜೋಡಿ), v. a. To join, pair, unite.
 ಜೋಡಿಯುನಿ jōḍiyuni (ಜೋಡೆ), v. n. To be joined, united.
 ಜೋಡು jōḍu, s. A pair, yoke, match, couple. 2. a pair of sandals. adj. Equal, like. —ಜೋಡು two and two. —ಆಪಿನಿ,

ಜೋಡಾಪಿನಿ to join, couple, pair.
 -ಮಕ್ಕುನಿ to join, pair, unite.
 2. to assist, countenance, patronise. ಕೈ—a pair of gloves.
 ಪಾಪನ್—a pair of slippers.
 ಮಿಯು—a pair of stockings.

ಜೋಡೆ jōḍne, see ಜೋಡನೆ.

↓ ಜೋತಾಡುನಿ jōtāduni (ಜೋತಾಡು),
v. n. To wave, move, oscillate.

ಜೋತಿ jōti, see ಜ್ಯೋತಿ.

ಜೋತಿಕೋಲು jōtikōlu, *s.* A long walking stick.

ಜೋತಿಷ, ಜೋತಿಷ jōtisha, jōtisa,
 see ಜ್ಯೋತಿಷ.

ಜೋತಿಷ್ಯೆ jōtishye, see ಜ್ಯೋತಿಷ್ಯೆ.

ಜೋತ್ರ jōtra, see ಜೋತ್ರ.

ಜೋನಗೆ jōnage, *s.* A wicked person; a lewd fellow.

ಜೋಪಡಿ jōpadi, see ಜೊಪಡಿ.

↓ ಜೋಪನೆ, ಜೋಪಸನೆ, ಜೋಪಾನ jōpane, jōpasana, jōpāna, *s.* Care, circumspection. *adj.* Cautious, careful. —ಮಕ್ಕುನಿ to take care of; to keep carefully.

ಜೋಮಾಲೆಸರ jōmālesara, *s.* A kind of gold necklace.

ಜೋಯಿ jōyi, see ಜೋಯಿ.

ಜೋಯಿಸೆ jōyise, *s.* An astrologer.

ಜೋರ jōra, see ಜೋರ.

ಜೋರು, ಜೋರಾವರಿ jōru, jōrāvāri,
s. Force, pressure, violence.

2. importunity. 3. power, strength. 4. severity, harshness; also ಜೋರ್, ಜೋರಿ. —ಅಪಿನಿ to become importunate; to become powerful, to be af-

fectured with liquor, tobacco, etc.; to be harsh. —ಉಪ್ಪುನಿ to be hard. —ಮಕ್ಕುನಿ to force, compel.

ಜೋಲ jōla, see ಜೋಲ.

ಜೋಲಂಗಿ jōlaṅgi, see ಜೋಲಂಗಿ.

↓ ಜೋಲಾಟ jōlāṭa, *s.* Oscillation, hanging.

ಜೋಲಿ, ಜೋಲಿಗೆ jōli, jōligè, *s.* A small bag for receiving alms.

2. a piece of cloth suspended by a woman down her shoulders to carry about her baby in it.

ಜೋಲು jōlu, *adj.* Soft, moist.

✓ 2. pendent, flapping. —ಜಿಲ್ಲೆ a soft or moist kind of jag-gory.

↓ ಜೋವು jōvu, *s.* A child, baby, youth, youngster. 2. a female child. —ಕುಳು, ಜೋಕುಳು children.

↓ ಜೋಳ jōla, *s.* The great millet, *Sorghum vulgare*. ಅರಿ— a small kind of millet, *Sorghum saccharatum*, the Chinese sugar-cane.

ಜೋಳಿ jōli, see ಇಜೋಲಿ.

ಜೋಳಿ, ಜೋಳಿಗೆ jōli, jōligè, see ಜೋಲಿ.

↓ ಜಾಳಿ jōli, *s.* Cloth. —ದಾಯಿ a cloth merchant, draper.

↓ ಜಾಳಿ jōlè, *adj.* Tasteless, insipid.

ಜ್ಞಾನ jñāna, *s.* Knowledge, wisdom.

ಜ್ಞಾನಿ jñāni, *s.* A wise, learned man, a sage.

ಜ್ಞಾನುನಿ jñānuni, *see* ಧ್ಯಾನಿಪನಿ.
ಜ್ಞಾಪಕ jñāpaka, *s.* Memory, re-
collection.

ಜ್ಯೇಷ್ಠ jyēshṭha, *s.* The third
lunar month. *adj.* Best, ex-
cellent. 2. elder-born; *cf.*
ಜ್ಯೇಷ್ಠ.

ಜ್ಯೇಷ್ಠಮಧು jyēshṭhamadhu, *s.* Li-
quorice root.

✓ ಜ್ಯೇಷ್ಠೈ jyēshṭhē, *s.* The eighteenth
lunar mansion. 2. an elder
sister. 3. the goddess of
poverty (ಕಲಿಲಕ್ಷ್ಮಿ), misfortune.

ಜ್ಯೇಷ್ಠೈ jyēshṭhē, *s.* The elder son
or brother.

ಜ್ಯೋತಿ jyōti, *s.* Light, lustre.
2. a star. —ಕಾಸ್ತ್ರ astrology.

ಜ್ಯೋತಿಷ jyōtisha, *s.* The science
of astronomy; astrology.

ಜ್ಯೋತಿಷ್ಯೈ jyōtishyē, *s.* An astro-
nomer, astrologer.

ಜ್ವರ jvara, *see* ಜರ.

ಜ್ವಾಲಾಮುಖಿ jvālāmukhi, *s.* A vol-
cano.

ಜ್ವಾಲೆ jvālē, *s.* Flame. 2. heat,
warmth. 3. inflammation.

ಝ

ಝ jha, The twenty-second letter
of the alphabet.

ಝಂಕಾರ jhānkāra, *see* ಝಂಕಾರ.

ಝಂಝಂ jhamjham, *see* ಝಮ
ಝಮ. [ತಾಳ.

ಝಂಪೆತಾಳ jhampetāla, *see* ಜಂಪೆ

ಝಕಾಯಿಸುನಿ jhakāyisuni (ಝಕಾ
ಯಿಸ್), *v. n.* To bluster, tyran-
nise.

ಝಗಝಗ jhagajhaga, *s.* Brillian-
cy. —ಮೆಂಚುನಿ to shine bril-
liantly.

ಝಗಲ ಜhagala, *see* ಜಗಲ.

ಝಗ್ಗನೆ jhaggane, *adv.* Quickly,
hastily. —ಮೆಂಚುನಿ to flash,
as lightning.

ಝಟಾಪಟೆ jhatāpaṭi, *see* ಜಟಾಪಟ.

ಝಡಿತಿ, ಝಡ್ಡಿ jhaditi, jhadṭi, *s.*
Examination, as of accounts.
2. search, rummage.

ಜ್ಞ

ಝಡಿಪುನಿ jhadipuni, *see* ಜಡಿಪಿನಿ.

ಝಣ್ಝಣ್ಝ, ಝಮ್ಝಮ್ಝ jhanṇ-
jhanṇ, jhamṇjhamṇ, *s.* The
tinkling of ornaments when
walking.

ಝಮೆರಿ jhameri, *see* ಜಮೆರಿ.

ಝರಿ jhari, *s.* A spring. 2. a
cascade, waterfall.

ಝಲ್ಲ jhallu, *s.* Sudden terror.
2. palpitation.

ಝಾಡ್, ಝಾಡಾ jhāḍy, jhāḍā, *s.*
Settlement *or* payment in full.

2. completion, termination.

—ಅಪಿನಿ to be settled *or* paid
fully, to be over, finished.

—ಮೆಳ್ವುನಿ to pay entirely, to
finish.

ಝಾಡನೆ jhāḍane, *see* ಜಾಡನೆ.

ಝಾಮ, ಝಾವ ಜhāma, jhāva, *see*
ಜಾಮ.

ಝಾಲರ್, ಝಾಲರಿ jhālaru, jhālari, see ಜಾಲರ್.

ಝಾಲಿಗೆ jhālīgē, see ಜೋಲಿ.

ಝೇಂಕಾರ jhēnkāra, s. The buzzing or humming of bees.

ಝೋಂಪಡಿ jhōmpaḍi, see ಜೋಂಪಡಿ.

ಞ

Ñ

ಞ na, The twenty-third letter of the alphabet.

✓ ಞಂಜ್, ಞಕ್ಕ್ ನಾನ್ಯ, ñakku, s. Crushing, bruising into a jelly or mass. —ಅಪಿನಿ to be crushed into a mass. —ಮಳ್ಳನಿ to crush into a mass.

ಞಕ್ಕ್ಞಕ್ಕ್ ñakkañakka, adv. Quickly, swiftly; coarsely.

↓ ಞಕ್ಕ್ಟ, ಞಗಪಟ ñakkaṭu, ñaga-paṭu, adj. Lean, thin, stunted, faded.

ಞಪ್ಪೆ ñappè, see ಞಂಜ್. 2. see ನಳ್ಳೆ.

ಞರ್ಞರ್ ñaruñaru, see ಚಿರಿಚಿರಿ. 2. see ನರಿನರು.

ಞರಞರ, ಞರ್ಕಞರ್ಕ ñarañara, ñar-kañarka, adj. Slight, little. —ಜೇನೆ slight pain.

ಞರ್ಕ ñarke, see ನರ್ಕೆ.

ಞವುಳಿಞವುಳಿ, ಞೋಳಿಞವುಳಿ ñavu-liñapuli, ñōliñappuli, adv. Indiscriminately. —ತಿನ್ನಿನಿ to eat indiscriminately.

ಞಾನಿ ñāni, see ಜ್ಞಾನಿ.

ಞೋಂಬು ñōñbu, adj. Shrivelled, contracted.

↓ ಞೋಲಿ ñōli, s. Anything sticky, gummy glutinous, viscous. 2. saliva. —ಸರ Aloe litoralis. —ಕಾರುನಿ to vomit phlegm.

ಟ

T

ಟ ta, The twenty-fourth letter of the alphabet.

ಟಂಕ್ಟಂಕ್ ṭaṅkuṭaṅku, s. Pit-a-pot, twang, as of a wire, etc.

ಟಂಕಣ ṭaṅkaṇa, s. Borax.

ಟಂಕಸಾಲೆ ṭaṅkasālè, see ವಂಕಸಾಲೆ.

ಟಂಕಾರ ṭaṅkāru, see ತಕ್ಕೆ.

ಟಂಕು ṭaṅku, s. The twang of a bow-string.

ಟಂಗ್ ṭaṅgu, s. A saddle girth.

↓ ಟಂಟಣ್ ṭaṅṭaṅu, s. A noise made in sounding a brass vessel, etc., with the knuckles. 2. the striking of a clock.

ಟಕಾಯಿಸುನಿ ṭakāyisuni, see ತಕಾಯಿಸುನಿ.

ಟಕಾರ್, ಟಕಾರಿ ṭakāru, ṭakāri, see ತಕ್ಕೆ.

ಟಕ್ಕು, ಟಕ್ಕು takku, takku, see ಟಕ್ಕು.

ಟಕ್ಕು takke, see ಟಕ್ಕು.

ಟಗರ್ tagaru, s. A ram.

ಟಪ್ಪು tappa, adv. Flatly. —ವಾಡುನಿ to drop down flatly. —ಬಾಡುನಿ to fall flatly.

ಟಪ್ಪಾಲ್ tappālu, s. The post. 2. a relay of bearers, bullocks, etc.; also ಟಪ್ಪು. —ಕಟ್ಟಿ the post-office. —ಕಾಗಜಿ a letter-paper; a post-letter. —ಕುಮರೆ a post-horse.

ಟಮಟಿ, ಟಮ್ಮಿ tamatè, tamki, s. A tambour. 2. proclamation by beat of tomtom. —ಹಾಕುನಿ to proclaim in such a manner.

ಟರಾಯಿಸುನಿ tarāyisuni, see ಟರಾಯಿಸುನಿ.

ಟರಾವಣಿ tarāvanè, see ಟರಾವಣಿ.

ಟವಣಿ tavane, see ಟವಣಿ.

ಟಸೆ, ಟಸೆ tassè, tassè, see ಟಸೆ.

ಟಾಂಕ್ ತಾಂಕ್ಯು, s. The nib of a pen. 2. basting down a stuffed bed, to make it secure. —ವಾಡುನಿ, —ಕುತ್ತುವಾಡುನಿ to nib a pen; to baste down a stuffed bed.

ಟಾಂಕನ್, ಟಾಂಕನಿ tãnkanyu, tãnkani, see ಟಾಂಕನ್.

ಟಾಂಕಿ ತಾಂಕಿ, s. A trough, or cistern.

ಟಾಂಕಿನಿ ತಾಂಕಿನಿ, see ಟಾಂಕನ್.

ಟಾಕ್ ತಾಕ್ಯು, see ಟಾಂಕ್.

ಟಾಕಣ್, ಟಾಕನ್ ತಾಕಾಣು, ತಾಕಾಣು, s. A Pegu pony.

ಟಾಕಾಟಾಕ್, ಟಾಕೋಟಾಕ್ ತಾಕಾಟಾ-

ಕ್ಯು, ತಾಕೋಟಾಕ್ಯು, adj. Quick, hurried, hasty.

ಟಾಣಿ, ಟಾಣ್ಯು tãne, tãnya, see ಟಾಣಿ.

ಟಾಪು, ಟಾಪುಪಿತುವೆ, ಟಾಪೆ ತಾಪು, ತಾಪುಪಿತುವೆ, ತಾಪೆ, s. Banishment, transportation. —ಆಪಿನಿ to be punished with transportation.

ಟಾರ್ ತಾರ್ಯು, see ತಾರ್.

ಟಾರ ತಾರಾ, see ತಾರ್.

ಟಾವು, ಟಾವುಟಿಕಾಣ್ ತಾವು, ತಾವುಟಿಕಾಣು, see ಟಾವು.

ಟಾಳಿ ತಾಲಿ, s. A lie, deceit.

ಟಾಳಿಪುನಿ ತಾಲಿಪುನಿ (ಟಾಳಿ), v. a. To deceive, cheat; cf. ಟಾಲಿಪುನಿ.

ಟಿಂಕ್ ತಿಂಕ್ಯು, s. The sound of a stringed, musical instrument, as a guitar, etc.; also ಟಿಂಕಿ.

ಟಿಂಜು ಟಿಂಜು ತಿಂಜುತಿಂಜು, s. Tinkling.

ಟಿಕ್ ತಿಕ್ಯು, s. The sound, as of a pendulum. —ಆಪಿನಿ to tick.

ಟಿಕಾಣ್, ಟಿಕಾಣಿ ತಿಕಾಣು, ತಿಕಾಣಿ, see ಟಿಕಾಣ್.

ಟಿಕ್ಕಿ ತಿಕ್ಕಿ, s. Hitting one marble with another in a game of marbles. —ವಾಡುನಿ to hit a marble.

ಟಿಕ್ಕು ತಿಕ್ಕು, see ಟಿಕ್ಕು.

ಟಿಟ್ಟಿಬ್ಬ ತಿಟ್ಟಿಬ್ಬಾ, s. A lapwing.

ಟಿಪ್ಪಣಿ ತಿಪ್ಪಣೆ, s. A commentary; an explanatory note.

ಟಿಬ್ಬು ತಿಬ್ಬಿ, see ಟಿಬ್ಬು.

ಟಿಲ್ಲಿ ತಿಲ್ಲಿ, s. The spleen, milt; liver.

ಟೀಕ್, ಟೀಕು ತಿಕ್ಯು, ತಿಕ್ಯು, s. Meaning, interpretation, glossary. ಟೀಕಿಸುನಿ to translate, interpret, explain.

ಟೀಕೆ ತಿಕ್ಕು, *see* ತೀಕೆ.

ಟೀಕಿ ತಿಕ್ಕಿ, *s.* A small precious object; a small bell; *cf.* ಸಿಟ್ಟಿ.
—ಮಣಿ a gold necklace.

ಟೀಪು ತಿಪು, *s.* A stitch; *also* ಟೀಪು ಪೊಲಿಸಿ. —ಪಾಕುನಿ to stitch.

ಟೀವಿ ತಿವಿ, *see* ತೀವಿ.

ಟುಕ್ಕುಟುಕ್ಕು, ಟುಕ್ಕುಕೆ ತುಕ್ಕುತುಕ್ಕು, ತುಕ್ಕುತುಕ್ಕು, *adv.* Rapidly, quickly. —ಲಾಸುನಿ to dart, flit, fly.

ಟೆಂಕಸಾಲೆ, ಟೆಂಕಸಾಲೆ ತೆಂಕಸಾಲೆ, ತೆಂಕಸಾಲೆ, *see* ತಂಕಸಾಲೆ.

ಟೇವಣಾತಿ, ಟೇವಣಿ ತೇವಣಾತಿ, ತೇವಣಿ, *see* ತೇವಣಾತಿ.

ಟೆಂಕ ತೆಂಕಾ, *s.* The loins, hip.
—ಪೆಪ್ಪನಿ, —ಪಾಡುನಿ to hop, leap on one leg.

ಟೆಂಪ್ಪಿ ತೆಂಪ್ಪಿ, *s.* A cap, hat, or helmet. 2. fraud, cheating. 3. failure, defeat. —ಅಪಿನಿ to fail. —ದೀಪಿನಿ a hat to put on. —ಪಾಡುನಿ to cheat.

ಟೆಂಪ್ಪು ತೆಂಪ್ಪು, *see* ದೇಂಪ್ಪು.

ಟೆಂಕಾ, ಟೆಂಕಾ ತೆಂಕಾ, ತೆಂಕಾ, *s.* Cash, ready money. 2. total, aggregate; *also* ಟೆಂಕಾಕು, ಟೆಂಕಾಕಿ. —ಪಣವು money in cash. —ರೂಪಾಯಿ total rupees.

ತ

TH

ತ ತಾ, The twenty-fifth letter of the alphabet.

ತಂಕಸಾಲೆ ತಾಂಕಸಾಲೆ, *s.* A mint.

ತಕಾಯಿಸುನಿ ತಾಕಾಯಿಸುನಿ (ತಕಾಯಿಸುನಿ), *v. a.* To deceive, cheat. 2. to gain time by false representations.

ತಕಾರಿ ತಾಕಾರಿ, *adj.* Spurious, false, counterfeit. —ಮುತ್ತು a mock-pearl.

ತಕ್ಕು, ತಕ್ಕು ತಾಕ್ಕು, ತಾಕ್ಕು, *s.* Dissimulation, deceit, pretence, hypocrisy, fraud. —ತನ ಚಿಹನಿ; hoaxing. —ಪಣ್ಣಿನಿ to lie; to pretend. —ಮಳ್ಳುನಿ to cheat, deceive, defraud.

ತಕ್ಕು ತಾಕ್ಕು, *s.* A cheat, dissembler.

ತಗರ ತಾಗರ, *see* ಚಗರ.

ತರಾಯಿಸುನಿ ತಾರಾಯಿಸುನಿ (ತರಾಯಿಸುನಿ), *v. a.* To compose, execute any literary work. 2. to fix, determine, settle.

ತರಾವಣೆ ತಾರಾವಣೆ, *s.* Composition, combination of the parts of any literary work or discourse; diction, style. 2. settlement, determination.

ತವಣೆ ತಾವಣೆ, *s.* Simple and compound addition. —ಕೂಡಾವುನಿ to add up figures. —ಪಾಡುನಿ to write down figures for adding.

ತಸೆ, ತಸೆ ತಾಸೆ, ತಾಸೆ, *s.* A seal, stamp. 2. stamp duty. —ಕಾಗಜಿ a stamp paper.

ತಾಣ, ತಾಣ ತಾಣಾ, ತಾಣಾ, *s.* A place, station; lodging; a garrison, police-station.

ತಾರ್ thāru, *adv.* At one stroke; completely, fully.

ತಾವು thāvu, *s.* A place, abode, lodging. 2. cause, occasion; *also* ತಾವುಕಾಣ್.

ಠಿಕಾಣ್, ಠಿಕಾಣಿ thikāṇu, thikāṇi, *s.* Resort, residence, station.

2. means, room, opportunity.

ಠೀಕ್, ಠೀಕು thīku, thīku, *adj.* Proper, fit. 2. exact, complete. 3. true. —*ಏ ವಣ್ಣ* a sumptuous meal.

ಠೀವು thīpu, *see* ಠೀವು.

ಠೀವಿ thīvi, *s.* Ostentation, display. 2. condition, state. 3. gait, figure, mien.

ಠೇಕಾರ, ಠೇಕಾರ thenkāra, thēnkāra, *s.* The twang of a bow. 2. haughtiness, pride.

ಠೇವಣಾತಿ, ಠೇವಣಿ thēvaṇāti, thēvaṇi, *s.* Deposit of cash. 2. ready-cash. 3. keeping money in a bank. —*ಏವಣಿ* to deposit, keep money in a bank.

ಡ

ಡ ḍa, The twenty-sixth letter of the alphabet.

ಡ ḍa, a conditional particle affixed to verbs, signifying:

If. ಅಯಿ ಬತ್ತೆಡ if he should come. ಬಪ್ಪಜೆಡ if he does not come.

ಡಂ ḍam, *see* ಡಮ್.

ಡಂಕ, ಡಂಕ, ಡಂಕಣಿ ḍaṅku, ḍaṅka, ḍaṅkaṇi, *s.* A large, double drum. ಡಂಕಾಬಾಜಿ a drummer.

ಡಂಕಾರ ḍaṅkāra, *s.* The sound of a double drum.

ಡಂಕೆ ḍaṅkè, *see* ಡಂಕ.

ಡಂಗ್, ಡಂಗು ḍaṅgu, ḍaṅgu, *s.* Surprise, wonder. —*ಅವಣಿ* to be surprised, stunned, overpowered.

ಡಂಗ, ಡಂಗರ ḍaṅga, ḍaṅgara, *see* ಡಂಗ.

ಡಂಗಡಂಗ ḍaṅgaḍaṅga, *adv.* Hasti-

D

ಡಂಗುನಿ ḍaṅguni, *see* ಡಂಗುನಿ

ಡಂಗೆ ḍaṅgè, *see* ಡಂ.

ಡಂಗ್ರ ḍaṅgra, *s.* Proclamation by beating of a gong etc. —*ಏಕಾನಿ* to proclaim in such a manner.

ಡಂಡಣ್ ḍaṇḍaṇu, *s.* The sound of a large drum or gong.

ಡಂಬ ḍamba, *see* ಡಂಭ.

ಡಂಬರ ḍambara, *s.* Pomp, grandeur.

ಡಂಬರೆ ḍambarè, *see* ತಂಬರೆ.

ಡಂಭ ḍambha, *s.* Ostentation, display. —*ಕೊಚ್ಚುನಿ* to boast, brag.

ಡಂಭಾಚಾರ, ಡಂಭಾಟು ḍambhācāra, ḍambhāṭa, *s.* Ostentation, empty show.

ಡಕ್ಕು, ಡಕ್ಕು ḍakka, ḍakkè, *s.* A large kind of double drum, shaped

like an hour-glass. —ಏ ಬಲಿ carrying an idol in procession round its temple with beating of such a drum. —ಏ ಯೆ a drummer. *adv. see* ಏಕ್ಕ.

↓ದಣದಣ ḍaṇaḍaṇa, *s.* The sound of a large bell.

ಡವ್ವು ḍavvu, *s.* A small drum beaten on one side; a tabret.

↓ಡಬ್ಬು ḍabba, *s.* A noise of anything falling into water. —ಬೂರುನಿ to fall into water with a noise.

ಡಬ್ಬು ḍabba, *s.* A tin box, as of kerosine oil.

ಡಬ್ಬಿ ḍabbi, *s.* A small box, chest. 2. a box kept in temples, for receiving offerings. ಘೆಡಿ- a snuff box.

ಡಬ್ಬು ḍabbu, *s.* A lie, falsehood. 2. a boast, brag. 3. a half anna piece. —ಠಾಳೆ a liar; a braggart. —ಠಾಕುನಿ to tell a lie; to brag.

ಡಮ್ ಡam, *s.* The noise of firing a gun. √—ಡಮ್ the noise of a drum.

ಡಮರ್, ಡಮರುಕ, ಡಮರುಗ ḍamaru, ḍamaruka, ḍamaruga, *s.* A small drum, shaped like an hour-glass.

↓ಡಮಾನ, ಡಮಾರ ḍamāna, ḍamāra, *s.* A kettle-drum.

ಡಮಾಮಿ ḍamāmi, *s.* A hollow sound, empty noise. 2. false dignity; ostentation, empty show.

ಡಲಾಯಿತಿ ḍalāyite, *s.* A belted peon.

ಡವಾಲ, ಡವಾಲಿ ḍavāly, ḍavāli, *s.* A peon's belt. —ಪಾಡೊಣನಿ to put on a belt.

ಡವುಲು ḍavulu, *see* ಡಾಲ.

ಡಾಂಬಿಕೆ, ಡಾಂಬಿಗೆ ḍāmbike, ḍāmbhige, *s.* A pedant, one given to affectation. 2. a hypocrite.

ಡಾಕ್ ಡāku, *s.* Vaccination. —ಪಾಕುನಿ to vaccinate.

ಡಾಮ್‌ಡುಮ್ ḍāmdum, *see* ಢಾಮ್ ಢಮ್.

ಡಾಲ್ ಡāly, *s.* A shield.

ಡಾಲ್ಹಿನಿ ḍālcīni, *see* ಡಾಲ್ಹಿನಿ.

ಡಾಳಿ ḍāli, *s.* An army.

ಡಿಂಕಿ ḍiṅki, *s.* A gymnastic feat.

ಡಿಂಡಿಡಿ ḍiṅḍiṅḍi, *s.* The knolling of a bell.

ಡಿಂಡಿಮ, ಡಿಡಿಮ ḍiṅḍima, ḍiḍima, *s.* A small drum.

ಡಿಬ್, ಡಿಬ್‌ಡಿಬ್ ḍib, ḍibḍib. *s.* The noise of a violent blow.

ಡಿಬ್ಬು ḍibbu, *s.* A push with the leg.

ಡಿಲ್ ದಿly, *adj.* Loose, not tight. 2. free, unrestrained; *also* ಡಿಲ, ಡಿಲು.

ಡುಕ್ ಡuk, *see* ಟುಕ್ಕುಟುಕ್ಕು.

ಡುಗ್ಗು ḍuggu, *s.* Uneasiness.

ಡುಬಾಯಿಸುನಿ ḍubāyisuni (ಡುಬಾಯಿಸುನಿ), *v. a.* To drown 2. to cause loss. 3. to deceive, cheat.

ಡುಬ್ಬು ಡubḍub, *s.* The sound of a small drum.

ಡುಬ್ಬ dubba, *see* ಡಬ್ಬ.

ಡುಮ್ಡುಮ್ ದುಮ್ಡುಮ್ dumdum, *s.* The sound of a large drum. 2. *see* ಡಮ್.

ಡುಕುಡುಕು ಡುಕುಡುಕು durkudurku, *s.* The noise of breaking wind downward.

ಡೆನ್ನನ ದೆನ್ನನಾ, *see* ಪಾಡ್ಡನ.

ಡೇರೆ ಡೇರೆ, *s.* A tent. —ಪಾಡುನ. —ಹಾಕುನ to pitch a tent.

ಡೈಮಾನ್ ಡೈಮಾನ್ deimāny, *s.* Diamond in cards.

✓ ಡೊಂಕ್, ಡೊಂಕು ಡೊಂಕ್, ಡೊಂಕು, *s.* Crookedness. *adj.* Crooked, curved. 2. perverse, cross. —ಪಾಡುನ to limp, hobble.

ಡೊಂಕ ಡಾಂಕಾ, *see* ಟೊಂಕ.

✓ ಡೊಂಕೆಲ್ ಡೊಂಕೆಲ್ ಡೊಂಕೆಲ್, *s.* Crookedness.

✓ ಡೊಂಣೆ ಡೊಂಣೆ, *s.* A cudgel, club.

ಡೊಂಬರಾಟ, ಡೊಂಬಾಟ ಡಾಂಬರಾಟ, ಡಾಂಬಾಟ, *see* ಮೊಂಬರಾಟ.

ಡೊಂಬಾರೆ ಡಾಂಬಾರೆ, *see* ಮೊಂಬಾರೆ.

✓ ಡೊಂಬಿ, ಡೊಂಬೆ ಡಾಂಬಿ, ಡಾಂಬೆ, *see* ಮೊಂಬಿ.

ಡೊಂಬೆರ್ ಡಾಂಬೆರ್, *see* ಮೊಂಬೆರ್.

ಡೊಂಬೆಲ್ ಡಾಂಬೆಲ್, *see* ಮೊಂಬೆಲ್.

ಡೊಕ್ಕು, ಡೊಕ್ಕಾಲ್, ಡೊಗ್ಗಲ್, ಡೊಗ್ಗಾಲ್, ಡೊಗ್ಗು, ಡೊಗ್ಗಾಲ್, ಡೊಗ್ಗು, ಡೊಗ್ಗು, *see* ಮೊಗ್ಗು, ಮೊಗ್ಗು.

ಡೊಪ್ಪ ಡೊಪ್ಪಾ (-ಕ-ಬಪ್ಪ), *postp.* With, together with. ಅಯ- with him. ನರಮಾನ್ಯ- with man; *cf.* ಬಪ್ಪ.

ಡೊಪ್ಪೆ ಡೊಪ್ಪೆ, *see* ಮೊಪ್ಪೆ.

ಡೊಳ್ಳು ಡೊಳ್ಳು, *adj.* Fat, stout, large. 2. void, hollow. *s.* A pot-belly.

ಡೊಳ್ಳೆ ಡೊಳ್ಳೆ, *s.* A pot-bellied man.

ಡೋಕು ಡೋಕು, *see* ಢೋಕು.

ಡೋಬಿ ಡೋಬಿ, *s.* A washerman.

ಡೋಲ್ ಡೋಲ್, *see* ಡೌಲು.

ಡೋಲಂಗಿ ಡೋಲಂಗಿ, *see* ದೌಲಂಗಿ.

✓ ಡೋಲಿ ಡೋಲಿ, *s.* A dooly or litter.

ಡೋಲು, ಡೋಳು ಡೋಲು, ಡೋಳು, *see* ಮೋಲು.

ಡೋಳಾ ಡೋಳಾ, *s.* The eye. *adj.* Stout.

ಡೌಲತ್ ಡೌಲತ್, *see* ದೌಲತ್.

ಡೌಲು ಡೌಲು, *s.* An estimate, valuation. 2. appearance; mien; air; demeanor.

ಢ

ಢ dhā, The twenty-seventh letter of the alphabet.

ಢಂಕ ಢಾಂಕಾ, *see* ಢಂಕ.

DH

ಢೇರೆ ಢೇರೆ, *see* ಢೇರೆ.

ಢೋಕು ಢೋಕು, *s.* Injury, defect. 2. fear, alarm.

೧

ಣ na, s. The twenty-eighth letter of the alphabet.
 ಣಪ್ಪಡ ṇappaḍa, s. Weariness, ex-

N

haustion; harassing. —ಫೀಪಿನಿ to be done up, harassed.
 ಣಳ ṇaḷa, adj. Smooth.

ತ

ತ ta, s. The twenty-ninth letter of the alphabet.
 † ತಂಕ taṅka, s. The lungs. 2. the liver. 3. see ಸಂಕ. —ಕಡಿಯುನಿ, —ಫಡಾವನಿ to be very much fatigued.
 ತಂಕಿ taṅki, see ಟಾಂಕಿ.
 ತಂಗ್ taṅḡ, see ತಾಂಗ್.
 ತಂಗಡ taṅgaḍa, see ಸಂಗಡ.
 † ತಂಗಡಿ taṅgaḍi, s. A male's younger sister; also ತಂಗಿ.
 ತಂಗಡ taṅgaḍa, adv. Together.
 ತಂಗಾಳಿ taṅgāḷi, s. A cool breeze.
 ತಂಗೀಸ್ taṅgiṣu, adj. Cold, chill.
 ತಂಗಡ taṅgaḍa, s. A fishing tackle, fishing line.

ತಂಗುಳಿ taṅguḷi, see ಚಂಗುಳಿ.
 ತಂಜಣಿಮಂಜಣಿ taṅṅaṇemaṅṅaṇe, s. Deception, imposition, pretence. —ಮಳ್ಳುನಿ to impose upon; to pretend.
 ತಂಜಿ taṅci, s. A bag, purse.
 ತಂಜಿ taṅja, s. Evening, sunset, night. —ದ ಜಿಳ್ಳಿ the evening star.
 † ತಂಜನ taṅjana, s. Rice boiled

T

in the preceding evening, stale food.
 ತಂಟಾವುನಿ taṅṭāvuni, see ತಾಂಟಾವನಿ.
 ತಂಟುನಿ taṅṭuni, see ತಾಂಟುನಿ.
 † ತಂಟಿ taṅṭe, s. Annoyance, trouble, difficulty. 2. mischief. 3. interference, meddling, connection. —ಗಾರೆ, —ಲ್ಮಾರಿ a troublesome, mischievous or obstinate man. —ತಕ್ರಾರ್ vexation, molestation. —ತರಕ, —ಸರಕ bad goods; rotten things. —ಮಳ್ಳುನಿ to annoy, trouble. ನಿಕ್ಕು ಆಯ ತಂಟಿ ಜೊಡ್ಡಿ have nothing to do with him.
 ತಂಡ್ taṅḍu, s. Whole. 2. see ದಂಡ್. adj. Entire, whole.
 † ತಂಡ್, ತಂಡ taṅḍu, taṅḍa, s. Multitude, crowd, host, army. 2. a side, party.
 ತಂಡಾತುಂಡು taṅḍātunḍu, see ತುಂಡು ತುಂಡು.
 ತಂಡಾಸ್ taṅḍāsu, s. A privy on the bank of a river.
 ತಂದಿ taṅḍi, see ಚಂದಿ.
 ತಂದಿಗೆ taṅḍigē, see ದಂದಿಸೆ.

ತಂಡುತುಂಡು tandutundu, *see* ತುಂಡು ತುಂಡು.

[raw state.

ತಂಡುಲ tandula, *s.* Rice in a

ತಂಡೆ tandè, *s.* A silver anklet.

ತಂಡೆಲ್, ತಂಡೆಲೆ tandely, tandele, *s.*

The captain of a native vessel; a boatman, tindal.

ತಣ್ಣ tanna, *see* ಸಣ್ಣ.

ತಣ್ಣನ, ತಣ್ಣಮೆಣ tannana, tannu-
mena, *see* ತಣ್ಣನ.

ತಣ್ಣಸ ತನ್ನಾಸು, *see* ತಣ್ಣ.

ತಣ್ಣಿ tanni, *adj.* Cold; *cf.* ಸಣ್ಣ.

ತಣ್ಣಿ cold water.

ತಂತ ತಂತು tantu, tantu, *s.*

Thread. 2. pulse, vein, nerve.

ತಂತ ಮಾತ್ರ ಪಂಡು only the pulse beats.

ತಂತಿ tanti, *s.* Wire. 2. the string of a musical instrument. —ಟ

ಪ್ಪಾಲ್ the telegraph.

ತಂತ್ರ tantra, *s.* Craft, cunning, device, trick, intrigue, plot.

2. worship performed by hand without formulas. 3. a religious treatise on formulas, rites, *etc.* for the worship of the deities. 4. the part of the Vēdas treating of magical and mystical formulas. 5. subser-

vience, service, dependance.

—ಗಾರೆ, —ದಾಯಿ, —ಮೂರ್ತಿ a crafty man. —ದಾರ್, *see* ತಂತ್ರಿ. —ಮಳ್ಳುನಿ to play tricks, to deceive.

ತಂತ್ರಜ್ಞೆ tantrajñe, *s.* A man of art.

ತಂತ್ರಿ, ತಂತ್ರಿಕೆ tantri, tantrike, *s.*

One versed in mystical formulas, rites, *etc.* for the worship of the deities.

ತಂದ್ tandu, *see* ಸಂದ್.

ತಂದ್‌ವುಡಿ, ತಂದ್‌ಮುಡಿ tanduvuḍi, tandumudi, *see* ತಂದೆಡಿ.

ತಂದನ tandana, *s.* An unmean-

ing sound, used in humming a tune. 2. red sandal; *cf.* ಚಂ

ದನ. *adj.* Small. 2. deteriorated, reduced, worn out ಈ

ನಗ ತಂದನ ಅಂದೆ this ornament is worn out.

ತಂದೆಲ್ tandely, *s.* A cudgel, club; *also* —ಸುಡಸಿ.

ತಂದೆಡಿ tandoḍi, *s.* The handle of a plough.

ತಂದೆಲಿಗೆ tandoligè, *s.* The white dammer tree *Vateria Indica*.

ತನ್ನನ tannana, *see* ಚಂದನ.

ತನ್ನವು tannavu, *pron.* One's own; his own.

ತನ್ನಾತೆ, ತನ್ನಾತೆಗ್ tannāte, tannātegu, *pron.* For oneself, him-

self, itself. *adv.* Of one's own accord, by itself. —ನತತೊಣುನಿ

to walk for oneself, *i. e.* to act as one likes.

ತನ್ನಾಯೆ tannāye, *s.* One's own man; a dependant; a friend, favourite.

ತನ್ನಿಮಾನೆಗ್ tannimāṅiga, *s.* The name of a female demon.

ತನ್ನೆ tannè, *adv.* Near, by, close, *s.* A bystander. —ಉಂಟುನಿ

to stand by one. —ತೊರಪ್ಪುನಿ to vex. —ಬರ್ಪಿನಿ to come together.

ತನ್ನೆನ tannena, *adj.* Cold, cool.

ತನ್ನೆಪಿಂನೆ tannèpinnè, *s.* The old and young. 2. box and dice.

- ತನ್ನೇಡೆ tannēḍe, *see* ತೇಡೆ.
- ತಂಪಡೆ tampadē, *s.* Two slips of a bamboo placed close to each other, and tied together.
- √ ತಂಪು tampu, *s.* Coolness, cold. *adj.* Cool, cold. —ಫಾಳಿ cool breeze. —ಅಪಿಸಿ to become cool; to be appeased, pacified. —ಮಕ್ಕುನಿ to cool; to appease, pacify.
- ತಂಬಕ್ tambaku, *s.* The prince's metal, an alloy of certain metals, pinchbeck. 2. tobacco
- √ ತಂಬಟ, ತಂಬಟೆ tambaṭa, tambaṭe, A tambourine, war-drum. 2. boast, bragging. 3. *see* ಚಂಜೊಡಿ. —ಕೊಚ್ಚುನಿ to brag.
- √ ತಂಬಡ tambaḍa, *s.* A large drum.
- ತಂಬರ tambara, *s.* Coriander. 2. *see* ಸಂಬಾರ.
- ತಂಬರಂಡೆ tambarandē, *s.* Garlic.
- ತಂಬಾಕ್ tambāku, *see* ತಂಬಕ್.
- √ ತಂಬಿಗೆ tambigē, *s.* A small, round, metal vessel.
- ತಂಬಿಲ tambila, *s.* An ordinary offering to demons, *etc.* ಅಸಿಲ್ — *see under* ಅಸಿಲ್. ನಾಗ — an offering to serpents. ಭೂತ — a grand offering to demons. —ಕೊರ್ಪಿನಿ to give such offerings.
- ತಂಬು tambu, *s.* A tent. —ಪಾಡುನಿ, —ಪಾಕುನಿ to pitch a tent; to remain, stay; to delay. —ಪೊಯಿಪಿನಿ to halt, stop in a march.
- ತಂಬುರಿ, ತಂಬೂರಿ tamburi, tambūri, *s.* A five-stringed guitar. 2. a soldier's drum.

- ತಂಬುಳಿ tambuli, *s.* A kind of chatni *or* sauce, prepared of cocoanut milk, condiments *etc.* with *or* without greens, and eaten with rice.
- √ ತಂಬುಳು tambulu, *s.* Tamil.
- ತಂಬೇರ್ tambēry, *s.* A kind of reckoning in the game of yekkaḍi (ಎಕ್ಕಡಿ).
- ತಂಬೇರುನಿ tambēruni, *see* ತೆಂಜೇರುನಿ.
- ತಂಬೊಡಿ, tambōḍi, *see* ತಂಬಟ. 2. *see* ಚಂಜೊಡಿ.
- ತಂಬೊಳಿ tambōli, *see* ತಂಬುಳಿ.
- √ ತಮಟೆ tammaṭe, *see* ತಂಬಟ.
- ತಮಣ tammaṇa, *s.* Hospitality, entertainment; dinner. —ಪಬಣ್ a grand wedding dinner. —ಪಾಡುನಿ to give a dinner to a pregnant women. —ಮಕ್ಕುನಿ to give a dinner to a wedding party.
- ತಮಣಿಪುನಿ, ತಮಣ್ಪುನಿ, ತಮನಿಪುನಿ tammanipuni, tammanyuni, tammanipuni (ತಮಣಿ, ತಮನಿ), *v. a.* To entertain a guest, to give a dinner.
- √ ತಮಲೆ tammalē, *s.* A maternal uncle. 2. a father-in-law. 3. a kind of tare growing among corns *etc.* ಕುಡುತ — a kind of tare found in gram.
- ತಮುಗೆ tammuge, *see* ತಮ್ಮೆ.
- ತಮೆಣ tammeṇa, *see* ತಟ್ಟೆನ.
- ತಮೆಪುನಿ tammeṇuni, *see* ತಮೆಪುನಿ.
- ತಮೆರ್, ತಮೆರಿ tammeru, tammeri, *see* ತಮೆರ್.

- ತಮೆಲುನಿ tammeluni, *see* ತಮೆಲುನಿ.
- ✓ತಮ್ನೆಯ tammeiya, *s.* An affectionate form of addressing a younger brother. [rice.]
- ತಮ್ನೆ tammge, *s.* A kind of
- ✓ತರ್ಟುನಿ tarṭuni (ತರ್ಟೆ), *v. n.*
To shrivel.
- ತಕತ್ತ takattu, *s.* A throne.
- ✓ತಕತಕ, ತಕಸಕ takataka, takapaka, *s.* Agility in dancing, *etc.*
2. bubbling in boiling. *adv.*
Nimble, briskly.
- ✓ತಕ್ಕ takka, *adj.* Fit, suitable, proper, deserving, worthy.
—ತನ fitness. —ಪಾತೆ a proper word. —ಸಮಯ a good opportunity, favourable season. ತಕ್ಕಾದೆ suitably, properly, deservedly.
- ತಕ್ಕಂದ takkanda, *see* ಚಕ್ಕಂದ.
- ತಕ್ಕಟ್, ತಕ್ಕಟ್ಟ takkaṭṭu, takkaṭṭu, *adj.* As much as is suitable; adequate, sufficient.
- ✓ತಕ್ಕಡಿ takkadi, *s.* Large scales.
—ದಾಯೆ one who cheats in weighing; a rogue.
- ತಕ್ಕಣ, ತಕ್ಕನ takkaṇa, takkana, *s.*
A small spoon. 2. a small kind of mat; *also* ತಕ್ಕನವಜಿ.
- ✓*adj.* Little. ಅರಿಯುವಜೆಗ್ ತಕ್ಕಣ ಪತ್ತುನಾಯೆ *lit.* one who holds a spoon where (anything) drops, *i. e.* one who takes advantage of another's weakness, a stingy man.
- ತಕ್ಕೆಯಿಮುಂಗೈ takkeyimuṅgei, *s.*
The upper arm and forearm.

- ತಕ್ಕೆಲಗ್, ತಕ್ಕೆಲೊಗು takkelaggu, takkelogu, *see* ತಕ್ಕಾಲೊಗು *under* ತಕ್ಕಾಲ.
- ತಕ್ಕೊನ takkona, *see* ತಕ್ಕಣ.
- ತಕ್ಕಾರ್ takrāru, *s.* Interference, hinderance. 2. dispute, quarrel.
- ತಕ್ಕೀರ್ takrīru, *s.* Objection, protest. —ಅಜಿ a counter petition. —ಮಕ್ಕುನಿ to object, protest, quarrel.
- ತಕ್ಕೀರ್ takṣīru, *s.* An offence, crime, fault.
- ✓ತಗಡ್ tagaḍu, *s.* A thin metal plate. —ಭಂಗಾರ pure gold. ಭಂಗಾರದ— a gold leaf.
- ✓ತಗರು tagaru, *see* ಟಗರ್.
- ✓ತಗರುನಿ tagaruni (ತಗರ್), *v. n.* To draw near.
- ತಗವು, ತಗಾದಿ, ತಗಾವೆ, ತಗಾವು tagavu, tagādi, tagādè, tagāvū, *s.* Dunning for payment. 2. peremptory demand.
- ತಗುಮೆ tagume, *see* ತಗೈ.
- ✓ತಗುಲೆ tagulè *s.* A bug.
- ✓ತಗಿ tagè, *s.* A female's elder brother.
- ತಗೈರ್, ತಗೈರೆ tageiru, tageirè, *s.*
Discharge, dismissal. —ಮಕ್ಕುನಿ to turn out, dismiss.
- ✓ತಗೊರಿ tagori, *s.* The potter's wheel.
- ✓ತಗ್ಗ taggu, *s.* Low ground, a dale, valley, descent, declivity. *adj.* Low, depressed.
—ತನ lowliness, humility.
- ತಗ್ಗಾವುನಿ taggāvuni, *c. v.* (of ತಗ್ಗು)

- ನ) To lower, humble. 2. to diminish, lessen. 3. to level down.
- ↓ ತಗ್ಗುನಿ tagguni (ತಗ್ಗು), *v. n.* To be humble, modest. 2. to incline, lean.
- ↓ ತಗ್ಗಲೆ taggele, *s.* A lowly *or* humble man; *also* ತಗ್ಗು ದಿನಾಯಿ.
- ↓ ತಗ್ಗುಳ್ tagmaḷu, *s.* A female slave, maid-servant.
- ↓ ತಗ್ಗು tagme, *s.* A male slave, man-servant.
- ↓ ತಜಂಕ್ tajanku, *s.* The plant *Cassia tora*.
- ತಜವು tajavu, *s.* Notching, indentation. *adj.* Indented, notched. —ಪಾಡುನಿ to cut into a row of teeth.
- ತಜವುನಿ tajavuni (ತಜ), *v. a.* To chop, cut in pieces.
- ತಜಿಬಿಜಿ tajibiji, *s.* Endeavour, effort, exertion. 2. cogitation, reflection. —ಮುಳ್ವುನಿ to endeavour, try; to reflect; to get out of a scrape by unlawful means.
- ತಟುಗ tatuga, *s.* A ladle.
- ತಟು tata, *s.* A shore, bank.
- ↓ ತಟುಕ್ tatakū, *s.* A drop.
- ↓ ತಟುಕ್ಕು tatakka, *see* ತಟ್ಟನೆ.
- ತಟುಪಟು tatapata, *s.* A slapping sound. 2. loquacity.
- ↓ ತಟುಪ್ಪು tatappa, *adv.* ↓ Heavily, with a jerk. 2. ↓ suddenly. —ಬೂರುನಿ to fall heavily *or* suddenly.
- ↓ ತಟುನೆ tatane, *see* ತಟ್ಟನೆ.

ತಟುಲ, ತಟುಲ, ತಟುಲಿ tatālu, tatāla, tatāli, *see* ಛಟುಲ.

ತಟುವು tatāvu, *s.* A lake, pond.

ತಟಿಲೆಲ ತಾಟಿಲೆ, *s.* A snapping noise.

ತಟ್ಟು tattu, *s.* A country pony, a pack-horse. *also* —ಕುಮರೆ.

√2. the forearm; *also* ಕೈತಟ್ಟು. *adj.* Serious, critical. —ತಡವು much delay. —ಸಂಕರ a serious illness. ಮುಂಡೆಯಿವ — the stalk of screw pine.

ತಟ್ಟುವನು tattuvasu, *see* ತಟ್ಟುವನು.

ತಟ್ಟು tatta, *see* ತಟ್ಟನೆ.

ತಟ್ಟು tatta, *see* ಚಟ್ಟು.

↓ ತಟ್ಟುಂಕ್ tattaṅku, *s.* Hinderance, obstacle.

↓ ತಟ್ಟನೆ tattanē, *adv.* Speedily, quickly. 2. suddenly, unexpectedly, without premeditation. —ನಡವುನಿ, —ಫೋಪಿನಿ to go quickly *or* suddenly. —ಸಣ್ಣಿನಿ to say instantly *or* without premeditation.

↓ ತಟ್ಟಪ್ಪು tattappa, *see* ತಟ್ಟಪ್ಪು.

↓ ತಟ್ಟುವುನಿ tattāvuni, *c. v.* (of ತಟ್ಟುನಿ) To cause to hit, strike.

ತಟ್ಟುತಿ, ತಟ್ಟುನು tattāsi, tattāsu, *see* ತಟ್ಟುವನು.

↓ ತಟ್ಟೆ tatti, *s.* ↓ A screen *or* blind made of split bamboos, cadjan

↓ palm leaves. *etc.* 2. a honeycomb. ಅತ್ತರವ — a mat made of split canes. ಕೈ — a small, low kind of wooden trough. —ಕುಡುವು a wicker strainer, sieve. —ತಮುಳ್ಳೆ the wooden lid and the strainer of a

culinary vessel. —ಕಟ್ಟುನಿ to put up a screen or blind as protection from rain.

ತಟ್ಟೆಮುಟ್ಟು taṭṭimuttu, *s.* A vessel for distilling liquor. ~ 2. culinary utensils. 3. household stuff.

ತಟ್ಟು taṭṭu, *see* ತಟ್ಟೆ.

ತಟ್ಟುಗ taṭṭuga, *s.* A flat kind of trough for serving boiled rice.

ತಟ್ಟುನಿ taṭṭuni, *see* ತಟ್ಟುನಿ.

ತಟ್ಟುಮುಟ್ಟು taṭṭumuttu, *s.* Strait, dilemma; *cf.* ತಟ್ಟುಮುಟ್ಟು.

ತಟ್ಟೆ taṭṭè, *adj.* Empty, void within. —ಸರ್ಕ good and bad things.

ತಟ್ಟುನಿ taṭṭuni *v. refl.* To (of ತಟ್ಟುನಿ), carry on the haunch, as natives do a child.

ತಟ್ಟುಸ ತಟ್ಟುಸು, *s.* Unevenness, inequality, variation, as in weighing.

ತಡೆ taḍe, *see* ತಡೆ.

ತಡೆತೊಣುನಿ taḍetṇuni, *v. refl.* (of ತಡೆತೊಣುನಿ) To quarrel or dispute mutually.

ತಡೆ taḍa, *see* ತಡೆ.

ತಡೆ taḍa, *s.* Wool, fur. 2. skin with soft hair.

ತಡೆಕೆ taḍaku, *s.* Intoxication.

ತಡೆಪು taḍapu, *see* ತಡೆಪು.

ತಡೆಮಾಟೆ taḍamāṭa, *s.* Fumbling.

ತಡೆಮೆ taḍamè, *s.* A kind of stile or narrow entrance to a garden.

ತಡೆಯಿ taḍayi, *s.* A small earthen cup or plate.

ತಡೆವ taḍava, *see* ತಡೆವ.

ತಡೆವು taḍavu, *s.* Delay, hindrance, impediment. 2. a slow-coach or dilatory person. —ಆಪಿಸಿ to get late, to be delayed. —ಮೆಟ್ಟುನಿ to delay, linger.

ತಡಿ taḍi, *s.* An inferior kind of saddle. —ದಪ್ಪನಿ to join imperceptibly.

ತಡಿಪುನಿ taḍipuni (ತಡಿ), *v. a.* To quarrel, dispute, contend, struggle. ನ್ಯಾಯ— to dispute, argue.

ತಡೆ taḍè, *s.* Hindrance, obstacle. 2. charm for serpents. —ಕಟ್ಟುನಿ, —ದೀಪಿಸಿ to stop the motion of a serpent by incantations; to obstruct, hinder. —ತಪ್ಪಾವನಿ to remove the charm, to break a spell. —ವಾಡುನಿ to hinder, impede; to charm.

ತಡೆವಾವುನಿ taḍepāvuni, *c. v.* (of ತಡೆವನಿ) To hinder, impede, obstruct.

ತಡೆಪಿನಿ, ತಡೆಪುನಿ taḍepini, taḍepuni, (ತಡೆ), *v. a.* To hold off; to hinder, keep back, prevent, stop; to oppose.

ತಡೆಪ್ಪು taḍeppu, *s.* Stoppage, resistance. 2. anything put up to stop a passage.

ತಡೆಯಿ taḍeyi, *see* ತಡೆಯಿ.

ತಡೆಯುನಿ, ತಡೆವುನಿ taḍeyuni, taḍevuni (ತಡೆ), *v. n.* To halt, stop, tarry. 2. to bear, endure,

suffer. ಯಿನದ್ ನನ ತಡಿವೆರೆ ಬಲ್ಲಿ
I can bear it no more.

√ತಡೆವು tadevu, *s.* A halt, stopping, tarrying. 2. impediment, hinderance.

√ತಡೆವೊಣುನಿ tadevoṇuni, *v. refl.* (of ತಡೆಯುನಿ) To bear, suffer; to be patient.

√ತಡ್ಪು tadpu, *s.* A foreign cloth. —ಮಗ್ಗ a kind of loom.

ತಡ್ಪುನಿ tadpuni, *see* ತಡಿಪುನಿ.

ತಡ್ಪೆ tadpe, *s.* A sieve for cleansing grain, etc. —ಮುಂಡಾಸ್ a large turban. —ಮೈಪು *lit.* a sieve and a brom: a bad omen; a cruel woman.

ತಡ್ಯ, ತಡ್ಯ ತadya, tadya, *s.* A step, stair. ಇಡೆತಡ್ಯ the middle step. ತಿರ್ತಡ್ಯ the lower step, threshold. ಮಿತ್ತಡ್ಯ the lintel of a door.

√ತಣಾಸ್ taṇasu, *s.* Wetness, dampness. *adj.* Wet. —ನೆಲ wet ground.

√ತಣಿಪುನಿ taṇipuni (ತಣಿ), *v. a.* To cool, pacify, soothe, comfort.

√ತಣಿಯುನಿ taṇiyuni (ತಣಿ), *v. n.* To become cool, calm.

√ತಣಿಲ್ taṇilu, *see* ಚಣಿಲ್.

√ತಣು taṇu, *s.* Coolness, cold. 2. quenching, appeasement. —ಮಕ್ಕುನಿ to cool; appease, as hunger, etc.

ತತಕ್ಷಣ tatkṣhaṇa, *adv.* Instantly.

ತತಂಗ tataṅga, *s.* Obstacle, hinderance, complication, entanglement.

ತತ್ಕೈಲಸ ತateilasa, *s.* A joyous dance.

ತತ್ಕಾಲ tatkāla, *adj.* The time then or now. ತತ್ಕಾಲೋಗು for the present, for the time being.

ತತ್ತ ತatta, *s.* A shuffle, artifice; 2. jesting, joking. *adv.* Shufflingly. 2. jestingly. —ವಾತೆ ರುನಿ to speak shufflingly or jestingly.

ತತ್ತಾರ tattāra, *see* ತತ್ತಾರ.

ತತ್ತಿ tatti (*past part. of* ತತ್ತುನಿ), *adj.* Missed, beyond reach, failed. —ವಿಷಯ, —ಸಂಗತಿ what is past; a lost opportunity; a mistake.

ತತ್ರ tatra, *s.* An umbrella.

ತತ್ವ tatva, *s.* Essential nature, real nature of the soul. 2. the Supreme Being. 3. truth, reality, substance. 4. mind, intellect. 5. identity. —ಬೋಧನೆ instruction in the real nature of the Supreme and human spirit; *cf.* ಸತ್ವ.

ತತ್ತಾದಿ tatvādi, *s.* Mystical theology. [want.]

ತತ್ತಾರ tatvāra, *s.* Destitution.

ತತ್ವಾರ್ಥ ತatvārtha, *s.* The essential purpose.

ತದನಂತರ tadanantara, *adv.* Afterwards, subsequently.

ತಡಿಗಿಣ tadigiṇa, *s.* Beating time in dancing to music. 2. intrigue, plot. 3. upsetting, fall. —ವಾಡುನಿ to dance; to be overturned. —ಮಕ್ಕುನಿ to intrigue.

- ತದಿಗೆ tadigè, *s.* The third day of the lunar fortnight.
- ತದ್ಡ taddu, *s.* Retch, qualm.
- ↓ತದ್ದು taddu, *s.* An eruption or swelling, erysipelas.
- ತದ್ದುನಿ tadduni (ತದ್ಡ), *v. n.* To retch, puke, to be qualmish.
- ತನ tana, *An affix to form abstract nouns; e. g.* ಯೆಡ್ಡೆ good, ಯೆಡ್ಡೆತನ goodness. 2. *genit. of* ತಾನ್.
- ತನಕಿ, ತನಿಖಿ tanaki, tanikhi, *s.* Examination, investigation, inquiry.
- ✓ತನಸ್ tanasū, *see* ತಣಸ್.
- ✓ತನಿಪುನಿ tanipuni, *see* ತಣಿಪುನಿ.
- ✓ತನಿಯುನಿ taniyuni, *see* ತಣಿಯುನಿ.
- ✓ತನು tanu, *see* ತಣು. 2. the body.
- ↓ತನುಕುಳು tanukūlu, *pron. hon. plur. of* ತಾನ್.
- ✓ತನೆಯುನಿ taneyuni (ತನಿ), *v. n.* Cattle or animals to be big with young.
- ತಪ tapa, *see* ತಪಸ್.
- ತಪತಪ tapatapa, *s.* Palpitation.
- ತಪರಾಕ್, ತಪರಾಕೆ, ತಪರಾತ್ taparākū, taparākè, taparāty, *s.* Slapping the cheek or temple.
- ತಪಲ tapala, *s.* A spear, lance.
- ↓ತಪಲೆ tapalè, *s.* A large metallic cooking vessel, saucepan.

- ತಪಶೀಲ್ tapashīly, *see* ತಪ್ಪಿಲ್.
- ತಪಸ್ tapasū, *s.* Prayer, devotion, religious austerities. ತಪನಿ a devotee, ascetic. ತಪೋಬಲ power of devotion.
- ತಪಾಲ್ tapāly, *see* ಚಪ್ಪಾಲ್.
- ತಪಾವತ್ tapāvaty, *s.* Difference, discrepancy. 2. cheating, deceit. 3. prevarication, equivocation, evasion.
- ತಪಿಯುನಿ tapiyuni (ತಪಿ), *v. n.* To burn, be inflamed, hot.
- ತಪೋಧನೆ tapōdhane, *s.* An ascetic.
- ತಪೋನಿಷ್ಠ tapōnishṭha, *s.* The practice of religious austerities.
- ತಪೋಬಲ tapōbala, *see under* ತಪಸ್.
- ತಪ್ಪ tapta, *adj.* Heated, inflamed, boiling, burnt. 2. affected with pain or grief. —ಚೇಹ heated body. —ಮನಸ್ mind affected with grief.
- ತಪ್ಪು tappu, *see* ತಪ್ಪು.
- ತಪ್ಪ tappa, *s.* Sap; *cf.* ತಪ, ಸಪ.
- ತಪ್ಪಂಗಾಯಿ tappangāyi, *s.* Scrambling for cocoanuts thrown into a crowd of people. —ಉಡುನಿ to gamble with cocoanuts.
- ತಪ್ಪಡತಪ್ಪಡ, ತಪ್ಪಡಪ್ಪ tappadatappada, tappadappa, *adv.* Occasionally, now and then, alternately.
- ತಪ್ಪಡೆಪ್ಪು tappadeppu, *s.* Concealing one's fault.
- ತಪ್ಪಡೆಸುನಿ tappadesuni (ತಪ್ಪಡೆಸು), *v. a.* To hide, conceal, as one's fault. *v. n.* To escape, evade.
- ತಪ್ಪರಿಗೆ tapparigè, *see* ತಪ್ಪರಿಗೆ.

- ತಪ್ಪಳಿಪುನಿ tappalipuni, *see* ತಪ್ಪೊಲಿಯುನಿ.
- ↓ ತಪ್ಪಾವುನಿ tappāvuni, *c. v.* (of ತಪ್ಪುನಿ) To cause to err, evade.
2. to extricate, disentangle, deliver.
- ↓ ತಪ್ಪು tappu, *s.* A fault, mistake, error. 2. an offence, crime. —ತುಂಬಾವುನಿ to accuse, charge with a fault *or* crime. —ಮಕ್ಕನುನಿ to err; to commit a crime.
- ✓ ತಪ್ಪು tappu, *s.* A leaf, foliage. 2. vegetables, greens.
- ತಪ್ಪುದುನಿ tappuḍuni (ತಪ್ಪುಡ್), *v. a.* To beat the bush in hunting.
- ✓ ತಪ್ಪುತಿಪ್ಪು tapputippu, *see* ತಬ್ಬಿಬ್ಬು.
- ↓ ತಪ್ಪುನಿ tappuni (ತ), *v. n.* To mistake, err, sin. 2. to miss, escape, slip. 3. to fail in an engagement *or* promise; *also* ತತ್ತೆಪೋಪಿನಿ. ಯೆನಡ್ಡೆ ತತ್ತೆಂಡೆ I made a mistake; I missed. ಎಂಕ ತತ್ತೆಂಡೆ it slipped from me, *or* I have lost.
- ತಪ್ಪೆರಿಗೆ tapperige, *see* ತಪ್ಪರಿಗೆ.
- ✓ ತಪ್ಪೊಲಿಯುನಿ tappoliyuni (ತಪ್ಪೊಲಿ), *v. n.* To be covered with foliage as a tree, to grow to leaf.
- ತಪ್ಪೀಲ್ tappīly, *s.* An analysis, detail, the particulars of an account. [a tray.
- ತಬುಕ್ tabaku, *s.* A salver *or* plate,
- ↓ ತಬುಕುನಿ tabakuni (ತಬುಕ್), *v. a.* To desire, wish, covet. *v. n.* To be allured, enticed, tempted.
- ↓ ತಬುಟ್ tabaṭu, *s.* Unsavouriness, acerbity. —ಪತ್ತುನಿ to be unsavoury.
- ↓ ತಬಟುನಿ tabaṭuni (ತಬಟೆ), *v. n.* To be unpalatable to the taste; ✓ to remain as after-taste.
- ತಬಟೆ tabaṭe, *s.* A kind of fish.
- ತಬಟೆ tabaṭe, *s.* The name of a creeper. —ಪಂದ್ the fruit of it, (eaten by children).
- ತಬಲಿ tabali, *see* ತಬ್ಬುಲಿ.
- ✓ ತಬಿ tabi, *s.* Flavour, taste; *also* ತಬಿ. *adj.* Savoury, delicious.
- ✓ ತಬಿಟೆ tabiṭe, *see* ತಮಟಿ.
- ✓ ತಬಿಪುನಿ tabipuni (ತಬಿ), *v. a.* To appease, as the appetite. 2. to smack. 3. *see* ತಜಪನ.
- ತಬಿಮೆ tabimè, *s.* A follower.
- ತಬುಕು tabuku, *see* ತಬುಕ್.
- ತಬುಕುದಮರ tabukuda-mara, *see* ತವುಕುದಮರ.
- ತಬುದಿಪ್ಪು tabudippu, *see* ತಬ್ಬಿಬ್ಬು.
- ತಬುರಿ taburi, *s.* A pot. [ant.
- ತಬುರು taburu, *s.* A kind of red
- ತಬುಲಿ tabuli, *see* ತಬ್ಬುಲಿ.
- ತಬುಲೆ tabule, *see* ತಗುಲೆ.
- ✓ ತಬೆಪುನಿ tabepuni (ತಬೆ), *v. n.* To long, eagerly desire.
- ತಬೆರುನಿ taberuni (ತಬೆರ್), *v. a.* To threaten.
- ತಬೆಲ tabela, *s.* A stable.
- ತಬ್ಬ tabta, *see* ತಪ್ಪ.
- ತಬ್ಬಿಲ್ tabdily, *s.* Change, alteration, variation.
- ✓ ತಬ್ಬಿಬ್ಬು tabbibbu, *s.* Distraction, confusion. 2. variation, difference. *adj.* Irregular.
- ತಬ್ಬಿಲ್ tabbily, *see* ತಬ್ಬಿಲ್. 2. *see* ತಬ್ಬುಲಿ.

- ತರಂಕ್, ತರಂಗ tarāṅku, tarāṅgu, see ಸರಂಗ.
- ತರಂಟುನಿ tarāṅṅuni, see ತಂಟುನಿ.
- ತರಕ್ taraku, see ಸರಕ್.
- ತರಕಾರಿ tarakāri, s. Vegetables in general.
- ತರಕೋಣುನಿ tarakoṅuni (ತರಕೋಣ), v. refl. To receive, accept. 2. to hear, listen, mind.
- √ ತರಡ್ taradu, see ತರ್ಡ್.
- ತರಣ tarāṇa, s. Forging, crossing, passing over.
- ತರತನ್ಯು taratāmya, see ತಾರತನ್ಯು.
- ತರತ್ರ taratra, see ತರೆತ್ರ.
- ತರವು taravu, s. A side, party. 2. care, custody. adv. Towards.
- √ ತರವುನಿ taravuni (ತರ), v. a. To rivet, fasten firmly. v. n. To be riveted, fixed.
- ತರವೊಳಿ taravoli, see ಸರವೊಳಿ.
- ತರಬೇತ್, ತರಬೇತಿ tarabētu, tarabēti, s. Training, education. —ಮಕ್ಕನಿ to train, instruct.
- ತರವಾಳಿ taravāli, see ತರಾವಳಿ.
- ತರಸ್ tarasu, see ತ್ರಾಸ್.
- √ ತರಳೆ taralè, s. Slander, calumny. 2. backbiting, tale-bearing. —ದ ಬಟ್ಟೆ a mischievous backbiter. —ಗಾರೆ a slanderer, talebearer. —ಪಣ್ಣಿನಿ to slander, backbite.
- ತರಾಂತರ tarāntara, see ತಲಾಂತರ.
- ತರಾತರ tarātara, s. Variety in goods. 2. distinction of rank, etc.; cf. ತರ.
- ತರಾತುರಿ tarāturi, s. Haste, speed.

ತರಾಬಳಿ, ತರಾವಳಿ tarābali, tarāvāli, s. Kind, species; variety, diversity. adj. Various, diverse.

√ ತರಿವುನಿ tarivuni (ತರಿ), v. a. To lop off, as the superfluous branches of a tree; to clear, as a jungle.

√ ತರಿಯುನಿ tariyuni (ತರಿ), v. n. To stay, stop, tarry, delay.

√ ತರು taru, s. A small kind of fish; any little fish. —ಬುರ್ತು, —ಬುರುಜೆ a swamp with such fishes. —ಬೂತಲು a small kind of sardine.

ತರುಂಬು tarumbu, s. A bunch of betelnuts.

ತರುಣಿ taruni, s. A girl, young woman. 2. a wife. [man.

ತರುಣೆ taruṇe, s. A youth, young

ತರುವ taruva, see ಚರು.

√ ತರೆ tarè, s. 1. The head, top. 2. the hair of the head. 3. generation. —ಛೇತರೆ from generation to generation. —ತಿರ್ತು ಕಾರಿ ಮತ್ತೆ upside down, topsyturvy, headlong. —ಸಣವು poll-tax. —ಫುಜೆ a head-load. —ಬಂಗಾರಿ head-ornaments. —ಬೇನೆ headache. —ಕಡ್ಡುನಿ to behead, decapitate; to injure, ruin. —ಕಲೆಪಿನಿ to leave the head bare. —ಕೊರ್ಪಿನಿ lit. to offer the head; to undertake, engage in; to submit; to take the risk. —ಗರಿಯುನು, —ತಿಂಗುನು to be giddy, confused; to be tipsy; to become proud. —ಕಪಾಡುನಿ to impute, attribute.

—ಸಂದುನ *lit.* the head to shake; to be improved in one's circumstances; to gain power.

—ಬಸುವನಿ to bow the head; to humiliate; to be modest, polite. —ಬಸುನಿ the head to be bowed down; to be ashamed; to be humiliated.

—ಬಚುನಿ to comb the hair. —ಮುಡಿಪುನಿ to introvert the tuft-knot. —ಲ

ಕ್ಕಾವುನಿ to thrive, prosper. —ನೆಡಿಪುನಿ the head to ache. ಯಿಂಕೆ

ತೆ ಇಜ್ಜೆ *lit.* I have no head; I have a severe headache.

ತರೆತ್ರ ತಾರೆತ್ರ, *s.* A turban, head-dress.

ತರೆನೀರ್ ತಾರೆನೀರ್, *s.* Spring or fountain on the top of a hill, irrigating the land below. 2. amniotic fluid or fruitwater.

—ಪರಿಯುನಿ the amnios to burst or break.

ತರೆಪುನಿ ತಾರೆಪುನಿ (ತರೆ), *v. a.* To grind, rub. 2. to try, assay metal.

ತರೆಬಿಲೆ ತಾರೆಬಿಲೆ, *s.* Exorbitant price, overcharge. 2. the price fetched by the first sale of goods.

ತರೆಮಂಡೆ ತಾರೆಮಂಡೆ, *s.* The skull. —ಪರ್ತೊಣುನಿ to quarrel; to break one's head over a business.

ತರೆಮುರಿ ತಾರೆಮುರಿ, *s.* Determination, resolution. —ಪಣ್ಣಿನಿ to say definitely, decisively; to make known one's resolution.

ತರೆಯುನಿ ತಾರೆಯುನಿ (ತರೆ), *v. n.* To be rubbed off; to abrade;

wear away, to become thin, wasted.

ತರೇಲ್ ತಾರೆಲ್, *adj.* Worn out. —ಕತ್ತಿ a blunt or worn out billhook.

ತರೆವುನಿ ತಾರೆವುನಿ, *see* ತರೆಯುನಿ.

ತರೊಳಿ ತಾರೆಳಿ, *s.* A kind of creeper; *also* ಕಕ್ಕೆ. 2. the tree *Rhynchoglossum obliq.*, the leaves of which are used for cleansing the head in bathing.

ಯಿರ್ಮೆ— a larger species of the same. 3. a milky plant, *Ericyne.*

ತರೊಳು ತಾರೆಳು, *s.* A kind of tree the leaves of which are used by toddy-drawers to rub the horn of palm trees. ಜೊಳ್ಳು—

a white species of the same.

ತರೊಲತರ ತಾರೆಲತರ, *see* ತರಾತರ.

ತರ್ರ ತಾರೆ, *see* ಸರ್ರ.

ತರ್ಕ ತಾರೆ, *s.* Dispute, discussion, reasoning. 2. logic. —ವಾಯಿ a disputant, sophist. —ವಿಪ್ರ,

—ವಾಸ್ತು the science of logic. —ಮಳ್ಳುನಿ to dispute, discuss, argue.

ತರ್ಕತ್ತಿ, ತರ್ಕತ್ತೆ ತಾರೆತ್ತಿ, ತಾರೆತ್ತೆ, *s.* The curved knife of a toddy-drawer.

ತರ್ಕೊಣುನಿ ತಾರೆಣುನಿ (ತರ್ಕೊಣು), *v. a.* To hold up in one's arms, as a sick person; *cf.* ತರಕೊಣುನಿ.

ತರ್ಕೊಲ, ತರ್ಕೊಲು ತಾರೆಕೊಲ, ತಾರೆಕೊಲ, *s.* A key. 2. a midwife. 3. assisting a woman in labour. —ಕುಳ್ಳುನಿ to assist a woman in labour.

- ತರ್ಗಯಿ targayi, *see* ತರ್ಗಯಿ.
- ✓ತರ್ಗೋಡೆ targodè, *s.* Leanness, thinness. 2. a lean man.
- ತರ್ಜಿಮೆ, ತರ್ಜುಮೆ tarjime, tarjume, *s.* Translation. —ಮಕ್ಕುನಿ to translate, interpret.
- ✓ತರ್ಡು tarḍu, *s.* The testicles.
- ತರ್ಪಣ tarpaṇa, *s.* Satisfaction. 2. a religious rite, presenting water to the manes of the deceased *or* to the gods. —ಕೊರ್ಪಿನಿ to present such water; to satisfy, please.
- ✓ತರ್ಪಾವುನಿ, ತರ್ಪುಡುನಿ tarpāvuni, tarpuḍuni, *c. v.* (of ತರ್ಪುನಿ) To cause to bring, send for. 2. to get, obtain.
- ✓ತರ್ಪುನಿ tarpuni (ತರಿ), *v. a.* ✓To rivet, fix firmly. 2. to depress, humble. *v. n.* ✓To be riveted. 2. to be depressed.
- ತರ್ಮಣ tarmēṇa, *see* ತಲೈನ.
- ತರ್ವ tarva, *see* ಚರು. [arms.]
- ✓ತರ್ವೆಲ್ tarvelu, *s.* Holding up in ತರ್ಳೆ tarlē, *see* ತರಳೆ.
- ✓ತಲ tala, *see* ತಳ & ಸಳ.
- ತಲಂಬು talambu, *s.* The sun-hemp, *Crotalaria juncea.*
- ತಲಕೆ talakè, *s.* A slip *or* lath of a bamboo. ಕೈತ — the bone between the wrist and elbow.
- ತಲಗುಳ್ಳೆ talagullè, *see* ಸೂಳೆ.
- ತಲಪುನಿ talapuni (ತಲ), *v. n.* To arrive, reach; *cf.* ತಲ್ಪುನಿ.
- ತಲಬು, ತಲವು talabu, talavu, *s.* Pay, wages. 2. a tribute in a game of cards.

- ತಲರ talara, *s.* A kind of whitlow between the toes.
- ತಲಸುನಿ talasuni, *see* ತಲಾಸುಮಕ್ಕುನಿ *under* ತಲಾಸು.
- ತಲಾಂತರ, ತಲಾಂತ್ರ talāntara, talāntara, *s.* A generation; an age; *cf.* ಸ್ಥಳಾಂತರ.
- ತಲಾವು talāvu, *s.* A large tank.
- ತಲಾಸ್ talāsu, *s.* Inquiry, search. 2. procuring, providing — ಮಕ್ಕುನಿ to search; to procure.
- ✓ತಲಿಪು talipu, *s.* ✓Sprinkling. 2. *see* ತಲಿಪು.
- ✓ತಲಿಪುನಿ talipuni (ತಲಿ), *v. a.* To sprinkle.
- ✓ತಲು talu, *adj.* Thrashed, beaten. —ಜೈ thrashed straw.
- ತಲುಕುಪಡಿಕೆ talukupadika, *s.* A topaz.
- ✓ತಲೆ talè, *s.* A rop, for climbing palm trees. ಕೈ — the hand-rop, ಕಾರ್ — the foot rope, —ತೊಂಡು the whole apparatus of a toddy drawer.
- ತಲೆಂಬು talembu, *s.* A pillow.
- ತಲೆನೀರ್ taleniru, *see* ತಲೆನೀರ್,
- ತಲೆಪಟ್ಟೆ talepaṭṭa, *s.* A head-ornament of a devil-dancer.
- ತಲಿಪು talepu, *s.* Interruption, stoppage.
- ✓ತಲಿಪುನಿ talepuni (ತಲಿ), *v. a.* To interrupt, hinder, stop, detain, delay.
- ತಲೆಮಣಿ talemaṇi, *s.* A head ornament worn by a devil-dancer. —ಚೌಕುಳಿ a tasselled headband of a demon-priest.

ತಲೆಮರ talemara, *s.* The frame of a thrashing stool.

ತಲ್ಲತ್ತಿ talkatti, *see* ತರ್ಕತ್ತಿ.

ತಲ್ಲು talku, *s.* An ambush.

ತಲ್ಲುನಿ talkuni, *see* ತಲ್ಲುನಿ.

ತಲ್ಲುನಿ talpuni (ತಲೆ), *v. a.* To drop. 2. to knock, shake off, as fruit from a tree. 3. to thrash, as paddy. ತಲ್ಲು ಜೋರಿ a thrashing ox.

ತಲ್ಲೆನ talmena, *s.* Refreshment, revival, relief. *adj.* Cool, cold, refreshing, bracing. —ಘಾಳ a cool breeze.

ತಲ್ಲಣ tallana, *adj.* Wavering, vexed.

ತಲ್ಲೆ talli, *s.* A kind of cucumber pickle.

ತಲ್ಲುನಿ talluni (ತಲೆ), *v. a.* To penetrate, push in, press through. 2. to hide, conceal.

ತಲ್ಲೆ talle, *see* ತಳ್ಳೆ, ಫಲ್ಲೆ, ಫಲ್ಲೆ. —ನಕ್ಕೆ ರುನಿ to be proud, arrogant.

ತಲ್ಲೆಪಿಲ್ಲೆ tallèpillè, *see* ತಂನಿಪಿಂನಿ.

ತಲ್ಲವ್ವರ್ talvāru, *s.* A scimitar.

ತವರ tavara, *s.* Tin.

ತವಾಯಿ tavāyi, *s.* Delay, detention. 2. halting in a journey. —ಮುಟ್ಟುನಿ to halt, stop, delay.

ತವು- tavu-, *see* under ತೌ.

ತವುಂಕು tavuṅku, *s.* Agitation.

ತವುಕುದಮರ tavukuda-mara, *s.* A kind of fruit tree. ತವುಕದ ಪಂದ್ its fruit.

ತವುಡು tavuḍu, *see* ತೌಡು.

ತವುತೆ tavutè, *see* ತೌತೆ.

ತವುರುನಿ tavuruni (ತವುರೆ), *v. a.* To

cut away any leaves *or* brush-wood, to clear a bush.

ತಸಾರ tasāra, *see* ಸಸಾರ.

ತಸಿಬಿ tasibi, *see* ತಸ್ಬಿ.

ತಸ್ಕು, ತಸ್ಕರ tasku, taskara, *s.* A trick, wile, pretext. 2. a mistake, error.

ತಸ್ಕರ್ taskaru, *s.* Theft, robbery; *also* ತಸ್ಕರತನ.

ತಸ್ಕರೆ taskarè, *s.* A thief, robber.

ತಸ್ತು, ತಸ್ತು tastu, tastu, *s.* A basin, broad mouthed vessel.

ತಸ್ತಿಕ್, ತಸ್ತಿಗ್, ತಸ್ತಿಕ್, ತಸ್ತಿಗೆ tastiku, tastigu, tastiku, tastige, *s.* A government allowance for a temple.

ತಸ್ಪಿ, ತಸ್ಪಿ taspi, tasbi, *s.* The rosary of Mohammedans.

ತಹ, ತಹಾ taha, tahā, *s.* Consent, agreement. 2. a contract; *also* ತಹಾನಾಮೆ. —ಮುಟ್ಟುನಿ to agree; to contract.

ತಹಶೀಲ್ tahašilu, *s.* Collection of revenue. —ದಾರೆ the revenue officer of a taluk, a tahsildar. ತಹಶೀಲಕೆ the post of a tahsildar.

ತಳ tala, *s.* Low ground, base, bottom. 2. *see* ತಲೆ. —ಊರುನಿ to find out a place for a building. —ಕಟ್ಟುನಿ to lay a foundation. —ಪಟ್ಟುನಿ to lie flat on the ground; to be in a great calamity; to be drowned.

ತಳತಂತ್ರ talatantra, *s.* Ruin, desolation, destruction.

- ↓ ತಳತಳ talataḷa, *s.* Glitter, lustre.
—ಮೆಂಚುನಿ to glitter, flash, sparkle.
- ತಳಪಟ, ತಳಪಟ್ಟು talapaṭa, talapaṭṭy, *s.* Ruin; *cf.* ತಳತಂತ್ರ. *adj.* Vacant, empty, deserted, waste. —ಮಳ್ಳುನಿ to devastate, desert.
- ↓ ತಳಪಳ talapala, *see* ಚಳಚಳ.
- ತಳಬಳ, ತಳಮಳ talabala, talamala, *s.* Alarm, agitation. 2. exhaustion, weariness.
- ↓ ತಳವಾರೆ talavāre, *s.* A village watchman.
- ತಳಾಂತರ talāntara, *see* ಸ್ಥಳಾಂತರ.
- ತಳಾರ talāra, *s.* A sore in the toes.
- ತಳೆಪುನಿ talipuni, *see* ತಲಿಪುನಿ.
- ↓ ತಳಿರ taliru, *s.* A sprout, bud, shoot. —ದಿರೆ a tender leaf.
- ತಳು talu, *see* ತಳ.
- ತಳೆಪುನಿ talepuni, *see* ತಲಿಪುನಿ, ತಲೆಪುನಿ.
- ತಳ್ಳುನಿ talpuni, *see* ತಲ್ಲುನಿ.
- ತಳ್ಳಿನ talmena, *see* ತಲ್ಲಿನ.
- ↓ ತಳ್ಳಿ talli, *s.* ↓ Slander, calumny, ↓ defamation. 2. intercourse, interference, association. 3. *see* ತಲ್ಲೆ. *adj.* Slanderous. 2. anonymous. —ಅರ್ಜಿ an anonymous petition.
- ↓ ತಳ್ಳುನಿ talluni, *see* ತಲ್ಲುನಿ.
- ತಳ್ಳೆ tallè, *s.* A heap. 2. plunder. —ಪಿಳ್ಳೆ, *see* ತನಿಪಿನೆ.
- ತಾಂಕಣ taṅkaṇa, *s.* Fosterage, fostering. —ದಮ್ಮೆ a foster father. —ದಮ್ಮೆ a foster mother. —ದ ಬಾಲೆ a foster child.
- ತಾಂಕಾವುನಿ tāṅkāvuṇi, *c. v.* (of ತಾಂಕುನಿ) To cause to nurse. 2. to cause to give (*said by Pariahs*).
- ↓ ತಾಂಕುನಿ tāṅkuṇi (ತಾಂಕ್), *v. a.* To take care of, nourish, bring up, foster, nurse, feed; shelter. 2. to give (*said by Pariahs*).
- ↓ ತಾಂಗ್ tāṅgu, *s.* A support, prop. —ಕೊರ್ಪಿನಿ, —ಪಾಚುನಿ to prop, support, provide with support. —ತರ್ವೆಲ್ supporting by holding up in arms.
- ↓ ತಾಂಗುನಿ tāṅguṇi (ತಾಂಗ್), *v. a.* To assist, help. 2. to prop, support, sustain.
- ↓ ತಾಂಗೊಳಿಪುನಿ tāṅgolipuni (ತಾಂಗೊಳಿ), *v. a.* To support.
- ತಾಂಜುನಿ tāṅjuṇi, *see* ತಾಂಗುನಿ.
- ತಾಂಚ tāṅca, *see* ಸಾಂಚ.
- ತಾಂಚಾವುನಿ tāṅcāvuṇi, *see* ತಾಂಟಾವುನಿ.
- ↓ ತಾಂಚುನಿ tāṅcuṇi, *see* ತಾಂಚುನಿ.
- ತಾಂಟ್ ಮೊಂಟ್ tāṅṭumōṅṭṭy, *adj.* Crooked, bent. 2. vain, useless. *s.* Debris, fragments.
- ↓ ತಾಂಟಾವುನಿ tāṅṭāvuṇi, *c. v.* (of ತಾಂಟುನಿ) To make touch, to bring into collision or contact. 2. to set one person against another.
- ↓ ತಾಂಟುನಿ tāṅṭuṇi (ತಾಂಟೆ), *v. n.* To touch, hit, come into collision or contact with. 2. to quarrel, fight.
- ತಾಂಟೆ tāṅṭe, *adj.* Lean, thin, slender. —ಕಾರ್ lean slender

legs. —ವೋಟಿ a cripple, a decrepit person. —ಕೊಂಬು a slender horn.

ತಾಂಡೇಲೆ tāṇḍēle, *see* ತಂಡೆಲ್.

ತಾಂತಣೆ tāntaṇṇe, *s.* A glutton.

ತಾಂತ್ರಿಕೆ tāntrike, *see* ತಂತ್ರಿ.

ತಾಂಬಟೆ, ತಾಂಬಟೆ tām̄baṭi, tām̄baṭe, *see* ಚಿಂಬಟೆ.

ತಾಂಬಾಣ tām̄bāṇa, *s.* A metallic dish *or* tray.

ತಾಂಬೂಲ tām̄būla, *s.* Betel leaf and areca nut. —ಚರ್ವಣ chewing betel.

ತಾಂಬ್ರ tām̄bra, *s.* Copper. *adj.* Copper-coloured. —ದ ಚಿಂಬು a copper-pot. —ದ ತಗಡ a copper plate. —ಭಸ್ಮ, —ಸಿಂಧೂರ calx *or* oxide of copper.

ತಾಕಟೆಮರ tākaṭemara, *s.* The tree *Morinda citrifolia*.

ತಾಕಿಕ tākika, *s.* True report, correct information.

ತಾಕಿತ್, ತಾಕಿದ್, ತಾಕಿದಿ tākitu, tākidu, tākidi, *s.* An order, command, injunction. —ಕೊರ್ಪಿನ, —ಮಕ್ಕುನಿ to order, direct.

ತಾಕುತೋಕು, ತಾಕುದೋಕು tākutōku, tākudōku, *s.* Responsibility; risk, liability. *adj.* Responsible; liable.

ತಾಕುನಿ tākuni (ತಾಕ್), *v. n.* To hit, touch; *cf.* ತಾಗುನಿ.

ತಾಗ tāga, *adv.* Pointedly, directly; explicitly. —ಪಟ್ಟಿನಿ to say directly; refer pointedly.

ತಾಗಾವುನಿ tāgāvuni, *c. v.* (of ತಾಗುನಿ) To cause to touch, make

hit. ಬರಿಯನ್ ಬಯಗ್ನ್ — to set one against another.

ತಾಗುನಿ tāguni (ತಾಗ್), *v. a.* To touch, hit, come in collision *or* contact with. *v. n.* To be impressed, sensible. ಆಯಗ್ ಪಂಡಿನವ ತಾಗಂಡೆ he was impressed by what was said.

ತಾಜುನಿ tācuni (ತಾಜ್), *v. n.* To come in collision.

ತಾಜಾ tājā, *adj.* Fresh, new; genuine. 2. fair, correct. —ಕಲಮ್ *nota bene*, a postscript. —ಪ್ರತಿ a fair copy. —ಮಾಲ್ a genuine article.

ತಾಜೀಪ್ tājipu, *adj.* Marvellous.

ತಾಟಂಕ tāṭaṅka, *s.* An ear-ornament.

ತಾಟಕಿ tāṭaki, *s.* A female giant. 2. a quarrelsome woman.

ತಾಟೆ tāṭi, *s.* Clapping the hands; applause. —ಬೊಟ್ಟುನಿ to clap the hands; to applaud.

ತಾಟೆ ತಾಟೆ, *s.* A kind of fish.

ತಾಡನೆ tāḍane, *s.* Beating, whipping.

ತಾಡಿ tāḍi, *see* ಚಾಡಿ.

ತಾಡು tāḍu, *s.* Goring; *also* ತಾಡಾಟ.

ತಾಡುನಿ tāḍuni (ತಾಡ್), *v. a.* To gore with the horns; to butt.

ತಾಡೆಲ್ tāḍelu, *s.* The act of goring *or* butting.

ತಾಣ tāṇa, *s.* A place; *cf.* ಸ್ಥಾನ. —ದನೆ, —ದ ತುಡರ್ a lampstand.

ತಾತಯಿ, ತಾತಾಯಿ tātayi, tāṭayi, *s.* Caraway seed, *Curum carui*; *cf.* ಜೀರವರಿ.

ತಾತಿ tāti, *s.* A kind of ornament; *also* ತಾತಿಮಣಿ. 2. *see* ತಾಟಿ.
 ತಾತುರಿ tāturi, *s.* Eloquence, ability, cleverness; *cf.* ಚಾತುರ್ಯ. 2. love, affection; *cf.* ತಾತ್ಪರ್ಯ.
 ತಾತೆ tāte, *s.* A grand-father. 2. Brahma.
 ತಾತ್ಪರ್ಯ, ತಾತ್ಪರ್ಯ ತಾತ್ಪರ್ಯ, *s.* Sentiment, opinion, notion. 2. love, affection. 3. purport, meaning. 4. object, intent, design, purpose. —ಪಟ್ಟಿನಿ to tell one's opinion. —ದೀಪಿನಿ to care, favour.
 ತಾತ್ಸಾರ tātsāra, *s.* Slight, disrespect, contempt.
 ತಾದಿ tādi, *see* ಸಾದಿ. [goods.
 ತಾನ್ tāny, *s.* A web of piece-
 ತಾನ್ tāny, *pron.* Self, one's self.
 ತಾನ tāna, *see* ಸ್ಥಾನ.
 ತಾನಿಕೆ tānike, *see* ಸ್ಥಾನಿಕೆ.
 ತಾಪ tāpa, *s.* Heat, burning. 2. fever, inflammation. 3. anguish, distress.
 ತಾಪತ್ರ, ತಾಪತ್ರಯ tāpatra, tāpatra-
 ya, *s.* Grief, distress, trial, trouble.
 ತಾಪಿ tāpi, *s.* A trowel.
 ತಾಪಿಪುನಿ tāpipuni (ತಾಪಿ), *v. a.* To burn. 2. *see* ಸ್ಥಾಪಿಪುನಿ.
 ತಾಪು tāpu, *s.* A watchman's stand in a field. 2. an ambush.
 ತಾಬುಲು tābulu, *s.* A tinsel, brass leaf. 2. the cuts, as of a precious stone.
 ತಾಬೂತು tābūtu, *s.* The cage

made of paper and tinsel by Mussalmans at the Moharam.
 ತಾಬೆ tābè, *s.* Control. 2. charge, care. ನಿನ ತಾಬೆಡ ಉಳ್ಳೆ he is in your charge.
 ತಾಮಕಾಯಿ tāmakāyi, *see* ತಮಕೆ.
 ತಾಮಣಿ tāmani, *see* ತಲಮಣಿ.
 ತಾಮಯಿ tāmayi, *see* ತವಾಯಿ.
 ತಾಮರೆ tāmarè, *s.* The lotus flower, *Nymphaea pubescens*; *also* ತಾಮರೆಫಲ. —ಮಣಿ the seed of a lotus. —ಪಂಡೆ the stalk of a lotus.
 ತಾಮರೆರೋಗ ತಾಮರರೋಗ, *s.* A wasting disease of children. 2. green sickness.
 ತಾಮಸ tāmasa, *s.* Laziness, indolence. 2. delay, procrastination. 3. anger, passion. —ದಾಯಿ, ತಾಮಸಿ a sluggard; a passionate man.
 ತಾಮಿಸ್ರ ತāmisra, *s.* Great darkness. —ಪಕ್ಷು the dark half of the lunar month.
 ತಾಮೆ tāme, *see* ಸಾಮೆ.
 ತಾಮೆರ್ tāmeru, *see* ತಮೆರ್.
 ತಾಮ್ರೆ tāmrā, *see* ತಾಂಬ್ರೆ.
 ತಾಯಿ tāyi, *s.* Mother.
 ತಾಯಿಗಂಡೆ tāyigaṇḍe, *s.* A rogue, cheat, scoundrel, *obs.*
 ತಾಯಿಬೇರ್ tāyibēru, *s.* The principal root of a tree, taproot.
 ತಾರ್ tāru, *s.* A rivulet. 2. tar.
 ತಾರ tāra, *s.* A star. 2. two pie. 3. crossing, passing over.
 ತಾರಣ tāraṇa, *s.* The eighteenth year of the Hindu cycle. 2.

the act of crossing. 3. persecution. 4. a raft, float.

ತಾರತಮ್ಯ tāratamya, *s.* Rank, state, condition. 2. distinction, discrimination.

ತಾರಾಯಿ tārayi, *s.* A cocoanut. —ದ ತಿಪ್ಪಿ, —ದ ಬುರುಡೆ the shell of a cocoanut. ರಂಕದ— a large cocoanut. ಕೋರಿ— a small hard cocoanut. ದೀವು— a cocoanut of the (Laccadive) isles. ಸಿಂಜೆ—, *see* ಸಿಂಜಳ. —ಕಟ್ಟಿಸಿ to play with cocoanuts by knocking one against the other, the person who breaks the cocoanut of the other gains it.

ತಾರಾವುನಿ tāravuni, *c. v.* (of ತಾರುನಿ) To drive in. 2. to immerse.

ತಾರಿ tāri, *s.* The palmyra, *Borassus flabelliformis*. —ಕಂಡೆ the bulb of a fragrant grass, *Cyperus rotundus*. —ದ ಕಳಿ palmyra toddy. —ದ ಕುಜಿಲಿ a vessel for palm-wine. —ಗುಬಿಲಿ a kind of sparrow, building its pendent nest on a palm tree. —ಪಂತಿ a kind of grass, *Cyperus hexastachyus*. —ಪಂದ್ಲಿ the fruit of the palmyra tree. —ದ ಜಿಲ್ಲೆ jaggory made from palm juice. —ಮಡಲೆ a poisonous snake. —ದ ಮಡೊಡಿ the midrib of a palm-leaf.

ತಾರಿನಿ tāriṇi, *s.* A goddess peculiar to the Jains.

ತಾರೀಕ್, ತಾರೀಕು tāriku, tāriku, *s.* A date, day of the month.

ತಾರೀವು tāriṇu, *s.* Praise, com-

mendation. 2. novelty, rarity. —ಮಕ್ಕುನಿ to commend, praise.

ತಾರುಣ್ಯ tāruṇya, *s.* Youth, manhood.

ತಾರುನಿ tāruni (ತಾರಿ), *v. n.* To sink in, plunge. ಕಾರ್— feet to sink, as in mire.

ತಾರುನಾರ್ tārumāru, *s.* Confusion, disorder. —ಆಪಿಸಿ to become confused.

ತಾರೆ tāre, *s.* The cocoanut palm, *Cocos nucifera*. ಗುಜ್ಜಿ— a short cocoanut palm. ಜೀ—, ದೀವು— a species from the (Laccadive) isles, bearing small cocoanuts. ರಂಕ— a species, bearing large cocoanuts. —ದ ಕೊತ್ತಳಸಿ the stalk or midrib of a cocoanut leaf.

ತಾರೊಳಿ tāroli, *see* ತರೊಳಿ.

ತಾರ್ಕಣೆ tārkane, *s.* Substantiation, proof, demonstration. 2. apparition. —ಕೊರ್ಪಿಸಿ, —ಮಕ್ಕುನಿ to substantiate.

ತಾರ್ಕಿಕೆ tārkike, *s.* A sophist, disputant.

ತಾರ್ಕೊಲ್ tārkolu, *see* ತರೊಳ್.

ತಾರ್ಮಾರ್ tārmāru, *see* ತಾರುನಾರ್.

ತಾಲ tāla, *s.* The metallic lid of a cooking utensil. 2. *see* ತಾಳ.

ತಾಲಂಗಡಿ tālaṅgaḍi, *s.* The wooden peg by which a water-lift is fastened to the stem.

ತಾಲವ್ಯ tālavya, *s.* A palatal letter, *gram*.

ತಾಲಾಂಕೆ tālānke, *s.* A name of Balarāma.

↓ ತಾಲಿ tā'i, s. The marriage badge, worn by a female. 2. a metal tumbler or small pot. 3. a kind of grass. —ಕಟ್ಟುನಿ to tie the marriage badge to the neck. —ತಪ್ಪು a kind of climbing shrub.

ತಾಲಿಯೆ tāliye, see ತಾಲ್ಯೆ.

ತಾಲೀಮು tālimu, s. Gymnastics, athletic exercise. —ಸೊಬ್ಬುನಿ to practise gymnastics.

ತಾಲು tālu, s. The throat. 2. the palate.

ತಾಲುಕು tāluku, s. The division of a district.

√ ತಾಲುನಿ tāluni (ತಾಲ್), v. n. To fall off, drop down; cf. ತಾಳುನಿ.

ತಾಲೆ tāle, see ತಾಲ್ಯೆ.

ತಾಲ್ಪುನಿ tālpuni, see ತಲ್ಪುನಿ.

ತಾಲ್ಯತುಂಡು tālyatuṇḍu, s. A special cloth worn only by weavers.

ತಾಲ್ಯಪಟ್ಟೆ tālyapaṭṭu, s. A cobweb.

ತಾಲ್ಯಪುರಿ tālyapuri, s. A spider.

√ ತಾಲ್ಯೆ tālye, s. A weaver. 2. a spider.

ತಾವಜಿ tāvajji, s. A metallic tube for keeping an amulet, money, etc.

ತಾವರೆ tāvarè, see ತಾಮರೆ. 2. see ಅಲ್ಲಿ.

ತಾವು tāvu, s. A sheet of paper.

√ 2. death; cf. ಸಾವು. 3. place, room.

ತಾಷ tāsha, s. A kind of drum.

ತಾಸ ತಾಸು, s. An hour.

ತಾಸಯಿ tāsayi, see ತಾತಾಯಿ.

ತಾಸಯೆ tāsaye, see ದಾಸಯೆ.

ತಾಸೀಲ್ಲಾರೆ tāsildāre, see ತಹಶೀಲ್ ದಾರೆ under ತಹಶೀಲ್.

ತಾಸೆ tāse, see ತಾಷ.

ತಾಸೆಮಿ tāsemi, see ದಾಸೆಮಿ.

ತಾಹ tāha, see ತಹ.

√ ತಾಳ tāla, s. A cymbal. 2. tune, beating time in music. —ಮೇಳ music and play. —ಬೊಟ್ಟುನಿ to beat time.

√ ತಾಳೆ tāli, see ತಾರಿ. 2. see ತಾಲಿ.

√ ತಾಳುನಿ tāluni (ತಾಳ್), v. n. To bear, endure, suffer, forbear, have patience.

√ ತಾಳೆ tālē, see ತಾರೆ.

√ ತಾಳ್ಮೆ tālmè, s. Patience, forbearance. 2. endurance.

ತಿಂಕಿ tinki, see ತಿಂಗ.

ತಿಂಕಿರಿ, ತಿಂಕಿರಿ tinkiri, tinkeri, s. A very small piece or strip of anything. adj. Thin, fine, wiry.

ತಿಂಕೆ tinkè, see ತಿರ್ಕೆ.

ತಿಂಕ್ರಿ tinkri, see ತಿಂಕಿರಿ.

ತಿಂಗಪುರಿ tingapuri, s. A larva, moth.

ತಿಂಗಬಾರೆ tingabāre, see ಸಿಂಗಬಾರೆ.

ತಿಂಗರ tingara, s. Ornament, decoration. 2. see ಪಿಂಗರ.

ತಿಂಗಿ tingi, s. Poison. —ಕಲಪುನಿ lit. to mix poison; to foment a quarrel. —ಪಾಡುನಿ to poison; to taint.

ತಿಂಗೊಡೆ tingodè, s. The first day of a solar month, which is considered unlucky.

- √ ತಿಂಗೊಳು tiṅgoḷu, *s.* The moon.
 2. a month. ಪಸು April. ಬೇಸ್ಯ
 May. ಕಾರ್ತೆ June. ಅಟಿ July.
 ಸೋಣ August. ಕನ್ಯೆ *or* ನಿರ್ನಾಲ
 September. ಬೊಂತೆ *or* ಪಣಿ
 October. ಜಾರ್ವೆ November.
 ಪರಾರ್ವೆ December. ಪುಯಂತೆ
 January. ಮಾಯಿ February.
 ಸುಗ್ಗ March. —ಪುರಿ a kind of
 large worm. —ದ ಬೊಳ್ಳು moon-
 light, moon-shine. —ದ ಸಂಬಳ
 monthly pay *or* salary.
- ತಿಣಾ tiṅṇa, *s.* Repetition.
- ತಿಂದಡ ತಿಂದಡ, *s.* A rag.
- √ ತಿಂದ್ರುನಿ tindruni (ತಿಂದ್ರ), *v. a.* To
 eat all, guzzle; *cf.* ತಿನ್ನಿನಿ.
- ತಿಂಬಟ್ timbaṭṭu, *adj.* Worthless.
- ತಿಂಬಟ್ಟಿ timbaṭṭe, *s.* A vagabond,
 worthless man.
- ತಿಂಬರೆ timbare, *see* ತೆಂಬರೆ.
- ತಿಂಬುಳು timbulu, *s.* A thimble.
- √ ತಿಂಬೆಲೆ timbele, *s.* A glutton.
- ತಿರ್ಗಡ್ tirṅḡuḍu, *past part.*
 (of ತಿರ್ಗುನಿ) Having turned.
adv. Again, once more. —ಪೋ
 ಪಿನಿ to return, go back, go
 again. —ಬರ್ಪಿನಿ to come again;
 to return from a walk. —ಬೂರುನಿ
 to be upset, overturned; to
 rebel, revolt.
- √ ತಿರ್ಗಣೆ tirṅḡaṇe, *s.* A pivot,
 hinge, swivel. 2. a screw.
- √ ತಿರ್ಗಮುರ್ಗ ತಿರ್ṅamurṅa, *adv.*
 topsy-turvy, pell-mell.
- √ ತಿರ್ಗಾಟ ತಿರ್ṅāṭa, *s.* Excursion,
 walk, roaming. 2. turning,
 change.
- √ ತಿರ್ಗಾವುನಿ tirṅāvuni, *c. v.* (of
 ತಿರ್ಗುನಿ) To turn, whirl, make
 return. 2. to change, convert,
 gain over. ನಾಲಾಯಿ— to break
 a promise; to deny. ಮನಸ್ಸು—
 to change the mind. ಸಾಕ್ಷಿ—
 to gain over a witness.
- ತಿರ್ಗುನಾಯೆ, ತಿರ್ಗಲೆ tirṅunāye,
 tirṅele, *s.* A rover, vagabond.
 2. a backslider, unsteady man.
- √ ತಿರ್ಗುನಿ tirṅuni (ತಿರ್ಗುನಿ), *v. n.*
 To turn, revert, revolve,
 whirl, turn back. 2. to shift,
 as the wind. 3. to move,
 wander, travel about. ತರೆ—
 to be giddy; to become proud.
 ತಿರ್ಗುನಿ ಪೋಪಿನಿ to go for a walk,
 take a walk; *cf.* ತಿರ್ಗುನಿ.
- ತಿರ್ಬುನಿ tirṅuni, *see* ತೆರ್ಬುನಿ.
- ತಿರ್ಬಿ tirmi, *s.* A kind of fern;
also ತಿರ್ಬಿಪಂತಿ.
- ತಿರ್ಕಾಣೆ tikāṇi, *see* ರಿಕಾಣೆ.
- √ ತಿಕ್ಕಾ tikkā, *s.* √ Entanglement,
 intricacy, perplexity. 2. dif-
 ficulty, distress, trouble. 3. *see*
 ತಿಕ್ಕಿ. —ಕಟ್ಟುನಿ to get entangled.
 —ಬೂರುನಿ to be entangled.
- √ ತಿಕ್ಕಟ್ಟು tikkāṭṭu, *s.* A labyrinth,
 maze, intricacy.
- √ ತಿಕ್ಕಟ್ಟುನಿ tikkāṭṭuni (ತಿಕ್ಕಟ್ಟು), *v. n.*
 To be matted, as hair. 2. to
 be entangled; to be intricate.
- ತಿಕ್ಕಲೆ tikkalē, *adj.* Short and
 thin.
- √ ತಿಕ್ಕಾವುನಿ tikkāvuni, *c. v.* (of ತಿಕ್ಕು
 ನಿ) To ensnare, entangle. 2.
 to fix. 3. to button.

✓ ತಿಕ್ಕುನಿ tikkuni (ತಿಕ್ಕು), *v. a.* ✓ To
 ✓ rub, brush, polish. *v. n.* ✓ To
 be ensnared, caught. 2. ✓ to
 be seized, apprehended. *c. dat.*
 To find, get, obtain.

ತಿಕ್ಕೊಟೆ tikkote, *see* ತಿಕ್ಕೊಟೆ.

ತಿಗ್ಗತೆ tigutè, *s.* A split, splinter,
 slip, piece. —ಮಕ್ಕುನಿ to split,
 divide, saw.

ತಿಗ್ಗಪುನಿ tigupuni, *see* ತಿಗ್ಗಪುನಿ.

ತಿಗ್ಗರುನಿ tiguruṇi, *see* ತಿಗ್ಗರುನಿ.

ತಿಗ್ಗ tiga, *s.* A beehive. 2. honey.
 —ತ ಕೆಲಂಜಿ bees. —ತ ತಟ್ಟೆ, —ತ
 ಪಟ್ಟೆ a honeycomb. —ತ ನೆಯ್ಯು
 honey. —ತ ಮಾಯನ bees' wax.
 —ತ ಮೊಜಂಟಿ a small kind of
 bee.

✓ ತಿಗ್ಗಡಿ tigadi, *s.* The Indian jalap,
Ipomœa turpethum.

ತಿಗ್ಗಡಿಬಿಗಡಿ tigadibigadi, *s.* Con-
 fusion, tumult.

ತಿಗ್ಗತೆ, ತಿಗ್ಗತ್ತಿ tigatè, tigatti, *see*
 ತಿಗ್ಗತೆ.

ತಿಗ್ಗಲೆ tigalè, *s.* The breast, chest,
 heart. 2. courage. —ಗಂಟಿ a
 giant; a big, lazy fellow; a
 desparado. —ದ ಗಂಜಿ, —ದ ಗೂಡು,
 —ದ ನಿಡಿಪು the hollow of the
 breast; bravery. —ಬೇನೆ pain
 in the chest. —ದ ರಾಪು anger,
 wrath. —ಕೊಪ್ಪಿನಿ to brave,
 encounter with courage; to
 be bold. —ದಿ ದಾಪಿನಿ to give in
 charge; to hold responsible.
 —ನಲಪುನಿ the heart to palpitate.
 —ನುಪುನಿ the heart to break;
 to labour hard. —ದಿ ಬೂರುನಿ to

have charge. —ನುಪುನಿ to suf-
 fer from heart-burn.

ತಿಗ್ಗಿತೆ tigite, *see* ತಿಗ್ಗತೆ.

✓ ತಿಗ್ಗಿಪುನಿ, ತಿಗ್ಗುಪುನಿ tigipuni, tigu-
 puni (ತಿಗ್ಗ, ತಿಗ್ಗ), *v. a.* To split,
 slit, cut, saw, tear.

✓ ತಿಗ್ಗುರುನಿ, ತಿಗ್ಗುನಿ, ತಿಗ್ಗುಲುನಿ tiguru-
 ni, tigruni, tiguluni (ತಿಗ್ಗು,
 ತಿಗ್ಗು), *v. n.* ✓ To sprout, shoot,
 germinate. 2. to split.

ತಿಗ್ಗೈ tigte, *see* ತಿಗ್ಗತೆ.

ತಿಟ್ಟೆ titti, *s.* White spots on
 leaves; *cf.* ಚಿಟ್ಟೆ.

ತಿಟ್ಟೆ tittè, *see* ಚಿಟ್ಟೆ.

ತಿಟ್ಟೇನಿ tittēsi, *s.* Interference,
 intermeddling. 2. annoyance,
 trouble; *also* ಚಿಟ್ಟೇನಿ.

✓ ತಿಣೆ tinè, *s.* A small open ve-
 randa.

ತಿತಿ titi, *see* ಸ್ಥಿತಿ.

ತಿತ್ತಿರಿ tittiri, *s.* Playing upon a
 pipe, *etc.* 2. a top. 3. a
 partridge. —ಸೂಬ್ಬುನಿ to play at
 tops.

ತಿತ್ತಿರಿಬಿತ್ತಿರಿ tittiribittiri, *s.* An
 unfair dealing.

✓ ತಿಥಿ tithi, *s.* ✓ A lunar day. 2.
 the annual ceremony per-
 formed to one's deceased an-
 cestors.

✓ ತಿಡ್, ತಿಡಿ tidu, tidi, *adj.* Small.

ತಿಡ್‌ಕರ tidukara, *s.* Sitting on
 the feet. —ಕುಕ್ಕುನಿ to sit on
 the feet.

ತಿಡಿ tidi, *see* ತಿಡಿ. 2. *see* ನಿಡಿ.

✓ ತಿಡಿಪಂಚ tidipañca, *adj.* Dwar-
 fish, short.

✓ ತಿದ್ಧಾವುನಿ tiddāvuni, *c. v.* (of ತಿದ್ಧನಿ)
To get corrected, rectified, altered.

✓ ತಿದ್ಧಿಗೆ tiddigē, *s.* Correction, training, renovation. —ಕಂಠು an erect pillar. —ಬರವು settled hand-writing.

✓ ತಿದ್ಧುನಿ tidduni (ತಿದ್ಧ), *v. a.* To correct, mend, reform, rectify, alter. ಕೈ—*lit.* to correct the hand; to acquire a good penmanship.

ತಿದ್ಧಪಡಿ, ತಿದ್ಧಪಾಟ ತಿದ್ಧಪಾಡಿ, tid-
dupāṭa, *s.* Correction, amend-
ment, modification. 2. refor-
mation. —ಮುಟ್ಟುನಿ to correct,
amend, modify.

✓ ತಿದ್ಧ್ಯ ತಿದ್ಧ್ಯಾ, *adj.* Junior, young-
er. —ಪ್ಪೆ an aunt, *i. e.* mother's
younger sister, or younger
uncle's wife. —ಂಮೆ an uncle,
i. e. father's younger brother,
or aunt's husband.

✓ ತಿದ್ಧ್ಯಾಯೆ tiddyāye, *s.* A young
man.

ತಿದ್ಧು tidpu, *see* ತಿರ್ಪು.

ತಿದ್ಧ ತಿದ್ಧಾ, *s.* A kind of fish.

ತಿನಸ್ ತಿನಾಸು, *see* ತೆನಸು.

✓ ತಿನೆ tinē, *see* ತಿನೆ.

✓ ತಿನ್ಪಾವುನಿ tinpāvuni, *c. v.* (of ತಿನ್ಪನಿ)
To feed, nurse.

✓ ತಿನ್ಪಿನಿ tinpini (ತಿನ), *v. a.* To eat,
consume. 2. to destroy, waste.
3. to receive, as bribes, blows,
etc. ಪೆಟ್ಟೆ—to get blows. ಲಂಚ—to
take bribes.

✓ ತಿನ್ಪೆಲೆ tinpele, *s.* A glutton.

ತಿಪಲೆ tipalē, *s.* The creeper *Cly-
pea Burmanni*. 2. an appli-
cation for the head, generally
prepared of the leaves of this
plant.

ತಿಪಿಲ, ತಿಪುಲೆ tipila, tipulē, *see*
ತಿಬಿಲ.

ತಿಪ್ಪ ತಿಪ್ಪಾ, *adj.* Small.

✓ ತಿಪ್ಪಿ tippi, *s.* A cocoanut shell.
—ಕೋಲ್ *lit.* a cocoanut shell
and a stick; beggary. —ಕೋಲ್
ಪತ್ತೆದ ನಟ್ಟುನಿ to come down to
beggary. —ಮರೆ a small breast,
resembling a cocoanut shell.
ಅಣ್—the lower half of a
shell. ಫೋಣು—the upper half
of a shell. ತೆಕೆ—the skull.

✓ ತಿಪ್ಪಿಲಿ tippili, *s.* A kind of borer.
ತಿಪ್ಪಿವೊಕ್ಕೆಲ್, ತಿಪ್ಪಿವೊಕ್ಕೆಲ್ tippivok-
kelu, tipyokkelu, *s.* A poor
tenant.

ತಿಪ್ಪು tippu, *see* ಚಿಪ್ಪು.

✓ ತಿಪ್ಪೆ tippē, *s.* A heap, pile. 2. a
hill.

ತಿಬಿಲ tibila, *s.* A hand-lamp,
night-lamp.

ತಿಬುರು tiburū, *s.* A crack, split.
—ಬುಟ್ಟಿನಿ, ತಿಬುರುನಿ, *see* ತಿಗುರುನಿ.

ತಿಬ್ಬಿ, ತಿಬ್ಬೆ tibbi, tибbē, *s.* Hemming.

ತಿಬ್ರಾಲ್ tibrālu, *s.* Treble dis-
tilled arrack.

ತಿಮರೆ timarē, *s.* The Pennywort,
Hydrocotyle asiatica.

ತಿಮಿಂಗಲ್ timingalu, *s.* A whale.

ತಿಮುಕುಡುನಿ timukuduni (ತಿಮು
ಕುಡ), *v. a.* To jostle, push;
to try to escape from a crowd.

✓ ತಿಮುಕುನಿ, ತಿಮುರುನಿ timukuni, timuruni (ತಿಮುಕ್, ತಿಮುರ್), *v. n.*

To throng, crowd. [ಲ.

ತಿಮೆಕ್ಕೋಲು timekōlu, *see* ನೀಮೆ ಕೋ

ತಿಯರ tiyara, *see* ನೀಕರ.

ತಿರಂಗುನಿ tiruṅguni, *see* ತಿಂಗುನಿ.

ತಿರ tira, *see* ಸ್ಥಿರ.

ತಿರಸ್ tirasu, *see* ಶ್ರಾನ್.

ತಿರಸ್ಕಾರ tiraskāra, *s.* Contempt, disrespect, reproach, affront.

ತಿರಿ tiri, *s.* A sprout, shoot, sprig, germ; the tender branch of a

✓ ಪಿರಮ್. 2. the wick of a lamp; *cf.* ಶಿರಿ. —ಬಾಯಿ a harelip. —ಮೈ a thin body. —ಅಡೆವನಿ to cease to sprout. —ಫಡವನಿ, —ಬರ್ಪಿನಿ to sprout, shoot. ಉಗುರುದ—the point of the nail.

ತಿರಿಕಟ್ಟು tirikattu, *see* ತಿರ್ಕಟ್ಟೆ.

ತಿಯರ tiriya, *adv.* Within reach of the hand; below, beneath.

✓ ತಿರು tiru, *s.* A bow string. 2. a short stick used to tighten, as the string of a bow, *etc.* —ಕಟ್ಟುನಿ, —ಪಾಡುನಿ to tie a bow-string. [church.

ತಿರು tiru, *adj.* Holy. —ಸಫಿ the holy

ತಿರಂಗುನಿ tiruṅguni, *see* ತಿಂಗುನಿ.

ತಿರುಗಣೆ tirugaṇè, *see* ತಿಂಗುನಿ.

ತಿರುದಣೆ tirudaṇa, *see* ತಿರುವಣೆ.

✓ ತಿರುಪ, ತಿರುಪೆ tirupa, tirupè, *s.* Alms, charity.

ತಿರುಪತಿ tirupati, *s.* A celebrated place of pilgrimage in North Arcot.

ತಿರುವು tirupu, *see* ತಿರ್ಪು.

ತಿರುಬಂಜಿ tirubañji, *see* ತಿರ್ಬಂಜಿ.

ತಿರುಮುರು tirumuru, *s.* Property, wealth. 2. exchange.

ತಿರುಮೂರ್ತಿ tirumūrti, *see* ತ್ರಿಮೂರ್ತಿ.

ತಿರುವ tiruva, *see* ತಿರ್ವ.

✓ ತಿರುವಣೆ tiruvaṇa, *s.* A nitpick.

ತಿರುವೆ tiruvè, *see* ತಿರ್ವೆ.

ತಿರುಳಿ tiruḷi, *s.* A kind of round chisel or gimlet.

ತಿರೆ, ತಿರೆಕಜಿಪು tirè, tirekajipu, *see* ಸಿರೆಕಜಿಪು.

ತಿರ್ಕು tirku, *s.* A band, tie made of the fibre taken from the flat side of the cocoanut branch;

✓ *cf.* ತಿರ್ಕು. —ಪಾಡುನಿ to fasten the cocoanut blossom with such a tie.

ತಿರ್ಕಟ್ಟು tirkattu, *s.* The slip-knot of a rope used for drawing water. 2. *see* ತಿಕ್ಕಟ್ಟೆ. —ಪಾಡುನಿ to fasten a band, peg, *etc.*

ತಿರ್ಕಡೆ tirkadè, *s.* The lower part of any thing.

ತಿರ್ಕಾಯಿ tirkāyi, *see* ತಿಕ್ಕೈರ್.

✓ ತಿರ್ಕಾವುನಿ tirkāvuni, *c. v.* (of ತಿರ್ಕುನಿ) To make lean, to weaken.

ತಿರ್ಕಾಸ್ tirkāsu, *adj.* Oblique, slant, sloping. *adv.* Obliquely, aslant. [garment.

ತಿರ್ಕುಂಟು tirkunṭu, *s.* An under-

✓ ತಿರ್ಕುನಿ tirkuni (ತಿರ್ಕು), *v. n.* To be lean, weak; *also* ತಿರ್ಕುನಿ.

ತಿರ್ಕೆ tirkè, *s.* A split, splinter; *also* ತಿರ್ಕೆ.

ತಿಕ್ಕೈರ್ tirkei, *s.* A water jar, pitcher. 2. a handful. —ಸತ್ತುನಿ

to join the hands for receiving anything. ಕೈ— a small pitcher.

√ತಿರ್ಕೋಲೆ tirkōḷe, *s.* A lean or weak man.

ತಿರ್ಕೋಲೆ tirkōlu, *see* ತಿರ್ಕೋಲೆ.

√ತಿರ್ಗಣೆ tirgaṇe, *see* ತಿರ್ಗಣೆ.

ತಿರ್ಗುಣೆ tirguni, *see* ತಿರ್ಗುಣೆ.

ತಿರ್ಜಣೆ tirjaṇe, *see* ತಿರ್ಗಣೆ.

√ತಿರ್ತೆ tirtu, *adv.* Down, beneath, below, under. *adj.* Lower, subordinate. —ಮತ್ತೆ topsyturvy. —ಬಾರುನಿ to fall down.

√ತಿರ್ತಟ್ಟೆ tirtattu, *s.* Lower side or level. —ದ ಕಂಡ a lower field.

ತಿರ್ತಡ್ಡೆ tirtadya, *s.* The threshold, lower step, under frame.

√ತಿರ್ತಣೆ tirtaṇe, *s.* The lower part of a slope; *cf.* ಅಣೆ.

ತಿರ್ತರ tirtara, *s.* An inferior kind. *adj.* Lower, inferior. *adv.* Below, under.

ತಿರ್ಥಟ್ಟೆ tirthattu, *see* ತಿರ್ತಟ್ಟೆ.

√ತಿರ್ದುಣೆ tirduni (ತಿರ್ಡು), *v. n.* √To turn. 2. *see* ತಿರ್ದುಣೆ.

ತಿರ್ಪಣತ್ತೆ tirpanatre, *s.* A place near Cochin; the former residence of the Cochin kings.

ತಿರ್ಪಣೆ tirpani, *s.* A fund for the repairs of a temple.

ತಿರ್ಪತಿ tirpati, *see* ತಿರ್ಪತಿ.

√ತಿರ್ಪಲೆ tirpali, *s.* Long pepper.

ತಿರ್ಪಲೆ tirpale, *see* ತಿರ್ಪಲೆ.

ತಿರ್ಪಾವುಣೆ tirpāvuni, *c. v.* (of ತಿರ್ಪುಣೆ) To get made, settled. 2. *see* ತಿರ್ಪಾವುಣೆ. ಭಂಕಾರ್— to make gold ornaments.

√ತಿರ್ಪು ತಿರ್ಪು, *s.* A swivel. —ದ ಪು a head-ornament.

√ತಿರ್ಪುಣೆ tirpuni (ತಿರ್), *v. a.* To twirl round.

ತಿರ್ಬಂಜೆ tirbañji, *s.* The abdomen, bowels.

ತಿರ್ಬೆ tirbe, *s.* A piece, chip; *cf.* ತಿರ್ಕೆ.

√ತಿರ್ಮುರು tirmuru, *s.* Exchange.

√ತಿರ್ಯಂಡೆ tiryandè, *s.* A kind of fish.

√ತಿರ್ಯರ tiryara, *adj.* Low. *adv.* Below, downward, under.

√ತಿರ್ಲೆ tirlu, *s.* The core, heart of a tree. —ಕೂಡುನಿ to come to age, to be full-grown.

ತಿರ್ಲೆ tirlu, *s.* A full-grown, strong man. [tree.

ತಿರ್ವೆ tirva, *s.* A kind of timber

ತಿರ್ಸೆ tirsè, *see* ತಿರ್ಸೆ.

ತಿರ್ಲೆ tirli, *s.* The bandage or crown of a stack of corn.

ತಿರ್ಲೆ tilu, *s.* The spleen, milt. 2. *see* ದಿಲ್.

ತಿಲೆ tila, *s.* The gingely oil seed, *Sesamum indicum*. —ಕುಸುಮೆ the sesamum flower. —ತರ್ಪಣ, ತಿಲೆನೀಡಕೆ sesamum seed and water, presented as an offering to the manes of the departed ancestors. —ತೈಲೆ gingely oil. —ದಾನ, ತಿಲಾದಾನ a gift of sesamum.

ತಿಲಕೆ tilaka, *s.* A sectarian or ornamental mark on the forehead. 2. a freckle, mole.

ತಿಲವುಣೆ tilavuni, *see* ತಿಲವುಣೆ.

- ತಿಲಾಣ tilāṇa, *see* ತಿಲ್ಲಾಣ. 2. *see* ತೆಲ್ಲೆನ.
- ತಿಲಾವು tilāvu, *see* ತೆಲವು.
- ತಿಲೋದಕ tilōdaka, *see under* ತಿಲ.
- ತಿಲ್ಲಾಡುನಿ tillāḍuni (ತಿಲ್ಲಾಡ್), *v. a.*
To dissipate, disperse, scatter.
- ↓ತಿಲ್ಲಾಣ tillāṇa, *s.* Humming a tune.
- ತಿವಾಸ, ತಿವಾಸಿ tivāsy, tivāsi, *s.*
A kind of carpet, a rug. 2. a cushion.
- √ತಿಳಿ tili, *adj.* Transparent, clear. 2. distilled; *cf.* ತೆಳ, ಸೆಳ. —ನೀರ್ clear, *or* filtered water.
- √ತಿಳುವಳಿಕೆ, ತಿಳುವಳಿಗೆ tiluvalikē, tiluvaligē, *s.* Understanding, intellect; knowledge, information.
- ತಿಳ್ಳಪಿಳ್ಳ tillapilla, *see* ಚಲ್ಲಾಪಿಲ್ಲೆ.
- ತಿಳ್ಳೆ tillē, *see* ಚೆಲ್ಲೆ.
- ತಿರಂಕಿರಿ, ತಿರಂಕೆರಿ, ತಿರಂಕ್ರಿ tīnkiri, tīnkēri, tīnkri, *s.* Preparing for the festival of the female demons ಅಬ್ಬಸಿ ದಾರಸಿ. 2. *see* ನೀರಂಕಿರಿ.
- ತಿರಂಕು tīnku, *see* ತೀರ್ಕ.
- ತಿರಂಕೆಲ್ tīnkēlu, *see* ತಿಂಕಿರಿ.
- √ತಿರಂಟುನಿ tīṇṇuni, *see* ನೀಂಟುನಿ.
- ತಿರಂತಾಟ tīntāṭa, *see* ನೀಂಟಾಟ.
- ತಿರಂತಾರ, ತಿರಂಥಾರ tīntāra, tīnthāra, *s.* Dispersion, dissipation. 2. ruin, waste. —ಅಪಿನಿ to become dispersed; to be ruined. —ಮೆಳ್ಳುನಿ to waste.
- ತಿರಂತಾರೆ tīntāre, *s.* A destitute *or* miserable man.
- ತಿರಂತಾವುನಿ tīntāvuni, *c. v.* (of ತೀಂಕುನಿ) To cause to splash.
- ತಿರಂತುನಿ tīntuni (ತೀಂತ್), *v. n.* To splash; *also* ನೀಂಕುನಿ.
- ತಿರಂಪು tīmpu, *see* ಚೀಂಪು.
- ↓ತಿರಂಪುನಿ tīmpuni (ತೀಂ), *v. n.* To snort, breathe heavily. 2. to snivel; *cf.* ತುಯಿಂಪುನಿ.
- ↓ತಿರಂಪೆಲೆ tīmpēle, *s.* A sniveller; *cf.* ತುಯಿಂಪೆಲೆ.
- ತಿರಂಟುನಿ tīṇṇuni, *see* ತೆಳ್ಳೆಂಟುನಿ.
- ↓ತಿರಂಕೆ ತಿಕ್ಕು, *adj.* Tasteful, savoury.
- ↓ತಿರಂಕರ, ತಿರಂಕೆರ್ tīkara, tīkeru, *adj.* Sweetish; not pungent, not properly seasoned.
- √ತಿರಂಕೊಡೆ tīkoḍē, *s.* A kind of fish.
- ತಿರಗಿ tīgē, *see* ನೀಗಿ.
- ↓ತಿರಡುನಿ tīḍuni (ತೀಡ್), *v. a.* To rub, press. 2. to irritate.
- √ತಿರನ್, ತಿರನಿ tīṇu, tīni, *s.* Food, meal, diet. 2. a glutton.
- ತಿರವಲೆ tīvalē, *see* ತಿವಲೆ.
- ↓ತಿರಪೆ ತಿಪೆ, *s.* Sweetness. *adj.* Sweet, fresh. —ಕಣ್ಣಿ the liquorice. —ಕೆರೆಂಗೆ sweet potato, Goa potato, *Dioscorea aculeata*.
- ತಿರಮುಳ್ಳು tīmuḷlu, *s.* A kind of touch-me-not, *Cassipina mimosoides*.
- √ತಿರರ್ ತಿರು, *s.* A nit. 2. the egg of a bug. 3. *see* ತೀರ್ಪು. —ಪೇನ್ a small louse. —ಪೀಪಿನಿ, *see* ತೀರುನಿ. ತಟ್ಟೆ — a crushed nit.
- ↓ತಿರರ tīra, *adj.* Entire, whole. *adv.* Wholly, entirely. 2. decidedly, positively.
- ತಿರರಂದಿ tīrandi, *see under* ತೀರುನಿ.

- ತೀರಟೆ tīratè, *see* ತೀರಂಟೆ.
- ತೀರಾವುನಿ tīrāvuni, *see* ತೀರಿಸಾವುನಿ.
- ತೀರಿ tīri, *see* ಕೀರಿ.
- ✓ತೀರಿಕೆ tīrikè, *s.* Conclusion, end.
- ತೀರಿನಾತ್ tīrināṭy, *see* ತೀರುನಾತ್.
- ✓ತೀರಿಸಾವುನಿ, ತೀರಿಸುನಿ tīrisāvuni, tīrisuni, *c. v.* (of ತೀರುನಿ) To finish, conclude, complete. 2. to settle, decide, determine. 3. to pay off, as a debt.
- ತೀರುನಾತ್ tīrunāṭy, *adv.* As far as practicable, to the extent of one's ability.
- ✓ತೀರುನಿ tīruni (ತೀರ್), *v. n.* To be finished, settled. *c. dat.* To be able. ತೀರಂದಿ (*neg. part.*) incapable, infeasible, unsettled; endless, inexhaustible. ತೀರಂದಿ ಬಳಕೆ work beyond one's ability to perform. ಆಯಗ್ ತೀರುಜಿ he is not well. ಆಯಗ್ಡ್ ತೀರಂದ್ heit not able to do it. ತೀರಂದ್ is is done. ತೀರ್ಪೊಪಿನಿ, ತೀರಂದ್ ಪೊಪಿನಿ to end, expire, die.
- ✓ತೀರುಮಾನ tīrumāna, *s.* Conclusion, settlement, completion. *adj.* Complete, final. *adv.* Finally. —ವ ಬಿಲೆ, —ಕ್ರಯ the lowest price. —ಮಕ್ಕುನಿ to settle, resolve, determine.
- ✓ತೀರುವಿಕೆ tīruvikè, *see* ತೀರ್ವಿಕೆ.
- ತೀರೆ tīrè, *see* ತೀರ.
- ✓ತೀರೆಲ್ tīrèly, *s.* Termination, conclusion.
- ✓ತೀರ್ಗಡೆ tīrgaḍè, *s.* Completion. 2. *see* ತೀರ್ಗಡೆ.

- ತೀರ್ತ, ತೀರ್ಥ tīrta, tīrtha, *s.* Pure water, sacred water in which an idol is bathed; a bathing place of pilgrimage. 2. a bathing place. —ಯಾತ್ರೆ pilgrimage to a sacred river. —ಸ್ನಾನ bathing in sacred water. —ಕೊರ್ಪಿನಿ to administer sacred water, to give water to drink. —ಬರ್ಪಿನಿ to spring forth, as water from a fountain.
- ತೀರ್ನಿಕೆ, tīrnikè, *see* ಜೀರ್ನಿಕೆ.
- ✓ತೀರ್ವಾವುನಿ tīrvāvuni, *see* ತೀರಿಸಾವುನಿ.
- ✓ತೀರ್ವು tīrvu, *s.* Settlement, adjustment, decision, decree. —ಆಪಿನಿ to be settled. —ಮಕ್ಕುನಿ to decide, adjudge.
- ✓ತೀರ್ವುನಿ tīrvuni, *see* ತೀರಿಸಾವುನಿ.
- ✓ತೀರ್ವಿಕೆ tīrvikè, *s.* Conclusion, settlement, adjustment.
- ತೀರ್ವೆ tīrvè, *s.* Land assessment, tax.
- ತೀರ್ನಾವುನಿ tīrsāvuni, *see* ತೀರಿಸಾವುನಿ.
- ತೀರ್ನ tīra, *see* ನೀರ್ನ.
- ತೀರ್ಕ್ಷಣ, ತೀರ್ಕ್ಷಣ tīrkṣhaṇa, tīrkṣhaṇa, *s.* Haste, hurry. 2. heat, warmth, pungency. *adj.* Sharp, quick; hot, warm, pungent.
- ತುಂಕುನಿ tuṅkuni, *see* ತುಂಕುನಿ.
- ತುಂಗ tuṅga, *s.* The river Tuṅga. 2. height, loftiness. *adj.* High, lofty. —ಭವು the river formed by the junction of Tuṅga and Bhadra.
- ತುಂಗಯೆ tuṅgayè, *s.* A tall man.

ತುಂಗಯೆ tungayè, s. A kind of seed.

ತುಂಗಾಯಿ tungāyi, s. A fragrant kind of grass.

ತುಂಗು tungu, see ತೂಗು.

ತುಂಟ tunṭa, adj. Mischievous, impudent, wicked. ತನ impudence, wickedness.

ತುಂಟೆ, ತುಂಟೆದಿ tunṭi, tunṭedi, s. A mischievous or impudent woman.

ತುಂಟೆ tunṭe, s. A wicked or impudent man.

ತುಂಡು tunḍu, s. A piece, slice, bit. -ಕುಂಟು a rag. -ಸುದನೆ, -ಸುದ್ದಣಿ a short cudgel. -ತುಂಡು pieces, fragments. -ಪತ್ತಾಳನಿ to patch, join pieces. -ಪಾಳನಿ to fell a tree in blocks. -ಮಳ್ಳನಿ to cut into pieces.

ತುಂಡೆ tunḍè, s. The cover of leaves round the loins, as worn by Koragar women. -ನೆಕ್ಕಿ a black kind of the five-leaved chaste-tree.

ತುಣ್ಣ tunṇa, see ಸುಣ್ಣ.

ತುಣ್ಣಂಗ್, ತುಣ್ಣೈ tunṇaṅṅu, tunṇei, s. The scurf or mealy crust of the body.

ತುಂಬ tunba, adj. Full, complete.

ತುಂಬಾವುನಿ tumbāvuni, c. v. (of ತುಂಬುನಿ) To cause to fill, load, lade. 2. to accuse, impute, attribute.

ತುಂಬಿ tumbi, s. The blackbee.

2. see ತುಂಟೆ. ಅನಿವ, see ಸುಂಡಿಲೆ.

ತುಂಬಿಲ್ tumbily, s. Sneezing. -ಬರ್ಪಿನಿ, -ಲಪ್ಪನಿ to sneeze.

ತುಂಬುನಿ tumbuni (ತುಂಬ್), v. a.

To bear, carry, as a load. 2. to fill. 3. to endure, suffer.

v. n. To be filled, full. ಅವ ವಾಪ, ವಾತರ- to suffer from a false accusation. ಪಾಪೊತ್ತು- to be guilty. ಪುಡಿ- to carry a load. ಸಾಲ- to be in debt. ತುಂಬುಮ ಬಲಿ ಬರ್ಪಿನಿ to carry an idol in procession, round its temple.

ತುಂಬುರು tumburu, see ತಂಬರ.

ತುಂಬುರು, ತುಂಬುರೆ tumburu, tumbure, s. A celestial chorister.

ತುಂಬೆ tumbè, s. The plant *Phlomis indica*.

ತುಂಬೆನೆಕ್ಕಿಲ್ tumbenekkily, s. Wild vegetation. -ಕೊಡಿಪನಿ wild vegetation to grow; to fall in ruins.

ತುಂಬೊಣುನಿ, ತುಂಬೊಣುನಿ tumboṇuni, tummoṇuni, refl. v. (of ತುಂಬುನಿ) To bear or suffer for one's self, to be patient.

ತುಂಬು turmbu, see ತುರುಂಬು.

ತುಕಡಿ tukadi, s. A piece, rag, fragment, bit. 2. the division of a district. 3. rank and file. -ಮಳ್ಳನಿ to divide, to put into files.

ತುಕ್ಕುತುಕ್ಕು tukkutukku, s. Skipping; strutting. 2. arrogance, haughtiness. -ಲಾಗ್ಯನಿ to skip; to strut.

ತುಕ್ಕೆ tukre, see ತುಕ್ಕೆ.

ತುಗಡಿ, ತುಗುಡಿ tugadi, tugudi, see ತುಕಡಿ.

√ತುಗಲ್ tugalū, *s.* The skin, bark, rind. —ಕಳೆಪಿಸಿ, —ಜಾರಾವಿಸಿ, —ದೆಷ್ಟುನಿ to skin, pare, peel.

ತುಜ್ಜ tuċċa, *adj.* Small, little, mean. 2. void, empty, deserted. —ತನ contempt, scorn, vileness. —ಬುದ್ಧಿ low-mindedness. —ಮಕ್ಕುನಿ to despise, scorn.

ತುಜ್ಜಾಟ tuċċāṭa, *s.* Biting. 2. dispute, quarrel. —ಮಕ್ಕುನಿ to dispute *or* abuse mutually.

ತುಜ್ಜಾವುನಿ tuċċāvuni, *c. v.* (of ತುಜ್ಜುನಿ) To cause to bite, chase. 2. to join, unite.

ತುಜ್ಜಿ tuċċi, *see* ತುಜ್ಜ.

ತುಜ್ಜುನಿ tuċċuni (ತುಜ್ಜ್), *v. a.* To bite. 2. to be joined, united.

ತುಜ್ಜೆಲ್ tuċċēḷ, *s.* A vicious animal; a biting animal. *adj.* Vicious; biting.

ತುಜ್ಜಿ tuċċi, *see* ತುಜ್ಜಿ.

ತುಟಿ, ತುಟ್ಟಿ tuṭi, tuṭṭi, *s.* Dearth, scarcity. *adj.* Dear, scarce, rare.

√ತುಡ tuḍa, *adj.* Bored, scooped out; *cf.* ತೋಡ. —ಮರಯಿ a trough made of a palm stump.

√ತುಡರ್, ತುಡಾರ್ tuḍaru, tuḍāru, *s.* A light; a lamp. ಕಕ್ಕೆ— an iron hand-lamp. —ಯಿಣ್ಣೆ lamp oil. —ಬಲಿ the lamp-light procession of an idol, *etc.* —ಪೊತ್ತಾವುನಿ to light a lamp.

ತುಡಲೆ tuḍalē, *see* ತೋಡಲೆ.

ತುದಿ tudi, *see* ತುದಿ.

√ತುಡುಪಿನಿ tudupini, *see* ಸುಡುಪಿನಿ.

√ತುಡೆ tudè, *s.* The thigh, shank, side piece; *cf.* ತುಡ. —ಕರಂ ದೆ the hip. —ಬಲಯಿ a side plank. —ಬಳ. —ಬಾಳ a bubo, venereal ulcer; *cf.* ತೋಡೆವಾಳೆ.

√ತುಡೆಪುನಿ tudēpuni, *see* ತೋಡೆಪುನಿ.

√ತುಣಂಗೆ tunāṅgu, *see* ತುಣಂಗೆ.

√ತುಣೆ tunè, *s.* The gummy juice exuding from the stalk, *etc.* of certain fruits. 2. arrogance, pride. —ಪುಟ್ಟುನಿ to be arrogant.

√ತುತಿ tuti, *s.* A sort of drone corresponding a bagpipe. 2. *see* ಸುತ್ತಿ.

√ತುತ್ತಾರಿ tuttāri, *see* ತುತ್ತಾರಿ.

√ತುತ್ತಾವುನಿ tuttāvuni, *c. v.* (of ತುತ್ತುನಿ) To cause to dress, clothe.

√ತುತ್ತು tuttu, *s.* Dressing. —ಕುಂಟು clothes, raiment. —ಪೊಡೆಪು dress, clothing, covering.

√ತುತ್ತುನಿ tuttuni (ತುತ್ತ), *v. a.* To dress, wear, clothe.

√ತುತ್ತೂರಿ tuttūri, *s.* A trumpet, horn, pipe. —ದಾಯಿ a trumpeter, piper. —ಉರಿಪುನಿ to blow a horn *or* trumpet.

√ತುದಿ tudi, *s.* Point, end, extremity, top. —ಕೈ the arm from the elbow. —ಮುಟ್ಟು completely; up to the top. —ಮುಪಿಲೆ top and bottom. —ಮುಪಿಲೆ ಇಜ್ಜಂವೆ aimless, purposeless. —ಬೂರುನಿ to be sufficient, convenient. —ಮುಟ್ಟುನಿ to finish, complete. ಕೈ ದೆವ— the point of a sword.

ತುದುಂಕರ tuduṅkara, *see* ತಿವಂಕರ.

↓ತುದೆ tudè, s. A river, stream.
—ಬರಿ the bank of a river. —ಕ

ಕಪ್ಪನಿ, —ವಾಂಟುನಿ to ford a river.

ತುದೆಕುಳ್ಳಿ tudeculli, s. The holly-leaved acanthus, *Dilivaria ilicifolia*.

ತುದೆಮದಿರೆಂಗಿ tudemadirengi, s. The tree *Cratæva nirvāla*.

ತುನುಸು, ತುನುಸೆ tunusu, tunusè, s. A kind of grass or nettle. *Tragia involucrata*.

ತುನೆ tunè, see ತುನೆ.

ತುಸಾಕ್, ತುಸಾಕಿ tupāky, tupāki, s. A gun, musket.

ತುಪ್ಪಟೆ tuppāṭi, see ಹುಪ್ಪಟೆ.

↓ತುಪ್ಪೆ tuppè, s. A stack, heap of corn or rice. ತಿಳಿ— a stack with a crown of twisted rope of straw and ears of paddy. ಶಿರಿ— the crown of a stack. —ಕೆರೆಂಗ್ a kind of yam, *Dioscorea atropurpurea*. —ಮಡಿತ್ ಕುಳ್ಳುನಿ to sit in a coil, as a serpent.

ತುಫಾನ್ tuphāny, s. A cyclone, storm. 2. calamity, misfortune. 3. a serious imputation.

ತುಬ್ಬು tubbu, see ಸುಬ್ಬು.

↓ತುಬ್ಬು tubbu, s. Discovery, as of stolen property; detection, as of an offence.

ತುಮುಕು tumuku, s. Pressure, throng.

↓ತುಮುಕುನಿ tumukuni, see ತಿಮುಕುನಿ.

↓ತುಯಿ tuyi, s. A feather, quill, the plume of birds.

ತುಯಿಂಪುನಿ, ತುಯಿಂಬುನಿ tuyimpuni,

tuyimbuni (ತುಯಿಂ, ತುಯಿಂಬ್), v. n. To hiss. 2. to grow angry. 3. to blow the nose; cf. ಸುಯಿಂಬುನಿ.

ತುಯಿಂಪೆಲೆ tuyimpele, s. A fretful person. 2. a sniveller.

↓ತುಯಿಲ್ tuyily, see ಸುಯಿಲ್.

ತುರಂಗ turaṅga, see ಸುರಂಗ. 2. see ತುರುಂಗು.

ತುರಣ turāṇa, see ತುಣ.

ತುರಲ turala, see ತೂರೂಳು.

ತುರಲೆ turalè, see ತೂರಲೆ.

ತುರಾಯಿ turāyi, s. A crest-like head-ornament worn by males. 2. a crest, plume of feathers.

ತುರಿ turi, s. A cramp-iron, brace.

ತುರಿತ turita, see ತುರ್ತ.

↓ತುರಿಪಿನಿ, ತುರಿಪುನಿ turipini, turipuni (ತುರಿ), v. a. To string, as beads. 2. to bore, perforate. ಕೆಲಿ— to bore the ears; to wishper; to backbite.

↓ತುರಿಯುನಿ turiyuni (ತುರಿ), v. n. To be stringed. 2. to be bored, perforated. ತುರಿವ್ ಬೂರುನಿ to fall, as powder from decayed wood.

ತುರು turu, adv. Violently, strongly. —ವೈಷನಿ to pick flesh from a carcass, as a vulture, etc.; to vie as puppies when sucking, etc.

ತುರುಂಗು turuṅgu, s. A prison, jail.

↓ತುರುಂಬು turumbu, s. Chaff. —ತೂಷನಿ to winnow.

ತುರುಟು turuṭu, see ತುಟು.

- ತುರುಣ turuṇa, *see* ತೃಣ.
- ✓ತುರುತ turuta, *see* ತುರ್ತ.
- ✓ತುರುತುರು turuturu, *adv.* Swiftly, quickly.
- ತುರುಪು turupu, *s.* Cavalry. 2. a trump or winning card.
- ✓ತುರುಪುನಿ turupuni, *see* ತುರಿನಿ.
- ತುರುವಯಿ turuvayi, *see* ತುರಾಯಿ.
- ✓ತುರುವುನಿ turuvuni, *see* ತುರಿಯುನಿ.
- ತುರುವೊಣುನಿ turuvonuni, *v. refl.*
To embrace, take in.
- ತುರುಡು turūdu, *adv.* Fast, tightly. —ಸತ್ತುನಿ to hold fast.
- ✓ತುರಿತುರೆ, *s.* A water-gourd, pumpkin. —ತ ಅಂಡೆ a large calabash used by toddy-drawers for collecting toddy, or by mendicants as a vessel. —ತ ಪೊಡು the shell of an over-grown gourd. —ತ ಬುರು the creeper of water-gourd.
- ತುರ್ಕಮತ turkamata, *s.* Moham-medanism.
- ತುರ್ಕಲಿ turkali, *s.* Distention, puffing. 2. pride, insolence. —ಪೋಪಿನಿ to be proud, insolent; to be troublesome.
- ✓ತುರ್ಕಲ್ಯುನಿ turkalyuni (ತುರ್ಕಲ್), *v. n.* To be distended, as an overloaded stomach.
- ತುರ್ಕೆ turke, *s.* A Turk, Mus-sulman.
- ✓ತುರ್ತು turṭu, *s.* A female's hair tied into a knot.
- ತುರ್ಣ turṇa, *see* ತೃಣ.
- ✓ತುರ್ತ, ತುರ್ತು turta, turtu, *s.* Swiftmess, haste, speed. *adj.*

- Quick, hasty, swift. —ಮಕ್ಕುನಿ to hasten, accelerate, be quick.
- ✓ತುರ್ಲಿ turli, *s.* Obeisance.
- ತುಲ tula, *s.* A balance. 2. simi-larity. 3. *see* ತುಲಾ.
- ✓ತುಲಚಿ, ತುಲಸಿ tulaçi, tulasi, *s.* The holy basil, *Ocimum sanctum*; also ತೊಲಸಿ. —ಕಟ್ಟಿ the embankment round a basil plant. —ಘಜಿ worship paid to it. —ಮಣಿ beads made of wood of the holy basil. —ಮಾಲೆ, —ಸರ a necklace of those beads. —ಮುರು a kind of earring. ನಾಯಿ—the wild basil, *Ocimum al-bum*.
- ತುಲಾ tulā, *s.* The sign Libra. 2. the seventh solar month.
- ತುಲಾವುನಿ tulāvuni, *see* ಸುಲಾವುನಿ.
- ತುಲಾಸ್ tulāsu, *see* ತ್ರಾಸ್.
- ತುಲಿ tuli, *adj.* Sweet, fresh. —ನೀರೆ fresh water.
- ✓ತುಲಿಪುನಿ, ತುಲಿಯುನಿ tulipuni, tuli-yuni (ತುಲಿ), *v. a.* To churn, make butter.
- ತುಲಿಯುನಿ tuliyuni, *see* ಸುಲಿಯುನಿ.
- ✓ತುಲೆ tulè, *see* ತೊಲೆ.
- ತುಲೆಬಾರ tulebāra, *s.* Weighing one's self against gold, etc. —ತೂಕಾವುನಿ to get one's self weighed against gold and dis-tribute it in charity.
- ತುಲ್ಯ tulya, *adj.* Comparable, analogous, equal.
- ತುಲ್ಲತುಲ್ಲ tullatulla, *see* ತುಳ್ಳತುಳ್ಳ.
- ತುಲ್ಲಿ tulli, *see* ಚುಲ್ಲಿ.
- ✓ತುಲ್ಲುನಿ tulluni, *see* ತುಳ್ಳುನಿ.

- ತುಲ್ಲೆಲ, ತುಲ್ಲಣ್ಣೆಲ tullela, tullyāla, see ತುಳ್ಳೆಲೆ.
- ತುವ tuva, s. Overflowing, running over.
- ತುವ್ವಿ tuvvi, see ಪುಂ.
- ತುಸ್ಕು tusku, *adj.* Useless, vain, unmeaning; *also* ಪುಸ್ಕು.
- ತುಳಸಿ तुलसि, see ಪುಲಸೆ.
- ತುಳಾಪಿನಿ, ತುಳಾವುನಿ तुलपिनि, तुलवुनि (ತುಳಾ), *v. a.* To row, paddle, steer; *cf.* ಸುಲಾವನಿ.
- ತುಳಿ तुलि, see ಸುಳಿ.
- ತುಳಿಪುನಿ तुलिपुनि, see ಸುಳಿಪುನಿ.
- ತುಳಿಯುನಿ तुलियुनि, see ಸುಲಿಯುನಿ.
- ತುಳು तुलु, s. Tulu. *adj.* Of or belonging to Tulu. —ಜನ the Tulu people. —ಪೀಶ the Tulu country. —ಭಾಷೆ the Tulu language.
- ತುಳುಕುನಿ तुलुकुनि, see ಪೊಲಂಕುನಿ.
- ತುಳುತಾಯೆ तुलुताये, s. A native of the Tulu country.
- ತುಳುವೆ तुलुवे, s. Softness, as that of a variety in fruit, *etc.* *adj.* Soft, as a fruit, *etc.* —ಕುಕ್ಕು a soft kind of mango.
- ತುಳುವೆ तुलुवे, s. A Tulu man. —ಯಿರು an ox born and bred up in the Tulu country.
- ತುಳ್ಳುನಿ तुल्लुनि, see ಸುಳಿಪುನಿ.
- ತುಳ್ಳೆ तुल्लೆ, s. A shell, skin, rind.
- ತುಳ್ಳು तुल्लु, see ಪುಳ್ಳು.
- ತುಳ್ಳತುಳ್ಳ ತುಲ್ಲತುಲ್ಲ, *adv.* In an outspoken manner, straightforwardly. 2. suddenly, hurriedly. —ಪಟ್ಟಿನಿ to speak out or straightforwardly.

- ತುಳ್ಳಿ तुल्लि, see ಪುಳ್ಳಿ.
- ತುಳ್ಳುನಿ तुल्लुनि (ತುಳ್ಳೆ), *v. n.* To roll, turn. 2. to leap, jump.
- ತುಳ್ಳೆಲೆ तुल्लेले, s. A marriage among Pariahs; *also* ಉಳ್ಳೆಲೆ.
- ತೂ ತು, s. Fire. *adj.* Fiery. 2. bright. 3. ardent. —ತ ಕಡ್ಡಿ matches. —ತ ಕರಿ soot. —ತ ಕಲೆ the scar of a burn. —ತ ಕಲ್ಲೆ a flint stone. —ತ ಕಿಟಿ, —ತ ಕಿಡಿ, —ತ ಮೆಂಠೆ a spark. —ತ ಕುಂಡ, —ತ ಕೊಂಡ, —ತ ಸೊಂಡ a fire pit. —ತ ಕೊಳ್ಳೆ a firebrand. —ತ ಸಿಂಡ burning coals. —ತ ನಾಲಾಯಿ flame. —ತ ಪುಸೆ smoke. —ತ ಪಟ್ಟಿನಿ a box of matches. —ತ ಪೊಕ್ಕೆ, —ಪೊಕ್ಕ, —ತ ಪೊಕ್ಕೆ a burn, scald, blister. —ತ ನಿಕೆ the heat of fire. —ಅರ್ಲುನಿ fire to burn. —ಉರಿಪುನಿ to blow fire. —ಬಕ್ಕುನಿ to poke fire. —ಕೊರೆಪುನಿ fire to blaze. —ಗಾಸುನಿ fire to burn fitfully. —ತೆಕ್ಕಾವುನಿ to quench or extinguish fire. —ತೆಕ್ಕುನಿ fire to extinguish. —ತೊಪುನಿ, —ಡೊಂಕುನಿ to tread on fire; to smother. —ಬಿಪಿನಿ, —ಪಾಯನಿ to set fire. —ಪೊತ್ತಾವುನಿ to light, kindle a fire. —ಮಾಯುನಿ fire to smoulder.
- ತೂಂಕಣ ತುಂಕಣ, s. Swinging. 2. dependence.
- ತೂಂಕಲಿಯುನಿ ತುಂಕಲಿಯುನಿ, see ತೂಕಲಿಯುನಿ.
- ತೂಂಕಿ ತುಂಕಿ, see ತೂಂಕಣ.
- ತೂಂಕು ತುಂಕು, s. Swinging. 2. drowsiness. 3. reeling. 4. deliberation.

√ತೂಂಕುನಿ, √ತೂಂಗುನಿ tūnkuni, tūnguni (ತೂಂಕ್, ತೂಂಗ್), *v. a.* To swing, toss. *v. n.* To reel. 2. to doze, be drowsy. 3. to deliberate.

√ತೂಂಗಲ್ tūngaly, *adj.* Awny, full of beard, as corn. —ಬಾರ್ awny paddy.

√ತೂಂಗು tūngu, *s.* The beard of barley, *etc.*

ತೂಂಚಿ tūñci, *adj.* Thin, fine, small. 2. *see* ದುಂಚಿ.

ತೂಂಚಿ tūñji, *see* ದೂಚಿ.

ತೂಂಟಿ tūñṭi, *see* ಸೂಂಟಿ.

ತೂಂಡಲ್ tūṇḍaly, *s.* A nest of red ants. 2. *see* ತುಂಡೆ.

√ತೂಂಡುನಿ tūṇḍuni (ತೂಂಡ್), *v. a.* To aim, point at.

√ತೂಂಡೆಲ್ tūṇḍely, *s.* Pointing, directing.

√ತೂಂಬರ್ tūmbaru, *s.* A big hole. 2. *see* ಸೂಂಬು.

√ತೂಂಬರ tūmbara, *s.* The eye of a spade; *cf.* ಮುರೈ.

√ತೂಂಬು, ತೂಂಬೆ tūmbu, tūmbè, *see* ಸೂಂಬು.

ತೂಂಬೊ tūmbo, *see* ಸೂಂಬೊ.

√ತೂಕ ತೂಕಾ, *s.* Weight; weighing.

—ದ ಗುಂಡು a plummet; weights.

—ತೂಪಿನಿ to ascertain the weight.

—ಮೆಳ್ಳುನಿ to weigh.

ತೂಕ ತೂಕಾ, (*imperat. first pers. pl. of ತೂಪಿನಿ*). Let us see!

ತೂಕರ ತೂಕಾರಾ, *s.* Turbulence.

—ಘೋಪಿನಿ to be turbulent.

ತೂಕಲ ತೂಕಾಲಾ, *see* ತೂಕಾಲ.

√ತೂಕಲಿಯುನಿ, √ತೂಕಲ್ಯುನಿ tūkaliyu-

ni, tūkalyuni (ತೂಕಲ್), *v. n.* To doze, be drowsy.

√ತೂಕಾವುನಿ tūkāvuni, *c. v.* (of ತೂಕಾನಿ) To cause to weigh. 2. to hang up.

ತೂಕಿರಿ tūkiri, *see* ತೂಕಾಲಿ.

√ತೂಕು ತೂಕು, *s.* Hanging. —ತುಡೆ a hanging lamp.

√ತೂಕುನಿ tūkuni (ತೂಕ್), *v. a.* To weigh. 2. to hang suspend. 3. to swing, rock, as a cradle; *cf.* ತೂಕಲಿಯುನಿ.

√ತೂಕುಲ ತೂಕುಲಾ, *s.* A hanging lamp.

ತೂಕುಲಿ, ತೂಕ್ರಿ tūkuli, tūkri, *s.* Annoyance, distraction. —ಘೋಪಿನಿ to annoy, distract.

√ತೂಗಡಿ ತೂಗಡಿ, *s.* Drowsiness, sleepiness. 2. *see* ತುಕಡಿ.

√ತೂಗಡಿಪುನಿ ತೂಗಡಿಪುನಿ (ತೂಗಡಿ), *v. n.* To be drowsy, sleepy.

√ತೂಗುನಿ ತೂಗುನಿ, *see* ತೂಕುನಿ.

ತೂಟಣ್ ತೂಟಣ್, *s.* A mixture of rubbish and earth, burnt and used as manure.

√ತೂಟಿ ತೂಟಿ, *s.* A torch, made of palm leaves, *etc.* 2. a fierce, quarrelsome woman; *also* ಸೂಟಿ. —ಕಾಳಗ, —ಪರ a mock-fight with torches. —ಮಾಕಾಳಿ a quarrelsome woman.

ತೂಟುಕೋಲು ತೂಟುಕೋಲು, *s.* A soldering rod.

ತೂಡಿ ತೂಡಿ, *see* ಸೂಡಿ.

√ತೂಣ ತೂಣಾ, *see* ತೂಣ.

ತೂತಿ ತೂತಿ, *s.* Appetite; desire.

ತೂತೂ tūtū, *int.* Fie! shame!

- ↓ತೂನ tūna, *s.* A stake, post.
—ಕೆರೆಂಗ್ a kind of yam, *Dioscorca alata*.
- ತೂಪಣಾ tūpaṇa, *s.* A sign.
- ✓ತೂಪಾವುನಿ tūpāvuni, *c. v.* (of ತೂಪಿನಿ & ತೂಪುನಿ) ✓To show, point out. 2. to cause to winnow.
- ✓ತೂಪಿನಿ tūpini (ತೂ), *v. a.* To see, look, observe. 2. to try, test, examine. 3. to visit. 4. to seek; to consider, regard. 5. to take care. [grain.
- ತೂಪು tūpu, *s.* Winnowing, as
- ↓ತೂಪುನಿ tūpuni (ತೂ), *v. a.* ✓To winnow, fan. 2. to blame, abuse; *see* ತೂಕುನಿ.
- ↓ತೂಬೆ tūbē, *s.* A hole.
- ತೂರ tūra, *s.* A contract, particularly for toddy. —*ವ* ಕಲಿ toddy supplied according to contract. —*ವ* ಜೈದಿ a toddy-drawer who has contracted to supply toddy. —*ವ* ಕಲಿ ಮೈಸುನಿ to consign toddy according to contract.
- ತೂರಿ tūri, *s.* An earthen water-pot; *cf.* ಚೂರಿ. —ಫೊಟ್ಟಿ a man with a dropsical belly.
- ✓ತೂರಿಮುಳ್ಳು tūrimuḷlu, *s.* *Ziziphus ænopia*. —ಪಾಡುನಿ to instigate.
- ತೂರು tūru, *s.* A crack, chap, fissure. —ಬುಡ್ವಿನಿ to crack, chap.
- ತೂರುನಿ tūruni (ತೂರಿ), *v. n.* To crack, as a vessel.
- ↓ತೂರೊಳು tūroḷu, *s.* A kind of rattan, *Calamus rotang*; *cf.* ಸೂರೊಳು. —*ವ* ಕಂಡೆ the root of the same. —*ವ* ಬಲ್ಲೆ a thicket of the same. —*ವ* ಬೆತ್ತ a walking stick made of the same.
- ತೂರ್ಯ tūrya, *s.* A musical instrument.
- ತೂಲ tūla, (*imperat. 2nd pers. sing. of ತೂಪಿನಿ*) See! 2. *see* ಸೂಲ.
- ತೂಲಂಗಿ tūlaṅgi, *see* ಸೂಲೆಂಗಿ.
- ತೂಲಾವುನಿ tūlāvuni, *see* ಸೂಲಾವುನಿ.
- ತೂಲಿ tūli, *see* ಬೋಲಿ.
- ↓ತೂಲುನಿ tūluni (ತೂಲಿ), *v. n.* To totter, reel; to nod, be drowsy.
- ತೂಲೆಂಗಿ tūleṅgi, *see* ಸೂಲೆಂಗಿ.
- ↓ತೂಳ tūla, *s.* Inspiration; enthusiasm, ecstacy.
- ತೂಳಂ tūlam, *s.* A kind of cotton.
- ತೂಳು tūlu, *see* ಧೂಳು.
- ತೃಟ್ ತೃಠ್ತು, *s.* An instant.
- ತೃಣ ತೃಣಾ, *s.* Grass, hay, straw. 2. a bit. *adj.* Light or trifling, as a straw. —ಪ್ರಾಯ contemptible; short life.
- ತೃಪ್ತಿ ತೃಪ್ತಿ, *s.* Satisfaction, gratification, contentment. —ಆಪಿನಿ to be satisfied. —ಪಡೆಪಾವುನಿ to satisfy. [desire.
- ತೃಷೆ ತೃಷೆ, *s.* Thirst. 2. wish,
- ✓ತೆಂಕಾಯಿ teṅkāyi, *see* ತೆಂಕಾಯಿ.
- ತೆಂಕ್ರಾಲೆ teṅkrālu, *s.* A red kind of stone.
- ↓ತೆಂಗ್ teṅgu, *s.* ✓The coconut tree. 2. a swelling.
- ತೆಂಡ್ teṇḍu, *see* ಚೆಂಡೆ.
- ತೆಂಡೆ teṇḍe, *see* ಚೆಂಡೆಮರು.

- ತೆಂಡೆಮುಲಿ, ತೆಂಡೆಮುಳಿ tendemuli, tendemuli, *s.* A species of thatch grass.
- ತೆಂಡೆಲ್ tendelu, *s.* A very young cocoanut just out of bud. —ವೋಣಿ a shrivelled *or* wan face. —ಕಟ್ಟುನಿ the face to shrivel.
- ತೆನ್ನ tennu, *adv.* Now.
- ತೆನ್ನಸ್ tennasū, *see* ತೆನ್ನ.
- ತೆಂಬರ, ತೆಂಬರೆ tembara, tembarē, *s.* A small drum. —ಜೊಟ್ಟುನಿ to drum.
- ತೆಂಬಿ tembi, *s.* The lower part of a cocoanut shell. 2. the back of the head.
- ತೆಂಬಿರಿ, ತೆಂಬಿರಿ tembiri, temberi, *s.* A burning sensation in the throat. 2. a raw taste, as of imperfect seasoning of food.
- ತೆಂಬಿರಿಯುನಿ temberiyuni (ತೆಂಬಿರಿ), *v. n.* To feel a burning sensation in the throat. 2. to taste raw, as imperfectly seasoned food.
- ತೆಂಬುದ ತembuda, *adv.* Yet, still, up to this time.
- ತೆಂಬೆ tembē, *see* ತೆಂಡೆಮರ.
- ತೆಂಬರೆ temberē, *see* ತೆಂಬರ.
- ತೆಂಬೆಲ್ tembelu, *see* ತೆಂಬೆಲ್.
- ತೆನ್ನು temma, *s.* A cough, cold. ಕಷ್ಟ— the whooping cough. ಕೋವೆ— cough with dyspnoea, bronchitis. ಮಕ್ಕ— a catarrhal cough. —ಲಪ್ಪುನಿ to cough, hawk.
- ತೆಕ್ಕು tekku, *see* ತೆಕ್ಕಿ.
- ತೆಕ್ಕರೆ tekkarē, *s.* A cucumber, *Cucumis sativa*.
- ತೆಕ್ಕರ್ಮೆ tekkarmē, *s.* A kind of ornament; *also* ಚಿಕ್ಕಿ. 2. *see* ತೆಕ್ಕರೆ.
- ತೆಕ್ಕಳೆ tekkalē, *see* ತೆಕ್ಕರೆ.
- ತೆಕ್ಕಾವುನಿ tekkāvuni, *c. v.* (of ತೆಕ್ಕುನಿ) To quench, put out, smother.
- ತೆಕ್ಕಿ tekki, *s.* Teakwood, *Tectona grandis*. —ದಮರ the teak tree.
- ತೆಕ್ಕುನಿ tekkuni (ತೆಕ್ಕು), *v. n.* To be extinguished. 2. to be calm, be pacified. ತೂ ತೆಕ್ಕಂಡೆ the fire is quenched. ಕೋಪ— anger to be pacified.
- ತೆಕ್ಕೆ tekkē, *see* ಚಿಕ್ಕಿ. 2. *see* ಚಿಕ್ಕಿ.
- ತೆಕ್ಕರೆ tekkerē, *see* ತೆಕ್ಕರೆ.
- ತೆಗಲ್ tegulu, *s.* A sprout, bud.
- ತೆಗಲುನಿ teguluni (ತೆಗಲ್), *v. n.* To sprout, shoot, bud.
- ತೆಗುನಿ teguni (ತೆಗ), *v. a.* To take.
2. to abuse, revile. ತೆಗೇ making a threatening noise.
- ತೆಗಲುನಿ tegeluni, *see* ತೆಗಲುನಿ.
- ತೆಗೆಲೆ tegelē, *s.* Abusing, reviling. —ತೆಗುನಿ to abuse.
- ತೆಟ್ಟು teṭṭu, *adj.* Bad, wicked. 2. rotten, decayed; *also* ಕಟ್ಟೆ.
- ತೆಟ್ಟಾವುನಿ teṭṭāvuni, *c. v.* (of ತೆಟ್ಟುನಿ) To cause to be damaged, corrupted *or* failed; *also* ಕಟ್ಟಾವುನಿ.
- ತೆಟ್ಟುನಿ teṭṭuni (ತೆಟ್ಟೆ), *v. n.* To rot, decay, be damaged. 2. to become corrupt. 3. to fail; *also* ಕಟ್ಟುನಿ.

✓ತೆಡಿ tedi, *see* ತೆಡಿ.

✓ತೆಡಿಲ್ tediḷu, *s.* Thunder, thunderbolt, thunderclap. ✓ಮಿಂಚಿ a flash of lightning. —ಕೊರೆ ಪುನಿ, —ಪೊರೆಲುನಿ, —ಮುರೆಸುನಿ to thunder. —ದರ್ಪನಿ, —ನೋಪುನಿ, —ಹಾಕುನಿ to be struck by lightning; to be thunderstruck.

ತೆನಾಸ್ tenasā, *see* ತೆನಾಸ್.

↓ತೆತ್ತಿ tetti, *s.* An egg.

ತೆತ್ತುನಿ tettuni (ತೆತ್ತ), *v. n.* To throb *or* distend, as the kidneys from accumulation of urine.

ತೆನ್ tenu, *see* ತೆನ್.

✓ತೆನ್ಕಾಯಿ, ತೆನ್ಯಾಯಿ tenūkāyi, tenkāyi, *s.* South. *adj.* Southern. 2. the Malabar province.

↓ತೆನಾಸ್ tenasā, *s.* Food, feeding.

ತೆನಿ teni, *see* ತೆನಿ.

ತೆನ್ನೆರೆ tenkere, *irregular gerund of* ತೆನ್ನಿನಿ.

✓ತೆಪ್ಪ teppa, *s.* A float, raft. 2. a shoal of fish. *adj.* Dense; *cf.* ಚಪ್ಪ. —ಕಟ್ಟುನಿ to make a float.

ತೆಪ್ಪರಿಗೆ tepparigē, *s.* A cloth-like substance which wraps round the base of the cocoanut branches.

ತೆಪ್ಪು teppu, *s.* The fibrous covering of certain nuts. 2. *see* ಕೆಪ್ಪು.

ತೆಪ್ಪೆ teppē, *see* ಕೆಪ್ಪೆ.

ತೆಬಟುನಿ tebaṭuni, *see* ತೆಬಟುನಿ.

ತೆಬಟೆ tebaṭē, *s.* A kind of fish.

↓ತೆಬ್ಬು tebbu, *s.* A bow string.

ತೆಬ್ಬುಬ್ಬು tebbubbu, *see* ತೆಬ್ಬುಬ್ಬು.

ತೆಮತಿಗೆ tematigē, *see* ತೆಮತಿಗೆ.

ತೆಮ್ಮ temma, *see* ತೆಮ್ಮ.

ತೆಯಿ, ತೆಯ್ಯ teyi, teyya, *s.* Beating time in dancing.

ತೆಯ್ಯ teyya, *see* ತೆಯ್ಯ.

ತೆರಂಟೆ teraṇṭē, *see* ತೆರಂಟೆ.

ತೆರಕಯಿ terakayi, *s.* Breadth. 2. making way. *adj.* Broad, wide; *also* ತೆರಕಾಯಿ.

ತೆರಡುನಿ teraḍuni, *see* ತೆರಡುನಿ.

ತೆರಣ teraṇa, *see* ತೆರಣ.

↓ತೆರಪು terapu, *s.* Space, room.

ತೆರಾಸ್ terasā, *see* ತೆರಾಸ್.

↓ತೆರಿಗೆ terigē, *s.* Taxes.

✓ತೆರಿಪಾವುನಿ teripāvuni, *c. v.* (of ತೆರಿಯುನಿ) To make known, communicate, inform. 2. to explain, expose.

✓ತೆರಿಪುನಿ teripuni, *see* ತೆರಿಯುನಿ.

✓ತೆರಿಯು teriya, *s.* A circular pad of wicker or straw, placed under a vessel to make it steady.

ತೆರಿಯು teriyu, *s.* A circle.

✓ತೆರಿಯುನಿ teriyuni (ತೆರಿ), *v. n.* To be known, understood, comprehended. *c. dat.* To understand. 2. to be able. 3. to feel, perceive, conceive. ಯೆಂಕ್ ತೆರಿಯುಂಡು I know, *or* I can. ಆಯಗ್ ತೆರಿಜಿ he did not know, he could not.

ತೆರುಂಟುನಿ teruṇṭuni, *see* ತೆರುಂಟುನಿ.

ತೆರುವೆ teruvē, *see* ತೆರುವೆ.

ತೆರೆ terē, *see* ತೆರೆ.

ತೆರೆಕಾಯಿ terekāyi, *see* ತೆರೆಕಾಯಿ.

- ✓ ತೆರೆಡುನಿ tereḍuni (ತೆರೆಡ), *v. n.* To be confounded, confused. | ✓ 2. to roll down.
- ತೆರ್ಪುನಿ terpuṇi (ತೆರ್), *v. a.* To separate. ತೆರ್ತದ್ ಪಾಡುನಿ to make one sit in a cross line as an outcaste at dinner. ತೆರ್ತ ದೀವಿನಿ to keep separate; to interdict, excommunicate.
- ತೆರ್ಪೆ terpe, *s.* Sod thrown up by ploughing; *cf.* ತೆರ್ಪೆ.
- ತೆರ್ವೆ tervè, *see* ತಿರ್ವೆ.
- ✓ ತೆಲ್‌ಂಬುನಿ teluṅṅuni, *see* ತೆಲ್‌ಂಬುನಿ.
- ತೆಲವು, ತೆಲಾವು telavu, telāvu, *s.* A young *or* half grown cock.
- ✓ ತೆಲವುನಿ, ತೆಲಾವುನಿ telavuni, telāvuṇi (ತೆಲ, ತೆಲಾ), *v. n.* To go aside, make way. 2. to avoid, shun.
- ತೆಲಾಂಟ್ telāṅṅṭṭu, *s.* Coming beforehand.
- ✓ ತೆಲಿ teli, *s.* Gruel, rice water. | ✓ 2. *see* ಸೆಲಿ.
- ✓ ತೆಲಿಕೆ telikè, *s.* A laugh, smile, laughter. 2. ridicule, derision. ಮುಸುರು— a gentle smile.
- ✓ ತೆಲಿಪಾವುನಿ telipāvuni, *c. v.* (of ತೆಲಿ ಪುನಿ) To make laugh.
- ✓ ತೆಲಿಪುನಿ telipuni (ತೆಲಿ), *v. n.* To laugh, smile. *v. a.* To deride.
- ತೆಲಿಯಾವುನಿ teliyāvuni, *see* ಸೆಲಿಯಾ ವುನಿ.
- ✓ ತೆಲಿಯುನಿ teliyuni, *see* ಸೆಲಿಯುನಿ.
- ತೆಲು telu, *see* ತೆಲ್ಪು.
- ✓ ತೆಲುಂಗು, ತೆಲುಗು teluṅgu, telugu, *s.* Telugu.
- ✓ ತೆಲುಂಗಿ teluṅge, *s.* A Telugu man.
- ✓ ತೆಲುಂಬುನಿ teluṅṅuni, *see* ತೆಲ್‌ಂಬುನಿ.
- ✓ ತೆಲ್ಪು telpu, *s.* Thinness. *adj.* Thin, lean. 2. few, little.
- ✓ ತೆಲ್ಪುನಿ telpuṇi, *see* ತೆಲಿಪುನಿ.
- ✓ ತೆಲ್ಲವು, ತೆಲ್ಲಾವು tellavu, tellāvu, *s.* A thin, flat kind of cake, made of rice flour, *etc.*
- ✓ ತೆಲ್ಲುನಿ telluni (ತೆಲ್ಲ), *v. a.* To winnow, sift.
- ತೆಲ್ಲೆ tellè, *see* ಸೆಲ್ಲೆ.
- ✓ ತೆಲ್ಲೆನ tellena, *adj.* Thinnish; *cf.* ತೆಲ್ಲು.
- ✓ ತೆವಲ್ tevalu, *s.* Desire, wish. 2. attachment.
- ✓ ತೆಳ್‌ಂಬುನಿ teluṅṅuni (ತೆಳ್‌ಂಬು), *v. n.* To contract, shrivel. 2. to wither, grow thin.
- ತೆಳಿ teli, *see* ತೆಲಿ.
- ತೆಳಿಯುನಿ teliyuni, *see* ಸೆಲಿಯುನಿ.
- ತೇಂಕುನಿ tēṅkuni, *see* ಸೇಂಕುನಿ.
- ತೇಂಕೆ tēṅkè, *see* ಸೇಂಕೆ.
- ತೇಕ್‌ಮುರ್ಕು, ತೇಕಮುರ್ಕು tēkumuru, tēkamurka, *s.* Cloying, palling, satiation.
- ತೇಕ tēka, *see* ಸೇಕ.
- ✓ ತೇಕೆ tēkè, *adj.* Brimful, up to the brim only. —ಅರಿ about three quarter seer of rice. —ಅಷ್ಟುನಿ to mete up only to the brim of a measure.
- ✓ ತೇಗ್ tēgu, *s.* Belching.
- ✓ ತೇಗುನಿ tēguni (ತೇಗ), *v. n.* To belch.
- ತೇಜ, ತೇಜಸ್ಸು tēja, tējassu, *s.* Lustre, light, splendour. 2. glory, fame.

- ತೇಜಿ tēji, s. A gift; *cf.* ಸೇಜ.
- ತೇಜಿ tēji, s. A horse of superior breed. *adj.* Swift, fast. 2. sharp, as a knife.
- ತೇಟ್ ತೆಟ್, s. The beard of grass; *cf.* ತೂಗು. *adj.* Pure, clear; glaring, downright. —ದಾಯಿ a tall man. —ಯಿಂಣೆ pure oil. —ಸುಳ್ಳು a glaring lie.
- ತೇಟಲ, ತೇಟ್ಲೆ tēṭila, tēṭla, s. A kind of vegetable, *Caladium nymphaefolium*.
- ತೇಟೆ ತೆಟೆ, *see* ಚೇಷ್ಟೆ. [vlg.]
- ತೇಡಯಿ tēḍayi, s. A base woman, ತೇಡಾಯಿ tēḍāyi, *see* ತೇಜೆ.
- ತೇಡಿ tēdi, *see* ಸೇಡಿ.
- ತೇಡು, ತೇಡೆ tēḍu, tēḍè, s. A slice, piece, as of a jack fruit; *cf.* ಸೇಡು.
- ತೇಡೆ tēḍè, s. A kind of fish. ಕಪ್ಪೆ—, ಬೆಂಗೊಡಿ—, ಬೊಲ್ಯ—, ಮಂಜಲ್—, ಮುಂಗುಲಿ— are its different species.
- ತೇಡೆಮುಳ್ಳು tēḍemullu, s. A kind of tree. —ಪರ್ವ the fruit of the same.
- ತೇಡಿ ತೆಡಿ, s. A day of the solar month.
- ತೇಪಂಗಾಯಿ tēpaṅgāyi, *see* ತಪ್ಪಂಗಾಯಿ.
- ತೇಪಂಗೇಲ್ ತೆಪಾಂಗೇಲ್, s. Any article with an inclined surface.
- ತೇಪಕಲ್ಲು tēpakallu, s. A polishing stone, whetstone.
- ತೇಪನೆ ತೆಪಾಣೆ, s. Rubbing, polishing, as a precious stone.
- ತೇಪಲೆ tēpalè, s. A kind of trough or bucket used for watering trees, etc.
- ತೇಪು tēpu, s. Rubbing, whetting, polishing, as a precious stone. —ಕಲ್ಲೆ a polishing stone; a corundum. —ಸಾಕೆ a polisher. —ಪಲಂಬು a whetting board. —ಪತ್ತಾವನಿ to polish, cut, as a precious stone.
- ತೇಪುನಿ tēpuni (ತೇ), v. a. To throw water with a bucket or trough. 2. to irrigate. 3. to rub, polish.
- ತೇಬಟೆ tēbaṭè, *see* ತಬಟೆ.
- ತೇಮತಿಗೆ tēmatigè, *see* ಕೇಮತಿಸಿ.
- ತೇಮನ, ತೇಮಾನ tēmana, tēmāna, s. Loss in assaying metals, waste caused by rubbing or polishing metals.
- ತೇಮಯಿ, ತೇಮೆ tēmāyi, tēmè, *see* ಸೇಮಯಿಪಡ್ಡೆ.
- ತೇಯು tēya, *see* ತೆಯು.
- ತೇರ ತೆರು, s. An idol-car. 2. the car-festival. —ವೈಷನಿ to draw a car in procession.
- ತೇರ ತೆರು, s. Bark, rind, peel. —ಕಲೆಪಿನಿ, —ನೆಪ್ಪನಿ, —ಲಕ್ಕಾವನಿ, —ವೈಷನಿ to peel, bark, flay. ತಾತೆಡ the peelings of cucumber.
- ತೇರಂಟೆ tēraṅṭè, s. A centipede, millepede.
- ತೇರಾಟೆ tēraṭa, s. A car festival.
- ತೇರು tēru, *see* ತೇರ್.
- ತೇರೆ tēre, *see* ತೇರ್.
- ತೇರೆದಮರ tēreda-mara, s. The

marking-nut tree, *Semecarpus Anacardium*.

√ತೇರ್ಗಡೆ ತೆರ್ಗಡೆ, *s.* Settlement; conclusion; acquittal. 2. passing, as an examination.

ತೇರ್ಪೆ ತೆರ್ಪೆ, *s.* Mire sticking to a plough.

ತೇರ್ಬಿರಿದಿ ತೆರ್ಬಿರಿ, *s.* The street through which an idol-car is drawn; the car-street.

√ತೇಲ್ ತೆಲ್, *see* ತೇಲ್.

ತೇಲಾವುನಿ ತೆಲಾವುನಿ, *see* ತೆಲವನಿ.

√ತೇಲುನಿ ತೆಲುನಿ (ತೇಲ್), *v. n.* To float.

√ತೇವು ತೆವು, *s.* A kind of yam, *Arum colocasia*; *Calladium esculentum*.

√ತೇಳ್ ತೆಲ್, *s.* A scorpion. —ಸುಂಡಿ the hook of a chain, to which a coin *etc.* is suspended. —ಹಾಕುನಿ a scorpion to sting.

ತೈ ತೆ, *see* ತೈ.

ತೈನಾತಿ ತೆನಾತಿ, *s.* Being in one's charge *or* care. 2. a peon attending on a superior officer; an orderly.

√ತೈಪಿನಿ ತೆಪಿನಿ, *see* ತೈಪಿನಿ.

ತೈರಣೆ ತೆರಣೆ, *see* ತೈರಣೆ.

ತೈರುನಿ ತೆರುನಿ, *see* ತೆರುನಿ.

ತೈಲ್ ತೆಲ್, *s.* A money bag, purse.

ತೈಲ, ತೈಲೆ ತೆಲಾ, ತೆಲೆ, *s.* Oil, ointment.

ತೈಲಸ ತೆಲಸಾ, *see* ತೆಲಸ.

ತೈಲಿ ತೆಲಿ, *see* ತೈಲ್.

ತೊಂಕೆ ತೆಂಕೆ, *s.* Void, vacuum.

√ತೊಂಗೆ, ತೊಂಗೆಲ್ ತೆಂಗೆ, ತೆಂಗೆಲ್, *s.* A cluster of blossoms; a bunch of fruits, *etc.*

ತೊಂಡೆ ತೆಂಧೆ, *see* ತುಂಡೆ. 2. *see* ತೊಂಡೆ.

ತೊಂಡೆಕಲ್ಪು ತೆಂಧೆಕಲ್ಪು, *s.* The northern frontier of the Tulu land. ತೊಂಡೆಕಲ್ಪುಡ್ಡು ಕಾಸರ್ಗೋಡು ಕಡಪು ಮುಟ್ಟು ತುಳು ದೇಶ the Tulu country extends from Tondēkalpu down to the ford of Kāsargōḍ.

ತೊಂಡ್ತಿನಿ ತೆಂಧ್ತಿನಿ, *see* ತೊಂಡ್ತಿನಿ.

ತೊಂದವ್ವೆ ತೆಂಧ್ವೆ, *s.* A tadpole.

√ತೊಂದರೆ ತೆಂಧರೆ, *s.* Entanglement, confusion. 2. perplexity, annoyance, trouble, vexation. 3. misfortune, distress.

√ತೊಂದುನಿ ತೆಂಧುನಿ (ತೊಂದ), *v. a.* To work hard, labour; *cf.* ತೊಂದುನಿ.

ತೊಂದುರು, ತೊಂದೂರು ತೆಂಧುರು, ತೆಂಧೂರು, *s.* A baking pan; a copper vessel for baking cakes by steam.

√ತೊಂದೆ ತೆಂಧೆ, *adj.* Big, distended. —ಬಂಜಿ a big belly. —ತುರಿ a tadpole. —ವಿಾನ್ a kind of fish.

√ತೊಂಬರ ತೆಂಧರಾ, *adj.* Abundant, much. *adv.* Heartily, freely. —ಉಣ್ಣಿನಿ to eat heartily.

ತೊಂಬಾಕ್ ತೆಂಧಾಕ್, *see* ತೆಂಧಾಕ್.

√ತೊಂಮೆ ತೆಂಧೆ, *s.* The lobe of the ear.

√ತೊಗರಿ, ತೊಗರೆ ತೆಂಧರಿ, ತೆಂಧರೆ, *s.* The pigeon-pea, *Cajanus*

indicus. —ಬೀಳೆ, —ಸಲಾಯಿ doll, split pigeon-pea.

ತೋಗಲ್ togaly, *see* ತುಗಲ್.

ತೋಗೊರಿ togori, *see* ತೋಗರಿ.

ತೋಜಂಕ್ tojanku, *see* ತಜಂಕ್.

ತೋಜಕ್, ತೋಜಕಡೆ tojakè, tojakadè, s. Malice. —ಪಾತೆರುನಿ to talk maliciously; to give vent to malice.

✓ ತೊಜ್ಜಿ tojji, s. Itching, scratching. 2. the scum of water, collected into bubbles.

✓ ತೊಟಿ toti, s. An old woman.

✓ ತೊಟಿ tote, s. An old man.

✓ ತೊಟ್ಟಿ totti, s. A bucket, trough, tub.

✓ ತೊಟ್ಟಿಲ್ tottilu, s. A cradle, cot. —ಪಕ್ಕಿ a bat. —ಪಾಂತೆ a large kind of butterfly. —ತೂಂಕುನಿ to rock a cradle.

✓ ತೊಟ್ಟು tottu, s. 1. The stem or stalk of a leaf or fruit. 2. the nipple of a breast.

✓ ತೊಟ್ಟುನಿ, ತೊಟ್ಟುಣುನಿ tottuni, tottonuni (ತೊಟ್ಟಿ, ತೊಟ್ಟುಣ್), v. a. To embrace, hug, hold fast; cf. ತಟ್ಟುಣುನಿ.

✓ ತೊಟ್ಟಿ tottè, s. 1. A basket made of cocoanut leaves. 2. a honeycomb; cf. ತಟ್ಟಿ. —ಕೊಂರ್ಗು a kind of crane. [trough.

ತೊಟ್ಟಯಿ tottrayi, s. A wooden

ತೊಟ್ಟಲೆ tottralè, s. A child in the cradle; also ತೊಟ್ಟಲೆಬಾಲೆ. —ಪೋನಿನಿ a wife to return to her husband's house, with the new-born child.

✓ ತೊಡಂಜಿ todumbè, s. A cluster of flowers.

ತೊಡಂಕ್ toḍanku, s. A clasp, hook.

ತೊಡಕ್ toḍaku, s. Entanglement; obstacle, hinderance.

✓ ತೊಡಗುನಿ toḍaguni (ತೊಡಗ್), v. n. To begin, commence. 2. to undertake.

✓ ತೊಡಗಲ್ toḍagalu, s. Beginning, commencement.

ತೊಡಮಾಣೆ toḍamaṇè, s. Entertaining a son-in-law or a mother-in-law for the first time.

✓ ತೊಡರ್, ತೊಡರು toḍaru, toḍaru, s. Entanglement, obstacle.

ತೊಡಲೆ toḍalè, s. The funeral dinner. 2. hardship, trouble. —ದ ನುಪ್ಪು food earned with hardship.

ತೊಡಿ toḍi, *see* ತೊಡು.

✓ ತೊಡಿಗಿ toḍigè, s. 1. Clothes, dress. 2. ornaments. 3. avidity, eagerness.

ತೊಡು, ತೊಡುವೆಲ್ toḍu, toḍuvelu, s. Greediness. ತೊಡುವೆಲೆ a greedy man.

ತೊಡೆ toḍè, *see* ತುಡೆ.

✓ ತೊಡೆಪುನಿ toḍepuni (ತೊಡೆ), v. a. To anoint. 2. to paint. 3. to smear, rub.

ತೊಡೆವಾಳ್ toḍevālu, s. A bubo.

✓ ತೊಡ್ಡುನೆ toḍḍuve, s. 1. A large bee. 2. a beehive, honeycomb. 3. a lump of musty flour. —ಕಟ್ಟುನಿ to build a beehive; to become musty. —ನೆಷ್ಟುನಿ to extract honey from a beehive.

- ✓ ತೊಡ್ಡೆ toddè, *s.* A large kind of bee. 2. its hive; *cf.* ತೊಡ್ಡುವೆ.
 ತೊಡ್ಡೆಲ್ toddèly, *s.* Greediness.
 ✗ 2. a large bee.
 ತೊಡ್ಡೆಲಿ toddèli, *see* ತೊಡ್ಡಿ.
 ತೊಡ್ಡೆಲೆ, ತೊಡ್ಡೆಲೆ toddèle, todtele, *s.* A greedy man.
 ತೊಡ್ಡಿ ನಿ todtini, *s.* A greedy woman.
 ↓ ತೊತ್ತು tottu, *s.* A maid servant.
 ✓ ತೊದಲೆ todale, *s.* A stammerer.
 ✓ ತೊದಳೆ todalè, *s.* Stammering.
 2. indistinct pronunciation.
 3. untruth. —ಪಾತರುನಿ to stammer; to lisp; *cf.* ಪದಲುನಿ.
 ತೊದುಂಕರ todunkara, *see* ತಿಂಕರ.
 ತೊದುಂಗೈಲ್ todungeily, *s.* Longing, eagerness.
 ತೊದುಪು todupu, *s.* A vain hope or desire. [ಯುನಿ.
 ತೊಪ್ಪಳಿಪುನಿ toppalipuni, *see* ತಪ್ಪಿಲಿ
 ತೊಪ್ಪಿ toppi, *s.* A cap, hat.
 ತೊಪ್ಪು toppu, *see* ತಪ್ಪು.
 ↓ ತೊಯಳಿ toyali, *s.* A washerwoman.
 ತೊಯಿಪುನಿ toyipuni, *see* ತೊಪ್ಪುನಿ.
 ತೊಯಿಲ toyila, *see* ತೊಲ್ಕೆ.
 ↓ ತೊಯಿಲಿ toyili, *see* ತೊಯಳಿ.
 ತೊರ tora, *see* ಸ್ವರ.
 ತೊರಂಗ್ toraṅgu, *see* ತುರುಂಗ.
 ತೊರಕೆ torakè, *s.* A large flat seafish, a skate, thornback.
 ಪಕ್ಕಿ—, ಪಿಲಿ— different species of thornback.
 ತೊರಗೆ toragè, *see* ಸೊರಗೆ.
 ತೊರಣ toraṇa, *see* ತೋರಣ.
 ✓ ತೊರಪುನಿ torapuni, *v. a.* To wash superficially. | 2. to flatter.
 3. to heal a disease by incantations, fumigation, *etc.*; also ತೊರತೆಪ್ಪುನಿ.
 ತೊರಲಿ torali, *see* ತರೋಳಿ.
 ✓ ತೊರಲೆ toralè, *s.* The mucus of the nose.
 ತೊರಿಪುನಿ toripuni, *see* ತೊರ್ಪುನಿ.
 ↓ ತೊರೆಲ್ torely, *s.* Abandonment.
 ✓ ತೊರೆವುನಿ toreveni (ತೊರೆ), *v. a.* To abandon, give up.
 ತೊರ್ಕಲಿಯುನಿ torkaliyuni, *see* ಸೊರ್ಕೆಲನಿ.
 ತೊರ್ಕುನಿ torkuni (ತೊರ್ಕ), *v. a.* To play. 2. *see* ಸೊರ್ಕುನಿ.
 ತೊರ್ಕೆಲ್ torkely, *see* ಸೊರ್ಕೆಲ್.
 ✓ ತೊರ್ಪು torpu, *s.* A kick.
 ✓ ತೊರ್ಪುನಿ torpuni (ತೊರ್), *v. a.* To kick. 2. to tread.
 ತೊಲ್‌ಂಬೆ tolumbè, *see* ತೊಲುಂಬೆ.
 ತೊಲಂಗ tolaṅga, *see* ತೋಳಂಗ.
 ✓ ತೊಲಗುನಿ tolaguni (ತೊಲಗ), *v. n.* To depart, move away; to leave, forsake, desert.
 ತೊಲಾಧಾರಿ tolādhāri, *s.* A weigher.
 ✓ ತೊಲಿಕೆ tolikè, *s.* The skin, bark, rind.
 ತೊಲುಂಕುನಿ toluṅkuni, *see* ದೊಲಂಕುನಿ.
 ತೊಲುಂಬೆ tolumbè, *s.* A bunch, cluster.
 ✓ ತೊಲುನೆ toluvè, *s.* A hole. —ತೋಡುನಿ to bore a hole.
 ತೊಲೆ tolè, *s.* The weight of a rupee. 2. a beam, log.
 ✓ ತೊಲ್ಕೆಲ್ tolkely, *see* ಸೊರ್ಕೆಲ್.

- ↘ ತೊಲ್ಪುನಿ tolpuni (ತೊಲ್), *v. a. & n.*
 ↘ To prick. 2. to open, as a
 boil. 3. to split, as a tender
 cashew nut.
 ತೊಲ್ಪು tollu, *s.* Substance, pro-
 perty. —ಕುಡ್ಪುನಿ to dissipate.
 ತೊಲ್ಪುನಿ tolluni (ತೊಲ್), *v. a.* To
 pluck out, as hair, feathers,
etc.
 ↘ ತೊಳಚಿ tolaḥi, *see* ಪುಲಚಿ.
 ತೊಳಂಬೆ, ತೊಳುಂಬೆ toḷimbè, toḷum-
 bè, *see* ತೊಲುಂಬೆ.
 ↘ ತೊಳಿಲ್ toḷily, *s.* Trade, business.
 2. *see* ತೊಯಳಿ.
 ↘ ತೊಳು toḷu, *s.* A hole. *adj.*
 Empty.
 ತೊಳುಂಕುನಿ toḷunkuni, *see* ದೊಲಂ
 ಕುನಿ.
 ತೊಳೆ toḷè, *see* ತೊಲೆ.
 ತೊಳ್ಳೆ toḷkè, *see* ಚೋಲೆ, ತೊಲಕೆ.
 ತೊಳ್ಳುನಿ toḷḷuni, *see* ತೊಲ್ಪುನಿ.
 ↘ ತೊಳ್ಳೆ toḷḷè, *see* ದೊಳ್ಳು.
 ↘ ತೊಪ್ಪುನಿ toipuni (ತೊಪ್ಪು), *v. a.* ↘ To
 ↘ strike, beat. ↘ 2. to wash, as
 clothes.
 ತೊಂಬು toimbu, *adj.* Large, tall.
 2. fat, stout.
 ತೊಯ್ಲಾ toily, *s.* Plenty, abun-
 dance.
 ತೊಂಕು tōṅku, *see* ತೋಕು.
 ತೊಂಕುನಿ tōṅkuni, *see* ನೋಂಕುನಿ.
 ತೊಂಕೆ tōṅkè, *see* ದೊಂಕೆ, ತೊಂಗೆ.
 ತೊಂಕೆಲ್ tōṅkelu, *see* ತೋಕೆ.
 ತೊಂಗೆ tōṅgè, *see* ತೊಂಗೆ.
 ತೊಂಬೆ tōmbè, *see* ಸೊಂಬು.
 ತೊಂಬುರ್ tōmbu, *see* ತುರುಂಬು.

- ತೋಕು tōku, *s.* Danger, risk.
 ↘ ↘ 2. collision.
 ತೋಕುಲು tōkulu, *see* ತೋಕೊಲು.
 ↘ ತೋಕೆ, ತೋಕೆಲ್ tōkè, tōkelu, *s.*
 A slope, declivity. *adj.* Se-
 cluded, retired.
 ತೋಕೊಲು tōkolu, *s.* A kind of
 bait.
 ತೋಕ್ಯಾಳೆ tōkkāḷè, *see* ನೋಕೆಲ್.
 ↘ ತೋಜಾವುನಿ tōjāvuni, *c. v.* (of
 ತೋಜುನಿ) To show, point out.
 ↘ ತೋಜುನಿ tōjuni (ತೋಜೆ), *v. n.* To
 appear, be seen. *c. dat.* To
 seem, think. ತೋಜುಂದೆಪೋಪಿನಿ
 to disappear, vanish; to
 miss.
 ↘ ತೋಟೆ tōṭa, *s.* A garden, orchard,
 plantation. —ದಾಯೆ a garden-
 er, planter. ಕಾಪಿ a coffee
 plantation. ತಾಕೆದ a cocoa-
 nut garden.
 ↘ ತೋಟೆ ತೊತಿ, *s.* A scavenger;
 a sweeper.
 ↘ ತೋಟೆಗೆ ತೊತಿಗೆ, *s.* A class of
 Brahmins, working in planta-
 tions.
 ತೋಟು tōṭu, *see* ಚೋಟು.
 ತೋಡ tōḍa, *s.* Faintness exhaus-
 tion. 2. *see* ತೋಡು. —ಬೂರುನಿ
 to be exhausted.
 ↘ ತೋಡಂಗಲ್ tōḍaṅgelu, *adj.* Scoop-
 ed, burrowed.
 ತೋಡಮರಯಿ tōḍamarayi, *s.* A
 trough scooped out of a single
 log of wood.
 ತೋಡಾವುನಿ tōḍāvuni, *c. v.* (of ತೋ
 ಡುನಿ) To cause to dig, to have
 dug.

- ✓ ತೋಡು tōḍu, *s.* A drain, sewer, gutter. 2. a brook, water-course, canal.
- ✓ ತೋಡುನಿ tōḍuni (ತೋಡೆ), *v. a.* To dig, burrow, mine. ಸುವೆಲ್—to dig *or* sink a well.
- ತೋಡ್ತಿನಿ tōḍtini, *see* ತೋಡ್ತಿನಿ.
- ತೋಣಣ tōṇa, *see* ಸೋಣಣ.
- ತೋತ್ರ ತೋತ್ರ, *see* ಸೋತ್ರ.
- ತೋಪಣ ತೋಪಣ, *s.* A drain *or* opening on the border of a garden to let out rain water; *cf.* ಸೋಪಣ.
- ತೋಪಿ ತೋಪಿ, *see* ತೋಪಿ.
- ✓ ತೋಪು ತೋಪು, *s.* A grove, clump of trees. 2. a cannon. ✓3. a red coloured cloth. *adj.* Red. —ಶೀಲೆ a female's garment of red colour.
- ತೋಪೆಲ್ ತೋಪೆಲ್, *see* ತೋಪೆ.
- ತೋಪ್ರ, ತೋಬ್ರ ತೋಪ್ರ, ತೋಬ್ರ, *s.* A gram-bag for horses.
- ತೋಬ ತೋಬ, *s.* A fault, crime. —ತೋಬ ಆವಿನಿ to be harassed, *or* defeated. —ಪಣ್ಣಿನಿ to plead guilty.
- ತೋಬೆ, ತೋಬೆಲ್ ತೋಬೆ, ತೋಬೆಲ್, *adj.* Big, large. —ಬಂಜಿ a pot-belly.
- ತೋಮ ತೋಮ, *see* ಸೋಮ. 2. ಸೋಮ.
- ತೋಮರ ತೋಮರ, *s.* An iron crow. 2. an arrow. 3. a javelin.
- ತೋಯ ತೋಯ, *s.* Water.
- ✓ ತೋಯಿಪುನಿ ತೋಯಿಪುನಿ, *see* ತೋಯಿಪುನಿ.
- ✓ ತೋರ ತೋರ, *s.* Stoutness, thickness. *adj.* Thick, stout, large.
- ✓ ತೋರಣ ತೋರಣ, *s.* A festoon of leaves, flowers, *etc.* hung over a doorway *or* across the highway, a triumphal arch. —ಕಟ್ಟುನಿ to put up a triumphal arch.
- ✓ ತೋರಿಕೆ, ತೋರಿಗೆ ತೋರಿಕೆ, ತೋರಿಗೆ, *s.* Appearance, show, exhibition.
- ✓ ತೋರು ತೋರು, *s.* Leaking.
- ✓ ತೋರುನಿ ತೋರುನಿ (ತೋರು), *v. n.* To leak, ooze, run. 2. *see* ತೋರುನಿ.
- ತೋಲು ತೋಲು, *see* ತೋಲು.
- ✓ ತೋಲ್ಪುನಿ ತೋಲ್ಪುನಿ, *see* ಸೋಪುನಿ.
- ತೋವಾಳೆ ತೋವಾಳೆ, *s.* A cultivator, gardener.
- ತೋವು ತೋವು, *see* ಸೋವು.
- ✓ ತೋವೆ ತೋವೆ, *s.* Boiled pigeon-peas.
- ತೋಷ ತೋಷ, *s.* Joy, delight, pleasure.
- ತೋಷೆಖಾನೆ, ತೋಷ್ಪಾನೆ ತೋಷೆಖಾನೆ, ತೋಷ್ಪಾನೆ, *s.* A treasury.
- ತೋಳ್ ತೋಳ್, *see* ತೋಳ್.
- ✓ ತೋಳ್ ತೋಳ್, *s.* The arm. 2. ✓a wolf; *also* ತೋಳ್ತು. —ಬಲ strength of arm. —ಸರಿ an ornament worn on the arm. —ಬೀಜುನಿ to wave the arm.
- ✓ ತೋಳಂಗ್ ತೋಳಂಗ್, *s.* Shaking of the arm.
- ತೋಳು ತೋಳು, *s.* A beam.
- ತೋಳೆ ತೋಳೆ, *see* ತೋಳೆ.
- ತೋಯ್ ತೋಯ್, *see* after ತೋಯ್.
- ತೌ- ತೌ-, *see* ತೌ-.
- ತೌಂಟುನಿ ತೌಂಟುನಿ (ತೌಂಟು), *v. a.* To shake, wave.

- ತೌಕು touku, *see* ತಬಕ.
- ತೌಜಿ touji, *see* ತಾವಜಿ.
- ತೌಡ touda, *see* ತೌಡು.
- ತೌಡಂಗಿ toudangè, The creeper
Asparagus sarmentosus
- √ತೌಡು toudu, s. Bran, husk. —ಬಣ್ಣ
brown, ruddy colour. —ಕಂ
ದೊಡಿ a kind of viper.
- ತೌಡುಗೋಳಿ toudugōli, s. A kind
of wild fig tree.
- ತೌತಿ touti, *see* ತೌತಿ.
- √ತೌತಿ toutè, s. A cucumber.
- √ತೌರುನಿ touruni (ತೌರ್), v. a. To
strip off, as the leaves of a
tree *etc.*, to remove.
- ತೌರ್ಯ, ತೌರ್ಯ tourya, s. Music.
- ತೌಲಿ, ತೌಲಿ touli, touli, *see* ಚವಲಿ.
- ತ್ರಾಣ trāṇa, s. Power, strength,
ability. —ದಾಯಿ a strong
man.
- ತ್ರಾಣಿಕೆ trāṇike, s. A strong man.
- ತ್ರಾಸ್ trāsū, s. A balance, pair
of scales.
- ತ್ರಾಹಿ trāhi, *imperat.* Nourish,
protect (*poetic*).
- ತ್ರಿಕಡು trikaḍu, s. A medicine
composed of three ingredients
(ಯೆಡ್ಡೆಮುಂಜ್ಜಿ, ಇನ್ನಿಲಿ, ಸೂಂಟಿ).
- ತ್ರಿಕರಣa trikarāṇa, s. Thought,
word and deed.
- ತ್ರಿಕಾಲa trikāla, s. Morning, noon
and night. 2. past, present,
and future tenses.
- ತ್ರಿಕೋಣa trikōṇa, s. A triangle.
adj. Triangular.
- ತ್ರಿಗುಣa triguṇa, s. The three
qualities, *i. e.*, truth, passion,

- and ignorance. *adj.* Three-
fold, treble.
- ತ್ರಿಜಾಯಿ trijāyi, s. A third part.
- ತ್ರಿತೀಯa tritīya, *adj.* Third. —ವಿ
ಭಕ್ತಿ the instrumental case.
- ತ್ರಿದಿವ tridiva, s. Heaven.
- ತ್ರಿನಾಮa trināma, s. The secta-
rian mark worn on the fore-
head by Vaishṇavaits.
- ತ್ರಿಫಲa triphala, s. Three kinds of
fruits, *i. e.* ಅಲ್ಪೆ, ನೆಲ್ಲೆ, ಕಾಂತಿಕಾಯಿ,
used in medicine.
- ತ್ರಿಭುವನa tribhuvana, s. The three
worlds, heaven, earth and
hell.
- ತ್ರಿಮರa trimara, s. A holy tree;
also ತಿರುಮರ.
- ತ್ರಿಮೂರ್ತಿa trimūrti, s. The Hindu
triad, Brahma Vishṇu, and
Śiva.
- ತ್ರಿಮೂಲa trimūla, s. Three kinds
of medicinal roots.
- ತ್ರಿಯೇಕa triyēka, *adj.* Triune.
- ತ್ರಿಲಿಂಗa trilinga, s. The three
genders, namely: masculine,
feminine, and neuter.
- ತ್ರಿಲೋಕa trilōka, *see* ತ್ರಿಭುವನ.
- ತ್ರಿವರ್ಗa trivarga, s. The three
human objects, namely: love,
duty, and wealth.
- ತ್ರಿವಿಕ್ರಮೆa trivikrame, s. A name
of Vishṇu.
- ತ್ರಿವಿಧa trividha, s. Three kinds.
adj. Threefold.
- ತ್ರಿವುಡೆa trivuḍè, s. A kind of metre.
- ತ್ರಿಶೂಲa trishūla, s. The trident of
Śiva.

ತ್ರೇತಯುಗ trētayuga, s. The second or silver age of the world.

ತ್ರೈಲೋಕ್ಯ treilōkya, see ತ್ರಿಭುವನ.

ತ್ವಕ್ಕ್ tvakku, s. The skin; the rind, bark, as of fruits, trees, etc.

ತ್ವರಿತ tvarita, s. Haste, speed, quickness.

ಥ

ಥ tha, The thirtieth letter of the alphabet.

ಥಗಡೆ thagudē, see ದಗಡಿ.

ಥಟಾಲ thatāla, s. The sound of an unexpected slap.

ಥಟ್ಟ thattu, see ತಟ್ಟೆ.

ಥಟ್ಟನೆ thattanē, see ತಟ್ಟನೆ.

ಥಟ್ಟಿ thatti, see ತಟ್ಟಿ.

ಥಟ್ಟಗ thattuga, see ತಟ್ಟಗ.

ಥಟ್ಟಿತ್ತರಕ thattataraku, s. Household furniture.

ಥರ thara, see ತರ.

ಥಳ thala, see ತಳ.

TH

ಥಳಥಳ thalathaḷa, see ತಳತಳ.

ಥಾಂಟುನಿ thāṇṭuni, see ತಾಂಟುನಿ.

ಥಾಟು thāṭu, s. Gaiety, mirth, festivity.

ಥಾಟುನಿ thāṭuni, see ತಾಂಟುನಿ.

ಥಾಟಿ thāṭē, see ತಾಟಿ.

ಥಾಡುನಿ thāḍuni, see ತಾಡುನಿ.

ಥಾಡೆ thāḍē, s. An ox that gores.

ಥಾಣೆ thāṇē, see ತಾಣ.

ಥಾಸ thāsa, s. Heat, burning.

2. inflammation, fever. 3. anguish, distress.

ಥೇಡಿ thēdi, see ನೇಡಿ.

ದ

ದ da, The thirty-first letter of the alphabet.

ದಂ dam, see ದಾಮ.

ದಂಕಾವುನಿ dañkāvuṇi, c. v. (of ದಂಕಾನಿ) To cause to kick, etc.

ದಂಕಿಯುನಿ dañkiyuṇi, see ದಂಕ್ಯುನಿ.

ದಂಕುನಿ dañkuni (ದಂಕ), v. a. To kick, or throw with the foot, as a ball. 2. to despise, treat

D

with contempt. 3. to flaunt, strut. ದಂಕದ ಪಾತೆರುನಿ to speak defiantly. ಬೆಮೆ— to mock at fear. ಹಿರಿಫಾಕುಳಿನ್ ದಂಕೆರೆ ಅವಂದೆ elders should not be despised.

ದಂಕ್ಯುನಿ dañkyuni (ದಂಕ), v. n. To crow lustily, as a cock. 2. mucus to discharge from the nose; to suffer from catarrh.

- ದಂಗೆ daṅgu, *s.* The arm.
 ದಂಗ daṅga, *see* ದಂಗೆ.
 ದಂಗಾಪಿನಿ daṅgāpini, *see under* ದಂಗೆ.
 ದಂಗಾವುನಿ daṅgāvuni, *c. v.* (of ದಂಗೆನು) To cause to bend, bow.
 ದಂಗಿ daṅgi, *see* ದಂಗೆ.
 ದಂಗಿ, ದಂಗಿದಿ daṅgi, daṅgidi, *adj.* Bent, inclined. —ಮರ a bent tree. ಪ್ರಾಯ— bent with age; old, infirm; *cf.* ದಂಗೆನು.
 ದಂಗು daṅgu, *see* ದಂಗೆ.
 ದಂಗುನಿ daṅguni (ದಂಗೆ), *v. n.* To bend, incline.
 ದಂಗೆ daṅgē, *s.* Rebellion, mutiny. —ಮೆಚ್ಚುನಿ, —ಲಕ್ಕಾವುನಿ to rebel.
 ದಂಗೆಲ್ daṅgelu, *adj.* Bent, inclined. *s.* Bending, inclination.
 ದಂಟೆ daṅṭe, *s.* The stalk of certain grains and vegetables. 2. any pot-herb, ಒಣ spinage, *etc.*
 ದಂಟಾವುನಿ daṅṭāvuni, *c. v.* (of ದಂಟುನು) To cause to stumble, trip. 2. to give offence.
 ದಂಟುನಿ daṅṭuni (ದಂಟೆ), *v. n.* To stumble. *v. a.* To throw with the foot, as a ball. ದಂಟಿದ ಬಾರುನು to stumble; to be offended.
 ದಂಟೆ daṅṭē, *s.* A walking staff, stick.
 ದಂಡೆ daṇḍe, *s.* A spring of water.
 ದಂಡೆ daṇḍe, 2. an army. —ತೀರ್ಥ a sacred bathing place near Udapi. —ದಾಯಿ a soldier. —ನಾಯಕೆ a

- general. ನೀರಿನ— a spring of water. —ಕಟ್ಟುನು to levy an army. —ಸಾಗಿಯುನು to go to war.
 ದಂಡೆ daṇḍe, *s.* The stalk, as of a plantain leaf. 2. an oar, paddle. —ಜೀರುನು, —ಮೈಪುನು to row, paddle.
 ದಂಡೆ daṇḍa, *s.* A staff, stick; *also* ದಂಡಕೋಲು. 2. punishment, fine. 3. obeisance, salutation; *also* ದಂಡವತ್ತೆ. 4. loss, waste. —ಕಾಪ್ಪು, an ascetic's staff. —ದಾಯಿ a worthless fellow. —ನೀತಿ polity; ethics. —ಆಪಿನು to become worthless; to be wasted. —ಕೊಪ್ಪಿನು to pay fine or damages. —ಮೆಚ್ಚುನು to waste.
 ದಂಡಕ daṇḍaka, *s.* A sort of metre. 2. the name of a forest mentioned in the Rāmāyaṇa.
 ದಂಡನೆ daṇḍanē, *s.* Punishment, pain, torment. ಜೇಷ್ಠ— penance, mortification.
 ದಂಡಸ daṇḍasu, *s.* A blacksmith's tongs; a large pair of pincers.
 ದಂಡಿ daṇḍi, *s.* A mace-bearer. 2. an ascetic.
 ದಂಡಿಗೆ daṇḍigē, *s.* A kind of open palanquin. 2. a palanquin pole. 3. a sunbeam.
 ದಂಡಿವುನು, ದಂಡಿಸುನು daṇḍivuni, daṇḍisuni (ದಂಡಿ), *v. a.* To punish. 2. to mortify, as the body.
 ದಂಡಿಯಾವುನಿ daṇḍiyāvuni, *c. v.* (of ದಂಡಿಯುನು) To cause to stretch

out the hand, as by offering to give something, to offer; *also* ವಂಚ್ಯಾವನಿ.

ದಂಡಿಯುನಿ danḍiyuni (ದಂಡಿ), *v. a.*

To put forth, stretch the hand to receive anything; *also* ಧಂಜ್ಯನಿ.

ದಂಡೆ danḍè, *s.* Ornament worn on the arm. 2. a dam, mound, bank, bar. 3. the back of a pial. —ಮರ a log of wood placed across the brink of a well to stand upon.

ದಂಡೈ danḍyè, *see* ದಂಡಿಸಿ.

ದಂತ್ಯ danta, *s.* A tooth, tusk. 2. ivory.

ದಂತಾವಳಿ, ದಂತಿ dantāvalè, danti, *s.* An elephant.

ದಂತ್ಯ dantya, *adj.* Dental.

ದಂಪತಿ dampati, *s.* A married couple. 2. a household. —ಶ್ವ, *see* ದಾಂಪತ್ಯ. —ಘಟೆ adoration *or* honour paid to a married couple.

ದಂಬ damba, *see* ಡಂಭ. 2. *see* ದಂಮ.

ದಂಬಟೆ dambati, *see* ತಂಬಟ.

✓ದಂಬಡಿಗೇ dambadigè, *s.* Delight, pleasure. 2. love, good will. 3. acquiescence. 4. persuasion. —ಮಳ್ಳುನಿ, *see* ದಂಬಡಿಪುನಿ.

✓ದಂಬಡಿಪುನಿ, ದಂಬಡಿಯುನಿ, ದಂಬಡಿ ಸುನಿ dambadipuni, dambadiyuni, dambadisuni (ದಂಬಡಿ), *v. a.* To please, delight. 2. to reconcile, appease, bring to acquiescence. 3. to persuade, convince.

ದಂಬಡೆ dambadè, *see* ತಂಬಟ.

ದಂಬಡ್ಡುನಿ dambadyuni, *see* ದಂಬಡಿಪುನಿ.

ದಂಬತ್ತಿ dambatti, *see* ದಂಪತಿ.

ದಂಬಿಲ dambila, *see* ತಂಬಿಲ.

ದಂಬು dambu, *see* ದಂಮು.

ದಂಬುಡಿ dambudi, *s.* A pie.

ದಂಬುಳಿ, ದಂಬೊಳಿ dambuli, damboli, *s.* A thunder bolt.

✓ದಂಬೆ dambè, *s.* The hollow slip of a palm *or* bamboo used as a drain.

ದಂಬೆಲ್ dambely, *see* ದೆಂಬೆಲ್.

ದಂಭ dambha, *see* ಡಂಭ.

ದಂಮ damma, *see* ಧರ್ಮ.

✓ದಂಮ damma, *adj.* Left. 2. *see* ದಪ್ಪ. —ಕೈ the left hand. —ಕೈ ತಾಯಿ a left-handed man.

ದಂಮಂತೆ, ದಂಮಯಂತೆ dammantè, dammayantè, *see* ದಮಯಂತಿ.

ದಂಮಯ dammaya, *s.* An humble mode of entreaty; craving mercy *or* indulgence; *also* ದಂಮಯವಕ್ಕಯ. —ಸಣ್ಣನಿ to crave mercy. —ಪಾಡುನಿ to entreat, importunate, dun.

ದಂಮಾರ್ dammāru, *see* ದಾಮರ್.

ದಂಮಾರೆ dammāre, *see* ಚಂಮಾರೆ.

ದಂಮು dammu, *s.* Breath, hard breathing. —ಕಸರತ್ತ್ಯ gymnastics. —ಕಟ್ಟುನಿ to hold one's breath; to be silent. —ಸತ್ತುನಿ to hold one's breath. —ಪಾರುನಿ to die. —ಬುದ್ಧಿನಿ to breathe; to sigh. —ಮುಕ್ಕುನಿ to breathe in. —ವೈಪುನಿ breathe hard; to smoke.

ದಂಮುಡಿ dammudi, *see* ದಂಬುಡಿ.

ದಂಷ್ಟ್ರ daṁshṭra, *s.* A tusk, fang, large canine tooth. —ಕರಾಳಿ a person having projecting teeth; a demon so called.

ದಂಶ, ದಂಸ daṁśa, daṁsa, *s.* A gadfly. 2. a bee. 3. *see* ಧ್ವಂಸ.

ದಕ್ಕದಿಕ್ಕ dakkḍikka, *adv.* Soon, quickly.

ದಕ್ಕ dakka, *s.* Trouble. —ತಿಕ್ಕುವಿ to get into trouble.

ದಕ್ಕತಿ dakkati, *s.* Possession, control. 2. appropriation. 3. digestion. —ಅಪಿಸಿ to be appropriated; to be digested.

ದಕ್ಕಾ dakkā, *s.* Weight. 2. Difficulty. —ದೀಪಿಸಿ to place a weight upon anything; to press; to condense.

ದಕ್ಕಾವುನಿ dakkāvuni, *c. v.* (of ದಕ್ಕುವಿ) To cause to throw, expel. *v. n.* To place a weight upon anything.

ದಕ್ಕಾವೊಣುನಿ dakkāvṇuni, *refl. v.* (of ದಕ್ಕುವನಿ) To retain, digest anything eaten. 2. to misappropriate successfully. 3. to carry a load *or* burden. 4. to take charge of.

ದಕ್ಕಿತ dakkita, *see* ದಕ್ಕತಿ.

ದಕ್ಕುನಿ dakkuni (ದಕ್ಕ), *v. a.* To cast out, throw away, expel. 2. to reject; *also* ದಕ್ಕುವನಿ. *v. n.* *see* ದಕ್ಕುವನಿ. ದಕ್ಕದ್ವಿಪೊಪಿಸಿ to be thrown away, lost. ಬಿಡಿ— to shoot.

ದಕ್ಕೆ dakkē, *s.* A quay, pier, embankment. 2. *see* ಡಕ್ಕೆ.

ದಕ್ಕೊತ್ತಿ dakkoti, *see* ದಕ್ಕತಿ.

ದಕ್ಕಾವುನಿ daksāvuni, *c. v.* (of ದಕ್ಕುವನಿ) To bring into another's possession. *v. a.* To defend, retain, *or* appropriate to one's self what belongs to another; *also* ದಕ್ಕಾವೊಣುನಿ.

ದಕ್ಕುನಿ daksuni (ದಕ್ಕನಿ), *v. n.* To be retained, digested, as food medicine, *etc.* 2. To be misappropriated successfully.

ದಗ್ಗಡಿ dagḍi, *s.* A rogue, impostor. 2. a termagant, vixen.

ದಗ್ಗ daga, *see* ದಗ್ಗ.

ದಗ್ಗಣೆ daganē, *s.* An amazon, masculine woman. *adj.* Bold, masculine. 2. ill-tempered. —ಬಾಯಿ an aggressive *or* quarrelsome tongue *or* temper.

ದಗ್ಗದಗ್ಗ, ದಗ್ಗಬಗ್ಗ dagadaga, dagabaga, *adv.* Brightly. —ಅರ್ಲುವನಿ to blaze.

ದಗ್ಗರೆ dagarē, *s.* A funeral drum; *also* ದಗ್ಗರೇಪೋಲು.

ದಗ್ಗಲ್‌ಬಾಜಿ dagalubāji, *s.* A rogue, cheat, impostor. 2. roguery, dishonesty, imposture.

ದಗ್ಗಲೆ dagalē, *s.* A coat; livery. —ವಾಡುವನಿ to put on a livery.

ದಗ್ಗಸ್ ದಾಗಸು, *s.* Corn, grain in general.

ದಗ್ಗೆ dagē, *s.* Deceit, trickery, imposture. —ಗಾರೆ, —ತಾಯಿ a deceiver, impostor. —ಮಕ್ಕುವನಿ to deceive, cheat; to disappoint.

ದಗ್ಗ, ದಗ್ಗನೆ dagga, dagganē, *adv.* Suddenly. —ಅರ್ಲುವನಿ to blaze up suddenly.

ದಚ್ಚ dačča, *see* ಪಟ.

ದಚ್ಚಣೆ daččanè, *see* ಪಟ್ಟಣೆ.

ದಜ್ಜುನಿ dajjuni, *see* ಪಜ್ಜುನಿ.

✓ದಟ data, *s.* Thickness. 2. coarseness. 3. closeness. *adj.*

Thick, stout, coarse. 2. close.

ದಟಾಯಿಸುನಿ datāyisuni (ದಟಾಯಿಸು), *v. a.* To fix, make firm.

✓ದಟ್ಟಿ datti, *s.* A waist-band.

✓ದಟ್ಟಿಯುನಿ, ದಟ್ಟಿಯುನಿ dattiyuni, dat-

tyuni (ದಟ್ಟಿ), *v. a.* To rub out,

✓obliterate, wash off. *v. n.* To be dense, crowded.

ದಡ್ ದaddu, *see* ಪಡ್ಡೆ.

ದಡ್ಂಬಾಸ್, ದಡ್ಕ್ ದadumbāsu, daduku, *adj.* Coarse. —ಕುಂಟು a coarse cloth.

ದಡ್ಬಡ್ ದadubaddu, *s.* Callosity. *adj.* Callous.

ದಡ ದada, *s.* A shore, bank.

↓ದಡಕ್ಕ ದadakka, *adv.* Suddenly. —ಬೂರುನಿ to fall suddenly.

↓ದಡದಡ dadadada, *s.* The noise of fast walking *or* talking. —ನಡ ಪುನಿ to walk very fast. —ಪಾತೆ ರುನಿ to speak *or* talk rapidly.

ದಡಬಡ, ದಡಬಡಿ dadabada, dadabadi, *s.* Rapidity, hurry; *cf.*

✓ಪಡಪಡ. 2/the noise of falling suddenly. —ತನ hurry, haste.

—ದಾಯಿ a bouncer, blusterer. —ಬೂರುನಿ to fall suddenly.

ದಡಲ್ ದadalu, *adj.* Talkative, loquacious. —ಬಾಯಿ loquacity.

↓ದಡಲೆ dadalè, *see* ಪಡಿಕೆ.

↓ದಡವಂತೆ dadavante, *s.* A strong, powerful *or* influential man.

✓ದಡಾದಡಿ dadādađi, *adj.* Quick, active, smart. *adv.* In hot haste.

ದಡಿ dađi, *s.* A speck in the eye.

2. anger, rage. 3. *see* ಪಡೆ.

4. *see* ತಡಿ. —ಬೂರುನಿ to have a speck in the eye. —ಜೊಟ್ಟುನಿ to stamp the ground with the foot.

✓ದಡಿಕೆ dadikè, *s.* A kind of rash, blotch.

ದಡಿಪುನಿ, ದಡಿಯುನಿ dadipuni, dadi-

yuni (ದಡಿ), *v. a.* To drive away.

2. *see* ಜಡಿಪಿನಿ.

✓ದಡಲಿ dadila, *adv.* Suddenly. —ಮ ಸುರುನಿ to drop suddenly.

✓ದಡುಬಡು dadubadu, *see* ಪಡಬಡ.

✓ದಡೆ dadè, *s.* An obstacle, hinderance. 2/a screen, blind. 3.

a charm. 4. a scaffold, plat-

form. 5. a roller, lever. 6. a

weight equal to seven pounds.

—ಕಟ್ಟುನಿ to charm a serpent;

to hinder by witchcraft. —ಟೆ

ಬಿಪಿನಿ to postpone; to come

to terms. —ಟೆ ಪಾಡುನಿ to lift

upon a scaffold. —ಮಳ್ಳುನಿ to

prolong.

ದಡ್ಡ daddu, *s.* Short stubble left in the ground. 2. worthless

✓paddy. 3. callosity, hardness, as of the skin of the palm

from manual work, *etc.* *adj.*

Dull, stupid, idle; void. —ಕ

ತ್ತಿ a blunt knife. —ತನ stu-

pidity, idleness. —ಫರೆಂಗಿ in-

dolent syphilitic ulcers. —ಲ

ರಿ a bad kind of rice. —ಮುಂಡೆ

ಯ a kind of wild screw-pine.
—ಫೋರ್ಕಲಿಯುನಿ an indolent sore to suppurate.

↓ದಡ್ಡ dadda, *adv.* Suddenly; *cf.* ಧಡಕ್ಕ. —ಮಸ್ರುನಿ to fall suddenly.

↓ದಡ್ಡಲ್ daddalu, *s.* The tree *Carreya arborea*.

ದಡ್ಡಲಕ್ಕಿ daddalakki, *s.* An inferior kind of rice.

↓ದಡ್ಡಿ daddi, *s.* A stupid woman.
2. *see* ಧಡ್ಡಿಲಿ.

ದಡ್ಡಿಯುನಿ daddiyuni, *see* ಾಡಿಯಾಪನಿ.

↓ದಡ್ಡಿ ದಡ್ಡಿ, *s.* A stupid fellow.
↓ 2. a sow.

ದಡ್ಡೊಲಿ daddoli, *s.* The American aloe.

ದಡ್ಡೆನಿ dadmena, *s.* Sluggishness, torpor. 2. indigestion.

↓ದಣಲ್ danalu, *s.* The sound of a bell.

ದಣಿ dani, *see* ಧನಿ. 2. *see* ಧ್ವನಿ.

↓ದಣಿಕೆ danikè, *s.* Fatigue, weariness, exhaustion. —ಆಪಿನಿ to become weary, fatigued, tired.

↓ದಣಿಪಾವುನಿ danipāvuni, *c. v.* (of ಷಣಿಯುನಿ) To fatigue, weary, satiate.

ದಣಿಯ daniya, *adj.* Heavy.

↓ದಣಿಯುನಿ daniyuni (ಷಣಿ), *v. n.* To be fatigued, tired, exhausted.

✓ 2. satiated, satisfied; *also* ಷಣಿ ಪನಿ.

↓ದಣು danu, *s.* Fatigue, weariness, exhaustion.

ದತ್ತ dattu, *s.* The left side.

↓ದತ್ತ datta, *adj.* Left. —ಕೈ the left hand.

ದತ್ತ datta, *s.* Adoption. 2. a gift. *adj.* Given, presented, made over. 2. adopted. —ಪತ್ರ. —ಮನೆ an adopted son. —ಸ್ವೀಕಾರ adoption. ಧತ್ತೋಲಿ a deed of adoption. —ನೆಪ್ಪನಿ, —ಮಪ್ಪನಿ to adopt.

ದತ್ತಾಪಹಾರ dattāpahāra, *s.* Taking back a gift.

ದತ್ತೆ datte, *s.* An adopted son.

ದತ್ತೋಜಿ dattōji, *see* ಧತ್ತೈವಜಿ.

ದತ್ತೋಲೆ dattōlē, *see* under ಧತ್ತ.

ದದಲುನಿ dadaluni (ಧದಲಿ), *v. a.* To give, distribute. *v. n.* To tremble. 2. to boast. 3. to stammer.

ದದವುನಿ dadevuni (ಧದಿ), *v. n.* To become hard, get stiff.

↓ದದ್ದು daddu, *s.* The ringworm, *herpes*. —ಮದ್ the shrub *cassia alata*.

ದನ dana, *see* ಧನ.

ದನಿ dani, *see* ಧನಿ. 2. *see* ಧ್ವನಿ.

ದನು danu, *s.* A daughter of Daksha. 2. *see* ಧನು.

ದಪನ dapana, *s.* Burying. —ಮಪ್ಪನಿ to bury, commit to earth.

ದಪೆ, ದಫೆ dapè, daphè, *s.* A turn, time. —ಏಪೆ every time, again and again, frequently.

ದಪೆದಾರೆ dapedāre, *see* ಧಫೆದಾರೆ.

ದಪ್ಪರ್, ದಪ್ಪಾರ್ daptaru, daptāru, *s.* A bundle of papers tied together in a cloth; records. —ಘಡಿ an annual ceremony observed by merchants on closing their old and opening

their new accounts on the 1st day of Vikramāditya's era.

ದಪ್ಪಿ dapti, *see* ದವತಿ.

ದಪ್ಪ ದಪ್ಪಾ, *s.* Thickness. *adj.*

Thick, stout. —ಕುಂಟು a thick or coarse cloth.

ದಪ್ಪ ದಪ್ಪು, *s.* Occasion, convenience, opportunity; making room or forming an open file in a gathering of people.

✓2. ploughing. 3. an umbrella stripped of its leafy covering.

ದಪ್ಪುನಿ dappuni (ದ), *v.a.* To plough.

ದಫನ daphana, *see* ದಪನ.

ದಫೇದಾರೆ daphēdāre, *s.* A head peon.

ದಬಕ್ಕ ದಬಕ್ಕಾ, *adv.* Suddenly.

2. headlong. —ಬೂರುನಿ to fall suddenly. —ಲಾಸ್ಯನಿ to jump down suddenly.

ದಬಡೆ dabadē, *s.* A capacious leathern bottle.

ದಬದಬ dabadaba, *s.* Palpitation of the heart. —ಲಾಸ್ಯನಿ to palpitate.

ದಬನ dabana, *see* ದಬ್ಬಣ.

ದಬರೆ dabarē, *s.* A kind of brazen pot. 2. confusion, disorder.

ದಬರ್ದಸ್ತಿ dabardasti, *see* ಜಬರ್ದಸ್ತಿ.

ದಬಾಯಿಸುನಿ, ದಬಾಸುನಿ dabāyisuni, dabāsuni (ದಬಾಯಿಸು), *v.a.* To menace. 2. to force. 3. to chide, frighten. 4. to stop, detain. 5. to keep under, press down.

ದಬಿ dabi, *s.* Sense. —ತಪ್ಪನಿ to

lose one's senses, become insensible.

ದಬಿಲಿ dabili, *see* ತಬ್ಬಿಲಿ.

ದಬುತಿ dabuti, *see* ದವತಿ.

ದಬುರಸ್ ದaburasu, *see* ವರ್ಜಾರ್.

ದಬುರಿ dāburi, *s.* Division of profit. 2. a writer. 3. *see* ತಬುರಿ.

ದಬ್ತರ್ dabtary, *see* ವಪ್ತಾರ್.

ದಬ್ತಿ dabti, *see* ದವತಿ.

ದಬ್ಬದಬ್ಬನೆ dabbadabbanē, *see* ತಬ್ಬ.

ದಬ್ಬಣ dabbaṇa, *s.* A bodkin, a large packing needle.

ದಬ್ಬರದಿಬ್ಬರ dabbaradibbara, *adj.* Disorderly, confusedly. —ವಾ ತುನಿ to put into confusion. —ವಾ ತುನಿ to speak incoherently.

ದಬ್ಬಿ dabbi, *see* ತಬ್ಬಿ.

ದಬ್ಬಿಲಿ dabbili, *see* ತಬ್ಬಿಲಿ.

ದಬ್ಬು ದಬ್ಬು, *s.* A crack, break. 2. *see* ತಬ್ಬು.

ದಬ್ಬುಡಿ dabbuḍi, *s.* The wickerwork of a cart.

ದಬ್ಬುಳಿ dabbuli, *see* ತಬ್ಬುಲಿ.

ದಬ್ಬೆ ದಬ್ಬೆ, *s.* A splinter, slip of bamboo, *etc.* *adj.* Cracked, split.

ದಬ್ಬೆಲ್ ದabbely, *s.* A split, cleft, chink. *adj.* Cracked, split.

ದಮಯಂತಿ damayanti, *s.* The name of Nalā's wife.

ದಮಾನ್ damāny, *s.* The large sail of a boat.

ದಮಾಮಿ damāmi, *s.* The noise of a drum.

ದಮಾನ್ ದamāsy, *s.* A stamper, beater, large wooden block

with a handle, used to level the ground.

ದಮಾಸ damāsa, *s.* Damask cloth.

ದಮುಕಾವುನಿ damukāvuni, *c. v.* (*of* ಪಮುಕುನಿ), To cause bluster, tumult, noise.

ದಮುಕುನಿ damukuni, *v. n.* To bluster, storm, swagger.

ದಮ್ಮಯ dammaya, *see* ದಂಮಯ.

ದಯ daya, *s.* Kindness, favour; compassion, pity, goodness. —ದೀಪಿಸಿ to favour, condescend, oblige. —ಮೆಳ್ಳುನಿ to honour with a visit; to give; to come; to sit down; to go.

ದಯಸುನಿ dayasuni (ದಯಸ್), *v. n.* To suit, be fit.

ದಯಾಕರ dayākara, *adj.* Kind, compassionate.

ದಯಾನಿಧಿ dayānidhi, *s.* The treasure of kindness, God.

ದಯಾವಂತೆ dayāvante, *s.* A kind or generous man.

ದಯಾಸಾಗರ dayāsāgara, *s.* The ocean of kindness, God.

ದಯಾಳು dayāḷu, *adj.* Kind hearted, merciful, compassionate. —ದೀಪಿತ the merciful God.

ದರ dara, *s.* Price, rate.

ದರ dara, *s.* Fear, terror. 2. a hole in the ground.

ದರಕಾರ darakāra, *s.* Power, authority; right.

ದರಕಾಸ್, ದರಕಾಸ್ತ darakāstu, dara-kāstu, *see* ದರ್ಕಾಸ್ತ.

ದರಗ್ daragu, *see* ದೀರಗ್.

ದರಜಿ daraji, *see* ದರ್ಜಿ.

ದರಣ darana, *s.* Bursting, splitting. 2. *see* ಧರಣ.

ದರದರ daradara, *s.* A noise, sound.

—ವೈಷ್ಣವನಿ to drag with a noise.

ದರಬರ darabara, *adv.* Greedily, voraciously. —ತಿಷ್ಟಿನಿ to eat voraciously; *cf.* ಅರಬರ.

ದರಬಾರ್ darabāru, *see* ದರ್ಬಾರ್.

ದರಸಿಗೆ darasigè, *s.* A kind of grass.

ದರಸೆ darasè, *s.* The day of the new moon.

ದರಿ dari, *s.* Coloured border of a cloth; *cf.* ಔರಿ. 2. a window blind. 3. railing. —ಕುಂಟ the peg of a railing; a wooden post to fasten a racing buffalo.

ದರಿದ್ರ daridra, *adj.* Poor, indigent. *s.* Poverty. —ತನ the state of poverty.

ದರಿದ್ರೆ daridre, *s.* A poor, destitute man.

ದರಿಪುನಿ daripuni (ದರಿ), *v. a.* To shudder, shiver, tremble (as a demon priest); *cf.* ಔರಿಪುನಿ.

ದರಿಯ dariya, *s.* The sea. —ಬಾ ದರಗಡ a small island off the coast of Uḍapi, called the St. Mary's Island.

ದರಿಯಾಪ್ತಿ dariyāpti, *s.* Enquiry, investigation, trial, examination. —ಮೆಳ್ಳುನಿ to make an enquiry.

ದರಿಯುನಿ dariyuni (ದರಿ), *v. n.* To break, burst, spring open; *also* ದರಿದಘೋಷಿನಿ.

ದರಿಶನ darišana, *s.* A necklace of shells. 2. *see* ದರ್ಶನ.

ದರು daru, s. A door. 2. see ಪರ.

ದರುಣಿ daruṇi, see ಫರಣಿ.

✓ದರುದುರು daruduru, *adj.* Rough, coarse. —ಪಟ್ಟಿನಿ to speak evasively.

ದರುಬುರು daruburu, s. Sipping.

ದರುಶನ daruśana, see ವರ್ಷನ.

ದರೆ dare, s. A fence, parapet, wall; *cf.* ಬರೆ. —ವಾಡನಿ to fence, raise a wall. [whole.

ದರೋಬಸ್ತ darōbastu, *adj.* All,

ದರ್ಕಾರ್ darkāru, see ವರಕಾರ.

ದರ್ಕಾಸ್ತ, ದರ್ಖಾಸ್ತ dar-kāstu, dar-khāstu, s. A tender for the cultivation of land; an offer for liquor contract. —ಮುಳ್ಳುನಿ to bid for a farm, *etc.*

ದರ್ಗ darga, s. A tomb supposed to work miracles.

ದರ್ಜಿ darji, s. A tailor.

ದರ್ಜುನಿ darjuni (ದರ್ಜೆ), *v. a.* To mumble.

ದರ್ಣ darṇa, see ವರಣ.

✓ದರ್ತೆಲ್ dartely, s. Breakage, what is broken.

✓ದರ್ತೆಲೆ dartele, s. A striker, breaker; *also* ✓ದರ್ಪೆಲೆ; *cf.* ವರ್ಷನಿ.

ದರ್ತೊಣುನಿ dartoṇuni, *refl. v.* (*of* ವರ್ಷನಿ) To beat one's self in sorrow, *etc.* ತಿಸಲೆಗ್— to beat the breast; to mourn.

ದರ್ಪ darpa, s. Pride, arrogance. —ವಾಯಿ a proud, arrogant man.

ದರ್ಪಣ darpaṇa, s. A mirror, looking glass.

ದರ್ಪು darpu, s. Swelling, inflammation.

✓ದರ್ಪುನಿ darpuni (ವರ್), *v. a.* ✓ To thrash, beat, strike, break.

v. n. To swell, inflame. ನೆಲ ಕೈ— to curse, anathematise.

ದರ್ಬಾರ್ darbāru, s. An audience. 2. an audience hall, a court. 3. grandeur, pomp, ostentation, show.

✓ದರ್ಬೆ, ದರ್ಬೆ darbhè, darbhè, s. Sacrificial grass, *Poa cynosuroides.*

ದರ್ಮ darma, see ಫರ್ಮ.

ದರ್ಯಾಪ್ತಿ daryāpti, see ಪರಿಯಾಪ್ತಿ.

ದರ್ಶನ, ದರ್ಶನ darśana, darsana, s. A vision, sight. 2. a visit, advent.

ದಲ dala, *adj.* Stout, strong, robust, thick.

ದಲವಾದ್, ದಲವಾದಿ dalavādu, dala-vādi, see ವಳವಾಯಿ.

ದಲಾದಿ dalādi, s. Depth. *adj.* Deep. —ನೀರ್ deep water.

ದಲಾಲ್, ದಲಾಲಿ dalālu, dalāli, see ವಲ್ಲಾಲಿ.

ದಲಿ dali, see ಪರಿ.

ದಲ್ಲ dally, see ವಡ್ಡೆ.

ದಲ್ಲಾಲಿ, ದಲ್ಲಾಳಿ dallāli, dallāḷi, s. A broker, agent. 2. agency, commission, brokerage.

ದಲ್ಲಿಯ dalliya, s. A foot-cloth.

✓ದಲ್ಲಿಯುನಿ dalliyuni (ವಲ್ಲೆ), *v. a.* ✓ To slap, beat. | 2. to smear. ನೀರೇ ದೆಗ್ ಮಂಣ್— to smear a wall with mud; *cf.* ಸಾರಣಿ.

✓ದವಡೆ davade, s. The jaw, cheek.

ದವಣಿ, ದವಣಿ davani, davanè, s. A fixed term of payment. —ಸಾರಿ

one who pays by installments.
—ಚೀಟಿ a written agreement fixing installments.

ದವಣಿಬಲ್ಲೆ ದಾವಣಬಲ್ಲೆ, *s.* A long rope to which cattle are tied in rows.

ದವತಿ davati, *s.* An inkstand; *also* ಕಾತಿ.

ದವನ davana, *s.* A kind of fragrant shrub.

ದವರ್ ದವರು, *s.* The flapping selvedge of a garment. —ಘೆ ಲುವೆ hemming the selvedge of a garment.

ದವರು davaru, *adj.* Loose. —ಚಲ್ಲೆ ನ loose breeches.

↓ದವಸ davasa, *s.* Produce of the field; corn, grain in general.

ದವಾಲಿ davāli, *s.* A peon's belt.

ದವುಡು davuḍu, *s.* Expedition; march, speed. 2. a gallop.

ದವುಡೆ davuḍe, *see* ಪವಡೆ.

ದವುತಿ davuti, *see* ಪವತಿ.

ದವುರಂಗಿ davuraṅgi, *s.* A loose jacket, long coat.

ದವುರು davuru, *see* ಪವರು.

ದಶ daśa, *num.* Ten. —ಮ tenth. —ವಿಧ ten kinds *or* sorts.

ದಶಮಿ daśami, *s.* The tenth day of the lunar fortnight.

ದಶಮುಖೆ daśamukhe, *s.* Rāvaṇa the ten-faced giant.

ದಶಮೂಲ daśamūla, *s.* A medicine composed of ten ingredients.

ದಶರಥೆ daśarathe, *s.* The father of Rāma.

ದಶಾಂಗ daśāṅga, *s.* A composition of ten fragrant substances, used as perfumery.

ದಶಾಂಶ daśāṁśa, *s.* The tenth part, tithe.

ದಶಾವತಾರ daśāvatāra, *s.* The ten incarnations of Viṣṇu.

—ಆಟ a dramatic performance exhibiting puranic episodes.

ದಶೆ daśe, *s.* Condition, fortune, luck, influence of the planets; *cf.* ದೆಶೆ.

ದಶೆವುನಿ, ದಸಿಯುನಿ daśevuni, dasiyuni (ದಶೆ, ದಸಿ), *v. a.* To tread down, press in.

ದಷ್ಟಿಯುನಿ daṣṭiyuni (ದಷ್ಟಿ), *v. a.* To clean, as a slate.

ದಸ dasa, *see* ದಶ.

ದಸಬಸ dasabasa, *see* ಬಸಬಸ.

ದಸರಿ dasari, *s.* A kind of striped linen cloth worn by Brahmin females when cooking *or* during meals. 2. *see* ದಸ್ರ.

ದಸರೆ dasarè, *see* ದಸ್ರ.

ದಸಾಲ ದಾಸಾಲ, *see* ಬಸಾಲ.

↓ದಸಿ dasi, *s.* A painted palmyra stick.

ದಸೆ dasè, *see* ದಶೆ. ದೆಶೆ.

ದಸೆನಿನ್ ದಾಸೆನಿನ್, *s.* A kind of fish.

ದಸ್ಕತ್ ದಾಸ್ಕತ್, *s.* A signature. —ಪಾಡುನಿ, —ಮಕ್ಕುನಿ to sign.

ದಸ್ತ dastu, *s.* A parole.

ದಸ್ತ dasta, *s.* A quire of paper. 2. a pack of cards.

ದಸ್ತಕ್ ದಾಸ್ತಕ್, *s.* A passport, permit. 2. a summons.

ದಸ್ತೂರಿ dastūri, *s.* Custom, usage.

2. likeness, similarity. 3. a signature. 4. fees, duty. ೪ ಪ್ಪಾಲ್—postage

ದಸ್ತೈವಜಿ, ದಸ್ತೋಜಿ dasteivaḷi, dastōḷi, *s.* A legal paper, voucher, document, exhibit.

ದಸ್ಯ dasya, *see* ದಾಸಪ್ಪ.

ದಸ್ಯು dasyu, *s.* A demon. 2. an enemy. 3. a barbarian.

ದಸ್ರ, ದಸ್ರೆ dasra, dasrè, *s.* A popular festival observed in honour of Durga for the first nine days of the lunar month Āśvījā.

ದಸ್ರಿ dasri, *see* ದಸರಿ.

ದಹನ dahana, *s.* Fire. 2. burning, especially of a corpse. 3. digestion. —ಬಲಿ a burnt offering.

ದಹಿಪುನಿ dahipuni (ದಹಿ), *v. a.* To burn, consume.

✓ ದಳ daḷa, *s.* An army. | 2. bottom. 3. the shore of a river, *etc.* 4. the petal of a flower. 5. a fragment. *adj.* Thick, stout, robust; | *cf.* ದಪ್ಪ. —ಕೊದಿಪುನಿ to foam, bubble up. ದಳ ಆಪೊತು ದಪ್ಪ ಆಪೊತು it must be thick and stout.

ದಳಂಕ ದಾḷaṅku, *see* ದೊಳಂಕ.

✓ ದಳಂಕೆ daḷaṅkè, *adj.* Large. ✓ 2. loose. —ಕಾಜಿ a loose bracelet or bangle.

ದಳಬಳ daḷabala, *adj.* Thin, clear, lucid. 2. loose.

ದಳವಾಡ daḷavāda, *s.* Artizan's

tools. 2. an assembly of people. 3. an army.

✓ ದಳವಾಯಿ daḷavāyi, *s.* The general of an army.

ದಳಸು daḷasari, *s.* Strength, thickness, robustness.

ದಳಿ daḷi, *s.* A line of reapers or splits of bamboos. 2. wooden or iron railings; *cf.* ದರಿ. —ತಪಾ ವಡಿ a travellers' inn. —ಕಟ್ಟುನಿ to erect a frame work of railings.

ದಳಿಯ daḷiya, *s.* A mode of purifying clothes on account of pollution from birth or death of a relative; *also* ಉಡ್ಡಿ.

ದಳೇನ daḷēna, *adj.* Torpid, inactive, as the stomach.

ದಳೈನ daḷēna, *see* ತಳೈನ.

ದಕ್ಷಿಣ dakṣiṇa, *s.* South. *adj.* Southern.

ದಕ್ಷಿಣಾಯನ dakṣiṇāyana, *s.* The sun's course south of the equator.

ದಕ್ಷಿ dakshe, *s.* A son of Brahma.

✓ ದಾ dā, *intg. pron.* What? which? *cf.* ವಾ. ✓ ವಾನೆ what? ವಾಯೆನ್ why? ವಾಲಾ anything. *intj.* A sound for calling cattle.

✓ ದಾಂಟುನಿ dāṇṭuni (ದಾಂಟಿ), *v. a.* To cross, ford, pass by; *also* ದಾಂಟಿದ್ವಿಳೋಪಿನಿ.

ದಾಂಡಿ dāṇḍi, *s.* A stone-mark on the seashore.

ದಾಂಡಿಗೆ dāṇḍige, *s.* A strong, stalwart man.

ದಾಂಡಿಸುರ dāṇḍimara, *see* ಕಾಂತಿ
ಮರ.

ದಾಂತಿ dānti, *neg. part.* What is
not; destitute; less. ಜನ-
uninhabited. ಫಲ- fruitless.
ಬುದ್ಧಿ- senseless, imprudent.
ಹಾಲಾ ದಾಂತಿನಾಯಿ a man without
means. ಯಾನ್ ದಾಂತಿ ಘೋರ್ತು
during my absence.

ದಾಂತೆ dāntē, *neg. ger.* Without,
except, not being. ಘೋರತೆ-
without fear, fearlessly.

ದಾನ್ನಾ dānnā, *intg. pron.*
Whether. 2. I know not what.
ಅಯಿ ಮಳ್ಳೆನಾ- I doubt whether
he will do *or* not. ಅವು ಅಪುಂ
ಹಾ- I doubt (*or* I cannot say)
whether it will happen *or* not.

ದಾಂಪತ್ಯ ದಾಂಪತ್ಯಾ, *s.* Married
state.

ದಾಂಬುನಿ dāmbuni, *see* ದಾನುನಿ.

ದಾಕ ದಾಕು, *see* ಹಾಕ.

ದಾಕಿನ ದಾಕಿನಾ, *see* ಹಾಕಿನಾ.

ದಾಖಲ್, ದಾಖಿಲ್ dākhaly, dākhi-
ly, *s.* Arrival. 2. entry in a
book *or* register. -ಆಪಿನಿ to
arrive; to be registered *or*
put on record, as a petition,
etc. -ಮಕ್ಕುನಿ to make an
entry; to file, register; to
produce.

ದಾಖಲೆ, ದಾಖಿಲೆ dākhalē, dākhlē, *s.*
Demonstration, proof, docu-
mentary evidence. -ಕೊರ್ಪಿನಿ
to give proof.

ದಾಗ್ ದಾಗು, *s.* A scar. 2. dis-
grace, infamy.

ದಾಗದೂಜಿ dāgadūji, *s.* Repairs.
-ಮಕ್ಕುನಿ to repair.

ದಾಗಯಿ dāgayi, *s.* The left hand.

ದಾಡಿ ದಾಡಿ, *s.* The beard.

ದಾಡಿ ದಾಡಿ, *s.* Harm, risk.

ದಾಡುನಿ dāduni, *see* ತಾಡುನಿ.

ದಾಡೆ ದಾಡೆ, *s.* A tusk, fang.

ದಾತ್ ದಾತ್, *see* ಫಾತ್.

ದಾತಾರಿ ದಾತಾರಿ, *s.* Protection,
support. 2. *see* ಹಾತೆ.

ದಾತಿಕೆ, ದಾತಿಗೆ ದಾತಿಗೆ, ದಾತಿಗೆ, *s.*
A strong, courageous man.
2. a thriving, prosperous
man.

ದಾತು ದಾತು, *see* ಫಾತು.

ದಾತ್ಯತ್ವ ದಾತ್ಯತ್ವಾ, *s.* Liberality,
generosity.

ದಾತೆ ದಾತೆ, *s.* A generous *or*
liberal man.

ದಾತ್ವಾರಿ ದಾತ್ವಾರಿ, *see* ಹಾತ್ವಾರಿ.

ದಾದವು ದಾದವು, *intg. pron.*
Which, what?

ದಾನ ದಾನಾ, *s.* A gift, donation.
-ಫರ್ಮ liberality, charity. -ಪ
ತ್ರ a deed of gift. -ಮಾನ gifts
and honours. -ಶೀಲ generous,
liberal. -ಕೊರ್ಪಿನಿ, -ಮಕ್ಕುನಿ to
bestow alms.

ದಾನವೆ ದಾನವೆ, *s.* A demon,
giant.

ದಾನಿ ದಾನಿ, *see* ಹಾನಿ.

ದಾನಿ ದಾನಿ, *s.* A giver, donor.
2, an elephant.

ದಾನುನಿ ದಾನುನಿ, *def. v.* What is
to be done? ದಾನುವೆ what are
you doing?

✓ದಾನೆ dānè, *intg. pron.* What?
 -ಬತ್ತ what did you come for?
 ದಾನೆಂದ್ ದಾನೆಂದುಂಡಾ, *conj. (lit.*
 If you say what), namely,
 thus, as follows, because, for.
 ದಾಪು dāpu, *see* ತಾಪು.
 ದಾಬಣಿಬಲ್ಲೆ dābaniballu, *see* ದವ
 ಣಿಬಲ್ಲೆ.
 ದಾಬಳಿ dābali, *s.* A kind of white
 blanket.
 ದಾಬು dābu, *s.* A child's girdle,
 a silver belt.
 ದಾಬುಡಿ dābudī, *s.* A joint-piece.
 ದಾಬೆ dābè, *s.* A pigeon-loft. 2.
 bodily care.
 ದಾಮ್ ದುಮ್ dāmydumy, *see* ಧಮ್
 ಧಮ್.
 ದಾಮರ್ dāmaru, *see* ಪಮರ್. 2.
see ರಾಳ.
 ದಾಮಸ್ dāmasu, *see* ಪಮಾಸ್.
 ದಾಮಾದಿ dāmādi, *see* ಕಾಯದೈ.
 ದಾಮಾಶಾಯಿ dāmāśāyi, *s.* Pro-
 portion, apportionment.
 ದಾಮಿಸ್ dāmisu, *adj.* Useless,
 worthless. 2. worn out.
 ದಾಮೋದರೆ dāmōdare, *s.* A name
 of Krishna.
 ದಾಯ dāya, *s.* Heritage, inheri-
 tance. 2. a gift, present from
 relations.
 ದಾಯಕೆ dāyake, *s.* A giver, donor.
 ದಾಯಣ dāyana, *s.* Illusion.
 ದಾಯದೈ, ದಾಯಾದಿ dāyadye, dāyā-
 di, *s.* A kinsman, relation,
 coparcener.
 ದಾಯೆ dāye, (-ಪ -ಆಯೆ) *see under*
 ಆಯೆ.

ದಾಯೆ, ದಾಯೆಗ್ dāye, dāyegyu,
intg. pron. Why, for what
 purpose?
 ದಾಯೆಗಂದ್ ದಾಯೆಗಂದುಂಡಾ, *conj.*
(lit. Why, if you say) Where-
 fore, because.
 ದಾರ್ dāru, *see* ಕಾರೆ.
 ದಾರ್ ದೂರು dārudūru, *see* ಕಾರುಕೂರು.
 ✓ದಾರ dāra, *s.* ✓A thread, string.
 2. a wife. -ಪಾಡುನಿ to stitch.
 ದಾರಂದ dāranda, *s.* A door frame.
 -ಸಟ್ಟಿ a lintel.
 ದಾರಗೆ dāragè, *s.* The second of
 the female twin demons; *cf.*
 ಅಬ್ಬಸಿ.
 ದಾರಣೆ dāraṇè, *s.* Price, value,
 charge; *cf.* ದರ. 2. *see* ಧರಣೆ.
 ದಾರಯ dāraya, *s.* A star. 2. *see*
 ತಾರಯು.
 ✓ದಾರಿ dāri, *s.* Road, way, path.
 ದಾರುದೂರು dārudūru, *s.* A false
 accusation; slander.
 ದಾರೆ dāre, *see* ಕಾರೆ.
 ದಾರೆ dāre, *A personal affix*
denoting an office bearer,
holder, etc.; as, ತಹಶೀಲ್ದಾರೆ, ಜಮೀ
ದಾರೆ, ಪಠೆದಾರೆ, etc.; cf. ನಾರೆ.
 ದಾರೆಪೀರೆ dārepīrè, *s.* The fruit
 of *Cucumis acutangula*, a
 variety of ಪೀರೆ.
 ✓ದಾರೆಪುಳಿ dārepulī, *s.* The caram-
 bola fruit, *Averrhoa caram-*
bola.
 ದಾರೆಮಣೆ dāremaṇè, *s.* A seat
 occupied by bride and bride-
 groom during the marriage
 ceremony.

- ದಾರೇಕಳ್ಳಿ dārēkaḷli, s. A kind of striped milk-hedge, *Euphorbia antiquorum*.
- ದಾರ್ಣೆ dārṇē, see ದಾರಣೆ.
- ದಾರ್ಬಾದ್ಯ dārbādy, see ದರ್ಬಾರ್.
- ದಾಲಚಿನಿ dālacini, see ದಾಲ್ಚಿನಿ.
- ದಾಲಾ dālā, s. Anything; cf. ದಾ. —ಇಷ್ಟಿ, ಕಾಲಿಷ್ಟಿ there is nothing.
- ದಾಲಾಲಿ dālāli, see ದಲ್ಲಾಲಿ.
- ದಾಲಿಂಬ, ದಾಲಿಂಬಿ dālīmba, dālīmbi, see ದಾಳಿಂಬ.
- ದಾಲಿಜ್ಜಿ dālījji, see under ದಾಲಾ.
- ದಾಲ್ಚಿನಿ dālčini, s. Cinnamon.
- ದಾವ ದāva, see ದಾ, ದಾನೆ, ವಾ. 2. see ದಾವೆ. [ಬಲ್ಲ್ಯ.]
- ದಾವಣಿಬಲ್ಲ ದāvaṇiballu, see ದವಣಿ.
- ದಾವತಿ dāvati, s. Grief, sorrow, distress, suffering. 2. weariness, fatigue.
- ದಾವಳಿ dāvāli, see ದಾಬಳಿ.
- ದಾವು dāvu, s. Glare, lustre, heat, warmth.
- ದಾವೆ dāvē, s. A suit, claim; complaint. 2. enmity, spite. —ಹಾರೆ a complainant. —ಮಕ್ಕುನಿ to claim; to complain.
- ದಾಸತ್ವ dāsātva, s. Slavery, bondage, servitude.
- ದಾಸನ dāsana, s. The shoe-flower plant, *Hibiscus rosa sinensis*; also ದಾಸನಫೂ.
- ದಾಸಪಂತಿ dāsapanti, s. A kind of grass, used as a blister.
- ದಾಸಯ dāsaya, see ಅರ್ಸಯ.
- ದಾಸಯೆ, ದಾಸಯೈ dāsaye, dāsaye, s. A Vishṇuite mendicant.
- ದಾಸಿ dāsi, s. A female slave, maid servant.
- ದಾಸಿನ dāsina, s. The colouring of the teeth. 2. a kind of grass. 3. see ಉದಾಸ.
- ದಾಸೆ dāse, s. A slave, servant. 2. a mendicant; cf. ದಾಸಯೆ.
- ದಾಸೆಮಿ dāsemi, s. Mustard.
- ದಾಸ್ತನ, ದಾಸ್ತಾನ dāstana, dāstāny, s. A store, storing. —ದೀಪಿನಿ to store. —ಮಕ್ಕುನಿ to collect, make ready.
- ದಾಸ್ಯತ್ವ dāsyatva, see ದಾಸತ್ವ.
- ದಾಹ dāha, s. Burning. 2. thirst, ardent desire. —ತೀರ್ಪನಿ to quench thirst.
- ದಾಳಿ dāli, s. Marauding, plunder, sacking. [nate.]
- ದಾಳಿಂಬ dālīmba, s. The pomegranate.
- ದಾಕ್ಷಿಣ, ದಾಕ್ಷಿಣ್ಯ dākṣiṇa, dākṣiṇya, s. Regard, respect, consideration. 2. partiality. ಮುಖ— regard of person.
- ದಿ di, A feminine affix of nouns; as, ಜವನೆ a youth; ಜವನೆದಿ, ಜವಂದಿ a maiden. ಯಜಮಾನೆ a master; ಯಜಮಾನೆದಿ a mistress.
- ದಿಂಗುಡುನಿ, ದಿಂಗುನಿ diṅguḍuni, diṅguni, see ನಿಂಗುನಿ.
- ದಿಂಜ diñja, s. Plenty, abundance. adj. Full, complete, replete. 2. much. 3. violent, severe. adv. Very, often. —ಜನ plenty of people. —ಚೀನೆ severe pain. —ಸರ್ತಿ often, many times.
- ದಿಂಜಾವುನಿ diñjāvuni, c. v. (of ದಿಂಜುನಿ) To cause to fill, load, heap.

√ದಿಂಜುನಿ diñjuni (ದಿಂಜ್), *v. n.* To be filled, full, replete. *v. a.* To fill. ಬಂಜಿ *lit.* to fill the belly; to earn one's livelihood; to be pleased.

√ದಿಂಜೆಲ್ diñjely, *s.* Fullness. 2. flood-tide.

ದಿಂಡ್ diṇḍu, *s.* The festival of illumination, when the idol of a temple is carried in procession. —ಕಟ್ಟುನಿ to decorate; to prepare for an illumination.

√ದಿಂಡ್ diṇḍu, *adj.* Strong, stout. 2. rash. —ತನ, *see* ದಿಂಡಾಟನೆ. —ಕಾಸ್ತೃದಾಯಿ a tyrant, bully.

√ದಿಂಡ್ diṇḍu, *s.* The tender stalk inside a plantain tree.

√ದಿಂಡ ದಿṇḍa, *adj.* Proud, mischievous, impudent; *cf.* ದಂಡೆ.

ದಿಂಡಾಟೆಗೆ diṇḍāṭige, *s.* Mischievousness, impudence. 2. stupidity.

√ದಿಂಡು diṇḍu, *see* ದಂಡ.

√ದಿಂಡೆ diṇḍe, *s.* A strong, stout man; a mischievous fellow. —ತಾರೆ a large cocoanut tree.

√ದಿಂಣ diṇṇa, *see* ದುಂಣ.

ದಿಂದಿಗೆ diṇḍige, *see* ಜಿಂಬಸಿ.

√ದಿಂನೆ diṇṇe, *s.* A hillock, eminence. —ತಗ್ಗ hill and dale, ups and downs.

√ದಿಂಮು diṇṇu, *s.* The sound of a small finger-drum.

ದಿಂಮನೆ diṇṇane, *adv.* Quickly, suddenly.

ದಿಂಮಾಕ್ diṇṇāku, *see* ದಿಮಾಕ್.

√ದಿಂಮೆ diṇṇe, *s.* A wedge; a stopple, plug.

ದಿಂವ್ಸ್ಕಾಯಿ dimmskāyi, *see* ಸುಮುಸು.

√ದಿಕ್ಕು dikku, *s.* Direction, side, region *or* quarter of the world. 2. refuge, shelter, protection. ನಾಲ್—four points of the compass. —ದಾಂತಿ destitute, helpless. —ದಾಂತಿನಾಯಿ a destitute man, an orphan. —ದಾಂತೆ without protection. —ಭ್ರಮೆ giddiness, confusion; roaming, wandering. —ತಪ್ಪುನಿ to miss the direction.

√ದಿಕ್ಕು dikka, *adv.* Quickly, speedily.

ದಿಕ್ಕರಿಪುನಿ dikkaripuni (ದಿಕ್ಕರಿ), *v. a.* To despise, condemn, censure, reproach. 2. to disdain, reject.

ದಿಕ್ಕಳ್ dikkaḷu, *see* ದಿಕ್ಕೋಳು.

ದಿಕ್ಕಾಪಾಲ್ dikkāpālu, *s.* Dispersion, dissipation, ruin. —ಆದಿ ಫೀವಿನಿ to be dispersed, dissipated, ruined.

ದಿಕ್ಕಾಮಲ್ಲಿ dikkāmalli, *s.* A kind of resin tree, *Gardenia lucida*.

ದಿಕ್ಕಾರ dikkāra, *s.* Disrespect, insult, contempt; disdainment, rejection.

ದಿಕ್ಕಿ dikki, *see* ದಿಕ್ಕಿ.

ದಿಕ್ಕಿಜ್ಜಂದೆ dikkiṅṅandē, *see* ದಿಕ್ಕಿ ದಾಂತೆ *under* ದಿಕ್ಕು.

ದಿಕ್ಕೆ dikke, *s.* A Pariah.

ದಿಕ್ಕು, ದಿಕ್ಕೆಲ್ dikke, dikkely, *s.* A hearth, fireplace. —ದ ತಿಟ್ಟಿ the front of a hearth. ದಿಕ್ಕೆದಂಗಲ್ the hearth-place.

ದಿಕ್ಛೋಳ್ dikkoḷu (*fem. of* ದಿಕ್ಛೆ),
s. A Pariah woman.

ದಿಕ್ಪಾಲಕೆ dikpālake, s. The guard-
ian of one of the eight points
of the compass.

ದಿಗ್‌ರ್ diguru, s. Disregard, in-
difference. 2. resentment.
adj. Adverse, contrary. —ಪಾ
ತೆರ, —ಸವಾಲ್ an adverse state-
ment *or* reply. —ಮಕ್ಕುನಿ to
resent; to disregard.

ದಿಗಂತ diganta, s. The horizon.

ದಿಗಂತರ digantara, s. A foreign
country.

ದಿಗಂಬರ digambara, *adj.* Naked,
uncovered. ದಿಗಂಬರೆ a nude
man; a recluse, anchorite.

↓ ದಿಗಿಲ್ digilu, s. Fear, alarm. 2.
cowardice.

ದಿಗ್ಗಜ diggaja, s. One of the
fabulous elephants support-
ing the globe.

ದಿಗ್ಬಂಧನ digbandhana, s. A general
charm to keep off all evils.

ದಿಗ್ಭ್ರಮ digbhrama, s. Unstead-
iness.

ದಿಗ್ವಾರ್ತೆ digvārtè, s. News from
different directions.

ದಿಗ್ವಿಜಯ digvijaya, s. Universal
conquest.

ದಿಟ diṭa, *see* ಪುನ.

ದಿಟ್ಟ ditṭa, *adj.* Confident, bold.
—ತನ boldness.

ದಿಟ್ಟಿ ditṭi, *see* ಪುಟ್ಟಿ. [man.

ದಿಟ್ಟಿ ditṭe, s. A bold, *or* clever

↓ ದಿಡಂಬು didumbu, *adj.* Corpulent.

ದಿಡಂಬೆರ didumberu, s. A deified

bull, an ox belonging to a
Śiva temple. 2. Śiva's steed.

↓ ದಿಡಕ diduka, *see* ದಡ್ಡ.

↓ ದಿಡದಿಡ diduḍida, *adv.* Quickly.

ದಿಡಮೆನ didumena, *see* ದಡ್ಡೆನ.

ದಿಡ dida, *see* ಪುನ.

↓ ದಿಡಿಕ didika, *see* ದಡ್ಡ.

↓ ದಿಡುಂಬು didumbu, s. A big drum.
adj. *see* ದಿಡಂಬು.

ದಿಡುಂಬೆರು didumberu, *see* ದಿಡಂಬೆರ.

↓ ದಿಡ್ಡ didka, *adv.* Immediately,
quickly; suddenly.

↓ ದಿಡ್ಡ diddu, s. An elevated ground,
a mound. 2. rancidity.

ದಿಡ್ಡೆ didḍè, *see* ಜಿಡ್ಡೆ.

ದಿಡ್ಡೆನ didmena, *see* ದಡ್ಡೆನ.

ದಿದಮೆ, ದಿದಪ್ಪೆ didamme, didappè,
see ತಿವ್ವೊಮೆ, ತಿವ್ವೊಪ್ಪೆ, *under*
ತಿವ್ವೊ.

ದಿನ್‌ಸ್ ದಿनुಸು, s. Likeness. 2.
kind, sort.

ದಿನ್‌ಸಾರ ದಿನ್‌ಸಾರಾ, s. Different
kinds *or* sorts, as of goods, *etc.*

ದಿನ dina, s. A day. —ಕಟ್ಟಳೆ daily
routine. —ಕೂಲಿ daily wages.

—ಚರ್ರೆ daily. —ಚರಿ, —ವಾರಿ a
diary, day-book, chronicle.

—ಚರ್ಯೆ daily conduct. —ದಿನೊ
ಕು daily. —ಮಾನ the length

of a day, a day in general;
the times. —ಹರಣ passing time.

ಇತ್ತೆದ— the present time.
—ಸೆಪ್ಪನಿ to spend time, to live.

ದಿನಂಪ್ರತಿ dinamprati, *adv.* Daily,
every day.

ದಿನನ್ ದಿನಾಸು, *see* ಜಿನನ್.

ದಿನಾನದಿನ dinānadina, *s.* A certain day.

ದಿನಾಲಾ dinālā, *adv.* Daily.

ದಿಬ್ಬಣ dibbāṇa, *s.* A bridal party, a marriage procession. —ವಾಕುಳು, ದಿಬ್ಬಣಿಸೆರೆ persons belonging to a marriage party.

ದಿಬ್ರಾಲ್ dibrālū, *see* ದುಬ್ರಾಲ್.

ದಿವ್ಯಸ್ಥಾಯಿ divyasthāyi, *see* ಗುಮುಸು.

ದಿವಾಕ್ dimāky, *s.* Haughtiness, arrogance, pride, disdain.

ದಿಮಿಟೆ dimiti, *s.* A kind of stout, white cotton cloth, ribbed or figured; dimity.

ದಿಮಿದಿಮಿ dimidimi, *s.* Agility, dancing nimbly.

ದಿಯ್ಯ, ದಿರ್ರ diyya, dirra, *adv.* Suddenly, at once; *cf.* ದಿಕ್ಕ.

ದಿಲ್ dilū, *s.* The mind, heart.

ದಿವ, ದಿವಸ diva, divasa, *see* ದನ.

ದಿವಾಕರೆ divākare, *s.* The sun.

ದಿವಾನ್, ದಿವಾನೆ divāṇy, divāne, *s.* The minister or secretary of a native state. 2. an idiot, fool.

ದಿವಾರಾತ್ರೆ divārātrè, *s.* Day and night. *adv.* By day and night.

ದಿವಾರೋಹಣ divārōhana, *s.* Ascension.

ದಿವಾಳಿ divāli, *s.* Bankruptcy. 2. *see* ದೀಪಾಳಿ. —ಪೋಲೆ a bankrupt; a spendthrift. —ಆಪಿನ, —ವೆಪ್ಪನಿ to become insolvent.

ದಿವಿ divi, *s.* Heaven, the sky.

ದಿವಿಟೆ diviti, *see* ಜೀಟಿಸೆ.

ದಿವಿದಿವಿಮರ dividivimara, *s.* The dividivi tree, *Cæsalpina coriara*.

ದಿವ್ಯ divya, *adj.* Divine, celestial.

2. beautiful, agreeable, excellent, supernatural. —ಗುಣ excellent disposition. —ಜ್ಞಾನ divine knowledge. —ಮೂರ್ತಿ the Divine Being, God. —ರತ್ನ a rare gem. —ರಸ quicksilver; also ಪಾಪರಸ. —ಲೋಕ heaven. —ವಸ್ತು an excellent substance; a holy being.

ದಿಶಾಂತರ diśāntara, *see* ದೇಶಾಂತರ.

ದಿಶಾಟನೆ diśātanè, *see* ದೇಶಾಟನೆ.

ದಿಶೆ diśè, *s.* Direction, side, space, region; *cf.* ದಿಕ್ಕ, ದಿಶೆ.

ದಿಷ್ಟ diṣṭa, *s.* Fate, destiny, fortune.

ದಿಷ್ಟಿ diṣṭi, *see* ಪುಷ್ಟಿ. —ಮಣಿ glass beads put on the neck of an infant to ward off the effect of evil eyes.

ದಿಸೆ disè, *s.* Fortune, luck. —ಲಕ್ಕನಿ to be lucky. ಯಡ್ಡೆ—good luck. ಪಡಿಕೆ—bad luck.

ದಿಟೆಗೆ diṭige, *see* ಜೀಟಿಸೆ.

ದೀನ್ ದಿನಯ್ಯ, *see* ಜಿನ್.

ದೀನ dīna, *adj.* Poor, indigent, needy, 2. modest, humble, cringing.

ದೀನೆ dine, *s.* A poor or weak man. 2. an humble man.

ದೀಪ dipa, *s.* A lamp; a light. —ಪೂಜೆ lighting lamps in a temple as an act of devotion.

ದೀಪನ dipāna, *s.* Hunger.

ದೀಪಾಳಿ, ದೀಪಾವಳಿ dipāli, dipāvali, *s.* (*lit.* A row of lights), a

festival with nocturnal illuminations in honour of a god.

✓ ದೀಪಾವುನಿ dipāvuni, *c. v.* (of ದೀಪಿನಿ)

To cause to place, keep, put, etc.

✓ ದೀಪಾವೊಣುನಿ dipāvōṇuni, *refl. v.*

(of ದೀಪಾವನಿ) To keep, etc. for one's self. 2. to keep a concubine, *vlg.*

ದೀಪಿಕೆ dipikē, *see* ದೀಪ.

ದೀಪ್ತಿ dīpti, *s.* Light, lustre. 2.

fire. 3. a lamp kept burning near an idol.

✓ ದೀಪಿನಿ dipini (ದೀ), *v. a.* To place,

keep, put, reserve, lay by.

ದೀಯ ದೀಯಾ, *see* ದಿಯ್ಯ.

ದೀರೆ dire, *see* ಧೀರೆ.

ದೀರ್ಘ dirgha, *adj.* Long. *s.* The

long form of a vowel, the letter e. —ಆಯುಷ್ಯ a long life.

—ಪರ್ಶಿ a prophet, seer. —ಶಯನ death. —ಪಾಂತಿ long suffering, patience.

ದೀರ್ಘಲೆ dīrṣālē, *s.* A superior kind of rice.

ದೀವಟೆ dīvati, *see* ಜೀಟಿಸೆ.

ದೀವಳಿ dīvali, *see* ದೀವಾಳಿ.

ದೀವಿ, ದೀವು divi, dīvu, *s.* An island.

—ಪಸುಚ್ಚಿ the bread fruit, *Artocarpus incisa*.

ದೀಕ್ಷಾಂತ dikshānta, *s.* The fulfilment of a vow *or* austerities.

ದೀಕ್ಷೆ dikshē, *s.* The initiatory ceremony of a sacrifice, etc.

2. a vow, resolve to accomplish anything. 3. under-

taking a service, austerities, etc. —ಸತ್ತುನಿ to take a vow; to undertake any pious work.

ದುಂಕುನಿ dūṅkuni, *see* ದೊಂಕುನಿ.

ದುಂಚಿ duñci, *s.* Shag, nap, as of a cloth. —ಕಟ್ಟುನಿ to hem a garment. —ಲಕ್ಕುನಿ to become woolly *or* shaggy.

ದುಂಚೆಲ್ duñcelu, *adj.* Shaggy, woolly, as a cloth.

✓ ದುಂಡು duṅḍu, *adj.* Round, globular. —ಬಳಿ a kind of bracelet worn by females. —ಮಲ್ಲಿಸೆ a kind of round jasmine, *Fasminum sambac*.

ದುಂಡೆ duṅḍē, *see* ದೊಂಡೆ.

✓ ದುಂಣ duṅṇa, *s.* Heaviness. *adj.* Heavy.

✓ ದುಂದು dundu, *adj.* Prodigal, wasteful. —ಸಾರಿಕೆ, —ತನ prodigality, waste. ✓ ಸಾರೆ a prodigal, squanderer.

ದುಂದುಭಿ dundubhi, *s.* The fifty-sixth year of the Hindu cycle of sixty. 2. a kettle-drum.

ದುಂನ dunna, *see* ದುಂಣ.

ದುಂನೊಂಚಿ dunnoñci, *s.* A kind of earring.

ದುಂಪಿಯುನಿ dumpiyuni (ದುಂಪಿ), *v. n.* To stumble.

ದುಂಬಗ್ dumbagyu, *adv.* In future, next year; *cf.* ದುಂಬು. [first.

ದುಂಬತ್ತ dumbatta, *adv.* First, at

ದುಂಬಿನಾನಿ dumbināni, *adv.* The day before, previous day.

ದುಂಬು dumbu, *s.* Front. 2. past time. 3. futurity. *adv.* In

front. 2. early, beforehand.
3. at first, in the beginning.
4. formerly. 5. in future,
hereafter; *also* ಪಂಬನ್. —ವಾಯಿ
the first man, firstborn. —ಫೀ
ಪಿನಿ to go in advance. —ಪಿರವು
before and behind, front and
rear.

[sorrow.

ದುಂವಾನ dummāna, *s.* Grief,
ದುಂಯಿ duṃyi, *s.* The sound of
a mosquito.

ದುಂಶ, ದುಂಸ duṃśa, duṃsa, *see*
ಧ್ವಂಸ.

ದುಃ duh, *see* ಪರ್.

ದುಃಖ dukkha, *s.* Sorrow, grief,
affliction. —ಕೊರ್ಪಿನಿ to afflict,
grieve, tease. —ಮಳ್ಳುನಿ to
mourn, lament.

ದುಃಖಿಯುನಿ dukkhiyuni (ದುಃಖಿ),
v. n. To mourn, lament. ದುಃಖಿ
ಪುಖಿದ್ ಅರ್ಪಿನಿ to sob, weep
bitterly.

ದುಃಶಕುನ duḥśakuna, *s.* A bad
omen.

ದುಕಾನ್ dukāṇu, *s.* A shop.

ದುಕ್ಕ dukka, *adv.* Suddenly, at
once, quickly; *cf.* ಏಕ್ಕ. —ಅಕ್ಕು
ನಿ to get up at once.

ದುಖ್ಫ dukkha, *see* ದುಃಖ.

ದುಗಣೆ, ದುಗ್ಗಾಣಿ duganè, duggā-
ṇi, *s.* Two pie.

ದುಟ್ಟ dutṭa, *see* ದುಷ್ಟ.

↓ದುಡಿ duḍi, *s.* The lip.

↓ದುಡಿತ, ದುಡಿತೆ duḍita, duḍitè, *s.*
Gain, acquisition. 2. proper-
ty. —ಮಳ್ಳುನಿ, *see* ಪಡಿಯುನಿ.

↓ದುಡಿಯುನಿ, ದುಡಿಸಿನಿ duḍiyuni, duḍi-

pini (ಪುಡಿ), *v. a.* To acquire,
gain, earn, obtain.

ದುಡುಂಬುನಿ dudumbuni (ದುಡುಂಬ್),
v. a. To drive.

✓ದುಡುಕು, ದುಡುಕುತನ duduku, du-
ḍukutana, *s.* Hurry, rashness.
2. violence, injustice. 3. pride,
haughtiness.

✓ದುಡುಕುನಿ dudukuni (ದುಡುಕ್), *v. n.*
To be rash *or* hasty. 2. to
be violent, haughty. *v. a.* To
defy.

ದುಡುತ duḍuta, *see* ಪುಡಿತ.

ದುಡ್ಡಾಟ dudḍāṭa, *s.* The game of
chuckfarthing.

ದುಡ್ಡಾಶೆ dudḍāśè, *s.* Covetousness.

✓ದುಡ್ಡು dudḍu, *s.* A copper coin
worth four pie. 2. copper
coin in general. 3. money,
cash. ಅನೇ, ನಟ್ಟು — a thick
copper coin that was current
in former days.

✓ದುಣಿವುನಿ duṇipuni (ದುಣಿ), *v. n.*
To struggle, strive. 2. to
flutter, flap the wings in agi-
tation, as a bird. 3. to bustle,
be in a hurry.

✓ದುಣಿವೆಲ್ duṇipeḷ, *adj.* Strug-
gling, striving, fluttering. 2.
bustling.

✓ದುಣಿವೆಲೆ duṇipele, *s.* A hustler,
busybody.

✓ದುಣ್ಣ duṇṇa, *see* ಪುಣ್ಣ.

ದುತ್ತು duttu, *see* ಪುತ್ತು.

ದುಪ್ಪ duppa, *adv.* Suddenly;
quickly.

ದುಪ್ಪಟೆ, ದುಪ್ಪಟೆ duppaṭi, duppaṭè,
s. A laced *or* other cloth

loosely thrown over the body.

2. a sheet, tablecloth.

ದುಪ್ಪೆ duppe, *see* ತುಪ್ಪೆ.

ದುಬರಾಲ್ dubarāly, *see* ದುಬ್ರಾಲ್.

ದುಬಲಾಕ್ dubalāky, *adj.* Twice distilled; double.

ದುಬಾರಿ dubāri, *adj.* Double. 2. needless, useless. —ಕರ್ತೆ

double *or* needless expense.

3. *see* ದುಬ್ರಾಲ್.

ದುಬಾಸಿ dubāsi, *s.* An interpreter.

2. a broker, agent, *etc.*

ದುಬ್ರಾಲ್ dubrāly, *s.* Twice distilled arrack.

↓ದುಮುಕುನಿ dumukuni (ದುಮುಕ್),
v. a. To jump down; to alight quickly.

ದುಮುಸು dumusu *see* ಸುಮುಸು.

ದುಯವ್ ದುಯಮ್, *adj.* Secondary, subordinate. 2. middling, second-hand.

ದುರ್, ದುಸ್ dur, dus, *Prefixes denoting* Bad, ill, wicked.

2. difficult. 3. inferior, vile.

ದುರಂಗಿ duraṅgi, *adj.* Differently coloured on both sides, as some cloths.

ದುರಭ್ಯಾಸ durabhyāsa, *s.* A bad habit *or* practice.

ದುರಯ duraya, *see* ಪ್ರವ್ಯಯ.

ದುರಾಚಾರ durācāra, *s.* A bad custom *or* usage. 2. wicked conduct.

ದುರಾತ್ಮೆ durātme, *s.* An evil spirit. 2. a wicked man.

ದುರಾಲೋಚನೆ durālōcanē, *s.* Wicked thoughts.

ದುರಾಶೆ durāshē, *s.* Covetousness.

2. a vain *or* forlorn hope, unattainable desire.

ದುರಿತ durita, *s.* Sin, transgression.

ದುರುಜಿ duruji, *see* ಸುಜಿ.

ದುರುಡ ದುರುಡ, *see* ಧೃಢ.

ದುರುಬಿ durubi, *adj.* Inebriating.

2. surfeiting. —ತನ inebriation; surfeit.

ದುರುಬಿನಿ durubini, *see* ಪುರ್ಬಿನಿ.

ದುರುಬೀಜ durubīja, *see* ಪುರ್ಬೀಜ.

ದುರುಸು durusu, *see* ದುರ್ಸು.

ದುರುಸ್ತು durustu, *s.* Repairs, improvement. *adj.* Proper, well, right. —ಮುಳ್ಳುನಿ to repair, mend, put in order.

ದುರುಳ ದುರುಳ, *adj.* Wicked. —ತನ wickedness.

ದುರುಳೆ durule, *s.* A wicked man.

ದುರ್ಗ ದುರ್ಗ, *s.* A castle, hill-fort.

2. *see* ಪುರ್ಗ.

ದುರ್ಗಂಧ ದುರ್ಗಾಂಧ, *s.* A stench, fetid smell.

ದುರ್ಗಟ, ದುರ್ಘಟ ದುರ್ಗಟ, ದುರ್ಘಟ, *adj.* Difficult of attainment, insurmountable. —ಕಾರ್ಯ an object difficult to accomplish.

ದುರ್ಗತಿ ದುರ್ಗತಿ, *s.* A bad destiny, misery. 2. hell.

ದುರ್ಗಾಲಯ ದುರ್ಗಾಲಯ, *s.* A temple of Durgi.

ದುರ್ಗಿ ದುರ್ಗಿ, *s.* A name of Pārvasī. 2. the name of a female.

ದುರ್ಗುಣ ದುರ್ಗುಣ, *s.* A bad disposition *or* temper, corrupt nature. *adj.* Ill-natured.

ದುರ್ಗೆ ದುರ್ಗೆ, *see* ದುರ್ಗೆ.
 ದುರ್ಚಿ durci, *s.* A sheet of paper.
 2. *see* ದೋರ್ಚಿ.
 ದುರ್ಜನ ದುರ್ಜನ, *s.* Wicked people.
 ದುರ್ಜಾತಿ ದುರ್ಜಾತಿ, *s.* A disreputable caste.
 ದುರ್ಜಿ durji, *see* ಸುರ್ಜಿ. 2. *see* ದೋರ್ಚಿ.
 ದುರ್ಜಿಲ್ ದುರ್ಜಿಲ್, *see* ದೋರ್ಚಿ.
 ದುರ್ದಶೆ ದುರ್ದಾಶೆ, *s.* Misfortune, ill-luck.
 ದುರ್ನಡತೆ ದುರ್ನಡತೆ, *s.* Bad conduct.
 ದುರ್ನುಡಿ ದುರ್ನುಡಿ, *s.* A bad word.
 ದುರ್ಬಲ ದುರ್ಬಲ, *s.* Weakness, impotency. *adj.* Weak, impotent; helpless.
 ದುರ್ಬಿನಿ ದುರ್ಬಿನಿ, *s.* A telescope.
 ದುರ್ಬೀಜ ದುರ್ಬೀಜ, *s. lit.* A bad seed. *adj.* Of bad family, of disreputable descent.
 ದುರ್ಬುದ್ಧಿ ದುರ್ಬುದ್ಧಿ, *s.* A wicked mind, bad disposition. 2. folly, want of sense.
 ದುರ್ಬೋಧನೆ ದುರ್ಬೋಧನೆ, *s.* Bad advice.
 ದುರ್ಭಿಕ್ಷೆ ದುರ್ಭಿಕ್ಷೆ, *s.* Scarcity, famine.
 ದುರ್ಮತಿ ದುರ್ಮತಿ, *s.* The fifty-fifth year of the Hindu cycle of sixty. 2. an evil mind.
 ದುರ್ಮನಸ್ ದುರ್ಮನಸ್, *s.* A bad mind.
 ದುರ್ಮರಣ ದುರ್ಮರಣ, *s.* An untimely death, death by accident.
 ದುರ್ಮಾರ್ಗ ದುರ್ಮಾರ್ಗ, *s.* Wickedness, vice.

ದುರ್ಮಿತ್ರ ದುರ್ಮಿತ್ರ, *s.* A bad friend.
 ದುರ್ಮುಖ ದುರ್ಮುಖ, *s.* An angry face.
 ದುರ್ಮುಖಿ ದುರ್ಮುಖಿ, *s.* The thirtieth year in the Hindu cycle of sixty.
 ದುರ್ಯೋಧನೆ ದುರ್ಯೋಧನೆ, *s.* The elder of the Kuru princes.
 ದುರ್ಲಭ ದುರ್ಲಭ, *adj.* Difficult of attainment, scarce, rare.
 ದುರ್ವಾರ್ತೆ ದುರ್ವಾರ್ತೆ, *s.* Bad news.
 ದುರ್ವಾಸನೆ ದುರ್ವಾಸನೆ, *s.* A stink, stench.
 ದುರ್ವ್ಯಯ ದುರ್ವ್ಯಯ, *see* ದುರ್ವ್ಯಯ.
 ದುರ್ವ್ಯಸನ ದುರ್ವ್ಯಸನ, *s.* A bad habit, evil practice.
 ದುರ್ವ್ರಯ ದುರ್ವ್ರಯ, *s.* A useless expense, squandering, waste.
 ದುರ್ಸು ದುರ್ಸು, *s.* Rockets; *also* ದುರ್ಸುಬಾಣ. 2. *see* ದುರ್ಸು. — ಬುಡ್ಧಿನಿ to fire rockets.
 ದುಲ್ಲೋಡಿ ದುಲ್ಲೋಡಿ, *s.* A kind of necklace.
 ದುಶ್ಮಾನೆ ದುಶ್ಮಾನೆ, *s.* An enemy, opponent. ದುಶ್ಮಾನೆ enmity, hostility.
 ದುಶ್ಶಿಲ ದುಶ್ಶಿಲ, *s.* A bad disposition *or* practice.
 ದುಷ್ಟರ್ಮ ದುಷ್ಟರ್ಮ, *s.* An evil deed, crime, sin. ದುಷ್ಟರ್ಮ a wicked man.
 ದುಷ್ಟಕೆ ದುಷ್ಟಕೆ, *s.* A great thief.
 ದುಷ್ಟಕಾಲ ದುಷ್ಟಕಾಲ, *s.* An evil time. 2. famine, scarcity.
 ದುಷ್ಟೀರ್ತಿ ದುಷ್ಟೀರ್ತಿ, *s.* Infamy, bad name.

ದುಷ್ಟ *dushta*, *adj.* Bad, wicked, depraved. 2. low, vile. —ಸೂ, —ಭಾವ a bad disposition. —ತನ wickedness, depravity. —ಬುಧಿ an evil mind; a minister so called. —ಮಾರ್ಗ wicked conduct. —ಮೃಗ a wild beast, mischievous animal.

ದುಷ್ಟೆ *dushte*, *s.* A wicked *or* bad man.

ದುಸ್ತರ *dustara*, *adj.* Difficult, trying, hard.

ದುಸ್ತಲಿ *dustale*, *s.* An unhappy man; a bad man.

ದುಸ್ತು *dustu*, *s.* A suit of clothes.

ದುಸ್ವಭಾವ *dusvabhāva*, *s.* An evil disposition, ill-nature.

ದುಸ್ಸಂಗ *dussāṅga*, *s.* Bad company *or* intercourse; evil companions.

ದೂಂಟೆ *dūṅṭa*, *see* ಗೂಂಟೆ.

ದೂಂಡೆ *dūṅḍe*, *see* ದೊಂಡೆ.

ದೂಂಬೆ, ದೂಂಬೆಲ್ *dūmbe*, *dūmbel*, *see* ಸೂಂಬು.

✓ದೂಜಿ *dūji*, *s.* A needle, pin. —ಕಲ್ಲೆ a magnet. —ಮರ the tinian pine.

✓ದೂಡುನಿ *dūduni*, *see* ನೂಕುನಿ.

ದೂತಿ *dūti*, *s.* A pimp, procuress. 2. a female messenger.

ದೂತೆ *dūte*, *s.* A messenger, spy. ದೇವ— an angel. ಯಮ— the messenger of death.

ದೂದು *dūdu*, *see* ಜೂಜಿ. 2. *see* ಕೂರು.

ದೂಪ, ದೂಪನ *dūpa*, *dūpana*, *see* ಧೂಪ.

✓ದೂಪೆ *dūpe*, *s.* Food laid out for

the dead; a mound marking the burial place of a Śūdra. 2. a temporary shed, covered with awnings, for offering oblations to the manes of deceased Śūdra. —ದ ಕಂಡ a field in which such a mound *or* shed has been raised. —ದ ನುಷ್ಟ oblations of boiled rice offered to the manes of a deceased Śūdra. —ಗ ಮೆಚ್ಚುನಿ to prepare such food. —ಗ ಮೆತ್ತುನಿ to serve such food; to serve a person with a large quantity of food.

ದೂಬಿನ *dūbina*, *s.* A comb.

ದೂರ *dūra*, *s.* Distance. *adj.* Distant, remote. ದೂರೋಗು— very far. —ದಾಯಿ a low-caste man; a man come from a distance. —ದಾಳೆ a female in her menses; a low-caste woman. —ದೃಷ್ಟಿ foresight; long-sighted. —ಮಾರ್ಗ, —ಸಾಧಿ a long way. —ಉಂಟುನಿ to stand at a distance. —ಫೋಪಿನಿ to go far, move further. —ಬೂರುನಿ to be deferred, delayed. —ಮೆಚ್ಚುನಿ to separate; to shun.

✓ದೂರಾಟ *dūrāṭa*, *s.* Aspersion, calumniating; complaining.

✓ದೂರು *dūru*, *s.* Aspersion, blame, reproach. 2. a complaint. —ಕೊರ್ಪಿನಿ, —ಪಣ್ಣಿನಿ to complain. —ಪಾಡುನಿ to accuse, blame, censure.

✓ದೂರುನಾಯೆ *dūrunāye*, *s.* An accuser, censurer, complainant.

- √ದೂರುನಿ dūrūni (ದೂರ್), *v. a.* To accuse, complain; to blame, reproach, censure.
- √ದೂರೆಲೆ dūrele, *see* ದೂರುನಾಯಿ.
- ದೂರ್ತತನ dūrtatana, *s.* Craftiness.
- ದೂರ್ತೆ dūrte, *s.* A deceiver.
- ದೂಷಕೆ dūshake, *s.* A blasphemer.
- ದೂಷಣೆ dūshaṇe, *s.* Cursing. 2. censure, reproach. ಲೇವ-*blasphemy.*
- ದೂಷಿಪುನಿ dūshipuni (ದೂಷಿ), *v. a.* To blaspheme. 2. to blame, censure, reproach.
- ದೂಸು dūsu, *s.* Fine powder; *cf.* ದೂಸೆಲ್.
- √ದೂಸುನಿ dūsuni (ದೂಸ್), *v. a.* To spill, sprinkle.
- ದೂಸೆಲ್ dūselu, *s.* Powder, dust. *adj.* Powdered, dusty.
- √ದೂಳಿ dūli, *see* ಧೂಳು. 2. a dis-
plicable person. 3. a high number. -ಪಟಿ, -ಪಡೆ unreliable.
- √ದೂಳು dūlu, *see* ಧೂಳು.
- ದೃಕ್ drukḥ, *s.* The eye. 2. sight, seeing.
- ದೃಢ drudha, *s.* Firmness, stability. 2. certainty. *adj.* Firm, stable. -ತ್ವ firmness; truthfulness. -ಮಳ್ಳುನಿ to affirm, declare; to fix, make certain.
- ದೃಢೀಕರಣ drudhikarāṇa, *s.* Confirmation.
- ದೃಷ್ಟ drushta, *adj.* Visible, apparent.
- ದೃಷ್ಟಾಂತ drushtānta, *s.* An ex-

- ample, illustration, evidence. -ಕೊರ್ಪಿನಿ to exemplify, illustrate.
- ದೃಷ್ಟಿ drushti, *s.* Sight, seeing. 2. an eye.
- ದೆಂಗ್ deṅḡ, *s.* A hiding place.
- ದೆಂಗಾವುನಿ deṅḡāvuni, *c. v.* (of ದೆಂಗುನಿ) To cause to be hidden, concealed; hide, conceal.
- √ದೆಂಗುನಿ deṅḡuni (ದೆಂಗ್), *v. n.* To be hidden, concealed, lie in ambush.
- ದೆಂಗೇಲೆ deṅḡele, *s.* One who hides, a refugee.
- √ದೆಂಜಿ deṅji, *s.* A crab. -ಬಾಪು an abscess between the thumb and the forefinger. ಕಡಲ-, ಕುದುರೆ-, ಕಲ್ಲ-, ಬಪ್ಪಿನಿ-, ಮಡಕೆ-, ಮುಕ್ಕುರು-, ಮೆತ್ತೆ-, ವರ್ಕರ-, are some of the species of crab.
- ದೆಂಜಿಲಿ deṅjeli, *s.* A kind of umbrella made of palm leaves.
- ದೆಂಟ್ deṅṭu, *see* ದಂಟೆ.
- ದೆನ್ನಣ dennāṇa, *see* ಪಾಡ್ಡನ.
- ದೆಂಬು dembu, *see* ದೊಂಬು.
- ದೆಂಬೆಲ್ dembelu, *see* ದೊಂಬೆಲ್.
- ದೆಕ್ಕಟ್ಟುನಿ dekkattuni (ದೆಕ್ಕಟ್ಟೆ), *v. a.* To shuffle, or move in a slovenly manner, as a person in a tight dress or when the foot is entangled in anything.
- ದೆಕ್ಕತ್ತಿ dekkatti, *s.* A kind of nut-cracker used for cutting the areca-nut into pieces.
- ದೆಕ್ಕಯಿ dekkayi, *s.* The betrothal badge. -ಕಟ್ಟುನಿ to put the same on the person of a bride.

ದೆಕ್ಕರೆ, ದೆಕ್ಕಾರ್, ದೆಕ್ಕಾರು dekkarè,
/ dekkāru, dekkāru, *s.* The space
between the legs, when they
are apart. *adv.* Between
the legs.

ದೆಕ್ಕಾಜೆ dekkāji, *s.* A kind of
bracelet.

ದೆಕ್ಕಾಣೆ dekkāṇè, *adv.* Tightly.

ದೆಕ್ಕಾವುನಿ dekkāvuni, *c. v.* (*of* ದೆಕ್ಕಾವುನಿ) To cause to wash.

ದೆಕ್ಕಿ dekki, *s.* Space, room, place.

ದೆಕ್ಕುನಿ dekkuni (ದೆಕ್ಕುನಿ), *v. a.* To wash
(anything except clothes),
lave, cleanse.

ದೆಕ್ಕುಳು dekkulu, *see* ದೆಕ್ಕಿನಾಕುಳು.

ದೆಕ್ಕುಲಿ dekkuli, *s.* Irregular
teeth, projecting teeth.

ದೆಕ್ಕೆ dekkè, *see* ಜೊಂಕೆ.

ದೆಪ್ಪಾವುನಿ deppāvuni, *c. v.* (*of* ದೆಪ್ಪಾವುನಿ)
To cause to take.

ದೆಪ್ಪು deppu, *see* ತೆಪ್ಪು. 2. *see*
ದೆಪ್ಪುನಿ.

ದೆಪ್ಪುನಿ deppuni (ದೆ), *v. a.* To take,
receive; *cf.* ಸೆಪ್ಪುನಿ. ದೆಪ್ಪುನಿ ಪಾ
ಡುನಿ to abolish, take away, put
aside; to pull out; to remove,
dismiss.

ದೆಬ್ಬೆ debbè, *see* ದೆಬ್ಬೆ.

ದೆಯ್ಯು deyya, *see* ದೆಯ್ಯು. 2. *see* ದೆಯ್ಯು.
3. *see* ದೆಯ್ಯು.

ದೆಯ್ಯವ ದೆಯ್ಯವ, *see* ದೆಯ್ಯವ.

ದೇರಂಗಯಿ derāngayi, *see* ಸೇರಂಗಾಯಿ.

ದೇರ್ಪುನಿ derpuni (ದೇರ್), *v. a.* To
lift, raise.

ದೇವ್ವ devva, *s.* A demon, evil
spirit.

ದೇಶೆ, ದೇಸೆ dešè, dešè, *s.* Condition,
state. 2. fortune, luck.

ದೇಶೆಡ್ಡೆ dešèḍḍu, *postp.* From, by,
on account of, for.

ದೇಕಿ dēki, *s.* Nicety. 2. manage-
ment *or* foresight. *adj.* Nice,
good.

ದೇಗ್ dēgu, *see* ದಾಯೆ.

ದೇಜ ದೇಜ, *see* ತೇಜ.

ದೇಬೆ dēbè, *s.* A quarrelsome
woman.

ದೇರಾಟೆ dērāṭa, *s.* Driving.

ದೇರುನಿ dēruni (ದೇರ್), *v. a.* To
drive, drive away.

ದೇಲ dēla, *s.* A small temple.
2. God. —ಗುಂಡೆ the idol's

apartment in a temple. ಬಾಲೆ
ಸೈತಿನಾಯೆ ದೇಲ ದೂರುವೆ a man
bereft of his child blasphemes
against God.

ದೇಲಂತೊಟ್ಟು dēlantottu, *s.* A
Brahmin's house.

ದೇಲಂದಪುದ, ದೇಲಪುದ dēlandapuda,
dēlapuda, *s.* A temple pigeon.

ದೇವ dēva *see* ದೇವ. 2. the male
organ.

ದೇವಂದ ದೇವಂದ, *adj.* Pertaining
to temples. —ಪೋಡು a small
kind of tiles.

ದೇವಕಿ dēvaki, *s.* Kr̥ṣṇa's
mother.

ದೇವಗಣ ದೇವಗಣ, *s.* The race
of gods.

ದೇವಡಿಕೆ, ದೇವಡಿಗಿ dēvadīke, dē-
vadige, *s.* One of the caste of
musicians.

ದೇವತಾರ್ಚನೆ dēvatārçanè, *s.* Wor-
ship of a god.

ದೇವತೆ dēvatē, *s.* A demi-god.
 ದೇವತ್ವ dēvatva, *s.* Divinity; godhead.
 ದೇವದತ್ತ dēvadatta, *adj.* Given by God.
 ದೇವದಾರ್, ದೇವದಾರೆ dēvadāry, dēvadārē, *s.* A cedar.
 ದೇವದೂತೆ dēvadūte, *s.* An angel.
 ದೇವದ್ರೋಹ dēvadrōha, *s.* Apostasy, heresy.
 ದೇವನಾಮ dēvanāma, *s.* The name of God, [phemy.
 ದೇವನಿಂದೆ dēvanindē, *s.* Blasphemy.
 ದೇವಪೂಜೆ dēvapūjē, *s.* Adoration of God, divine worship.
 ದೇವಪ್ರತಿಷ್ಠೆ dēvapratishṭhē, *s.* The consecration of an idol.
 ದೇವಬಾರೆ dēvabārē, *s.* A superior kind of plantains. [votion.
 ದೇವಭಕ್ತಿ dēvabhakti, *s.* Piety, devotion.
 ದೇವಭಕ್ತೆ dēvabhakte, *s.* A pious man, a devotee.
 ದೇವಮಂದಾರ dēvamandāra, *s.* A kind of flower.
 ದೇವಮಾರ್ಗ dēvamārga, *s.* God's ways. 2. pious behaviour.
 ದೇವರಂಗ dēvaraṅga, *s.* The centre of a temple.
 ದೇವರಾಜೆ dēvarājē, *s.* Indra.
 ದೇವಲೋಕ dēvalōka, *s.* Heaven.
 ದೇವಲ್ಯ dēvalya, *see* ದೇವಾಲಯ.
 ದೇವಸ dēvasa, *s.* Temple-lands or property.
 ದೇವಸಮರಂಗ dēvasamarāṅga, *s.* Presence; God's presence.
 ದೇವಸಮರ್ಪಣೆ dēvasamarpaṇē, *s.* Offering to God.

ದೇವಸ್ಥಾನ dēvasthāna, *s.* A temple.
 ದೇವಾಂಗ dēvāṅga, *s.* A Lingāyat class of weavers. 2. an ape. —ದಾಯಿ one of the weaver class.
 ದೇವಾಧೀನ dēvādhīna, *s.* Death. *adv.* In God's disposal. —ಒಪ್ಪಿ to die.
 ದೇವಾರಾಧನೆ dēvārādhanē, *s.* Divine worship.
 ದೇವಾಲಯ dēvālaya, *s.* A church; a temple.
 ದೇವಿ dēvi, *s.* A goddess. 2. Pārvatī. 3. a queen. —ಶಕ್ತಿ the Śakti worship.
 ದೇವಿರಿ, ದೇವಾರಿ dēvīri, dēvāri, *s.* A Brahmin's dress.
 ದೇವೇರ್ dēveru, *s.* God. 2. an honorific title, applied to persons of rank. ದೇವೇರ್ ಕಾರ್ಯ a sacred work or undertaking.
 ದೇವೇಂದ್ರ dēvēndre, *s.* Indra.
 ದೇಶ dēśa, *s.* A country, land, territory, district, region. —ಸೇಡಿ one who has left his country, an exile. —ತೆಸರ್ಗೆ to travel.
 ದೇಶಭಾಷೆ dēśabhāshē, *s.* The language of a country.
 ದೇಶಭ್ರಷ್ಟ dēśabhraṣṭa, *s.* Transportation, expatriation.
 ದೇಶಸ್ಥಿ dēśasthe, *s.* A native, inhabitant. 2. a class of Brahmins. [country.
 ದೇಶಾಂತ್ರ dēśānta, *s.* A foreigner.
 ದೇಶಾಂತ್ರಿ dēśāntri, *s.* A foreigner; a traveller.

ದೇಶಾಚಾರ ದೇಶಾಚಾರಾ, *s.* The custom of a country, local usage.

ದೇಶಾಟನ ದೇಶಾಟನಾ, *s.* Travels; travelling.

ದೇಶಾಧಿಕಾರಿ, ದೇಶಾಧಿಪತಿ ದೇಶಾಧಿಕಾರಿ, ದೇಶಾಧಿಪತಿ, *s.* A sovereign ruler.

ದೇಶಾಯಿ ದೇಶಾಯಿ, *s.* A chief man among the Lingāyats.

ದೇಶಾವರ, ದೇಶಾವಾರ ದೇಶಾವರಾ, ದೇಶಾವಾರಾ, *adj.* Foreign, exotic. *s.* A present, gift, alms.

ದೇಶಿ ದೇಶಿ, *see* ದೇಶಿ.

ದೇಶ್ಯ ದೇಶ್ಯಾ, *adj.* Local, of or belonging to a country. —ಭಾಷೆ, *see* ದೇಶಭಾಷೆ.

ದೇಹ ದೇಹಾ, *s.* The body. —ದಂಡನೆ corporal punishment, penance, mortification.

ದೇಹಿ ದೇಹಿ, *adj.* Having a body, corporeal.

ದೈದಿ ದೈದಿ, *s.* A plant, young tree.

ದೈದಿ ದೈದಿ, *s.* The name of a tree. 2. a staff, stick.

ದೈದಿ ದೈದಿ, *see* ದೈದಿ.

ದೈದಿ ದೈದಿ, *see* ದೈದಿ.

ದೈದಿ ದೈದಿ, *s.* A titan, demon, giant. —ಕರ್ಮ a giant's deed; a wicked act.

ದೈದಿ ದೈದಿ, *s.* Mean-ness, humility, servility. 2. poverty. *adj.* Mean, humble, lowly. 2. cringing, servile. —ಭಾವ humble disposition.

ದೈದಿ ದೈದಿ, *see* ದೈದಿ.

ದೈದಿ ದೈದಿ, *see* ದೈದಿ. —ಕಾಣೆ a gift or offering to demons.

—ಮುಡಿಷು treasure devoted to a deity.

ದೈದಿ ದೈದಿ, *adv.* Towards god or a demon. *s.* An inclosure of an idol. 2. the name of a village.

ದೈದಿ ದೈದಿ, *s.* The name of a demon.

ದೈದಿ ದೈದಿ, *see* ದೈದಿ.

ದೈದಿ ದೈದಿ, *s.* A deity; God. 2. an evil spirit, a demon. 3. destiny, fate. *adj.* Divine, celestial.

—ಕೃತ್ಯ —ತಂತ್ರ a divine act. —ಕಲ್ಪನೆ, —ಸಂಕಲ್ಪ divine origin, God's will. —ಕಲ್ಪಿತ ordained by God. —ನತಿ, —ಯತ್ನ, —ಯೋಗ fate, God's decree.

—ಸೂಣ divine nature. —ಘಟನೆ, —ಸಂಘಟನೆ God's help. —ಬಲ divine strength. —ಮುಖ the face of God; divine grace.

ದೈದಿ ದೈದಿ, *adj.* Sub-ject to God's will. *s.* Fate, God's decree; death.

ದೈದಿ ದೈದಿ, *adj.* Divine.

ದೈದಿ ದೈದಿ, *see* ದೈದಿ. 2. *see* ದೈದಿ.

ದೈದಿ ದೈದಿ, *see* ದೈದಿ.

ದೈದಿ ದೈದಿ, *see* ದೈದಿ.

ದೈದಿ ದೈದಿ, *see* ದೈದಿ.

ದೈದಿ ದೈದಿ, *adj.* Tall. —ಬಳವನ to grow tall.

ದೈದಿ ದೈದಿ, *c. v.* (of ದೈದಿ) To cause to tread, trample.

ದೈದಿ ದೈದಿ, *see* ದೈದಿ.

ದೈದಿ ದೈದಿ, *v. a.* To tread, trample. ಮುಳ್ಳು—

a Pariah woman to become pubescent, *vlg.*

ದೊಂಕೆ, ದೊಂಕೆಲ್ donkè, donkely, see ದೊಂಕೆ.

ದೊಂಕೆಲ್ donkely, s. What has been trodden. *adj.* Trodden, trampled.

ದೊಂಗುನಿ donguni, see ದಂಗುನಿ.

ದೊಂಟೆ donṭè, see ದೊಂಟೆ.

ದೊಂಡಿ donḍi, see ದುಂಡು.

ದೊಂಡೆ donḍè, s. The throat. —ನನೆವನ (*lit.* to wet the throat) to drink, allay thirst.

ದೊಂಣಾ donṇa, s. Self-confidence. —ಗಾರೆ a man carrying a club; a self-confident man.

ದೊಂಣಪ್ಪೆ donṇappe, s. A self-confident *or* conceited man.

ದೊಂಣೆ donṇè, s. A cudgel, club, mace.

ದೊಂದಪ್ಪೆ donḍappe, s. A companion.

ದೊಂದಿ donḍi, s. A small torch made of a rag.

ದೊಂದು dondu, s. A couple, pair. 2. see ದೊಂದಪ್ಪೆ.

ದೊಂದೆಪುರಿ donḍepuri, see ತೊಂದೆಪುರಿ under ತೊಂದೆ.

ದೊಂನೆ donnè, s. A cup made of plantain leaves, *etc.* —ಹೆಟ್ಟುನಿ to make such a cup.

ದೊಂಪ ದompa, s. A pandal, shed, temporary covering of matted palm leaves, *etc.*; *cf.* ಚಪ್ಪರ. 2. a frame-work of bamboos, *etc.* erected for training a creeper. —ದ ಅಬರೆ *Cynamopsis psoraloides*, a kind of bean. —ವ ಬಲಿ the annual festival of a demon

celebrated under a pandal. —ದ ಬೂರು the succulent creeper purslane, *Basella rubra*; *cf.* ಬಸಲೆ.

ದೊಂಪಿಯುನಿ dompiyuni (ದೊಂಪಿ), *v. n.* To stumble.

ದೊಂಬಿ dombi, s. A mob, rabble.

2. a riot, uproar. —ಗಾರೆ a rioter, turbulent man.

ದೊಂಬು dombu, s. Sunshine, heat of the sun. —ಕುದುರೆ mirage. —ಅರವನ the heat to decrease.

—ಗು ಪಾಡುನಿ to expose to the sun. —ಬೂರುನಿ the sun to shine. —ಹಾಕುನಿ the sun to strike. ಕಡು—very hot. ನೆಸರ್—the morning sun. ನೆಯ್ಯು—, the evening sun. ಪನಿ—twilight.

ದೊಂಬುಡಿ dombuḍi, see ದೊಂಬಿ.

ದೊಂಬೆ dombe, s. A tumbler, rope-dancer. —ರಾಟ tumbling, rope-dancing. —ರೆ ಚಿನಿ a female tumbler.

ದೊಂಬೆಲ್, ದೊಂಬೊಲಿ dombely, domboli, s. A chap, cleft in the surface of the earth.

ದೊಂಮರೆ dommare, see ದೊಂಬೆ.

ದೊಂಸ doṁsa, see ಫಯ್ಸ.

ದೊಕ್ಕಿನಾಕುಳು, ದೊಕ್ಕುಳು dokkinā-kulu, dokkulu, s. A mode of addressing high caste people by Pariahs.

ದೊಕ್ಕೆ dokkè, s. Breath; breathing. —ಆಪಿನಿ, —ಕೂಡುನಿ, —ಬರ್ಪಿನಿ —ನ ಆಪಿನಿ to revive. —ಕಡಿಯುನಿ, —ಪಾರುನಿ to cease to breathe; to expire. —ಯೆಕ್ಕುನಿ, —ನಲಿಪನಿ to palpitate.

- ದೊಗ್ಗಲ್ doggalu, *s.* Kneeling.
 -ಪಾಡುನಿ, -ಬೂರುನಿ to kneel.
- ದೊಗ್ಗು doggu, *adj.* Kneeling.
 -ಸಲಾಂ *lit.* saluting on one's knees; submission, yielding.
 -ಸಲಾಂ ಪಾಡುನಿ to submit, yield.
- ↓ದೊಗ್ಗುನಿ dogguni (ದೊಗ್ಗ), *v. n.* To kneel.
- ದೊಗ್ಗೊಲಿ ಪದ್ಧೆ doggoli padpè, *s.*
 A short kind of the vegetable *Amarantus oleraceus*. 2. the purslane.
- ದೊಜ್ಜಲ್ dojjalu, *s.* Uncleanliness; rubbish.
- ↓ದೊಜ್ಜುನಿ dojjuni (ದೊಜ್ಜೆ), *v. n.* To stammer; to hesitate.
- ದೊಜ್ಜೆ dojje, *s.* A stammerer.
- ದೊಟ್ಟೆ dotte, *see* ದುಷ್ಟೆ.
- ದೊಡಕ್ dodaku, *adj.* Perplexed, confused. 2. broken, damaged.
- ದೊಡೆ dode, *s.* A greedy man; *cf.* ತೊಡು. 2. *see* ದೋಡೆ. 3. *see* ತುಡೆ. -ತನ greediness.
- ↓ದೊಡ್ಡ dodda, *adj.* Great, large.
- ದೊಡ್ಡಂಣೆ doddanne, *s.* An elder brother.
- ದೊಡ್ಡಂತಿ doddanti, *s.* Birthday.
- ದೊಡ್ಡಣದಾಯೆ doddanadāye, *s.* A powerful man.
- ದೊಡ್ಡಪ್ಪಯೆ, ದೊಡ್ಡಯೆ doddappaye, doddaye, *s.* A father's elder brother.
- ದೊಡ್ಡರೆ doddare, *s.* A kind of rice.
- ↓ದೊಡ್ಡಲೆ, ದೊಡ್ಡೆ doddalè, dodlè, *s.*
 A wild orange, *Atalantia Monophylla*.

- ↓ದೊಡ್ಡಸ್ತಿಗೆ doddastigè, *s.* Greatness, loftiness. 2. riches, power. 3. ostentation, pride.
- ದೊಡ್ಡು doddu, *see* ದುಡ್ಡು. 2. *see* ಕಾಟಿ.
- ದೊಡ್ಡೆ dodde, *see* ಪಡ್ಡೆ.
- ↓ದೊಣೆಲ್ donely, *s.* A club.
- ದೊಣ್ಣೆ donna, *see* ದೊಣ್ಣೆ.
- ↓ದೊದ್ದೆ doddè, *see* ಸೊದ್ದೆ.
- ದೊನೆಲ್ donely, *see* ದೊಣೆಲ್.
- ದೊಪ್ಪೆ doppe, *s.* A kind of grass.
- ದೊಬಾರಿ dobāri, *see* ದುಬಾರಿ.
- ದೊಬ್ಬಿ dobbi, *see* ಡಬ್ಬಿ. [ing.]
- ↓ದೊಬ್ಬು dobbu, *s.* Pushing, shoving.
- ↓ದೊಬ್ಬುನಿ dobbuni (ದೊಬ್ಬೆ), *v. n.* To push, shove, put off.
- ದೊರಂಕ್ doranku, *see* ದೊರಗ್.
- ↓ದೊರಂಕುನಿ dorankuni, *see* ದೊರಕುನಿ.
- ದೊರಂಗ್ doraṅgu, *see* ದೊರಗ್.
- ದೊರಂದಳಿಗೆ, ದೊರಂದೊಲಿಗೆ dorandaligè, dorandoligè, *s.* Self-praise, egotism, elation.
- ↓ದೊರಕಾವುನಿ dorakāvuni, *c. v.* (of ದೊರಕುನಿ) To cause to obtain; to procure.
- ↓ದೊರಕುನಿ dorakuni (ದೊರಕೆ), *v. n.* & *c. dat.* To be got, obtained, procured, found.
- ದೊರಕೆ dorakè, *see* ತೊರಕೆ.
- ದೊರಗ್ doragu, *adj.* Coarse, rough.
- ದೊರಸ್ತೆ dorastu, *see* ದುರುಸ್ತು.
- ದೊರಿ dori, *adj.* Poured, as corn, etc.; *cf.* ದೊರಿಯುನಿ.
- ದೊರಿಸಾವುನಿ doripāvuni, *c. v.* (of ದೊರಿಪುನಿ) To cause to flow down,

run out, *or* run over as corn, etc.

✓ದೊರಿಪುನಿ doripuni (ದೊರಿ), *v. a.*
To shoot out as corn, etc., from a sack *or* bundle.

✓ದೊರಿಯುನಿ doriyuni (ದೊರಿ), *v. n.*
To flow down, run out, *or* run over as corn, etc., from a sack *or* bundle. 2. ✓to fall, as rain, to shower. 3. ✓to feel a limb heavy.

✓ದೊರೆ dorè, *see* ಘೆರೆ.

ದೊರ್ಜಿ, ದೊರ್ಜಿಲ್ ದorji, dorjily, *s.*
A kind of rafter.

ದೊರ್ತೆಲ್ dortely, *adj.* Partially empty *or* loose, as a bundle of rice.

ದೊರ್ಪುನಿ, ದೊರ್ಬುನಿ dorpuni, dorbuni, *see* ದೊರಿಪುನಿ.

✓ದೊಲಂಕುನಿ dōlankuni (ದೊಲಂಕ), *v. a.* To relax, loosen.

ದೊಲ್ಲು dollu, *adj.* Useless, unprofitable, vain. 2. empty, void. 3. *see* ದೊಳ್ಳು.

✓ದೊಲ್ಲೆ dollè, *s.* Saliva, spittle. —ಕಾರುನಿ to cough hard.

✓ದೊಳಂಕ, ದೊಳಂಕು dōlanku, dolanku, *adj.* Loose, lax. *s.* Looseness; *also* ದೊಳುಂಕೆಲ್. —ಕಟ್ಟುನಿ to tie loose; to slacken.

✓ದೊಳುಂಕುನಿ dolankuni (ದೊಳುಂಕ), *v. n.* To be loose, lax; be bruised.

ದೊಳೆ dolè, *see* ತೊಲೆ.

ದೊಳ್ಳುನಿ dolpuni, *see* ತೊಲ್ಪುನಿ. 2. *see* ತೊರ್ಪುನಿ.

ದೊಳ್ಳು dollu, *see* ದೊಳ್ಳು.

✓ದೊಳ್ಳೆ dollè, *see* ದೊಲ್ಲೆ.

ದೋಂಟಾಸ್ dōntāsu, *s.* A tall man; *cf.* ದೋಂಟಿ.

✓ದೋಂಟಿ dōnti, *s.* A long pole with a hook to pluck fruit.

ದೋಂಟಿ dōnte, *s.* Tallness, length. 2. a tall man. *adj.* Tall, long.

—ಕಾರ್ long legs. —ಪುರಿ a long worm.

ದೋಂದಳ dōndaḷa, *see* ಸೋಂದಳಪೂಜೆ.

ದೋಂಕು dōku, *see* ಘೇಂಕು.

✓ದೋಗ ದōga, *s.* Crawling.

✓ದೋಗುನಿ dōguni (ದೋಗ), *v. a.* ✓To crawl on hands and knees *or* in a sitting posture. | 2. to grub up grass.

ದೋಟೆ ದōṭa, *see* ತೋಟೆ.

ದೋಟೆ ದōṭè, *see* ದೋಂಟಿ.

ದೋಡಣೆ dōḍaṇè, *s.* Furniture, etc.

ದೋಡಿಯುನಿ dōḍiyuni (ದೋಡಿ), *v. n.* To arrange. 2. to collect, gather, provide, store; *cf.* ದುಡಿಯುನಿ.

ದೋಡೆ ದōḍè, *s.* A talkative woman.

✓ದೋಣಿ dōṇi, *s.* ✓A boat. 2. a spirited *or* quarrelsome woman.

ದೋಣೆ ದōṇè, *see* ದೋಂಟೆ.

ದೋತ್ರ ದōtra, *s.* A Hindu's lower garment, the cloth wrapped round the loins. —ದ ಕಂಬಿ the colored borders of such a garment.

ದೋದು dōdu, *adj.* Thin, watery. 2. *see* ಜೂಜಿ.

- ದೋದೆಲ್ dōdely, *s.* Thinness.
 ದೋಬಿ dōbi, *s.* A washerman.
 ದೋರ dōra, *see* ದ್ವಾರ.
 ದೋರಕ dōraka, *see* ದ್ವಾರಕ.
 ದೋರಣೆ dōraṇè, *see* ಘೋರಣೆ
 ದೋರಿ dōri, *s.* A rope.
 ದೋರೆ dōrè, *s.* A kind of gold bracelet. 2. the thread used for fastening a knife to the legs of a cock in cock-fighting.
 ದೋರೆಕಾಯಿ dōrekāyi, *s.* A ripe fruit.
 ದೋರ್ಗಂಡ dōrgaṇḍa, *see* ಮರ್ಗಟ.
 ದೋಲಂಟೆ, ದೋಲಗಂಟೆ dōlaṇṭè, dōlaganṭè, *s.* A drum and bell, bell-drum.
 ✓ ದೋಲಿ dōli, *see* ಡೋಲಿ.
 ದೋಲು dōlu, *s.* A drum. —ಬಂಜಿ a pot-belly. —ವಕರ the hollow cylinder *or* hemisphere of a drum.
 ದೋಲೆ dōle, *s.* A man with a pot-belly.
 ದೋಷ, ದೋಸ dōsha, dōsa, *s.* Fault, defect, blemish. 2. sin, offence, crime. 3. error, mistake. —ರಹಿತೆ a man of unblemished character.
 ✓ ದೋಸೆ dōsè, *s.* A cake of rice flour.
 ದೋಸ್ತಿ dōsti, *s.* Friendship, intimacy. 2. a friend.
 ದೋಳಾ dōlā, *s.* Desire. 2. the lin plant.
 ದೋಳಿ dōli, *see* ಡೋಲಿ.
 ದೋಳು dōlu, *see* ಡೋಲು.

- ದೋಳ್ಳಿ dōlki, *s.* A small drum.
 ದಾಂಸ douṇsa, *see* ಧ್ವಂಸ.
 ದಾಡು douḍu, *s.* A gallop. 2. a quick motion. 3. arrogance. 4. speed, haste. ದಾಡಾದಾಡಿ great haste.
 ✓ ದಾಡೆ douḍè, *s.* The jaw, cheek. —ಗಿ ಕೊರ್ಪಿನಿ to slap the cheek.
 ದಾತ dōuta, *s.* Loss, destruction. —ಮೆಳ್ಳುನಿ to destroy.
 ದಾತಿ dōuti, *s.* An ink-stand.
 ದಾರಂಗಿ, ದಾಲಂಗಿ dōraṅgi, dōlaṅgi, *s.* A long coat
 ದಾಲತ್, ದಾಲೊತು dōlaty, dōlōtu, *s.* Rule, government. 2. pomp, ostentation.
 ದಾಲು dōlu, *see* ಡಾಲು.
 ದಾವೆ dōvè, *adj.* Toothless.
 ದ್ರವಿಡ dravida, *see* ದ್ರಾವಿಡ.
 ದ್ರವ್ಯ dravya, *s.* Wealth, property, substance. 2. elementary substance, *namely*: earth, water, fire, air, ether, time, space, soul, intellect.
 ದ್ರವ್ಯಾಶೆ dravyāshè, *s.* Love of gold, avarice.
 ದ್ರಾವಿಡ drāvīḍa, *adj.* Dravidian *or* Tamil. —ವೇರ properly the country from Maḍras to Cape Comorin. —ಬ್ರಾಹ್ಮಣ a Brahmin, native of the South of the Vindya mountains. —ಭಾಸೆ one of the Dravidian languages.
 ದ್ರಾಕ್ಷೆ, ದ್ರಾಕ್ಷೆ drāksha, drākshè, *s.* Grapes. —ತೋಟ a vineyard. —ಬೂರು the grape vine. —ರಸ wine.

ದ್ರೋಹ drōha, *s.* Treason, treachery, rebellion, revolt. ದ್ರೋಹ-
apostasy. ಸ್ವಾಮಿ- treason.
ದ್ರೋಹಿ an apostate, traitor,
betrayer.

ದ್ವಂದ್ವ dvandva, *s.* A couple, pair.
2. strife, dispute. -ಯುದ್ಧ
single combat. -ಸಮಾಸ a form
of grammatical combination
of words.

ದ್ವಾರ dvāra, *s.* A door. -ಕೆ, -ಪಾ
ಲಕೆ a doorkeeper.

ದ್ವಾರಕ dvāraka, *s.* The city where
Krushṇa, reigned.

ದ್ವಿ dvi, *adj.* Two

ದ್ವಿಜ dvija, *adj.* Twice born.
s. The oviparous class of
animals, as birds, snakes,
fish, etc., which are first born
in the shell or egg and then
produced from it.

ದ್ವಿಜಾತಿ dvijāti, *s.* One of the
twice born castes.

ದ್ವಿಜಿ dvijē, *s.* A Brahmin, whose
investiture with the sacred
thread is supposed to con-
stitute a second birth.

ದ್ವಿತೀಯ dvitīya, *adj.* Second.
-ವಿಭಕ್ತಿ the accusative case.

ದ್ವಿಪದಿ dvipadē, *s.* A metrical
composition in couplets.

ದ್ವಿಪಾದಿ dvipādi, *s.* A biped.

ದ್ವಿವಚನ dvivačana, *s.* The dual
number, *gram.*

ದ್ವಿವಿಧ dvividha, *adj.* Twofold.

ದ್ವೀಪ dvīpa, *s.* An island.

ದ್ವೇಷ dvēsha, *s.* Hatred, enmity.
-ಮಞ್ವನಿ to hate, detest.

ದ್ವೈತ dveita, *s.* Dualism. -ಮತ
a sect that regards God and
matter as distinct. ದ್ವೈತೆ one
of this sect.

ಧ

ಧ dha, The thirty-second letter
of the alphabet.

ಧಕ್ಕ dhakka, *see* ಧಕ್ಕ. -ಮಕ್ಕೆ
a peremptory demand.

ಧಕ್ಕೆ dhakkē, *see* ಧಕ್ಕ.

ಧಡೆ dhadē, *see* ಧಡೆ. 2. *see* ತಡೆ.

ಧಣಿ dhaṇi, *see* ಧನ.

ಧಣೆ dhaṇē, *see* ತಣೆ.

ಧನ dhana, *s.* Riches, wealth,
property. -ಪತಿ, ಧನಾಧಿಪತಿ Ku-
bēra; a wealthy person. -ವಂ
ತೆ a rich man.

DH

ಧನಿ dhani, *s.* A proprietor,
master, lord. 2. a wealthy
man. 3. *see* ಧನಿ.

ಧನಿಕೆ dhanike, *s.* A wealthy
man.

ಧನು. ಧನುಸ್ಸು dhanu, dhanussu, *s.*
A bow. 2. the ninth solar
month. -ರಾಶಿ the sign *Sagit-
tarius.* ಧನುರ್ಧಾರಿ an archer.

ಧಮಧುಮ್ dhamudhumu, *see* ಧಾ
ಮಧುಮ್.

ಧರ dhara, *see* ಧರ.*

ಧರಣ್ dharanṇu, *s.* An old coin equivalent to one Rupee.

ಧರಣ dharana, *see* ಧರಣಿ.

ಧರಣಿ, ಧರಿತ್ರಿ, ಧರೆ dharani, dharitri, dhare, *s.* The earth. ಧರಣಿಪತಿ a king.

ಧರಿಸುನಿ, ಧರಿತೋಣುನಿ dharisuni, dharitonuni (ಧರಿ), *v. a.* To wear, dress, put on, assume a form. 2. to retain in mind, hold. ಅವತಾರ— to become incarnate. ಸರ್ಭ— to become pregnant. ಮೌನ— to be silent.

ಧರ್ಮ dharma, *s.* Justice. 2. charity, liberality. 3. duty, obligation. 4. usage, practice. 5. fitness, propriety. 6. virtue, merit. —ಧಾರೆ a wedding in which the bridegroom incurs no expense. —ಸತ್ನಿ a wedded wife. —ರಾಯಿ the oldest of the Pāṇḍu princes; Yama. —ಶಾಸ್ತ್ರ a code of laws. —ಕೊಪಿಸಿ, —ಮಕ್ಕುನಿ to give alms. —ಮಕ್ಕುನಿ to do justice.

ಧರ್ಮಾನುಜೆ dharmānuje, *s.* A charitable man.

ಧರ್ಮಾರ್ತ, ಧರ್ಮಾರ್ಥ dharmārta, dharmārtha, *adj.* Gratuitous, charitable, free. ಧರ್ಮಾರ್ತ ದ್ವಿ. ಧರ್ಮಾರ್ತೋಽನು gratuitously, freely, gratis.

ಧರ್ಮಧರ್ಮ dharmādharma, *s.* Right and wrong. [judge.

ಧರ್ಮಾಧಿಕಾರಿ dharmādhikāri, *s.* A ಧರ್ಮಿ, ಧರ್ಮಿಷ್ಠೆ dharmi, dharmi-shṭhe, *s.* A charitable or liberal man.

ಧವಳ dhavala, *adj.* White, fair. —ವರ್ಣ white colour.

ಧವಳಿ dhavali, *s.* A white cow.

ಧಾತು, ಧಾತು dhātu, dhātu, *s.* The pulse. 2. any constituent part of the body, as flesh, blood, *etc.* 3. a primary or elementary substance, as earth, air, *etc.* 4. the property of a primary element, as odour, colour, *etc.* 5. a grammatical root. 6. a fossil or mineral. 7. the tenth year in the Hindu cycle of sixty. —ನಸ್ಯ spermatorrhoea, *emisio seminis.* —ಸಪ್ಪಿ full pulse; strength.

ಧಾನ್ಯ dhānya, *s.* Grain, corn in general.

ಧಾಮಧುಮ್ dhāmadhumu, *s.* Prodigality, dissipation. 2. the noise of a drum or a gun.

ಧಾರ dhāra, *see* ಧಾರೆ.

ಧಾರಣೆ dhāraṇe, *s.* Price, charge. 2. holding, having, maintaining, wearing. 3. keeping the mind collected, breath suspended, and all natural wants restrained.

ಧಾರಾದತ್ತ dhārādatta, *adj.* Given by pouring water on the hand. —ಮಕ್ಕುನಿ to give by pouring water on the hand.

ಧಾರೆ dhāre, *s.* Sharpness, as of a knife, *etc.* 2. the stream of a jet of water poured. 3. a wedding ceremony. —ಸತ್ನುನಿ

to pour water *etc.* in a stream. —ಮೈಪನಿ to solemnise a wedding by pouring water on the hands of the bride and bridegroom.

ಧಾವತಿ dhāvati, *s.* Thirst, desire, ardour, heat, hotness.

ಧಾವು dhāvu, *s.* Heat, warmth. 2. purse-pride, pride of wealth.

3. being care-worn from excessive love of money.

ಧಾವೆ dhāvē, *see* ದಾವೆ.

ಧೀಮತಿ, ಧೀಮತೆ dhīmati, dhīmate, *s.* A wise *or* intelligent man.

ಧೀರ dhīra, *adj.* Brave. 2. firm. steady. —ತ್ವ bravery, boldness, firmness.

ಧೀರೆ dhīre, *s.* A hero.

ಧುಕ್ dhukku, *see* ದುಕ್ಕ. 2. *see* ದುಃಖ.

ಧುತ್ತು dhuttu, *adj.* Reproached, reviled. 2. abandoned, deserted.

ಧುನಿ dhuni, *s.* A river.

ಧುಬುದುಬು dhubudubu, *see* ದುಬ್ಬು.

ಧುರ dhura, *s.* War.

ಧುರಂಧರ dhurandhara, *adj.* Powerful, able. ಧುರಂಧರೆ a strong *or* powerful man.

ಧುರಿ, ಧುರಿಕೆ dhuri, dhurikē, *s.* A burden.

ಧುರೀಣ dhurīṇa, *s.* A bad disposition *or* mind.

ಧುರು dhuru, *s.* A yoke.

ಧುಕ್ಷು dhukshu, *adj.* Elevated.

ಧೂಪ dhūpa, *s.* Incense. —ಪ ಕಲಸ, —ಬಟ್ಟಲೆ a censer. —ಪ ಮರ the

dammer tree *Vateria indica*; *cf.* ತಂಜೋಳಸಿ. —ಪ ಮಾಯನ its resin. —ಸುಡ್ಡಿ to burn incense.

ಧೂಪಂಬುತ್ತಿ dhūpambutti, *see* ಉಪುತ್ತಿ.

ಧೂಪಾರತಿ, ಧೂಪಾರ್ತಿ, ಧೂಪುಂಡಿ dhūpārati, dhūpārīti, dhūpūṇḍi, *s.* A censer.

ಧೂಪಿಪುನಿ dhūpipuni (ಧೂಪಿ), *v. a.* To offer incense, burn incense.

ಧೂಮ dhūma, *s.* Smoke. —ಕೇತು a comet.

ಧೂಮಲ dhūmala, *see* ಫೂಮ್ನು.

ಧೂಮಾವತಿ dhūmāvati, *see* ಜುಮಾವಿ.

ಧೂಮ್ರು dhūmra, *s.* A sort of purple colour compounded of black and red. —ಪತ್ರ tobacco.

ಧೂಮ್ರೆ dhūmre, *s.* The name of a demon.

ಧೂರ್ತ dhūrta, *adj.* Fraudulent, crafty. —ತನ, —ಲಕ್ಷ್ಮಣ craftiness; dissimulation. ಧೂರ್ತ a deceitful man.

ಧೂಸು dhūsu, *see* ದೂಸು.

ಧೂಸೆಲ್ dhūselu, *see* ದೂಸೆಲ್.

✓ಧೂಳು dhūlu, *s.* Dust. —ಪಣಿ mildew; *cf.* ದೂಳಿ.

ಧೇನು dhēnu, *s.* A milch cow.

ಧೇನುಕಾರಿ, ಧೇನುಕೆ dhēnukāri, dhēnuke, *s.* A name of Krūshṇa.

ಧೈರ್ಯ dheiryā, *s.* Courage, bravery. 2. firmness, steadiness. —ದಾಯಿ a courageous man, adventurer. —ಹೀನೆ a

timid man, coward. —ಮಳ್ಳು
ನಿ to take courage.

ಧೊಡೆ dhode, *see* ದೊಡೆ.

ಧೊರಂದರಿಗೆ, ಧೊರಂದಲಿಗೆ dhoranda-
rigè, dhorandaligè, *see* ದೊರಂದ
ಳಸೆ.

↓ ಧೊರೆ dhorè, *s.* A master, lord,
king, ruler. 2. a European.
—ತನ sovereignty, lordship,
mastership. —ಸಾನಿ a lady,
mistress.

ಧೋಕು dhōku, *see* ಘೋಕು.

ಧೋಡೆ dhōḍè, *see* ದೋಡೆ.

ಧೋರಣೆ dhōraṇè, *s.* Manner, way,
mode. 2. display. 3. prowess.
4. ability.

ಧೌತ dhouta, *adj.* Washed,
cleansed, white. —ಅಂಬರ
washed cloth.

ಧ್ಯಾನ dhyāna, *s.* Meditation,
reflection. —ಮಳ್ಳುನಿ to medi-
tate.

ಧ್ಯಾನಿಪುನಿ dhyānipuni (ಧ್ಯಾನಿ), *v. n.*
To meditate, reflect.

ಧ್ವಂಸ dhvaṁsa, *s.* Loss, de-
struction, extinction. —ಮಳ್ಳು
ನಿ to destroy, desolate, anni-
hilate.

ಧ್ವಜ dhvajā, *s.* A flag, standard,
banner.

ಧ್ವನಿ dhvani, *s.* Sound, voice,
noise, report.

ನ

ನ na, The thirty-third letter of
the alphabet.

ನಂಕ್ naṅku, (*pron. dat. plur.*
of ನಮ) To us.

↓ ನಂಗೆ naṅgu, *s.* A kind of fish.
—ಬಾರ್ useless paddy.

↓ ನಂಗರ್, ನಂಗಲ್ naṅgaru, naṅgalu,
s. An anchor.

↓ ನಂಜಿ, ನಂಜು nañji, nañju, *s.* Poison.
2. puerperal convulsions. 3.
impurity in the blood, scro-
fulous tendency. 4. the af-
ter-birth. 5. envy, jealousy.
6. *see* ನಂಜಿ. *adj.* Poisonous,
impure, unwholesome. —ಕಾ
೦೦ *Menispermum cocculus*;
any unwholesome fruit. —ದಾ

N

ನಂಜಿ a man with a scrofulous
constitution; a malicious
man. —ಮರ a poisonous tree.
—ಮುಳ್ಳು a poisonous thorn.
—ರೋಗ a scrofulous disease.
—ಸದಾತ, —ವಸ್ತು anything tend-
ing to deteriorate the quality
of blood. —ಬರುನಿ, —ವಿರುನಿ to
have puerperal convulsions.

ನಂಜುಂಡೆ nañjuṇḍè, *s.* A name of
Śiva.

↓ ನಂಟ್, ನಂಟಸ್ತಿಗೆ, ನಂಟು naṅṭu, naṅ-
ṭastigè, naṅṭu, *s.* Kin, rela-
tionship.

↓ ನಂಡ್ nandū, *adj.* Chronic, viru-
lent, festering. ↓ 2. shrunken,
shrivelled; *also* ನಂಡ. —ವನೆ

dampness. —ಫುಡಿ a festering sore. —ಮೂಕು a shrivelled nose. —ವಸರ a slender spring or fountain. —ಕಟ್ಟುನಿ to become shrunken or shrivelled. —ಗ ಬೂರುನಿ to become indurated.

ನಂದ nanda, *s.* The foster-father of Krishna; also ನಂದನೋಪಿ, ನಂದರಾಯಿ. —ನೋಕುಲ Krishna's birth-place.

ನಂದನ nandana, *s.* Delight, joy. 2. the twenty-sixth year in the Hindu cycle of sixty. 3. Indra's garden; a pleasure garden; also ನಂದನವನ.

ನಂದನೆ nandane, *s.* A son.

ನಂದರಿಕೆ nandarikè, *s.* A class of Brahmins.

ನಂದಲ nandala, *s.* A lamp-post in front of a temple.

ನಂದಾದೀಪ nandādīpa, *s.* A lamp always kept burning before an idol.

ನಂದಿ nandi, *s.* A bull. 2. one of Śiva's principal attendants; also ನಂದಿಕೇಶ್ವರ. 3. joy, pleasure. 4. the name of a man. —ನೋನೆ the name of a demon; the statue of a bull. —ಬಟ್ಟಿಲ್ a kind of white flower.

ನಂದಿನಿ nandini, *s.* A daughter. 2. a celestial cow.

ನಂಬಯೆ nambaye, *see* ನಂಬಿ.

ನಂಬರ್ nambaru, *s.* A number. 2. a suit, case. 3. any criminal proceedings. 4. an imputation, charge.

ನಂಬರಾವು nambarāpu, *see* ಅಂಬರಪ್ಪ.

ನಂಬಾವುನಿ nambāvuni, *c. v.* (of ನಂಬುನಿ) To make believe, inspire with confidence. 2. to hoax, deceive.

ನಂಬಿ nambi, *s.* A Vaishṇava priest; also ನಂಬಿಯಾಯಿ, ನಂಬಿಯಾರಿ.

ನಂಬಿಗೆ nambigè, *s.* Fidelity, faithfulness, honesty, loyalty. 2. trust, confidence, belief, faith. —ದಾಯಿ a confidential or trustworthy man.

ನಂಬುಡಿ nambuḍi, *see* ನಂಬೂರಿ.

ನಂಬುನಿ nambuni (ನಂಬಿ), *v. a.* To believe, trust, rely upon, place confidence or faith in.

ನಂಬೂರಿ nambūri, *s.* A Brahmin of Malabar.

ನಂಬೊಲಿಗೆ namboligè, *see* ನಂಬಿಸೆ.

ನಮ್ಮವು nammavu, *see* ನಮ.

ನಮ್ಮಿಕೆ nammikè, *see* ನಂಬಿಸೆ.

ನಮ್ಮುನಿ nammuni, *see* ನಂಬುನಿ.

ನಕ naka, *s.* The shell of a fish. *cf.* ಕಡಲೆಸಾಲಯಿ. 2. *see* ನಖ. —ಗಂಧ a kind of perfume.

ನಕರಿಯುನಿ nakariyuni, *see* ನಕೆರುನಿ.

ನಕಲ್ nakalu, *s.* A copy, transcript. —ದೆಪ್ಪುನಿ, —ಬರೆಪಿನಿ to copy, transcribe; to take a copy. —ಮಳ್ಳುನಿ to make a rough copy.

ನಕಲಿ nakali, *s.* Ridicule, satire, caricature; imitation. *adj.* Spurious, counterfeit. —ದಾಯಿ a buffoon, satirist. —ಮಳ್ಳುನಿ

to ridicule, caricature; to imitate.

ನಕಾರಿ nakāri, *adj.* Useless, worthless. *adj.* Inferior.

ನಕುಲ nakula, *s.* A mungoose. 2. the fourth of the five Pāṇḍu princes.

ನಕೆರ nakera, *s.* A nail, claw. *adj.* Claw-like

ನಕೆರುನಿ nakeruni (ನಕೆರಿ), *v. n.*
 ↓ To neigh. —2. to titter, giggle.

ನಕ್ಕಾಮುಟ್ಟಿ nakkāmutti, *s.* A sort of gambling.

ನಕ್ಕಾವುನಿ nakkāvuni, *c. v.* (of ನಕ್ಕು) To cause to lick.

↓ ನಕ್ಕುನಿ nakkuni (ನಕ್ಕು), *v. a.* To lick, lap.

↓ ನಕ್ಕುರು nakkuru, *s.* An earth-worm. ಪಾಲ್—a red worm.

ನಕ್ಕೆರುನಿ nakkeruni, *see* ನಕೆರುನಿ.

ನಕ್ಕೆಲು nakkelu, *see* ನಕ್ಕೆಲ್ಡಿ.

ನಕ್ಕೆಲೆ nakkele, *s.* A man who licks, especially the plate in which food had been served. 2. a greedy man.

ನಕ್ಕೆಲ್ಡಿ nakkeldi, *s.* An abandoned woman. 2. *the fem. of* ನಕ್ಕೆಲೆ.

ನಕ್ರ nakra, *s.* A crocodile.

ನಕ್ರಚಿತ್ತು nakrajittu, *s.* Vishṇu's weapon. [kettle-drum.

ನಕ್ರಮದ್ದೊಲಿ nakramaddoli, *s.* A

ನಕ್ರ nakru, *see* ನಕ್ಕುರು.

ನಕ್ಕಿ nakli, *see* ನಕಲಿ.

ನಖ nakha, *s.* A nail, talon, claw. 2. a fragrant substance resembling a nail.

ನಖಗುತಿ nakhaguti, *s.* A market tax.

ನಖಾವಳಿ nakhāvali, *s.* A row, as of nails.

ನಖಿ nakhi, *s.* A perfume. *adj.* Having claws.

ನಗ್ಗಪುನಿ nagḡpuni, *see* ನಿಗ್ಗಪುನಿ.

↓ ನಗ್ಗ naga, *s.* ↓ Jewels, ornaments. 2. ↓ goods, property. 3. a mountain. 4. a sailing vessel or craft. —ಛರೆ Vishṇu.

ನಗ್ಗಡ್ nagḡḍy, *adj.* Fibrous; nappy. 2. overgrown.

ನಗ್ಗದ್, ನಗ್ಗದಿ nagḡḍy, nagadi, *s.* Ready money, cash. —ಕೆಪಿಸಿನಿ to pay in cash.

✓ ನಗ್ಗರ್, ನಗ್ಗರ nagḡarḡ, nagara, *s.* A city, town. 2. the name of a town. —ಪಾಪಿ a citizen, townsman.

ನಗರಿ, ನಗಾರಿ, ನಗಾರೆ nagari, nagāri, nagārè, *s.* A large kettle-drum.

ನಗೆ nagè, *s.* Mouldiness, rottenness. —ಪತ್ತುನಿ to moulder, become mouldy; to be rotten.

ನಗೆಪುನಿ nagepuni (ನಗೆ), *v. n.* To mould, get rusty.

↓ ನಗ್ಗ್ಗ nagḡḡ, *adj.* Stunted, not fully developed. —ಪಾರ್ stunted paddy.

ನಗ್ಗ್ಗ್ಗ್ಗ nagḡḡḡḡḡ, *adj.* Stunted, diminutive.

ನಚ್ಚ načča, *s.* Pricking. 2. pecking. 3. *see* ನಚೆ. —ಚಿಪ್ಪಿನಿ to prick, peck.

ನಜ್ಜತ್ರ naḥcātra, *see* ನಜ್ಜತ್ರ.

ನಜ್ಜೆ naḥcē, *see* ನಜ್ಜೆ.

ನಜರ್ najaru, *s.* Sight, seeing.
2. estimate, value. 3. a present to a superior. —ಬಂದಡ
ವಾಪಿನಿ to keep in surveillance.

ನಟ naṭa, *see* ನಟ್ಟ.

ನಟನಟ naṭanaṭa, *adv.* Briskly,
nimbley. 2. with a crackling
noise. —ನಲಿಪನಿ to frisk,
gambol.

ನಟನೆ naṭane, *s.* A dance, dancing.
2. sham respect or
attentions.

ನಟಾವು naṭāvu, *see* ನಟ್ಟಾವು.

ನಟುಕು, naṭuku, *s.* Cracking the
fingers.

ನಟ್ಟ, ನಟ್ಟ naṭṭu, naṭṭa, *adj.* Beg-
ging; beggarly. —ಪಡಿ sores
about the underlip, believed
to be curable only by partak-
ing of food earned by beg-
ging.

ನಟ್ಟ naṭṭa, *see* ನಜ್ಜ.

ನಟ್ಟ naṭṭa, *adj.* Middle, central.
2. trifling. —ನಡಿರ್ midnight.
—ವನಿ a trifling, bit. —ಮಧ್ಯಾ
midday.

ನಟ್ಟಾವು, ನಟ್ಟಾವು naṭṭā, naṭṭāvu, *s.*
A loan, lending. ನಟ್ಟಾವುನು
ಕೊರ್ಪಿನಿ to lend.

ನಟ್ಟಾವುನಿ naṭṭāvuni, *c.v.* (of ನಟ್ಟನಿ)
To cause to beg; to send for
begging.

ನಟ್ಟಿ naṭṭi, *s.* Planting, trans-
planting. —ಪುಸಿಕೆ a kind of

tobacco grown in South-
Canara.

ನಟ್ಟುನಾಯೆ, ನಟ್ಟಲೆ naṭṭunāye, naṭ-
ṭele, *s.* A beggar; a beggarly
man.

ನಟ್ಟುನಿ naṭṭuni (ನಟ್ಟೆ), *v.a.* To beg,
request, apply, pray.

ನಟ್ಟುಗುಕೊರ್ಪಿನಿ naṭṭogukorpini,
see under ನಟ್ಟು.

ನಡಪಿನಿ naḍupini, *see* ನಡ್ಪಿನಿ.

ನಡಕೆ naḍakē, *s.* Walking. 2.
pace, gait. ಕಾರ್— travelling
on foot.

ನಡತರ naḍaṭara, *see* ನಡುತರ.

ನಡತೆ naḍatē, *s.* Behaviour, con-
duct. 2. intercourse, fami-
liarity. ಅಕುಳೆಗ್ ನಡತೆ ಯಿಜ್ಜೆ
they have no intercourse with
each other.

ನಡತೊಣುನಿ naḍatonṇuni, *refl. v.*
(of ನಡಪನಿ) To behave, con-
duct one's self.

ನಡವಾಟ naḍapāṭa, *s.* Walking,
exercise. 2. behaviour, con-
duct.

ನಡವಾವುನಿ, ನಡವುಡುನಿ naḍapāvuni,
naḍapuduni, *c.v.* (of ನಡಪನಿ) To
cause to walk. 2. to manage,
direct, guide, lead.

ನಡಪು naḍapu, *see* ನಡಪಾಟ.

ನಡಪುನಿ naḍapuni (ನಡ), *v.n.* To
walk, proceed, go on. 2. to
behave.

ನಡಮಡ naḍamaḍa, *s.* Noise, cry-
ing.

ನಡರಿ naḍari, *s.* The periodical
feast of a temple.

ನಡರೆ naḍarē, *s.* A native hearth.

ನಡವರಿ naḍavari, *see* ನಡರಿ.

ನಡವಳಿಕೆ naḍavalikē, *s.* Inter-
course, familiarity. 2. ma-
nagement, control.

ನಡಾವಳಿ naḍāvali, *s.* A grand festi-
val occurring once in 12 years
at Dharmasthala.

ನಡಿ naḍi, *s.* Behaviour, conduct,
walk. ನಡು-, *see under* ನಡೆ.

ನಡಿಕೆ, ನಡಿಗೆ naḍikē, naḍigē, *see*
ನಟ್ಟಿ. 2. ನಡಕೆ.

↓ನಡಿಯುನಿ naḍiyuni (ನಡಿ), *v. n.* To
be planted, *or* transplanted.

ನಡಿರ naḍiru, *see* ನಡಿರೆ.

ನಡಿಲ್ಲ naḍillu, *s.* The middle
room of a house.

ನಡಿರ, ನಡಿರಲ್ naḍiru, naḍirḷu,
s. Midnight.

✓ನಡು naḍu, *s.* Centre, middle.
2. the waist, loins. *adj.* Central,
middle. —ನೋಡೆ a middle
or cross wall. —ಜಾಲ the court-
yard before a house. —ತರೆ,
—ನೆತ್ತಿ the crown of the head.
—ತಾಯಿ one who is in the
middle; an intermediate son
or brother. —ತುಂಡು a middle
piece. —ಹಗ್ಗ the middle arm.
—ಹೊಂಬು the midday-sun.
—ಮುಳ್ಳು the backbone. —ರಾತ್ರಿ
midnight. —ಸಾಲೆ the middle
row. —ಕಟ್ಟುನಿ to gird up the
loins. —ಕಡೆವನಿ to have pain in
the loins. —ಬತ್ತುನಿ to hold by
the waist. [ಲು.

ನಡುಂಬುಳು naḍumbulu, *see* ನಡುಪು

✓ನಡುಗುನಿ naḍuguni (ನಡುಗು), *v. n.*

To tremble, shake, shiver,
quake, totter.

ನಡುಗುರೋಗ naḍugurōga, *s.* The
palsy, tremor.

✓ನಡುತರ naḍutara, *adj.* Middling
moderate.

ನಡುಪುನಿ naḍupuni, *see* ನಡಪುನಿ.

✓ನಡುಪುಲು naḍupulu, *s.* The waist,
loins.

ನಡುವಂತಾಡಿ naḍuvantāḍi, *s.* The
residence of a priest.

✓ನಡುವಡಿ naḍuvadi, *s.* Conduct.
2. a customary observance.

ನಡುವಣೆ naḍuvanē, *adj.* Central,
middle. —ಹಾಯೆ the inter-
mediate brother.

ನಡುವಣ್ಣಿ naḍuvanḍi, *s.* The inter-
mediate daughter *or* sister.

ನಡುವೆ naḍuvē, *see* ನಡು.

✓ನಡೆ naḍē, *s.* Walk, step, gait. ↓2.
conduct, behaviour. 3. a
closet, side-room. 4. the lower
space between the two veran-
das of a house *or* temple.
—ಹಳೆಯ a cloth spread on the
road for a procession to pass
over. —ನುಡಿ conduct and
speech, *or* word and deed.

ನಡ್ಡಂತಾಡಿ naḍḍantāḍi, *see* ನಡುವಂ
ತಾಡಿ.

↓ನಡ್ಪಿನಿ naḍpini (ನಡಿ), *v. a.* To
plant.

ನಣವರೆ naṇavarē, *see* ನೆನವರಿಕೆ.

ನಣಿಲ್, ನಣಿಲೆ naṇiḷ, naṇilē, *see*
ನಾಣಿಲ್.

↓ನಣೆ naṇē, *adj.* Wet, moist.

ನತ್ರು, ನತ್ತು, ನರ್ತು nattu, nattu, nartu, s. A female's ornament for the nose.

ನತ್ತಿಗೆ nattiṅge, s. An owlet. 2. a man who is partially dumb.

ನದರ್, ನದರ್ naduru, nadaru, see ನಜರ್.

ನದಿ nadi, s. A river.

ನನ, ನನಲಾ nana, nanalā, adv. Yet, still, once more, farther on. ಉಂಜೆನ್ ನನ ಮಳ್ವಯಿ I shall no more do this. ನನಲಾ ಬತ್ತಿಜಿ he has not yet come.

ನನಪಿನಿ nanapini, see ನೆನೆಪಿನಿ.

ನನವರಿಕೆ nanavarikē, see ನೆನವರಿಕೆ.

ನನಿಕೆ nanike, s. A brother-in-law.

ನನೆಪಾವುನಿ nanepāvuni, c. v. (of ನನೆಪಿ) To make wet, to moisten, soak.

ನನೆಪಿನಿ, ನನೆಪುನಿ, ನನೆಯುನಿ, ನನೆವುನಿ nanepini, nanepuni, naneyuni, nanevuni (ನನೆ), v. n. To be moist, wet, damp. ಕೈ ನನೆಂದ ಪೊಂಡಲಾ ನನೆವು lit. if the hand be wet, the throat also will be wet; if you work, you will eat.

ನನೆರಿ naneri (ನನೆರಿ), s. Wet rice.

ನಪಾಸ್ napāsu, see ನಾಪಾಸ್.

ನಪುಂಸಕೆ napuṁsaka, adj. Neuter. -ಶ್ಚ impotency. -ಲಿಂಕ the neuter gender. ನಪುಂಸಕೆ a eunuch.

ನಪೆ napē, see ನಫೆ.

ನಪ್ಪಡ nappada, see ಣಪ್ಪಡ.

ನಪ್ಪು nappu, s. Injury, degradation.

ನಪ್ಪೆ nappē, see ಇಂಜು. 2. see ನಫೆ.

ನಫೆ naphē, s. Profit, gain, advantage; also ನಫ.

ನಬಾಬ್ nabābu, see ನಬಾಬ್.

ನಬೆ nabē, see ನಫೆ.

ನಭ, ನಭಸ್ಸು nabha, nabhassu, s.

The sky, atmosphere. 2. a cloud. ನಭೀಮಂಡಲ the firmament.

ನಮು nama, pron. (pl. of ಯಾನಿ)

We, including the person or persons addressed; cf. ಯುಂಕುಳು. ನಮವು ours. ನಮಾಯೆ one of us, one of our party.

ನಮನ namana, s. The act of prostrating.

ನಮನಟಿ, ನಮನಮ namanatṭi, namanama, s. Union. -ಅಪಿನಿ to unite.

ನಮರ್ namaru, see ನಮ್.

ನಮಸ್ಕರಿಪುನಿ namaskaripuni (ನಮಸ್ಕರಿ), v. n. To bow, make obeisance.

ನಮಸ್ಕಾರ, ನಮಸ್ಕುರ namaskāra, namasya, s. Salutation, prostration, obeisance; also ನಮಾಮಿ.

-ಪಾಡುನಿ to prostrate, fall down.

-ಮಕ್ಕುನಿ to salute, bow, do obeisance.

ನಮಿಪುನಿ, ನಮಿಸುನಿ namipuni, namisuni (ನಮಿಸು), v. a. To bow, reverence, do obeisance.

ನಮುನೆ, ನಮುನೆ namunē, namūnē, s. A pattern, sample, model, form.

ನಮೂದಿಸುನಿ namūdisuni (ನಮೂದಿಸು),
v. a. To mark; to mention,
 state, show.

ನಮೂದು namūdu, *s.* Appearance,
 mark. 2. mentioning, stating,
 showing. —ಅಪಿನಿ to appear,
 be mentioned. —ಮೆಳ್ಪುನಿ to
 mention, show.

ನಮೆಪುನಿ namepuni, *see* ನಮಿಪುನಿ.

↓ ನಮೆಯುನಿ nameyuni (ನಮೆ), *v. n.*
 To wear away. 2. to become
 poor.

ನಮೆಲುನಿ nameluni, *see* ನಮೆಯುನಿ.

ನಮ್ಮ namma, *see* ನಮ.

ನಮ್ರು namra, *adj.* Humble, sub-
 missive, gentle. —ತೆ, —ತ್ವ hu-
 mility, submissiveness, gentle-
 ness.

↓ ನಯ naya, *s.* ↓ Gentleness, meek-
 ness. 2. ↓ kindness. 3. ↓ fine-
 ness, polish, softness, delicacy.

4. ↓ a bait to catch alligators.
 5. ↓ cheapness. 6. *see* ನ್ಯಾಯ.
adj. Fine, soft, smooth, glossy.
 2. ↓ gentle, meek. 3. ↓ kind. 4.
 cheap. —ಸುಣ. —ಶೀಲ an amiable
or gentle disposition. —ಸುಡಿ,
 —ಪಾತೆರ an elegant expression
or kind word.

ನಯಿಕುಂಬು nayikumbu, *adj.* Half
 cotton and half woollen. 2.
see ಬೊಂಡು. 3. *see* ಬೊಳುಂಬು.

ನಯಿಕೂಲಿ nayikūli, *s.* The tree
Wrightia tinctoria.

ನಯಿಕೆ nayike, *see* ನಾಯಕೆ. 2. *see*
 ನೇಯಿಕೆ.

ನಯಿಪಿಲಿ nayipili, *see* ನಾಯಿಪಿಲಿ.

ನರನುರು narunuru, *s.* *see* ನರುನುರು.
adj. ↓ Bruised.

↓ ನರ nara, *s.* A vein, nerve, ten-
 don.

ನರ nara, *s.* A man. *adj.* Human.
 —ಜನ್ಮ, —ಜಲ್ಮ human existence.
 —ಜಾತಿ mankind. —ಬಲಿ human
 sacrifice. —ಲೋಕ the earth,
 nether world. —ಹತ್ಯ murder.

↓ ನರಂಗುನಿ naraṅguni (ನರಂಗ್), *v. n.*
 To waver, hesitate, be reluc-
 tant.

ನರಂಡ್ naraṇḍu, *see* ನರಡ್.

↓ ನರಂಬು narambu, *s.* A sinew,
 nerve, pulse. —ವೈಷನಿ sinews
 to contract, to feel cramped.

ನರಕ naraka, *s.* Hell, hades. 2.
 dirt, filth. —ವಕೊಂಡ the abyss
 of hell. —ವ ತೂ the hell-fire.
 —ವೇವನೆ hell-torments.

ನರಕಾಂತಕೆ narakāntake, *s.* A
 name of Vishṇu. [ma.

ನರಕಾಧಿಪತಿ narakādhpati, *s.* Ya-

ನರಕಿ naraki, *adj.* Hell-worthy.
 2. dirty, filthy.

↓ ನರಕುನಿ narakuni (ನರಕ್), *v. a.* To
 sigh, groan, moan, grumble.

↓ ನರಕೆಲೆ narakele, *s.* A grumbler.

↓ ನರಗುಡುನಿ naraguḍuni (ನರಗುಡ್),
v. a. To bruise, crush; to tor-
 ment.

ನರಗುನಿ naraguni, *see* ನರಕುನಿ.

↓ ನರಗುರಿ naraguri, *s.* A sheepish
 man, coward.

ನರಗೋಳಿ naragōli, *see* ತೌತುಸೋಳಿ.

↓ ನರಟುನಿ naratuṇi (ನರಟ), *v. n.* To
 grumble; *cf.* ನರಕುನಿ.

ನರಡ್ naraḍu, *s.* Roughness. 2. a wart, protuberance. 3. stuntedness. 4. false pregnancy. *adj.* Rough, craggy, stunted.

ನರದೇವ, ನರಪತಿ naradēva, narapati, *s.* A human ruler.

ನರನರ naranara, *adj.* Slow, gentle. —ಜೀನಿ slow labour.

ನರಪುರಿ narapuri, *s.* A mortal.

ನರಮಾನಿ, ನರಮಾನೆ, ನರಮಾನ್ಯೆ naramāni, naramāne, naramānye, *s.* Man; a mortal.

ನರಯೆ naraye, *s.* A kind of crane. 2. a grey-haired man. 3. a white-spotted ox. *adj.* Grey. 2. white-spotted.

ನರಲುನಿ naraluni, *see* ನರಕುನಿ.

ನರವು naravu, *see* ನರ.

ನರಸಿಂಹ narasiṁha, *s.* The fourth incarnation of Vishṇu.

ನರಳುನಿ naraḷuni, *see* ನರಕುನಿ.

ನರಾಧಮೆ narādhamē, *s.* The meanest of mankind.

ನರಾಧಿಪತಿ narādhipati, *s.* The ruler of men.

ನರ nari, *s.* A jackal, fox.

ನರಿಕೆ narikē, *see* ನರ್ಕೆ.

ನರಿಪು naripu, *see* ನರ್ಪ.

ನರುಗುರು, ನರುಸುರು naruguru, narunuru, *s.* A crack, crash. 2. a sound produced while eating anything crisp.

ನರುವೊಲು naruvolu, *s.* A kind of aromatic tree of which the leaves are used for curry or medicine, *Saccharum Munja*.

ನರೆ narē, *see* ನರ.

ನರೆ narē, *s.* Greyness, hoariness. *adj.* Grey, hoary. —ಕುಜಲ್, —ತರೆ grey hair. —ತಾಯಿ a grey-haired man. —ಬರ್ಪಿಣಿ to become grey.

ನರೆಂಗಿ nareṅgi, *see* ನೇರೆಂಗಿ.

ನರೆಂಗುನಿ nareṅguni (ನರೆಂಗ್), *v. a.* To hesitate; *cf.* ನರಕುನಿ.

ನರೆಂಗಿಲೆ nareṅgele, *s.* A dull, tardy, slow, hesitating man.

ನರೆತಿ nareti, *s.* A white-spotted cow.

ನರೆಲುನಿ nareluni, *see* ನರಕುನಿ.

ನರೆವುನಿ narevuni (ನರೆ), *v. u.* Hair to become grey, grow white.

ನರೇಂದ್ರೆ narēndre, *s.* A king.

ನರ್ಕ narka, *see* ನರಕ.

ನರ್ಕುನಿ narkuni, *see* ನರಕುನಿ.

ನರ್ಕೆ narkē, *s.* The skin, hide, bark.

ನರ್ಗಾಟೆ nargāṭa, *s.* Bruising.

ನರ್ಗಾವುನಿ nargāvuni, *v. v.* (of ನರ್ಕುನಿ) To bruise, crush.

ನರ್ಗುನಿ narguni (ನರ್ಗ್), *v. u.* To be bruised, crushed. 2. To be close, as a cluster of fruits.

ನರ್ಗುರು narguru, *see* ನರುಗುರು.

ನರ್ಗೆಲೆ nargele, *s.* A grumbler.

ನರ್ತನುರ್ತು nartunurtu, *adv.* Forcibly; by dint of perseverance.

ನರ್ತ narta, *adj.* Soft, pure.

ನರ್ತಗಿ nartage, *s.* A dancer, actor.

ನರ್ತನ nartana, *s.* Dancing, acting. —ಮಳ್ಪುನಿ to dance.

↓ ನರ್ತೆ nartè, *s.* A bivalved shell-fish, mollusk.

ನರ್ನರ narnara, *see* ನರುಗುರು.

ನರ್ನುರ್ತೆಲ್ narnurtely, *adj.* Half boiled.

ನರ್ಪು narpu, *s.* Deserting, forsaking. 2. disgust, dislike.

ನರ್ಪುನಿ narpuni (ನರ್), *v. a.* To desert, forsake. 2. *see* ನರ್ಪಿನ. *v. n.* To be disgusted.

ನರ್ಮ narma, *s.* Sport, amusement, pleasure.

ನರ್ಮದ narmada, *s.* The river Nerbuda.

ನರ್ಲುನಿ narluni (ನರ್ಲ್), *v. n.* To rattle, as phlegm in the throat. ↓ 2. *see* ನರಕುನಿ.

ನರ್ವಂಟೆ narvaṅṅe, *s.* A small univalved shell-fish, mullusk.

ನರ್ವೊಲು narvolu, *see* ನರುವೊಲು.

↓ ನಲ್, ನಲ naly, nala, *adj.* Good. 2. cheap.

ನಲ nala, *see* ನಳ.

ನಲಗುನಿ nalaguni (ನಲಗ), *v. n.* To grumble, murmur. 2. ↓ to fade, wither. 3. ↓ to be prostrated, reduced from sickness; *cf.* ನರಕುನಿ.

↓ ನಲಿ nali, *s.* Dent, dimple, as of a metallic vessel. —ನೆಪ್ಪಿನಿ to remove the dimple of such a vessel. —ಬಾರುನಿ to be indented.

↓ ನಲಿಕೆ nalikè, *s.* Dancing, jumping. —ದಾಯೆ a dancer; one of the class of demon-dancers.

ನಲಿಗೆ naligè, *see* ನಳ.

ನಲಿನ nalina, *s.* The lotus.

↓ ನಲಿಪುನಿ nalipuni (ನಲಿ), *v. n.* To dance, leap; to turn round. *v. a.* To let fall, as a vessel.

↓ 2. to indent, bruise.

↓ ನಲಿಯುನಿ naliyuni (ನಲಿ), *v. n.* To be indented, dimpled, as a metallic vessel.

ನಲಿಯೆ naliyè, *see* ನಲ್ಲಿಸೆ.

ನಲೆ nale, *see* ನಳ.

ನಲೆಂಚಿ naleñci, *see* ನೆಲೆಂಚೆ.

ನಲ್ಕೆ, ನಲ್ಪು nalkè, nalpu, *see* ನಲಿಕೆ.

ನಲ್ಪುನಿ nalpuni, *see* ನಲಿಪುನಿ.

↓ ನಲ್ಮೆ nalmè, *s.* Goodness, friendship.

↓ ನಲ್ಲೆ nally, *s.* A kind of flea which infests poultry, cats, etc. 2. a sprain.

↓ ನಲ್ಲಿ nalli, *s.* The bone of the leg below the knee, shinbone. 2. *see* ನಳ್ಳೆ.

ನಲ್ಲಿಗೆ, ನಲ್ಲೆ, ನಲ್ಲೆಗೆ nalligè, nallè, nallyè, *s.* A weed, tare, *Paspalum pilosum*. ↓ 2. a hollow.

↓ ಬಾರುನಿ to be dimpled, depressed.

ನವ nava, *adj.* New, fresh. *num.* Nine.

ನವಗ್ರಹ navagraha, *s.* The nine planets, viz., the Sun, Moon, Mars, Mercury, Jupiter, Venus, Saturn, Rāhu (*Caput draconis*), and Kētu (*Cauda draconis*).

ನವದಾರ, ನವದ್ವಾರ navadāra, navadvāra, *s. lit.* The nine doors. 2. the human body which has

nine inlets *or* outlets, as the nostrils, ears, mouth, *etc.*

ನವಧಾನ್ಯ navadhānya, *s.* Nine kinds of corn, as ಜಾರ್ paddy, ಸೋಧಿ wheat, ಕಡಲೆ Bengal gram, ತೊಗರಿ dhol, ಕುಡು gram, ಎಣ್ಣೆ gingely seed, ಅಬರೆ country beans, ಉರ್ಪ black gram, and ಪಚೆಂ green gram.

ನವನೂತನ navanūtana, *adj.* Very beautiful, handsome; singular.

ನವಪತ್ನ navapattṇ, *s.* Fungosity. 2. music accompanied with beating of drums. *adj.* Fungous, excrescent.

ನವಮ navama, *num.* Ninth.

ನವಮಾಸ navamāsa, *s.* Nine months, the period of pregnancy.

ನವಮಿ navami, *s.* The ninth lunar day of either fortnight.

ನವರ navara, *s.* A kind of grain; *cf.* ನವರೆ.

ನವರತ್ನ navaratna, *s.* Nine kinds of precious stones *or* gems, *viz.*, ಮುತ್ತು pearl, ಕೆಂಪು ruby, ವಜ್ರ diamond, ವೈಷಯ cat's eye *or* beryl, ಸೋಮೇಧಿಕ onyx, ಪಷ್ಯರಾಗ topaz, ನೀಲ sapphire, and ಪಚ್ಚಿ emerald.

ನವರಾತ್ರಿ navarātri, *s.* A festival observed for the first nine days of the seventh lunar month in honour of the goddess Durga.

ನವರೆ navare, *s.* A kind of rice.

ನವಸಾಗರ, ನವಸಾರ navasāgara, na-

vasāra, *s.* The salt *Sal ammoniac.*

ನವಾಬೆ navābe, *s.* A Nabob, governor.

ನವಾಯಿತೆ navāyite, *s.* A Konkani speaking class of Mohammedan cloth-merchants.

ನವಾರ್, ನವಾರ್ ದಪಟ್ಟೆ navārṇ, navārūda-paṭṭi, *s.* Tape, band, fillet.

ನವಿಲ್ ಪಕ್ಕಿ navilupakki, *s.* A peacock; *also* ಮೈಲ್.

ನವೀಕರಣ navīkarāṇa, *s.* Renewal, renovation. —ಮಾನ್ಯನಿ to renew.

ನವೀನ navīna, *adj.* New, fresh, excellent.

√ನವುಂಚಿ navuṅṅa, *s.* Itching, irritation in the throat. —ಪತ್ತುನಿ, ನವುಂಚುನಿ, *see* ನೌಂಪನಿ.

ನವುಂಪುನಿ navumpuni, *see* ನೌಂಪನಿ.

ನವೆ nave, *see* ನಗ.

ನಶಿಪುನಿ naśipuni (ನಶಿ), *v. a.* To destroy, ruin. *v. n.* To perish, decay. 2. to work hard, exert one's self beyond one's strength.

ನಶೀಬ್, ನಶೀಬು naśībṇ, naśību, *s.* Fate, destiny.

ನಶಿನಾಶೆ, *s.* Snuff, medicinal snuff. —ಡಬ್ಬಿ a snuff box.

ನಷ್ಟ nashta, *s.* Loss, damage, injury. *adj.* Lost, destroyed, damaged. —ಅಪಿನಿ to be lost; *c. dat.* to lose.

ನಸಕ್ ನಸುಕ್, *see* ನನ್ನೆ.

ನಸಪಾಣಿ, ನಸರಾಣಿ, ನಸ್ರಾಣಿ nasapāṇi, nasarāṇi, nasrāṇi, *s.* A Naza-

rene or Syrian Christian.
2. a nasty, base, mean, or worthless fellow.

ನಸಿ nasi, *see* ನಸೆ.

↓ ನಸಿಯುನಿ nasiyuni (ನಸಿ), *v. n.* To submit, subdue.

ನಸೀಯತ್ ನಸಿಯತ್, *s.* Punishment.

ನಸುಕು nasuku, *see* ನಸು.

↓ ನಸುಡಿ nasudi, *s.* The forehead.

✓ ನಸೆ nasè, *adj.* Soft, gentle. ×2. moist, damp, humid. *s.* Moistness. 2. softness. —ಸಾರೆ a man in good circumstances.

↓ ನಸ್ಯ ನಸ್ಯ, *s.* Twilight, dawn, early morning.

ನಸ್ಯತ್ರ ನಸ್ಯತ್ರ, *see* ನಸ್ಯತ್ರ.

ನಸ್ಯ ನಸ್ಯ, *see* ನಸೆ.

ನಳ nala, *s.* The fiftieth year of the Hindu cycle of sixty.
2. *see* ನಳೆ. —ಪಾಕ superior cooking.

ನಳಕಂಭ ನಳಕಂಭ, *s.* A pole planted in the middle of a stack of straw.

ನಳಿ nali, *see* ನಲೆ.

ನಳಿ, ನಳಿಗೆ nali, naligè, *s.* A tube, pipe. 2. the barrel of a gun.

ನಳಿನ ನಳಿನ, *see* ನಲಿನ.

ನಳಿಪುನಿ ನಳಿಪುನಿ, *see* ನಲಿಪುನಿ.

ನಳಿಯುನಿ ನಳಿಯುನಿ, *see* ನಲಿಯುನಿ.

ನಳೆ nale, *s.* A celebrated king, the husband of Damayanti.

ನಳ್ಮೆ nalme, *see* ನಲ್ಮೆ.

ನಳ್ಯೆ nalyè, *see* ನಲ್ಯೆ.

↓ ನಳ್ಳು nallu, *see* ನಳ್ಳು.

ನಳ್ಳಿ nalli, *s.* A spool. —ಸುಂಪುನಿ to spool.

ನಕ್ಷ, ನಕ್ಷೆ naksha, nakshè, *s.* A map, plan, chart. 2. a painting, picture, photograph. ಸಂತಾನದ — a genealogical table, pedigree.

ನಕ್ಷತ್ರ nakshatra, *s.* A star, planet. 2. a constellation or lunar mansion. —ಮಂಡಲ, —ಲೋಕ the planetary system. ನಕ್ಷತ್ರಾಸುಕೂಲ favourable conjunction of natal stars.

ನಾ ನಾ, *An interrogative particle affixed to nouns, pronouns, adjectives, verbs and adverbs;* ಅಯನಾ is it Rāma? ಆಯನಾ is it he? ಯುಡ್ಡೆನಾ is it good? ಫೀಜನಾ are you going? ಕೋಡೆನಾ was it yesterday?

ನಾಂಜುನಿ ನಾಂಜುನಿ (ನಾಂಜು), *v. n.* To dance.

ನಾಂಟುನಿ ನಾಂಟುನಿ, *see* ನಾಟುನಿ.

ನಾಂಡೆ ನಾಂಡೆ, *s.* A measure of grain, equal to one-sixteenth or one-twentieth of a seer.

ನಾಂಣ್ಯ ನಾಂಣ್ಯ, *see* ನಾಂಣ್ಯ.

ನಾಂತ ನಾಂತ, *see* ನಾಂತ.

ನಾಂದಿ nāndi, *s.* Benedictory verses recited at the commencement of an auspicious ceremony. 2. a ceremony performed to preserve a marriage party from the pollution of birth or death in the family.

←ನಾಂಬು nāmbu, *see* ಲಾಂಬು.

ನಾಕ nāka, *s.* Heaven, paradise, sky, atmosphere. 2. *see* ನಾಕು.
—ಬಲಿ a sacrifice to all the gods on the fifth day of a marriage.

ನಾಕಾರಿ nākāri, *see* ನಕಾರಿ.

←ನಾಕು nāku, *s.* A female calf.

ನಾಗ nāga, *s.* A snake, serpent. 2. a class of demi-gods. 3. the image of a serpent. —ಕನ್ಯೆ a class of demi-goddesses. —ಕಲ್ಪ the stone image of a serpent. —ಕುರುಳಿ, —ಮರಿ the young of a serpent. —ಸುಂಡಲ an ear-ornament in the form of a serpent's hood. —ಜಿಡೆ the hood of a serpent. —ಲೋಕ the infernal regions.

ನಾಗ ನāga, *see* ನಸ.

ನಾಗಕುಷ್ಠ nāgakushta, *s.* A kind of leprosy.

ನಾಗಜಿಡೆವೂ nāgajidepū, *s.* A head ornament like the extended hood of a serpent.

ನಾಗತಾಳಿ nāgatāli, *s.* The cactus *Trichosanthes anguina*.

ನಾಗದಂಡ nāgadaṇḍu, *s.* Stagnant water of yellowish color.

ನಾಗನಗರಿ nāganagari, *s.* A kind of drum.

ನಾಗಪಟ್ಟಿ nāgapatta, *s.* A kind of serpent-worship.

ನಾಗಬಣ, ನಾಗಬನ nāgabana, nāgabana, *s.* A grove haunted by, or sacred to, serpents.

ನಾಗಜೀದಿ nāgabidi, *s.* A locality, affecting the health of those

dwelling there, or the purity of any thing, as water, etc.

ನಾಗಬೆತ್ತ nāgabetta, *s.* A species of cane with black spots about the joints.

ನಾಗಮಲ್ಲಿಗೆ nāgamalligē, *s.* The flower *Justicia nasuta*.

ನಾಗರಸುತ್ತು nāgarusuttu, *s.* A gold or silver thread.

ನಾಗರ nāgara, *s.* Dry ginger. 2. the cobra. 3. *see* ನಸರ. —ಪಂಚಮ a feast on the fifth day of the fifth lunar month. —ಬರವು the Nāgari or Sanskrit character. ಬೇವ— the Bengal Nāgari character. ನಂದಿ— the Peninsula Nāgari character.

ನಾಗರಿಕ nāgarika, *adj.* Civilized, refined, cultured. 2. elegant. 3. prudent. —ತನ civilization; elegance; prudence. ನಾಗರಿಕೆ a civilized, neat, or prudent man.

ನಾಗವಂದಿಗೆ nāgavandigē, *s.* A shelf.

ನಾಗವಳ್ಳಿ nāgavalli, *s.* A very pungent species of betel leaf, piper betel.

ನಾಗಸಂಪಿಗೆ, ನಾಗಸಂಪೈ nāgasampigē, nāgasampeī, *s.* The flower *Mesua speciosa*.

ನಾಗಸರ, ನಾಗಸ್ವರ nāgasara, nāgasvara, *s.* A pipe answering to the drone of the bagpipe; a snake pipe with two holes.

ನಾಗೆ nāge, *s.* A serpent. 2. the image of a serpent. ಕಲೆ— a spotted serpent. ಮುನೆ—, ಯಲೆ—, *see* ಎಲೆನಾಗಿ.

ನಾಗೆರ್ ನಾಗೆರು, *s.* Native Roman Catholics, so called by Pariahs.

ನಾಗೇಂದ್ರೆ ನಾಗೇಂದ್ರೆ, *s.* The chief of the serpents. 2. the name of a man.

ನಾಗೇಲೆ ನಾಗೇಲೆ, *s.* The concluding ceremony of a marriage among Brahmins.

ನಾಚ್ ನಾಚು, *s.* Dancing, a nautch.

✓ನಾಚಿಕೆ, ನಾಚಿಗೆ ನಾಚಿಕೆ, ನಾಚಿಗಿ, *s.* Shame, modesty, blushing. —ಸೀಡ್ shameless, impudent. —ಆಪಿಸಿ to be ashamed, modest; to blush.

ನಾಚಿಕೆದೈ, ನಾಚಿಗಿದೈ ನಾಚಿಕೆದೈ, ನಾಚಿಗಿದೈ, *s.* The sensitive plant *Mimosa pudica*.

✓ನಾಚುನಿ ನಾಚುನಿ (ನಾಚ್), *v. n.* To blush, be ashamed.

ನಾಜರ್, ನಾಜರೆ ನಾಜರು, ನಾಜರೆ, *s.* A sheriff.

ನಾಜಿ ನಾಜಿ, *s.* A kind of dance.

ನಾಜೂಕು ನಾಜೂಕು, *adj.* Delicate, fine, soft. —ಕೆಲಸ delicate workmanship.

ನಾಜ್ರೆ ನಾಜ್ರೆ, *see* ನಾಜರ್.

✓ನಾಟ ನಾಟ, *s.* A pole used for a hedge. 2. a pole used for supporting a plantain tree, *or* for training up a creeper.

ನಾಟಕ, ನಾಟಗ ನಾಟಕ, ನಾಟಗ, *s.* A play, drama. 2. a theatrical performance. —ದಾಯಿ, ನಾಟಕ an actor. —ಕಾಲೆ a theatre.

ನಾಟಾವುನಿ ನಾಟಾವುನಿ, *c. v.* (*of* ನಾಟಾವುನಿ) To cause to affect *or* operate.

ನಾಟಿ ನಾಟಿ, *s.* Fixing, pitching, planting.

ನಾಟಿರಾಗ ನಾಟಿರಾಗ, *s.* A prelude.

ನಾಟುನಿ ನಾಟುನಿ (ನಾಟಿ), *v. a.* To affect, impress, move. 2. to operate, act upon, as a medicine. ನಿಕ್ಕು ದಾಲಾ ನಾಟುನಿ will nothing move you? *or* will all the telling be lost upon you?

ನಾಟಿ ನಾಟಿ, *see* ನಾಟ.

ನಾಟ್ಯ ನಾಟ್ಯ, *s.* Dancing, acting.

✓ನಾಡ್ ನಾಡು, *s.* A district, village.

✓ನಾಡಾವುನಿ ನಾಡಾವುನಿ, *c. v.* (*of* ನಾಡುನಿ) To cause to search.

✓ನಾಡಿ ನಾಡಿ, *s.* The pulse. 2. a blood-vessel, artery, *or* vein. 3. vital air *or* breath. 4. an astrological term connected with natal stars. —ಕೂಟ the planetary conjunction consulted by astrologers when matrimonial alliances are to be formed. —ಪರಿಶೋಷಣೆ examination of the pulse. —ಉಂಟುನಿ the pulse to cease. —ತೂವಿನಿ to feel the pulse. —ನಡಪುನಿ, —ಪಂಪುನಿ the pulse to beat.

✓ನಾಡಿಗಿ ನಾಡಿಗಿ, *s.* One of the cultivating classes in the northern part of Canara,

✓ನಾಡು ನಾಡು, *see* ನಾಡ್.

✓ನಾಡುನಿ ನಾಡುನಿ (ನಾಡ್), *v. a.* To search, seek.

✓ನಾಡೆ ನಾಡೆ, *s.* A cord, rope.

✓ನಾಣ್, ನಾಣು ನಾಣು, ನಾಣು, *s.* Nakedness, nudity. 2. the buttocks.

ನಾಣಪರ್ವೆಸಿ, ನಾಣಪ್ರವೇಸಿ nānaparvesi, nānapravēsi, *see* ನಾನಪರವರ್ಷಿ.

ನಾಣಿಲ್ nāṇily, *s.* A species of olive. —ಪ ಯೆಂಜೆ oil prepared from its fruit.

√ನಾಣ್ಯ nāṇya, *s.* Money, coin. ಇಂಗ್— a counterfeit coin.

ನಾಣ್ಮೆ nāṇmē, *s.* Manipulation.

√ನಾತ nāta, *s.* Smell, odour. 2. stink, stench; *also* ಪಡಿಕೆ ನಾತ, —ಕುಲ a base family.

ನಾತಪೂ nātapū, *s.* The plant *Lantana aculeata*.

ನಾತು nātu, *see* ನಾತ; *cf.* ನಾಮನಿ.

ನಾಥೆ nāthe, *s.* A husband, master, lord, protector.

ನಾದ nāda, *s.* A sound, report, noise *or* note. ಮೇಘ— thunder. ನಿಂಪ— the roar of a lion; a war cry.

ನಾದಾನಿ nādāni, *adj.* Stupid, thoughtless.

ನಾದಾರಿ, ನಾಧಾರಿ nādāri, nādhāri, *s.* Poverty, pauperism. 2. bankruptcy, insolvency. *adj.* Indigent, poor. 2. bankrupt.

√ನಾದುನಿ nāduni (ನಾದ್), *v. n.* To smell, stink.

ನಾದ್ರೆ nādre, *see* ನಜೀರ್.

ನಾನಪರವರ್ಷಿ nānaparavarshi, *s.* A pension, gratuity; superannuation.

ನಾನಾನānā, *adj.* Various, diverse, different. —ತರ different sorts. —ವರ್ಣ diverse colours. —ವಿಧ various ways.

ನಾನುನಿ nānuni (ನಾನ್), *v. n.* To shrink; *cf.* ಉಪುರುನಿ.

ನಾನ್ಯ nānya, *s.* Likeness. 2. kind.

ನಾಪಸ್, ನಾಪಾಸ್, ನಾಪೆ, ನಾಪೆಸ್ nāpasu, nāpāsu, nāpē, nāpesu, *adj.* Worthless, useless. 2. powerless, helpless. 3. stingy, miserly.

ನಾಪಿಕೆ nāpikē, *s.* A barber.

ನಾಭಿ nābhi, *s.* The navel. 2. the holes in the leaves of a palm book, to string them together.

ನಾಮ nāma, *s.* A name, appellation. 2. a sectarian mark on the forehead. —ಕರಣ the ceremony of naming a child after birth. —ಪ ಕಾಜಿ a kind of bangles. —ಪಾಚಕ a noun. —ಸ್ತರಣೆ invoking *or* repeating the name of God. —ಆಪಿನಿ, —ಬೂರುನಿ to fail, be defeated. —ಪಾತುನಿ to put on the sectarian mark; to cheat, deceive.

ನಾಮದಬೇರ್ nāmadabēru, *s.* Country sarsaparilla, *Hemidesmus Indicus*.

ನಾಮರದ್ nāmarady, *adj.* Peevish. 2. impotent.

ನಾಮರ್ದೆ nāmarde, *s.* A eunuch, impotent man. 2. a sneak, coward.

ನಾಮಾಂಕಿತ nāmāṅkita, *s.* A name. *adj.* Dedicated, as a work to a person.

ನಾಮುಸ್ nāmusu, *s.* Disgrace. 2. shame. [bit.

ನಾಮೇಸ nāmēsa, *s.* Nothing, a

↓ ನಾಯ ನāya, *see* ನ್ಯಾಯ.

ನಾಯಕೆ ನāyake, *s.* A guide, leader. 2. a chief, head, general. 3. an honorary title given to a Roman Catholic *or* a Konkani.

↓ ನಾಯರೆ ನāyare, *see* ನಾಯಿವಾರೆ.

↓ ನಾಯಿ ನāyi, *s.* A dog. —ಪರಂಗಿ an acute form of syphilis. ನೇರ್— an otter.

ನಾಯಿಕಿನಿ ನāyikini, *s.* A mistress.

ನಾಯಿಕೆ ನāyike, *see* ನಾಯಕೆ.

ನಾಯಿತೊಳಕೆ ನāyitoḷaci, *s.* The white basil *or* country tea, *Ocimum album*.

ನಾಯಿಪಲ್ಲೆ ನāyipallè, *s.* A kind of tree.

ನಾಯಿಪಿಲಿ ನāyipili, *s.* A hyena.

ನಾಯಿಬಾದಮ್ ನāyibādamu, *s.* The wild almonds.

↓ ನಾಯಿವಾರೆ ನāyimāre, *s.* A Nāyar of Malabar.

ನಾಯಿಯುಳ್ಳಿ ನāyiyulli, *see* ಜೊಸ್ಸುಳ್ಳಿ.

ನಾಯಿಸೊಣಂಗ್ ನāyisonaṅgu, *s.* The plant *Mucuna pruriens*.

↓ ನಾಯೆರ್ ನāyeru, *s.* ↓ A plough. 2. *see* ನಾಯಿವಾರೆ. —ಕತ್ತಿ, *see* ನಾರ ಕತ್ತಿ. —ದ ಸುದ್ದಲ್, —ದ ಸುದ್ದಿಳು a worn out plough.

↓ ನಾರ ನāru, *s.* The hemp of plants, fibrous bark of trees, *etc.*; linen. —ದ ಕುಂಟು, —ಮಡಿ a linen cloth. —ದ ಬಳ್ಳೆ a hempen rope. —ಕಟ್ಟುನಿ to become stringy *or* tough. —ಪಿ ಜಿಪ್ಪುನಿ to twist hemp *or* fibre into ropes.

ನಾರಂಗಾಯಿ ನāraṅgāyi, *see* ನಾರೆಂಗ.

ನಾರಂಗೆ ನāraṅgè, *see* ನಾರೆಂಗ.

ನಾರಕತ್ತಿ, ನಾರತ್ತಿ ನārakatti, ನā-ratti, *s.* A kind of sword used by the Nāyars.

ನಾರದೆ ನārade, *s.* A celebrated sage and legislator, the son of Brahma, and inventor of the lute. 2. a tell-tale, slanderer.

ನಾರಸ್ ನārasu, *s.* A very thin wire. 2. the hook of a native woman's nose-ring. *adj.* Thin, lean, emaciated. 2. stingy, miserly. ಕಲಸೆ— a rod with which the measure of a (ಕಲಸೆ) kalasè is struck.

ನಾರಸಿಂಹ ನārasīṅha, *see* ನರಸಿಂಹ.

ನಾರಾಯಣ, ನಾರಾಯಣೆ ನārayana, ನārayane, *s.* A name of Vishṇu. 2. the name of a man. —ಕವಚ a kind of amulet.

ನಾರಾಯಣಿ ನārayaṇi, *s.* The wife of Vishṇu and goddess of prosperity. 2. the wife of Śiva and goddess of destruction. 3. the river Ganges.

ನಾರಿ ನāri, *s.* A woman.

↓ ನಾರು ನāru, *see* ನಾರ.

ನಾರೆಂಗಿ ನāreṅgi, *s.* A kind of orange.

ನಾರೆಸ್ ನāresu, *s.* An instrument to make either gold *or* silver wire. 2. *see* ನಾರಸೆ.

ನಾರ್ಡೆ ನārdè, *see* ನೇರ್ಡೆ.

↓ ನಾಲ್ ನālu, *num.* Four. —ಉರು, ನಾಲರು *lit.* four towns; some countries *or* parts of the

world. ನಾಲ್ ಉರು ತಿಂಸೊಡು
one should travel abroad.

—ಕೈತಾಯಿ the name of a demon. —ದಿಕ್ಕು the four points of the compass. ✓—ನೂರು, ✓ನಾಲ್ಕು four hundred. —ಮೂಲೆ four corners, a square. —ವೇದ the four Vēdas.

ನಾಲ್ ನāly, s. A horse-shoe; cf. ಲಾಲ್. —ಬಂದ್ a farrier, shoe-smith; farriery. —ಕಟ್ಟುನಿ, —ಹಾಕುನಿ to shoe a horse, etc.

ನಾಲಂಗ ನālaṅga, s. The hands, legs, eyes, and ears.

✓ನಾಲನೆ ನālane, *adj.* Fourth.

✓ನಾಲಯಿ, ನಾಲಾಯಿ ನālayi, ನālyai, s. The tongue. —ಪ ಪಾಶಿ faithfulness to a promise. ಅರೆ—speaking faintly, as a sick person. ಇರ್—*lit.* double tongued; hoarseness; duplicity, equivocation. ಕಿಂನಿ—, ಕಿರಿ— the uvula. —ಸಂಪುನಿ to be able to speak. —ಪಿಜಿರುನಿ *lit.* to retract one's tongue, to break a promise. —ಬೂರುನಿ to falter, cease to speak, as a dying person; to pledge one's word. —ಮಗರುನಿ to speak fluently; to break a promise.

ನಾಲಾವರ್ತಿ ನālavarti, s. The four seasons. *adv.* Four times.

ನಾಲಿ ನāli, s. The throat, wind-pipe. 2. a pipe, tube. 3. the stalk of a lotus. 4. *see* ನಾಡಿ.

ನಾಲಿಸ್ ನālisu, s. Disparagement, detraction, censure. 2. dishonour, disgrace. —ಮಕ್ಕುನಿ to

disparage, censure; to disgrace.

ನಾಲೆ ನālē, s. A sewer, drain. 2. a pipe.

✓ನಾಲೆಕ್ಕುಳು ನālkoḷu, *adv.* Four times; *also* ನಲೆಕ್ಕುಳು.

ನಾಲೆಕ್ಕುಂಟು ನālkōṅṭu, s. Four corners.

✓ನಾಲ್ಪ ನālpā, *num.* Forty.

ನಾಲ್ಪಮರ ನālpāmara, s. The bark, etc. of four kinds of milky trees used in medicine, namely: ಸೋಲಿ, ಅತ್ತಸ, ಅರ್ತಿ, and ಸಿದ್ಧೋಲಿ.

ನಾಲ್ಪಾ ನālpā, s. A fourfold ploughing. 2. *see* ನಾಪೊಳ.

ನಾಲ್ಗೆ ನāllē, *see* ನಾಶಿ.

✓ನಾಲ್ವೆರ್ ನālvēru, s. Four persons.

ನಾವಡೆ ನāvaḍe, s. A man belonging to a tribe so called. 2. the claw of cattle, beasts or birds.

ನಾವಳ ನāvaḷa, *see* ನಾಪೊಳ.

ನಾವಿಕೆ, ನಾವಿಗೆ ನāvike, ನāvige, s. A sailor.

ನಾವೆ ನāvē, s. A ship, vessel.

✓ನಾಪೊಳ ನāvoḷa, s. Four seers.

ನಾಶ, ನಾಶನ ನāśa, ನāśana, s. Destruction, ruin, loss. 2. annihilation, death. —ಕೆ a destroyer. —ರಹಿತೆ God, the immortal. —ಆಪಿನಿ, —ಆದ್ ಫೋಪಿನಿ to be destroyed; to fall in ruins; to die. —ಮಕ್ಕುನಿ to destroy, ruin.

ನಾಷ್ಟ್ಯ, ನಾಷ್ಟ್ಯೆ ನāshṭya, ನāshṭē, s. Breakfast. 2. luncheon.

ನಾಸ ನಾಸು, *s.* Snuff.

ನಾಸಾಗ್ರ ನಾಸಾಗ್ರಾ, *s.* The top of the nose. 2. *see* ನವಸಾಗರ.

ನಾಸಿಕ ನಾಸಿಕಾ, *s.* The nose.

ನಾಸ್ತಿ ನಾಸ್ತಿ, *s.* Denial, refusal.

ನಾಸ್ತಿಕ ನಾಸ್ತಿಕಾ, *adj.* Infidel, heretical. —ತನ infidelity, atheism, heresy.

ನಾಸ್ತಿಕೆ ನಾಸ್ತಿಕೆ, *s.* An atheist, infidel, heretic.

ನಾಳ ನಾಳು, *see* ನಾಲ್. 2. *see* ಲಾಲ್.

ನಾಳ, ನಾಳಿ ನಾಳಾ, ನಾಳಿ, *see* ನಾಲಿ.

ನಾಳಿಕೇರ ನಾಳಿಕೇರಾ, *s.* A cocoanut tree.

ನಿಂಕುನಿ ನಿಂಕುನಿ, *see* ನಿಲ್ಕುನಿ.

√ ನಿಂಗಲ್ ನಿಂಗಲ್, *s.* Broken rice, grit. ಮೂಕು— very fine grit.

√ ನಿಂಗುಡುನಿ, ನಿಂಗುನಿ ನಿಂಗುಡುನಿ, ನಿಂಗುನಿ (ನಿಂಗುಡ್, ನಿಂಗ್), *v. a.* To swallow.

√ ನಿಂಗೊಳು ನಿಂಗೊಳು, *see* ನಿಂಗಲ್.

ನಿಂಣಿ ನಿಂಣಿ, *see* ನಿಂನಿ.

ನಿಂದಿಪುನಿ, ನಿಂದಿಸುನಿ, ನಂದುನಿ ನಿಂದಿಪುನಿ, ನಂದಿಸುನಿ, ನಂದುನಿ (ನಿಂದ್. ನಿಂದಿಸ್), *v. a.* To abuse, reproach. 2. to blame, censure. 3. to mock, ridicule. 4. to blaspheme.

ನಿಂದೆ ನಿದೆ, *s.* Abuse, blame, censure, reproach. 2. mockery, ridicule. 3. blasphemy. —ನಾಚಿ, —ದಾಯಿ an abuser, censurer, scoffer, blasphemer.

ನಿಂನ, ನಿಂನವು ನಿನ್ನಾ, ನಿನ್ನವು, *see* ನಿನ್ನ.

ನಿನ್ನಿ ನಿನ್ನಿ, *s.* An echo, rever-

beration. 2. mimicry. —ಶಬ್ದ the sound of an echo. —ಪಾತಿ ರುನಿ to mimic.

ನಿನ್ನೇವುನಿ ನಿನ್ನೇವುನಿ (ನಿನ್ನೇ), *v. n.* To echo.

√ ನಿಂಬೆ ನಿಂಬೆ, *see* ಲಿಂಬೆ.

ನಿಕ ನಿಕಾ, *s.* A marriage among Mohammedans. —ಮಕ್ಕುವಿನಿ to marry a Mohammedan woman.

√ ನಿಕುಳು ನಿಕುಳು, *pron. (pl. of ಈ)* You.

ನಿಖಿಲ, ನಿಖಿಳ ನಿಖಿಲಾ, ನಿಖಿಳಾ, *adj.* All, the whole, entire, complete.

ನಿಗದಿ ನಿಗದಿ, *s.* Instalment. 2. a fixed period or sum for payment, as the assessment on land. 3. fixing, settlement. ಸರ್ಕಾರ್— government assessment. —ಮಕ್ಕುವಿನಿ to resolve, determine.

ನಿಗಪುನಿ ನಿಗಪುನಿ, *see* ನಿಗಪುನಿ.

√ ನಿಗಜುನಿ ನಿಗಾಜುನಿ (ನಿಗಜ್), *v. n.* To stretch.

ನಿಗಡ ನಿಗಡಾ, *see* ನೆಗಡ.

ನಿಗಡಿ, ನಿಗಡೆ ನಿಗಡಿ, ನಿಗಡೆ, *see* ನೆಗಡಿ.

ನಿಗದಿ ನಿಗದಿ, *see* ನಿಗದಿ.

ನಿಗಪುನಿ ನಿಗಪುನಿ, *see* ನೆಗಪುನಿ.

ನಿಗಮ ನಿಗಮಾ, *s.* The Vēdas. 2. a fair.

ನಿಗಯಿನೇನು ನಿಗಯಿನೇನು, *s.* A cord or rope for fastening a buoy.

ನಿಗರ್ ನಿಗರ್, *see* ನೆಗರ್.

ನಿಗರಿಗೆ ನಿಗರಿಗೆ, *see* ನೆಗರಿಗೆ.

ನಿಗರುನಿ ನಿಗರುನಿ, *see* ನೆಗರುನಿ.

ನಿಗರ್ವಿ nigarvi, *s.* An unassuming, modest person. *adj.*

Unassuming, modest.

ನಿಗವು nigavu, *s.* A buoy.

ನಿಗಸ್ ನಿಗಾಸು, *s.* Food, victuals.
2. disregard, disdain.

ನಿಗಳ್ ನಿಗಾಳು, *see* ನೆಗಳ್.

✓ ನಿಗಾಸ್ ನಿಗಾಸು, *s.* Glitter, shining.

✓ ನಿಗಿಪಾವುನಿ nigipāvuni, *c. v.* (of ನಿಗಿಪನಿ) To cause to level.

✓ ನಿಗಿಪುನಿ nigipuni (ನಿಗಿ), *v. a.* ✓ To level. 2. *see* ನುಗಿಪನಿ.

✓ ನಿಗಿಯುನಿ nigiyuni (ನಿಗಿ), *v. n.* To be levelled. 2. to be filled up, as a pit.

ನಿಗುರುನಿ niguruni, *see* ನೆಗರುನಿ.

ನಿಗ್ರಹ nigrha, *see* ನಿಗ್ರಹ.

✓ ನಿಗ್ಗ, ನಿಗ್ಗಿರ niggū, nigggira, *s.* Inelegance. 2. filthiness, nastiness. 3. disgust. *adj.* Unpleasant, filthy. —ದಾಯೆ a filthy man. —ಮೆಳ್ಳುನಿ to make foul, render filthy.

✓ ನಿಗ್ಗೀಸ್ niggīsū, *s.* An unclean man; *also* ನಿಗ್ಗರದಾಯೆ.

✓ ನಿಗ್ಗೈನಿ, ನಿಗ್ಗೈನಿ niggyū, niggya, *s.* Fullness, completeness. *adj.* Full, complete.

ನಿಗ್ರ nigra, *see* ನಿಗ್ಗರ.

ನಿಗ್ರಹ nigraha, *s.* Punishment.
2. killing; *also* ನಿಗ್ಗರಹ. —ಮೆಳ್ಳುನಿ to punish; to kill.

ನಿಗ್ರುನಿ nigruni, *see* ನೆಗರುನಿ.

ನಿಘಂಟ್, ನಿಘಂಟು nighantū, nighantū, *s.* A dictionary, vocabulary, glossary.

ನಿಷ್ಟ nicca, *see* ನಿಷ್ಟ.

ನಿಷ್ಟಯ niccaya, *see* ನಿಷ್ಟಯ.

ನಿಷ್ಟಲ niccala, *see* ನಿಷ್ಟಲ.

ನಿಜ niḥa, *s.* Condition, circumstances in life. *adj.* Own. —ರೂಪ one's own *or* natural form. ವಿರಿಯ ನಿಜ ತಿಕ್ಕುನಿ to understand a man's disposition *or* character.

✓ ನಿಜ niḥa, *s.* Truth, veracity, certainty, reality. *adj.* True, certain, sure, real. —ಒದ್, ನಿಜಾದ್ truly, certainly. —ತ್ವ certainty. —ದಾಂತಿ uncertain, unreliable. —ಪಾತೆರ a true word *or* statement, a fact. —ತಿಕ್ಕುನಿ to ascertain the truth. —ಮೆಳ್ಳುನಿ to prove.

✓ ನಿಜಿಕತ್ತುನಿ, ನಿಜಿಕಾವುನಿ, ನಿಜಿಕ್ಕಾವುನಿ niḥikatruni, niḥikāvuni, niḥikāvuni, (ನಿಜಿಕತ್ತೆ, ನಿಜಿಕಾ, ನಿಜಿಕ್ಕಾ), *v. n.* To grin; *also* ಕೂಲಿಬುದ್ಧಿನಿ.

ನಿಜಿಕುನಿ niḥikuni (ನಿಜಿಕ), *v. n.* To appear, seem.

✓ ನಿಜ್ಜಿ niḥji, *s.* The gums. —ವೋಣೆ a toothless mouth.

ನಿಟಲ niṭila, *s.* The forehead.

✓ ನಿಟ್ಟು niṭṭa, *s.* ✓ Pleasure. ✓ *adj.* Pleasant. 2. ✓ *see* ನಿಪ್ಪ.

ನಿಟ್ಟಣಿಗೆ niṭṭaṇigē, *s.* A ladder.
2. a pile, heap. 3. a row, line.
4. the name of a village.

ನಿಟ್ಟುರ, ನಿಟ್ಟುರ niṭṭura, niṭṭūra, *see* ನಿಪ್ಪುರ.

✓ ನಿಟ್ಟುಸುರ niṭṭusuru, *s.* A deep sigh; loud sobbing.

- ನಿಟ್ಟೆ nitte, *see* ನಿಟ್ಟೆ. 2. *see* ನೆಂಟೆ.
- ↓ ನಿಟ್ಟೆಲ್ nittelu, *s.* The hip, loins, waist. 2. the bosom.
- ನಿಡಂಕುನಿ nidankuni (ನಿಡಂಕ್), *v. n.* To incline; *cf.* ಪಂಕುನಿ.
- ↓ ನಿಡಿ niḍi, *adj.* Straight, high, lofty. —ಕಲ್ಲೆ a lofty stone, an erect stone. —ಯರಿ (ಅರಿ) rice not broken by pounding.
- ನಿಡಿಪ ನಿಡಿಪ, *see* ನಿಪ್ಪ.
- ↓ ನಿಡಿಯುನಿ, ನಿಡಿಪಿನಿ niḍiyuni, niḍipini (ನಿಡಿ), *v. a.* To wash. ಮೋಣೆ to wash the face.
- ↓ ನಿಡು niḍu, *adj.* Long, tall, high. ನಿಡುಂಬರೆ niḍumbare, *s.* Barracks; *also* ನಿಡುಂಬುರ.
- ↓ ನಿಡುಪ್ಪ niḍuppa, *s.* Tallness, length. 2. *see* ನಿಪ್ಪ.
- ನಿಡ್ಡಾದಿತರು, ನಿಡ್ಡರು, ನಿಡ್ಡೆಡಿ niḍḍā-ditaru, niḍyaru, niḍyedi, *s.* A kind of small fish.
- ↓ ನಿಪ್ಪ niḍpa, *see* ನಿಪ್ಪ.
- ↓ ನಿಣೆ niṇe, *see* ನಿನೆ.
- ನಿತಂಬ nitamba, *s.* The buttocks. 2. a mountain side.
- ನಿತಿಂಗ nitiṅga, *adj.* Strong, hard. 2. serious, dangerous. —ಸಂಕಡ a serious illness.
- ನಿತಿಂಜ nitiṅja, *see* ನೀತಿಂಜ.
- ನಿತ್ತೆಲ್ nittelu, *see* ನಿಟ್ಟೆಲ್.
- ನಿತ್ಯೆ nitya, *adj.* Eternal, constant, perpetual, everlasting. 2. daily, regular. —ಕರ್ಚೆ daily expenses. —ಕರ್ಮ daily ceremonies. —ಕೃತ್ಯೆ daily observance. —ಜೀವ eternal life. —ನೈ ಮತ್ತಿಕ daily and occasional.

- ನಿತ್ಯೆತ್ವೆ nityatva, *s.* Eternity.
- ನಿತ್ಯಾತ್ಮೆ nityātme, *s.* The eternal Spirit, God.
- ನಿತ್ಯಾನಂದ nityānanda, *s.* Everlasting happiness.
- ನಿತ್ಯಾನಿತ್ಯೆ nityānitya, *s.* Eternal and temporal.
- ನಿತ್ರಾಣ nitrāṇa, *s.* Weakness, debility. *adj.* Weak, faint. ನಿತ್ರಾಣಿ a weak man.
- ನಿರ್ದಪ ನಿರ್ದಪ, *see* ನಿಪ್ಪ.
- ನಿರ್ದಪುಡುನಿ niḍupuḍuni, *see* ನಿಪ್ಪುಡುನಿ.
- ನಿರ್ದರ್ಶನ niḍaršana, *s.* An example, illustration, evidence, instance.
- ನಿರ್ದಾನ niḍāna, *s.* Ascertaining the cause; the study of symptoms with a view to trace the remote *or* proximate causes, as of a disease. 2. a work on pathology. 3. *see* ನಿಧಾನ.
- ನಿಧಿ nidi, *see* ನಿಧಿ.
- ನಿಧಿ niddhi, *s.* Abundance, plenty. —ಬರ್ಪಿನಿ to prosper.
- ↓ ನಿಧ್ವೆ niḍva, *adj.* Straight, upright, erect. *adv.* Straightly, erectly. —ಉಂತುನಿ to stand erectly.
- ನಿಧ್ವುಡುನಿ niḍvuḍuni (ನಿಪ್ಪುಡು), *v. a.* To erect, set up, stay. 2. *see* ನಿಪ್ಪುಡುನಿ.
- ನಿದ್ರೆ nidre, *s.* Sleep, drowsiness. —ಗಾರೆ, —ಪ ಕುರ್ನಾನ್, ನಿಧ್ರಾಲೋಲೆ a sleepy man. ಪತ್ತುನಿ, —ಬರ್ಪಿನಿ to become drowsy. —ಮಕ್ಕುನಿ to sleep.

ನಿಧ್ರೆಡ್ಡಿ ನಿ nidredpini (ನಿಧ್ರೆಡ್), *v. n.*
To sleep, be asleep; to go to bed.

ನಿಧಾನ nidhāna, *s.* Caution, deliberation, calmness, quietness.
2. slowness, dilatoriness. *adj.* Cautious, deliberate. 2. calm, quiet. 3. slow, dilatory. —ಅಲೋಚನೆ a careful consideration, deliberate judgment. —ಸುಣ quiet disposition. —ನಡಕೆ slow motion. ನಿಧಾನೆಡು carefully, quietly, slowly.

ನಿಧಾನಿಪು ನಿ nidhānipuni (ನಿಧಾನಿ), *v. a.*
To consider, examine carefully.

ನಿಧಾರ nidhāra, *see* ನಿರ್ಧಾರ.

ನಿಧಿ nidhi, *s.* Concealed or buried treasure. 2. a receptacle, place of accumulation. —ಫರುಷೆ an opulent man.

ನಿನ ನಿನಾ, *s.* The serum of the flesh. 2. the marrow of the bones.

ನಿನ ನಿನಾ, *pro. (gen. of ಈ)* Thy. ನಿನಾತೆಗ್ by or of thyself. ನಿನವು, ನಿನವು thine.

ನಿನೆ ನಿನೆ, *s.* A wick. 2. a very young fruit.

ನಿನೆಪು ninepu, *see* ನಿನೆಪು.

ನಿನೊಶ ninośa (ನಿನ ವಶ), Thy care or charge.

ನಿಪಾತ್ nipāṭy, *s.* Ruin.

ನಿಪಾತ nipāta, *s.* Falling, coming down, alighting. *adj.* Irregularly formed, *gram.* ನಿಪಾತಾ ವ್ಯಯ interjection.

ನಿಪುಣ nipuṇa, *adj.* Clever, skillful, conversant. —ತ್ವ skill, proficiency in any art, *etc.*

ನಿಪುಣೆ nipuṇe, *s.* A clever man.

ನಿಪುತ್ರೆ niputre, *s.* A sonless man.

ನಿಬಂಧನೆ nibandhanè, *s.* Order, mandate. 2. appointment, engagement.

ನಿಬಾಸು ನಿ, ನಿಭಾಸು ನಿ, ನಿಭಾಯಿಸು ನಿ nibāsuni, nibhāsuni, nibhāyisu-ni, *v. a.* (ನಿಬಾಸು, ನಿಭಾಸು, ನಿಭಾಯಿಸು), To bear, endure. 2. to manage, sustain.

ನಿಬ್ಬಣ nibbana, *see* ದಿಬ್ಬಣ.

ನಿಭಾವಣೆ nibhāvaṇè, *s.* Endurance, toleration. 2. undertaking, sustaining.

ನಿಮಾಜೆ nimāji, *s.* A Mussulman's ritual or form of prayer.

ನಿಮಿತ್ತ, ನಿಮಿತ್ತೆ, ನಿಮಿತ್ಯೆ nimita, nimitta, nimitya, *s.* Cause, reason. 2. object, motive, purpose. 3. consulting stars, an omen, or fate-book. *postp.*

For, on account of. —ಕೇಡೆಡಿ result of soothsaying. —ದಾಯೆ an astrologer, soothsayer. —ತೂಪಿನಿ to consult stars or a fate-book.

ನಿಮಿಷ nimisha, *s.* The twinkling of an eye, a second, instant, minute.

ನಿಮುರು ನಿ nimuruni (ನಿಮುರಿ), *v. n.*
To become straight.

ನಿಯತ್ niyaty, *s.* Restraining the natural appetites and passions; good morals or conduct.

ನಿಯತ niyata, *adj.* Checked, restrained, as the natural appetites and passions.

ನಿಯಮ niyama, *s.* An agreement, contract, engagement. 2. a religious observance in general; voluntary penance. 3. a rule, law; *cf.* ನೇಮ.

ನಿಯುಕ್ತ niyukta, *adj.* Appointed, ordered. 2. attached to.

ನಿಯೋಗ niyōga, *s.* An order, command. 2. authority, appointment. 3. occupation, engagement.

ನಿಯೋಗಿಪುನಿ niyōgipuni (ನಿಯೋಗ), *v. a.* To order, command. 2. to authorize, appoint.

ನಿರ್, ನಿರ್ಸ್ nir, nis, *prefixes implying* Certainty: 2. negation, want. 3. out, without; *as:* ನಿರಪರಾಧ innocence; ನಿರ್ದೋಷ blamelessness; ನಿರಸ್ಸಂತಾನ childless; ನಿರಸ್ಸಂಜ್ಞೆ undoubted.

ನಿರಂಜನ nirañjana, *adj.* Immaculate, pure, spotless. 2. absorbed in. —ವಸ್ತು, ನಿರಂಜನಿ God, the immaculate one.

ನಿರಂತರ nirantara, *adj.* Continued, continuous, perpetual. 2. unimpeded, constant. *adv.* Ever, always, generally, frequently.

ನಿರಕ್ ನಿರಾಕು, *s.* Current or fixed price. 2. assize or tariff.

ನಿರಡಿ niradi, *see* ನೀರಡಿ.

ನಿರಪರಾಧ niraparādha, *s.* Innocence.

ನಿರಪರಾಧಿ niraparādhi, *s.* An innocent person. *adj.* Innocent, not guilty.

ನಿರಪು ನಿರಾಪು, *s.* A frame of boards, fitted with planks, as a shutter or a door. [ಪು.]

ನಿರವು ನಿರಾವು, *s.* The anus; *cf.* ನೆರ

ನಿರಸ ನಿರಾಸ, *s.* Want of flavour or passion. 2. dryness, want of juice. *adj.* Insipid, tasteless.

ನಿರಹಂಕಾರ nirahankāra, *s.* Absence of pride, humility, modesty. ನಿರಹಂಕಾರಿ a modest person, one without egotism.

ನಿರಾಕರಪುನಿ, ನಿರಾಕರಸುನಿ nirākari-puni, nirākarisuni (ನಿರಾಕರಿ, ನಿರಾಕರಿನಿ), *v. a.* To transgress, disobey, disregard. 2. to reject, set aside, refuse, decline.

ನಿರಾಕಾರ nirākāra, *s.* Shapelessness, absence of form. 2. censure. 3. denial, negation. *adj.* Shapeless, formless. ನಿರಾಕಾರಿ God, who has no material form.

ನಿರಾಖ್ ನಿರಾಖು, *see* ನಿರಾಕ.

ನಿರಾಜಿ nirāji, *s.* A kind of cloth with gold borders.

ನಿರಾತಂಕ nirātānka, *adj.* Uninterrupted, unmolested.

ನಿರಾಧಾರ nirādhāra, *adj.* Unsupported, unsustained. 2. poor, destitute. ನಿರಾಧಾರಿ a destitute person.

ನಿರಾನಿ nirāni, *s.* A kind of eruption on the skin, eczema.

ನಿರಾಪರಾಧಿ niraparādhi, *see* ನಿರಪರಾಧ.

ನಿರಾಮಯ nirāmaya, *adj.* Well, hale, free from sickness.

ನಿರಾಯಾಸ nirāyāsa, *adj.* Easy, unfatiguing.

ನಿರಾಯುಧ nirāyudha, *adj.* Unarmed, defenceless.

ನಿರಾರ nirāra, *see* ನಿರಾಹಾರ.

ನಿರಾವು urāvu, *see* ನಿರವ. 2. *see* ನೆರವ.

ನಿರಾಶೆ nirāśē, *s.* Despair, despondency. 2. disappointment.

—ಆಪಿಸಿ to be disappointed.

—ಮಕ್ಕುನಿ to despair.

ನಿರಾಶ್ರಯ nirāśraya, *adj.* Without refuge, asylum *or* support; helpless, destitute.

ನಿರಾಸಿ nirāsi, *see* ನಿರಾಜಿ.

ನಿರಾಹಾರ nirāhāra, *s.* Fasting.

ನಿರಾಕ್ಷೇಪ, ನಿರಾಕ್ಷೇಪಣೆ nirākshēpa, nirākshēpanē, *adj.* Unquestionable, unobjectionable.

ನಿರಿ niri, *see* ನೆರಿ.

ನಿರೀಕ್ಷಿಪುನಿ nirikshipuni (ನಿರೀಕ್ಷಿಸ್), *v. a.* To hope, desire, look for, expect.

ನಿರೀಕ್ಷೆ nirikshē, *s.* Hope, expectation, waiting.

ನಿರುದ್ಯೋಗಿ nirudyōgi, *s.* A man without employment, a lazy man.

ನಿರುದ್ಧ niruddha, *adj.* Obstructed.

ನಿರೂಪ nirūpa, *s.* A letter, epistle, representation in writing.

✓ನಿರೆ ನಿರೇ, *s.* Neighbourhood; *also* ನಿರೆಕರೆ. *adj.* Neighbouring, adjoining. —ಕೇಡಿಂಕೆ a bad neighbour. —ತಾಯೆ a neighbour.

ನಿರೆಪು nirepu, *see* ನಿರವ.

✓ನಿರೆಲ್ nirely, *s.* A shadow, resemblance. 2. shade, shelter.

✓ನಿರೆವುನಿ nirevuni (ನಿರೆ). *v. n.* To be ready; *cf.* ನೆರೆವನಿ.

ನಿರೋಗಿ nirōgi, *s.* A man who is free from sickness, a healthy man.

ನಿರೋಧ nirōdha, *s.* Loss, destruction.

ನಿರ್ಕಂಡೆ nirkaṇḍē, *s.* A soft root.

ನಿರ್ಕಕ್ಕೆ nirkakkē, *s.* The sea-gull.

ನಿರ್ಕಣೆ nirkañē, *s.* A small branch of bamboo.

ನಿರ್ಕನ್ಯೆ nirkanya, *s.* A water-nymph.

ನಿರ್ಕುಂಟೆ nirkunṭa, *s.* A post fixed in water.

ನಿರ್ಕುಂಟು nirkunṭu, *see* ನಿರ್ಕುಂಟು.

ನಿರ್ಕುಜೆಲುನಿ nirkujeluni (ನಿರ್ಕುಜಿಲ್), *v. n.* To curdle, coagulate.

ನಿರ್ಕುತ್ತೆ nirkutta, *s.* Dropsy.

ನಿರ್ಕುತ್ತಿ nirkutti, *s.* The post of a watering-machine.

ನಿರ್ಕೂವೆ nirkūve, *s.* A kind of arrowroot.

ನಿರ್ಗು nirgu, *see* ನೆರ್ಗುನಿ.

ನಿರ್ಗಂಧ nirgandha, *adj.* Inodorous, without smell.

ನಿರ್ಗಮ nirgama, *s.* Setting out, exit. 2. total loss *or* departure.

ನಿರ್ಗುಣ nirguṇa, *adj.* Void of all properties. 2. destitute of the qualities incident to humanity. 3. having no good qualities, bad, worthless.

ನಿರ್ಜನ nirjana, *adj.* Lonely, uninhabited. —ಪ್ರದೇಶ, —ಭೂಮಿ a deserted country.

ನಿರ್ಜಲ nirjala, *adj.* Waterless.

ನಿರ್ಜೀವ nirjiva, *adj.* Lifeless, inanimate. 2. weak, helpless. 3. inactive, lazy. ನಿರ್ಜೀವಿ a dead body.

ನಿರ್ಣಯ nirṇaya, *s.* Resolution, determination. 2. certainty, positive conclusion. 3. settlement, final arrangement. —ಮೆಚ್ಚುನಿ to resolve, settle, fix.

ನಿರ್ಣಯಿಸುನಿ nirṇayisuni (ನಿರ್ಣಯಿಸು), *v. a.* To resolve, decide, settle.

ನಿರ್ತನ nirta, *see* ನೆರ್ತನ.

ನಿರ್ದಯ nirdaya, *s.* Unkindness.

ನಿರ್ದಾಕ್ಷಿಣ್ಯ nirḍākṣhiṇya, *s.* Disregard, want of attention. 2. severity, strictness.

ನಿರ್ದೋಷ nirḍōsha, *s.* Blamelessness, innocence. 2. freedom from blemish. *adj.* Innocent, sinless. 2. unblemished.

ನಿರ್ದಾರ nirdhāra, *s.* Certainty, ascertainment. 2. determination, resolution.

ನಿರ್ನಾಮ nirnāma, *s.* Extirpation, eradication.

ನಿರ್ನಾಯಿ nirnāyi, *s.* An otter.

ನಿರ್ನಾಲ nirnāla, *s.* The sixth Tulu month between September and October.

ನಿರ್ನಾಲಿ nirnāli, *s.* A water-spout.

ನಿರ್ನಿರಲೆ nirnireḷu, *see* ನೀರಿನಿರಲೆ.

ನಿರ್ಪಟ್ಟು nirpaṭṭu, *adj.* Moist, wet. 2. diluted. —ಪೇರ್ diluted milk.

ನಿರ್ಬಂಧ, ನಿರ್ಬಂಧನ nirbandha, nirbandhana, *s.* Violence, oppression, force, constraint. —ಮೆಚ್ಚುನಿ to constrain, or oppress.

ನಿರ್ಬುದ್ಧಿ nirbuddhi, *s.* Foolishness.

ನಿರ್ಬೆ, ನಿರ್ಬೆ ನಿರ್ಬೆ, nirbhè, nirbhè, *s.* A kind of oblation given to a priest. —ಸತ್ತುನಿ to prepare.

ನಿರ್ಭಯ, ನಿರ್ಭೀತಿ nirbhaya, nirbhiti, *s.* Fearlessness. *adj.* Fearless, undaunted.

ನಿರ್ಮದೆ nirmadè, *adj.* Uncovered.

ನಿರ್ಮಲ nirmala, *s.* Purity, cleanliness. *adj.* Pure, transparent, pellucid, clear.

ನಿರ್ಮಾಣ nirmāṇa, *s.* Creation, manufacture, production, invention. —ಮೆಚ್ಚುನಿ to create, produce, invent.

ನಿರ್ಮಿತ nirmita, *adj.* Made, invented. 2. fabricated. 3. artificial. —ಟೆನ್ನಿನಿ to produce, invent.

ನಿರ್ಮಿಸುನಿ nirmisuni (ನಿರ್ಮಿಸು), *v. a.* To create, produce. 2. to manufacture, invent. 3. to fabricate.

ನಿರ್ಮುನೆ nirmunè, *s.* An apparatus for watering a field. *adj.* Blunt.

ನಿರ್ಮುರುಂಗೆಲೆ nirmuruṅgele, *s.* An arrogant man.

ನಿರ್ಮೂಲ nirmūla, *s.* Extirpation, eradication. —ಮೆಚ್ಚುನಿ to extirpate, eradicate.

ನಿವೋಧಕ ನಿರ್ಮೊಹಾ, *s.* Want of affection *or* love.

ನಿರ್ಯಾಣ ನಿಯಾಣಾ, *s.* Death, demise; final beatitude.

ನಿರ್ಲಜ್ಜೆ nirlajjê, *s.* Impudence, shamelessness.

ನಿರ್ಲೆಪಿ nirlêpi, *adj.* Unfiled, untainted. 2. innocent, blameless.

ನಿರ್ವಂಚನೆ ನಿರ್ವಾಣನೆ, *s.* Sincerity, ingenuousness.

ನಿರ್ವಹಿಸುನಿ ನಿರ್ವಾಹಿಸುನಿ (ನಿರ್ವಹಿಸು), *v. a.* To manage, transact, sustain, effect.

ನಿರ್ವಾಹ, ನಿರ್ವಾಹ ನಿರ್ವಾಹಾ, ನಿರ್ವಾಹಾ, *s.* Management, power *or* ability to perform, execute, sustain, *etc.*; *also* ನಿರ್ವಾ. —ದಾಂತೆ without power to manage, *etc.*; unavoidably.

ನಿರ್ವಾಣ ನಿರ್ವಾಣಾ, *s.* Nakedness. 2. reunion of the soul with the deity, final beatitude.

ನಿರ್ವಾದ, ನಿರ್ವಾದಾದ ನಿರ್ವಾದಾ, ನಿರ್ವಾದಾ, *adj.* Undisputed, unquestionable, unobjectionable.

ನಿರ್ವಿಷ ನಿರ್ವಿಷಾ, *s.* An antidote for poison. 2. the plant *Curcuma ferumbet*.

ನಿರ್ವೆ ನಿರ್ವೆ, *see* ನಿರ್ವೆ.

ನಿರ್ವೇದ ನಿರ್ವೇದಾ, *s.* Humility. 2. despair. 3. weariness. 4. *see* ನಿರ್ವೆ.

ನಿರ್ಸಾಣಿ ನಿರ್ಸಾಣಿ, *see* ನಿರ್ಸಾಣಿ.

ನಿಲ nila, *see* ನೆಲೆ.

ನಿಲಂ nilam, *s.* Ballast. 2. the bottom of a vessel.

ನಿಲಂಕಾರ ನಿಲಾಂಕಾರಾ, *s.* Disfigurement. 2. ruin.

ನಿಲಕರ ನಿಲಕರಾ, *see* ನೆಲಕರ.

ನಿಲಕಾರ್ ನಿಲಕಾರ್ಯ, *s.* Stretching. —ವೈಷ್ಣವ to stretch out the forelegs, to scrape along the ground.

ನಿಲಗಡೆ ನಿಲಗಡೆ, *s.* Settlement, adjustment, conclusion, determination. 2. cessation, intermission.

ನಿಲವು, ನಿಲಾವು ನಿಲಾವು, ನಿಲಾವು, *see* ನಿಲವು. 2. *see* ಮಿಲಾವು.

ನಿಲಿಕೆ, ನಿಲೀಕೆ ನಿಲಿಕೆ, ನಿಲಿಕೆ, *adj.* Full, replete.

ನಿಲಿಪುನಿ ನಿಲಿಪುನಿ, *see* ನಿಲಿಪುನಿ.

ನಿಲುವಂಗಿ ನಿಲುವಾಂಗಿ, *s.* A long coat.

ನಿಲೆ nilê, *s.* The bottom, as of a well, *etc.*; depth, profundity. 2. a secret, mystery. *adj.*

ನಿಲೆವು ನಿಲೆವು, *s.* Firm, fast, abiding. 2. quiet, still, calm. —ಅಮೃತವು to be firm, steadfast. —ಅನಿಲೆ to be quiet.

ನಿಲೆಂಚೆ ನಿಲೆಂಚೆ, *see* ನೆಲೆಂಚೆ.

ನಿಲೆಪ್ಪು ನಿಲೆಪ್ಪು, *s.* State. 2. posture, station.

ನಿಲೆವು ನಿಲೆವು, *s.* Balance, arrears. 2. standing, residence.

ನಿಲೆವುನಿ ನಿಲೆವುನಿ (ನಿಲೆ), *v. n.* To be steadfast.

ನಿಲಾಕಾರ್ ನಿಲಾಕಾರ್ಯ, *c. v.* (of ನಿಲಾಕಾರ್ಯ) To cause to peep. 2. to cause to reach.

ನಿಲ್ಕುನಿ ನಿಲ್ಕುನಿ (ನಿಲ್ಕು), *v. n.* To peep, look slyly, get a glimpse of. 2. to reach.

- ನಿಲ್ಕೆ nilke, *see* ನಿಲಕೆ.
- ✓ನಿಲ್ಗಡೆ nilgadè, *see* ನಿಲಗಡೆ.
- ✓ನಿಲ್ಪು nilpu, *s.* A pause, stop, interruption. 2. stay, duration.
- ✓ನಿಲ್ಪುಡುನಿ nilpuḍuni, *c. v.* (of ನಿಲ್ಪುನಿ) To put a stop, cause to stop, make stand.
- ✓ನಿಲ್ಪುನಿ nilpuni (ನಿಲ್), *v. n.* To stay. 2. to cease; to become quiet.
- ನಿಲ್ಲಾವುನಿ nillāvuni, *see* ನಿಲ್ಲಾವುನಿ.
- ನಿವರ್ತನೆ nivartanè, *s.* Cessation. 2. remission, forgiveness.
- ನಿವಾಜಿ, ನಿವಾದಿ nivāji, nivādi, *see* ನಿವಾಜಿ.
- ನಿವಾರಣೆ nivāraṇè, *s.* A remedy. 2. averting. 3. deliverance. 4. prevention.
- ನಿವಾಸ nivāsa, *s.* A habitation, dwelling. [tant.
- ನಿವಾಸಿ nivāsi, *s.* A citizen, inhabitant.
- ನಿವಾಳಿ nivāli, *s.* Taking away the effects of evil eyes.
- ನಿವಾಳಿಪುನಿ, ನಿವಾಳಿಸುನಿ nivālipuni, nivālisuni (ನಿವಾಳಿ, ನಿವಾಳಿಸು), *v. a.* To take away the effects of evil eyes.
- ನಿವೃತ್ತಿ nivṛtti, *s.* Cessation. 2. abandoning. 3. repose, rest.
- ನಿವೇದನ nivēdana, *s.* An offering. 2. an address. 3. informing.
- ನಿಶ niśa, *s.* Inebriation, intoxication. —ಬೋರೆ an inebriate man.
- ನಿಶಾಚರೆ niśācāre, *s.* A fiend, goblin. 2. a night-walker.

- ನಿಶಾನಿ, ನಿಶಾನೆ niśāni, niśānè, *s.* A mark, sign. 2. a flag, standard, banner.
- ನಿಶಿ niśi, *see* ನಿಶೆ.
- ನಿಶೀಂ niśīṁ, *adv.* Together with, also.
- ನಿಶೂದಿ niśūdi, *s.* A bill of acquittance.
- ನಿಶೆ niśè, *s.* Night, midnight.
- ನಿಶ್ಕರ್ಷಾ niśkarṣa, *see* ನಿಷ್ಕರ್ಷ.
- ನಿಶ್ಚಯ niścāya, *s.* Certainty, ascertainment, positive conclusion. 2. resolution, determination. —ತಾಂಬೂಲ a present of betel, *etc.*, at the settlement of a marriage. —ಫಾಂತೆ uncertain. —ಮಕ್ಕುನಿ, ನಿಶ್ಚಯಿಸುನಿ to resolve, settle, determine; to ascertain. —ಮಳ್ತೆಕೊರ್ಪಿಸಿ to prove.
- ನಿಶ್ಚಲ niścala, *s.* Firmness stability. *adj.* Firm, steady, fixed.
- ನಿಶ್ಚಿಂತೆ niścintè, *s.* Ease, freedom from care *or* anxiety.
- ನಿಶ್ಚಿತ niścita, *adj.* Determined, settled.
- ನಿಶ್ಚಿಕೆ niśtika, *see* ನಿಶ್ಚಿಕೆ.
- ನಿಶ್ಯಬ್ದ niśśabda, *adj.* Noiseless, still, quiet.
- ನಿಷಿದ್ಧ nishiddha, *adj.* Prohibited, forbidden.
- ನಿಷೇಧ nishēdha, *s.* Negation, prohibition. 2. the negative mood, *gram.*
- ನಿಷ್ಕಪಟ nishkapata, *s.* Sincerity. *adj.* Frank, sincere.
- ನಿಷ್ಕರುಣ nishkaruṇa, *adj.* Pitiless, cruel, harsh.

ನಿಷ್ಕರ್ಷ, ನಿಷ್ಕರ್ಷೆ nishkarsha, ni-shkarshè, *s.* Determination, settlement. 2. certainty.

ನಿಷ್ಕಲಂಕ, ನಿಷ್ಕಳಂಕ nishkalaṅku, nishkalaṅku, *adj.* Irreproachable, spotless, unblemished.

ನಿಷ್ಕೃರ, ನಿಷ್ಕೃರ nishṭura, nishtūra, *adj.* Cruel, harsh, severe. *s.* Harshness, severity.

ನಿಷ್ಪ್ರಯೋಜನ nishprayōjana, *s.* Uselessness. *adj.* Useless, vain, bootless.

ನಿಷ್ಫಲ nishphala, *adj.* Fruitless, vain.

ನಿಸರ್ಗ nisarga, *s.* The natural condition.

ನಿಸಾನಿ nisāni, *see* ನಿಕಾನಿ.

ನಿಸ್ತರಿಪುನಿ nistaripuni (ನಿಸ್ತರಿ), *v. a.* To endure, bear, sustain. 2. to cross *or* pass over.

ನಿಸ್ತುಕ nistūka, *adj.* Critical, serious, as the turn of a disease.

ನಿಸ್ಸಂಗ nissaṅga, *s.* Separation. 2. seclusion, retirement. 3. indifference.

ನಿಸ್ಸಂಗಿ nissaṅgi, *s.* A man who mortifies himself to the world, a recluse.

ನಿಸ್ಸಂತಾನ nissantāna, *adj.* Childless, issueless, heirless. —ಆವಿಸಿ to die childless; to be ruined, annihilated.

ನಿಸ್ಸಂದೇಹ, ನಿಸ್ಸಂಶಯ nissandēha, nissamśaya, *s.* Confidence. *adj.* Undoubted.

ನಿಸ್ಸಾರ nissāra, *s.* Worthlessness. *adj.* Sapless, pithless, dry;

worthless. —ಭೂಮಿ unfertile, barren land.

ನಿಸ್ಸುನಿ nissuni, *see* ಸುಪರಿಪುನಿ.

ನಿಕ್ಷಯ nikshaya, *see* ನಿಕ್ಷಯ.

ನಿಕ್ಷೇಪ nikshēpa, *s.* Hidden *or* buried treasure. 2. a deposit.

ನೀಂದಾಟ nīndāṭa, *s.* Swimming. 2. floating.

ನೀಂದಾವುನಿ nīndāvuni, *c. v.* (of ನೀಂದುನಿ) To set afloat. 2. to cause to swim.

ನೀಂದುನಿ nīnduni (ನೀಂದ), *v. n.* To swim. 2. to float.

ನೀಕಲಿಯುನಿ nikaliyuni (ನೀಕಲಿ), *v. a.* To peep.

ನೀಕಾವುನಿ nikāvuni, *c. v.* (of ನೀಕುನಿ) To grin. ಕೂಲಿ— to show the teeth, as dogs, monkeys.

ನೀಕುನಿ nikuni (ನೀಕ), *v. n.* To appear, as the projecting teeth.

ನೀಗುನಿ nīguni, *see* ನೆಗರುನಿ.

ನೀಚ nīca, *adj.* Mean, low, base, vile, abject. —ಜಾತಿ low caste. —ತನ, —ತ್ವ meanness, baseness, vulgarity. —ನರಮಾನಿ a mean man. —ಪಾತೆರ a mean, vulgar expression.

ನೀಚತಾಡನೆ nīcatāḍane, *s.* A kind of beating.

ನೀಚುನಿ nīcuni (ನೀಚ), *v. n.* To go through, pierce. 2. to extend; *cf.* ನೀಂದುನಿ.

ನೀಚೆ nīce, *s.* A mean fellow. 2. a demon so called.

ನೀಟ nīṭa, *adj.* Long, extended, high, upright. 2. straight,

direct. ಅಡ್ಡ— lengthwise and crosswise, zigzag; confounding.

↓ ನೀಟಾನೀಟೆ nīṭānīṭi, *adv.* Straightly. ↓2. lengthwise.

↓ ನೀಟಾವುನಿ nīṭāvuni, *c. v.* (of ನೀಟುನಿ) To cause to stretch, lengthen, *etc.*; also ನೀಡಾವುನಿ.

↓ ನೀಟು nīṭu, *see* ನೀಟ.

↓ ನೀಟುನಿ, ನೀಡುನಿ nīṭuni, nīḍuni (ನೀಟೆ, ನೀಡೆ), *v. a.* To stretch out *or* forth, hold out, lengthen. ಕೈ— to stretch out the hand.

ನೀತಿ nīti, *s.* Morality; righteousness, justice, equity. —ಕೇಡೆ injustice, iniquity. —ಧರ್ಮ morals. —ದಾಯೆ, —ವಂತೆ a just man. —ನಿರ್ಣಯ justification. —ಪಾತೆರ a just word, moral saying. —ಬೋಧನೆ moral teaching. —ಮಾರ್ಗ the way of righteousness, upright conduct. —ಶಾಸ್ತ್ರ moral philosophy, ethics. —ಸಾರ essence of morality; a treatise on ethics. —ಹೀನ immoral.

ನೀತಿಂಗ nītiṅga, *see* ನಿತಿಂಗ. [ನೀತಿ.

ನೀತಿಂಬ nītiṅja, *see* ನೀತಿಹೀನ *under*

↓ ನೀರ್ nīru, *s.* Water. —ಅನ್ನೆರ a water jar. —ಆನೆ a whale. —ಉಪ್ಪು a water bubble. —ಬೀಳ್ಳು ನೀರೋಳ್ಳು furrows between a row of plants, *etc.*, for watering them. —ಕಂದೆನಡಿ a water snake. —ಕಕ್ಕೆ a sea-gull, shag. —ಕೋರಿ a water-fowl. —ತೆಲ್ಲವು a kind of cake. —ತೇವು a species of yam. —ಛಾರೆ a falling stream

of water. —ದಾಯೆ a water-carrier. —ನಂಜಿ poison in water, miasma. —ನಾಯಿ an otter. —ನಿರೆಲ್, —ನೀರ್ perspiration; fatigue. —ಸಣಿ a drop of water. —ಪಾಲ್, ನೀರ್ಪಾಲ್ fixed hire for watering rice fields. ಅಮೆ— a mode of watering rice fields. ಉಪ್ಪು— salt water. ಎಡ್ಡೆ— fresh water. ಕಂಣ— tears. ಕಂಣೆರ್ ಸೆಪ್ಪುನಿ to weep, shed tears. ಕಡಲ— sea water. ಕುರಿ— yellow water. ಚೌಳ— cold water. ಚೌಳು— brackish water. ತುಲಿ—, ತುಳಿ— sweet water. ತೆಲಿ—, ತೆಳಿ— clear *or* filtered water. ಧಾರೆ— rain water falling down from a roof. ಫೋಂ ಕುರು— muddy water. ಬೆಚ್ಚು— hot water. ನೀಂತೆಲ್— putrid water. ಮೆಯಿ— sweat; urine. —ಅರಿಯುನಿ, —ಊಜುನಿ, —ಪೀರುನಿ to leak, ooze. —ಆಪಿನಿ to melt, dissolve. —ಬಿಲುನಿ to water a rice field. —ಕಟ್ಟುನಿ to turn the course of water on a land. —ಕೈಪುನಿ, —ಕೊದಪುನಿ water to boil. —ಕೋಲುನಿ to water. —ಕಾಂಡುನಿ water to be very hot. —ಗಡಿ ಯಾವುನಿ to squirt, spirt. —ಗುಡ್ಡುನಿ water to run down. —ತಲಿಪುನಿ to sprinkle water. —ತೆಳಿಯುನಿ, —ಸೆಳಿಯುನಿ water to become clear. —ತೇಪುನಿ to water. —ದೀಪಿನಿ *lit.* to lay water; *c. dat.* to involve one in difficulties; to ruin. —ಪರಪುನಿ water to flow. —ಪುಂಟುನಿ water

to wring out. —ಬಚ್ಚುನಿ water to dry up. —ಬುಡ್ಡಿನಿ to irrigate or water, as a field. —ಮಗಪನಿ, —ಮಾಪನಿ, —ಮೈಪನಿ to draw water from a well or tank. —ಮೈಪನಿ to pour water. [ringe. ನೀರಂಡೆ nīraṇḍè, s. A small sy- ನೀರಕೊಳಂಬೆ nīrakolambè, s. The damp or swampy ground. ನೀರಗುಳ್ಳೆ nīragullè, s. A bubble. ನೀರಜ nīrajā, s. A lotus. ನೀರಟ, ನೀರಡಿ nīrāṭa, nīraḍi, s. A water plant, *Pistia stratiotes*; also ಅಂಪರಗಂಸೆ. ನೀರಸುಳಿ nīrasuḷi, s. A whirlpool. ನೀರಳೆ nīraḷè, s. Butter-milk diluted with water. ನೀರಾಟ nīrāṭa, s. Bathing for sport. 2. see ನೀರಟ. ನೀರುಪ್ಪಡ್ nīruppaḍu, s. Green fruits pickled in salt-water. ನೀರುಳ್ಳಿ nīruḷli, s. Onions. ನೀರ್ಕುಂಟೆ nīrkuṇṭa, see ನಿರ್ಕುಂಟೆ. ನೀರ್ಕುಂಟು nīrkuṇṭu, s. Water-proof cloth. 2. a small piece of cloth put on in mourning. ನೀರ್ಕುಟ್ಟೆ nīrkutta, s. Dropsy. —ದಾಯಿ a man suffering from dropsy. ನೀರ್ನೆರೆಲ್ nīrṇireḷu, s. Water poured on a corpse, a funeral ceremony. [thin. ನೀರ್ಪಟ್ nīrpaṭu, adj. Watery, ನೀರ್ಪಾಲ್ nīrpāḷu, see under ನೀರ್. ನೀರ್ಮುತ್ತು nīrmuttu s. An inferior kind of pearl. ನೀಲ nīla, s. Blue colour. 2. the

sapphire; also ನೀಲಕಣ್ಣೆ. 3. see ನೀಲ. adj. Blue, dark blue. —ಬಂಣ, —ವರ್ಣ blue colour. ನೀಲಕಂಠೆ nīlakaṇṭhe, s. The blue necked Śiva. 2. a peacock. ನೀಲಗಿರಿ nīlagiri, s. A blue mountain; the Nilagiris. ನೀಲಾಂಬನ nīlāṅjana, s. Blue vitriol. 2. a small lamp. ನೀಲಿ nīli, s. The indigo plant. 2. blue colour. —ಪಟ್ಟಿನಿ to mock at. —ಪತ್ತುನಿ to become blue. ನೀಲೆ nīle, s. One of the monkey chiefs. 2. the planet Saturn. — ಕೋರಿ a dark or black fowl. ನುಗ nuṅga, see ನುಂಗು. ನುಂಗಾವುನಿ nuṅgāvuni, c. v. (of ನುಂಗುನಿ) To get dried, cause to dry. ನುಂಗು nuṅgu, s. A species of mite, tick, which infests cattle. ನುಂಗುನಿ nuṅguni (ನುಂಗ್), v. a. & n. To dry up, become dried; also ನುಂಗುಮುಷ್ಣಿಸಿನಿ. ನುಂಗೇಲ್ nuṅgeḷu, s. Drying. adj. Dry, dried. —ಕುಂಟು a dry cloth. —ವಾನ್ dry fish, salted fish. —ನೆಲ dry ground. ನುಕುಡುನಿ nukuḍuni, see ನುಗುಡುನಿ. ನುಕ್ಕುನಿ nukkuni (ನುಕ್ಕು), v. a. To bruise; cf. ನುರಿಪನಿ. v. n. To decay, rot. ನುಗ್ಗದಿ nuṅḡadi, see ನಿಗ್ಗ. ನುಗ nuga, s. A yoke. ನುಗತೆ nugatè, see ನುಗುತೆ. ನುಗಪಣೆ nugapaṇè, s. The joint-piece of a watering machine.

- ↓ನುಗಿಪುನಿ nugiṣuni (ನುಗಿ), *v. a.* To fill up, as a pit.
 ↓ನುಗಿಯುನಿ nugiṣuni (ನುಗಿ), *v. n.* To be filled up.
 ನುಗುಡುನಿ nuguduni (ನುಗುಡ), *v. n.* To labour. 2. to become rich; *cf.* ನುಗುರುನಿ.
 ನುಗುತೆ nugutè, *s.* A dot over a letter, as in Persian. 2. softness.
 ನುಗುಪುನಿ nugupuni (ನುಗು), *v. a.* To throng, press. 2. to accumulate. 3. to loosen. 4. to fill up; *cf.* ನುಗುಪುನಿ.
 ↓ನುಗುರುನಿ nuguruni (ನುಗುರು), *v. a.* To loosen, slacken, make loose.
 ನುಗ್ಗಿಯುನಿ nuggiṣuni (ನುಗ್ಗಿ), *v. a.* To press. *v. n.* To be filled up.
 ↓ನುಗ್ಗು nuggu, *adj.* Small, little; *also* ಮುಗ್ಗು.
 ↓ನುಗ್ಗೆಲ್ nuggelḷu, *s.* Smallness.
 ನುಗ್ಗು nuggu, *see* ಮುಗ್ಗು.
 ನುಜ್ಜಿ, ನುಜ್ಜು nuḷḷi, nuḷḷu, *see* ನುಜ್ಜಿ.
 ✓ನುಜ್ಜಿ, ನುಜ್ಜು nuḷḷi, nuḷḷu, *s.* A contusion, bruise.
 ↓ನುಡಿ nudi, *s.* A word, speech, saying. —ಕಟ್ಟಿ an oracle, as uttered by a demon-dancer. ಯೆಪುರು—the counter-part of a deed *or* document. ನಡಿ—conduct and speech.
 ↓ನುಡಿಪಾವುನಿ nuḷiṣāṣuni, *c. v.* (of ನುಡಿಪುನಿ) To cause to speak, speak through another. 2. to play on a musical instrument.
- ↓ನುಡಿಪಿನಿ nuḷiṣini (ನುಡಿ), *v. a.* To speak, talk.
 ↓ನುಡಿಯುನಿ nuḷiṣuni (ನುಡಿ), *v. n.* To pronounce, utter.
 ✓ನುಪ್ಪು nuppu, *s.* Boiled rice.
 ✓ನುಪ್ಪುನಿ nuppuni (ನುಪ್ಪು), *v. a.* To twist.
 ↓ನುಬ್ಬು nubbu, *adj.* Mouldy, musty. —ತೊಗರಿ ನುಬ್ಬು musty split dhol.
 ↓ನುರಿಗೆ nurigè, *s.* The drum-stick tree, *Hyperanthera moringa*.
 ✓ನುರಿತೆಲ್ nuritelḷu, *s.* Bruising. 2. chips.
 ನುರಿಪಾವುನಿ nuripāṣuni, *c. v.* (of ನುರಿಪುನಿ) To cause to crush. 2. to press into a hole.
 ✓ನುರಿಪುನಿ nuripuni (ನುರಿ), *v. a.* To break, powder, granulate, pulverize.
 ✓ನುರಿಯುನಿ nuriyuni (ನುರಿ), *v. n.* To break, go to pieces. 2. to decay; *also* ನುರಿಪುನಿ. ನುರಿಪು ಹೃದಯ a broken heart.
 ನುರುಂಟು nuruṅṅu, *see* ಮುರುಂಟು.
 ನುರುಂಟುನಿ nuruṅṅuni, *see* ಮುರುಂಟುನಿ.
 ✓ನುರುಂಪೆ nurumpè, *s.* A hole; *cf.* ಗುಂಪೆ. —ತೋರುನಿ to make a hole.
 ✓ನುರುಂಬು nurumbu, *s.* Alluvium; ✓wood-dust; ✓iron-rust. [ನ. ನುರುಂಬುನಿ nurumbuni, *see* ರುಂಬುನಿ.
 ನುರುನುರು nurunuru, *s.* A crackling noise; *cf.* ನುರುನುರು.
 ↓ನುರೆ nurè, *s.* Foam, froth, scum. —ಬಂಗುಡೆ a small kind of fish,

negundo. ತುಂಡೆ, ನೀರ್—*Clerodendrum inerme*. —ತಪ್ಪು its leaves, used by Koragar women for clothing, and by some other castes for certain ceremonies.

ನೆಕ್ಕಿಲ್ ಪದ್ಧೆ nekkilupadpè, *s.* A variety of *Amarantus*.

ನೆಗಡ negaḍa, *adv.* Near.

↓ನೆಗಡಿ, ನೆಗಡೆ negaḍi, negaḍè, *s.* Cold in the head, catarrh. —ಸತ್ತುನಿ to catch cold.

ನೆಗತ್ತ negattu, *s.* Overflowing, running over.

√ನೆಗಪುನಿ negapuni (ನೆಗ), *v. n.* To overflow, run over. 2. to ooze. 3. to perspire.

ನೆಗರ್ negaru, *s.* Loitering, lingering, as a sick person.

↓ 2. a sea-animal, the vehicle of Varuṇa. 3. a whirlpool, eddy. —ವೈಪುನಿ to be caught in a current.

ನೆಗರಿಗೆ negarigè, *s.* Lingering.

ನೆಗರುನಿ negaruni (ನೆಗರ್), *v. n.* To linger, loiter. 2. to procrastinate.

ನೆಗವು negavu, *see* ನಕವು.

√ನೆಗಳ್ negaḷu, *s.* √An alligator, crocodile. 2. *see* ನೆಗರ್.

√ನೆಗಿ negi, *see* ನೆಗ್ಗ. 2. *see* ಗತ್ತು.

↓ನೆಗಿಪುನಿ negipuni (ನೆಗ), *v. a.* To leap, jump, spring up. 2. *see* ನೆಗಪುನಿ. ನೆಗಡ್ ಪೊಲ್ಲುನಿ to sew tight.

↓ನೆಗಿಯುನಿ negiyuni (ನೆಗ), *v. n.* To rise, come up.

ನೆಗಿಲ್ ಮುಳ್ಳು negilumullu, *see* ನೆಗಲ್ ಮುಳ್ಳು.

√ನೆಗ್ಗಿ neggi, *s.* Shyness; shame,

↓ನೆಗ್ಗಿ, ನೆಗ್ಗು neggi, neggya, *adj.*

Full, complete.

ನೆಟ್ಟು nettu, (*abbr. of* ಉಂಜಿಟ್ಟ) In this, herein.

↓ನೆಟ್ಟಿಗೆ nettagè, *adj.* Straight, upright. *adv.* Straightly; properly.

ನೆಟ್ಟಿಗೆ nettagè, *s.* The ground-floor of a storied house.

ನೆಟ್ಟಿ netti, *see* ನೆತ್ತಿ.

ನೆಟ್ಟು nettu, *s.* A deep breath.

ನೆಟ್ಟಿಲ್ nettelu, *see* ನೆಟ್ಟಿಲ್.

ನೆಡಂಕ್ nedanku, *see* ಮೊಡಂಕ್.

ನೆಡಂಕುನಿ nedankuni, *see* ನಿಡಂಕುನಿ.

↓ನೆಡಿ nedi, *adj.* Long; *cf.* ನಿಡಿ. —ಕೋಲು a long stick, pole.

ನೆಡಿಪಿನಿ, ನೆಡಿಪುನಿ nedipini, nedipuni, *see* ನಿಡಿಯುನಿ. 2. *see* ನಡ್ಪಿನಿ.

↓ನೆಡಿಲ್ nedilu, *s.* A kind of bush.

ನೆಡ್ಡು neddu (*abbr. of* ಇಂಜಿಡ್ಡ), From this, herefrom.

↓ನೆಡ್ಪುನಿ nedpuni, *see* ನಡ್ಪಿನಿ.

↓ನೆಣೆ neṇè, *see* ನಿನ. 2. *see* ನಿನೆ.

ನೆತ್ತ netta, (*abbr. of* ಇಂಜಿತ್ತ) Of this.

↓ನೆತ್ತಿ netti, *s.* The forehead; the crown of the head. 2. the front, vertex. 3. a whirlpool.

4. cracking the fingers. 5. the tender stalk of fragrant screw-pine. ನಡು— top, vertex. —ನೆಷ್ಟುನಿ to crack the fingers. —ನುಷ್ಟುನಿ to make the fingers crack.

ನೆತ್ತಿಕಂಡೆ nettikaṇḍe, *s.* Dysentery.

ನೆತ್ತಿ nette, *see* ಮೆತ್ತೆ; *cf.* ನೆತ್ತಿ.

ನೆತ್ತಿರ್ nettery, *s.* Blood. ಕರ್ನಾಟಕಿರ್ clotted blood. —*ವ* ಕೊಳಲ, —*ವ* ಪೊಕುಳ a stream of blood. —*ಸಂ* ಬಂಧ consanguinity. —*ಅ*ರಿಯುನಿ to bleed. —*ಸು*ಪ್ಪುನಿ to shed blood. —*ಜ*ಪ್ಪುನಿ blood to run out. —*ತ*ಮೆ ಲುನಿ to menstruate. —*ಫೇ*ಪಿನಿ to have bloody stools.

ನೆದ್ ಪ nedupa, *see* ನಿಪ್ಪ.

ನೆದೆ nedè, *see* ನಿಪ್ಪ.

ನೆನಪು nenapu, *see* ನೆನೆಪು.

ನೆನವರಿಕೆ nenavarike, *see* ನೆನೆವರಿಕೆ.

ನೆನೆತೊಣುನಿ, ನೆನೆಪಿನಿ nenetonuni, nenepini, *see* ನೆನೆಪುನಿ.

ನೆನೆಪು nenepu, *s.* Thought, intention. 2. remembrance, recollection, memory. ಯೆಂಕ ನೆನೆಪು ಇಜ್ಜಿ I do not remember. —*ಪ* ಟ್ಪಾಪುನಿ to remind, bring to recollection. —*ಮ*ಳ್ಳುನಿ to remember, recollect.

ನೆನೆಪುನಿ nenepuni (ನೆನೆ), *v. n.* To think, imagine, mind, reflect, intend. 2. to recollect, remember.

ನೆನೆವರಿಗೆ nenevarigè, *s.* Remembrance, recollection; recognition.

ನೆಪ nepa, *see* ನೆನೆಪು.

ನೆಯಮ neyama, *see* ನಿಯಮ. 2. *see* ನೇಮ.

ನೆಯಿ neyi, *s.* Clarified butter, ghee; grease, fat.

ನೆಯಿಗಾರೆ neyigāre, *s.* A weaver.

ನೆಯಿಗಿ neyigè, *s.* Weaving. 2. texture.

ನೆಯಿಸಿನಿ neyipini (ನೆಯ್), *v. a.* To weave, plait, braid.

ನೆಯಿಪಂತಿ nayipanti, *s.* A smooth kind of grass, soft straw.

ನೆಯಿಮುಲಿ neyimuli, *s.* Soft grass.

ನೆಯಿಮೆ neyimè, *adj.* Fine. —*ಕುಂ*ಟು a fine cloth.

ನೆಯಿಲ್ neyilu, *s.* A peacock.

ನೆಯಿಲುನಿ neyiluni (ನೆಯು), *v. n.* To fade, as a bunch of coconut. 2. *see* ನೇಲುನಿ.

ನೆಯಿಸ್ರೆ neyisrè, *s.* A cloth used for cleaning an oilmill.

ನೆಯುನಿ neyuni (ನೆಯು), *v. a.* To weave, as a spider.

ನೆಯ್ಯು neyya, *see* ನೈಯು. [leaf.

ನೆಯ್ಯೊಳಿ neyyoli, *s.* A tender palm-ನೆರ nera, *see* ನೀ.

ನೆರಡೆ neradè, *s.* Abuse, bad language; nickname. —*ವ* ಪಾ ತೆರ abusive language.

ನೆರಪು nerapu, *see* ನೀರಪು.

ನೆರವಣಿಗೆ neravaṇigè, *see* ಮೆರವಣಿಗೆ.

ನೆರವು neravu, *s.* The privities of the male sex.

ನೆರಿ neri, *s.* A fold or gather in clothes, wrinkle, crease; also ನೆರಿಕೆ. —*ದಾಂ*ತಿನಾಯಿ an upright man. —*ಪ*ತ್ತುನಿ to gather into folds. —*ಮ*ಳ್ಳುನಿ to fold; to rumple.

ನೆರಿಯುನಿ, ನೆರೆವುನಿ neriyuni, nerevuni (ನೆರಿ, ನೆರೆ), *v. n.* To be full. 2. to assemble. 3. to be attached. 4. to be in coitu.

- √ನೆರೆ nerè, *see* ನೆರೆ. [ನಿರಲೆ.
ನೆರೆಲ್, ನೆರೆಳ್ nerelu, nerelu, *see*
√ನೆರ್ತ nerta, *adj.* Straight. 2. true.
adv. Straightly. 2. truly.
√ನೆರ್ತಮ nertama, *s.* Straight
ploughing.
ನೆರ್ತುನಿ nertruni, *see* ನೆರ್ತುನಿ.
ನೆರ್ಪಡೆ, ನೆರ್ಪಣಿ, ನೆರ್ಪಾಟೆ nerpaḍe,
nerpani, nerpāṭa, *see* ನೆರ್ಪಡಿ.
ನೆರ್ಪಾವುನಿ nerpāvuni, *c. v.* (of ನೆರ್ಪಿ
ನಿ) To cause to abuse.
ನೆರ್ಪಿನಿ nerpini (ನೆರಿ), *v. a.* To
abuse, revile. 2. to give nick-
names. [reviler.
ನೆರ್ಪೆಲೆ nerpele, *s.* An abuser,
ನೆರ್ಬೆ nerbe, *see* ನಿರ್ಬೆ.
√ನೆರ್ಲುನಿ nerluni, *see* ನೆರ್ಲುನಿ.
√ನೆರ್ವೆ nervè, *see* ನೆರ್ವೆ.
ನೆರ್ಲಂಟುನಿ neluṅṭuni, *see* ತೆರ್ಲಂಟುನಿ.
√ನೆಲ nela, *s.* Earth, soil, floor,
ground. 2. bottom. —ನಟ್ಟೆ
the foundation of a building.
—ನಡಿ, *see* ನಿಲನಡಿ. —ದಿರಾಟ an
earthquake; *cf.* ಭೂಕಂಪ. —ಮಾ
ಳನೆ a ground floor, cellar,
—ದಾಂತಿ bottomless. —ಕೈದರ್ಪುನಿ
to curse, im- precate. —ಪಾ
ರಾವುನಿ to bury.
ನೆಲಕಂಚಿ nelakañci, *s.* The plant
Naregamia alata.
ನೆಲಕಡಲೆ nelakaḍalè, *s.* The
ground-nut, *Arachis hypo-*
gwa.
ನೆಲಕರ nelakara, *s.* Fertility of
land.
ನೆಲಕಲೆ nelakalè, *s.* A mark on
the ground. 2. *see* ನಿಲನಡಿ.

- ನೆಲಕಾರ nelakāru, *see* ನಿಲಕಾರ.
ನೆಲಕಾಲೆ nelakālè, *s.* Palsy affec-
ting on one side of the body.
ನೆಲಕುಂಬುಡ nelakumbuḍa, *s.* The
vegetable *Batatas paniculata*.
ನೆಲಗಡೆ nelagaḍè, *see* ನಿಲಗಡಿ.
ನೆಲನಾಲಿಗೆ nelanāligè, *s.* A medi-
cinal plant.
ನೆಲನೆಕ್ಕರೆ nelanekkarè, *see* ನೆಕ್ಕರೆ.
ನೆಲನೆಲ್ಲಿ nelanelli, *s.* *Phyllanthus*
maderaspatensis, *P. niruri*.
ನೆಲಪಾಲೆ nelapālè, *s.* A kind of
creeper.
ನೆಲಬಸಲೆ nelabasalè, *s.* The spread-
ing hogweed, *Bærhavia dif-*
fusa. [gentian.
ನೆಲಬೇವು nelabēvu, *s.* A sort of
ನೆಲಮುಂದ nelamunda, *s.* A kind
of fern, *Curculigo orchioides*.
ನೆಲಮುಚ್ಚಿಲೆ nelamuččilè, *s.* A
kind of medicinal plant.
ನೆಲಸಂಪಯಿ nelasampayi, *s.* *Kamp-*
feria rotunda.
√ನೆಲೆ nelè, *see* ನಿಲೆ.
ನೆಲೆಂಚಿ neleñci, *s.* Dysentery.
—ಫೋಟಿನಿ to have dysentery.
ನೆಲೆಂಟುನಿ neleṅṭuni, *see* ತೆರ್ಲಂಟುನಿ.
ನೆಲಕಲೆ nelekalè, *see* ನೆಲಕಲೆ.
√ನೆಲ್ಪುಡುನಿ nelpuḍuni, *c. v.* (of ನೆ
ಲ್ಪುನಿ) To hang.
√ನೆಲ್ಪುನಿ nelpuni (ನೆಲ್), *v. n.* To
be hung, suspended.
√ನೆಲ್ಲಿ nelli, *s.* The emblic myro-
balan, country gooseberry,
Phyllanthus emblica. ನೆಲ್ಲಿಂಟೆ
pickle made of emblic myro-
balan. —ಚಟ್ಟೆ its dried fruit.

- ನೆಲ್ಲಿತಾಯೆ nellirtāye, *s.* A demon so called.
- √ನೆವನ nevana, *s.* Pretence, pretext, trick. —ಪಟ್ಟಿಸಿ to make excuses; to pretend.
- √ನೆವಲ, ನೆವಳ nevala, nevala, *see* ನೇವಳ.
- ನೆವೇದ್ಯ nevēdya, *see* ನೈವೇದ್ಯ.
- √ನೆಸರ್ ನೆಸರ್ nesary, *adj.* Morning. —ಮೊಬು the morning sun.
- √ನೆಸಲ್, ನೆಸಲ್ nesaly, nesaly, *s.* Seasoning. —ಕೊಪಿಸಿ, —ಪಾಡುನಿ to season.
- √ನೆಸಲ್ ನೆಸಲ್ nesaly, *s.* The forehead; *cf.* ನೆಸರ್. —ಬರವು fate, fortune.
- ನೆಸಲೆ, ನೆಸಲೆ nesalè, nesalè, *s.* A silly fellow. 2. a large, broad, frying pan; *also* ಬಿಸಲೆ.
- √ನೆಸಿಪುನಿ nesipuni (ನೆಸಿ), *v. a.* To press down, make tight.
- √ನೆಂದ್ರಬಾರೆ nēndrabārè, *s.* The Malabar plantain.
- √ನೆಗ ನೆಗā, *s.* Beauty, nicety. *adj.* Beautiful, nice, fair.
- √ನೆಗಿಲ್ ನೆಗಿಲ್ nēgily, *s.* Small caltrops, *Tribulus lanuginosus*. —ಮುಳ್ಳು its thorn.
- √ನೆಜಿ ನೆಜಿ nēji, *s.* A nursling, young plant of rice, *etc.* —ದ ಕಂಡ, —ದ ಕಳ a nursery. —ನಟ್ಟಿಸಿ to transplant. —ಪಾಡುನಿ to sow in a nursery.
- ನೆಟಿ nēti, *see* ನೆತ್ತಿ.
- √ನೆಣ ನೆಣ nēṇa, nēṇu, *s.* A cord, rope; a bow-string.
- √ನೆತಾಟ nētāṭa, *s.* Hanging; swinging. 2. entanglement.

- √ನೆತಾಡುನಿ nētāduni (ನೇತಾಡ), *v. n.*
√To be pendent, to hang, swing; to depend. 2. to be involved in difficulties.
- ನೇತ್ರ nētra, *s.* An eye. —ರೋಗ ophthalmia.
- ನೇತ್ರಮುಕ್ಕುಳಿ nētramukkuli, *s.* A demon so called.
- ನೇತ್ರಾವತಿ nētrāvati, *s.* A river so called.
- ನೇದ್ಯ nēdya, *see* ನೈವೇದ್ಯ.
- ನೇನು nēnu, *see* ನೇಣ.
- ನೇಪಾಳಬೇರ್ nēpālabēry, *s.* The root of swallow-wort, *Asclepias asthmatica*.
- ನೇಪಿನಿ nēpini, *see* ನೆಯಪಿನಿ.
- ನೇಮ nēma, *s.* The annual festival of a demon. 2. *see* ನಿಯಮ. —ವೆಚ್ಚೆಡ್ a priest seized with a demon.
- √ನೇಮಕ nēmaka, *s.* Regulation, rule, law; √determination, choice. 3. √appointment, nomination to a post. —ಮಕ್ಕುವಿ to appoint, fix.
- √ನೇಮಿಸುನಿ nēmisuni (ನೇಮಿಸು), *v. a.* To determine. 2. to appoint.
- ನೇಯ nēya, *see* ನೈಯ.
- √ನೇಯಿ nēyi, *see* ನೆಯಿ.
- ನೇಯಿಗೆ nēyigè, *see* ನೆಯಿಸಿ.
- √ನೇಯುನಿ nēyuni, *see* ನೆಯಪಿನಿ.
- ನೇಯಿಸ್ತೆ nēyisrè, *see* ನೆಯಿಸ್ತೆ.
- ನೇರಿ nēri, *see* ಬರಿ.
- ನೇರಿಂಕೆನಟ್ಟಿ, ನೇರಿಂಕೆಪುಗೆರೆ nēriṅkenattī, nēriṅkepugèrè, *s.* A variety of country tobacco.

- ↓ ನೇರೆ nēre, *s.* Straightness. 2. justice, truth. 3. agreement. *adj.* Straight; just, true; even, like; thin, delicate.
- ನೇರೆಂಗಿ nēreṅgi, The name of a village. —ನಟ್ಟಿ. *see* ಸೇರಿಂಕೆನಟ್ಟಿ.
- ↓ ನೇರೊಲ್, ನೇರೊಳು nēroḷu, nēroḷu, *s.* The newel fruit, *Syzygi jambolanum*. ಜಂಬು— the rose apple, *Fambosa vulgaris*.
- ↓ ನೇರ್ಡೆ nērdè, *adv.* Early in the morning.
- ↓ ನೇರ್ಮೆ nērmè, *adj.* Fine, thin, delicate. —ಪಾತು a delicate man.
- ↓ ನೇಲ, ನೇಲಂಗ್ nēla, nēlaṅgu, *s.* A hanging rope. 2. a square piece of white cloth tied over a cradle, to divert *or* amuse the baby in it. —ಪಾತುನಿ to hang a rope for drying clothes upon it; *fig.* to make frequent visits.
- ನೇಲಂಗಿ nēlaṅgi, *see* under ನೇಲ್ಯ.
- ↓ ನೇಲಾವುನಿ nēlavuni, *c. v.* (of ನೇಲನಿ) To hang, suspend.
- ನೇಲಿ nēli, *see* ನೇಲ್ಯ.
- ↓ ನೇಲಿಕೆ nēlikè, *s.* Hanging, swinging.
- ↓ ನೇಲುನಿ nēluni (ನೇಲ್), *v. n.* To hang, be suspended; to swing, vibrate. 2. to hang on, stick.
- ನೇಲೆ nēlè, *see* ನೇಲ.
- ↓ ನೇಲ್ಯ nēlyā, *adj.* Great, large, extensive. —ಅಂಗ, ನೇಲೆಂಗ a long coat. —ಮೈ uncle, father's elder brother, husband of mother's elder sister. —ಪೈ aunt, wife of father's elder brother, mother's elder sister.
- ↓ ನೇವರಿಪುನಿ nēvaripuni (ನೇವರಿ), *v. a.* To fondle, caress.
- ↓ ನೇವಳ nēvaḷa, *s.* A silver *or* gold girdle worn round the loins.
- ನೇವುರಿ nēvuri, *s.* A kind of cake.
- ↓ ನೇಸ nēsa, *s.* Asthma.
- ನೇಳೆ nēḷè, *see* ನೇಲ.
- ನೈ nei, *see* ನೆಯಿ.
- ನೈಕೂಲಿ neikūli, *s.* The tree *Wrightia tinctoria*. 2. *see* ಪುಟ್ಟೆ ಕೂಲಿ.
- ↓ ನೈದಿಲೆ neidilè, *s.* The water-lily.
- ನೈಪುಣ್ಯ neipunya, *s.* Cleverness, skill.
- ↓ ನೈಯ neiya, *adj.* Soft. —ಪೊಂಬು the evening sun.
- ನೈವೇದ್ಯ neivēdya, *s.* Food presented to an idol, an oblation to a deity.
- ನೈಸರಂಗ್ neisaraṅgu, *see* ನಾಯಿ ಸೊಣಂಗ್.
- ↓ ನೊಣ, ನೊಣಗೆ nonṇa, nonṇagè, *adj.* Soft, nice.
- ನೊಕ್ಕುನಿ nokkuni (ನೊಕ್ಕು), *v. a.* To stroll about.
- ನೊಕ್ಕೆ nokkè, *s.* Sweepings, rubbish. 2. the name of a woman. —ನೊರಡೆ all rubbish.
- ನೊಕ್ಕೆಲೆ nokkele, *s.* A trifling *or* destitute man.
- ↓ ನೊಗ noga, *see* ನುಗ.
- ನೊಜ್ಜ noçça, *see* ನಟ್ಟ. 2. *see* ನುಗ.

↓ ನೊಚ್ಚಿ nočči, *s.* Rice cooked with ghee, cocoanut, *etc.* 2. *see* ನೆಕ್ಕಿ. --ಇರೆ a leaf used for various ceremonies.

↓ ನೊಚ್ಚು, ನೊಚ್ಚೆ nočču, nočče, *adj.* Minute. 2. light. 3. beneath notice, paltry.

↓ ನೊಣ್ಣು nonṇa, *see* ನೊಂಣ.

ನೊಯಿರ್ noyiry, *s.* Whiting, ladyfish; *cf.* ಕಾಣೆ.

ನೊರಡ್ noradu, *s.* Rubbish.

ನೊರೆ norè, *see* ನುರೆ.

ನೊಲ್ಲು nollu, *s.* A kind of water-snake.

↓ ನೊಂಪು nōmpu, *s.* Any meritorious act of devotion. 2. a festival, especially the one observed on the 14th day of the 6th lunar month in honor of Ananta.

↓ ನೊಂಬು nōmbu, *s.* Fasting among the Mohammedans; fast, penance. ↓ ನೊಂಬುನಿ to fast.

ನೊಕಟೆ, ನೊಕೊಟೆ nōkaṭè, nōkoṭè, *s.* The name of a tree.

ನೊಕು, ನೊಗು nōku, nōgu, *adj.* Small; inferior. 2. bad.

↓ ನೊಟೆ nōṭa, *s.* Sight, vision, view. 2. aim. --ನಾರೆ a fortune-teller; one who hits the mark. --ನಿಮಿತ್ಯ fortune-telling; guess, surmise. --ಸಲೆ aiming. --ದೀಪಿನಿ, ಪತ್ತುನಿ to aim; to hit. --ಪಾಡುನಿ to watch, look after.

ನೊಟೆರ್ nōṭice, *s.* Notice, intimation.

ನೊಟು nōṭu, *s.* A bill of exchange; a promissory note; a currency note.

✓ ನೊಡ್ಡುನಿ, ನೊಡಾವುನಿ nōḍḍu-
ni, nōḍḍāvuni, *v. a.* To point at, show. 2. to rake up, stir.

ನೊಡಿಲ್ nōḍily, *s.* ನೆಡಿಲ್.

↓ ನೊಣೆ nōṇè, *s.* Saliva, spittle.

ನೊಪಾವುನಿ nōpāvuni, *c. v.* (of ನೋಪುನಿ) To cause to beat or strike.

✓ ನೊಪಿನಿ, ನೊಪುನಿ nōpini, nōpuni (ನೋ), *v. a.* To beat, strike, flog, knock. 2. *see* ನೋಯಿಪಿನಿ.

ನೊಪುನಾಯೆ, ನೊಪೆಲೆ nōpunāye, nōpele, *s.* A beater, striker.

ನೊಯಿ nōyi, *see* ನೋಯಿ.

✓ ನೊಯಿಪಿನಿ nōyipini (ನೋಯ್), *v. n.* To ache, pain.

ನೊರು nōru, *s.* Freight, fare, hire. 2. *see* ನೊಯಿರ್. --ಬಾಡಯಿ fixed hire.

ನೊರೆ nōrè, *s.* A kind of water-plant. 2. a kind of tare. --ಪೆಕ್ಕುನಿ to root out the tares.

↓ ನೊರೆ nōrè, *s.* A kind of crane. ನೊಲಿ nōli, *see* ಇಲಿ.

ನೊಲಿಸರ nōlisara, *s.* A species of aloe, *Aloe littoralis.*

ನೊಲು nōlu, *see* ನೋರು.

ನೊಲೆ nōlè, *adj.* Very sour.

✓ ನೊವು nōvu, *s.* Pain, ache. 2. distress.

↓ ನೊಹಿ nōhi, *s.* A meritorious act or vow.

ನೌ nou, *adj.* Naval.

ನೌಂಟಾವುನಿ nouṅṭāvuni, *c. v.* (of ನೌಂಟುನಿ) To cause to pinch.

ನೌಂಟು nounṭu, *s.* Pinching.

√ನೌಂಟುನಿ nounṭuni (ನೌಂಟೆ), *v. a.*
To pinch.

√ನೌಂಟು nōntu, *s.* Squeezing,
pinching, crushing. 2. chew-
ing. —ತಿನ್ಪಿನಿ to masticate,
ruminant. —ದೀಪಿನಿ to loosen
slowly.

ನೌಂಟುನಿ nountuni (ನೌಂಟೆ), *v. a.*
To chew.

ನೌಂಪು noumpu, *see* ನೇಂಪು.

√ನೌಂಪುನಿ noumpuni (ನೌಂ), *v. a.* √To
chew. 2. to entangle.

ನೌಕ nouka, *s.* A ship.

ನೌಕರೆ, ನೌಕಾರೆ noukare, noukāre,
s. A servant. 2. a lascar.

ನೌಜಿ nouji, *s.* A spear, lance.

ನೌಟ್ noutṭ *see* ನೌಂಟು.

ನೌಟಾಂಗ್ noutāṅgu, *s.* A weight
equal to about three Rupees
or one-eighth of a seer.

ನೌಟು nouṭu, *see* ನೌಂಟು.

ನೌಡಿ nouḍi, *s.* Kubera's nine
gems; *also* ನವನಿಧಿ. —ಮಾಣಿಕ್ಯ
the imaginary gem on the
head of a serpent.

ನೌಮಿ noumi, *see* ನವಮಿ.

√ನೌಲುನಿ nouluni (ನೌಲ್), *v. n.* √To
itch, be irritated. 2. to be

distressed. *v. a.* To covet,
desire eagerly.

ನೌಳು nouḷu, *s.* Longing, hope;
cf. ಮೌಳು.

ನ್ಯಾಯಂಡೆ nyāṇḍè, *s.* One-sixth of a
seer.

ನ್ಯಾಯಡ್ nyāḍu, *s.* Pain, aching.

√ನ್ಯಾಯನಿ nyāya, *s.* Justice, equity,
propriety, fitness. 2. law.
3. logic. 4. morality. 5.
quarrel. *adj.* Right, just,
proper, reasonable. —ನಾಕೆ a
logician; a lawyer; a quar-
relsome man. —ತೀರಿಕೆ, —ತೀರ್ಪು
a judgment, decision, verdict.
—ಶಾಸ್ತ್ರ logic; a work on law.
—ಸ್ಥಾನ a court of justice,
judgment seat. —ತಡಿಪನಿ, —ಮ
ಳ್ಳುನಿ to quarrel, fight, dispute.

ನ್ಯಾಯಾಧಿಪತಿ nyāyādhīpati, *s.* A
judge, tribunal.

ನ್ಯಾಯವಳ nyāvala, *see* ನೇವಳ.

ನ್ಯಾಯನ nyāsa, *s.* Abandonment.

2. a deposit, pledge. 3. mental
appropriation, accompanied
with certain prayers and
gesticulations.

ನ್ಯಾಯನ nyūna, *adj.* Blamable.

2. less, deficient, defective.

ನ್ಯಾಯನತೆ nyūnatè, *s.* Defect, defi-
ciency; omission.

ಪ

P

ಪ pa, The thirty-fourth letter of the alphabet.

ಪಂಕ್ paṅku, s. The hair about the privities.

ಪಂಕ paṅka, s. A fan, pankah. 2. mud, mire. 3. evil, sin.

ಪಂಕಜ paṅkaḥ, s. The lotus.

ಪಂಕಾಸ paṅkāṣu s. Sprinkling.

ಪಂಕಿಲ paṅkila, *adj.* Muddy.

ಪಂಕ್ತಿ paṅkti, *see* ಪಂತೆ.

ಪಂಖ paṅkha, *see* ಪಂಕ.

ಪಂಗ paṅga, *see* ಪಂಕ.

√ ಪಂಗಡ paṅgaḍa, *adj.* √ Distinct, apart. s. A division, part, portion. 2. a group.

√ ಪಂಗಡಿಪುನಿ paṅgaḍipuni (ಪಂಗಡೆ), *v. a.* To straddle; to place apart.

ಪಂಗಿದನ paṅgidana, *see* ಪಂಗಡನ.

ಪಂಗು paṅgu, *adj.* Lame, cripple. s. A cripple.

ಪಂಗುಲ paṅgula, s. A horse of a silvery white colour. 2. a cripple.

ಪಂಗುಲಿ paṅguli, *adj.* Soft, slippery. 2. *see* ಚಂಗುಲಿ. — ಪಾತೆರ a soft word.

√ ಪಂಚ pañca, s. √ A rice field. 2. a breed, sort, kind. ಯಿಡ್ಡೆ — a good breed. ತಿಡ — a small kind.

ಪಂಚ pañca, *adj.* Five, consisting of five. — ಕೆ five, made of five; a pack of five, as of paper.

ಪಂಚಕಜ್ಜಯ pañcakajjaya, s. An aggregate of five articles: dholl, gingely seed, jaggory, cocconut and cardamoms, as an offering to Gaṇēṣa.

ಪಂಚಕುರ್ವೆ pañcakurvē, s. A wicker basket *or* box.

ಪಂಚಗಜ್ಜಿಯಿ pañcagaḥḥeyi, *see* ಪಂಚಕಜ್ಜಯ.

ಪಂಚಗವ್ಯೆ pañcagavya, s. Five articles derived from the cow: *viz.*, milk, curds, ghee, urine, and dung, mixed together and drunk as a means of purification.

ಪಂಚತಂತ್ರ pañcatantra, s. A popular book of fables in five chapters, containing stories illustrative of five qualities necessary to kings and great men.

ಪಂಚತತ್ವ pañcatatva, *see* ಪಂಚಭೂತ.

ಪಂಚನಿ pañcāni, s. A variegated colour.

ಪಂಚನೆಕ್ಕರೆ, ಪಂಚನೆಕ್ರಿ pañcanekkarē, pañcanekri, s. A nettle creeper.

ಪಂಚಪಕಿರೆ pañcapakire, s. A pauper, vagabond.

ಪಂಚಪತ್ರಿ pañcapatre, s. The worm-wood plant.

ಪಂಚಪಾಂಡವೆರ್ pañcapāṇḍavery, s. The five Pāṇḍu princes.

ಪಂಚಪಾತಕ pañcapātaka, *see* ಪಂಚಮಹಾಪಾತಕ.

ಪಂಚಸಾತ್ರೆ pañcapātrē, s. A small metal tumbler, cup.

ಪಂಚಸಾಪಿ pañcapāpi, see under ಪಂಚಮಹಾಪಾತಕ.

ಪಂಚವ್ರಾಣ pañcaprāṇa, s. The five vital airs in the body.

ಪಂಚಬಲಿ pañcabali, s. An offering to the five elements.

ಪಂಚಭೂತ pañcabhūta, s. The five elements: earth, air, fire, water, and ether.

ಪಂಚಮ pañcama, adj. Fifth.

ಪಂಚಮಹಾಪಾತಕ pañcamahāpātaka, s. The five most heinous sins: murdering a Brāhman, stealing gold, drinking spirits, seducing the wife of one's spiritual preceptor, and associating with a person who has committed such sins. ಪಂಚಮಹಾಪಾತಕೆ, ಪಂಚಪಾಪಿ one guilty of these sins.

ಪಂಚಮಾಲ್ ಪಾಂಚಮಾಲ್ಯ, s. The local market of a town.

ಪಂಚಮಿ pañcami, s. The fifth day of a lunar fortnight.

ಪಂಚಮುಖೆ pañcamukhe, s. Śiva with five faces.

ಪಂಚಮೂಲ pañcamūla, s. A medicine of five ingredients.

ಪಂಚರಂಗ pañcarāṅga, see ಪಂಚವರ್ಣ.

ಪಂಚರತ್ನ pañcaratna, s. A poem of five verses. 2. five principal gems: diamond, emerald, pearl, ruby, and sapphire.

ಪಂಚರಿಯೆರ್ pañcariyeru, see ಪಂಚೇಂದ್ರಿಯ.

ಪಂಚರೇಗಿ pañcareṅgi, see ಪಚ್ಚಿರೇಗಿ.

ಪಂಚಲೋಹ pañcalōha, s. The five chief metals: gold, silver, copper, iron, and lead; or copper, brass, tin, led, and iron. 2. a metallic composition, bell-metal.

ಪಂಚವರ್ಗ pañcavarga, s. The five classes of letters in the alphabet from ಕ to ಮ.

ಪಂಚವರ್ಣ pañcavarṇa, s. Five colours: white, black, red, yellow, and green.

ಪಂಚವಳಿಬಚಿ ರೆ pañcavalibācīre, see ಪಂಚೋಳಿ.

ಪಂಚವಾದ್ಯ pañcavādya, s. Five principal musical instruments: the lute, cymbals, drum, trumpet, and a kind of hautboy.

ಪಂಚಾಂಗ pañcāṅga, s. An almanac. 2. the foundation of a building.

ಪಂಚಾತಿಗೆ pañcātigē, see ಪಂಚಾಯಿತಿ.

ಪಂಚಾತ್ಮ pañcātma, s. The conscience.

ಪಂಚಾಸಾಡ್ pañcāpāḍu, s. Dispersion, scattering. 2. waste, ruin.

ಪಂಚಾಮೃತ pañcāmṛta, s. The aggregate of five articles, used in bathing an idol: milk, curds, butter, honey, and water.

ಪಂಚಾಯಿತಿ, ಪಂಚಾಯಿತಿಗೆ pañcāyiti, pañcāyitigē, s. Arbitration. 2. an assembly composed of five or more persons to settle a matter by arbitration. ಪಂ

ಚಾಯಿತೆರ arbitrators. —ಮಕ್ಕುನಿ
to settle by arbitration.

ಪಂಚಾಲಿ pañcāli, *see* ಪಂಚಾಳಿ.

ಪಂಚಾಲಿಬಜ್ಜಿರೆ pañcālibajjirē, *see*
ಪಂಚೋಳಿ.

ಪಂಚಾಲೆರ್ pañcāleru, *see* ಪಂಚಾಳೆರ್.

ಪಂಚಾಶತಿ pañcāśati, *s.* Pentecost.

ಪಂಚಾಳಿ pañcāli, *s.* A braggart,
talkative man.

ಪಂಚಾಳೆರ್ pañcāleru, *s.* The five
classes of artificers: gold-
smiths, blacksmiths, carpen-
ters, braziers, and masons.
2. the name of a warrior
tribe.

ಪಂಚೇಂದ್ರಿಯ pañcēndriya, *s.* The
five organs of sense: the eye,
ear, nose, tongue, and skin.

ಪಂಚೇರ್ pañcēru, *s.* One-eighth
of a maund, 3½ pounds.

ಪಂಚೈವೆರ್ pañcēiveru, *see* ಪಂಚಾಯಿ
ತೆರ್ *under* ಪಂಚಾಯತಿ.

ಪಂಚೋಳಿ pañcoli, *s.* A very pun-
gent kind of betel leaf.

ಪಂಜ pañja, *s.* The hand with
fingers extended. 2. a repre-
sentation of the same carried
in procession at the Moharam,
supposed to represent the
hand of Āli. 3. the tuft of a
bird.

✓ಪಂಜ pañja, *s.* Scarcity. 2.
famine.

ಪಂಜರ pañjara, *s.* A cage. 2. a
skeleton.

ಪಂಜಾರ pañjāra, *s.* A fritter. 2.
a kind of amulet.

✓ಪಂಜಿ pañji, *s.* ✓A pig, hog. 2. ✓a
torch. —ಬೆದರ್ a male bamboo,
Bambusa stricta. —ತುಂಡು, *see*
ಪಂಡಿ. —ಮುಂಡೆಯು, *see* ದಡ್ಡಿಯಿ.
ಬಯ್ಯು, ಕಣ್ಣೆ, ಮುಕ್ಕು— a porcu-
pine. ಕಡಲ— a porpoise. ಕೈ—
a hand-lamp. ಪೀ— the country
pig.

✓ಪಂಜು pañju, *s.* A torch.

ಪಂಜುರ್ಲಿ pañjurli, *s.* The name
of a demon.

ಪಂಜೆ pañjē, *s.* A kind of towel

ಪಂಟ್ paṅṭu, *see* ಪವನ್.

ಪಂಡ್ ಕೊರ್ಪಿನಿ, ಪಂಡ್ ಕೊರ್ಪಿನಿ
paṇḍu korpini, paṇḍukorpini,
see under ಪಟ್ಟಿನಿ.

ಪಂಡೆ paṇḍa, *s.* Discernment, learn-
ing, wisdom, understanding.
2. articles *or* things in gene-
ral.

ಪಂಡಿತೆ paṇḍite, *s.* A learned man.
2. a teacher. 3. a doctor,
physician.

ಪಂಡಿಲಿ paṇḍili, *s.* A musk-rat.

ಪಂಡೊಣುನಿ paṇḍoṇuni, *see* ಪಟ್ಟಿನಿ.

ಪಂಣವು paṇṇavu (*abbr. of* ಪಂಡಿ
ನವು), *see under* ಪಟ್ಟಿನಿ. 2. *see*
ಪಣವು.

ಪಂಣೆ paṇṇi, *see* ಪಂನಿ.

ಪಂಣೆ paṇṇē, *s.* A bunch of plan-
tains.

ಪಂಣೊಳಿಗೆ paṇṇoliḡē, *s.* A basket
or wooden trough for draw-
ing water.

✓ಪಂಣ್ಯ paṇnya, *s.* A comb.

ಪಂತ್ paṅṭu, *s.* A trap.

ಪಂತ panta, *s.* A purpose, vow,

- ✓ resolution. 2. ✓ a bet *or* wager. ಪುರುಷತ್ವವು— a manly resolution. —ಉಪ್ಪನಿ to be resolute. —ಪಾತುನಿ to bet. —ನೋಪ್ಪನಿ to lose a wager. ಪಂತಿಗೂ resolutely, positively, purposely.
- ಪಂತಿ panti, *s.* Grass. 2. a double nail.
- ಪಂತಿರೆಂಗಿ pantireṅgi, *see* ಪತ್ತಿರೆಂಗಿ.
- ಪಂತುರ pantura, *see* ಪಂಜರ.
- ✓ ಪಂತೆ pantè, *s.* A line, row, range. —ಕುಳ್ಳುನಿ to sit in a line. ಮರ — the succeeding line of guests at a meal.
- ಪಂತೋಜಿ pantōji, *s.* A school-master, teacher.
- ಪಂತೈ pantyè, *s.* A small lamp. ಲಕ್ಷ್ಮ— mud lamps used at an illumination (ಲಕ್ಷ್ಮದೀಪ).
- ಪಂಥ pantha, *see* ಪಂತ.
- ಪಂದಡೆ pandadè, *s.* Fructification, productiveness of a tree. *adj.* Dense.
- ಪಂದಾವುನಿ pandāvuni, *c. v.* (*of* ಪಂಪುನಿ) To rock, swing, move, wave, shake, oscillate.
- ✓ ಪಂದಿ pandi, *adj.* Reserved, cautious. —ನರಮಾನಿ a reserved man.
- ಪಂದಿಲಿ pandili, *s.* A kind of mouse; *also* ಕಿಚ್ಚಿಲಿ; *cf.* ಪಂಡಿಲಿ.
- ✓ ಪಂದುನಿ panduni (ಪಂದ್), *v. n.* To shake, be loose, wave, move, be agitated, oscillate, vibrate.
- ಪಂದ್ರಾಲಿ pandrāli, *s.* A very talkative man.
- ಪಂಧುರಾಳಿರಾಗ pndhurāḷirāga, *s.* The name of a tune.

- ✓ ಪಂನ panna, *see* ಪನ್ನಿ.
- ಪಂನಂಬರ, ಪಂನಂಬುರ pannambara, pannambura, *s.* Ambergris. 2. affectation, ado. 3. mystery, mystification. —ಮಕ್ಕುನಿ to make a mystery of anything.
- ಪಂನಗ pannaga, *s.* A serpent.
- ✓ ಪನ್ನಿ panni, *s.* Bragging, boasting. 2. egotism, self-conceit. 3. *see* ಅರ್ತಿ. —ಬೆನ್ನಿ profession and practice, exhortation and example; advice, admonition. —ಬೆನ್ನಿ ಕೇಣುಜೆ he cares neither for exhortation nor for example. —ವಕೋಟಿ a braggart, an idler. —ಕಡ್ಡುನಿ. —ಕೊಟ್ಟುನಿ, —ಪಾತುರುನಿ. —ಬಿಕ್ಕುನಿ to boast, brag.
- ✓ ಪನ್ನೀರ್ pannīru, *s.* Rose water. —ತಳಿಪ್ಪನಿ to sprinkle rose water.
- ಪನ್ನೀರ pannīra, *adj.* Rose-scented. —ಗಂಧ rose-cented sandal wood.
- ಪನ್ನೆ pannè, *see* ಪನ್ನೆ.
- ಪನ್ನೆ pannè, *s.* The cheek. 2. tonsure at the forehead in the form of a comb. 3. *see* ಪಲ್ಲೆ.
- ✓ *adj.* Small. 2. worn-out. —ಕೊಟ್ಟು, —ಕೊಟ್ಟಿ a worn-out spade. —ತತ್ರ a parasol. —ಜಾಮುನಿ the cheeks to fall in. —ತಿರ್ಮುನಿ to ornament the beard *or* the hair about the face with tweezers. —ಮಿರೆಯುನಿ to become proud.
- ಪಂಬದೆ pambade, *s.* A devil-dancer belonging to a low class of Śūdrās.
- ಪಂಬು pambu, *see* ಪನ್ನಿ.

- ✓ಪಂಪು pamma, s. Fraud, trick.
- ✓ಪಂಕುನಿ parṅkuni (ಪಂಕು), v. a. To pluck out, scratch with nails. [nut. ಪಂಗೊಟ್ಟಿ parṅgottē, s. A cashew-ಪಂಚುನಿ parṅcuni (ಪಂಚು), v. a. To trouble. [some man. ಪಂಚೆಲೆ parṅcele, s. A trouble-✓ಪಂದ್ ಪರಂದ್, s. Ripeness. 2. a ripe fruit. 3. ripe plantains. adj. Ripe. 2. gray.
- ✓ಪಂದಾವುನಿ parndāvuni, c. v. (of ಪಂದವುನಿ) To ripen. 2. to persuade.
- ✓ಪಂದುನಿ parnduni (ಪಂದ್), v. n. To be ripe, mature. 2. the hair to turn gray.
- ಪಂಬುನಿ parmbuni, see ಪಂಬುನಿ.
- ಪಕ್ದಿ pakḍi, s. A long, narrow turban. [ing. ಪಕ್ಡ್ pakḍ, s. Seizure; fetch-ಪಕತ್ pakat, adv. Only, merely, simply. 2. entirely, wholly. -ಸುಳ್ಳು a daring lie.
- ✓ಪಕಪಕ pakapaka, adv. ✓Quickly; much, excessively. -ಲಾಸ್ಯನಿ to palpitate, as the heart; to pant; to leap, hop.
- ✓ಪಕರ pakara, s. Sap, juice. { 2. use, profit. ದಾಲಾ ಪಕರ ಇಜ್ಜಿ it is good for nothing.
- ✓ಪಕಲ, ಪಕಳ pakala, pakala, s. Coral. ಸಕಲ ಕಲ್ತ್ವಿದ್ ಪಕಲ ನಿಂಗಯೆ lit. having learned everything, he swallowed a coral (bead); he is a jack of all trades and master of none.
- ಪಕಾಲಿ pakāli, s. A leathern water

- bag carried on a bullock, etc.
2. one who supplies water in such a manner; a water carrier.
- ಪಕಾಸ್ pakāsy, see ಪಕ್ಯಸ್. [cant. ಪಕಿರೆ pakīre, s. A fakir, mendi-ಪಕುರು pakuru, s. A rascal.
- ✓ಪಕ್ಕು, ಪಕ್ಕನೆ pakka, pakkanē, adv. Suddenly, unexpectedly. 2. immediately.
- ಪಕ್ಕು pakka, adj. Foreign, of another country. 2. see ಪಕ್ಯಾ. 3. see ಪಕ್ವ. 4. see ಪಕ್ವ. -ದಾಯಿ a foreigner.
- ಪಕ್ಕುಲೆ pakkale, s. A glutton. 2. a small net. 3. see ಪಸಿಲೆ; cf. ಬಕ್ಕುಲೆ.
- ಪಕ್ಕುಸ್ pakkas, s. A rafter.
- ಪಕ್ಕಾ pakkā, adj. Ripe, mature. 2. fit, proper. 3. substantial, solid. 4. exceeding, perfect, complete. -ಕಳು a consummate falsehood. -ಕಳುವೆ a downright rogue. -ಕೆಲಸ a clever stroke of business; excellent workmanship. -ನರಮಾನಿ a clever man. -ಪಾತೆರ a proper word; an apt reply. -ಶಿಪಾಯಿ a valiant soldier.
- ಪಕ್ಕಾಲಿ pakkāli, see ಪಕಾಲಿ.
- ಪಕ್ಕಿ pakki, s. A bird. ಕೇಂಕಂಣ- a kind of partridge. -ತೊರಕೆ, -ವಿಾನ್ kinds of fish. -ದಾಯಿ a fortune-teller. -ಪಲಯಿ a lintel, headpiece of a door frame. -ರೋಗ croup, bronchitis, peculiar to children. -ಸಲೆ a hawk.

- ಪಕ್ಕು paku, *see* ಪಕ್ಕು.
- ಪಕ್ಕು pakke, *s.* A rogue, rascal, cunning fellow. 2. a clever man.
- ✓ ಪಕ್ಕು pakkè, *s.* The side; *cf.* ಪಕ್ಕು. 2. a banner. — ಲು a rib.
- ಪಕ್ತಾ paktā, *see* ಪಕ್ತ.
- ಪಕ್ವೆ pakva, *adj.* Mature, ripe, fit, suitable, proper; cooked. — ಅಪಿಸಿ to ripen.
- ಪಗಡಿ paguḍi, *see* ಪಕಡಿ.
- ಪಗಮಲ್ pagumalu, *see* ತಗ್ಗುಳೆ.
- ಪಗರ್ paguru, *s.* Cleverness, skill. 2. trickery, cunning. 3. *see* ಪಗರ್.
- ✓ ಪಗಡೆ pagadè, *s.* An ace, one in games, dice. — ಸೊಬ್ಬುನಿ to play at dice.
- ✓ ಪಗತೆ pagatè, *s.* Exchange, return; revenge. — ಣ in exchange, instead of. — ಣ ಪಗತೆ like for like. [custom.]
- ✓ ಪಗದಿ pagadi, *s.* Tribute, tax,
- ✓ ಪಗಪುನಿ pagapuni (ಪಗ), *v. a.* To change, exchange, substitute.
- ✓ ಪಗರ್ pagaru, *s.* Time, turn. 2. making signs with the hand. 3. hire, rent, wages.
- ✓ ಪಗರ pagara, *s.* Exchange. 2. trickery.
- ಪಗರಾಟೆ pagarāṭa, *s.* Changing, exchanging.
- ✓ ಪಗರಿ pagari, *s.* An arrow, dart.
- ಪಗರುನಿ pagaruni (ಪಗರ್), *v. n.* To be infected. 2. to shift, change place. ಕೊಗ್ಗ — to take the infection.

- ✓ ಪಗರ್ ಪೆ pagarcè, *see* ಪಗತೆ.
- ಪಗಲ್ pagalu, *see* ಪಗಿಲ್.
- ಪಗಲ, ಪಗಲ pagala, pagala, *see* ಪಕಲ.
- ಪಗಲೆ pagale, *see* ಪಗಿಲೆ.
- ✓ ಪಗಿ pagi, *s.* A rent, splint, split.
- ಪಗಿಡಿ pagidi, *see* ಪಕಡಿ.
- ✓ ಪಗಿಪುನಿ pagipuni (ಪಗ), *v. a.* To rend, split.
- ಪಗಿಪೆಲ್ pagipelu, *see* ಪಗ್ಗಿಲ್.
- ✓ ಪಗಿಯುನಿ pagiyuni (ಪಗ), *v. n.* To split, rend; to crumble, fall in pieces; to give way.
- ✓ ಪಗಿ ಪಗಿ, *s.* Hatred, enmity, malice, hostility. — ನಾಯೆ a foe, adversary. — ಪಗರಿ anti-pathy, spite. — ಪತ್ತುನಿ to entertain hatred. — ಮೆಳ್ಳುನಿ to hate. — ಬೂಟುನಿ. — ಸಾವಿಯುನಿ to seek revenge.
- ✓ ಪಗಿಲ್ pagelu, *s.* The day-time. — ಬತ್ತಿ a blue light.
- ಪಗಿಲೆ pagelè, *s.* A kind of harmless snake.
- ಪಗ್ಗು paggu, *s.* The first Tuḷu month; the sign *Aries* in the zodiac.
- ✓ ಪಗ್ಗಿಲ್ pagtelu, *s.* A rent, slit.
- ✓ ಪಚಕ್ಕು pacakka, *s.* Plash, splash. — ಬೂರುನಿ to fall with a splashing noise.
- ಪಚನ pačana, *s.* Cooking. 2. digestion. — ಅಪಿಸಿ to be digested. — ಮೆಳ್ಳುನಿ to dress food; to digest.
- ✓ ಪಚಪಚ pačapača, *s.* Licking. 2. a clacking noise. | *adj.* Little,

scanty. —ನೀರ್ scanty water.
—ತಿನ್ನಿಸಿ to lick, eat with a clack-
ing noise.

ಪಟಾರ ಪಾಟಾರಾ, *s.* Punishment,
castigation. 2. a fine, penalty.
—ಮುಳ್ಳುನಿಸಿ to fine; to reverence.

ಪಟಿಲೆ ಪಾಟಿಲೆ, *s.* A kind of oyster.

ಪಟೀತಿ ಪಾಟಿತಿ, *s.* Plight, predi-
cament; trouble, distress.
2. disgrace.

√ಪಜ್ಜ ಪಾಟಾ, *s.* An emerald. *adj.*
Green. 2. fresh. —ಪಸಿಲೆ broad
daylight.

ಪಜ್ಜಂಗ್ರಿ ಪಾಟಂಗ್ರಿ, *see* ಪಜ್ಜಿರೆಂಗ.

ಪಜ್ಜಂದಿಗೆ ಪಾಟಂದಿಗೇ, *see* ಪಟಾಂಯಿತಿ.

ಪಜ್ಜಕರ್ಪೂರ ಪಾಟಕಾರ್ಪೂರಾ, *s.* A
superior kind of camphor.

ಪಜ್ಜಟ್ ಪಾಟಾಟು, *see* ಪಟೀತಿ.

ಪಜ್ಜಡಿ ಪಾಟಡಿ, *s.* Minced vege-
tables, salad.

√ಪಜ್ಜಡೆ ಪಾಟಡೆ, *s.* A silk cloth
worn by males; a shawl.

ಪಜ್ಜನ ಪಾಟನಾ, *see* ಪಟನ.

ಪಜ್ಜನೆಕ್ಕರೆ ಪಾಟನೆಕ್ಕಿರೆ, *see* ಪಜ್ಜಿ
ರೆಂಗ.

ಪಜ್ಜಲ ಪಾಟಲಾ, *s.* The buttocks.

ಪಜ್ಜಾರಿಗೆ ಪಾಟಾರಿಗೇ, *see* ಪಟಾರ.

ಪಜ್ಜಿರೆ, ಪಜ್ಜಿರೆ ಪಾಟಿರಿ, ಪಾಟಿರೆ, *s.*
The pulp enclosing the seed
of a jackfruit. ಕಂಟಿ— a small
layer of it.

ಪಜ್ಜಿರೆಂಗಿ ಪಾಟಿರೆಂಗಿ, *see* ಪಜ್ಜಿರೆಂಗ.

ಪಜ್ಜಿಲ ಪಾಟಿಲಾ, *s.* A medicinal
plant.

ಪಜ್ಜಿಸ್ ಪಾಟಿಸು, *s.* A kind of
game with dice or cowries.

√ಪಜ್ಜಿ ಪಾಟೇ, *s.* Greenness, fresh-
ness. *adj.* Green; fresh; *cf.*
ಪಜ್ಜ. —ಬಣ green colour.

ಪಜ್ಜಿ ಕೊರಲ್ ಪಾಟೆಕೊರಲು, *s.* A
kind of fragrant flower.

ಪಜ್ಜಿರೆಂಗಿ ಪಾಟಿರೆಂಗಿ, *s.* A kind
of nettle, *Tragia involucrata*.

ಪಜ್ಜಿ ಪಾಟಿ, *see* ಪಜ್ಜಿ. [mat.

ಪಜ್ಜಿ ಪಾಟು, *s.* A bag made of
ಪಜ್ಜಿಕಾಯಿ ಪಾಟಿಕಾಯಿ, *see* ಪಟಿಕಾಯಿ.
2. *see* ಅಡ್ಡಬಾರೆ.

√ಪಜ್ಜಿ ಪಾಟಿ, *adj.* Wet, damp. 2.
full of sap. 3. green, fresh.
—ಕೊಡಿ green grass, tender
shoot, sprout. —ಪಜಿ quite raw,
green. —ಮರ a tree or timber
in a fresh state. —ಮರಿ a green
whip-snake. —ರೆ a green leaf.
—ಬರುನಿಸಿ to revive, as a faded
plant. —ಪತ್ತುನಿಸಿ, —ಪುಟ್ಟುನಿಸಿ to
grow green, become stout.

√ಪಜ್ಜಿರೆ ಪಾಟಿರಿ, *s.* Grass.

ಪಜ್ಜಿರೆ ಪಾಟಿರೆ, (*abbrev. of* ಪಜ್ಜಿ ಇರೆ)
A green or fresh leaf.

ಪಜ್ಜಿರೆತಿ ಪಾಟಿರಿತಿ, *see* ಪಟೀತಿ.

√ಪಜ್ಜಿ ಪಾಟೆ, *s.* A mat. ಇರ್ಪಳೆ—
a mat plaited with double
leaves. ಒರ್ಪಳೆ— a mat plaited
with single leaves. ತಕ್ಕಣ—
a very small mat. —ಪಜ್ಜಿಕ್ಕು a
worn-out mat. ಮಂಚವುದಾರೆದ—
a fine mat. —ಪತ್ತುನಿಸಿ to be
confined to bed from sick-
ness; to be very sick.

ಪಜ್ಜಿಮಡಿಪೆಲೆ ಪಾಟಿಮಡಿಪೆಲೆ, *s.* A
large kind of bee.

ಪಜ್ಜಿ ಪಾಟಿ, *see* ಪಜ್ಜಿ.

- ಪಜ್ಜೆ pajje, *see* ಅಜ್ಜೆ.
- ಪಟ್ ಪಾಠ, *adj.* Sharp, skilful, clever, strong. —ಕಡಿ a dodge.
- ಪಟಿ ಪಾಠ, *see* ಪಠ.
- ಪಟಂಗ ಪಾಠಾಂಗ, *see* ಪಟ್ಟಂಗ.
- ಪಟಕ್ಕ ಪಾಠಾಕ್ಕ, *see* ಪಟಾಲ.
- ಪಟಣೆ, ಪಟನೆ ಪಾಠಾಣೆ, ಪಾಠಾಣೆ, *s.* Reading, perusal, recitation.
- ಪಟಪಟನೆ ಪಾಠಾಪಾಠಾಣೆ, *s.* A flapping *or* rattling sound.
- ಪಟಲ ಪಾಠಾಲ, *see* ಪಟ್ಟ.
- ಪಟಲಾಮ್ ಪಾಠಾಲಾಮ್, *s.* A regiment, army, battalion. —ದಾಯೆ a soldier, sepoy.
- ಪಟಲೋಡು ಪಾಠಾಲ್ಕೋಡು, *see* ಪಟ್ಟಕಾಯಿ.
- ಪಟವಸುತ್ತು ಪಾಠಾವಸುತ್ತು, *s.* A kind of drum.
- ಪಟಾಕಿ ಪಾಠಾಕಿ, *s.* A squib, cracker. —ಬುದ್ಧಿವಿ to let off a cracker, to crack up; to tell fibs.
- ಪಟಾಕಿಲ ಪಾಠಾಕಿಲ, *see* ಪಟ್ಟಕಾಯಿ.
- ಪಟಾಟಿ ಪಾಠಾಟಿ, *see* ಬಟಾಟಿ.
- ಪಟಾಣಿ ಪಾಠಾಣಿ, *s.* A class of Mohammedans. 2. *see* ಬಟಾಣಿ.
- ಪಟಾನ್ದಾಯೆ ಪಾಠಾನ್ದಾಯೆ, *s.* A fisherman.
- ಪಟಾಲ ಪಾಠಾಲ, *adv.* Smartly, sharply. —ಪಾಕುವಿ to strike sharply.
- ಪಟಾಲಂ ಪಾಠಾಲಂ, *see* ಪಟಲಾಮ್.
- ಪಟಾಲಿ ಪಾಠಾಲಿ, *see* ಪಟಾಳಿ.
- ಪಟಾವು ಪಾಠಾವು, *see* ಪಟ್ಟಂಗ.
- ಪಟಾಳಿ ಪಾಠಾಳಿ, *s.* A buffalo with wide-spread horns. 2. a palanquin bearer.

- ಪಟಿ ಪಾಠಿ, *s.* A rafter. ತಾರಿದ— a palmyra rafter.
- ಪಟಿಂಗ ಪಾಠಿಂಗ, *adj.* Roguish, knavish. —ತನ roguery, knavery; prodigality.
- ಪಟಿಂಗೇ ಪಾಠಿಂಗೇ, *s.* A rogue, rascal, knave, scoundrel. 2. a prodigal.
- ಪಟಿಕಾರ ಪಾಠಿಕಾರ, *s.* Alum.
- ಪಟಿಕೆ, ಪಟಿಗೆ ಪಾಠಿಕೆ, ಪಾಠಿಗೇ, *s.* Urine. [ಕಾಯಿ.
- ಪಟಿಲ್ಕಾಯಿ ಪಾಠಿಲ್ಕಾಯಿ, *see* ಪಟ್ಟಪಟಿಲ್,
- ಪಟಿಲೆ ಪಾಠಿಲೆ, ಪಾಠಿಲೆ, *s.* The headman of a village.
- ಪಟ್ಟ ಪಾಠು, *s.* A nest. 2. abundance. —ಗ ಕೈಪಾಡುವಿ *lit.* to thrust hand into a nest; to divulge a secret. ಮುಳ್ಳು— abounding in thorns. —ಕಟ್ಟುವಿ to build a nest. —ಗದ್ದುವಿ a nest to be pulled down; to be dispersed; a secret to be divulged.
- ಪಟ್ಟ ಪಾಠಾ, *s.* A metal plate with astrological inscriptions, fastened on the forehead of a Brahman, to avert the consequences of having been born under an unlucky star. 2. crowning, anointing, installation, ordination. 3. a throne, office, rank. 4. title *or* appointment of office. 5. a deed of lease *or* gift, a grant. —ವ ಮುದ್ರೆ a royal seal. ಪಟ್ಟಾಭಿಷೇಕ anointing a king, *or* priest, coronation, ordination. —ಸಾಲೆ, *see* ಪಡಸಾಲೆ. —ಆಳುವಿ

to reign, rule. —ಕಟ್ಟುವಿ, —ಕೊರ್ಪಿವಿ to crown; to ordain.

✓ಪಟ್ಟ ಪಟ್ಟಾ, *adv.* Suddenly. 2. *see* ಪಟ್ಟ. —ಪರಕೆ a vow suddenly made when in trouble. —ಫಠಾಪವಿ to break suddenly.

✓ಪಟ್ಟಂಬ, ಪಟ್ಟಂಗ ಪಟ್ಟಾಂಗ, ಪಟ್ಟಾಂಗ, Braggling, boasting. —ಪಾಶರನಿ, —ಪಾಕುನಿ to talk idly and falsely.

ಪಟ್ಟಂಗ ಪಟ್ಟಾಂಗ, *s.* A braggart.

ಪಟ್ಟಂಬರ ಪಟ್ಟಾಂಬರ, *s.* A robe of state. [lace.

✓ಪಟ್ಟಡಿ ಪಟ್ಟಡಿ, *s.* A kind of neck-patch ಪಟ್ಟಡೆ, *see* ಪಟ್ಟಡೆ.

ಪಟ್ಟಣ ಪಟ್ಟಣ, *s.* A city, town.

ಪಟ್ಟದಾನೆ ಪಟ್ಟಾದಾನೆ, *s.* A royal elephant.

ಪಟ್ಟದೇವಿ ಪಟ್ಟಾದೇವಿ, *s.* A queen.

ಪಟ್ಟನೆ ಪಟ್ಟಾನೆ, *see* ಪಟ್ಟ.

ಪಟ್ಟಬಂಧ ಪಟ್ಟಾಬಂಧ, *s.* Coronation.

ಪಟ್ಟಯ ಪಟ್ಟಯ, *see* ಪಟ್ಟ.

ಪಟ್ಟವಾಳಿ ಪಟ್ಟಾವಳಿ, *s.* A striped silk cloth.

ಪಟ್ಟವು ಪಟ್ಟವು, *see* ಪಟ್ಟ.

ಪಟ್ಟಂಗ ಪಟ್ಟಾಂಗ, *see* ಪಟ್ಟಂಗ.

ಪಟ್ಟಾನಿ ಪಟ್ಟಾನಿ, *see* ಬಟಾನಿ.

ಪಟ್ಟಾಣ್ಯ ಪಟ್ಟಾಣ್ಯ, *see* ಪಟಾಣ್ಯದಾಯಿ.

ಪಟ್ಟಾಭಿಷೇಕ ಪಟ್ಟಾಭಿಷೇಕ, *see* under ಪಟ್ಟ.

ಪಟ್ಟಾಯಿಪಿಲಿ ಪಟ್ಟಾಯಿಪಿಲಿ, *s.* A royal tiger.

ಪಟ್ಟಾರಿ ಪಟ್ಟಾರಿ, *s.* Ruin. —ಫೋಪಿನಿ to go to ruin.

✓ಪಟ್ಟಾಲ ಪಟ್ಟಾಲ, *see* ಪಟಾಲ.

ಪಟ್ಟಾವು ಪಟ್ಟಾವು, *see* ಪಟ್ಟಂಗ.

ಪಟ್ಟಾವುನಿ ಪಟ್ಟಾವುನಿ, *c. v.* (of ಪಟ್ಟಾವುನಿ) To cause to be distributed, *etc.*

ಪಟ್ಟಿ ಪಟ್ಟಿ, *s.* A list, catalogue, voucher. 2. a note, short letter. 3. the fastenings of a

✓box, *etc.*; *cf.* ಪಟ್ಟಿ. 4. a strip of cloth, collar of a coat. 5. a lathe. 6. a kind of tonsure.

7. a bundle of betel leaves; *also* ಪಟ್ಟಿಬಟ್ಟೆರೆ. —ಕಾಜಿ a kind of glass bangles. —ಕಟ್ಟುವಿ to apply a bandage *or* ligature.

—ಕೊರ್ಪಿವಿ to appoint. —ಗೇಸುವಿ to shave the head in stripes. —ಬರೆವಿವಿ to write a list, note, *etc.*

ಪಟ್ಟಂಗ, ಪಟ್ಟಂಗಿ ಪಟ್ಟಾಂಗ, ಪಟ್ಟಾಂಗ, *see* ಪಟ್ಟಂಗ.

ಪಟ್ಟಿಗೆ ಪಟ್ಟಿಗೆ, *see* ಪಟ್ಟಿಕೆ.

ಪಟ್ಟಿಮುರು ಪಟ್ಟಿಮುರು, *s.* A kind of earring.

ಪಟ್ಟು ಪಟ್ಟು, *see* ಪಟ್ಟೆ.

✓ಪಟ್ಟುನಿ ಪಟ್ಟುನಿ (ಪಟ್ಟು), *v. a.* To divide, distribute, apportion.

✓ಪಟ್ಟಿ ಪಟ್ಟೆ, *s.* A strip, stripe. 2. silk. 3. a document specifying a grant of land, *etc.*; *cf.* ಪಟ್ಟಿ.

4. a slip *or* strip of a palm tree. 5. a piece of cloth; a tape. —ಕಂಜೆ a silk border.

—ಗಾರೆ a silk merchant; a dealer in silk. —ಸೂಲು raw silk, silk thread. —ಶೀಲೆ a female's silk garment. ಕರಿಯೆ— a black stripe. ಬಾರೆ— a black *or* yellow coloured cloth.

ಪಟ್ಟಿಯನ್ನು ಪಾಠನು, *refl. v. (of ಪಟ್ಟಿಯನ್ನು)* To share, divide, etc.

ಪಟ್ಟಿಯ ಪಾಠ್ಯ, *see* ಪಟ್ಟಿ. 2. *see* ಪಟ್ಟಿ.

ಪಟ್ಟಿ ಪಾಠ್ಯ, *see* ಪಟ್ಟಿ.

✓ ಪಟ್ಟಿ ಕಾಯಿ, ಪಟ್ಟಿ ಕೋಡು ಪಾಠ್ಯಕಾಯಿ, ಪಾಠ್ಯಕೋಡು, *s.* The snake-gourd, *Trichosanthes anguina*.

ಪಾಠ ಪಾಠ್ಯ, *s.* A picture, drawing.

2. a boy's kite. *adv.* Much.

—ಪಾಠ್ಯನಿ to fear much. —ಪಾಠ್ಯನಿ

ಪಾಠ್ಯನಿ to let fly a kite.

ಪಾಠ್ಯ, ಪಾಠ್ಯ ಪಾಠ್ಯ, ಪಾಠ್ಯ, *see* ಪಾಠ್ಯ.

ಪಾಠ್ಯ, ಪಾಠ್ಯ ಪಾಠ್ಯ, ಪಾಠ್ಯ, *see* ಪಾಠ್ಯ.

ಪಾಠ್ಯ ಪಾಠ್ಯ, *see* ಪಾಠ್ಯ.

ಪಾಠ್ಯ ಪಾಠ್ಯ, *adj.* Not sufficiently sloping. 2. placing or laying.

↓ ಪಾಠ್ಯ a flat roof. —ಪಾಠ್ಯನಿ to fall or lie at length.

↓ ಪಾಠ್ಯ ಪಾಠ್ಯ, *s.* A boat.

ಪಾಠ್ಯ ಪಾಠ್ಯ, *see* ಪಾಠ್ಯ.

✓ ಪಾಠ್ಯ ಪಾಠ್ಯ, *s.* A rough canvas cloth.

ಪಾಠ್ಯ ಪಾಠ್ಯ, *s.* A liar.

2. *see* ಪಾಠ್ಯ.

ಪಾಠ್ಯ ಪಾಠ್ಯ, *see* ಪಾಠ್ಯ.

↓ ಪಾಠ್ಯ ಪಾಠ್ಯ ಪಾಠ್ಯ, *see* ಪಾಠ್ಯ.

✓ ↓ ಪಾಠ್ಯನಿ ಪಾಠ್ಯನಿ, *see* ಪಾಠ್ಯನಿ. 2. *see* ಪಾಠ್ಯನಿ. 3. *see* ಪಾಠ್ಯನಿ.

↓ ಪಾಠ್ಯ ಪಾಠ್ಯ, *s.* A whore; a whoremonger.

ಪಾಠ್ಯ ಪಾಠ್ಯ, *s.* A kind of grass.

ಪಾಠ್ಯ ಪಾಠ್ಯ, *adj.* Superficial, shallow, not profound.

—ಪಾಠ್ಯನಿ a flatterer.

ಪಾಠ್ಯ ಪಾಠ್ಯ, *see* ಪಾಠ್ಯ.

ಪಾಠ್ಯ ಪಾಠ್ಯ, *adv.* One upon another. —ಪಾಠ್ಯನಿ to fall one upon another.

ಪಾಠ್ಯ ಪಾಠ್ಯ (ಪಾಠ್ಯನಿ), *see under* ಪಾಠ್ಯ.

↓ ಪಾಠ್ಯನಿ ಪಾಠ್ಯನಿ (ಪಾಠ್ಯನಿ), *v. n.* To creep.

↓ ಪಾಠ್ಯನಿ ಪಾಠ್ಯನಿ, *s.* A vessel. 2. *see* ಪಾಠ್ಯನಿ.

ಪಾಠ್ಯನಿ ಪಾಠ್ಯನಿ, *see* ಪಾಠ್ಯನಿ.

ಪಾಠ್ಯನಿ ಪಾಠ್ಯನಿ, *s.* A veranda, reception hall.

ಪಾಠ್ಯನಿ ಪಾಠ್ಯನಿ, *s.* Trouble. 2. *see* ಪಾಠ್ಯನಿ.

ಪಾಠ್ಯನಿ ಪಾಠ್ಯನಿ, *s.* An imputation, charge.

↓ ಪಾಠ್ಯ ಪಾಠ್ಯ, *s.* A daily allowance of food, extra pay to servants when travelling. 2. alms in kind. 3. a small weight.

↓ 4. a thrashing frame; also ಪಾಠ್ಯ ಮಂಚ. 5. a door or shutter

made of slips of bamboos tied together. —ಪಾಠ್ಯನಿ rice for

charity. —ಪಾಠ್ಯನಿ a building over a gateway, a porter's lodge.

—ಪಾಠ್ಯನಿ to be reduced. —ಪಾಠ್ಯನಿ ಪಾಠ್ಯನಿ, —ಪಾಠ್ಯನಿ to pay allowance

to labourers, etc.; to distribute alms. —ಪಾಠ್ಯನಿ ಪಾಠ್ಯನಿ to thrash.

↓ ಪಾಠ್ಯನಿ ಪಾಠ್ಯನಿ, *s.* Wickedness, corruption, depravity; also

—ಪಾಠ್ಯನಿ. *adj.* Bad, corrupt.

↓ ಪಾಠ್ಯನಿ ಪಾಠ್ಯನಿ, *adj.* Bad, wicked, corrupt.

ಪಾಠ್ಯನಿ ಪಾಠ್ಯನಿ, *s.* The name of a demon.

ಪಡಿಚೆ, ಪಡಿಚೆ paḍiça, paḍiçi, *see* ಪಡ್ಡ.

ಪಡಿಚಾರೆ, ಪಡಿಚಾರಕೆ paḍiçāre, paḍiçārake, *s.* A peon, attendant.

✓ ಪಡಿತ paḍita, *s.* A stripe, streak.
2. a wale, mark of a whip, *etc.*, as on a bullock.

✓ ಪಡಿವುನಿ paḍipuni (ಪಡಿ), *v. a.* ✓ To learn. 2. ✓ to plunge. 3. to swell. 4. *see* ಪಡೆಪಿನಿ. ಪಾಠ— to learn a lesson, exercise.

ಪಡಿಬಾಟ್ಟು paḍibāṭṭu, *s.* Straits, difficulty, trouble.

✓ ಪಡಿಲ್ paḍilu, *s.* Waste land. *adj.* Waste, barren, unfruitful, fallow. 2. fallen in ruins.

ಪಡು paḍu, *adj.* Pure. 2. *see* ಪಡ್ಡಯಿ. —ಕಲೆ pure palm wine.

ಪಡುಂಬು paḍumbu, *see* ಪೊಡುಂಬು.

ಪಡುವು paḍuvu, *see* ಪಡ್ಡು.

✓ ಪಡೆ paḍe, *s.* A multitude, mob, rabble. 2. an army. —ತಲವೆ the general of an army. —ನಾಯಿ a stray dog, *abus.* —ಕೂಡಾವುನಿ to raise an army. —ಕಡೆಯುನಿ an army to halt.

✓ ಪಡೆಂಗಿ paḍeṅgi, *adj.* Old. —ಯಮೆಫ a very old she-buffalo.

ಪಡೆತಲೆ paḍetalè, *s.* The helix *or* border of the ear.

ಪಡೆನಾಳಿ paḍenāli, *s.* Leanness. —ಕಟ್ಟುನಿ to become lean, *or* weary.

✓ ಪಡೆಪಾವುನಿ paḍepāvuni, *c. v.* (*of* ಪಡೆ ಯುನಿ) To cause, occasion. 2. to inflict. ಪುಃಖ— to inflict pain, cause sorrow. ಸಂತೋಷ— to make glad.

✓ ಪಡೆಪಿನಿ paḍepini (ಪಡೆ), *v. a.* To get, attain, acquire, obtain. 2. to possess, have. 3. to beget, bear, bring forth.

✓ ಪಡೆಯುನಿ, ಪಡೆವುನಿ paḍeyuni, paḍevuni (ಪಡೆ), *v. n.* To suffer, feel, experience, enjoy. ಪುಃಖ— to suffer grief. ಸಂತೋಷ— to enjoy pleasure.

ಪಡ್ಡಣತಾಯೆ paḍḍaṇatāye, *see* ಪಡಿ ಕೊಂದಾಯೆ.

ಪಡ್ಡ paḍḍa, *s.* Settlement, arrangement. 2. determination, disposing. 3. clearance, consumption. —ಅಪಿನಿ to be settled *or* disposed of. —ಮೆಳ್ಳುನಿ to settle; to dispose.

ಪಡ್ಡಣೆ paḍḍaṇè, *adj.* Sloping, flat.

✓ ಪಡ್ಡಯಿ, ಪಡ್ಡಾಯಿ paḍḍayi, paḍḍāyi, *s.* The west.

✓ ಪಡ್ಡೈ, ಪಡ್ಡೈ ಪಾಡೈ paḍḍai, paḍḍai, *s.* A spittoon, especially an earthen one.

ಪಡ್ಡೆ paḍḍe, *see* ಪಡಿತ.

✓ ಪಡ್ಡು paḍḍu, *s.* A plain. 2. ✓ waste ground.

ಪಡ್ಡೈ paḍḍè, *see* ಪಡವೆ.

ಪಡ್ಡೈನಿ, ಪಡ್ಡೈಳಿ paḍḍaiṇi, paḍḍaiḷi, *see* ಪಡ್ಡೈನಿ.

ಪಡ್ಡೈಲೆ paḍḍaiḷe, *s.* An honorific title among the Jains.

ಪಣ paṇa, *s.* Senselessness.

✓ ಪಣಕೆ paṇakè, *s.* Pairing together with a rope, as cattle.

ಪಣಜ paṇaja, *s.* A kind of grass.

- ↓ ಪಣತೂಕ panatūka, *s.* The weight of a gold fanam.
- ↓ ಪಣವು, ಪಣಾವು panāvu, paṇāvu, *s.* A quarter rupee. 2. money in general. 3. wealth, riches in specie.
- ↓ ಪಣಿ paṇi, *s.* Dew, fog, mist, snow. 2. *see* ಫಣಿ. —ಕಡಿಯುನಿ to be moist. —ಜಪ್ಪುನಿ dew to fall.
- ಪಣಿತ paṇita, *s.* Praise. *adj.* Praiseworthy. —ಮೆಚ್ಚುನಿ to praise, eulogise.
- ↓ ಪಣಿಪುನಿ paṇipuni (ಪಣಿ), *v. a.* To give a shape. *v. n.* To drizzle. ಕರ— to shape a vessel.
- ಪಣಿಯಾರ paṇiyāra, *see* ಪನಿಯಾರ.
- ↓ ಪಣೆ paṇè, *s.* The forked stem of a water-lift; *also* ಪಣೆಕುತ್ತಿ, ಪಣೆಮರ.
- ಪಣೆ paṇè *adj.* Proper, due. *adv.* Duly. —ತೂಕ due weight.
- ↓ ಪಣೆಕಾಯಿ paṇekāyi, *s.* The fruit of palmyra.
- ಪಣೆಳ್ paṇeḷ, *s.* A kind of tree.
- ಪಣೂರು paṇoru, *s.* A ploughshare.
- ↓ ಪಣೂಲಿ paṇoli, *s.* A kind of palmyra tree. 2. a kind of umbrella made of palmyra leaves.
- ಪಣ್ಣೆ paṇṇe, *see* ಪಂಣೆ.
- ಪಣ್ಣಾವುನಿ paṇṇāvuni, *c. v.* (of ಪಣ್ಣೆನಿ) To cause to say, let say, inform.
- ↓ ಪಣ್ಣೆನಿ paṇṇeni (ಪಣ್ಣೆ), *v. a.* To say, tell, inform, narrate, relate, recite. 2. to teach, instruct. ಪಮ— to recite a verse, sing a

song. ಪಂಡೆದಕೊರ್ಪಿನಿ to teach, advise, instigate; to backbite. ಪಂಡಿನವು, ಪಣವು what was said. ಪಂಡೊಣುನಿ to talk to one's self; to address, represent, announce. ಪಂಡೆದಕಡವು ದುನಿ to send word.

ಪಣ್ಣೆ panyè, *see* ಪಂಣೆ.

ಪತ್ patu, *see* ಪಡಿ.

ಪತ ಪata, *s.* Maintenance, support, alimony. 2. *see* ಪಫ. —ನಡಪುದುನಿ to maintain.

ಪತಂಗ ಪataṅga, *s.* A bird; a winged moth.

↓ ಪತಂಗೆಲ್ ಪataṅgeḷ, *s.* Harmony, fitness. | 2. adherence. —ಅಪಿನಿ to fit.

ಪತಂಜಲಿ patañjali, *s.* The name of a celebrated teacher of the Yōga philosophy.

ಪತನ ಪatana, *adj.* Falling, liable to fall. [flag.

ಪತಾಕಿ ಪatāki, *s.* A standard,

ಪತಾಯಿ ಪatāyi, *s.* A large chest, coffer.

ಪತಿ ಪati, *s.* A husband, master, owner. 2. a match, equal.

—ವ್ರತಾಧರ್ಮ faithfulness to a husband. —ಸೊರತೆ, —ವ್ರತೆ a virtuous wife. ದಂ— husband and wife.

ಪತಿ ಪati, *s.* Similarity, equality; *cf.* ಪುತಿ. —ಒ ಪತಿ equal to.

ಪತಿತ ಪatita, *adj.* Fallen, overthrown, defeated. 3. wicked.

ಪತಿತೆ ಪatite, *s.* A sinner. 2. an outcast, a heretic.

ಪತಿನಿ patini, *see* ಪತಿ.

ಪತೆಂಗಲ pateṅgala, *see* ಪತಂಗೆಲ್.

ಪತೆವಾರ್ palemāru, *see* ಪತ್ತೆವಾರಿ.

✓ ಪತ್ತಾ pattu, *num.* ✓ Ten. *s.* A nail, peg, pin, particularly used for a plough.

ಪತ್ತ ಪatta, *adv.* Quite, fully, entirely wholly, effectually; at all. —ಅಜುನಿ to be quite dry. —ಬೇಪಾವನಿ to boil fully. —ಲಾ ಇಜ್ಜಿ there is nothing at all.

ಪತ್ತಂಗೇಲ್ pattāṅgēlu, *s.* Tightness; *cf.* ಪತಂಗೆಲ್.

ಪತ್ತನಜೆ, ಪತ್ತನದ್ಯ, ಪತ್ತನಾಜೆ patta-najē, pattanadya, pattanāji, *s.* The tenth day of the Tulu month Bēšya. 2. a feast celebrated at Dharmasthala.

ಪತ್ತನೆ pattanē, *adj.* Tenth.

ಪತ್ತಯ, ಪತ್ತಾಯ, ಪತ್ತಾಯಿ patta-ya, pattāya, pattāyi, *see* ಪತಾಯಿ.

ಪತ್ತಾ pattā, *see* ಪತ್ತ.

ಪತ್ತಾವಳೆ, ಪತ್ತಾಳಿ pattāvalē, pattā-ḷi, *s.* Bribery; *cf.* ಪತ್ರಾವಲಿ.

ಪತ್ತಾವುನಿ pattāvuni, *c. v.* (*of* ಪತ್ತುನಿ) To cause to join, stick, attach, adhere, affix. 2. to cause to hold, seize, catch.

ಪತ್ತಾಸ್ pattāsu, *s.* A kind of sweetmeat. 2. *see* ಪತಾಯಿ.

ಪತ್ತಿ patti, *s.* A trace.

ಪತ್ತಿಗೆ pattigē, *see* ಪತ್ತೆ.

✓ ಪತ್ತುನಿ pattuni (ಪತ್ತೆ), *v. a.* To hold, catch. *v. n.* To adhere, stick, be joined, united. ಸಿರಂತಿ— to contract a habit. ಮರ್ಲ್— to turn mad.

ಪತ್ತೆ, pattē, *s.* A patch. 2. trace, discovery. 3. *see* ಪತ್ಯ. —ದೀಪಿನಿ to patch.

ಪತ್ತೆವಾರಿ pattemāri, *s.* A pattemar, sailing vessel with one mast.

ಪತ್ತೊಂಜಿ pattonji, *num.* Eleven.

ಪತ್ತೊಂಜೆನೆ pattonjenē, *adj.* Eleventh.

ಪತ್ತೊಲಿ pattoli, *see* ಪತ್ತಾವಳೆ.

ಪತ್ತಿ patni, *s.* A wife.

ಪತ್ಯ patya, *s.* Regimen, diet. 2. *see* ಪತ್ತೆ. *adj.* Suitable, agreeing with. —ಅಪಿನಿ to suit, agree with. —ಮಳ್ಳುನಿ to observe diet.

ಪತ್ಯೆ patyē, *see* ಪತ್ತೆ.

ಪತ್ರ patra, *s.* The leaf of a tree or book. 2. a written bond. 3. *see* ಪತ್ರಿಕೆ. 4. a passport. —ದ ಅಡ್ಡೆ, *see* ಪತ್ತೊಟ್ಟಿ. —ಮಳ್ಳುನಿ to execute a bond.

ಪತ್ರಾಜಿ patrāji, *s.* Bragging, boasting.

ಪತ್ರಾವಲಿ, ಪತ್ರಾಳಿ patrāvali, patrā-ḷi, *s.* A plate formed of leaves stitched together.

ಪತ್ರಿ patri, *see* ಪತ್ತೆ.

ಪತ್ರಿಕೆ patrikē, *s.* An epistle, letter. 2. a memorandum of some important event. ಮರಣ— a testament, will.

ಪತ್ರೆ patrē, *s.* A twig with the leaves on. 2. mace.

ಪತ್ತೊಟ್ಟಿ, ಪತ್ತೊಡೆ patrotte, patrō-ḍē, *s.* A kind of cake made of the leaves of yam or other pot-herbs.

ಪಥ patha, *s.* A path, road, way.

ಪಥ್ಯ pathya, *see* ಪತ್ಯ.

↓ ಪದ್ ಪದಾರ್ಥ padaryu, *s.* A fold, layer, stratum. 2. a plait.

ಪದಾರಾಟ, ಪದರಾಡ್ padarāṭa, padarāḍu, *s.* Flight, retreat. ಪದ ರಾಡ್‌ವಾಡುನಿ to run away, de-camp.

ಪದರಾಡ್ padarāḍu, *num.* Twelve. ಪದರಾಡನೆ twelfth.

ಪದರುನಿ padaruni, *see* ಪನಿರುನಿ.

ಪದ pada, *s.* A foot, step. 2. a foot-mark. 3. a word; a connected sentence. 4. a verse, song. —ಪಟ್ಟಿನಿ to sing a song.

✓ ಪದ pada, *s.* Abatement, subsi-dence; tranquillity. —ಅಪಿನಿ to abate, as storm or rain.

ಪದಂಕ padaṅka, *s.* *see* ಪದಕ. *adj.* *see* ಪದಕರ.

ಪದಂಕರ padaṅkara, *adv.* In a stooping posture. 2. *see* ಪದ ಕರ. —ಕುಳ್ಳುನಿ to cower, crouch, stoop.

ಪದಂಜನೆ padanṅane, *s.* A lazy fellow.

ಪದಂಜಿ padaṅji, *see* ಪದಂಜಿ.

↓ ಪದಂಪುನಿ padampuni (ಪದಂಪ್), *v. n.* To become wet.

ಪದಕ padaka, *s.* An ornamental breast-plate. 2. meditation. 3. *see* ಪದಕ. —ಕುಳ್ಳಾವುನಿ to set a breast-plate with precious stones.

ಪದಕರ್ padakaru, *s.* Breadth.

—ದ ಕೊಂಬು a kind of concave umbrella made of leaves.

ಪದಕರ padakara, *adj.* Dense, thick. *adv.* Densely, thickly, closely. —ಬೂರುನಿ to fall thickly.

↓ ಪದಣುನಿ, ಪದನುನಿ padanuni, padanuni (ಪದನ್, ಪದನ್), *v. n.* To become soft. 2. to get wet, be chilly.

✓ ಪದನ, ಪದನಪ್ಪ padana, padanappa, *adv.* Well, nicely. —ಘಜುನಿ to smear well.

ಪದನಿಯುನಿ padaniyuni, *see* ನನೆ ಪಿನಿ.

[man. ಪದನಿಯೆ padaniye, *s.* A wealthy ಪದಪದ್ಯ padapadya, *s.* Singing; *cf.* ಪದ.

ಪದಪ್ಪ padappu, *s.* The temples. 2. *see* ಪದಪ್ಪ.

↓ ಪದರ್ padaru, *s.* Ambiguity, vagueness. *adj.* Ambiguous, vague. —ಪಾತೆರ an ambiguous statement; speaking vaguely.

ಪದರ padara, *see* ಪದರ್.

ಪದರಾಜಿ padarāji, *see* ಪತ್ರಾಜಿ.

ಪದವಿ padavi, *s.* Wealth, property, possession. 2. rank, degree, grade. 3. road, path. 4. fortune, luck.

ಪದವು padavu, *s.* A plateau, table-land.

ಪದಸ್ತೆ padaste, *s.* A moderate man.

ಪದಾಂಗ padāṅga, *s.* A syllable.

ಪದಾಟಿಗೆ padāṭigē, *see* ಪಾದಾಟಿಸೆ.

ಪದಾಣ padāṇa, *see* ಪದನ.

ಪದಾತಿ, ಪದಾದಿ padāti, padādi, *s.* A foot-soldier.

- ಪದಾರ್ಚನೆ padārchanē, *s.* Homage paid by falling at one's feet.
- ಪದಾರ್ತಿ padārti, *s.* A class of drummers, attached to the service of a temple.
- ಪದಾರ್ಥ padārtha, *s.* A thing, article. 2. vegetable curry, sauce. 3. the meaning of a word *or* sentence.
- ಪದಿ padi, *s.* A basket.
- ↓ ಪದಿ padi, *num.* Ten, *esp.* used in comp.; as, -ನಾಜಿ sixteen. -ನಾಲ್ fourteen. -ನೇಳು eighteen. -ನೇಳೆ seventeen. -ನೈನ್ fifteen. -ನೊಂಬ್ nineteen. -ಮೂಜಿ thirteen.
- ಪದುಮ paduma, *see* ಪದ್ಮ.
- ಪದುಮುಖ padumukha, *s.* A kind of medicine.
- √ ಪದೆಂಗಿ, ಪದೆಂಜಿ padeṅgi, padeṅji, *s.* Green gram, *Phaseolus mungo*. ಕಿಂನಿ, ನೇಲ್ಯಿ, ಪಚ್ಚಿ, ಪೇರ್—are varieties of it.
- ಪದೇಕ padeka, *s.* Collection; recovery.
- ಪದೇಚಿಲ್ padeccily, *see* ಪಯಕೆಲ್. 2. *see* ಪೈಚಿಲ್.
- ಪದೇತಿ padeti, *s.* A midwife.
- ಪದೇಪದೇ padepadē, *see* ಪದೇಪದೇ.
- ಪದೇಪಿನಿ padepini (ಪದಿ), *v. a.* To collect, recover.
- ಪದೇಪು padepu, *s.* The crown of the head.
- √ ಪದೇಯುನಿ padeyuni (ಪದಿ), *v. n.* To sink down. 2. to become invisible.

- ಪದೇಪದೇ padēpadē, *adv.* Frequently, again and again.
- ಪದೊಲಿ, ಪದೊಳಿ padoli, padoli, *s.* The principal hall of a house. -ಕೊಟ್ಟಿ an out-house.
- ಪದ್ದಂಟೆಗೆ, ಪದ್ದಂತಿಗೆ, ಪದ್ದತಿ paddanṭigē, paddantigē, paddati, *see* ಪದ್ಧತಿ; *cf.* ರಿವಾಜಿ.
- √ ಪದ್ದುನಿ padduni (ಪದ್), *v. n.* √ To sneak, crouch, hide, lurk./ 2. to be afraid, perplexed, depressed.
- ಪದ್ದೇಯಿ paddēyi, *s.* Ornaments, jewels.
- ಪದ್ದೊಲಿ paddoli, *see* ಪದೊಲಿ.
- ಪದ್ಧತಿ paddhati, *s.* Custom, practice, habit, rule.
- ಪದ್ಪು padpu, *s.* A particle, atom; a very small quantity. 2. a dot, clotted blood on the skin. -ಇಜ್ಜಿ nothing at all.
- ಪದ್ವೆ padpē, *s.* The common herb *Amaranthus oleraceus*. ಕೆಂಪು—a red kind of the same. ಬೊಳ್ಳು—a white kind of the same.
- ಪದ್ಮ padma, *s.* A lotus, *Nelumbium speciosum*. 2. the Egyptian *or* Pythagorean bean. 3. coloured marks on the throat of a serpent *or* on the face and trunk of an elephant. -ಕೇಸರಿ the filament of a lotus. -ನಾಭ a name of Vishṇu. -ರಾಗ a ruby. -ಸಾಲೆ a weaver. ಪದ್ಮಾ ಕ್ಷ the seed of a lotus.

ಪದ್ಮಿನಿ padmini, *s.* One of the four classes of females.

ಪದ್ಯ ಪadya, *s.* A verse, metre.

ಪನ, ಪನಪಾನ pana, panapāna, *see* ಪನಿ.

ಪನಂಬರ panambara, *s.* Ambergris. 2. boasting, making a mountain of a mole-hill. —ಮಕ್ಕುನಿ to boast, make a great ado about trifles.

✓ಪನಿ pani, *s.* ✓Drizzling rain. ✓2. *see* ಪಣಿ. *adj.* Little, small. 3. few; *cf.* ಪಿನಿ. —ಕಪ್ಪೆ a small kind of frog. —ತತ್ರ a small umbrella. —ಹೊಂಪ a temporary shed. —ಬರ್ಸ drizzling rain. —ಬೂರುನಿ to drizzle. —ಕಡಿ ಯುನಿ to abate, as a drizzle.

✓ಪನಿಪುನಿ panipuni (ಪನಿ), *v. n.* To drizzle, shower.

ಪನಿಯಾರ paniyāra, *s.* An offering to a god, *etc.*, consisting of preparations of fruits and vegetables.

ಪನೂರು, ಪನೋರು, ಪನೋರು panūru, panoru, panōru, *see* ಪನೋರು.

ಪನೆ, ಪನೆಕುತ್ತಿ panē, panekutti, *see* ಪನಿ.

ಪನೆಮಾಡೆ panemāde, *s.* A demon so called.

ಪನೋಳಿ panoli, *see* ಪನೋಳಿ.

ಪನೈಕ್ಕೋರಿ pankōri, *s.* A kind of fish.

ಪನ್ನಿ panni, *see* ಪನಿ.

ಪನ್ನೆ pannē, *see* ಪನಿ.

ಪನ್ನು panpu, *see* ಬಣ್ಣು.

✓ಪಪ್ಪಡ, ಪಪ್ಪಳ pappada, pappala,

s. Pappaḍam, a very thin kind of cake made of pulse, salt, *etc.*

✓ಪಪ್ಪು pappu, *s.* A carcass, carrion.

✓ಪಬ್ಬ ಪabba, *see* ಪರ್ಬ.

✓ಪಯ ಪaya, *s.* ✓An ear of rice, ✓*etc.* ✓2. gum, resin. 3. *see* ಪಾಯ. —ಆಪಿನಿ an ear of rice to shoot.

✓ಪಯಕೆಲ್, ಪಯಚೆಲ್, ಪಯಚ್ಚೆಲ್ payakelu, payaḥelu, payaḥcelu, *s.* The time of shooting of the ears of corn.

ಪಯಣ payaṇa, *see* ಪ್ರಯಾಣ.

✓ಪಯತಾಯೆ payatāye, *s.* A thriving man.

ಪಯರಂದ್ ತಾಯೆ payarandūtāye, *s.* A demon so called.

✓ಪಯವುನಿ, ಪಯಾವುನಿ payavuni, payāvuni (ಪಯ, ಪಯಾ), *v. n.* To shoot, as an ear of corn.

ಪಯಸ್ payasy, *s.* Water 2. milk.

✓ಪಯಿ payi, *s.* An ear of corn; *cf.* ಪಯ.

✓ಪಯಿಚಿಲ್ payiḥilu, *s.* A bag made of palm-leaves.

ಪಯಿಚ್ಚಿಲ್ payiḥcelu, *see* ಪಯಕೆಲ್.

ಪಯಿಜಾನ್, ಪಯಿಜಾನ್ payijāṇu, payiñāṇu, *s.* A kind of silver anklet.

ಪಯಿಜಾಲಿ, ಪಯಿನಾಲಯಿ, ಪಯಿನಾಳಿ payiñāli, payinālayi, payināli, *see* ಪೈಂಜಾಲಿ.

ಪಯಿಟೆನ್ ಶೀರೆ payiṭinūṣirē, *see* ಪೈಟಿನಿಶೀರೆ.

ಪಯಿತೋಟ payitōta, s. A young garden or plantation.
 ಪಯಿಲ್ payily, see ಪಯ್ಲಿಲ್.
 ಪಯಿಲ್‌ಮಾನಿಗೆ payilumānigē, see ಪೈಲ್‌ಮಾನಿಗ್.
 ಪಯೇಜಿಲ್ payeċely, s. Subscription, contribution. 2. see ಪಯಕೆಶ್.
 ಪಯೆಬೆಲ್ payebely, see ಪೈಂಚೆಲ್.
 ಪಯೊಲಿ payoli, see ಪೈಯ್ಯಿಲ್.
 ಪಯ್ಯ, ಪಯ್ಯೆ payya, payyē, see ಪೈಯ್ಯಿ.
 √ಪಯ್ಯನ payyana, adj. Gently, softly, quietly; cf. ಪಯಣ.
 —ಕಿಂಞಾಪನಿ to conceal quietly.
 —ಪಾಡುನಿ to put gently.
 ಪಯ್ಯೆರ್ payyeru, s. A horse. 2. see ಪೈಯ್ಯಿಲ್.
 ಪಯ್ಯೊಲ್, ಪಯ್ಯೊಲಿ payyolu, payyoli, s. A horse. 2. riding, galloping. —ಎಡ್ಪಾಪನಿ to gallop.
 ಪರ para, adj. Distant, remote. 2. subsequent, after, following. 3. other, different. 4. more, exceeding. 5. before.
 —ಊರು a strange place, foreign country.
 √ಪರ para, adj. Old, worn out.
 —ಕುಂಟು worn out clothes.
 ಪರ para, s. Regard, respect.
 —ದಾಂತಿನಾಯೆ a careless man.
 —ಉಪ್ಪನಿ to have regard or respect. —ಪರಿಪನಿ to lose respect.
 —ಮಪಪನಿ be careless, regardless. —ಮಳ್ಪನಿ to regard, give attention. ನಿಕ್ಕಾ ದಾಲಾ ಪರ ಇಜ್ಜಾ have you no regard? do you not care?

√ಪರಂಕುನಿ paraṅkuni, see ಪಂಕುನಿ.
 √ಪರಂಗ್ paraṅgu, see ಪರಂಗೆಶ್.
 ಪರಂಗಿ paraṅgi, see ಪರಂಗೆ.
 √ಪರಂಗುನಿ paraṅguni (ಪರಂಗ್), v. n. To become stale, musty; to decay; also ಪರಂಗ್‌ದಿಪೋಷಿನಿ.
 √ಪರಂಗೆಲ್ paraṅgely, s. Staleness, decay. adj. Stale, decayed, decrepit. ಪರಂಗೆಶಿ a decrepit man.
 ಪರಂಚುನಿ paraṅcuni, see ಪರಂಚುನಿ.
 √ಪರಂಚೆನ, ಪರಂಚೆಲ್ paraṅcena, paraṅcelu, s. Prattling. 2. grumbling, murmuring.
 √ಪರಂಚೆಲೆ paraṅcele, s. A prattler, babbler. 2. a grumbler.
 ಪರಂಜಿ paraṅji, see ಪರಂಜಿ.
 ಪರಂಜ್ಯೋತಿ paraṅjyōti, s. The Supreme Being, Light of lights.
 √ಪರಂಟ್ paraṅtu, s. A bull frog.
 ಪರಂಟೆ paraṅta, s. Murmuring, grumbling. —ಪಾಕೆರುನಿ to grumble, talk nonsense.
 ಪರಂಟೆಳ್, ಪರಂಟೆಳೆಗೆ paraṅtaḷu, paraṅtaḷigē, s. A kind of creeper.
 √ಪರಂಟುನಿ paraṅtuni (ಪರಂಟೆ), v. a. To gripe, grasp, seize, lay hold of. | 2. see ಪರಂಚುನಿ.
 √ಪರಂಟೆ paraṅtē, s. An old buffalo.
 √ಪರಂಟೆಲೆ paraṅteḷe, s. A prattler, grumbler.
 √ಪರಂಡೆ paraṅḍa, s. Murmuring, grumbling.
 ಪರಂಡುನಿ paraṅḍuni, see ಪರಂಡುನಿ.
 ಪರಂಧಾನು paraṅdhāma, s. Vishnu's paradise.

ಪರಂಪರೆ paramparè, *s.* Succession; race, lineage, descent. *adj.* Successive, proceeding from one to another, hereditary.

↓ ಪರಂಬುನಿ parambuni, *see* ಪರ್ಬುನಿ.

ಪರಕ್ paraku, *see* ಫರಕ್.

ಪರಕಟ್ parakaṭu, *see* ಪರ್ಕಟ್ಟೆ.

ಪರಕಳೆ, ಪರಕಾಳಿ parakalè, parakāli, *s.* A long cloth.

ಪರಕಾಯ parakāya, *s.* Another body. —ಪ್ರವೇಶ transmigration.

✓ ಪರಕಿ paraki, *see* ಪರ್ಕಿ.

↓ ಪರಕೆ parakè, *s.* A vow made in trouble; beseeching. (2. *see* ಪರಾಕೆ. —ಪಣ್ಣಿನಿ to vow, make a vow. —ಪಾಡುನಿ, —ಕೊಪ್ಪಿನಿ to fulfil a vow. —ಸಂದಾವುನಿ to do a work carelessly. ಸಮನಿ a vow to be fulfilled.

ಪರಕೈ parakei, *s.* Depositing with another, as the stake of a wager. —ಕಟ್ಟುನಿ to deposit in this way.

ಪರಗಂತೆ paragantè, *see* ಪರ್ಕಟ್ಟೆ.

ಪರಗತಿ paragati, *s.* Future destiny.

ಪರಜನ parajana, *s.* Strangers.

ಪರಜಾತ parajāta, *adj.* Adopted, fostered by a stranger.

ಪರಜಾತಿ parajāti, *s.* A foreign tribe or caste.

ಪರಜಿ paraji, *see* ಪರಂಜಿ.

ಪರದಿ paradi, *see* ಪರೊದಿ.

↓ ↓ ಪರಡುನಿ paraḍuni (ಪರಡು), *v. n. & a.*

↓ ↓ To grope. ↓ 2. to spread.

ಪರಡೆಲೆ paradele, *s.* One who

gropes about. 2. a lazy man, *etc.*

↓ ಪರತ್ paratu, *adj.* Old, worn out. —ಆಪಿನಿ to become old.

ಪರತಂತ್ರ paratantra, *adj.* Dependent, obedient, subservient.

↓ ಪರತರುನಿ, ಪರತುರುನಿ parataruni, paraturuni (ಪರತರ್, ಪರತುರ್), *v. n.* To spread, extend, diffuse. 2. to creep, as an ant, *etc.*

ಪರತಿ parati, *see* ಪರ್ತಿ.

ಪರದಿ, ಪರದೆ paradi, paradè, *s.* A curtain, blind, screen. —ಕಟ್ಟುನಿ, —ಪಾಡುನಿ to put up a blind.

ಪರದೇವತೆ paradēvatè, *s.* A foreign deity.

ಪರದೇಶ paradēša, *s.* A foreign country.

ಪರದೇಶಿ paradēši, *s.* A foreigner. 2. a vagrant, vagabond.

ಪರದೈನ್ paradēisu, *s.* Paradise.

ಪರನಾರಿ paranāri, *s.* Another's wife.

ಪರನಿಂದೆ paranindè, *s.* Abusing others.

ಪರನೀರ್ paranīru, *s. lit.* Old water. 2. flowing water. 3. a perennial fountain. 4. water stored the preceding day.

ಪರಪಂಚ parapañca, *see* ಪ್ರಪಂಚ.

ಪರಪಕ್ಷ parapasha, *s.* Partiality. —ಮಟ್ಟುನಿ to show partiality, be biased.

↓ ಪರಪರ parapara, *s.* The noise of rending cloth.

✓ ಪರಪು parapu, *s.* A sand bed. *adj.* flowing, running.

✓ ಪರಪುನಿ parapuni (ಪರ), *v. n.* To flow, as water. 2. to creep, crawl on hands and legs. 3. to spread, as a creeper.

ಪರಬಾರಿ parabāri, *s.* Assignment. *adv.* Separately. 2. indirectly. —ವಾತೆರುನಿ to speak indirectly. —ಫೀಪಿನಿ to avoid, as a place in a journey, and go another way. —ಮಳ್ಳುನಿ to transfer, deliver over to another.

ಪರಬು parabu, *s.* An old woman.

ಪರಬೆ parabe, *s.* An old man.

ಪರಬ್ರಹ್ಮ parabrahma, *s.* The Supreme Being.

ಪರಮ parama, *adj.* Best, most excellent. 2. principal, chief, supreme. —ಸತಿ a blessed condition, salvation. —ಸೂ an excellent disposition. —ಸುರು a supreme, religious guide. —ಘಾತನೆ, —ಮುಷ್ಟೆ a very wicked man. —ಜ್ಞಾನ superior understanding. —ಪವನಿ heavenly bliss.

ಪರಮಂಡಲ paramaṇḍala, *s.* Heaven, the sky.

ಪರಮತ paramata, *s.* A strange religion. 2. another's intention.

ಪರಮಾನ್ನ, ಪರಮಾಯನ paramānna, paramāyana, *s.* Rice or wheat boiled in milk with sugar, etc.

ಪರಮಾತ್ಮೆ paramātme, *s.* The Supreme Being.

ಪರಮಾನಂದ paramānanda, *s.* Great happiness, heavenly bliss.

ಪರಮಾಪ್ತೆ paramāpte, *s.* A best friend, intimate friend.

ಪರಮಾರ್ಥ paramārtha, *s.* Chief object or intention. 2. truth, fact.

ಪರಮಾರ್ಥಿ paramārthi, *s.* A truthfull, honest man.

ಪರಮಾರ್ಥೆ paramārthe, *s.* God.

ಪರಮಾಸು paramāsu, *adj.* Best, excellent.

ಪರಮಾಸಿ paramāsi, *s.* Command, mandate, order; will, pleasure.

✓ ಪರಮೆ parame, *s.* A clever man. 2. a cunning, tricky fellow.

ಪರಮೇಶ್ವರೆ paramēśvare, *s.* The Supreme Lord. 2. a name of Śiva.

ಪರಮೇಷ್ಟಿ paramēṣṭi, *s.* The Creator. 2. a name of Brahma.

ಪರಯೆ paraye, *see* ಪಲಯೆ.

ಪರರಾಜ್ಯ paramāyā, *s.* A foreign territory.

ಪರಲ್ paraly, *see* ಪಿರಲ್.

ಪರಲೋಕ paralōka, *s.* The next world, heaven.

✓ ಪರವ parava, *s.* Concern, care, regard, respect; *cf.* ಪರ್ವ.

ಪರವಂಚ paravaṅca, *see* ಪ್ರವಂಚ.

ಪರವಡವೆ paravaḍavè, *s.* Another's property or thing.

ಪರವಶ paravaśa, *s.* Subservience, dependence. 2. ecstasy. 3. absence of mind.

ಪರವಾಸ paravāsa, *s.* Residence in a foreign land, exile.

ಪರವಿ paravi, *see* ಪರಬು.

↓ ಪರವೆ parave, *s.* A man belonging to a low class of devil-dancers.

ಪರವೇಷ paravēsha, *s.* Personation. 2. *see* ಪ್ರವೇಶ.

ಪರಶು paraśu, *s.* A hatchet, an axe. 2. the philosopher's stone; *also* ಪರಶುಕಲ್ಪ. —ರಾಮಿ the sixth incarnation of Vishṇu, who is said to have peopled the coast of Malabar.

ಪರಶೆ paraṣè, *s.* Pilgrims going to *or* assembled at any sacred place *or* festival of an idol.

↓ ಪರಸ್ parasu, *s.* Benediction.

ಪರಸಾಧಕ parasādhaka, *s.* Means of obtaining heaven.

ಪರಸೆ parasè, *s.* The perforations of a small machine for making a kind of vermicelli (ಶೇ ಮುಯಿವ ಅಡ್ಡಿ). 2. *see* ಪರಶೆ.

ಪರಸೇವೆ parasēvē, *s.* Serving another.

ಪರಸ್ಥಳ parasthāḷa, *s.* A strange place, foreign country.

ಪರಸ್ತ್ರೀ parastri, *s.* The wife of another.

ಪರಸ್ಪರ paraspara, *adj.* Mutual, reciprocal. —ವೈರ mutual hatred. —ಸ್ನೇಹ mutual friendship.

ಪರಸ್ವ parasva, *s.* Another's property.

ಪರಸ್ವಾಧೀನ parasvādhina, *see* ಪರಾಧೀನ.

ಪರಹಿಂಸೆ parahimsè, *s.* Persecu-

ಪರಹಿತ parahita, *s.* Kindness to strangers, benevolence.

ಪರಳೊಪ್ಪ paraloppa, *adv.* Wholly, totally, fully.

ಪರಾ parā, *pref.* *implying* Supremacy. 2. liberation. 3. invested order. 4. pride. 5. excess. 6. encounter. 7. overcoming. 8. going. 9. destroying.

ಪರಾಂಬ್ರುಖ parāṅṅmukha, *s.* An averted face.

ಪರಾನ್ನ parānna *s.* Living on others; food supplied by another.

↓ ಪರಾಂಬರಿಕೆ parāambarikè, *s.* Care, protection. 2. enquiry, investigation.

↓ ಪರಾಂಬರಿಪುನಿ parāambaripuni (ಪರಾಂಬರಿ), *v. a.* To take care of, watch over, nurse. 2. to investigate, consider.

ಪರಾಕ್ parākṇ, *see* ಪ್ರಾಕ್.

ಪರಾಕೆ parākè, *intj.* Attention! 2. calling attention while addressing a superior.

ಪರಾಕ್ರಮ parākrama, *s.* Power, valour. 2. exertion. —ದಾಯಿ, —ಶಾಲಿ a powerful man, hero.

ಪರಾಖತ್ parākhatṇ, *see* ಘರಾಖತ್.

ಪರಾಜಯ parājaya, *s.* Conquest, defeat.

ಪರಾಣ್ಬುಖ, parāṅṅmukha, *see* ಪರಾಂಬ್ರುಖ.

ಪರಾತ್ಪರೆ parātpare, *s.* The Supreme Being, God.

ಪರಾಧೀನ parādhina, *s.* Possession by another, alienation. *adj.*

Dependant on, subject to another. —ಮಕ್ಕನಿ to alienate, as property.

ಪರಾನ್ನ parānna, *see* ಪರಾನ.

ಪರಾಪರವಸ್ತು parāparavastu, *see* ಪಾತ್ವರೇ.

ಪರಾಭವ parābhava, *s.* The fortieth year of the Hindu cycle of sixty. 2. discomfiture. 3. destruction.

ಪರಾಬರಿ parābari, *see* ಪರಬಾರಿ.

ಪರಾಮರಿಕೆ, ಪರಾಮರ್ಶ parāmari-kè, parāmarśa, *see* ಪರಾಂಬರಿಕೆ.

ಪರಾಯಿ parāyi, *adj.* Strange, foreign. —ಜನ foreign people. —ವಸ್ತು another's things.

ಪರಾರಿ parāri, *see* ಫರಾರಿ.

ಪರಾರ್ಥ parārtha, *s.* The property of another. 2. another meaning. *adv.* On account of another.

ಪರಾಶ್ರಯ parāśraya, *s.* Taking refuge with another.

ಪರಿ pari, *s.* A path, way. 2. an opening, gap, a vacant space. ಮುಸೆರವ — a rabbit's path. —ಕಟ್ಟನಿ, —ನುಗ್ಗನಿ to repair, as a gap in a hedge. —ತೂಪಿನಿ to seek a way; to track the path. —ಪತ್ತುನಿ to go one's way; to escape. —ಪಾಡುನಿ to plant again where the previous plants have perished; to repair a hedge. —ಮಕ್ಕನಿ to take care. —ಮುತ್ತುನಿ, —ಮುರಿಯುನಿ a path to be out of repair.

ಪರಿ pari, *pref. implying* Ubi-

quity. 2. part, portion. 3. abandonment. 4. end, term. 5. sickness, infirmity. 6. stress. 7. separateness, distribution. 8. encircling. 9. depreciation, exposure of faults. 10. respect. 11. rejection, turning off *or* away. 12. ornament. 13. diffusion. 14. sign. 15. sorrow. 16. cessation; impediment. 17. truth. 18. an exclamation of pleasure *or* satisfaction.

ಪರಿಂಕಿಗಡ್ಡೆ pariṅkigaddè, *s.* The Telinga potato, *Arum campanulatum*.

ಪರಿಂಕುನಿ pariṅkuni, *see* ಪಂಕುನಿ.

ಪರಿಂಗೊಟ್ಟಿ pariṅgotṭè, *see* ಪಂಗೊಟ್ಟಿ.

ಪರಿಕಾಳೆ parikālè, *see* ಪರಕಳೆ.

ಪರಿಕೆ pariki, *see* ಪರ್ಕೆ.

ಪರಿಕೆ parikè, *see* ಪರಕೆ. 2. *see* ಪರಿಕೆ.

ಪರಿಖ್ಯಾತಿ parikhyāti, *see* ಪ್ರಖ್ಯಾತಿ.

ಪರಿಗ pariga, *s.* An iron club.

ಪರಿಜಯ, ಪರಿಜಯ, ಪರಿಚಿತಿ, ಪರಿಚಿತೆ paricāya, paricārya, paricīti, paricītè, *s.* Acquaintance, knowledge; intimacy.

ಪರಿಚಾರಕೆ paricārake, *s.* An attendant, servant.

ಪರಿಚ್ಛೇದನೆ paricchēdanè, *s.* Division, section, as of a book. 2. circumcision.

ಪರಿಜನ parijana, *s.* Dependence. 2. retinue.

ಪರಿಜಿತಿ, ಪರಿಜಿತಿ parijiti, parijè, *see* ಪರಿಜಯ.

ಪರಿಣಾಮ, ಪರಿನೇಮ pariñāma, parinēma, *see* ಪರ್ಣಮ.

ಪರಿತ್ಯಾಗ parityāga, *s.* Separation, abandonment.

ಪರಿಧಾವಿ paridhāvi, *s.* The forty-sixth year of the Hindu cycle of sixty.

ಪರಿನಾಮ parināma, *see* ಪರ್ಣಮ.

ಪರಿಪಕ್ಷ paripaksha, *see* ಪರಪಕ್ಷ.

ಪರಿಪರಿ paripari, *adj.* Diverse, various.

ಪರಿಪಾಲನೆ paripālanè, *s.* Protection, care, fostering.

✓ಪರಿಪುನಿ paripuni (ಪರಿ), *v. a.* To tear, rend.

ಪರಿಪೂರ್ಣ paripūrṇa, *adj.* Complete, full.

ಪರಿಪೂರ್ತಿ paripūr̥ti, *s.* Fulness, completion, satisfaction.

ಪರಿಬಂಧ paribandha, *s.* Relationship. —ದಾಯೆ a kinsman.

ಪರಿಭ್ರಮೆ paribhramè, *s.* Turning round, flurry.

ಪರಿಮಳ parimāla, *s.* Fragrance, perfume. —ವಸ್ತು perfumery. —ನೀರಿ fragrant water.

ಪರಿಮಾಣ parimāṇa, *s.* Measure, amount, quantity.

ಪರಿಮಾಳ್ parimāḷy, *s.* An honorific title amongst Bants.

ಪರಿಮಿತ parimita, *adj.* Measured, meted. *s.* Estimate, value.

ಪರಿಮುಣ್ಣಿ parimuṇṇi, *s.* Country chilli.

ಪರಿಮುದಿ parimudi, *s.* Perishing.

▶ಪರಿಯು pariya, *adj.* Plenty, exceeding, much.

ಪರಿಯಂತರ pariyantara, *adv.* Till, until.

ಪರಿಯಾಟನೆ pariyātanè, *s.* Wandering, roaming; revolution. —ಮೆಚ್ಚುನಿ to wander, roam; to revolve.

ಪರಿಯಾಯು pariyāya, *s.* Order, arrangement. succession. 2. opportunity, occasion. 3. a grand festival once in two years at Uḍipi, celebrating the occasion of a Svāmi's succession to the management of Krishna's temple there.

✓ಪರಿಯುನಿ pariyuni (ಪರಿ), *v. n.* To run, flow. ✓2. to rend.

ಪರಿಯೊಳು pariyolu, *s.* A kind of fish.

ಪರಿವಾರ parivāra, *s.* Followers, retinue; army.

ಪರಿಶುದ್ಧ pariśuddha, *adj.* Sacred, holy, pure. —ದಾಯೆ, —ವಂತೆ, ಪರಿಶುಷ್ಠೆ a holy man. —ಮೆಚ್ಚುನಿ to sanctify.

ಪರಿಶುದ್ಧಾತ್ಮೆ pariśudhātme, *s.* The Holy Ghost, Holy Spirit.

ಪರಿಶೆ parišè, *see* ಪರಸೆ.

ಪರಿಶೋಧನೆ pariśōdhanè, *s.* Examination, investigation. 2. temptation. —ಮೆಚ್ಚುನಿ, ಪರಿಶೋಧನಿ to investigate; to tempt.

ಪರಿಶ್ರಮ pariśrama, *s.* Fatigue, difficulty, exhaustion. 2. practice, exercise.

ಪರಿಸಾನ parisāna, *s.* Death.

ಪರಿಹರಿಪುನಿ pariharipuni (ಪರಿಹರಿ), *v. a.* To forgive, absolve, pardon. 2. to clear, as a debt.

ಪರಿಹಾರ parihāra, *s.* Removal. 2. healing, relief. 3. absolution, pardon. —ಮಕ್ಕುನಿ to heal, relieve; to pardon, absolve; to propitiate, as an evil spirit, *etc.*

ಪರಿಹಾಸ, ಪರಿಹಾಸ್ಯ parihāsa, parihāsyā, *s.* Jeer, mocking, raillery, sport. —ಮಕ್ಕುನಿ to jeer; to sport.

ಪರೀಯ pariya, *see* ಪರಿಯ.

ಪರೀಕ್ಷೆ parīkshè, *s.* Trial, experiment, investigation, examination, test, discrimination. —ದಾಯಿ, ಪರೀಕ್ಷೆಕೆ an experimenter; examiner; a tempter. —ತೂಪಿನಿ, —ಮಕ್ಕುನಿ, ಪರೀಕ್ಷಿಸುನಿ to examine, test, try.

✓ ಪರು parū, *s.* The teeth, as of a beast, saw, file, *etc.* —ಕಣೆ a tooth-pick. —ಅಡೆವುನಿ to set teeth on edge. —ಉದುರುನಿ, —ಕಡೆವುನಿ the teeth to fall out. —ಉರ್ಪುನಿ to file the teeth of a saw. —ಕಡೆಪಿನಿ, —ಕಡೆಯುನಿ to gnash the teeth. —ವಾರುನಿ to furnish a saw, *etc.*, with teeth. —ಬರ್ಪಿನಿ to teeth.

ಪರುಕತ್ತಿ parukatti, *see* ಪರ್ಕತ್ತಿ.

ಪರುಕು paruku, *see* ಪರ್ಕು.

ಪರುವ paruva, *see* ಪರ್ವ.

✓ ಪರುವೆಲ್ paruvēly, *s.* Food, meal, as of a Pariah. 2. *see* ಪೀರುವೆಲ್.

ಪರುಶ, ಪರುಶು paruśa, paruśu, *see* ಪರಶು.

✓ ಪರೆ parē, *s.* ✓ A cataract or web on the eye. 2. *see* ಪಾರೆ.

ಪರೆಂಗಿ parengi, *s.* A Frank or Portuguese. 2. an European. *adj.* European; foreign. —ಪಲಕಾಲು ananas, pine-apple. —ಮುಟ್ಟಿ Spanish pepper, *Capsicum annuum*. —ರೋಗ syphilis. ಗಂಟೆ, ಶೂಜ್ಜೆ, ನಾಯಿ, ಪುಟ— are some of the different kinds of venereal diseases.

ಪರೆಂಗೆಲೆ parengele, *s.* A syphilitic man. 2. *see* ಪರೆಂಜೆಲೆ.

ಪರೆಂಜಣ, ಪರೆಂಜಾಟೆ pareñçana, pareñçāṭa, *s.* Prattle. 2. twaddle.

✓ ಪರೆಂಜುನಿ pareñçuni (ಪರೆಂಜೆ), *v. n.* To prate, prattle. 2. to find fault with, censure.

ಪರೆಂಜೆಲೆ pareñcele, *s.* A prattler, tattler. 2. one given to fault-finding.

ಪರೆಂಜೆ, ಪರೆಜೆ pareñji, pareji, *s.* A scaffold, temporary platform. —ಕಟ್ಟುನಿ to erect a scaffold.

✓ ಪರೆಲ್ parely, *s.* A grain of sand, grit, gravel; a bit of glass, *etc.* 2. a grain of corn, *etc.* —ಕಲ್ಲೆ a pebble. ಚಿಡಿಶ— small shot. —ಮಡ್ಡೆಲೆ a washerman-barber of low class.

ಪರೆಲುನಿ pareluni, *see* ಪರ್ಲುನಿ.

✓ ಪರೆಲ್ಲೆಂಣೆ pareldennè, *s.* Castor oil. ಪರೆಳ್ ಪarelly, *see* ಪರೆಲ್.

ಪರೇಜೆ, ಪರೇಜು parēji, parēju, *adj.* Equal, corresponding with; *cf.* ಪರೆಂಜೆ.

✓ ಪರೇತೆ parètè, *s.* Crawling on hands and feet.

ಪರೇಶೆ parēše, *see* ಪರೇಜೆ.

ಪರೋಡಿ parodi, s. Dissimulation, hypocrisy. 2. skill, craft, scheme. —ನಾರೆ a hypocrite. —ಮಳ್ಳುನಿ to simulate, pretend; to play tricks.

ಪರೋಪಕಾರ parōpakāra, s. Kindness to strangers, benevolence. ಪರೋಪಕಾರಿ a philanthropist.

ಪರ್ರಾಯೆ parrāye, s. A stranger, foreigner.

↓ ಪರ್ಕ್, ಪರ್ಕಟ್ಟು, ಪರ್ಕಟಿ, ಪರ್ಕಟ್ಟಿ parku, parkattu, parkatè, parkat-tè, *adj.* Old, worn out, ragged. ಪರ್ಕಡ್, ಪರ್ಕಡೆ parkadu, parkadè, *adj.* Grinding or gnashing of teeth. —ತುಚ್ಚುನಿ to grind or gnash teeth.

↓ ಪರ್ಕಡಿ, ಪರ್ಕಡ್ಡಿ parkadi, parkaddi, s. A tooth-pick.

ಪರ್ಕತ್ತಿ, ಪರ್ಕತ್ತೆ parkatti, parkat-tè, s. A scythe, sickle.

ಪರ್ಕಾವುನಿ parkāvuni (ಪರ್ಕಾ), v. a. To draw in, call in. 2. to confiscate. 3. c. v. of ಪರ್ಕಾನಿ.

↓ ಪರ್ಕಿ, ಪರ್ಕಿಸ್, ಪರ್ಕೆಲ್ parki, parkisu, parkelu, *adj.* Destitute, wretched.

↓ ಪರ್ಕುನಿ parkuni, *see* ಪಂಕುನಿ.

ಪರ್ಕೆ parkè, *see* ಪರಕೆ.

↓ ಪರ್ಕೆ parkè, s. Bedding. 2. sleep, rest. —ಪಡಿ the mat under a bed, etc.

ಪರ್ಕೊಟಿ, ಪರ್ಕೊಟ್ಟು parkotè, parkottu, *see* ಪರ್ಕಟ್ಟು.

ಪರ್ಕೊಡೆಯುನಿ parkodeyuni (ಪರ್ಕೊಡೆ), v. a. To grin, gnash.

ಪರ್ಗಣೆ parganè, *see* ಪೆರ್ಗೆ.

ಪರ್ಚಯ್, ಪರ್ಚಿತ parçarya, parçita, *see* ಪರಿಚಯ.

ಪರ್ಚಿ parji, *see* ಪರಿಂಜಿ.

ಪರ್ಣ parna, *see* ಪರ್ನ.

↓ ಪರ್ತಿ parti, s. Cotton, *Gossypium indicum*.

ಪರ್ತೆ partè, s. Sharpness, edge. *adj.* Sharp, quick, keen. —ಮಳ್ಳುನಿ to whet, sharpen.

↓ ಪರ್ತೆ, ಪರ್ತೆಲ್ partè, partelu, s. A rent, tear, as in clothes, etc. *adj.* Torn, tattered, old.

↓ ಪರ್ತೆಲೆ partele, s. A man in rags. ಪರ್ದತ್ತಿ pardatti, *see* ಪರ್ಕತ್ತಿ.

ಪರ್ದಿ pardi, *see* ಪಲಿ.

ಪರ್ದಿ, ಪರ್ದಿ pardi, pardè, *see* ಪರಡಿ.

ಪರ್ದೇಶಿ pardēši, *see* ಪರದೇಶಿ.

ಪರ್ನ parna, s. A leaf. 2. a feather.

ಪರ್ನಶಾಲೆ parnašālè, s. A hut made of leaves, hermitage. 2. a booth. 3. a bower.

ಪರ್ನಾಮು parnāma, s. Health, welfare. 2. prosperity. *adj.* Thriving, prosperous.

↓ ಪರ್ಪಾಟೆ parpāṭa, s. Drinking.

ಪರ್ಪಾಟಕ parpāṭaka, s. The shrub *Mullugo cerviana*.

↓ ಪರ್ಪಾವುನಿ parpāvuni, c. v. (of ಪರ್ಪಿನಿ or ಪರ್ಪುನಿ) ↓ To cause to

↓ drink. ↓ 2. to have pulled out, cause to pluck or pull.

↓ ಪರ್ಪಿನಿ parpini (ಪರಿ), v. a. To drink, sip. 2. to take food, as a Pariah.

↓ ಪರ್ಪು parpu, *see* ಪರಪು.

↓ ಪರ್ಪುನಿ parpuni (ಪರಿ), v. a. To

pluck, pull out, as roots, grass, etc.; cf. ಪೊರ್ಪನಿ.

✓ ಪರ್ವೆಲೆ parpele, s. A drunkard.

✓ ಪರ್ಬ parba, s. A festival, feast, holiday.

ಪರ್ಬಾವುನಿ parbāvuni, c. v. (of ಪರ್ಬುನಿ) To cause to spread, extend, diffuse.

ಪರ್ಬು parbu, see ಪ್ರಭು.

✓ ಪರ್ಬುನಿ parbuni (ಪರ್ಬ್), v. n. To spread, multiply, diffuse; to flow.

ಪರ್ಮನ parmana, see ಪರಮಾಂನ.

ಪರ್ಮರಿ parmarī, see ಪರ್ಮರಿ.

ಪರ್ಮಾನ್ parmāny, s. A pole attached to a boat's sail.

ಪರ್ಮಾಸ್ parmāsy, see ಪರಮಾನ್.

ಪರ್ಮಾಳೆ parmalē, s. The name of a hill.

ಪರ್ಯಾ parya, see ಪರಿಯ.

ಪರ್ಯಾಟಣೆ paryāṭaṇē, see ಪರಿಯಾಟಣೆ.

ಪರ್ಯಾಯ paryāya, see ಪರಿಯಾಯ.

ಪರ್ಯುನಿ paryuni, see ಪರಿಯುನಿ.

ಪರ್ಲುನಿ parluni (ಪರ್ಲ್), v. n. To be washed, as a dam or reservoir. v. a. To cut sharply, as a knife.

✓ ಪರ್ವ parva, s. Awe, fear, reverence, respect, regard; cf. ಪರ.

ಪರ್ವ parva, s. A knot, joint of a cane. 2. a name given to certain days in the lunar month, as the full and change of the moon. 3. division of a year, as the equinox, solstice, etc.; cf. ಪರ್ಬ. 4. a

section, division, chapter. 5. stage or degree of ripeness in fruits. —ಕಾಲ a holy day.

ಪರ್ವಂದ parvanda, adj. Honorary. —ಪಚ್ಚಡೆ a robe of honor.

ಪರ್ವತ parvata, s. A mountain, hill.

ಪರ್ವೆಲ್, ಪರ್ವೆಲಿ parvelu, parveli, s. A feast or meal among Pariahs. 2. see ಪರಿಯೊಳು.

ಪರ್ಶೆ paršē, see ಪರಕೆ.

ಪರ್ಳೆಪ್ಪು parleppu, see ಪರಳೆಪ್ಪು.

ಪಲ pala, see ಫಲ.

ಪಲಂಕೆನ palankena, adv. Early. 2. see ಪಣಕೆ.

ಪಲಂಗ್ palangu, see ಪಲ್ಲಂಗ.

ಪಲಂಬರ palambara, s. Fulness. 2. see ಪನಂಬರ.

ಪಲಂಬರುನಿ palambaruni (ಪಲಂಬರ್), v. n. To be full. 2. see ಕಂಠಂಬರುನಿ.

✓ ಪಲಂಬುನಿ palambuni (ಪಲಂಬ್), v. a. To lament.

ಪಲಟುನಿ palatuṇi (ಪಲಟಿ), v. n. To be altered, changed.

ಪಲಪು palapu, s. A boundary, limit.

✓ ಪಲಯಿ palayi, s. A plank, board. —ವಾನ್ the Indian cod.

ಪಲಯೆ palaye, s. An elder brother.

ಪಲವು palavu, see ಫಲಾವು.

ಪಲಾನ palāna, see ಫಲಾನೆ.

ಪಲಾಯನ palāyana, s. Flight, retreat. —ಮೆಳ್ಳುನಿ to retreat, decamp.

✓ ಪಲಾಯಿ palāyi, see ಪಲಯಿ.

ಪಲಾಯೆ palāye, *see* ಪಲಯೆ.

ಪಲಾರ palāra, *see* ಫಲಾರ.

ಪಲಾಶ palāśa, *s.* The tree *Butea frondosa*.

ಪಲಿ pali, *s.* An elder sister.

ಪಲಿ pali, *see* ಪರಿ. 2. *see* ಪಳಿ.

✓ಪಲಿಕೆ palikè, *s.* A valley, declivity. 2. a pond, ditch.

ಪಲಿತ palita, *see* ಫಲಿತ.

ಪಲಿತ, ಪಲಿಪು palita, palipu, *s.* Effect, virtue, efficacy, as of a hand, medicine, *etc.* 2. durability, survivance

ಪಲಿಪುನಿ palipuni, *see* ಫಲಿಪುನಿ.

✓ಪಲು palu, *s.* Ripening, as of fruit. 2. *see* ಪಲಿಕೆ. *adj.* Half ripe.

ಪಲೆ pale, *see* ಪಲಯೆ.

✓ಪಲ್ಕುನಿ palkuni (ಪಲ್ಕೆ), *v. n.* To be very soft, as an over-ripe fruit. 2. to be pliant, flexible.

ಪಲ್ಲೆಡಿ palgsedi, *see* ಪನ್ನಟ್ಟಿ.

ಪಲ್ಲೆಡಿ palgedi, *s.* A base, mean fellow.

ಪಲ್ಲೆ ಪaldi, *see* ಪಲಿ.

ಪಲ್ಲೀರ್ palniru, *see* ಪನ್ನೀರ್.

ಪಲ್ಲೆ ಪallu, *see* ಪಲ್ಲ.

ಪಲ್ಲೆ ಪalla, *s.* A small enclosure of wicker work for keeping cooked food during an entertainment. 2. *see* ಪಲ್ಲೆ.

ಪಲ್ಲೆಂಗ ಪallaṅga, *s.* A canopy over a couch or bedstead.

ಪಲ್ಲೆಕಿ pallaki, *s.* ಪಲ್ಲೆಕಿ.

ಪಲ್ಲೆಟ ಪallaṭa, *adj.* Overwhelmed. 2. altered. 3. misplaced. —೨

ಪನಿ to be altered. —ಮಳ್ಳುನಿ to alter.

ಪಲ್ಲನ ಪallana, *s.* Rags. 2. patchwork of a garment. —ಪಾರಾವನಿ to wear patched garments.

✓ಪಲ್ಲಯಿ pallayi, *s.* An earthen dish.

ಪಲ್ಲವ ಪallava, *s.* A sprout, shoot.

✓ಪಲ್ಲಾ ಪallā, *s.* A port. 2. ✓*see* ಪಲ್ಲೆ.

ಪಲ್ಲಾಡುನಿ pallāḍuni (ಪಲ್ಲಾಡೆ), *v. n.* To be unsteady.

✓ಪಲ್ಲಿ ಪalli, *s.* ✓A house lizard. 2. a fork. 3. a rake. —ಪತ್ತುನಿ to grasp one's hands in a children's game.

ಪಲ್ಲು ಪallu, *adj.* Stupid, simple. 2. timid, spiritless, wanting boldness; *cf.* ಚಲ್ಲೆ. 3. *see* ಪೆಲ್ಲು. —ಕುಡುಕೆ a mad or howling jackal. —ನರಮಾನಿ a weak fellow; a stupid man.

✓ಪಲ್ಲೆ ಪallè, *s.* The spleen. 2. the large bean of *Entada monastachya*; also —ಕಾಯಿ. ಮೊರಂಪು —ದ ಪೈಮುಡಿ a bundle of the said beans. —ಬೂರು the creeper of *Entada monastachia*. —ಸೊಬ್ಬುನಿ to play with *Entada* seeds.

ಪಲ್ಲೆಂಕಿ palleṅki, *s.* A palankeen.

ಪಲ್ಲೆಕ್ಕಿರೋಗ ಪallekkirōga, *s.* Rickets.

ಪವನ್ ಪavanu, *s.* A gold coin equal to twenty shillings.

ಪವನ ಪavana, *s.* A sieve, strainer.

ಪವನ, ಪವಮಾನ ಪavana, pavamāna, *s.* Air, wind.

✓ ಪವಲ, ಪವಳ pavala, pavaḷa, *see* ಪಕಲ.

ಪವಿತ್ರ pavitra, *adj.* Clean, pure, purified. *s.* Sacrificial (*or* kuṣa) grass, *Poa cynosuroides*. 2. a ring of kuṣa grass put on the fourth finger by a Brahman while performing a ceremony.

ಪವುಂಚಿ pavuñci, *s.* A bracelet of gold beads.

ಪವುಂಜಿ pavuñji, *s.* The Dasara festival.

ಪವುಂಜಿಗಾರಿ pavuñjigāre, *s.* A fop, dandiprat; a vain *or* proud man.

ಪವುಜಿ pavuñji, *see* ಫವಜಿ.

ಪವೊಲಿ pavoli, *see* ಪಾವೊಲಿ.

ಪಶಪಶ paśapaśa, *see* ಪಚಪಚ.

ಪಶು paśu, *s.* An animal in general. 2. a beast. 3. horned cattle.

✓ ಪಶಿ paśe, *see* ಪಸೆ.

ಪಶ್ಚಾತ್ತಾಪ, ಪಶ್ಚಾತ್ತಾಪ paścātāpa, paścātāpa, *s.* Contrition, repentance, remorse, sorrow. 2. pity, compassion. —ಅಪಿನಿ to be penitent. —ಪಡೆವೊಣಿಸಿ, —ಮೆಳ್ಪುನಿ to repent.

✓ ಪಸಾಂಬೆ, ಪಸಂಬೆ pasumbè, pasambè, *s.* A sack *or* bag made of coir.

ಪಸಂಗರಿ paṅgari, *s.* A kind of condiment.

✓ ಪಸಂತ, ಪಸಂದ್ pasantu, pasandu, *adj.* Comely, handsome, well, pleasing, nice.

ಪಸಂತ್ರ, ಪಸಂದ್ರ pasantra, pasandra, *s.* Vicinity, neighbourhood, environ.

ಪಸಕ್ಕು pasakka, *see* ಪಚಕ್ಕು.

ಪಸರಿಯುನಿ pasariyuni, *see* ಪಸೆರುನಿ.

ಪಸಲ್ pasalu, *s.* The share of a fisherman.

ಪಸಲಿ pasali, *see* ಫಸಲಿ.

ಪಸಾಡಿ pasāḍi, *see* ಪಾಸಾಡಿ.

ಪಸಾದ್ pasādū, *s.* Transpiring, becoming public.

ಪಸಾರ್ pasāru, *see* ಪಸ್ಸಾರ್.

ಪಸಾರಿ pasāri, *s.* A druggist.

✓ ಪಸಿ pasi, *s.* A boy. 2. a child.

✗ ಪಸಿಂಕರ paṅkara, *s.* Dampness, wetness. 2. yielding, softness.

✓ ಪಸಿಗಿಟ್ಟೆ, ಪಸಿಗಿಟ್ಟೆ pasigetti, pasiget-
tè, *see* ಪಸ್ಕಟ್ಟೆ.

ಪಸು pasu, *see* ಪಸಿ.

✓ ಪಸೆ paśe, *s.* ✓ Moisture, wetness, dampness. 2. greasiness, oiliness. 3. essence, substance, strength. ನೀರಿವ—dampness. ನೆಯಿವ—greasiness of ghee. ಪಸಿರಿವ—the strength of tobacco.

✓ ಪಸೆರುನಿ paseruni (ಪಸೆರಿ), *v. n.* & *a.* To extend, diffuse, spread.

ಪಸ್ಕು pasku, *s.* Collection, fee. —ಎತ್ತುನಿ to collect a fee.

ಪಸ್ಕಟ್ಟೆ, ಪಸ್ಕೆಟ್ಟೆ paskatti, pasketti, *s.* Turf, sod, sward, removed from the earth for covering a wall, *etc.*, with it.

ಪಸ್ಕಾರ್ paskāru, *see* ಪಚಾರ್.

ಪಸ್ಕಿ paski, *s.* Punishing a boy

by making him to stand and sit alternately with both ears seized by his fingers cross-armed.

ಪಸ್ಕುತ್ತೆ paskutta, *s.* Sickliness.
—ದಾಯೆ a sickly man, invalid.

ಪಸ್ಕೆಡಿ paskedi, *see* ಪಸ್ಕಟ್ಟಿ.

√ ಪಸ್ಪು paspu, *adj.* Clear. 2. wet;
cf. ಪಸಿ. 3. *see* ಪವ್ಪು.

ಪಸ್ಸರಾ passaru, *s.* Clipping, cutting asunder. 2. killing, murdering.

ಪಸ್ಸುನಿ passuni, *see* ಪತ್ತುನಿ.

ಪಳಂಕ್, ಪಳಂಗ್ palaṅku, palaṅgu,
see ಪಲ್ಲಂಗ.

ಪಳಂಕೆನ palaṅkena, *see* ಪಲಂಕೆನ.

ಪಳಂತಿಗೆ palantigè, *s.* Declivity.

ಪಳದ್ಯೆ paladya, *s.* Sauce *or* pepper-water with *or* without vegetables.

ಪಳಪಳ palapaḷa, *s.* The rippling noise of water. *adv.*, *see* ಫಳಫಳ.

ಪಳಾನೆ palāṇè, *see* ಫಲಾನೆ.

ಪಳಿ pali, *s.* A long rice-field. 2. *see* ಪಲಿ.

ಪಳಿಕೆ palikè, *see* ಪಲಿಕೆ.

√ ಪಳಿಂಕುನಿ paleṅkuni (ಪಳಿಂಕ್), *v. a.*
To upset, overturn.

√ ಪಳ್ಕುನಿ paḷkuni, *see* ಪಲ್ಕುನಿ.

√ ಪಳ್ಳು palla, *s.* A shallow stream, pond, ditch. 2. a hollow, low spot. 3. a hole, pit. —ಕೆಂಜುನಿ to roll in a pond; to fill up a hollow.

√ ಪಳ್ಳಿ palli, *s.* A mosque. 2. *see* ಪಳ್ಳಿ.

ಪಳ್ಳು pallu, *see* ಪಲ್ಲು.

ಪಳ್ಳೆ pallè, *see* ಪಲ್ಲೆ.

√ ಪಳ್ಳೆನ pallèna, *s.* Light, shine. 2. *see* ಪಣಕೆ. —ಆಪಿನಿ to become light; to shine.

ಪಕ್ಷ paksha, *s.* The dark *or* bright half of the lunar month. 2. a side, flank. 3. a party. 4. partiality. 5. an argument; a position advanced *or* to be maintained. —ದಾಯೆ a partisan, adherent. —ಪಾತ, ಪರ— partiality. —ಪಾತಿ a partial person. —ರಾವು, —ಪಾತ paralysis. —ಪಾತದಾಯೆ a paralytic.

ಕೃಷ್ಣ— the dark lunar fortnight. ಶುಕ್ಲ— the bright lunar fortnight. ಪಕ್ಷೆಗು ಫೀಪಿನಿ, ಪಕ್ಷೆಗು ಕೇರುನಿ to take a side.

ಪಕ್ಷವಾತ, ಪಕ್ಷವಾಯು pakshavāta, pakshavāyu, *s.* Paralysis.

ಪಕ್ಷಾಂತರ pakshāntara, *s.* Another side *or* part. 2. the opinion of a party.

ಪಕ್ಷಿ pakshi, *see* ಪಕ್ಕಿ.

ಪಕ್ಷಿವಾಲ್ pakshivāḷu, *see* ಪಕ್ಷದಾಯೆ *under* ಪಕ್ಷ.

ಪಾಂಕ್ pāṅku, *s.* A kind of musical instrument.

ಪಾಂಕ pāṅka, *see* ಪಂಕ.

√ ಪಾಂಗಳ pāṅgala, *s.* A portion, share. —ಪಾಕುನಿ to divide; to mark.

ಪಾಂಗಿತನ, ಪಾಂಗಿದನ, ಪಾಂಗಿದಾನ pāṅgitana, pāṅgidana, pāṅgidāna, *s.* Scorn, mockery, jeering, despising.

ಪಾಂಗಿಯಾವುನಿ pāṅgiyāvuni, *c. v.*
(of ಪಾಂಗಿಯುನಿ) To despise, jeer,
mock.

ಪಾಂಗಿಯುನಿ, ಪಾಂಗ್ಯುನಿ pāṅgiyuni,
pāṅgyuni (ಪಾಂಗಿ), *v. n.* To be
despised, jeered, mocked.

ಪಾಂಗೀಲ pāṅgīla, *adj.* Precious.

ಪಾಂಗು pāṅgu, *s.* Sickness. 2. a
share. 3. proportion.

ಪಾಂಜಾಲೆರ್ ಪಾಂಜಾಲೆರು, *see* ಪಂಜಾಲೆರ್.

ಪಾಂಜ ಪಾಂಜಾ, *adj.* Oblique, slop-
ing.

ಪಾಂಜರ, ಪಾಂಜಾರ ಪಾಂಜಾರಾ, ಪಾಂಜಾ-
ರಾ, *s.* A den, cave, cavern. 2.
a cage.

ಪಾಂಟ, ಪಾಂಟು pāṅṭu, pāṅṭu, *s.*
Fatigue, weariness. —ಕಟ್ಟುನಿ
to get weary.

ಪಾಂಟೆ ಪಾಂಟೆ, *s.* A spool. [man.

ಪಾಂಟೆ ಪಾಂಟೆ, *s.* A stiff, stunted

ಪಾಂಟಿಲ ಪಾಂಟಿಲಾ, *s.* Stiffness;
stuntedness.

ಪಾಂಡ ಪಾಂಡಾ, *see* ಪಾಂಡಿ.

ಪಾಂಡರ ಪಾಂಡಾರಾ, *s.* Pale or
yellowish white.

ಪಾಂಡವಜ್ಜೆಯಿ ಪಾಂಡವಾ ಬಾಜ್ಜೆ, *s.*
A large kind of areca nut.

ಪಾಂಡವು, ಪಾಂಡವೆ ಪಾಂಡವು, ಪಾಂಡಾ-
ವು, *s.* A pigeon, dove.

ಪಾಂಡವೆರ್ ಪಾಂಡಾವೆರು, *s.* The five
Pāṅḍu princes.

ಪಾಂಡಿ ಪಾಂಡಿ, *s.* A country in
the south of India, compre-
hending part of the modern
Tamil provinces. —ತುಂಡು,
—ಮುಂಡು a male's garment
manufactured there. —ಮರ,
see ಪಾಂಡಿಲೆ.

ಪಾಂಡಿಲ, ಪಾಂಡಿಲೆ ಪಾಂಡಿಲು, ಪಾಂಡಿ-
ಲು, *s.* A kind of tree; *cf.*
ಪಾಂಜೀಲೆ. —ಕೆಲಿ large ears.

ಪಾಂಡು ಪಾಂಡು, *s.* The father of
the five Pāṅḍu princes and
sovereign of ancient Delhi.
adj. Pale, yellowish white,
piebald. —ಪಿತ್ತ liver complaint.
—ಕೋನ the white leprosy.

ಪಾಂಡ್ಯ ಪಾಂಡ್ಯಾ, *see* ಪಾಂಡಿ.

ಪಾಂಡೆರೆ ಪಾಂಡೆರೆ, *see* ಪಾಂಡೆರೆ *under*
ಪಾಂಡುನಿ.

ಪಾಂತ ಪಾಂತಾ, *adj.* Linear, regu-
lar, methodical.

ಪಾಂತುನಿ ಪಾಂತುನಿ (ಪಾಂತಿ), *v. n.* To
be eager, impatient. 2. to
vie, compete. ಪಾಂತಪಾಂತದ
eagerly, ardently. ಪಾಂತಪಾಂತ
ದ ಸಿಪ್ಪನಿ to purchase eagerly.

ಪಾಂತೆ ಪಾಂತೆ, *s.* A butterfly.

ಪಾಂದವ, ಪಾಂದವು ಪಾಂದವಾ, ಪಾಂದ-
ವು, *s.* A thin strip of a
cocoanut branch or of other
fibrous trees, generally used
as a band or tie. —ಬಳ್ಳೆ a
string or cord made of such
strips.

ಪಾಂದಿಲ, ಪಾಂದಿಲೆ ಪಾಂದಿಲು, ಪಾಂದಿ-
ಲು, *s.* A kind of bush.

ಪಾಂಪು ಪಾಂಪು, *see* ಪಾಪು.

ಪಾಂಬೊಲ್ ಪಾಂಬೊಲು, *s.* A kind of
flat, long fish. *adj.* Long,
slender. —ಕೇಲೆ a rat-snake.

ಪಾಕ್ ಪಾಕು, *adv.* Once a day.
—ಮೂರುನಿ to cut once; to tap,
as a palm-tree.

ಪಾಕ ಪಾಕಾ, *adj.* Some, several,

a few. —ಜನ a few persons.
—ಸಮಯ some time.

ಪಾಕ pāka, *s.* Maturity, the state of being boiled *or* ripened. —ಆಪಿನ to be fully ripe; to be properly prepared, as food, *etc.* —ಮಕ್ಕುನಿ to cook, boil.

ಪಾಕು pāku, *see* ಪಾಕ್.

↓ಪಾಕುಟ್ಟಿ pākutti, *s.* A knife for cutting betel-nuts.

↓ಪಾಗರ, ಪಾಗಾರ pāgara, pāgāra, *s.* An inclosure, fence; a rampart.

ಪಾಗೆ pāgē, *s.* A kind of tree.

ಪಾಚೆ pāca, *s.* The lungs of fish. 2. the skin of the leg.

ಪಾಚೆ ಪāci, *s.* A sponge. 2. *see* ಪಾಚ.

ಪಾಚೆಗೆ, ಪಾಚು pācigē, pāču, *s.* A kind of pill.

ಪಾಚೆಲ್, ಪಾಚೆಲೆ pācilu, pācile, *s.* A bivalve shell, *Mythilus*.

ಪಾಚೆ ಪācē, *see* ಪಾಚ. 2. *see* ಪಾರೆ.

ಪಾಭ್ಯಾಯಿ, ಪಾಬಾವು pābhāyē, pā-jāvū, *s.* A pasha, sovereign, ruler. —ಅರಸ್ಥನ royalty of a pasha.

ಪಾಜೆ ಪājī, *s.* A servant, menial. ಕಾಜಿ ಘೋಷು ಪಾಜಿ ಅವೆ even a Kāzi may become a menial; misfortune may reduce a great man to obscurity.

↓ಪಾಜೆ, ಪಾಜೆಯಿ pājē, pājeyi, *s.* Algae, lichen. —ಪತ್ತುನಿ algae to grow.

ಪಾಜೆಯಿ, ಪಾಜೇವು pājeyi, pājēvu, *s.* The tree *Ficus conglomerata*; also ಗರ್ಗನಿ ತಪ್ಪು.

ಪಾಟ್ ಪāṭu, *see* ಪಾಡ್.

ಪಾಟ ಪāṭa, *see* ಪಾಠ.

ಪಾಟಲ ಪāṭala, *s.* Pale red, rose colour. 2. the trumpet flower plant; *also* ಪಾಟಲಿ. —ಘ the trumpet flower.

ಪಾಟಾಳಿ ಪāṭāli, *s.* The manager *or* warden of a temple.

ಪಾಟಿ ಪāṭi, *s.* A gang of workmen, particularly working on roads. 2. road-work; *also* ಪಾಟಿವ ಜೇಲೆ. 3. a party, set of people.

ಪಾಠ ಪāṭha, *s.* A lesson, task. 2. reading. —ಪಾಲೆ a school. —ಕಲ್ಪುನಿ to commit to memory. —ಕೊರ್ಪಿನಿ to deliver a lesson. —ಮಕ್ಕುನಿ to learn *or* commit to memory, as a lesson; to practise, do frequently; to contract a habit.

↓ಪಾಡ್ ಪāḍu, *s.* Likeness, similarity, mode, form, order.

✓ಪಾಡ ಪāḍa, *s.* ✓An oil vessel. 2. a liquid measure equal to about one maund.

↓ಪಾಡಗ ಪāḍaga, *s.* An anklet.

ಪಾಡಲ್ ಪāḍalu, *see* ಪಡಿಲ್.

ಪಾಡಾರಿ ಪāḍāri, *adj.* Destitute, poor. 2. extravagant, reckless, ruinous.

ಪಾಡಾವಳ್ಳಿ ಪāḍāvalli, *see* ತಿಪಲೆ.

ಪಾಡಾವುನಿ ಪāḍāvuni, *c. v.* (of ಪಾಡುನಿ) To cause to throw, place, put.

ಪಾಡಿ ಪāḍi, *s.* An under-wood, small forest; *also* ಪಾಡಿ.

ಪಾಡುಗ pāḍuga, *see* ಪಾಡಗ.
 ಪಾಡುಣಿಯೆರೆ pāḍuṇiyerē, *see under* ಪಾಡುಣಿ.
 ಪಾಡುನಿ pāḍuni (ಪಾಡ), *v. a.* To throw, cast, fling; to discharge, as a missile weapon or fire-arm. 2. to place, put. 3. to put on, dress. 4. to pour. ಅಂಗ- to put on a coat. ಸುಂಡು- to shoot. ಪದರ್- to name. ಕಡ್ಡೆ- to pour into a pot. ಸುವೆಲೆಡ್- to throw into a well. ಪೆಟ್ಟೆಡ್- to put into a box. ಪಾಡಿ thrown, discharged; worn; poured. ಪಂಡಿ ಜೀಲೆ ಪಾಡಿ ನುಪ್ಪು *lit.* the task set and the food doled out; slavery which exacts the largest quantity of labour for the least pay. ಪಾಡುಣಿಯೆರೆ, ಪಾಡ್ಲೆರೆ, ಪಾಂಡೆರೆ *lit.* put for eating; any thing serving as sauce or pepper-water.
 ಪಾಡೆನಾಯಿ pāḍenāyi, *see* ಪಡೆನಾಯಿ.
 ಪಾಡೊಣುನಿ pāḍoṇuni, *refl. v.* (of ಪಾಡುಣಿ) To wear, dress; to put on a mask.
 ಪಾಡ್ಲೆರೆ pāḍḷerē, *see under* ಪಾಡುಣಿ.
 ಪಾಡ್ಲೆನ ಪāḍḷana, *s.* A legendary account of the demons and heroes of the Tulu country in verse. ಜುಮಾದಿ- the tale of the demon Jumādi. -ಪಟ್ಟಿನಿ to recite such verses.
 ಪಾಡ್ಯ pāḍya, *s.* The first lunar day of either fortnight.
 ಪಾಡ್ರುನಿ pāḍṛuni, *see* ಪಾಡುಣಿ.

ಪಾಣಿ pāṇi, *s.* The hand. -ಸ್ರವಣ a marriage.
 ಪಾಣಿ pāṇi, *s.* A large water-pot.
 ಪಾಣಿನಿ pāṇini, *s.* A celebrated Sanskrit grammarian.
 ಪಾಣೆ pāṇē, *s.* A large earthen pot.
 ಪಾಣ್ಣೆರೆ pāṇṇerē, *see under* ಪಾಡುಣಿ.
 ಪಾತ, ಪಾತನ pāta, pātana, *see* ಪತನ.
 ಪಾತಕ, ಪಾತಗ pātaka, pātaga, *s.* Sin, crime. ಪಾತಕಿ, ಪಾತಕೆ, ಪಾತನಿ a sinner.
 ಪಾತಾಳ pātāḷa, *s.* The infernal regions, hell. -ಸರುತ. -ಸರುಡೆ a drag to catch things under water; *cf.* ಸರುಡಪಾತಾಳ *under* ಸರುತ. -ಸುಲೆನಿ a demon so called. -ಸ್ರವಣ an eclipse below the horizon. -ಚ್ಚಿರವೆನಿ a demon so called.
 ಪಾತಿ pāti, *s.* A small boat. 2. a trough or bathing tub. 3. a spout, drain, sluice, tube. 4. a nursery for plants.
 ಪಾತಿತ್ಯ pātitya, *s.* A lapse, fall. 2. loss of caste.
 ಪಾತಿರಿ pātiri, *s.* A priest. 2. a demon priest.
 ಪಾತಿವ್ರತ್ಯ pātivrātya, *s.* Chastity.
 ಪಾತು pātu, *adj.* Bent. -ಘೋಷಿನಿ to bend, be curved.
 ಪಾತುನಿ pātuni, *see* ಪಾಪಾವನಿ.
 ಪಾತೆರೆ pātera, *s.* A word, speech, saying. 2. language. 3. a promise. -ಕೊಪಿನಿ to promise.

ಯಿಂಕೆ ಬಂದಿ ಪಾತೆರ ಉಂಡು I have something to say.

ಪಾತೆರಾವುನಿ, ಪಾತೆರ್ಪಾವುನಿ pāterāvuni, pāterpāvuni, *c. v.* (of ಪಾತೆರುನಿ) To cause to speak. 2. to make reproach.

ಪಾತೆರಿ pāteri, *see* ಪಾತಿರಿ.

ಪಾತೆರುನಿ pāteruni (ಪಾತೆರಿ), *v. n.* To speak, say, converse, talk. *v. a.* To reproach, scold, abuse.

ಪಾತ್ರ ಪātra, *adj.* Worthy, fit, suitable. *s.* Worth.

ಪಾತ್ರ, ಪಾತ್ರ ಪātra, pātrè, *s.* A vessel in general; a plate, cup, jar. —ತುರೆ a round kind of water-gourd.

ಪಾತ್ರಿ pātri, *see* ಪಾತಿರಿ.

ಪಾದ ಪāda, *s.* A foot. 2. the foot *or* line of a stanza. —ತೀರ್ಥ water in which a spiritual guide has washed his feet; a foot-bath. —ಪೀಠ a foot-stool. —ಘಟಿ worshipping the feet, as of a guru. —ರಕ್ಕೆ a sandal, shoe. —ಸೇವೆ prostration; personal service.

ಪಾದಪ್ಪಿಗೆ pādattigè, *s.* The pedestal of a column.

ಪಾದರಸ ಪādarasa, *s.* Quicksilver, mercury.

✓ಪಾದರಿ ಪādari, *s.* The tree *Bignonia chelonoides*. 2. *see* ಪಾತ್ರಿ.

ಪಾದಾಟಿಗೆ pādātigè, *see* ಪಾದಪ್ಪಿಗೆ.

ಪಾದಾರ ಪādāra, *s.* A pair.

ಪಾದುಕೆ, ಪಾದುಗೆ pādukè, pādugè, *s.* Wooden sandals.

✓ಪಾದೆ pādè, *s.* A rock. —ಘಾ a flower growing on rocks. —ಮುಳ್ಳು *Polycorpaea corymbosa*; *cf.* ಅಟಿರ.

ಪಾದ್ಯ ಪādyā, *s.* Water for washing the feet.

ಪಾದ್ರಿ, ಪಾದ್ರೆ pādri, pādrè, *s.* An European clergyman. 2. a Christian missionary, minister.

ಪಾನ್ ಪānu, *s.* A page.

ಪಾನ ಪāna, *s.* Drinking. ಮದ್ಯ- drinking spirituous liquors.

ಪಾನಕ ಪānaka, *s.* The cooling drink made from jaggory, pepper, and water mixed together, lemonade. —ಘಟಿ offering such a drink to a deity.

ಪಾನಪಾತ್ರ ಪānapātra, *s.* A drinking vessel, cup.

ಪಾನಸ್, ಪಾನಾಸ್ ಪānasu, pānāsu, *s.* A lantern.

ಪಾನಿ ಪāni, *s.* Water.

✓ಪಾನೆ ಪānè, *s.* A kind of brass vessel. ಬಲಿತ— a vessel made of palmyra leaves. —ಪತ್ತುನಿ to make a small basket of leaves.

ಪಾನ್ಯ ಪānka, *see* ಪಾನಕ.

ಪಾಪ ಪāpa, *s.* Sin, fault, transgression, iniquity, crime, guilt, wickedness, evil. 2. pity. *adj.* Vile, mischievous. 2. pitiable. ಅಯ್ಯೋ— alas! what a sin! what a pity! —ಕರ್ಮ a wicked act. —ನೂರು a

depraved nature. —ಸಂಕೀರ್ತನೆ, —ದರಿಕೆ confession of sin. —ನಾಶನ, —ಹರಣ —ಪರಿಹಾರ pardon, atonement of sin, absolution from sin. —ಸಂಕಡ distress occasioned by sin. —ಫಣ್ಯ vice and virtue. —ಕಟ್ಟುನಿ to commit evil; to incur guilt. —ತಟ್ಟುಣುನಿ to be hardened in sin. —ಮಳ್ಳುನಿ to sin.

ವಾಪಟೆ ಪāpatē, s. The parting of the hair on a female's forehead.

ವಾಪತು ಪāpatu, see ವಾಪುತ್ತು.

ವಾಪರಿ ಪāpari, s. Pauperism, destitution. 2. a pauper. *adj.* Insolvent. [pers.]

ವಾಪಸ್ ಪāpasu, s. Shoes, slip-
ವಾಪವುನಿ ಪāpavuni, see ವಾಪವುನಿ.

ವಾಪರಿಗೆ ಪāparigē, s. Insolvency.

ವಾಪಾತ್ಮೆ ಪāpātme, s. A sinner, criminal.

ವಾಪಾವು ಪāpāvu, *adj.* Bent.

ವಾಪಾವುನಿ ಪāpāvuni (ವಾಪಾ), *v. a.* To bow, bend. *v. n.* To be sufficient, enough.

ವಾಪಾಸ್ ಪāpās, see ವಾಪಸ್.

ವಾಪಿ, ವಾಪಿಷ್ಟೆ ಪāpi, ಪāpishṭe, s. A sinner. 2. a destitute man.

ವಾಪು ಪāpu, s. A small bridge; a stone or log of wood, etc., serving for a bridge.

ವಾಪು ಪāpu, *adj.* Enough.

ವಾಪೆ ಪāpē, s. An image, statue, puppet, doll. *adj.* Bent, inclined. —ಮರ a bent tree. —ದೀಪಿನಿ, —ಪಾಡುನಿ to offer a re-

presentation of one's self as a thank-offering to a deity. ವಾಪುತ್ತು ಪāpottu, *adj.* Suffering innocently. —ನರಮಾನಿ an innocent sufferer.

ವಾಮುಚ್ ಪāmaṅṅu, s. A small wooden bridge.

ವಾಮುಚ್ಚ ಪāmaṅṅē, s. A kind of scab.

ವಾಮುಜಿ, ವಾಮುಜು ಪāmaḷi, ಪāmaḷu, s. Moss. 2. a green substance floating on stagnant water. —ಪತ್ತುನಿ to become mossy.

ವಾಮರ ಪāmara, *adj.* Ignorant, stupid, foolish. 2. wicked, vile, base, rude. —ಜನ low, ignorant people. —ತನ ignorance, rudeness.

ವಾಮರಿ ಪāmari, *adj.* Vile. 2. scabby. —ರೋಗ scabbiness; itch, eczema.

ವಾಯ ಪāya, s. Foundation. 2. gain, profit; cf. ಪಾಯಿದ. —ತೂಪಿನಿ to look to one's own advantage. —ತೋಡುನಿ, —ದೆಪ್ಪುನಿ to dig a foundation. —ಪಾಡುನಿ to lay a foundation. —ಮಳ್ಳುನಿ to gain.

ವಾಯ ಪāya, s. Coming into existence, or being delivered of a child, as among Pariahs, etc. 2. see ಪಯ. —ಆಪಿನಿ, ವಾಯಾಪಿನಿ to be born, delivered of a child.

ವಾಯನ ಪāyasa, s. A preparation consisting of rice, milk, and sugar. [ವಾಯ.

ವಾಯಾಪಿನಿ ಪāyāpini, see under

ಪಾಯಾವುನಿ pāyāvuni, *c. v.* (*of* ಪಾಯುನಿ) To ripple, agitate the surface of water.

✓ಪಾಯಿ pāyi, *s.* A sail. 2. a mat. 3. *see* ಪಾಯ. —ಕಟ್ಟುನಿ, —ಮಡಿಪುನಿ to take the sails in; to de-camp, run away. —ಕೊರ್ಪಿನಿ, —ಪಾಡುನಿ, —ಬುದ್ಧಿನಿ to set sail.

ಪಾಯಿಕಾನೆ, ಪಾಯಿಖಾನೆ pāyikhānē, pāyikhānē, *s.* A privy.

ಪಾಯಿದ, ಪಾಯಿದೆ pāyida, pāyide, *s.* Profit, advantage, gain. 2. ready money.

ಪಾಯಿದಳ pāyidaḷa, *s.* Infantry.

ಪಾಯಿನಾಳಿ pāyināḷi, *see* ಪಯಿಣಾಲಿ.

ಪಾಯಿಲ್‌ಮಾನೆ pāyilumāne, *see* ಪೈಲ್‌ಮಾನೆ.

ಪಾಯಿಸ್ pāyisu, *adj.* Public, published, known. 2. *see* ಪಾಯಸ. 3. *see* ಪೈನ್. —ಮಕ್ಕುನಿ to publish, advertise, notify, make known.

ಪಾಯಿಸ ಪāyisa, *see* ಪಾಯಸ.

ಪಾಯುನಿ pāyuni (ಪಾಯು), *v. n.* To ripple, be agitated, as the surface of water. ✓ 2. to be diffused, as molten metal, *etc.*, in a mould.

✓ಪಾಯೆಕ್ಕೆಲ್ pāyekkelu, *see* ಪಯಕೆಲ್.

ಪಾಯೆಸ್ pāyesu, *see* ಪೈನ್.

ಪಾಯ್ಯನ ಪāyyana, *see* ಪಯ್ಯನ.

ಪಾರ್ pārū, *s.* An islet.

ಪಾರ್ pārū, *s.* The opposite bank of a river. 2. end, extremity. —ಅಪಿನಿ to pass, ford, cross over; to get through *or* over a difficulty.

—ಮಕ್ಕುನಿ to make pass *or* cross over; to deliver from a difficulty.

ಪಾರ್‌ಪೋಪಿನಿ pārūpōpini, *see* ಪಾರುನಿ.

✓ಪಾರ pārā, *s.* Guard, custody, keeping. —ಕಾಪುನಿ, —ಮಕ್ಕುನಿ to guard. —ಕುಕ್ಕುನಿ to guard, watch. —ದೀಪಿನಿ, —ಪಾಡುನಿ to place a guard. —ದಾಯೆ a sentry, guard. ಪಾರೊಡು ದೀಪಿನಿ to put in a lockup.

✓ಪಾರ pārā, *s.* Brooding, hatching, incubation. ಪಾರೊಡು ಕುಕ್ಕುನಿ to brood, sit on eggs. ಪಾರೊಡು ದೀಪಿನಿ to place the eggs for brooding *or* incubation. ಪಾರೊಡು ಬರ್ಪಿನಿ to prepare to sit on eggs after a fowl has finished laying them.

ಪಾರಂಪರೆ, ಪಾರಂಪರ್ಯ ಪāramparē, pāramparya, *s.* Continuous order *or* succession. 2. tradition.

ಪಾರಜಾತ ಪārajāta, *see* ಪರಿಜಾತ.

ಪಾರದಾಯೆ pāradāye, *s.* A guard, sentry, *or* watchman.

ಪಾರನಾರ್ಥಿಕ ಪāramārthika, *s.* One intent upon another world. *adj.* Real, true, sincere.

✓ಪಾರಾಟ ಪārāṭa, *s.* Running, a race.

ಪಾರಾಯಣ ಪārāyaṇa, *s.* Reading from a sacred book the lesson for the day.

✓ಪಾರಾವುನಿ pārāvuni, *c. v.* (*of* ಪಾರುನಿ) To cause to run; to drive.

ಪಾರಿ pāri, *s.* A milk pot. 2. water. 3. *see* ಪಾಲಿ.

ಪಾರಿಗೆ pārigē, *see* ಪಾರಾಟ.

ಪಾರಿಜಾತ pārijāta, *s.* One of the trees of paradise, *Nyctanthes arbor tristis*. 2. the tree yielding every wish.

ಪಾರಿಶ pāriśa, *see* ಪಾರ್ಶಿ.

ಪಾರು pāru, *see* ಪಾರ್. 2. *see* ಪಾರ್.

ಪಾರುನಿ pāruni (ಪಾರ್), *v. n.* To run. 2. to fly. 3. to escape. ಜೀವ- to expire. ಪಾರುನಾಯಿ, *see* ಪಾರಿಲೆ. [rain.

ಪಾರುಪಣಿ pārupaṇi, *s.* A drizzling
ಪಾರುಪತ್ಯ ಪārupatya, *s.* Management, superintendence. -ನಾರಿ a manager, superintendent.

ಪಾರುಳು pāruḷu, *see* ಪಾರೊಳು. 2. *see* ಫೋರ್ಲು.

ಪಾರೆ pāre, *s.* The hip, haunch. 2. the shoulder. 3. the scomber, a kind of fish; *also* ಪಾರಿವಾನ್. 4. *see* ಪಾರ್. 5. *see* ಫೋರ್ವೆಲ್. -ಜಾರುನ the hip or shoulder to be dislocated.

ಪಾರೆಂಗಿ pāreṅgi, *s.* An iron crowbar, used for digging. 2. a lever.

ಪಾರೆಂಜಿ pāreñji, *see* ಪರೆಂಜಿ.

ಪಾರೆಲ್ ಪāreḷu, *s.* A fugitive animal. 2. *see* ಪಾರೊಳು.

ಪಾರೆಲೆ pārele, *s.* A runner; a run-away, truant; a fugitive.

ಪಾರೊಳು pāroḷu, *s.* A young she-buffalo.

ಪಾರ್ಕಣೆ pārkaṇē, *s.* Paying in to a government treasury

the revenue collected by a village officer. 2. examination of coins, assaying.

ಪಾರ್ತೆ pārtē, *see* ಪರ್ತೆ.

ಪಾರ್ಥ ಪārtha, *s.* A name of Arjuna. -ಸಾರಥಿ Krushṇa.

ಪಾರ್ದನ pārdana, *see* ಪಾಡ್ಡನ.

ಪಾರ್ಪಡಿಲ್ pārpadiḷu, *adj.* Empty.

ಪಾರ್ವಣ ಪārvana, *s.* A particular funeral ceremony. 2. a cake used at a funeral ceremony.

ಪಾರ್ವತಿ pārvati, *s.* The wife of Śiva.

ಪಾರ್ಸಿ pārsi, *s.* A Parsee. 2. the Persian language. -ದೇಶ, -ಸ್ಥಾನ the kingdom of Persia.

ಪಾರ್ಶ್ವ ಪārśva, *s.* A side. 2. a part. ಬಲ- the right side. ಯಡ- the left side.

ಪಾಲ್ ಪālu, *s.* A share, portion, part, division. -ನಾರಿ, -ವಾಯಿ a partner. ಏಕ್ಕಾ- on all sides; dispersion. -ಅಪಿನಿ to be divided. -ಕೊರ್ಪಿನಿ to give a part, portion or share. -ತೆವ್ವಿನಿ to apportion. -ದೀಪಿನಿ, -ಮೆಳ್ವಿನಿ to divide. ಪಾಲ್ *is sometimes added to cardinal numbers for the purpose of forming multiplicatives; as,* ನಾಲ್-quadrupe.

ಪಾಲಕಿ pālaki, *see* ಪಲ್ಲೆಂಕಿ.

ಪಾಲಕೆ pālake, *s.* A keeper, guardian; a protector, preserver. ದ್ವಾರ- a doorkeeper, porter. ಏಕ್ಕಾಲಕೆರ್ the regents of the eight points of the compass.

ಪಾಲನೆ pālanè, *s.* Cherishing, protecting, nourishing, nursing; *see* ಪರಿಪಾಲನೆ.

ಪಾಲಸ, ಪಾಲನೆ pālasa, pālāsè, *see* ಪಲಾಸ.

ಪಾಲಿ pāli, *s.* Invoking, addressing in prayer. 2. a vow. —ಪಟ್ಟಿನಿ to implore; to make a vow.

ಪಾಲಿಪುನಿ, ಪಾಲಿಯುನಿ, ಪಾಲಿಸುನಿ pālipuni, pāliyuni, pālisuni (ಪಾಲಿ, ಪಾಲಿಸ್), *v. a.* To nourish, cherish, protect, keep. 2. to bestow, give, grant, distribute, vouchsafe.

ಪಾಲೆ, ಪಾಲೆಂಬು pālè, pālembu, *s.* The spatha of palm-blossoms or of an areca branch. 2. a cap made of areca spatha.

3. the sole of the foot. 4. the tree *Alstonia scholaris*. ಕಂಜೆ— the stalk of a spatha. —ಇಟ್ಟಿನಿ to put on a cap; to be in servitude. —ಪಟ್ಟುನಿ to hold a spatha; to beg. —ಲಕ್ಕುನಿ the spatha of an areca branch to fall off. ನೆಲ— a kind of grass.

ಪಾಲೆವು pālevu, *s.* A large tortoise.

ಪಾಲ್ಗುಣ pālguṇa, *see* ಘಾಲ್ಗುಣ.

ಪಾಲ್ಯಾ pālya, *s.* A grant. 2. *see* ಪಾಲ್ಯ.

ಪಾವಟೆ pāvāṭè, *s.* A step or stair. —ಕಟ್ಟುನಿ to erect steps.

ಪಾವಟೆ pāvāṭè, *s.* The bush *Pavetta Indica*.

ಪಾವಡೆ pāvāḍè, *s.* A foot-cloth;

cloth spread on the floor at a wedding for the bride and bridegroom to tread upon.

2. a girl's garment, skirt.

3. a cover. 4. the cloth put on the back of a buffalo. ಕಸ— a petticoat.

ಪಾವಣ್ ಪāvāṇṇu, *see* ಪವನ್.

ಪಾವಣೆ, ಪಾವಾಣೆ pāvāṇè, pāvāṇè, *s.* A quarter anna, three pie.

ಪಾವತಿ pāvati, *s.* An acknowledgment. 2. payment. —ರಶೀದಿ a receipt.

ಪಾವನ ಪāvāna, *s.* Purification. 2. penance. *adj.* Pure, purified.

ಪಾವಲಿ pāvāli, *see* ಪಾವಲಿ.

ಪಾವು pāvu, *s.* A quarter seer. 2. curing, as tobacco, *etc.*; *see* ಅರಿಪಾವು. —ಕೊರ್ಪಿನಿ to cure, as tobacco, *etc.*

ಪಾವುಪೈಜಿಲ್ ಪāvūpeicily, *s.* A subscription given to a demon.

ಪಾವೂರಿ pāvūri, *s.* A leech. ಯಿ ಮೆರ್— a larger kind of leech.

ಪಾವೂಲಿ pāvūli, *s.* A quarter rupee.

ಪಾಶ ಪāśa, *s.* A fether, chain, bond, tie. 2. a noose, snare.

ಪಾಶಿ ಪāśi, *s.* Hanging by the neck. 2. algæ. 3. a kind of glass beads. 4. bleeding of the nose or the gums. —ಕಂಮ ಗಾಲ್ವು. —ನ್ ಕೊರ್ಪಿನಿ to hang.

ಪಾಶು ಪāśu, *s.* A mattress.

ಪಾಶುಪತ ಪāśupata, *s.* A Śivīte sect. ಪಾಶುಪತಾಸ್ತ್ರ a kind of

charmed weapon; Śiva's trident.

ವಾಶ್ವ pāśva, *see* ಪಾಶ್ವ.

ವಾಷಂಡ pāshaṇḍa, *s.* Heresy, imposture.

ವಾಷಂಡೆ pāshaṇḍe, *s.* A heretic, impostor. 2. a bigot, enthusiast.

ವಾಪಾಣ pāshāṇa, *s.* A stone in general. 2. arsenic. —ಛೇದಿ the plant *FriantHEMA pentantra*. ಎಲಿ— white arsenic. ಸಾರಿ—, ಸಂಕ— are some of its varieties.

ವಾಸ್ ಪಾಸು, *s.* The warp of a loom. 2. *see* ವಾತು. —ಪಟ್ಟಿ a border. —ಜಪ್ಪನಿ to prepare the warp. —ಪಾಡುನಿ to fix the warp in a loom.

ವಾಸ್ ಪಾಸು, *s.* Passing, as an examination *or* test. —ಆಪಿನಿ, ಪಾಸಾಪಿನಿ to pass, as an examination.

ವಾಸ್ ಪರಿಕೆ, ವಾಸ್ ಪಳಿಕೆ pāsuparikē, pāsupalikē, *s.* A mattress, *etc.* 2. sound sleep. 3. cohabitation, conjugal harmony.

ವಾಸ ಪಾಸಾ, *s.* Fasting; *cf.* ಉಪಾಸ. 2. the eleventh lunar day of either fortnight.

ವಾಸಾಂತ್ರ ಪಾಸಾಂತ್ರಾ, *s.* Neighbourhood, vicinity, suburbs.

ವಾಸಾಡಿ ಪಾಸಾಡಿ, *postp.* With, a sign of the social case; *as,* ಆಯ ವಾಸಾಡಿ ಫೋಲ go with him. —ದಾಯಿ a companion, associate. —ಫೋಪಿನಿ to accompany.

ವಾಸಾಣ pāśāṇa, *see* ವಾಪಾಣ.

ವಾಸಾಪಿನಿ pāsāpini, *see under* ಪಾಸ.

ವಾಸಿ pāsi, *see* ಪಾಶಿ.

ವಾಸೆ pāsē, *s.* A kind of grass.

ವಾಸ್ಪು pāspu, *see* ಪಾಸ್ಪು.

ವಾಳ್ ಪಾಳು, *see* ಕಾಳ್.

ವಾಳಿ ಪಾಲಿ, *s.* A rag, shred.) 2. *see* ವಾಲಿ.

ವಾಳಿ, ವಾಳೆ ಪಾಲಿ, ಪಾಲೆ, *s.* The tip of the ear.

ವಾಳೆ ಪಾಲೆ, *see* ವಾಲೆ.

ವಾಳ್ಯ, ವಾಳೈ ಪಾಳ್ಯಾ, ಪಾಳೈ, *s.* An army. 2. a halting place. ತುಂಡುಪಾಳ್ಯಗಾರೆ a petty chieftain.

ವಿಂಗ ಪಿಂಗಾ, *see* ವಿಂಗಲ.

ವಿಂಗಣ, ವಿಂಗಣಿ piṅgaṇa, piṅgaṇi, *see* ವಿಂಗಾಣಿ.

ವಿಂಗರ, ವಿಂಗರೆ piṅgara, piṅgarē, *s.* The blossom of the areca tree.

ವಿಂಗರಿ piṅgari, *s.* Dissipation.

ವಿಂಗಲ, ವಿಂಗಲೆ piṅgala, piṅgala, *s.* The fifty-first year of the Hindu cycle of sixty. 2. tawny colour; gold colour.

ವಿಂಗಲೆ piṅgale, *s.* A demi-god, called Yaksha. 2. fire.

ವಿಂಗಾಣಿ piṅgaṇi, *s.* A small plate; porcelain, China ware.

ವಿಂಗಾರ piṅgāra, *see* ವಿಂಗರ.

ವಿಂಜಣ, ವಿಂಜಾಣಿ piñṇaṇa, piñṇaṇi, *see* ವಿಂಗಾಣಿ.

ವಿಂಜಿ ಪಿಂಜಿ, *s.* Parsimony, stinginess. *adj.* Parsimonious, stingy, miserly. —ಕಾನ್ a miser, pinchpenny.

ವಿಂಜರ, ವಿಂಜಿರ, ಪಿಂಜಾರಾ, ಪಿಂಜಿರಾ, *s.* A bird's cage. 2. the body.

ವಿಂಜರಿ piñjari, *adj.* Dejected, spiritless. 2. timorous; timid.

ವಿಂಟ, ವಿಂಟಂಗೇಲ್ pinṭa, pinṭaṅgela, *see* ಪಿಂಟೆ.

ವಿಂಡೆ pinḍa, *s.* A lump, heap, quantity. 2. a ball, globe. 3. a mouthful. 4. an oblation to the manes, as a ball *or* lump of rice mixed with milk, *etc.* 5. the foetus *or* embryo, in the early period of gestation. 6. the body.

ವಿಂಡಾಧಿಕಾರಿ a man entitled to make oblations to the manes of his deceased relations. ವಿಂಡೋತ್ಪತ್ತಿ the formation of the foetus.

ವಿಂಡಾಂಡೆ pinḍāṇḍa, *s.* The body.

ವಿಂಡಿ pinḍi, *s.* A bundle, parcel, burden. 2. what is squeezed *or* ground. 3. *see* ಪುಂಡಿ. —ಮದ್ದನ harassing, dunning, teasing. ಕುಂಟುಡ— a bundle of cloth. ಬುಟ್ಟಿರೆಡ— a bundle of betel leaves. —ಕಟ್ಟುನಿ to tie into a parcel *or* bundle.

ವಿಂಡು pinḍu, *see* ಪುಂಡು.

ವಿಂಡೆ pinḍē, *see* ವಿಂಡಿ.

ವಿಂದ ಪಿಂದಾ, *see* ಪಿನ್ನಿನಿ.

ವಿಂದಿನವು, ವಿಂದಿನಾಯೆ, ವಿಂದೊಣುವಿನಿ pindinavu, pindināye, pindoṇu-ni, *see under* ಪಿನ್ನಿನಿ.

ವಿಂನಿ pinni, *see* ಪಿನಿ.

ವಿಂನೆ pinnē, *s.* A hole. 2. the eye of a needle, *etc.* —ಕಡಿಯುನಿ the eye of a needle to break.

ವಿಂಬಿಲಿ pimbili, *see* ಬಿಂಬಿಲಿ.

ವಿಂಯಂವು piñyaṅvu, *adj.* Small, little.

ವಿಕ್ಕಿರ್ pikiru, *see* ಫಿಕ್ಕಿರ್.

ವಿಕ್ಕಿಲಾಟ, ವಿಕ್ಕಲಾಟ pikilāṭa, piklāṭa, *s.* Cheating; wheedling, dishonest dealing. —ಮೆಳ್ಳುನಿ to cheat, deal dishonestly.

ವಿಕ್ಕು pikka, *adj.* Fast, as colour.

ವಿಕ್ಕುಸ್, ವಿಕ್ಕಾಸ್ pikkasu, pikkāsu, *s.* A pickaxe.

ವಿಕ್ಕಾಡಿ piddāni, *see* ಪೀಕದಾನಿ.

ವಿಚಿಪಿಚಿ picīpicī, *adj.* Miry, muddy. 2. oozing, trickling. —ನೀರಿ oozing water.

ವಿಚ್ಚೆ picēa, *adj.* Left. —ಕೈ left hand.

ವಿಚ್ಚಂಡೆ, ವಿಚ್ಚಂಡಿ, ವಿಚ್ಚಡಿ, ವಿಚ್ಚಾಂಡಿ, ವಿಚ್ಚಾಡಿ picēcāṇḍa, picēcāṇḍi, picēcāḍi, picēcāṇḍi, picēcāḍi, *s.* The hind part. 2. fetters. —ಬಳ್ಳು a rope to tie a horse's hind legs. —ಕಟ್ಟುನಿ to pinion, tie the hands behind.

ವಿಚ್ಚಲಿ picēcali, *see* ಕಿಚ್ಚಿಲಿ.

ವಿಚ್ಚೆ picēci, *s.* Mammon; also ಪಿಚ್ಚೆ ಪೇವೆರ್. 2. the testicles of animals. 3. a nut, especially the cashew nut; *also* —ಕೊರಂಟೆ. —ಮಾರ್ a nursery field. —ಸೊಬ್ಬುನಿ to play with cashew nuts. —ದೆಪ್ಪುನಿ to castrate.

ವಿಚ್ಚೆ picēē, *adj.* Left. —ಕೈ left hand.

ವಿಚ್ಚೊಲಿ picēcoli, *see* ಪೆಚ್ಚಲಿ.

ವಿಜ ಪಿಜಾ, *see* ಪೆಜಾ.

ವಿಜಕ್ರೆ pijakrè, *see* ಜಿಜಕ್ರೆ.

ವಿಜಿ piji, *s.* A twist.

ವಿಜಿಂಕೆ pijin̄kè, *see* ವಿಜಿಂಕೆ.

ವಿಜಿಂಟ್ ಪಿಜಿಂಟ್, *s.* Twisting, writhing.

ವಿಜಿಂಟಾವುನಿ ಪಿಜಿಂಟಾವುನಿ, *c. v.* (*of* ವಿಜಿಂಟುನಿ) To twist, writhe.

ವಿಜಿಂಟುನಿ ಪಿಜಿಂಟುನಿ (ವಿಜಿಂಟು), *v. n.* To be twisted, writhed. 2. to be distorted, deformed. ಮೋಣಿ—the face to be distorted; to make a wry face.

ವಿಜಿಂಟಲೆ ಪಿಜಿಂಟಲೆ, *s.* A man whose features are distorted, a deformed man.

ವಿಜಿಂಕೆ ಪಿಜಿಂಕೆ, *s.* A kind of tree. 2. a twist.

ವಿಜಿಕ್ರೆ pijikrè, *see* ಜಿಜಕ್ರೆ.

ವಿಜಿನ್ ಪಿಜಿನ್, *s.* An ant. ಕೇ—, ನೆಯಿ—, ಮಂಡೆ—, ಮರ—, ಮರ್ಲ್— are some kinds of ants.

ವಿಜಿಪುನಿ ಪಿಜಿಪುನಿ (ವಿಜಿಪು), *v. a.* To twist, as a rope, yarn, *etc.*

ವಿಜಿರ್ ಪಿಜಿರ್, *s.* A thin ear-ring.

ವಿಜಿರಿಗೆ ಪಿಜಿರಿಗೆ, *s.* The matrix of a screw.

ವಿಜಿರುನಿ ಪಿಜಿರುನಿ (ವಿಜಿರು), *v. n.* To turn, return. 2. to abate, subside; as rain, fever, *etc.*

ವಿಜ್ಜಿ ಪಿಜ್ಜಿ, *s.* A great grandmother.

ವಿಜ್ಜಿ ಪಿಜ್ಜಿ, *s.* A great grandfather.

ವಿಜ್ಜಿ ಪಿಜ್ಜಿ, *s.* The corner end of a female's cloth.

ವಿಟಾರೆ ಪಿಟಾರೆ, *s.* A chest or trunk of rattan.

ವಿಟಿ ಪಿಟಿ, *s.* Fear. 2. regard.

ವಿಟಿವಿಟಿ ಪಿಟಿಪಿಟಿ, *s.* A small noise. —ನಡಪುನಿ to walk with short, rapid steps, as a child. —ಲಾಸ್ಯುನಿ to hop, skip, jump.

ವಿಟಿಲ್ ಪಿಟಿಲ್, *s.* A fiddle.

ವಿಟ್ಟು, ವಿಟ್ಟು ಪಿಟ್ಟು, ಪಿಟ್ಟು, *s.* The tartar of the teeth. —ಪತ್ತುನಿ the teeth to be incrustated with tartar.

ವಿಟ್ಟುಸ್, ವಿಟ್ಟುಸ್ ಪಿಟ್ಟುಸ್, ಪಿಟ್ಟುಸ್, *adj.* Brittle, fragile. 2. not properly baked or burnt. 3. delicate, frail, thin. 5. sordid, stingy, mean. —ಕರ a half baked earthen vessel. —ತಾರಾಯಿ a thin-shelled cocoanut. —ನರ ಮಾನಿ a man of delicate constitution; a mean person. —ಸಾ ಮಾನ್ brittle ware.

ವಿಟ್ಟಲೆ ಪಿಟ್ಟಲೆ, *s.* A miser, stingy man.

ವಿಡಿತಿ, ವಿಡಿತ್ತ, ವಿಡ್ಡಿ ಪಿಡಿತಿ, ಪಿಡಿತ್ತ, *s.* Discrimination, judgment; *bet.* ಹಿತ್ತಪಿತ್ತ.

ವಿಡಿತಿ ಪಿಡಿತಿ, *see* ಪಸರ್. [razor.

ವಿಡಿಬಾಳ್ ಪಿಡಿಬಾಳ್, *s.* A kind of ವಿಡ್ಡಿ ಪಿಡ್ಡಿ, *s.* Indisposition, indigestion.

ವಿತಿ, ವಿತ್ಯು ಪಿತಾ, ಪಿತ್ರ, *s.* A father. 2. the manes or deceased progenitors of mankind. —ಕ ಮರ್, —ಕಾರ್ಯ worship of the manes by oblation of water, food, *etc.* —ತಿಥಿ the day on which offerings are made to the manes of an ancestor.

—ಲೋಕ the peculiar region or habitation of departed ancestors. —ವನ a cemetery. —ಸ್ಥಾನ like a father; a father's place.

ಪಿತಾಂಬ್ರ pitāmbra, *see* ಪೀತಾಂಬರ.

ಪಿತಾನುಹಿ, ಪಿತಾಮಿ pitāmahi, pitāmi, *s.* A paternal grandmother.

ಪಿತಾನುಹೆ, ಪಿತಾಮೆ pitāmahe, pitāme, *s.* A paternal grandfather. 2. Brahma, the great progenitor.

ಪಿತುಲಾತ್ pitulātṭu, *see* ಪಿಕಿಲಾಟ.

ಪಿತೂರಿ pitūri, *see* ಫಿತೂರಿ.

ಪಿತೆ pite, *see* ಪಿತ.

✓ ಪಿತ್ತ pitṭu, *s.* Bile. 2. shifting, changing position; fickleness. —ದೀಪಿನಿ to shift, change position.

✓ ಪಿತ್ತ pitta, *adj.* Bilious, choleric. —ಕಾಮೆಲಿ a jaundice producing salivation. —ಜರ bilious fever. —ಶರೀರ a bilious constitution or temperament. —ಪತ್ತುನಿ, —ಕೆ ದರುನಿ, —ಯೇರುನಿ to be bilious; to be irritated.

✓ ಪಿತ್ತಪ್ಪೆ pittappe, *s.* A man of bilious or irritable temper; a crack-brained man.

ಪಿತ್ತರ pittara, *see* ಪಿದರ.

↓ ಪಿತ್ತಲೆ pittalè, *s.* Brass. 2. tinsel. —ಕೆಲಿದಾಯೆ one who listens to tales. ಪೇರ್— pure brass, the mixture of copper and zink.

ಪಿತ್ತೂರಿ pittūri, *see* ಫಿತೂರಿ.

ಪಿತ್ತೆ pitre, *see* ಪಿತ.

↓ ಪಿದ ಪಿದಾ, *adj.* Outer. 2. lucky; *cf.* ಪಿಪಯಿ. —ಕೈ allurement, a lucky hand. —ಕೈಮುಳ್ಳುನಿ to allure, entice. —ತರ outside, external.

ಪಿದಂಕೆ pidankè, *see* ಪೆಪಂಕೆ.

ಪಿದಂಗರ pidangara, *see* ಪೆಪಂಗರ.

ಪಿದಂಬು pidambu, *see* ಪೆಪಂಬು.

ಪಿದಕ್ಕೈ pidakei, *s.* A water-vessel; *cf.* ಪೆಪಂಗರ. 2. *see* under ಪಿಪ.

ಪಿದಮಾಲೆ pidamālè, *see* ಪೆಪಮಲೆ.

↓ ಪಿದಯಿ pidayi, *adv.* Out, outside, abroad. *adj.* Outer. —ದ ಕಂಣಿ a covetous eye. —ದಾಯೆ an outsider, stranger, outcaste, heathen. —ದಾಳೆ a strange woman; a woman in menstruation. —ಅಪಿನಿ to be in monthly course. —ಫೋಪಿನಿ to go to stool.

ಪಿದರ pidara, *s.* The tie-beam of a roof, a beam resting on the pillars of a veranda.

ಪಿದಲುನಿ pidaluni (ಪಿಪಲ್), *v. n.* To stumble, be sprained, introverted.

↓ ಪಿದಾಡಾವುನಿ pidāḍāvuni, *c. v.* (of ಪಿದಾಡುನಿ) To cause to start, depart.

↓ ಪಿದಾಡುನಿ pidāḍuni (ಪಿದಾಡ), *v. n.* To start, depart.

ಪಿದಾರ pidāra, *see* ಪಿದರ.

ಪಿದುಕೊಣುನಿ pidukoṇuni (ಪಿದುಕೊ), *v. refl.* To know, understand, comprehend, ascertain, for one's self.

ಪಿನಾರಿ pināri, *see* ಪೀನಾರಿ.

ಪಿನಾಶಿ pināśi, *s.* A cold affecting the nose. 2. a disease of the nasal membrane.

√ಪಿನಿ pini, *adj.* Little, small, slight, trifling. —ಪಿನಿ very slight; *as*, —ಪಿನಿ ಬರ್ಷ a very slight drizzle.

ಪಿನ್ಯಟ್ಕ pinkaṭṭu, *s.* An atom, mite, tittle.

√ಪಿನಾವುನಿ pinpāvuni, *c. v.* (*of* ಪಿನ್ವಿನಿ) To make known, communicate, inform, report, reveal.

√ಪಿನ್ವಿನಿ pinpini (ಪಿನ್), *v. a.* To know, understand, comprehend. ಪಿಂ ದನವು what is known; knowledge, acquaintance, information. ಪಿಂಡನಾಯೆ a man who is informed; a learned *or* wise man, scholar. ಪಿನಂದನಾಯೆ an ignorant man, a simpleton. ಪಿಂಡೋಣುನಿ to know for one's self. ಪಿನಯ (you) don't know, (you) don't understand.

ಪಿಪ್ಪಲಿ pippali, *s.* Long pepper. *Piper longum.*

ಪಿಪ್ಪಿ pippi, *see* ಪೆಪ್ಪೆ.

ಪಿಯ್ಯು piyya, *see* ಪೀಯ್ಯೊ.

√ಪಿರ pira, *adv.* Behind, after, *as* to either situation, or time; *cf.* ಪಿರವು. 2. again, back. —ಕೈ support, help; *as*, —ಕೈ ಕೊರ್ಪಿನಿ to support, help. —ಬುದ್ಧಿ an after-thought. —ಭಾಗ the hind part. —ಮುಖ abatement. ದುಂಬು— front and rear. —ಆಪನಿ to abate, subside. —ಕೊರ್ಪಿನಿ to give back. —ಜಾರುನಿ

to backslide; to with-draw. —ದಾಪಿನಿ to place behind, lay aside; to postpone, put off, defer. —ಪಾಡುನಿ to throw *or* put behind; to defeat, vanquish. —ಫೋಪಿನಿ to go back, return. —ಬರ್ಪಿನಿ to come back. —ಬೂರುನಿ to lag behind; to fall back; to be defeated, vanquished; to be put off, deferred. —ಮಕ್ಕುನಿ to do again; to delay, dilate. ಆಯೆ ಪಿರ ಜಾರುನಿ he will not shrink back; he can be relied on.

ಪಿರಂಕ ಪಿರಾಂಕು, *see* ಪಿರಂಟ.

ಪಿರಂಗಿ piraṅgi, *s.* A cannon. 2. *see* ಪರಂಗಿ.

ಪಿರಂಟ್, ಪಿರಂತ್ ಪಿರಾಂಟು, ಪಿರಾಂಟು, *see* ಪಿರಂಟ್.

ಪಿರಕ ಪಿರಾಕಾ, *see* ಪ್ರಾಕ್.

ಪಿರಡುನಿ ಪಿರಾಡುನಿ, *see* ಪೆರೆಡುನಿ.

ಪಿರಣ ಪಿರಾಣ, *see* ಪ್ರಾಣ.

ಪಿರತ ಪಿರಾತಾ, *see* ಪೆರತ.

ಪಿರತಿ ಪಿರಾತಿ, *see* ಪ್ರತಿ.

ಪಿರದನೆ ಪಿರಾಧನೆ, *see* ಪೆರಧನೆ.

√ಪಿರಪ ಪಿರಾಪಾ, *adv.* Back; again.

√ಪಿರವು ಪಿರಾವು, *adv.* Behind, in the rear. —ಕಾಜಿ a kind of bracelet. —ಬರ್ಪಿನಿ to follow. —ಫೋಪಿನಿ to go back, retreat, return.

√ಪಿರಿ piri, *s.* A twist. 2. the spiral thread, *as* of a screw. 3. cure, healing. 4. abatement, removal. *adj.* Curing, healing. —ಮರ್ಡ್ an antidote.

- ಪಿರಿಕಟ್ಟು *pirikattu*, *s.* Cancellation, revocation, repealing, as an interdict, oath, *etc.*
- ↓ ಪಿರಿಕೆ *pirikè*, *s.* Twisting; winding. 2. the state of being shaped like the spiral thread of a screw.
- ಪಿರಿತ್ತಿನಿ *piritini*, *s.* A ceremony at Dharmasthala.
- ↓ ಪಿರಿಪಾವುನಿ *piripāvuni*, *c. v.* (of ಪಿರಿ ಪುನಿ) To turn, twist.
- ಪಿರಿಪಿನಿ *piripini*, *see* ಪಿರಿಯುನಿ.
- ಪಿರಿಪಿರಿ *piripiri*, *adv.* In a continuous drizzle. 2. pratingly, loquaciously. —ಪಾತೆರುನಿ to prattle, prate. —ಬರ್ಸ ಬರ್ಪಿನಿ to rain, drizzle continuously.
- ಪಿರಿಪು *piripu*, *s.* Abatement, removal; cessation. 2. antidote.
- ↓ ಪಿರಿಪುನಿ *piripuni* (ಪಿರಿ): *v. a.* ↓ To twist, as a rope. 2. to cancel, repeal, revoke, as an interdict, oath, *etc.* 3. to counteract; to abate, remove.
- ಪಿರಿಯು *piriya*, *see* ಪ್ರಿಯ. 2. *see* ಪಿರಿ.
- ಪಿರಿಯಾದಿ *piriyādi*, *see* ಭಿಯಾದಿ.
- ಪಿರಿಯುನಿ *piriyuni* (ಪಿರಿ), *v. n.* To be sober, sane, *or* lucid, as after being drunk *or* insane. 2. to be cancelled, repealed, as an interdict *or* oath. ಪರ್ಸನ ಬಂಜಿ ಪರ್ಸನ ಬಂಜಿ indicates a changeable character.
- ಪಿರಿತ್ತಿ *piritì*, *see* ಪ್ರೀತಿ.
- ಪಿರೆಡುನಿ *pireḍuni*, *see* ಪೆರೆಡುನಿ. 2. *see* ಪೆರೆಡುನಿ.

- ಪಿರೆಪುನಿ *pirepuni*, *see* ಪೆರೆಪುನಿ.
- ಪಿರೆಯುನಿ, ಪಿರೆವುನಿ *pireyuni*, *pirevuni* (ಪಿರೆ), *v. n.* To ache, gripe, as the belly *or* bowels.
- ↓ ಪಿರೆಸುನಿ *piresuni* (ಪಿರೆಸು), *v. a.* To peel, scrape *or* pare off, as the outer coatings of certain nuts; to grate, as a nutmeg *or* coconut.
- ಪಿರ್ಪು *pirpu*, *see* ಪೆರ್ಪು.
- ಪಿರ್ಮರ *pirmara*, *see* ಪೆರ್ಮರ.
- ಪಿರ್ಮರಿ *pirmari*, *see* ಪೆರ್ಮರಿ.
- ಪಿಯಾದಿ *piryādi*, *see* ಭಿಯಾದಿ.
- ↓ ಪಿಲ *pila*, *see* ಪೆಲ.
- ↓ ಪಿಲಿ *pili*, *s.* A tiger. —ಕಂಡೊಡಿ a big viper. —ಕೂಂಡೆಲ್, —ಕೂಂಡೊಲು a large kind of wasp. —ತೊರಕೆ a spotted thornback. ನಾಯಿ— a hyena.
- ಪಿಲಿಂಬಿ, ಪಿಲಿಂಬೆ *pilimbi*, *pilimbè*, *s.* A low ground. [fish.
- ಪಿಲಿಕುಚ್ಚಿ *pilikucchi*, *s.* A kind of
- ಪಿಲಿಕುತ್ತ *pilikutta*, *s.* Swelling of the head.
- ಪಿಲಿಸ್ *pilisu*, *s.* A span.
- ↓ ಪಿಲೆ *pile*, *s.* Impurity from birth. 2. the menstrual. 3. humility. —ಕಟ್ಟುನಿ to humiliate. ಅಮೆ— defilement, especially on account of birth *or* death in a family.
- ಪಿಲ್ಲಂಡಿ *pillandi*, *s.* A demon so called.
- ↓ ಪಿಲ್ಲಿ, ಪಿಲ್ಲೆ *pilli*, *pillè*, *s.* A silver-ring worn on the toes. —ಮೆಂಟೆನೆ the same ornament consisting of four silver rings

ಪಿಲ್ಲಿಯಾವುನಿ, ಪಿಲ್ಲಾವುನಿ pilliyāvuni, pillāvuni (ಪಿಲ್ಲಾ), *v. a.* To despise, scorn, slight.

ಪಿಶಾಚಿ piśāci, *s.* A demon, evil spirit.

ಪಿಶುಣೆ piṣuṇe, *s.* A talebearer, informer, spy, calumniator.

√ ಪಿಸರ್ ಪಿಸುರು, *s.* Displeasure, anger. 2. self-conceit, arrogance. —ಜಿಪ್ಪುನಿ to humiliate, humble. —ಬರ್ಪಿನಿ, —ಮುಪ್ಪುನಿ to be angry, offended.

√ ಪಿಸಂಟ್ ಪಿಸಾಂತ್ಯ, *s.* Fretfulness, peevishness. 2. anger, displeasure. —ಕಟ್ಟುನಿ to be fretful.

ಪಿಸಂಟೆ, ಪಿಸಂಟೆಲೆ piṣaṅṭe, piṣaṅṭele, *s.* A fretful or peevish man.

ಪಿಸಂಡೆ piṣaṇḍe, *s.* A kind of broom.

ಪಿಸರ್ ಪಿಸಾರು, *see* ಪಿಸರ್.

ಪಿಸಿಂಟೆ piṣiṅṭe, *see* ಪಿಸಂಟೆ.

ಪಿಸ್ತಾರಿ piṣkāri, *s.* A syringe.

ಪಿಸ್ತಾವುನಿ piṣkāvuni, *c. v.* (of ಪಿಸ್ತುನಿ) To take by force, extort. 2. to compel payment.

√ ಪಿಸ್ತುನಿ piṣkuni (ಪಿಸ್ತು), *v. a.* √ To squeeze, press. 2. to pay on compulsion, pay in ready cash.

ಪಿಸ್ತಾರಿ piṣnāri, *see* ಪಿಸರ್.

ಪಿಳಪಿಳ, ಪಿಳಿಪಿಳಿ piḷapiḷa, pilipili, *adj.* Sparkling, twinkling, glittering. —ಕಣ್ಣಿ sparkling eyes.

√ ಪಿಳ್ಳೆ pillè, *s.* A child, baby.

√ ಪೀ ಪಿ, *s.* The ordure, excrements of human beings, dogs, pigs, etc.

ಪೀಂಕಣ್, ಪೀಂಕನ್ piṅkaṇu, piṅkaṇu, *s.* The buttocks.

√ ಪೀಂಕಾಡ್ರುನಿ, ಪೀಂಕಾವುನಿ piṅkāḍru-ni, piṅkāvuni, *c. v.* (of ಪೀಂಕುಡುನಿ) To cause to slip, move or fly out. 2. to press out, as tamarind seeds or the testicles of animals. 3. to get on the sly.

√ ಪೀಂಕುಡುನಿ, ಪೀಂಕುನಿ piṅkuḍuni, piṅkuni (ಪೀಂಕ್, ಪೀಂಕುಡ್), *v. n.* To escape, slip out.

ಪೀಂಕ್ರಟ್ piṅkratu, *see* ಪೀಕ್ರಟ್.

√ ಪೀಂಗುಳುನಿ piṅguḷuni, *see* ಪೀಂಕುಡುನಿ.

ಪೀಂಚಿಕಾಯಿ piṅcikāyi, *see* ಪೊಂಕರಿ.

√ ಪೀಂಚಿಲ್ ಪಿಂಚಿಲು, *adj.* Thin, slender. 2. bent or crooked. —ಕಾರ್ thin or bandy legs.

ಪೀಂಚಿಲ್ ಪಿಂಚೆಲು, *adj.* Without a handle. —ಕತ್ತಿ a knife without a handle.

ಪೀಂಜಾರ್ ಪಿಂಜಾರು, *see* ಪಿಂಜರ.

ಪೀಂಚಿಲ್ ಪಿಂಜಿಲು, *see* ಪೀಂಚಿಲ್.

ಪೀಂಟ್ ಪಿಂತ್ಯ, *s.* A twist; distortion.

ಪೀಂಟಂಗೇಲ್, ಪೀಂಟೆಲ್ piṅṭaṅgely, piṅṭely, *adj.* Twisted, distorted.

ಪೀಂಟಾವುನಿ piṅṭāvuni, *c. v.* (of ಪೀಂಟುನಿ) To cause to twist or distort. ವೋಣೆ— to make grimaces.

✓ ಪೀಂಟುನಿ pīṅṭuni (ಪೀಂಟೆ), *v. a.* To twist, turn, wring.

ಪೀಂಟೆಲ್ತನ pīṅṭelutana, *s.* The state of being twisted or distorted. 2. perverseness, crossness, wryness.

ಪೀಂಜಿಲಿ, ಪೀಂಜುಲಿ pīmbili, pīmbuli, *see* ಬಿಂಬುಲಿ.

ಪೀಕದಾನಿ pikadāni, *s.* A spitoon.

ಪೀಕ್ರಟ್ pikraṭṭu, *see* ಪಿನ್ಕಟ್ಟೆ.

ಪೀಜಾದಮರ pīnadamara, *s.* The pine tree.

ಪೀಠ ಪಿṭha, *s.* A seat; a throne; a pulpit. ರಜತ— the seat of Uḍipi Svāmis.

ಪೀಠಿಕೆ pīṭhikē, *s.* A preface, preamble, introduction.

ಪೀಡಣೆ, ಪೀಡನೆ pīḍaṇē, pīḍanē, *s.* Vexation, pain, suffering, anguish; *cf.* ಪೀಡೆ.

ಪೀಡಿವುನಿ, ಪಿಡಿಸುನಿ pīḍipuni, pīḍisuni (ಪೀಡಿ. ಪೀಡಿಸ್), *v. a.* To vex, annoy, molest.

ಪೀಡಿಯುನಿ pīḍiyuni (ಪೀಡಿ), *v. n.* To be vexed, annoyed; to suffer.

ಪೀಡೆ pīḍē, *see* ಪೀಡಣೆ.

ಪೀತ pīta, *adj.* Yellow.

ಪೀತರ್‌ಮಣಿ pītaruṃaṇi, *s.* A kind of medicine, *Veratram album*. 2. antimony.

ಪೀತಾಂಬರ pīṭāmbara, *s.* A yellow silk cloth. —ಫಾರಿ Krūṣṇa, as wearing such a garment.

ಪೀನಸ್‌ ಪಿನಾಸು, *see* ಪಿನಾಶಿ.

ಪೀನಾರಿ pīnāri, *adj.* Stinking, emitting a disagreeable odour.

—ನರಮಾನ a miser, niggard.

—ಮರ the poon tree, *Sterculia foetida*, *Ailanthus*. —ರೋಗ, *see* ಪಿನಾಶಿ.

ಪೀಪ, ಪೀಪಾಯಿ pīpa, pīpāyi, *s.* A cask, tub.

ಪೀಪಿ pīpi, *s.* A kind of pipe.

ಪೀಪುನಿ pīpuni, *see* ಪಿಪಿಪುನಿ.

ಪೀಬಾಲೆ pībālē, *s.* A little child.

ಪೀಮಂಣ್‌ ಪಿಮಾಣ್ಱು, *s.* Miry earth.

✓ ಪೀಯವು pīyavu, *s.* A small chicken.

ಪೀಯ್ಯೊ pīyyo, *intj.* An expression of ridicule, mockery, generally accompanied with clapping of hands.

ಪೀರೆಯುನಿ, ಪೀರುನಿ pīriyuni, pīruni (ಪೀರಿ, ಪೀರ್), *v. n.* To ooze, percolate. 2. *see* ಪೀರುನಿ.

✓ ಪೀರೆ ಪಿರೇ, *s.* A potherb, *Luffa acutangula*. ಕಂನಡ, ಸೊಂಚಿಲ್, ದಾರೆ— are varieties of the same.

ಪೀರೆಂಗಿ pīreṅgi, *see* ಪಿರಂಗಿ.

ಪೀಲಿ pīli, *s.* Pith, a kind of

✓ rush used as corks. ✓ 2. a

✓ peacock's feather. | *adj.* Dry, thin, light. —ಕಂಡೆ the soft

part of a bird's tail. —ಅಳಿಯುನಿ to die out. —ವ ಕಂಣ್‌

the star in a peacock's feather. —ಕಟ್ಟುನಿ to be stunted, to grow lean.

ಪೀಸ್‌ ಪಿಸು, *see* ಪೀಸ್.

ಪೀಸುನಿ pīsuni, *see* ಪಿಸುನಿ.

ಪುಂಕ್, ಪುಂಕು puṅku, puṅku, *see* ಪುಂಕೆ.

- ಪುಂಕಣ್ puṅkaṇṇu, *see* ಮೂಂಕಣ್.
- ಪುಂಗನೆ puṅgave, *s.* An excellent or pre-eminent man. ಮುನಿ—the chief of sages.
- ಪುಂಗಿ, ಪುಂಗು puṅgi, puṅgu, *s.* A sort of drone or bagpipe.
- ✓ ಪುಂಗು puṅgu, *s.* ✓The Indian beech, *Pongamia glabra*. 2. *see* ಪುನುಗು.
- ✓ ಪುಂಗುನಿ puṅguni (ಪುಂಗ್), *v. a.* To rock, toss, as a boat, *etc.*
- ✓ ಪುಂಗಿ, ಪುಂಗಿಲೆ puṅge, puṅgele, *s.* A fickle-minded man.
- ಪುಂಜಬ್ puṅṅaṭṭu, *adj.* Tender, young.
- ✓ ಪುಂಜ puṅca, *s.* ✓A white-ant-hill. 2. ✓a snake's hole. 3. a kind of poison. ✓—ಕಂಡ a very good rice-field. —ದ ಮಂಣ the termite soil used for chemical processes. —ಘ a kind of protuberance.
- ಪುಂಜಲ್ puṅcālu, *see* ಘಂಜ.
- ಪುಂಜಲ puṅcala, *s.* A kind of fly-brush, held by a devil-dancer.
- ಪುಂಜ puṅja, *s.* A heap, collection. 2. property consisting of ready money.
- ಪುಂಟಾವುನಿ puṅṭāvuni, *c. v.* (*of* ಪುಂಟುನಿ) To cause to wring, press or express.
- ✓ ಪುಂಟುನಿ puṅṭuni (ಪುಂಟೆ), *v. a.* To wring, as a wet garment. 2. to press or express, as juice from fruits, *etc.*
- ✓ ಪುಂಡ puṅḍa, *adj.* Mischievous,

- quarrelsome, wicked. —ತನ mischievousness.
- ಪುಂಡದೆ puṅḍadē, *s.* A kind of water-fowl.
- ಪುಂಡರಿ puṅḍari, *see under* ಪುಂಡಿ.
- ಪುಂಡಾಟ, ಪುಂಡಾಟೆಗೆ puṅḍāṭa, puṅḍāṭige, *s.* Mischievousness, wickedness.
- ✓ ಪುಂಡಿ puṅḍi, *s.* ✓The fist. 2. a handful. 3. ✓the refuse of expressed cocoanut, *etc.*, oil-cake. —ಅರಿ, ಪುಂಡರಿ spare rice. ಅನೆವ— the dung of an elephant. —ಕಲ್ಲೆ, *see* ಪುಣಿಕಲ್ಲೆ. ಕೋರಿ— fowl curry and rice balls boiled in steam, and served on particular occasions.
- ಪುಂಡಿತ್ತ್ puṅḍittu, *see* ಪುಂಡಿಬಿತ್ತ.
- ಪುಂಡಿತಪ್ಪು puṅḍitappu, *s.* The red sorrel, *Hibiscus sabdariffa*.
- ಪುಂಡಿನಾರ್ puṅḍināru, *s.* Jute.
- ಪುಂಡಿಬಿತ್ತ್ puṅḍibittu, *s. lit.* A handful of seed. 2. a mode of sowing seed in the third rice crop (ಕೊಳಕೆ).
- ✓ ಪುಂಡಿಯುನಿ puṅḍiyuni, *see* ಪುಂಟುನಿ.
- ಪುಂಡು puṅḍu, *s.* A crowd, herd, flock, swarm.
- ಪುಂಡುಗಾರಿಗೆ, ಪುಂಡುತನ puṅḍugā-rige, puṅḍutana, *see* ಪುಂಡಾಟ.
- ✓ ಪುಂಡೆ puṅḍē, *s.* A bush, thicket. —ದ ಪಕ್ಕಿ. *see* ಪುಂಡೆ. ಬೆದ್ದೆದ— a thicket of bamboos.
- ಪುಂಡೆಲ್ puṅḍelu, *see* ಪುಂಡೆಲ್.
- ಪುಂಜಮೆ puṅṅame, *s.* The day of full moon.

ಪುಂತ್ರೆ puntè, *see* ಪುಂತ್ರೆ.

ಪುಂದಿ pundi, *adj.* Sapless.

ಪುಂಕರ್ತು purñkaṭu, *s.* Storing, keeping. 2. *see* ಪುಂಕರ್ತೆ.

ಪುಂಕು purñku, *see* ಪುಕರ್ತು.

↓ ಪುಂಗರ್ತು purñgaṭu, *s.* Fermentation. 2. decomposition, decay. *adj.* Fermented. 2. decomposed.

↓ ಪುಂಗರ್ತುವುನಿ purñgāvuni, *c. v.* (of ಪುಂಕರ್ತುನಿ) To cause or allow to ferment or decompose.

↓ ಪುಂಗುನಿ purñguni (ಪುಂಕರ್ತು), *v. n.* To ferment, undergo fermentation. 2. to decompose, decay.

↓ ಪುಂಗಲ್ ಪುರ್ನಗಲು, *adj.* Fermented. 2. decomposed, decayed, mouldy.

ಪುಂಗಲೆ ಪುರ್ನಗಲೆ, *s.* A dirty man.

↓ ಪುಂಜುನಿ ಪುರ್ನುನಿ (ಪುಂಜು), *v. a.* To squeeze, as a lemon, etc.

↓ ಪುಂಡೆ ಪುರ್ನು, *s.* A thorny bush; *cf.* ಪುಂಡೆ. *adj.* Shaped like a bush. 2. distended, enlarged. —ಕಟ್ಟುನಿ to be shaped like a bush. ಬಂಜಿ ಪುಂಡೆ ಕಟ್ಟುನಿ the belly to distend.

ಪುಂಸು ಪುರ್ನು, *s.* Manhood, virility.

ಪುಕಲಾಯಿಸುನಿ ಪುಕಲಾಯಿಸುನಿ, *see* ಪುಕಲಾಯಿಸುನಿ.

ಪುಕಾರ, ಪುಕಾರಿ ಪುಕಾರ, ಪುಕಾರಿ, *s.* Rumour, report. 2. alarm, noise. —ಮಕ್ಕುನಿ, —ಲಕ್ಕಾವುನಿ to raise an uproar.

ಪುಕುಸಾಟೆ ಪುಕುಸಾಟೆ, *adj.* Vain,

useless. 2. false, untrue. *adv.* For nothing, in vain; *cf.* ಪುಕುಡೆ.

↓ ಪುಕುಳಿ ಪುಕುಳಿ, *s.* The anus.

ಪುಕುಳು ಪುಕುಳು, *see* ಪುಕುಳು.

ಪುಕುಟೆ ಪುಕುಟೆ, *see* ಪುಕುಸಾಟೆ.

ಪುಕುಲೇರ್ಸಾವುನಿ ಪುಕುಲೇರ್ಸಾವುನಿ, *see* ಪುಕುಲೇರ್ಸಾವುನಿ.

↓ ಪುಕುಳಿಯುನಿ ಪುಕುಳಿಯುನಿ, *see* ಮುಕ್ಕುಳುನಿ.

↓ ಪುಕು ಪುಕು, *s.* Fear, timidity. *adj.* Timid. ಪುಕುಡಿರೆದ— being easily overcome by fear; a frightened goose. —ತನ co-wardice.

↓ ಪುಕು, ಪುಕುಲೆ ಪುಕು, ಪುಕುಲೆ, *s.* A timid man, coward, sneak.

ಪುಕುಲಾಯಿಸುನಿ ಪುಕುಲಾಯಿಸುನಿ, *see* ಪುಕುಲಾಯಿಸುನಿ.

ಪುಕುಲೇರ್ಸಾವುನಿ ಪುಕುಲೇರ್ಸಾವುನಿ, *c. v.* To instigate, incite.

↓ ಪುಗತೆ, ಪುಗರಿಗೆ ಪುಗಾರಿಗು, *s.* Praise, eulogium, flattery.

↓ ಪುಗರುನಿ, ಪುಗರುನಿ ಪುಗಾರುನಿ, ಪುಗಾರುನಿ (ಪುಗಾರು, ಪುಗಾರು), *v. a.* To praise, laud, eulogise, flatter.

↓ ಪುಗೆ ಪುಗೆ, *s.* Smoke, vapour, fume. —ಮಾಯೆಲೆ —ತ ಕಪುಲೆ a steamer. —ತ ಗಾಡಿ a railway train. —ತುಪಿನಿ to wish for one's ruin. —ಪುತ್ತುನಿ to be affected with smoke. —ಪುಲಾಯಿ a shelf in the kitchen. —ಪು ದುಪಿನಿ, —ಪುಡುನಿ to expose to smoke; to fumigate.

↓ ಪುಗೆಪುನಿ ಪುಗೆಪುನಿ (ಪುಗೆ), *v. a.* To expose to smoke; to fumigate.

- పుగెయుని pugēyuni (పుగె), *v. n.*
To smoke, reek.
- పుగెరె pugērē, *s.* Tobacco. నట్టి—, బశయి—, ససుడి— are some kinds of tobacco.
- పుగెల్, పుగ్గెల్ pugēḷ, pugḡēḷ, *s.* The shoulder. —పొడుని to give shoulder; to help, assist.
- పుచుక్కు pučukku, *s.* The force, as of spitting. —బుచ్చియుని to spit out with force.
- పుచ్చాడి puččādi, *s.* The hind part.
- పుచ్చె puččē, *s.* Braiding or plaiting hair. 2. braided hair. —భంగార్ ornaments worn in the braids of hair. —నేపిని to plait, braid.
- పుచ్చె పుచ్చే, *s.* A cat. అర— a wild cat. ఘంట— a male cat. పులుంగు— a civet cat. —వొన్ a cat-fish. —ముట్టు a kind of tree.
- పుచ్చె కలి puččēkūli, *s.* A tooth growing after the eightieth year.
- పుచ్చె పండ్ puččēparndu, *s.* The fruit of *Pavetta Indica*.
- పుట puṭa, *s.* A page of a book. 2. folding or doubling. 3. a pair. 4. the purifying or calcining of metals, etc., by fire. కర— the hands joined, as in supplication, etc. నాసా— both nostrils. భంగార్ పుటొగు దాపిని or వాడుని to subject gold to the process of purification.

- పుటాని puṭāni, *see* పుటిని.
- పుట్ట putṭa, *adj.* Small, little, diminutive. —కొడంకి a small kind of earring.
- పుట్టణ్ puṭṭaṇu, *s.* A kind of grass.
- పుట్టన puṭṭana, *s.* A thistle.
- పుట్టావుని puṭṭāvuni, *c. v.* (of పుట్టని) To produce, originate, give birth to, cause to be born, cause to take place.
- పుట్టి putṭi, *s.* A small round basket. —బుట్టి a wickered bottle.
- పుట్టు putṭu, *s.* Cowries; also —కాయి. 2. *see* ముట్టు. —సొబ్బుని to play with cowries.
- పుట్టుని puṭṭuni (పుట్టి), *v. n.* To be born, come into existence. 2. to arise, originate, spring up or from, be produced. కరుణ— to feel pity. మబ్బు— to be sorry. బాలి— a child to be born. సుద్దు— a report to be afloat.
- పుట్టి putṭē, *s.* A fox, jackal.
- పుట్ల puṭṭla, *s.* A bubble, blister, pustule. —లక్కుని a blister to rise.
- పుఠ puṭha, *see* పుటి.
- పుడ puḍa, *see* పుడు.
- పుడతెల్ puḍatēḷ, *s.* A bruise, crack. *adj.* Bruised, broken, cracked.
- పుడపుని puḍapuni (పుడ), *v. a.* To break, burst.
- పుడయి puḍayi, *s.* A basket.

ಪುಡಸಾ ಪುಡಾಸು, *see* ಫೊಡಸಿ.

ಪುಡಾಡುನಿ ಪುಡಾಡುನಿ (ಪುಡಾಡ), *v. a.*
To prostrate, bow, salute.

↓ ಪುಡಾಯಿ ಪುಡಾಯಿ, *see* ಪುಡಾಯಿ.

↓ ಪುಡಾವುನಿ ಪುಡಾವುನಿ (ಪುಡಾ), *v. n.*
To break, burst. 2. to ache, smart. ಕಂಠೆ— *lit.* the eye to break, smart; to lose one's sight, *abus.* ಕುರಿ— a boil to open. ತರೆ— to have headache. ಮೊಂಡೆ— to have sore throat; to become hoarse.

↓ ಪುಡಿ ಪುಡಿ, *s.* A sore, ulcer, abscess. 2. *see* ಫೊಡಿ.

↓ ಪುಡಿ ಪುಡಿ, *s.* A handle, haft, hilt; *cf.* ಪುಡು.

ಪುಡಿಕೆ ಪುಡಿಕೆ, *s.* A small basket.

ಪುಡಿಪು ಪುಡಿಪು, *s.* Covering, clothing. 2. *see* ಪುಡಿಪು.

✓ ಪುಡಿಪುನಿ ಪುಡಿಪುನಿ (ಪುಡಿ), *v. a.* To offend, provoke. 2. to quarrel, fight; *cf.* ಪಡಿಪುನಿ. ಪುಡಿಪುನಿ to be offended; to quarrel with each other.

↓ ಪುಡು ಪುಡು, *s.* Holding, grasping, handling. —ಕೈ the shaft of a plough. —ಬಲ್ಲೆ a rope attached to the yoke of a plough, to serve as the reins.

ಪುಡುಕು ಪುಡುಕು, *s.* Slight, disparagement, depreciating. 2. insult, indignity.

ಪುಡುಕುನಿ ಪುಡುಕುನಿ (ಪುಡುಕ), *v. n.*
To be afflicted, grieved.

ಪುಡುತ ಪುಡುತ, *adj.* Foolish.

ಪುಡುಪುನಿ ಪುಡುಪುನಿ, *see* ಪುಡಿಪುನಿ.

ಪುಡೆ ಪುಡೆ, *s.* Border, edge, brink, margin, brim. 2. interval, space. ಕಂಡದ— the border of a field. ಕಂಠದ— the eye-lid. ಗುವೆಲದ— the brink of a well. ಸೋಡದ— the side of a wall. —ಪೊತ್ತುನಿ to trim the borders, as of a field. —ಮುಟ್ಟು up to the brim.

ಪುಡೆಕುನಿ ಪುಡೆಕುನಿ, *see* ಫೊಡೆಕುನಿ.

↓ ಪುಡೆಪುನಿ ಪುಡೆಪುನಿ (ಪುಡೆ), *v. a.* To winnow, fan.

↓ ಪುಡೆರುನಿ ಪುಡೆರುನಿ (ಪುಡೆರು), *v. n.* To suppurate, break, burst. 2. to be haughty.

↓ ಪುಡ್ಕೆ ಪುಡ್ಕೆ, *adj.* Plump, fat. —ಬಾಲೆ a plump child.

↓ ಪುಡ್ಕೆ ಪುಡ್ಕೆ, *s.* A stout man.

ಪುಡ್ಕುನಿ ಪುಡ್ಕುನಿ, *see* ಪುಡಿಪುನಿ.

ಪುಡ್ಕೆಲೆ ಪುಡ್ಕೆಲೆ, *s.* A quarrelsome man.

ಪುಡ್ಯಾಡುನಿ ಪುಡ್ಯಾಡುನಿ, *see* ಪುಡಾಡುನಿ.

↓ ಪುಣ ಪುಣ, *s.* A dead body, corpse. *adj.* Dead. 2. inactive. —ಕಟ್ಟುನಿ to grow stiff. —ಕಾಂಪುನಿ to bury a corpse.

ಪುಣಕಟ್ಟು ಪುಣಕಟ್ಟು, *adj.* Emaciated, slender, reduced to skin and bone.

ಪುಣಕೆ ಪುಣಕೆ, *see* ಪುಣಕೆ.

ಪುಣರಪುಳಿ ಪುಣರಪುಳಿ, *s.* The mate mangosteen, *Garcinia purpurea*.

↓ ಪುಣಲ್ ಪುಣಲ್, *s.* Floating.

↓ ಪುಣಲುನಿ ಪುಣಲುನಿ, *see* ಪುಲಾವುನಿ.

ಪುಣಿ puni, *s.* The border of a field.

ಪುಣಿಕಲ್ಲು punikallu *s. lit.* A hand-stone (ಪಂಡಿಕಲ್ಲು). 2. a small pestle for grinding turmeric, *etc.*

✓ ಪುಣಿಕೆ punikè, *s.* Tamarind. —ಮರ the tamarind tree.

ಪುಣಿಕೊಟ್ಟಿ punikottè, *s.* A tamarind seed.

✓ ಪುಣುಂಗು, ಪುಣುಗು punuṅgu, punugu, *s.* Civet. —ವ ಪುಣ್ಣಿ a civet cat.

✓ ಪುಣೆ punè, *s.* Security, bail. —ಶಾಯಿ a surety.

✓ ಪುಣೆಪಿನಿ, ಪುಣೆಪುನಿ, ಪುಣೆವುನಿ punèpini, punèpuni, punèvuni (ಪುಣೆ), *v. a.* To persevere till one has avenged himself; to contest to the last, as a suit. 2. to compete, *vie.*

✓ ಪುಣೆವು punèvu, *s.* Resoluteness.

ಪುಣ್ಯ punya, *s.* Religious merit, virtue. 2. a good action. 3. purity, purification. *adj.* Virtuous, good, meritorious. 2. pure. —ಕರ್ಮ a virtuous deed; a meritorious act. —ಕಾಲ an auspicious occasion. —ತೀರ್ಥ a sacred river. —ದಿನ a sacred day. —ಫಲ the fruit of one's merits. —ಲೋಕ heaven. —ವಂತೆ a virtuous man. —ಸ್ಥಳ, —ಕ್ಷೇತ್ರ a sacred place of pilgrimage. —ಮೆಚ್ಚುನಿ to perform holy *or* virtuous acts.

ಪುಣ್ಯಾತ್ಮೆ, ಪುಣ್ಯಾದಿಗಿ punyātme,

punyādige, *s.* A virtuous man, a fortunate man.

ಪುಣ್ಯಾದಿಗಿ punyādige, *s.* Goodness; well being; good fortune, prosperity.

ಪುಣ್ಯಾಹ ಪುಣ್ಯāha, *s.* A lucky day. 2. purifying. —ವಾಚನೆ purifying a house, *etc.*, after accouchement, *etc.*

ಪುತ್ತೆ, ಪುತ್ತು, ಪುತ್ತೆ putta, puttu, puttè, *s.* A darling. *adj.* Darling, beloved.

ಪುತ್ತಲಿ, ಪುತ್ತಲಿಳಿ puttali, puttoli, *s.* A gold coin. —ಸೊಂಪೆ an image, puppet. —ಭಂಗಾರ್ gold of 12 carats. —ಸರ a string of such coins, worn by females.

ಪುತ್ತೆ putre, *s.* A son. ದತ್ತ— an adopted son. ಪತ್ರಸಂತಾನ having a family. ಪತ್ರಸ್ವೀಕಾರ adoption of a son.

✓ ಪುದ puda, *s.* A dove, pigeon.

ಪುದಂಗರ, ಪುದಕಡಲೆ pudāṅgara, pudakadale, *see* ಪದಂಗರ.

ಪುದಕೆ pudakè, *see* ಪೊದಕೆ. 2. *see* ಪೊದಕೆ.

ಪುದಕ್ಕೆ pudakei, *s.* A kind of game by making alternate motions and mutually clapping each other's hands. —ಹಾಕುನಿ, —ಸೊಬ್ಬನಿ to play at such a game.

ಪುದಬಾರೆ pudabāre, *s.* A demon so called.

✓ ಪುದರ್ pudaru, *s.* A name, appellation, designation. 2. fame, celebrity, reputation. —ಆಪಿನಿ, —ಲಕ್ಕುನಿ to become known. —ಸಿಪ್ಪನಿ to utter a

person's name; to bring one's reputation into discredit. —పాఠుని to name. —ఘోషిని to be celebrated.

పుదాపిని pudāpini, *see* ఘోషు ఆపిని *under* ఘోషు.

పుదిన pudina, *s.* A kind of mint.

పుదుకు puduku, *s.* Boasting.

పుదుక్కు pudukku, *adv.* Suddenly, at once. —చొరియుని to pour suddenly, as a bag of rice.

√పుదుబార pudubāru, *s.* New [paddy.

↓పుదే pudē, *s.* A load, burden.

↓పుదేపుని pudepuni, *see* ఘోషిషుని.

↓పుదేల్ pudelū, *s.* A bush, shrub.

↓పుద్దార్ puddāru, *s.* The harvest feast; a ceremony observed in partaking of new produce for the first time.

పుద్దే pudde, *see* ఘోషిషు.

పునః punah, *adv.* Again, once more.

పునరపుళి punarapuli, *see* పునరపుళి.

పునరుత్థాన punarutthāna, *s.* Resurrection.

పునర్జన్మ, పునర్జన్మ punarjanma, punarjalma, *s.* Being born again; regeneration. 2. transmigration of the soul.

పునర్వసు punarvasu, *s.* The seventh of the lunar mansions.

పునర్విచారణే punarvicāraṇē, *s.* Reconsideration, review.

పునర్వివాహ పునర్వివాహ, *s.* Remarriage.

పునలుని punaluni, *see* పునలుని.

పునశ్చరణే punasāraṇē, *s.* Repetition of mystic formulas or incantations.

పునస్థాపనే punasthāpanē, *s.* Reformation.

పునహ punaha, *see* పునః.

√పునికే punikē, *see* పునికే.

పునిత punita, *adj.* Free from sin, purified. —మఱ్ఱుని to absolve, purify; to justify.

√పునుగు punugu, *see* పునుగు.

పుప్పళి puppala, *see* పుప్పళి.

↓పుప్పి, పుప్పి puppi, puppu, *s.* Decay, rottenness.

పుయింతేల్ puyintelū, *s.* The tenth Tulu month.

పుర pura, *s.* A city, town. 2. a house | or any receptacle. —వాని a citizen.

√పుర pura, *see* పుర.

పురందరే purandare, *s.* A name of Indra. పురందరాని a celebrated Canarese poet.

పురకే purakē, *s.* A bad smell.

పురత్ puratū, *s.* A dowry.

పురమదనే puramardane, *s.* Rubbing of the body with an unguent.

పురమే purame, *see* పురమే.

పురమయి purameyi, *s.* A mucous body. [ఘోషిషు.

పురల్, పురలే puralū, puralē, *see*

పురస్ purasū, *see* ఘోషిషు.

పురస్కార puraskāra, *s.* Reverence, honour.

పురాకృత purākṛta, *see* ప్రకృత.

పురాణ purāṇa, *s.* A sacred and political work comprising the Hindu theology. *adj.* Old; ancient. —కథే an old story. —శురుషే God. There are eighteen acknowledged Purāṇās, namely, బృహ్మ—, పద్మ—, బృహ్మాండ—, అగ్ని—, విష్ణు—, గరుడ—, బృహ్మకేవల—, శివ—, లింగ—, నారద—, స్కాండ—, మార్కండేయ—, భవిష్యత్—, మత్స్య—, వరాహ—, కలమ—, వామన—, భాగవత—.

పురాణికే purāṇike, *s.* One who reads *or* narrates sacred history.

పురాతన purātana, *adj.* Ancient, old.

పురి puri, *see* పుర.

✓పురి puri, *s.* A worm, mite, moth.

✓ 2. ✓skin parasite. 3. ✓twining, twisting, as threads. 4. ✓coir yarn. —తప్ప మulberry leaves. —బల్ల coir. —కేళిపని to twine coir yarn. —మచ్చుని to prepare a rope from cocoanut fibre. —మేపిని to suffer from ring-worm.

పురింగుని puriṅguni, *see* పుంగుని.

✓పురిగంట purigantṭu, *s.* ✓Anything eaten *or* perforated by worms. *adj.* ✓Worm-eaten. 2. envious, jealous. 3. obstinate, stubborn. —నరమాని, పురిగంటి an envious *or* obstinate fellow.

పురిజంత్రి purijaṅtra, *s.* Malice, envy. 2. mischief. 3. obsti-

nacy, self-will. —పాతరుని to talk maliciously.

✓పురిపు puripu, *s.* The twist, as of a rope *or* cord. —చ బడు a bullock-driver's whip *or* rod with its handle twisted with rope.

పురియేలు puriyolu, *s.* An eel.

✓పురు puru, *s.* ✓A snail. *adj.* Small, tender. 2. snail-like. —నిశీ a tender fruit, bud. —బాలి a suckling. —జారుని to be very slippery; to glide like a snail.

పురుంకుని puruṅkuni, *see* పుంకుని.

✓పురుంగుని puruṅguni, *see* పుంగుని.

పురుంగిలే puruṅgele, *see* పుంగిలే. 2. a sickly person. 3. a reluctant worker. 4. a stingy man.

పురుండే puruṅḍē, *see* పుండే.

పురుకు puruku, *see* పుకూ.

పురుకుజ్జణ, పురుకుజ్జే purukuḍḍāṇa, purukutsé, *see* కురుకుజ్జణి.

పురుబు purubu, *see* పుబు.

పురుషత్వ puruṣhatva, *s.* Manhood, manliness.

పురుషరత్న puruṣharatna, *s.* A kind of medicinal plant, *Ionidium suffruticosum*.

పురుషార్థ puruṣhārtha, *s.* Human desire, object of life. 2. benefit, use.

పురుషే puruṣhe, *s.* A man, male. 2. a husband.

పురుషోత్తమే puruṣhōttame, *s.* The best of mankind. 2. a

name of Vishṇu. 3. the name of a man.

ಪುರುಸತ್ತು purusattu, *see* ಪುಸುತ್.

↓ ಪುರೈ purè, *s.* A roof, ceiling. ಮೇಲ್— the upper part of a roof; *pl.* ಪುರೈಕುಳು materials of a roof.

ಪುರೇಚುನಿ, ಪುರೇಚುನಿ pureñuni, pureçuni, *see* ಪುಂಚುನಿ.

↓ ಪುರೈಪುನಿ purepuni (ಪುರೈ), *v. a.* To roll, turn over. 2. to retract, recant. 3. to impute, attribute.

↓ ಪುರೈಲುನಿ, ಪುರೈಯುನಿ pureluni, pureyuni (ಪುರೈ), *v. n.* To roll, turn. ಕಿಂನಿ— to come out, as a young bird from the egg-shell.

↓ ಪುರೈಸುನಿ, ಪುರೈಸುನಿ puresuni, pureisuni (ಪುರೈಸು, ಪುರೈಸು), *v. n.* To complete, fulfil. 2. to afford. 3. to be satisfied. ಎಂಕ್ ಪುರೈಸುಜಿ I cannot afford.

ಪುರೋಹಿತೆ purōhite, *s.* A family-priest.

ಪುರ್ಕ purka, *s.* Remains, residue, saving. 2. frugality, economy. [eyes.

ಪುರ್ಕಂಣ್ purkaṇṇu, *s.* Purulent

ಪುರ್ಕಟ್, ಪುರ್ಕಟ್ಟೆ purkaṭṭu, purkaṭṭe, *adj.* Diminutive, small.

ಪುರ್ಕಾವುನಿ purkāvuni, *c. v.* (*of*

↓ ಪುರ್ಕಾವುನಿ) ↓ To bake in embers, half bake. 2. to save, lay up, rake, hoard. ಪುರ್ಕಾವು ದೀಪಿನಿ to spare, save, reserve; to lay out frugally.

ಪುರ್ಕಾಸು purkāsu, *s.* A very small thing.

↓ ಪುರ್ಕು purka, *s.* The rheum of the eye.

↓ ಪುರ್ಕುನಿ purkuni (ಪುರ್ಕು), *v. n.* To be half baked. 2. to become soft. 3. to rot, decay, become putrid.

ಪುರ್ಗ purga, *s.* Sour gruel or pap.

ಪುರ್ಗಟ್ purgaṭṭu, *see* ಪುರಿಗಟ್.

↓ ಪುರ್ಗುನಿ purguni (ಪುರ್ಗು), *v. n.* To be well boiled, as rice.

ಪುರ್ಚುನಿ pureuni, *see* ಪುಂಚುನಿ.

ಪುರ್ಜಂತರ purjantara, *see* ಪುರಿಜಂತ್ರ.

ಪುರ್ಪ purpa, *s.* The tender areca blossoms. 2. *see* ಪುಪ್ಪ.

ಪುರ್ಬು purbu, *s.* The eye-brows.

ಪುರ್ಯೊಲು puryolu, *see* ಪುರಿಯೊಲು.

ಪುರ್ಲಿ purli, *s.* The wild hog-plum. 2. *see* ಕಾಣಪರ್ಲಿ.

ಪುರ್ಸತ್, ಪುರ್ಸತ್ತು pursaṭṭu, pursattu, *s.* Leisure, opportunity, occasion, time. 2. relief, rest; *also* ಪುರ್ಸೋದು. —ಪುರ್ಪುನಿ to be at leisure. —ಸೆರ್ಪೊನಿ to take time. —ಮುಳ್ಳುನಿ to find an opportunity.

ಪುರ್ಸಾದ pursāda, *see* ಪುಸಾದ.

↓ ಪುಲ pula, *s.* ↓ Pasturage, grazing ground. 2. reminiscences, recollection of old associations. —ಎಂಣುನಿ cattle to low for their old pasturage; to call to mind old associations.

ಪುಲಂಕೆನ pulaṅkena, *see* ಪುಲ್ಲಿಗೆ.

↓ ಪುಲಂಪುನಿ pulampuni (ಪುಲಂ), *v. a.* To set afloat; *cf.* ಪುಲಾವುನಿ.

పులక pulaka, *s.* Horripilation, erection of the hair from ecstasy. 2. rejoicing, festivity. —అభిషేక, పులకాభిషేక bathing an idol in scented water on a festive occasion.

పులపావుని pulapāvuni, *c. v.* (of శలావుని) To cause to float.

పులబు, పులమే pulabu, pulamē, *see* ఫోలబు.

పులవాడ, పులాది pulavāḍu, pulāḍi, *s.* Pasturage, grazing-ground.

పులావుని pulāvuni (శలా), *v. n.* To float.

పులి puli, *s.* Acidity. 2. a sour fruit. 3. tamarind. 4. leaven. 5. pride, arrogance. *adj.* Sour, acid. —కొట్టి a tamarind seed. —ంపు, —కంటి, —గంటి, —చటి anything very sour. —కొద్దిల్ sauce, condiments, *etc.* mixed with acids, boiled and seasoned. —వోణి a wry face. —శోజావుని to be arrogant. —పుంటుని to squeeze a lemon or other sour fruit; to check one's arrogance, to humiliate. ఎసల్—, ఓంటి—, కంకి—, కరండే—, కర్క—, కాయిర్—, జారిగే—, దారే—, డొడ్డాయె—, నారంగాయి—, పుకార—, or బుడ్డ—, పుణికే—, బింబులి—, మర్ద—, లింటి— are varieties of sour fruits.

పులి puli, *see* శరి.

పులిజంత్రి pulijantra, *see* శురిజంత్రి.

పులిపావుని pulipāvuni, *c. v.* (of

శలియుని) To make sour; to leaven.

పులిపు, పులుపు pulipu, pulupu, *s.* Money.

పులిపుని pulipuni (శలి), *v. a.* To irritate, itch.

పులిపుని, పులియుని pulipuni, puliyuni (శలి), *v. n.* To become sour; to be leavened.

పులిప్పేన pulippena, *adj.* Sour.

పులిస్ pulisṭ, *s.* Police. 2. money, cash.

పులేయి puleyi, *s.* A skin. లుకే— a deer's skin.

పులేయుని, పులేవుని puleyuni, pulevuni (శలే), *v. n.* To smart, feel sharp pain.

పులేవు pulevu, *s.* A crack. 2. a patch. 3. a crook, bend, curve. —చెప్పని to remove the same.

పుల్కు pulka, *see* శలక.

పుల్కుడి pulkaḍi, *s.* A handful of grass given by a vendor to the purchaser of cattle in token of striking the bargain.

పుల్కోట్టి pulkoṭṭē, *s.* Tamarind seed.

పుల్పు pulpu, *adj.* Tepid, lukewarm; also శల్పుచెట్ట, లుగురు శల్పు.

పుల్పు పుల్పు, *see* శల్పుని.

పుల్లడి pullaḍi, *s.* A place overgrown with rushes.

పుల్లయి pullayi, *s.* A kind of cap.

పుల్లావుని pullāvuni, *see* శలావుని.

- ಪುಲ್ಲಿ pulli, *s.* A sheet of paper.
2. *see* ಪಳ್ಳಿ.
- ಪುಲ್ಲಿಂಗ pulliṅga, *s.* The masculine gender, *gram.*
- ↓ ಪುಲ್ಲು pullu, *s.* A rush. 2. a kind of grass. —ನಡಿ, *see* ಪಲ್ಲಡಿ. —ನೀರ್ grass and water, cattle fodder. —ಪಡಿ a mat made of rush. —ಪದೆಲ್ a bush of rushes, bulrush. —ಬಿಟ್ಟುನಿ to pluck out a grass blade; to twist the ear. —ಜಿರಾವನಿ to pluck the feathers.
- ↓ ಪುಲ್ಲೆ pullè, *s.* An off-shoot. √2. √ a split, splint. 3. *see* ಪಲ್ಲಣಿ. —ಮೃಗ a kind of deer. —ಪಡಾವನಿ, —ದೀವಿನಿ, —ಲಕ್ಕುನಿ to sprout, bud.
- ಪುಲ್ಲೆಯಿ pulleyi, *s.* A kind of whale.
- ಪುಲ್ಲೆಲ್ pulleḷu, *s.* Abundance, increase. 2. gluttony.
- ↓ ಪುಲ್ಲಣಿ, ಪುಲ್ಲಣಿಕೆಲ, ಪುಲ್ಲಣಿಕೊಲೆ pullya, pulyakela, pulyakolè, *s.* Morning, day-break. *adv.* Early in the morning.
- ↓ ಪುವಳು, ಪುವೊಳು puvaḷu, puvoḷu, *s.* The navel.
- ಪುಷ್ಕಟ್ pushkaṭu, *see* ಪಸ್ಯಟ್.
- ಪುಷ್ಕಲ pushkala, *adj.* Copious, full, complete. 2. much, many. 3. excellent, eminent, best.
- ಪುಷ್ಟ pushta, *adj.* Nourished, fed. 2. strong, stout.
- ಪುಷ್ಟಿ pushti, *s.* Increase, thriving. 2. stoutness, strength.
- ಪುಷ್ಪ pushpa, *s.* A flower, blossom.

- ಪುಷ್ಯ pushya, *s.* The tenth lunar month.
- ಪುಷ್ಯರಾಗ pushyarāga, *s.* The topaz, chrysolite.
- ಪುಷ್ಯೆ pushyè, *s.* The eighth of the lunar mansions.
- ಪುಸಲಾಯಿಸುನಿ, ಪುಸಲಾಸುನಿ pusalāyisuni, pusalyāsuni, (ಪಸಲಾಯಿಸ, ಪಸಲ್ಯಾಸಿಸ), *v. a.* To coax, cajole, persuade, fawn.
- ಪುಸ್ಕು, ಪುಸ್ಕು pusku, pusku, *see* ಪನ್ನೆ.
- ಪುಸ್ಕಟ್, ಪುಸ್ಕಟೆ puskaṭu, puskaṭè, *adj.* Vain, useless, feigned. 2. empty. *adv.* In vain, for nothing.
- ಪುಸ್ತಕ pustaka, *s.* A book, volume.
- ಪುಸ್ತಿ pusti, *s.* Instigation, abetment, incitement. 2. help, support. 3. a portfolio for keeping loose papers in *or* for placing under a paper while writing on it. —ಕೊಪಿನಿ to instigate, back up.
- ಪುಸ್ಸು, ಪುಸ್ಸು pussu, pussu, *s.* The hissing sound of a flash in the pan, when the gun does not go off. 2. unsuccessful termination of an undertaking, coming to nothing, defeat.
- ಪುಳ pulā, *see* ಪಲ.
- ಪುಳಕ pulāka, *see* ಪಲಕ.
- ಪುಳಬ್ಬು pulābbu, *see* ಪೊಲಬ್ಬು.
- ↓ ಪುಳಿ puli, *see* ಪರಿ. 2. *see* ಪಲಿ.
- ↓ ಪುಳಿಂದೆ pulinde, *s.* A hunter, for-
ester, savage.

- ಪುಳಿಕಂಟ್ pulikaṅṭṭu, *see under* ಪಲಿ.
- ಪುಳಿಚಾರ್ puliçāru, *s.* A sour kind of sauce.
- √ಪುಳಿಪು pulipu, *s.* Acidity.
- ಪುಳಿಯಾರಲ್ puliyāralu, *s.* The yellow wood-sorrel, *Oxalis corniculata*.
- √ಪುಳುಕು puluku, *s.* Slipping out, anything soft *or* greasy.
- ಪುಳಿವುನಿ pulevuni, *see* ಪಲಿವನಿ.
- ಪುಳ್ಳು pulku, *see* ಪುಕು.
- ಪುಳ್ಳೊಟ್ಟಿ pulkoṭṭē, *see* ಪಲಿಕ್ಕಿ.
- ಪುಳ್ಳು pulla, *see* ಪಲ.
- √ಪುಳ್ಳಿ pulli, *s.* A grand-child.
- ಪುಳ್ಳು pullu, *see* ಪಲ್ಲ.
- ಪುಳ್ಳಿನ pullena, *see* ಪಲ್ಲಣಿ.
- √ಪೂ pū, *s.* A flower, blossom. 2. a cataract in the eye. —ಅಗ್ರ a sore mouth. —ಕಾಯಿ a very young fruit. —ತ ಮಾಲೆ a garland of flowers. —ತೊಳಿಂಚಿ a bunch of flowers, nosegay. —ಮೂರಿ a disagreeable smell of flowers. —ಅರಲುನಿ, —ಪೋಪಿನಿ, —ಬರ್ಪಿನಿ to flower, bloom, blossom. —ಮುಡಿಪುನಿ to wear flowers.
- √ಪೂಂಕೆ pūṅkē, *s.* Mould, mildew. —ಕೊಡಿಪುನಿ, —ಸತ್ತುನಿ to become mouldy.
- ಪೂಂಗುನಿ pūṅuni (ಪೂಂಗ್), *v. n.* To shake.
- √ಪೂಂಜೆ pūñjē, *s.* 1. A cock. 2. a family-name among Bants. —ಕೆಲೆಪನಿ a cock to crow.
- ಪೂಂಟುನಿ pūṅṭuni, *see* ಪುಂಟುನಿ.
- × ಪೂಂಡೆಲ್ pūṇḍelu, *s.* ×A thicket,

- √ clump, as of bamboos. √2. matter from a sore.
- ಪೂಂತೆ pūntē, *adj.* Light, very light, not heavy.
- √ಪೂಂಬೆ pūmbē, *s.* The flower bud of a plantain.
- ಪೂಕರೆ pūkarē, *s.* An ornamental structure, as the stake of a bullock race. —ಪಾಡುನಿ to fix a post of such a structure; to ornament the ridge of a racing field.
- √ಪೂಕಿ pūki, *s.* A fart.
- ಪೂಕುಟಿ pūkuṭē, *adj.* Empty, void. *s.* An empty mouth.
- ಪೂಕುರು, ಪೂಕ್ರು pūkuru, pūkru, *adj.* Tender, young, little. 2. sallow.
- ಪೂಕ್ರೈ pūkre, *s.* A sickly man.
- ಪೂಗ pūga, *s.* A betel-nut.
- √ಪೂಚಿ pūçē, *see* ಪುಚ್ಚಿ.
- ಪೂಚಾರಿ pūçāri, *s.* A demon priest. 2. a Billavar *or* toddy-drawer.
- ಪೂಚಾರ್ಮ್ ಪೂçārmē, *s.* The office of a priest. ಜರಿಪು—, ದರಿಪು— a demon priest who is also the devil-dancer.
- ಪೂಚಾವುನಿ pūçāvuni, *c. v.* (of ಪೂಜುನಿ) To cause to smear *or* apply.
- ಪೂಜಿತೆ pūjita, *adj.* Worshipped, revered.
- √ಪೂಜುನಿ pūjuni (ಪೂಜ್), *v. a.* To smear, rub, daub, apply.
- ಪೂಜೆ pūjē, *s.* Worship, adoration; prayer. ಮಹಾ— principal worship in a temple. —ಕರಿಪುನಿ, —ಮೆಳ್ಳುನಿ to worship.

- ಪೂಜ್ಯ pūjya, *adj.* Worshipful, adorable, venerable. 2. blank, void. *s.* A cipher. —ತೆ dignity, nobleness.
- ↓ ಪೂಟಿ pūṭi, *s.* *Membrum muliebre.*
- ಪೂಡು pūḍu, *see* ಘಟು.
- ಪೂತ pūta, *a.* Of or belonging to a flower. 2. purified, cleansed. 3. *see* ಘಂತೆ.
- ಪೂತನಿ pūtani, *s.* A giantess killed by Krishna. ಘತನಾರಿ Krishna.
- ಪೂನಿಣೆ pūniṇe, *s.* A very tender fruit.
- ಪೂನೀರ್ ಪುನೀರ್ ಪುನೀರ್, *s.* Flower and water placed in a demon shrine. —ದೀಪಿನಿ to place flower and water before a demon.
- ↓ ಪೂಪುನಿ pūpuni (ಘ), *v. n.* To break wind, fart, *vlg.*
- ಪೂಪೆಲೆ pūpele, *s.* One who farts frequently, *vlg.*
- ↓ ಪೂಬಾರೆ pūbāre, *s.* A kind of plantain.
- ಪೂಮಾಲೆ, ಪೂಮಾಲಿಕೆ pūmālè, pū-mālikè, *see under* ಘ.
- ಪೂಮಿನಾನ್ ಪುಮಿನು, *s.* A trout.
- ಪೂರ pūra, *see* ಘೂರ್. 2. ಪೂತನ; *cf.* ಘರ್ವ.
- ಪೂರಂಡ ಪುರಾಂಡ, *adj.* Vindictive. 2. implacable, unappeasable. —ಸೆನೆ implacable hatred.
- ಪೂರತ್ತರ ಪುರತ್ತರ, *see* ಘರ್ವೋತ್ತರ.
- ಪೂರಪ್ಪರ ಪುರಪ್ಪರ, *adj.* Clear or full understanding.
- ಪೂರಾ pūrā, *see* ಘೂರ್.

ಪೂರಿತ pūrita, *adj.* Filled, complete.

↓ ಪೂರೈಸುನಿ pūreisuni, *see* ಪುರೈಸುನಿ.

ಪೂರೋತ್ತರ pūrōttara, *see* ಘರ್ವೋತ್ತರ.

ಪೂರ್ಣ pūrṇa, *adj.* Full, filled, complete. 2. all, entire. 3. able, powerful. *adv.* Wholly, completely. —ತೆ, —ತ್ವೆ fulness; the whole; ability.

ಪೂರ್ಣಮಿ, ಪೂರ್ಣಮೆ ಪುರ್ಣಮಿ, ಪುರ್ಣಮೆ, *see* ಪುರ್ಣಮೆ.

ಪೂರ್ತಿ pūrṭi, *s.* Fulness, completion. —ಮಕ್ಕುನಿ to complete, fulfil.

ಪೂರ್ವ pūrva, *adj.* Former, prior, first, before, in front of. 2. east, eastern. *s.* Ancient times, days of old; the east. —ಕರ್ಮ former actions. —ಕಾಲ former time. —ಪಿತೃ progenitors, ancestors. —ಸದ the first member of a compound word, sentence or verse, *gram.* ಘರ್ವೋಡು in olden times.

ಪೂರ್ವಪಕ್ಷ ಪುರ್ವಪಕ್ಷ, *s.* A proposition, assertion, the first part of an argument.

ಪೂರ್ವಾಪರ ಪುರ್ವಾಪರ, *s.* Past and future, former and latter. —ಸಂಗತಿ past and future circumstances.

ಪೂರ್ವಾಭಾದ್ರೆ ಪುರ್ವಾಭಾದ್ರೆ, *s.* The twenty-fifth lunar mansion.

ಪೂರ್ವಾಷಾಢ ಪುರ್ವಾಷಾಢ, *s.* The twentieth lunar mansion.

ಪೂರ್ವಾಹ್ನ ಪುರ್ವಾಹ್ನ, *s.* The early part of the day, forenoon.

ಪೂರ್ವಿಕೆ pūrvike, s. An ancestor, progenitor.

ಪೂರ್ವೋತ್ತರ pūrvōttara, s. Circumstances, particulars of a person or event.

ಪೂವರಿ pūvari, s. Rice used at the worship of a demon. —ಪಕ್ಕುನಿ to throw rice on a demon priest.

ಪೂವೆ pūvē, s. The day preceding the full moon.

ಪೂವೊಳು pūvoḷu, s. 1. The navel. 2. a thin film between the pulp and seed of a jack fruit.

ಪೂಶರ pūšara, s. A kind of garland.

ಪೂಷಣ, ಪೂಷಣೆ pūshana, pūshanē, see ಫೋಷಣ.

ಪೂಸುನಿ pūsuni, see ಫೂಜುನಿ.

ಪೂಳಂದಾಯೆ pūlandāye, s. A demon so called.

ಪೂಳು pūḷu, s. A chip, small piece of anything. 2. a piece of betel nut. —ಕಜಿಪು a vegetable curry. —ಫೂಳು small pieces. ಕಾಯಿವ— a piece of a fruit. ನುಂಗೆಶ— a piece of dry betel nut. ಬಜ್ಜಿಯವ— a piece of fresh or preserved betel-nut. —ದೀಪಿನಿ, —ಮಳ್ಳುನಿ to slice, chip, cut.

ಪೃಥಿವಿ, ಪೃಥ್ವಿ pṛthivi, pṛthvi, s. The earth.

ಪೃಷ್ಠ prushṭha, s. The back. 2. the rear, last. 3. the back or hind part of anything.

ಪೆಂಗಣೆ peṅgaṇṇe, see ಪೆಂಗೆ.

ಪೆಂಗತನ peṅgatana, s. Silliness, stupidity, foolishness.

ಪೆಂಗರೆ. ಪೆಂಗಾರ peṅgarē, peṅgāra, see ಪಿಂಗರ.

ಪೆಂಗು peṅgu, adj. Blackish.

ಪೆಂಗಿ, ಪೆಂಬೆ peṅge, peṅne, s. A fool, stupid fellow, simpleton.

ಪೆಚ್ಚ peccēa, see ಚಿಚ್ಚ.

ಪೆಜ peja, s. The wild jack, *Artocarpus pubescens*. —ಕಾ ^{ತಾ.} _{ಪೂರ್ವ} ಯಿ its fruit.

ಪೆಜಂಕುನಿ, ಪೆಜಕುನಿ pejaṅkuni, pejakuni, see ಫೊಜಂಕುನಿ.

ಪೆಜಿಪಿನಿ, ಪೆಜ್ಜುನಿ pejipini, pejjuni (ಪಜಿ, ಪಜ್ಜೆ), v. a. To select, choose. 2. to pick up. 3. to pick or remove stones or paddy from rice, etc.

ಪೆಜಿರೆನಾಯೆ pejirenāye, s. A demon so called.

ಪೆಜ್ಜೆ pejje, s. Gruel, rice water, porridge. —ತ ಫೂ, see ಜಾಂಬಿನೆ.

ಪೆಟ್ಟು peṭṭu, s. A blow, slap, cuff. —ಕೊರ್ಪಿನಿ to beat, slap, cuff. —ತಿನ್ನಿನಿ to receive blows, be beaten. —ವಾಡುನಿ to eat greedily.

ಪೆಟ್ಟುಗ್ peṭṭugu, adv. Immediately, directly.

ಪೆಟ್ಟುಂಕ್ peṭṭaṅku, see ತಜಂಕ್.

ಪೆಟ್ಟಿಗೆ peṭṭigē, s. A box, chest. —ಕುಂದ a square pillar or post.

ಪೆಟ್ಟಿಗೆ peṭṭigē, see ಪೆಟ್ಟೆಗ್.

ಪೆಟ್ಟು peṭṭa, see ಪೆಟ್ಟ.

ಪೆಟ್ಟುಪ್ಪ peṭṭupu, see ಪಟ್ಟುಪ್ಪ.

ಪೆತ್ತೆ petta, s. A cow. —ತೊಜಂಕ್ a kind of *Cassia tora*; cf. ತಜಂಕ್.

ಪೆದ್‌ಮೆದಿ pedumedi, see ಪೆತ್ತೆದಿ.

ಪೆದಂಕೆ pedankè, *s.* Stumbling, tripping. 2. sprain. —ಬೂರುನಿ to be sprained.

↓ ಪೆದಂಗ್ pedangy, *adv.* Behind the back. —ಕಟ್ಟುನಿ to pinion behind, as the hands.

ಪೆದಂಗರ, ಪೆದಂಗಾಯಿ, ಪೆದಂಗೈ pedangara, pedangāyi, pedangei, *s.* A water-pot placed outside a house for washing purpose.

ಪೆದಂಬು pedambu, *adv.* Obliquely, not directly. —ಕೂಡುಪುನಿ to cut, shave, *etc.*, obliquely.

ಪೆದಕಾಲೆ pedakāle, *s.* A demon so called.

ಪೆದವಾಲೆ pedamāle, *see* ಪಿಪಮಲೆ.

ಪೆದ್ದೊಲ್ಡಿ peddoldi, *see* ಪೆಪ್ಪೆದ.

↓ ಪೆದ್ವಾವುನಿ pedpāvuni, *c. v.* (of ಪೆದ್ವಿನಿ) To assist a woman in child-birth, serve as a midwife.

↓ ಪೆದ್ವಿನಿ, ಪೆದ್ವಿನಿ pedpini, pedduni (ಪೆದ್ವಿನಿ), *v. a.* To bear, bring forth, as a child.

↓ ಪೆದ್ವಿದಿ pedmedi, *s.* A woman in child-bed, lying-in woman.

ಪೆನ್ಸು pensu, *s.* The lungs.

ಪೆನ್ಸಿಲ್ pensily, *s.* A slate or led pencil.

ಪೆಪ್ಪು, ಪೆಪ್ಪೆ peppu, peppè, *s.* Dumb-foundedness, speechlessness, as from amazement, *etc.* —ಪಾತೆರುನಿ to stammer; to speak hesitatingly.

ಪೆಬ್ಬೆ pebbe, *s.* A dolt. [ಯಿ.

ಪೆರಂಗಾಯಿ perangāyi, *see* ಪೆರಂಗಾ

ಪೆರಂಟ್ perantṭy, *see* ಚಿರಂಟೆ.

ಪೆರಂತ್ perantṭy, *see* ಚಿರಂಟೆ.

ಪೆರಡೆ peradè, *s.* A hen. —ಕರಿಪುನಿ, —ಕಿರಿಪುನಿ, —ಕೆರಿಪುನಿ to cluck.

ಪೆರತ perata, *s.* A ceremony performed in behalf of females who have become pubescent. 2. *see* ಪ್ರೇತ.

ಪೆರತಿ perati, *see* ಪ್ರತಿ.

↓ ಪೆರದನೆ, ಪೆರಮಣೆ peradanè, peramanè, *s.* A grater, scraper. —ಘಾ a kind of moss.

ಪೆರದೆ peradè, *see* ಪರದೆ.

ಪೆರಸ್ತನ perastana, *see* ಪ್ರಯತ್ನ.

ಪೆರಾರ್ತೆ perārtè, *see* ಪೆರತ.

ಪೆರಾರ್ದೆ perārdè, *s.* The ninth Tulu month.

↓ ಪೆರಿ peri, *see* ಪೆರಿಯ.

ಪೆರಿಕೆ perikè, *s.* A bullock's load. 2. any burden. —ಪಾಡುನಿ to load. —ಬೂರುನಿ, *see* ಪೆರ್ಯ.

↓ ಪೆರಿಯು periya, *adj.* Large, great, high, superior. ↓ ನೆಯಿ honey. —ಸಾಧಿ a highway.

ಪೆರಿಯಂಮೆ periyamme, *s.* A father's elder brother, or a mother's elder sister's husband.

ಪೆರಿಯಪ್ಪೆ periyappè, *s.* A mother's elder sister, or a father's elder brother's wife.

↓ ಪೆರಿಯೆ periyè, *s.* A heap, pile.

ಪೆರಿಯೊಳು periyolu, *s.* An eel.

ಪೆರಿಸ್ತಾ peristṭa, *s.* The contents of a book, library, *etc.* —ಬರೆಪಿನಿ to write such contents.

- ಪೆರುಮರಿ perumari, *see* ಪೆರಮರಿ.
- ✓ ಪೆರೆಡುನಿ peredūni (ಪೆರೆಡ್), *v. n.* ✓ To roll, move, wallow. ✓ 2. to scrape, shave.
- ✓ ಪೆರೆಪಿನಿ perepini (ಪೆರೆ), *v. a.* ✓ To grate, scrape. ✓ 2. to bore, perforate.
- ಪೆರೆಮಣೆ peremaṇē, *see* ಪೆರವಣೆ.
- ✓ ಪೆರೆವುನಿ perevuni (ಪೆರೆ), *v. n.* ✓ To be grated, scraped. ✓ 2. to be bored, perforated.
- ಪೆರೆಸುನಿ peresuni (ಪೆರೆಸು), *see* ಪಿರೆಸುನಿ.
- ಪೆರ್ಗೆ, ಪೆರ್ಗೆ perke, perge, *see* ಪೆರಿಕೆ.
- ✓ ಪೆರ್ಗೆ perga, *s.* Winnings made in a game of ಚನ್ನಮಣಿ. 2. profit, gain. ಇನಿ ಅಯಗ್ ಪರ್ಗೆ he had a good meal to-day.
- ಪೆರ್ಗೆಡೆ pergaḍē, *s.* A chieftain, headman. 2. an honorary title.
- ✓ ಪೆರ್ಗೆಡೆ pergaḍē, *s.* A bandicoot, large rat. —ಲಾಂಬು a kind of mushroom.
- ಪೆರ್ಗೆ perge, *s.* A kind of bag. 2. *see* ಪುರ್ಗೆಲ್.
- ✓ ಪೆರ್ಚಿ perci, *s.* Shying, starting suddenly. —ಕಟ್ಟುನಿ to shy, as a horse, *etc.*
- ✓ ಪೆರ್ಚುನಿ perčuni (ಪೆರ್ಚ್), *v. n.* ✓ To shy, start aside suddenly. ✓ 2. to rise, increase.
- ಪೆರ್ಜೀವ perjīva, *s.* Life, spirit.
- ✓ ಪೆರ್ಜುನಿ perjuni (ಪೆರ್ಜ್), *v. n.* To increase.
- ಪೆರ್ನಾಮ pernāma, *see* ಪರ್ನಾಮ.
- ಪೆರ್ನಾಲ್, ಪೆರ್ನಾಳ್ pernāḷ, pernāḷ, *s.* A festival on the

- conclusion of fasting among the Mussulmans.
- ✓ ಪೆರ್ಪು perpu, *s.* Anything put into milk in order to curdle it. —ಆಪಿನಿ, *see* ಪೆರ್ಪುನಿ. —ಕಟ್ಟುನಿ, —ಪಾಡುನಿ to put in milk any thing to curdle or turn it sour.
- ✓ ಪೆರ್ಪುನಿ perpuni (ಪೆರ್), *v. n.* To be curdled, as milk.
- ಪೆರಮರಿ permari, *s.* A boa or large serpent. 2. sheaves of straw placed in the form of a ring to serve as a granary. —ಕಟ್ಟುನಿ to make such a granary.
- ✓ ಪೆರ್ಮೆ permē, *s.* Sluggishness, laziness. ✓ 2. haughtiness.
- ✓ ಪೆರ್ಯೆ perya, *s.* ✓ A large bee. 2. ✓ *see* ಪೆರಿಯು. —ವ ತಟ್ಟೆ a beehive, honey-comb. —ಬೂರುನಿ to become dense; to fall densely.
- ಪೆರ್ಯಾದಿ peryādi, *s.* A highway, public road.
- ಪೆರ್ಯೆ peryē, *s.* The toadstool, mushroom. 2. a rush.
- ✓ ಪೆಲೆ pela, *s.* The jack, *Artocarpus integrifolia*. —ಕಾಯಿ the jackfruit. —ತರಿ the seed of the jackfruit. —ಮರ the jack-tree, jack-wood. ತುಳುವೆ, ಬರ್ಕೆ, ಮುಂಜೆ — are varieties of jackfruit
- ಪೆಲಂಬು pelambu, *see* ಯೆಲಂಬು.
- ಪೆಲಿ peli, *see* ಪಿಲಿ.
- ಪೆಲೆಗು pelēgu, *adj.* Rude, mean.
- ✓ ಪೆಂಚಿ pēṅci, *s.* Filth, dirt.
- ಪೆಂಟೆ pēṅṭi, *s.* A good meal.
- ✓ ಪೆಂಟೆ pēṅṭē, *s.* The mercantile part of a town, bazaar, market.

ಪೇಷಾಟ ಪೇಷಾಟ, *s.* Effort, exertion. 2. affliction, distress, trouble.

↓ ಪೇಷಾಡುನಿ ಪೇಷಾಡುನಿ (ಪೇಷಾಡು), *v. n.*
To try, exert, strive. 2. to be in distress, trouble.

ಪೇಚಿಲ್ ಪೇಚಿಲ್, *see* ಚೇಚಿಲ್.

↓ ಪೇಚುನಿ ಪೇಚುನಿ, *see* ಪೇಶಿಯುನಿ.

ಪೇಟ, ಪೇಟೆ, ಪೇಟೆ ಪೇಟಾ, ಪೇಟಾ, ಪೇಟೆ, *s.* A pop-gun. —ಬುಟ್ಟಿನಿ to shoot a pop-gun.

↓ ಪೇಟೆ ಪೇಟೆ, *see* ಪೇಂಟೆ. [bush.

ಪೇಡೆ ಪೇಡೆ, *s.* A kind of thorn-

↓ ಪೇರ್ತ್, ಪೇರ್ತು ಪೇರ್ತು, ಪೇರ್ತು, *s.* Parturition, child-bed. 2. fear.

ಪೇತಲೆ ಪೇತಲೆ, *s.* A greedy man.

ಪೇತ್ರಿ, ಪೇತ್ರಿಕಲ್ ಪೇತ್ರಿ, ಪೇತ್ರಿಕಲ್, *s.* A large stone.

ಪೇದೆ ಪೇದೆ, *s.* A peon; *also* ಪ್ಯಾಜೆ.

↓ ಪೇನ್ ಪೇನ್, *s.* A louse. 2. a pen. ಕೊಟ್ಟೆ— ಜವಾಯಿ— a very large louse. ತಿಡ್— a small louse. ಬೊಳ್ಳೆ— a white-nit found on dirty clothes; *see* ಬೊಳ್ಳೆ.

ಪೇಪೆ ಪೇಪೆ, *see* ಪೆರಿಯಪ್ಪೆ.

ಪೇಮೆ ಪೇಮೆ, *see* ಪೆರಿಯಮೆ.

↓ ಪೇಯಿ ಪೇಯಿ, *s.* A demon.

↓ ಪೇರ್ ಪೇರ್, *s.* Milk. 2. cocoanut-juice. 3. the milky juice of plants. —ದಾಯು a milkman. ಪೇರಬಿಸಲೆ a milk-pail.

ಪೇರಂಗಾಯಿ ಪೇರಂಗಾಯಿ, *s.* The guava fruit, *Psidium pomiferum*.

ಪೇರಣೆ ಪೇರಣೆ, *see* ಪ್ರೇರಣೆ.

↓ ಪೇರಾಟ ಪೇರಾಟ, *s.* Lading, freighting, shipping.

ಪೇರಾವಡೆ ಪೇರಾವಡೆ, *s.* A kind of *Phaseolus trilobus*.

↓ ಪೇರಾವುನಿ ಪೇರಾವುನಿ, *c. v.* (of ಪೇರುನಿ)
To laze, load, burden.

ಪೇರಿತ ಪೇರಿತ, *see* ಪ್ರೇರಿತ.

↓ ಪೇರುನಿ ಪೇರುನಿ (ಪೇರ್), *v. a.* To load, burden.

ಪೇರೆಂಗೇಲ್ ಪೇರೆಂಗೇಲ್, *s.* A kind of creeper.

ಪೇರೇಪಣೆ ಪೇರೇಪಣೆ, *see* ಪ್ರೇರೇಪಣೆ.

ಪೇರೊಣಸ್ ಪೇರೊಣಸ್, *s.* The meal just preceding the celebration of a wedding.

ಪೇರ್ಗ ಪೇರ್ಗ, *see* ಪರ್ಗ.

ಪೇರ್ಗೆ ಪೇರ್ಗೆ, *see* ಪರ್ಗೆ.

ಪೇರ್ಚಿ ಪೇರ್ಚಿ, *see* ಪರ್ಚಿ.

↓ ಪೇರ್ಚುನಿ ಪೇರ್ಚುನಿ, *see* ಪರ್ಚುನಿ.

↓ ಪೇರ್ವೆ ಪೇರ್ವೆ, *s.* Fame, glory. 2. *see* ಪರ್ವೆ.

ಪೇರ್ವೆ ಪೇರ್ವೆ, *adj.* Outside. —ಮುಂಬಲ್ an outer court.

(ಪೇಶಿಗೆ ಪೇಶಿಗೆ, *s.* Disgust, loathing. 2. dirt, filth. —ಮಕ್ಕುನಿ to be disgusted.

↓ ಪೇಶಿಯುನಿ ಪೇಶಿಯುನಿ (ಪೇಶಿ), *v. a.* To loathe, be disgusted.

ಪೇಷ್ಕಾರ್, ಪೇಷ್ಕಾರೆ ಪೇಷ್ಕಾರ್, ಪೇಷ್ಕಾರೆ, *s.* A subordinate revenue officer.

↓ ಪೇಸಿಗೆ ಪೇಸಿಗೆ, *see* ಪೇಶಿ.

ಪೈ ಪೈ, *s.* A pie, one-twelfth of an anna.

ಪೈಂಗು ಪೈಂಗು, *s.* Pegu.

ಪೈಂಜೆಲ್ ಪೈಂಜೆಲ್, *s.* Ten pairs.

ಪೈಂದನಿ ಪೈಂದನಿ, *see* ಪಯಿಜಾನ್.

ಪೈಂದಲೆ, ಪೈಂದಲೆ ಪೈಂದಲೆ, ಪೈಂದಲೆ, *s.* A notch, nick.

ಪೈಂಬಳ peimbala, *s.* Ten seers.
 ಪೈಂಬಳೆ peimbaḷe, *s.* A flatterer.
 2. a potbelly. 3. a glutton.
 ✓ ಪೈಂಬೆ peimbè, *s.* A bag.
 ✓ ಪೈಕ್, ಪೈಕ peiku, peika, *s.* A
 pouch, scrip made of rushes
 or palm leaves.
 ಪೈಕಿ peiki, *postp.* Of, out of. 2.
 concerning, respecting. ೳ—
 out of it. ಪೋಕುಕೆ— of or re-
 specting these persons.
 ಪೈಕುನಿ peikuni (ಪೈಕ್), *v. n.* To
 contract, shrivel.
 ಪೈಕೋರಿ peikōri, *s.* A kind of fowl;
 game fowl.
 ಪೈಕಿಲ್ peicilu, *see* ಪಯಕೆಲ್.
 ಪೈಜಾಣ್, ಪೈಜಾನಿ peijāṇu, peijāni,
see ಪಯಿಜಾನ್.
 ಪೈಜಾರ್ peijāru, *s.* Shoes, slippers.
 ಪೈಜಾಲಿ peināli, *s.* Bragging,
 boasting. 2. hoaxing, deceiv-
 ing. —ಕಡ್ಪುನಿ, —ಪಾತರುನಿ to brag.
 ಪೈಟಿನಿ peitini, *s.* A country so
 called. —ಶೀಲೆ a female's cloth
 made of silk and cotton.
 ಪೈತ, ಪೈತ್ಯ peita, peitya, *s.* Bilious-
 ness. *adj.* Bilious. —ಗಾಕೆ a
 man of irritable temper; a
 lunatic, fool.
 ಪೈತ್ರೈ peitru, *see* ಪಿತ್ರೈ.
 ಪೈದ, ಪೈದೆ peida, peidè, *see* ಪಾಯಿದ.
 ಪೈದಾಸ್ತ peidāstu, *s.* Produce,
 crop. —ಆಪಿನಿ to grow, pro-
 duce. —ಮಳ್ಳುನಿ to grow, raise
 a crop.
 ಪೈನ peina, *see* ಪಯಾಣ.
 ಪೈನಲೆ peinalè, *see* ಪೈಂದಲೆ.

ಪೈನಾಲಿ peināli, *see* ಪೈಣಾಲಿ.
 ಪೈನೀರ್ peinīru, *s.* Turbid water
 of a river.
 ಪೈಪುನಿ peipuni (ಪೈ), *v. a.* To cut,
 reap; *cf.* ಚೈಪುನಿ.
 ಪೈಮಾಲೆ peimālè, *see* ಪೈಣಾಲಿ.
 ಪೈಮಾಶಿ, ಪೈಮಾಸಿ peimāsi, peimā-
 si, *s.* Measurement of land,
 survey.
 ಪೈಮುಡಿ peimudi, *see* under ಪಲ್ಲೆ.
 ✓ ಪೈಯೆರ್, ಪೈಯೈರ್ peiyeru, peiyye-
 ru, *see* ಪೈಯೈ.
 ✓ ಪೈಯೈ peiyya, *s.* A child. —ದ ಕಾರ್
 a small cloud.
 ✓ ಪೈಯ್ಯಾನೆ peiyyānè, *s.* A kind of
 medicinal tree, *Bignonia*
longifolia.
 ✓ ಪೈಯೈ peiyyè, *s.* A child, boy; a
 ✓ Pariahs child. 2. a kind of fish.
 ✓ ಪೈರ್ peiru, *s.* Standing or grow-
 ing corn. 2. goods or cattle
 imported from the ghauts.
 ಪೈಲ್ peilu, *see* ಕೈಲ್.
 ಪೈಲ್ವಾನಿಗೈ peiluvānigè, *s.* Tumb-
 ling, rope-dancing, gymnas-
 tics.
 ಪೈಲ್ವಾನೆ peiluvānè, *s.* A tumbler,
 acrobat, gymnast.
 ಪೈಲಾಂಡಿ peilāṇḍi, *s.* Brag, boast.
 —ಪಾತರುನಿ to brag.
 ಪೈವಸ್ತ, ಪೈವಸ್ತೆ peivastu, peivastè,
s. Endorsement of a letter,
 specifying the date of its
 receipt. —ಪಾಡುನಿ, —ಮಳ್ಳುನಿ to
 endorse.
 ಪೈಸ್ peisu, *adj.* Distant, remote.
intj. Get away, make way.

ಪೊಂಕ್, ಪೊಂಕು porñku, pornku, *adj.* Slovenly, dirty, filthy.

ಪೊಂಕಾವುನಿ porñkāvuni, *c. v.* (of ಪೊಂಕುನಿ) To cause to roll.

2. *see* ಪೊಂಕಾವುನಿ.

↓ ಪೊಂಕುನಿ porñkuni (ಪೊಂಕ್), *v. a.* To roll, run over. 2. to make fun. 3. *see* ಪೊಂಕುನಿ.

ಪೊಂಕೆ, ಪೊಂಕೆಲೆ porñke, porñkele, *s.* A dirty man.

ಪೊಂಕೆಲ್ ಪೊಂಕೆಲು, *s.* Dirtiness, filthiness.

ಪೊಂಕಾವುನಿ ಪೊಂಕಾವುನಿ, *c. v.* (of ಪೊಂಕುನಿ) To make stiff, harden.

ಪೊಂಕುನಿ ಪೊಂಕುನಿ (ಪೊಂಕ್), *v. n.* To become stiff or hard.

ಪೊಂದನ ಪೊಂದನ, *s.* A Pariah woman.

ಪೊಂಬಾಟ ಪೊಂಬಾಟ, *s.* Strife, struggle. 2. wrestling. 3. wrangling.

✓ ಪೊಂಬುನಿ ಪೊಂಬುನಿ (ಪೊಂಬು), *v. a.* To wrestle, strive.

ಪೊಂಬೆಲೆ ಪೊಂಬೆಲೆ, *s.* A wrestler, wrangler. 2. a quarrelsome man.

ಪೊಂಕುನಿ ಪೊಂಕುನಿ (ಪೊಂಕು); *v. a.* To learn by looking on others.

ಪೊಕ್ಕಡೆ ಪೊಕ್ಕಡೆ, *adv.* Without cause, reason, or meaning. 2. for nothing. 3. gratis, gratuitously. 4. for pastime. 5. without success. *adj.* False, vain, mere, empty.

ಪೊಕ್ಕು ಪೊಕ್ಕು, *s.* A game of throwing pebbles in the air

and catching them as they fall down. —ದ ಕಲ್ಲೆ pebbles used in this game. —ಸೊಬ್ಬನಿ to play at such a game.

✓ ಪೊಕ್ಕೆ ಪೊಕ್ಕೆ, *s.* A sore, ulcer; a blister, pustule. —ದ ಕಲೆ the scar of a sore. —ಲಕ್ಕುನಿ a vesicle or blister to form.

ಪೊಕ್ಕೆಲೆ ಪೊಕ್ಕೆಲೆ, *see* ಪೊಕ್ಕೆ.

ಪೊಗತೆ ಪೊಗತೆ, *see* ಪೊಗತೆ.

ಪೊಗರುನಿ, ಪೊಗರುನಿ ಪೊಗರುನಿ, *po-garuni*, *see* ಪೊಗರುನಿ.

ಪೊಗುತಿ ಪೊಗುತಿ, *s.* A shameless woman.

ಪೊಗುಳು ಪೊಗುಳು, *s.* Praise, eulogium. 2. renown.

✓ ಪೊಗೆ ಪೊಗೆ, *see* ಪೊಗೆ.

✓ ಪೊಗೆವುನಿ ಪೊಗೆವುನಿ, *see* ಪೊಗೆವುನಿ.

✓ ಪೊಗ್ಗುವುನಿ ಪೊಗ್ಗುವುನಿ, *c. v.* (of ಪೊಗ್ಗುನಿ) To cause to enter, penetrate or interfere. 2. to pierce.

✓ ಪೊಗ್ಗುನಿ ಪೊಗ್ಗುನಿ (ಪೊಗ್ಗು), *v. a.* ✓ To enter, penetrate. 2. to interfere.

✓ ಪೊಗ್ಗುವುನಿ ಪೊಗ್ಗುವುನಿ, *see* ಪೊಗ್ಗುವುನಿ.

ಪೊಜಂಕುನಿ, ಪೊಜಂಕುನಿ ಪೊಜಂಕುನಿ, *po-jañkuni*, *po-ja-kuni*, *see* ಪೊಜಂಕುನಿ.

ಪೊಜಕ್ ಪೊಜಕ್, *see* ಪೊಜಕ್.

ಪೊಜಕ್ಕೊಣುನಿ ಪೊಜಕ್ಕೊಣುನಿ, *v. refl.* To be grieved. 2. to be distorted, as from pain. 3. to rub the face, as in grief or shame.

↓ ಪೊಜಿಲ್ ಪೊಜಿಲ್, *s.* A germ, sprout, bud. —ಅರಿ rice made of germinated paddy. —ಕೊರಂಟೆ a germinated cashew-nut.

—ಬಿತ್ತ malt, grain steeped in water.

ಪೊಜೆಂಕಾವುನಿ pojenkāvuni, *c. v.* (of ಪೊಜೆಂಕಾನಿ) To strangulate. 2. to cause to knead.

✓ ಪೊಜೆಂಕುನಿ, ಪೊಜೆಕುನಿ pojenkuni, pojekuni (ಪೊಜೆಂಕ), *v. a.* To knead. 2. to shampoo, rub. 3. to squeeze. 4. to strangle, ಕೆಕ್ಕಿಲೆ— to strangle.

ಪೊಜೆಂಕೆಲೆ pojenkele, *s. lit.* A squeezer. 2. a sycophant, a man seeking to please.

ಪೊಜೆಕಾವುನಿ pojekāvuni, *see* ಪೊಜೆಂಕಾವನಿ.

ಪೊಜ್ಜು pojjā, *see* ಜೊಜ್ಜು.

ಪೊಜಿರ potira, *see* ಜಕ್ಕುಲಿ.

✓ ಪೊಟ್ಟಂಗೆಲ್ pottāngelū, *s.* Anything useless.

ಪೊಟ್ಟಡೈ pottādyē, *s.* A kind of cake made without jaggory.

✓ ಪೊಟ್ಟಿ potṭi, *s.* A dumb or taciturn woman. 2. a silly woman.

✓ ಪೊಟ್ಟು potṭu, *s.* Husk, chaff. 2. ✓ a fruit or seed without kernel. 3. ✓ a blighted ear of corn. *etc.*

✓ ✓ 4. ✓ a crack, hurt. *adj.* ✓ Dumb. 2. empty, useless. 3. ✓ stupid. 4. injured. —ಸುವೆಲೆ a dry well. —ತಾರಾಯ an empty cocoanut. —ಪನಿ vain bragging. —ಬಾರ್ blighted paddy. —ಕಂಠ a blind eye. —ಕಂಠಿ a blind man.

ಪೊಟ್ಟುಗಟ್ಟಿ pottugatti, *see* ಪೊಟ್ಟಡೈ.

ಪೊಟ್ಟುತಟ್ಟಿ, ಪೊಟ್ಟುದಡ್ಡು pottutattē, pottudaddu, *s.* Blighted corn.

(ಪೊಡೆತ್ತೆದ್) ಯಡ್ಡೆಂತಿನೆನ್ ಮಾರಿಯೆ, ಪೊಟ್ಟುತಟ್ಟಿ ಮಾತ್ರ ಬರಿಂದ್ he sold the grain and kept the chaff.

✓ ಪೊಟ್ಟಿ potṭe, *s.* ✓ A dumb man. 2. a demon so called.

ಪೊಟ್ಟಿ potṭē, *s.* The calf of the leg; *also* ಕಾರಪೊಟ್ಟಿ. ✓ 2. a tender ear of corn. ✓ 3. the hollow of a stalk or tree. ✓ 4. pregnancy, *vlg.* 5. thickness, as that of a blade of a knife. —ಮಸೆಯುನಿ to whet the thick part of a knife.

ಪೊಟ್ಟಿದಾಳ್ pottēdālū, *s.* A pregnant Pariah woman.

✓ ಪೊಟ್ಟಿಬಂಜಿ potṭebāñji, *s.* A pot belly. 2. a corpulent man.

✓ ಪೊಟ್ಟಿ potṭa, *s.* A pustule, blister. 2. swelling of the gums. 3. *see* ಪೊಟ್ಟ.

✓ ಪೊಡತೊಣುನಿ poḍuṇuni, *v. refl.* To struggle, strive. 2. to flutter, flap the wings, as a bird. 3. to bustle, be in a hurry.

✓ ಪೊಡತರೆ poḍatarē, *s.* The side-bone of the skull.

ಪೊಡವಿ poḍavi, *s.* The earth; *cf.* ಪುಳಿವಿ. [fish.]

✓ ಪೊಡಸು poḍasu, *s.* The scales of

✓ ಪೊಡಿ podi, *s.* Powder, dust, crumbs. 2. flour. 3. snuff. —ಕಲ್ಲೆ gravel. —ಮುಕ್ಕೆ a miser, *abus.* —ಕ ಬಿತ್ತುನಿ to sow in dry land. —ಪಾರುನಿ, —ರಟ್ಟುನಿ dust to rise up or be dispersed. —ಮಳ್ಳುನಿ to pulverize, powder.

- ಪೊಡಿತ್ತಾವುನಿ podittāvuni, *see* ಪೊಡಿಯಾವನಿ.
- ✓ ಪೊಡಿಯುನಿ podiyuni (ಪೊಡಿ), *v. a.* To powder, pulverize.
- ಪೊಡುಂಬು podumbu, *adj.* Stupid, stolid. 2. cowardly. 3. sneakish. *s.* Cowardliness.
- ಪೊಡುಂಬೆ podumbe, *s.* A stupid, or spiritless man.
- ಪೊಡೆ podè, *see* ಪಡೆ.
- ಪೊಡೆಕುನಿ podèkuni (ಪೊಡೆಕ), *v. a.* To regret, repent. 2. to be envious.
- ✓ ಪೊಡೆಪುನಿ podèpuni, *see* ಪಡೆಪನಿ.
- ಪೊಡ್ಡ podda, *adj.* Foolish.
- ಪೊಡ್ಡೆಲೆ podpele, *see* ಪೊಡುಂಬೆ.
- ಪೊಣಕೆ poṇakè, *see* ಪಣಕೆ.
- ಪೊಣಕ್ಕೆ poṇakkè, *s.* A scab, scurf.
- ಪೊಣಲುನಿ poṇaluni, *see* ಪಲಾವನಿ.
- ಪೊಣೆ poṇè, *see* ಪಣೆ.
- ✓ ಪೊಣ್ಣು ವು, ಪೊಣ್ಣೆ ವು poṇjavu, poṇjevu, *s.* A female in general; a grown up woman. —ಅಪಿನಿ to become pubescent. *Four classes of females are enumerated by Hindus; namely:* ಕಾಮಿನಿ, ಮೋಹಿನಿ, ಶಂಕಿನಿ, ಸದ್ವಿನಿ, or ಹಸ್ತಿನಿ, ಚಿತ್ರಿನಿ, ಶಂಕಿನಿ, ಸದ್ವಿನಿ, or ಡಂಕಿನಿ, ಲಂಕಿನಿ, ಸಂಕಿನಿ, ಸದ್ವಿನಿ.
- ✓ ಪೊತ್ತೆ potta, *adj.* Hot, burning.
- ಪೊತ್ತಾರಿ pottāri, *s.* A burnt coconut tree.
- ✓ ಪೊತ್ತಾವುನಿ, ಪೊತ್ತಾಡ್ರುನಿ pottāvuni, pottādruni, *c. v.* (of ಪೊತ್ತುನಿ) To light, kindle, burn. ತುಡರ್— to light a lamp.
- ✓ ಪೊತ್ತುನಿ pottuni (ಪೊತ್ತ), *v. n.* To burn.
- ✓ ಪೊತ್ತುರುನಿ, ಪೊತ್ತುನಿ potturuni, potturuni (ಪೊತ್ತುರ್, ಪೊತ್ತ), *v. a.* To kindle. set fire. 2. to incite to a quarrel.
- ಪೊತ್ತೆಂಗ್ರಿ pottēngri, *s.* Burnt trees.
- ✓ ಪೊತ್ತೆಲ್ pottely, *s.* The testicles. —ಮಾರಿ scrotal eczema. —ಗುದ್ದನಿ to castrate. ಅಜ್ಜ— a vulgar name for ಬೊಂಡೆಲಾ. —ಕೆರೆನ್ wild kind of yam.
- ಪೊದ್‌ಕೋಲ್ podukōḷu, *see* ಪೊದು ಕೋಲು.
- ಪೊದಕೆ podakè, *s.* The eye lashes.
- ✓ ಪೊದಲುನಿ podaluni (ಪೊದಲ್), *v. n.* To come out, rise up.
- ಪೊದಿಕೆ podikè, *s.* Stale food, food prepared for a journey. 2. hoarded money, savings. —ಕಟ್ಟುನಿ to put up food for a journey; to hoard money.
- ✓ ಪೊದಿಪುನಿ podipuni, *see* ಪೊದಿಪನಿ.
- ✓ ಪೊಡಿಯುನಿ podiyuni, *see* ಪೊಡಿಯುನಿ.
- ✓ ಪೊದು podu, *s.* Relationship or connection by marriage. —ಪಾತರುನಿ to propose an alliance by marriage.
- ಪೊದುಂಕುಲು, ಪೊದುಂಕ್ಲು, ಪೊದುಕು, ಪೊದುಕ್ಲು poduṅkulu, poduṅklu, poduku, poduklu, *s.* A tuft; a handful of grass, etc.
- ಪೊದುಂಬಟ್ಟು podumbaṭṭu, *see* ಬೊದುಂಬಟ್ಟು.
- ಪೊದುಂಬು podumbu, *see* ಕೊಡುಂಬು.

ಪೊದುಕೋಲ್ podukōḷu, *s.* A small broom for broiling ಪೊರಿ.

ಪೊದುಪುನಿ podupuni (ಪೊ), *v. a.* To broil, parch. ಪೊಪುಕರ, ಪೊಪುಕರ a broiling pan.

ಪೊದುಪೆಲ್ podupely, *s.* Parching. *adj.* Parched, broiled. —ಬಾರ್ parched paddy.

↓ ಪೊದೆಸಾವುನಿ podepāvuni, *c. v.* (of ಪೊದೆಪುನಿ) To cause to put on clothes, to dress.

↓ ಪೊದೆಪು podepu, *s.* Wearing apparel; *also* ತುತ್ತುಪೊದೆಪು.

↓ ಪೊದೆಪುನಿ podepuni (ಪೊದೆ), *v. a.* To put on clothes. 2. to brood, as a hen her chickens.

ಪೊದ್ದಾನ poddāna, *s.* A distant relationship; *also* ಪೊದಾನಪೊದು. ಪೊದ್ದಿಕೆ poddikè, *see* ಪೊದೆಪು.

↓ ಪೊದ್ದಿಯುನಿ, ಪೊದ್ದುನಿ, poddiyuni, podduni, (ಪೊದ್ದು), *v. a.* To roll, cover, wrap. 2. to encircle, wind, twine.

ಪೊದ್ದು poddu, *see* ಪೊದು.

↓ ಪೊದ್ದೆ podde, *s.* A relative, kindred. —ರಿಸ್ಪೆರ್ relations and friends.

ಪೊದ್ದೋಲ್, ಪೊದ್ದೊಳು poddolū, poddolū, *s.* Broiled grain; *cf.* ಪೊರಿ.

ಪೊದ್ದಾವುನಿ podpāvuni, *c. v.* (of ಪೊದ್ದುನಿ) To roast, broil, toast, parch.

ಪೊದ್ದುನಿ podpuni, *see* ಪೊದುಪುನಿ.

ಪೊದ್ದಟ್ಟು podbaṭṭu, *see* ಪೊದುಪುನಿ.

ಪೊದ್ದುನಿ podyuni, *see* ಪೊದ್ದಿಯುನಿ.

↓ ಪೊದ್ದಾವುನಿ poddyāvuni, *c. v.* (of

ಪೊದ್ದಿಯುನಿ) To cause to roll, cover, encircle.

ಪೊನಿಕೆ, ಪೊನ್ನೆ ponikè, ponkè, *see* ಪೂಕೆ.

ಪೊಪ್ಪಳ poppala, *see* ಪಪ್ಪಡ.

ಪೊಪ್ಪಿ poppi, *see* ಪಪ್ಪಿ.

ಪೊಯಿಕಂಣ್ poyikannu, *s.* A veil or mask. *adj.* Short-sighted.

↓ ಪೊಯಿಸಿನಿ poyipini (ಪೊಯಿ), *v. a.* To twist, as a rope. | 2. to tap with a horn, as the tender blossoms of a cocoanut tree for toddy-drawing.

↓ ಪೊಯಿವಾರ್ poyimāru, *s.* Violence, force. 2. extortion, pillage. —ಶೀಮೆ an anarchical province.

ಪೊಯಿಮುಸುಲು poyimusulu, *see* ಕೊಂಬುಸುಲು.

ಪೊಯಿಲ್ poyilu, *s.* An abscess. 2. tapping. —ಪಾತುನಿ to tap the tender blossoms of a palm-bud in toddy-drawing.

ಪೊಯಿಸಲ್ poyisalu, *see* ಪೊಯಿಸಲ್.

ಪೊಯ್ಯಮನೆ poyyamanè, *see* ಪೊಲಮನೆ.

ಪೊಯ್ಯುನಿ poyyuni (ಪೊಯ್ಯು), *v. n.* To sit cross-legged; *bet.* ಅಟ್ಟಿ ಪೊಯ್ಯುನಿ. 2. *see* ಪಾಯುನಿ.

ಪೊಯ್ಯುಸುಲು poyyusulu, *see* ಕೊಂಬುಸುಲು.

↓ ಪೊಯ್ಯೆ poyyè, *s.* Sand. ಕಲ್ಲೆ—coarse sand. —ವಕ್ಕುನಿ to be afflicted with small measles.

ಪೊರಂಚಾಲ್ poranjālu, *see* ಪೊರಲ್.

ಪೊರಂಟು porantu, *see* ಪರಂಟೆ. 2. *see* ಪೊಂಬಾಳು.

ಪೊರಕಲುನಿ porakaluni, *see* ಪೊರ್ಕಲ್ಯುನಿ.

ಪೊರಜನ porajana, *see* ಪ್ರಯೋಜನ.

ಪೊರಜೆ porajè, *see* ಪ್ರಜೆ.

ಪೊರಲ್ poraly, *s.* A fife, flute.

ಪೊರಲ್, ಪೊರಳ್ poraly, poraly, *s.* Fishy smell.

ಪೊರಿ pori, *s.* A harrow. 2. a spark. 3. *see* ಪೊರ್ದಿಲ್. —ಕಂಡೆ the whole root of a tree. —ಕಟ್ಟುನಿ to harrow. —ಆಪಿನಿ to lose in the game of ಚನ್ನಮನೆ. —ಪೋಪಿನಿ to get broiled, as grain. —ಮಕ್ಕುನಿ to broil grain.

ಪೊರಿಪುನಿ poripuni (ಪೊರಿ), *v. a.* To broil, parch.

ಪೊರಿಯುನಿ poriyuni (ಪೊರಿ), *v. n.* To be broiled, parched.

ಪೊರುಂಕು poruñku, *see* ಪೊರ್ಕರ್.

ಪೊರುವೆ poruvè, *see* ಪೊರ್ವೆ.

ಪೊರುವೆಲ್ poruvelu, *s.* The under part of a fowl's wings. 2. the side, flank.

ಪೊರೆ porè, *see* ಪರೆ.

ಪೊರೆಂಜುನಿ poreñcuni, *see* ಪಂಚುನಿ.

ಪೊರೆಡುನಿ poreduni, *see* ಪರೆಲುನಿ.

ಪೊರೆಪುನಿ porepuni, *see* ಪರೆಪುನಿ.

ಪೊರೆಲ್ porèlu, *s.* Reeling.

ಪೊರೆಲುನಿ porèluni, *see* ಪರೆಲುನಿ.

ಪೊರೆಲ್ಪುನಿ porelpuni, *see* ಪರೆಪುನಿ.

ಪೊರೆಸುನಿ poresuni, *see* ಪರೆಸುನಿ.

ಪೊರ್ಕಲ್ಯುನಿ, ಪೊರ್ಕೆಲ್ಯುನಿ porkalyuni, porkeluni (ಪೊರ್ಕಲ್, ಪೊರ್ಕೆಲ್), *v. n.* A boil to form or suppurate.

ಪೊರ್ಕೆಲ್ porkely, *see* ಪೊರ್ಕೆಲ್.

ಪೊರ್ಕೆಲೆ porkele, *see* ಪೊರ್ಕೆಲ್.

ಪೊರ್ಚುನಿ porcuni, *see* ಪೊರ್ಚುನಿ.

ಪೊರ್ತಿಂಗೊಳು portingolu, *see* ಪೊರ್ತಿಂಗಲ್.

ಪೊರ್ತು portu, *s.* Time, daylight; the sun. —ಅಂತರಿಯುನಿ the sun about to set. —ಕಂತುನಿ the sun to set. —ಪೋಪಿನಿ time to pass, to be late. —ಮೂಡುನಿ the sun to rise.

ಪೊರ್ತೆಲ್, ಪೊರ್ತೊಳ್ಳು portely, portyolu, *s.* The month or time of birth.

ಪೊರ್ದಾವುನಿ pordāvuni, *c. v.* (of ಪೊರ್ವುನಿ) To bring together, make friends; to familiarize; to reconcile.

ಪೊರ್ದು pordu, *s.* Inclination, leaning of the mind. 2. battle, combat.

ಪೊರ್ದುನಿ porduni (ಪೊರ್ವು), *v. n.* To approach, draw near; to be attached, adhered. 2. to be accessible, sociable, familiar. 3. to be in harmony; to be reconciled. ಎಂಕೆ ಆಯತ ಪೊರ್ವು ಜಿ I cannot cope with him. ಆಯಗ್ ಶಾಪ ಪೊರ್ವುಂಡು the curse cleaves to him.

ಪೊರ್ನನ pornana, *see* ಪೊರ್ವನ.

ಪೊರ್ಪುನಿ porpuni (ಪೊರ್ವು), *v. a.* To pull, pluck off, root up or out.

ಪೊರ್ಲು porlu, *s.* Beauty, comeliness. *adj.* Beautiful, handsome, fair, pleasant, fine.

—ಆನ್ a handsome boy. —ಪಾತೆ
ರ a pleasant word. —ಕಂಟೆ
very beautiful.

↓ ಪೊರ್ಲೆ porle, *s.* A handsome man.

ಪೊರ್ವೆ porvè, *s.* A wild duck.

ಪೊರ್ವೆಲ್ porvely, *see* ಪೊರುವೆಲ್.

↓ ಪೊಲಂಪುನಿ polampuni (ಪೊಲಂ), *v. a.*

↓ To clean, wash, rinse. 2. *see*
ಪಲಾವನಿ.

ಪೊಲಬು polabu, *s.* Acquaintance.

2. familiarity, friendship. 3.

exercise, practice. 4. ability.

5. the outline *or* plan of a

work.

↓ ಪೊಲಸು polasu, *adj.* ↓ Dirty, un-
clean; *cf.* ಹೊಲಿಸ್. *s.* *see* ಪೊ
ಲ್ಲುಸು.

↓ ಪೊಲಿ poli, *s.* Interest in kind.

2. increase, abundance. —ಬ

ಪ್ಪಾವನಿ a farmer to bring home

a sheaf of the first crop, shout-

ing ಪೊಲಿಪೊಲಿ ಹೆಚ್ಚುಲ (increase!

multiply! —ನ್ ಕೊರ್ಪಿಸಿ to lend

rice before the harvest and

receive it back with 25 per

cent after the season. —ಪಾ

ತುನಿ, —ಲೆಪ್ಪನಿ to shout ಪೊಲಿಪೊಲಿ

ಹೆಚ್ಚುಲ, while gathering corn

in a barn. —ಬರ್ಪಿಸಿ to increase.

ಪೊಲಿಕೆ, ಪೊಲಿಗೆ polikè, poligè, *see*

ಪೊಲ್ಲಿಸೆ. 2. *see* ಪೊಳಂಕೆ.

↓ ಪೊಲಿಪುನಿ polipuni (ಪೊಲಿ), *v. a.* ↓ To

break. 2. *see* ಪೊಲ್ಲುನಿ.

ಪೊಲಿಮಣೆ polimanè, *s.* A wooden

instrument for levelling and

smoothing the flooring of

a building, *etc.*

↓ ಪೊಲಿಯುನಿ poliyuni (ಪೊಲಿ), *v. n.*

To break, be broken.

ಪೊಲಿಸ್ polisu, *see* ಪಲಿಸ್.

ಪೊಲುವೆ poluvè, *see* ಪೊಲ್ಲಿಸೆ.

ಪೊಲುಸು polusu, *see* ಪೊಲ್ಲುಸು.

↓ ಪೊಲೆ polè, *s.* Pollution, defile-
ment.

ಪೊಲ್ಕೆ polkè, *see* ಪೊಳಂಕೆ.

ಪೊಲ್ಪುನಿ polpuni (ಪೊಲ್), *v. a.* To

level and smoothen, as the

flooring of a building, *etc.*,

with a wooden instrument.

cf. ಪೊಲಿಪನಿ. ಜಾಲ್— to level a

courtyard so.

ಪೊಲ್ಲಕಟ್ಟು pollakattu, *s.* Mending

upon mending, patch upon

patch.

ಪೊಲ್ಲಾವುನಿ pollāvuni, *c. v.* (*of* ಪೊ

ಲ್ಲುನಿ) To cause to sew *or*

stitch.

↓ ಪೊಲ್ಲಿಗೆ polligè, *s.* Sewing, stitch-

ing; needle-work.

↓ ಪೊಲ್ಲಿಯುನಿ, ಪೊಲ್ಲುನಿ polliyuni, pol-

luni (ಪೊಲ್ಲ್), *v. a.* ↓ To sew,

stitch, knit. | 2. to slander,

backbite.

↓ ಪೊಲ್ಲು pollu, *adj.* Devoid of pulp,

or kernel, as a fruit. 2. empty,

void. 3. timid, spiritless.

↓ ಪೊಲ್ಲನಾಯೆ, ಪೊಲ್ವೆದಾಯೆ pollunā-

ye, polvedāye, *s.* ↓ A tailor. 2.

a slanderer.

↓ ಪೊಲ್ಲುವೆ polluvè, *see* ಪೊಲ್ಲಿಸೆ.

↓ ಪೊಲ್ಲುಸು pollusu, *s.* Interest,

gain, profit. 2. luck, good

fortune. 3. money in reserve.

↓ ಪೊಲ್ಲೆ pollè, *see* ಪಲ್ಲೆ. 2. *see* ಪೊಲ್ಲಿಸೆ.

↓ ಪೊಲ್ಲೆ pollè, *s.* Slander, talebearing. — ಪ ಪೊಟ್ಟಿ a slanderer, tale-bearer.

ಪೊಲ್ವೆ polvè, *see* ಪೊಲ್ವೆ.

↓ ಪೊಲ್ಲು polsu, *see* ಪೊಲ್ಲು.

↓ ಪೊಸ posa, *adj.* New, novel. 2. fresh, recent. 3. strange, wonderful, unheard of. — ಬ ತಂಬಡಿಕೆ the New Testament, *Chr.* — ಅರಿ rice of the new crop. — ಕುಂಟು a new cloth. — ನರನಾನಿ a stranger. — ಪರಿ new kind; a new path. — ರಿವಾಜಿ a new custom, an innovation. — ವರ್ಷ a new year. — ಸುದ್ದಿ strange or wonderful news.

ಪೊಸಂಟೆ posante, *see* ಪೊಸತಾಯಿ.

↓ ಪೊಸತ್ posatu, *s.* That which is new, fresh, *etc.* *adv.* Newly. — ಉಣ್ಣಿನಿ to observe the harvest feast.

↓ ಪೊಸತಾಯಿ, ಪೊಸವೆ posatāye, posabe, *s.* A new man, novice.

ಪೊಸಾಗಮೆ posāgamè, *see* ಹೊಸಾಗಮೆ.

ಪೊಸುರುನಿ posuruni, *see* ಪೊತ್ತುರುನಿ.

ಪೊಸ್ಕೆ poskè, *see* ಪೊದಕೆ.

ಪೊಳಂಕುನಿ polānkuni (ಪೊಳಂಕ), *v. n.* To be in distress. 2. to have pity.

ಪೊಳಿ poli, *see* ಪೊಲಿ.

ಪೊಳಿಂಕೆ, ಪೊಳಿಕೆ polīnkè, polīkè, *s.*

A present in cash to an actor.

↓ 2. bark, skin, peel, crust.

ಪೊಳಿಪುನಿ polipuni, *see* ಪೊಲಿಪನಿ.

ಪೊಳ್ತು poltu, *see* ಪೊರ್ತು.

↓ ಪೊಳ್ಳ, ಪೊಳ್ಳು polla, pollu, *see* ಪೊಲ್ಲು.

ಪೋಂಕರ pōnkara, *adj.* Dirty.

ಪೋಂಕುರು, ಪೋಂಕ್ರು pōnkuru, pōnkru, *s.* Slough, mire. *adj.* Miry. 2. dirty. — ಜನ nasty people. — ನೀರಿ muddy water.

— ಮೂರಿ a dirty smell. — ಕೊಡಿ ಫನಿ. — ಪತ್ತುನಿ to be covered with mire.

ಪೋಂಕ್ರೆ pōnkrè, *see* ಪೋಕ್ರೆ.

↓ ಪೋಕರಿ pōkuri, *see* ಪೋಕರಿ.

↓ ಪೋಕ ಪೋಕಾ, *adj.* Profligate, debaucherous. 2. mischievous, turbulent. 3. jocose, droll. — ಜನ profligate, or debaucherous people.

ಪೋಕತನ, ಪೋಕಾಟೆಗೆ pōkatana, pōkāṭigè, *s.* Profligacy, debauchery. 2. mischief. 3. waggery, drollery.

ಪೋಕಾಲ pōkāla, *s.* Perdition, ruin.

↓ ಪೋಕಿರಿ pōkiri, *s.* Diminutive of ಪೋಕೆ. *adj.* *see* ಪೋಕೆ.

↓ ಪೋಕು pōku, *s.* Means; end. ↓ 2. passing off.

ಪೋಕುಲ್ pōkulu, *see* ಪೊಕ್ಲ.

↓ ಪೋಕೆ pōke, *s.* A profligate, debauchee. 2. a mischievous person. 3. *see* ಪಕ್ಕೆ. 4. a wag, wit; *cf.* ಪೋಕರಿ.

ಪೋಕ್ತನ pōktana, *see* ಪೋಕತನ.

↓ ಪೋಟಾಪೋಟೆ, ↓ ಪೋಟೆ pōṭāpōṭi, pōṭi, *s.* Rivalry, emulation, competition.

ಪೋಟೆ, ಪೋಟೆ pōṭi, pōṭè, *s.* A woman with a beard.

ಪೋಟುನಿ pōṭuni (ಪೋಟೆ), *v. a.* To embrace sexually, *vlg.*

↓ ಪೋಡಿಗೇ pōḍigē, *s.* Fear, fright, terror. —ಕಟ್ಟುವನಿ, —ಪಟ್ಟುವನಿ to frighten, intimidate, threaten.

↓ ಪೋಡಿಯಾವುನಿ, ಪೋಡಿಪಾವುನಿ pōḍiyāvuni, pōḍipāvuni, *c. v.* (of ಪೋಡಿಯುನಿ) To frighten, threaten, terrify.

↓ ಪೋಡಿಯುನಿ pōḍiyuni (ಪೋಡಿ), *v. n.* To fear, be afraid. ಪೋಡಿವಿಪೋವಿನಿ to be alarmed, frightened, terrified.

ಪೋತ್ರ ಪōtra, *s.* Coincidence in measurement, agreement, likeness. *adj.* Right, correct, equal, uniform; *cf.* ಪೋರಿಸಿ.

↓ ಪೋಪಿನಿ pōpini (ಪೋ), *v. n.* To go, go off *or* away. 2. to be lost, disappear. 3. to pass, depart, start. ಇಲ್ಲ — a house to be ruined. ದಿನ — to pass time; to support one's self *or* his family. ಪೋಪರಿ when going. ಪೋಪರಿ ಬರ್ಪರಿ when going and coming. ಪೋದು ಬರ್ಪ let me take leave. ಪೋವಂದಿಲೆಕ್ಕ not to go, so as not to be lost. ಬಿಡೆಗೆ ಪೋತ where had you been? ಪೋನಗನೇ just when going. ಈ ಪೋವೆರೆ ಬಲ್ಲಿ you cannot go. ಈ ಪೋವೊಡು you must go.

↓ ಪೋರ, ಪೋರೆ pōra, pōre, *s.* A lad.

↓ ಪೋರಿ pōri, *s.* ↓ A lass. 2. *see* ಪೋಲಿ.

ಪೋರಿಗೆ pōrigē, *s.* Full *or* correct measurement of grain, *etc.* —ಅವನಿ to measure correctly, measurement to be

correct. —ಮಳ್ಪುನಿ to give a correct measure of grain, *etc.*, as a seller to a purchaser.

ಪೋರಿಯುನಿ pōriyuni (ಪೋರಿ), *v. a.* To give a correct measure of grain, *etc.* 2. to tease, trouble, annoy. 3. to wrestle, quarrel. ಅಂಬೊತ್ತು — to wrestle from insolence.

ಪೋರೊಟು pōroṭu, *s.* The side slips of a piece of timber.

ಪೋರಾಪ್ಪಾವುನಿ pōryāvuni, *c. v.* (of ಪೋರಿಯುನಿ) To cause to measure correctly, as grain.

ಪೋಲಿ pōli, *s.* Speaking irrelevantly. 2. plunder, extortion. *adj.* Irrelevant, impertinent. 2. plundering, extortionate. —ಮಳ್ಪುನಿ to plunder.

ಪೋಲೆ pōlē, *see* ಪೋಳೆ.

ಪೋಲ್ಯೆ pōlyè, *s.* A small kind of basket.

ಪೋಷ, ಪೋಷಣ, ಪೋಷಣೆ pōsha, pōshana, pōshanè, *s.* Nourishment, maintenance, feeding.

ಪೋಸ pōsa, *s.* Sunset, evening. —ದ ಪೋರ್ತು evening time. —ವಾಯಿ one who observes the custom of taking his supper before sunset, as a Jain. 2. *see* ಪೋಷ.

ಪೋಸ್ರ pōsra, *s.* Urine.

ಪೋಸ್ರಳದಾಯೆ pōsraḷādāye, *s.* A demon so called.

ಪೋಳೆ pōḷè, *s.* A cake of rice flour, *etc.*, baked on a potsherd *or* iron plate.

ಪೋಳೆಕಾಯಿ pōlekāyi, *s.* Writing a large, crooked hand, as children do.

ಪೌ pou, *see* ಪಾವು. 2. *see* ಫೂ.

ಪೌಂಚಿ poun̄ci, *see* ಪವಂಚಿ.

ಪೌಂಜಿ, ಪೌಜಿ poun̄ji, poūji, *see* ಪವಂಜಿ. [ಫವಜಿ.

ಪೌಜಿ, ಪೌಜು poūji, poūju, *see* ಪೌಣಟ್ಟು, ಪೌನಟ್ಟು poun̄aṭṭu, poun̄aṭṭu, *s.* Doing things by halves. —ಕೆಲಸ a work done by half.

ಪೌತ್ರಿ poūtri, *s.* A grand daughter.

ಪೌರುಷ pourusha, *s.* Heroism, manliness. 2. boast, brag.

ಪ್ಯಾದೆ pyādè, *see* ಪೇಚೆ.

ಪ್ರ pra, *A Sans. prefix implying* Progressive motion. 2. excess. 3. excellence.

ಪ್ರಕಟ prakāṭa, *adj.* Displayed, unfolded, revealed, manifest, public. —ಮಕ್ಕುವನಿ to proclaim, make public.

ಪ್ರಕಟಣೆ prakāṭaṇè, *s.* Revelation, manifestation.

ಪ್ರಕರಣ prakaraṇa, *s.* A chapter, section. 2. an introduction, prologue, prelude.

ಪ್ರಕಾರ prakāra, *s.* Manner, method, mode. *adv.* According to, conformably with.

ಪ್ರಕಾಶ prakāśa, *s.* Sunshine, lustre, light, splendour. 2. expansion, diffusion, manifestation. —ಅಪಿನಿ to shine. —ಲುಕ್ಕನಿ to have lustre. —ತೋಜುನಿ light *or* splendour to appear. —ಫೋಪಿನಿ light to fade away; light to shed forth.

ಪ್ರಕೃತ prakṛta, *s.* The present, this time. —ಸು for the present.

ಪ್ರಕೃತಿ prakṛti, *s.* Nature. 2. the natural state of anything. 3. the root. 4. cause, origin.

ಪ್ರಖ್ಯಾತ prakhyāta, *adj.* Celebrated, famous; notorious.

ಪ್ರಖ್ಯಾತಿ prakhyāti, *s.* Publicity, fame, notoriety.

ಪ್ರಚಂಡ praçandā, *adj.* Intolerable, insupportable. 2. bold confident, presumptuous. 3. violent, fierce. —ಫಾಳಿ tempest, storm. —ನರಮಾನಿ a bold, valiant *or* fierce man.

ಪ್ರಚಾರ praçāra, *s.* Precept, observance.

ಪ್ರಜಾಪತಿ prajāpati, *s.* Brahma, the creator. 2. a king. 3. a decent term for the *membrum virile*.

ಪ್ರಜೆ prajā, *s.* People, subjects. 2. offspring, progeny.

ಪ್ರಜೋತ್ಪತ್ತಿ prajāōpatti, *s.* The fifth year in the Hindu cycle of sixty.

ಪ್ರಜ್ವಲಿಸುನಿ prāvalisuni (ಪ್ರಜ್ವಲಿಸ್), *v. n.* To shine, glitter. 2. to blaze, be inflamed.

ಪ್ರಜ್ವಲೆ prāvālè, *s.* Shining, glitter, blaze. [affection.

ಪ್ರಣಯ praṇaya, *s.* Friendship,

ಪ್ರತಾಪ pratāpa, *s.* Dignity, majesty. 2. valour, prowess.

ಪ್ರತಾಪು pratāpu, *s.* An old Indian coin equivalent to one rupee.

ಪ್ರತಿ prati, *A Sans. prefix implying* Substitution. 2. seven-

ral, in order. 3. direction, designation. 4. belonging to. 5. exchange, return. *s.* A substitute; a copy. *adj.* Each, every. —ದಿನ every day. —ನರ ಮಾನಿ each man. —ಕೆಪ್ಪನಿ to take a copy.

ಪ್ರತಿಕಾರ pratikāra, *s.* A remedy, antidote. 2. a return of offices either good *or* bad. —ಮುಳ್ವನಿ to revenge, retaliate.

ಪ್ರತಿಕೂಲ pratikūla, *s.* Opposition, clashing, disagreement. *adj.* Adverse, contrary.

ಪ್ರತಿಜ್ಞೆ pratijñè, *s.* Promise, assent. 2. resolution, vow.

ಪ್ರತಿಧ್ವನಿ pratidhvani, *s.* An echo.

ಪ್ರತಿನಿಧಿ pratinidhi, *s.* A resemblance of a real figure, image, picture. 2. a representative, proxy. 3. a surety.

ಪ್ರತಿನೇಮ pratinēma, *s.* Daily religious observance.

ಪ್ರತಿಪಕ್ಷ pratipaksha, *s.* The opposite side *or* party.

ಪ್ರತಿಫಲ pratiphala, *s.* Reward; return, requital.

ಪ್ರತಿಬಂಧ pratibandha, *s.* Obstacle, impediment.

ಪ್ರತಿಬಂಧನೆ pratibandhanè, *s.* A demoniacal possession. 2. binding.

ಪ್ರತಿಬಿಂಬ pratibimba, *s.* A reflection, resemblance *or* counterpart of a real form, as a picture, image, shadow.

ಪ್ರತಿಮೆ pratimè, *s.* An image, idol, puppet.

ಪ್ರತಿರೂಪು pratirūpu, *s.* A picture, image, counterpart.

ಪ್ರತಿಲಾಭ pratilābha, *s.* Twofold gain, profit.

ಪ್ರತಿವಚನ, ಪ್ರತಿವಾಕ್ಯೆ prativaçana, prativākya, *s.* A reply, answer.

ಪ್ರತಿವಾದಿ prativādi, *s.* A defendant, respondent.

ಪ್ರತಿಷ್ಠೆ pratishṭhè, *s.* Fame, celebrity. 2. consecration. 3. endowment. 4. staying, standing, fixation. —ಅಪಿನಿ to be consecrated. —ಮುಳ್ವನಿ to consecrate.

ಪ್ರತೀಕಾರ pratikāra, *see* ಪ್ರತಿಕಾರ.

ಪ್ರತೀಕ್ಷೆ pratikshè, *s.* Hope, expectation.

ಪ್ರತ್ಯಯ pratyaya, *s.* An affix.

ಪ್ರತ್ಯಕ್ಷ pratyaksha, *adj.* Perceptible, perceivable, present. —ತೆ appearance, advent.

ಪ್ರತ್ಯುತ್ತರ pratyuttara, *s.* An answer, reply.

ಪ್ರತ್ಯುಪಕಾರ pratyupakāra, *s.* Reciprocated favour, return of good offices.

ಪ್ರತ್ಯೇಕ pratyēka, *adj.* Separate, distinct. ಪ್ರತ್ಯೇಕ — one by one.

ಪ್ರತ್ಯೇಕಿಪುನಿ, ಪ್ರತ್ಯೇಕಿಸುನಿ pratyēkipuni, pratyēkisuni (ಪ್ರತ್ಯೇಕಿ, ಪುತ್ಯೇಕಿಁ), *v. a.* To separate.

ಪ್ರಥಮ prathama, *adj.* First, prior. 2. chief, principal. —ಪುರುಷ the third person, *gram.* —ವಿಭಕ್ತಿ the nominative case. —ತೆ at first.

ಪ್ರಥಮೆ prathame, *s.* The first lunar day.

ಪ್ರದರ್ಶನ pradarsāna, *s.* Showing.
2. explaining.

ಪ್ರದಕ್ಷಣ, ಪ್ರದಕ್ಷಣೆ, ಪ್ರದಕ್ಷಿಣ pradakshana, pradakshanē pradakshina, *s.* Reverential circumambulation around an object of worship. [tion.

ಪ್ರದಾನ pradāna, *s.* A gift, dona-

ಪ್ರದೇಶ pradēśa, *s.* A place in general. 2. a country, district.

ಪ್ರದೋಷ pradōsha, *s.* The first part of the night.

ಪ್ರಧಾನ pradhāna, *adj.* Principal, chief, superior. —ಯಾಜಕೆ a high priest.

ಪ್ರಧಾನಿ pradhāni, *s.* A prime minister.

ಪ್ರಪಂಚ prapañca, *s.* The world, universe. 2. illusion, delusion. 3. partiality. *adj.* Worldly, secular. —ಮೆಳ್ಳುವಿ to be partial. ಪಂತೆಡ ಪರಪಂಚ ಇಜ್ಜಿ there is no distinction at a dinner table.

ಪ್ರಪಾತ prapāta, *s.* A cliff, precipice. 2. a water-fall. 3. a bank, shore.

ಪ್ರಬಂಧ prabandha, *s.* An essay, literary composition, connected discourse.

ಪ್ರಬಲ prabala, *adj.* Strong, powerful. 2. abounding, prevailing. —ಅವಿ to become powerful; to prevail; to spread widely.

ಪ್ರಭವ prabhava, *s.* The first year in the Hindu cycle of sixty.

ಪ್ರಭಾವ prabhāva, *s.* Majesty, dignity. 2. power, energy.

ಪ್ರಭಾವಳೆ prabhāvalē, *s.* The shrine of an idol.

ಪ್ರಭು prabhu, *s.* A lord, master, prince. —ಶ್ವಿ power, authority, government.

ಪ್ರಭೆ prabhē, *s.* Light, splendour, radiance.

ಪ್ರಮತ್ತ pramatta, *adj.* Intoxicated. 2. infatuated, proud.

ಪ್ರಮಥೆ pramathe, *s.* An attendant on Śiva.

ಪ್ರಮದ pramada, *see* ಪ್ರಮೋಷ.

ಪ್ರಮಾಣ pramāṇa, *s.* Measure, size, dimension, quantity. 2. proof, testimony. 3. an oath. 4. limit. —ಮುಚ್ಚಲಿಕೆ a document containing the terms of an oath. —ಮೆಳ್ಳುವಿ to take an oath.

ಪ್ರಮಾಣಿ pramāṇi, *s.* A head-man, chief. [ಸಕ.

ಪ್ರಮಾಣಿಕೆ pramāṇika, *see* ಪ್ರಮಾ

ಪ್ರಮಾದ pramāda, *s.* Mistake, inaccuracy. 2. carelessness.

ಪ್ರಮಾದಿ pramādi, *s.* The thirteenth year in the Hindu cycle of sixty.

ಪ್ರಮಾದೀಚ pramādiāca, *s.* The forty-seventh year in the Hindu cycle of sixty.

ಪ್ರಮುಖ pramukha, *adj.* Chief, principal, first. 2. excellent, best.

ಪ್ರಮೇಯ pramēya, *s.* Opportunity, occasion. 2. the subject or topic of a conversation.

ಪ್ರಮೇಸ್ರಿನೋಟು pramēsrinōṭu, *s.*
A promissory note.

ಪ್ರಮೇಹ pramēha, *s.* The venereal disease.

ಪ್ರವೋದ pramōda, *s.* Joy, gladness, happiness, delight.

ಪ್ರವೋದೂತ pramōdūta, *s.* The fourth year in the Hindu cycle of sixty.

ಪ್ರಯತ್ನ prayatna, *s.* Endeavour, effort. 2. act, action. —ಮಕ್ಕನಿ to try, endeavour.

ಪ್ರಯಾಗ prayāga, *s.* Sacrifice, oblation. 2. the confluence of the Ganges and Yamuna at Allahabad.

ಪ್ರಯಾಣ prayāṇa, *s.* Journey, march. —ದಾಯಿ, —ಸ್ತ್ರೀ a passenger, traveller. —ಮಕ್ಕನಿ to travel, journey.

ಪ್ರಯಾಸ prayāsa, *s.* Labour, trouble, fatigue 2. difficulty, embarrassment. 3. pain.

ಪ್ರಯುಕ್ತ prayukta, *adj.* Endowed with, possessing, as an attribute. *postpo.* For, on account of.

ಪ್ರಯೋಗ prayōga, *s.* Consequence, result. 2. the operation *or* effect of magical *or* mysterious rites. 3. effort, exertion. 4. act, action. 5. use of a word. 6. the administration *or* prescription of medicine. —ಉಪ್ಪನಿ to be in use, as a word. —ಮಕ್ಕನಿ, ಪ್ರಯೋಗಪ್ಪನಿ to perform any magical rites, *etc.*; to administer, as

medicine, poison, *etc.*; to use, make use of.

ಪ್ರಯೋಜಕೆ prayōjake, *s.* A clever man. ಅ-, ನಿಷ್— a worthless man.

ಪ್ರಯೋಜನ prayōjana, *s.* Cause. 2. motive. 3. result. 4. occupation, business. 5. profit, use, advantage. —ಅಪಿನಿ to be of use. ದಾನೆ— of what use is it? —ದಾಂತಿ useless, worthless.

ಪ್ರಲಯ pralaya, *s.* A general deluge, the world's destruction. ಜಲ— the deluge.

ಪ್ರಲಾಪ pralāpa, *s.* Sorrow, lamentation.

ಪ್ರವರ್ತಕೆ pravartake, *s.* An author. 2. an arbiter, judge.

ಪ್ರವರ್ತನ pravartana, *s.* Action, business. 2. conduct, behaviour.

ಪ್ರವರ್ತಿಸುನಿ pravartisuni (ಪ್ರವರ್ತಿಸು), *v. n.* To be going on, to be in a state of action. 2. to behave, conduct one's self.

ಪ್ರವರ್ಧನೆ pravardhanē, *s.* Increasing, thriving.

ಪ್ರವರ್ಧಿಸುನಿ pravardhisuni (ಪ್ರವರ್ಧಿಸು), *v. n.* To increase, prosper, thrive.

ಪ್ರವಾದ pravāda, *s.* Report, rumour.

ಪ್ರವಾದನೆ pravādanē, *s.* Prophecy, prediction. —ಪಟ್ಟನಿ, ಪ್ರವಾದಿಸುನಿ to prophesy, foretell.

ಪ್ರವಾದಿ pravādi, *s.* A prophet.

ಪ್ರವಾಸ pravāsa, *see* ಪರವಾಸ.

ಪ್ರವಾಹ pravāha, *s.* A stream cur-

rent; the flowing *or* course of any thing.

ಪ್ರವಾಳ pravāla, *s.* Coral. —ಭಸ್ಮ calcination of coral.

ಪ್ರವೀಣ pravīṇa, *adj.* Skilful, clever. —ತೆ cleverness, skill.

ಪ್ರವೀಣಿ pravīṇe, *s.* A skilful man, a clever man.

ಪ್ರವೃತ್ತಿ pravṛtti, *s.* Activity, occupation.

ಪ್ರವೃದ್ಧ pravṛddha, *adj.* Full grown, expanded, spread abroad, dispersed, increased, more.

ಪ್ರವೇಶ pravēśa, *s.* Entrance. 2. arrival. 3. commencement, as of learning. —ಆಪಿಸಿ to interfere. —ಮುಳ್ಳುನಿ, ಪ್ರವೇಶಿಸುನಿ to enter; to commence.

ಪ್ರಶಂಸ praśaṁśa, *s.* Praise, flattery. 2. subject, matter. —ವೆಳ್ಳುನಿ to refer to a matter. —ಮುಳ್ಳುನಿ to praise, flatter; to speak on a matter.

ಪ್ರಶಸ್ತ praśasta, *adj.* Good, commendable, excellent, illustrious, famous. 2. convenient, commodious.

ಪ್ರಶ್ನೆ praśṇē, *s.* A question, interrogation. 2. soothsaying. —ಇವಿಸಿ to consult stars on a matter *or* event; to make an astrological calculation. —ಮುಳ್ಳುನಿ to ask, question.

ಪ್ರಶ್ನೋತ್ತರ praśnōttara, *s.* A dialogue, catechism.

ಪ್ರಸಂಗ prasaṅga, *s.* A sermon, preaching. 2. a discourse,

lecture. 3. a Hindu drama. ಪ್ರಸಂಗ a preacher. —ಮುಳ್ಳುನಿ to preach, discourse.

ಪ್ರಸನ್ನ prasanna, *adj.* Pleased, delighted, gracious, favourable, auspicious. —ಆಪಿಸಿ to be pleased, favourable. —ಮುಳ್ಳೆ ಸೆತ್ತೊಡುನಿ to win over.

ಪ್ರಸವ prasava, *s.* Bringing forth *or* bearing young. 2. birth, production. —ವೇವನೆ the travail of childbirth.

ಪ್ರಸಾದ prasāda, *s.* Favour, kindness, propitiousness. 2. food, *etc.*, offered to a deity *or* to a guru. ದೇವತೆ— God's favour; what is offered *or* consecrated to God. [rice.]

ಪ್ರಸಾದನ prasādana, *s.* Cooked

ಪ್ರಸಾದನೆ prasādhanē, *s.* Dress, decoration.

ಪ್ರಸಿದ್ಧ prasiddha, *adj.* Famous, celebrated, public, notorious. —ಆಪಿಸಿ to become famous *or* notorious. —ಮುಳ್ಳುನಿ to publish.

ಪ್ರಸಿದ್ಧಿ prasiddhi, *s.* Fame, notoriety, celebrity.

ಪ್ರಸೂತಿ prasūti, *s.* Bringing forth as young. 2. birth.

ಪ್ರಸ್ತ prasta, *s.* Any auspicious ceremony. 2. marriage. ಕೋಭನ— consummation of a marriage.

ಪ್ರಸ್ತಾಪ prastāpa, *s.* Opportunity. 2. incidental reference to a person *or* thing. —ಮುಳ್ಳುನಿ, ಪ್ರಸ್ತಾಪಿಸುನಿ to speak on an affair; to seize an opportunity.

ಪ್ರಸ್ತಾವನೆ prastāvanē, *s.* Com-
mencement, introduction.

ಪ್ರಹರ prahara, *s.* A watch, *or*
the eighth part of an entire
day and night. 2. a weapon.
3. a blow.

ಪ್ರಹ್ಲಾದೆ prahlāde, *s.* A pious son
of Hiranyakaśipu.

ಪ್ರಳಯ pralaya, *see* ಪುಲಯ.

ಪ್ರಕ್ಷಾಲನೆ prakshālānē, *s.* Wash-
ing, cleaning.

ಪ್ರಾಂತ, ಪ್ರಾಂತ್ಯ prānta, prāntya,
s. Edge, border, frontier, part,
neighbourhood. *adj.* Near,
adjacent.

ಪ್ರಾಕ್ prāk, *adj.* Before, prior,
old, preceding. 2. past. —
ಆರಭ್ಯ from past time. —
ಅಂಚೆ an old account. —
ಹಿಂದೆ formerly.

ಪ್ರಾಕೃತ prākṛta, *adj.* Natural.
2. low, vulgar. *s.* A peculiar
dialect of Sanskrit.

ಪ್ರಾಚೀನ prācīna, *adj.* Former,
prior, ancient, old.

ಪ್ರಾಜ್ಞ prājña, *adj.* Clever, intel-
ligent. —
ನರಮಾನಿ, ಪ್ರಾಜ್ಞಿ a clever
man.

ಪ್ರಾಣprāṇa, *s.* Life, vitality. 2. air
inhaled, breath. —
ಉಸ್ಮೈ. —
ಸ್ನೇಹಿಣಿ, ಪ್ರಾಣಪ್ರಿಯೆ an intimate friend.
—
ಘಾತಕೆ a murderer. —
ಪ್ರತಿಷ್ಠೆ consecration of an idol. —
ಸಂಕಟ dangerous illness. —
ಪೋಷಿಸಿ to die. —
ಜೀವಿಸಿ to be
weary of life; to consume
one's self. ಪಂಚಪ್ರಾಣಿಗಳು the
five vital airs, *or* modes of
inspiration and respiration.

ಪ್ರಾಣಿ prāṇi, *s.* A living being,
an animal.

ಪ್ರಾತಃಕಾಲ, ಪ್ರಾತಸ್ಕಾಲ prātaḥ-
kāla, prātaskāla, *s.* The dawn,
morning.

ಪ್ರಾಪ್ತ, ಪ್ರಾಪ್ತಾ, *adj.* Obtained,
gained, received. 2. profi-
cient, efficient. —
ಅವಶ್ಯಕನಿ to
be competent.

ಪ್ರಾಪ್ತಿ prāpti, *s.* Gain, profit. 2.
acquiring, obtaining. 3. suc-
cess, improvement. 4. power
or faculty of acquiring. 5.
luck, fate, fortune. —
ಆವಿಸಿ to
happen; to be obtained. —
ಅವಶ್ಯಕನಿ to be able *or* lucky.

ಪ್ರಾಮಾಣಿಕ prāmāṇika, *adj.* True,
of great force, credit, *or*
authority.

ಪ್ರಾಯ prāya, *s.* A state *or* con-
dition of life, as age, youth,
etc. —
ಯೇತೆ how old are
you? ನಡು—
middle age, prime
of life. —
ಸ್ತೇ a young man.
—
ಆವಿಸಿ to be old; to come
to age. *There is a saying*
about the different stages of
human life; namely:—
ಪತ್ತೆಹ
ಮರ್ಲೆ, ಇರ್ವೊರು ಫೊರ್ಲೂ, ಮುಸ್ಸೊರು
ಯವನ, ನಾಲ್ಕೊರು ಜವನ, ಎಳೊರು
ಅಜಕೆ, ಅಷ್ಟೊರು ಬಯಕೆ, ಎಳೊರು
ದಂಟಿ, ಎನ್ನೊರು ಕುಂಟಿ, ಸೊನ್ನೊರು ರ
ಯನ. ನೂರೆಹ ಪಯಣ childish-
ness at ten (years), beauty
at twenty, youth at thirty,
manhood at forty, dotage at
fifty, longing at sixty, a stick
at seventy, cripple at eighty,

prostration at ninety, and departure at hundred.

ಪ್ರಾಯಶ್ಚಿತ್ತ ಪ್ರಾಯಾಶ್ಚಿತ್ತಾ, *s.* Punishment. 2. expiation, penance, atonement. —ಕೊಪಿಸಿ to pay a fine. —ಮಕ್ಕುನಿ to punish, fine; to atone, expiate.

ಪ್ರಾರಂಭ ಪ್ರಾರಂಭಾ, *s.* Commencement, beginning.

ಪ್ರಾರಂಭಿಸುನಿ ಪ್ರಾರಂಭಿಸುನಿ (ಪ್ರಾರಂಭಿಸುನಿ), *v. a.* To begin, commence.

ಪ್ರಾರಬ್ಧ ಪ್ರಾರಬ್ಧಾ, *s.* Destiny, fortune, fate, luck.

ಪ್ರಾರ್ಥನೆ ಪ್ರಾರ್ಥನೆ, *s.* Prayer, supplication, asking. 2. divine service. —ಮಕ್ಕುನಿ, ಪ್ರಾರ್ಥಿಸುನಿ to pray.

ಪ್ರಾಶನ ಪ್ರಾಶನಾ, *s.* Feeding, eating. —ಮಕ್ಕುನಿ to eat; to drink.

ಪ್ರಾಸ ಪ್ರಾಸಾ, *s.* Alliteration, rhyme.

ಪ್ರಾಸ್ತೆ ಪ್ರಾಸ್ತೆ, *s.* A prime minister.

ಪ್ರಿಯ ಪ್ರಿಯಾ, *adj.* Dear, beloved, desired. 2. dear, high in price. 3. *see* ಪರಿಯ. —ಸತಿ a beloved companion.

ಪ್ರೀತಿ ಪ್ರೀತಿ, *s.* Love, affection, regard. 2. delight, pleasure. 3. the second of the twenty-seven astronomical yōgas.

—ಕಾರ, —ಭಾವ an affectionate disposition. —ತೋಜಾವನಿ —ಮಕ್ಕುನಿ to love. —ದೀಪಿನಿ to be affectionate.

ಪ್ರೇತ ಪ್ರೇತಾ, *s.* A corpse. 2. a ghost, goblin.

ಪ್ರೇಮ ಪ್ರೇಮಾ, *s.* Affection, kindness. 2. pleasure, sport, pastime, joy. —ವಾದ a friendly discussion.

ಪ್ರೇರಕೆ ಪ್ರೇರಕೆ, *s.* An inciter, mover, instigator.

ಪ್ರೇರಣೆ, ಪ್ರೇರಣೆ ಪ್ರೇರಣೆ, ಪ್ರೇರಣೆ, *s.* Sending, direction, passion *or* operation of the organs of sense. 2. incitement, instigation. 3. inspiration. —ಮಕ್ಕುನಿ, ಪ್ರೇರಣಿಸುನಿ to inspire; to incite, induce.

ಪ್ರೇರಿತ ಪ್ರೇರಿತಾ, *adj.* Sent, directed; inspired.

ಪ್ರೋಚನ, ಪ್ರೋಚನಾ ಪ್ರೋಚನಾ, ಪ್ರೋಚನಾ, *s.* Sprinkling. —ಮಕ್ಕುನಿ, ಪ್ರೋಚಿಸುನಿ to sprinkle.

ಪ್ರೌಢಪ್ರೌಢಾ, *adj.* Skilful, clever.

ಪ್ರೌಢೆ ಪ್ರೌಢೆ, *s.* A skilful *or* clever man.

ಪ್ಲವ ಪ್ಲವಾ, *s.* The thirty-fifth year in the Hindu cycle of sixty.

ಪ್ಲವಂಗ ಪ್ಲವಂಗಾ, *s.* The forty-first year in the Hindu cycle of sixty.

ಫ

ಫ pha, The thirty-fifth letter of the alphabet.

ಫಕೀರೆ phakīre, *s.* A dervise, Mussulman mendicant. 2. a destitute man. 3. a solitary man.

ಫಕ್ಕನೆ phakkanè, *adv.* Suddenly, unexpectedly.

ಫಜೀತಿ phājīti, *see* ಪಜೀತಿ.

ಫಟಿಂಗ phatiṅga, *adj.* Rude, ill-behaved, unsteady, dissipated. 2. dishonest. —ತನ dissipation; dishonesty.

ಫಟಿಂಗೆ phatiṅge, *s.* A rake, profligate. 2. a dishonest man.

ಫಡಿಜ, ಫಡ್ಡ phadiċa, phadċa, *s.* Settlement, adjustment. 2. determination, decision. —ಅವಿ to be settled; to be decided. —ಮಕ್ಕುನಿ to settle; to determine.

ಫಡ್ಡೋಸ್, ಫಡ್ಡೋಸಿ phadpōsy, phadpōsi, *s.* Carelessness, perfunctoriness. 2. answering without thinking. 3. getting through a business by hook or by crook. *adj.* Superficial, careless; *also* ಪಡ್ಡೋಸ್. —ಕೆಲಸ a work done anyhow. —ನರಮಾನಿ a superficial man. —ಪಾತೆರುನಿ to say more than one knows; to speak at random.

ಫಡಾಯಿ phadāyi, *s.* Difficulty, great distress.

Ph

ಫಣಿ phaṇi, *s.* A serpent, cobra. —ಮಂಡಲ a festive ceremony in the name of the serpent-god; *also* ನಾಗಮಂಡಲ.

ಫಣಿ phaṇè, *see* ಪಣಿ.

ಫತ್ತೆ phattè, *see* ಪತ್ತೆ.

ಫಯಿಸಲ್ phayisalu, *see* ಪೈಸಲ್.

ಫರಕ್ pharaku, *s.* Discrimination, distinction. 2. recognition, identification; *cf.* ಪರಿಕ್ಷೆ. —ಮಕ್ಕುನಿ to discriminate. —ಪತ್ತುನಿ to recognise, identify; to inquire.

ಫರಖತ್ pharākhatu, *adj.* Free, unrestricted, well off.

ಫರಾರಿ pharāri, *s.* Running away. —ಅವಿ to abscond, desert.

ಫರ್ಮಾನೆ pharmānè, *s.* A mandate, order.

ಫಲ phala, *s.* A fruit in general, the fruit of any plant. 2. result, produce, consequence. 3. prosperity, thriving. 4. gain, profit, advantage. —ವೆಫ್ಲೆ fruits. —ಅವಿ to be fruitful. —ಕೊರ್ಪಿನಿ to yield fruit. —ತೋಜುನಿ to see the consequence of an act.

ಫಲಾನೆ phalānè, *pron.* Such a one, such and such. —ಕೆಲಸ such a work.

ಫಲಾರ phalāra, *s.* A slight repast of fruits *or* sweets, collocation. 2. any food except

rice. —ಮಕ್ಕುನಿ to take some light food.

ಫಲಿತ phalita, *adj.* Fruitful. 2. profitable. 3. prosperous, thriving. 4. effectual.

ಫಲಿಪುನಿ, ಫಲಿಸುನಿ phalipuni, phalisuni (ಫಲಿ), *v. n.* To yield fruit, be productive. 2. to be successful, profitable. 3. to come to pass, fulfill, as a prediction.

ಫಸಲಿ, ಫಸ್ಲಿ phasali, phasli, *s.* The current revenue year. (from July to June).

ಫವುಜಿ phavuḷi, *s.* An army, troops, host.

ಫಾಯಿದೆ phāyidē, *see* ಪಾಯಿಡ.

ಫಾರಿಖತ್ phārikhat, *s.* Receipt, acquittance, divorce. 2. payment of a debt.

ಫಾಲ್ಗುಣ phālguṇa, *s.* The twelfth lunar month.

ಫಿತೂರಿ phitūri, *s.* Any secret, deceitful *or* underhand proceeding, intrigue, conspiracy. 2. instigation, incitement. —ಕೊಪಿನಿ to incite. —ಮಕ್ಕುನಿ to intrigue; to betray.

ಫಿರಂಗಿ phiraṅgi, *see* ಪಿರಂಗ.

ಫಿರಿಯಾದಿ, ಫಿಯರಾದಿ phiriyādi, phiryādi, *s.* A complaint, an accusation in law.

ಫೀಸ್ ಫಿಸು, *s.* Fees, remuneration.

ಫುರೋಕ್ತು phurōktu, *s.* Sale, particularly of stamps.

ಫೈಲ್ ಪೈಲು, *s.* A register, file.

ಫೈಸಲ್ ಪೈಸಲ್, *see* ಪೈಸಲ್.

ಬ

ಬ ba, The thirty-sixth letter of the alphabet.

ಬಂಕಿ baṅki, *see* ಬಾಂಕೆ.

ಬಂಕಿನಾಯಕೆ baṅkināyake, *s.* A honorific title amongst Billavars.

ಬಂಗ, ಬಂಬ baṅga, baṅṅa, *see* ಭಂಗ.

ಬಂಗಲೆ baṅgalē, *see* ಬಂಗ್ಲೆ.

ಬಂಗಾಟೆ baṅgāṭa, *see* ಭಂಗಾಟ.

ಬಂಗಾರ್, ಬಂಗಾರ baṅgāru, baṅgāra, *see* ಭಂಗಾರ್.

ಬಂಗಾರಕಾಯಿ baṅgārakāyi, *s.* The Indian acalypha, *Acalypha Indica*.

B

ಬಂಗಾಳೆ baṅgāla, *s.* Bengal.

ಬಂಗಾಳಿ baṅgāli, *s.* Jugglery, legerdemain, trickery, imposture. 2. an impostor, cheat.

ಬಂಗಿ baṅgi, *s.* Hemp, *Cannabis sativa*. —ಬೀರೆ one addicted to hemp smoking. —ಪತ್ತುನಿ to become intoxicated with hemp. —ವೈಪುನಿ to smoke hemp.

ಬಂಗುಡೆ baṅguḍē, *s.* The mackerel.

ಬಂಗುರ baṅgura, *see* ಬಿಂಗುರ.

ಬಂಗುಲೆ baṅgulē, *see* ಬಂಗ್ಲೆ.

ಬಂಗೆರ್ baṅgeru, *s.* A title of

certain old chieftains. 2. a family name amongst the Bants and Billavars.

ಬಂಗ್ರ, ಬಂಗ್ರಿ baṅgra, baṅgri, *see* ಬಿಂಗರಿ.

ಬಂಗ್ಲೆ baṅglè, *s.* A bangalow, residence of an European.

ಬಂಘಿ, ಬಂಘಿಟಪ್ಪಾಲ್ baṅghi, baṅghitappālu, *s.* Parcel *or* packet post.

ಬಂಜಿ bañña, *see* ಭಂಜ.

ಬಂಜನತಾಯೆ bañjanatāye, *s.* A demon so called.

ಬಂಜನೆ bañcanè, *see* ವಂಜನೆ.

ಬಂಜುನಿ bañcuni, *see* ವಂಜಿಸುನಿ.

ಬಂಜರ bañjara, *see* ಪಂಜರ.

↓ಬಂಜರ bañjara, *adj.* Sterile, barren. —ಭೂಮಿ uncultivated land; waste land. —ಬೂರುನಿ to remain uncultivated.

ಬಂಜಾರ bañjāra, *adv.* Heartily, freely, largely. —ಆಪಿನಿ to have a hearty meal. —ಉಣ್ಣಿನಿ to eat heartily. —ಪಾಡುನಿ to serve food profusely.

↓ಬಂಜಿ bañji, *s.* 1. The stomach. 2. the belly. 3. the womb. 4. the interior *or* inner part, as of a tree, *etc.* 5. the thinner portion of the shell of a cocoonut. 6. the mind, heart. ಮಲ್ಲ ಬಂಜಿದಾಯೆ a corpulent *or* clumsy man. —ಮರಿ a long worm infecting the bowel. —ಮಲ್ಲೆ voracious, eager; patient, long suffering. —ನಿ ಇಷ್ಟಿ there is nothing to eat. —ಜೀನಿ colic, gripes; *fig.* envy. —ವ ಕರ the

stomach. —ವ ಕೊಬಲೆ want of food, starvation. —ಅರ್ಲನಿ to be hungry; to be distressed. ತೂರಿ—a big belly, potbelly. ಪೊಟ್ಟಿ—pregnancy by illicit intercourse. ಮೇಲ್—an early stage of pregnancy. —ಆಪಿನಿ to be pregnant. —ಇರ್ಕುನಿ the belly to subside. —ಇರಿಯುನಿ, —ಉಣ್ಣಿರುನಿ, —ಮಿರ್ಕುನಿ the belly to distend. —ಕರಪುನಿ to miscarry, cause an abortion. —ಕರಾವುನಿ to digest. —ಕುರೆವುನಿ, —ಪೆರೆವುನಿ to feel a griping pain in the bowels. —ದಂಜುನಿ to fill the belly, to have a hearty meal, hunger to be appeased. —ಪೊತ್ತುನಿ to be aggrieved. —ಬರ್ಪಿನಿ, —ಮುಳ್ಳೊಣುನಿ to become pregnant through illicit intercourse. —ಮಗ್ಗಪುನಿ, —ಮಡಿಪುನಿ to retch, to have nausea, qualm. —ಮಳ್ಳುನಿ to cause pregnancy through illicit intercourse. —ಡ್ಡೆ ಪೋಪಿನಿ to have looseness in the bowels, to purge.

↓ಬಂಜಿನ, ಬಂಜಿನವು bañjina, bañjinavu, *s.* Pregnancy. 2. stools. *adj.* Pregnant. —ಕುಳ್ಳುನಿ, ಬಂಜಿನಜೆಗ್ ಪೋಪಿನಿ to go to stool.

ಬಂಜಿನಡಿ bañjinadi, *s.* The belly of a beast *or* fish.

ಬಂಜಿನಾಳ್ bañjinālu, *s.* A pregnant woman.

ಬಂಜಿಜೈರೆ bañjibeire, *s.* A glutton. ಬಂಜಿರುನಿ bañjiruni (ಬಂಜಿರಿ), *v. a.* The (distended) belly to subside.

✓ ಬಂಜೆ bañjè, *s.* A barren woman.
adj. Barren, sterile.
 ✓ ಬಂಜೆಲೆ bañjele, *s.* A glutton.
 ಬಂಜೆಲ್ಲನ bañjeltana, *s.* Gluttony.
 ಬಂಜೆನತ್ತು bañjottu, *see* ಬಂಜರ.
 ಬಂಟ್ baṅṭu, *s.* Pride, vanity.
 2. bragging, boasting.
 ಬಂಟಾಟ, ಬಂಟಾಟೆಗೆ baṅṭāṭa, baṅṭāṭigè, *see* ಭಂಜಾಟ.
 ಬಂಟು baṅṭu, *see* ಬಂಟೆ. 2. heroic, courageous. 3. glutinous. — ತನ courage, pride.
 ಬಂಟೆ baṅṭe, *s.* A man belonging to the principal class of cultivators, called Bants. 2. a servant. 3. a demon so called.
 ಭೂತವ— a demon priest.
 ಬಂಡ್ haṅḍu, *see* ಭಂಡೆ.
 ಬಂಡಸ್ baṅḍasū, *s.* A kind of fish.
 ಬಂಡಸಾಲೆ baṅḍasālè, *s.* A storehouse, warehouse, granary.
 ಬಂಡಸೆ baṅḍasè, *see* ಬಂಡಸೆ.
 ಬಂಡಾಟ, ಬಂಡಾಟೆಗೆ baṅḍāṭa, baṅḍāṭigè, *see* ಭಂಜಾಟೆಗೆ.
 ಬಂಡಾಯಿ baṅḍāyi, *s.* Conspiracy.
 ಬಂಡಾರ baṅḍāra, *see* ಭಂಜಾರ.
 ಬಂಡಾರಿ baṅḍāri, *see* ಭಂಜಾರಿ.
 ✓ ಬಂಡಿ baṅḍi, *see* ಭಂಡಿ.
 ಬಂಡು, ಬಂಡುತನ baṅḍu, baṅḍutana, *see* ಭಂಡೆ.
 ಬಂಡೆ baṅḍe, *see* ಭಂಡೆ.
 ✓ ಬಣ baṅṅa, *s.* Colour, paint, dye. 2. exaggeration. 3. a degree of fineness, touch in metallurgy. — ಸಾರೆ a painter, dyer; *fig.* a man given to exaggeration. — ಕೊಪಿನಿ, — ದೆಪ್ಪು

ನಿ, — ಪಾಪುನಿ to colour, paint, dye; to exaggerate. — ಫೀಪಿನಿ colour to fade.
 ಬಣ್ಣಂಗಾಯಿ baṅṅaṅgāyi, *s.* A half grown cocoanut.
 ಬಣ್ಣಟೆಗೆ, ಬಣ್ಣಾಟೆಗೆ baṅṅaṭigè, baṅṅāṭigè, *s.* A piece of wood driven through rafters to keep them fast. 2. carving, engraving.
 ಬಣ್ಣನಿಗೆ baṅṅanigè, *see* ಬಂಜನಿಗೆ.
 ಬಣ್ಣಸರ baṅṅasara, *s.* A coral necklace.
 ಬಣ್ಣಿಗೆ baṅṅige, *s.* A painter.
 ಬಂದ್ baṅḍu, *s.* Shutting, closing. 2. stoppage, suspension, ceasing. 3. prohibition, forbidding. — ಅಪಿನಿ to be shut; to cease, stop. — ಕಟ್ಟೆ, *see* ಬಂಜುಕಟ್ಟೆ. — ಮುಳ್ಪುನಿ to shut, close; to secure; to prohibit; to cease.
 ಬಂದ banda, *s.* Dough. — ಪುಳಿ leaven. — ಕಲಪನಿ, — ಮುಳ್ಪುನಿ to knead flour to dough.
 ಬಂದ banda, *see* ಬಂಫ.
 ಬಂದಡ್ಡೆ baṅḍḍe, *s.* Half baked or boiled cake.
 ಬಂದದ ಮರ baṅḍada-mara, *s.* The wild mangosteen tree, *Diospyros embroypteris*.
 ಬಂದಗಿ baṅḍagi, *s.* Slavery, servitude.
 ಬಂದನ, ಬಂದನೆ baṅḍana, baṅḍane, *see* ಬಂಫ. [plant.
 ಬಂದನಿಗೆ baṅḍanigè, *s.* A parasitic
 ಬಂದರ್ baṅḍaru, *s.* A port, harbour. — ಮುಳ್ಪುನಿ to make a port, to anchor.

ಬಂದಿ bandi, s. A kind of neck-ornament of gold.

ಬಂದಿ bandi, s. Imprisonment, confinement. ನಜರ್—temporary confinement. —ಕಾನೆ, —ಖಾನೆ a prison, jail, imprisonment, confinement.

ಬಂದಿಕೋಲು bandikōlu, s. A pair of cudgels used by a gymnast.

ಬಂದಿವಾನೆ bandivāne, s. A prisoner. 2. a criminal, culprit.

ಬಂದು, ಬಂದೆ bandu, bande, see ಬಂಧು.

ಬಂದುಕ್ bandukū, ಬಂಡೂಕ್.

ಬಂದುಕಲ್ bandukaṭu, s. Securing, making fast. 2. compactness, union. 3. fineness, nicety. *adj.* Secure, fast. 2. compact. 3. fine, nice.

ಬಂದೂಕ್ bandūkū, s. A gun.

ಬಂದೆಲ್ bandelū, s. A residence, house.

ಬಂದೋಬಸ್ತ್ bandōbastū, s. Settlement, arrangement, management. 2. safety, security. —ಮಕ್ಕನಿ to settle; to secure.

ಬಂಧ, ಬಂಧನ, ಬಂಧನೆ bandha, bandhana, bandhanē, s. Binding, tying. 2. imprisonment, confinement.

ಬಂಧು bandhu, s. A kinsman, relation. —ಬಳಗ relations, in the aggregate. —ಸ್ನೇಹ love of relatives.

ಬಂನನ bannana, s. Trouble, calamity, affliction, torment. 2. see ಬಂಧ. —ದಾಯಿ a tormenter. —ತಿನ್ನಿನಿ, —ಪಡೆವನಿ, ಬಂನ

ನೊತು ಬೂರುನಿ to be afflicted. —ಬರ್ಪಿನಿ to be involved in troubles. —ಮಕ್ಕನಿ to afflict, torment, trouble.

ಬಂನಾತಿಗೆ bannāṭigē, see ಬಂಜಾಟಿಸೆ. ಬಂನನಿಗೆ bannanigē, see ಬಂವನಿಸೆ.

ಬಂನಾಳ್ bannāḷu, see ಮುಡ್ಡೈಲ. 2. a family name. 3. lineage. ಬಂನಿಮರ, ಬಂನೇಮರ bannimara, bannemara, s. The tree *Mimosa summa*.

ಬಂಪೆಲ್ bampelū, see ಬಾಂಪೆಲ್.

ಬಂಬಯಿ bambayi, s. The thorny part of a palmyra branch.

ಬಂಬು bambu, s. Layers of the fibrous coverings of a plantain tree. 2. the bamboo.

ಬಂಬುರಿ bamburi, s. A small kind of oyster.

ಬಂಬೆ bambē, s. The core or inside stalk of a plantain tree. 2. flattery, false praise. 3. prattling. —ಪೊಳಿ the rind of a plantain. —ಕಡೆಯನಿ to work for nothing or in vain.

ಬಂಮನ bammana, s. Slander, backbiting. —ಪಟ್ಟಿನಿ, —ಪಾತೆರುನಿ —ಮಕ್ಕನಿ, ಬಂಮನಿಪ್ಪನಿ to backbite.

ಬಂಮನಿಯುನಿ bammaniyuni, see ಬಾಮಿಯುನಿ.

ಬಕ baka, s. A crane. —ನ ಬಾಯಿ a loud talking person. —ನಾರಿ a glutton.

ಬಕಬಕ bakabaka, *adv.* Voraciously, eagerly. —ತಿನ್ನಿನಿ to swallow eagerly.

ಬಕಲ bakala, s. A gash, deep incision. —ಆಪಿನಿ to be gashed.

ಬಕಲಮರ bakalamara, *s.* The tree *Mimusops elengi*; also ಕೆಂಜಿರ ಮರ.

ಬಕಾಸುರೆ bakāsura, *s.* A monster so called. 2. a glutton.

ಬಕಿರೆ bakire, *see* ಫಕೀರೆ.

ಬಕೀಟೆ bakiti, *see* ಬಕೇಡಿ.

ಬಕೀಲ್ ಬakily, *s.* A glutton.

ಬಕು, ಬಕುಮಾರಿ, ಬಕೆ baku, bakumāri, bake, *see* ಬಕಾಸುರೆ.

ಬಕೇಡಿ bakēdi, *s.* Loss from bad debts, insolvency. 2. difficulty, distress. 3. necessity, want. —ನರಮಾನಿ a needy man; an insolvent.

ಬಕ್ಕು bakka, *see* ಸಕ್ಕ.

ಬಕ್ಕನಿಪುನಿ, ಬಕ್ಕನುನಿ bakkanipuni, bakkanyuni (ಬಕ್ಕನಿ, ಬಕ್ಕನಿ), *v. a.* To ask repeatedly.

ಬಕ್ಕರ ಬakkaru, *s.* A stride.

ಬಕ್ಕಸ್ ಬakkasu, *see* ಬೊಕ್ಕಸ.

ಬಕ್ಕಾಸುನಿ bakkāsuni (ಬಕ್ಕಾಸಿ), *v. a.* To devour.

ಬಕ್ಕೊಣುನಿ bakkoṇuni, *see* ಬಯಕುನಿ.

ಬಕ್ತಲೆ, ಬಗ್ತಲೆ baktalē, bagutalē, *s.* Parting the hair in the middle of the head by combing. 2. combing the hair into curls. 3. the crown of the head. 4. a chaplet.

ಬಕ್ರ bakra, *s.* A sheep, jungle sheep.

ಬಗ್ತಿ buguti, *see* ಭಕ್ತಿ.

ಬಗಲ್ baguly, *see* ಬಗಲ್. 2. *see* ಬಗಲು.

ಬಗಂದರ, ಬಗಂದಳ bagandara, bagandala, *s.* A carbuncle,

malignant abscess on the back.

ಬಗಟುನಿ bagaṭuni (ಬಗಟೆ), *v. n.* To straddle, stand astride.

ಬಗದತ್ತೆ bagadattē, *s.* The name of a giant.

ಬಗಬಗ bagabaga, *s.* The crackling noise of conflagration. —ಅರ್ಬುನಿ fire to blaze with a noise. ಬಾಯಿಡ ಬಲ್ಲ ಮಗಾ, ಬಂಜಿಡ ಬಗ ಬಗಾ (he says) “come son”, while inwardly regards you with jealousy.

ಬಗರ್ bagary, *see* ಬಕ್ಕರೆ.

ಬಗರ bagara, *s.* A bow.

ಬಗಲ್ bagalu, *s.* The armpit, the side from the armpit to the hip. —ನಿ ಪಾಡುನಿ to put or keep under the arm; to misappropriate.

ಬಗಲುನಿ bagaluni, *see* ಬಗಲುನಿ.

ಬಗಲೆ bagalē, *s.* An Arabian ship. —ಬಾಯಿ a large mouth; a glutton.

ಬಗಲಾಟೆ bagalāṭa, *s.* Barking. 2. clamouring, vociferation. —ಮಕ್ಕುನಿ, *see* ಬಗಲುನಿ.

ಬಗಲು bagalu, *s.* Raving, wandering in mind, talking irrationally. —ಸಂನಿ delirium, insanity.

ಬಗಲುನಿ bagaluni (ಬಗಲ್), *v. n.* To bark, clamour, vociferate. 2. to rave, talk irrationally.

ಬಗಲೆ bagalē, *s.* Distress, anguish, sorrow. 2. trouble, difficulties. —ದಾಯಿ a man in trouble.

ಬಗಾರ್ bagāry, *s.* Seasoning.
 ↓ ಬಗಾಸುನಿ bagāsuni (ಬಗಾಸು) *v. a.*
 To desire.
 ಬಗು bagu, *see* ಬಗ್ಗ.
 ಬಗುತಲೆ bagutalē, *see* ಬಕ್ತಲೆ.
 ✓ ಬಗುಲುನಿ, ಬಗುಳುನಿ baguluni, ba-
 ḡuluni, *see* ಬಗಳುನಿ.
 ↓ ಬಗೆ bagē, *s.* Kind, manner, way,
 species. 2. means, resource,
 income. — ಉಪ್ಪುನಿ to have pro-
 perty, stock, means, *or* sub-
 stance. — ಮಕ್ಕುನಿ to acquire
 wealth; to pay off; to do a
 favour; to commit mischief.
 ಬಗೆಬಗೆ bagebagē, *s.* Rank, grade,
 class. *adj.* Diverse, various.
 — ಸಾಮಾನ್ a variety of goods.
 ↓ ಬಗೆಯುನಿ, ಬಗೆವುನಿ bageyuni, bage-
 vuni (ಬಗೆ), *v. a.* To think,
 suppose, guess, imagine. ರಡ್ಡೆ—
 to deceive, intend evil, play
 the traitor. ಯೆಂಕ ರಡ್ಡೆ ಬಸಿಯಿ
 he intended to ruin me.
 ಬಗ್ಗ, ಬಗ್ಗು baggu, baggu, *s.* Flat-
 tery, praise. 2. backbiting,
 tale-bearing. — ಪಾತೆರುನಿ to flat-
 ter; to bear tales.
 ✓ ಬಗ್ಗಾವುನಿ baggāvuni, *c. v.* (*of* ಬಗ್ಗು-
 ನಿ) To cause to stoop, make
 bend, cower.
 ಬಗ್ಗಿ baggi, *s.* An iron hook
 pointed at its both ends.
 ✓ ಬಗ್ಗುನಿ bagguni (ಬಗ್ಗು), *v. n.* To
 bend, bow, stoop. 2. to yield,
 submit.
 ✓ ಬಗ್ಗಲೆ baggele, *s.* A bending *or*
 crouching man.
 ಬಗ್ಗಲೆ bagtalē, *see* ಬಕ್ತಲೆ.

ಬಗ್ಗೆ bagte, *see* ಭಕ್ತೆ.
 ಬಗ್ಗೆ bagyē, *postp.* For, 'on ac-
 count of.
 ಬಚಾವು bačāvu, *s.* Protection,
 deliverance, escape. — ಆಪಿನಿ
 to escape. — ತೂಪಿನಿ to seek pro-
 tection. — ಮಕ್ಕುನಿ to protect,
 save.
 ಬಚ್ಚೆ bačē, *s.* A fault, mistake.
 2. a young, as of an animal.
 3. *see* ಭಪ್ಪೆ. — ಕಂಜಿ a calf of
 not more than a year. — ಪಾ
 ತುನಿ to pay a fine.
 ಬಚ್ಚೆಂಗಾಯಿ baččēngāyi, *s.* The
 water-melon, *Cucumis cit-
 rullus.*
 ✓ ಬಚ್ಚೆಂಗೇಲ್ baččēngēḷ, *s.* Tired-
 ness, fatigue.
 ಬಚ್ಚೆನೆ baččēnē, *see* ಬಚ್ಚೆನೆ.
 ಬಚ್ಚೆಲೆ, ಬಚ್ಚೆಳೆ baččēlē, baččēḷē, *see*
 ಬಸಲೆ.
 ✓ ಬಚ್ಚಾವುನಿ baččāvuni, *c. v.* (*of* ಬ-
 ಚ್ಚುನಿ) To cause to dry, fade,
 stunt. 2. to tire, fatigue.
 ↓ ಬಚ್ಚಿರೆ baččirē, *s.* The betel leaf.
 — ವ ಬಚ್ಚಿಲ್ a betel salver. — ವ
 ಮರಿ a venomous insect found
 on betel leaves. — ವ ಸೂಡಿ a
 bundle of about one hundred
 betel leaves. — ತಿನ್ನಿನಿ to chew
 betel leaves; to make peace.
 ಕರುವಳಿ— *or* ಕರೊಲಿ, ನಾಗವಳಿ— *or*
 ನಾಸೊಲಿ, ಪಂಚವಳಿ— *or* ಪಂಚೊಲಿ,
 ಮುಂಡವಳಿ— *or* ಮುಂಡೊಲಿ— are
 varieties of betel leaves.
 ↓ ಬಚ್ಚುನಿ baččuni (ಬಚ್ಚು), *v. n.* To
 become lean, thin. 2. to

dry up, evaporate. 3. to be weary, tired, fatigued. ಕೈಕಾಂ- the hands and legs to be tired. ನಾಲಾಯಿ- to falter in speaking; to be thirsty. ಬಜ್ಜೆ ದಿಫೀಪಿನ to get tired; to grow lean; to be dried up, as a well.

✓ ಬಜ್ಜೆಲ್ ಬಾಛೆಲು, *s.* Fatigue, weariness, tiredness. 2. leanness. 3. ebb; *cf.* ಜಪ್ಪೆಲ್. -ದೆಷ್ಟನಿ to take rest, refresh one's self.

✓ ಬಜ್ಜೆಲೆ ಬಾಛೆಲೆ, *s.* A thin man.

ಬಜ ಬಾಜಾ, *see* ಬಜಾವು.

ಬಜನ್, ಬಜನ, ಬಜನೆ ಬಾಜಾನು, ಬಾಜಾನಾ, ಬಾಜಾನೆ, *see* ಭಜನ.

ಬಜಬಜ ಬಾಜಾಬಾ, *adj.* Moist, moderately wet *or* softened with water. -ಮೋರಿ cattle-fodder soaked in water.

ಬಜವು ಬಾಜಾವು, *see* ಬಜಾವು.

ಬಜಾಣಿ, ಬಜಾಣಿಗೆ ಬಾಜಾಣಿ, ಬಾಜಾಣಿಗಿ, *s.* A broom, besom. 2. cleanliness, freedom from dirt, *etc.* 3. a plain, open ground; *cf.* ಮೈದಾನ್. -ಮೆಷ್ಟನಿ to sweep, clean.

✓ ಬಜಾಣಿಯನಿ ಬಾಜಾಣಿಯನಿ (ಬಜಾಣಿ), *v. a.* To long, wish; be greedy.

ಬಜಾಯಿಸುನಿ, ಬಜಾಸುನಿ ಬಾಜಾಯಿಸುನಿ, ಬಾಜಾಸುನಿ (ಬಜಾಯಿಸು, ಬಜಾಣಿ), *v. a.* To beat, strike. 2. to eat heartily. 3. to do anything freely, without restraint.

ಬಜಾರಿ ಬಾಜಾರಿ, *s.* A harlot, whore, prostitute. 2. an immodest *or* indecent woman.

ಬಜಾವು ಬಾಜಾವು, *s.* Dried leaves *etc.*, used as fuel. 2. beating

✓ ಬಜಿ ಬಾಜಿ, *adj.* Empty, mere, only. 2. vain, useless, false. -ಕೈ an empty hand. -ಸುಳ್ಳು an utter falsehood; an unfounded report, *etc.*

ಬಜಿಪುನಿ ಬಾಜಿಪುನಿ, *see* ಭಜಿಸುನಿ.

ಬಜಿಲ್ ಬಾಜಿಲು, *s.* Paddy, moistened, dried, broiled, and beaten into wafers in a mortar. -ಪಂತಿ a kind of grass. -ಸರ a kind of wreath made of similar wafers of gold.

✓ ಬಜಿ ಬಾಜೆ, *s.* Sweet-flag, *Acorus calamus.* -ಬೆಣ್ಣೆ a mixture of sweet-flag and butter. ಬಜೆನ್ ನಾಲಾಯಿಗ್ ನಕ್ಕಾವನಿ to apply the paste of sweet-flag to the tongue (of children to improve articulation).

ಬಜಾಣಿಗೆ ಬಾಜಾಣಿಗಿ, *see* ಬಜಾಣಿ.

ಬಜ್ಜಿ ಬಾಜ್ಜಿ, *s.* A mode of preparing certain vegetables by baking them in embers, a kind of condiment. -ಪೆಜಕುನಿ, -ಮೆಷ್ಟನಿ to prepare the above.

ಬಜ್ಜೀಯಿ ಬಾಜ್ಜೀಯಿ, *s.* The areca-nut, betel-nut.

ಬಜ್ರ ಬಾಜ್ರಾ, *see* ಬಾಜಾರಿ.

ಬಟೆವಾಡೆ, ಬಟೆವಾಡೆ ಬಾಟುವಾಡೆ, ಬಾಟಾವಾಡೆ, *s.* Distribution of money, *etc.*

✓ ಬಟೆ, ಬಟಾ ಬಾಟಾ, ಬಾಟಾ, *adj.* Open, wide. -ಜೈಲ್ an open plain. -ಮಾರ್ಗ a highway.

ಬಟಾಟೆ batātè, *s.* A potato.

✓ ಬಟಾಣಿ batāṇi, *s.* A kind of pease, *Pisum sativum*. —ಜೀಳಿ —ಸಲಾ ಯಿ split pease.

ಬಟುವಡಿ batuvadi, *see* ಬಟೆವಾಡೆ.

✓ ಬಟುವೆ batuvè, *s.* A bag, purse, satchel; *cf.* ಕಲ್ಲೆತ್ತಿ.

ಬಟೊಳು batōlu, *s.* A sack, bag. 2. *see* ಬಟ್ಟಲೆ.

ಬಟ್ಟು bāṭṭu, *s.* The foreskin. —ಕು ಮುಷನಿ to circumcise.

✓ ಬಟ್ಟೆ batṭa, *s.* A globe, sphere. *adj.* Circular, round. 2. *see* ಭುಷ್ಟು. —ಎರು an ox with circular horns. —ತರೆ a bald head.

✓ ಬಟ್ಟಲೆ batṭalu, *s.* A plate, *esp.* of bell-metal.

✓ ಬಟ್ಟೆ batṭi, *s.* ✓ A ratan basket.

✓ 2. ✓ a still, kiln, distillery. 3. distillation. 4. a kind of scolopendra. —ಕಟ್ಟುನಿ to distill.

✓ ಬಟ್ಟೆ batṭè, *s.* A cloth in general,

✓ garment. | ✓ 2. a road, path.

✓ ಬಟ್ಟೆ batṭe, *see* ಭಟ್ಟೆ.

ಬಟ್ಟೊಳು batṭōlu, *see* ಬಟ್ಟಲೆ.

ಬಟವಾಡೆ batvādè, *see* ಬಟೆವಾಡೆ.

ಬಟ್ಟೆ batvè, *see* ಬಟುವೆ.

ಬಡ್ತರುನಿ, ಬಡ್ತುರುನಿ, ಬಡ್ತುನಿ,

ಬಡ್ತುನಿ badṭaruni, badṭaturu-

ni, badṭaruni, badṭapuni (ಬಡ್

ತರಿ, ಬಡ್ತುರಿ, ಬಡ್ತು, ಬಡ್ತಿ), *v. n.*

To ascend, climb, mount.

ಸುಡ್ಡೆನ್— to ascend a hill. ಮ

ರಕ— to climb a tree.

✓ ಬಡೆ bada, *adj.* Poor, indigent.

2. lean, thin. —ತನ, —ಸತ್ತೆ, —ಸ್ತನ

poverty, indigence, leanness.

✓—ನಿ a poor man, pauper.

ಬಡಂತರುನಿ badantaruni, *see* ಬಡೆತರುನಿ.

✓ ಬಡಕಾಯಿ badakāyi, *s.* The North, *adj.* North, northern. —ಬಕ್ಕು the north point.

ಬಡಕ್ಕು badakka, *adj.* Sudden, abrupt.

ಬಡತನ badatana, *s.* A marriage, wedding among Pariahs; *cf.* ಬಡ.

ಬಡತರುನಿ, ಬಡವುನಿ badataruni, badavuni, *see* ಬಡೆತರುನಿ.

✓ ಬಡಬಡ badabada, *s.* The noise of a drum. 2. babbling garrulity. —ಪಾತರುನಿ to babble.

✓ ಬಡವು badavu, *s.* Hunger, appetite. —ಅಪಿಸಿ to be hungry.

✓ ಬಡವೆ, ಬಡಸ್ತನ badave, badastana, *see under* ಬಡ.

✓ ಬಡಾಯಿ badāyi, *s.* Boasting, bragging. —ಪಾತರುನಿ to boast, brag.

ಬಡಾಯಿಸುನಿ, ಬಡಾಸುನಿ, badāyisu-

ni, badāsuni (ಬಡಾಯಿಸ್, ಬಡಾಸ್),

v. a. To augment, increase,

enlarge. *v. n.* To increase,

thrive, prosper.

ಬಡಾಲ badāla, *see* ಬಡಕ್ಕು.

ಬಡಾವು badāvu, *see* ಬಡವು.

ಬಡಿ badī, *s.* The fold of a garment. *adj.* Folded. ಇರಿ—

double, two-fold.

ಬಡಿಕಲ್ಲೆ badikallu, *s.* A stone slab on which a washerman washes his clothes. 2. an anvil.

- ಬಡಿಗೆ badigè, s. Carpentry. 2. a carpenter; also ಬಡಿಸಿದಾಯೆ.
- ↓ ಬಡಿವುನಿ, ಬಡಿಯುನಿ badipuni, badiyuni (ಬಡಿ), v. a. To strike, beat, thrash.
- ಬಡಿವಾರ badivāra, see ಬಡಾಯ.
- ↓ ಬಡು badu, s. A stick, cudgel. —ಪಾಡುನಿ, —ಟೆ ಹಾಕುನಿ to beat, flog.
- ಬಡುವುನಿ budupuni (ಬಡು), v. a. To climb; cf. ಬಡೆತರುನಿ.
- ✓ ಬಡುವೆ baduve, s. ↓ A pimp, procurer. 2. ✓ see ಬಡವೆ.
- ↓ ಬಡೆ badè, adj. Thin, lean. —ಕಟ್ಟುನಿ to become thin.
- ಬಡೆಕಾಸೆ badèkānè, s. A large coffer, cash-box.
- ಬಡೆಸೋಪು badēsōpu, s. Sweet-fennel, *Anisum feniculum*.
- ಬಡ್ಡ badḍu, adj. Blunt, edgeless. 2. dull, stupid, obtuse. s. Bluntness, dulness, stupidity. —ಕತ್ತಿ a blunt knife. —ಅವಿನಿ to become blunt. —ಕಟ್ಟುನಿ to get dull or obtuse.
- ಬಡ್ಡವುಳಿ badḍupuli, see ಪೂರಪುಳಿ.
- ಬಡ್ಡ bdda, see ಬಡಕ್ಕ.
- ಬಡ್ಡಿ badḍi, s. Interest on money. ಅಸಲೆ— principal and interest. —ಗ ಬಡ್ಡಿ compound interest. —ಕೊರ್ಪಿನಿ to pay interest. —ಗ ಕೊರ್ಪಿನಿ to lend on interest.
- ಬಡ್ಡಿಯುನಿ badḍiyuni (ಬಡ್ಡಿ), v. n. To fly, run away.
- ಬಡ್ಡೆ badḍe, s. A stupid man, dunce. 2. a refractory man.
- ಬಡ್ಡರುನಿ badḍaruni, see ಭಡೆತರುನಿ.

- ಬಡ್ಡುನಿ badyuni, see ಬಡ್ಡಿಯುನಿ.
- ↓ ಬಣ್ಣಂಪು baṇṇumpu, s. A kind of timber tree, *Terminalia coriacea*.
- ಬಣ baṇa, see ಬನ. [ಗಾಯ. ಬಣಂಗಾಯೆ baṇaṅgāyi, see ಬಣಂ ಬಣಜೆಗೆ baṇajige, s. A Lingait merchant. 2. a Lingait. ಬಣಬೆ baṇabè, adj. Light, not heavy. 2. weak, imbecile. s. A stack.
- ✓ ಬಣಾಲೆ baṇalè, see ಬನಲೆ.
- ಬಣಾರಿ baṇāri, s. A tear, sob.
- ಬಣಿ baṇi, s. Colour, hue; cf. ಬಣಂ. 2. breed, kind. 3. wages.
- ಬಣ್ಣಂಪು, ಬಣ್ಣು baṇṇupu, baṇṇu, see ಬಣಂಪು.
- ಬಣ್ಣ baṇṇa, see ಬಣಂ.
- ↓ ಬತ್ತ battu, s. A gander, duck. ಸುಪ್ಪದ— well boiled rice; a glutton. —ಭಂಗಾರ all kinds of metals.
- ಬತ್ತ batṭa, see ಭತ್ತೆ. 2. see ಸಿಡಿ.
- ಬತ್ತಡ batṭaḍa, see ಬತ್ತಿ.
- ✓ ಬತ್ತಲೆ battalè, adj. Naked, uncovered, without clothes. —ತನ nakedness.
- ಬತ್ತಳೆಗೆ battaligè s. A quiver.
- ಬತ್ತಾಯಿ battāyi, s. An inferior kind of tobacco.
- ಬತ್ತಾಸ್ battāsu, s. A kind of sweetemat.
- ಬತ್ತಿ batti, s. A wick, candle, match. 2. ✓ a cigar, cheroot. ✓ ಮಾಯಣದ— a wax-candle. —ಕ

- ಟ್ಟುನಿ to make a cigar. —ಮಳ್ಳುನಿ to twist the wick of a lamp.
 —ವೈಪುನಿ to smoke a cigar.
- ಬತ್ತಿಕಜ್ಜೆ battikajja, *s.* The business on which one has come.
- ಬತ್ತಿವಿನ್ ಬತ್ತಿಮಿನ್, *s.* A kind of fish; *also* ಓಟುಬತ್ತಿ.
- ✓ಬತ್ತುನಿ battuni, *see* ಬಟ್ಟುನಿ.
- ಬತ್ತೆ battè, *see* ಭತ್ತೆ.
- ✓ಬತ್ತೆಲ್ battely, *see* ಬತ್ತಿಲ್.
- ✓ಬದ್‌ಕ್ baduk, *s.* Living, livelihood. 2. estate, wealth, property. —ಭಾಗ್ಯ a comfortable living. —ಶೋಲಗುನಿ to be impoverished, reduced to poverty. —ಮಳ್ಳುನಿ to acquire wealth.
- ✓ಬದ್‌ಕಾವುನಿ badukāvuni, *c. v.* (*of* ಬದ್‌ಕಾನಿ) To cause to live, to save, protect.* 2. to heal, cure.
- ✓ಬದ್‌ಕುನಿ badukuni (ಬದ್‌ಕ್), To live, exist, subsist. 2. to survive, recover, be saved.
- ಬದ bada, *see* ಬದು.
- ಬದಂಗಲ badāṅgala, *s.* A large sore. 2. a carbuncle; *cf.* ಅರಸುಕುರಿ.
- ಬದಂಬ, ಬದಂಬಟ್ಟಿ badamba, badambattè, *adj.* Flabby, not strong.
- ಬದನಾಮೆ badanāme, *see* ಬದಲಮ್.
- ↓ ಬದನೆ badanè, *s.* The brinjal plant, *Solanum esculentum*, or *S. melongona*; *cf.* ಸೂಳೆ. ಮುಳ್ಳು—the love-apple.
- ಬದಬದ badabada, *adj.* Loosely,

- not tightly. —ಶುತ್ತುನಿ to dress loosely.
- ಬದರಿ badari, *see* ಬೋಗೊರಿ.
- ಬದರಿ, ಬದರಿಕಾಶ್ರಮ badari, badarikāśrama, *s.* The residence of Vyāsa.
- ಬದರಿಕೆ badarikè, *see* ಭದ್ರಕೆ.
- ಬದರಿತನ badaritana, *s.* Dishonour, defamation.
- ಬದಲ್ badaly, *s.* Exchange, compensation; *cf.* ಅದಲ್‌ಬದಲ್. *pro.* Other, another. *adj.* Substituted, acting for another. *adv.* Instead of. —ನ್ in lieu of, instead of. ಬದಲ್‌ನ್ ಬದಲ್ tit for tat, retaliation. —ಪಾಶೆ a contradiction. —ಮಳ್ಳುನಿ, *see* ಬದಲಾಯಿಸುನಿ.
- ಬದಲಮ್, ಬದಲಾಮು badalamu, badalāmu, *s.* Disrepute, ignominy. 2. responsibility, risk. 3. a false accusation.
- ಬದಲಾಯಿಸುನಿ badalāyisuni (ಬದಲಾಯಿಸ್), *v. a.* To change, alter. 2. to exchange, substitute, barter.
- ಬದಲಿ badali, *s.* A substitute; *cf.* ಬದಲ್. *adj.* Acting. —ಕೆಲಸ an acting appointment.
- ಬದಾಮು badāmu, *s.* Almonds.
- ಬದಾಲ್ badāly, *see* ಬದಲ್.
- ಬದಿ badi, *s.* A dowry.
- ↓ ಬದಿ badi, *see* ಬರಿ.
- ಬದಿಯೆಲ್ badiyely, *s.* A side-bone, rib.
- ಬದಿರೆ badirè, *adj.* Deaf. ಬದಿರತನ deafness.

- ಬದಿರೆಂಗಿ badirengi, *see* ಮದಿರೆಂಗಿ.
 ಬದು badu, *adj.* Thin, watery; *also* ಬದಬದ.
 ✓ ಬದುಕಾವುನಿ badukāvuni, *see* ಬದಿಕಾವುನಿ.
 ✓ ಬದುಕುನಿ badukuni, *see* ಬದಿಕುನಿ.
 ಬದಿಂಕುನಿ badenkuni (ಬನೆಂಕ), *v. n.*
 To dangle, as a weak limb.
 ಬದಿಂಗಲ badeṅgala, *see* ಬದಂಗಲ.
 ಬದ್ಧ, badda, *adj.* True, certain.
 2. bound.
 ಬದ್ರ badra, *see* ಭದ್ರ.
 ಬದ್ರಮುಷ್ಟಿ badramuṣṭi, *see* ಭದ್ರಮುಷ್ಟಿ.
 ಬದ್ರಿ badri, *see* ಬದರಿ.
 ಬದ್ರಿಕೆ, ಬದ್ರಿಗೆ badrikè, badrigè, *see* ಭದ್ರಿಕೆ.
 ಬದ್ರ baddha, *adj.* Tied, bound.
 2. astringent.
 ಬದ್ಲಾಮ್ badlām, *see* ಬದಲಮ್.
 ಬನ bana, *s.* A grove, pleasure garden. ನಾಗ— a thicket haunted by serpents.
 ✓ ಬನಂಪು banampu, *see* ಬನಂಪು.
 ✓ ಬನಲೆ banalè, *s.* A kind of frying pan. *adj.* Thin. —ಕುಂಟು a thin kind of cloth.
 ಬನಾತ್ banātu, *s.* Woollen cloth, broad cloth.
 ಬನಾಯಿಸುನಿ banāyisuni (ಬನಾಯಿಸು), *v. a.* To invent, forge, fabricate, as a false document, *etc.*
 2. to prepare, as a dish.
 ಬನಾರಿ banāri, *s.* Saliva *or* juice of fruits drivelling about the corners of the mouth, *etc.*
 ಬನಾವಣಿ, ಬನಾವನಿ banāvāṇè, ba-

- nāvani, *s.* Invention, forgery, fabrication. *adj.* Forged, fabricated, false, fictitious. —ಮಳ್ಳುನಿ to forge, fabricate.
 ಬನಾವು banāvu, *s.* Agreement, concord.
 ಬನಿ bani, *see* ಬನಿ.
 ಬನಿಕೆರಿ banekeri, *see* ಬನಾರಿ.
 ಬಪ್ಪಂಗಾಯಿ, ಬಪ್ಪಾಯಿ bappaṅgāyi, bappāyi, *s.* The papaw fruit, *Carica papaya*.
 ಬಪ್ಪರ್ bappar, *s.* Obscenity. *adj.* Obscene. —ಪಾತೆರ obscene language.
 ಬಪ್ಪು bappu, *s.* Stupidity, senselessness. *adj.* Stupid, simple.
 ಬಪ್ಪೆ bappe, *s.* A simpleton, stupid man, glutton.
 ಬಬ್ಬರಿವಾಂತಿ babbarimāñji, *s.* A kind of fish.
 ಬಬ್ಬರೈ babbarye, *s.* A demon so called. —ಕೊಟ್ಟು its shrine.
 ಬಬ್ರಾಪುರಿ babrāpuri, *s.* Disorder, confusion.
 ✓ ಬಮನ bamana, *s.* Backbiting.
 ✓ ಬಮನಿಪುನಿ bamanipuni (ಬಮನಿ), *v. n.* To backbite.
 ಬಯ baya, *see* ಭಯ.
 ಬಯಂಬು bayambu, *s.* Chaff, shell.
 ✓ 2. a hollow, hole. *adj.* Hollow. —ಆಪಿನಿ to become hollow.
 ✓ ಬಯಕುನಿ ಬಯಸುನಿ bayakuni, bayasuni (ಬಯಕ, ಬಯಸು), *v. a.* To long for, desire eagerly.
 ✓ ಬಯಕೆ bayakè, *s.* Desire, especially the longing occasioned by pregnancy. —ಪಾಡುನಿ to en-

ertain sumptuously a pregnant woman. —ಮದಮೆ a ceremony observed in the fourth or sixth month of pregnancy.

ಬಯಿ bayi, *see* ಬೈ.

ಬಯಿತಡ್ಡ್ bayitadḍu, *see* ಬೈತಡ್ಡ.

ಬಯಿನೆ bayinè, *see* ಬೈನೆ.

ಬಯಿರಾಸ್ bayirāsu, *see* ಬೈರಾಸ್.

ಬಯಿಲ್ bayiḷu, *see* ಬೈಲ್.

ಬಯಿಲರೆ bayilarè, *s.* Very low fields which are under water in the rainy season and yield only one crop.

✓ಬಯ್ಯೆ bayya, *s.* Evening, eventide; *also* ಬೈಯ.

✓ಬಯ್ಯಾಟ bayyāṭa, *s.* Abusing.

✓ಬಯ್ಯುನಿ bayyuni (ಬಯ್ಯುನಿ), *v. a.* To perch, roost.

↓ಬಯ್ಯೆಲ್ bayyelu, *s.* Running. 2. riding. —ಇಡ್ಪಾಪುನಿ to ride a horse, *etc.* —ಇಡ್ಪಿನಿ to run, as cattle, *etc.*

↓ಬಯ್ಯೆಳಿ bayyoli, *s.* A walk. —ನಿ ಪಿದಾಡುನಿ to take a walk.

↓ಬರ bara, *s.* Famine, scarcity. 2. coming. 3. weakness. —ಗಾಲ, ಬರೆಗಾಲ a time of famine, dearth.

ಬರ bara, *s.* Divorce, dissolution of marriage. —ಪಣ್ಣಿನಿ to divorce a wife. [sloping.

ಬರಂಕಣೆ barāṅkaṇè, *adj.* Steep,

↓ಬರಂಗಯಿ barāṅgayi, *s.* Boundary, limit, shore.

↓ಬರಂಟ್ barāṅṭu, *s.* Scurf, leanness. *adj.* Scurfy, scabby. 2. scaly, as the skin. 3. lean,

thin. —ಕಾಮೆಲಿ, —ರೋಗ a scurfy jaundice, scurvy. —ತಾಮರೆ a disease of children. —ಕಟ್ಟುನಿ to grow thin, scabby.

✓ಬರಂಟುನಿ barāṅṭuni (ಬರಂಟ್), *v. n.*

To grow dry, become lean or thin. 2. a sore to heal.

ಬರಂಬು barambu, *see* ಬೊರಂಬು.

ಬರಕ್ baraku, *adj.* Full, filled, complete.

ಬರಕ್ತ್ barakattu, *s.* Success, prosperity, thriving, blessing, fortune, luck.

ಬರಕಲ, ಬರಕಳ barakala, barakāḷa, *see* ಅರಿಕಲ.

↓ಬರಕೆಲ್ barakelu, *s.* Inundation. 2. *see* ಬರ.

↓ಬರಡ್ಡ್, ಬರಡು baradḍu, baradu, *adj.* Useless, unprofitable, vain.

2. barren, childless. 3. (*imperat. of* ಬರ್ಪಿನಿ) let (him, *etc.*) come; *see* ಬರ್ಪಿನಿ. —ಯೆರ್ಮೆ an old she-buffalo past milking.

↓ಬರಣಿ, ಬರಣೆ barani, baranè, *s.* A china jar. 2. the trough of a water-lift.

ಬರತ barata, *see* ಭರ್ತ.

ಬರತಿ barati, *see* ಭರ್ತಿ.

ಬರನ barana, *adj.* Scarcely coming or occurring; rare, unusual.

ಬರನ್ಯುನಿ baranyuni (ಬರನ್), *v. a.* To curse. 2. *see* ಬರ್ನುತ್ತುನಿ. *v. n.* *see* ಬರೆಲುನಿ.

ಬರಪೂರು barapūru, *adj.* Full, plenty, ample, brimful.

ಬರಬರ barabara, *s.* A noise, as of rain pouring on a palm-

leaf umbrella, *or* of parching paddy over a fire.

↓ ಬರಬು barabu, *s.* A boundary.

ಬರಮು baramu, *s.* Respect, honour, reputation.

ಬರವಣಿಗೆ baravaṅigē, *s.* Composition, style.

ಬರವಸ baravasa, *see* ಭರವಸ.

ಬರವು baravu, *s.* A small excavation in a well *or* tank for water to collect in. 2. *see* ಬರಾವು. —ಕಡ್ಡುನಿ to make such an excavation.

ಬರವುನಿ baravuni, *see* ಬರಾವುನಿ.

ಬರಹ baraha, *see* ಬರಾವು.

ಬರಾಟ barāṭa, *s.* A kind of fire-work.

ಬರಾಣಿಗೆ barāṅigē, *s.* Agreement, coincidence, as between any two measures of grain, *etc.* 2. fulness, completeness. 3. *see* ಬರವಣಿಗೆ.

ಬರಾದಿ barādi, *s.* Coming, haste.

ಬರಾಬರಿ barāhari, *adj.* Right, proper, just. *s.* Equality. 2. good order *or* arrangement.

↓ ಬರಾವು barāvu, *s.* Writing, manuscript. 2. learning. —ಸರಾವು ಬರವುನಿ to be able to read and write.

ಬರಾವುನಿ barāvuni (ಬರಾ), *v. n.* To be benumbed. ಕಾರ್— the foot *or* leg to sleep, to have numbness.

ಬರಾಸ್ barāsu, *s.* A carpenter's forked instrument.

↓ ಬರಿ bari, *s.* Side, border.

ಬರಿ bari, *see* ಬಜಿ.

↓ ಬರಿ bari, *s.* Lineage, descent, family, race, tribe. —ಬಂಡ, —ಬಂಣ, —ಬಂಜು relations.

ಬರಿಂಕ bariṅka, *s.* A small kind of deer.

↓ ಬರಿಕ, ಬರಿಕೆ barika, barikē, *adj.* Hard (distinguished from soft), as the pulp of a fruit. —ಕುಕ್ಕು a hard kind of mango.

ಬರಿತ barita, *see* ಭರ್ತ.

ಬರಿಪಂದರ್ bariparndu, *adj.* Almost ripe.

↓ ಬರಿಪುನಿ baripuni (ಬರಿ), *v. a.* To gash, cut, scratch. 2. to trim, as the border of a field.

ಬರಿಮಿನ್ barimīnu, *s.* A kind of fish.

↓ ಬರಿಯುನಿ bariyuni (ಬರಿ), *v. n.* To encase a bottle, jar, *etc.*, in a kind of net-work.

ಬರೀತ barīta, *adj.* Full, complete.

ಬರು baru, *s.* Boast, brag. *adj.* *see* ಬೋರು. [ಬರ್ವನಿ.

ಬರುವೆ baruvē, *see* ಬಲ್ಲೆ. 2. *see*

↓ ಬರೆ barē, *s.* A mud-wall round the premises. —ಯೇರಾವುನಿ to erect such a wall.

↓ ಬರೆ barē, *s.* Branding the arm, *etc.*, with a piece of red-hot copper in certain diseases. —ಪಾಡುನಿ, —ವೈಪುನಿ to brand in this way.

ಬರೆ, ಬರೇ barē, barē, *see* ಬಜಿ.

ಬರೆಗಾಲ baregāla, *see* under ಬರ.

ಬರೆಜನ barejana, *s.* Low caste people. 2. talkativeness.

√ಬರೆತ bareta, *s.* A line, mark, scar. 2. a wale, stripe. ಅಂ ಸ್ತ್ರೀ— creases in the hand.

√ಬರೆಪಾವುನಿ barepāvuni, *c. v.* (of ಬರೆಪಿನಿ) To dictate, cause to write. ಬರೆಪಾವುನಾಯಿ a school-master.

√ಬರೆಪಿನಿ barepini (ಬರೆ), *v. a.* To write, draw.

√ಬರೆಲುನಿ bareluni (ಬರೆಲಿ), *v. n.* To starve.

ಬರೆಲ್ಪುನಿ barelpuni, *c. v.* (of ಬರೆಲುನಿ) To cause to starve.

ಬರೋಣಿ baroṇi, *see* ಬರಣಿ.

ಬರೋಬರಿ barōbari, *see* ಬರಾಬರಿ.

ಬರ್ಕ barka, *adj.* The noise of rending a cloth.

√ಬರ್ಕತ್ barkatṣ, *s.* Prosperity, thriving.

ಬರ್ಕಳ barkala, *see* ಅರಿಕಲ.

ಬರ್ಕಾಸ್ barkāṣu, *adj.* Bad, mean, base, vile; unpromising.

ಬರ್ಕಾಸ್ತ barkāṣṭu, *s.* Rising, breaking up, as an assembly.

ಬರ್ಕೆ barkè, *s.* A title among the Bants. 2. *see* ಬರಿಕೆ.

√ಬರ್ಕೆನ barkena, *adj.* Solid, fast; 2. *see* ಬರಿಕೆ.

ಬರ್ಗಟ್ತ್ bargattṣ, *adj.* Reduced, weak.

ಬರ್ಗಟ್ತ್ವಾವುನಿ bargattāvuni, *c. v.* (of ಬರ್ಗಟ್ವುನಿ) To neglect, waste.

ಬರ್ಗಟ್ವುನಿ bargattuni (ಬರ್ಗಟ್ವೆ), *v. n.* To run waste, be ruined.

ಬರ್ಗೊತ್ತು bargottu, *s.* Threatening, menacing. 2. frowning.

ಬರ್ಗೊತ್ತುನಿ bargottuni (ಬರ್ಗೊತ್ತೆ),

v. n. To threaten, menace 2. to frown.

√ಬರ್ಕನೆ barcanè, *s.* A comb.

ಬರ್ಕಿ barci, *s.* A spear.

√ಬರ್ಕುನಿ barcuni (ಬರ್ಕೆ), *v. a.* To comb.

ಬರ್ಕೆಲೆ barcele, *s.* One who devours food in haste.

√ಬರ್ಕುನಿ barjuni (ಬರ್ಕೆ), *v. a.* To strike, beat. 2. to reprove, rebuke. *v. n.* To be obstinate, stubborn. ಬರ್ಕೆದ್ ಕುಳ್ಳುನಿ to refuse obstinately to do a thing.

ಬರ್ತ barta, *see* ಭರ್ತ.

ಬರ್ತಿ barti, *see* ಭರ್ತಿ.

ಬರ್ದಾಷ್ bardāshy, *s.* Consolation, comfort.

√ಬರ್ಪಾವುನಿ barpāvuni, *c. v.* (of ಬರ್ಪಿನಿ), To let come, cause to bring. ಭಂಕ— to give trouble, tease, vex.

√ಬರ್ಪಿನಿ barpini *v. n.* To come, arrive, arise. 2. to bring. 3. to happen, befall. *c. dat.* To acquire, get; to understand. 2. can. ಅಯಗ್ ಬುದ್ಧಿ ಬರು he will be wise. ಯೆಂಕ್ ತುಳು ಬರ್ಪುಂಡು I understand Tuḷu. ಯೆಂಕ್ ಬರವು ಬರ್ಪುಂಡು I can read and write.

ಬರ್ಪುಡುನಿ barpuḍuni, *see* ಬರ್ಪಾವುನಿ.

ಬರ್ಪುನಿ barpuni, *see* ಬರಿಪುನಿ.

ಬರ್ಪೂರ, ಬರ್ಪೂರು barpūra, *see* ಬರ ಪೂರು.

ಬರ್ಫ barphi, *s.* A kind of sweetmeat.

ಬರ್ಬರ್ barbaru, *s.* Noise, bustle.

ಬರ್ಮು barmu, *see* ಬರಮು.

ಬರ್ಮುಂಡೆ barmuṇḍè, *s.* A very poor widow.

ಬರ್ಲುನಿ barluni, *see* ಬರೆಲುನಿ.

✓ಬರ್ವೆ barvè, *s.* A kind of fish.

ಬರ್ಸಾ barsa, *s.* Rain. —ದೊರಿಯುನಿ rain to pour. —ಬರ್ಪಿನಿ to rain.

ಬಲ್ತುನಿ balutruni, *see* ಬಲಿಪುನಿ.

✓ಬಲ bala, *s.* Strength, power, might, force, influence. —ತ ಅಡ್ಡೆಣ್ಣಿ, —ತಡ್ಡೆಣ್ಣಿ cakes prepared on the preceding day of a festival; the day preceding a festival. —ವಂತೆ a powerful man. ಅಗ್ಗಾ—digestion. —ಅ ಪಿನಿ to become strong. —ತ ಪ್ಪಾವುನಿ to weaken, invalidate. —ಮಳ್ಳುನಿ to strengthen. —ಮಳ್ಳುಣುನಿ to take courage, stand firmly. —ಮುರಿಯುನಿ to subjugate, put down, break down.

ಬಲ bala, *s.* A coarse net-work of rope, in which pots and other vessels are suspended from the beams of a house. —ಕಣ a noose to tighten the vessels so suspended.

ಬಲಂಕ್ balanku, *s.* A day of fasting previous to Krushṇa's birthday. —ಬಲಂಕ್ reduced.

ಬಲಂಜುನಿ balaṅjuni (ಬಲಂಜೆ), *v. a.* To roll up.

ಬಲಂಟುನಿ balaṅtuni (ಬಲಂಟೆ), *v. a.* To grope, search in darkness; to feel, stroke.

ಬಲಂಬಾಯಿ balambāyi, *s.* Wide mouth. 2. *see* ಬಲಬಾಯಿ.

ಬಲಕಣ balakana, *see* ಬಲ.

ಬಲಕಾಯಿಸುನಿ balakāyisuni (ಬಲಕಾಯಿಸು), *v. a.* To secure, protect. 2. to augment, increase.

ಬಲಕೆ balakè, *see* ಬಳಕೆ.

✓ಬಲತ್ balatu, *s.* The right side.

✓ಬಲತ balata, *adj.* Right. ✓—ಕೈ the right hand. —ಮರ್ಗಲ್ the right side.

ಬಲತ್ತಾರ balatkāra, *s.* Force, violence, constraint, exaction.

ಬಲಪುನಿ balapuni, *see* ಬಳಪುನಿ.

ಬಲಬಾಯಿ balabāyi, *s.* The bamboo of a roof just above the entrance of a house. —ನೇಲುನಿ to hang upon it.

ಬಲಭದ್ರೆ balabhadre, *s.* Krushṇa's elder brother.

✓ಬಲಮುರಿ balamuri, *s.* Turning to the right hand. ✓—ಕಂಬ a rare conch that winds to the right.

ಬಲಯಿ balayi, *see* ಬಲಾಯಿ.

ಬಲರಾಮೆ balarāme, *s.* Krushṇa's elder brother.

ಬಲವಂತಿಗೆ balavantigè, *s.* Force, violence, compulsion, pressure.

ಬಲವಂತೆ balavante, *s.* A strong, or powerful man.

ಬಲವತ್ತಿ balavatte, *s.* An unequal pair.

✓ಬಲವು balavu, *s.* Potstone, glimmer, slate; also ಬಲವು ಕಡ್ಲೆ. —ಕಡ್ಲೆ a slate pencil.

↓ಬಲಸ್ balasy, *adj.* Loose, slack; phlegmatic. —ಅಪಿನ to become loose.

ಬಲಸುನಿ balasuni (ಬಲಸ್), *v. a.* To serve food.

ಬಲಹೀನ balahīna, *adj.* Weak, impotent. —ಶೈ, —ತ್ವ weakness. ಬಲಹೀನೇ a weak man.

ಬಲಾಂಡಿ balāṇḍi, *s.* A female demon.

ಬಲಾಂಡಿಗೆ, ಬಲಾಡೈ balāḍige, balādhye, *see* ಬಲವಂತೆ.

ಬಲಾತ್ಕಾರ balātkāra, *see* ಬಲತ್ಕಾರ.

↓ಬಲಾಪಿನಿ balāpini (ಬಲಾ), *v. n.* To gain strength; to recover health.

ಬಲಾಬಲ, ಬಲಾಬಲಿಕೆ balābala, balābalikē, *s.* Strength and weakness. 2. the strong and weak points of a case.

ಬಲಾಬಲೈ balābalmē, *s.* Strength.

ಬಲಾಯಿ balāyi, *s.* A pestle used for pounding. 2. arrogance.

ಬಲಾಯಿಸುನಿ balayisuni (ಬಲಾಯಿಸ್), *v. a.* To transgress.

ಬಲಾರ balāra, *s.* The rounding of the edges of a table or other wood-work. 2. *see* ಬಳರ.

ಬಲಾಲ್ balāly, *adj.* Useless. *s. see* ಇಲಾಲ್. —ತಟ್ಟೆ a frame of bamboo sticks with torch-lights at their tops, carried in a procession.

↓ಬಲಾಸ್ balāsy, *adj.* Loose, not tight.

ಬಲಾಸ balāsa, *s.* The phlegmatic temperament.

ಬಲಾಳೆ balālē, *see* ಬಲ್ಲಾಳೆ.

ಬಲಿ bali, *s.* An offering, oblation, sacrifice; a victim. —ಅರ್ಪನೆ an offering. —ಅರ್ಪನೆ ಮಕ್ಕುನಿ to offer sacrifice, make an offering. —ಪಿಡಾಡುನಿ to go in procession.

ಬಲಿ bali, *s.* The name of a king; also ಬಲಿಚಕ್ರವರ್ತಿ. —ಸರ್ಪ, —ವಾಷ್ಯ a Hindu feast in memory of Vishṇu's treading him down.

↓ಬಲಿಕೆ balikē, *s.* Prowess, strength, hardness. 2. toughness. *adj.* Strong.

ಬಲಿಗೆ, ಬಲಿಗೆಮರ baligē, baligemara, *s.* A jungle tree used as strong timber.

ಬಲಿತರುನಿ balitaruni, *see* ಬಲಿಯುನಿ.

ಬಲಿಪಂ balipam, *s.* A marble.

ಬಲಿಪಬೂರು balipabūru *s.* The creeper *Gloriosa superba*.

ಬಲಿಪೀಠ balipīṭha, *s.* An altar.

ಬಲಿಪು balipu, *s.* A rope fastened over a thatched roof to keep the thatch compact. —ಕಟ್ಟುನಿ to fasten a rope in this way.

ಬಲಿಪುನಿ balipuni (ಬಲಿ), *v. n.* To decamp, scamper. *v. a.* To stick, adhere, hold fast.

ಬಲಿಪೆ, balipe, *s.* A royal tiger, leopard. 2. prowess, strength. 3. *see* ಬಲಿಪ.

↓ಬಲಿಮೆ balimē, *s.* Strength, might. 2. *see* ಬಲೈ.

ಬಲಿಯುನಿ baliyuni (ಬಲಿ), *v. n.* To stick fast, as a poultice, plaster, etc.

ಬಲಿರುನಿ baliruni (ಬಲಿರ್), *v. n.* To develop, as the fetus, in the womb.

ಬಲಿಷ್ಠ balishta, *adj.* Strong, firm, powerful. —ಜನ strong, powerful people. ಬಲಿಷ್ಠ a powerful man.

✓ಬಲು balu, *adj.* Very, large, great. 2. severe, violent. —ಆಪಿಸಿ to be powerful; to be violent.

ಬಲುಕಡೆ balukadè, *see* ಬಲ್ಕಡಿ.

ಬಲುಮರ balumara, *s.* A palm which does not yield toddy.

✓ಬಲುಮೆ balumè, *see* ಬಲ್ಮೆ.

ಬಲುವಾನ್ balumīnu, *s.* A kind of fish.

✓ಬಲೆ balè, *s.* A net, web, snare. ಶಾಲ್ಯ— a spider's web. —ಬೀಷನಿ to cast a net. ಐಬುಲೆ, ಕಂಡಟ್ಟಿ, ಕಂತಲೆ, ಸೋರಲೆ, ತಿಕ್ಕಲೆ, ದೆಬ್ಬಲೆ, ಪತ್ತಿಲೆ, ಪಾಲೆ, ಬುಡ್ಡಲೆ, ಮಾರಿಬಲೆ are the names of different kinds of nets.

✓ಬಲೆ balè, *s.* The rapiers of bamboos fastened cross-wise to the rafters of a roof. 2. *see* ಬಳೆ.

ಬಲೆಂಕ್ರಿ baleṅkri, *see* ಬನಾರಿ.

ಬಲೆವು balepu, *s.* Closing an opening or passage in hunting, by which a beast can escape.

ಬಲೆವುನಿ balepuni (ಬಲೆ), *v. a.* To enclose, surround. 2. to besiege. 3. to hem. *v. n.* To be distressed, vexed. ಬಲೆತ ದಾಪಿಸಿ to ensnare. ಬಲೆತೋರಿಸಿ to entangle one's self or to get entangled.

ಬಲೆವೋಡು balevōdu, *s.* A kind

of fish. 2. the broken mouth of a vessel.

ಬಲೇಂದ್ರಿಯೆ, ಬಲೇಂದ್ರೆ balēndriye, balēndre, *s.* A celebrated king of giants.

ಬಲ್ಕಡಿ, ಬಲ್ಕಡಿ balkaḍi, balgaḍi, *adj.* Firm, strong. *s.* Strength, prowess.

ಬಲ್ಕತ್ತಿ balkatti, *s.* A large knife. 2. *see* ಬಿಂಟಿಪಳಿ.

ಬಲ್ಕೆ balkè, *see* ಬಳಕೆ. 2. *see* ಬಲಿಕೆ.

ಬಲ್ಗೆ balgè, *see* ಬಲೆಗೆ.

ಬಲ್ಚಟ್ balčatu, *s.* A kind of fish. 2. a coarse kind of bread offered to demons.

ಬಲ್ಡೆ, ಬಲ್ಡೆವಾನ್ baldè, baldemīnu, *s.* A kind of fish.

ಬಲ್ಮಣ balmaṇa, *s.* Preparation. 2. decoration. ತಮಣ— a sumptuous dinner. —ಆಪಿಸಿ to be ready for eating; to be decorated.

✓ಬಲ್ಮೆ balmè, *s.* Strength, prowess, might. 2. soothsaying, augury. —ದಾಯಿ, ಬಲ್ಯಾಯಿ a soothsayer, augurer. —ಕೇರಿಸಿ to consult an augurer. —ಪಟ್ಟಿಸಿ to augur.

ಬಲ್ಯಾ balya, *s.* A turn to the right course. —ಕಲ್ಯಾಸಂಕಟ a doubtful sickness.

ಬಲ್ಯಾಯೆ balyāye, *see under* ಬಲ್ಮೆ.

ಬಲ್ಯಾರ್ balyār, *s.* A shark. ಯಿಕ್ಕು, ಯಿಮೆ, ಯಿಟ್ಟು, ಕೊಂಬು, ಕೋರಿ— are different varieties of shark.

- ↓ ಬಲ್ಲೆ bally, *s.* A rope, cord.
 ಬಲ್ಲೆ balla, *see* ಬಳ್ಳೆ. 2. *see* ಬರ್ಪಿನಿ.
 ಬಲ್ಲಾಳ್, ಬಲ್ಲಾಳೆ ballāḷu, ballāḷe,
s. A baron or nobleman.
 ಬಲ್ಲಿ balli, *def. v. neg.* Cannot.
 (*posit.* ಬಲಿ) ಯಿಂಕ್— I cannot.
 ತೂವೆರೆ— cannot see.
 ಬಲ್ಲೆ ballè, *s.* A thicket, bush.
 2. *see* ಭಲ್ಲೆ.
 ಬವ, ಬವಣ, ಬವಣೆ bava, bavana,
 bavaṇè, *s.* Birth, origin, ex-
 istance.
 ಬವಟೆ bavaṭè, *see* ಬಾವಟೆ.
 ಬವನ bavana, *s.* Cooked rice.
 ಬವರೋಗ bavarōga, *see* ಭವರೋಗ.
 ↓ ಬವು bavu, *s.* Barking. 2. *see* ಬಾವು.
 ಬವುರುನಿ, ಬವುರೊತ್ತುನಿ bavuruni,
 bavurottuni, *see* ಬರ್ಪೊತ್ತುನಿ.
 ಬವುಸ bavusa, *see* ಭವಿಸ್ಯ.
 ಬಸ basa, *s.* Strength, the mar-
 row or serum of the flesh.
adv. At once. —ಕುಂದುನಿ to be-
 come weak. —ಪಾಡುನಿ to put at
 once or suddenly.
 ಬಸಕ್ಕು, ಬಸಲ್ basakku, basalu,
adv. Forcibly, violently. —ವೈ
 ಪುನಿ to draw violently.
 ↓ ಬಸಬಸ basabasa, *s.* Gushing,
 flowing in a stream. —ನೆತ್ತೆರೆ
 ಕಕ್ಕುನಿ to throw up much blood.
 ಬಸರೂರು basarūru, *s.* A village
 near Kundāpur. —ಸಂಚಾತಿಸೆ
lit. the arbitration of Bas-
 rūru; an indefinite or un-
 settled arrangement, *pro.*
 ↓ ಬಸಲೆ basalè, *s.* The Malabar
 nightshade, *Basella alba.*

- ಬಸವ, ಬಸವೆ basava, basave, *s.* An
 ox; Śiva's steed.
 ಬಸಾಲ್, ಬಸಾಲ basāḷu, basāla,
adv. At once. —ತಮೆಪುನಿ, —ಮೈ
 ಪುನಿ to throw, pour or cast at
 once.
 ಬಸಿ basi, *s.* A porcelain dish or
 plate.
 ಬಸಿಯುನಿ basiyuni, *see* ಬಚ್ಚುನಿ.
 ↓ ಬಸುರಿ, ಬಸುರು basuri, basuru, *s.*
 Pregnancy.
 ↓ ಬಸೂಲ basūla, *s.* A wale, stripe.
 ಬಸೆ basè, *see* ಬಸ. 2. *see* ಬಸವ.
 ಬಸ್ತ basta, *adv.* At once; *cf.* ಬಸ.
 ಬಸ್ತಡೆ bastadè, *s.* An abode. 2.
 an inferior kind of fane.
 ಬಸ್ತಿ basti, *s.* A Jain temple. 2.
 an abode, lodging. —ಮಳ್ಳುನಿ
 to people, colonize.
 ಬಸ್ಮ basma, *see* ಭಸ್ಮ.
 ↓ ಬಸ್ಸ bassa, *s.* Overflowing.
 ಬಹದೂರು, ಬಹಾದರ್ bahadūru,
 bahādaru, *s.* A hero, warrior;
 a noble or high-minded man.
 2. a title of honour; *cf.* ಬಾಹರ್.
 ಬಹದರಿ ವರಾಣ್ a gold pagoda.
 ಬಹಳ bahāḷa, *adj.* Abundant,
 much, many, numerous. *adv.*
 Abundantly. —ಸರ್ತಿ often,
 many times.
 ಬಹಿ bahi, *adj.* Without. —ರಂಗ
 public, abroad, outside. —ರಂ
 ಗ ಆಪಿನಿ to become public. ಬ
 ಹಿರ್ಭಾಗ outside.
 ಬಹಿಷ್ಕಾರ bahishkāra, *s.* Expul-
 sion, ban, excommunication.
 —ಮಳ್ಳುನಿ to excommunicate.

ಬಹು bahu, *adj.* Much, numerous, many. 2. severe, violent. —ಕೆಲಸ much work. —ತರ many sorts *or* ways. —ಫೀರ್ಲಿ very nice. —ಪೀವಾರ್ಚನೆ polytheism.

ಬಹುದಾಸ್ಯ bahudhānya, *s.* The twelfth year in the Hindu cycle of sixty.

ಬಹುಮಾನ bahumāna, *s.* A gift by a superior to an inferior. 2. reward, recompense. 3. honour. *adj.* Honourable, respectable.

ಬಹುಮೂತ್ರ bahumūtra, *s.* Diabetes.

ಬಹುವಚನ bahuvaçana, *s.* The plural number.

ಬಹುಶಾ bahuśā, *adv.* Probably, perhaps. 2. often, in many ways, for the most part.

ಬಹುಳ bahulā, *s.* The dark lunar fortnight.

ಬಳ bala, *see* ಬಲ. 2. *see* ಬಳ್ಳ.

ಬಳಂಟುನಿ balanṭuni, *see* ಬಲಂಟುನಿ.

ಬಳಕಣಿ balakani, *s.* Meshes of a net; a noose for tightening the vessels suspended in a net-work of rope.

✓ ಬಳಕುನಿ balakuni (ಬಳಕ), *v. n.* To quake, shake, shiver. ✓ 2. to bend, curve, stoop. 3. *see* ಬೊಳಕುನಿ.

✓ ಬಳಕೆ balakè, *s.* Boasting. 2. *see* ಬಳಕೆ. 3. *see* ಬಾಳಕೆ.

ಬಳಕ್ಕು balakka, *s.* The sound of vomiting. 2. a large piece of a cocoanut kernel.

✓ ಬಳಗ balaga, *s.* A quantity, heap,

multitude, body. ಬಂಧು—relations.

ಬಳನಿಕೆ balanikè, *see* ಬಾಳಕೆ.

✓ ಬಳಪ balapa, *see* ಬಲಪ.

✓ ಬಳಸಾವುನಿ balapāvuni, *c. v.* (*of* ಬಳಪನಿ) To make grow, rear, bring up.

✓ ಬಳಪು balapu, *s.* Growth, growing.

✓ ಬಳಪುನಿ balapuni (ಬಳ), *v. n.* To grow, shoot up, be enlarged.

✓ ಬಳರ balara, *s.* A kind of cornice, ornamenting the beam on a wall, window *or* door-sill.

✓ ಬಳಲಿಕೆ balalikè, *s.* Tiredness, fatigue, exhaustion.

ಬಳವಳಿ balavali, *see* ಬಳುವಳಿ.

✓ ಬಳಸುನಿ balasuni (ಬಳಸು), *v. a.* To serve out food. 2. to use, have in common use.

ಬಳಿ bali, *see* ಬರಿ. 2. *see* ಬಲಿ.

✓ ಬಳಿಕೆ balikè, *s.* Familiarity, acquaintance, intimacy, common use. *adj.* Common, familiar, usual.

ಬಳಿಕೊಟ್ಟು balikoṭṭu, *see* ಬರಿ.

ಬಳಿವಳಿ balivali, *see* ಬಳುವಳಿ.

ಬಳುಂಬೂರು balumbūru, *s.* A kind of creeper.

✓ ಬಳುಕುನಿ balukuni, *see* ಬಳಕುನಿ.

ಬಳುವಳಿ baluvali, *s.* A wife's dower, bridal gift. 2. pursuing. —ಕೊರ್ಪಿನಿ to give dowry.

ಬಳುವಿಕೆ baluvikè, *see* ಬಾಳಕೆ.

✓ ಬಳಿ balè, *s.* ✓ A bracelet. ✓ 2. a hoop. 2. the edge *or* rim of a vessel. ✓ 3. the reapers *or* slips of bamboos used to

fasten the rafters of roof. ಇರ್—double reepers. ಒರ್—a single reeper. —ಬಾಯಿ, see ಬಲಬಾಯಿ.

ಬಳಿಪುನಿ balepuni, see ಬಲಿಪುನಿ.

ಬಳ್ಯಾರ್ balyāru, see ಬಲ್ಯಾರ್.

↓ ಬಳ್ಳಿ ballū, see ಬಲ್ಲೆ.

↓ ಬಳ್ಳಿ balla, s. A seer, measure of capacity equal to about one seer or eighty tolas; *in comp.* ಒರ್ಲ, ಇರ್ಲ, ಮೂವಳ, ನಾವಲ, ಅಯ್ಯಲ, ಆಜಲ, ಏವಳ (ಏರ್ಲ), ಎಡೆಂ ಬಳ, ಒಂಬರ್ಲ, ಪೈಂಬಳ are the modes of reckoning from one to ten seers.

ಬಳ್ಳಾಯೆ ballāye, s. A master.

ಬಳ್ಳಾಳೆ ballāle, see ಬಲ್ಲಾಳೆ.

↓ ಬಳ್ಳಿ balli, s. A creeper, particularly the betel vine. —ನಡ್ವಿನಿ to plant betel vine.

ಬಾಂಕ್ bāṅku, s. A poniard, dagger.

ಬಾಂಕ bāṅka, *adj.* Huge, gaudy. —ಸಕಡಿ a gaudy turban.

ಬಾಂಕದೆ bāṅkadè, s. Retching. —ಬರ್ಪಿನಿ to retch, be qualmish.

ಬಾಂಕಿ, ಬಾಂಕೆ bāṅki, bāṅkè, s. A trumpet, horn. —ಉರಿಪುನಿ to blow a trumpet. —ದಾಯಿ a trumpeter.

ಬಾಂಕು bāṅku, s. A bench.

↓ ಬಾಂಕು, ಬಾಂಗ್, ಬಾಂಗ, ಬಾಂಗು bāṅku, bāṅgu, bāṅga, bāṅgu, s. A call for prayer among Mussulmans. —ಕೊರ್ಪಿನಿ to cry out, call for prayer.

↓ ಬಾಂಗಾವುನಿ bāṅgāvuni, c. v. (*of* ಬಾಂಗುನಿ) To cause to bow or stoop.

↓ ಬಾಂಗುನಿ bāṅguni (ಬಾಂಗ್), v. n. To bow, stoop, lean on one side; *cf.* ಬಗ್ಗುನಿ.

ಬಾಂಡೆ bāṅḍa, see ಭಾಂಡೆ.

ಬಾಂಡು bāṅḍu, see ಬಾಂಡ್.

ಬಾಂತಿ, ಬಾಂತೆ bānti, bāntè, see ವಾಂತಿ.

ಬಾಂದ್ bāṅḍu, s. An embankment, mound. 2. a boundary stone. —ಕಟ್ಟುನಿ to raise a mound.

ಬಾಂಧವೆ bāṅdhave, s. A relation, kinsman.

ಬಾಂಧಿಕೆ bāṅdhike, see ಬಾಧ್ಯಸ್ಥೆ; *cf.* ಸಮಂಧ.

ಬಾಂಪೆಲ್ bāmpely, see ಬಾಪೆಲ್.

ಬಾಂಬೆ bāmbè, see ಬಂಚೆ.

↓ ಬಾಂಬೆಲ್ bāmbely, s. A crack, crevice, hole. 2. a large mouth. —ಕೆಲಿ a wide ear.

ಬಾಕರ್ bākaru, s. A walking stick, with a curved top.

ಬಾಕಾಯಿ bākāyi, see ಕೋಕಾಯಿ.

ಬಾಕಿ bāki, s. Balance, remainder, rest, surplus.

ಬಾಕಿಮಾರ್, ಬಾಕ್ಯಾರ್ bākimāru, bākāru, s. A large open field in front of a house.

↓ ಬಾಕಿಲ್ bākily, s. A door, gate. ಆನೆ— a large gate. ಕುರು— a wicket, small gate. —ದ ಗರಿಯು door-hinges. —ಜಪ್ಪುನಿ, —ವೆಪ್ಪುನಿ to open the door. —ವಾಡುನಿ, —ಮುಚ್ಚುನಿ to shut the door.

ಬಾಕುಡೆ bākude, s. A Pariah husband.

ಬಾಗ್ bāḡu, s. A garden.

ಬಾಗೆ bāḡa, see ಭಾಗ.

ಬಾಗಾದಿಗೆ, ಬಾಗಿ bāḡādige, bāḡi, s. A coparcener, shareholder. ಸಮ— equal sharer.

ಬಾಗಾಯಿತಿ, ಬಾಗಾಯಿತು bāḡāyiti, bāḡāyitu, s. A garden.

ಬಾಗಿಕಲ್ಲ bāḡikallu, s. A resting place.

↓ಬಾಗೆನುರ bāḡemara, s. The sirissa tree, *Acacia speciosa*.

✓ಬಾಗುನಿ bāḡuni (ಬಾಗ್), v. n. To bow, stoop, lean.

ಬಾಚೆ bācē, see ಬಾಚೆ.

✓ಬಾಚಣಿಗೆ bācāṅigē, s. A comb.

✓ಬಾಚಿ bāci, s. A wedge. ✓2. see ಬಾಚಿ. ರಾಶಿಡ್ಡೆ ಬಾಚಿ ಕೆತ್ತನಿ to take a little from a heap.

ಬಾಚಿಂಗೆ bācīṅga, see ಬಾಚಿಂಗ.

ಬಾಚಿಂಗಿ bācīṅge, s. A clown, rustic, simpleton.

✓ಬಾಚುನಿ bācūni (ಬಾಚ್), v. a. ✓To scoop or gather up. 2. to cut lengthwise. 3. to trim

✓ a palm leaf. ✓4. see ಬಚುನ.

ಬಾಚೆ bācē, adj. Curved in front. 2. oblique. adv. Obliquely. —ಕೊಂಬು a horn curved in front. —ಕೆತ್ತುನಿ to chip.

ಬಾಚನ bājana, s. Any vessel, as a pot, cup; a dish.

ಬಾಚಾರ್, ಬಾಚಾರ bājāru, bājāra, s. A bazaar, market place.

✓ಬಾಚಿ bāji, s. An adze, a carpenter's axe.

ಬಾಚಿಗೆ, ಬಾಚಿದಾಯೆ bājige, bājidāye, s. A musician.

ಬಾಚಿರ bājira, (corrup. of ಬಾಚಾರ್) A bazaar, shop, etc. —ವ ಸಲೂ the counter of a native shop.

ಬಾಚಿರಾಪು bājirāpu, adj. Very much. —ಉದ್ದ about eight feet long; very long.

ಬಾಚಿರಾಯೆ bājirāye, s. An eminent man.

ಬಾಚು bāju, s. The arm. 2. side. —ಬಂದ, —ಬಂದು an armlet. —ಬುದ್ಧಿನಿ to get out of the way, make way, step aside.

ಬಾಚೆ bācē, s. Music; a musical instrument.

ಬಾಚೆಲ್ bājelu, s. Thirst. 2. a drink. —ವ ಬಬ್ಬು the head of a Pariah gang, who has the honor of taking round the pot of toddy at a drinking party. —ಆಪಿನಿ to be thirsty. —ಕೊರ್ಪಿನಿ to give to drink. —ಸರ್ಪಿನಿ to drink.

ಬಾಚ್ರ bājra, see ಬಾಚಾರ್.

ಬಾಚ್ರಿ bājre, s. A rich merchant.

ಬಾಟಂಣೆ, ಬಾಟಣೆ bāṭaṅṅē, bāṭaṅē, s. Food, meat, provision. —ದೀಪಿನಿ to place food for a demon. [vlg.]

ಬಾಟು bāṭu, s. A pimp, procurer,

↓ಬಾಡಂಕೆಲ್, ಬಾಡಂಗೆಲ್, ಬಾಡಂತೆಲ್ bāḍaṅkelu, bāḍaṅgelu, bāḍantele, s. Withering, leanness; dejection; paleness; decay. adj. Withered, dejected.

ಬಾಡಣೆ bāḍaṅē, s. A bribe. 2. drying in shade; cf. ಬಾಟಂಣೆ. —ವ ಬಾರ್ partially dried paddy;

cf. ಫೊಲ್ಲೆ. —ಕೊರ್ಪಿನ to bribe.
—ಮೆಳ್ಳುನ to dry.

↓ಬಾಡಾಯಿ bādāyi, s. Rent, hire, freight. —ಗ ಕೊರ್ಪಿನ to let.
—ಮೆಳ್ಳುನ to fix rent, hire, or freight.

ಬಾಡಾವುನಿ bādāvuni, c. v. (of ಬಾಡುನು) To make dry or fade.

↓ಬಾಡಿ bādī, adj. Faded, withered.

ಬಾಡಿಗೆ bādige, see ಬಾಡಾಯಿ.

ಬಾಡು bādu, see ಬಾಡು.

↓ಬಾಡುನಿ bāduni (ಬಾಡ), v. n. To fade, shrivel, wither, die; also ಬಾಡಿದ್ ಫೋಪಿನಿ.

↓ಬಾಣ bāna, s. The sky, heaven, air. 2. an arrow. 3. a bow.

✓ 4. a rocket. 5. a water vessel. adj. Striped. —ಕಾಯಿ, —ಕಾರೊಳು a bitter kind of fruit. —ಸಕ್ಕಿ a swallow. —ಬಿರು a rainbow. —ಶೀರೆ a female's striped cloth. ಆಕಾಶ— a sky rocket. ಚಕ್ರ— a rocket, wheel-fire-work. —ಬುಟ್ಟಿನಿ to throw rockets, let off fire-work. —ಕಾಕುನಿ to shoot an arrow. ಬಾಣೊಡು ಎಣೆವರಿಯ lit. an earthen oil-pot in the sky, (riddle); a palm fruit. ಬಾಣೊಡು ಬಲ್ಲತ್ತಿ lit. a knife in the sky (riddle); a tamarind pod.

↓ಬಾಣಂತಿ bānanti, s. A lying-in woman. —ಕುತ್ತು puerperal disorder.

ಬಾಣಕಂಣ್ bānakannu, s. A side-glance, blinking. —ದಾಯಿ one who blinks.

↓ಬಾಣಲ್, ಬಾಣಾಲ್ bāṇalu, bāṇālu,

s. Darkness. 2. blindness, dimness.

↓ಬಾಣಾಲೆ bāṇale, s. A dim sighted man.

ಬಾಣಾಸುರೆ bāṇasure, s. A giant destroyed by Kṛṣṇa. 2. an archer.

ಬಾಣಿ bāni, s. A border, edge, as of a boat. 2. see ಪಾಣಿ.

↓ಬಾಣೆ bāne, see ಬಾಣಿ.

ಬಾತ್ bātu, see ಬತ್ತೆ. 2. see ಬಾಪುನಿ.

ಬಾತ bāta, see ಪಾತ.

ಬಾತಿ bāti, s. Resemblance. 2. see ಬಾಡಿ.

ಬಾತುನೆ ಬಾತುನೆ, s. Spying.

ಬಾದ bāda, s. Affliction, distress, torment.

ಬಾದರ್ bādaru, see ಬಹದೂರ್. adj. Heroic; excellent. —ಗಡೆ a small island near Uḍapi.

ಬಾದರಬೆಟ್ಟಿ bādarabēṭṭe, s. The nut of talipot palm.

ಬಾದರಾಯಣೆ bādarāyaṇe, s. Vyāsa, the compiler of the Vēdas.

ಬಾದಾಮ್ bādāmu, s. An almond, Terminalia catappa.

ಬಾದಿ bādi, adj. Heavy. —ಆಪಿನಿ to become heavy.

ಬಾದು bādu, s. A fence, file.

ಬಾದುರು bāduru, see ಬಹದೂರ್.

ಬಾದೆ bādē, s. A kind of drum, used by Pariahs.

ಬಾದ್ಬಕ್ಕುನ bādbakkana, s. Making distinction in common affairs.

ಬಾದ್ರಿ bādri, s. A kind of barley

ಬಾದ್ಲಿ bādli, see ಬಾಧಳ.

- ಬಾಧಕ bādha, *s.* Inconvenience, annoyance. —ಆಪಿಸ to be inconvenient.
- ಬಾಧಕ bādhalā, *s.* A door.
- ಬಾಧಿಪುನಿ bādhipuni (ಬಾಧ), *v. a.* To afflict, distress, torment.
- ಬಾಧಿಯುನಿ bādhiyuni (ಬಾಧ), *v. n.* To be affected, as by one's sin, *etc.*
- ಬಾಧೆ bādhe, *s.* Pain, affliction, torment. 2. *see* ಬಾಧ್ಯಸ್ತೆ.
- ಬಾಧ್ಯ bādhya, *adj.* Related to, entitled to; incumbent on.
- ಬಾಧ್ಯತೆ, ಬಾಧ್ಯಸ್ತಿಗೆ bādhyatē, bādhyastigē, *s.* Relationship. 2. right, title, *or* claim to possession.
- ಬಾಧ್ಯಸ್ತೆ bādhyaste, *s.* An heir; a claimant.
- ಬಾನ bāna, *see* ಬಾಣ.
- ಬಾನೆ bānē, *s.* A hill, *or* jungle near a rice-field. —ಬೊಟ್ಟೆ a rice-field situated on a high ground.
- ಬಾಪ bāpu, *s.* A father.
- ಬಾಪಂಗೆಲ್, ಬಾಪೆಲ್ bāpaṅgely, bāpely, *s.* A swelling, inflammation, sore. *adj.* Swollen.
- ಬಾಪಾವುನಿ bāpāvuni, *c. v.* (*of* ಬಾಪು) To cause to inflame.
- ಬಾಪು bāpu, *s.* A swelling, tumor, abscess. ಎದೆ, ಗಡ್ಡೆ—*or* ಫೈ—, ದಿಂಜಿ—, ಸಲ್ಲೆ—, ಬಟ್ಟಲೆ— are different kinds of abscess.
- ಬಾಪುನಿ bāpuni (ಬಾ), *v. n.* To swell.
- ಬಾಪೆಲ್ bāpely, *s.* Swelling; *cf.* ಬಾಪು.

- ಬಾಪೆಲು bāpelu, *s.* A plethoric woman. 2. an angry woman.
- ಬಾಪೆಲೆ bāpele, *s.* A plethoric man. 2. an angry man.
- ಬಾಬ್, ಬಾಬು bābu, bābu, *s.* A point, matter, subject, item. —ವಾರ್ the particulars *or* details of an item, *etc.*
- ಬಾಬ್ತು bābtu, *s.* Account, head, article, item. ಅರಿತ ಬಾಬ್ತು ಪಣವು money due on account of rice.
- ಬಾನು bāma, *s.* A bend, crook, arch. *adv.* So, like, after that way *or* manner. —ಬರ್ಪಿಸ to have a bend, be crooked.
- ಬಾಮಿನಿ bāmini, *see* ಭಾಮಿನಿ.
- ಬಾಮಿಯುನಿ bāmiyuni (ಬಾಮ), *v. a.* To console, comfort, soothe. 2. to decline, refuse.
- ಬಾಮೆ bāmē, *s.* A faithful wife.
- ಬಾಯಕೆ bāyakē, *see* ಬಯಕೆ.
- ಬಾಯನ bāyana, *see* ವಾಯನ.
- ಬಾಯಲಿಂಕೆ bāyalinka, *s.* A quarrel, dispute.
- ಬಾಯಲೆ bāyale, *s.* A noisy man; *cf.* ಬಾಯಾಡಿ.
- ಬಾಯಾಡಿ bāyādi, *s.* A prattler, braggart. —ತನ prattling.
- ಬಾಯಾರಿಗೆ bāyārigē, *see* ಬಾಜಿಲೆ.
- ಬಾಯಾರುನಿ bāyāruni (ಬಾಯಾರ್), *v. n.* To be thirsty.
- ಬಾಯಾಳಿ bāyāli *see* ಬಾಯಾಡಿ.
- ಬಾಯಿ bāyi, *s.* A Roman Catholic woman.
- ಬಾಯಿ bāyi, *s.* The mouth. 2. the edge of a knife, sword,

etc. 3. speech, utterance. 4. an opening. ಅರೆ—, *see* ಅರಜಾಯಿ. ಇರೆ—, *see* ಇರ್ಜಾಯಿ. ಕಡೆ— the corners of the mouth. ಕೈ— hand and mouth. ಬಾಯಿ— a loud noise. ಬಿಸಲೆ— a large mouth. ಶಿರಿ— a harelip. —ಲು ಪಚಾರ flattery. —ಕತ್ತಿ a large knife. —ಕೆಂಚೆರ್ಲೆ an itchy mouthed man; a quarrelsome man. —ಕೈಪೆ bitterness of the mouth; hatred. —ಶೀಪೆ sweetness of the mouth; flattery. —ದಾಯೆ a loquacious man. —ನೀರ್ spittle. —ಪಡೆ dispute, quarrel. —ಪಾಠ learning by heart. —ಪಾಠೆರ an oral communication, verbal message; a promise. —ಪುಡಿ a sore mouth, ulceration of the mouth. —ಬಡಕೆ a clamorous man; an indiscreet man. —ಮಲ್ಲೆ talking loudly *or* haughtily. —ಮುಚ್ಚಿಲೆ a cover, the lid of a vessel. —ಮೂರಿ a fetid breath. —ರಿತಿ taste, appetite. —ಲೆಬ್ಬು mental arithmetic. —ಸಬಿ savoury, palatable. —ಅಂಗಾವುನಿ to open the mouth, yawn, gape. —ಅರ್ಲುನಿ, —ಉರಿಯುನಿ the mouth to burn. —ಇರ್ಗಾವುನಿ, —ಹಿರ್ಗಾವುನಿ to turn the mouth of a vessel. —ಕಟ್ಟುವುನಿ to overcome in argument; to silence; to prescribe diet. —ಕಟ್ಟುನಿ to muzzle; to observe regimen; restrain the appetite; to shut the mouth; to fasten the mouth

of a bag, *etc.* —ಕಲೆಪಿನಿ to vociferate, talk loudly; to open the mouth. —ಕಾಪುನಿ to guard one's mouth; to refrain from returning abuse. —ಕೂಡುನಿ to be of age, as an animal when it has got its complete set of teeth; a sore, *etc.*, to be perfectly heal. —ಗ ಕೊರ್ಪಿನಿ to feed, nourish. —ಗ ಪಾಡುನಿ to bribe; to poison one's meal. —ಡೆ ಬೂರುನಿ to be entangled in a plot, *etc.*, to fall a prey to one's rage. —ಡ್ಡೆ ಬೂರುನಿ to fix a price definitely; to pass word; to make a promise. —ಬರ್ಪಿನಿ to be able to speak. —ಬುಡುಪಾಪುನಿ to make one speak out, cause to confess. —ಬುದ್ಧಿನಿ to open the mouth; to speak out, disclose, reveal, confess; to cry, as in danger, *etc.* —ಬೂರುನಿ to cease to speak, as a dying man. —ಮರ್ಲುನಿ the mouth to itch; to be quarrelsome. —ಮಳ್ಳುನಿ to make an opening; to bawl out; to scold, rebuke. —ಮುಕ್ಕುಳಿಯುನಿ to rinse, gargle. —ಮುಚ್ಚುನಿ to shut the mouth, to hold the tongue. —ಪಾಕುನಿ to deceive, defraud.

ಬಾರ್ bāry, s. Paddy. —ತಲ *see* ಬಾರ್ಕಲ.

ಬಾರ bāra, s. A thong, strap. 2. the upper leather work of sandals. 3. *see* ವಾರ.

ಬಾರ *bāra*, *s.* Overgrowing, over-ripeness.

ಬಾರಗಿ *bārage*, *s.* A title of Bants.

ಬಾರಣಿ, ಬಾರನೆ *bāraṇè, bāranè*, *s.* Stripping the bark of a tree, or cutting it lengthwise. 2. a comb. 3. *see* ಬಾರ್ನೆ.

ಬಾರದಾನ್ *bāradāny*, *s.* The difference of weight in the two scales of a balance.

ಬಾರಾಪಿನಿ *bārāpini* (ಬಾರಾ), *v. n.* To be fruitful.

ಬಾರಾವುನಿ *bārāvuni*, *c. v.* (of ಬಾರುನಿ) To cause to chip.

ಬಾರಿ *bāri*, *s.* Bamboo splits fastened lengthwise to the rafters of a roof from both sides.

ಬಾರಿ *bāri*, *see* ಭಾರಿ.

ಬಾರಿಸುನಿ *bārisuni* (ಬಾರಿಸು), *v. a.* To play on a musical instrument.

ಬಾರುನಿ *bāruni* (ಬಾರು), *v. a.* To cut, chip, trim. 2. to comb the hair.

ಬಾರೆ *bārè*, *s.* The plantain tree, *Musa paradisiaca*. —ದ ಇರೆ a plantain leaf. —ದ ಕಂಡೆ the stock of a plantain tree. —ಕಾಯ unripe plantains. —ದ ಕುರ್ಲೆ a young plantain tree. —ದ ಕೈಲೆ a bunch of plantains. —ದ ಪಂಜೆ a cluster or comb of plantains. —ದ ಪಂದೆ ripe plantains. —ದ ಪುಂಜೆ the pod containing plantain flowers. —ಬಂಜೆ the round stalk inside a plantain tree. ಅವಂಡೆ, ಕ ದೊಳೆ, ಕಲ್ಲೆ, ಸಾಳೆ, ಚಂದ್ರೆ,

ದೇವೆ, ದೇಂದ್ರೆ, ಪೂ, ಬೋಣ್ಣೆ, ಮೈಸೂರ್, ಸಿಂಗ— are some of the varieties of plantain.

ಬಾರ್ಕಲ *bārkala*, *s.* The thrashing floor, barn.

ಬಾರ್ಕೆ *bārkè*, *see* ಬಾರಕೆ.

ಬಾರ್ಣೆ *bārṇè*, *s.* An offering of food to a demon. 2. a meal after fasting, breakfast.

ಬಾರ್ಪಣಿ *bārpaṇi*, *s.* A comb.

ಬಾರ್ದನ್ *bārdany*, *see* ಬಾರದಾನ್.

ಬಾರ್ಲಿ *bārli*, *s.* Barley.

ಬಾಲ್ *bāly*, *s.* A razor. 2. a pointed, double edged, short knife tied to the foot of a cock in cock-fighting. ಕಿರ್ನೆ, ಕೋಕ್ಕೆ, ಕೋಲು, ನಾಗರಕಿರ್ನೆ— are some of the varieties of the same. —ತುಯು, —ಸುಯು the long feather of a cock. —ಬಂಡಾರ the sword and other gear of a demon. —ಮುಟ್ಟು a barber's case containing his shaving instruments. —ಕಟ್ಟುನಿ to tie a short knife to the foot of a cock in cock-fighting.

ಬಾಲ *bāla*, *adj.* Young, tender. 2. childish. —ಕ್ರೀಡೆ, —ಲೀಲೆ childish sport. —ತನ childhood. —ಬೋಧನೆ instruction of youth. —ಬ್ರಹ್ಮಚಾರಿ a young bachelor.

ಬಾಲಕೆ *bālake*, *s.* A boy.

ಬಾಲಗ್ರಹ *bālagraha*, *s.* Convulsions, fits to which children are liable. [fish.

ಬಾಲಡೆ *bāladè*, *s.* A kind of

ಬಾಲಕಂದ್ರೆ bālaçandre, *s.* The new moon.

ಬಾಲನಕ್ಷತ್ರ bālanakṣatra, *s.* A comet.

ಬಾಲಸರ bālasara, *s.* A female's earring.

ಬಾಲಸಾವುನಿ bālasāvuni, (ಬಾಲಸಾ), *v. a.* To dispise; *cf.* ಆಸಾವುನಿ.

ಬಾಲಕರಡೆ bālaharadè, *s.* A small variety of gall nut.

ಬಾಲಾವುನಿ bālāvuni, *c. v.* (of ಬಾಲನ) To export. 2. to administer, rule.

↓ಬಾಲುನಿ bāluni (ಬಾಳಿ), *v. n.* To run over, go out. 2. *see* ಬಾಳುನಿ.

ಬಾಲೆ bālè, *s.* A child. ಪುರು— a new-born child.

↓ಬಾಲೆವಿನ್ ಬālemiṇṇu, *s.* A kind of fish.

ಬಾಳೈ bālke, *s.* A companion, comrade.

ಬಾಳಿ bālji, *s.* A demon so called.

ಬಾಳಿ bāldi, *s.* A bucket.

ಬಾಲ್ಯ bālya, *s.* Childhood, infancy; *also* —ಪ್ರಾಯ, —ಶ್ವ. *adj.* Young, tender.

ಬಾವ bāva, *see* ಭಾವ.

ಬಾವಟಿ, ಬಾವುಟಿ bāvatè, bāvutè, *s.* A banner, flag, ensign.

ಬಾವಡೆ bāvadè, *s.* An earthen lid *or* covering of a vessel.

ಬಾವಡೆಪಟ್ಟಿ bāvadepatti, *s.* The marginal rapier of a roof, pole-plate.

ಬಾವನೆ bāvanè, *see* ಭಾವನೆ.

↓ಬಾವಲಿ bāvali, *see* ಬಾವಿಲಿ.

ಬಾವು bāvu, *s.* Inequality of sur-

face, unevenness, bend, curve, as of a plank, tree, *etc.* 2. *see* ಬಾಳು.

ಬಾವುದುನಿ bāvuduni, *v. a.* (ಬಾವುಡು) To turn up a rice-pot after the gruel has been strained off. ಬಾವೆ bāve, *see* ಭಾವೆ.

ಬಾವೆ bāvè, *s.* The cream of milk. 2. the pulpy kernel of a tender cocoanut. 3. a film on the eye. —ಮಂಣಿ fine earth floating on the water; *cf.* ಮುಷರ್.

↓ಬಾವೊಲಿ bāvoli, *s.* ↓A bat. ↓2. an ornament worn by women at the tip of the ear.

ಬಾಶಿ bāši, *adj.* Plain, unstamped. —ಕಾಗಜಿ a plain paper, in contrast to stamp-paper.

ಬಾಶಿಂಗ bāšinga, *s.* A nuptial crown.

ಬಾಶೆ, ಬಾಸೆ bāšè, bāsè, *see* ಭಾಸೆ.

ಬಾಸಟಿ bāsaṭa, *adj.* Talkative, eloquent.

ಬಾಸರೆವುನಿ bāsarevuni (ಬಾಸರೆ), *v. n.* To talk in sleep.

ಬಾಸಿಂಗ bāsiṅga, *see* ಬಾಶಿಂಗ.

ಬಾಹುಳ್ಳಿ bāhulya, *s.* Abundance.

↓ಬಾಳು bālu, *see* ಬಾಳಿ.

↓ಬಾಳುಕ, ಬಾಳುಕ bāluka, bālaka, *s.* Thin slices of plantains fried in oil, called sovereigns.

ಬಾಳ bāla, *see* ಬಹಳ.

↓ಬಾಳಾವುನಿ bālāvuni, *c. v.* (of ಬಾಳುನಿ) To make thrive, prosper.

↓ಬಾಳಿಕೆ bālīkè, *s.* Existence, subsistence. 2. prosperity, thriving.

- ಬಾಳುಗ bāluga, *see* ಬಾಳಿಕೆ.
- ✓ಬಾಳುನಿ bāluni (ಬಾಳೆ), *v. n.* ✓To thrive, prosper. 2. ✓to exist, subsist. 3. ✓to last, endure. 4. to sow seed.
- ✓ಬಾಳು, ಬಾಳುವಿಕೆ, ಬಾಳುವೆ, ಬಾಳೈ, ಬಾಳ್ದರ, ಬಾಳೈ, ಬಾಳೈ bālu, bālu-vikè, bāluvè, bālkè, bāltara, bā-
ltè, bālvè, *see* ಬಾಳಿಕೆ.
- ✓ಬಿಂಕ biṅka, *s.* Boldness, courage. 2. pride, haughtiness.
- ಬಿಂಗ biṅga, *s.* Talc, soap-stone.
- ಬಿಂಗಾರಿ biṅgāri, *s.* A battlement. 2. intoxication.
- ಬಿಂಗಿರಿ, ಬಿಂಗ್ರಿ biṅgiri, biṅgri, *s.* Raving. 2. self-conceit. *adj.* Delirious; vain; *also* ಬಿಂಗಾರಿ, ಬಿಂಗ, ಬಿಂಗರಟ, ಬಿಂಗರೆ, ಬಿಂಗ್ರೆ, ಬಿಂಗ್ಲೆ. —ವಾತೆರುನಿ to rave, talk irrationally, as a mad man. —ಕಟ್ಟುನಿ to be wild, furious, as a mad man.
- ಬಿಂಡಿ biṅḍi, *s.* A kind of cake.
- ಬಿಂಡ್, ಬಿಂದ bindu, binda, *s.* A drop. 2. a dot, mark. 3. *semen virile.*
- ✓ಬಿಂದಿ bindi, *s.* A small earthen pot.
- ಬಿನ್ನ binna, *see* ಭಿನ್ನ.
- ಬಿನ್ನಣ binnana, *adj.* Quick, fast, speedy. *adv.* Quickly, speedily. —ನಡಕೆ fast walking.
- ಬಿನ್ನತಲೆ binnatalè, *s.* A written memorial, petition *or* letter addressed to a superior.
- ✓ಬಿನ್ನನ binnana, *s.* Work, labour.

- ಬಿನ್ನಯ, ಬಿನ್ನಹ binnaya, binnaha, *s.* A request, petition.
- ✓ಬಿನ್ನೆ binne, *s.* A kinsman, relative. 2. a guest.
- ಬಿಂಬ bimba, *s.* The disk of the sun *or* moon. 2. form, shape, figure. 3. a reflected *or* represented form, shadow. 4. *see* ಬಿಂಬು.
- ✓ಬಿಂಬಲಿ, ಬಿಂಬಿಲಿ, ಬಿಂಬುಲಿ bimbali, bimbili, bimbuli, *s.* The bilimbi tree, *Averrhoa Bilimbi.*
- ✓ಬಿಮ್ಮ bimma, *s.* The lip. —ಕಡ್ಡೆಲೆ a man with a harelip.
- ✓ಬಿಮ್ಮಗೆ ಬಿಮ್ಮನೆ bimmagè, bimmànè, *adv.* Tightly, firmly.
- ಬಿಕ್ಕಾರಿ bikāri, *s.* A beggar, pauper. *adj.* Poor, destitute. 2. low, mean.
- ✓ಬಿಕ್ಕು bikkū, *s.* Holding one's breath, as when making a strong effort, straining. 2. a sob.
- ಬಿಕ್ಕನಾಸಿ bikkanāsi, *see* ಬಿಕ್ಕೇನಿ.
- ಬಿಕ್ಕಾವುನಿ bikkāvuni, *c. v.* (of ಬಿಕ್ಕುನಿ) To cause to hold breath, as when making a strong effort; to strain.
- ✓ಬಿಕ್ಕುನಿ bikkuni (ಬಿಕ್ಕು), *v. a.* ✓To hold one's breath. 2. to give little by little. ಬಿಕ್ಕುಡ್ಡೆ ಘೋಷಿನಿ to happen with difficulty; to have a premature birth. ಬಿಕ್ಕು ದಿ ಅರ್ಪಿನಿ to sob. ಬಿಕ್ಕುಬಿಕ್ಕು ದಿ ಕೊರ್ಪಿನಿ to give reluctantly, little by little.
- ಬಿಕ್ಕೆ bikkè, *see* ಭಿಕ್ಕೆ.

- ಬಿಕ್ಕೆಲ್ bikkely, *adj.* Deficient.
 2. rotten. —ತೆತ್ತಿ a useless or rotten egg (*prov.*).
 ಬಿಕ್ಕೆಲೆ bikkele, *s.* A man who hesitates in speaking.
 ಬಿಕ್ಕೇಸಿ biknēsi, *s.* A beggar. 2. a man of mean disposition. 3. a mischief-maker. 4. an obstinate man.
 √ಬಿಗ್ತೆ bigutē, *see* ಬಿಗಪ.
 √ಬಿಗಪುನಿ bigupuni, *see* ಬಿಗಪನ.
 ಬಿಗಲ್ bigurly, *adv.* Late in the night.
 ಬಿಗ biga, *see* ಬೀಗ.
 √ಬಿಗಟ bigaṭa, *adj.* Tight.
 √ಬಿಗಡ್ bigaḍy, *s.* Taking offence. 2. disagreement, difference, discord, disunion. —ಸಂಚಾರು ತಿರೆ adverse counsel or decision. —ವಾತೆರುನಿ to talk adversely.
 √ಬಿಗಡುನಿ, ಬಿಗಾಡುನಿ bigaḍuni, bigāḍuni (ಬಿಗಡ, ಬಿಗಾಡ), *v. n.* To be offended, take offence. 2. to change, alter, as one's opinion or sentiment. 3. to abandon, forsake, as a side or part. ಬುಧ್ಧಿ ಬಿಸಡ್ಡೆ ಘೋಂದು the mind was disturbed.
 ಬಿಗರ್ bigary, *see* ಬೆಗರ್.
 ಬಿಗಲೆ bigalē, *see* ಬಗಲೆ.
 √ಬಿಗಿ bigi, *s.* Tightness, tension. *adj.* Tight, fast, rigid. 2. difficult, hard. 3. obstinate, stubborn. —ಕಟ್ಟುನಿ to tie fast; to rivet. —ಮೆಟ್ಟುನಿ to make fast or tight.

- ∣ ಬಿಗಿಪಾವುನಿ bigipāvuni, *c. v.* (of ಬಿಗಪನ) To cause to fasten.
 ∣ ಬಿಗಿಪು bigipu, *s.* Fastening, tightening.
 √ಬಿಗಿಪುನಿ bigipuni (ಬಿಗ), *v. a.* To tie, fasten, tighten. ಬಿಗತೆ ಪತ್ತುನಿ to hold fast.
 √ಬಿಗಿಯುನಿ bigiyuni (ಬಿಗ), *v. n.* To become fast or tight.
 √ಬಿಗು bigu, *see* ಬಿಗ.
 √ಬಿಗುತ biguta, *s.* Tightness, tension. *adj.* Tight, fast.
 ಬಿಚ್ಚೆ bičča, *adj.* Drawn, unsheathed, as a weapon.
 ಬಿಚ್ಚೆ bičča, *see* ಭಿಚ್ಚೆ.
 ಬಿಚ್ಚೆಣಿಗೆ biččanigē, *see* ಬರ್ಚನೆ.
 ಬಿಚ್ಚಾಟ biččāṭa, *s.* Bursting, breaking or flying open.
 √ಬಿಚ್ಚಾವುನಿ biččāvuni, *c. v.* (of ಬಿಚ್ಚುನಿ) To open, unfasten. 2. to split.
 ಬಿಚ್ಚುಕತ್ತಿ biččukatti, *s.* A drawn sword.
 √ಬಿಚ್ಚುನಿ biččuni (ಬಿಚ್ಚೆ), *v. n.* To burst, fly open, become loosened; also ಬಿಚ್ಚೆ ದಫೋಪಿನಿ.
 √ಬಿಚ್ಚೆಲ್ biččely, *adj.* Broken, split, cracked.
 ಬಿಚ್ಚೋಲೆ biččōlē, *s.* A coiled piece of palmyra leaf put in the ear.
 ಬಿಚ್ಚೆ bičča, *s.* A double edged sword; *cf.* ಬಾಂಕ.
 ಬಿಛಾನೆ bičhānē, *s.* A bedding, mat, carpet. 2. the straw bed of a horse.
 ಬಿಜ bijā, *see* ಬಿಜಿ.

- ಬಿಜಾ bija, *see* ಬಿಜಿ.
- ಬಿಜಾಂಟ್ bijāṅṭu, *see* ಚಿಜಂಟೆ.
- ಬಿಜಾಕ್ರೆ bijākrè, *see* ಚಿಜಾಕಿರೆ.
- ಬಿಜಾಗ್ರೆ bijāgrè, *see* ಬಿಜಾಗ್ರಾ.
- ಬಿಜಾಯಾ bijāya, *see* ಎಜಯಾ.
- ಬಿಜಾಲ bijāla, *s.* A monstrous speech.
- ಬಿಜಾಲು bijālu, *see* ಬಿಜಿಲ್.
- ಬಿಜಾಲ್ದಿ bijāldi, *s.* A midwife.
- ಬಿಜಾಗ್ರಿ bijāgri, *s.* The hinges on which the lid of a chest, *etc.*, turns; *also* ಬಿಜಾಕ್ರೆ.
- ಬಿಜಿಕ್ ಬಿಜಿಕ್, *s.* A clacking sound.
- ಬಿಜಿಕ್ರೆ bijikrè, *see* ಚಿಜಾಕಿರೆ.
- ಬಿಜಿಗೆ bijigè, *see* ಬಿಜಿ.
- ಬಿಜಿಗ್ರೆ bijigrè, *see* ಬಿಜಾಗ್ರಾ.
- ಬಿಜಿಪು bijipu, *adj.* Thin, watery.
- ಬಿಜಿಬಿಜಿ bijibiji, *adj.* Greasy, gummy, sticky.
- ಬಿಜಿಲ್ bijilu, *s.* The matter of a sore, pus.
- ಬಿಜಿಲಾನಿ, ಬಿಜಿಲಾನಿ bijiluni, bijeluni (ಬಿಜಿಲ್, ಬಿಜಿಲ್), *v. a.* To bear, bring forth, as a child. | *v. n.* To suppurate.
- ಬಿಜು biju, *see* ಬಿಜಿಪು.
- ಬಿಜುನಿ bijuni (ಬಿಜಿ), *v. n.* To ooze; *cf.* ಉಜಾನ.
- ಬಿಜೆ bijè, *s.* A kind of venetian blind made of split bamboo or cane.
- ಬಿಜ್ಜಾಣಿಗೆ bijjāṅigè, *see* ಬಿಜ್ಜಾಣಿ.
- ಬಿಜ್ಜಾಯಿ bijjāyi, *see* ಬಿಜಿ.
- ಬಿಜ್ಜೆಲ್ಯಾನಿ bijjelyuni, *see* ಬಿಜಿಲಾನಿ.

- ಬಿಟ್ಟೆ bitti, *see* ಬುಟ್ಟಿ.
- ಬಿಟ್ಟೆ bittè, *s.* The excrement of sheep, goats, rats, *etc.*
- ಬಿಡವು bidavu, *s.* A ruling instrument of carpenters.
- ಬಿಡಾಯಿಸುನಿ bidāyisuni (ಬಿಡಾಯಿಸು), *v. a.* To enclose, put in, fill.
- ಬಿಡಾರ bidāra, *see* ಬುಡಾರ.
- ಬಿಡಾಲೆ bidālè, *s.* A cat.
- ಬಿಡಿಕೆ, ಬಿಡಿಗೆ bidikè, bidigè, *see* ಬಿಡಿಕೆ.
- ಬಿಡಿತ bidita, *see* ಪಿಡಿತ.
- ಬಿಡಿತೆ biditè, *s.* The chorus of a drum-beating to a vocal music. 2. intrigue. —ವಾಡುನಿ to beat a drum; to put on a mask; to disguise.
- ಬಿಡುಗಡೆ bidugadè, *see* ಬುಡುಗಡೆ.
- ಬಿಡುಗು bidugu, *s.* A coquette.
- ಬಿಡುಗುಬಜರ್ bidugubajarū, *see* ಬಿನುಗುಬಾಜರ್.
- ಬಿಡೆ bidè, *s.* Shame, modesty.
- ಬಿಡ್ತೆ bidtè, *see* ಬಿಡಿಕೆ.
- ಬಿತ್ತೆ bittu, *s.* Seed. 2. the kernel of a nut. 3. the testicles. 4. progeny.
- ಬಿತ್ತಿಗೆ bittigè, *s.* Sowing.
- ಬಿತ್ತುನಿ bittuni (ಬಿತ್ತು), *v. a.* To sow seed.
- ಬಿತ್ತೆ bittè, *see* ಬಿತ್ತಿಸೆ.
- ಬಿದರ್ bidaru, *see* ಚಿದರ್.
- ಬಿದ ಬಿದಾ, *see* ಬಿಜಿ.
- ಬಿದಿ, ಬಿದಿಯೆ bidi, bidiyè, *see* ಎಫ.
- ಬಿದಿಗೆ bidigè, *s.* The second day in a lunar fortnight.

- ↓ಬಿಡುರುನಿ biduruni (ಬಿಡುರಿ), *v. n.*
To loosen by itself.
- ✓ಬಿಡೆ bidè, *s.* A particular sort of seed. 2. sort, kind, class.
—ತ ಅಸಿಗಾಸಿ management of cultivation.
- ಬಿಡೊಳಿಗೆ bidoligè, *s.* Letting out, out going.
- ಬಿಡ್ಡಾಕಣ್ಣ್ biddukannu, *s.* A squint eye. [man.]
- ಬಿಡ್ಡರ್ಸೆ biddarse, *s.* A squint eyed
- ಬಿಧಾನ bidhāna, *see* ವಿಧಾನ.
- ಬಿನಹ binnaha, *see* ಬಿನಹಯ.
- ಬಿನುಗುಬಾಚಾರ್ binugubājāru, *s.*
Household furniture, baggage.
- ಬಿಯ biya, *s.* A kind of tree.
- ಬಿಯಾಂ biyāṁ, *see* ಬೀಯಂ.
- ✓ಬಿರ bira, *s.* A kiss. —ಮಾನ್ಯನಿ to kiss.
- ✓ಬಿರಕೆ birakè, *see* ಬಿರಕೆ.
- ಬಿರಮಣೆ, ಬಿರಾಣೆ biramaṇe, birāṇe, *s.* A Brahman.
- ✓ಬಿರವುನಿ, ಬಿರಾವುನಿ biravuni, birāvuni (ಬಿರ, ಬಿರಾ), *v. a.* To mix, mingle, compound.
- ↓ಬಿರಸುನಿ birasuni, *see* ಬಿರಸುನಿ.
- ಬಿರಿಂಜೆ biriñji, *s.* Slender pieces of firewood.
- ಬಿರಿಬಿರಿ biribiri, *s.* The noise of rending cloth, *etc.*
- ಬಿರಿಮರ birimara, *s.* A door bar.
- ✓ಬಿರಿಯುನಿ biriyuni (ಬಿರಿ), *v. n.* To split, crack, burst; *also* ಬಿರಿ ವಿಘೋಷಿಸಿ.
- ✓ಬಿರು biru, *s.* A bow. 2. a curved spring, as of a gun, *etc.*, *adj.* Violent, severe, strong, quick.
—ಘಾಳಿ a tempest, whirlwind.

- ಬಿರುದು birudu, *see* ಬಿರ್ಡು.
- ಬಿರುವೆ biruve, *see* ಬಿರ್ವೆ.
- ಬಿರುಸು birusu, *see* ಬಿರ್ಸು. 2. *see* ದುರ್ಸು.
- ✓ಬಿರೆಲ್ birely, *s.* A finger. ಅರೆ— half finger, *fig.* half mind. ಉಂಗುಲ—, ಮುಪ್ರೆಷ— the ring finger. ಬತ್ತು—, ಕೊರಗ— the forefinger. ಕಿಂನಿ—, ಕಿನ್ನನ— the little finger. ಕೊಂಬ— the thumb. ನಡು— the middle finger.
- ಬಿರ್ಕ್ birky, *see* ಬಿರ್ಕ್; *cf.* ಬಿರ್ಕ್ನಿ.
- ಬಿರ್ಕ್ birka, *s.* Overflowing, abundant.
- ✓ಬಿರ್ಕುನಿ birkuni (ಬಿರ್ಕ್), *v. a.* To scatter, disperse, shed. [gap.]
- ✓ಬಿರ್ಕೆ birkè, *s.* A crack, chink,
- ✓ಬಿರ್ಕೆಲೆ birkele, *s.* A scatterer.
- ✓ಬಿರ್ಗಾಳಿ birgāli, *s. lit.* A tempest. 2. a vagabond, wanderer.
- ↓ಬಿರ್ಡ್, ಬಿರ್ಡೊಲಿಗೆ birdu, birdoligè, *s.* A badge of honour. 2. show, display. 3. prestige.
—ಹ ಬಳೆ a bracelet worn as a badge of honour.
- ಬಿರ್ವೆ birve, *s.* A toddy-drawer.
- ✓ಬಿರ್ಸು birsu, *s.* (Velocity.) ×2. a kind of firework. | *adj.* Clever, ✓ skilful, dexterous. ✓2. hard, stiff, rough.
- ಬಿರ್ಸಾದಿಗಿ birsādigè, *s.* Cleverness, ability, prowess.
- ಬಿರ್ಸೆ birse, *s.* A skilful man, an able man.
- ಬಿಲ್ bilu, *s.* A bill. —ಬಾನೆ a sign; *cf.* ಸೊಂನೆ.
- ಬಿಲ bila, *s.* A hole, cave.

ಬಿಲಾರ bilāra, s. Tin ; iron vessels plated with tin.

ಬಿಲಿಂಬಿ bilimbi, see ಬಿಂಬಲಿ.

ಬಿಲಾವರ bilāvāra, s. Glass, porcelain.

ಬಿಲುಕುಲು, ಬಿಲ್ಕುಲ್ bilukulu, bilukulu, adv. Never, not at all, by no means. 2. universally, entirely.

✓ಬಿಲೆ bilè, s. Price, value, worth. —ಅಡೆವನಿ to cost. —ಕಟ್ಟುನಿ to estimate, fix the price. —ಕೆ ದೆತ್ತೊಣನಿ to buy, purchase.

ಬಿಲ್ಪತ್ತೆ, ಬಿಲ್ಪಪತ್ತೆ bilpatrè, bilvapatrè, s. The bael tree, *Aegle marmelos*.

✓ಬಿಲ್ಲು billu, see ಬಿರು.

✓ಬಿಲ್ಲೆ billè, s. Anything made in a flat form, as a tablet or lozenge, a peon's badge, etc. 2. a pane, panel. ಸಂಧದ— a lozenge of sandal paste. —ಪಾಯೆ a peon.

ಬಿಲ್ವ bilva, see ಬಿಲ್ಪತ್ತೆ.

ಬಿಶಿ biši, see ಬಿಸಿ.

✓ಬಿಸತ್ತಿ bisatti, s. A knife.

✓ಬಿಸರುನಿ bisaruni (ಬಿಸರ್), v. n. To slip, tumble.

✓ಬಿಸಲೆ, ಬಿಸಲೆ bisalè, bisalè, s. An earthen vessel. ಕಿಂನಿ— a small earthen vessel. ಬಿಂಡಿ— a large earthen vessel.

ಬಿಸಾತ್ bisāṭu, s. Regard, concern, care for. ನಿನ ಬಿಸಾತ್ ಯಿಂಕ್ ದಾನೆ what do I care for you?

ಬಿಸಾಯಿನೇನ್ bisāyinēnu, s. The cord of a fishing net.

✓ಬಿಸಿ bisi, adj. Heat, warmth, esp. of the sun. 2. see ಬಿಚ್ಚೆ. ಬಿಸು bisu, see ವಿಸು.

✓ಬಿಸುಲು bisulu, s. Sunshine.

✓ಬಿಳಿ bili, adj. White.

ಬಿಕ್ಕೆ bikshè, see ಭಿಕ್ಕೆ.

✓ಬೀಂಪು bīmpu, s. A tail.

✓ಬೀಗೆ biga, s. A lock. —ಹ ಕೈ a key. ಕತ್ತಿರಿ— a cross-lock. —ಪಾಡುನಿ to lock, bolt.

✓ಬೀಗತನ bigatana, s. Relationship by marriage.

✓ಬೀಗೆ bige, s. A relative by marriage.

ಬೀಜ biḷa, s. A seed; cf. ಬಿತ್ತ. 2. origin, cause. 3. a cashew nut.

✓ಬೀಜಾಟ biḷāṭa, s. Waving, swinging, fanning; brandishing.

✓ಬೀಜಾಡುನಿ, ಬೀಜಾವುನಿ biḷāduni, biḷāvuni, c. v. (of ಬೀಜುನಿ) To brandish, fan. 2. to wave, swing out, fling. ಕೈ— to wave the hand backwards and forwards in walking; also ಬೀಜಿಡುನಿ.

✓ಬೀಜುನಿ biḷuni (ಬೀಜೆ), v. n. To swing, blow, as the wind. v. a. see ಬೀಜುನಿ.

ಬೀಡ್ biḷu, s. The beat of a policeman. 2. see ಬೀಟಿ. 3. see ಬೀಟ್.

✓ಬೀಟಿ biṭi, s. Blackwood. ಕರಿ— ebony, *Dalbergia latifolia*.

✓ಬೀಡ್ biḷu, s. A gathering, assembly. 2. dross, alloy of iron. ಸಂತೆದ— stallage.

ಬೀಡಿ bīdi, *s.* A cigarette.
 ಬೀಡಿಕೆ bīdikē, *s.* A herd of loaded cattle. 2. the pile of their burdens.
 ಬೀಡು bīḍu, *see* ಬೀಡ. 2. *see* ಬೂಡು.
 ಬೀಡೆ bīḍē, *s.* Shame, modesty. 2. agitation, nervousness, fear.
 ಬೀಣೆ bīṇē, *s.* The Indian lute. 2. a harmonium.
 ಬೀಣೆ bīṇē, *adj.* Tough, indissoluble, as overboiled jaggery.
 ಬೀತ್ bitu, *s.* Intoxication. *adj.* Intoxicated, drunk. *intj.* O drunkard! —ಅಪಿಸ to get drunk.
 ಬೀತಿ bīti, *see* ಭೀತಿ.
 ಬೀದಿ bīdi, *s.* A street, gate. ನಾಗ—, *see* ನಾಗಬೀದಿ.
 ಬೀನೆ bīnē, *s.* A grumbler. 2. *see* ಬೀಣೆ.
 ಬೀಪಾಳ್, ಬೀಪಾಳಿ bīpāḷu, bīpāḷi, *s.* A fisherman.
 ಬೀಪು bīpu, *s.* Casting, throwing. 2. blowing of wind. 3. waving hands. —ಬಲೆ a casting net.
 ಬೀಪುನಿ bīpuni (ಬೀ), *v. a.* To cast a net. 2. to throw, sling, as a stone. 3. to throw up earth. 4. to wave the hand. 5. to wash or cleanse rice. *v. n.* To blow, as wind; *cf.* ಬೀಜುನಿ.
 ಬೀಪೆ bīpe, *s.* A king, ruler; a cruel man. [lady.
 ಬೀಬಿ bibi, *s.* A Mohammedan
 ಬೀಮೆ bīme, *see* ಭೀಮೆ.
 ಬೀಮು bīmu, *s.* A beam.
 ಬೀಯ bīya, *see* ಬಿಯ.

ಬೀಯಂ, ಬೀಯಮ್ biyaṁ, biyamu, *s.* A jar, jug.
 ಬೀರ್ bīru, *s.* Beer.
 ಬೀರ್‌ದರಿ bīrudari, *see* ಜೀರದರಿ.
 ಬೀರ bīra, *s.* Vanity, conceit. 2. baseness, wickedness. 3. a panegyric, eulogy. 4. heroism, bravery. 5. mischievousness, trick, knavery. *adj.* Vain. 2. panegyric. 3. mischievous. —ದ ಬಿತ್ತ a mischievous person. —ದೆಪ್ಪನಿ to humble, humiliate. —ಪಟ್ಟನಿ, —ಲೆಪ್ಪನಿ to boast; to sing the panegyric of a demon. —ಘೋಷಿನಿ to lead a mischievous life; to get worse; to be troublesome.
 ಬೀರಂಜುನಿ bīraṅjuni (ಬೀರಂಜೆ), *v. a.* To collect, heap up.
 ಬೀರಾವುನಿ bīrāvuni, *see* ಬಿರವನಿ.
 ಬೀರಿ bīri, *s.* Conflagration of a jungle or hill. —ಬೂರುನಿ a forest or hill to be on fire.
 ಬೀರುನಿ, ಬೀರುನಿ bīruni, bīryuni (ಬೀರು), *v. a.* To scatter, disperse. 2. to brag, boast, parade.
 ಬೀರೆ bīre, *see* ವೀರೆ.
 ಬೀಲ bīla, *s.* A tail. —ದ ಮುಂಜೆ cubeb, or Chinese pepper, *Piper cubeba*. —ಸತ್ತುನಿ to walk behind one; *cf.* ಚಿರಿಸತ್ತುನಿ.
 ಬೀಸ bīsa, *adv.* Quickly, rapidly, fast; straightly. —ಘೋಷಿನಿ to go fast.
 ಬೀಸಕಲ್ಲ bīsakallu, *s.* A millstone; a hand-mill.

√ಬೀಸಣಿಗೆ, ಬೀಸಣಿಗೆ bīsaṅigē, bīsa-nigē, s. A fan.

ಬೀಸತ್ತಿ bīsatti, *see* ಬಿಸತ್ತಿ.

ಬೀಸನ, ಬೀಸನೆ bīsana, bīsanē, s. Fanning. 2. net-fishing. —ಸಾರಿ a fisher. —ಪಾಡುನ to fan.

√ಬೀಸುನಿ bīsuni (ಬೀಸ್), v. a. To fan. 2. to grind. 3. to wave, swing. 4. to cast. v. n. To blow, wave; *cf.* ಬೀಜುನ.

ಬುಂಜಿವುನಿ buñjipuni (ಬುಂಜಿ), v. a. To enjoy.

ಬುಂನು bunnu, *see* ಬೂನು.

ಬುಕಿಲ್ ಬುಕಿಲ್ bukiṭṭu, s. A fragrant powder used as a perfumery.

ಬುಕುಟೆ, ಬುಕುಣಿ, ಬುಕುನಿ, ಬುಕ್ಕುಡಿ bukuṭi, bukuṇi, bukuni, bukku-di, s. Anything reduced to a very fine powder, as flour, *etc.*

ಬುಕ್ಕು bukku, s. A handful. 2. *see* ಬಿಕ್ಕ.

ಬುಕ್ಕುಡು bukkuḍu, *see* ಮುಕ್ಕುಡು.

ಬುಕ್ಕುಡೆ bukkuḍē, *see* ಮುಕ್ಕುಡೆ.

ಬುಕ್ಕುನಿ bukkuni (ಬುಕ್ಕು), v. a. To pulverize, powder. v. n. *see* ಬಿಕ್ಕುನಿ.

ಬುಕ್ಕೆ bukke, *An affix showing the condition, disposition or habit of a person; as, ಸಜ್ಜಿ— a man subject to itch. ಬಂಗ— a man who chews or smokes hemp leaves.*

ಬುಕ್ತಿ bukti, s. Sacred ashes; —ಕ ಕರಡಿ a box containing sacred ashes.

ಬುಗು bugu, *see* ಬಕ್ಕು.

√ಬುಗುಡಿ buguḍi, s. A female's ornament worn in the tip of the ear. —ಫಾ a small flower plant with yellow blossoms.

ಬುಗುಬುಗು bugubugu, *see* ಬಗಬಗ.

ಬುಗುರಿ buguri, *see* ಬೋರಿ.

ಬುಗುಳುನಿ buguḷuni (ಬುಗುಳ್), v. n. To be grieved.

ಬುಜ buja, *see* ಭುಜ.

ಬುಜಂಗ bujaṅga, *see* ಭುಜಂಗ.

ಬುಜರಿಕೆ, ಬುಜರಿಗೆ bujarikē, bujari-gē, s. Dignity, honour.

ಬುಜು buju, *adv.* Softly. —ಜುಂ ಬುನಿ to suck as children.

ಬುಟ್ಟಿಗೆ butṭigē, *adv.* In cash, ready money. 2. in a round sum.

√ಬುಟ್ಟಿ butṭi, s. A basket.

ಬುಟ್ಟಿ butṭi, s. Compulsory or unrequited labour. —ಕ ಕೆಲಸ, —ಕ ಬೇಲೆ task work, forced labour, perfunctory work. —ಮ ಳ್ಪುನಿ, —ಸಾಗುವನಿ to do task work; to do a thing perfunctorily.

ಬುಡ budā, s. The bottom or stump of a tree. 2. origin, cause, foundation. ಕಾಲ— beginning. ಬುಡೊಕು ನೀರ್ ದೀಪಿನಿ to ruin one (*prov.*).

ಬುಡಂದೆ buḍandē, *adv.* Without intermission, incessantly; *cf.* ಬುಡುಪಿನಿ.

ಬುಡಕನೆ buḍakanē, *adv.* Suddenly. 2. heavily, with force; *cf.* ಬುಡ್ಡು. —ಬೂರುನಿ to fall heavily. —ಮುಕುನಿ to dive suddenly. —ಲಕ್ಕುನಿ to rise suddenly.

- ಬುಡಕ್ಕು budakka, *see* ಬುಡಕನೆ.
- ಬುಡಪತ್ತೆ budapatta, *adj.* Irregular. —ಜರ intermittent fever.
- √ಬುಡಲೆ budalē, *s.* 1. Ease, freedom. 2. overgrowing.
- √ಬುಡಾರ budāra, *s.* A temporary abode, lodging. —ಮಞ್ಞನಿ to take lodgings.
- ಬುಡಿಬೇಲೆ budibēlē, *see* ಬುಡುಬೇಲೆ.
- ಬುಡು, ಬುಡುಕಟ್ಟು, budu, budukattu, *see* ಬುಡುಗಡೆ.
- ಬುಡುಂಬ budumba, *adv.* Hastily. —ಪಾಡುನಿ to throw down hastily.
- ಬುಡುಕ್ಕು budukka, *adv.* Suddenly, unexpectedly.
- √ಬುಡುಗಡೆ budugadē, *s.* Liberty, release, freedom. 2. intermission. —ಆಪಿನಿ to be released. —ಮಞ್ಞನಿ to release.
- ಬುಡುದಾರೆ bududārē, *s.* The remarriage of a widow *or* of a divorced person. 2. a remarried wife.
- √ಬುಡುದಾಳಿ bududāli, *s.* A rover. 2. a libertine.
- √ಬುಡುಪಾವನಿ budupāvuni, *c. v.* (of ಬುಡುಪಿನಿ) To loosen, untie. 2. to release, emancipate, deliver.
- √ಬುಡುಪಿನಿ budupini (ಬುಡ), *v. a.* To put forth, from *or* away from. 2. to leave, forsake, quit, give up. 3. to let go, leave alone. 4. to shoot, discharge. 5. to remit, dispense with, deduct, leave out. 6. to dismiss, send away. 7. to cease, desist, terminate. 8.

to set to, set on, as men to work, dogs to fight, *etc.*; to appoint to a work. 9. to uncover, expose, make bare, as any part of the body. *v. n.* To become loose, dishevelled. ಕಂಠ್— to open the eyes. ಕಂಠ್ ಜಾಂ— to be in a perplexity. ಕುಪ್ಪೆ— to gallop a horse. ಕ್ರಯೊಡು— to reduce the price of a thing. ಜನ— to send a messenger. ಜೀವ— to expire. ವಾರಿ—, ಸಾರಿ— to make way, get out of the way. ಫೂ— to flower. ಜಾಂ— to gape, yawn; to confess, reveal. ಬೆಡಿ— to shoot a gun. *Added to the gerund or suspensive tense of other verbs, it expresses the completion of the action, and answers to off, away, etc.; as, ಕೊರ್ಪು— to give away. ತೆತ್ತೆ— to take away; to collect or recover fully, as a debt, etc. ಪರ್ಪು— to drink off.*

√ಬುಡುಬುಡು budubudu, *adv.* By drops. —ಬೂರುನಿ to fall by drops.

ಬುಡುಬೇಲೆ budubēlē, *s.* A journeyman's labour, job work.

ಬುಡೆದಿ budēdi, *see* ಬುಡೆದಿ.

ಬುಡ್ಡು budka, *see* ಬುಡಕನೆ.

ಬುಡ್ಡಲೆ buddalē, *s.* A kind of fishing net.

ಬುಡ್ಡೆ budḍē, *s.* A pod, legume.

ಬುಡ್ಪಿನಿ budpini, *see* ಬುಡುಪಿನಿ.

ಬುಡ್ರುನಿ budruni, *see* ಬುಡುಪಿನಿ.

- ✓ಬುಣ buna, *s.* A peg.
 ಬುಣುಪು bunupu, *s.* A straight branch. —ಕೈಲೆ a handle made of such a branch.
 ಬುಣುಪ್ಪು, ಬುಣ್ಪು bunuppu, bunpu, *s.* Heel-tendon. 2. *see* ಬುಣುಪು.
 ಬುತ್ತ್ butty, *see* ಬಿತ್ತ.
 ಬುತ್ತಾಯಿ buttāyi, *see* ಬೂತಾಯಿ.
 ಬುತ್ತಿ butti, *s.* Stale food. 2. food put up for a journey.
 ಬುತ್ತುನಿ buttuni, *see* ಬಿತ್ತುನಿ.
 ✓ಬುತ್ತೆ butte, *s.* Semen virile.
 ಬುದಾಲೆ budalè, *see* ಬುದಾಲೆ.
 ಬುದ buda, *see* ಬುಧ.
 ಬುದಲಿ budali, *see* ಬುದಲೆ.
 ಬುದಾರ budāra, *see* ಬುಧವಾರ.
 ಬುದುಬುದು budubudu, *s.* A bubbling or gushing noise of water.
 ✓ಬುದುಲೆ, ಬುದ್ದಲಿ, ಬುದ್ದೊಲಿ budulè, buddali, buddoli, *s.* A skin bottle.
 ಬುದ್ಯಂತೆ, ಬುದ್ಯಂದೆ budyante, budyande, *s.* A wise, sensible, or prudent man.
 ಬುಧ budha, *s.* The planet Mercury. —ವೆ the influence of Mercury on one's fortunes; good luck; prosperity.
 ಬುಧವಾರ budhavāra, *s.* Wednesday.
 ಬುದ್ಧಂತೆ buddhante, *see* ಬುದ್ಧಂತೆ.
 ಬುದ್ಧಿ buddhi, *s.* Intellect, sense, understanding. 2. knowledge, wisdom. 3. advice, admonition, reprimand. *intj.*

- Sir, your honour. —ದಾಂತಿ stupid, senseless. —ಜಿರಂಟೆ senselessness. —ವಂತಿಗೆ wisdom, prudence, sense. —ವಂತೆ a wise man. —ಹೀನೆ a stupid, senseless fellow. —ಕಲ್ಪುನಿ to learn wisdom, take counsel. —ಪಟ್ಟಿನಿ to advise, admonish. —ಬರ್ಪಿನಿ to grow wise, learn prudence.
 ಬುನಾದಿ bunādi, *s.* A foundation. 2. origin, cause. —ತೋಡುನಿ to dig a foundation. —ಕಟ್ಟುನಿ to build a foundation. —ಪಾಡುನಿ to lay a foundation.
 ಬುನಿಪು bunipu, *see* ಬುಣುಪು.
 ಬುನು bunu, *see* ಬುಣು.
 ✓ಬುರ್, ಬುರನೆ, ಬುರು, ಬುರುಬುರು buru, buranè, buru, buruburu, *see* ಬುರ್.
 ಬುರುಜಿ buruji, *see* ಬುರ್ಜಿ.
 ಬುರುಜು buruju, *see* ಬುರ್ಜು.
 ✓ಬುರುಡೆ burudè, *s.* A bottle, made of the shell of a cocoanut, gourd, etc. 2. the skull. 3. an inkstand. 4. a snuff-box. —ರಟ್ಟುವನಿ *lit.* to behead; to cut off; to revenge.
 ಬುರುಡೆ burudè, *see* ಬುರ್ಜಿ.
 ಬುರುಸು burusu, *s.* A brush.
 ಬುರೆಲ್ burelu, *see* ಬಿರೆಲ್.
 ✓ಬುರ್, ಬುರನೆ, ಬುರು burru, burranè, burru, *s.* The noise of a bird's wings in flying, etc.
 ಬುರ್ಕ್, ಬುರ್ಕು burku, burku, *s.* ✓Sipping noise. ✓2. the noise of breaking wind downwards.

ಬುರ್ಕಾವುನಿ burkāvuni, *see* ಪುರ್ಕಾವುನಿ.

ಬುರ್ಜಿ burji, *s.* Confusion. — ಅ
ಪಿನಿ to be confused.

ಬುರ್ಜು, ಬುರ್ದು burju, burdu, *s.*
A stone-dam; bastion.

ಬುರ್ತಾವುನಿ burtāvuni, *see* ಬುರ್ತಾವುನಿ.

✓ ಬುರ್ಡೆ burdè, *s.* Mud, mire.

ಬುರ್ನಾಸ್ burnāsu, *adj.* Tasteless,
insipid. 2. decayed, spoiled.
3. useless, worthless. — ಅರಿ
decayed *or* worthless rice.
— ನರವಾನಿ a worthless man.

ಬುರ್ನುಸ್ burnusu, *s.* A kind of
leveller.

✓ ಬುರ್ನು, ಬುರ್ನು burma, burmu, *s.*
A gimlet.

ಬುರ್ಸು bursu, *see* ಬುರುಸು.

ಬುಲಕ್ bulaku, *see* ಬೋಳಕ್.

ಬುಲಕುನಿ bulakuni, *see* ಬೋಲಕುನಿ.

ಬುಲರ bulara, *adj.* White, striped
with black.

ಬುಲರೆ, ಬುಲಾರೆ bularè, bulārè, *s.*
An ox striped white and
black.

ಬುಲಾಕ್ bulāku, *s.* A jewel,
worn by females between their
nostrils.

↓ ಬುಲಾವುನಿ bulāvuni, *c. v.* (of ಬು
ಲಾನಿ) To open wide, as the
eyes.

↓ ಬುಲಿವುನಿ bulipuni, *see* ಬುಲ್ಪುನಿ.

↓ ಬುಲುನಿ buluni, *v. n.* To be open.

✓ ↓ ಬುಲೆ bulè, *adj.* Fermenting. ↓ 2.
see ಬುಳೆ.

✓ ಬುಲೆಕಲಿ bulekali, *s.* Sour toddy.

↓ ಬುಲೆತಿ buleti, *see* ಬುಳೆತಿ.

↓ ಬುಲೆಪಿನಿ bulepini, *see* ಬುಳೆಪಿನಿ.

ಬುಲ್ಪಕ್ಕಿ, ಬುಲ್ಪುಲಪಕ್ಕಿ bulpakki,
bulbulpakki, *s.* A kind of
bird.

↓ ಬುಲ್ಪುನಿ bulpuni, *see* ಬುಳ್ಪುನಿ.

↓ ಬುಲ್ಲಾವುನಿ bullāvuni, *c. v.* (of ಬು
ಲ್ಲನಿ) To enlarge a sore, *etc.*
2. to split, make a crack.

↓ ಬುಲ್ಲುನಿ bulluni (ಬುಲ್ಲೆ), *v. n.* A
sore *or* wound to enlarge.
2. to crack, slit.

ಬುವನ buvana, *see* ಭುವನ.

↓ ಬುಸು, ಬುಸುಬುಸು, ಬುಸ್ಸು busu,
busubusu, bussu, *s.* Gasping,
panting. 2. hissing. } *adj.*
Sullen. — ಸುಟ್ಟುನಿ to hiss. ಮೀ
ನೆ ಬುಸುಬುಸು ಅಪಿನಿ the face to
look sullen.

✓ ಬುಸ್ಸು bussu, *s.* Hissing; the
noise of pouring water from
a water-lift; *also* ಬುಸ್ಸು.

ಬುಳಂತೆ bulānte, *see* ಬೋಳಂತೆ.

ಬುಳಂಬು bulambu, *see* ಬೋಜ್ಜು.

↓ ಬುಳಕ್ bulāku, *s.* Brightness,
shining.

↓ ಬುಳು bulu, *see* ಬುಳ್ಳು.

ಬುಳುನಿ buluni, *see* ಬುಳೆಪಿನಿ. 2. *see*
ಬುಲ್ಲುನಿ.

✓ ಬುಳೆ bulè, *s.* Standing, grow-
ing corn, a crop. — ಕಟಾವು
reaping of a crop. — ಕಾಣೆನೆ
the present of a small quan-
tity of new corn, *etc.*, made
by a tenant to his landlord
during the harvest season.
— ಚಿಲೆ the harvest time. — ಕೈ
ಪಿನಿ to reap corn.

ಬುಳೆಜೆಲ್ bulecelu, *see* ಬುಳೆಜೆಲ್.

✓ಬುಳೆತಿ buleti, (*fr.* ಬುಳೆಪಿನಿ) *adj.*
Full grown, ripe; *cf.* ಬುಳೆವನ.

✓ಬುಳೆಪಾವುನಿ, ಬುಳೆಪುಡುನಿ bulepāvu-
ni, bulepuduni, *c. v.* (*of* ಬುಳೆ
ಪನ) To make grow, rear, raise,
as a crop, *etc.*

✓ಬುಳೆಪಿನಿ, ಬುಳೆಪುನಿ, ಬುಳೆಯುನಿ, ಬುಳೆ
ವುನಿ bulepini, bulepuni, buleyu-
ni, bulevuni (ಬುಳೆ), *v. n.* To
grow, ripen, be ripe.

ಬುಳ್ಳು bulka, *see* ಬುಳ್ಳು.

↓ಬುಳ್ಳುಡ್, ಬುಳ್ಳುಡ್ bulkadu, bul-
kādu, *s.* ✓Crying passionately;
bawling! 2. clearness. *adj.*
Open, public.

↓ಬುಳ್ಳುಡುನಿ bulkaduni (ಬುಳ್ಳುಡ್), *v. n.*
To cry, as from fear *or* being
possessed of a demon.

↓ಬುಳ್ಳು ಬುಲ್ಪು, *s.* A cry, lamen-
tation. 2. the noise of any
animal *or* bird. 3. clamour.

↓ಬುಳ್ಳುನಿ bulpuni (ಬುಳ್ಳು), *v. n.* To
cry aloud, shout, exclaim.

↓ಬುಳ್ಳುನಿ bulluni, *see* ಬುಲ್ಲುನಿ.

ಬೂ bū, *see* ಭೂ.

ಬೂಂದು būndu, *see* ಬೂಂಡು.

ಬೂಕು būku, *s.* A book.

ಬೂಚಿ, ಬೂಚು būci, būcu, *s.* A
cork, stopper.

↓ಬೂಚಿ, ಬೂಚು, ಬೂಜು būci, būcu,
būju, *s.* Mould, mildew.

✓ಬೂಟಂಗ, ಬೂಟಕತನ būṭaṅga, bū-
ṭakatana, *see* ಬೂಟೆ.

↓ಬೂಟಾವುನಿ būṭāvuni, *c. v.* (*of* ಬೂ
ಟನ) To make pay *or* retri-
bute, to avenge, revenge.

✓ಬೂಟೆ, ಬೂಟು būṭi, būṭu, *s.*
Empty boast, brag. —ನಾರೆ,
—ದಾಯೆ a boasting man. —ಪಾ
ಕುನಿ to boast, brag.

✓ಬೂಟುನಿ būṭuni (ಬೂಟೆ), *v. a.* ✓To
repay, give in return, avenge.

✓✓2. to boast, brag.

✓ಬೂಡು būḍu, *s.* A manor-house,
mansion, residence of a head-
man. —ದಾಯೆ the squire of
a manor-house.

✓ಬೂಣ ಬುಣ, *s.* ✓A wedge, peg. 2. a
short stick driven into a jack-
fruit to ripen it soon. —ಜೊಟ್ಟುನಿ,
—ಹಾಕುನಿ to drive in a stick.

ಬೂಣು būṇu, *s.* The coffee berry.

ಬೂತ būta, *see* ಭೂತ.

ಬೂತಳ būtaḷa, *see* ಭೂತಳ.

ಬೂತಾಯಿ būṭāyi, *s.* Sardines,
—ದ ಕಕ್ಕು the refuse of sardine
fish.

✓ಬೂದಿ būdi, *s.* Ashes.

✓ಬೂದಿಂಗ, ಬೂದು būdiṅga, būdu,
adj. Ash-coloured.

ಬೂನ būna, *see* ಬೂಣ. 2. *see* ಬೂಣು.

ಬೂಪಾಳಿ būpāli, *s.* A king. —ರೋ
ಠ the kings'-evil.

ಬೂಬಿ būbi, *see* ಬೀಬಿ.

ಬೂಮಿ būmi, *see* ಭೂಮಿ.

ಬೂರಾಟ būrāṭa, *s.* Falling, crum-
bling; delapidation.

ಬೂರಾವುನಿ būrāvuni, *c. v.* (*of* ಬೂ
ರುನಿ) To cause to fall, to fell.
2. to conquer.

ಬೂರಿ būri, *s.* An assemblage,
congregation of people. —ಕೈ
ಪು a curry intended for a

grand entertainment. —ದಕ್ಷಿಣೆ a gift of money to a large number of mendicants. —ಸಕ್ಷು majority.

ಬೂರಿಗ್ būrigy, see ಬೂರುಗ.

ಬೂರಿಗೆ būrige, s. A kind of sweetmeat.

↓ಬೂರು būru, s. A creeper, climbing shrub. ಕೆಬಿಶ— the lower part of the ear. ಕೊಂಪದ, see ಬಸಲೆ. ದ್ರಾಕ್ಷ— vine.

↓ಬೂರುಗ būrugā, s. The tree *Eriodendrum anfractuosum*; also ಬೋರದ ಮರ; cf. ಅಲ.

ಬೂರುಡುನಿ būruḍuni, see ಬೂರುಡುನಿ,

ಬೂರುತಾವುನಿ būrutāvuni, see ಬೂರುತಾವುನಿ.

↓ಬೂರುನಿ būruni (ಬೂರಿ), v. n. ↓To fall. 2. to be caught in a snare. 3. to be overthrown, defeated. ↓4. to die. ಅಡ್ಡ— to fall down, prostrate, salute. ಮುಂಡು— to fall on the knees. ಸಮ— to suit, agree; to consent.

ಬೂರೆಲೆ būrele, s. A weak-legged man.

ಬೂರುಡುನಿ būruḍuni (ಬೂರ್ಡು), v. a.

To spread evenly, as grain for drying, or earth to level the ground. 2. to level, flatten.

ಬೂರುತಾವುನಿ būrtāvuni, see ಬೂರುತಾವುನಿ.

ಬೂರುತೆ būrtē, see ಮುತ್ತೆ.

ಬೂರುಪಾವುನಿ būrpāvuni, see ಬೂರುಪಾವುನಿ.

ಬೂಲ್ಯ, ಬೂಳ್ಳು būlya, būlya (corrupt. of ವೀಳ್ಳು), Betel leaves. 2. sandal paste offered to a demon and distributed to the people assembled.

ಬೂಷಣ būshāṇa, see ಭೂಷಣ.

ಬೂಳು būlu, see ಬೂರು.

ಬೃಹಸ್ಪತಿ brūhaspati, s. The planet Jupiter. 2. the preceptor of the gods. 3. the name of a law-giver. —ವಾರ Thursday.

ಬೆಂಗ್ beṅgy, s. Malice, hatred, envy; revenge. 2. disparagement, detraction, censure. —ಬೂಟುನಿ to revenge.

↓ಬೆಂಗ beṅga, s. The red sandalwood *Pterocarpus santalinus*. [ನಿ.

ಬೆಂಗರುಡುನಿ beṅgaruḍuni, see ಬೆಂಗರುಡುನಿ.

ಬೆಂಗರೆ, ಬೆಂಗ್ರೆ beṅgarè, beṅgrè, s. Bank, shore, margin. ಅಡ್ಡ— a shore resorted to by smugglers.

ಬೆಂಗಲಿ beṅgali, s. The dregs, refuse, lees. adj. Drunk, intoxicated. 2. capricious, whimsical. —ಕುಡಿಯೆ a drunkard, sot.

ಬೆಂಗಲಿ beṅgali, s. Boiled toddy.

ಬೆಂಗಿರಿ beṅgiri, see ಬಿಂಗಿರಿ.

ಬೆಂಗುನಿ beṅguni (ಬೆಂಗ), v. n. To repent, be sorry. 2. to feel pity, compassion, commiseration; also ಬೆಂಗೊಣುನಿ, ಬೆಂಜಿಣುನಿ.

ಬೆಂಗೊಡಿತೆಲೆಡೆ beṅgoḍitēḍē, s. A kind of fish.

ಬೆಂಜ beñña, see ಬೆಂಗ.

✓ ಬೆಂಜನ, ಬೆಂಜಾನ beñjana, beñnana, s. Curds, curdled milk.

✓ ಬೆಂಢ್, ಬೆಂಢು beñḍu, beñḍu, s. Pith, a light and spongy plant growing in water, *Aeschynomene aspera*. 2. thinness, leanness, lightness. *adj.* Thin, light; emaciated. —ಅಪಿನ to become lean, thin, light, emaciated.

✓ ಬೆಂಢೆ beñḍè, s. The esculent okra *Abelmoschus esculentus*. ಕಾಢಿ — *Hibiscus abelmoschus*. —ಕಾಢಿ its fruit.

ಬೆಂಢೆಕ್ಕು beñḍekku, s. The tree *Lagerstrœmia microcarpa*.

✓ ಬೆಂಢೊಲಿ beñḍoli, s. The bush *Physalis indica*.

ಬೆಂಢೊಲೆ beñḍolè, s. A hollow kind of gold ear-ornament.

✓ ಬೆಂಣೆ beñṇè, s. Butter.

ಬೆಂತರ್ bentarū, see ಬೆಂತರ್.

ಬೆಂತೆ bente, s. A class of Pariahs.

ಬೆಂತೆರ್ benterū, s. High water tide.

ಬೆಂದರ್, ಬೆಂದಿರ್, ಬೆನಿರ್ bendyry, bendiry, benniry, s. Hot water. 2. a tepid bath. 3. a bathroom; also —ಕೊಟ್ಟು. —ಮೈಪನ to bathe in hot water.

✓ ಬೆಂನಿ, ಬೆನೆ beñni, beñṇè, s. Land under cultivation. 2. agriculture. —ಗುಡ್ಡೆಲೆ, —ಡಾಯೆ a cultivator, farmer. —ಬೆನ್ನಿನಿ, —ಮಕ್ಕುನ to cultivate; to rent a land for cultivation. —ಮುಗಿಯುನ to finish cultivation.

ಬೆಂಬಲ bembala, s. Recommendation, help, patronage.

ಬೆಂಮು, ಬೆಂಮುರ್ bemme, bemmerū, see ಬೆಮೆ.

ಬೆಕ್ಕು bekka, see ಡಕ್ಕು.

✓ ಬೆಕ್ಕುಸ್ bekkasū, s. Surprise, wonder. ✓ 2. nausea, disgust. —ಫೋಪಿನ to be disgusted; to be astonished.

✓ ಬೆಕ್ಕುಸುನಿ bekkasuni (ಬೆಕ್ಕುನ್), v. n. ✓ To wonder, be surprised.

✓ 2. to faint, be tired. 3. to feel satiated.

✓ ಬೆಗಡುನಿ begaḍuni (ಬೆಗಡ್), v. n. To be alarmed, bewildered.

ಬೆಗಡೆ begaḍè, see ಬೆಗಡೆ.

ಬೆಗಪು begapu, see ಬೆಗರ್.

✓ ಬೆಗಪುನಿ, ಬೆಗರುನಿ begapuni, begaruni (ಬೆಗ, ಬೆಗರ್), v. n. To perspire, sweat.

✓ ಬೆಗರ್ begarū, s. Perspiration, sweat. —ಪುಟ್ಟುನಿ, —ಬೀಸುನಿ, —ಸೀಂಟುನಿ to perspire.

✓ ಬೆಚ್ಚ becca, s. Heat, warmth. *adj.* Hot, warm. *adv.* Hotly, warmly. —ನೀರ್ hot water. —ಅರಪನ to cool. —ಕೊಪಿನಿ, —ಮಕ್ಕುನಿ to warm, heat, make hot; to beat, flog.

✓ ಬೆಚ್ಚನ beccana, s. Warmth. 2. evening meal; cf. ತಂಜಾನ. —ಡ ಇಳ್ಳೆ a warm habitation.

✓ ಬೆಚ್ಚನೆ beccanè, *adv.* Hotly, warmly.

ಬೆಚ್ಚೆಲ್ beccelū, see ಬಚ್ಚೆಲ್.

✓ ಬೆಜಂಟ್ bejantū, s. A dried cake of cow-dung, used as fuel.

✓ಬೆರಂಗಡೆ berangadè, *adv.* Late, afterwards.

✓ಬೆರಂಗಯಿ berangayi, *adv.* Finally. ಬೆರಂಟ್, ಬೆರಂತ್ berantu, berantu, *see* ಬೆರಂತ್, ಭ್ರಮೆ. 2. *see* ಭ್ರಾಂತ್. ಬೆರಕ beraka, *see* ಬೆರಗ.

✓ಬೆರಕೆ berakè, *s.* A mixture, compound. —ಮೆಚ್ಚುನಿ to mix.

✓ಬೆರಗ್ beragu, *s.* Wonder, amazement. —ಅಪಿನಿ to be amazed.

✓ಬೆರಗುನಿ beraguni (ಬೆರಗ್), *v. n.* To be amazed, astonished.

ಬೆರಣಿ berane, *s.* A Brahman.

ಬೆರಮೆ beramè, *see* ಬೆರಮೆ, ಭ್ರಮೆ.

✓ಬೆರವುನಿ beravuni, *v. n.* To be mixed, mingled.

✓ಬೆರಸ್ berasy, *s.* An admixture.

✓ಬೆರಸುನಿ berasuni (ಬೆರಸ್), *v. a.* To mix, mingle.

✓ಬೆರಿ beri, *s.* The back. —ಮಟ್ಟಿಲೆ the lap, a pouch formed on the back by the folds of a garment. —ನೀರ್ very loose bowels. —ಮುಳ್ಳು the backbone. —ಮೊಡಂಕೆಲೆ hump-backed. —ಸಹಾಯ, *see* ಚಿರಿಸಾಯ. —ಪತ್ತುನಿ to follow, pursue. —ವಾಡುನಿ to turn back; to flee, run away; to backslide. —ಬೀ, —ಯೀ closely, at the heels, just behind. —ಯಿ ಬರ್ಪಿನಿ to follow closely.

✓ಬೆರಿಂಕಲ್ಲೆ beriinkallu, *s.* The backbone.

ಬೆರಿಸಾಯ berisāya, *s.* Support, aid, patronage, strength.

✓ಬೆರು beru, *s.* A marten.

ಬೆರೆಸುನಿ beresuni, *see* ಬೆರಸುನಿ.

✓ಬೆರೆಳ್ berelu, *see* ಬೆರೆಲ್.

ಬೆರ್ಕೆ berkè, *see* ಬೆರಕೆ. 2. *see* ಬೆರ್. ತಾರೆವ— roots of a cocoanut tree.

ಬೆರ್ತಡಿ, ಬೆರ್ತಳಿ, ಬೆರ್ತಾಳಿ bertadi, bertali, bertāli, *adv.* Closely behind.

ಬೆರ್ಪುನಿ berpuni, *see* ಬೆರ್ಪುನಿ.

✓ಬೆರ್ಪುರಿ berpuri, *s.* A borer.

ಬೆರ್ಮರ bermara, *s.* The fulcrum of a country water-lift.

ಬೆರ್ಮಸ್ಥಾನ bermasthāna, *see* ಬ್ರಹ್ಮಸ್ಥಾನ.

ಬೆರ್ಮೆ bermè, *see* ಭ್ರಮೆ. ನಿನ— by thee (I swear). —ಅಪಿನಿ, —ಪತ್ತುನಿ to be amazed, astonished; to feel giddy.

ಬೆರ್ಮೆ, ಬೆರ್ಮೆರ್ berme, bermeru, *see* ಬ್ರಹ್ಮರೆ. ಬೆರ್ಮೆರೆಗುಡಿ the demon's shrine. ಬೆರ್ಮಸ್ಥಾನ a place haunted by or sacred to it.

ಬೆರ್ಮತಿ bermeti, *s.* Trouble, annoyance, pain. ರಾಮ— what a wonder!

ಬೆರ್ಮೆಲು, ಬೆರ್ಮೆಳು bersolu, bersolu, *s.* A beam resting on the king-post.

✓ಬೆಲೆ belè, *see* ಬೆಲೆ.

✓ಬೆಲ್ಲಡೆ belcāde, *s.* A devil-dancer; one possessed with Kāli.

✓ಬೆಲ್ಲ bella, *s.* Jaggory. ಅಜ್ಜಿ— jaggory in tablets, sugarcane-jaggory. ಪಾಲೆ— palmyra jaggory. —ದ ರವೆ, —ದ ರಾವೆ syrup or boiled juice of sugarcane, treacle.

ಬೆಲ್ಲಪತ್ರೆ bellapatrè, *see* ಬೆಲ್ಲಪತ್ರೆ.

- ಬೆಲ್ಲಮುಳ್ಳು bellamullu, *s.* A kind of tree.
- ಬೆಲ್ಲೊಳ್ಳಿ bellolli, *s.* A tender leaf of a palmyra. 2. *see* ಬೊಳ್ಳುಳ್ಳು.
- ಬೆವರ್ತಿ bevarsi, *see* ಬೇವಾರಿತಿ.
- ಬೆಸರ್ besaru, *see* ಬೇಸರ್.
- ಬೆಸರ್ಪು, ಬೆಸ್ರಪು, ಬೆಸ್ರುಪು besarpu, besrapu, besrupu, *see* ಬೆವ್ಪು.
- ↓ ಬೆಸಿಗೆ besigē, *s.* Soldering gold or other metal. — *ದ ನ* a soldered ornament. — *ಪಾಡು* to solder.
- ಬೆಸಿಯುನಿ, ಬೆಸೆಯುನಿ besiyuni, beseyuni (ಬೆಸಿ), *v. n.* To get hot. 2. *fig.* to be angry or haughty.
- ಬೆಸುನಿ bessuni, *see* ಬೆಪ್ಪುನಿ.
- ಬೆಳಕಾರ belakāra, *s.* Borax.
- ✓ ಬೆಳಗ್ belagu, *s.* Brightness, splendour.
- ✓ ಬೆಳಗಾವುನಿ belagāvuni, *c. v.* (of ಬೆಳಗುನಿ) To make shine; to polish.
- ✓ ಬೆಳಗುನಿ belaguni (ಬೆಳಗಿ), *v. n.* To shine, glitter.
- ಬೆಲೆ bē, *pref.* Without, dis-. — *ಅ ಬುರು*, — *ಯಬುರು* disrespect, dishonour, etc.
- ✓ ಬೆಲಂಕೆ bēṅkē, *s.* Heat, sultriness. — *ಅವನಿ* to become sultry.
- ಬೆಲಂಗರೆ bēṅgarē, *see* ಬೆಂಗರೆ.
- ↓ ಬೆಲಂಜಿ bēṅṅi, *s.* The tree *Pterocarpus tantalinus*.
- ಬೆಲಂಚಿ bēṅci, *s.* A bench.
- ↓ ಬೆಲಂಟಿ bēṅṅē, *see* ಬೆಲಂಟಿ.
- ಬೆಲಂಶರ್ bēntaru, *s.* Change of smell or taste. *adj.* Unsa-

- voury. — *ಮೂರಿ* a bad smell, offensive smell of the body.
- ಬೇಕಿಲ್, ಬೇಕಿಲೆ, ಬೇಕಿಲ್ bēkily, bēkilē, bēcily, *s.* The upper part of a roof. — *ಅಟ್ಟ* the loft of a bath-room, used as a granary. — *ಕೊಟ್ಟ* a bath-room with such a granary. — *ಬಿತ್ತ* seed stored in such a granary.
- ಬೇಖೂಬ್ bēkhūbu, *adj.* Stupid, senseless. ಬೇಖೂಬೆ a stupid man.
- ಬೇಗ bēga, *adv.* Speedily, quickly, soon. *s. see* ವೇಗ.
- ಬೇಗಡೆ bēgaḍē, *s.* Tinsel, brass leaf or foil.
- ಬೇಗಾರಿ bēgāri, *s.* Compulsory labour.
- ಬೇಜ್, ಬೇಜು bēcu, bēcu, *see* ಬೇಸಿ.
- ಬೇಜಿಲ್ bēcily, *s.* A kind of pumpkin.
- ಬೇಜಾ bējā, *adj.* Improper, inconsistent, unsuitable, bad. — *ಕೆಲಸ* an improper act.
- ✓ ಬೇಜಾರ್ bējāru, *s.* Weariness, fatigue. 2. disgust, offence, vexation, annoyance.
- ಬೇಜ್ಜಿ bējji, *see* ಬೆಂಕಿ.
- ↓ ಬೇಟೆ bēṭi, *see* ಬೇಟಿ. ↓ 2. *see* ಬೆಲಂಟಿ.
- ✓ ಬೇಡವೆ bēḍave, *s.* A Fowler. 2. a poor man, beggar.
- ಬೇಡಿ bēḍi, *s.* Fetters, chains, hand-cuffs. — *ಪಾಡುನಿ* to fetter.
- ✓ ಬೇಡುನಿ bēḍuni (ಬೇಡ), *v. a.* To beg, ask, beseech, entreat.
- ಬೇಡೆ bēḍē, *s.* The keystone of an arch. 2. abounding in thorns.

ಮುಕ್ಕುಡ— full of thorns. —ಪಾ
ತುನ to fix the keystone; to
finish a work.

ಬೇತಲ್, ಬೇತಾಳ್ bētaḷu, bētāḷu,
adj. Naked. s. Nakedness.

ಬೇತಾಳಿ bētāḷe, s. A demon sup-
posed to haunt dead bodies
and cemeteries.

✓ಬೇತೆ bētē, adj. Separate, differ-
ent, distinct, other. —ಅಪಿಸಿ
to become separated. —ಮ
ಕ್ಕುನಿ to separate; to change.

✓ಬೇದ್ bēdu, s. Secret information.
—ಗಾರೆ, —ದಾಯೆ a spy. —ಕೊರ್ಪಿನಿ
to give secret information.
—ಸೆಪ್ಪನಿ to spy, pry. —ಸಿನ್ನಿನಿ to
know a secret.

ಬೇದ್, ಬೇದ bēdu, bēda, see ಭೇದ.

ಬೇದಬು, ಬೇದಾಬ್ bēdabu, bēdābu,
s. Disrespect, incivility, in-
sult. —ಮುಳ್ತೆದ್ ಪಾತೆರುನಿ to speak
rudely, or insultingly.

ಬೇದಾನ bēdāna, s. A kind of
medicinal seed.

ಬೇದಿ bēdi, see ಭೇದ.

ಬೇದಿಗೆ bēdigē, see ವೈದಕೆ.

ಬೇದುನಿ, ಬೇದ್ಯುನಿ bēduni, bēdyuni
(ಬೇದ್), v. a. To leaven dough
with toddy. 2. to listen, give
ear. ಮರ್ಡ್— to apply a medi-
cine.

ಬೇದೊಳಿಗೆ bēdoḷigē, s. Cultivated
land, fertile land.

ಬೇದೆ bēdē, see ಬೆದೆ.

ಬೇನೆ bēnē, s. Ache, pain. ತಕೆ—
headache. ಕರುಮುಟ್ಟು— severe
pain. ಬಂಜಿ— the colic. —ಬ
ರ್ಪಿನಿ to have labour pains.

ಬೇಪಾರ bēpāra, see ಪ್ಯಾರ, ಪ್ಯಾಪಾರ.

✓ಬೇಪಾವುನಿ bēpāvuni, c. v. (of ಬೇ
ಪಿನಿ, ಬೇಪುನಿ) ✓To boil, seethe,
✓cook. ✓2. to cause to thatch,
get thatched, as a roof.

✓ಬೇಪಿನಿ bēpini (ಬೇ), v. a. & n. To
boil; to be boiled, seethed,
cooked.

✓ಬೇಪು bēpu, s. ✓Lurking, spying.
2. a kind of angling.

✓ಬೇಪುನಿ bēpuni (ಬೇ), v. a. To lurk,
watch, spy; to betray.

✓ಬೇಪುನಿ bēpuni (ಬೇ), v. a. To
thatch the roof of a house,
etc.

ಬೇಬಂದ್ bēbandu, adj. Unsettled,
without order. 2. negligent,
careless.

ಬೇಯಬುರು bēyaburu, s. Disres-
pect, dishonor, insult.

✓ಬೇಯಿಪಿನಿ bēyipini, see ಬೇಪಿನಿ.

✓ಬೇಯುನಿ bēyuni (ಬೇ), v. n. To
boil, seethe, be cooked, baked.

✓ಬೇರ್ bēru, s. A root. 2. origin,
cause. ತಾಯಿ— a root-stalk.
ತೈ— a kind of citron, used in
medicine. —ಊರುನಿ, ಬೇರೂರುನಿ to
take root, be fixed. —ಕೊರ್ಪಿನಿ
to aid, help; to incite, insti-
gate.

ಬೇರ bēra, see ಪ್ಯಾರ.

ಬೇರಾವುನಿ bērāvuni, c. v. (of ಬೇರು
ನಿ) To lift up the hand for
striking. 2. to beck, make a
sign with the hand. 3. to
row a boat.

ಬೇರಿ bēri, see ಭೇರಿ.

ಬೇರುನಿ bēruni (ಬೇರಿ), *v. n.* To be waved, lifted up, as the hand.
v. a. To lift up, as the hand.
ತುಡರ್, ಏನೆ— to trim a light.
ಮಂಣ್— to throw *or* pile up earth. ದಂಡ್, ಪೋಡ್— to row a boat.

ಬೇರೆಗೆಟ್ಟಿ bēreṅgeṭṭi, *s.* A large kind of lobster.

ಬೇರೆಜಿ, ಬೇರೋಜಿ bēreji, bērōji, *s.* Land-revenue. 2. amount of assessment.

ಬೇರೆದಮರ bēredamara, *s.* The croton tree. *Croton tiglium.*

ಬೇರ್ಪುರಿ bērpuri, *see* ಬೆರ್ಪುರಿ.

ಬೇಲಾಯುದ್ಧ bēlāyudha, *s.* A lance, pike.

✓ಬೇಲಿ bēli, *s.* A hedge, fence.
—ದ ತಾಣ a post *or* pole of a hedge.

✓ಬೇಲಿ bēlē, *s.* Work, labour; *cf.* ಬೇಳೆ. —ದಾಯ a workman. —ಬೆನ್ನಿ to work.

ಬೇವಾರಿಶಿ bēvāriśi, *adj.* Unclaimed, without a claimant. —ಮಾಲ್ unclaimed property.

✓ಬೇವು bēvu, *s.* ✓The Neem *or* margosa tree; *also* ಕೈಬೇವು. 2. *see* ಸೇವು.

ಬೇವುನಿ bēvuni, *see* ಬೇಯುನಿ.

ಬೇವೂರು bēvūru, *s.* A foreign country.

ಬೇಶ್ bēśu, *s.* ಬೇಸ್.

✓ಬೇಶ್ ಬೆಶ್, *s.* The second Tulu month. —ದ ಏನಿ the first rain. ಅರೆ— hot weather.

ಬೇಶಾಲ bēśāla, *s.* The hot season.

ಬೇಶ್ಯ, ಬೇಷ bēśya, bēsha, *see* ಬೇಶ.

ಬೇಸ್ bēśu, *adj.* Good, proper, well; excellent, agreeable.

ಬೇಸಪ್ಪು bēsappu, *see* ಬೇಸೊಪ್ಪು.

✓ಬೇಸರ್ bēsarū, *s.* Fatigue, weariness, vexation, disgust. *adj.*

✓ Fatigued, weary. —ಅಪಿನಿ to get tired, be weary. —ಬೆಪ್ಪುನಿ to rest.

ಬೇಸಾಯ bēśāya, *s.* Cultivation, agriculture, farming; *bet.* ವ್ಯವಸಾಯ.

ಬೇಸಿ bēsi, *see* ಬೇಸ್.

✓ಬೇಸಿಗೆ, ಬೇಸ್ಯ bēsigē, bēśya, *see* ಬೇಶ.

ಬೇಸುರ್ಪು bēsurpu, *see* ಬೆಡಪು.

ಬೇಸೊಪ್ಪು bēsooppu, *s.* The curry leaf *Bergera kaniigii*; *cf.* ಬೇವು.

✓ಬೇಳೆ bēlē, *s.* ✓Split pulse. 2. one-eighth of a rupee. 3. a liquid measure of about six seers.

✓ಬೈ bei, *s.* ✓Straw. —ತಮುಟ್ಟಿ a stack. 2. *see* ಬಾಯಿ. —ವರ್ಪುನಿ to thrash.

ಬೈಂಕು bein̄ku, *adj.* Dull.

ಬೈಂಚಿಗೆ, ಬೈಂಬು beimbige, beimbu, *s.* A reindear; a boar. 2. *see* ಬೈಮುಗ.

✓ಬೈಕ್ beiku, *s.* ✓Delay, stay. *adj.* Soft, delicate. *adv.* (*abbrev.* of ಬಯ್ಯಿನ್) In the evening.

ಬೈಕಡಿ beikaddi, *s.* A female demion so called.

ಬೈಕತ್ತೆ beikattē, *s.* A sickle.

ಬೈಕಲ್ಲ beikallu (ಬಾಯಿವಕಲ್ಲ), *s.* The stone *or* stones at the mouth of a well.

ಬೈಕೆ beikē, *see* ಬಯಕೆ.

ಬೈಕೆರ beikeru, *s.* A Malabar physician.

ಬೈಟ್ beitu, *s.* Stay, sitting.
—ಮಕ್ಕನಿ to cause to sit.

ಬೈತಡ್ beitadu, *s.* A flail, thrashing stick.

ಬೈತಬಾರ್ beitabāru, *s.* An inferior kind of paddy, obtained by beating straw.

ಬೈತರಿ beitari, *s.* A very inferior kind of rice.

ಬೈತಲೆ beitalē, *s.* Vortex, top, summit.

ಬೈದಂಡೆ beidandē, *s.* A beam put across the mouth of a well to stand upon when drawing water.

ಬೈದುರ್ಲಿ beidurli, *see* ಬೈದುರ್ಲಿ.

ಬೈದೆ beide, *s.* A toddy-drawer; *fem.* ಬೈದೈದಿ.

ಬೈದೆರ್ಲು, ಬೈದೆರ್ಲು beiderlu, beiderlu, *s.* The demons Kōṭi and Ānṇaya, said to have been the sons of a Billavar father by a Brahman wife.

ಬೈದೈ beidya, *see* ಬೈದೈ.

✓ ಬೈನ, ಬೈನಿ beina, beini, *s.* The bastard sago palm, *Caryota urens.*

ಬೈನಾಳಿ beināli, *s.* A demon so called.

ಬೈಪ beipa, *s.* Obliquity, slope.
adj. Oblique, sloping.

ಬೈಪಣೆ beipanē, *s.* A manger.

✓ ಬೈಪಿನಿ, ಬೈಪುನಿ beipini, beipuni (ಬೈ),
v. a. ✓ To chip or pare ob-

liquely. | 2. to cut, reap. 3. *see* ಬೇಪಿನಿ. 4. *see* ಬೈಯನಿ.

ಬೈಮುಗ, ಬೈಮುಗೆ beimuga, beimugē, *s.* Shyness; shying.

ಬೈಮುಗ beimruga, *s.* A lair.

✓ ಬೈಯ, ಬೈಯ್ಯ beiya, beiyya, *s.* Evening. —ನ, —ವನ in the evening. —ಮಲ್ಲನೆ the four-o'clock flower, *Mirabilis jalappa.*

✓ ಬೈಯುನಿ beiyuni (ಬೈ), *v. n.* To perch, roost.

ಬೈಯಲಿ beiyeli, *s.* Riding. 2. skipping, romping, as boys.

ಬೈರಂಗ beiraṅga, *see* ಬಹಿರಂಗ.

ಬೈರಯೆ, ಬೈರವು, ಬೈರಿಗೆ beirayē, beiravu, beirigē, *s.* An instrument for boring; *cf.* ಬುರ್ಲು.

ಬೈರವೆ beirave, *see* ಬೈರವೆ.

ಬೈರಾಗಿ beirāgi, *s.* An ascetic, mendicant.

ಬೈರಾಸ್ beirāsu, *s.* An upper or over cloth, a bath-towel.

ಬೈರಿ beiri, *s.* A kind of kite.

ಬೈರೆ beire, *s.* A man belonging to a class of Pariahs.

✓ ಬೈಲ್ beilu, *s.* A fertile kind of rice-field, situated in a low land which can be easily irrigated. ✓ *adj.* Public. —ಆಪಿನಿ to become public.

ಬೈಲಕರೆ, ಬೈಲರೆ, ಬೈಲಾರ್, ಬೈಲಾರೆ beilakarē, beilarē, beilāru, beilārē, *s.* A low land near the seashore.

ಬೈಲ್ಮಣ beilmaṇa, *see* ಬಲ್ಮಣ.

↓ಬೊಂಕೆ boṅka, *adj.* Big, large.
—ಅಸ್ವ a large swelling; *also*
ಸೋಂಕು ತಿಪ್ಪಿ. —ತಿಪ್ಪಿ a large
cocoanut shell.

ಬೊಂಕಲಿಯುನಿ boṅkaliyuni, *see*
ಬೊಂಕೆಲುನಿ.

↓ಬೊಂಕು boṅku, *adj.* Hollow, void,
empty.

↓ಬೊಂಕುನಿ boṅkuni (ಬೊಂಕ), *v. a.*
To deny.

↓ಬೊಂಕೆಲುನಿ boṅkeluni (ಬೊಂಕೆಲ್),
v. n. To swell.

↓ಬೊಂಗ್, ಬೊಂಗು boṅgu, boṅgu, *s.*
The inner part of the tender
shoot of a cocoanut. 2. a
distended navel. 3. a protu-
berance on any part of the
body. 4. a large flower-
bud.

ಬೊಂಗುಡೆ boṅguḍè, *see* ಬಂಗುಡೆ.

↓ಬೊಂಗುನಿ boṅguni (ಬೊಂಗ್), *v. n.*
To be distended, protuberate;
also ಬೊಂಗುಮುಳ್ಳೋಪಿನಿ.

ಬೊಂಡ boṅḍa, *s.* A tender cocoa-
nut. ಸೆಂಡಾಳಿ— a red kind of
the same.

ಬೊಂಡಲ boṅḍala, *see* ಬೊಂಡೆಲಿ.

ಬೊಂಡಿ boṅḍi, *see* ಬೊಂಡಿ.

↓ಬೊಂಡು boṅḍu, *s.* Marrow. 2.
the brain. 3. pith. —ಅಲಂಕುನಿ
to be stunned. —ಅಪಿನಿ to be
emaciated, decayed, become
thin.

↓ಬೊಂಡೊಲಿ boṅḍoli, *s.* *Physalis*
Indica.

ಬೊಂಡೊಲು boṅḍolu, *s.* A kind of
medicinal plant.

↓ಬೊಂಣೆಯಿ boṅṇeyi, (*corrup. of*
ಬೊಣ್ಯನೆಯಿ) Butter.

ಬೊಂಣ್ಯ boṅṇya, *s.* Ashes.

ಬೊಂಶೆಲ್ bontely, *s.* The seventh
Tulu month; the sign *Libra*.

ಬೊಂದ್, ಬೊಂದು bondu, bondu, *s.*
Weakness.

↓ಬೊಂದ, ಬೊಂದ್ಯ bonda, bondya, *s.* A
tender branch of a palmyra.

ಬೊಂದೆ, ಬೊಂದೆನ bondè, bondena,
s. A kind of sardine.

ಬೊಂಪಿರಿ bompiri, *see* ಬೊಂಬುರಿ.
adj. White.

ಬೊಂಬದೊಟ್ಟಿ bombadottè, (*corrup.*
of ಬೊಂಡದ ವಟ್ಟಿ) *s.* A tender
cocoanut which has been
emptied of its contents. —ರಟ್ಟಾ
ವನಿ to throw it out; to
smash, as one's head, *abus.*

ಬೊಂಬಾಯಿ bombāyi, *s.* Bombay.

ಬೊಂಬು bombu, *s.* A large cocoa-
nut shell. 2. *see* ಬೊಂಬು.

ಬೊಂಬುರಿ bomburi, *s.* A small
kind of oyster.

ಬೊಂಬುಲಿ bombuli, *s.* A kind of
fish, called "Bombay-duck."

ಬೊಂಬುಳಿ bombuli, *s.* A mob.

↓ಬೊಂಬೆ bombè, *s.* A puppet, doll.
2. an image, idol. 3. a silver
coin. —ಅಟ a puppet show.

ಬೊಂಮನ bommana, *see* ಬಂಮನ.

ಬೊಂಮರ್ತಾಯೆ bommarūtāye, *s.*
A demon so called.

ಬೊಂಮಿ bommi, *s.* A stupid
woman.

ಬೊಂಮು bommu, *see* ಬೊಂಬು.

ಬೊಂಮೆ bombe, *s.* A simpleton.

ಬೊಂಬಟ್, ಬೊಂಬು bormbaṭṭu, bormbu, *see* ಬೊಂಬಟ್ಟು.

ಬೊಕ್ಕೆ bokka, *conj.* And, but. *adj.* Subsequent. *adv.* Afterwards, then, even. —ಲಾ again, again and again. —ಏ ಅಲೋಚನೆ an after thought.

ಬೊಕ್ಕಣ bokkaṇa, *s.* A bag, pocket.

ಬೊಕ್ಕಸ bokkasa, *s.* A large bag. 2. a kind of portmanteau. 3. treasure, treasury.

ಬೊಕ್ಕಿ, ಬೊಕ್ಕೆ bokki, bokkè, *s.* An itch, pustule, pimple.

ಬೊಕ್ಕಲೆ bokkele, *s.* A provoker.

ಬೊಕ್ಕೊಂಜಿ bokkoṅji, *pron., adj.* Another.

ಬೊಕ್ಕೊರಿ bokkori, *pron., adj.* Another.

ಬೊಗರಿ bogari, *s.* A spinning top. 2. *see* ಬೊಗೊರಿ. *adj.* *see* ಬೋಗರೆ.

ಬೊಗಲಾಟೆ bogalāṭa, *see* ಬಗಲಾಟ.

ಬೊಗಾರಿ bogāri, *s.* A copper-smith.

ಬೊಗೊರಿ bogori, *s.* The jujube tree, *Ziziphus zujuba*.

ಬೊಗೊರಿವಿನ್ ಬೋರಿಮಿನ್, *s.* A kind of fish.

ಬೊಗ್ಗಿ boggi, *s.* A bitch.

ಬೊಗ್ಗಲಿ, ಬೊಗ್ಗಲಿ, ಬೊಗ್ಗಲಿ, ಬೊಗ್ಗಲಿ bog-guli, bogguli, boggulli, *s.* The Indian squill, *Scilla Indica*.

ಬೊಗ್ರೆ bogre, *s.* A dog.

ಬೊಜ್ಜಿ bojja, *s.* A funeral ceremony or feast, funeral obsequies.

ಬೊಟ್ಟೆ boṭṭa, *s.* A spot, mark. 2. a drop. —ಪಾಡುನಿ to put a mark on the forehead.

ಬೊಟ್ಟಾನೆ boṭṭāna, *adv.* Excessively, exceedingly. —ಬೊಡಿಯುನಿ, —ಬೊಡಿಪೋನಿ to be very much exhausted.

ಬೊಟ್ಟಾವುನಿ boṭṭāvuni, *c. v.* (of ಬೊಟ್ಟುನಿ) To make beat, as a drum. 2. to cause to hammer, as metal. 3. to cause to knock, as a door.

ಬೊಟ್ಟಿಕಂಡೆ boṭṭikaṇḍa, *see* ಬೊಟ್ಟುಕಂಡೆ.

ಬೊಟ್ಟು boṭṭu, *s.* *see* ಬೊಟ್ಟು. *adj.* High, lofty. 2. dry, as land. —ಕಂಡೆ a high land, dry field. ಕರೆನೀರಿ— such a rice-field irrigated by a reservoir situated on a hill. ಬಾಣ— a rice-field depending solely on rain water for its irrigation.

ಬೊಟ್ಟುನಿ boṭṭuni (ಬೊಟ್ಟು), *v. a.* To beat, as a drum. 2. to hammer, as metal. 3. to knock, as a door.

ಬೊಟ್ಟಲೆ boṭṭele, *s.* A drummer. ಬೊಡೆ boḍa, *see* ಬಡೆ.

ಬೊಡಿ boḍi, *s.* Satiety, surfeit, loathing, disgust. 2. backwardness. 3. exhaustion, tiredness, fatigue.

ಬೊಡಿಸಾವುನಿ boḍipāvuni, *c. v.* (of ಬೊಡಿಯುನಿ) To satiate, cloy, surfeit. 2. to exhaust, tire.

ಬೊಡಿಯುನಿ boḍiyuni (ಬೊಡಿ), *v. n.* To be satiated, cloyed, surfeited. 2. to be tired, done up.

- ಬೊಡು boḍu, *see* ಬಡು.
- ✓ಬೊಡೆದಿ boḍedi, *s.* A wife.
- ✓ಬೊಡ್ಡಿ bodḍi, *d. v.* (*neg. of* ಬೋಡು).
Must not, should not, do not.
- ✓ಬೊಡ್ಡೆ boḍḍe, *s.* ✓A stout man.
2. a simpleton.
- ಬೊಣ್ಣು bonya, *see* ಬೊಣ್ಣು.
- ಬೊದುಂಬಟ್ಟು bodumbattu, *adj.*
Stout, corpulent, unwieldy.
- ಬೊದುಂಬೆ bodumbe, *s.* A corpulent man.
- ✓ಬೊದುಲುನಿ, ಬೊಡೊಲುನಿ boduluni, bodoluni (ಬೊಪುಲ್, ಬೊಪೊಲ್), *v. n.*
To soak, steep.
- ಬೊನು bonu, *s.* Encompassing, enclosure. —ನು ಪಾಡುನಿ to encompass.
- ಬೊಪ್ಪರ್ bopparu, *see* ಬಪ್ಪರ್.
- ಬೊಪ್ಪು, ಬೊಪ್ಪೆ boppu, boppè, *see* ಬಪ್ಪು, ಬಪ್ಪೆ.
- ಬೊಪ್ಪೊಣಿ bopponi, *s.* A small kind of crab.
- ಬೊಬ್ಬಾಟ, bobbāṭa, *s.* A loud noise of quarrelling, weeping, or lamentation; a shout.
- ✓ಬೊಬ್ಬುಳಿ bobbuli, *s.* A bubble.
- ಬೊಬ್ಬುರ್ಸಿ bobbursi, *s.* A cook.
- ✓ಬೊಬ್ಬೆ bobbè, *s.* Crying, weeping; *cf.* ಬೊಬ್ಬಾಟ. —ಪಾಡುನಿ to cry out.
- ಬೊಮ್ಮನ bommana, *see* ಬಮನ.
- ✓ಬೊರಂಬು borambu, *s.* A small kind of mat.
- ✓ಬೊರಿಪಿನಿ boripini (ಬೊರಿ), *v. a.* To milk.
- ✓ಬೊರಿಯುನಿ boriyuni (ಬೊರಿ), *v. n.*

- ✓To yield milk. \ *v. a.* To pillage, plunder, rob.
- ಬೊರು boru, *s.* Brag, boast. —ತಾಯಿ a braggart.
- ಬೊರುಕಲ್ಲ, ಬೊರ್ಕಲ್ಲ borukally, borkally, *see* ಬೊಕ್ಕಲ್ಲ.
- ಬೊರ್ಕುಡೆ, ಬೊರ್ಗುಡೆ borkudè, borkudè, *see* ಬೊಲ್ಕುಡೆ.
- ಬೊರ್ಕು borcu, *see* ಬೊರ್ಕು.
- ಬೊರ್ದು bordu, *see* ಫೊರ್ದು.
- ✓ಬೊಲ್ bolu, *adj.* White, bright.
- ಬೊಲ್‌ಂಬು bolumbu, *see* ಬೊಳುಂಬು.
- ಬೊಲಂಕರುನಿ, ಬೊಲಂಕುರಿಯುನಿ bolankaruni, bolankuriyuni (ಬೊಲಂಕರ್, ಬೊಲಂಕುರಿ), *v. n.* To be intoxicated, fascinated; to be lustful, proud.
- ಬೊಲಕ್ bolaku, *see* ಬೊಳಕ್.
- ✓ಬೊಲಕುನಿ bolakuni (ಬೊಲಕ್), *v. a.*
To weld, solder.
- ✓ಬೊಲ್ಕರ bolgara, *adj.* Whitish.
- ಬೊಲ್ಕಲ್ಲ bolkally, *see* ಬೊಕ್ಕಲ್ಲ.
- ಬೊಲ್ಕುಡೆ, ಬೊಲ್ಗುಡೆ bolkuḍè, bolkuḍè, *s.* A small umbrella, used in demon worship.
- ✓ಬೊಲ್ಕಯಿ bolçayi, *adj.* Pale, wan.
- ✓ಬೊಳ್ಳಿ bolçi, *adj.* ✓White. 2. *see* ಬೊಳ್ಳಿ.
- ಬೊಲ್ಕುನಿ bolcuni, *see* ಬೊಳ್ಳುನಿ.
- ಬೊಲ್ಚೆಲ್ bolçelu, *see* ಬೊಳ್ಳಿ.
- ✓ಬೊಲ್ಡು boldu, *see* ಬೊಳ್ಳು.
- ಬೊಲ್ಯರಿ bolyari, *s.* A kind of rice.
- ಬೊಳ್ಳಿ bolli, *s.* *see* ಬೊಳ್ಳಿ. *adj.* *see* ಬೊಳ್ಳು.

- ಬೊಲ್ಲೆ bollè, *s.* A white kind of lice, found on clothes.
- ✓ಬೊಳ್ ಬoḷu, *see* ಬೊಲ್.
- ✓ಬೊಳ್‌ಂಗರೆ boluṅgarè, *adj.* White.
- ಬೊಳ್‌ಂಕ್ bolanku, *s.* Mire, mud.
- ಬೊಳ್‌ಂತೆ bolanté, *s.* Rice from paddy that has not been boiled; *also* ಬೊಳ್‌ಂತ್ಯರಿ.
- ಬೊಳ್‌ಂಬು bolambu, *see* ಬೊಜ್ಜ.
- ✓ಬೊಳ್‌ಕ್ ಬoḷaku, *s.* The fat of fish; fish-tar.
- ಬೊಳ್‌ಕರ್ bolakary, *adj.* Partially or nearly ripe.
- ಬೊಳ್‌ಕುನಿ bolakuni, *see* ಬೊಲಕುನಿ.
- ✓ಬೊಳ್‌ಚ್ಚೆಲ್ ಬoḷacçely, *s.* ✓Shying.
- ✓✓ 2✓ripening. ✓3. paleness.
- ಬೊಳ್‌ಜ್ಜಿ ಬoḷajji, *see* ಬೊಜ್ಜ.
- ಬೊಳ್‌ಪು bolapu, *s.* A mode of catching fish with a net fringed with palm leaves. —ವೈಪುನಿ to fish with such a net.
- ✓ಬೊಳ್‌ಯೆ bolaye, *s. lit.* A white man. 2. an epithet used by Pariahs in addressing higher castes of people.
- ಬೊಳ್‌ಸುನಿ bolasuni, *see* ಬಳಸುನಿ.
- ಬೊಳ್‌ಂಜಿರ್ bolinjiry, *s.* A small, white kind of fish, called *cara pao*. 2. a kind of grass.
- ಬೊಳ್‌ರ್ ಬoḷiry, *s.* A kind of bush. —ತಪ್ಪು its leaves used in medicine.
- ✓ಬೊಳ್‌ರುನಿ boliruni (ಬೊಳಿರ್), *v. n.* To become white or clear.
- ಬೊಳ್‌ಸುನಿ bolisuni, *see* ಬೋಳಿಸುನಿ.

- ಬೊಳ್ಳು bolu, *see* ಬೊರು. 2. *see* ಬೊಳ್ಳು.
- ಬೊಳ್ಳುಂಬು bolumbu, *s.* Alburnum, sapwood.
- ಬೊಳ್ಳುಪ್ಪು boluppu, *s.* White salt.
- ಬೊಳ್ಳುಬೇನೆ bolubēnè, *s.* Severe colic.
- ಬೊಳ್ಳೆನ bolena, *see* ಬೊಳ್ಳೆನ.
- ✓ಬೊಳ್ಳೆಪುನಿ bolepuṇi, *see* ಬುಳೆಪುನಿ.
- ✓ಬೊಳ್ಳೆರುನಿ boḷeruni (ಬೊಳಿರ್), *v. n.* To become pale, to fade.
- ✓ಬೊಳ್ಳಲ್ ಬoḷkally, *s.* White stone, quartz. 2. marble, alabaster.
- ಬೊಳ್ಳಿರ್ boḷkiry, *s.* Clearing of the sky from clouds; a peep of the sun after shower. —ಕಾಯುನಿ to have sunshine after rainy weather.
- ಬೊಳ್ಳುಡೆ, ಬೊಳ್ಳುಡೆ boḷkudè, boḷgudè, *see* ಬೊಲ್ಕುಡೆ.
- ✓ಬೊಳ್ಳಾವುನಿ boḷcāvuni, *c. v.* (of ಬೊಳ್ಳುನಿ) To make shy.
- ✓ಬೊಳ್ಳಿ boḷéi, *s.* Shyness, starting aside suddenly.
- ✓ಬೊಳ್ಳುನಿ boḷcuni (ಬೊಳ್ಳೈ), *v. n.* To shy, start aside suddenly, as an animal.
- ✓ಬೊಳ್ಳೆಲ್ ಬoḷcelu, *see* ಬೊಜ್ಜ.
- ಬೊಳ್ಳಾತಿ boḷḷāti, *s.* High-caste people. 2. white people.
- ಬೊಳ್ಳಿ boḷji, *s.* The middle layer of fibre of a cocoanut branch.
- ಬೊಳ್ಳು boḷtu, *adj.* Sapless. —ಮರ a sapless tree or wood.
- ✓ಬೊಳ್ಳು bolḍu, *s.* Whiteness, brightness. 2. whites. *adj.* White, bright. —ಕೊಪ್ಪು the

white leprosy. —ಪೋಪಿಸಿ to suffer from whites.

✓ ಬೊಳ್ಳು bolpu, s. Light. 2. a wick or candle. —ಘೆತ್ತಾವನಿ, —ಮಕ್ಕುನಿ to kindle a light, etc.

✓ ಬೊಳ್ಳು bolya, adj. Light, white, clear. —ನೆಯಿ butter.

ಬೊಳ್ಳುಂಬಿಗೆ bolyambigē, s. Faeces, excrement.

✓ ಬೊಳ್ಳು bolḷa, s. Inundation, flood.

ಬೊಳ್ಳುಕರ್ bolḷakaru, see ಬೊಳಕರ್.

ಬೊಳ್ಳುದ್ದಿ bolḷaddi, fem. of ಬೊಳ್ಳುಳ್ಳೆ.

ಬೊಳ್ಳುರವಾಣಿಗೆ bolḷaramāṇiga, s. A kind of bird.

✓ ಬೊಳ್ಳರೆ bolḷarē, adj. White.

ಬೊಳ್ಳುಳ್ಳ ಬೊಳ್ಳುಳ್ಳ, see ಬಲ್ಲುಳ್ಳೆ. 2. a family-title.

✓ ಬೊಳ್ಳಿ bolli, s. A star. 2. silver. 3. three annas. 4. a gray ox. —ಸಾಲು silver thread or girdle.

ಬೊಳ್ಳುಕಲ್ಲ ಬೊಳ್ಳುಕಲ್ಲ, see ಬೊಳ್ಳುಳ್ಳೆ.

ಬೊಳ್ಳುಳ್ಳಿ bolḷulli, s. Garlic.

✓ ಬೊಳ್ಳೆ bolḷē, s. A white cock.

2. a gray or white ox or buffalo. 3. a kind of medicinal plant, *Mussaenda frondosa*.

4. see ಬೊಲ್ಲೆ.

ಬೊಳ್ಳೆಂತರಿ bolḷentari, see ಬೊಳಂತೆ.

✓ ಬೊಳ್ಳೆಂತಿ bolḷenti, adj. White.

✓ ಬೊಳ್ಳೆನ bolḷena, s. A white substance. adj. Whitish. —ದಾಯಿ a fair man.

ಬೊಳ್ಳೆರಡುನಿ bolḷeraḍuni (ಬೊಳ್ಳೆರಡು), v. n. To be heated to a white point.

✓ ಬೊಳ್ಳೆರಿ bolḷeri, s. A kind of leprosy.

ಬೋಲಕ ಬೊಲಕ, adj. Large, great.

—ತಿಪ್ಪಿ a large cocoanut shell.

ಬೋಲಗು ಬೊಲಗು, see ಬೊಲಗ.

ಬೋಲಂಬಿರ್ ಬೊಲಂಬಿರ್, see ಬೊಳಂಬಿರ್.

✓ ಬೋಲಂಟಿ ಬೊಲಂಟಿ, s. Hunting, chase. —ದಾಯಿ a hunter. —ಬಾರ hunting of wild beasts. —ಮಕ್ಕುನಿ to hunt.

ಬೋಲಂಟಿ ಬೊಲಂಟಿ, s. A head man.

ಬೋಲಂದಲೆ, ಬೋಲಂದೆ ಬೊಲಂದಲೆ, ಬೊಲಂದೆ, s. A stout, corpulent man.

ಬೋಲಂಬಿಲ್ ಬೊಲಂಬಿಲ್, s. A hollow. —ಬೂರುನಿ to become hollow.

ಬೋಲಂಬು ಬೊಲಂಬು, s. A fire-engine.

2. a metallic instrument for tapping bales of rice, etc.

ಬೋಲಗ ಬೊಲಗ, see ಬೋಲಗ.

ಬೋಲಗರೆ ಬೊಲಗರೆ, adj. Not quite true, fictitious, unreal. —ಮುಖ್ಯ unreal hardships. —ಮುಖ್ಯವಾತೆ

ರುನಿ to speak of hardships which are not fully true.

ಬೋಲಗರೆ ಬೊಲಗರೆ, s. A copper-smith.

ಬೋಲಗಿ ಬೊಲಗಿ, see ಬೋಲಗ.

ಬೋಲಗಿಯುನಿ ಬೊಲಗಿಯುನಿ (ಬೋಲಗ), v. n. To be enjoyed.

✓ ಬೋಲಗುಣಿ ಬೊಲಗುಣಿ, s. A small saucepan.

✓ ಬೋಲಜ ಬೊಲಜ, s. Excellence, greatness, loftiness. 2. pride. 3. salutation, obeisance.

ಬೋಲಜನ ಬೊಲಜನ, see ಬೋಲಜನ.

ಬೋಲೆಟಿ ಬೊಲೆಟಿ, see ಬೋಲೆಟಿ.

✓ ಬೋಲಡು ಬೊಲಡು, d. v., c. dat. To want, wish, desire. 2. to be requisite, necessary, must.

ಎಂಕ್— I want. ದಾಯೆನ್— why wanted? ಬೋಡಾದ್ for the sake of, on account of, purposely; obstinately. ಬೋಡಾಯಿ need-ful, required. ಬೋಡಾಪಿನಾತ್, ಬೋಡಾಯಿನಾತ್ sufficient, ample; cf. ಬೋಡ್ಡಿ.

✓ಬೋಡುಬಾಯಿ bōḍubāyi, s. A teeth-
less mouth.

ಬೋಡಣಿ bōṇi, s. Handsel, the first money a trader receives or the first bargain he effects in the morning. —ಮಕ್ಕುನಿ to take handsel.

ಬೋಡಣು bōṇu, see ಬೋಣು.

ಬೋಡತಿರಿ, ಬೋಡತ್ರಿ bōtiri, bōtri, see ಬೋಡ್ಡಿ.

ಬೋಡದ bōda, see ಬೋಡ.

✓ಬೋಡಿಗೆ bōdigè, s. The capital of a pillar. 2. architrave.

ಬೋಡು bōdu, s. The dung of an ox or buffalo; also ಬೋಡು ಅಂಬಿ.

ಬೋಡೆ bōde, see ಬೋಡಲೆ.

ಬೋಡಧ bōdha, s. Intellect, understanding. 2. awakening, arousing. —ತಪ್ಪುನಿ to swoon, be out of senses. —ಬರ್ಪಿನಿ to come to senses.

ಬೋಡಧಕೆ bōdhake, s. A teacher, preacher.

ಬೋಡಧನೆ bōdhanè, s. Instruction, teaching, advice, persuasion, exhortation, incitement, inducement.

ಬೋಡಧಿಪುನಿ, ಬೋಡಧಿಸುನಿ bōdhipuni, bōdhisuni (ಬೋಧಿ, ಬೋಧಿಸು) v. a. To instruct, teach, advise, ad-

monish, incite, induce, exhort.

ಬೋಡಧೆ bōdhè, see ಬೋಡನೆ.

ಬೋಡನ್‌ಗಿರಿ bōṇḡiri, s. A variety in kāṅḡ cloth; cf. ಕಾಂಗ್.

✓ಬೋಡನ bōna, s. Food. 2. boiled rice and ashes mixed into a paste for applying to the left side of a finger-drum.

ಬೋಡನಿ bōni, see ಬೋಣಿ.

ಬೋಡನು bōnu, see ಬೋನ.

✓ಬೋಡಯಿ bōyi, s. A class of fishermen who are also palankin bearers.

✓ಬೋಡರ್ bōru, see ಬೋರು.

ಬೋಡರ bōra, see ಬೂರುಗ.

ಬೋಡರಪ್ಪ bōrappa, adv. All, fully.

ಬೋಡಿ bōri, s. A bull or ox.

✓ಬೋಡರು bōru, adj. Bald, bare, shaven; uncovered. —ಸುಡ್ಡೆ a barren hill. —ಬೋಕ್ಕೆನ an empty bag. —ಮಂಡೆ a bald head.

✓ಬೋಡರುನಿ bōruni (ಬೋರ್), v. a. To shave, shear, strip off. ತರೆ— to shave the head. ಮರ— to strip the branches of a tree.

✓ಬೋಡರೆ bōrè, s. The top of a hill.

ಬೋಡರುನಿ bōryuni (ಬೋರ್), v. a. To assault or butt, as an ox or wild beast.

ಬೋಡರ್ದು bōrdu, s. The side of a ship.

ಬೋಡರ್ನು bōrnu, adj. Sluggish, lazy.

- ಬೋರ್ನೆ bōrne, *s.* A sluggard, or vagabond.
- ಬೋರ್ಯುನಿ bōryuni, *see* ಬೋರ್ಯುನಿ.
- ಬೋರ್ಲು bōrlu, (*pl.* of ಬೋರಿ). 2. *see* ಬೋರು.
- ಬೋಲ bōla, *see* ಬೋಳ.
- ಬೋಲಿ, ಬೋಲೆ bōli, bōlē, *see* ಬೋಳಿ, ಬೋಳೆ.
- ↓ ಬೋವಿ bōvi, *see* ಬೋವು.
- ಬೋವು bōvu, *s.* The tree *Vatica bardifera*. ಕರಿ— black kind of the same. ಬೊಳ್ಳು— a white kind of the same.
- ಬೋಳ bōla, *s.* Myrrh. 2. a kind of medicine composed of ghee, jaggory, cocconut milk, etc.
- ↓ ಬೋಳಸುನಿ bōlasuni, *see* ↓ ಬೋರುನಿ. 2. *see* ಬೋಳೈಸುನಿ.
- ↓ ಬೋಳಿ bōli, *s.* A widow whose head has been shorn.
- ↓ ಬೋಳಿಸುನಿ bōlisuni (ಬೋಳಿಸ್), *v. a.* To shave, shear, strip off; *cf.* ಬೋರುನಿ.
- ↓ ಬೋಳು bōlu, *adj.* Bald, close shaven. 2. hornless, though of an age to have them.
- ↓ ಬೋಳುನಿ bōluni (ಬೋಳ್), *v. n.* To become bald. 2. *see* ಬೋರುನಿ.
- ↓ ಬೋಳೆ bōlē, *s.* ↓ The seeds of a jack fruit. 2. a bald head. ಕಣ್ಣೆಡ— the eyeball. —ಕಣ್ಣೆ large eyes. —ಪೀಂಕಾವನಿ to remove the seeds of a jack fruit; to put out the eyes.
- ಬೋಳೈಸುನಿ bōleisuni (ಬೋಳೈಸ್), *v. a.* To coax. 2. to strip; *cf.* ಬೋಳಿಸುನಿ.

- ಬೋಳ್ಯಾಳ್ ಮುಂಚಿ bōlkālymuñči, *s.* A smooth species of pepper.
- ಬಾಣೆ bouñe, *see* ಬವ.
- ಬಾಧೆ boudhe, *see* ಬುಧ್.
- ಬಾರು bouru, *s.* The snarling of dogs and cats. 2. frowning, threatening.
- ಬಾರುನಿ, ಬಾರೊತ್ತುನಿ bouruni, bourottuni (ಬಾರ್, ಬಾರೊತ್ತು), *v. n.* To snarl, as a dog or cat. 2. to frown, threaten; *cf.* ಬಾರೊತ್ತುನಿ.
- ಬಾಲಣೆ boulaṇe, *s.* Speaking loudly.
- ಬಾಲಿ bouli, *see* ಬಾವೊಲಿ.
- ಬಾಶ, ಬಾಸ್, ಬಾಸು bouša, bousu, bousu, *see* ಭವಿಸ್ಯ.
- ↓ ಬಾಳ boula, *see* ಬಹುಳ.
- ಬ್ಯಾಬುರು byāburu, *see* ಬೇಯಬುರು.
- ಬ್ಯಾರ byāra, *s.* Trade. —ಮಳ್ಳುನಿ to trade.
- ಬ್ಯಾರಿ byāri, *s.* A Māpla, a Malayālam speaking Mahomedan.
- ಬ್ಯಾರಿಬಿತ್ತ byāribittu, *s.* The croton seed.
- ಬ್ರಮಾಂಡ bramāṇḍa, *see* ಬ್ರಹ್ಮಾಂಡ.
- ಬ್ರಮೆ bramē, *see* ಭ್ರಮೆ.
- ಬ್ರಷ್ಟ brashṭa, *see* ಭ್ರಷ್ಟ.
- ಬ್ರಹ್ಮ brahma, *s.* The Divine Cause or essence of the world, the unknown God. 2. sacred knowledge. —ಚಾರಿ a religious student; a bachelor of the twice-born class. —ಸ್ಥಾನ the vital part in the head.

ಬ್ರಹ್ಮರೇ brahmare, s. A demon of the brahmanical class; *also* ಬ್ರಹ್ಮರಾಕ್ಷಸೆ.

ಬ್ರಹ್ಮಸ್ಥಾನ brahmasthāna, s. A shrine of the Brahmara demon.

ಬ್ರಹ್ಮಾಂಡ brahmāṇḍa, s. The universe. *adj.* Very much,

many, abundant, excessive, immense.

ಬ್ರಾಂಡಿ brāṇḍi, s. Brandy.

ಬ್ರಾಂತ್, ಬ್ರಾಂತಿ brāntu, brānti, *see* ಭ್ರಾಂತ್.

ಬ್ರಾಂದಿ brāṇḍi, s. A Brahman woman.

ಬ್ರಾಣೆ brāṇe, s. A Brahman.

ಭ

ಭ bha, The thirty-seventh letter of the alphabet.

ಭಂಗ bhaṅga, s. Loss, injury. 2. affliction, trouble. 3. defeat, disgrace, degradation. ಮಾನ-
loss of reputation, disgrace. —ಕೊಪಿಸಿ to annoy, afflict. —ಪಡೆಯಿಸಿ to be disgraced, molested, troubled.

ಭಂಗಾಟ bhaṅgāṭa, s. Affliction upon affliction, extreme distress.

ಭಂಗಾರ, ಭಂಗಾರ bhaṅgāru, bhaṅgāra, s. Gold.

ಭಂಗಿ bhaṅgi, s. Hemp, *Cannabis sativa*. [ಬಂಫಿ.

ಭಂಗಿಟಪ್ಪಾಲ್ bhaṅgiṭappālu, *see* ಭಂಜ bhañña, *see* ಭಂಗ.

ಭಂಜನೆ bhañjanè, s. Destruction. 2. breaking, splitting.

√ ಭಂಡ್ bhaṇḍu, s. Obscenity, rudeness.

√ ಭಂಡ bhaṇḍa, *adj.* Obscene, rude, filthy, impudent. —ತನ obscenity.

Bh

ಭಂಡಾಟಗೆ, ಭಂಡಾಟ bhaṇḍāṭigè, bhaṇḍāṭa, s. Obscenity, rudeness, impudence.

ಭಂಡಾರ bhaṇḍāra, s. A treasury; treasure.

ಭಂಡಾರಿ bhaṇḍāri, s. A treasurer. 2. a family-title.

√ ಭಂಡಿ bhaṇḍi, s. A cart. 2. a small car on which an idol is drawn.

√ ಭಂಡೆ bhaṇḍe. s. A rake, lewd man. 2. an indecent man.

ಭಕ್ತಿ bhakti, s. Devotion, piety, zeal, worship, faith, godliness.

—ಹೀನತೆ, —ಹೀನತ್ವ ungodliness.

—ಹೀನೆ an ungodly man. —ಮಕ್ಕನು to be devoted to; to worship. [man.

ಭಕ್ತೆ bhakte, s. A pious or devout ಭಗಂದಲ bhagandala, *see* ಬಗಂವರ.

ಭಗವಂತೆ bhagavante, s. God, the Supreme Being.

ಭಗವತ್‌ಗೀತೆ bhagavatugitè, s. A theosophical poem represented as spoken by Krushṇa.

ಭಗವತಿ bhagavati, *s.* A goddess.
 2. Pārvati, *etc.*
 ಭಗೀರಥ bhagīratha, *adj.* Of or
 pertaining to Bhagīratha.
 -ದಾಯಿ an enterprising man.
 -ಪ್ರಯತ್ನ great exertions like
 those of Bhagīratha.
 ಭಗೀರಥೆ bhagīrathe, *s.* A king
 who is said to have, after
 great exertions brought the
 Ganges down from heaven.
 ಭಗ್ತಲೆ bhagtalē, *see* ಬಕ್ತಲೆ.
 ಭಗ್ನ bhagna, *adj.* Broken, rup-
 tured. 2. overcome, defeated.
 ಭಜಕೆ bhajake, *s.* A devoted man.
 ಭಜನೆ bhajānē, *s.* Adoration, wor-
 ship, homage. 2. a singing
 service.
 ಭಜಭಜ bhajabhaja, *see* ಬಜಬಜ.
 ಭಜಿಪುನಿ, ಭಜಿಸುನಿ bhajipuni, bhāji-
 suni (ಭಜಿ), *v. a.* To adore,
 worship.
 ಭಟಿ bhaṭe, *s.* A hero, valiant
 man.
 ಭಟ್ಟಿ bhāṭṭi, *see* ಬಟ್ಟಿ.
 ಭಟ್ಟಿ bhaṭṭe, *s.* A priest. 2. a
 soothsayer.
 ಭತ್ತೆ, ಭತ್ಯೆ bhattē, bhātya, *s.* Extra
 allowance, batta; travelling
 allowance. -ಕೊರ್ಪಿನಿ to pay
 extra allowance. -ಲಪ್ಪನಿ to
 pay the same in kind.
 ಭದ್ರ bhadra, *s.* Care, precaution.
 2. safety, security. *adj.* Care-
 ful, attentive. 2. safe, secure.
 ಭದ್ರಕಾಳಿ bhadrakālī, *s.* A form
 of Kālī.

ಭದ್ರಮುಷ್ಟಿ bhadramusṭi, *s.* The
 aromatic grass-root, *Cyperus*
hexastachyus, used in medi-
 cine.
 ಭದ್ರಾಸನ bhadrāsana, *s.* A throne.
 ಭದ್ರಿಕೆ bhādrīkē, *see* ಭದ್ರ.
 ಭಯ bhaya, *s.* Fear, alarm,
 fright, timidity. -ರಹಿತ a
 fearless man. -ಭರಿತ full of
 fear, alarmed, terrified. -ಪಡೆ
 ವನಿ to be afraid.
 ಭಯಂಕರ bhayaṅkara, *adj.* Fright-
 ful, formidable, terrific.
 ಭರ bhara, *s.* Swiftnes, speed.
 ನಡಪ್ಪ- swiftnes of walking.
 ಭರಣ bharaṇa, *see* ಭರ್ತಿ.
 ಭರಣಿ bharaṇi, *s.* The second
 lunar mansion. 2. *see* ಬರಣಿ.
 ಭರತ bhārata, *see* ಭರ್ತ.
 ಭರತೆ bhārate, *s.* A younger
 brother of Rāma. 2. a cele-
 brated dramatist. 3. the son
 of Duśyanta by Śakuntala.
 ಭರತಖಂಡ India proper. ಭರತ
 ಕಾಸ್ತ್ರ a standard work on
 dramaturgy.
 ಭರಪೂರ್ bhārāpūry, *adj.* Full;
 brimful; crowded.
 ಭರವಸ bhāravasa, *s.* Confidence,
 trust; assurance. -ಕೊರ್ಪಿನಿ
 to assure. -ದೀವಿನಿ, -ಮಳ್ಪನಿ to
 trust, confide in.
 ಭರಿತ bhārīta, *adj.* Full, replete,
 completed.
 ಭರ್ಕೆ bhārke, *see* ಬರ್ಕೆ.
 ಭರ್ತ, ಭರ್ತಿ bharta, bharti, *s.* The
 high tide, flow.

ಭರ್ತಿ, ಭರ್ತೆ bharti, bhartè, *s.* Fullness, completion. *adj.* Full, complete.

ಭಲ್ಲೆ bhallo, *s.* A spear. [ing.]

ಭವನ bhavana, *s.* A house, dwelling.

ಭವ bhava, *s.* Mundane existence. —ರೋಗ sickness of worldly pleasures.

ಭವಿಸ್ಯತ್ bhavishyat, *s.* Future, about to be. —ಕಾಲ the future tense.

ಭಸ್ಮ bhasma, *s.* Ashes. 2. calx. —ಅಪಿನಿ to be burnt to ashes; to be digested, as food.

ಭಕ್ಷ, ಭಕ್ಷಣ bhaksha, bhakshana, *s.* Feeding, eating.

ಭಕ್ಷ, ಭಕ್ಷ್ಯ bhaksha, bhakshya, *s.* Dressed food. 2. a cake.

ಭಕ್ಷಕೆ bhakshake, *s.* An eater. 2. a glutton. ಸರ— a cannibal. ಮಾಂಸ— a meat-eater.

ಭಕ್ಷಿಪುನಿ, ಭಕ್ಷಿಸುನಿ bhakshipuni, bhakshisuni (ಭಕ್ಷಿ, ಭಕ್ಷಿಸ್), *v. a.* To eat, devour.

ಭಾಂಡ bhāṇḍa, *s.* Any earthen vessel. 2. a bundle, load. 3. capital, principal.

ಭಾಗ bhāga, *s.* Portion, share, part. 2. side, part. —ಮಟ್ಟಿನಿ to divide, distribute.

ಭಾಗವತ bhāgavata, *s.* One of the Purānas.

ಭಾಗವತೆ bhāgavate, *s.* A pious man. 2. the manager of a theatre. [arith.]

ಭಾಗಾಕಾರ bhāgākāra, *s.* Division, ಭಾಗಾತೆ, ಭಾಗಾಯತಿ bhāgātè, bhāgāyati, *see* ಜಾಗಾಯತಿ.

ಭಾಗಿಪುನಿ, ಭಾಗಿಸುನಿ bhāgipuni, bhāgisuni (ಭಾಗ, ಭಾಗಿಸ್), *v. a.* To divide, distribute.

ಭಾಗಿರಥಿ bhāgirathi, *s.* The Ganges.

ಭಾಗ್ಯ bhāgya, *s.* Riches, wealth. 2. felicity; fortune. 3. bliss. —ವಂತೆ a rich man; a blissful man. [arith.]

ಭಾಜಕ bhājaka, *s.* The divisor, ಭಾಜನ bhājana, *see* ಜಾಜನ.

ಭಾಜ್ಯ bhājya, *s.* The dividend, *arith.*

ಭಾದ್ರಪದ bhādrapada, *s.* The sixth lunar month.

ಭಾನು bhānu, *s.* The sun. —ವಾರ Sunday. [wife.]

ಭಾಮಿನಿ bhāmini, *s.* A virtuous

ಭಾರ bhāra, *s.* A weight, load, burden. 2. charge, *onus.* 3. oppression, heaviness, as in sickness. 4. importance, consequence. *adj.* Heavy. 2. responsible. 3. oppressive. 4. important. ರಾಜ್ಯ— government, administration.

ಭಾರತ bhārata, *s.* A great epic poem of the Hindus, treating of the adventures of the Pāṇḍus and Kurus, *etc.*

ಭಾರತಿ bhārati, *s.* Sarasvati, goddess of speech.

ಭಾರಿ bhāri, *adj.* Important, serious. 2. great, huge. *s. see* ಜಾರಿ. —ನರಮಾನಿ a great man.

ಭಾವ bhāva, *s.* The eighth year in the Hindu cycle of sixty. 2. nature, condition of being,

- disposition. 3. meaning, purpose, intention, mind.
- ಭಾವನೆ bhāvanē, *s.* Mental perception.
- ಭಾವಾರ್ಥ bhāvārtha, *s.* Design, purport, intention.
- ಭಾವಿ bhāvi, *s.* A well. 2. future.
- ಭಾವಿಪುನಿ, ಭಾವಿಸುನಿ bhāvipuni, bhāvisuni (ಭಾವಿ, ಭಾವಿಸು), *v. a.*
To think, imagine, intend.
- ಭಾವೆ bhāve, *s.* A brother-inlaw.
- ಭಾಶೆ, ಭಾಷೆ bhāshē, bhāshē, *s.*
Speech, language. 2. reproof, reprimand. —ಸಜ್ಜಿಸಿ to reprove.
—ಬರಿಸಿ to be able to speak.
- ಭಾಷಾಂತರ bhāshāntara, *s.* A translation, interpretation.
—ಮಾಳ್ಪಿಸಿ to translate.
- ಭಾಷಿಂಗ bhāshinga, *see* ಬಾಶಿಂಗ.
- ಭಿನ್ನ bhinna, *adj.* Split, broken, mutilated. 2. divided, distinguished, other, different.
- ಭಿಕಾರಿ bhikāri, *s.* A beggar. 2. a pauper, vagabond.
- ಭಿಕ್ಷ bhiksha, *see* ಭಿಕ್ಷೆ.
- ಭಿಕ್ಷಾಟ, ಭಿಕ್ಷಾಟಣೆ bhikshāṭa, bhikshāṭaṇē, *s.* Begging, asking. 2. wandering in quest of charity.
- ಭಿಕ್ಷೆ bhikshē, *s.* Alms, charity. 2. begging. —ಗಾರಿ a beggar.
—ನಟ್ಟಿಸಿ to beg alms.
- ಭೀಕರ bhikara, *adj.* Terrible, fearful, formidable, frightful.
- ಭೀತಿ bhīti, *s.* Fear.
- ಭೀಮೆ bhīme, *s.* The second of the Pāṇḍu princes.

- ಭುಕ್ತ bhukta, *adj.* Eaten. ಯೇಕೆ—
taking only one meal a day.
- ಭುಕ್ತಿ bhukti, *s.* Eating. 2. food, a meal. [Ashes.
- ಭುಕ್ತಿ, ಭುಗ್ತಿ bhukti, bhugti, *s.*
- ಭುಜ bhujā, *s.* The arm. —ಬಲ ability.
- ಭುಜಂಗ bhujāṅga, *s.* A serpent. 2. a libertine.
- ಭುಜಿಪುನಿ bhujipuni, *see* ಭಕ್ಷಿಪುನಿ.
- ಭುವನ bhuvana, *s.* The world.
- ಭುಸ್ಸು bhussu, *s.* The hissing of a serpent. 2. panting.
- ಭೂ bhū, *s.* The earth. —ಕಂಪ, —ಕಂಪನ an earthquake. —ಗೋಳ, —ಮಂಡಲ the earth, terrestrial globe. —ನಾಗೆ a worm. —ಸರ a map. —ಸತಿ, —ಪಾಲೆ, —ಪೆ a king.
- ಭೂತ bhūta, *s.* A goblin, ghost. 2. matter of fact, what has really been. *adj.* Been, become. 2. gone, past. —ಕಂಠ, —ಕಾರ, —ಕೈ, —ಬಗೆ medicinal plants so called respectively. —ಕಾಲ the past tense. —ದರಿಫ ನಾಯಿ a devil dancer. —ಸ್ಯೂರ್ a malignant abscess. —ವಿದ್ಯೆ necromancy.
- ಭೂತಳ bhūṭāḷa, *s.* The surface of the earth.
- ಭೂತಾಳಪಾಂಡೆ bhūṭālapāṇḍe, *s.* The promulgator of the law of nepotism *or* inheritance of a person's property by his sister's children. ಭೂತಾಳಪಾಂಡೆ ಕಟ್ಟಿ the law of nepotism.
- ಭೂತಾಳಿ bhūṭāḷi, *see* ಅಲದೆ. 2. a species of aloe.

ಭೂಮಿ bhūmi, *s.* The earth *or* world. 2. land, soil, ground. 3. a place, site. 4. landed property.

ಭೂವನ bhūvana, *see* ಭುವನ.

ಭೂಷಣ bhūṣaṇa, *s.* Ornament, embellishment. 2. a trinket *or* jewel. 3. flattery, praise, honour.

ಭೃತ್ಯೆ, ಭೃತ್ಯೈ bhrūtte, bhrūtye, *s.* A hired servant. 2. a dependant *or* adherent.

ಭೇಟಿ bhēṭi, *s.* A visit, audience. —ಕೊರ್ಪಿನಿ to give an audience. —ಮಕ್ಕನಿ to visit.

ಭೇದ್ bhēdy, *see* ಬೇದ್.

ಭೇದ bhēda, *s.* Distinction, difference. 2. disunion, discord, strife. —ಮಕ್ಕನಿ to make distinctions.

ಭೇದಿ bhēdi, *s.* Purging; a purgative. ಭೇದಿಸುನಿ bhēdisuni (ಭೇದಿಸ್), *v. a.* To separate, disunite, tear, pierce.

ಭೇರಿ bhēri, *s.* A large drum; a kettledrum.

ಭೈರವೆ bheirave, *s.* Śiva. 2. an inferior manifestation of him.

ಭೋಗ bhōga, *s.* Enjoyment, pleasure.

ಭೋಗಿ bhōgi, *s.* A person brought up in luxury *or* enjoying it.

ಭೋಗಿಸುನಿ bhōgipuni (ಭೋಗಿಸ್), *v. a.* To enjoy, especially any carnal *or* sensual pleasure.

ಭೋಗ್ಯ bhōgya, *s.* Enjoyment, usufruct. 2. a crop. ಭೋಗ್ಯಾ

ದಿ, ಭೋಗ್ಯಾದಿ ಅಡವು a mortgage by which the interest of money lent on a house, land, *etc.*, is regarded as an equivalent for the use; a usufructuary mortgage.

ಭೋಜನ bhōjana, *s.* Food. 2. a repast, meal, eating. —ವಾಲೆ a dining hall. ರಾತ್ರಿ— the Lord's Supper.

ಭ್ರಮಣ, ಭ್ರಮಣೆ bhramaṇa, bhramaṇe, *s.* Whirling, wandering. 2. perplexity, confusion.

ಭ್ರಮಿಪುನಿ, ಭ್ರಮಿಸುನಿ bhramipuni, bhramisuni (ಭ್ರಮಿ, ಭ್ರಮಿಸ್), *v. a.* To confuse, perplex. *v. n.* To err, think erroneously.

ಭ್ರಮೆ bhramē, *s.* Whirling, going round. 2. error, ignorance, mistake, misapprehension, illusion. 3. confusion, perplexity of mind, giddiness. 4. a temporary aberration of reason, delirium. 5. astonishment, surprise. ಪಿತ್ತ— a bilious complaint. —ಆಪಿನಿ to be confused; to be astonished.

ಭ್ರಷ್ಟ bhrashta, *adj.* Fallen, depraved, defiled. —ಆಪಿನಿ to be depraved, defiled.

ಭ್ರಷ್ಟೆ bhrashte, *s.* A depraved *or* corrupt man. ಮತ— an apostate.

ಭ್ರಾಂತೆ, ಭ್ರಾಂತಿ bhrānti, bhrānti, *s.* Delusion, mistake, blunder. 2. delirium.

ಭ್ರಾಂತೆ bhrānte, *s.* An idiot, fool.

ಮ

M

ಮ ma, The thirty-eighth letter of the alphabet.

ಮಂಕುಡಿ maṅkuḍi, s. A wooden peg in a wall to support a roof, or a plank serving as a shelf.

↓ ಮಂಕ, ಮಂಕು maṅka, maṅku, s. Dulness, stupidity. —ಮರ್ಲ್ half mad, foppish.

ಮಂಗ maṅga, s. A monkey. *adj.* Apish, foolish, senseless. —ಚೀಪ್ಪೆ the pranks of a monkey. —ಬುದ್ಧಿ silliness.

ಮಂಗಳ maṅgaḷu, s. Coaxing, wheedling, cajolery.

ಮಂಗಳಾವುನಿ maṅgaḷāvuni (ಮಂಟಾ), *v. a.* To coax, cajole, hoax, wheedle, deceive.

↓ ಮಂಗಳಣಿ, ಮಂಗಳನೆ maṅgaṇe, maṅgaṇe, s. Affectation, coquetry, foppishness.

ಮಂಗಳ, ಮಂಗಳ maṅgala, maṅgala, s. Happiness, auspiciousness, good fortune. 2. *see* ಮಂಗಳಿ. *adj.* Happy, auspicious, fortunate, prosperous. —ಕಾರ್ಯ an auspicious ceremony. —ಮಾಯಕ deceit. —ಸೂತ್ರ a female's marriage-badge worn round the neck. —ಆಶೀನ an auspicious ceremony to be concluded.

ಮಂಗಳಾರತಿ maṅgaḷārati, *see* ಮಂಗಳಾರತಿ.

ಮಂಗಳವಾರ maṅgaḷavāra, s. Tues-

ಮಂಗಳಾದೇವಿ, ಮಂಗಳಾವತಿ maṅgaḷādevi, maṅgaḷāvati, s. The goddess after whom the town of Mangalore is called.

ಮಂಗಳಾರತಿ maṅgaḷārati, s. Waving a lamp before an idol, *etc.*

ಮಂಗಳಾಷ್ಟಕ maṅgaḷāshṭaka, s. Sanskrit verses sung when waving lamps before a bridal pair.

ಮಂಗಳಿ maṅgali, s. A spotted cow. *adj.* Dapple, spotted.

ಮಂಗಳೂರು maṅgaḷūru, s. *lit.* A prosperous town. 2. the town of Mangalore.

ಮಂಗಳೆ maṅgale, s. The planet Mars. 2. a spotted ox or bull. *adj.* Spotted, dapple.

ಮಂಗಳ್ಯ maṅgalya, *see* ಮಂಗಳ.

ಮಂಗಳಾಟ maṅgaḷāṭa, s. The pranks of a monkey. 2. tricks, pranks. 3. *see* ಮಂಗಳೆ.

↓ ಮಂಗೆ maṅgu, s. ↓ A female cat. 2. a silly female. 3. a small insect. ನಿನ್ನ ಕಥೆ ಆಶೀನಿತ್ವ ಉಳಿಯ ಮಂಗೆ ಮದಮಾಳ್ ಆಸಳ್ಳೆ *lit.* by the time you conclude your narrative the cat will be pubescent; *i. e.*, you are a slow coach, *pro.*

↓ ಮಂಗೆ maṅge, s. A monkey, ape. 2. a silly fellow. ಮಂಣೆ— a small worm.

ಮಂಜಣಿ maññaṇe, *see* ಮಂಜಣಿ.

ಮಂಚವು, ಮಂಚಾವು mañcavu, mañcāvu, s. A cot, bedstead.

ಮಂಚಿಪತ್ರೆ, ಮಂಜಪತ್ರೆ, ಮಂಚಿಪತ್ರೆ mañcipatrè, mañjapatrè, mañjipatrè, s. *Artemisea indica*, a pungent, bitter drug, said to be anthelmintic, stomachic, and a remover of phlegm and catarrh.

ಮಂಚಿಲ್ mañçily, s. A kind of conveyance, resembling a hammock, made of sack cloth with an awning above, and and carried on the shoulders of men.

ಮಂಜ mañja, s. A fish-market; also ವಿನಮಂಜ.

ಮಂಜನ mañjana, see ಅಂಜನ.

ಮಂಜರಿ mañjari, s. The spike, pedicle, or bunch of flowers and fruits.

ಮಂಜಲ್, ಮಂಜಳ್ mañjal, mañjal, s. Turmeric, *Curcuma longa*. 2. yellow colour. *adj.* Yellow. —ಅಡ್ಡೆ a kind of cake. —ತೇಡೆ a kind of fish. —ಕಸ್ತೂರಿ *Curcuma zerumbet*. —ಪಕ್ಕಿ a kind of bird. —ಫಾ a kind of flower. ಅಜ್ಜಿ—, ಅನೆ—, ಮರ— are several kinds of turmeric. ಮರ— *Curcuma xanthorrhiza*, a kind of medicinal root, applied to the eye.

ಮಂಜಲ mañjala, *adj.* Yellow.

ಮಂಜಲೆ, ಮಂಜಲೆ mañjale, mañjale, s. A yellow or tawny coloured man. —ಕೋರಿ a yellow cock.

ಮಂಜಿ mañji, s. A long boat. 2. a single masted country-vessel.

ಮಂಜಿ mañji, s. A kind of hemp. —ಮುಸ್ಸು, see ಮೈಂದ್‌ಮುಸ್ಸು.

ಮಂಜಿಷ್ಠ mañjishṭha, Bengal madder, *Rubia manjista*.

ಮಂಜು mañju, see ಮಂಜಿ. 2. see ಮಂಜ. 3. see ಮೈಂದ್.

ಮಂಜೂರು mañjūru, s. Approval. 2. validity. *adj.* Authentic, valid, ratified. ಸಾ— disapproved, invalid; rejected. —ಮಾನ್ಯನಿ to approve, ratify; authenticate, to make valid.

ಮಂಜಿ mañjè, *adj.* Barren, unfruitful.

ಮಂಜಿಟ್ಟೆ mañjèṭṭi, s. The arnotto tree, *Bixa orellana*. 2. the seed of it, used as a weight by goldsmiths.

ಮಂಜಿರ್ mañjery, *adj.* Sterile, barren. —ಭೂಮಿ a barren field.

ಮಂಜಿರಾಯೆ mañjerāye, s. A demon so called.

ಮಂಜಿಲೆ mañjele, see ಮಂಜಲೆ.

ಮಂಜಿೂಟ್ಟೆ, ಮಂಜಿೂಟೆ mañjōṭṭi, mañjōṭi, see ಮಂಜಿಟ್ಟೆ.

ಮಂಜಿೂಟ್ಟೆ mañjōṭṭè, s. A raised bank at the end of a race-field.

ಮಂಜಿೂಳು mañjōḷu, see ಮಂಜಲ್, ಮಂಜಲ.

ಮಂಟಪ, ಮಂಟಮೆ, ಮಂಟವು maṅṭapa, maṅṭamè, maṅṭavu, s. An open shed or hall erected

on marriage and other festive occasions. ಘಾಳಿ— an airy shed. ಮುಖ—a portico, porch.

ಮಂಟು maṅṭu, *see* ಮುಟ್ಟು.

ಮಂಡ maṇḍa, *s.* The counter of a country shop; a low bench *or* platform on which a shop-keeper squats while transacting business.

ಮಂಡಲ, ಮಂಡಳ maṇḍala, maṇḍala, *s.* The disk of the sun *or* moon. 2. an orb, ball, globe, circumference in general. 3. a province, region, district. 4. an empire. 5. a heap, quantity, multitude, assemblage. 6. the period of forty-eight days. —ಅಧಪತಿ, ಮಂಡಲಾಧಪತಿ an emperor. ಚಂದ್ರ— the disk of the moon; an idol car. ತೋಳ— the Co-romandel Coast. ಪರ— a foreign territory. ಭೂ— the earth. —ಪಾಪುನಿ to describe a circle.

ಮಂಡಲಿ maṇḍali, *s.* An assembly, congress. —ಕೆ a member of an assembly. —ಸುಕಾರೆ a president.

↓ಮಂಡಿ maṇḍi, *s.* The knee.

ಮಂಡಿಕುಟ್ಟಿ maṇḍikuṭṭe, *s.* A demon so called.

↓ಮಂಡಿಗೆ maṇḍigē, *s.* ↓A kind of very thin cake. 2. the nasal passage into the month. 3. the name of a caste.

↓ಮಂಡೆ maṇḍē, *s.* The skull; the head. 2. a large earthen

vessel. —ಕಕ್ಕೆ a large kind of crow. —ಕುಂಡೆ from head to buttocks. —ಕುತ್ತು hydrocephalus, dropsy of the head. —ತೆರಿಸಿ, —ವಂತಿಸಿ a capitation *or* poll tax. —ಪಿಜಿನ್ a royal ant. —ಮಂಡೆ ಬುಧ್ಧಿ difference of opinion, disagreement. —ಕುಟ್ಟುನಿ to box the head *or* knock it against anything hard. —ಪಾಪುನಿ to take part; to interfere.

ಮಂಡೆಗೆ maṇḍege, *s.* The name of a caste; *also* ಮಂಡಿಸಿ.

ಮಂಡೆಬಳೆ maṇḍebalē, *s.* A straw covering of a vessel. 2. the pole-plate of a roof.

ಮಂಡೆನಾರಿ maṇḍemāri, *s.* Swelling of the head, a cerebral disorder. 2. giddiness, intoxication. 3. a word of abuse.

ಮಂಡೆಲೆ maṇḍele, *see* ಮಂಡಲಿಕೆ *under* ಮಂಡಲಿ.

ಮಂಡೆಲಿಗಾರೆ maṇḍoligāre, *s.* The president of an assembly. 2. a member of an assembly.

↓ಮಂಣ್ maṅṇu, *s.* Earth, clay, soil. —ಮಸಣ್ (*lit.*) earth and cemetery; anything without order *or* discrimination. —ವಮುಚ್ಚಿ a lump of earth. —ಮುಚ್ಚಿ heavy. ಮಂಣಾಪಿನಿ, ಮಂಣಾಪ್ಪೋಪಿನಿ to be reduced to earth; to die; to decay. ಬಾಯುಗ್ ಮಂಣ್ ಬವರುನಿ *lit.* earth to fall into the mouth; to be disappointed *or* deceived; to be afflicted with. —ತಿನ್ನಿ ಬುಧ್ಧಿ a grovelling dispo-

sition. —ಮುಕ್ಕುನಿ to swallow earth.

ಮಂಣಡಕೆ manṇaḍakē, s. The se-pistan plum tree, *Cordia myxa*.

ಮಂಣಡಿಕ್ manṇaḍiku, *adv.* Under the earth, subterranean.

ಮಂಣಣೆ manṇaṇē, *see* ಮಂನಣೆ.

ಮಂಣಾಶೆ manṇāṣhē, s. Earthly desire, worldly-mindedness.

ಮಂಣಿ manṇi, s. Rice flour and jaggory boiled with cocoanut juice, *etc.*, treacle. —ಮಾಜಾವನಿ to boil down.

ಮಂಣುಪ್ಪು manṇuppu, s. Bay salt.

ಮಂತ, ಮಂತ mantu, manta, s. A churning stick. 2. *see* ಮಾತ.

ಮಂತದಬೊಂಬೆ mantadabombē, s. A moving puppet.

ಮಂತಮೆ mantarmē, s. The back or railing of a cot.

ಮಂತಾನ mantāna, s. High birth, noble parentage.

ಮಂತ್ರ mantra, s. A mystical verse or incantation. 2. a formula sacred to any individual deity. 3. a charm.

—ಗಾರೆ, —ದಾಯೆ a charmer, conjurer, magician. —ತಂತ್ರ charms and devices. —ಪಾಡುನಿ, —ಮುಳ್ಳುನಿ to charm. —ಸಾಧ್ಯನಿ to master the mysteries of a formula.

ಮಂತ್ರಾಕ್ಷತೆ mantrākshatē, s. Raw rice coloured with red powder, over which incantations have been pronounced.

ಮಂತ್ರಿ mantri, s. A minister,

counsellor. 2. the queen in chess.

ಮಂತ್ರಿಯುನಿ mantriyuni (ಮಂತ್ರಿ), *v. a.* To charm, enchant. 2. to advise, persuade.

ಮಂಥ, ಮಂಥನ manthu, manthana, *see* ಮಂತ್.

ಮಂಥನ, ಮಂಥಾನ manthana, manthāna, *see* ಮಂತಾನ.

ಮಂದ manda, s. Slowness; dullness, stupidity. 2. thickness, density. 3. the planet Saturn.

adj. Dim, dull. 2. stupid, senseless. 3. mild, moderate, gentle. 4. thickly spread, dense.

—ಅಗ್ಗ, ಮಂದಾಗ್ಗ indigestion, want of appetite.

—ಅಲೆ, ಮಂದಲೆ thick butter milk.

—ಕಂಠ dim sight. —ಕಾಡೆ a dense forest. —ಗಮನ a slow walk.

—ನೀರ್ turbid water. —ಬುದ್ಧಿ dull comprehension. —ಪಾಯು a gentle breeze. —ವಾರ Saturday.

—ಕಾಸ a gentle smile.

ಮಂದರ, ಮಂದಾರ mandara, mandāra, s. The tree *Bauhinia acuminata*. 2. a mythical mountain. —ಘಮದಾರಾ flower.

ಮಂದರೆ mandarē, s. A tell-tale woman. 2. an artful woman.

ಮಂದಾನುಸ್ತ mandāmastu, *see* ಮದಾಮಸ್ತ.

ಮಂದಾಕ್ಷ mandāksha, s. Modesty, bashfulness.

ಮಂದಿ mandi, *see* ಮಂದೆ.

ಮಂದಿರ mandira, s. A house, habitation. ರಾಜ— a palace.

ಮಂದಿರಿ mandiri, *see* ಮಂತ್ರಿ.

ಮಂದಿಲ್ಲ mandilly, *see* ಮಂದಿಲ್ಲ.

↓ಮಂದೆ mandè, *s.* People, persons.
 ಸತ್ತೆ— *lit.* ten people; the members of a parish, a presbytery. ಏತ್— how many persons? ಸತ್ತೆ ಮಂದೆ ಮುತ್ತುಸು ಸಮ *lit.* ten people are equal to pearl; there is wisdom in the counsel of an assembly, *pro.* ಪಾಕ— a few persons.

↓ಮಂದ್ರಿ mandri, *s.* A bed-sheet, covering garment. 2. a table cloth.

ಮಂಧನ mandhana, *see* ಮಂತಾನ.

ಮಂಧಿ, ಮಂಧೆ mandhi, mandhe, *see* ಮಂದೆ.

ಮಂನ manna, *s.* Suspense, postponement. 2. discontinuance, cessation. 3. prohibition, disallowance.

↓ಮಂನಣೆ mannaṇè, *s.* Respect, civility, politeness, attention.

ಮಂನಿ manni, *see* ಮಂಣೆ.

↓ಮಂನಿಪುನಿ, ಮಂನಿಸುನಿ mannipuni, mannisuni (ಮಂನಿ, ಮಂನಿಸ್), *v. a.* To forgive, pass over, overlook. 2. to regard, treat kindly. 3. to honour, show respect.

ಮಂಪುನಿ mampuni, *see* ಮಕ್ಕುನಿ.

↓ಮಂಮು mamma, *s.* The pap, breast.

ಮಂಮುಟೆಕೊಟ್ಟು mammatikottu, *s.* A mamooty.

ಮಂಮುತೆ mammatè, *see* ಮಮತೆ.

↓ಮಂಮೆ mammè, *s.* Longing, eagerness. 2. want, deficiency,

scarcity. —ಮಾರುನಿ to desire eagerly. [tion.

ಮಕ maka, *s.* A sacrifice, oblation. ಮಕವಾಲ್ makamālu, *s.* Velvet.

ಮಕರ್ makaru, *s.* Trick, artifice, cheat, deception.

ಮಕರ makara, *s.* An alligator.

2. *Capricornus*, sign of the zodiac. *adj.* Obstinate. —ಕೆ

ತನೆ Cupid, whose banner

bears the sign of an alligator. —ತನ obstinacy. —ತೋರಣ

a wreath carried on poles.

—ಸಂಕ್ರಾಂತಿ the passage of the

sun from *Sagittarius* into

Capricornus.

↓ಮಕರಿಯುನಿ, ಮಕರೈನಿ makariyuni,

makaryuni (ಮಕರ್), *v. n.* To be

changed.

ಮಕುಟೆ makuta, *s.* A crown,

crest, tiara.

ಮಕೆ, makè, *see* ಮಕ್ಕಿ.

ಮಕ್ಕ ಮಕ್ಕು, *s.* Awn or beard

of grain, *etc.* *adj.* Bristly,

rough. —ಅಪಿಸಿ to be bristly,

as a plant, *etc.*

ಮಕ್ಕ ಮಕ್ಕು, *s.* Irritation in

the throat. *adj.* Irritating.

—ತೆಮೆ distressing cough. —ಮ

ಕ್ಕ ಅಪಿಸಿ, —ಪಟ್ಟುನಿ to feel irritation

in the throat.

ಮಕ್ಕರ್ makkaru, *see* ಮಕರ್.

ಮಕ್ಕರ makkara, *see* ಮಕರ.

ಮಕ್ಕಳಜೇಷ್ಠೆ makkalacēshtè, *s.*

Convulsions of children.

ಮಕ್ಕಳಸಂತಾನ makkaḷasantāna, *s.*

Inheritance by one's sons, in

contrast to inheritance by nephews (ಅಳಿಯಸಂತಾನ).

ಮಕ್ಕಳಾಟೆಗೆ makkalāṭigē, *s.* Childishness.

ಮಕ್ಕೈ makki, *s.* Irritation. 2. ploughing. —ಕಂಡ a ploughed field; a field of one crop. —ದಾಯಿ a ploughman. —ಮರ rough timber.

ಮಕ್ಕು makku, *see* ಮಕ್ಕೈ.

ಮಕ್ಕುನಿ makkuni (ಮಕ್ಕೈ), *v. n.* To feel irritation in the throat.

ಮಕ್ಕೈ makkē, *see* ಮುಘೈ.

ಮಕ್ಕೈರಿ makkeri, *s.* A kind of wicker basket used for fishing. —ಬಡ್ಡುನಿ to fish with such a basket.

ಮಕ್ಕೈಲ್ makkely, *adj.* Irritating, as a rancid substance. 2. bristly, rough.

ಮಕ್ಕಾಲ್ makkāly, *see* ಮಕಮಾಲ್.

ಮಖೆ makhē, *see* ಮುಘೈ.

ಮಗ್ಗತ್ತೆ magutē, *adj.* Again, a second time.

ಮಗ್ಗಪ್ಪ maguppu, *s.* A turn.

ಮಗ್ಗಪ್ಪುನಿ magupuni (ಮಗ್ಗ), *v. a.* To turn, upset. ✓ಬಂಜಿ— to retch.

ಮಗ್ಗರ್ maguru, *adj.* Next, following. *adv.* Again, once more. —ಕಾಲ next year. —ಫಟ್ಟುನಿ, —ಮುಟ್ಟುನಿ to crop up again, to have a relapse.

ಮಗ್ಗರ್ನೆ magurnē, *adj.* Next, following, succeeding. —ಕಾಲ the next year.

ಮಗ maga, *see* ಮಗೈ.

ಮಗಪ್ಪುನಿ magapuni (ಮಗ್ಗ), *v. a.* To draw and turn over. ನಿರ್— to draw water.

ಮಗರ್ magaru, *see* ಮಗರ್.

ಮಗರುನಿ magaruni, *see* ಮಗ್ಗುನಿ.

ಮಗರೂರು magarūru, *see* ಮಗ್ಗುರು.

ಮಗಳ್ magaly, *s.* A daughter. *pl.* ಮಗಾಡ್ಡು daughters.

ಮಗುಚುನಿ ಮಗುಪ್ಪುನಿ magučuni, magupuni, *see* ಮಗ್ಗಪ್ಪುನಿ.

ಮಗೈ mage, *s.* A son; *pl.* ಮಗಾಡ್ಡು sons.

ಮಗ್ಗ magga, *s.* A loom. —ದಾಯಿ a weaver. —ಬಡ್ಡುನಿ to pass or shoot the shuttle through the warp in weaving, as country weavers do.

ಮಗ್ಗಿ maggi, *s.* Multiplication, the multiplication table. —ಪಟ್ಟುನಿ to repeat the same. —ಬರ್ಪಿನಿ to know the same.

ಮಗ್ಗಿನ maggina, *s.* An obstacle, impediment.

ಮಗ್ಗೈ magtē, *see* ಮಗ್ಗತ್ತೆ.

ಮಗ್ಗು magna, *adj.* Plunged, immersed, sunk. —ಅಪಿನಿ to be sunk, as in any vice.

ಮಗ್ಗು magpu, *see* ಮಗ್ಗಪ್ಪು.

ಮಗ್ಗಮ magrama, *adj.* Next, following. —ಏನ next day, the following day.

ಮಗ್ಗಾವೊಣುನಿ magrāvōṇuni, *v. refl.* (of ಮಗ್ಗುನಿ) To prostrate.

ಮಗ್ಗು magru, *see* ಮಗ್ಗರ್.

ಮಗ್ಗುನಿ magruni, *v. n.* To fall, tumble. 2. to shake, be agi-

√ tated. √ 3. to feel a reeling sensation. √ ಬಂಜಿ— to feel uneasiness in the belly.

ಮಗ್ನೂರು magrūru, *s.* Pride, arrogance, haughtiness. 2. rudeness, impertinence.

ಮಘೆ maghè, *s.* The tenth lunar asterism. —ಬರ್ಸ a season of much rain.

√ ಮಚ್ಚ maçcā, *s.* A little piece of gold or silver kept as a sample or test.

ಮಚ್ಚ maçcā, *s.* A strong, stinking smell.

ಮಚ್ಚ ವಿನಾನ್ maçcāminy, *s.* A kind of fish.

ಮಚ್ಚರ maçcāra, *see* ಮತ್ಸರ.

ಮಚ್ಚಿ maçcī, *s.* A stone-cutter's chisel.

ಮಚ್ಚು maçcū, *see* ಮಚ್ಚ.

ಮಚ್ಚೆ maçcè, *s.* Likeness, resemblance. 2. ಮುಚ್ಚೆ.

ಮಜ majā, *see* ಮಜಿ.

ಮಜಂಟಿ majāṅṭi, *s.* A small kind of bee. 2. its wax.

√ ಮಜಕುನಿ majākuni (ಮಜಕ್), *v. n.* To become dim. *v. a.* To scatter, huddle.

ಮಜಕೊಟೆಬೂರು majākoṭebūru, *s.* A kind of creeper.

ಮಜಡೆ majāḍe, *see* ಮುಜಡೆ.

√ ಮಜನೆ majānè, *s.* A kind of black scars on the body. —ಬೂರುನಿ to suffer from them.

ಮಜಬೂತ್ majābūṭy, *see* ಮಜಬ್ಬಿತ್.

ಮಜಲ್ majāly, *s.* A stage in a journey, halting place. 2. a

distance from nine to twelve miles.

ಮಜಲ್ majāly, *adj.* Of middle sort, as land. —ಕಂಡ a field of middle sort. —ತರ middle sort.

ಮಜಲೆ majālè, *s.* Rubbish washed on shore.

ಮಜಾತಿಗೆ majāṭigè, *see* ಮಜ್ಜಾಶಿರೆ.

√ ಮಜಿ maji, *s.* Coal. 2. black powder. 3. ink.

ಮಜಿಕೋಲು majikōlu, *s.* A churning-stick.

ಮಜೂರಿ, ಮಜೂರು majūri, majūru, *s.* Hire, cooly, wages. —ಕೊರ್ಪಿನಿ to pay hire.

√ ಮಜೆ majè, *s.* A natural speck, spot, freckle, mole.

ಮಜ್ಜಿ majji, *see* ಮಜಿ.

ಮಜ್ಜೂರ್ majjūry, *adj.* Before-mentioned, aforesaid. *s.* Contents.

ಮಜ್ಜೂತ್ majjūṭy, *adj.* Strong, firm, fixed.

ಮಜ್ಜಾತಿಗೆ majjāṭigè, *s.* Boast, brag.

ಮತಿಗೆ maṭige, *see* ಮಟ್ಟ. *adv.* Till.

ಮಟ್ಟ matṭy, *see* ಮಟ್ಟ.

√ ಮಟ್ಟ matṭa, *s.* A carpenter's or bricklayer's square. 2. level, height, measure. ಜಲ— water level.

ಮಟ್ಟ matṭa, *s.* Toddling. *adv.* At full length. —ಮರಕಣಿ on the whole back. —ಮಟ್ಟ ನಡಪನಿ to toddle, as a child.

ಮಟ್ಟರ್ matṭary, *s.* A place of cock-fighting. 2. a fair held in the month of May.

✓ ಮಟ್ಟಿತೌತೆ matṭitoutè, *s.* A small kind of cucumber, gerkin.

✓ ಮಟ್ಟು matṭu, *s.* Measure, extent, limit, capacity, ability. —ಸೊಂಶಾಪಿಸಿ to understand a person's capacity.

ಮಟ್ಟೆ matṭè, *s.* A kind of tune.

✓ ಮಟ್ಟೆಲ್ matṭely, *s.* The pouch in front formed by the folds of a female's garment and used as a pocket. 2. the bosom, lap. ಮಡಿ—, ಮರಿ— an under pouch so formed.

ಮಠ matha, *s.* The residence of a priest *or* spiritual guide; a monastery. 2. a school, college. ಅಷ್ಟ— the eight residences of the spiritual guides, connected with the Krushṇa temple at Udipi, namely, ಪಲಿಮಾರ್—, ಕೃಷ್ಣಾಪುರ—, ಪುತ್ತಿಗೆ—, ಶೀರೂರು—, ಕಾಣ್ಯೂರು—, ಸೋಡೆ—, ಅಜಿಮಾರ್—, and ಪೇಜಾರ್—. ಕನ್ಯೆ— a nunnery. ಗುರು— the residence of a spiritual guide *or* minister. ಜಂಗಮ— the residence of a Liṅga priest. —ವಾಸಿ an inhabitant of a monastery.

ಮಡಗುನಿ maḍaguni, *see* ಮಡಗುನಿ.

ಮಡ maḍa, *see* ಮಾಡ.

ಮಡಂಕ್ maḍaṅku, *see* ಮೊಡಂಕ್.

ಮಡಂತೆಲ್, ಮಡಂದೆಲ್ maḍantely, maḍandely, *s.* Rice plants sprouting again after they have been once reaped. 2. a kind of tree.

✓ ಮಡಕೆ maḍakè, *s.* An earthen vessel for collecting toddy. —ಚೆಂಜಿ a kind of crab. —ಪಂದ್ a kind of fruit.

✓ ಮಡಗುನಿ maḍaguni (ಮಡಗ), *v. a.* To lay down, put, place.

ಮಡತನ maḍatana, *see* ಮಡಸ್ತನ.

✓ ಮಡತೆ maḍatè, *s.* A fold, crease.

✓ ಮಡಲ್ maḍaly, *s.* A palm branch. 2. a cocoanut branch with plaited leaves. ಅರೆ— a dried leaf of a palmyra tree. —ಮಾನ್ a kind of fish. —ಮುಡೆಪಿನ to plait palm leaves.

ಮಡಸ್ತನ maḍastana, *s.* Rolling one's self round a temple *or* before an idol, in fulfilment of a vow. —ವಾಡುನಿ to roll in such a way.

ಮಡಾಯಿಸುನಿ maḍāyisuni (ಮಡಾಯಿಸು), *v. a.* To bind, cover, as a book.

✓ ಮಡಿ maḍi, *s.* ✓ A newly washed cloth, bleached cloth. ✓ 2. a garment of bark, silk, *or* wool, worn by Brahmans and other high-caste people during meals *or* any ceremonies. ✓ 3. ✓ fold, the same quantity added; (*in comp. with* ಬರ್ and ಇರ್, *ಮ changes into* ಬ;) *as*, ಬರ್ಬಡಿ a single fold; ಇರ್ಬಡಿ a double fold, *etc.* *adj.* Bleached, washed. —ಕುಂಟು a washed cloth. —ಸೋಂಪೆ a kind of toad. —ಶಾಯಿ a washerman. —ಮಳ್ಪುನಿ to bleach, wash clothes. —ಮಾ

- ಪುನಿ to change a washed garment. —ವಾಪುನಿ to become dirty.
- ↓ಮಡಿಕೆ maḍikē, *s.* ↓Folding, doubling. 2. ↓a wrinkle, crease. 3. a small earthen vessel. —ತೆಲ್ಲವು a kind of cake.
- ಮಡಿಚಿರವು maḍiçiravu, *s.* A kind of bag *or* purse.
- ↓ಮಡಿಪಾವುನಿ maḍipāvuni, *c. v.* (of ಮಡಿಪುನಿ) To make fold, cause to fold.
- ↓ಮಡಿಪು maḍipu, *s.* A fold, plait. —ಬೀಸತಿ a clasp knife.
- ↓ಮಡಿಪುನಿ maḍipuni (ಮಡಿ), *v. a.* ↓To fold, plait, double up. | ಬಂಜಿ— to feel loathing *or* disgust; to retch.
- ↓ಮಡಿಯುನಿ maḍiyuni (ಮಡಿ), *v. n.* To become folded, doubled up.
- ಮಡಿವಳೆ maḍivale, *see* ಮಡ್ಡೆಲೆ.
- ಮಡೀರ್ maḍīru, *adj.* Second born. —ಬಾಪು the second son.
- ↓ಮಡು maḍu, *s.* An axe, hatchet. —ತ ಕೈಲೆ the handle of an axe.
- ಮಡುಗಡಿ maḍugaḍi, *see* ಮರಕಡಿ.
- ಮಡುಗುನಿ maḍuguni, *see* ಮಡಗುನಿ.
- ↓ಮಡೆ maḍē, *s.* Orts, refuse, crumbs, *or* remains of victuals. 2. saliva, spittle. 3. whatever has come in contact with the mouth. —ಇರೆ a leaf-plate that has been used for a meal. —ತಡಿ ring worm. —ಮಳ್ಪುನಿ to defile anything by bringing in contact with the mouth.
- ಮಡೆಂಜಿ maḍēñji, *s.* A kind of fish.
- ಮಡ್ಕೆ maḍkē, *s.* A quantity of grass, *etc.*
- ↓ಮಡ್ಡಿ maḍḍi, *s.* Sediment, lees. 2. rice boiled with cocoanut and husk, for cattle.
- ಮಡ್ಡೆಲಪಕ್ಕೆ maḍḍelapakki, *s.* A kind of bird.
- ↓ಮಡ್ಡೆಲೆ, ಮಡ್ಡೆಲೆ maḍḍele, maḍḍele, *s.* A washerman.
- ಮಡ್ಲು maḍlu, *see* ಮಡಲೆ.
- ಮಣ, ಮಣಕ್ maṇa, maṇaku, *adj.* Viscous, sticky. —ಸತ್ತುನಿ, —ಮಣಿಗು ಕುಳ್ಳುನಿ to stick, adhere, become united.
- ↓ಮಣಂಗ್ maṇaṅgu, *s.* Pilchard.
- ಮಣಜೋಗು maṇajōgu, *s.* Giddiness, vertigo.
- ಮಣಲಿ maṇali, *s.* A tune. 2. *see* ಮಣಿಲೆ.
- ಮಣಿಲೆ maṇaṣilē, *s.* Red arsenic.
- ಮಣಾರ maṇāra, *see* ಮಣೋಹರ.
- ↓ಮಣಿ maṇi, *s.* A bead. 2. a small bell. 3. a gem, pearl. ಕರ್ಯ— a small kind of black beads. —ಕಾರ್ a rib of a ship. —ಪಾತೆರ a prophesy. —ಸರ a necklace of beads. —ಸರಕ್ beads in general. —ತುರಿಯುನಿ, —ಸುರಿಯುನಿ to string beads.
- ↓ಮಣಿಗಂಟ್ maṇigaṅṭu, *s.* The ankle.
- ↓ಮಣಿಗಾರೆ maṇigāre, *see* ಮಣಿಗಾರೆ.
- ಮಣಿಪಂದೆ maṇipandē, *see under* ಮಣಿಪುನಿ.
- ಮಣಿಪು maṇipu, *s.* A strong, superior kind of coir.

- ↓ಮಣಿಪುನಿ maṇipuni, *see* ಮನಿಪುನಿ.
 ಮಣು maṇu, *s.* A maund equal to 28 lbs.
 ↓ಮಣಿ maṇē, *s.* A low stool to sit upon. ಬಚ್ಚೆದ— a whetting board. ಕೊಟ್ಟು— a kind of stool furnished with a short handle. ಚನೆ—, *see under* ಚನೆ. —ಮರಾಯಿ wooden furniture.
 ↓ಮಣಿಗಾರೆ maṇegāre, *s.* A revenue inspector.
 ಮಣಿಲಿ maṇoli, *s.* The vegetable *Coccinia indica*.
 ಮತ mata, *s.* Purpose, intention, wish, mind. 2. religion; a religious sect. ಕ್ರೈಸ್ತ— the Christian religion. —ದಾಯಿ, —ಸ್ತೆ a follower of a religion, a sectarian. ಜೌಧ್ಧ— Buddhism. —ಭೇದ religious difference.
 ಮತಲಪು, ಮತಲಬು matalapu, matalabu, *s.* The contents *or* purport of a writing *or* speech.
 ಮತಾಯಿ matāyi, *s.* A wave.
 ಮತಿ mati, *s.* Understanding, intellect, common sense. 2. the senses. —ದಾಂತಿ senseless. —ತಪ್ಪನಿ to be out of senses.
 ಮತ್ತ matṭy, *see* ಮತ್ತೆ.
 ಮತ್ತ matṭa, *adj.* Intoxicated. 2. furious, mad.
 ↓ಮತ್ತಿ matti, *s.* The tree *Terminalia tomentosa*.
 ಮತ್ತೆ matte, *s.* An inebriate man; a mad man.
 ಮತ್ತಬು matlabu, *see* ಮತಲಪು.

- ಮತ್ತರ matsara, *s.* Envy, malice.
 ಮತ್ಸ್ಯ matsya, *s.* A fish. ಮತ್ಸ್ಯಾಪತಾರ the first incarnation of Vishṇu in the form of a fish.
 ಮಥನ mathana, *s.* Churning.
 ↓ಮದಮಾಯೆ madumāye, *s.* A bridegroom.
 ↓ಮದಮಾಳ್ madumālṣ, *s.* A bride. 2. a pubescent female. —ವಿಾನ್ a kind of fish. —ಕಪ್ಪೆ, *see* ಪನಿ ಕಪ್ಪೆ *under* ಪನಿ.
 ↓ಮದಮೆ madumē, *s.* A wedding, marriage. —ದ ದೊಂಪ a shed erected for nuptial ceremonies. —ದ ಪೊಣಿಸ್ a wedding feast. —ಅಪಿನಿ to become married. —ಮಕ್ಕುನಿ to marry.
 ಮದರೆ madurē, *s.* Madura. —ರು ಮಾಲ್ a red kind of turban manufactured in Madura.
 ಮದರೆಂಗಿ madureṅgi, *see* ಮತ್ತೆಂಗಿ.
 ↓ಮದಲ್ maduḷy, *s.* A roofed wall of a compound. —ಕಟ್ಟುನಿ to make a roofed wall.
 ಮದ mada, *s.* Pride, arrogance. 2. insanity, madness, infatuation. 3. joy, pleasure. 4. rutting, as of an elephant. 5. inebriety, intoxication. 6. spiritous *or* vinous liquor. 7. desire, love.
 ಮದಂತೆ madante, *see* ಮದಾಂತೆ.
 ಮದಕರಿ madakari, *s.* Ulcerous leprosy. —ಪತ್ತುನಿ to be affected with leprosy.
 ↓ಮದಕುನಿ madakuni (ಮದಕ), *v. n.* To go *or* move swiftly.

ಮದಗ madaga, *s.* A large natural tank.

↓ ಮದಡ madadu, *adj.* Slothful, indolent. *s.* A log, trunk. —ಸರಸಾನ an indolent fellow.

ಮದಡಿ madadi, *see* ಮದೊಡಿ.

√ ಮದಡು madadu, *s.* A lazy woman. *adj.* Lazy. 2. sloping.

√ ಮದಡೆ madade, *s.* A blockhead. 2. a sluggard.

ಮದತ್ರನಿ madatruni, *see* ಮದಪನಿ. ಮದನ, ಮದನೆ madana, madane, *s.* Cupid. 2. a man's name.

√ ಮದಪು madapu, *s.* Forgetfulness.

√ ಮದಪುನಿ madapuni (ಮದ), *v. a.* To forget.

√ ಮದಪೆಲೆ madapele, *s.* A forgetful man, absent-minded man.

ಮದರಿ madari, *see* ಮದಕರಿ.

ಮದರೆಂಗಿ madarengi, *see* ಮದ್ರೆಂಗಿ.

ಮದಲೆ, ಮದಳೆ madalè, maddalè, *see* ಮೆದಲೆ.

ಮದಾಂತೆ, ಮದಾಂಧೆ madānte, madāndhe, *s.* A man blind with pride *or* passion; an arrogant *or* dissolute man. 2. a sluggard, lazy man.

ಮದಾಮಸ್ತ madāmastu, *adj.* Stout, robust, lusty.

↓ ಮದಿಪು madipu, *s.* A consultation, deliberation. 2. settlement, resolution. —ಕಲಪಿಸಿ, —ಕಿಪ್ಪಿಸಿ to consult. —ಮಕ್ಕಪ್ಪಿಸಿ to settle.

↓ ಮದಿಪುನಿ madipuni (ಮದ), *v. a.* To consult, deliberate, settle.

ಮದಿಮುಟ್ಟೆಲ್ madimuttelu, *s.* The first menstruation.

ಮದಿರೆಂಗಿ madirengi, *see* ಮದ್ರೆಂಗಿ.

√ ಮದಿಲ್ madilu, *see* ಮದಲೆ.

ಮದು madu, *s.* Mediating *or* interceding with a devil-dancer as the spokesman of a community. —ಪಟ್ಟಿಸಿ to mediate so.

ಮದುರ madura, *see* ಮಧುರ.

√ ಮದೆ madè, *s.* A screen, blind. 2. a retired place, privacy. —ಅಪಿಸಿ to be screened, sheltered. —ಮಕ್ಕಪ್ಪಿಸಿ to screen, hide.

√ ಮದೆಪು madepu, *s.* Shade, shelter, retirement.

√ ಮದೆಪುನಿ madepuni (ಮದೆ), *v. a.* To screen, shelter, hide.

√ ಮದೆಯುನಿ madeyuni (ಮದೆ), *v. n.* To be out of sight, shut.

ಮದೊಡಿ madodi, *s.* A branch of a palmyra, stripped of its leaves.

ಮದ್ದ maddu, *see* ಮದ್ದ.

ಮದ್ದಡ್ಕತಾಯೆ maddadkatāye, *s.* A demon so called.

ಮದ್ದಲೆ, ಮದ್ದಳೆ maddalè, maddalè, *see* ಮದ್ದೊಳಿ.

ಮದ್ದಾನೆ maddānè, *s.* A rutting elephant.

ಮದ್ದಿಮು maddima, *see* ಮದ್ದಿಮು.

ಮದ್ದೇಸ, ಮದ್ದೇಸ maddēsa, madyēsa, *s.* Persuasion, inducement. 2. pacifying, appeasing. 3. mediation.

↓ ಮದ್ದೊಳಿ maddoli, *s.* A finger-drum.

ಮದ್ಯ madya, *s.* Wine; spirituous *or* fermented liquor.

2. *see* ಮದ್ಯ. —ಪಾನ taking liquor. —ಪಾನ a drunkard.

ಮದ್ರೆಂಗಿ madrengi, *s.* The henna plant, *Lawsonia spinosa*.

ಮಧ madha, *see* ಮದ.

ಮಧಾಂಡೆ, ಮಧಾಂಧೆ madhāṇḍe, madhāṇḍhe, *see* ಮದಾಂತೆ.

ಮಧು madhu, *s.* Spirituous liquor, wine. 2. honey. 3. sugar. 4. sweetness in flavour, sound, *or* disposition.

ಮಧುರ madhura, *adj.* Sweet, pleasing, agreeable.

ಮಧ್ಯ madhya, *s.* The middle, centre. *adv.* Between; *cf.* ನಡು.

ಮಧ್ಯಮ madhyama, *adj.* Middling, of middle sort.

ಮಧ್ಯಸ್ಥಗಾರೆ, ಮಧ್ಯಸ್ಥೆ madhyastagāre, madhyaste, *s.* A mediator, arbitrator.

ಮಧ್ಯಸ್ತಿಗೆ madhyastigē, *s.* Arbitration.

ಮಧ್ಯಾಹ್ನ, ಮಧ್ಯಾಹ್ನ madhyāna, madhyāhna, *s.* Noon, the middle of the day.

ಮಧ್ಯೇಸ madhyēsa, *see* ಮಧ್ಯೇಸ.

ಮಧ್ವಾಚಾರ್ಯೆ madhvācārye, *s.* The founder of a Veishṇava sect.

ಮನ mana, *see* ಮನಸ್ಸೆ.

ಮನಃಪೂರ್ತಿ ಮನಃಪೂರ್ವಕ manahpūrti, manahpūrvaka, *adj.* Voluntary, wilful, earnest. *adv.* Voluntarily, wilfully, earnestly.

ಮನಕಸರಿಗೆ manakasariḡe, *s.* Ill-feeling; uncleanness of heart *or* mind.

ಮನದಾನ್ತಿ manadāni, *s.* The next day, following day.

ಮನರ manara, *see* ಮನೋಹರ.

ಮನವರಿಕೆ manavarikē, *s.* Knowledge, perception. [ನಸಾಂತರ.

ಮನಸಾಂತರ manasāntara, *see* ಮಾ

ಮನಸ್ತಾಪ manastāpa, *s.* Heart-burning, grief. 2. contrition, repentance. ನಿಕ್ಕ ಆಯ ಮನ ಸ್ತಾಪ ತಟ್ಟೆಂದೆ his grief has cleaved unto you.

ಮನಸ್ಸು manassu, *s.* The mind; the heart. 2. desire, inclination, attention. —ವ ಸ್ಥಿತಿ the state of mind. —ಮಲ್ಲೆ magnanimous. ಅರೆ— vacillation, wavering; reluctance.

ಎಡ್ಡಿ— an excellent mind, amiable disposition. ಕನ— dreaming and waking. ಕೆಟ್ಟ— ಪಡಿಕೆ—

an evil mind; a bad disposition. ಚಂಚಲ— fickle-mindedness. —ಅಪಿಸಿ to will; to wish, desire. —ಇಚ್ಛಿ to have no mind; not to desire *or* like. —ಬತ್ತಿ

ಲಿಕ್ಕ as one likes; indiscriminately, arbitrarily. —ದೀಪಿಸಿ to covet; to be attentive. —ಮಕ್ಕುನಿ to will; to resolve, determine. —ಉಪ್ಪನಿ to have mind; to covet; to like. —ಕನಿಪನಿ to be grieved. —ಕರಗುನಿ to be moved, to relent; to feel pity. —ಕುಂದುನಿ to be dejected. —ಕೊ

ಪಿನಿ to pay attention. —ಮ

ಛ್ವನಿ to be willing, to will, consent, determine. —ನೋಪನಿ to shrink, recoil; to be disinclined; to be fascinated, enamoured.

ಮನಸ್ಸಾಕ್ಷಿ manassākshi, s. Conscience.

✓ ಮನಿಪುನಿ manipuni (ಮನಿ), *v. a.* To speak, utter. *It is used chiefly in the negative; as, ಮನಿಪುನಿ (I) do not speak ಮನಿಪದೆ do not speak. ಮನಿಪುನಿ he does not speak. ಮನಿಪದೆ without speaking, quietly, silently. ಮನಿಪದೆ ಉಪ್ಪನಿ to be silent.*

ಮನು manu, s. The celebrated Hindu legislator. —ಧರ್ಮಶಾಸ್ತ್ರ the institutes of Manu.

ಮನುಜಿ, ಮನುಷ್ಯೆ manuḷe, manuḷye, s. Man, a man, mankind.

ಮನುಸೆ manuse, *see* ಮನೈ.

↓ ಮನೆ manè, s. A house, home. ಅರ— a palace. ಕೆರೆ— a prison,

✓ jail. —ತನ a household. —ಮಾರ್ household furniture; personal property. —ವಾರ್ತಿ, —ವಾರ್ತಿನಿ household affairs, family concern.

ಮನೆಗಾರೆ manegāre, *see* ಮನೆಗಾರೆ.

ಮನೆಪು manepu, *see* ಮನಿಪು.

ಮನೋಳಿ manoli, *see* ಮನೋಳಿ.

ಮನೋಗತ manōgata, s. State of mind, purpose, opinion.

ಮನೋಭಾವ manōbhāva, s. State of mind.

ಮನೋರಥ manōratha, s. Wish, desire.

ಮನೋವಾಕ್ಯಾಯ manōvākkāya, s. Thought, word and deed.

ಮನೋವೇಗ manōvēga, s. Swift-ness of thought. ಮನೋವೇಗೊಡ್ಡು as quick as thought.

ಮನೋಹರ manōhara, s. Charming, delightful, agreeable, pleasant.

ಮನ್ನಡಕೆ mannaḍake, *see* ಮಂಣಡಕೆ.

ಮನ್ನಿಪುನಿ mannipuni, *see* ಮನಿಪುನಿ

ಮನ್ಮಥೆ manmathe, s. Cupid.

ಮನ್ವಂತರ manvantara, s. The reign of a Manu, a period equal to 306,720,000 years of the mortals *or* one day of Brahma.

ಮನ್ವಾರ್ manvāru, s. A man of war.

ಮನ್ನೆ manse, s. A Pariah.

↓ ಮಪ್ಪು mappu, s. Evening, twilight. —ಅಪಿನಿ to grow dark.

✓ ಮಬ್ಬು mabbu, *adj.* Dim, dull, obscure.

ಮಮಕಾರ, ಮಮತೆ, ಮಮತ್ಕಾರ mamakāra, mamatè, mamatkāra, s. Affection, love.

ಮಯ maya, s. *A Sanskrit affix used in the formation of adjectives attributive of that of which a thing is chiefly made or consists; as, ಜಲ—covered with water. ಸ್ವರ್ಣ—golden, all gold.*

ಮಯಂತಿ mayanti, s. A demon so called.

ಮಯಂದ್ರನಿ mayandrūni, *see* ಮಾಯಂದ್ರನಿ.

ಮಯಕ mayaka, *see* ಮಾಯಕೆ.

- ↓ ಮಯಕುನಿ mayakuni (ಮಯಕ),
v. n. To vanish, disappear.
2. to flicker, as a light.
- √ ಮಯಣ mayana, see ಮಾಯಣ.
- ಮಯಮಯ mayamaya, *adj.* Dim,
dull. —ಅಪಿಸಿ to become dim,
as the eyes.
- ಮಯಲುನಿ mayaluni, see ಮೈಲುನಿ.
- ಮಯಾಸುರೆ mayāsura, *s.* A titan,
the architect of giants.
- ಮಯಿ mayi, see ಮೈ.
- ಮಯಿಲೋ mayilō, see ಮಾಯಿಲೋ
under ಮಾಯುನಿ.
- ಮಯ್ಯರ್ mayyaru, *s.* A pair of
compasses. 2. a circle. —ಪಾ
ಡುನಿ to draw a circle.
- √ ಮರ mara, *s.* A tree. 2. timber;
wood. —ಕಾರ್ a stilt; a wooden
leg. —ತಸರ್ small branches of a
tree. —ತ ಜೀಲಿದಾಯೆ a carpen-
ter. —ತೇವು a kind of Acacia,
Arum viviparum. —ಕಟ್ಟುನಿ
to become stiff. —ಕಡೆಯುನಿ
trees to be rubbed against
each other. —ಕಡ್ಡುನಿ to cut *or*
fell a tree.
- ↓ ಮರಂಕಣೆ, ಮರಕಣೆ maraṅkaṇe, ma-
rakaṇe, *adj.* On the back; top-
sy-turvy. —ಜಿಪ್ಪುನಿ to lie on the
back. —ಬೂರುನಿ to fall back-
ward. ಕಂಕಣೆ ಮರಂಕಣೆ ಮಕ್ಕುನಿ
to turn topsy-turvy; to con-
fuse.
- ಮರಂಗಿ maraṅge, see ಮೊರಂಗಿ.
- ಮರಂಟೆ maraṅṭe, see ಮೊರಂಟೆ.
- ಮರಂಡಲ maraṅḍala, see ಮೊರಂಡಲ.
- ಮರಂಪು marampu, see ಮೊರಂಪು.

- ಮರಂಪೆ marampè, see ಮೊರಂಪೆ.
- ಮರಕ maraka, see ಮರ್ಕ.
- ಮರಕಟ್ marakatṭu, *adj.* Rough,
clumsy. —ಜೇಲಿ a clumsy
work.
- ಮರಕಡಿ marakaḍi, *adj.* Rough,
half finished, as a work.
- ಮರಕತ marakata, *s.* An emerald.
- √ ಮರಕಲ್ marakalu, see ಮರ್ಕಲ್.
- ಮರಕಲೆ marakale, *s.* A fisherman,
who is also a palankeen
bearer; a steersman. *fem.*
ಮರಕಲ್ಡಿ.
- ಮರಕಲ್ಮೆ marakalme, *s.* The head-
man of fishermen.
- ಮರಕೆರೆಂಗ್ marakereṅgu, *s.* Tapi-
oca, *Fatropa manihot*.
- ಮರಕೋಡಪ್ಪೆ marakoḍappe, *s.* A
woodpecker.
- ಮರಗುಪತ್ರೆ maragupatrè, *s.* Mint.
- ಮರಜೆ maraje, see ಮೊರಜೆ.
- √ ಮರಡ್, ಮರಡು maraḍu, maraḍu,
s. √ Barrenness, sterility. 2.
a small trough; *cf.* ಮರಾಯಿ.
adj. √ Barren.
- ಮರಣ maraṇa, *s.* Death. ಜನನ-
birth and death. —ಕಾಲ time
of death. —ಜಾತಕ a horoscope
predicting one's death. —ಪತ್ರಿ
ಕೆ, —ಶಾಸನ a will *or* testament.
- ಮರಣಾಂತಿಕೆ maraṇāntika, *adj.*
Lasting, enduring, ending
with death.
- ಮರವೇವಿ maraḍēvi, *s.* A barren
woman.
- ಮರನೀರ್ maranīru, *s.* Toddy.

√ ಮರಪು marapu, *s.* Forgetfulness; *cf.* ಮದಪ. 2. a mistake, omission.

√ ಮರಪುನಿ marapuni (ಮರ), *v. a.* To fell, pull down, as a wall, *etc.*

2. to set up what has been

√ upset. √ 3. *see* ಮದಪನಿ.

ಮರಮಂಜಲ್, ಮರಮಂಜಳ್ mara-mañjalḷ, maramañjalḷ, *s.* The yellow sanders, *Morinda umbellata.*

ಮರಮರ maramara, *adj.* Sleepy, drowsy.

ಮರಮಾರಿ maramāri, *see* ಮಾರಾಮಾರಿ.

ಮರಮಾಸ maramāsa, *s.* Tough meat.

ಮರಯಿ marayi, *see* ಮರಾಯಿ.

ಮರಲುನಿ maraluni, *see* ಮರ್ಲುನಿ.

√ ಮರವ marava, *s.* √ The caste of Maravas. 2. *see* ಮರ.

ಮರವೊಳಿ maravoli, *s.* A kind of mistletoe. 2. a wild screw-pine.

ಮರಸನಿ marasani, *s.* A kind of jam from Ceylon.

ಮರಹಂಮತ್ marahmatḷ, *s.* Mending, repair. 2. engineering. — ಇಲಾಬೆ public works department. — ಮಳ್ಪುನಿ to mend, repair.

√ ಮರಳಿಕ್ಕೆ maralikkè, *s.* Hinge.

√ ಮರಾಯಿ marāyi, *s.* A trough or bowl. ಅರ್ಕಂಜಿದ — a cattle trough. ಓಡ — ತೋಡ — a long trough. ಕಲ್ಲ — a stone trough. ತುಳು — a large trough with a handle on either side.

ಮರಿ mari, *s.* A serpent, snake.

√ 2. a worm. √ 3. a young animal. — ತ ಕುರ್ಲೆ the young of a serpent. ಪಜಿ — a green whip-snake. ಪೆಮರಿ a boa-constrictor. ಬಂಜಿ — an intestinal worm. — ತ ಮಂಣಿ poisonous earth; unhealthy soil.

ಮರಿಮುಗುಡು marimuguḍu, *s.* A kind of fresh-water fish.

√ ಮರಿಯಾದಿ, ಮರಿಯಾದೆ mariyādi, mariyādè, *s.* Custom, usage.

2. propriety of conduct. 3.

respect, civility, politeness.

3. a present. — ದಾಯೆ a polite man; a man of rank.

ಮರಿಯಾಳ mariyāḷa, *see* ಮರ್ಯಾಳ.

ಮರು maru, *s.* A particle, atom.

√ *adj.* Following, next. — ದಿನ the next day. ಜನತ ಮರು ಇಜ್ಜಿ there is no body.

ಮರುವ maruva, *see* ಮರ್ವ.

ಮರುವಾಯಿ maruvāyi, *s.* The bivalve, a kind of oyster. ಕಕ್ಕೆ —, ಕೇಸ —, ಕೊಯ್ಯೋಲ್ —, ಕೋಲು —, ದಡ್ಡ —, ಪುಟ್ಟಿ —, ಪು — are different kinds of it.

ಮರುಳು maruḷu, *see* ಮರ್ಲ್.

√ ಮರೆ marè, *s.* √ A shelter, retreat; *cf.* ಮಡಿ. 2. the milky juice or sap of plants, fruits, *etc.*; gum. — ಜಪ್ಪುನಿ the milky juice to exude. — ರೆಂಕುನಿ to be covered with the same.

ಮರೆಡುನಿ mareḍuni, *see* ಮುರ್ಯೆಡುನಿ.

√ ಮರೆಪುನಿ marepuni, *see* ಮದಪನಿ. 2. *see* ಮರಪನಿ.

ಮರ್ಕಾ marku, *s.* Scum or sediment of oil.

↓ ಮರ್ಕಾ marka, *adj.* Fainting, dejection, languor. —ಆಪಿಸಿ to faint, feel dejected.

ಮರ್ಕಟ್ markatū, *see* ಮರಕಟೆ.

ಮರ್ಕಟೆ markate, *s.* A monkey, ape. 2. a stupid fellow.

ಮರ್ಕಡಿ markadi, *see* ಮರಕಡಿ.

ಮರ್ಕಡೆ, ಮರ್ಕೊಡೆ markade, markode, *s.* A bad habit, improper behaviour, rudeness, naughtiness.

√ ಮರ್ಕಲ್ markaly, *s.* A measure of salt, equal to 28 pounds.

ಮರ್ಕುನಿ markuni (ಮರ್ಕ), *v. n.* To groan, moan.

ಮರ್ಕೆಲ್ markely, *s.* Groaning, moaning.

↓ ಮರ್ಗ್ ಮರ್ಗು, *adj.* Dead. —ಆಪಿಸಿ to die.

ಮರ್ಗಿ margi, *see* ಮರಾಯಿ.

√ ಮರ್ಗಿಲ್ margily, *s.* The side, flank. ಬಲತ—the right side. ದತ್ತ—the left side.

↓ ಮರ್ಚಾ marca, *s.* Enticement, seduction. 2. taming, domesticating.

↓ ಮರ್ಚಾವುನಿ marcāvuni, *c. v.* (of ಮರ್ಚುನಿ) To entice, seduce. 2. to tame, domesticate.

↓ ಮರ್ಚುನಿ marcūni (ಮರ್ಚ್), *v. n.* To be enticed, seduced. 2. to be tamed, domesticated.

↓ ಮರ್ಚೆಲ್ marcely, *adj.* Tamed. *s.* Tameness. ಕೈ—taming, as an animal.

ಮರ್ಜಾ marja, *see* ಮೊರಜ.

ಮರ್ಜಾವುನಿ marjāvuni, *c. v.* (of ಮರ್ಜುನಿ) To cover, shelter, as a hen its young ones under its wings.

ಮರ್ಜಿ marji, *s.* Opinion, sentiment. 2. disposition, inclination. 3. will, pleasure. 4. manner, way.

ಮರ್ಯಾ marya, *see* ಮರಣ.

ಮರ್ತಿ marti, *s.* A silly or simple woman.

√ ಮರ್ತೆ martē, *s.* Selling, bargain.

√ ಮರ್ಡ್ mardū, *s.* Medicine. 2. gunpowder; also ಚಿಡಿಮರ್ಡ್. 3. decoy powder, philter. —ಡಾಯಿ a physician. —ಕೊರ್ಪಿಸಿ to administer medicine, treat a patient.

ಮರ್ಡೆ mardade, *s.* An honorary title among Jainas.

ಮರ್ಡನ mardana, *s.* Rubbing, shampooing. 2. grinding. 3. killing. —ಮರ್ಚುನಿ, ಮರ್ಡಪುನಿ to rub, shampoo, grind.

ಮರ್ಪು marpu, *see* ಮಾರ್ಪ.

√ ಮರ್ಬು marbu, *see* ಮಬ್ಬು.

ಮರ್ಮ marma, *s.* A secret. 2. a vital part. 3. *see* ಮರ್ಮ.

ಮರ್ಮಳೆ marmalē, *see* ಮರ್ಮಾಳೆ.

√ ಮರ್ಮಾಯೆ marmāye, *s.* A female's son-in-law, a nephew or a brother's son.

√ ಮರ್ಮಾಳ್ marmāly, *s.* A female's daughter-in-law, a niece or a brother's daughter.

√ ಮರ್ಯಾದಿ maryādi, *see* ಮರಿಯಾದಿ.

- ↓ ಮರ್ಯಾಳ maryaḷa, *s.* The rainy season, monsoon.
- ↓ ಮರ್ಲ ಮarlu, *s.* Madness, insanity. *adj.* Mad, insane, foolish. ಅರೆ— half-mad, crack-brained. ಇರ್ಲೆ— dotage, senility; absent-mindedness. —ಪಿಜಿನ್ a small, red kind of ant. —ಫಾ premature blossoms of a plant. —ಆ ಪಿನ to be fascinated, enticed, seduced; to be exceedingly pleased, enchanted. —ಕಟ್ಟುನಿ to behave foolishly. —ಸತ್ತುನಿ to become mad. —ಮಕ್ಕುನಿ to seduce, fascinate.
- ↓ ಮರ್ಲಾಟ marlāṭa, *s.* Foolishness, silliness. 2. pranks, tricks.
- ↓ ಮರ್ಲಾವುನಿ marlāvuni, *v. n.* (of ಮರ್ಲನಿ) To entice, decoy, allure, seduce.
- ಮರ್ಲು marlu, *see* ಮರ್ತಿ.
- ↓ ಮರ್ಲುನಿ marluni (ಮರ್ಲ್), *v. n.* To be restless *or* over-active; to be intent upon doing mischief.
- ↓ ಮರ್ಲೆ marle, *s.* A mad man. —ನಿ a mad woman.
- ↓ ಮರ್ವ marva, *s.* A kind of timber tree, *Lagerstræmia reginae*. ಮರ್ವಯಿ, ಮರ್ವಾಯಿ marvayi, marvāyi, *see* ಮರುಪಾಯಿ.
- ಮರ್ವಾವುನಿ marvāvuni (ಮರ್ವಾ), *v. a.* To gnaw, nibble, bite slowly *or* with effort.
- ಮಲ mala, *s.* Dirt, bodily excretion. 2. dross. 3. sin. —ಮೂತ್ರ faeces and urine. —ಬದ್ಧ constipation.

- ಮಲಂಪು malampu, *see* ಮೊಲಂಪು.
- ↓ ಮಲಕ್ malaku, *s.* A kind of necklace. ಜೊಟ್ಟು— a small kind of necklace.
- ಮಲಕ malaka, *s.* A storm, tempest. —ಲಕ್ಕುನಿ to have a storm.
- ↓ ಮಲಗುನಿ malaguni (ಮಲಗ್), *v. n.* To lie down, to sleep.
- ಮಲತಂಕೆ malataṅkē, *s.* A hyena.
- ಮಲಪುನಿ malapuni, *see* ಮಲೆಗುನಿ.
- ಮಲಪೂಪ, ಮಲಪೂಪು malapūpa, malapūpu, *s.* An enclosure in a letter.
- ಮಲಮಲ್ malamaly, *s.* Muslin.
- ಮಲಮಾಸ malamāsa, *s.* An intercalary month.
- ಮಲಯಾಳ malayāḷa, *s.* The province of Malabar. ಮಲ ಯಾಳಿ a man from Malabar.
- ಮಲರಾಯೆ malarāye, *s.* A demon so called.
- ↓ ಮಲವೆ malave, *s.* A man with squint eyes.
- ಮಲಾಮ್ malāmy, *see* ಮುಲಾಮ್.
- ಮಲಾಮತ್ malāmaty, *s.* A strait, calamity, difficulty, dilemma. 2. reproach.
- ಮಲಿನ malina, *adj.* Foul, filthy, dirty.
- ಮಲಿಯುನಿ, ಮಲಿರುನಿ maliyuni, maliruni (ಮಲಿ), *v. n.* To slip *or* wear away, as a portion of earth *or* mud work; *also* ಮಲಿ ದ್ವೇಷಿನಿ.
- ↓ ಮಲೆ malē, *s.* A forest, jungle; a hill overgrown with forest. —ಕಂಪೊಡಿ a large viper. —ಕಾ

ಇಂಗೆ, —ಮರಿ a kind of serpent.
—ಕಿರೆಂಗ, —ಗಿರೆಂಗ a large kind
of sweet potato.

✓ ಮಲೆಂಗುನಿ maleṅguni (ಮಲೆಂಗ), *v. n.*
To recline, lean against.

ಮಲೆಜುಮಾದಿ malejūmādi, *s.* A
demon so called.

ಮಲೆಸಿನಿ malepini, *see* ಮಲೆಯುನಿ.

ಮಲೆಯಾಳ maleyāḷa, *see* ಮಲಯಾಳ.

✓ ಮಲೆಯುನಿ, ಮಲೆವುನಿ maleyuni,
malevuni (ಮಲೆ), *v. a.* To frown,
scowl. 2. to stare.

✓ ಮಲ್ಲ, ಮಲ್ಲವು, ಮಲ್ಲಾವು malla, mal-
lavu, mallāvu, *adj.* Great,
large, big, extensive. 2. chief,
principal, important. 3. loud.
—ಕಳುವೆ a down-right thief.
—ಕಾರ್ಯ an important busi-
ness. —ನರಮಾನಿ a great *or*
respectable man. —ಭೂಮಿ an
extensive land. —ಕಬ್ಬ a loud
noise.

ಮಲ್ಲಂಜಿ mallāñji, *see* ಮೊರಜ.

ಮಲ್ಲಂಮು mallamma, *s.* A goddess
so called.

ಮಲ್ಲಯುದ್ಧ mallayuddha, *s.* Box-
ing, wrestling. 2. a duel,
combat.

ಮಲ್ಲರಾಯೆ mallarāye, *see* ಮಲ
ರಾಯೆ.

✓ ಮಲ್ಲಸ್ತಿಗೆ, ಮಲ್ಲಾದಿಗೆ mallastigē,
mallādigē, *s.* Greatness, supe-
riority, loftiness. 2. pride.

✓ ಮಲ್ಲಾಯೆ mallāye, *s.* A man senior
in age; a senior. 2. a rich
man. 3. a grown up man.

✓ *fem.* ಮಲ್ಲಾಳೆ a female senior

in age; a grown up woman;
a rich woman.

ಮಲ್ಲಾವುನಿ mallāvuni, *c. v.* (*of*
ಮಲ್ಲುನಿ) To make coincide.

ಮಲ್ಲಾಸ್ mallāṣu, *s.* A kind of fish.

ಮಲ್ಲಿ malli, *s.* A lamp-bearer, a
man who attends with a
light. ಇವದ— a molten image
holding a lamp in its hands.

ಮಲ್ಲಿಗೆ malligē, *s.* The creeper
Jasminum sambac. ಚಿಂಡೆ,
ಚಿಂಟು, ಜಾಜಿ, ಜೂಜಿ, ದೊಡ್ಡು,
are different kinds of jasmin.
ಚೈಯ— the four-o'clock flower,
Mirabilis jalappa.

ಮಲ್ಲಿಯುನಿ malliyuni, *see* ಮಲಿಯುನಿ.

ಮಲ್ಲಿವಾಳ್ mallivāḷu, *see* ಮುದ್ದಲ.

ಮಲ್ಲುನಿ malluni (ಮಲ್ಲೆ), *v. n.* To
coincide. 2. *see* ಮಲೆಯುನಿ

ಮಲ್ಲೆ mallē, *see* ಮಲ್ಲ.

✓ ಮಲ್ಲೆ malle, *s.* A boxer, wrestler.
2. a barber. 3. a keeper.
ನಾಯಿತ— a dog-keeper.

ಮಲ್ಲೆಲಿ malloli, *see* ಮಲ್ಲಿ.

ಮವುಪುನಿ mavupuni, *see* ಮವುಪುನಿ.

ಮಶಕ maśaka, *see* ಮಸ್ಕೆ.

ಮಶಕಿ maśaki, *s.* A leather bag.

ಮಶಲ್, ಮಶಾಲ್ maśāḷu, maśāḷu,
s. A torch.

ಮಶಿ maši, *s.* Ink. 2. charcoal.
—ಕಾತಿ, —ಬುರುಡೆ an inkstand.

ಮಶೀದಿ maśīdi, *s.* A mosque.

ಮಶೆ mašē, *s.* Little, few, scarce.
2. *with neg.* not at all. —ಬೂ
ರುಜಿ there is no effect at all.

✓ ಮಶೆವುನಿ maševuni, *see* ಮಸಿಯುನಿ.

- ಮಸಕು masaku, *see* ಮಸುಕು.
 ಮಸಕುನಿ masakuni, *see* ಮಸುಕುನಿ.
 ಮಸಣ masana, *s.* A cemetery.
 ಮಂಣ— any thing without
 reference to its quality. ಮಂ
 ಣಮಸಣ ತಿಸ್ವಿನಿ to eat indiscrimi-
 nately.
 ಮಸಲತ್, ಮಸಲಾದಿಗೆ masalatū,
 masalādigē, *s.* Deliberation,
 counsel. 2. intrigue, plot.
 √ಮಸಲುನಿ masaluni (ಮಸಲೆ), *v. n.*
 To change colour. 2. to be-
 come muddy *or* foul. ಕಂಣ—
 eyes to turn red. ನೀರ್—water
 to become muddy.
 ಮಸಲೆ, ಮಸಾಲೆ masalē, masālē, *s.*
 Curry powder; spicery. 2.
 horse medicine.
 √ಮಸಿಯುನಿ, ಮಸೆವುನಿ masiyuni, ma-
 sevuni (ಮಸಿ, ಮಸೆ), *v. a.* √To
 whet, sharpen. 2. to quarrel,
 fight.
 ಮಸುಕು, ಮಸುಕ್ತ masuku, masku, *s.*
 Dimness, dulness; fading.
 —ಅಪಿನಿ to become dim, to fade.
 ಮಸೆಲುನಿ maseluni, *see* ಮಸಲುನಿ.
 ಮಸ್ಕತಿ maskati, *s.* A fine kind
 of rice made of boiled paddy.
 √ಮಸ್ಕುನಿ maskuni (ಮಸ್ಕು), *v. n.* To
 fade; to become dim, wane.
 ಮಸ್ತ, ಮಸ್ತು mastu, mastu, *s.*
adj. Fat, stout. 2. abundant,
 plentiful; ample, sufficient.
 3. drunk.
 ಮಸ್ತ, ಮಸ್ತಕ masta, mastaka, *s.*
 The head, scull.

- ಮಸ್ತಿ masti, *s.* Intoxication,
 pride, lust. 2. the rut of an
 elephant, *etc.* —ತೋಜಾವುನಿ, —ಮ
 ಳ್ವಿನಿ to be overbearing; to be
 aggressive, quarrelsome.
 ಮಹಂಕಾಳಿ mahānkāli, *see* ಮಹಾಕಾಳಿ.
 ಮಹತ್ವ mahatva, *s.* Greatness,
 either in rank *or* bulk.
 ಮಹಲ್ mahalu, *s.* A palace,
 mansion, hall. 2. an ele-
 phant's stable.
 ಮಹಾ mahā, *adj.* Great, much,
 eminent. *adv.* Exceedingly,
 excessively, very. —ಜನ a
 large crowd *or* assembly of
 people. —ರೋಗ an incurable
 disease.
 ಮಹಾಕಾಳಿ, ಮಹಾದೇವಿ mahākāli,
 mahādēvi, *s.* Durgi, wife of
 Śiva.
 ಮಹಾತ್ಮೆ mahātme, *s.* A great man.
 2. a prophet.
 ಮಹಾನುಭಾವೆ mahānubhāve, *s.* A
 man eminent for wisdom.
 ಮಹಾರಾಜ mahārāja, *adj.* Prince-
 ly, royal, great. —ಘಜಿತ wor-
 thy of great respect. —ಶ್ರಿ
 possessed of great respect;
 an honorific prefix.
 ಮಹಾರಾಜೆ, ಮಹಾರಾಯೆ mahārāje,
 mahārāye, *s.* A sovereign,
 emperor. 2. a gentleman.
 ಮಹಾರಾಷ್ಟ್ರ, ಮಹಾರಾಷ್ಟ್ರ mahārā-
 shṭra, mahārāshṭra, *s.* The Mah-
 ratta country.
 ಮಹಾನೌಮಿ mahārnoumi, *s.* The
 ninth day of Dasara feast.
 2. the Dasara feast.

ಮಹಾಲಯ, ಮಹಾಳ್ಯ mahālaya, mahālyā, s. Offerings made to the manes of the departed ancestors, during the second fortnight of the 6th lunar month; also -ಸಕ್ಷು.

ಮಹಿ mahi, s. The earth; also ಮಹಿತಲ. -ಸತಿ a king, sovereign.

ಮಹಿತ mahita, adj. Proper, right. 2. revered.

ಮಹಿಮೆ mahimè, s. Glory, magni- tude, majesty, greatness.

ಮಹಿಷಾಸುರೆ mahishāsure, s. A giant so called.

ಮಹಿಸಂದಾಯೆ mahisandāye, s. A demon so called.

ಮಹೇಶ್ವರೇ mahēšvare, s. A name of Śiva.

ಮಹೋನ್ನತ mahōnnata, adj. Very high, supreme. -ಸವಿ supreme bliss. ಮಹೋನ್ನತೆ God the Great or High One.

ಮಹೋತ್ಸವ mahōtsava, s. Great festivity.

ಮಹೋದರ mahōdara, s. Ascites, a kind of dropsy.

ಮಳಂಪು maḷampu, see ಮೊಳಂಪು.

ಮಳಿಗೆ maḷigè, s. A store-house, wholesale shop. 2. a cloth- shop.

ಮಳೆ maḷè, s. Rain. -ಮವೆ, -ಮಾಡ್ a temporary, sloping shed.

ಮಳ್ಳುನಿ maḷṇuni (ಮಳ್ಳೆ), v. a. To do, make, perform, cause, frame. ಉಪಕಾರ- to do a kind office. ಕೈದಿ- to arrest; to close, finish. ಕ್ರಾಪೆ- to frame

rules. ಜಿನೆ- to cause or inflict pain. Affixed to nouns it gives them a verbal signifi- cation; as, ಅಟ್ಟಿಲ್- to cook. ಒಣಿಸ- to eat. ತಡ- to delay. ಪ್ರೀತಿ- to love.

ಮಾಂಕ mānka, s. Darkness; cf. ಮಂಕ.

ಮಾಂಕಾಳಿ mānkaḷi, see ಮಹಾಕಾಳಿ.

ಮಾಂಗಾವುನಿ māngāvuni, c. v. (of ಮಾಂಸುನಿ) To avert the eyes. 2. to put out of sight. 3. see ಮಾಣಾವುನಿ.

ಮಾಂಗುನಿ mānguni (ಮಾಂಗ), v. n. To disappear, vanish.

ಮಾಂಜಿ māñji, s. The pomfret, a kind of fish. ಜೊಕ್ಕು- *Stromateus candidus*.

ಮಾಂತ mānta, see ಮಾತ.

ಮಾಂದ್ರ māndra, s. Dried juice of mangoes. 2. sweetness.

ಮಾಂಪುನಿ māmpuni, see ಮಳ್ಳುನಿ.

ಮಾಂಫಲ māmphala, see ಮಾಪಲ.

ಮಾಂಬಲ, ಮಾಂಬಳೆ māmbala, māmbaḷa, s. A cake of fruits.

ಮಾಂಬ್ರ māmbra, s. A garland put upon the neck of a devil- dancer.

ಮಾಂಸ māmsa, s. Flesh; meat.

ಮಾಕಟಿ, ಮಾಕಡೆ mākaṭè, mākaḍè, s. A deceitful woman. adj. Deceitful, trickish, fraudu- lent. 2. worthless, useless, base.

ಮಾಕರಿಯುನಿ mākariyuni (ಮಾಕರಿ), v. n. To become black.

- ನಾಕಲ್ದಿ mākalḍi, *see* ಮಹಾಕಾಳಿ.
- ನಾಕಿ māki, *see* ಮಕ್ಕಿ.
- ನಾಕೀರಕಲ್ಲು mākirakallu, *s.* A collyrium from the calx of brass, used for toothache.
- ನಾಗಣೆ māgaṇe, *s.* A division of a tāluk. —ಶೇನವೆ a village accountant and writer.
- ನಾಗಯಿ māgrayi, *s.* An ear-ornament.
- ↓ನಾಗುನಿ māguni (ನಾಗ್), *v. n.* ↓To ripen. 2. *see* ನಾಂಗುನಿ.
- ನಾಘ māgha, *s.* The eleventh lunar month. 2. the name of a Sanskrit poem.
- ನಾಚಿಪತ್ರೆ mācīpatre, *s.* Wormwood, *Grangea maderaspatana*.
- ↓ನಾಚಾವುನಿ mācāvuni, *c. v.* (of ನಾಚುನಿ) To hide, conceal. 2. to erase, wipe, efface. 3. to dissipate, squander.
- ನಾಚಿ māji, *adj.* Late, former, recent.
- ನಾಚಿಮ್, ನಾಚಿಮೆ, ನಾಚುಮ್ mājimu, mājimè, mājumu, *s.* An intoxicating sweetmeat made of hemp-leaves, sugar, *etc.*
- ನಾಚಿರ್ mājiru, *s.* A statement of people present at an inquest, *etc.*
- ↓ನಾಚುನಿ mājuni (ನಾಜ್), *v. n.* To wear away, become dim, be effaced. 2. to vanish; *also* ನಾಚಿವಿಶೇಷಿಣಿ. 3. *see* ನಾಯುನಿ.
- ನಾಚ್ māṭu, *adj.* Unsuitable.
- ↓ನಾಟ māṭa, *s.* Sorcery, witchcraft. 2. wickedness, mis-

- chief. —ದಾಯೆ a sorcerer; a mischievous fellow. —ಮಕ್ಕುನಿ to bewitch.
- ನಾಟಿ māṭi, *see* ಮಾದ್ರಿ.
- ↓ನಾಟಿ māṭe, *s.* A hole, *or* cavity in earth, wood, *etc.* 2. a hole of snakes, scorpions, *etc.*
- ↓ನಾಡ್ māḍu, *s.* The roof. ಅಂತರ್—, ಕಳ್ಳ—, ಪಕ್ಕಿ—, ಪಟ್ಟಿ—, ಮಳೆ— are different varieties of roof.
- ↓ನಾಡ್ māḍa, *s.* The shrine of a demon.
- ↓ನಾಡವುನಿ, ನಾಡಾವುನಿ māḍavuni, māḍāvuni (ನಾಡ, ನಾಡಾ), *v. a.* To cultivate, as land. 2. to display, parade. ಸೇಲೆ— to be foppish.
- ನಾಡು māḍu, *s.* A weapon made of a deer's horn.
- ನಾಣಾವುನಿ māṇāvuni (ನಾಣಾ), *v. a.*
- ↓ To lull to sleep. ↓2. to lessen, decrease, abate.
- ↓ನಾಣಿ māṇi, *s.* A Brahman boy. 2. *see* ನಾನಿ. 3. *see* ನಾಣ್ಯಿ.
- ನಾಣಿಕ māṇika, *s.* A ruby.
- ನಾಣ್ಯಾದಿಗಿ māṇyādige, *s.* The position of a demon priest.
- ನಾಣ್ಯಿ māṇye, *s.* A demon priest.
- ↓ನಾತ್ಕಥೆ mātukathe, *s.* Conversation. 2. intercourse. —ಇಜ್ಜೆ not being on good terms.
- ನಾತ māta, *s.* The whole, all, every thing. *pro.* All. *adv.* Completely, wholly, entirely. —ಲಾ altogether, entirely.
- ನಾತಬಾರಿ mātabāri, *adj.* Rich, respectable, of good rank.

—ಸೃಹಸ್ತೆ a respectable gentleman.

ಮಾತಾಯಿ mātāyi, *see* ಮಾಯಿ.

ಮಾತಿರಿ mātiri, *s.* Ebb, the reflux of the tide.

ಮಾತುನಿ mātuni (ಮಾತು), *v. n.* To lounge about, saunter.

ಮಾತೆರ್, ಮಾತೆರ್ಲಾ māteru, māterlā, *s.* All people.

ಮಾತ್ರ mātra, *adv.* Only, solely, simply, merely; alone. ಅವ—merely that. ಆಯಿ—only he, he alone. ಬಲ್ಲ—just come.

ಮಾತ್ರೈ mātṛē, *s.* A pill. 2. a short vowel. 3. quantity in metre.

ಮಾತ್ರೈಫಲ mātṛephala, *s.* A kind of citron.

√ಮಾದ್ mādu, *s.* √Turning about. 2. a small bridge.

√ಮಾದರಫಲ mādaraphala, *s.* A large kind of citron.

ಮಾದರಿ mādari, *see* ಮಾದ್ರಿ.

√ಮಾದಲ mādala, *see* ಮಾಲ.

√ಮಾದವುನಿ, ಮಾದಾವುನಿ mādavuni, mādvuni, *c. v.* (of ಮಾದುನಿ) To turn about, turn the face to another quarter.

√ಮಾದಿಗೆ mādige, *s.* A chuckler; a class of Pariahs.

ಮಾದಿರ mādira, *s.* A kind of dancing.

ಮಾದಿರ, ಮಾದಿರ್ದಬೂರು mādira, mādirabūru, *s.* A kind of creeper.

√ಮಾದಿರಿ mādiri, *see* ಮಾದ್ರಿ.

√ಮಾದುನಿ māduni (ಮಾದ್), *v. n.* To turn about.

ಮಾದೇವಿ mādēvi, *see* ಮಹಾದೇವಿ.

√ಮಾದ್ರಿ mādri, *s.* A specimen, sample, pattern.

ಮಾನ māna, *s.* Honour, respect, civility. 2. measure in general. 3. a quarter seer. ಅಸ—disgrace. ಚಾಂದ್ರ—lunar measurement. —ಭಂಗ defamation. —ಮರಿಯಾಪೆ honours and privileges. —ವಂತೆ, —ಸ್ಥೆ a respectable man. —ಸ್ಥಾನ a place of honour. —ಹಾನಿ loss of respect. —ಹೀನೆ a despised man. —ಕೊರ್ಪಿನಿ to honour.

ಮಾನಸಾಂತರ mānasāntara, *s.* Repentance. [ವನಿ.

ಮಾನಾವುನಿ mānavuni, *see* ಮಾಣಾ

√ಮಾನಿ māni, *s.* A man. 2. a messenger. 3. a servant; *cf.* ಮಾಣಿ.

ಮಾನಿಪುನಿ, ಮಾನಿಸುನಿ mānipuni, mānisuni (ಮಾನಿ, ಮಾನಿಸ್), *v. a.* To honour, respect.

ಮಾನ್ಯ mānya, *s.* A grant of lands. 2. respectability. *adj.* Respectable, venerable. ರಾಜ—of princely honours; royal.

ಮಾನ್ಯ mānya, *adj.* Human, pertaining to man. —ಸರ human voice. —ಕೊರ್ಪಿನಿ to murder.

ಮಾನ್ಯೆ mānye, *s.* A Pariah servant. 2. *see* ಮಾನಿ.

√ಮಾಪಲ māpala, *s.* A large citron, *Citrus medica.*

ಮಾಪಾರಿ, ಮಾಪ್ಯಾರಿ māpāri, māpyāri, *s.* A public measurer, one who metes *or* measures grains, *etc.*

ಮಾಪಿಳೆ, ಮಾಪುಳೆ māpilē, māpulē, s. A descendant of Malabar Mahommedans; cf. ಬ್ಯಾರಿ.

√ಮಾಪುನಿ māpuni (ಮಾ), v. a. √To undress, divest of clothes. 2. to change dress. 3. see ಮಗಪುನಿ. ಕುಂಟು— to change dress.

ಮಾಫ್, ಮಾಫು māphu, māphu, s. Pardon, excuse; exemption, remission. —ಕೊಪ್ಪಿಸಿ to excuse, as a fault; to remit, as a debt, etc. —ನಟಿಪ್ಪಣಿಸಿ to beg pardon. —ಮೆಳ್ಪುನಿ to forgive.

ಮಾಫಕ್ māphaku, adj. According to, suitable, fit, proper.

ಮಾಫಲ māphala, see ಮಾಪಲ.

√ಮಾಮಿ māmi, s. A paternal aunt. 2. a mother-in-law. 3. the wife of a maternal uncle.

ಮಾಮುಲ್, ಮಾಮೂಲು māmulu, māmūlu, s. Usage, established custom, prescription.

√ಮಾಮೆ māme, s. A maternal uncle, mother's brother.

ಮಾಯ māya, s. Fraud, trick; infatuation; deception. 2. illusion; cf. ಮಯಕ. 3. jugglery. 4. wickedness, villainy. 5. vanity, phantom, imagination. 6. idealism. 7. Pārṇvati, Lakshmi. —ಸೋಪನ a vision. —ತಂತ್ರ, —ವಿದ್ಯೆ jugglery, sleight of hand, legerdemain, magic.

√ಅಪಿಸಿ to disappear. —ಮೆಳ್ಪುನಿ to deceive, impose upon; to conceal, hide.

√ಮಾಯಂಗ್ರುನಿ, ಮಾಯಂದ್ರುನಿ māyaṅgruni, māyandrūni (ಮಾಯಂ ಗ್ರ, ಮಾಯಂ ದ್ರ), v. n. To become dirty or filthy; to become sticky from much soiling, as clothes, etc.

ಮಾಯಂದಾಯೆ māyandāye, s. A demon so called.

ಮಾಯಂದಾಳ್, ಮಾಯಳ್, ಮಾಯೆ ಲ್ಲಿ māyandāḷu, māyaḷu, māyeldi, s. A female demon so called.

√ಮಾಯಕ, ಮಾಯಿಕ māyaka, māyika, s. √Vanishing, fleeting, passing away, disappearing. 2. see ಮಾಯ. —ಅಪಿಸಿ to vanish. —ಮೆಳ್ಪುನಿ to conceal.

ಮಾಯಕೆ māyake, s. A great deceiver; cf. ಮಾಯಕ.

√ಮಾಯಣ māyaṇa, s. Wax. —ಬತ್ತಿ a wax candle.

ಮಾಯತ್, ಮಾಯಿತಿ māyatṭu, māyiti, see ಮಾಹಿತಿ.

ಮಾಯಾಪಾಶ māyāpāśa, s. Family ties.

ಮಾಯಾಪ್ರಪಂಚ māyāprapañca, s. The world, as being an illusion.

ಮಾಯಾವಾದ māyāvāda, s. Idealism. 2. pantheism.

ಮಾಯಾವಾದಿ māyāvādi, s. An idealist. 2. a pantheist.

√ಮಾಯಿ māyi, s. The eleventh Tulu month (Febr.-March).

ಮಾಯಿಫಲ māyiphala, s. Gallnut; also ಅಗ್ರಕಾಯಿ.

ಮಾಯಿಲೊ māyilo, s. A term of exorcism, coupled with ಕಂಗಲೊ; cf. ಕಂಗಲೆ.

↓ ಮಾಯುನಿ māyuni (ಮಾಯ್), *v. n.*
To be extinguished, put out.
2. to evaporate, as vapour *or*
fumes. 3. to fall off, as corn,
etc. from being over-ripe. ತೂ-
fire to extinguish. ಪರ್ವದ್- to
drop down, as a fruit from
being over-ripe.

ಮಾಯೆ māyē, *see* ಮಾಯು.

↓ ಮಾರ್ māry, *s.* A fathom, the
space to which a man can
extend his arms. 2. twist-
ing straw into a rope. 3. *see*
ಮಾರಾಟ. 4. *see* ಮರ್ಕ್. -ಪಾಡುನಿ
to measure a rope, *etc.*, with
the arms extended. -ಬುಡ್ವಿನಿ,
-ಮಕ್ಕುನಿ to twist a rope of
straw.

ಮಾರ māra, *s.* Cupid.

ಮಾರಂಪಡೆ mārampadē, *s.* A title
among Jains.

ಮಾರಜೆ mārājē, *s.* A large kind
of snake; *cf.* ಕೇರೆ.

ಮಾರಣ mārana, *s.* Killing, de-
stroying by charms *or* sorcery.
2. intrigue, cabal.

ಮಾರಯಿ mārayi, *see* ಮರುವಾಯಿ.

↓ ಮಾರಾಟ mārāṭa, *s.* Sale; barter,
exchange.

ಮಾರಾಟೆಗೆ mārāṭige, *s.* A Mah-
ratta settler.

ಮಾರಾಮಾರಿ mārāmāri, *s.* Fight-
ing, cuffing. 2. a riot, affrey.
-ಮಕ್ಕುನಿ to fight.

ಮಾರಾಯೆ mārāyē, *see* ಮಹಾರಾಟೆ.

↓ ಮಾರಾವುನಿ mārāvuni, *c. v.* (*of* ಮಾರು-
ರುನಿ) To cause to sell, get
sold.

ಮಾರಾಷ್ಟ್ರ mārāshṭra, *see* ಮಹಾ
ರಾಷ್ಟ್ರ.

↓ ಮಾರಿ māri, *s.* Durgi, presiding
over epidemic diseases. 2. a
plague, epidemic. 3. small-
pox. 4. a bore, intolerable
person. -ಕಿವೆ a large cow-
pen. -ಬಲೆ a large hand-net.
-ಮಗ್ಗನ pestilence. -ರೋಗ an
epidemic, *as* cholera, *etc.*
-ಘೋಷನಿ an evil to happen
suddenly.

ಮಾರಿಮನ್ಸೆ, ಮಾರಿಮನ್ಸೆ mārīma-
nūse, mārīmanse, *s.* A low class
of Pariahs.

ಮಾರು māru, *see* ಮಾರ್.

↓ ಮಾರುನಿ māruni (ಮಾರ್), *v. a.* To
sell, dispose of.

ಮಾರುಬಲ mārūbala, *see* ಮಾರ್ಬಲ.

ಮಾರೊಜಿ mārōji, *see* ಮಾರಜೆ.

ಮಾರ್ಗ mārṅa, *s.* A way, road,
path. 2. means, manner,
mode. 3. conduct. ಅಕ್ಕ-
a cross-path; an improper
course *or* conduct. ಲಕ್ಕ- a
foot-path, short cut, by-path.
ರಾಜ- the highway, main road.
-ನೆಣ್ಣಿ a traveller. -ತೋಜಾವುನಿ to
show the way *or* means.
-ಮಕ್ಕುನಿ to construct a road;
to devise means.

ಮಾರ್ಜನೆ mārjanē, *s.* Cleaning,
particularly the floor of a
house with cow-dung.

↓ ಮಾರ್ನುಡಿ mārṅudi, *s.* A reply.

ಮಾರ್ನೋಮಿ mārṅomi, *see* ಮಹಾ
ನಾರ್ನೋಮಿ.

↓ಮಾರ್ಪಾಟೆ mārpaṭa, s. Change, alteration. —ಆಪಿಸಿ to change, be altered.

↓ಮಾರ್ಪು mārpu, s. A fathom; cf. ಮಾರ್.

[army.

ಮಾರ್ಬಲ mārbaḷa, s. An opposing,

ಮಾಲ್ māḷu, s. Property, wealth.

2. goods, things, articles.

ಮಾಲ್ ಮಾḷu, s. Scum, refuse,

lees. —ಉಂಟುನಿ scum to ac-

cumulate. —ಲಕ್ಕುನಿ scum to

float, to ferment.

ಮಾಲ māḷa, s. The mullet, *Mugil cephalotus*.

ಮಾಲಕಾರಿಯ, ಮಾಲಯ māḷakāriya, māḷaya, see ಮಹಾಲಯ.

ಮಾಲಪುರಿ māḷapuri, s. A kind of sweetmeat.

↓ಮಾಲಾವುನಿ māḷāvuni, c. v. (of ಮಾ

ಲನಿ) To make lean or incline,

cause to lean. / 2. to impute,

charge with; to throw upon.

ಪಾಪ— to charge with guilt.

ಮಾಲಿ māḷi, s. A gardener.

ಮಾಲಿಕಾನ್ māḷikāny, s. An annu-

al allowance to deposed kings.

ಮಾಲಿಕೆ māḷike, s. An owner,

possessor. 2. an heir.

ಮಾಲಿಸ್ māḷisy, s. Rubbing,

cleaning, as a horse, etc., with

a brush. —ಮಳ್ಳುನಿ to clean a

horse.

↓ಮಾಲುನಿ māḷuni (ಮಾಲ್), c. n. ↓To

lean, incline. 2. to reel, stag-

ger, totter. 3. to be proved,

established.

↓ಮಾಲೆ māḷe, s. A garland, wreath

of flowers. ↓2. a necklace. ↓3.

a string of beads, a rosary.

4. cunning, trickery; cf. ಮಾಲಿ.

—ದಾಯೆ a florist; a class of

dancers. ಗಂಡ— the scrofula.

ಮಾಲೋಕೆ māḷōke, s. A foreigner,

an alien.

ಮಾಲ್ದಿ māḷdi, s. fem. of ಮಾಲಿ.

ಮಾಲ್ಯ māḷya, see ಮಾಳಸೆ.

ಮಾವತೆ, ಮಾವುತೆ māvate, māvute,

s. An elephant driver, a

mahout.

ಮಾವು māvu, s. A kind of tares.

—ಕೊಡಿಪುನಿ tares to grow.

↓ಮಾವೆ māve, s. A father-in-law.

↓ಮಾಸ್ māsy, s. Fading, turbidity;

soiling. adj. Faded, turbid;

soiled.

[ಮಾಂಸ.

ಮಾಸ māsa s. A month. 2. see

ಮಾಸಾದಿಗೆ māśādige, s. Animal

food, in contrast to vegetable

food.

ಮಾಸಿಕ māśika, s. A monthly

ceremony for a deceased an-

cestor, performed during the

first year after his decease.

adj. Monthly.

ಮಾಸುನಿ māśuni (ಮಾಸ್), c. n. To

fade, lose colour. 2. to soil.

ಫೂ— a flower to fade. ಮೋಣೆ—

the face to become pale.

↓ಮಾಸೆ māśe, s. The after-birth.

ಮಾಸೆಲ್ māśely, s. Fading. 2.

that which has faded or

soiled.

ಮಾಸ್ತಿ māsti, s. The ghost of a

suttee. —ಭಜನೆ worship of

such a ghost.

ಮಾಹಿತಿ māhiti, *s.* Acquaintance, knowledge, experience.

ಮಾಳ್ māḷy, *see* ಮಾಲ್.

ಮಾಳ māḷa, *see* ಮಾಲ.

ಮಾಳ, ಮಾಳಯ māḷa, māḷaya, *see* ಮಹಾಲಯ.

ಮಾಳಿಗೆ māḷigē, *s.* An upper story; a terraced roof. ಸೆಲ— a cellar. ಮುಂಡು— a garret, loft.

ಮಾಳುನಿ māḷuni, *see* ಮಾಲುನಿ.

ಮಾಕ್ಷಿ māḷkshi, *see* ಮಾಸ್ತಿ.

ಮಿಂಚಿ miṇci, *see* ಮಿಂಚೆ.

↓ಮಿಂಚುನಿ miṇcuni, *see* ಮಿಂಚುನಿ.

√ಮಿಂಜುನಿ miṇjuni (ಮಿಂಜೆ), *v. n.* To be released, saved. 2. to escape. *v. a.* To exceed. 2. to spare. 3. to conquer, overcome.

√ಮಿಂಡಕಾರೆ miṇḍakāre, *see* ಮಿಂಡೆ.

√ಮಿಂಡಗಾರಿಗೆ, ಮಿಂಡಾಟಿಗೆ, ಮಿಂಡಾ ದಿಗೆ miṇḍagārigē, miṇḍāṭigē, miṇḍādigē, *s.* Unchastity, lewdness (applied to a female).

√ಮಿಂಡಿ miṇḍi, *s.* An incontinent woman.

√ಮಿಂಡೆ miṇḍe, *s.* A rake, paramour, whoremonger. —ಸತ್ತುನಿ to live in adultery.

ಮಿಣುಕುನಿ miṇṇukuni, *see* ಮಿಣ್ಣುನಿ.

ಮಿಂಪುರಿ mimpuri, *see* ಮಿಣ್ಣುರಿ.

√ಮಿಕ್ಕ mikka, *adj.* Left, remaining. 2. other. —ಎಷಯ other affairs, *etc.*

√ಮಿಕ್ಕುನಿ mikkuni (ಮಿಕ್ಕ), *v. a.* To surpass, exceed, transgress. *v. n.* To remain, be left.

√ಮಿಗ್ತೆ, ಮಿಗಿತೆ migutē, migitē, *s.*

√Surplus, balance, remnant.

√2. mesne profit.

ಮಿಗ miga, *s.* A deer; *cf.* ಮೈಗ.

√ಮಿಗಿ, ಮಿಗಿಲ್ migi, migily, *s.* Surpassing, excelling.

√ಮಿಗಿಲುನಿ migiluni (ಮಿಗಲ್), *v. n.* To excel, surpass.

√ಮಿಗು, ಮಿಗ್ಗಿ migu, miggi, *see* ಮಿಗ.

√ಮಿಗ್ಗುನಿ migguni, *see* ಮಿಕ್ಕುನಿ.

ಮಿಜಾಕ್, ಮಿಜಾದ್, ಮಿಜಾಸ್ mi-
jākū, mijādū, mijāsū, *s.* Display, ostentation, vain show. 2. pride, vanity.

ಮಿಜಿಪುನಿ, ಮಿಜಿಲುನಿ mijipuni, mijiluni (ಮಿಜಿ, ಮಿಜಿಲ್), *v. n.* To be full of worms, affected with worms.

ಮಿಜಿಮಿಜಿ, ಮಿಜಾಮಿಜಾ mijimiji, mimiini, *a.* Viscous, sticky.

√ಮಿಟ್ಟಿ miṭṭi, *s.* Sweetness. 2. smacking. —ಹಾಕುನಿ to smack.

√ಮಿಟ್ಟಿ miṭṭē, *adj.* √Prominent, protruding. *s.* √Pollen. ಕೇವ

ಸೆವ— pollen of *Pandanus odoratissimus.*

ಮಿಠಾಯಿ miṭhāyi, *s.* Sweetmeat.

√ಮಿಡಿ miḍi, *s.* Young, unripe fruit.

ಮಿಡು miḍu, *see* ಮುಡು.

√ಮಿಣಿಮಿಣಿ miṇimīni, *adj.* Twinkling, glistening, dimly shining. —ತುಡರ್ a lamp burning dimly. ಕಂಠ ಮಣಿಮಣಿ ಅಪಿನ eyes to glisten.

↓ಮಿಣುಕು miṇuku, *see* ಮಿಣುಕು.

√ ಮಿಣುಕುನಿ, ಮಿಣ್ಣುನಿ minukuni, miṅkuni (ಮಿಣುಕು, ಮಿಣ್ಣು), *v. n.*
 To twinkle, glisten, sparkle.
 ಮಿತಮಿತಾ, *s.* Moderation, temperance, forbearance. 2. measure. 3. limitation, bounds. *adj.* Temperate, moderate.
 ಮಿತರುನಿ mitaruni, *see* ಮತ್ತರುನಿ.
 ಮಿತಾನುಭವ, ಮಿತಾನುಭೋಗ, mitānubhava, mitānubhōga, *s.* Temperance, moderate enjoyment, indulging moderately.
 ಮಿತಾಮಿತ mitāmita, *adj.* Moderation and excess.
 ಮಿತಿ miti, *s.* Limit, bound. 2. measure. 3. moderation. —ಐಂತಿ boundless. —ಕಟ್ಟುನಿ to rate, estimate; to despise, undervalue. —ವಾರುನಿ to transgress.
 √ ಮಿತ್ತ mittu, *postp.* Above, upon, over, after. *adv.* Then, afterwards. —ಬರ್ಪಿನಿ to come up, to prosper; to be possessed, as with a demon. —ಬೂರುನಿ to get up; to assault.
 ಮಿತ್ತಂತಾಯೆ mittantāye, *s.* A demon so called.
 ಮಿತ್ತಟ್ಟು mittatṭa, *s.* The loft of a small upstairs-room, an attic.
 ಮಿತ್ತಡಿ mittadi, *s.* An offering to the manes.
 ಮಿತ್ತಡ್ಡು mittadḍya, *s.* The lintel of a door, *etc.*
 √ ಮಿತ್ತರ mittara, *adj.* High, beyond reach of hand.
 √ ಮಿತ್ತರುನಿ, ಮಿತ್ತಾವುನಿ mittaruni, mittāvuni (ಮಿತ್ತರ್, ಮಿತ್ತಾವು), *v. a.*
 To ascend, mount, climb.

ಮಿತ್ತಾಚಾರ mittācāra, *s.* Hatred.
 ಮಿತ್ತಾಡುನಿ mittāḍuni (ಮಿತ್ತಾಡ್), *v. n.* To spring or leap over.
 ಮಿತ್ತೇರುನಿ mittēruni, *see* ಮತ್ತರುನಿ.
 ಮಿತ್ತೊಟ್ಟು mittotṭu, *see* ಮತ್ತಟ್ಟು.
 ಮಿತ್ತೊಡಿ mittōḍi, *s.* The higher or upper part of a garden.
 ಮಿತ್ರē mitre, *s.* A friend.
 ಮಿಥುನ mithuna, *s.* The third solar month; the sign *Gemini*.
 ಮಿನಯ minaya, *s.* Suspension, interdict.
 ಮಿನಾಯಿ, ಮಿನಾಹಿ mināyi, mināhi, *s.* Abolition. 3. discharge, dismissal. —ಮೆಳ್ಪುನಿ to dispense with, dismiss.
 ಮಿನಿ mini, *postp.* *Et cetera*, and so forth.
 ಮಿನಿಮಿನಿ minimini, *see* ಮಣಿಮಣಿ.
 √ ಮಿನುಕುನಿ minukuni, *see* ಮಿಣುಕುನಿ.
 ಮಿಯಂಡೆ miyaṇḍē, *see* ವಾಯಂಡೆ.
 ಮಿರ mira, *see* ವಾರ.
 ಮಿರಿಮಿರಿ mirimiri, *adj.* Astringent, sharp.
 √ ಮಿರೆ mirē, *s.* The breast. 2. the nipple or teat of any animal. —ತ ಕಂಠ the nipple. —ತ ಪೇರ್ breast-milk. —ಕೊರ್ಪಿನಿ to suckle. —ತಿನ್ನಿನಿ to suck. —ಬುಡುವಾನಿ to wean.
 ಮಿರೆವುನಿ mirevuni (ಮಿರೆ), *v. a.* To produce.
 ಮಿಲಾಕತ್ milākatu, *s.* A common visit.
 ಮಿಲಾಯಿಸುನಿ, ಮಿಲಾವುನಿ, ಮಿಲಾಸುನಿ milāyisuni, milāvuni, milāsuni

(ಮಿಲಾಯಿಸ್, ಮಿಲಾ, ಮಿಲಾಸ್), *v. a.*
To mix, compound.

ಮಿಲಾವು, ಮಿಲವು milāvu, milavu,
s. Steel.

ಮಿಶ್ರ miśra, *s.* Mixing, mixture,
combination. *adj.* Mixed,
compounded.

ಮಿಸಿಮಿ misimi, *s.* Valour; skill.

ಮಿಸ್ಕಿ misky, *s.* Scorn, despising.
2. confusion, dizziness. —
ಆ ಪಿಸ to be dizzy.

↓ ಮಿಸ್ಕುನಿ miskuni (ಮಿಸ್ಕು), *v. n.* To
move, venture. 2. to inter-
fere with, meddle. *It is used*
chiefly in a negative sense
with ಅಪುಜಿ, ಆವಂದ್, ಬಲ್ಲ, etc.;
as, ಅವಳು ಮಿಸ್ಕೆರೆ ಬಲ್ಲ you can-
not venture there. ಗಾಡಿಡ್ ಸಾ
ಮಾನ ದಂಜಿಡ್ ಮಿಸ್ಕೆರೆ ಬಲ್ಲ the cart
being completely laden, there
is no more room. ಉಂಡಿನವು
ಹೆಚ್ಚ ಆದ್ ನನ ಮಿಸ್ಕೆರೆ ಅಪುಜಿ my
stomach being full, I can
take nothing more. ಆತ್ ನೇಲ್ಯು
ಮರಟೆ ಮಿಸ್ಕೆರೆ ತೀರುಜಿ it is difficult
to climb upon such a large
tree. ಆಕುಳೆ ನ್ಯಾಯೊಡು ಮಿಸ್ಕೆರೆ ಆ
ವಂದ್ you should not interfere
with their quarrel.

ಮಿಸ್ರ misra, *see* ಮಿಶ್ರ.

ಮಿಸ್ರಿ misri, *s.* A gold coin worth
about 2½ rupees.

↓ ಮಿಳ್ಳಿ milli, *s.* A small metallic
vessel. ತೀರ್ಥದ— such a vessel
containing holy water.

↓ ಮಿಂಟುನಿ miṅṭuni (ಮಿಂಟೆ), *v. a.*
To force up *or* out; to exert

a pressure *or* sustain weight,
as with a lever.

ಮಿಾಟ್ miṭy, *adj.* Clever, smart,
sharp.

ಮಿಾಟಾವುನಿ miṭāvuni, *c. v.* (of
ಮಿಾಟುನಿ) To cause to force up.

↓ ಮಿಾಟುನಿ miṭuni, *see* ಮಿಾಟುನಿ.

↓ ಮಿಾನ್ ಮಿನ್ಯ, *s.* A fish. ಉಪ್ಪು—
salted *or* preserved fish. ನುಂ
ಸೆಲ್— dried fish. ಪಜಿ— fresh
fish. —ದ ಬಲೆ a fishing net.
—ಬಾಲಸರ, —ಬಾವಲಿ a kind of ear-
ornaments.

ಮಿಾನ miāna, *s.* The 12th solar
month; the sign *Pisces* in the
zodiac.

ಮಿಾನಕಂಡೆ minakaṇḍa, *s.* The
calf of the leg.

ಮಿಾನಮಂಜೆ minamañja, *s.* A fish-
market.

ಮಿಾನವುನಿ miāvuni (ಮಿಾನ್), *v. a.*
To behave coquettishly.

ಮಿಾನಾಂಕ minānka, *s.* A public
fishing. [bath.

ಮಿಾಪಾಟೆ miṭāṭa, *s.* Bathing, a

↓ ಮಿಾಪಾವುನಿ miṭāvuni, *c. v.* (of ಮಿಾ
ಪಿನಿ) To make *or* cause to
bathe; to bathe, wash, give
a bath.

↓ ಮಿಾಪಿನಿ miṭini (ಮಿಾ), *v. n.* To
take a bath, to wash one's
self.

ಮಿಾಯಂಡೆ miyaṇḍè, *s.* The throat,
roof of the mouth.

↓ ಮಿಾಯರ್ಪುನಿ miyarpuni (ಮಿಾಯರ್),
v. a. To wash a corpse.

↓ ಮಿಾರ್ miry, *adj.* Much, exceed-
ing; *cf.* ಮಿಾರುನಿ.

ವಿಾರ mīra, *s.* Sweet toddy.

√ವಿಾರವುನಿ, ವಿಾರಾವುನಿ mīravuni, mīrāvuni, *c. v.* (of ವಿಾರುನಿ) To cause to surpass or exceed.

√ವಿಾರಿಕೆ, ವಿಾರಿಗೆ, ವಿಾರುವಿಕೆ mīrikè, mīrigè, mīruvikè, *s.* Transgression, violation.

√ವಿಾರುನಿ mīruni (ವಿಾರ್), *v. a.* To transgress, violate. 2. to exceed; *cf.* ಮಿಕ್ಕುನಿ.

ವಿಾರ್ಣಿ mīrṇe, *s.* The sexton of a Roman Catholic church.

√ವಿಾಸೆ mīse, *s.* Mustaches, whiskers. 2. feelers of an insect. —ಕರ್ಪತ್ತುನಿ the whiskers to appear. —ತಿರಂಗಾವುನಿ to trim the mustaches. —ವೈಪನಿ to stroke the mustaches; to defy, challenge.

ಮು, ಮುಂ mu, muñ, (*in comp.*) *adj.* Three, treble. ಮುಂಮಡಿ three fold. ಮುಕ್ಕಾಲ್ a three pie or quārter anna piece. ಮುಕ್ಕಲಗೆ a tripod, stool.

ಮುಂ muñ, *adv.* Before, in front. —ಕಡೆ the front.

ಮುಂಕಣ್ಣ್ muñkannu, *see* ಮೂಂಕಣ್.

ಮುಂಕುದಿ muñkudi, *see* ಮೂಕುತಿ.

ಮುಂಕೆಲಿ muñkeli, *s.* A proud woman.

ಮುಂಕೆಲೆ muñkele, *s.* A sickly man. 2. *see* ಮೂಕೆಲೆ.

ಮುಂಕೊರಳ್ muñkorāḷu, *s.* A small spike of corn. 2. the first ear of corn.

ಮುಂಗಡ, ಮುಂಗಣ muñgaḍa, muñgaṇa, *s.* An advance in

money. —ಕೊರ್ಪನಿ to pay in advance.

ಮುಂಗಯಿ muñgayi, *see* ಮುಂಗೆಯಿ.

ಮುಂಗಲಿಯುನಿ muñgaliyuni (ಮುಂಗಲಿ), *v. a.* To surpass.

ಮುಂಗಾರ್ muñgāru, *s.* A hammer.

ಮುಂಗಿಲಿ, ಮುಂಗಿಲೆ, ಮುಂಗುಲಿ muñgili, muñgilè, muñguli, *s.* A mongoose, ichneumon.

ಮುಂಗು muñgu, *see* ಮುಂಗೆ.

ಮುಂಗುಡುನಿ muñguduni (ಮುಂಗುಡು), *v. n.* To be angry; *cf.* ಮುಕ್ಕುಡುನಿ.

ಮುಂಗುಡೆ muñgudè, *see* ಮುಕ್ಕುಡೆ.

ಮುಂಗುದಿ muñgudi, *see* ಮೂಕುತಿ.

√ಮುಂಗುದುನಿ muñguduni (ಮುಂಗುಡು), *v. n.* To dive, sink.

ಮುಂಗುಮುಸುಡು muñgumusudu, *s.* A wry face.

ಮುಂಗುರ್ತು muñgurta, *s.* Prognostication, foretoken.

√ಮುಂಗೆ muñgè, *s.* A shoot, bud, sprout.

ಮುಂಗೆಯಿ muñgei, *s.* The fore arm. 2. the elbow. —ಸರಪೊಳಿ a chain bracelet. —ಬಡ್ಡುನಿ to hold out the fore-arm. —ಕುಟ್ಟುನಿ to box each other's fore arm in a kind of boxing match.

ಮುಂಜಣಿ muññaṇa, *see* ಮುಂಜಡ.

ಮುಂಚಿ muñci, *s.* Red cayenne pepper, chilli, *Capsicum annuum*. ಯೆಡ್ಡೆ—pepper, *Piper nigrum*. ಗಾಂಜಾರಿ—, ಜೀರಿಗೆ—, ಲವಂಗ— a very sharp kind of chilli. —ಶೊಟ್ಟು the stalk of a chilli. —ನೀರ್ pepper water.

√ ಮುಂಜ ಮುಂಜಾ, s. Circumcision.
 ↓ ಮುಂಜಿ ಮುಂಜಿ, s. The grass *Saccharum munja*. 2. investiture with the sacred thread; also ಮುಂಜು. 2. circumcision of Mahomedans. —ಮಕ್ಕನಿ to invest a boy with the sacred thread; to circumcise.
 ↓ ಮುಂಜಾ, ಮುಂಜಾಣಿ ಮುಂಜಾ, ಮುಂಜಾಣಿ, s. The breast, as called by children. —ಕೊಪ್ಪನಿ to suckle.
 ಮುಂಜು ಮುಂಜು, see ಮುಂಜು.
 ↓ ಮುಂಡ ಮುಂಡಾ, s. The forehead; cf. ಮುಂಡು. 2. the trunk. Adj. Small.
 ಮುಂಡಗೆ ಮುಂಡಗೇ, see ಮುಂಡೇಯಿ.
 ಮುಂಡತಾಯೆ ಮುಂಡತಾಯೆ, s. A demon so called.
 ಮುಂಡಲ್, ಮುಂಡಲ ಮುಂಡಲ್, ಮುಂಡಲ, s. A higher class of Pariahs. —ಮನ್ನೆ a Pariah of this class.
 ಮುಂಡಳ್ಳಿ ಮುಂಡಳ್ಳಿ, see ಮುಂಡೇಯಿ.
 ಮುಂಡಾಸ್ ಮುಂಡಾಸ್, s. A turban. —ಕಟ್ಟುನಿ to wind a turban.
 ಮುಂಡಿ ಮುಂಡಿ, s. The blue flowered tree *Memecylon tinctorium*. 2. a female's name.
 ಮುಂಡಿಗೆ ಮುಂಡಿಗೇ, s. A small stool. 2. see ಮುಂಡೇಯಿ.
 ಮುಂಡಿಡುನಿ ಮುಂಡಿಡುನಿ (ಮುಂಡಿಡ), v. a. To kneel; to prostrate; also ಮುಂಡಿಡುನಿ.
 ಮುಂಡಿಡ್ವಾವುನಿ ಮುಂಡಿಡ್ವಾವುನಿ, c. v. (of ಮುಂಡಿಡುನಿ) To make kneel, cause to kneel.

ಮುಂಡಿಲ ಮುಂಡಿಲ, s. A brush used by devil-dancers. 2. a kind of bush.
 ಮುಂಡು ಮುಂಡು, s. A young ox. 2. the vessel in which toddy is put. 3. a small upper garment. 4. the raised border of a veranda. 5. see ಮುಂಡ. —ಕೊಟ್ಟಣಿ an out-house. —ವಾಡುನಿ, —ಬೂರುನಿ to prostrate. —ಪೊಡೆಪುನಿ to wear a small garment. —ಬರಿಯುನಿ to fasten a toddy-vessel with a coir network.
 ಮುಂಡುಪಚಾರ ಮುಂಡುಪಚಾರ, s. False civility.
 ಮುಂಡುಮುಕ್ಕಲಿಗೆ ಮುಂಡುಮುಕ್ಕಲಿಗೇ, s. A tripod, low stool.
 ✓ ಮುಂಡೆ ಮುಂಡೆ, s. A widow. 2. an abusive term. 3. a pestle. —ಪೆಲಾಯಿ a kind of jack fruit.
 ✓ ಮುಂಡೇಯಿ ಮುಂಡೇಯಿ, s. The screw-pine, *Pandanus odoratissimus*.
 ಮುಂಡೋ ಮುಂಡೋ, see ಮುಂಡ.
 ಮುಂಡೋಲ ಮುಂಡೋಲ, see ಮುಂಡಲ್.
 ಮುಂಡೋಲಿ, ಮುಂಡೋಳಿ ಮುಂಡೋಲಿ, ಮುಂಡೋಳಿ, s. A rough kind of betel leaves. ಕುಕ್ಕುಡ— a betel-vine trained upon a mango tree.
 ಮುಂಜೆ ಮುಂಜೆ, s. The folds of a male's cloth.
 ಮುಂಜೆ ಮುಂಜೆ, see ಮುಂಜೆ.
 ↓ ಮುಂದಣ ಮುಂದಣ, s. Priority. Adj. First, prior, future. —ನತಿ future destiny.

↓ ಮುಂದರಿಪುನಿ, ಮುಂದರಿಸುನಿ munda-
ripuni, mundarisuni (ಮುಂದರಿ,
ಮುಂದರಿಸು), *v. a.* To advance,
march; to continue, carry
on; *also* ಮುಂದರಿಯುನಿ.

ಮುಂದಲೆ mundalè, *s.* The front
part of the head. 2. the hair
above the forehead. 3. a head
ornament. —ಜೊಟ್ಟು a plate
set with jewels in its centre.
ಮುಕಾ— the whole face.

ಮುಂದಿರಿ mundiri, *s.* Settlement,
adjustment. —ಲೆಖ್ಖು a settled
account.

ಮುಂದಿಲ್ mundily, *s.* Export,
↓ exportation. 2. the court-yard
of a house. ಬಳ— the inner
courtyard of a square.

ಮುಂದುಕ, ಮುಂದುಕಟ್ಟು, ಮುಂದೂ
ಕು munduka, mundukattü, mun-
dūku, *s.* Dangerous illness.

ಮುಂದುರುನಿ munduruni *see* ಮುಡು
ರುನಿ.

↓ ಮುಂದೆ mundè, *adj.* Before, in
front.

↓ ಮುಂದೆರಿಯುನಿ, ಮುಂದೆರುನಿ, ಮುಂದೆ
ಸುನಿ munderiyuni, munderuni,
mundersuni, *see* ಮುಂದರಿಪುನಿ.

ಮುಂದಡ್ munnadu, *see* ಮುಂದೆಡು.

ಮುಂದಯ munnaya, *s.* Bezoar.
2. the bezoar root, *Dorstenia*
Drakena, Radix contrajervæ.

↓ ಮುನ್ನಿ munnì, *s.* Tip, lappet.

↓ ಮುನ್ನಿಗೆ munnigè, *s.* The hem of
a dressing garment.

↓ ಮುನ್ನೂದು munnūdu, *num.*
Three hundred.

ಮುನ್ನೂಲು munnūlu, *s.* Three
threads.

↓ ಮುನ್ನೆ munnè, *see* ಮುನೆ.

ಮುನ್ನೊಡು munnodu, *adv.* Year
before the last, two years ago.

ಮುಂಬರ mumbara, *s.* Calamity,
distress.

ಮುಂಬಾಯಿ mumbāyi, *s.* Bombay.

ಮುಂಬು mumbu, *s.* The name of
a caste. 2. dumb animals.

ಮುಮ್ಮಡಿ mummaḍi, *adj.* Three-
fold.

ಮುಮ್ಮನ mummana, *see* ಬಮ್ಮನ.

ಮುಂಕಾರ್ವುನಿ murūkāvuni, *see* ಮು
ಕಾರ್ವುನಿ.

ಮುಂಕುನಿ, ಮುಂಗುನಿ murūkuni,
murūnguni, *see* ಮುಕುನಿ.

ಮುಂಗೇಲೆ murūgele, *see* ಪುಂಗೇಲೆ.

ಮುಂಟ್ murūṅṅ, *see* ಮುರುಂಟು.

ಮುಂಡಲ murūḍala, *see* ಮೊರಂಡೆ.

ಮುಕ mukā, *see* ಮುಖ.

ಮುಕದಾಮ್ mukadāmu, *s.* A head
cooly or labourer, a maistry.

ಮುಕಬಾರೆ mukabārè, *s.* A kind
of bush.

ಮುಕರಾವು, ಮುಕರೂಪು, ಮುಕಶಿರಿ
mukarāvu, mukarūpu, mukāširi,
see under ಮುಖ.

ಮುಕಾರ್ mukāru, *s.* Three legs.
—ಚಿತ್ತ ವಾರುನಿ to run with three
legs, as a lame quadruped.

ಮುಕಾರಿ mukāri, *s.* The head-
man of Pariahs.

ಮುಕಾಸ್ mukāsu, *s.* Considera-
tion, foresight. 2. *see* ಮು
ಕ್ಯಾಸ್.

ಮುಕಾಸ್ತೆ mukāste, *see* ಮುಖ್ಯಸ್ತೆ.
ಮುಕುಂಡ mukunḍa, *adv.* All over,
around.

ಮುಕುಂದೆ mukunde, *s.* A name
of Vishṇu.

ಮುಕುಟ, ಮುಕುಟೆ, ಮುಕುಟೆ mukuṭa,
mukuṭi, mukuṭè, *s.* A crown,
diadem.

ಮುಕುಡ mukuḍa, *s.* The coccyx.

ಮುಕುಡಿ mukuḍi, *see* ಮುಕ್ಕುಡಿ.

ಮುಕುಡು mukuḍu, *s.* Looking
back.

ಮುಕುಡುನಿ mukuḍuni (ಮುಕುಡೆ),
v. n. To look back, turn the
face.

ಮುಕುಡೆ mukuḍè, *see* ಮುಕ್ಕುಡೆ.

ಮುಕುತಿ mukuti, *see* ಮುಕ್ತಿ.

ಮುಕುತೆ mukuṭè, *see* ಮುಗಿತೆ.

ಮುಕುರುಕಪೋಲೆ mukurukapòlè, *s.*
A very nice woman.

ಮುಕುರುನಿ mukuruni (ಮುಕುರು),
v. n. To bud, germinate.

ಮುಕುರೂರು mukurūru, *see* ಮು
ಕ್ರೂರು.

ಮುಕುಳಿ mukuli, *see* ಮುಕ್ಕುಳಿ.

ಮುಕೂಬ್ mukūb, *s.* Suspension,
stoppage, adjournment.

ಮುಕೆ mukè, *see* ಮುಗ್ಗೆ. 2. *see* ಮುಂಗೆ.
3. *see* ಮುಖ್ಯಸ್ತೆ.

ಮುಕೂರಲ್ mukoral, *see* ಮುಂ
ಕೂರಳೆ.

ಮುಕ್ಕು mukka, *s.* An abusive word.
2. *see* ಮುಖ. *adj.* Deformed.
-ಬಾಲೆ a deformed child.

ಮುಕ್ಕುಣಿ mukkaṇe, *s.* Śiva with
three eyes. [ರಾಘ.

ಮುಕ್ಕುರಾವು mukkarāvu, *see* ಮುಖ

ಮುಕ್ಕುಲಿಗೆ, ಮುಕ್ಕುಲೆ mukkaligè,
mukkalè, *s.* A small stool *or*
bench.

ಮುಕ್ಕುಲಿ mukkali, *s.* The priest
of the demon Koḍamandāye.

ಮುಕ್ಕಾಂಬೆ mukkāmbè, *see* ಮೂ
ಕಾಂಬೆ.

ಮುಕ್ಕಾಣಿ mukkāṇi, *s.* Three-
sixty-fourths. 2. a quarter
anna.

ಮುಕ್ಕಾರ್ mukkār, *s.* Three legs.

ಮುಕ್ಕಾರಿ mukkāri, *see* ಮುಕಾರಿ.

ಮುಕ್ಕಾಲ್ mukkāl, *s.* Three
quarters. 2. a three-pie *or*
quarter anna piece.

ಮುಕ್ಕಾಲಿ mukkāli, *see* ಮುಕ್ಕುಲಿ.

ಮುಕ್ಕಾವುನಿ mukkāvuni, *c. v.* (of
ಮುಕ್ಕುನಿ) To over-feed.

ಮುಕ್ಕಾಸ್ ಮukkās, *s.* Three
cash.

ಮುಕ್ಕಿ mukki, *see* ಮುಖಿ.

ಮುಕ್ಕು mukku, *s.* A corner. 2. a
narrow lane. 3. painting,
dying. -ವಾಡುನಿ to dye.

ಮುಕ್ಕುಡ mukkūḍa, *adj.* Stout,
robust. 2. mute, speechless.
-ಮೂರುನಿ to become stout.

ಮುಕ್ಕುಡಿ mukkūḍi, *s.* A taciturn
or a reserved woman.

ಮುಕ್ಕುಡು mukkūḍu, *s.* Reserve.
2. taciturnity, reservation.

ಮುಕ್ಕುಡೆ mukkūḍè, *s.* A taciturn
or reserved man.

ಮುಕ್ಕುನಿ mukkuni (ಮುಕ್ಕು), *v. a.*
To gobble, swallow, devour.
ಮುಂಠ ಮುಕ್ಕುಂದಿಶೀವಿನಿ *lit.* to de-

your earth, to be ill-fated, ruined.

ಮುಕ್ಕುರಿ mukhuri, *see* ಮುಕ್ತಿ.

ಮುಕ್ಕುರಿಡ್ಡಿ ನಿ mukkuridḍini, *see* ಮುಕ್ಕುರುನಿ.

✓ ಮುಕ್ಕುರು mukuru, *s.* Snorting, grunting, growling. —ಪಿಂಜಿ a kind of crab. —ಇಡ್ಡಿ ನಿ, —ಪಕ್ಕು ನಿ, *see* ಮುಕ್ಕುರುನಿ.

ಮುಕ್ಕುರುನಿ mukkuruni (ಮುಕ್ಕುರ್),

✓ *v. a.* To challenge, defy. 2. to snort, grunt, growl.

ಮುಕ್ಕುರುರು mukkurūru, *see* ಮುಕ್ಕುರು.

✓ ಮುಕ್ಕುಲಿ, ಮುಕ್ಕುಳಿ mukkuḷi, mukkuḷi, *s.* A mouthful of any liquid.

✓ ಮುಕ್ಕುಲಿಯುನಿ, ಮುಕ್ಕುಳಿಯುನಿ mukkuḷiyuni, mukkuḷiyuni (ಮುಕ್ಕುಲಿ, ಮುಕ್ಕುಳಿ), *v. a.* To gargle or rinse the mouth.

ಮುಕ್ಕು ಮುಕ್ಕು mukke, *s.* One of a class of fishermen. 2. *see* ಮುಂ.

✓ ಮುಕ್ಕುಲೆ mukkele, *s.* A voracious man.

ಮುಕ್ಕುಂಡೆ mukkuṇḍe, *s.* Three quarters of a seer.

ಮುಕ್ಕುಳು mukkuḷu, *adv.* Thrice. —ದಾಯೆ a menial servant; *cf.* ಓಲಾಯದಾಯೆ.

ಮುಕ್ಕುಣ mukkuṇa, *s.* A triangle.

ಮುಕ್ತ mukta, *adj.* Released, liberated.

ಮುಕ್ತಾ muktā, *see* ಮುಕ್ತ.

ಮುಕ್ತಾರ್, ಮುಕ್ತಾರಿ, ಮುಕ್ತಾರಿ ಮುಕ್ತಾರು, muktāru, muktāri, muktyāri,

s. A power of attorney. 2. an assignment, transfer of title or interest by writing.

ಮುಕ್ತಾರೆ muktāre, *s.* An attorney, agent, assignee. 2. an owner, master.

ಮುಕ್ತಿ mukti, *s.* Manumission, absolution. 2. final beatitude.

ಮುಕ್ತೇಸ್ರೆ muktēsre, *see* ಮುಕ್ತೇಸರೆ.

ಮುಕ್ಯೆಲ್ mukyelu, *see* ಮುಕ್ಯೆಳು.

ಮುಕ್ರಿ mukri, *s.* A reader of the Koran in a mosque.

ಮುಕ್ರುರು mukrūru, *adj.* Established, fixed, certain. 2. appointed. —ಮಕ್ಕುನಿ to establish, determine; to appoint.

ಮುಖ mukha, *s.* The face, countenance. 2. a means, instrument. —ಛಾಯೆ, —ರಂಗ the complexion, colour of the face. —ದಾಕ್ಷಿಣ್ಯ attention, regard or civility inspired by a person's presence; partiality, respect, consideration. —ಪರ್ವ a veil; a wrapper. —ಭಾವ the expression of the countenance. —ರೂಪ resemblance of features. —ಸಾಲೆ a front veranda. —ಶಿರಿ, —ನಿರಿ lustre of the countenance; betel leaves, eaten with areca nut, lime, etc., which gives the mouth a deep red tinge. —ಸ್ತುತಿ flattery. —ಮುಟ್ಟುಮು, ಮುಖಾಮುಖಿ face to face; —ಕಟ್ಟುನಿ to be satiated; to become disgusted.

ಮುಖರಾವು, ಮುಖರಾವು mukharāpu, mukharāvu, *s.* Expression

of the features. 2. a metallic plate tied below the eyes of a racing buffalo.

ಮುಖಾಂತರ mukhāntara, *prep.* Through. *adv.* By reason of, by means of.

ಮುಖಾಬಿಲೆ mukhābīlē, *s.* Collation, comparison; confronting. —ತೂಪಿಸಿ to compare, collate. —ಮುಳ್ಳುನಿ to confront.

ಮುಖಿ mukhi, *see* ಮುಖ್ಯಸ್ತೆ.

ಮುಖುಘ್ mukhuphu, *s.* Abolition, abrogation. 2. adjournment, postponement. —ಆಪಿಸಿ to be abolished, adjourned.

ಮುಖುರೂಪು mukhurūpu, *see* under ಮುಖ.

ಮುಖೊಟು mukhoṭu, *see* ಮುಖಾಂತರ.

ಮುಖ್ಯ mukhya, *adj.* Chief, principal. ಮುಖ್ಯಾನ್ chiefly.

ಮುಖ್ಯಸ್ತೆ mukhyaste, *s.* A chief, head, principal.

ಮುಗ muga, *s.* A demon's head-gear made of silver, *etc.* 2. a mask, disguise.

ಮುಗಂಟಿ mugaṅṭē, *s.* The pials on either side of an entrance; to a house.

ಮುಗಡ್, ಮುಗಡ, ಮುಗಡೆ mugadū, mugada, mugadē, *s.* The capsule of a cocoanut *or* other fruit.

ಮುಗಡೊರ mugadōra, *adj.* Bottled.

ಮುಗಣ್ mugaṅṇu, *s.* The front.

ಮುಗಪತ್ತೆ mugapattu, *s.* The cramp of a lock.

ಮುಗಪುನಿ mugapuni, *see* ಮೊಗಪುನಿ.

ಮುಗಮೂರ್ತಿ mugamūrti, *s.* Uten-

sils of demon-worship, especially of Jumādi.

ಮುಗಯಿ mugayi, *s.* A small earthen vessel.

ಮುಗರಾವು mugarāvu, *see* ಮುಖರಾಪು.

ಮುಗಲ್, ಮುಗಲ್ ಮುಗಲ್ mugalu, mugalu, *s.* A cloud. —ಜೊಂಬು sultry heat. —ಕಬಿಯುನಿ, —ಕಬ್ಬಿಯುನಿ to become cloudy.

ಮುಗಲ್ತೆ mugaltē, *s.* Scent. —ಜಿಫ್ಪುನಿ to scent, track.

ಮುಗಸ್, ಮುಗಸ mugasū, mugasa, *see* ಮೊಗಸ.

ಮುಗಾಡರ mugāḍara, *see* ಮುಗಡೊರ.

ಮುಗಾಯಿ mugāyi, *see* ಮುಗಯಿ.

ಮುಗಿತ mugita, *see* ಮುಗಿತೆ.

ಮುಗಿತಲ mugitala, *s.* End, conclusion. *adj.* Final.

ಮುಗಿತಾಯೆ mugitāye, *see* ಮುಗುತಾಯೆ.

ಮುಗಿತುರುನಿ mugituruni (ಮುಗಿತುರು), *v. a.* To accomplish, conclude, finish.

ಮುಗಿತೆ mugitē, *s.* A settlement, decision. 2. a contract, bargain. —ಜೇಲೆ a work given on contract. —ಗ್ ಕೊರ್ಪಿನಿ, ಮುಗಿತೆ ಕೊರ್ಪಿನಿ to give a work on contract. —ಗ್ ದೆತ್ತೊಣುನಿ, ಮುಗಿತೆ ದೆತ್ತೊಣುನಿ to undertake a work on contract.

ಮುಗಿನೊಲ್ಡು muginoldu, *s.* A kind of paddy.

ಮುಗಿಪು mugipu, *see* ಮುಗಿತೆ.

ಮುಗಿಪುನಿ mugipuni (ಮುಗಿ), *v. a.* To finish.

- ↓ ಮುಗಿಯುನಿ mugiyuni (ಮುಗಿ), *v. n.*
 To end, terminate, cease. ✓ 2.
 ✓ to close, contract, shut up.
 ✓ ಕೈ- to close hands in salutation, to salute without prostrating.
- ಮುಗಿಲ್ mugily, *s.* Planitude. 2.
see ಮುಸಲ್.
- ↓ ಮುಗಿಲಿ mugili, *s.* A turret, minaret, top, as of a temple.
- ಮುಗು mugu, *s.* The fixed hire with board, lodging, and raiment of a labourer. —ಕು ಕುಳ್ಳುನಿ to serve under such a contract.
- ಮುಗುಡು mugudu, *s.* A kind of fish. 2. *see* ಮುಗುರು. ಮರಿ— a kind of eel.
- ಮುಗುಡೆ mugude, *see* ಮುಕ್ಕುಡೆ.
- ಮುಗುತಾಯಿ mugutāyi, *s.* Completion, finishing.
- ಮುಗುತಾಯೆ mugutāye, *s.* A servant engaged for fixed hire, boarding, *etc.*; *cf.* ಮುಗು.
- ಮುಗುತಿ muguti, *see* ಮುಕ್ತಿ. 2. *see* ಮೂಕುತಿ.
- ಮುಗುತೆ mugutè, *see* ಮುಗತೆ.
- ↓ ಮುಗುರು muguru, *s.* A sprout, shoot, bud. *adj.* Tender, delicate. 2. gentle, not harsh. —ಶೆಲಿಕೆ a gentle smile. —ಮಿವೆ a tender breast.
- ↓ ಮುಗುರುನಿ muguruni (ಮುಗುರಿ), *v. a.*
 To bud, sprout.
- ಮುಗುರೂರು mugarūru, *see* ಮುಕ್ಕೂರು.
- ಮುಗುಲ್ mugulu, *see* ಮೊಗುಲ್.

- ಮುಗುಲರಿ mugulari, *s.* Parboiled rice.
- ಮುಗುಲಿ muguli, *s.* An odd number. ಸರಿ— odd and even numbers.
- ಮುಗುಲೆ mugule, *s.* A Mogul.
- ಮುಗುವಳಿ muguvāli, *see* ಮುಸ್ಕೊಲಿ.
- ↓ ಮುಗುಳಿ muguli, *s.* ✓ A bubble.
 2. the pinnacle of a temple.
 3. the top of a walking stick.
 4. *see* ಮುಕ್ಕುಳಿ. 5. *see* ಮುಗುಲಿ.
- ಮುಗುಳು mugulu, *see* ಮುಗುರು.
- ↓ ಮುಗ್ಗೆ mugge, *s.* A small earthen vessel.
- ↓ ಮುಗ್ಗೆರ್ muggeru, *s.* A hare, rabbit. 2. *see* ಮುಸ್ಕೆರ್.
- ಮುಗ್ಗೆರಾಯೆ muggerāye, *s.* A demon so called. 2. the name of a caste.
- ಮುಗ್ಗೆ muggei, *see* ಮುಗುಯಿ.
- ↓ ಮುಗ್ಗೆ mugge, *s.* ✓ Mould, mustiness. 2. *see* ಮುಗು. *adj.* Musty. —ಪಾಸನೆ a musty smell. —ಪತ್ತುನಿ to become mouldy.
- ಮುಗ್ಗೆಣ್, ಮುಗ್ಗೆಣ muggeṇṇu, muggeṇṇa, *s.* A narrow piece of cloth, used for covering the privities.
- ಮುಗ್ಗೆಯುನಿ muggeiyuni, *see* ಮುಗುಯುನಿ.
- ಮುಗ್ಗೆ mugge, *see* ಮುಗ್ಗೆ.
- ↓ ಮುಗ್ಗೆ mugge, *s.* A flower bud, germ.
- ↓ ಮುಗ್ಗೆರ್ muggeru, *s.* ✓ A Malayālam fisherman. 2. *see* ಮುಸೆರ್.
- ಮುಗ್ಗೆರ್ಲು muggerlu, *s.* A class of Pariahs.

ಮುಗ್ಗೊಲಿ, ಮುಗ್ಗೊಳಿ muggoli, muggoli, s. A species of contribution or tax levied in the days of Hyder and Tippoo.

ಮುಗ್ಗೆ mugṭe, see ಮುಗ್ಗೆ.

ಮುಗ್ಗಾಟ mugyāṭa, s. Conclusion, termination.

ಮುಗ್ಗಿ mugli, see ಮುಗ್ಗೆ.

ಮುಜ್ಜಣ್ munṇaṇu, see ಮುಂಗಡ.

✓ ಮುಚ್ಚ ಮುṇṇa, see ಮುಚ್ಚಲ.

✓ ಮುಚ್ಚಂಟಿ ಮುṇṇಾಂಟಿ, s. A close mouth-piece.

ಮುಚ್ಚಟಿ ಮುṇṇಾಟಿ, s. A festivity, great rejoicing.

✓ ಮುಚ್ಚಲ ಮುṇṇಾಲ, s. The lid or stopper of a vessel.

ಮುಚ್ಚಲಿಗೆ ಮುṇṇಾಲಿಗಿ, s. An agreement in writing, deed of settlement. [buff.

ಮುಚ್ಚಾಟ ಮುṇṇಾಟಿ, s. Blind-man's-

✓ ಮುಚ್ಚಾವುನಿ ಮುṇṇಾವುನಿ, c. v. (of ಮುಚ್ಚುನಿ) To cause to shut, cover, close.

✓ ಮುಚ್ಚಿ ಮುṇṇಿ, see ಮುಚ್ಚಲ.

✓ ಮುಚ್ಚಿಗೆ ಮುṇṇಿಗಿ, s. A lid, cover, wrapper. 2. the ceiling of a roof.

ಮುಚ್ಚಿಲ್ ಮುṇṇಿಲ್, s. A medicinal plant, *Elephantopus scaber*; bet. ನೆಲಮುಚ್ಚಿಲ್.

ಮುಚ್ಚಿಲಮೆ ಮುṇṇಿಲಮೆ, s. Ceremonial defilement of women on the third day after child-birth.

✓ ಮುಚ್ಚು ಮುṇṇು, see ಮುಚ್ಚಲ. —ಮದೆ a disguise, mask, covering.

✓ ಮುಚ್ಚುನಿ ಮುṇṇುನಿ (ಮುಚ್ಚುನಿ), v. n. & a. To shut, close, cover. 2. to screen, shelter. ಕಂಠ್— to shut the eyes. ಬಾಗಿಲ್— to shut the door. ಬಾಯಿ— to keep quiet.

ಮುಚ್ಚಿ, ಮುಚ್ಚಿಲ್ ಮುṇṇಿ, ಮುṇṇಿಲ್, see ಮುಚ್ಚಲ. 2. see ಮುಚ್ಚಿಲ್.

ಮುಚ್ಚಿಲೆ ಮುṇṇಿಲೆ, s. A conniver, one who pretends not to see what takes place before his eyes.

ಮುಜಂಗೆ, ಮುಜಂಜಿ ಮುಜಾಂಗೆ, ಮುಜಾಂಜಿ, see ಮೊಜಂಜಿ.

ಮುಜಂಟಿ ಮುಜಾಂಟಿ, see ಮೊಜಂಟಿ.

ಮುಜಜೆ ಮುಜಾಜೆ, s. A toothless, or old man.

ಮುಜಿವುನಿ ಮುಜಿವುನಿ, see ಮುಜಿವುನಿ.

ಮುಜಿರೆ, ಮುಜಿಲೆ ಮುಜಿರೆ, ಮುಜಿಲೆ, s. Allowance, subtraction, reduction, remission. —ಕಲೆಪಿನಿ to deduct.

ಮುಜುಕ್ರೆ ಮುಜುಕ್ರೆ, adj. Old, worn out.

ಮುಜೆ ಮುಜೆ, s. A kind of tree.

ಮುಜೆಕುನಿ ಮುಜೆಕುನಿ, see ಮೊಜೆಕುನಿ.

✓ ಮುಜ್ಜಿ, ಮುಜ್ಜು ಮುಜ್ಜಿ, ಮುಜ್ಜು, s. A black monkey.

ಮುಜ್ಜಿಂಟಿ ಮುಜ್ಜಿಂಟಿ, see ಮೊಜಂಟಿ.

ಮುಟದಣೆ ಮುಟದಣೆ, see ಮುಟ್ಟದಣೆ.

✓ ಮುಟ್ಟು mutṭa, s. Proximity, nearness. adv. Near, close by, to, with, towards. postp. Till, until, as far as. —ಕಂಠ್ short-sighted. —ವಾಯಿ a relation;

✓ a man with whom one can associate. —ವಾಳ್ a female

relation; a female with whom one can associate. —ಪೋಸಿನಿ to approach, go near. —ಬರ್ಪಿನಿ to come near; to be sufficient. —ಓ, ಮುಟ್ಟುತು very near, near by.

[scythe.

ಮುಟ್ಟತ್ತಿ mutṭatti, s. A sickle, ಮುಟ್ಟದಣೆ, ಮುಟ್ಟದನೆ mutṭadanè, mutṭadanè, s. An instrument for mincing vegetables, etc.

ಮುಟ್ಟಲೆ, ಮುಟ್ಟಲೆ mutṭalè, mutṭalè, s. A cap made of the stalk of an areca-nut branch. ಅಡ್ಡ—, ಕೊಂಬು—, ನೆರಿ— are some of its varieties.

ಮುಟ್ಟಾವುನಿ mutṭāvuni, c. v. (of ಮುಟ್ಟುನಿ) To cause to touch. 2. to accompany to one's destination; to cause to reach, to deliver. ಕಾಗಜಿ— to deliver a letter.

ಮುಟ್ಟಾಳ್ mutṭāḷu, s. A very stupid or indigent man.

ಮುಟ್ಟಿ mutṭi, s. A small kind of earthen pot equal to a pint, by which toddy is sold to customers. 2. see ಮುಟ್ಟಿ. —ಪತ್ತುನಿ to be unlucky or unfortunate. ಯೇಕ್ ಮುಟ್ಟಿ ಸರಾಸರಿ, ದೋ ಮುಟ್ಟಿ ಚರಾಚೆರಿ, ತೀನ್ ಮುಟ್ಟಿ ರಂಬಾರೂಟಿ one potful of toddy will make one light-hearted, two will make him talkative, three will make him turbulent.

ಮುಟ್ಟಕಲ್ಲ mutṭikallu, s. A stepping stone.

ಮುಟ್ಟಿಸಲೆ mutṭibisalè, s. A distilling vessel; also ಮುಟ್ಟು.

ಮುಟ್ಟು mutṭu, s. A shoe, sandal. 2. a footstep. 3. steps, stairs. 4. a stool. —ಕೊಡಂಗೆ a hold, brace. ತೇಮಯಿದ, ನೇಮಯಿದ— a stool or machine for preparing vermicelli. —ಗು ಪೋಸಿನಿ to walk step by step. —ಪಾತುನಿ to put on sandals; to measure with the foot. —ಬೂರುನಿ cocks to fight.

ಮುಟ್ಟು mutṭu, s. Menstruation. 2. ceremonial uncleanness or defilement. —ಚಟ್ಟೆ, —ಚಿಟ್ಟು, —ಚೀಪ್ಪೆ, —ಸಂಕಡ flooding, excessive menstrual discharge, lochia.

ಮುಟ್ಟು mutṭu, s. Touch, contact. 2. a distillery. adj. Touching. 1. ಕಡಿ, 1. ಗಡಿ a critical state; a dangerous illness; a narrow path; straitened circumstances. —ಜನ people of the same rank. —ಬಟ್ಟಲೆ the lid of a distillery.

ಮುಟ್ಟುನಿ mutṭuni (ಮುಟ್ಟೆ), v. a. To touch. 2. to attain, reach, arrive. v. n. To arrive at, be received, come to hand. 2. to cost. ಉರುಗ್— to reach one's native place. ಕಾಗಜಿ— to receive a letter. ಪಣವು— to receive money; to cost. ವಾಡೆಗ್— to touch the roof.

ಮುಟ್ಟುವಳಿ mutṭuvāli, see ಮುಟ್ಟಿಳಿ. ಮುಟ್ಟೆ mutṭè, s. The head, as of fish or fowls. 2. a heap. 3. see ಮೊಂಡಿ. ಕೈತ— the fist. ಚೈತ— a stack of straw.

✓ ಮುಟ್ಟಿ muttè, *s.* ✓ The knuckles, joints of fingers. 2. *see* ಮುಟ್ಟಿ. ಮುಟ್ಟಿಲ್ muttèlu, *see* ಮುಟ್ಟಿಲ್.

✓ ಮುಟ್ಟೊಳಿ muttoli, *s.* Expense, cost.

✓ ಮುಡ mudà, *s.* ✓ Stiffness, rigidity. / 2. emaciation, leanness. —ಮಯ್ಯೂರ್ stupidity, dulness. —ಕಟ್ಟುನಿ to become stiff; to be emaciated; to become stunted.

✓ ಮುಡಂಕ್ mudanku, *see* ಮೊಡಂಕ್. ಮುಡಂದಲೆ mudandale, *see* ಮಡಂತಿಲ್.

✓ ಮುಡಜಿಲ್ mudajily, *s.* Shrinking. ಮುಡಯಿ, ಮುಡಾಯಿ mudayi, mudāyi, *s.* East, eastward.

ಮುಡವು mudavu, *s.* A kind of fish.

✓ ಮುಡಿ mudì, *s.* ✓ A bundle of rice, *etc.*, packed in straw. 2. ✓ a lump of tamarind, *etc.*, packed in leaves. 3. a measure of grain, *etc.*, containing from

✓ forty to sixty seers. 4. a young, unripe mango, *etc.* ಇಡ್— from the head to the toe, all over the body. —ಬರುನಿ, —ಕಟ್ಟುನಿ to pack rice, *etc.*, into a straw-bundle. —ಮಳ್ಳುನಿ to pack a lump into a bundle.

ಮುಡಿ mudì, *s.* The mask (*or* ಅಣಿ) of the demon called Lekkēsiri.

ಮುಡಿಕೆ mudikè, *s.* Roasted rice.

ಮುಡಿಪಲ್ಲೆ mudipallè, *s.* A gold ornament for the head.

✓ ಮುಡಿಪಾವುನಿ mudipāvuni, *c. v.* (*of* ಮುಡಿಪುನಿ) To have a person's head dressed with flowers.

✓ ಮುಡಿಸಿನಿ, ಮುಡಿಪುನಿ mudìpini, mudìpuni (ಮುಡಿ), *v. a.* To dress the head with flowers. 2. to make the top-knot tight.

✓ ಮುಡಿಪು mudìpu, *s.* A bundle of money, jewels, *etc.*, put by, as devoted to some idol. —ಕಟ್ಟುನಿ to put by money in this way. —ಸಾಪ್ಪುನಿ to present to some idol money *or* jewels thus consecrated.

✓ ಮುಡಿಯುನಿ mudiyuni (ಮುಡಿ), *v. n.* To be turned into a knot; to be knoity.

ಮುಡಿಯೆ mudìye, *s.* A cock with a treble comb. —ಕೊಟ್ಟು such a comb of a cock.

ಮುಡಿರ್ mudìru, *s.* Pregnancy without getting menses after the birth of the former child.

✓ ಮುಡಿವಾಳ mudìvāḷa, *see* ಮುಡ್ಡೆಲ.

ಮುಡಿಸಲೆ mudìsalè, *see* ಮುಡಿಪಲ್ಲೆ.

ಮುಡಿಸುನಿ mudìsuni, *see* ಮುಡಿಪಾಪುನಿ.

✓ ಮುಡು mudu, *s.* The shoulder joint.

ಮುಡುಂಬು mudumbu, *s.* A side-piece. 2. *see* ಮೂಂಡು. 3. *see* ಮುರೆ. ಕಲೆಂಬಿವು a side-piece of a coffer.

ಮುಡುಗು mudugu, *s.* A kind of parched rice.

ಮುಡುತೊಣುನಿ mudutonuni, *see* ಮುಡಿಪುನಿ

ಮುಡುನಿ muduni, *see* ಮುಡಿಯುನಿ.

✓ ಮುಡುಪು, ಮುಡುಪೆಲ್ mudupu, mudupelu, *see* ಮುಡಿಪು.

ಮುಡುಬು mudubu, *see* ಮುರೆ.

- ↓ ಮುಡುಸಾವುನಿ, ಮುಡುಸುನಿ muḍu-sāvuni, muḍusuni (ಮುಡುಸ್), *v. a.*
To eat up, consume.
- ✓ ಮುಡೆ mudè, *s.* A screen, made of cocoanut leaves. —ಕಟ್ಟುನಿ to put up such a screen.
ಮುಡೆಂಕ್ mudèṅku, *see* ಮೊಡೆಂಕ್.
- ✓ ಮುಡೆಪಿನಿ, ಮುಡೆಪುನಿ muḍepini, muḍepuni (ಮುಡೆ), *v. a.* ✓ To plait, braid, knit. 2. to bind.
- ✓ ಮುಡೆಯುನಿ, ಮುಡೆವುನಿ muḍeyuni, muḍevuni (ಮುಡೆ), *v. n.* To be folded. 2. to get entangled.
ರೆಂಕೆ— to pinion the wings of a bird.
- ↓ ಮುಡ್ಡಿ muḍḍi, *s.* The buttock.
ಮುಡ್ಡಿಯೆ muḍḍiyè, *s.* A wild boar.
2. *see* ಮುಡಿಮೆ.
- ↓ ಮುಡ್ಡೆಲ, ಮುಡ್ಡಲ, ಮುಡ್ಡೆಲ muḍḍela, muḍḍyala, muḍḍyela, *s.* The cuscus grass, *Andropogon muricatum*. ಕರಿಯು— a dark kind of it. ಬೊಳ್ಳು— a white kind of it.
ಮುಡ್ಡೆ mudḍye, *see* ಮುಡಿಮೆ.
ಮುಣಿ muṇi, *see* ಮುನಿ.
ಮುಣುಗುನಿ muṇuguni, *see* ಮುಕುೞನಿ.
- ↓ ಮುಣುಚಿ muṇuci, *see* ಮುಣ್ಣಿ.
- ↓ ಮುಣುಮುಣು muṇumuṇu, *s.* Muttering, mumbling.
ಮುಣೆ muṇè, *see* ಮುನೆ.
- ✓ ಮುಣ್ಣುನಿ muṅṅuni (ಮುಣ್ಣು), *v. a.*
To say ಹೂಂ, expressive of disapproval or unwillingness.
2. to cry, as a ghost.
- ✓ ಮುಣ್ಣೆಲೆ muṅṅele, *s.* A grumbler.
- ↓ ಮುಣ್ಣೆ muṅṅi, *s.* Pepper. 2. chilli.

- ಗಂಧ— ಬೇನ— cubebs. ಗಾಂಧಾರ—, ಲವಂಗ— a very small, hot kind of chilli. ಬೋಳಕಾಳ್— peeled pepper. ಯೆಡ್ಡೆ— black pepper.
- ಮುತ್ತಾಲಿಕೆ muttālike, *s.* An agent, steward. 2. agency.
- ✓ ಮುತ್ತ mutta, *s.* A kiss; *cf.* ಮುಪ್ಪು.
- ✓ ಮುತ್ತಕ muttaka, *s.* The tree *Butea frondosa*.
- ↓ ಮುತ್ತಜ್ಜೆ muttajji, *s.* A great grand mother.
- ↓ ಮುತ್ತಜ್ಜೆ muttajje, *s.* A great grand father.
ಮುತ್ತಯಿದೆ muttayide, *see* ಮುತ್ತೇಶಿ.
ಮುತ್ತರಿಯುನಿ muttariyuni, *see* ಮುತ್ತರುನಿ.
- ಮುತ್ತರೆ muttarè, *s.* Three heads; three generations. —ಶಾಯಿ Brahma; a man who has seen three generations.
- ↓ ಮುತ್ತಾಡಿ muttāḍi, *s.* The fish *Triacanthus*.
ಮುತ್ತಾತಿ muttāte, *see* ಮುತ್ತಜ್ಜಿ.
ಮುತ್ತಾರ muttāra, *adv.* Three times.
ಮುತ್ತಾರಿ muttāri, *see* ಮುಕ್ತಾರಿ.
ಮುತ್ತಾಲಿಕೆ muttālike, *see* ಮುತ್ತಾಲಿಕೆ.
- ✓ ಮುತ್ತಾವುನಿ muttāvuni, *c. v.* (of ಮುತ್ತುನಿ) To ruin, desolate, destroy.
ಮುತ್ತಾಸ್ muttāsu, *see* ಮುತ್ತಜ್ಜಿ.
- ↓ ಮುತ್ತಿ, ಮುತ್ತಿಗೆ mutti, muttigè, *s.* A siege, the act of besieging. ಡೀರೆ— ಡೋರೆ— urging. —ವಾಡುನಿ to besiege.
ಮುತ್ತಿಗಂಧ muttigandha, *s.* A female's head-ornament.

✓ ಮುತ್ತು muttu, *s.* A pearl. 2. a drop. | 3. ✓ see ಮುತ್ತ. —ದ ಮಾಲೆ, —ದ ಸರ a pearl necklace. —ದ ಫೋಲೆ a pearl earring. —ರತ್ನ a precious pearl. ಕೆಕ್ಕಿಡ— the nape of the neck. —ಸತ್ತಾಳನಿ, —ಸುರಿಯುನಿ to string *or* set with pearls.

ಮುತ್ತು muttu, *s.* A darling, dear child. *adj.* see ಮುದ್ದು.

ಮುತ್ತು muttu, *adj.* Desolate, waste. —ಫೋಪಿನಿ to become desolate *or* extinct.

✓ ಮುತ್ತುನಿ muttuni (ಮುತ್ತ), *v. n.* To become extinct, be destroyed.

♠ ಮುತ್ತುನಿ muttuni (ಮುತ್ತ), *v. a.* To surround, besiege, hem in, encompass.

ಮುತ್ತೆ muttè, *s.* A dear boy. 2. four cowries won in a game of ಚಂನಿಮಣಿ. —ಅಳಿವುನಿ to lose the chance of winning the same.

ಮುತ್ತೆದಿ muttedi, *see* ಮುತ್ತೇಶಿ.

✓ ಮುತ್ತೇರಿ mutteri, *s.* ✓ A kind of skin eruption. 2. a small ornamental knob in jewelry.

ಮುತ್ತೇಶಿ, ಮುತ್ತೇಸಿ muttēsi, muttēsi, *s.* A woman whose husband is alive.

ಮುತ್ತೇಸ ಮuttēsa, *s.* The five principal ornaments, constituting the badge of a woman whose husband is alive; namely, ಕರ್ಯಮಣಿ, ಜೊಟ್ಟು, ಮೂಕುತಿ, ಕಾಜಿ and ಕಾರ್ವಂಗಳ 2. any instrument *or* implement.

ಮುತ್ತೈದೆ mutteidè, *see* ಮುತ್ತೇಶಿ.

ಮುತ್ತಡಿ mutraḍi, *adj.* Impudent, mischievous.

ಮುತ್ತಾಲಿ mutrāli, *s.* A prominent man.

ಮುತ್ತದ್ದಿ mutsaddi, *s.* A writer, accountant, clerk. 2. a salt superintendent.

ಮುದ muda, *s.* Joy, pleasure.

ಮುದರ್ mudary, *s.* Rubbish, debris. 2. *see* ಬಾವೆಮಂಣಿ *under* ಬಾವೆ.

ಮುದರುನಿ mudaruni, *see* ಮುದುರುನಿ.

✓ ಮುದಲೆ, ಮುದಳೆ mudalè, mudalè, *s.* An alligator, crocodile. ಪನಿ— its young. —ಬಾಯಿ a talkative person.

ಮುದಲೆಕರು, ಮುದಲೆಗರು mudalekaru, mudalegaru, *s.* A lateral rafter that supports the ridge-piece of a roof.

✓ ಮುದಿ mudi, *adj.* Old, aged, ancient. —ತನ, —ಪ್ರಾಯ old age.

ಮುದಿಯುನಿ mudiyuni (ಮುದ), *v. n.* To feel a severe pain in the ✓ joints. 2. ✓ to be worn out.

✓ ಮುದಿಯೆ mudiye, *s.* An old man. *adj.* Old, aged.

✓ ಮುದಿವುನಿ, ಮುದುವುನಿ mudipuni, mudupuni (ಮುದ, ಮುದು), *v. a.* To pluck out, pull out.

✓ ಮುದು mudu, *see* ✓ ಮುದು. 2. *see* ಮುದ್ದು.

✓ ಮುದುಕೆ muduke, *s.* An old man.

ಮುದುರ್ muduru, *s.* Expansion, dilation.

ಮುದುರುನಿ muduruni (ಮುದುರಿ),
v. n. To expand, become
 dilated *or* enlarged.

ಮುದುಲು mudulu, *s.* A hawk.

ಮುದೆ mudè, *s.* Consanguinity.

ಮುದೆಪು mudèpu, *s.* A screen,
 blind.

ಮುದೆಲ್ mudèly, *s.* The bottom.
 2. stubble, stump of a tree.
 3. origin, cause. 4. capital,
 principal.

ಮುದ್ದ mudda, *see* ಮುದ್ದು.

ಮುದ್ದಣ್, ಮುದ್ದನ್ muddaṇṇu, mud-
 danṇu, *s.* Pimples *or* blotches
 on the face.

ಮುದ್ದವ್, ಮುದ್ದಾವ್, ಮುದ್ದಾಮು
 muddamṇu, muddāṇṇu, muddāmu,
adj. Own. *s.* An express sent
 on a particular errand. —ಜನ
 ಕಡಪುನಿ to send an express *or*
 courier.

ಮುದ್ದಯಲೆ, ಮುದ್ದಾಯಲೆ mudda-
 yale, muddāyale, *s.* An accused
 person; a defendant, respon-
 dent.

ಮುದ್ದಡುನಿ muddāḍuni (ಮುದ್ದಾಡ್),
v. a. To kiss mutually.

ಮುದ್ದಾನ್ muddāṇṇu, *see* ಮುದ್ದಣ್.

ಮುದ್ದಾಯಿ muddāyi, *see* ಮುದ್ದೆ.

ಮುದ್ದಾಲೆ muddāle, *see* ಮುದ್ದಯಲೆ.

ಮುದ್ದಿಲ್ ನಾಯೆ muddilṇāye, *s.* A
 demon so called.

ಮುದ್ದು muddu, *s.* A kiss. 2.
 affection, love. *adj.* Dear,
 pet, darling, favourite. —ಪ್ರಾ
 ಯ juvenility. —ಬಾಲೆ a dear

child. —ಕೊಪಿನಿ to kiss, give
 a kiss.

ಮುದ್ದೆ muddè, *s.* A lump, un-
 shapen mass. 2. consanguini-
 ty. ಮಂಣ್— useless. —ಕಟ್ಟುನಿ
 to be turned into a lump *or*
 mass. ಸಂಬಡೆಗೆ ಮುದ್ದೆ ಇಜ್ಜಿ the
 Pambadas observe no rules of
 consanguinity.

ಮುದ್ದೈ muddei, *s.* A complainant,
 prosecutor.

ಮುದ್ದೈಲೆ muddeile, *see* ಮುದ್ದಯಲೆ.

ಮುದ್ರ mudra, *see* ಮುದ್ರೆ.

ಮುದ್ರಾಕ್ಷರ mudrākshara, *s.* The
 printing type; typography.

ಮುದ್ರಿಕೆ mudrikè, *s.* Dedication
 of a literary work to a person.
 2. hoarding *or* amassing
 wealth. 3. *see* ಮುದ್ರೆ. —ದ ಪದ
 a dedicatory stanza. —ದೀಪಿನಿ
 to dedicate. —ಮಳ್ಳುನಿ to lay
 out money.

ಮುದ್ರಿಪುನಿ mudripuni (ಮುದ್ರಿ), *v. a.*
 To seal, stamp, impress.

ಮುದ್ರೆ mudrè, *s.* A seal, signet.
 2. a stamp, print, impression.
 —ಕಾಗಜಿ a stamp-paper. —ದುಂ
 ಗಲ a seal-ring. —ಪಾಡುನಿ, —ಮ
 ಳ್ಳುನಿ, —ಪೊತ್ತುನಿ to seal, stamp,
 impress. ಮುದ್ರೆಕಾರಣೆ, ಮುದ್ರೆಕಾ
 ರಣೆ applying sectarian seals
 among the Vaishṇavāits to
 the different parts of their
 body above the navel.

ಮುನ muna, *adj.* Half done; re-
 maining, left, unfinished.

ಮುನಪೆ, ಮುನಾಫೆ munapè, munā-
 phè, *s.* Profit, gain; saving.

ಮುನಸೀಫೆ munasīphe, *s.* The subordinate civil judge of a tāluk.

ಮುನಸೆ munase, *see* ಮನ್ನೆ.

ಮುನಾಸಬ್, ಮುನಾಸಬು munāsaby, munāsabu, *s.* Worth, value, estimate. 2. discretion, opinion. 3. circumstance, condition, position, state. —ತೋಜುನ to be of opinion; to be worth, seemly *or* appropriate.

ಮುನಿ muni, *s.* A sage, saint.

ಮುನಿಪು munipu, *s.* Anger. 2. hatred.

ಮುನಿಪಿನಿ munipini (ಮುನಿ), *v. a.* To detest, hate.

ಮುನಿಯುನಿ muniyuni (ಮುನಿ), *v. n.* To be in a passion, to hate.

ಮುನಿಯೆಸ್ರೆ muniyesre, *s.* A taciturn man. 2. *see* ಮುನೀಶ್ವರ.

ಮುನಿಷಿ munishi, *s.* A teacher of a language. 2. a translator. 3. a writer. 4. a secretary.

ಮುನೀಶ್ವರೇ munīšvare, *s.* The chief of sages, a great saint.

ಮುನುಕುನಿ munukuni, *see* ಮುಣ್ಣುನಿ.

ಮುನುಕೆಲೆ munukele, *see* ಮುಣ್ಣೆಲೆ.

ಮುನುಮು, ಮುನುಮೆ munumu, munume, *s.* A grumbler, one who murmurs.

ಮುನೆ munè, *s.* A point, end, extremity. 2. *see* ಮುನ. ಕಂಟಾ ವುಡ— the point of an iron style. ಕುರಿತ— the opening *or* outlet of a boil. ದೂಜಿಡ— the point of a needle. ನಾಯಿರಡ— a plough shaft. —ಕೊರ್ಪಿನಿ to

bring the matter of a boil to the point; to incite, instigate. —ಮಕ್ಕುನಿ to make pointed.

ಮುನೆಕಾಮು munekāma, *s.* A knot, tie.

ಮುನೆತೋಣುನಿ, ಮುನೆಯುನಿ munetoni, muneyuni, *see* ಮುನಿಯುನಿ.

ಮುನೆನಾಗಿ, ಮುನೆವಾಶಿ munenāgi, munevāši, *s.* A disease of cattle.

ಮನ್ನುನಿ munkuni, *see* ಮುಣ್ಣುನಿ.

ಮುನ್ನಿ munni, *see* ಮುಂನಿ.

ಮುಪ್ಪು muppa, *num.* Thirty. —ತೊಂಬು thirty-nine. —ನೆ thirtieth. —ಳ thirty seers, equal to about two kalase.

ಮುಪ್ಪಾಗ ಮuppāga, *s.* Three-fourths of a fanam.

ಮುಪ್ಪಾವು muppāvu, *s.* Three-quarters of a seer.

ಮುಪ್ಪು muppu, *adj.* Old, aged. *s.* Old age. 2. misfortune, mischief, ruin, destruction. ಕೆಪ್ಪು— infirmities of old age, senility. ಕುಡ್ಡೆಲಗ ಪರ್ಪಿನವೇ ಮುಪ್ಪು drunkenness is the ruin of a drunkard. ಗೊಬ್ಬುನಾಯಗ ಜುಗಾರಿಯೇ ಮುಪ್ಪು gambling is the ruin of a gamester.

ಮುಪ್ಪುರಿ muppuri, *adj.* Composed of three twists. —ಬಲ್ಲೆ a three-fold rope.

ಮುಬ್ಬು mubbu, *see* ಮುಪ್ಪು.

ಮುಯಿ muyi, *s.* A gift of money at a wedding.

ಮುಯಿತುರುನಿ, ಮುಯಿತ್ತುನಿ muyituru, muyitruni (ಮುಯಿತುರ್, ಮುಯಿತ್ತಿ), *v. a.* To put upside

down, overturn; *cf.* ಮೌಷನಿ.

2. to strangle. 3. to finish.

↓ ಮುಯಿಪುನಿ muyipuni (ಮುಯಿ),
v. a. To pluck off. 2. *see*
ಮಗಪುನಿ.

↓ ಮುಯೆರ್ muyery, *see* ಮುಗಿರ್.

↓ ಮುಯ್ಯ ಮುಯ್ಯಾ, *adj.* Returning.
—ಪಾತುನಿ to return, give back.

ಮುರ mura, *s.* A demon so called.

↓ ಮುರ mura, *s.* A stone quarry;
laterite stone. *adj.* Laterite.
2. stony, hard, strong. ಕಳ್ಳ—
a medicine prepared of hard
wood left by white ants and
of earth from the ant-hole.
—ಕಳ್ಳ a laterite stone, used for
building purposes. —ನರಮಾನಿ
a hard-hearted man.

↓ ಮುರ, ಮುರಗೆ mura, murangè, *see*
ಮೇರಂಗಿ.

↓ ಮುರಂಡ, ಮುರಂಡೆ muranda, mu-
randè, *s.* A swelling, protu-
berance.

ಮುರಂಪೆ murampè, *see* ಮೇಕೆ.

↓ ಮುರಜೆ murajè, *s.* A rope made
of straw.

↓ ಮುರಡಿ muradi, *adj.* Knotty.

ಮುರಳಿ murali, *s.* A fife. 2. *see*
ಮುರ್ಲಿ.

ಮುರಾಣಿ, ಮುರಾನಿ murāṇi, murā-
ni, *see* ಮೇರಾಣಿ.

ಮುರಿ muri, *s.* Entreaty; *cf.* ಪಮ

↓ ಯ. 2. an incision or notch.
—ಪಟ್ಟಿನಿ to swear. —ಪಾತುನಿ to
make a notch

↓ ಮುರಿ muri, *s.* A curve, circle,
ring, twist. 2. the creases of

the hand, winding of a conch,
etc. ಬಲ—*Helicteres Isora*, a
conch that winds to the right.

ಮುರಿಗೆ murigi, *see* ಮುರ್ಗಿ.

↓ ಮುರಿಗೆ murigè, *s.* Twist. 2. en-
tanglement. —ಬುತುಪಾವುನಿ to
disentangle.

↓ ಮುರಿಪಾವುನಿ muripāvuni, *c. v.* (of
ಮುರಿಪುನಿ) To cause to burn,
consume, as firewood for
culinary purposes.

↓ ಮುರಿಪುನಿ muripuni (ಮುರಿ), *v. a.*
To burn, consume, as fire-
wood for culinary purposes.

↓ ಮುರಿಯ ಮುರಿಯಾ, *s.* A cry, weep-
ing; a loud noise. —ಪತ್ತಾವುನಿ
to make one cry; to grieve,
distress.

↓ ಮುರಿಯಾಟ muriyāṭa, *s.* Lamenta-
tion, wailing.

↓ ಮುರಿಯೆಡುನಿ, ಮುರಿಯೊಡುನಿ muri-
yeduni, muriyoduni (ಮುರಿಯೆಡ್,
ಮುರಿಯೊಡ್), *v. n.* To weep, la-
ment, bewail.

↓ ಮುರಿಯೆಡ್ಪಿನಿ muriyedpini (ಮುರಿಯೆ
ಡ್), *v. n.* To grumble, murmur.

↓ ಮುರಿಯೋ ಮುರಿಯೋ, *intj.* Alas!
s. Weeping loudly; a cry of
lamentation, distress, *etc.*

ಮುರಿಸಂಕಡೆ murisaṅkaḍa, *s.* Severe
illness; a crisis.

↓ ಮುರು muru, *s.* An ear-ring. 2.
fortitude, patience. —ಪಾತುನಿ
to endure quietly.

↓ ಮುರುಂಟು muruṅṭu, *adj.* Shrunk,
shrivelled.

↓ ಮುರುಂಟುನಿ muruṅṭuni (ಮುರುಂಟೆ),
v. n. To shrink, shrivel.

ಮುರುಂಟೆಲ್ muruṅṅṅely, *s.* Shrink-
ing.

ಮುರುಕು muruku, *see* ಮುರ್ಕು.

ಮುರುಗ muruga, *see* ಮೃಗ.

ಮುರುಟು muruṭu, *see* ಮುರುಂಟು.

ಮುರುಡಿ, ಮುರುಡು muruḍi, muru-
ḍu, *s.* Roughness, coarseness.
adj. Rough, coarse.

ಮುರುಡುನಿ muruḍuni, *see* ಮುರುಂ
ಟುನಿ.

ಮುರುದು murudu, *see* ಮೃದು.

ಮುರುಪಾವುನಿ murupāvuni, *see* ಮು
ರಿಪಾವುನಿ.

ಮುರುಪುನಿ murupuni, *see* ಮುರಿಪುನಿ.
ಮುರುವಿನ್ ಮುರುವಿನ್, *s.* A kind
of fish.

ಮುರುಮುರ್ಚಂಡೆ murumurēṇḍē,
s. Perplexity. 2. demoniacal
possession.

ಮುರುಮೂಕುತಿ murumūkuti, *s.*
A woman's jewelry.

ಮುರೆ murē, *s.* A node, protuber-
ance; swelling, bruise. —ಬರ್ಪಿ
ನಿ to have a node, swelling.

ಮುರೆಡುನಿ mureḍuni, *see* ಮುರಿಯೆ
ಡುನಿ.

ಮುರೆಪಿನಿ murepini, *see* ಮುರೆಲುನಿ.

ಮುರೆಪುನಿ murepuni, *see* ಮುರೆಪುನಿ.

ಮುರೆಲ್ murely, *s.* The thick part
of a spade. ಕೆಕ್ಕಿಲೆಡ— the nape
of the neck. ಮುಟ್ಟು— the creak-
ing of shoes.

ಮುರೆಲುನಿ, ಮುರೆವುನಿ mureluni,
murevuni (ಮುರೆವು), *v. n.* The
foetus to be formed. 2. to
creak, as shoes. 3. *see* ಮುರೆ
ಪುನಿ. 4. *see* ಮುರ್ಲುನಿ.

ಮುರೆಸುನಿ muresuni (ಮುರೆಸು), *v. n.*

To rumble, rattle, as thunder.
2. to contest, as in a game
of foot-ball. ಚಿಂಡಿ— to vie with
another in kicking a foot-ball.
ತಡಿಲ್— to thunder.

ಮುರ್ಕು murka, *adj.* Full, brim-
ful. 2. exceeding, very much.
ತಟ್ಟೆ ಮುರ್ಕು ಪೇರ್ ಗೆತ್ತೊಣುನಿ to take
milk (with rice) up to the fore-
arm; to swallow very much
milk. ತೇಕಮುರ್ಕು ಅಪಿನಿ to be
very much exhausted, be
done up.

ಮುರ್ಕಾವುನಿ murkāvuni, *c. v.* (of
ಮುರ್ಕುನಿ) To cause to sink,
dip, immerse. 2. to ruin,
injure, spoil.

ಮುರ್ಕಿ murki, *s.* Fainting, swoon-
ing.

ಮುರ್ಕು murku, *s.* A fragment,
piece, bit. | 2. the young of an
animal. ಸಂಜೆಡ— a young pig.
ಬಜ್ಜೆರೆಡ— a bit of betel leaf.

ಮುರ್ಕುನಿ murkuni (ಮುರ್ಕು), *v. n.*
To sink, immerse. 2. to be
ruined. 3. the sun to set.

ಮುರ್ಕುನಿ murkyuni (ಮುರ್ಕು) *v. n.*
To swoon, faint. ಮುರ್ಕಿದ ಬಾರು
ನಿ to sink into a fainting fit, as
one possessed with a demon.

ಮುರ್ಕೆ murkhe, *see* ಮೂರ್ಕೆ.

ಮುರ್ಗ murga, *s.* Union, concord,
especially between a married
couple. 2. *see* ಮೃಗ.

ಮುರ್ಗಿ murgi, *s.* A twisted bangle
or wristlet, generally made
of silver; also ಮುರ್ಗನಸುತ್ತು.

- ↓ ಮುರ್ಗುನಿ murguni (ಮುರ್ಗ್), *v. n.*
To mould, become musty. 2.
see ಮುರ್ಕುನಿ.
- ↓ ಮುರ್ಗೆಲ್ ಮುರ್ಗೆಲ್, *s.* Ducking,
diving.
ಮುರ್ಗೆಲ್ ಶ್ರೆ ಮುರ್ಗೆಶ್ರೆ, *see* ಮುರ್ಗೆಶ್ರೆ.
ಮುರ್ಚಂಡೆ, ಮುರ್ಚಿ murcandè,
murçi, *see* ಮೂರ್ಚನೆ.
ಮುರ್ಚುನಿ murcuni *see* ಮುರ್ಕುನಿ.
ಮುರ್ಚೆ murcè, *see* ಮೂರ್ಚನೆ.
ಮುರ್ತು murta, *s.* Beginning. 2.
see ಮುರ್ಹುರ್ತು. 3. *see* ಮುರ್ತು. —ಮು
ಳ್ಳುನಿ to begin.
- ↓ ಮುರ್ತುಪ, ಮುರ್ತುಮು murtāpa,
murtāma, *s.* Haughtiness, ar-
rogance, pride. 2. folly, fool-
ishness. —ವ ದೋಲು a kind of
kettle-drum. —ವ ಬಲಿ an offer-
ing accompanied with beat-
ing of a drum.
ಮುರ್ತಿ murti, *see* ಮುರ್ತು.
ಮುರ್ತಿಕ, ಮುರ್ತಿಗೆ murtika, murti-
gè, *see* ಮುರ್ತಿಗೆ.
↓ ಮುರ್ತೆ murte, *s.* ↓ The act of
drawing toddy; tapping a
palm tree for toddy. 2. *see*
ಮುರ್ತೆ.
↓ ಮುರ್ತೆಲ್ ಮುರ್ತೆಲ್, *s.* Dry leaves,
etc., used for kindling fire.
ಮುರ್ದಾಸಿಂಗಿ murdāsiṅgi, *s.*
Semi-vitrified oxide of lead.
ಮುರ್ನಾಲಿ, ಮುರ್ನಾಳಿ murnāli,
murnāli, *s.* A grooved instru-
ment of metal for tapping a
bundle of grain, *etc.*, in order
to take out a sample of it.
ಮುರ್ಪಾವುನಿ murpāvuni, *see* ಮುರಿ
ಪಾವುನಿ.

- ಮುರ್ಪುನಿ murpuni, *see* ಮುರಿಪುನಿ.
ಮುರ್ಯು murya, *see* ಮುರಿಯು.
ಮುರ್ಲಡಿ murladi, *s.* Trouble.
2. fashion, work, practice;
also ಮುಟ್ಟುಮುರ್ಲಡಿ.
↓ ಮುರ್ಲಿ murli, *s.* A quarrelsome
woman; *also* ಸ್ವಾಯದ ಮುರ್ಲಿ.
2. *see* ಮುರಳಿ.
↓ ಮುರ್ಲು murlu, *s.* ↓ Kindling fire
↓ into a blaze. 2. ↓ stretching of
a limb. 3. *see* ಮುರ್ಲಡಿ.
↓ ಮುರ್ಲುನಿ murluni (ಮುರ್ಲ್), *v. n.*
↓ A spark to be kindled into a
↓ blaze. 2. ↓ to be stretched, as
the limbs. 3. *see* ಮುರಲಿನಿ.
↓ ಮುರ್ಲೆ murle, *s.* A quarrelsome
man.
↓ ಮುರ್ಲೆ murle, *adj.* Little, small ;
tender. [ಸಾವುನಿ.
ಮುರ್ಸಾವುನಿ mursāvuni, *see* ಮುರು
ಮುಲಾಂ, ಮುಲಾಂವು mulām, mulā-
mu, *s.* Cerate, plaster. 2.
gilding.
ಮುಲಾಜೆ, ಮುಲಾಜೆ mulāji, mulājè,
s. Respect, regard for.
↓ ಮುಲಿ muli, *s.* Thatching grass.
—ಕೆತ್ತುನಿ, —ಕೆರೆಜುನಿ to cut the
same. —ಪಾಡುನಿ, —ಬೆಪಿನಿ to thatch
the roof with the same. ತೆಂಡೆ,
ಪರ್ಚೆ, ನೆಯಿ, ಯೆರು are dif-
ferent kinds of grass.
ಮುಲ್ಲ mulla, *s.* A mullah, Mus-
sulman doctor or preceptor
of law. [ಕಲೆ.
ಮುಲ್ಲಂಕಲೆ mullaṅkalè, *see* ಮುಳ್ಳಂ
ಮುಲ್ಲ ದೊಂಕುನಿ mulladoṅkuni (ಮು
ಲ್ಲ ದೊಂಕು), *v. n.* A Pariah woman
to become pubescent.

ಮುಲ್ಲವುನಿ, ಮುಲ್ಲಾವುನಿ mullavuni, mullāvuni (ಮುಲ್ಲ), *v. n.* To limp, hobble, as from dislocation of the hip-bone *or* other cause; *also* ಮುಲ್ಲಾ ಮುಲ್ಲಾ ನಡಪುನಿ. 2. to disregard, treat with indifference.

ಮುಲ್ಲಿ, ಮುಲ್ಲಿತರು mulli, mullitaru, *s.* A kind of very small fish.

ಮುಲ್ಲದೊಂಕುನಿ mulludonkuni, *see* ಮುಲ್ಲದೊಂಕುನಿ.

ಮುಲ್ಲೆ mullè, *s.* The tail of a cock, *etc.* 2. *see* ಮೂಲೆ. ಕೂಡಿ—the lapwing. ಬಾಲ—the tail of a cock.

↓ ಮುಲ್ಲೆಂಗಿ mullēngi, *see* ಮೂಲೆಂಗಿ.

ಮುವೊಡು muvoḍu, *see* ಮೂವೊಡು.

ಮುವೊಳು, ಮುವ್ವಳ್ muvoḷu, muv-vaḷu, *see* ಮೂವಳ.

ಮುವ್ವೆ muvvē, *s.* A blossom.

√ ಮುವ್ವೆರ್ muvveru, *see* ಮೂವೆರ್.

ಮುವ್ವೆಲ್ muvvelu, *see* ಮೂವೆಲ್.

ಮುಷ್ಟಿ muṣṭi, *s.* The fist. 2. a handful.

↓ ಮುಸರೆ musarè, *s.* Anything boiled *or* dressed for eating. 2. uncleanness. *adj.* Boiled, dressed. 2. unclean, foul. —ಬಾಜನ a vessel in which rice has been boiled.

ಮುಸಲ್ musalu, *s.* A wooden pestle used in pounding rice.

ಮುಸಾಪಿರಿ, ಮುಸಾಫರಿ muṣāpiri, muṣāphari, *s.* A traveller, stranger. —ಬಂಕ್ಲೆ a traveller's bungalow.

ಮುಸೀಬತ್ musibatū, *s.* Trouble.

↓ ಮುಸುಂಟು, ಮುಸುಂಡು musuṅṭu, musuṅḍu, *s.* The face, snout, muzzle. —ಮೋಣೆ a distorted face; an angry look.

√ ಮುಸುಂಡಿ, ಮುಸುಡಿ musuṅḍi, musuḍi, *s.* A shameless woman. 2. a kind of weapon. 3. *see* ಮುಸುಂಟು.

ಮುಸುಕು musuku, *see* ಮುಸು.

ಮುಸುಡು musuḍu, *see* ಮುಸುಂಟು.

ಮುಸುಲ್ಮಾನೆ musulmāne, *s.* A Mussalman.

ಮುಸ್ಕಾ musku, *s.* Inefficacy. 2. √ √disregard, disrespect. | *adj.* Ineffective, fruitless. 2. obscure. 3. *see* ಮುಸ್ಕು.

ಮುಸ್ಕರ muskara, *see* ಮುಸ್ಕು.

ಮುಸ್ಕೀಲ್ muskily, *s.* Pain, trouble.

ಮುಸ್ಕು musku, *s.* A hood, veil. —ಪಾಡುನಿ to put on a hood *or* veil; the sky to be clouded.

√ ಮುಸ್ತೆ mustè, *s.* The grass *Cyperus rotandus*.

ಮುಸ್ತೆ musrè, *see* ಮುಸರೆ.

ಮುಹೂರ್ತ muhūrta, *s.* Time. 2. an English hour. 3. an hour of 48 minutes. 4. the time fixed for marriage *or* other auspicious ceremonies. —ದೀಪಿನಿ to fix such a time. —ಮುಳ್ವುನಿ to begin at such a time.

ಮುಳ ಮುಳ, *see* ಮೊಳ.

ಮುಳಡಿ muḷaḍi, *see* ಮುಳ್ಳಡಿ.

ಮುಳಾವುನಿ muḷāvuni, *see* ಮುಲ್ಲವುನಿ.

ಮುಳಿ muli, *see* ಮುಲಿ.

- ✓ ಮುಳಿಯುನಿ, ಮುಳಿಯುನಿ, ಮುಳಿವುನಿ
muliyuni, muleyuni, mulevuni
(ಮುಳಿ, ಮುಳಿ), *v. n.* To germ,
shoot, sprout.
- ↓ ಮುಳುಗುನಿ muluguni, *see* ಮುಕುರ್ಗುನಿ.
- ✓ ಮುಳಿ ಮುಲೆ, *s.* A nail, peg, wedge.
- ✓ ✓ 2. a germ, shoot. ಮುಳಿಟೆ ತಿರಿ
ಯು ಬುಳಿ the out-turn of a
crop may be estimated from
the saplings.
ಮುಳಿಕುತ್ತಿ mulekutti, *see* ಮೊಳಿಕುತ್ತಿ.
- ↓ ಮುಳ್ತ ಮುಲ್ತಾ, *adv.* Of here, belong-
ing to this place. ಮುಳ್ತಾಯಿ
a man of this place.
- ↓ ಮುಳ್ಳ, ಮುಳ್ಳ ಮುಲ್ಪಾ, ಮುಲ್ಲಾ, *adv.*
Here.
ಮುಳ್ಳಂಕಲೆ, ಮುಳ್ಳಂಕೋಲೆ mullaṅ-
kalè, mullaṅkōlè, *s.* The plant
Hugonia mystax.
- ↓ ಮುಳ್ಳಡಿ ಮುಲ್ಲಡಿ, *s.* A thorny
ground. —ಟೆ ಮುಳ್ಳು ಕೊಡಿಸು
thorns will sprout on a thorny
ground, *prov.*
- ಮುಳ್ಳಪರ್ಂಡ್ ಮುಲ್ಲಪರ್ಂಡು, *s.*
The fruit of a thorny plant.
- ಮುಳ್ಳಪದ್ದೆ, ಮುಳ್ಳುಪದ್ದೆ mullapadpè,
mullupadpè, *s.* A kind of
orach, *Amarantus spinosus*.
- ಮುಳ್ಳಾವುನಿ mullāvuni, *see* ಮುಲ್ಲವುನಿ.
- ↓ ಮುಳ್ಳು mullu, *see* ಮೂಳು.
- ↓ ಮುಳ್ಳು mullu, *s.* A thorn, thorny
bush, an iron prickle. 2. a
spur. 3. the bone of a fish
or a serpent. 4. the spine.
5. a fork. —ಅವ್ವಿಕಾಯಿ the
soursop. —ಕೆರೆಂಗ್ a species
of yam, *Dioscorea tomentosa*.

- ಕೊಪ್ಪ a female's ear-orna-
ment. —ಸೇಮತಿಗೆ a kind of
Pyrethrum. —ದ ಬೇಡೆ a place
abounding in thorns, thicket.
—ದ ಬೇಲಿ a thorn hedge. ಕಣಿತ-
the thorn of a bamboo branch.
ಕರ್ಕಡೆ, ಕೊಯ, ತೇಡಿ, ತೇಡೆ—
are different kinds of thorny
plants. ತೂರಿ— the astringent
plant *Zizyphus ænophlia*. ನಂ
ಜಿ— a poisonous thorn. —ಕಂ
ತುನಿ a thorn to pierce. —ತಾ
ಗುನಿ to be pricked by a thorn.
- ಮುಳ್ಳುನಿ mulluni (ಮುಳ್ಳೈ), *v. n.* To
grunt.
- ಮುಕ್ಕ ಮುಕ್ಷಾ, *see* ಮುಖ್ಯಾ.
- ಮೂಂಕಣ್ ಮುಂಕಣು, *s.* Small
grits of rice *or* other grain.
- ✓ ಮೂಂಕು ಮುಂಕು, *s.* ✓ The germ of
corn. 2. the top, *or* space
between the eyes of a cocoa-
nut. 3. the extremity of a
mango fruit. 4. *see* ಮೂಕು.
- ಮೂಂಡಿ ಮುಂಡಿ, *see* ಮುಂಡಿ.
- ಮೂಂಡಿಕಂಡೆ ಮುಂಡಿಕಾಂಡೆ, *s.* A
big yam from Ceylon.
- ಮೂಂಡು ಮುಂಡು, *s.* A pale to
support a wooden bridge.
- ಮೂಕಣ್ ಮುಕಣು, *see* ಮೂಕಣ್.
- ↓ ಮೂಕಾಂಬೆ ಮುಕಾಂಬೆ, *s.* A dumb
goddess.
- ✓ ಮೂಕಿ ಮುಕಿ, *s.* A woman who
snuffles *or* speaks through
the nose.
- ↓ ಮೂಕು ಮುಕು, *s.* The nose, bill,
beak. —ದ ಮರ the bridge of
the nose. —ದ ಮುತ್ತೇಸ the nose-

jewel of a woman whose husband is alive. —ದೊಟ್ಟಿ the nostrils. —ಮುಟ್ಟು up to the nose. ಸಂಡೆ— a flat nose. ನಾಯಿ— a long nose. —ಕಟ್ಟುನಿ to stop the nose. —ಕುತ್ತುನಿ to bore the nose. —ಡು ಪಾತೆರುನಿ to snuffle, speak through the nose. —ಡು ಬಿರೆಲೆ ದೀಪಿನಿ to put the finger on the nose, as an indication of surprise or threat. —ಸುಯಿಂಪುನಿ, —ಸುಯಿಂಪುನಿ to blow the nose.

ಮೂಕುಡುನಿ mūkuḍuni, see ಮುಕುಡುನಿ.

ಮೂಕುತಿ, ಮೂಕುದಿ mūkuti, mūkudi, s. A nose-ornament of a married woman.

✓ಮೂಕೆ mūke, s. A man who snuffles or speaks through the nose.

ಮೂಕೆಲೆ mūkele, s. A proud man.

ಮೂಕೊರಲ್ ಮೂಕೊರಲ್, see under ಕೊರಲ್.

✓ಮೂಗು mūgu, see ಮೂಕು. ✓2. see ಮುಗು.

ಮೂಗುತಿ mūguti, see ಮೂಕುತಿ.

ಮೂಜೆ mūḷe, see ಮೂಸೆ.

ಮೂಜಡಿ mūjādi (ಮೂಜೆ ಅಡಿ), s. Three feet or steps.

✓ಮೂಜನೆ mūjanē, adj. Third. —ದಾಯೆ a third man; a bail.

✓ಮೂಜಿ mūji, num. Three. —ಕಾನ್ one and half pie; a trifle. —ಕಾನ್ದಾಯೆ a worthless or penniless man. —ಪಾತೆರ thrice uttered, as an oath. —ಭಾಸೆ in-

distinct, unclear. —ಮರಿಯಳ destitution, poverty. —ಲೋಕೆ the three worlds.

✓ಮೂಡ mūḍa, s. A cloud. (2. adversity, affliction, misfortune. —ಕಟ್ಟುನಿ to be clouded, as the weather; to become dull. —ಸತ್ತುನಿ to be afflicted with adversity; to be unfortunate.

ಮೂಡ, ಮೂಡಾಯಿ mūḍa, mūḍāyi, see ಮೂಡಾಯಿ.

✓ಮೂಡಾವುನಿ mūḍāvuni, c. v. (of ಮೂಡುನಿ) To originate, produce, cause to rise, cause to be born.

✓ಮೂಡು mūḍu, s. Support. 2. the east.

✓ಮೂಡುನಿ mūḍuni (ಮೂಡೆ), v. n. To rise, be born. ಘೊಕ್ಕೆ— itch to break out.

ಮೂಡುಸಾವುನಿ mūḍusāvuni, see ಮೂಡುಸಾವುನಿ.

ಮೂಡೆ mūḍē, s. A kind of rice cake or pudding boiled in steam. 2. a mould made of the leaves of screw-pine, into which the dough is poured.

ಮೂಢ mūḍha, adj. Ignorant, foolish, stupid. —ತನ, —ತ್ವ ignorance, stupidity. —ಭಕ್ತಿ superstition. ಮೂಢಾತ್ಮೆ, see ಮೂಢೆ.

ಮೂಢೆ mūḍhe, s. An ignorant man; a fool.

ಮೂತ್ರ mūtra, s. Urine. ಉರಿ— scalding urine; inflammation of the urethra. —ಕೈಳು stop-

page of urine, strangury.
—ದ್ವಾರ urethra.

√ಮೂದಲೆ mūdale, *see* ಮುದಲೆ.

ಮೂನಿಯುನಿ mūniyuni, *see* ಮುನಿಯುನಿ.

ಮೂನೆ mūnē, *see* ಮುನೆ.

ಮೂಪು mūpu, *s.* Timber.

ಮೂಪುನಿ mūpuni, *see* ಮೊಗಪುನಿ. 2. *see* ಮುರಿಪುನಿ.

ಮೂಬದಲಿ mūbadali, *s.* A loan without interest. 2. anything lent to be returned.

√ಮೂರ್ mūru, *adj.* Fat, stout, corpulent. —ಘೋಷಿ to become fat, stout.

√ಮೂರಿ mūri, *s.* √A bad smell,

√stench. 2. √stretching oneself.

—ಘೋ *Lantana aculeata*. —ಕಲೆ

ಪಿಸಿ, —ಚೆಪ್ಪುನಿ to stretch oneself.

—ಬರ್ಪಿಸಿ, —ಲಕ್ಕುನಿ to stink.

ಮೂರು mūru, *see* ಮೂರೆ; *cf.* ಮೂರುನಿ.

ಮೂರುತಿ mūruti, *see* ಮೂರ್ತಿ.

ಮೂರುನಾಲಿ mūrunāli, *see* ಮುನಾಲಿ.

× ಮೂರುನಿ mūruni (ಮೂರೆ), *v. a* √To tap the blossoms of a palm tree

√for toddy. √2. to mince, cut

up, as vegetables. ಕಾಯಿಕಚಿಪ್ಪು—

to mince vegetables. ಮೂರುನಾಯೆ a toddy-drawer.

ಮೂರುಸಾವುನಿ mūrusāvuni, *see* ಮುರುಸಾವುನಿ.

ಮೂರೆ mūre, *s.* A man without moustaches. 2. *see* ಮುರೆ.

ಮೂರ್ಖ mūrkhā, *adj.* Obstinate, wilful. 2. foolish, ignorant, stupid. —ತನ obstinacy, stupidity, ignorance.

ಮೂರ್ಖ mūrkhē, *s.* An obstinate man. 2. a fool, blockhead.

ಮೂರ್ಚನೆ, ಮೂರ್ಚೆ, ಮೂರ್ಚೆ mūrchanē, mūrçē, mūrçhē, *s.* Fainting, syncope, swooning. —ಆಪಿಸಿ to swoon, faint.

ಮೂರ್ತ mūrta, *see* ಮುಹೂರ್ತ.

ಮೂರ್ತಿ mūrṭi, *s.* Matter, form, solidity. 2. the body. 3. the figure, form, any definite shape or image, an idol. 4. a god, emanation of a god. 5. *see* ಮೃತಿ. —ಘೋಷಿ idolatry. ಕಾರಣ— the first cause. ತ್ರಿ— the Hindu triad. ನೇದ— a respectful epithet used in addressing learned men or priests.

ಮೂರ್ತಿಮತ್ತ mūrṭimattṭu, *adj.* Substantial, material.

ಮೂರ್ತಿಲಾಯೆ mūrtilāye, *s.* A demon so called.

ಮೂರ್ತೆ mūrṭē, *see* ಮುರ್ತೆ.

ಮೂರ್ಧ, ಮೂರ್ಧ mūrda, mūrḍha, *s.* The head, pate.

ಮೂರ್ಧುನಿ mūrḍuni, *see* ಮುರುರುನಿ.

ಮೂರ್ಧನ್ಯ mūrḍhanya, *adj.* Chief, principal.

ಮೂರ್ಧಾಭಿಷೇಕ mūrḍhābhishēka, *s.* Anointing or crowning a sovereign.

ಮೂಲ mūla, *s.* A root. 2. origin. 3. commencement. 4. capital, principal. 5. the original text of a work. 6. means. 7. cause. 8. the nineteenth of the lunar mansions. *adj.* Main, principal, original. —ಕಾ

ರಣ the original cause. —ಗಾರಿ the owner *or* proprietor of a land. —ಸೇವೆ a perpetual lease of land. —ಸ್ರಂಘ the original text of a work. —ವಮಾಸ್ಯೆ, —ದಾಮೆ a Pariah attached to a land. —ಸಟ್ಟಿ, —ಸಾಧನ the title-deed of a land. —ಮಂತ್ರ a mystic formula, the Gāyatri. —ವ್ಯಾಧಿ the piles. —ಸ್ಥಾನ the metropolis, original habitation *or* abode, as of a tribe *or* demon; one's native place. ಸಾಲ— assets and liabilities.

ಮೂಲಂಗಿ mūlaṅgi, *see* ಮೂಲೆಂಗಿ.

ಮೂಲಾಜಿ mūlāji, *see* ಮೂಲಾಜಿ.

ಮೂಲಿ mūli, *adj.* Original, principal. —ವರ್ಗ proprietary tenure of land.

ಮೂಲಿಕೆ, ಮೂಲಿಗೆ mūlikē, mūligē, *s.* Any medicinal drug *or* root. 2. a charm. —ಕಟ್ಟುನಿ to wear a charm on some part of the body. —ಮಕ್ಕುನಿ to charm; to administer a drug.

ಮೂಲಿಯೆ mūliye, *s.* A potter.

ಮೂಲೆ mūlē, *s.* A corner, angle. 2. a point of the compass, quarter, direction. —ಕಲ್ಲೆ a corner-stone. —ಗ ಬಂದಾವುನಿ to put *or* collect in a corner; to exclude; to degrade; to ignore. —ಡೆ ಬೂರುನಿ to be in a corner; to become an old maid; to remain neglected; to remain unemployed. —ಶೇರುನಿ to become weak, powerless.

ಮೂಲೆಂಗಿ mūlēṅgi, *s.* A radish.

ಮೂಲೋಕ mūlōka, *s.* The three worlds.

ಮೂಲ್ಯ mūlya, *see* ಮೌಲ್ಯ.

ಮೂಲ್ಯೆ mūlye, *s.* A demon priest. 2. *see* ಮೂಲಿಯೆ.

ಮೂವಳ mūvala, *s.* Three seers; *cf.* ಮುಕ್ಕೊಳು.

ಮೂವೆ mūvē, *adj.* Shrivelled, shrunk, contracted.

ಮೂವೆರ್, ಮೂವೆರ್ mūveru, mūveru, *pron.* Three persons.

ಮೂವೆಲ್ mūvelu, *s.* Three pairs of cattle.

ಮೂವೊಡು mūvoḍu, *s.* Last year.

ಮೂವೊಳ, ಮೂವೊಳು mūvoḷa, mūvoḷu, *see* ಮೂವಳ. [mouse.

ಮೂಷಿಕೆ mūshike, *s.* A rat,

ಮೂಷೆ mūshē, *see* ಮೂಸೆ.

ಮೂಸಲಿಯುನಿ mūsaliyuni (ಮೂಸಲ್), *v. a.* To scent, trace, track. 2. to smell.

ಮೂಸಾವುನಿ mūsāvuni, *c. v.* (of ಮೂಸುನಿ) To make smell.

ಮೂಸು mūsū, *s.* Smell. 2. money.

ಮೂಸುನಿ mūsuni (ಮೂಸುನ್), *v. a.* To smell. 2. to take notice. ಮೂಸುತೂಪಿನಿ to sniff. ಆಯನ್ ಯೋರ್ಲಾ ಮೂಸುಜೆರ್ no one takes notice of him.

ಮೂಸೆ mūsē, *s.* A mould. 2. a crucible.

ಮೂಳಾವುನಿ mūlāvuni, *see* ಮುಲ್ಲವುನಿ. 2. *see* ಮೌರಾವುನಿ. [ಮುಳ್ಳು.

ಮೂಳು mūlu, *adv.* Here; *cf.* ಇಡೆ.

ಮೃಗ mṛuga, *s.* An animal, beast, brute. *adj.* Brutish. —ಭಾವ brutishness.

- ಮೃಗಶಿರ, ಮೃಗೇಶ್ರೈ mṛugaśira, mṛu-
gēśrē, s. The fifth of the lu-
nar mansions; head of *Orion*.
- ಮೃತ, ಮೃತಿ mṛta, mṛti, *adj.*
Dead, deceased. —ಸಂಜೀವನ a
life-restoring cordial.
- ಮೃತ್ತಿಕೆ, ಮೃತ್ತಿಗೆ mṛttikē, mṛt-
tigē, s. Earth, clay, soil.
- ಮೃತಿಪತ್ರ mṛtipatra, s. A will,
testament.
- ಮೃತ್ಯು mṛtyu, s. Death.
- ಮೃದಂಗ mṛdaṅga, s. A finger-
drum, tabour. —ಬಾರಿಸುನಿ, —ಚೊ
ಟ್ಟುನಿ to beat the same.
- ಮೃದು mṛdu, *adj.* Mild, soft,
bland; *cf.* ಮೆದು.
- ಮೃಷ್ಟಾನ್ನ mṛuṣṭāṅna, s. Cooked
rice well seasoned. 2. dain-
ties, rich meal.
- ಮೆಂಚಾವುನಿ meṅcāvuni, *c. v.* (*of*
ಮೆಂಚುನಿ) To cause to shine.
2. to polish.
- √ ಮೆಂಚಿ meṅci, s. Brightness, ef-
fulgence, glitter. 2. lightning.
—ಇಡ್ವಿನಿ to sparkle, glitter.
- ಮೆಂಚುನಿ meṅcuna, *adj.* Bright,
shining, sparkling.
- √ ಮೆಂಚುನಿ meṅcuni (ಮೆಂಚ್), *v. n.*
To sparkle, glitter; to flash,
lighten.
- ಮೆಂಡೆ meṅḍe, *see* ಮಂಡೆ.
- ಮೆಂಣ್ meṅṇu, s. A spark.
- √ ಮೆಂತಿ, ಮೆಂತೆ menti, mentē, *see* ಮೆತ್ತಿ.
ಮೆಂನ್ menṇu, *see* ಮೆಂಣ್.
- ಮೆಂನಟೆ mennatē, s. The hand-
kerchief, used for covering
the breast of a Pariah woman.

- ಮೆಂನಾಟೆಗೆ mennāṭigē, s. Haughti-
ness.
- ಮೆಂಪುರಿ memपुरಿ, *see* ಮೆಣ್ಪುರಿ.
- ಮೆಗ್ಗಡಿ, ಮೆಗ್ಗಿ megḡḍi, megḡi, s.
A female's younger sister.
- ಮೆಗ್ಗೆ, ಮೆಗ್ಗಿನಿ megge, meggye, s.
A younger brother; *also* ಮೆಗ್ಗಿ.
ಮೆಚ್ಚಮನೆ meccamanē, s. A privy.
- √ ಮೆಚ್ಚಾವುನಿ meccāvuni, *c. v.* (*of* ಮೆ
ಚ್ಚುನಿ) To please.
- ಮೆಚ್ಚಿ meccēi, s. A sacrifice to a
demon.
- √ ಮೆಚ್ಚಿಗೆ meccēigē, s. Approval, ap-
probation, applause.
- √ ಮೆಚ್ಚುನಿ meccuni (ಮೆಚ್ಚ್), *v. n.* To
approve, consent, be pleased.
- ಮೆಟ್ಟಮನೆ mettamanē, *see* ಮೆಚ್ಚಮನೆ.
- √ ಮೆಣ್ meṅṇu, s. Glitter, sparkle.
- ಮೆಣ್ಕಾವುನಿ meṅḡcāvuni, *c. v.* (*of*
ಮೆಣ್ಕುನಿ) To make glitter,
glimmer.
- √ ಮೆಣ್ಕುನಿ meṅḡkuni (ಮೆಣ್ಕ), *v. n.*
To glimmer, glitter.
- ಮೆಣ್ಪುರಿ meṅṇपुरಿ, *see* ಮೆಣ್ಪುರಿ.
- ಮೆಣ್ಪೆ meṅṇṇē, s. The king-
fisher. ಕೋರಯಿ— a large
species of the same. ಬಜ್ಜಿಯಿ—
a small species of the same.
- √ ಮೆಣ್ಕ meṅḡḡu, s. Glitter, glim-
mer.
- ಮೆಣ್ಕಟೆ meṅḡkatē, *adj.* Gummy,
adhesive. 2. *see* ಪುಣಕಟ್ಟೆ.
- ಮೆಣ್ಕಾವುನಿ meṅḡcāvuni, *see* ಮೆಣ್
ಕಾವುನಿ.
- ಮೆಣ್ಕಿಪುನಿ meṅḡkipuni, *see* ಮೆಣ್
ಕುನಿ.
- ಮೆಣ್ಪುನಿ meṅṇपुरಿ, *see* ಮೆಣ್ಪುನಿ.

- √ ಮೆಣುಕು menūku, *s.* Sparkling.
- √ ಮೆಣ್ಣುನಿ menūkuni, *see* ಮೆಣ್ಣುಕುನಿ.
- ಮೆಣ್ಣೊಳಿ, ಮೆಣ್ಣುಕ್ಕಿ, ಮೆಣ್ಣೆ menkōli, menpakki, menpe, *see* ಮೆಣಪೆ.
- ಮೆಣ್ಣುರಿ menpuri, *s.* A glowworm.
- ಮೆತ್ತಣ, ಮೆತ್ತನೆ mettana, mettanè, *see* ಮೆತ್ತನೆ.
- ಮೆತ್ತಲೆ, ಮೆತ್ತಿ mettalè, metti, *see* ಮೆತ್ತೆ.
- √ ಮೆತ್ತಿಗೆ mettigè, *s.* The pavement or boards of the floor of an upper story; the ceiling of a house. —ಪಾಡುನಿ to pave or cover in this way.
- √ ಮೆತ್ತುನಿ mettuni (ಮೆತ್ತ), *v. a.* To fill up with earth. 2. to repair, as a dam, etc.
- √ ಮೆತ್ತಿ mettè, *s.* Fenugreek, *Trigonella fenum græcum.*
- √ ಮೆತ್ತಿನ mettèna, *adj.* Soft, pliant.
- ಮೆತ್ತಿಸಲೆ mettesalè, *s.* A kind of fine rice.
- ಮೆದಲೆ, ಮೆದಲೆ medulè, medalè, *s.* A thread-worm, pin-worm.
- ಮೆದಪುನಿ medupuni, *see* ಮೆದ್ಪುನಿ.
- ಮೆದಿ medi, *s.* A bush about a field.
- √ ಮೆದಿಪುನಿ medipuni, *see* ಮೆದ್ಪುನಿ.
- √ ಮೆದು medu, *adj.* Soft, pliant, gentle, ripe, yielding. —ಆಪಿನಿ to become soft, get ripe. —ಮಳ್ಳುನಿ to soften, make elastic.
- √ ಮೆದುಕುನಿ medukuni (ಮೆದುಕ್), *v. n.* To move, be in motion.
- ಮೆದುಪಾವುನಿ medupāvuni, *see* ಮೆದ್ಪಾವುನಿ.
- ಮೆದುಪುನಿ medupuni, *see* ಮೆದ್ಪುನಿ.

- ಮೆದುಲೆ medulè, *see* ಮೆದಲೆ.
- ಮೆದ್ಪುನಿ medkuni, *see* ಮೆದುಕುನಿ.
- ಮೆದ್ಪುಲಿ medkūli, *s.* Hire for cleaning rice.
- ಮೆದ್ಪಾವುನಿ medpāvuni, *c. v.* (of ಮೆದ್ಪುನಿ) To cause to clean, as rice.
- √ ಮೆದ್ಪುನಿ medpuni (ಮೆದ್), *v. a.* To clean by pounding, as rice, etc. 2. to full, mill.
- ಮೆನ್ ಕೋರಿ menūkōri, *s.* A kingfisher.
- ಮೆನತ್ menatū, *see* ಮೆನತ್.
- ಮೆನಿಪುನಿ menipuni (ಮೆನಿ), *v. a.* To awake, rouse.
- ಮೆನ್ಕಾವುನಿ menkāvuni, *see* ಮೆಣ್ಕಾವುನಿ.
- ಮೆನ್ಕುನಿ menkuni, *see* ಮೆಣ್ಕುನಿ.
- ಮೆನ್ಕೊಳಿ menkōli, *see* ಮೆಣ್ಕೋಳಿ.
- ಮೆಪ್ಪುನಿ meppuni, *see* ಮೆದ್ಪುನಿ.
- ಮೆಮ mema, *s.* An abusive term.
- ಮೆಯರೆ meyarè, *see* ಮೇರೆ.
- ಮೆಯಿ meyi, *see* ಮೈ.
- √ ಮೆರಣಿಗೆ, ಮೆರವಣಿಗೆ meranigè, meravanigè, *s.* A procession. —ಬರ್ಪಿನಿ a procession to march; to be wandering about. —ಮಳ್ಳುನಿ to take in procession, as a bridal couple.
- √ ಮೆರುವೆ meruvè, *s.* An ornamented post near a ಗುರ್ಜಿ.
- √ ಮೆರೆ merè, *s.* Display, parade. —ಪೋಪಿನಿ to make a display.
- ಮೆರೆಪಾವುನಿ merepāvuni, *c. v.* (of ಮೆರೆಪಿನಿ) To make or cause to go in procession. √ 2. to make shine.

- మేరేపిని, మేరేయుని, మేరేవుని mere-
pini, mereyuni, merevuni (మేరే),
v. n. To go in procession. 2.
to swagger, make an osten-
tious display. 3. to shine.
- ✓ మేర్పు merpu, *s.* Glitter, lustre.
- ✓ మేర్వే mervē, *see* మేరువే.
- మేలరుని, మేలారియుని, మేలారుని
melaruni, melāriyuni, melāruni
(మేలర్, మేలార్), *v. n.* To attack,
rush upon, fall upon. 2. to
enter.
- ✓ మేలివుని melipuni (మేలి), *v. a.* To
knead, as dough; to tread
into a well mixed mass, as
earth. మేలివు తొరివు ఫోలివు సమ
అండ కల్లీ నోడేగ్గ సమ if a wall
be made of mud, well mixed,
well trodden, and well beaten,
it will be as good as a stone
wall.
- ✓ మేలిప్పు melippu, *s.* Kneading,
mixing well into a mass. 2.
macerating.
- ✓ మేలియుని meliyuni (మేలి), *v. n.*
To become well mixed. 2. to
be reduced by sickness. 3.
to become rich; *cf.* మేలివుని.
- మేల్కయి melkayi, *s.* Upper-hand;
victory. —అపిని to be victori-
ous.
- మేల్కొడ్డుని melkodḍuni, *see* మే
లొడ్డుని.
- మేల్గొమ్మి melgūmṁṁ, *s.* A
flying fish.
- మేల్పత్తుని melpattuni (మేల్పత్తై),
v. a. To beat with the hand.

- మేల్పుని melpuni, *see* మేలివుని.
- ✓ మేల్ల mella, *adj.* Slow, soft, gentle.
adv. Slowly, softly, gently,
slightly; *also* మేల్లనే. —వారే
రుని to speak softly. —ఫోపిని
to go slowly.
- మేల్లి melli, *adj.* Bad, inferior.
యెడ్యే— good and evil; au-
spicious and inauspicious
occasions.
- మేస్పాక్ mēspāku, *s.* A kind of
sweetmeat.
- మేహనత్ mehanatu, *s.* Labour,
pains, effort, exertion. —మ
ళ్ళుని to exert.
- మేరంకే mēnkē, *see* మేకే.
- మేరంట్, మేరంట mēntu, mēnta,
adj. Showy, boastful. 2. lewd,
rakish. —నారిశి showiness, fop-
pery; lewdness. —నారే a fop;
a rake.
- మేరంటిగే mēntigē, *s.* Coupling,
✓ union. 2. a female's toe-or-
nament. 3. *see* మేరంటిగారిశి.
under మేరంటి.
- మేరంటి mēntē, *s.* A couple.
- మేరక్ mēku, *s.* A peg, wedge,
nail. 2. malice, enmity. —చాయె
a malicious man, foe. —గ
వణ్ణిని to speak maliciously.
మేకా— full of malice.
- మేరకే mēkē, *s.* A disease of
cattle, caused from feeding
on poisonous matter. 2. the
crow or crop of birds. 3. *see*
మేరవు. —మేపిని cattle to suffer
from the above disease.
- మేరగ mēga, *see* మేఘు.

ಮೇಗರೆ, ಮೇಗಲಿ, ಮೇಗಲೆ, ಮೇಗಕ, ಮೇಗೋಲೆ mēgarè, mēgali, mēgalè, mēgala, mēgòlè, *s.* An imputation, accusation, false or malicious statement; *cf.* ಮೈಗಳ್ಳ.

ಮೇಗಿ mēgi, *adj.* Cloudy; relating to clouds. —ಲೋಕ heaven.

ಮೇಘ mēgha, *s.* A cloud. —ಮಂ ತಲ, —ಲೋಕ the region of clouds.

ಮೇಚಿ, ಮೇಚು mēci, mēcu, *see* ಮೇಜಿ.

✓ಮೇಚೆಲ್ mēcelu, *s.* Pasture, a meadow.

ಮೇಜವಾನಿ, ಮೇಜ್ವಾನಿ mējavāni, mējvāni, *s.* A treat, banquet, entertainment.

ಮೇಜಿ mēji, *s.* A table. 2. a meal, repast. —ಚೆಪ್ಪಣಿ to clear a table after the repast is over. —ಪಾಪುನಿ to serve a meal.

ಮೇಜಿ ಮೈಜೆ, *see* ಮೇಜಿ.

ಮೇಜೋಡು mējōḍu, *s.* Stockings, socks.

ಮೇಟಿ mēti, *s.* A mate, or assistant of a butler.

ಮೇಡೆ mēḍè, *s.* A bar of a door.

ಮೇಣ mēṇa, *see* ಮಾಯಣ.

ಮೇಣಯೆ mēṇaye, *see* ಮೇಮನೆ.

ಮೇಣವೆ mēṇave, *s.* An oil-monger wearing the sacred thread.

ಮೇದಲೆ mēdalè, *s.* That part of a female's garment which passes over the breast and down the back. —ಸೆರಂಗ the upper part of a female's garment.

ಮೇಧ mēdha, *s.* A sacrifice, offering.

ಮೇನತ್ mēnatu, *see* ಮೆಹನತ್.

✓ಮೇಸರಿ, ಮೇಸಲಿ, ಮೇಸಾಲಿ mēpari, mēpali, mēpāli, *s.* A grazier, one who tends cattle.

✓ಮೇಸಾವುನಿ mēpāvuni, *c. v.* (*of* ಮೇ ಪುನಿ) To cause to feed or graze cattle.

✓ಮೇಪಿನಿ mēpini (ಮೇ), *v. n.* ✓To graze, eat grass, as cattle. 2. to spread, as a parasitic itch. ಪುರಿ— the body to be infested with ring-worms.

✓ಮೇಪು mēpu, *see* ಮೇಪು.

ಮೇಪುನಾಯೆ mēpunāye, *s.* A grazier, one who tends cattle.

✓ಮೇಪುನಿ mēpuni (ಮೇ), *v. a.* To feed or graze cattle; *cf.* ಮೇಪಿನಿ.

ಮೇಮನೆ mēmane, *s.* A Mahomedan native of Cutch.

ಮೇಯಿ mēyi, *see* ಮೈ.

ಮೇಯಿಕೆ mēyikè, *see* ಮೇಕೆ. 2. *see* ಮೇಪು.

✓ಮೇಯುನಿ mēyuni, *see* ಮೇಪಿನಿ.

✓ಮೇರ್ mēru, *pro.* (*honorific pl.* of ಇಂಚೆ) This person.

ಮೇರ್ mēru, *s.* The pipe or tube of a hooka.

ಮೇರು mēru, *s.* The mount Mēru.

ಮೇರುವೆ mēruvè, *see* ಮೇರ್ವೆ.

✓ಮೇರೆ mērè, *s.* A boundary, limit.

ಮೇರೋಗ mērōga, *see* ಮೇಹ.

ಮೇರ್ವೆ mērvè, *s.* Manner, method. 2. conduct, act, behaviour.

✓ಮೇಲ್ mēlu, *s.* The upper part of any thing. 2. superiority,

excellence. 3. futurity, time to come. 4. success. *adj.* Upper, higher. 2. superior. 3. future. *adv.* Hereafter, at some future time. *postp.* After, upon, over, above, beyond. —ಕೀಳ್ good and evil, superior and inferior. —ಜಾತಿ a high caste. —ಕರ, ಮೇಲ್ತರ superior kind, breed, *etc.* —ವಿಚಾರ superintendence. —ವಿಲಾಸ the address of a letter. —ವಸಂತತಿ future event, what is to happen hereafter. —ಸೆರಂಗ the upper part of a female's garment. —ನ in future, hereafter. —ಆಪಿಸಿ to succeed, overcome. —ಡ ದಾಪಿಸಿ to place above or over. —ಡ ಬೂರುನಿ to fall upon, attack, assault. ಕೈಬಾಯಿ ಮೇಲ್ ಮಕ್ಕನಿ *lit.* to raise the hands and mouth; to grumble, growl; to gesticulate.

ಮೇಲ ಮೇಲಾ, *see* ಮೇಕ.

ಮೇಲಂಟೆ ಮೇಲಾಂಟೆ, *s.* A barber of fishermen.

ಮೇಲಧಿಕಾರ ಮೇಲಾಧಿಕಾರ, *s.* Supremacy; predominance. ಮೇಲಧಿಕಾರಿ a superintendent, a higher authority.

ಮೇಲಾಗ್ರ ಮೇಲಾಗ್ರಾ, *s.* Curried vegetables.

ಮೇಲಾಟ ಮೇಲಾಟಾ, *s.* Out-bidding another; rivalry.

ಮೇಲಾಡಿಸುನಿ, ಮೇಲಾಡುನಿ ಮೇಲಾಡಿಸುನಿ, ಮೇಲಾಡುನಿ, *see* ಮೇಲಾಡುನಿ.

↓ ಮೇಲಾರ ಮೇಲಾರಾ, *adj.* Superficial;

upper. —ತೆಪ್ಪ the fibrous covering of a cocoanut.

ಮೇಲಾಳ್ ಮೇಲಾಳ್, *s.* An overseer, head coolie. —ಆದ ತೂಪಿಸಿ to supervise.

ಮೇಲೆ ಮೇಲೆ, *see* ಮೇಲ್.

ಮೇಲೊಡ್ಡುನಿ ಮೇಲೊಡ್ಡುನಿ (ಮೇಲೊಡ್ಡುನಿ), *v. a.* To outbid, vie with each other.

ಮೇಲೊಣುನಿ ಮೇಲೊಣುನಿ (ಮೇಲೊಣುನಿ), *v. refl.* To overreach, defraud. 2. to throng.

ಮೇಲೋಗರ ಮೇಲೋಗರಾ, *see* ಮೇಲಾಗ್ರ.

ಮೇಲ್ಕರ್ತಿ ಮೇಲ್ಕರ್ತಿ, *s.* Extra expense; sundry expense.

ಮೇಲ್ಕೊಡುನಿ ಮೇಲ್ಕೊಡುನಿ, *see* ಮೇಲೊಡ್ಡುನಿ.

ಮೇಲೊಣುನಿ ಮೇಲೊಣುನಿ (ಮೇಲೊಣುನಿ), *v. n.* To be cautious. 2. to win. 2. *see* ಮೇಲೊಣುನಿ.

ಮೇಲ್ತರ ಮೇಲ್ತರಾ, *see* under ಮೇಲ್.

↓ ಮೇವ ಮೇವಾ, *s.* A sweet kind of food; any thing eatable.

↓ ಮೇವು ಮೇವು, *s.* Food, fodder, pasturage.

ಮೇಷ ಮೇಷಾ, *s.* The first solar month. 2. the sign *Aries* in the zodiac. 3. a ram.

ಮೇಸೆ ಮೇಸೆ, *s.* A cleft or hollow in a tree.

ಮೇಸೆ ಮೇಸೆ, *s.* A carpenter. 2. a stone-cutter, mason.

ಮೇಸ್ಟ್ರಿ, ಮೇಸ್ಟ್ರೆ ಮೇಸ್ಟ್ರಿ, ಮೇಸ್ಟ್ರೆ, *s.* An overseer, head labourer, maistry.

ಮೇಹ, ಮೇಹರೋಗ ಮೇಹ, ಮೇಹರೋಗಾ, *s.* Urinary or venereal disease, gonorrhœa.

ಮೇಳ mēla, *s.* Concord in music, concert, harmony. 2. a set of musicians, dancers and actors. ತಾಳ— beating time to music. ಸಂ— a double drum. —ದಾಯಿ a musician; an actor. —ವಾಡುನಿ to cut a dash, make a display. —ಕಟ್ಟುನಿ to get up a band of musicians, *etc.*; to mask, disguise.

ಮೇಳನ mēlana, *s.* Union.

ಮೇಳಿ mēli, *s.* Marriage. 2. a bride, wife. 3. rutting.

ಮೇಳಿ ಮೇಲೆ, *see* ಮೇಳ.

ಮೈ mei, *s.* The body, person. 2. *see* ಮೈಯಿ. ತಿರಿ— a thin or lean body. —ಕಟ್ಟೆ form, shape, model. —ಕಣ್ಣ್ a painted eye; *cf.* ಮೈಕಣ್ಣ್. —ಕಾವಲ. —ಕಾವಲ a body-guard. —ಸೂಣ tempera- ment, habit. —ಟೆ ಕೈಟೆ orna- ments and cash, whatever one has got. —ನೀರ್ perspira- tion; urine. —ಇರ್ದುನಿ to be- come thin. —ಕಾಯುನಿ to be feverish. —ಕೂಡುನಿ to become stout, robust. —ಕ ಕೊಣ್ಣುನಿ the system to be affected, as with food, *etc.* —ಕೊರ್ಪಿನಿ to assist, help; to venture; to be at- tentive. —ಟೆ ಬರ್ಪಿನಿ to be pos- sessed by a god or demon. —ದರ್ಪನಿ the body to swell, suf- fer from dropsy. —ಬರ್ಪಿನಿ to become fat. —ಬರ್ಪಿನಿ to suffer from fever. —ಓ ಪೋಪಿನಿ to suffer from leucorrhœa, as a female.

—ವಾಸುನಿ the body to become dirty.

ಮೈಂದ್ meindy, *s.* Dew; mist, fog. —ಮುಸ್ಕು thick fog. —ಬೂರುನಿ dew to fall.

ಮೈಂದ್ರಜಾಲಿ meindraǰāli, *s.* Leger- demain, conjuration.

ಮೈಕಂಣ್, ಮೈಕಾನ್ meikannu, mei- kṇnu, *s.* A kind of fish.

ಮೈಕುನಿ meikuni (ಮೈಕ್), *v. n.* To entice, persuade. 2. to per- plex.

ಮೈಗಳ, ಮೈಗಳ್ಳ meigāla, meigalla, *adj.* Lazy. —ತನ laziness.

ಮೈಗಳೈ meigalle, *s.* A lazy fellow, sluggard.

ಮೈಜೋಡು meijōdu, *see* ಮೇಜೋಡು.

ಮೈತಳ meitala, *s.* The plant *Ruellia ringens*, used in medicine and purifying salt.

ಮೈತಿದಿ, ಮೈತೆದಿ meitidi, meitedi, *s.* A sister-in-law, a father's sis- ter's daughter, or a mother's brother's daughter.

ಮೈತಿನೆ meitine, *s.* A husband's younger brother; a son of a female's maternal uncle; the husband of a female's sister.

ಮೈದಾನ್, ಮೈದಾನ್ meidānu, mei- dāna, *s.* A plain, open field.

ಮೈದುನೆ meidune, *see* ಮೈತಿನೆ.

ಮೈನ meina, *s.* The bird Mina.

ಮೈಸಾಕ್ meipākku, *s.* Exercise.

ಮೈಸಾವುನಿ meipāvuni, *c. v.* (of ಮೈ ಪುನಿ) To make or cause to pour.

- ↓ ಮೈಪು meipu, *s.* A broom *or* besom made of the ribs of palm-leaves. ಕುಂಟಿ— a worn-out broom; the stump of a broom. ತಪ್ಪು— a new broom.
- √ ಮೈಪುನಿ meipuni (ಮೈ), *v. a.* To pour. 2. to cast, as in a mould. ಬಾಯಿಗ್— to feed; to bait.
- ↓ ಮೈಪೆ, ಮೈಪ್ಪೆ meipè, meippè, *s.* A black *or* dark-coloured fowl; *also* ಮೈಪೆಕೋರಿ.
- ಮೈಮೆ meimè, *see* ಮಹಿಮೆ.
- ಮೈಯರ್ meiyaru, *see* ಮೈರ್.
- √ ಮೈಯಿ meiyi, *s.* A kind of collyrium; *cf.* ಅಂಜಾನ.
- ಮೈಯೆರೆಸುತ್ತು meiyeresuttu, *see* ಮೈಸುತ್ತು.
- ಮೈರ್ meiru, *s.* A compass.
- √ ಮೈರ್ meiru, *s.* A peacock. —ಕಂ ದಿ dim sight, weak eyes. —ದ ಕಂದಿ the stars in a peacock's tail. —ದ ಪೀಲಿ a peacock's feather. —ಸುತ್ತು. *see* ಮೈಸುತ್ತು.
- ಮೈರಂಬಳ meirambala, *s.* A kind of plant.
- ಮೈರಾಣ, ಮೈವಾರಾಣ meirāṇa, meirvāṇa, *s.* Legerdemain, jugglery. —ಮಕ್ಕನಿ to juggle, play tricks.
- ಮೈರೆ meirè, *s.* A tawny coloured cow. 2. a female so called. *adj.* Dark yellow, tawny.
- ಮೈರೋಜಿನ meirōjina, *s.* A kind of rush.
- ಮೈಸುತ್ತು meirsuttu, *s.* Blue vitriol, sulphate of copper.

ಮೈಲ್ meily, *s.* A mile. —ಕಲ್ಲೆ a mile-stone.

ಮೈಲ್ ತುತ್ತು meilyuttu, *see* ಮೈಸುತ್ತು.

ಮೈಲಾಣ meilāṇa, *see* ಮೈರಾಣ.

ಮೈಲಾರ್ meilāru, *s.* A Mopla priest. [ಮೈಲೆ.

ಮೈಲಿ, ಮೈಲಿಗೆ meili, meiligè, *see*

ಮೈಲುನಿ meiluni (ಮೈಲ್), *v. n.* To glimmer, shine *or* burn faintly.

↓ ಮೈಲೆ meilè, *s.* Filth, pollution, dirtiness. *adj.* Dirty, filthy, foul. —ಕುಂಟು dirty clothes. —ಗಜ್ಜಿ the small-pox. —ಆಪಿಸಿ to become dirty. —ಮಕ್ಕನಿ to make dirty.

√ ಮೈವರಿಪುನಿ meivaripuni (ಮೈವರಿ), *v. a.* To paint the eyes with antimony *or* collyrium.

ಮೈವಾನ meivāna, *see* ಮೈರಾಣ.

ಮೈಸಂದಾಯೆ meisandāye, *s.* A demon so called.

ಮೈಸಾಲ meisāla, *s.* A loan without pledge *or* mortgage. —ಪತ್ರ a simple bond.

ಮೈಸೂರು meisūru, *s.* The province *or* town of Mysore. —ಬಾರೆ a kind of plantains. —ಬಿಲ್ಲೆ cakes of sandal powder received from Mysore.

ಮೊಂಟಂಗೇಲ್ montāngely, *see* ಮೋಂಟಂಗೇಲ್.

ಮೊಂಟು montu, *see* ಮೋಂಟು.

√ ಮೊಂಟೆ montè, *s.* A grasshopper.

√ ಮೊಂಡು monḍu, *adj.* Blunt. 2. *see* ಮೋಂಟು.

ಮೊಕತಾ mokatā, *adv.* Face to face, personally. —ಪಾತುನಿ to speak personally. —ಮುಕ್ಕುನಿ to confront.

ಮೊಕದ್ಡಮೆ mokaddamē, *s.* An affair. 2. a criminal proceeding.

ಮೊಕಮಂಟಮೆ mokamaṅṅamē, *s.* The front porch, as of a temple. 2. a vestibule, portico.

ಮೊಕರೂರು mokarūru, *see* ಮೊಕ್ಕೂರು.

ಮೊಕಸಾಲೆ mokasālē, *see* ಮೊಗಸಲೆ.

ಮೊಕಾಬಿಲಿ, ಮೊಕಾಬಿಲೆ mokābili, mokābilē, *s.* Confronting, comparison. —ಮುಕ್ಕುನಿ to collate, compare, confront.

ಮೊಕಾಮು mōkāmu, *s.* A halting place in a journey, camp. 2. a dwelling, residence.

ಮೊಕ್ತಾ mōktā, *see* ಮೊಕತಾ.

ಮೊಕ್ತಾರಿ, ಮೊಕ್ತಾರಿ mōktāri, mōktyāri, *s.* A power of attorney; *also* ಮೊಕ್ತಾರಿನಾಮೆ. —ಕೊಪ್ಪಿನಿ to empower, authorize.

ಮೊಕ್ತೇಸರೆ, ಮೊಕ್ತೇಸ್ರೆ mōktēsare, mōktēsre, *s.* A trustee, manager of a temple. 2. a principal resident of a village, *etc.*

ಮೊಕ್ರೂರು mokrūru, *s.* Appointment, nomination. 2. resolution, settlement. *adj.* Appointed. 2. settled. —ಆಪಿನಿ to be appointed; to be settled. —ಮುಕ್ಕುನಿ to appoint; to settle.

ಮೊಖುಘ್ ಮೊಖುಘು, *see* ಮುಖುಘ್.

ಮೊಖ್ತಾರಿ mōkhtāri, *see* ಮೊಕ್ತಾರಿ.

ಮೊಗ moga, *s.* The front; *cf.* ಮುಖ.

ಮೊಗಂಟೆ moganṅṅē, *see* ಮುಗಂಟೆ.

ಮೊಗಡೆ mogadē, *see* ಮುಗಡೆ.

ಮೊಗಪು mogapu, *s.* The clasp of a girdle.

ಮೊಗಪುನಿ mogapuni (ಮೊಗ), *v. a.* To turn, put. 2. to upset.

ಮೊಗರ್ ಮೊಗಾರು, *adj.* Sandy. —ಕಂಡೆ a sandy rice-field.

ಮೊಗಸ್ ಮೊಗಾಸು, *s.* Surplus, remnant, balance. 2. orts, leavings. *adj.* Full, satisfied, pleasant, happy. —ಆಪಿನಿ to excel, surpass; to be glad. —ಮುಕ್ಕುನಿ to satisfy.

ಮೊಗಸಲೆ, ಮೊಗಸಾಲೆ mogasalē, mogasālē, *s.* A veranda in front of a house *or* temple, a portico, porch.

ಮೊಗುಲ್ ಮೊಗುಲು, *s.* Mogul.

ಮೊಗೇರೆ ಮೊಗೇರೆ, *s.* A fisherman.

ಮೊಗ್ಗೆ ಮೊಗ್ಗೆ, *see* ಮುಗ್ಗೆ.

ಮೊಜಂಜೆ ಮೊಜಾಣೆ, *s.* The head of a fish, jowl, jole.

ಮೊಜಂಟೆ ಮೊಜಾಠಿ, *s.* A small kind of bee. 2. a honeycomb.

ಮೊಜಡೆ ಮೊಜಾಡೆ, *see* ಮುಜಡೆ.

ಮೊಜೆಕುನಿ ಮೊಜೆಕುನಿ (ಮೊಜೆಕು), *v. a.* To mix, compound.

ಮೊಟ್ಟೆ ಮೊಟ್ಟೆ, *s.* A bundle. 2.

an egg; *cf.* ಮುಟ್ಟೆ.

ಮೊಡಂಕ್ ಮೊಡಾಂಕು, *s.* Crookedness, obliquity. 2. a hump back. 3. perversity, obstinacy. *adj.* Crooked. 2. perverse. —ಪಾತುನಿ speaking irrelevantly.

↓ ಮೊಡಂಕುನಿ modānkuni (ಮೊಡಂಕ್),
v. n. To become crooked. 2.
to bow, bend.

↓ ಮೊಡಂಕೆಲ್ modānkely, s. Side,
margin, edge. 2. see ಮೊಡಂಕ್.
-ಕಾಯಿ a kind of oil fruit.

↓ ಮೊಡಂಕೆಲೆ modānkele, s. A hump-
backed man. 2. a perverse
man.

[fish.
ಮೊಡಂಗ್ modāngū, s. A kind of
ಮೊಡಂದೆಲ್, ಮೊಡೆಂದೆಲ್ modānde-
ly, modēndely, see ಮಡಂಕಲ್.

↓ ಮೊಡೆ modè, adj. Stiff.

ಮೊಡೆಪಿನಿ, ಮೊಡೆವುನಿ modēpini, mo-
dēvuni, see ಮುಡೆಪಿನಿ. 2. see ಮು
ಡೆಯುನಿ.

↓ ಮೊಣೆ monè, see ಮುನೆ.

↓ ಮೊಣೆವು monēpu, s. A small
piece of land stretching into
a river.

↓ ಮೊದಡೆ modadè, see ಮಡೆ.

↓ ಮೊನೆ monè, see ಮುನೆ.

↓ ಮೊಪ್ಪೆ moppè, s. An old man.

ಮೊಬಲಗ್, ಮೊಬ್ಬಗ್ mobalagū, mo-
blagū, s. A sum of money.

ಮೊಬಾದಿಲೆ mobādilè, s. Exchange,
transfer. 2. advance; also
ಮುಬಾದಿಲೆ.

ಮೊಬ್ಬು mobbu, see ಮಬ್ಬು.

ಮೊಮತೆ momatè, see ಮಮಕಾರ.

ಮೊಯಿಲ, ಮೊಯಿಲೆ moyili, moyile,
s. One of a class of Sūdras,
employed in the out-door
service of temples and some-
times acting as musicians.
2. an oil-monger.

↓ ಮೊರ mora, see ಮುರ.

↓ ಮೊರಂಗಿ morāngè, s. A cubit
from the elbow to the tip of
the little finger, about seven-
teen inches.

ಮೊರಂಟೆ morāṅṭè, s. A kind of
fish.

↓ ಮೊರಂಡ, ಮೊರಂಡಲ, ಮೊರಂಡೆ mo-
raṅḍa, morāṅḍala, morāṅḍè, s.
A swelling on any part of the
body; induration of the skin.

ಮೊರಂಪಾಯಿ morāmpāyi, adj.
Knee-deep.

↓ ಮೊರಂಪು morāmpu, s. The knee.
× 2fa cry, roaring. - ಒ ಸಲ್ಲೆ the
knee-pan. - ಊರುನಿ to kneel,
bow the knee.

↓ ಮೊರಂಪೆ morāmpè, s. A swelling
or protuberance on any part
of the body. - ಲಕ್ಕನಿ to have
a swelling.

ಮೊರಜ, ಮೊರಜೆ morāja, morājè,
see ಮುರಜೆ.

↓ ಮೊರಣಿ, ಮೊರಾನಿ morāṇi, morāni,
adv. The day before yesterday.

ಮೊರು moru, see ಮುರು.

ಮೊರುಂಟು moruṅṭu, see ಮುರುಂಟು.

↓ ಮೊರೆ morè, s. A cry. 2/see ಮುರೆ.
ಮೊರೆಂಜಿ moreṅji, see ಮುರಜೆ.

↓ ಮೊರೆಡುನಿ moreḍuṇi, see ಮುರಿಯೆ
ಡುನಿ.

ಮೊರೆಪಿನಿ, ಮೊರೆವುನಿ morepini, mo-
repuni (ಮೊರೆ), v. a. To mix; to
stir up.

ಮೊರೆಯೊಡುನಿ moreyoḍuṇi, see ಮು
ರಿಯೊಡುನಿ.

ಮೊರೆಲ್ morely, see ಮುರೆಲ್.

ಮೊರೆಲುನಿ moreluni, see ಮುರೆಲುನಿ.

- √ಮೊರೆಸುನಿ moresuni, *see* ಮುರೆಸುನಿ.
 ಮೊರೊಡು moroḍu, *adj.* Empty.
- √ಮೊಲ mola, *s.* A large hare.
 ಮೊಲಂಪು molampu, *s.* Mire, mud; sediment.
- √ಮೊಲಂಕ್, ಮೊಲಂಕನ molanku, molankana, *s.* The knee-pan.
 ಮೊಲಾನಿ molāni, *see* ಮೊರಣಿ.
 ಮೊಲಾಮ್ molāmu, *see* ಮುಲಾಂ.
- √ಮೊಲೆ molè, *see* ಮುಳೆ.
- √ಮೊಸರು mosaru, *s.* Curds. —ಕುಡಿಕೆ a pot of curds; a festival in commemoration of Krushṇa's birthday and childhood.
 ಮೊಸರೆ mosarè, *see* ಮುಸರೆ.
- √ಮೊಸಳೆ mosalè, *s.* An alligator, crocodile. —ಚಾಯಿ the ornamental top of the pole of a palankeen, *etc.*
- ಮೊಹರ್, ಮೊಹರಿ moharu, mohari, *s.* A gold mohur *or* pagoda.
 2. *see* ಮೋರು.
- ಮೊಹರಂ, ಮೊಹರಮ್ moharam, moharamu, *s.* The first month of the Mahommedan year. 2. an annual Mussulman festival in commemoration of the death of the two brothers Hassan and Hussein.
- ಮೊಹಸಮ್ mohasamu, *s.* The trading season.
- ಮೊಹುರು mohuru, *see* ಮೋರು.
- √ಮೊಳ mola, *see* ಮೊರಂಗೆ. 2. *see* ಮೊಲ.
- ಮೊಳಂಪಾರ್ molampāru, *see* ಮೊರಂಚಾಯಿ.

- ಮೊಳಂಪು, ಮೊಳಂಬು molampu, molambu, *see* ಮೊಲಂಪು.
- √ಮೊಳಿಕೆ molikè, *s.* A bud, germ.
- √ಮೊಳಿಪುನಿ, ಮೊಳಿಪುನಿ molipuni, mollepuni (ಮೊಳಿ, ಮೊಳಿ), *v. n.* To sprout, shoot, germ.
 ಮೊಳೆ molè, *see* ಮುಳೆ.
- ಮೊಳೆಕುತ್ತಿ molekutti, *s.* The hinge of a native door.
- ಮೊಳ್ಳಿ moili, *see* ಮೊಯಿಲಿ.
- ಮೋಂಟ್, ಮೋಂಟೆ mōṅṭu, mōṅṭa, *see* ಮೋಂಟು.
- ಮೋಂಟಂಗೆಲ್ mōṅṭaṅgelu, *adj.* Crooked, bent. 2. lame.
- ಮೋಂಟಾವುನಿ mōṅṭāvuni, *v. v.* (of ಮೋಂಟುನಿ) To cause to bend.
 2. to lame. 3. to limp, halt.
- ಮೋಂಟೆ mōṅṭi, *s.* A lame woman.
- ಮೋಂಟೆಯುನಿ mōṅṭiyuni (ಮೋಂಟಿ), *v. a.* To do mischief; to annoy, trouble.
- √ಮೋಂಟು mōṅṭu, *s.* Lameness. 2. crookedness, bend. 3. perverseness, obstinacy. *adj.* Lame, maimed, crooked, curved. 2. perverse. —ಕಾರ್ a lame leg. —ಕೊಂಬು a bent horn. —ಪಾತೆರ an irrelevant expression. ತಾಂಬು—, *see* ತಾಂಟೆ ಮೋಂಟೆ. —ನಡಪುನಿ, *see* ಮೋಂಟುನಿ. —ಮಕ್ಕುನಿ to be perverse.
- ಮೋಂಟುನಿ mōṅṭuni (ಮೋಂಟೆ), *v. n.* To be lame; to limp. 2. to be crooked.
- ಮೋಂಟೆ mōṅṭe, *s.* A cripple, lame man. ತಾಂಟೆ— a very weak man; a cripple.

ವೋಂದಲೆ mōndalē, *s.* Shaving the face, *etc.*, particularly of a bridegroom. —ಚಿನ್ನಿನಿ to shave in this way.

ವೋಂಬತ್ತಿ mōmbatti, *s.* A wax-candle.

↓ ವೋಕುಳು mōkuḷu, *pron. (plur. of ಇಂಜಿ)* These persons.

ವೋಕೆ mōkē, *s.* Love, affection. —ಹಾಯೆ an affectionate man. —ಮಕ್ಕುನಿ to love, fondle.

ವೋಖೂಫ್ mōkhūphu, *see* ಮುಖುಫ್.

↓ ವೋಗ mōga, *s.* ↓ Fragrance. 2. plenty. *adj.* Soft.

ವೋಜನೆ mōcanē, *see* ವಿವೋಜನೆ.

ವೋಜಿ mōcī, *s.* A shoemaker. 2. a book-binder.

ವೋಜಿ mōcē, *s.* Country shoes.

ವೋಜ, ವೋಜಿ, ವೋಜು mōja, mōji, mōju, *s.* Fun, sport, amusement, entertainment. —ಗಾರೆ a beau, gay man. —ಗಾರಿಗೆ gaiety, merriment.

ವೋಟೆ mōṭi, *see* ವೋಂಟೆ.

ವೋಟೆ mōṭe, *see* ವೋಂಟೆ.

↓ ವೋಡ mōḍa, *s.* ↓ A cloud. 2. obscurity, dullness. 3. *see* ವೋಡ.

ವೋಡಾತ್ಮೆ mōḍātme, *see* ಮೂಢೆ.

ವೋಡಿ mōḍi, *s.* Hooking the fingers one into the other.

↓ 2. any thing placed by a conjurer to try the ability of another. 2. conjuration, delusion, sorcery. 3. a running hand, illegible writing. —ಗಾರೆ

a sorcerer, conjurer. —ಪಾತರ provincialism. —ಬರವು a running hand, illegible writing. —ವಿಜ್ಞೆ sorcery, conjuration, trick.

↓ ವೋಡು mōḍu, *adj.* ↓ Cloudy. *s.* ↓ A hill. —ಪಲ್ಲ, —ಪಳ್ಳ hill and dale.

↓ ವೋಡೆ mōḍe, *s.* An ignorant man, silly fellow. ಯೇಡಾ— a simpleton, witless fellow; an instigator.

ವೋಡೆ mōḍē, *adj.* Curved, bent. ↓ *s.* An ox or buffalo with curved horns. —ಕೊಂಬು a curved horn.

↓ ವೋಣೆ mōṇē, *s.* The face, countenance. 2. the front of a house. ತಂದೆತ್— a small face. ದೂಜಿ— ಮುಂಗುಲಿ— a long face. ಬಾಸೆತ್— a plump face; an angry face. ಸುತು— a stern face. —ಕಷ್ಟ ಮಕ್ಕುನಿ, —ಕಾಂಗಾವನಿ to be dejected. —ಗಿ ತಕ್ಕ ಪಾತರುನಿ to flatter. —ಗಿ ವರ್ಪನಿ to slap on the face; to be over-sweet; to nauseate, as over-sweet food. —ತೂಪಿನಿ to regard, show partiality. —ವರ್ಪನಿ the face to swell. —ವಿಂಟುನಿ the face to be distorted or deformed. —ಸುಳಿಪಾ ವನಿ to be sour-faced. —ಬಾಪುನಿ the face to become pale or reduced.

ವೋತಯಿ mōṭayi, *see* ಮತಾಯಿ.

ವೋತ್ರ mōtra, *see* ಮೂತ್ರ.

↓ ವೋದ mōda, *s.* A wave, billow, surge.

ಮೋದ mōda, *s.* Joy, delight.
 ಮೋದಂಡ mōdaṇḍa, *s.* Doubt, uncertainty. *adj.* Doubtful, uncertain. —ಪಾತೆರ a doubtful word, speaking undecidedly.
 ✓ ಮೋದು mōdu, *s.* A stripe, a wale.
 ಮೋನ mōna, *see* ಮೋಹ.
 ✓ ಮೋನಿ mōni, *s.* A daughter.
 ✓ ಮೋನು mōnu, *s.* A son.
 ಮೋನೆ mōnè, *see* ಮೋನೆ.
 ಮೋಪು mōpu, *see* ಮೂಪು.
 ಮೋರ mōra, *s.* Beginning, outset, commencement. 2. *see* ಮೋರು. *adv.* Immediately, instantly. ಘೋಸ—commencing a new business, a new undertaking; a new broom. ಬರ್ಸದ—commencement of the monsoon. ಬತ್ತಿ ಮೋರೊಸು ಆಯ ಕೆಲಸ ಆಂಡ the moment he came his business was done.
 ಮೋರಿ mōri, *s.* Fodder for cattle. 2. a channel, drain, kennel. 3. a public dunghill.
 ಮೋರಿಸ್ mōrisu, *s.* Mauritius. —ಸಕ್ಕರೆ refined sugar.
 ಮೋರು mōru, *s.* A seal, stamp. —ಪಾತುನಿ to seal; *cf.* ಮೊಹರ.
 ✓ ಮೋರೆ mōrè, *s.* ✓ The face, visage. 2. a person without moustaches.
 ಮೋರ್ಚ, ಮೋರ್ಜ, ಮೋಹರ್ಜೆ mōrça, mōrja, mōharjè, *s.* A battery where cannons are mounted.
 ಮೋರ್ತ mōrta, *see* ಮುಹೂರ್ತ.

ಮೋರ್ತಿ mōrti, *see* ಮೂರ್ತಿ.
 ಮೋಲ್ mōly, *s.* Price, value.
 ಮೋಲ mōla, *s.* Coupling *or* coming together, as serpents, cats, *etc.* —ಇಡ್ವಿನಿ cats to couple. —ಫೊಡ್ವಿನಿ, ಮೋಲೊಡ್ವಿನಿ reptiles to couple.
 ಮೋಲಿ mōli, *s.* A kind of pepper-water.
 ✓ ಮೋಸ mōsa, *s.* Fraud, trick, deceit, dissimulation, treachery. 2. fault, mistake. 3. ✓ danger, risk. —ಗಾರೆ a deceiver, hypocrite. —ಅಪಿನಿ, ಮೋಸಾದ್ ಫೋಪಿನಿ to make a mistake. —ಬರ್ಪಿನಿ to be exposed to danger, to run a risk. —ಮಳ್ಳುನಿ to deceive. ಮೋಸೊತು ತಿಕ್ಕುನಿ to be deceived. ಮೋಸೊತು ಪಾತುನಿ to mislead; to deceive. ಮೋಸೊತು ಬೂರುನಿ to be mistaken; to run a risk.
 ಮೋಸಂ mōsam, *see* ಮೊಹಸಮ.
 ಮೋಹ mōha, *s.* Love, lust, carnal affection. 2. fascination, allurements. —ಉಪ್ಪುನಿ to be affectionate, to love; to covet.
 ಮೋಹನ mōhana, *s.* The overpowering of reason by worldly allurements, fascination. —ಮಾಲೆ a necklace of gold beads.
 ಮೋಹರ್ mōharu, *see* ಮೊಹರ.
 ಮೋಹಿನಿ mōhini, *s.* A fairy; a fascinating woman.
 ಮೋಹಿಪುನಿ, ಮೋಹಿಸುನಿ mōhipuni, mōhisuni (ಮೋಹಿ, ಮೋಹಿನಿ), *v. a.* To love. 2. to fascinate.

ವೋಲೆ mōli, *see* ವೋಲಿ. 2. *see* ವೋಲಿ.

↓ ವೋಳು mōlu, *pron.* She, this female.

ವೋಕ್ಷ mōksha, *s.* Deliverance, setting free. 2. heaven, beatitude, bliss, salvation. —ಪ್ರಾಪ್ತಿ attainment of salvation. —ಮಾರ್ಗ the way of salvation.

ಮೌನ mouna, *s.* Silence, taciturnity. —ಧರಿಸಿ to be silent.

↓ ಮೌಪುನಿ moupuni (ಮೌ), *v. a.* To upset, turn; *cf.* ಮಸಪುನಿ.

✓ ಮೌರಾವುನಿ mourāvuni, *c. v.* (of ಮೌರುನಿ) ✓ To mumble, chew softly. | 2. *fig.* to make a thing easy.

✓ ಮೌರುನಿ mouruni (ಮೌರ್), *v. a.* To masticate, chew.

ಮೌಲಾವುನಿ moulāvuni, *c. v.* (of ಮೌಲುನಿ) To cause to desire, long for. 2. *see* ಮೌರಾವುನಿ.

ಮೌಲು, ಮೌಳು moulu, moulu, *s.* Desire, wish. [desire.

ಮೌಲುನಿ mouluni (ಮೌಲ್), *v. a.* To ಮೌಲ್ಯ moulya, *s.* Price, value.

ಮ್ಯಾಂವು myāmvu, *s.* The mewling of a cat.

ಮ್ಲೇಂಚ್ಚೆ mlēñčča, *adj.* Barbarian, outcaste, unclean. —ತನ barbarism, abomination, uncleanness.

ಮ್ಲೇಂಚ್ಚೆ mlēñčche, *s.* A barbarian. 2. an out-caste.

ಯ

ಯ ya, The thirty-ninth letter of the alphabet.

For words beginning with ಯ, ಯಿ, etc., not found here, see under ಎ.

ಯಂತ್ರ yantra, *s.* An implement, engine, mill, apparatus, machine. 2. a necklace, talisman, amulet, charm. 3. a diagram of a mystical character. 4. restraining, checking, controlling. ಜಲ— a water pump or lift. —ಕಟ್ಟಿಸಿ to append to the arm, etc., a talisman; to avert evil by charms.

ಯಂತ್ರಿ yantri, *s.* A charmer.

Y

ಯಕ್ಕಂದೆಲ್ yakkandely, *s.* Being beyond reach or means. 2. want, insufficiency.

ಯಕ್ಕಂಬೆ, ಯಕ್ಕಂಬೆರ್, ಯಕ್ಕಂಬೆಲ್, yakkambè, yakkamberu, yakkambely, *see* ಎಕ್ಕಮಲೆ.

ಯಜಮಾನಿ yajamāni, *s.* A mistress, wife; also ಯಜಮಾನಿ.

ಯಜಮಾನೆ yajamāne, *s.* A master, lord, proprietor, owner. 2. a husband.

ಯಜ್ಞ yajña, *s.* A sacrifice, ceremony in which oblations are presented.

✓ ಯಡ yada, *adj.* Left. —ಕೈ the left hand. —ಕರ inferior sort.

✓ಯಡಂಬು yadambu, s. The left side. —ಪಡಂಬು ಪಡಪಿನಿ lit. to look to the right and left; to use the right hand instead of the left.

ಯತಾ yatā, see ಯಥಾ.

ಯತಿ yati, s. A sage whose passions are under complete subjection; a religious mendicant.

ಯಥಾ yathā, adv. As, according to, to the extent of. *adj.*

Usual, customary; *also* ಎಥಾ.

ಯಥಾರ್ಥ yathārtha, s. Truth, verity. *adj.* True, real. *adv.*

Truly, really. —ಶೈ simplicity.

ಯಥಾಸ್ಥಿಗೈ yathāstigē, s. Truthfulness, veracity.

ಯಥಾಸ್ಥಿತಿ yathāsthiti, *adj.* As before, as it was. 2. true, certain. s. Usual state; truth, fact.

ಯಥೇಚ್ಛ, ಯಥೇಷ್ಟ yathēcēa, yathēshṭa, *adj.* Agreeably to wish or desire, as required, as wished. 2. ample.

ಯಮಲೋಕ yamalōka, s. The infernal regions.

ಯಮಗೈ yamargē, see ಎಮರಿಕೆ.

ಯಮೆ yame, s. Yama the god of the infernal regions and judge of departed souls.

ಯವಂಚಿ yavañci, see ಏವಂಚೆ.

ಯವನ yavana, s. Greece. 2. see ಯವಾನ. ಯವನೇ the Greeks.

ಯಕ್ಷ yaksha, s. A demi-god, attendant on Kubēra.

ಯಕ್ಷಿ, ಯಕ್ಷಿನಿ yakshi, yakshini, s.

A sort of female fiend, attached to the service of Durgi, and frequently maintaining, like a fairy, intercourse with mortals. —ಭಜನೆ worship of these spirits. —ಮಂತ್ರ a magical charm.

ಯಾ yā, conj. Or. *adv.* Otherwise.

ಯಾಗ yāga, s. A sacrifice.

ಯಾಚಕೆ yācāke, s. A beggar, mendicant.

ಯಾಜಕೆ yājake, s. A priest, any officiating Brahman who conducts any part of a sacrifice.

✓ಯಾತ yāta, s. An engine for drawing water.

ಯಾತನೆ yātane, s. Pain, agony. 2. the pains of hell.

ಯಾತ್ರೆ yātrē, s. Pilgrimage. 2. see ಜಾತ್ರೆ. ಕಾಶಿ— pilgrimage to Benares. ತೀರ್ಥ— pilgrimage to a holy place for bathing, etc. —ನಿ ಘೋಷಿನಿ, —ಮೆಚ್ಚುನಿ to go on pilgrimage.

ಯಾದಾಸ್ತ್ಯ yādāsty, s. A memorandum, note.

ಯಾನ್ ಯಾನ್ಯ, pron. I. ಯಾನಾ is it I? ಯಾನೇ I myself. ಯೆಂಕೆ to me. ಯೆಂಕುಳು we. ಯೆಂನವು mine. ಯೆನ my. ಯೆನನ್ me.

ಯಾಲ್ನಿ yālni, *intj.* of surprise.

ಯಾವತ್ತ, ಯಾವಸ್ತ್ಯ yāvattu, yāvastu, s. The whole. *adj.* Whole, entire.

ಯಿ, ಯಿನಿ yi, yī, For words beginning with these letters see under ಇ and ಈ.

ಯುಕ್ತ yukta, *adj.* Right, fit, proper. 2. possessed of, endowed with, as virtue, qualities, *etc.*

ಯುಕ್ತಿ yukti, *s.* Fitness, propriety. 2. an excellent expedient, happy thought. 3. advice, counsel. —ವಾಯಿ, —ವಂತೆ a schemer, contriver. ಕು— a bad contrivance, foolish device. —ಪಟ್ಟಿನಿ to suggest an expedient. —ಮಕ್ಕುನಿ to contrive.

ಯುಗ yuga, *s.* An age of the world, of which four are enumerated, namely, ಕೃತ—the primeval *or* golden age. ತ್ರೇತಾ—the second *or* silver age. ದ್ವಾಪರ—the third *or* brass age. ಕಲಿ—the fourth *or* iron age. —ಪಗರನಿ the shape *or* state of any thing to change.

ಯುಗಾಂತ್ರ yugāntṛa, *s.* Change of ages; another age of the world.

ಯುಗಾದಿ yugādi, *s.* The new year's day.

ಯುಧಿಷ್ಠಿರೈ yudhisṭhīre, *s.* Dharmarāya, the eldest of the Pāṇḍu princes.

ಯುದ್ಧ yuddha, *s.* War, battle, conflict.

ಯುವ yuva, *s.* The ninth year in the Hindu cycle of sixty. *adj.* Young, youthful.

ಯೈ, *see the remark under ಯು.*

ಯೆಕ್ಕಬಲ್ಯಾರ್ yekkuḇalyāru, *s.* A species of shark.

ಯೆಕ್ಕೇರಿಗಂಟ್ ಯೆಕ್ಕೇರಿಗಂಟ್ yekkērigaṅṭṭu, *s.* Consecrated money.

ಯೆಡ, ಯೆಡಂಬು, ಯೆಡತ್ತ yēḍa, yēḍambu, yēḍattu, *see ಯಡ.* 2. *see ಯಡಂಬು.*

ಯೆಡುಮು, ಯೆಡ್ಮ yēḍuma, yēḍma, *see ಯೊ.*

ಯೆರಸಾರ yerasāra, *see ವ್ಯಾಪಾರ.*

ಯೆವುರ yevura, *see ವೈರ.*

ಯೆಲಂಪು yelampu, *see ಲಂಬು.*

ಯೇಕನಾಲಿ yēkanāli, *s.* Indigestion.

ಯೇಗ yēga, *see ಯೋಗ.*

ಯೇಲಿ yēli, *see ಎಲಿ.*

ಯೇಷ್ಟಿ yēshti, *s.* A white garment with coloured borders worn by males.

ಯೇಸು yēsu, *s.* Jesus.

ಯೋ ಯೋ, *intj.* of surprise.

ಯೋಗ ಯೋಗ yōga, *s.* Junction, connexion, combination, association, conflux. 2. a religious and abstract meditation. 3. lucky conjuncture; *cf.* ಯೋಗ. —ಧ್ಯಾನ meditating abstractedly *or* deeply.

ಯೋಗಜ ಯೋಗಜ yōgaja, *s.* Wonder, surprise.

ಯೋಗಿ ಯೋಗಿ yōgi, *s.* A devotee, ascetic. 2. one who performs worldly actions and ceremonies without regard to their results, and keeps his mind fixed upon Brahma

ರಂಜಿರಾ rañjiru, *see* ರಂಜಿರ.

ರಂಜಿಪುನಿ rañjipuni (ರಂಜಿಸ್), *v. a.*

To gladden, please. *v. n.* To be glad, pleased.

ರಂಜಿಲೆ rañjele, *s.* A charmer.

ರಂಟುನಿ raṅṭuni, *see* ಅರಂಟುನಿ.

ರಂಡಿ raṇḍi, *s.* A fretful woman.

2. a whore. 3. *see* ರಂಡೆ.

ರಂಡೆ raṇḍè, *s.* A widow. 2. an abusive term; *also* ರಂಡೆಮುಂಡೆ.

ರಂದಾವುನಿ randāvuni, *c. v.* (of ರಂಜುನಿ) To make *or* cause to importune, tease.

ರಂದುನಿ randuni (ರಂದ್), *v. a.* To crave, importune, tease, dun.

2. to beseech, entreat.

ರಂದೆಲ್ randelu, *s.* Begging, entreating.

ರಂದ್ರ, ರಂಧ್ರ raṇdra, raṇdhra, *s.* A hole, fissure, cavity.

ರಂಪಿ rampi, *s.* A shoemaker's knife.

ರಂಪೆ rampè, *s.* An eye-lid.

ರಂಪೊನಿ ramponi, *s.* A large casting net.

ರಂಬಾರೂಟೆ, ರಂಬಾರೊಟೆ rambārūṭi, rambāroṭi, *s.* Clamour, outcry. 2. diffusion, extension. 3. squandering, dissipating. ಅರಬ್ ರಂಬಾರೂಟೆ ಮುಳ್ಳುನಿ to cry bitterly. ಬರ್ಕರ್ ರಂಬಾರೂಟೆ ಆಪಿನಿ to be scattered, thrown about. ಊರು ಪೊರ್ಬಡಿ ರಂಬಾರೂಟೆ ಮುಳ್ಳುನಿ to spread, publish abroad.

ರಂಬೆ, ರಂಭೆ rambè, rambhè, *s.*

A celestial courtesan. 2. a beautiful woman. —ನಾಟಕ dancing.

ರಂಭಾಟೆ, ರಂಭಾರೂಟೆ rambhāṭa, rambhārūṭi, *see* ರಂಬಾರೂಟೆ.

ರಕ್ ರakṣ, *s.* Guard, guarding.

ರಕ್ವಾಲೆ rakṣvālè, *s.* A guard, watch, keeper.

ರಕ್ಣೆ rakanè, *see* ರಕ್ಣೆ.

ರಕ್ಮ, ರಕ್ಮು rakamṣ, rakamu, *s.* The whole quantity; wholesale.

ರಕ್ಕೆ rakka, *see* ರೊಕ್ಕೆ.

ರಕ್ಕಣೆ rakkaṇè, *see* ರಕ್ಣೆ.

ರಕ್ಕಸಿ rakkasi, *s.* A giantess.

ರಕ್ಕಸೆ rakkase, *s.* A giant.

ರಕ್ಕೆ rakkè, *s.* A charm, amulet; *cf.* ರಕ್ಖೆ. 2. anything very thin *or* light.

ರಕ್ತ rakta, *s.* Blood. *adj.* Bloody; crimson. —ವಿತ್ತೆ scurvy. —ಪು ಮೇಹ, —ಮೇಹ bloody urine, hematuria. —ವರ್ಣ crimson colour. —ವಾತ a rheumatic swelling of the veins. —ಸಾಕ್ಷಿ a martyr; martyrdom. —ಸ್ರಾವ the bloody flux.

ರಕ್ತಬೋಳ raktabōla, *s.* Myrrh, aloes. [cloth.

ರಕ್ತಾಂಬರ raktāmbara, *s.* A red

ರಕ್ತಾಕ್ಷಿ raktākṣhi, *s.* The fifty-eighth year in the Hindu cycle of sixty.

ರಕ್ತೇಶ್ವರಿ raktēśvari, *s.* A female demon so called.

ರಖ್ವಾಲೆ rakṣvālè, *see* ರಕ್ವಾಲೆ.

ರಾಗ ರಾಗ raga, *adj.* Beautiful, handsome, pretty. —ಚಿತ್ರಣೆ a nice picture. —ರಂಜಿ a beautiful female, belle.

ರಗಲೆ ragalè, *s.* Gabble, incoherent talk. 2. a confused state of things. 3. trouble, bother, annoyance. —ದಾಯೆ a gabbler, prater. —ದ ಬುರುನಿ to be in a confused state; to be involved in troubles. —ಮಳ್ಪುನಿ to trouble.

ರಗ್ತೆ ragta, *see* ರಕ್ತೆ.

ರಘು raghu, *s.* The name of a sovereign of Ayōdhya. 2. a hero.

ರಚನೆ račané, *s.* Literary composition. 2. making *or* preparing anything. —ಮಳ್ಪುನಿ, ರಚಿಸುನಿ to compose, write; to make, fabricate.

ರಚಣೆ raččanè, *see* ರಕ್ಪೆಣೆ.

ರಚ್ಚೆ raččè, *s.* The thorny rind of a jack fruit. —ಪಚ್ಚಿ ಆಪಿನಿ to fly from alarm.

ರಜ, ರಜೆ raja, rajè, *s.* Leave of absence; permission. 2. a holiday.

ರಜತಪೀಠ ರajatapīṭha, *s.* A silver throne of the god Krushṇa at Uḍapi. 2. a name of Uḍapi.

ರಜಪುತ್ರ ರajaputre, *s.* A Rajpoot.

ರಜಬಂದಿಗೆ, ರಜವಂತಿಗೆ rajabandigè, rajavantigè, *s.* A compromise, composition. —ಮಳ್ಪುನಿ, —ಕೆಡೆ ತೀರಿಸಾವುನಿ to compromise a matter in dispute, to settle amicably.

ರಜಾರವು ರajāraptu, *s.* Absence on leave. —ಆಪಿನಿ to be absent on leave.

ರಜ್ಜು rajju, *s.* A rope, cord.

ರಟ್ಟು rattu, *s.* Sacking, canvas.

ರಟ್ಟಾವುನಿ rattāvuni, *c. v.* (of ರಟ್ಟುನಿ) To strike *or* kindle fire.

2. to raise, as dust. 3. to shed, as blood. 4. to scatter.

ರಟ್ಟುನಿ rattuni (ರಟ್ಟು), *v. n.* To splash, as mud. 2. to rise, as dust. 3. to fly, run away. 4. to be scattered.

ರಟ್ಟೆ rattè, *s.* The arm.

ರಡೆ raḍè, *s.* Retreat, flight. —ವೆ ತ್ತೊಲುನಿ to run away, backslide.

ರಡ್ಡೆ radḍu, *num.* Two. —ಜೀವೆವಾಳೆ a pregnant woman. —ಎಂಱುನಿ, —ನೆನೆಪುನಿ to betray, be treacherous. ಬಂಡಿಕೆ ರಡ್ಡೆ ಪಣ್ಣಿನಿ to exaggerate, misrepresent. ಬಂಡಿಕೆ ರಡ್ಡೆ ಮಳ್ಪುನಿ to improve, better, as one's fortune; to break, as a vessel, *etc.*

ರಡ್ಡನೆ raddanè, *adj.* Second. 2. middling.

ರಣ ರaṇa, *s.* Battle, war. —ಕಹಳೆ a war trumpet, horn. —ಭೂಮಿ, —ಮಂಡಲ, —ರಂಗ, —ರಣಾಂಗಣ a battle-field. —ವೀರೆ, —ಕೂರೆ a valiant hero. —ಹೇಡಿ a run-away, coward.

ರಣರಣ ರaṇaraṇa, *s.* The glare *or* heat of the sun.

ರಣಾಗ್ರ ರaṇāgra, *s.* The front of a battle; a sanguinary battle. —ಮಳ್ಪುನಿ to fight.

ರತಲ್ ರatalu, *s.* A weight, one pound *or* forty tolas.

ರತಿ rati, s. The wife of Cupid.

2. passion, desire. 3. sport, dalliance. 4. a weight, one-eighth of a pagoda, used in weighing diamonds and emeralds. —ಕ್ರೀಡೆ dalliance, sexual intercourse. —ಪತಿ Cupid. —ಕೂಡಾವನಿ to enlarge, to make much of a trifle.

ರತಿಸ ರತಿಪಾ, s. Increase, multiplying. —ಕೂಡುನಿ to put or join together.

ರತಿಪೆ ರತಿಪೆ, s. A witty man.

ರತ್ನ ರತ್ನಾ, s. A jewel, gem. ನವ—the nine kinds of precious stones. —ಕಂಬಳಿ a fine sort of rug used to sleep on, etc.

ರತ್ನಗಂಧಿ ರತ್ನಗಂಧಿ, s. The Barbadoes flower-fence, *Cesalpinia pulcherrima*.

ರತ್ನಗರ್ಭಿ ರತ್ನಗರ್ಭಿ, s. Kubēra the god of wealth. ರತ್ನಗರ್ಭಿ the ocean; the earth.

ರಥ ರಥಾ, s. A car, carriage, chariot. —ಉತ್ಸವ, ರಥೋತ್ಸವ the festivity of a car drawn in procession. ರಥಾರೋಹಣ ascending a car.

ರಥಿಕೆ ರಥಿಕೆ, s. A charioteer. 2. an able man.

ರದ್ದ, ರದ್ದು ರದ್ದು, raddu, s. Repeal, cancelment, rejection. *adj.* Null, void. —ಆಪಿನಿ, ರದ್ದಾಪಿನಿ to be repealed, cancelled; to be void. —ಮೆಳ್ಳುನಿ to abrogate, abolish, cancel, revoke, reject.

ರನರನ ರನರನ, *see* ರನರನ.

ರಪ್ ರಪ್ ರಪ್ ರಪ್, s. Drubbing, cudgeling; beating soundly. —ಹಾಕುನಿ to beat in this way.

ರಪ್ಪ ರಪ್ಪಾ, s. A noise of beating; slapping suddenly; *also* ರಪ್ಪನೆ. —ಹಾಕುನಿ to beat suddenly, give a violent blow.

ರಪ್ಪು ರಪ್ಪು, s. Darning. —ಪಾಡುನಿ, —ಮೆಳ್ಳುನಿ to darn.

ರಫ್ಫು ರಫ್ಫು, s. Export. ಅಮದ್—import and export; sailing of a vessel to and fro. —ಆಪಿನಿ to be exported. —ಮೆಳ್ಳುನಿ to export.

ರಬಸ ರಬಸಾ, *see* ರವಸ.

ರಮಣಿ ರಮಣಿ, s. A woman, wife, mistress. 2. an agreeable woman. ರಮಣಿಯು beautiful, pleasing.

ರಮಣೆ ರಮಣೆ, s. A husband.

ರಮಿಪುನಿ, ರಮಿಸುನಿ ರಮಿಪುನಿ, ರಮಿಸುನಿ (ರಮಿ, ರಮಿಸ್), *v. a.* To associate; to copulate with.

ರಮ್ಯ ರಮ್ಯಾ, *adj.* Pleasing, delightful, agreeable, charming. —ವನ a delightful garden. —ವಾಪ್ಯು charming music.

ರಯಿತೆ ರಯಿತೆ, *see* ರೈತೆ.

ರವಕೆ ರವಕೆ, s. A bodice.

ರವಲವ ರವಲವಾ, s. Ardent attachment, devotedness to some object or pursuit. 2. strong excitement.

ರವಸ ರವಸಾ, s. Speed, velocity. 2. a loud, rattling sound.

ರವಾನಿಸುನಿ ravānisuni (ರವಾನಿಸ್),
v. a. To send, forward, des-
patch.

ರವಾನೆ ravānē, s. Sending, des-
patching. —ಮೆಳ್ಳುನಿ to send,
despatch.

ರವಿ ravi, s. The sun. —ಮಂಡಲ
the solar disk.

ರವೆ ravē, s. Molasses, syrup. 2. a
small particle of anything,
grit, groat. 3. a small shot.

ರಶೀದಿ raśīdi, s. A receipt.

ರಸ rasa, s. Flavour, taste. 2.
taste, sentiment, emotion, as
an object of composition. 3.
affection of the mind, passion.
4. juice, exudation, liquid.
5. a mineral or metallic salt.
6. quicksilver. —ಕರ್ಪೂರ crude
calomel. —ತಾಳಿ, see ರಸ್ತಾರಿ.
—ಮಾಯನ, see ರಸಾಯನ. —ಬಾರೆ a
kind of plantains.

ರಸನೆ rasanē, s. The tongue.

ರಸಾಯನ rasāyana, s. A dainty.
2. medicine in a state of fluid,
elixir. 3. chemistry.

ರಸವಾದ rasavāda, s. Alchimy.

ರಸಾಲ್ rasālu, see ಇರಿಸಾಲ್.

ರಸಿಕ rasika, adj. Tasteful, agree-
able, sociable, sensible, full
of good sense. —ನರಮಾನ an
agreeable man; a sensible
man. —ಪಾತೆರ an agreeable
speech.

ರಸೀದಿ rasīdi, see ರಶೀದಿ.

ರಸೋಳಿ rasōli, s. A kind of
plantains.

ರಸ್ತಾರಿ, ರಸ್ತಾಳಿ rastāri, rastāli s.
A fine, soft kind of sugar-
cane; also ರಸ್ತಾಳಿ ಕಂಬುರ್.

ರಸ್ತೆ rastē, s. A road, way, path.

ರಹದಾರ rahadāri, s. A passport;
an intimation to a village
officer to provide a traveller
with necessary supplies. —ಮೆ
ಳ್ಳುನಿ to issue a passport.

ರಹಸ್ಯ rahasya, adj. Private,
secret. s. A secret, mystery.
—ದ ಪಾತೆರ a secret word.

ರಹಾರಿ rahāri, s. Pleasing.

ರಹಿತೆ rahite, see ರೈತೆ.

ರಕ್ಷಕೆ rakshake, s. A saviour, pro-
tector; a guardian.

ರಕ್ಷಣೆ rakshanē, s. Salvation,
redemption; saving, protect-
ing. —ಮೆಳ್ಳುನಿ to save.

ರಕ್ಷನೆ rakshase, see ರಾಕ್ಷನೆ.

ರಕ್ಷಿಪುನಿ, ರಕ್ಷಿಸುನಿ rakshipuni, ra-
kshisuni (ರಕ್ಷಿ, ರಕ್ಷಿಸ್), v. a. To
save, protect, defend.

ರಕ್ಷೆ rakshē, s. Preserving, pro-
tecting, saving. 2. a talis-
man, amulet, charm. ಅಂಜ-
a jacket, coat. ಪಾಪ- a pair
of shoes. —ಮೆಳ್ಳುನಿ to charm.

ರಾಂಕುನಿ rānkuni (ರಾಂಕ್), v. n. To
adulterate.

ರಾಕ್ ರāku, see ಅರಕ್.

ರಾಕಟೆ. ರಾಕಡಿ, ರಾಕುಟೆ rākaṭi, rā-
kaḍi, rākuṭi, s. A circular
ornamented plate of gold,
worn by females on their top-
knot.

ರಾಕನೆ rākase, see ರಾಕ್ಷನೆ.

ರಾಕಿ, ರಾಕೆ rāki, rākè, *see* ರವಕೆ.

ರಾಗ rāga, *s.* Tune, music, singing. 2. mental affection in general, as joy, sorrow, passion. 3. envy. 4. *see* ರಂಗ. —ಪ್ರೀಷ envy and hatred. —ಮಾಲಿಕೆ, —ಮಾಲಿಕೆ ಪಟ್ಟನೆ an organ or pianoforte. —ಮೆಳ್ಪುನಿ, —ವೈಪುನಿ to sing.

ರಾಗಿ rāgi, *s.* The common grain rāgi, *Eleusine coracana*. —ದಂಜಿ rāgi gruel.

ರಾಜ rāja, *adj.* Royal, denoting excellence or eminence. 2. chief, supreme. —ಅಂಜಣ, *see* ರಾಜಾಂಜಣ. —ಕಾರ್ಯ a public affair. —ಕುರಿ a carbuncle. —ತ್ವ kingship. —ಧರ್ಮ duty incumbent on a king. —ಧಾನ a capital, metropolis. —ನೀತಿ politics. —ಪೂಜಿತ ರಾಜಮಾನ್ಯರಾಜೇ ಶ್ರೀ kingly in respect, reverence, and wealth; a respectful mode of address. —ಬೀದಿ, —ಮಾರ್ಗ a highway. —ಯೋಗ royalty, royal dignity. —ಸಭೆ a royal assembly or court. —ಕ್ಷಯ a pulmonary consumption.

ರಾಜನೆ rājanè, *s.* The core of a bamboo.

ರಾಜಸ್, ರಾಜಸ rājasu, rājasa, *s.* The predominance of passion, pride, arrogance, presumption or anger.

ರಾಜಾಂಜಣ rājāññaṇa, *s.* The court-yard of a palace.

ರಾಜಾಟ, ರಾಜಾಟೆಗೆ rājāṭa, rājāṭi-

gè, *s.* Intermeddling; boasting. 2. royalty.

ರಾಜಿ rāji, *s.* A compromise or adjustment of differences. 2. reconciliation, pacification. 3. pleasure, good will. *adj.* Contented, satisfied, agreed, pleased, willing. —ಕಬೂಲಿ a written agreement to a compromise. —ನಾಮೆ a deed of compromise of matters in dispute; resignation of an employment. —ಆಪಿನಿ to come to terms, be compromised or adjusted; to consent, agree. —ಉಪ್ಪುನಿ to like, be willing; to be on good terms. —ಕೊರ್ಪಿನಿ to resign, as an employment or post. —ಮೆಳ್ಪುನಿ to compromise, reconcile.

ರಾಜಿಸ್ ರājisu, *adj.* Manufactured by Rodgers, as a knife.

ರಾಜಿ ರāje, *s.* A king, sovereign, prince. ಮಹಾ— an emperor, great king; a nobleman.

ರಾಜೇಶ್ರಿ, ರಾಜೇಶ್ರಿ rājēšri, rājēšri, *see under* ರಾಜ.

ರಾಜೇಂದ್ರೆ rājēndre, *s.* An emperor, king of kings.

ರಾಜ್ಯ ರājya, *s.* A government, kingdom, province, country. 2. the administration of government. —ಭಾರ rule, government.

ರಾಜಿ ರāṭè, *see* ಲಾಟ.

ರಾಡ್ ರāḍu, *see* ಲಾಡ.

ರಾಡಿ rādi, *adj.* Foul, turbid.

ರಾಡೆ rādē, *see* ನಾಡೆ.

ರಾಣ ರāṇa, *s.* Brightness. 2. *see* ರಾಣ್ಯ.

ರಾಣಿ rāṇi, *s.* A queen.

ರಾಣ್ಯ rāṇya, *s.* An army. 2. a low class of Pariahs; *also* ರಾಣುವೆ. —ದಾಯಿ a man belonging to this class.

ರಾತಲ್, ರಾತೆಲ್ rātaly, rātely, *see* ರತಲ್.

ರಾತ್ರಿ, ರಾತ್ರೆ rātri, rātrē, *s.* Night. ಅರ್ಧ—, ನಡು—, ಮಧ್ಯ— midnight. —ಸೆಲೆ night and day. —ಭೋಜನ the Lord's Supper. ರಾತ್ರಿ, ರಾತ್ರಿ by night, before daybreak. ರಾತ್ರಿಗೆ ಆಯಿ ಬತ್ತೆದ್ದೆ ಸೋಯಿ he came and went away before daybreak.

ರಾದ್ rādy, *s.* A way; *cf.* ರಾಪನಿ.

ರಾದಾರಿ rādāri, *see* ರಡದಾರಿ.

ರಾಪಾವುನಿ rāpāvuni, *c. v.* (of ರಾಪನಿ) To make *or* cause to fly. 2. to blow up.

ರಾಪಿನಿ rāpini, *see* ರಾಪನಿ.

ರಾಪು rāpu, *s.* Lustre, splendour, effulgence. 2. beauty, comeliness. 3. pride, arrogance, haughtiness. —ದಾಯಿ a proud man. ಪೂವದ— pride of money.

ರಾಪುನಿ rāpuni (ರಾ), *v. n.* To fly. 2. to leap, jump, skip. 3. to behave haughtily.

ರಾಮ ರāma, *s. see* ರಾಮಿ. *adj.* Of *or* pertaining to Rāma. —ದೂತೆ, —ಬಂಟಿ Hanumanta, the faithful messenger of Rāma. —ಪಾಳ್ಯ Rāma's monkey-troops.

—ಬಾಣ Rāma's arrow, which had the peculiar property of hitting the mark and then returning to the quiver; a kind of fire-work. —ರಾಮ a term of salutation among the Hindus. —ವಾಕ್ಯ a faithful promise.

ರಾಮಚ್ಚ ರāmačča, *s.* The cuscus grass, *Andropogon muricatum.*

ರಾಮಾಯಣ ರāmāyaṇa, *s.* The epic poem, containing the history of Rāma. ಅಧ್ಯಾತ್ಮ—, ಪಾತಾಳ—, ಬಾಲ—, ಪಾಲ್ಯೇಕ— are some of the works on the same subject.

ರಾಮಾರಕ್ತ ರāmārakta, *s.* Bleeding profusely.

ರಾಮೆ ರāme, *s.* Rāma, the seventh incarnation of Viṣṇu.

ರಾಮೇಶ್ವರ ರāmēśvara, *s.* The celebrated place of pilgrimage in Madura.

ರಾಯ, ರಾಯೆ rāya, rāye, *s.* An honorific affix to the names of Brahmans, *etc.* 2. a Tahsildar. 3. *see* ರಾಡಿ.

ರಾಯಭಾರಿ rāyabhāri, *s.* An ambassador, envoy.

ರಾಯರೆ rāyarē, *s.* The moon.

ರಾಯಸ ರāyasa, *s.* A letter addressed by a sovereign *or* a spiritual guide to his subjects *or* followers. —ಬರೆಪಿನಿ to write *or* address such a letter.

ರಾರಿ rāri, *s.* Cheerfulness, animation, good spirits. —ಉಪ್ಪು

is to be cheerful *or* in good spirits.

ರಾಲಿ rāli, *see* ಅಾಲಿ.

ರಾವ್ rāv, *see* ರಾಯ.

ರಾವಕಿ rāvaki, *see* ರವಕೆ.

ರಾವಣ, ರಾವಣೆ rāvaṇa, rāvāṇe, s.

The king of Laṅka *or* Ceylon, who was destroyed by Rāma; *also* ರಾವಣೇಶ್ವರ.

ರಾವಲೆ, ರಾವಲೈ rāvāle, rāvālye, s.

A greedy man.

ರಾವು rāvu, *see* ರಾಯ. 2. *see* ರಾಹು.

ರಾವುತೆ rāvute, s. A horseman, trooper.

✓ರಾವುನಿ rāvuni, *see* ರಾಪುನಿ.

↓ರಾವೆ rāvē, s. Syrup made of sugarcane juice.

ರಾಶಿ rāśi, s. A heap, quantity.

2. abundance, plenty. 3. a sign of the zodiac; a month.

—ಜನ a crowd of people. —ಘಟೆ a grand festival. ಚರ—, ಅಚರ—

or ಸ್ಥಿರ—, and ಉಭಯ— are different positions of constellations interpreted in astrology.

—ದೀಪಿನಿ to consult astrology about one's fortune. —ಪಾಡುನಿ to pile, heap up.

ರಾಶ್ಯ rāśya, *see* ರಹಸ್ಯ.

ರಾಷ್ಟ್ರ rāshṭra, s. An inhabited country, realm *or* region.

ಮಹಾ— the Mahratta country.

ರಾಹು rāhu, s. The ascending node *or* caput draconis. 3. a sudden fit of apoplexy *or*

paralysis. 4. a curse, deprecation. 5. voracity, ravenousness. —ಬಿತ್ತಿ *Elæocarpus dicera*.

—ಮುಖ the diurnal situation of the ascending node; a fierce countenance.

—ಕಟ್ಟುನಿ, —ಪತ್ತುನಿ to be voracious. —ಪಾಕುನಿ to be seized with a sudden fit of apoplexy

or paralysis.

ರಾಹುತೆ rāhute, *see* ರಾವುತೆ.

ರಾಳ rāla, s. Pitch, resin.

ರಾಕ್ಷಸೆ rākshase, s. An evil spirit, giant, demon, fiend.

ರಿಕಾಬ್ rikāb, s. A stirrup.

ರಿಜ ರಿಜಾ, s. Punishment. —ಕೊಪಿನಿ to chastise, punish.

ರಿಟ್ಟೆ ಕಾಯಿ ritḷekāyi, *see* ನುರೆಕಾಯಿ.

ರಿತಿ riti, s. Taste, relish, sweetness. *adj.* Palatable, savoury.

—ಅಪಿನಿ to be tasteful; to relish, like. —ಉಪ್ಪುನಿ to have a relish for.

—ತಾಗುನಿ, —ಪತ್ತುನಿ to acquire a taste for; to attract one's attention.

—ತೂಪಿನಿ to taste, try.

ರಿತು ritu, *see* ರುತು.

ರಿಪ್ಪೆ rippè, *see* ರೆಪ್ಪೆ. 2. *see* ಪುಂಡಿ.

ರಿಯಾತ್, ರಿಯಾತಿ, ರಿಯಾಯಿತಿ riyātu, riyāti, riyāyiti, s. Remission, abatement, as of revenue.

2. lenity, moderation, forbearance. —ಹೆ ನಡೆಪಾವುನಿ to treat leniently, as one's subordinates.

—ಮಳ್ಳುನಿ to abate in a demand, to be lenient in enforcing a penalty, *etc.*

ರಿವಾಜಿ rivāji, *s.* Custom, usage practice.

ರಿಷಿ rishi, *see* ರುಷಿ.

ರಿಸಾಲ್ risāl, *see* ಇರಿಸಾಲ್.

ರಿಕ್ ರಿಕ್ riku, *s.* A mystical prayer.

ರಿತಿ riti, *s.* Usage, custom, practice. 2. method, way, manner.

ರಿನ್ ರಿನ್ rinu, *see* ರುಣ.

ರಿಪು ripu, *s.* A reaper, lathe.

ರುಂಡ, ರುಂಡು, ರುಂಡೆ runḍa, runḍu, runḍè, *s.* A skull. 2. the head severed from the body. —ನಾಲೆ a necklace of skulls. —ಸೋಂಕಲಾ ಬುಕಯೆ he will not yield even at the risk of his head.

ರುಂಡಾರಪಂಜುಲಿ runḍārapañjuri, *s.* A demon so called.

ರುಂದಾರೆ, ರುಂದಾವನ rundārè, rundāvana, *see* ವೃಂದಾವನ.

ರುಂದಾ, ರುಂದಿ rundā, rundi, *s.* Width, breadth. *adj.* Broad.

ರುಂಧ, ರುಂಧಿ rundha, rundhi, *s.* The grave of a Svāmi.

ರುಂಬಾಧಿ rumbādhi, *s.* The front of a crowd.

ರುಂಬಾಲಿ rumbāli, *s.* The name of a tribe.

ರುಂಬಾವುನಿ rumbāvuni, *c. v.* (*of* ರುಂಬುನಿ) To make *or* cause to strip off, pluck off.

✓ ರುಂಬು rumbu, *s.* Galloping, running with speed. 2. stripping, plucking. —ಕಟ್ಟುನಿ, —ಕಟ್ಟಿದ ಬಲಿ ಪುನಿ to decamp, take to one's heels.

✓ ರುಂಬುನಿ rumbuni (ರುಂಬ್), *v. a.* To

strip off, pluck off, as leaves from a stalk.

ರುಂಭ, ರುಂಭು rumbha, rumbhu, *see* ರುಂಬು.

ರುಂಮು rumma, *adv.* With violence. —ಕಕ್ಕುನಿ to shoot *or* throw with violence.

✓ ರುಂಮುನಿ rummuni (ರುಮ್), *v. n.* To move hastily. 2. *see* ರುಂಬುನಿ.

ರುಕ್ಮಿಣಿ, ರುಗ್ಮಿಣಿ rukmiṇi, rugmiṇi, *s.* The first wife of Kṛṣṇa.

ರುಗ್ರುಜಿ rugruje, *s.* One beginning to learn the Vēdas.

ರುಗ್ವೇದ rugvāda, *s.* The first of the four Vēdas.

ರುಚಿ ruçi, *s.* Taste, relish, sweetness; *cf.* ರಿತಿ.

ರುಜಿ, ರುಜು ruji, ruju, *s.* A signature. 2. proof; *also* ರುಜುವಾತ್. 3. assent, admission. *adj.* True. —ಆಪಿನಿ to be proved; to be brought home to; to be convicted. —ಪಾಪುನಿ to sign. —ಮಕ್ಕುನಿ to prove.

ರುಟ್ಟಿ ruṭṭi, *see* ರುಟ್ಟಿ.

ರುಣ ruṇa, *s.* Debt, obligation. —ಪಾತಕ the sin of indebtedness.

—ಬೂಟುನಿ, —ಸಂಪುನಿ to discharge a debt. ರುಣೂಟು ಬೂಪುನಿ to be indebted *or* under obligation. ಪುಣ ಸುಡೆಂಡಲಾ ರುಣ ಸುಕಂದೆ the cremation of a person's remains cannot cancel his debt.

ರುತ ruta, *s.* Improvement, bettering, turning to good account; *cf.* ಕೃತ. 2. *see* ವೃತ. —ಆಪಿನಿ to be improved; to prosper.

—ಮೆಳ್ಪುನಿ to improve, make productive *or* profitable.

ರುತು rutu, *s.* A season. 2. the menses. ವಸಂತ, ಗ್ರೀಷ್ಮ, ವರ್ಷ, ಶರದ್, ಹಿಮವಂತ, ಶಿಶಿರ— are the six seasons of a year.

ರುದ್ರ rudra, *adj.* Pertaining to ರುದ್ರಿ. 2. parched, hot, dried. —ಭೂಮಿ a cemetery; parched land. —ಪಾಯು apoplexy.

ರುದ್ರಾಕ್ಷ, ರುದ್ರಾಕ್ಷಿ, ರುದ್ರಾಕ್ಷೆ rudrāksha, rudrākshi, rudrākshè, *s.* The berries of the *Elvocarpus lanceolatus*. —ಸರ, —ಮಾಲೆ a rosary made with its berries.

ರುದ್ರಿ rudri, *s.* One of the six Brahmans who take part in performing the sacrifice of ಯಾಗ.

ರುದ್ರಿ rudre, *s.* Śiva, the disper-
ser of tears of mortals. 2. a demi-god.

ರುಧಿರೋದ್ಗಾರಿ rudhirōdgāri, *s.* The fifty-seventh year in the Hindu cycle of sixty.

ರುಪಾಯಿ, ರುಪಾಯಿ rupāyi, rupāi, *s.* A rupee.

ರುಮ್‌ರುಮ್ rumurumu, *s.* A whirling sound, as of wind blowing violently. —ಗಾಳಿ ಬೀಜುನಿ wind to blow violently.

ರುಮಾಲ್ rumāl, *s.* A turban. 2. a handkerchief.

ರುಯ್ಯಿ ruyya, *adv.* Noisily, with noise.

ರುಯಿ, ರುವಿ ruyi, ruvi, *s.* A pie.

ರುಷಿ, ರುಷಿ rūṣi, rushi, *s.* A sage, saint.

ರುಸುಂ, ರುಸುಮ್ rusum, rusumu, *s.* Fees, remuneration. 3. lawyer's fees.

ರುಡಣಿ, ರುಡಿಗೆ rūḍaṇè, rūḍigè, *s.* Laying out in profitable investments, turning to good account, as money. —ಮೆಳ್ಪುನಿ to invest money profitably.

ರುಡಿ, ರುಡಿ rūḍi, rūḍhi, *s.* Custom, practice. —ಆಪಿನಿ to be accustomed, come into use, be established. —ಉಪ್ಪುನಿ a custom to prevail; to be in use.

ರುಧಿಸುನಿ rūḍhisuni (ರೂಢಿಸನ್), *v. a.* To improve, turn to profit; to establish.

✓ ರೂಪ rūpa, *s.* Form, figure, shape; an image, reflection, *or* resemblance of any real object. 2. beauty. 3. declension, conjugation. —ವಂತೆ a beautiful man. —ವತಿ a beautiful female. —ಮೆಳ್ಪುನಿ to form, shape, model.

ರೂಪಾಂತ್ರ ರೂಪಾಂತ್ರ rūpāntra, *s.* Change of shape *or* figure, transformation, transfiguration.

ರೂಪಾಯಿ rūpāyi, *see* ರುಪಾಯಿ.

ರೂಪಾರೂಪ ರೂಪಾರೂಪ rūpārūpu, *see* ರೂಪ ರೂಪ.

ರೂಪಿತ ರೂಪಿತa, *s.* Economy, frugality. *adj.* Economical. —ಗಾಳಿ a frugal man. —ಮೆಳ್ಪುನಿ to manage economically.

ರೂಪಿಸುನಿ ರೂಪಿಸುನಿ rūpisuni (ರೂಪಿಸನ್), *v. a.* To sketch, form, shape, model. 2. to describe.

✓ ರೂಪು rūpu, *see* ರೂಪ.

ರೂಪುರೂಪು, ರೂಬಾರೂಪು, ರೂಬು
ರೂಬು rūpurūpu, rūbārūpu, rū-
burūbu, *adv.* Face to face, in
one's presence. —ಕೇಣುನಿ to
ask in person. —ಮುಳ್ಳುನಿ to
confront. —ತೂಪಿನಿ to see in
person. —ಪಾತೆರುನಿ to speak
personally.

ರೂಮಿ rūmi, *s.* A cheat, rogue,
hypocrite. ಅಸಲ್— a downright
rascal.

ರೂಸು rūsu, *s.* Hardness, stiff-
ness.

ರೆಂಕಾವುನಿ reñkāvuṇi, *c. v.* (*of* ರೆಂ
ಕುನಿ) To smear, soil. 2. to
perform slowly; to delay, put
off.

ರೆಂಕುನಿ reñkuni (ರೆಂಕ), *v. n.* To
be smeared, soiled. 2. to be
dilatatory, performed slowly;
to linger, procrastinate. 3.
to be delayed, put off.

✓ರೆಂಕೆ reñkè, *s.* A wing of a bird.
—ಕಟ್ಟುನಿ to pinion the wings.
—ಬರ್ಬಿನಿ to be fledged, as a bird.
—ನಾಲುನಿ to fade, faint, be ex-
hausted.

ರೆಂಕೆರಾಗಿ reñkerāgi, *s.* An inferior
kind of rāgi.

ರೆಂಕೆಲೆ reñkele, *s.* An invalid,
cripple, *etc.* 2. a slow coach.
3. a procrastinator.

ರೆಂಚಿ reñci, *see* ಲೆಂಚಿ.

✓ರೆಂಜು, ರೆಂಜಿ, ರೆಂಜಿರ, ರೆಂಜಿ, ರೆಂಜಿಯಿ,
ರೆಂಜಿವು reñja, reñji, reñjiru,
reñjè, reñjeyi, reñjevu, *s.* The
tree *Mimusops elengi*.

✓ರೆಂಜುನಿ reñjuni (ರೆಂಜೆ), *v. n.* ✓To

dissolve, decay. | 2. to roll,
wallow, as in mire.

ರೆಕ್ಕೆ rekkè, *s.* A weaving ap-
paratus. 2. *see* ರೆಂಕೆ.

ರೆಕ್ಕೆವು reccèvu, *s.* *Caladium*
esculentum. —ಹ ಕಂಡೆ the bulb
of the same. ಕರಿಯ— a dark
species of it.

ರೆಟ್ಟೆ reṭṭè, *see* ರಟ್ಟೆ. 2. *see* ರಟ್ಟೆ.

ರೆಪ್ಪುನಿ reppuni, *see* ಲೆಪ್ಪುನಿ.

✓ರೆಪ್ಪೆ reppè, *s.* The eyelash, eye-
lid. —ಪಾತುನಿ to wink.

ರೆಸ reṣa, *see* ರಸ.

ರೆಕ್ಷೆ rekshè, *see* ರಕ್ಷೆ.

ರೇ re, *intj.* Oh! halloo!

ರೇಂಜಿ reñji, *s.* A kind of con-
veyance resembling a ham-
mock, a litter. —ಹ ಕುಳ್ಳುನಿ to
get into a litter. —ಹ ಘೋಷಿನಿ
to travel in a litter.

ರೇಂಟಿ, ರೇಂಟಿಕಾಯಿ reñṭi, reñṭi-
kāyi, *see* ನುರೆಕಾಯಿ.

ರೇಕೆ, ರೇಖೆ rekè, rēkhè, *s.* A line,
streak, stroke. —ಕಾನ್ತ geometry.
ಹಸ್ತ— creases in the
hand.

✓ರೇಗಿಯುನಿ reḡiyuni (ರೇಗಿ), *v. n.* To
be excited.

ರೇಚನ rečana, *see* ವಿರೇಚನೆ.

ರೇಡ್ reḍu, *s.* Debt; *cf.* ಸಾಲ.

ರೇಣು reṇu, *s.* Dust, powder.

ರೇತಸ್ಸು reṭassu, *s.* *Semen virile*.

ರೇತಿ reṭi, *s.* Fine, black sand.
—ದಾನಿ a sand or pounce box.

ರೇಫ repha, *s.* The letter ಫ or ಫ.

ರೇಭಾಂತ rebhānta, *adj.* Described,
stated.

ರೇಯತಿ rēyati, *see* ರಿಯಾತ್. 2. *see* ರೇವತಿ.

ರೇವಣಿ, ರೇವನಿ rēvaṇi, rēvani, *s.* Revenue, assessment. 2. the revenue department.

ರೇವತಿ rēvati, *s.* Balarāma's wife. 2. the twenty-seventh lunar asterism.

ರೇವು rēvu, *s.* A harbour, port.

ರೇವುಣಿ rēvuṇi, *see* ರೇವಣಿ.

ರೇಶಿ rēši, *s.* Pus, matter of a boil, *etc.*

ರೇಶಿಮಿ, ರೇಷ್ಮಿ rēšimi, rēshmi, *s.* Silk. —ಪ ಕುಂಟು a silk cloth.

ರೇಸ rēsa, *see* ರಸ.

ರೈತೆ reite, *s.* A farmer, cultivator, ryot; *also* ರಹಿತೆ.

ರೈಸ್ reisu, *s.* A small coin; a cash; *cf.* ರೈನ್.

ರೈಸುನಿ reisuni (ರೈನ್), *v. n.* To be clear, evident; to shine.

ರೋಕೋಟಿ rokōṭi, *see* ರೋಕ.

ರೋಕ್ಕು rokka, *s.* Money, wealth. 2. ready money, cash, small money *or* change.

ರೋಕ್ಕು roccu, *see* ನೋಚ್ಚು.

ರೋಜ roja, *s.* Anything very little *or* small, a bit, trifle. *adj.* Little, small, trifling.

ರೊಟ್ಟಿ roṭṭi, *s.* Bread, a loaf. —ಗಾರೆ, —ದಾಯಿ a baker. —ಕಾಯಾ ವುನಿ, —ಸುಡ್ವಿನಿ to bake. ರೊಟ್ಟಿ ಡೆಕ್ವೆಡ್ ನೀರ್ ಪರಿತಕ್ಕು *pro.* wash the bread and drink the water, *i. e.*, preserve the capital and live on the profit.

ರೋಂಟು rōṇṭu, *s.* Leanness. —ಕ

ಟ್ಟುನಿ to become thin, be emaciated.

ರೋಂದು rōndu, *s.* Patrolling, going the rounds, as a guard. —ದಾಯಿ a patrole, watchman.

ರೋಕ, ರೋಕಟೆ, ರೋಕಿ, ರೋಕೊಟೆ rōka, rōkaṭi, rōki, rōkoṭi, *adj.* In cash *or* ready money.

ರೋಗ rōga, *s.* Sickness, disease, indisposition. —ದಾಯಿ, ರೋಗವೈದ್ಯ a sick man; a leper. —ಆಪಿನಿ to get sick; to have syphilis. —ಪತ್ತುನಿ, ರೋಗೊಡು ಬೂರುನಿ to be sick.

ರೋಗನಾ rōganu, *s.* Varnish. —ಕೊಪಿನಿ. —ಶಾಗುವುನಿ, —ದೈವುನಿ, —ಪಾಡುನಿ to varnish.

ರೋಕ ರōca, *s.* Movement, motion.

ರೋಜನ rocana, *s.* A yellow pigment used as medicine, dye *or* perfume; bezoar. 2. a stomachic; a carminative.

ರೋಜ roja, *see* ರೋಜ.

ರೋಜಿ rōji, *s.* A day. 2. daily work. —ಗಾರಿಣಿ earning, service, employment. —ಗಾರೆ a workman, servant.

ರೋಜಿಪಿನಿ rōjipini (ರೋಜಿ), *v. n.* To be employed.

ರೋಜು rōṭu, *s.* Trouble, annoyance.

ರೋಡು rōḍu, *see* ಲೋಡು.

ರೋತ್ರಿ rōtri, *s.* A deceiver.

ರೋದನ, ರೋದನೆ rōdana, rōdanē, *s.* Weeping, lamentation, crying.

ರೋಪಣಾ rōpaṇa, *s.* Bewildering of the mind, confusion of ideas.
 ರೋಪ. rōma, *s.* The hair about the body. 2. hair, wool.
 ಕುರಿ— wool.
 ರೋಮನ್ rōmanu, *adj.* Roman.
 —ವಾಯಿ a Roman Catholic.
 ರೋಷ rōsha, *s.* Wrath, fury, anger.
 ರೋಷನ್ rōshanu, *s.* Shine, glitter.
 ರೋಹಿಣಿ rōhiṇi, *s.* The mother of Balarāma. 2. the fourth lunar asterism.
 ರೋಹಿತ rōhita, *adj.* Red.
 ರೋಹಿತೆ rōhite, *s.* A well-wisher.

ರೌಕುಳ rōukula, *see* ಬಿಕಳ.
 ರೌದ್ರ roudra, *s.* Wrath, rage.
adj. Fearful, formidable, terrific. 2. acute, violent. ರೌದ್ರಾಕಾರ a terrible form.
 ರೌದ್ರಿ roudri, *s.* The fifty-fourth year in the Hindu cycle of sixty.
 ರೌರವ rourava, *s.* One of the divisions of Tartarus, hell; *also* ರೌರವನರಕ.
 ರೌಲು roulu, *s.* A mode of drum-beating.
 ರೌವನೆ rouvanè, *adv.* Suddenly; *cf.* ರಪ್ಪ.
 ರೌಸ್ rousu, *see* ರವಸ.

ೃ

L

ಲ la, The forty-first letter of the alphabet.
 ಲಂಕ, ಲಂಕೆ laṅka, laṅkè, *s.* Ceylon, the ancient capital of Rāvaṇa; *also* ಲಂಕಾದ್ವೀಪ, ಲಂಕಾಪಟ್ಟ.
 ಲಂಕೆ laṅka, *see* ರಂಕ.
 ಲಂಕಿನಿ laṅkini, A giantess who defended Laṅka. 2. a fierce, passionate woman.
 ಲಂಗಡೆ, ಲಂಗಡೆ laṅḡḍe, laṅgaḍe, *s.* A cripple, lame man.
 ಲಂಗ laṅga, *s.* A gown.
 ಲಂಗರ laṅgaru, *s.* An anchor.
 ಲಂಗೋಟೆ laṅḡōṭi, *s.* A cloth covering the privities.
 ಲಂಘನೆ laṅghanè *s.* Fasting. 2. leaping, jumping.

ಲಂಚೆ laṅc̄u, *s.* Taming. —ವಾಕುನಿ to tame a wild horse.
 ಲಂಚೆ laṅc̄a, *s.* Bribery, a bribe. —ಕೊರ್ಪಿನಿ to give bribes. —ತಿನ್ನಿನಿ to take bribes.
 ಲಂಡೆ, ಲಂಡೆ laṅḍu, laṅḍa, *s.* Obscenity, rudeness. 2. evil, wickedness; *also* ಲಂಡತನ. *adj.* Obscene, rude. 2. evil, wicked.
 ಲಂಡೆ laṅḍe, *s.* A rude or wicked man.
 ಲಂದುನಿ landuni (ಲಂದೆ), *v. a.* To lead a vagabond's life.
 ಲಂದೆಲ್ landely, *see* ರಂಜೆಲ್.
 ಲಂದೆಲೆ landele, *s.* A vagabond, vagrant.

- ಲಂಪಟೆ lampāṭa, *s.* Eagerness, desire for. ವಿಷಯ— indulging in carnal appetites.
- ಲಂಬ, ಲಂಬಾಸ್ lamba, lambāsu, *adj.* Long, tall. 2. suspended. 3. expanded. ಲಂಬಾನ್ ನರಮಾನಿ a tall man.
- ಲಂಬನ lambana, *s.* Hanging on, depending. 2. *see* ಲಂಬೆ.
- ಲಂಬಾಡಿ, ಲಂಬಾಣಿ lambāḍi, lambāṇi, *see* ಲಪಾನೆ.
- ಲಂಬಾಣುಗೆ lambāṇugē, *s.* Length.
- ಲಂಬು lambu, *adj.* Tender.
- ಲಂಬೆ lambè, *s.* A tender fruit.
- ಲಂಬೋದರೆ lambōdare, *s. lit.* Large paunched. 2. Gaṇēṣa.
- ಲಂವ್ಡಿ laṅvḍi, *see* ಲಾಂಡಿ.
- ಲಕ್‌ಲಕ್ lakulaku, *adj.* Shining, glittering, brilliant. —ಆಪಿನಿ to shine, glitter.
- ಲಕ್‌ಲೋಟೆ lakōṭē, *see* ಲಬೋಟೆ.
- ಲಕ್ಕು lakka, *s.* A kind of dove.
- ಲಕ್ಕುಣಿಗೆ lakkaṇigē, *s.* A reed pen.
- ಲಕ್ಕುವುಣಿ lakkāvuni, *c. v. (of* ಲಕ್ಕುಣಿ.) To lift, raise. 2. to wake, rouse. 3. to steal, pilfer.
- ಲಕ್ಕು lakki, *s.* A kind of medicinal plant. ನೀರ್‌ಲಕ್ಕು a dark variety of this plant; a water-fowl.
- ಲಕ್ಕುಮಿ lakkimi, *see* ಲಕ್ಕಿ.
- ಲಕ್ಕುಣಿ lakkuni (ಲಕ್ಕು), *v. n.* To rise, get up. 2. to stand up, arise. 3. to depart, start. ಲಕ್ಕುಡ್ ಘೋಪಿನಿ to get away; to become loose.
- ಲಕ್ಕು lakkē, *s.* A measure; a mark. —ಬಕ್ಕು a seer for measuring.

- ಲಖೋಟೆ lakhōṭē, *s.* A folded letter. 2. an envelope, cover. 3. a small packet. 4. a pouch. —ಡ ಪಾಡುನಿ to enclose in a cover; to put into a pouch. —ಮಕ್ಕುನಿ to fold a letter; to prepare an envelope.
- ಲಗ್‌ಬಗ್ lagubagu, *adv.* About, nearly, approximately.
- ಲಗ್‌ಗಾ laga, *s.* Taking or seizing, as a fort.
- ಲಗ್‌ಗನ lagana, *see* ಲಗ್‌ಗ.
- ಲಗ್‌ಬಗ್‌ಗ lagabaga, *s.* Hurry, haste.
- ಲಗ್‌ಗಾಡ್ lagāḍu, *s.* Rubbing.
- ಲಗ್‌ಗಾಡ್, ಲಗ್‌ಗಾಡಿ lagāḍu, lagāḍi, *s.* Intercourse, interference, connexion. 2. trouble, annoyance, difficulty. 3. wickedness, mischief. 4. ruin. —ವೆ ಪ್ಪುನಿ to annoy, dun; to ruin, eradicate, destroy. —ಗ್ ಘೋಪಿನಿ to interfere with.
- ಲಗ್‌ಗಾಮ್, ಲಗ್‌ಗಾಮು lagāmu, lagāmu, *s.* A bridle.
- ಲಗ್‌ಗಾಸ್ lagāsu, *s.* Devouring. 2. flogging.
- ಲಗ್‌ಗಾಸುನಿ lagāsuni (ಲಗ್‌ಗಾಸ್), *v. a.* To eat, devour. 2. to beat, flog.
- ಲಗ್‌ಗು lagu, *see* ಲಗ್‌ಗು.
- ಲಗ್‌ಗ್‌ಗ lagga, *s.* Compensation. 2. *see* ಲಗ್‌ಗ.
- ಲಗ್‌ಗ್‌ಗ್‌ಗ laggē, *s.* Crowding, thronging, assembling. 2. scaling.
- ಲಗ್‌ಗ್‌ಗ್‌ಗ್‌ಗ lagna, *s.* The period selected for any auspicious ceremony, as the celebration of a mar-

riage, *etc.* 2. the rising of a sign, its appearance above the horizon. 3. the celebration of a wedding *or* of investiture with the sacred thread. ಚಂಪ್ರ— the rising of the moon in a constellation. ಜನ್ಮ— a natal star. —ಆಪಿನಿ to be married, *etc.* —ತೂಪಿನಿ to fix a time for marriage, *etc.* —ಮಕ್ಕನಿ to marry, *etc.*

ಲಘು laghu, *s.* A short vowel.
2. sleight of hand, dexterity. *adj.* Light; slight, trifling.
2. abating, on the decrease.

ಲಚ್ಚೆ laçcēa, *see* ಲಕ್ಷ್ಮಿ.

ಲಚ್ಚಣ laçcēṇa, *see* ಲಕ್ಷ್ಮಣ.

ಲಚ್ಚಿಮಿ laçcēmi, *see* ಲಕ್ಷ್ಮಿ.

ಲಚ್ಚಿಲ laçcēily, *s.* A pasture ground; a brushwood.

ಲಚ್ಚೆ laçcē, *see* ಲಕ್ಷ್ಮಿ.

ಲಜ್ಜೆ, ಲಜ್ಜೆ lajja, lajje, *s.* Shame, modesty, bashfulness.

ಲಜ್ಜಂಡೆ lajjaṇḍe, *s.* A shameless fellow.

ಲಟಪಟ, ಲಟಪಟ laṭapaṭu, laṭapaṭa, *s.* A noise of breaking sticks, *etc.* 2. fighting, quarrelling. 3. slapping; *cf.* ಚಟ ಚಟ.

ಲಟ್ಟು, ಲಟ್ಟು laṭṭu, laṭṭu, *s.* A top.
2. a stick, rod.

ಲಟ್ಟೆ laṭṭe, *s.* The arm. 2. a staff, cudgel.

ಲಡಾಯಿ laḍayi, *s.* A battle, fight, contest. —ಮಕ್ಕನಿ to fight, quarrel.

ಲಡ್ಡು, ಲಡ್ಡಿಗಿ, ಲಡ್ಡು laḍḍu, laḍḍigē, laḍḍu, *s.* A ball of sweetmeat.

ಲತಡ್ಡ, ಲತಾಡ್ಡ laṭaḍḍu, laṭāḍḍu, *s.* Pressure, urgency. 2. press, thronging. 3. difficulty, perplexity, trouble, hardship, annoyance. ಕೆಲಸದ— pressure of work. ಪಣವದ— need of money, being pressed for money. —ಫೀವಿನಿ to be overworked. ಲತಾಡ್ಡದ ಬೂರುನಿ to be involved in difficulties.

ಲತಾವಳಿ laṭāvāli, *s.* Obstacles.
2. pain.

✓ಲತ್ತೆ laṭṭe, *adj.* Young, tender, unripe, green. 2. imperfect, rough. —ಕುಕ್ಕು a tender mango. —ಪ್ರಾಯ tender age. —ಬುದ್ಧಿ immature understanding, thoughtlessness. ಆಯೆ ಲತ್ತೆ ಮಕ್ಕಿ he acted imprudently, he was hasty. ಕೆಲಸ ಲತ್ತೆ ಆಂಡೆ the thing did not succeed; the business spoiled.

ಲತ್ತೆ laṭṭe, *s.* A creeper.

✓ಲತ್ತಂಡೆ, ಲತ್ತನೆ laṭṭaṇḍe, laṭṭane, *s.* Lentil, *Dolichos catjang.*

ಲತ್ತೆ laṭṭe, *s.* A die; a game of dice. 2. a blow. —ನೊಬ್ಬು playing at dice. —ಕೊಪ್ಪಿನಿ to give a blow.

ಲದ್ದಾ laddā, *adv.* Wholly.

✓ಲದ್ದಿ laddi, *s.* The dung of a horse, elephant, *etc.* —ವಾಡುನಿ to void excrement.

✓ಲಪ್ಪಾವುನಿ lappāvuni, *c. v.* (*of* ಲಪ್ಪುನಿ) To make *or* cause to measure.

- ✓ಲಪ್ಪು lappu, *s.* Measurement.
adj. Measuring. —ಕೋಲು a measuring rod.
- ✓ಲಪ್ಪುನಿ lappuni (ಲ), *v. a.* ✓To measure, mete. *v. n.* To cough. 2. to sneeze. ಅರಿ— to measure rice. ತೆಂಮ— to cough. ಸುಂಬಿಲ್— to sneeze.
- ಲಪ್ಪುಮ್ lapramu, *s.* A pulley.
- ಲಬ laba, *s.* Fear.
- ಲಬಲಬ labalaba, *s.* A noise made by crying and beating the mouth. 2. crying, lamentation, weeping. —ಮಕ್ಕುನಿ a confused noise of talking loudly *or* indistinctly. —ಹಾ ಕೊಣುನಿ to beat the mouth while crying.
- ಲಬಾಡಿ labādi, *s.* Dissimulation, hypocrisy, deceit, pretence, fraud. 2. a false promise. 3. a hypocrite, cheat, rogue. —ಮಕ್ಕುನಿ to deceive, cheat, dissimulate; *also* ಲಬಾಡಿಯುನಿ.
- ಲಬ್ಧ labdha, *s.* The product, *arith.* 2. profit, gain.
- ಲಬ್ಬೆ labbe, *s.* One of a class of Tamil Mahommedans. 2. a Mahommedan weaver.
- ಲಯ laya, *s.* Loss, destruction, ruin. —ಅಪಿನಿ to perish, be destroyed, ruined.
- ಲಯಿಸ್ layisu, *adj.* Accomplished. 2. ready.
- ಲಲಂತಿಗೆ lalantigè, *s.* A necklace.
- ಲಲನೆ lalanè, *s.* A woman.
- ಲಲಾಟ lalāṭa, *s.* The forehead.

- ರೇಪೆ, —ಲಿವಿತ a line on the forehead; fate.
- ಲಲ್ಲ, ಲಲ್ಲೆ lalla, lallè, *s.* Insincere love, pretended affection; *also* ಲಲ್ಲಸಾರಿಸೆ. —ಮಕ್ಕುನಿ to fondle; to flirt.
- ಲವ lava, *s.* The sixtieth part of the twinkling of an eye. 2. an atom, mote. *adj.* Small, little, minute; *also* —ಕಾಲ. —ಲಾಂಚನ a small streak, a minute portion of anything.
- ಲವಂಗ lavaṅga, *s.* The clove tree; cloves. —ಸತ್ರೆ mace.
- ಲವಡಿ, ಲವುಡಿ lavadi, lavudi, *see* ಲಾಂಡಿ.
- ಲವಣ lavaṇa, *s.* Salt.
- ಲವಣಿ lavani, *see* ಲವಾನೆ.
- ಲವಾದನ lavādana, *s.* A moment.
- ಲವಾದಿ lavādi, *see* ಲೇವಾದಿ.
- ಲವಾನೆ lavāne, *s.* A man of the Brinjari caste. —ಽ the Brinjari people.
- ಲವೆ lave, *s.* A son of Rāma. 2. *see* ಅವೆ.
- ಲಸ್ಕರ್ laskaru, *s.* A camp-follower. 2. a soldier; a sailor.
- ಲಹರಿ lahari, *s.* Intoxication, drunkenness.
- ಲಕ್ಷ laksha, *s.* A lac, one hundred thousand. 2. *see* ಲಕ್ಷ್ಯ. ಲಕ್ಷ್ಮಂ ತರ, ಲಕ್ಷ್ಮಂತ್ರ more than a lac, many lacs.
- ಲಕ್ಷಣ lakshana, *s.* A property, peculiarity, indication, *or* predicate. 2. mark, sign. 3. beauty, neatness, perfection, in outward shape *or* form.

4. fortune. ಅವ- , ಪಡಿಕೆ- a bad sign.
 ಲಕ್ಷದೀಪ lakshadīpa, s. A general illumination festival in honour of an idol.
 ಲಕ್ಷಪೂಜೆ lakshapūjē, s. Worshipping an idol with a profusion of flowers.
 ಲಕ್ಷಿಪುನಿ, ಲಕ್ಷಿಸುನಿ lakshipuni, lakshisuni (ಲಕ್ಷಿ), v. a. To esteem, regard, care for. 2. to aim.
 ಲಕ್ಷೆ lakshē, see ಲಕ್ಷ್ಯ.
 ಲಕ್ಷ್ಮಣಿ lakshmaṇe, s. Rāma's younger brother. 2. the name of a man.
 ಲಕ್ಷ್ಮಿ lakshmi, s. The wife of Vishṇu, the goddess of wealth and property. 2. success, fortune, prosperity, riches, wealth. ಧನ- , ಭಾಗ್ಯ- rich in wealth. ಧೈರ್ಯ- rich in courage.
 ಲಕ್ಷ್ಯ lakshya, s. Regard, respect, care for. -ಉಪ್ಯನಿ to care for, be provident. -ಮಕ್ಕನಿ, ಲಕ್ಷ್ಯನಿ to regard.
 ಲಾ lā, A conjunctive affix meaning and, also; as, ಇಲ್ಲೆ ಲಾ ಬಿತ್ತಲೆ house and garden; ಉಂದುಲಾ ಅವಲಾ this and that; ನನಲಾ still, yet; ಬಪಲಾ always; ಆಂದಲಾ though it be, but, nevertheless; ಮೂಳುಲಾ ಔಳುಲಾ here and there.
 ಲಾಂಚನ, ಲಾಂಛನ, ಲಾಂಛೆ lāncāna, lāñchana, lāñché, s. A mark,

sign. 2. a spot; a bit. adj. Very little or small.
 ಲಾಂಟನ್, ಲಾಂದರ್ lāṅṭany, lāndary, see ಲಾಟನ್.
 ಲಾಂಬಿ lāmbi, s. Length. 2. hitting the ball from above in a game of cricket, etc.
 ಲಾಂಬು lāmbu, s. A mushroom. toad-stool, fungus. 2. nonage. adj. Tender. ತೆತ್ತಿ- , ನಂಜಿ- , ನೆಯಿ- , ಪರಿಶ- , ಪೆರ್ಸುಡೆ- . ಪೆಲ- are different species of fungus.
 ಲಾಕಿ lāki, s. A half-grown hen. 2. see ಲಾವಕ್ಕಿ.
 ಲಾಗ, ಲಾಗ್ಯೆ lāga, lāgya, s. A summerset, jump, leap. -ಪಾಡುನಿ to make a summerset.
 ಲಾಗ್ಗಾಟ, ಲಾಗ್ಯಾಟ lāggāṭa, lāgyāṭa, s. Jumping, leaping.
 ಲಾಗಾಯಿತು, ಲಾಗ್ಯಾತ್ lāgāyitu, lāgāyitū, s. Beginning, commencement.
 ಲಾಗಿಯುನಿ, ಲಾಗ್ಯುನಿ lāgiyuni, lāgyuni (ಲಾಗಿ), v. n. To leap, jump, skip.
 ಲಾಚಾರ್, ಲಾಚಾರಿ lācāru, lācāri, adj. Reduced, helpless, in difficult circumstances. 2. weak, debilitated. -ತನ difficulty, helplessness. -ಅಪಿನಿ to be in difficulty. -ಬೂರುನಿ to become weak, as from sickness.
 ಲಾಚಿ lāci, adj. Tender, soft.
 ಲಾಟ್ lāṭu, adj. Inexact, not precise, superficial, loose. -ನ್ ಲಾಟೆ superficial work. -ನ್ ಲಾ

ಟೆ ಮಕ್ಕನಿ to do a thing superficially.
 ಲಾಟೆನ್ lāṭaṇu, s. A lantern.
 ಲಾಟೆ lāṭe, s. A spinning wheel.
 2. a pulley used for drawing water.
 ಲಾಡ್ lāḍu, s. A line, row, group.
 ಲಾಡ lāḍa, s. A horse shoe.
 ಲಾಡಿ, ಲಾಡೆ lāḍi, lāḍe, see ನಾಡಿ.
 ಲಾತ್ lāṭu, s. A kick. 2. disgrace; reproof.
 ಲಾಭ lābha, s. Gain, profit, advantage. ಲಾಭವೆಡು ಪನೆ ಇಜ್ಜಿ there is no enmity where an advantage is concerned.
 ಲಾಯ lāya, s. A stable. ಕುಮರೆ— a horse-stable.
 ಲಾಯಕ್, ಲಾಯಿಕ್ lāyaku, lāyiku, adj. Suitable, proper, fit, convenient, commodious. 2. nice, pretty.
 ಲಾಲ್ lālu, adj. Red, crimson. 2. flushed with inebriation, drunk. —ಆಪಿನಿ to be drunk.
 ಲಾಲ್, ಲಾಲ lālu, lāla, see ನಾಲ್.
 ಲಾಲ್‌ದಾಯೆ lāludāye, s. A farrier.
 ಲಾಲನೆ lālanē, s. Caressing, fondling. —ಮಕ್ಕನಿ to fondle, caress, dandle.
 ಲಾಲಿ lāli, s. Walking to and fro; frequenting. 2. wandering. 3. see ಲಾಳಿ. —ಪಾಡುನಿ to frequent, walk to and fro.
 ಲಾಲಿಪುನಿ, ಲಾಲಿಸುನಿ lālipuni, lālisuni (ಲಾಲಿ, ಲಾಲಿನಿ), v. a. To listen, attend to. 2. to fondle, caress.

ಲಾವಂಗ lāvāṅga, see ಲವಂಗ.
 ಲಾವಂಜೆ lāvāṅcē, s. The grass *Andropogon muricatum*.
 ಲಾವಕ್ಕಿ lāvakkī, s. The quail; also ಲಾವಕ್ಕಿಪಕ್ಕಿ.
 ಲಾವಣಿ, ಲಾವಣೆ lāvāṇi, lāvāṇē, s. A tune so called. 2. a ballad.
 ಲಾಳಿ lāli, s. A weaver's shuttle. 2. see ನಾಲಿ. 3. see ಲಾಲಿ.
 ಲಾಳು lālu, see ಲಾಲ್.
 ಲಾಕ್ಷ lāksha, s. Shell lac.
 ಲಿಂಗ liṅga, s. The penis. 2. the phalus, or Śiva under that form or emblem. 3. gender, gram. —ವಂತೆ a Lingait, one who wears the liṅga. ನಪುಂಸಕ—the neuter gender. ಪುಲ್ಲಿಂಗ the masculine gender. ಸ್ತ್ರೀ—the feminine gender. —ಕಟ್ಟುನಿ to wear the liṅga.
 ಲಿಂಗಿ liṅgi, see ಲಂಗ.
 ಲಿಂಬಿ, ಲಿಂಬೆ limbi, limbē, s. The lemon fruit, *Citrus bergamia*; also ಲಿಂಬೆಪಲಿ.
 ಲಿಖಿತೆ likhita, adj. Written. s. see ಲೇಖನ. ಬ್ರಹ್ಮ—, ಲಾಲಾಟ— fate, as supposed to have been inscribed upon the skull by Brahma.
 ಲಿಪಿ lipi, s. Hand-writing, a written paper, etc. 2. destiny. ಬ್ರಹ್ಮ— fate; an act which is irrevocable or unalterable.
 ಲೀಲೆ līlē, s. Play, sport, pastime, frolic. ಬಾಲ— children's sport.
 ಲುಂಗಿ luṅgi, s. A checkered garment worn by a Mussalman.

ಉಂಡ luṇḍa, *adj.* Confused, confounded, mingled. *s. see* ರುಂಡ.

ಉಂಡೆ luṇḍe, *see* ಲೆಂಡೆ.

ಉಂಬಾವುನಿ lumbāvuni, *c. v.* (of ಉಂಬುನ) To cause to plunge, wash, rinse.

✓ಉಂಬುನಿ lumbuni (ಉಂಬ್), *v. a.* To plunge, wash, rinse.

ಉಕಾಲ್ lukāl, *see* ಉಕಾಲ್.

ಉಕನ್ನನ್ luksāny, *s.* Loss, damage. —ಕಡೀರಿ an ale-house, liquor shop, *slg.*

ಉಜ್ಜೆ lučča, *adj.* Mean, base, low, worthless. —ತನ, ಉಜ್ಜಾಟನೆ meanness, baseness, vulgarity,

ಉಜ್ಜೆ lučče, *s.* A base fellow.

ಉಟಾಯಿಸುನಿ luṭāyisuni (ಉಟಾಯಿಸು), *v. a.* To pillage, sack, plunder.

↓ಉಟುಕ luṭuka, *s.* The cracking of the fingers.

ಉಬ್ಬೆ lubdha, *adj.* Covetous, greedy. ಉಬ್ಬೆ a miser, covetous man.

ಉಟಾಲೂಟೆ lūṭālūṭi, *s.* Plundering, sacking. 2. mischief, harm.

ಉಟೆ lūṭi, *s.* Mischief, misbehaviour. 2. plunder, pillage. —ಸಾರೆ a mischief-maker; a plunderer. —ಮುಟ್ಟುನಿ to make or cause mischief; to plunder, extort.

ಉತಿ lūti, *s.* A cutaneous disease; *also* ಉತಿರೋಗ. —ಕಾಯಿ a

kind of nut used in medicine for this disease.

ಲೆಂಕಿ leṅki, *adj.* Timid. —ಜನ timid people.

ಲೆಂಕಿನ್ leṅkiṇy, *s.* A dark cloth.

ಲೆಂಕಿನಿ leṅkini, *see* ಲಂಕಿನಿ.

ಲೆಂಕಿರ್, ಲೆಂಕಿರಿ leṅkiṛy, leṅkiri, *s.* A thin kind of bamboo.

ಲೆಂಕುನಿ leṅkuni, *see* ರೆಂಕುನಿ.

ಲೆಂಕೆ leṅke, *s.* A slave, servant.

ಲೆಂಜೆ leṅca, *see* ಲಂಜೆ.

ಲೆಂಚಿ leṅči, *s.* A ladder, flight of stairs.

ಲೆಂಡೆ leṇḍa, *adj.* Wicked, evil.

ಲೆಂಡೆ leṇḍe, *s.* A topknot, tuft of hair, tresses. 2. a lump of dung. —ಕಟ್ಟುನಿ, —ಪಾಡುನಿ to tie the hair into a knot.

ಲೆಕ್ಕೆ lekka, *conj.* That, in order that. *adv.* As, like, according to; *also* ಲೆಕ್ಕನೆ. *s. see* ಲೆಖ್ವೆ. ಬರ್ಪಿ ಲೆಕ್ಕ ತೂಲ try to come. ಇಂಜೆ ಆಯ ಲೆಕ್ಕನೆ ಉಳ್ಳಿ he resembles that man.

ಲೆಕ್ಕಂದ lekkanda, *see* ಲಕ್ಕೆ. 2. *see* ಲೆಖ್ವೆ.

ಲೆಕ್ಕಣೆ, ಲೆಕ್ಕಣಿಗೆ lekkani, lekkaniḡe, *see* ಲಕ್ಕಣೆ.

ಲೆಕ್ಕಿಯುನಿ lekkiyuni (ಲೆಕ್ಕಿ), *v. a.* To count, reckon up. 2. to estimate, regard, esteem.

ಲೆಕ್ಕಿಸಿರಿ lekkesiri, *s.* A demon so called.

ಲೆಖ್ವೆ lekkha, *s.* An account, reckoning, arithmetic. 2. con-

cern. —ತೂಪಿಸಿ to examine *or* audit an account. —ಬರೆಪಿಸಿ to write out an account. —ಮೆಳ್ಳುನಿ to count. ಲೆಪ್ಪೊಗು ಬರೆಪಿಸಿ to charge *or* enter to one's account.

ಲೆಖ್ವಾಚಾರ lekkhācāra, *s.* Accounts. 2. money transactions.

ಲೆಜ್ಜಂಡೆ lejjande, *see* ಲಜ್ಜಂಡೆ.

ಲೆಜ್ಜೆ, ಲೆಜ್ಜೆ lejji, lejje, *see* ಲಜ್ಜೆ.

ಲೆಪ್ಪಾವುನಿ leppāvuni, *c. v.* (of ಲೆಪ್ಪುನಿ)

To cause to call, to send for.

ಲೆಪ್ಪು leppu, *s.* A call. 2. the distance at which a loud cry can be heard.

ಲೆಪ್ಪುಡಾವುನಿ, ಲೆಪ್ಪುಡುನಿ leppudāvuni, leppuduni, *see* ಲೆಪ್ಪಾವುನಿ.

ಲೆಪ್ಪುನಿ leppuni (ಲೆ), *v. a.* To call. 2. to invite to an entertainment.

ಲೆಬ್ಬೆ lebbe, *see* ಲಬ್ಬೆ.

ಲೆಖಣಿ, ಲೆಖಣಿಗೆ lēkhaṇi, lēkhaṇigē, *see* ಲಕ್ಕಣಿ.

ಲೆಖನ lēkhana, *s.* Writing, scripture. 2. an epistle, letter.

ಲೆಖೆ lēkhē, *see* ಲೇಖೆ.

ಲೆಝಮ್ lejhamu, *s.* A kind of arrow.

ಲೆಡ್, ಲೆದೆ leḍu, leḍē, *s.* Denying. —ಪಾಡುನಿ to deny.

ಲೆಪ, ಲೆಪನ lēpa, lēpana, *s.* Smearing, plastering. 2. a liniment, salve, ointment. —ಪಾಡುನಿ, —ಘಜುನಿ to apply a liniment *or* ointment.

ಲೆರ್ ಲeru, *see* ಲಹರಿ.

ಲೆಲೆ lēle, *s.* Dancing of the Pariahs. [meat.

ಲೆವಡಿ lēvadi, *s.* A kind of sweet-

ಲೆವಾದಿ, ಲೆವಾದೇವಿ lēvādi, lēvā-dēvi, *s.* Borrowing and lending, usury; dealing.

ಲೆವು levu, *s.* A cry. —ಪಾಡುನಿ to cry. [tion.

ಲೆವೆ lēve, *s.* A kind of decora-

ಲೆಶೆ lēša, *s.* A bit, small quantity. *adj.* Small, little. —ಮಾತ್ರ only a little.

ಲೆಸು, ಲೆಸು lēsu, lēsu, *s.* An auspicious ceremony *or* event.

2. a handkerchief. *adj.* Excellent, good; *cf.* ಲೈಸು, ಬೇಸು.

—ಕರ್ತವೆ a host, one who receives *or* entertains guests.

—ಆಪಿಸಿ to be excellent; to be well done. —ಲೆಪ್ಪುನಿ, —ಮೆಳ್ಳುನಿ to perform an auspicious ceremony.

[medicine.

ಲೆಹೆ lēha, *s.* An electuary in

ಲೆಪ್ಪುನಿ leipuni (ಲೈ), *v. n.* To jump, leap; *also* ಲಾಗಿಯುನಿ; *cf.* ಲಪ್ಪುನಿ, ಲೆಪ್ಪುನಿ.

ಲೆಲಾಮ್ leilāmu, *s.* Auction. —ಮೆಳ್ಳುನಿ to sell by auction.

ಲೆಸು leisu, *s.* Preparing, providing, making ready, complet-

ing, finishing. —ಆಪಿಸಿ to be ready; to be accomplished,

finished. —ಮೆಳ್ಳುನಿ to prepare, make ready; to accomplish, finish. [ಸಟೆ.

ಲೊಟ್ಟುಲೊಟ್ಟು loṭṭuloṭṭu, *see* ಲಟೆ

ಲೊಟ್ಟೆ loṭṭē, *s.* A lie, falsehood, fib. *adj.* False, untrue.

ಲೊಡ loda, *adj.* Loose. 2. unreserved. —ಬಡ open, frank; public.

ಲೋಕ loka, *s.* A division of the universe; an inhabited place, region, world. 2. the world of people, mankind. ಮೂಜಿ— the three worlds, namely: ಪರ— heaven, ಭೂ— earth, and ಪಾತಾಳ— hell. —ನಾಥೆ, —ಪಾಲಕೆ an earthly ruler, king.

ಲೋಕಾಂತ lōkānta, *adj.* Public, spread abroad. —ಆಪಿಸಿ to transpire, become public.

ಲೋಕಾಂತರ lōkāntara, *s.* Another world. —ಫೋಪಿಸಿ to die.

ಲೋಕಾಂತ್ಯ lōkāntya, *s.* The end of the world.

ಲೋಕಾಚಾರ lōkācāra, *s.* The manner of the world; worldly custom *or* practice.

ಲೋಚನ lōcāna, *s.* The eye. 2. sight, seeing.

ಲೋಟ, ಲೋಟು lōṭa, lōṭu, *s.* A crowd *or* throng of people; over-crowdedness.

ಲೋಡು lōḍu, *s.* A cushion to lean the back against. —ದೀಪಿಸಿ, —ಪಾಡುನಿ to place such a cushion.

ಲೋಪ lōpa, *s.* Rejection, expunging, cutting off in general. 2. elision, ellipsis, *gram.* ಅಕ್ಷರ— the dropping of a letter. ಕ್ರಿಯಾ— omitting part of one's duty. ಪ್ರವ್ಯಯ— deficiency in wealth. —ಆಪಿಸಿ to

be left out *or* dropped; to decrease, become less and less, be wasted. —ಮಕ್ಕುನಿ to omit, drop; to waste.

ಲೋಪಿಸುನಿ lōpisuni (ಲೋಪಿಸ್), *v. a.* To omit, drop. *v. n.* To be omitted; to suffer elision. 2. to disappear.

ಲೋಭ lōbha, *s.* Covetousness, avarice, stinginess. —ತ್ಯ ಪಾರ್ಸಿಮನಿ, avarice.

ಲೋಭಾನ lōbhāna, *s.* A fragrant resin, incense. ಕಾಡಿ— myrrh. ಸೇರ್— frankincense, resin of *Boswellia thurifera*; also ವಿಶೇಷಧೂಪ.

ಲೋಭಿ, ಲೋಭಿಷ್ಟೆ lōbhi, lōbhisṭe, *s.* An avaricious man, miser.

ಲೋಮ lōma, *see* ಲೋಮ.

ಲೋಲ, ಲೋಲೆ lōla, lōlē, *adj.* Desirous, wishing, bent on, fond of. 2. moving, shaking.

ಲೋಲಿಸರ lōlisara, *see* ಇಲೋಲಿಸರ *under* ಇಲೋಲಿ. [ಲೋಹ.

ಲೋವೆ lōvē, *s.* Steel. 2. *see*

ಲೋಹ lōha, *s.* Metal. —ಮಾರ್ಗ a rail-way.

ಲೋಳಿ, ಲೋಳೆ lōli, lōlē, *see* ಇಲೋಲಿ.

ಲೌಡಿ loudi, *s.* A strumpet, whore, harlot.

ಲೌಂತರ್, ಲೌಂತರಿ lountaru, lountari, *s.* The penis, *obsc.*

ಲೌಕಿಕ, ಲೌಕಿಕೆ lōkika, lōkika, *adj.* Worldly, secular.

ಲೌಕಿಕೆ lōkike, *s.* A worldly man; a layman.

ಲೌಡಿ loudi, *see* ಲೌಡಿ.

ವ

ವ va, The forty-second letter of the alphabet.

For words not found under this initial see under ಒ.

ವಂಕಿ vaṅki, s. A fimbriated gold ornament.

ವಂಗ vaṅga, s. The white oxide of lead. 2. tin. 3. the ancient province of Bengal. —ಭಸ್ಮ calcined oxide of lead, sugar of lead.

ವಂಚಕೆ vañcāke, s. A cheat, deceiver, hypocrite.

ವಂಚನೆ vañcāne, s. Deceit, deception, delusion, fraud, hoax, hypocrisy.

ವಂಚಿಪುನಿ, ವಂಚಿಸುನಿ vañcipuni, vañcisuni (ವಂಚಿ, ವಂಚಿಸ್), v. a. To deceive, defraud.

ವಂಜಿ vañji, see ಒಂಜಿ.

ವಂತಕಾರಿ vantakāri, see ಒಂತಕಾರಿ.

ವಂತೆ, ವಂತೆದಿ vante, vantedi, *Masculine and feminine affixes implying the possession of certain dispositions, qualities, etc.* ಬುದ್ಧಿವಂತೆ a wise man.

ನೀತಿವಂತೆ a righteous man. ರೂಪವಂತೆದಿ a handsome woman.

ವಂದನೆ vandane, s. A bow, obeisance, reverence, worshipping, salutation. —ಮುಳ್ಪುನಿ to reverence, salute.

ವಂದಿಪುನಿ, ವಂದಿಸುನಿ vandipuni, vandisuni (ವಂದಿ, ವಂದಿಸ್), v. a. To reverence, worship, salute.

V

ವಂಮುಖ vammukha, see ಒಂಮುಖ.

ವಂಕುರ್ varūku, see ಒಂಕುರ್.

ವಂಬುನಿ varmbuni (ವಂರ್ಬು), v. n.

To quarrel, fight. 2. to grasp.

ವಂಶ, ವಂಸ vaṁśa, vaṁsa, s. A race, generation, lineage, family.

ವಂಶಾವಳಿ vaṁśāvali, s. A genealogy, line of descent.

ವಕಾಲತ್, ವಕಾಲಾತ್ vakālaty, vakālāty, s. A power of attorney, commission, agency.

ವಕೀಲೆ vakile, s. A pleader, vakil, advocate, agent.

ವಕ್ರಣೆ, ವಕ್ರನೆ vakkaṇe, vakkane, s.

The style of a letter. 2. a literary composition, diction.

ವಕ್ರ vakra, *adj.* Bent, awry, crooked. 2. malignant, cruel.

ವಗೈರೆ vageirè, *postp.* *Et cetera*, and so forth.

ವಚನ vacana, s. A word, speech, sentence, dictum, aphorism.

ಏಕ— the singular number.

ಬಹು— the plural number.

ವಚಿಪುನಿ vacipuni (ವಚಿ), v. a. To speak.

ವಜ, ವಜಾ vāja, vājā, s. Deduction, subtraction, remission; also ಒಜ. —ಪಾಡುನಿ, —ಮುಳ್ಪುನಿ to deduct, remit.

ವಜಯ vājaya, s. Paying, payment; *cf.* ವಜ.

ವಜಯ vājaya, s. Form, shape. ಒಂಚೀ— of like form *or* shape, a chip of the old block.

ವಜಿರ vajira, *see* ವಜ್ರ.

ವಜೀರ, ವಜೀರೆ vajīru, vajīre, *s.* A prime minister. 2. the queen, in cards.

ವಜ್ರ vajra, *s.* A diamond. 2. one of the astronomical yōgas. *adj.* Hard, strong. —ಕಾಯ a strong constitution of body. —ಕವಚ a coat of mail. —ಮುಷ್ಟಿ a hard blow. ವಜ್ರಾಯುಧ the weapon of Indra; a thunder-bolt.

ವಜ್ರಾಯುಸ್ಸು, ವಜ್ರಾಯುಸ್ಸು vajrāyussu, vajrousa, *s.* Longevity, long life.

ವಟ ವಾಟ, *s.* The large banyan, *Ficus religiosa*. —ಪತ್ರ the leaf of it.

ವಟಾರ ವಾಟಾರ, *s.* The compound or enclosure of a house, vicinity.

ವಟ್ಟವ್ ವಾಟ್ಟಮ್, *see* ಬಟ್ಟಂ.

ವಡೆ ವಾಡೆ, *s.* A kind of cake.

ವಡ್ಡೈನ ವಾಡ್ಡೈಯಾ, *see* ಬಡ್ಡೈ.

ವಣಂಬಿನ ವಾಣಾಂನಾ, *s.* A kind of vegetable, *Alternanthera sessilis*.

ವಣಸ್ ವಾಣಸ್, *see* ಉಣ್.

ವತ್ತಸ್ ವಾತ್ತಸ್, *see* ಬತ್ತಯ.

ವತ್ತಿ ವಾತ್ತಿ, *see* ಬತ್ತಿ. 2. *see* ಬತ್ತಿ.

ವತ್ತನಾಬಿ, ವತ್ತನಾಭಿ vatsanābi, vatsanābhi, *s.* An active vegetable poison, *Aconitum ferox*.

ವತ್ತರ ವಾತ್ತರ, *s.* A year; also ಸಂವತ್ಸರ.

ವತ್ತಲೆ ವಾತ್ತಲೆ, *s.* A kind, affec-

tionate man. ಭಕ್ತ— God who is gracious to His devotees.

ವದನ ವಾದನಾ, *s.* The mouth, visage, face, countenance.

ವಧು ವಾಧು, *s.* A woman, bride, wife. —ವರಿರ bride and bridegroom.

ವಧೆ ವಾಧೆ, *s.* Killing, murder. —ಮಳ್ಳುಣಿ to kill.

ವನ ವಾನಾ, *s.* A grove, garden, park, forest, wood. —ವಾಸ residence in a forest for religious purposes. —ವಾಸಿ one who resides in a forest, a hermit. ಉವ್ಯಾ— a pleasure garden. ಉಪ— a garden near a house or town.

ವಮನ ವಾಮನಾ, *s.* Oblation. 2. vomiting.

ವಯನ ವಾಯನಾ, *s.* Manner, circumstance, way; the art of doing a thing. 2. a device, scheme, expedient. 3. artifice, dodge.

ವಯಲುನಿ ವಾಯಲುನಿ (ವಯಲ್), *v. n.* To totter, reel, stagger. 2. to shake, be agitated.

ವಯಸ್, ವಯಸು ವಾಯಸ್, ವಾಯಸು, *s.* Age, time of life.

ವಯಿನ ವಾಯಿನಾ, *see* ವಯನ.

ವಯಿಲ್ ವಾಯಿಲ್, *see* ವೈಲ್.

ವಯ್ಯರ ವಾಯ್ಯರಾ, *see* ಬಯ್ಯಾರ.

ವರ ವಾರಾ, *s.* A blessing, boon, gift. 2. a bridegroom. *adj.* Best, excellent.

ವರಂಟೆ ವಾರಾಂಟೆ, *s.* Envy, rancour, deep animosity, hatred. *adj.* Malicious, vicious. ಒಡ್ಡು— ob-

struction of business from malice *or* spite. —ಸತ್ತುನಿ to bear malice.

ವರಂಡೆ varaṇḍa, *s.* A veranda.

ವರಕ್, ವರಕ varaky, varaka, *s.* Gilt, gold leaf.

ವರಕ varaka, *s.* A fountain, spring.

ವರಟುನಿ varaṭuni (ವರಟೆ), *v. a.* To chaffer. 2. to trouble, dun; *cf.* ಬರಸುನಿ.

ವರಟೆ varate, *see* ಹರಟೆ.

ವರಟೆತೆ varatele, *s.* A haggler, one who chaffers. 2. a teasing fellow.

ವರಣ್, ವರಣ್ varany, varāny, *s.* A pagoda, four rupees; *also* ಬರಣ್.

ವರದ varada, *adj.* Favorable.

ವರದಿ varadi, *see* ವರ್ಧಿ.

ವರಹ varaha, *see* ಬರಣ್.

ವರುಣ, ವರುಣೆ varuna, varuṇe, *s.* Uranus, the Hindu Neptune, regent of the west, the god of water and rain.

ವರುಷ varusha, *see* ವರ್ಷ.

ವರ್ಗ varga, *s.* A class, tribe. 2. a chapter, section. 3. transfer, removal to another place. 4. tenure of land, proprietary right; *also* ಬರ್ಗ. —ಮೂಲ the square root. —ಮತ್ತುನಿ to transfer.

ವರ್ಗಿಪುನಿ, ವರ್ಗಿಸುನಿ varḡipuni, varḡisuni (ವರ್ಗಿ, ವರ್ಗಿಸಿ), *v. a.* To square, multiply a number by itself; *also* ಬರ್ಗಿಪುನಿ.

ವರ್ಜ, ವರ್ಜನೆ, ವರ್ಜನೆ varja, varjāna, varjāne, *s.* Abandonment, relinquishment, quitting. —ಮತ್ತುನಿ to abandon.

ವರ್ಜಿತ varjita, *adj.* Abandoned, relinquished.

ವರ್ಜಿಪುನಿ, ವರ್ಜಿಸುನಿ varjipuni, varjīsuni (ವರ್ಜಿಸಿ), *v. a.* To relinquish, abandon, give up.

ವರ್ಣ varṇa, *s.* A class, tribe, caste. 2. colour, tint, hue.

ವರ್ಣನೆ varṇane, *s.* Description, explaining, pointing out qualities *or* excellencies.

ವರ್ಣಿಪುನಿ, ವರ್ಣಿಸುನಿ varṇipuni, varṇisuni (ವರ್ಣಿಸಿ), *v. a.* To describe, point out qualities *or* excellencies.

ವರ್ತ ವarta, *s.* Fountain, spring.

ವರ್ತಕೆ vartake, *s.* A merchant, trader.

ವರ್ತನೆ vartane, *s.* Occupation, profession, living, livelihood.

ವರ್ತಮಾನ vartamāna, *s.* News, intelligence, information, intimation. 2. the present tense, *gram.*

ವರ್ತಿಸುನಿ vartisuni (ವರ್ತಿಸಿ), *v. a.* To act. 2. to thrive on.

ವರ್ತೆ varte, *s.* A female demon so called.

ವರ್ಧಿ vardi, *s.* News, report, intelligence; *also* ಬರ್ಧಿ.

ವರ್ಧಂತಿ vardhanti, *s.* A birthday.

ವರ್ಧನೆ vardhana, *s.* Increase.

ವರ್ಧಿಸುನಿ vardhisuni (ವರ್ಧಿಸಿ), *v. n.* To grow, prosper, thrive.

ವರ್ಮ varma, *s.* Rancour, grudge, spite. 2. *see* ಬರ್ಮ. —ಕಳೆ a vital point. —ಪತ್ತುನಿ, —ಸಾಪ್ಪುನಿ to pursue with rancour.

ವರ್ಮಲತಾಯೆ varmalatāye, *s.* A demon so called.

ವರ್ಷ, ವರ್ಷ varsha, varsa, *s.* A year. 2. rain; *cf.* ಬರ್ಷ.

ವಲೆಗುನಿ valeguni (ವಲೆಗ್), *v. n.* To be possessed by a demon.

ವಲ್ಲಭೆ vallabhe, *s.* A lover, husband. 2. a superintendent, overseer.

ವಶ, ವಸ vaśa, vasa, *s.* Submission. 2. charge; *also* ಬಶ. ಕಾಲ—time of death. —ಆಪಿನಿ to be subject to, be possessed of. —ಮೆಳ್ಪುನಿ to subdue; to deliver, make over.

ವಸ vasa, *s.* Marrow, fat. 2. an offering to fire.

ವಸಂತ vasanta, *s.* The season of spring.

ವಸತಿ vasati, *s.* An abode, dwelling.

ವಸನ vasana, *s.* Cloth, garment, clothes.

ವಸಲ್ vasaly, *s.* Alacrity. 2. *see* ಬಸಲ್.

ವಸಾವುನಿ vasāvuni (ವಸಾ), *v. a.* To sit, stay.

ವಸೀಲ್, ವಸೀಲಿ vasilu, vasili, *see* ಬಶೀಲ್.

ವಸು vasu, *s.* A kind of demi-god.

ವಸೂಲ್, ವಸೂಲಿ, ವಸೂಲು vasūlu, vasūli, vasūlu, *s.* Collection of a debt, *etc.* —ಮೆಳ್ಪುನಿ to collect.

ವಸ್ತು, ವಸ್ತು vastu, vastu, *s.* A thing, matter, substance.

ವಸ್ತಿ vasti, *s.* Halting, sojourning. 2. *see* ವಸತಿ. —ಮೆಳ್ಪುನಿ to halt, stay.

ವಸ್ತ್ರ vastra, *s.* Cloth, raiment.

ವಕ್ಷ vaksha, *s.* The heart.

√ವಾ vā, *interrog. pron.* Which? what? *cf.* ವಾ. —ನರಮಾನಿ which person? —ವಾ whatever.

ವಾಂಕ್ vāṅku, *s.* The fellow, outer rim of a wheel; jaunt.

ವಾಂಕದೆ vāṅkadè, *see* ಬಿಂಕದೆ.

ವಾಂಗ್ಮೂಲ vāṅgmūla, *s.* A deposition, statement.

ವಾಂತಿ, ವಾಂತೆ vānti, vāntè, *s.* Vomiting. —ಬರ್ಪಿನಿ to retch, feel nausea. —ಛೇದಿ cholera. —ಮೆಳ್ಪುನಿ to vomit.

ವಾಕ್, ವಾಕು vāku, vāku, *s.* A word, speech. 2. a rule. 3. an imprecation, curse. 4. an imaginary danger *or* risk. —ಕಂತುನಿ, —ತಟ್ಟುನಿ, —ಮುಟ್ಟುನಿ a curse to cleave; to be affected with an imprecation. —ಕೊರ್ಪಿನಿ to curse, imprecate. —ಗತಿಕ್ಕುನಿ to incur the risk of ordering *or* assenting to a delicate proceeding. —ದೀಪಿನಿ to curse, denounce. —ಪಿರಿಪುನಿ to absolve from a curse.

ವಾಕ್ಚಾತುರ್ಯ vākcāturya, *s.* Eloquence. —ದಾಯೆ an eloquent man.

ವಾಕ್ಮೂಲ vākmūla, *see* ವಾಂಗ್ಮೂಲ.

ವಾಕ್ಯ vākya, *s.* A sentence. 2. a rule.

ವಾಗ್ದಂಡ ವಾಗ್ದಂದಾ, *s.* Reproof, reprimand.

ವಾಗ್ದತ್ತ, ವಾಗ್ದತ್ತನ ವಾಗ್ದತ್ತಾ, ವಾಗ್ದತ್ತನಾ, *s.* A promise.

ವಾಗ್ದವ ವಾಗ್ದವಾ, *s.* Quarrel, dispute.

ವಾಚಕ, ವಾಚನ ವಾಚಕಾ, ವಾಚನಾ, *s.* Facility in reading; reading. —ಮಕ್ಕನಿ to read.

ವಾಚಾಟ, ವಾಚಾಟ ವಾಚಾಟಾ, ವಾಚಾಟಾ, *s.* Quarrel, dispute. —ಮಕ್ಕನಿ to quarrel, dispute.

ವಾಚಾಡುನಿ ವಾಚಾಡುನಿ (ವಾಚಾಡು), *v. a.* To quarrel, dispute.

ವಾಚಾಲಕೆ ವಾಚಾಲಕಾ, *s.* A great talker, eloquent man.

ವಾಚಿತ ವಾಚಿತಾ, *s.* Reading.

ವಾಚಾಲೆ ವಾಚಾಲೆ, *s.* Talkativeness, loquacity.

ವಾಚ್ಯ ವಾಚ್ಯಾ, *adj.* Fit to be uttered. 2. *see* ವಾಕ್ಯ. ಅ—improper to be spoken.

ವಾಜ ವಾಜಾ, *s.* Speed, haste, swiftness.

ವಾಚಜಿ, ವಾಚಜಿ ವಾಚಜಿ, ವಾಚಜಿ, *adj.* Reasonable, proper, right, just. —ಕ್ರಯ reasonable price. —ಪಾತರ a proper, true word.

ವಾಟ ವಾಟಾ, *see* ಓಟ.

ವಾಟೆವುಳಿ ವಾಟೆವುಳಿ, *see* ಓಟವುಳಿ.

ವಾಡಿಕೆ, ವಾಡಿಕೆ ವಾಡಿಕೆ, ವಾಡಿಕೆ, *s.* Custom, usage, practice.

ವಾತ ವಾತಾ, *s.* Rheumatism; gout, arthritis. 2. *see* ವಾಯು. ಗಂಟೆ—ಸಂದಿ—gout; swelling of the joints. ಸಪ್ಪ—paralysis. ಸಂದಿ—inflammation of the joints.

—ಅಪಿನಿ to suffer from rheumatism.

ವಾತ್ಸಲ್ಯ ವಾತ್ಸಲ್ಯಾ, *s.* Parental affection, love, tenderness; sympathy. 2. home-sickness.

ವಾದ್ ವಾದ್ಯ, *s.* Way, road.

ವಾದ್, ವಾದ ವಾದ್ಯ, ವಾದಾ, *s.* A dissertation, discourse, dispute, contention, discussion. —ಮಕ್ಕನಿ to discuss, dispute.

ವಾದಿ ವಾದಿ, *s.* A plaintiff. ಪ್ರತಿ—a defendant, respondent.

ವಾದಿಕೆ ವಾದಿಕೆ, *see* ವಾದ.

ವಾದಿಪುನಿ, ವಾದಿಸುನಿ ವಾದಿಪುನಿ, ವಾದಿಸುನಿ (ವಾದಿ, ವಾದಿಸು), *v. v.* To argue, discuss, dispute.

ವಾದ್ಯ ವಾದ್ಯಾ, *s.* Instrumental music. 2. any musical instrument. —ವಾಯಿ a musician. ಕೊಂಬು— a wind-instrument. —ಮಕ್ಕನಿ to play on a musical instrument.

ವಾನಪ್ರಸ್ಥೆ ವಾನಪ್ರಸ್ಥೆ, *s.* A hermit, anchorite. [monkey.

ವಾನರೆ ವಾನರೆ, *s.* An ape or

ವಾಪಾಸ್ ವಾಪಾಸ್, *adv.* Again, behind, back, returning. *s.* Return. —ಮಕ್ಕನಿ to return, give back.

ವಾಮನೆ ವಾಮನೆ, *s.* A dwarf. ವಾಮನವತಾರ the fifth incarnation of Vishṇu.

ವಾಯವ್ಯ ವಾಯವ್ಯಾ, *s.* The north-west quarter. *adj.* Relating to the wind.

ವಾಯಿ ವಾಯಿ, *s.* Flatulence, windiness. 2. gout, rheumatism. 3. *see* ವಾಯು.

ವಾಯಿದ, ವಾಯಿದೆ vāyida, vāyidē, s. An instalment, term of payment.

ವಾಯಿಲಾಂಗ್, ವಾಯಿವಿಲಾಂಗ vāyilāṅgu, vāyivilāṅga, s. The seeds of *Erycibe paniculata*.

ವಾಯು vāyu, s. Wind, air. 2. see ವಾಯು.

ವಾರ್ vāru, s. Auction. 2. a rod, yard. —ಗ್ ವಾರುನಿ, —ಲೆಪ್ಪನಿ to put to auction.

ವಾರ vāra, s. A time. ಇರ್ವಾರ twice; ಒರ್ವಾರ once.

ವಾರ vāra, s. A week day. 2. a week. ಆದಿತ್ಯ—, ಐತ್ಯಾರ, ಐತಾರ Sunday; ಸೋಮ—, ಸೋಮಾರ Monday; ಅಂಗಾರಿ Tuesday; ಬುಧ—, ಬುಧಾರ Wednesday; ಗುರು— Thursday; ಶುಕ್ರ—, ಸುಕ್ರಾರ Friday; ಶನಿ—, ಶನಿಯಾರ Saturday. ವಾ— on what day? ಈ ವಾರೊಡು ಆಪ್ಪಜಿ it cannot be this week. ವಾರೊಡ್ಡು ವಾರ from week to week.

ವಾರಂಟ್ vāraṅṭu, s. A warrant to seize an offender, goods, etc.

ವಾರಟೆ vāraṭē, see ಹರಟೆ.

ವಾರಿಸ್ vārisu, s. Heirship, ownership; a claim. —ತಾರಿ, —ದಾರಿ an heir, proprietor, owner, claimant.

ವಾರು vāru, see ವಾರ್.

ವಾರೆ vārē, see ಬೀರೆ.

ವಾರ್ಜಿಕ ವಾರ್ಜಿಗೆ vārjika, vārjigē, s. Hagglng, chaffering, higgling, as in a bargain. —ಮುಳ್ಳನಿ to haggle.

ವಾರ್ಜಿತ vārjita, see ವರ್ಜಿತ.

ವಾರ್ತೆ vārtē, s. Tidings, news. ಶುಭ— good news, gospel.

ವಾಲಗ vāлага, see ಬೀಲಗ.

ವಾಲೆ vālē, see ಬೀಲೆ.

ವಾಲೆಮಣಿಂಗ್ vālemaṅgu, see ಬೀಲೆಮಣಿಂಗ್.

ವಾಲ್ಯೆಸುನಿ vāleisuni (ವಾಲ್ಯೆಸು), v. a. To do homage. 2. to serve.

ವಾಲ್ಮೀಕಿ vālmiki, s. A sage, the author of Rāmāyaṇa.

ವಾವಾ vāvā, see under ವಾ.

ವಾಶಿ vāsi, adj. Improved, better, either in health or quality; preferable. s. Health, recovering. 2. preference. 3. fame. | 4. an affix added to words denoting fractions, as a mere expletive; as, ಅರೆ— half; ಕಾಲ್— one-fourth. ಕೈತ— virtue of the hand; skill. ತಟ್ಟೆ— unequal balances. ನಾಲಯಿಡ—, see under ನಾಲಯಿ. —ಆಪಿನಿ to be cured. —ಮುಳ್ಳನಿ to cure. ಐಡ್ಲೆಲಾ ಉಂಡು ವಾಶಿ this is preferable to that.

ವಾಸ, ವಾಸತೆ vāsa, vāsatē, s. An abode, dwelling, habitation. —ಮುಳ್ಳನಿ to dwell, abide.

ವಾಸನೆ vāsanē, s. Scent, smell, odour. ದುರ್— a stench, disagreeable smell. ಸು— a good smell, fragrance.

ವಾಸುದೇವೆ vāsudēve, s. A name of Krushṇa. 2. a proper name.

ವಾಸಿ vāsi, s. An inhabitant. 2. see ವಾಶಿ.

ವಾಸಿಪುನಿ, ವಾಸಿಸುನಿ vāsipuni, vāsi-suni (ವಾಸಿಸ್), *v. a.* To dwell, reside.

ವಾಸ್ತವ್ಯ ವāstavya, *s.* Dwelling, residence. —ಮಕ್ಕನಿ to dwell.

ವಾಹನ vāhana, *s.* A conveyance, vehicle, chariot, waggon.

ವಾಹ್ಯಾ vāhvā, *intj.* of approbation. —ಪಟ್ಟನಿ to applaud.

ವಾಳ, ವಾಳೆ, ವಾಳ್ಯ ವāla, vālè, vālya, *s.* A protuberance, swelling. 2. a bubo produced by venereal affection; *also* ತುಡೆವಳಿ, ತೊಡೆಬಾಳಿ.

ವಾಕ್ಶ ವāksha, *see* ವಾಕ್ಯ.

ವಿಂಗಡ viṅgaḍa, *s.* Separation, parting. *adj.* Separate, distinct, apart. —ಮಕ್ಕನಿ, ವಿಂಗಡಿಪನಿ to separate, divide, set apart.

ವಿಂಧ್ಯ vindhya, *s.* A range of mountains so called.

ವಿಕಟ vikata, *adj.* Terrific, awful, frightful. 2. austere, severe. —ರೂಪ a frightful form.

ವಿಕಲ್ಪ vikalpa, *s.* Doubt, indecision. 2. alternative. 3. offence, displeasure. —ಬರ್ಪಿನಿ to disagree, be at variance.

ವಿಕಾರ vikāra, *s.* Transformation, alteration, change. 2. sickness. *adj.* Ugly. 2. unnatural. —ಸೂ an unnatural disposition. —ನರಮಾನಿ an ugly man.

ವಿಕಾರಿ vikāri, *s.* The twenty-third year in the Hindu cycle of sixty.

ವಿಕಾಸ vikāsa, *s.* Expansion; *cf.* ವಿಶಾಲ.

ವಿಕೀರ್ಣ vikīrṇa, *adj.* Scattered, diffused, spread about. 2. dissolved.

ವಿಕೃತ vikṛta, *adj.* Changed. 2. ugly.

ವಿಕೃತಿ vikṛti, *s.* The twenty-fourth year in the Hindu cycle of sixty. 2. change. *adj.* Wicked.

ವಿಕ್ರಮ vikrama, *s.* Heroism, valour, strength. 2. the fourteenth year in the Hindu cycle of sixty.

ವಿಕ್ರಮಾದಿತ್ಯೈ, ವಿಕ್ರಮಾರ್ಕೆ vikramāditye, vikramārke, *s.* A celebrated sovereign.

ವಿಕ್ರಯ vikraya, *s.* Selling, vending.

ವಿಗಡ vigada, *adj.* Terrific, severe. 2. opposed, contrary.

ವಿಗ್ರಹ vighraha, *s.* An idol, image. —ಆರಾಧಕೆ, ವಿಗ್ರಹಾರಾಧಕೆ an idolator. —ಆರಾಧನೆ, ವಿಗ್ರಹಾರಾಧನೆ idolatry.

ವಿಘಳಿಗೆ vighaligè, *s.* The sixtieth part of a ಘಳನೆ.

ವಿಘಾತ vighāta, *s.* A hinderance, obstacle; a prohibition.

ವಿಘ್ನ vighna, *s.* An impediment, obstacle.

ವಿಘ್ನೇಶ್ವರೈ vighnēśvare, *s.* Gaṇēśa, the remover of obstacles.

ವಿಚಕ್ಷಣ vicākshana, *adj.* Clever, able, wise. ವಿಚಕ್ಷಣಿ a clever man.

ವಿಚಾರ vicāra, *s.* Investigation, consideration, judging. 2. solicitude, anxiety. —ಮೆಳ್ಪುನಿ to investigate. ವಿಚಾರೊಡು ಉಪ್ಪುನಿ to be solicitous.

ವಿಚಾರ, ವಿಚಾರಣೆ vicāra, vicāraṇē, *s.* Investigation, examination, inquiry. 2. consideration, thought. 3. superintendence, management; *also* ಮೇಲ್ವಿಚಾರ. —ಮೆಳ್ಪುನಿ to examine; to superintend; to inquire.

ವಿಚಾರಿಪುನಿ vicāripuni (ವಿಚಾರಿ), *v. a.* To investigate, examine, inquire.

ವಿಚಿತ್ರ vicitra, *s.* A curiosity, wonderful thing. *adj.* Beautiful, wonderful, variegated, curious. —ಕೆಲಸ a wonderful act *or* workmanship. —ರೂಪ a beautiful form.

ವಿಚೀರ್ಣ, ವಿಚೀರ್ಣ vicīrṇa, vicīrṇa, *s.* Agreeableness. *adj.* Pleasant, beautiful. 2. wonderful.

ವಿಜಯ vijaya, *s.* Victory, conquest, triumph. 2. the twenty-seventh year in the Hindu cycle of sixty. —ನಗರ Bijāpur.

ವಿಚಾರ್ vicāra, *s.* Trowsers.

ವಿಜ್ಞಾಪನೆ vijñāpanē, *s.* A petition, application, solicitation. —ಮೆಳ್ಪುನಿ to solicit, request.

ವಿಟ viṭa, *s.* Whoredom, lewdness, gallantry. —ಫರುಸೆ a gallant, seducer; lewd man; a fop.

ವಿಡಂಬನೆ vidambanē, *s.* Mimicry, mockery. 2. affecting.

ವಿಡೂರ, ವಿಡೂರ vidūra, vidūra, *s.* Hinderance, obstacle.

ವಿತಲ vitala, *s.* The second world below the earth.

ವಿತ್ತೆ vitta, *s.* Substance, property, wealth.

ವಿತ್ಯಾಸ vityāsa, *see* ವ್ಯತ್ಯಾಸ.

ವಿದಾನ vidāna, *see* ವಿಧಾನ.

ವಿದಾರಣ, ವಿದಾರಣೆ vidāraṇa, vidāraṇē, *s.* Tearing, breaking, rending, splitting.

ವಿದ್ಯಾ vidya, *s.* Learning, science, knowledge. 2. an art. 3. juggling. ಫಸರ್— archery. ಕಸ್ತ್ರ— the art of using arms. ಶಿಲ್ಪ— sculpture, architecture. —ಕಲ್ಪಾವನಿ to impart knowledge. —ಕಲ್ಪುನಿ to acquire knowledge.

ವಿದ್ಯಮಾನ vidyamāna, *s.* Circumstances, situation, condition.

ವಿದ್ಯಾವಂತೆ vidyavante, *see* ವಿದ್ಯಾವಂತೆ.

ವಿದ್ಯಾಧರೇ vidyādhare, *s.* A demigod so called.

ವಿದ್ಯಾಭ್ಯಾಸ vidyābhyāsa, *s.* Study, learning.

ವಿದ್ಯಾರ್ಥಿ vidyārthi, *s.* A student.

ವಿದ್ಯಾವಂತೆ vidyāvante, *s.* A learned man. 2. a skilful man.

ವಿದ್ಯಾಶಾಲೆ vidyāśālē, *s.* An academy, school.

ವಿದ್ಯೆ vidyē, *see* ವಿದ್ಯೆ.

ವಿದ್ವಾಂಸೆ vidvāṁse, *s.* A learned man, philosopher.

ವಿಧ vidha, *s.* Form, formula, rule. 2. manner, kind, sort. —ವಿಧ various, of different sorts.

ವಿಧವೆ vidhavè, *s.* A widow.

ವಿಧಾನ vidhāna, *s.* Rule, precept. 2. form, mode, manner.

ವಿಧಿ vidhi, *s.* Fate, luck, destiny. 2. rule, precept, formula. 3. text. 4. order, command. 5. the imperative mood, *gram.*

ವಿಧುರ vidhura, *s.* Separation. *adj.* Confused.

ವಿಧುರೆ vidhure, *s.* A widower.

ವಿಧೇಯ vidhēya, *adj.* Obedient, pliant, tractable. —ತೆ, —ತ್ವ obedience, submission. —ಆಡುಷ್ಯನಿ to be obedient.

ವಿನಂತಿ vinanti, *s.* Petition, request.

ವಿನಯ vinaya, *s.* Modesty, affability, humility, mildness. 2. reverence, obeisance. 3. decorum. 4. *see* ವಿನಹ. —ವ ಪಾತೆರ speaking modestly. —ಘರ್ವಕ reverently, respectfully.

ವಿನಹಾ, ವಿನಾ vinahā, vinā, *adv.* Without, except.

ವಿನಾಯಕೆ vināyake, *s.* Gaṇēśa. ವಿನಾಯಕಚೌತಿ a feast on the fourth day of the sixth lunar month, in commemoration of Gaṇēśa's going to call his mother Pārvati.

ವಿನಾಯಿಸುನಿ vināyisuni (ವಿನಾಯಿಸ್), *v. a.* To except, exempt, exclude.

ವಿನಾಶ vināśa, *s.* Destruction, annihilation, ruin. 2. loss.

ವಿನಿಯೋಗ viniyōga, *s.* Sharing any thing sacred. 2. appropriation, as of money, *etc.*, for any purpose. 3. giving or parting with any thing. —ವಾಡು to divide, share, distribute.

ವಿನೋದ vinōda, *s.* Sport, play, pastime.

ವಿಪತ್ತ, ವಿಪತ್ತು vipattṭu, vipattu, *s.* Calamity, distress, adversity, danger.

ವಿಪರೀತ viparīta, *adj.* Contrary, reverse, perverse, opposite. —ಕೆಲಸ an unusual *or* improper act. —ಸಂಗತಿ an unusual event *or* circumstance.

ವಿಪ್ರೆ vipre, *s.* A Brahman.

ವಿಭಕ್ತ vibhakta, *adj.* Divided, apportioned. 2. parted, separated. ೨- undivided.

ವಿಭಕ್ತಿ vibhakti, *s.* The inflection *or* case of a noun. ಪ್ರಥಮ- the nominative case.

ವಿಭಕ್ತೆ vibhakte, *s.* A divided member of a family.

ವಿಭವ vibhava, *s.* Property, substance. 2. magnanimity. 3. display, pomp. 4. the second year in the Hindu cycle of sixty.

ವಿಭಾಗ vibhāga, *s.* Part, share, portion. —ಮಕ್ಕುನಿ, ವಿಭಾಗಿಸುನಿ to divide, share, distribute.

ವಿಭೂತಿ vibhūti, *s.* Sacred ashes with which the followers of

- Śiva smear themselves. 2. superhuman power. 3. divine grace, manifestation, glory.
- ವಿಮರ್ಶೆ vimarśē, *s.* Investigation, inquiry. ಪನರ್— review, as of a decree.
- ವಿಮಾನ vimāna, *s.* A kind of air balloon *or* car, self-directed and self-moving. 2. a chariot of the gods.
- ವಿಮುಕ್ತಿ vimukti, *s.* Liberation, final emancipation from future births.
- ವಿಮೋಚನೆ vimōchanē, *s.* Pardon- ing, absolving, cancelling. 2. releasing, quitting. 3. redemption, liberation. —ಮೆಳ್ಳುನಿ, ವಿಮೋಚಿಸುನಿ to pardon, release, absolve; to deliver.
- ವಿಯೋಗ ವಿಯೋಗ, *s.* Separation, disunion. 2. bereavement, loss. 3. subtraction.
- ವಿರಹಿತ virahita, *adj.* Left, abandoned, diverted. —ಮೆಳ್ಳುನಿ to exclude, discard.
- ವಿರಾಗ virāga, *s.* Disregard of all carnal enjoyments, absence of passion.
- ವಿರುದ್ಧ viruddha, *adj.* Opposed, hindered; contrary, opposite.
- ವಿರೂಪ virūpa, *adj.* Deformed, ugly.
- ವಿರೂಪಾಕ್ಷ virūpākṣhe, *s.* Śiva, having an unusual eye in the centre of his forehead.
- ವಿರೇಚನೆ virēcanē, *s.* Purg- ing; evacuation; *also* ವಿರೋಚನೆ.

- ವಿರೋಧ virōdha, *s.* Animosity, opposition, contradiction. 2. prevention, hinderance. —ಗಾ ರೆ, —ದಾಯೆ, *see* ವಿರೋಧ. —ಆದ ಪಾತೆರುನಿ to speak against. —ಮೆಳ್ಳುನಿ, ವಿರೋಧಿಸುನಿ to oppose.
- ವಿರೋಧಿ virōdhi, *s.* An opponent, adversary, enemy. 2. the twenty-third year in the Hindu cycle of sixty.
- ವಿರೋಧಿಕೃತು virōdhikṛtu, *s.* The forty-fifth year in the Hindu cycle of sixty.
- ವಿಲಂಬ vilamba, *see* ವಿಳಂಬ.
- ವಿಲಂಬಿ vilambi, *s.* The thirty- second year in the Hindu cycle of sixty.
- ವಿಲಯತಿ, ವಿಲಾಯತಿ vilayati, vilā- yati, *s.* Europe. *adj.* European. —ಸುಣಾ chalk.
- ವಿಲಕ್ಷಣ vilakṣhaṇa, *adj.* Extra- ordinary, unprecedented, pe- culiar.
- ವಿಲಾಸ vilāsa, *s.* Superscription, mark *or* direction. 2. the price of a cloth, *etc.*, marked on it. ಮೇಲ್— the address of a letter.
- ವಿಲಾಸ vilāsa, *s.* Sport, pastime. 2. dalliance, wantonness, co- quetry.
- ವಿಲೆ, ವಿಲೆವಾರಿ vilē, vilevāri, *s.* Distribution, apportioning, arranging.
- ವಿವರ, ವಿವರಣೆ vivara, vivaraṇē, *s.* Explanation, particulars, de- tail. 2. circumstances, matter, affair.

ವಿವರಿಪುನಿ vivaripuni (ವಿವರಿ), *v. a.*

To explain at large; to describe distinctly.

ವಿವಾಕ vivāka, *see* ವಿವೇಕ.

ವಿವಾದ vivāda, *s.* Dispute, quarrel, law-suit.

ವಿವಾಹ vivāha, *s.* A wedding, marriage, matrimony.

ವಿವಿಧ vividha, *adj.* Diverse, various.

ವಿವೇಕ vivēka, *s.* Judgment, discernment, discrimination. 2. reconciliation. —ಅಪಿನಿ to be reconciled. —ಮಕ್ಕುನಿ to reconcile.

ವಿವೇಕಿ vivēki, *s.* A sensible man.

ವಿಶ viśa, *see* ವಿಷ.

ವಿಶಯ viśaya, *see* ವಿಷಯ.

ವಿಶಾಖಿ viśākhē, *s.* The sixteenth lunar mansion.

ವಿಶಾಲ viśāla, *s.* Diffusion, extension. 2. the firmament. *adj.* Wide, roomy, capacious, spacious.

ವಿಶಿಷ್ಟ viśiṣṭa, *adj.* All.

ವಿಶು viśu, *see* ವಿಷು.

ವಿಶುದ್ಧ viśuddha, *adj.* Pure, clean. 2. pious, virtuous.

ವಿಶೇಷ viśēsha, *s.* Sort, kind, manner. 2. distinction, difference. 3. eminence. 4. any thing unusual. *adj.* Distinct, different. 2. unusual, extraordinary. 3. much, great. —ದಿನ a festive day. —ಬುದ್ಧಿ superior talents. —ಸಂಗತಿ an extraordinary affair, some-

thing unusual. —ಮಕ್ಕುನಿ to distinguish; to make much of.

ವಿಶೇಷಣ viśēṣhaṇa, *s.* An attribute or adjective. 2. distinguishing, discriminating. ಕ್ರಿಯಾ— an adverb.

ವಿಶ್ರಮ viśrama, *s.* Repose, rest.

ವಿಶ್ರಮಿಪುನಿ, ವಿಶ್ರಮಿಸುನಿ viśramipuni, viśramisuni (ವಿಶ್ರಮಿ, ವಿಶ್ರಮಿಸ್), *v. n.* To rest, repose.

ವಿಶ್ರಾಂತಿ viśrānti, *s.* Repose, rest. —ಮಕ್ಕುನಿ to repose, rest.

ವಿಶ್ವ viśva, *s.* The world, universe; all. —ನಾಥೆ Lord of the world; Śiva; a proper name.

ವಿಶ್ವಾಮಿತ್ರೇ viśvāmitre, *s.* A monarch who became a Brahmarshi.

ವಿಶ್ವಾವಸು viśvāvasu, *s.* The thirtieth year in the Hindu cycle of sixty.

ವಿಶ್ವಾಸ viśvāsa, *s.* Faith, confidence, belief. 2. kindness, intimacy, favour. —ಘಾತಕೆ a betrayer of trust or confidence.

ವಿಶ್ವಾಸಿಸುನಿ viśvāsisuni (ವಿಶ್ವಾಸಿಸ್), *v. a.* To believe, trust.

ವಿಶ್ವೇ viśve, *s.* The heavenly architect.

ವಿಷ visha, *s.* Poison, venom. —ಕಲ್ಲೆ a famous remedy for snake-bite. —ಜಂತು a poisonous creature. —ಮುಂಗುಲಿ the shrub *Crinum deflexum*. —ಮೂಲಿ a kind of water-lily. ಕೈ—, *see* ಕೈಮಾನ್. —ಪಾಡುನಿ to poison.

ವಿಷಮ vishama, *adj.* Odd (in numbers). 2. uneven, rough. 3. painful, difficult, troublesome.

ವಿಷಯ vishaya, *s.* Any object of sense, any thing perceived by the sense; any object in general. 2. reference, relation, as to a person, place, *etc.* 3. the topic *or* subject of a discourse, *etc.* 4. *semen virile.* *postps.* Respecting, regarding. ಈ ವಿಷಯವು in this respect. ವಾ ವಿಷಯವು in what respect? on what subject? ಆ ವಿಷಯ ವಂಕ ಸೊತ್ತಿಜ್ಜಿ I am ignorant of that subject. ವಿಷಯಾತುರ uxorious. ವಿಷಯಾಸಕ್ತಿ inordinate devotion to women; lewdness.

ವಿಷು vishu, *s.* The fifteenth year in the Hindu cycle of sixty. 2. the vernal equinox; the feast observed on that day.

ವಿಷ್ಣು vishṇu, *s.* The second of the Hindu triad.

ವಿಷ್ಣುಕ್ರಾಂತಿ vishṇukrānti, *s.* The plant *Evolvulus alsinoides*, used as a decoction in fevers.

ವಿಸ visa, *see* ವಿಷ.

ವಿಸರ್ಗ visarga, *s.* The soft aspirate ಃ.

ವಿಸರ್ಜನೆ visarjanē, *s.* Quitting, relinquishing; dismissing.

ವಿಸರ್ಜಿಸುನಿ visarjisuni (ವಿಸರ್ಜಿಸುನಿ), *v. a.* To relinquish, abandon.

ವಿಸೇಸ visēsa, *see* ವಿಶೇಷ.

ವಿಸ್ತರಿಸುನಿ vistaripuni (ವಿಸ್ತರಿ), *v. a.* To make prolix; to diffuse, publish.

ವಿಸ್ತಾರ vistāra, *s.* Diffusion, extension. 2. abundance, plenty. 3. prolixity. —ಅಪಿಸ to become diffused, spread abroad; to extend, expand, dilate; to transpire, become public. —ಮಕ್ಕಪ್ಪನಿ, *see* ವಿಸ್ತರಿಸುನಿ.

ವಿಸ್ತೀರ್ಣ vistīrṇa, *adj.* Spread, extended, expanded. 2. large, great. *s.* Area, space, extent.

ವಿಸ್ಮಯ vismaya, *s.* Wonder, surprise. —ಅಪಿಸ to be surprised.

ವಿಸ್ಮೃತಿ vismr̥ti, *s.* Forgetfulness.

ವಿಹಿತ vihita, *adj.* Friendly, amiable. 2. fit, proper. 3. true, certain. —ಸಂಗತಿ a fact. —ಮಾರ್ಗ a friendly *or* proper manner.

ವಿಳಂಬ vilamba, *s.* Slowness, tardiness; delay, procrastination.

ವಿಳಂಬಿ vilāmbi, *see* ಎಲಂಬಿ.

ವಿಳಾಸ vilāsa, *see* ಎಲಾಸ.

ವೀಣೆ vīṇē, *s.* The Indian lute.

ವೀರ vīra, *adj.* Brave, valiant, strong, powerful. —ತನ, —ತ್ವೆ heroism, bravery.

ವೀರಭದ್ರೆ vīrabhadre, *s.* One of Śiva's attendants.

ವೀರೆ vīre, *s.* A hero, champion, warrior, brave man. ವೀರವ್ಯೇರಿ, ವೀರಾವ್ಯೇರಿ a great hero, very brave man.

- ವೀರ್ಯ virya, *s.* Heroism. 2. strength, vigour. 3. fortitude, firmness. 4. *semen virile*.
- ✓ ವೀಸ, ವೀಸ visu, visa, *s.* A sixteenth. 2. a weight of gold equal to a grain of rice.
- ವೀಳೆ, ವೀಳ್ಯ vilè, vilya, *s.* The betel leaf.
- ವು, ವೂ u, ū, *For words beginning with these letters see under ಉ, ಊ.*
- ವೃಂದಾವನ vrundāvana, *s.* A basin round the purple stalked basil, sacred to Vishṇu. 2. the shrine *or* tomb of a spiritual guide.
- ವೃತ vruta, *see* ವೃತ.
- ವೃತ್ತ vrutta, *s.* Verse, metre.
- ವೃತ್ತಾಂತ vruttānta, *s.* News, intelligence, tidings. 2. an event, occurrence.
- ವೃತ್ತಿ vrutti, *s.* Livelihood, profession, occupation.
- ವೃಥಾ vruthā, *adj.* Useless, fruitless. 2. *incorrect. adv.* In vain.
- ವೃದ್ಧ vrudha, *adj.* Old, aged, ancient. 2. wise, learned.
- ವೃದ್ಧಾಪ್ಯ vruddhāpya, *s.* Old age.
- ವೃದ್ಧಿ vrudhi, *s.* Enlargement, increase, augmentation, extension. 2. prosperity, success.
- ವೃದ್ಧಿ ವೃದ್ಧಿ vrudhe, *s.* An old man; an experienced man.
- ವೃಯು vruya, *see* ವೃಯು.
- ವೃಷಿಕ vruscika, *s.* A scorpion.
2. the sign *Scorpio*; the eighth solar month when the sun is in *Scorpio*.
- ವೃಷಭ vrushabha, *s.* A bull. 2. the sign *Taurus*; the second solar month when the sun is in *Taurus*.
- ವೃಷ್ಟಿ vrushti, *s.* Rain. ಅನಾ—drought. ಕನಕ— a shower of gold; a good shower of rain. ಪಷ್ಪ— a shower of flowers.
- ವೃಕ್ಷ vruksha, *s.* A tree.
- ವೆಂಕಟಗಿರಿ venkatagiri, *s.* The sacred hill of Tirupati.
- ವೆಂಕಟರಮಣಿ venkataramane, *s.* Vishṇu worshipped at Tirupati, *etc.*, under this designation.
- ವೆಚ್ಚ vecca, *s.* Expenditure, expense. ಆವಯ— income and expense.
- ವೆಜ್ಜ, ವೆರ್ದು vejja, vejhja, *see* ಎಜ್ಜ.
- ವೆತ್ಯಾಸ vetyāsa, *see* ವ್ಯತ್ಯಾಸ.
- ವೆಥೆ vethè, *see* ವ್ಯಥೆ.
- ✓ ವೆದ್ದಿ vedde, *adj.* Moist, wet.
- ವೆರ್ತ verta, *see* ವ್ಯರ್ತ.
- ವೇಗ vēga, *s.* Speed, velocity, quickness. *adj.* Quick, speedy.
- ವೇಜ್ಯ vejya, *see* ವ್ಯಾಜ್ಯ.
- ವೇದ vēda, *s.* The principal sacred writings of the Hindus, which are four in number, namely, ಮುಸ್ವೇದ, ಯಜುರ್ವೇದ, ಸಾಮವೇದ, and ಅಥರ್ವಣವೇದ. ಉಪ— supplementary Vēdas. ಸತ್ಯ— the true Vēda, the Bible.

ವೇದನೆ, ವೇಧನೆ vēdanè, vēdhanè, *s*
Pain, agony, distress. 2. sen-
sation, perception.

ವೇದಾಂಗ vēdāṅga, *s*. A subordi-
nate part of the Vēdas.

ವೇದಾಂತ vēdānta, *s*. The Upani-
shads *or* theological part of
the Vēdas.

ವೇದಾಂತಿ vēdānti, *s*. An adherent
to the Vēdānta system.

ವೇದಿ, ವೇದಿಕೆ vēdi, vēdikè, *s*. A
raised floor, especially one
used as an altar. 2. a
pulpit.

ವೇಲೆ velè, *see* ವೇಳೆ.

ವೇಶ್ಯಾಸ್ತ್ರೀ, ವೇಶ್ಯೆ vēśyāstrī, vēśyè,
s. A professional dancing
girl, prostitute, harlot.

ವೇಷ, ವೇಸ vēsha, vēsa, *s*. A
mask, disguise. 2. ornament,
dress, decoration. —ಪಾಡುನಿ
to disguise one's self.

ವೇಷ್ಟಿ vēśhtī, *see* ಯೇಷ್ಟಿ.

ವೇಳೆ, ವೇಳ್ಯೆ velè, vēlyā, *s*. Time,
period, opportunity.

ವೈ vei, *see* ವೈ.

ವೈಕ್ veiku (*dat. of* ವಾ), *pron.*
For what?

ವೈಕುಂಠ veikuṅṭha, *s*. The para-
dise of Vishṇu.

ವೈಚರ veicāry, *see* ಜೈತಿರ್.

ವೈಜಯಂತಿ veijayanti, *s*. The
garland of Vishṇu. 2. a flag.

ವೈಡೂರ್ಯ, ವೈಡೂರ್ಯ veidūrya,
veidhūrya, *s*. A gem of a
fine azure-blue colour, *Lapis*
lazuli, beryl.

ವೈದಿಕ veidika, *adj.* Conformable
to the Vēdas; scriptural. 2.
spiritual.

ವೈದಿಕೆ veidike, *s*. A Brahman well
versed in the Vēdas. 2. a
priest. 3. a doctor of law.

ವೈದ್ಯ veidya, *s*. The science of
medicine; *also* ವೈದ್ಯಕಾಸ್ತ್ರ. 2.
medical aid, advice *or* pre-
scription. —ಚೆನ್ನಿನಿ to give medi-
cine.

ವೈದ್ಯೆ veidye, *s*. A physician; *also*
ವೈದ್ಯದಾಯಿ.

ವೈಧವ್ಯ veidhavya, *s*. Widowhood.

ವೈನ್ veinu, *see* ವಾ.

ವೈನ veina, *see* ವಯನ.

ವೈಪ, ವೈಪು veipa, veipu, *s*. Elonga-
tion, enlargement, growing
long. —ಗಂಟೆ a loop, noose.
—ನೂಲು a waist cord.

ವೈಪುನಿ veipuni, *see* ಬಯಪನಿ.

ವೈಭವ, ವೈಭೋಗ veibhava, veibhō-
ga, *s*. Happiness, enjoyment.
2. wealth, riches. 3. majesty,
glory. —ಮಕ್ಕನಿ to enjoy.

ವೈಮನಸ್ veimanasu, *s*. Sadness,
dislike, sorrow, disinclination,
offence.

ವೈಮಾಲೆ veimālè, *s*. Fiction, in-
vention. 2. *see* ಬಯಮಾಲೆ. *adj.*
Fictitious, invented. —ಪಾಕರು
ನಿ to invent a story.

ವೈಮಾಳಿಗೆ veimāḷigè, *s*. An open
upstair room.

ವೈಮೆ veimè, *s*. Straightness, fit-
ness, rectitude. 2. *see* ವಾಯಿಮೆ.
—ಮರ a straight tree.

ವೈಯಪುರೆ, ವೈಯಾಪುರೆ veiyapurè, veiyāpurè, *s.* A temporary roof. —ಕಟ್ಟುನಿ to build a temporary roof.

ವೈಯಾರ veiyāra, *see* ಬಯ್ಯಾರ.

ವೈಯಿ veiyi, *see* ವೈ.

ವೈರ, ವೈರತ್ವ veira, veiratva, *s.* Enmity, hostility, natural antipathy. —ಮೆಚ್ಚುನಿ to hate.

ವೈರಾಗಿ veirāgi, *s.* An ascetic, devotee, mendicant.

ವೈರಾಗ್ಯ veirāgya, *s.* The absence of worldly passion or desire, want of affection, self-renunciation.

ವೈರಿ veiri, *s.* An enemy, adversary, foe. ಸ್ವಪ್ಪೈರಿಳು six properties of fallen humanity, namely, ಕಾಮ lust, ಕ್ರೋಧ anger, ಲೋಭ avarice, ಮೋಹ love, ಮದ pride, and ಮತ್ಸರ envy, hatred.

ವೈಲಿ veilu, *s.* A whirlpool, eddy; a strong current of water.

ವೈಲತೆ veilatu, *s.* Danger, difficulty.

ವೈಶಾಖ veisākha, *s.* The second lunar month. 2. mid-summer.

ವೈಶ್ಯ veisya, *s.* The agricultural and mercantile tribe. ವೈಶ್ಯನಿ a man of such a tribe.

ವೈಷಮ್ಯ veishamyā, *s.* Inequality, unevenness. 2. prejudice, bias, prepossession. —ಮೆಚ್ಚುನಿ to be biassed.

ವೈಷ್ಣವೆ veishṇave, *s.* A follower of Vishṇu.

ವೈಸಲ್ veisalu, *see* ಬಶೀಲ್.

ವೈಸಲ್ಯ veisalmè, *s.* Partiality; favouritism; bias, prepossession.

ವೈಸಾಣ್ಕ veisāṅṅu, *s.* Acceptation, taking charge of.

ವೈಸುನಿ, ವೈಸೊಣುನಿ veisuni, veisonuni (ವೈಸು, ವೈಸೊ), *v. a.* To sustain, support, bear. 2. to take charge or responsibility of.

ವೋ, ವೋ vo, vō, *For words beginning with these letters, not found here, see under* ಉ, ಬ, ಓ.

ವೋಟ್ವೆನ್ votvasu, *s.* Whitewash. —ಕೊರ್ಪಿನಿ to whitewash.

ವೊಡುಂಗೇಲುನಿ vodūngeluni (ವೊಡುಂಕೆಲ್), *v. n.* To fade, wither.

ವೊಡ್ಡು vodḍu, *s.* Obstinacy, stubbornness. —ವರಂಟೆ ಮೆಚ್ಚುನಿ to importunate obstinately.

ವೊಯಿಪುನಿ voyipuni, *see* ಬಯಿಪುನಿ.

ವೊಯಿಮೆ voyimè, *s.* Artful, skillful, dexterous. 3. *see* ವೈಮೆ.

—ದ ಪಾತೆರ speaking artfully.

ವೊಯಿಸಲ್ voyisalu, *see* ಬಶೀಲ್.

ವೊಯ್ಯ ಕೈಯ್ಯ voyyakeiyya, *s.* Struggle, wrangling.

ವೊರ vora, *see* ಬರ.

ವೊರಟುನಿ voratuni, *see* ಬರಟುನಿ.

ವೊರತೆ voratè, *s.* Source, spring, fountain.

ವೊರಾತೆ vorāta, *see* ಬರತೆ.

ವೊರಿಯಾಕರಿಯಾ voriyākariyā, *s.* A precarious condition. *adj.* Precarious, critical, uncertain.

ವೊರುಂಕು vorunku, *see* ಬಂಕುಂ.

ವೊರುವ, ವೊರುವೆ voruva, voruvè, *see* ಬರ್ವ.

ವೊರೆಟುನಿ voretuni (ವೊರೆಟೆ), *v. n.*

To stick in the mire, as a wheel; to clog. 2. to be in a strait. 3. *see* ಬರಟುನಿ.

ವೊರೋನೆ vorōnè, *adv.* At once; *cf.* ಬರ.

ವೊರ್ಕಡಿ vorkaḍi, *see* ಬರ್ಕಡಿ. 2. *see* ಬರ್ವಲೆ.

ವೊಲುಮೆ volumè, *see* ಬಲಮೆ. 2. *see* ಹೋಲುವೆ.

ವೋಕುಳಿ vōkuli, *see* ಬಿಕಳಿ.

ವೋಡುರಿಮಾಡ vōdurimāḍa, *s.* A very small demon shrine.

ವಾಸ್ ವಾಸ್, *s.* Prosperity, good luck.

ವೈಯಿ voi, *s.* A small log of wood, a stake used for a hedge; *cf.* ತೂನ. —ಕಡ್ಪುನಿ to cut and prepare stakes for a hedge.

ವೈಯಿಪುನಿ voipuni, *see* ಬಯಿಪುನಿ.

ವ್ಯಂಜನ vyaṅjana, *s.* A consonant.

ವ್ಯಕ್ತ vyakta, *adj.* Clear, plain, evident. 2. individual, specific. ವ್ಯಕ್ತಿ individuality.

ವ್ಯತಿರಿಕ್ತ vyatirikta, *adj.* Different, distinct. —ಅದ್ ನಡಪುನಿ to behave differently from what one ought.

ವ್ಯತ್ಯಾಸ vyatyāsa, *s.* Contrariety, opposition, reverse; difference. 2. inverted *or* retrograde order. —ಮಳ್ಪುನಿ to make a difference.

ವ್ಯತಿ, ವ್ಯಥೆ vyatè, vyathè, *s.* Pain;

distress. 2. fear, alarm. —ಅ ಪಿನಿ to be in pain, to be distressed. —ಟೆ ಲುಪ್ಪನಿ to be in distress.

ವ್ಯಭಿಚಾರ vyabhiçāra, *s.* Adultery, prostitution. 2. erring, straying. —ಮಳ್ಪುನಿ to commit adultery.

ವ್ಯಭಿಚಾರಿ vyabhiçāri, *s.* An adulterer. 2. an adulteress. 3. one who is going astray.

ವ್ಯಯ vyaya, *s.* The twentieth year in the Hindu cycle of sixty. 2. expenditure, spending. —ಮಳ್ಪುನಿ to spend.

ವ್ಯರ್ಥ vyartha, *adj.* Useless, vain, unprofitable, unmeaning. —ತೆ ವಾನಿ. —ಅದ್ in vain.

ವ್ಯವಧಾನ vyavadhāna, *s.* Leisure, opportunity.

ವ್ಯವಸಾಯ vyavasāya, *s.* Cultivation. 2. exertion, effort, perseverance, industry.

ವ್ಯವಸ್ಥೆ vyavasthè, *s.* A decree, decision. 2. settlement, disposition.

ವ್ಯವಹಾರ vyavahāra, *s.* Litigation, law-suit. —ಮಳ್ಪುನಿ, ವ್ಯವಹರಿಸುನಿ to litigate, contest.

ವ್ಯಸನ vyasana, *s.* Grief, sorrow. 2. care, thought, concern. 3. calamity, misfortune. 4. fault, vice, frailty. ಪರ್ವಿ— the vice of drunkenness. ಪುಸೆರೆವ— the vice of chewing tobacco. —ಅ ಪಿನಿ to be grieved. ವ್ಯಸನೊಡು ಪ್ಪನಿ to be in sorrow.

ವ್ಯಾಕರಣ vyākaraṇa, *s.* Grammar.

ವ್ಯಾಕುಲ vyākula, *adj.* Perplexed, confused, bewildered. *s.* Distress, perplexity, grief; *also* ವ್ಯಾಕುಲತೆ.

ವ್ಯಾಖ್ಯಾನ vyākhyāna, *s.* An explanation, exposition, gloss, commentary.

ವ್ಯಾಘ್ರ vyāghra, *s.* A tiger.

ವ್ಯಾಜ್ಯ vyājya, *s.* A law-suit, dispute, quarrel. —ಮಾಪ್ಪನಿ to dispute; to sue.

ವ್ಯಾಧಿ vyādhi, *s.* Sickness, disease, plague.

ವ್ಯಾಪಕ vyāpaka, *adj.* Diffusive, pervading, comprehensive. —ಆಪನಿ to diffuse, spread.

ವ್ಯಾಪಕೆ vyāpake, *s.* A ruler, superior person.

ವ್ಯಾಪಾರ vyāpāra, *s.* Occupation, business, commerce, trade; *cf.* ಜ್ಯಾರ. —ಮಾಪ್ಪನಿ to trade.

ವ್ಯಾಪಿಸುನಿ vyāpisuni (ವ್ಯಾಪಿಸ್), *v. n.* To pervade, extend, spread.

ವ್ಯಾಸ vyāsa, *s.* The diameter in geometry. 2. division.

ವ್ಯಾಸಂಗ vyāsaṅga, *s.* Knowledge *or* experience in learning. 2. state, circumstances.

ವ್ಯಾಸೆ vyāse, *s.* The original compiler *or* arranger of the Vēdas; a sage.

ವ್ರಣ vṛaṇa, *s.* An ulcer, sore, wound.

ವ್ರತ vṛata, *s.* A vow, any meritorious act of devotion, the voluntary *or* vowed observance of any penance, austerity, *etc.* —ಮಾಪ್ಪನಿ to observe a vow; to perform some act of piety.

ವ್ರಯ vṛaya, *s.* Expense, expenditure. 2. waste.

ವ್ಹಾ, ವ್ಹಾವ್ಹಾ vḥā, vḥāvḥā, *intj.* Bravo! well done!

ಶ್ರ

ಶ್ರ śā, The forty-third letter of the alphabet.

ಶ್ರಂಕೆ śāṅku, *see* ಶಂಕೆ.

ಶ್ರಂಕೆ śāṅka, *s.* The conch-shell, used as a horn, and for offering libations. —ಶ್ರಂಕೆ a flower of the creeper *Clitoria ternatea*. ಬಲಮುರಿ— a conch winding to the right. ಯೆತ ಮುರಿ— a conch winding to

ಶ

the left. —ಉರಿಪನಿ to blow a conch.

ಶ್ರಂಕರೆ śāṅkare, *s.* Śiva, he who makes happy.

ಶ್ರಂಕಿನಿ śāṅkini, *s.* One of the four classes of females.

ಶ್ರಂಕಿಯುನಿ śāṅkiyuni (ಶಂಕೆ), *v. n.* To doubt, fear, be alarmed.

ಶ್ರಂಕೆ śāṅkē, *s.* Terror, fear, apprehension. 2. doubt, sus-

picion, uncertainty. 3. envy, jealousy.

ಶಂಖ śaṅkha, *see* ಶಂಕ.

ಶಂಖಪಾಷಾಣ śaṅkhaṇā, *s.*

Rats-bane, arsenic.

ಶಂಭು śambhu, *s.* Śiva.

ಶಕ śaka, *s.* An epoch, era.

ಶಕುತಿ śakuti, *see* ಶಕ್ತಿ.

ಶಕುನ śakuna, *s.* An omen, augury. 2. an ominous bird. —ದಾಯಿ

an interpreter of omens.

ಅವ— a bad omen. ಶುಭ— a

good omen. —ತೂಪಿನಿ to consult

an omen.

ಶಕೆ śakē, *see* ಶಕೆ.

ಶಕ್ಯ śakya, *s.* Apprehension, suspicion, doubt. —ಅಪಿನಿ, —ಉ

ಪ್ಪನಿ to have doubt. —ಮಪ್ಪನಿ

to suspect, doubt.

ಶಕ್ಕರ śakkarē, *see* ಸಕ್ಕರೆ.

ಶಕ್ತ śakta, *adj.* Able, strong, powerful, capable.

ಶಕ್ತಿ śakti, *s.* Power, strength, prowess. 2. an iron spear *or*

dart. 3. the energy *or* active

power of the deity, personified

as his wife. ಅ— impotence,

weakness. ಶಕ್ತಾರ್ಥ the potential

mood.

ಶಕ್ತೆ śakte, *s.* A strong *or* powerful man.

ಶಕ್ಯ śakya, *adj.* Practical, possible. ಅ— impracticable.

ಶಕ್ಯಮುನಿ śakyamuni, *s.* Goutama the founder of Buddhism.

ಶಗ್ನಿ śagti, *s.* Extravagance. 2. *see* ಶಕ್ತಿ. 3. *see* ಸಕ್ತಿ.

ಶತ śata, *adj.* A hundred. 2. many. —ಪ್ರಯತ್ನ a great effort.

—ಮಾನ a century. —ಸಂವತ್ಸರ a

hundred years; a long life.

ಶತಭಿಷಾ ಸತಾಭಿಷಾ, *s.* The twenty-fourth lunar mansion.

ಶತ್ರು śatru, *s.* An adversary, foe, enemy.

ಶನಿ, ಶನಿಸ್ರೆ, ಶನೀಶ್ವರೇ śani, śanisre, śaniśvare, *s.* The planet Sa-

turn *or* its regent. 2. distress,

calamity. ಶನಿವಾರ Saturday.

ಶನಿಸತ್ತುನಿ to be in distress.

ಶಪಥ śapatha, *s.* An oath, protestation, asseveration by

2. an imprecation, curse,

oath. —ಮಪ್ಪನಿ to swear,

take an oath; to resolve

solemnly.

ಶಪಿಸುನಿ śapisuni (ಶಪಿನಿ), *v. a.* To curse, adjure.

ಶಬಾಸಾ śabāsa, *intj.* Bravo! well done!

ಶಬ್ದ śabda, *s.* Sound, a sound.

2. a word. ಅಪ— an ungram-

matical expression, speaking

irrelevantly *or* improperly.

ನಿಶ್ಯಬ್ದ noiseless, silent, still.

ಶಬ್ದಾರ್ಥ literal meaning. —ಆ

ಪಿನಿ to sound, a sound to be

made. —ಮಪ್ಪನಿ to sound,

make a noise.

ಶಮ, ಶಮನ śama, śamana, *s.*

Mental tranquillity, calm-

ness. 2. subduing, pacifying,

quenching. ಉಪ— refreshing,

cooling.

ಶಮಿಸುನಿ śāmisuni (ಶಮಿಸು), *v. n.*

To pacify, appease.

ಶಯನ śāyana, *s.* Sleep, lying down, reposing. —ಮಳುವಿನಿ to sleep; to lie down.

ಶರ śāra, *s.* An arrow.

ಶರಂಗ್ śāraṅgu, *see* ಸಿರಂಗ್.

ಶರಣ śāraṇa, *s.* Protection, refuge, shelter. ಶರಣಾಗತೆ, ಶರಣಾರ್ಥಿ a refugee, one who seeks protection.

ಶರಣುśāraṇu, *s.* Obeisance, reverence, salutation. —ಮಳುವಿನಿ to salute.

ಶರತ್ಕಾಲ, ಶರದ್ರತು śāratkāla, śāradratu, *s.* Autumn.

ಶರಭ śārabha, *s.* A fabulous animal.

ಶರಾಬ್ śārābū, *s.* Brandy, liquor, spirit.

ಶರಾರತ್ śārāratu, *s.* Force, violence. 2. mischief, hurt.

ಶರೀರ śārīra, *s.* The body. *adj.* Bodily, corporeal. —ಪ್ರಕೃತಿ the constitution. ಕಫ—, ಪಿತ್ತ—, ವಾತ— are the different constitutions of the body.

ಶರೀರಿ śārīri, *s.* An animal or sentient being.

ಶರೆ śārè, *see* ಶರೆ.

ಶರ್ತ, ಶರ್ತ śārtu, śārtā, *s.* A condition, stipulation, clause. 2. an agreement, compact. 3. a bet or wager. —ಮಳುವಿನಿ to bet.

ಶಲ್ಯ śālya, *s.* The shrub *Van-guerca spinosa*.

ಶಲ್ಯ, ಶಲ್ಲೆ śālya, śallè, *s.* A thin upper cloth, generally without border; *cf.* ಶೇಲೆ. *adj.* Thin, fine. —ಕುಂಟು a fine cloth.

ಶವ śāva, *s.* A corpse, dead body.

ಶಶಿ śāśi, *s.* The moon.

ಶಸ್ತ್ರ śāstra, *s.* A weapon. 2. a surgical instrument. —ಪ್ರಯೋಗ discharging a weapon; surgical operation.

ಶಹರ್, ಶಹಾರ್ śāharu, śāhāru, *s.* A city, town. 2. a bazaar.

ಶಾಂತ śānta, *adj.* Calm, patient, tranquil. —ಸೂಲಿ quietness, meekness, patience. ಕಾಂತಾನನ mercy-seat. —ಆಪಿನಿ to be calm, quiet, appeased; to abate, as fever, *etc.* —ಮಳುವಿನಿ to appease, quench.

ಶಾಂತಿ śānti, *s.* Tranquillity, quiet, peace. 2. patience. 3. mildness. 4. rest, repose. 5. preliminary ceremonies to prevent inauspicious accidents at any religious ceremonies. 6. remission, alleviation. 7. removing the effects of unhappy stars, inauspicious omens, *etc.* ಸ್ರಾಮ— a ceremony performed to avert a plague, *etc.* ನವಸ್ರವ— a ceremony performed to propitiate the nine principal planets.

ಶಾಂತಿಮರ śāntimāra, *s.* The tree *Terminalia bellerica*; also ಅ

ಪ್ಪವೃಷ್ಠಿ

ಶಾಖೆ śākhe, *s.* A part, branch, subdivision.

ಶಾನಭೋಗೇ śānabhōge, *see* ಶೇಣವೆ.

ಶಾನೆ śāne, *s.* A clever man. 2. *see* ಸಾಣೆ.

ಶಾಪ śāpa, *s.* Curse, imprecation, malediction; abuse. —*ನ್ರಸ್ತೆ* an accursed man. —ನಿರ್ಣಯ condemnation. —ವಿಮೋಚನೆ deliverance from a curse. —ಕೊರ್ಪಿನಿ to curse.

ಶಾಪಿಯುನಿ, ಶಾಪ್ಯುನಿ śāpiyuni, śāpyuni (ಶಾಪಿ), *v. a.* To curse.

ಶಾಬಸ್, ಶಾಬಾಸ್ śābaṣy, śābāṣy, *see* ಶಬಾಸ್.

ಶಾಯಿ śāyi, *s.* Ink. —*ಪಪ್ಪಿ*, —*ದಾತಿ* an inkstand.

ಶಾಯಿದಿ śāyidi, *s.* A witness. 2. evidence.

ಶಾರ್ śāru, *s.* A town.

ಶಾರದೆ śārādē, *s.* Sarasvati, the goddess of speech and knowledge in general.

ಶಾರ್ದೂಲ śārdūla, *s.* The royal tiger. *adj.* Excellent, superior.

ಶಾರ್ವರಿ śārvari, *s.* The thirty-fourth year in the Hindu cycle of sixty.

ಶಾಲ್ śālu, *see* ಶಾಲು.

ಶಾಲಿ śāli, *adj.* (*in comp.*) Possessing, having. ಜಯ— a conqueror. ಬುದ್ಧಿ— a wise man.

ಶಾಲಿವಾಹನೆ śālivāhane, *s.* An ancient king and institutor of the era called the Śālivāhanaśaka, which commences A. D. 78.

ಶಾಲು śālu, *s.* A shawl.

ಶಾಲೆ śālē, *s.* A hall, room, chamber. 2. a school. ಸೋ— a cow-pen. ವಿದ್ಯಾ— a college.

ಶಾವಂತಿ, ಶಾವಂತಿಗೆ śāvanti, śāvantigē, *see* ಶೇಮತ್ತಿಸಿ.

ಶಾಶ್ವತ, ಶಾಶ್ವತಶ್ಶಾಶ್ವತ, śāśvata, śāśvita, *adj.* Perpetual, eternal. 2. fixed, stable, permanent, durable. —ಕೆಲಸ durable work. —ಸದವಿ eternal bliss. —ಅದ್ವಿ permanently.

ಶಾಸನ śāśana, *s.* A charter, grant, usually inscribed on stone or copper. 2. a deed, written contract. ಶಾಂಬು— an inscription on copper. ಮರಣ— a will, testament.

ಶಾಸ್ತ್ರಶ್ಶಾಸ್ತ್ರ, śāstra, *s.* Scripture, science, institutes of religion, law, or letters. 2. any work of literature or science in general. ಸಂಕಿತ— arithmetic. ಜ್ಯೋತಿಷಿ— astronomy, astrology. ಧರ್ಮ— a code of laws.

ಶಾಸ್ತ್ರೀ śāstri, *s.* A pundit, teacher of sacred science, or one skilled in it.

ಶಾಸ್ತ್ರೋಕ್ತ śāstrōkta, *adj.* According to scripture, agreeable to science.

ಶಿಶಿ, *Words not found beginning with this letter must be sought under ಶಿ or ಸಿ.*

ಶಿಶಿ, *intj.* denoting disgust, loathing, etc. Fie!

ಶಿಂಕದಂಡಣಿ śiṅkadanḍaṇē, *s.* Capital punishment.

- ಶೀಂಕಿರಿ śīnkiri, *see* ನೀಂಕಿರಿ.
- ಶಿಂಗರಿವುನಿ śiṅgaripuni, *see* ಶೃಂಗರಿವುನಿ.
- ಶಿಂಗಾರ śiṅgāra, *see* ಶೃಂಗಾರ.
- ಶಿಂಗಿ śiṅgi, *see* ಸಿಂಗಿ.
- ಶಿಂಗಿರಿ śiṅgiri, *s.* A kind of fish.
- ಶಿಂಧ್ śiṅḍy, *adj.* True, established; valid.
- ಶಿಂಹ śiṁha, *see* ಸಿಂಹ.
- ಶಿಕಸ್ತ, ಶಿಕಸ್ತು śikastu, śikastu, *s.* Doubling a paper into folds before writing upon it.
- ಶಿಕಾರ್, ಶಿಕಾರಿ śikāru, śikāri, *s.* Hunting. —ಮಕ್ಕನಿ to hunt.
- ಶಿಕೆ, ಶಿಖೆ śikē, śikhē, *s.* Heat.
- ✓ಶಿಕ್ಕುನಿ śikkuni, *see* ಶಿಕ್ಕನಿ.
- ಶಿಕ್ಕೆಯುನಿ śikkeyuni (ಶಿಕ್ಕೈ), *v. n.* To end, be complete.
- ಶಿಖಿಯುನಿ śikheyuni (ಶಿಖಿ), *v. n.* To be hot, sultry.
- ಶಿಗುರು śiguru, *s.* A sprout, germ.
- ಶಿಗುರುನಿ śiguruni, *see* ಶಿಗುರುನಿ.
- ✓ಶಿಟ್ಟು śiṭṭu, *s.* Anger, displeasure.
- ಶಿಟ್ಟೇಶಿ śiṭṭēśi, *s.* Trouble.
- ಶಿಡಿಕೆ, ಶಿಡಿಗೆ śidikē, śidigē, *see* ಶಿಡಿಕೆ.
- ಶಿಡಿವುನಿ śidipuni, *see* ಶಿಡಿವಿ.
- ✓ಶಿಡಿಬು, ಶಿಡಿಬು śidibu, śidubu, *s.* The pustule of small-pox.
- ಶಿಡಿಲ್ śidilu, *see* ಶಿಡಿಲ್.
- ಶಿಡಿ śidi, *see* ಸಿಡಿ.
- ಶಿಡಿಗೋಳಿ śidigōli, *s.* The tree *Urostigma pisiferum*.
- ಶಿಡಿ śiddi, *see* ಶಿಡ್ಡೈ.
- ಶಿಡಿಗೈ, ಶಿಡಿಗೈ śidigāi, śiddē, *s.* A quarter seer.

ಶಿಪರಸ್, ಶಿವಾರಸ್ śiparasu, śipārasu, *s.* Recommendation, commendation. —ಕಾಗಜಿ a certificate, testimonial. —ಕೊರ್ಪಿನಿ to commend. —ಮಕ್ಕನಿ to recommend.

ಶಿಪಾಯಿ śipāyi, *s.* A soldier, sepoy.

✓ಶಿಬ್ಬ, ಶಿಬ್ಬು śibba, śibbu, *see* ಸುಬ್ಬ.

✓ಶಿಮೆ śima, *s.* Cold, moistness.

ಶಿಮುದ್ರೆ śimudrē, *see* ಶ್ರೀಮುದ್ರೆ.

ಶಿಯಮ್ śiyamu, *adj.* Third, inferior. —ತರ third sort or quality.

ಶಿರ, ಶಿರಸ್ಸು śira, śirassu, *s.* The head. ಶಿರಶ್ಚೇದನ decapitation. ಶಿರಸಾವಹಿಸುನಿ to carry on the head; to obey implicitly.

ಶಿರಿ śiri, *see* ಶ್ರೀ. 2. *see* ಶಿರಿ.

ಶಿರಿವೊಂನೆ śiriponnē, *s.* The poon tree, *Calophyllum apetalum*.

ಶಿರೆ śirē, *see* ಶಿರೆ.

ಶಿರೋಮಣಿ śirōmaṇi, *s.* A crest gem. 2. a headman; a leader.

✓ಶಿರ್ದುನಿ śirduni (ಶಿರ್ದು), *v. a.* ✓To correct, reform, alter, rectify. 2. to afflict, grieve, torment, trouble. 3. to reproach.

ಶಿರ್ದೆ śirbē, *see* ಶಿರ್ದೆ.

ಶಿರ್ದೆ śirva, *see* ಶಿರ್ದೆ.

ಶಿಲಾ śilā, *adj.* Of stone, made of stone. —ಮಯ made of, or abounding in stone. —ಮೂರ್ತಿ a stone image. —ಕಾನನ a charter inscribed on stone.

ಶಿಲೆ śilē, *s.* A stone; also ಶಿಲೆಕಲ್ಲ.

✓ಶಿಲೆ śilē, *s.* A fishing rod. —ಕೊರ್ಪಿನಿ to stir up, incite.

ಶಿಲ್ಪ, ಶಿಲ್ಪಿ *śilpa, śilpi, s.* Any manual *or* mechanical art.

—ಕಾಸ್ತ್ರ *architecture, sculpture.*

ಶಿವ, ಶಿವೆ *śiva, śive, s.* Śiva, the third of the Hindu triad, the destroyer. ಶಿವಪೂಜಾ *Śiva's history.* ಶಿವಪೂಜೆ *adoration of Śiva.* ಶಿವಭಕ್ತೆ *a follower of Śiva.* ಶಿವರಾತ್ರಿ *the thirteenth night of the second fortnight of the eleventh lunar month observed in honour of Śiva's birth.*

ಶಿವಾಯಿ, ಶಿವಾಯಿ *śivāyi, śivāi, adv.* Besides, except. *adj.* Excluded, exempted.

ಶಿಷ್ಯ, ಶಿಷ್ಯೆ *śiṣṣe, śiṣhye, s.* A pupil, disciple, follower.

ಶಿಸ್ತು, ಶಿಸ್ತು *śistu, śistu, s.* A land-tax. 2. a mark, aim.

ಶಿಕ್ಷಕೆ *śikshake, s.* An instructor.

ಶಿಕ್ಷಿಸುನಿ *śikshisuni (ಶಿಕ್ಷಿಸುನಿ), v. a.* To punish, fine, correct.

ಶಿಕ್ಷೆ *śikshè, s.* Punishment, correction, chastisement. 2. instruction. —ರಕ್ಷೆ *punishment and protection.* —ಕೊರ್ಪಿನಿ *to punish.*

ಶೀಲೆ *śī, adj.* Sweet. —ಕರ *sweet and hot, sweetish, not sufficiently hot, as a dish.*

ಶೀಲಕಿರಿ *śīnkiri, see ನೀಲಕಿರಿ.*

ಶೀಲಟುನಿ *śīṅṅuni, see ನೀಲಟುನಿ.*

ಶೀಲತಿರಿ *śīntiri, s.* Sprinkling.

ಶೀಲತೆಲ್ *śīntelḥ, see ನೀಲತೆಲ್.*

ಶೀಗ್ರ, ಶೀಘ್ರ *śīgra, śīghra, adj.*

Quick, swift, speedy. *adv.* Quickly.

ಶೀಗ್ರೆ *śīgrè, see ನೀಗ್ರೆ.*

ಶೀಗ್ರೊಂಡೆ *śīgṛṇḍè, see ಶೀಮೊಂಡೆ under ಶೀಮೆ.*

ಶೀತ *śīta, s.* Cold, chillness, catarrh. *adj.* Cold, chill. —ಜರ *ague.* —ಆಪಿಸಿ *to be cold; to catch cold, suffer from cold.*

ಶೀತಾಫಲ *śītāphala, s.* The white custard-apple.

ಶೀತಾಳಿ *śītāli, s.* A white species of cocoanut. 2. *see ಶ್ರೀತಾಳಿ.*

ಶೀತೆ *śītè, see ನೀತೆ.*

ಶೀತೋಷ್ಣ *śītōshṇa, s.* Cold and heat. *adj.* Cold and hot.

ಶೀದ *śīda, see ನೀದ.*

ಶೀಪೆ *śīpè, s.* Sweetness, pleasantness. *adj.* Sweet, pleasant, agreeable. —ನಡ್ಡಿ *liquorice.*

ಶೀಮೆ *śīmè, s.* A country. 2. England. —ಸೊಂಡೆ *a kind of red flower.* —ಸುಂಣ *chalk.*

ಶೀಯಮ್ *śīyamḥ, see ಶಿಯಮ್.*

ಶೀರ್ *śīru, see ಶೀರ್.*

ಶೀರೆ *śīrè, s.* A female's garment.

ಕಂಪುಳಿ—, ಕಸ್ತೂರಿನಡ್ಡಿ—, ಕಾಂಗ್—, ಕೊಟ್ಟಿಗಾರ—, ಗರ್ಭಸುತ್ತಿ—, ಪಟ್ಟಿ—, ಪೈರಣಿ—, ಬಾಣ—, ರಾವಣಿ— are different sorts of it.

ಶೀಲ *śīla, s.* Conduct, virtue. 2. nature, quality, disposition. ಡು— *bad nature or disposition.* ಸು— *good nature or disposition.* ಆಯು ಶೀಲ ಪಿಂಚಿ *I know his disposition.*

ಶ್ರೀಲೆ ಸಿಲೆ, *see* ಶಿಲೆ.
 ಶ್ರೀಶ್ರೀ ಸಿಶಿ, *intj.* Fie! fie! *cf.* ಶಿ.
 ಶ್ರೀಸ ಸಿಶಾ, *see* ನೀಸ.
 ಶ್ರೀಸ, ಶ್ರೀಸೆ ಸಿಶಾ, ಸಿಶೆ, *s.* A glass bottle.
 ಶ್ರೀಳ್ ಸಿಲು, *see* ನೀಳ್.
 ಶುಂಠಿ ಸುಂಠಿ, *s.* Ginger, dry ginger; *also* ಸೂಂಠಿ.
 ಶುಕ್ರ, ಶುಕ್ರೆ ಸುಕ್ರಾ, ಸುಕ್ರೆ, *s.* Venus.
 2. the name of a man; *also* ಶುಕ್ರೆ. ಶುಕ್ರವಾರ Friday.
 ಶುಕ್ಲ ಸುಕ್ಲಾ, *s.* White colour. 2. the third year in the Hindu cycle of sixty. 3. *semen virile.* *adj.* White. —ಪಕ್ಷು the bright lunar fortnight.
 ಶುಚಿ ಸುಚಿ, *s.* Purity, purification. *adj.* Pure, ceremoniously pure. 2. clean, purified. 3. faultless.
 ಶುದ್ಧ ಸುದ್ಧಾ, *adj.* Clean, pure, cleansed, purified. 2. faultless, correct. 3. entire, complete. *s.* The bright lunar fortnight. —ಶ್ವೆ cleanliness, purity, cleanness. —ಪ್ರತಿ a correct copy. —ಜೊಳ್ಡು entirely white. —ಸುಳ್ಳು altogether false. —ಆಪಿನಿ to be clean, ceremoniously clean. —ಮಳ್ಳುನಿ to purify.
 ಶುದ್ಧಿ ಸುದ್ಧಿ, *s.* Purity. ಶುದ್ಧೀಕರಣ sanctification.
 ಶುಭ ಸುಭಾ, *adj.* Auspicious, fortunate, happy, prosperous. *s.* Any auspicious ceremony; *also* ಶುಭಕಾರ್ಯ. ಅ— inauspi-

icious. —ಎನ a lucky day; a holiday. —ವಾರ್ತೆ good news. —ಆಪಿನಿ to prosper, thrive. —ಮಸ್ತು let it prosper.
 ಶುಭಕೃತ್ತು ಸುಭಾಕೃತ್ತು, *s.* The thirty-sixth year in the Hindu cycle of sixty.
 ಶುಭಾಷಿತ ಸುಭಾಷಿತಾ, *see* ಸುಭಾಷಿತ.
 ಶುಭ್ರ ಸುಭ್ರಾ, *adj.* White. 2. pure, clean. —ಕಣ್ಣಿ, —ದೃಷ್ಟಿ clear eye-sight. —ಆಪಿನಿ to be clean.
 ಶುಮಾರ್ ಸುಮಾರು, *see* ಸುಮಾರ್.
 ಶುರು ಸುರು, *see* ಸುರು.
 ಶೂ ಸು, *s.* A sound, used in exorcism. —ಮಂತ್ರ exorcism. —ಮಂತ್ರ ಮಳ್ಳುನಿ to exorcise.
 ಶೂಂಠಿ ಸುಂಠಿ, *see* ಶುಂಠಿ.
 ಶೂದ್ರ ಸುದ್ರಾ, *adj.* Of or belonging to the fourth pure Hindu tribe.
 ಶೂದ್ರೆ ಸುದ್ರೆ, *s.* A Śūdra, a man of the servile caste.
 ಶೂನ್ಯ ಸುನ್ಯಾ, *adj.* Empty, blank, void, vacant. —ಎನ an unoccupied day. —ವಾದಿ an atheist. —ಆಪಿನಿ to turn blank, prove unsuccessful. —ಮಳ್ಳುನಿ to make blank; to disappoint; to annihilate.
 ಶೂರ ಸುರಾ, *adj.* Heroic, valiant, brave. —ತನ heroism.
 ಶೂರೆ ಸುರೆ, *s.* A hero, champion, brave man.
 ಶೂರ್ಪನವಿ ಸುರಪಾನ್ಯಾಕಿ, *s.* A giantess, Rāvaṇa's younger sister.

ಶೂಲ śūla, *s.* A weapon, pike, dart. 2. a stake for impaling criminals. ತ್ರಿ— a trident. ಶೂಲೋಗು ಪಾಡುನಿ to impale a criminal.

ಶೂಲ, ಶೂಲೆ śūla, śūlē, *s.* Sharp pain in general. 2. the colic. ಸರ್ಭ— painful menses, dysmenorrhœa.

ಶೂಸ್ತ್ರ śūstra, *see* ಸೂತ್ರ.

ಶೃಂಗರಿವುನಿ śṛṅgaripuni (ಶೃಂಗರಿ), *v. a.* To decorate, garnish, ornament.

ಶೃಂಗಾರ śṛṅgāra, *s.* Ornament, decoration. 2. beauty. 3. the sentiment of love, as in poetry. —ಮೆಚ್ಚುನಿ to decorate.

ಶೃಂಗೇರಿ śṛṅgēri, *s.* A village in Mysore, containing the monastery of Śaṅkarācārya and his successors.

ಶಿ śe, *Words not found beginning with this letter, must be sought under ತಿ or ಸಿ.*

√ಶಿಂಟುನಿ śeṅṭuni (ಶೆಂಟೆ), *v. n.* To stumble.

ಶಿಕೆ śekē, *s.* Heat, warmth.

√ಶಿಟ್ಟು śeṭṭu, *see* ಶೆಟ್ಟೆ.

√ಶಿಟ್ಟಾವುನಿ śeṭṭāvuni, *c. v.* (of ಶಿಟ್ಟುನಿ) To spoil, destroy, ruin.

ಶಿಟ್ಟೆ śeṭṭi, *s.* A title of Jains, Bants, etc. 2. the headman of a village, etc.

√ಶಿಟ್ಟೆ śeṭṭi, *adj.* Spoiled, ruined. ಶಿಟ್ಟೆ ಜೊಕ್ಕು ಬುದ್ಧಿ to become wise when too late.

ಶಿಟ್ಟೆವಾಳ್ śeṭṭivāḷy, *s.* A title of some Bants.

√ಶಿಟ್ಟುನಿ śeṭṭuni (ಶೆಟ್ಟೆ), *v. n.* To decay, be spoiled.

√ಶಿಟ್ಟೆ śeṭṭē, *see* ಶೆಟ್ಟೆ.

ಶಿಡ್ತರುನಿ śeḍṭaruni (ಶೆಡ್ತರಿ), *v. n.*

To feel a throbbing pain. ತರೆ—the head to ache severely.

√ಶಿಡವು śeḍavu, *s.* Pride, haughtiness, affectation, coquetry.

√ಶಿಡಿ śeḍi, *s.* Sprinkling. 2. boxing with fingers. 3. *see* ಶೆಡಿತ. —ವಾತ a kind of cattle-disease.

ಶಿಡಿತ śeḍita, *s.* Throbbing pain.

√ಶಿಡಿಪಿನಿ, ಶಿಡ್ಡೈಪಿನಿ śeḍipini, śeḍḍiyuni (ಶಡಿ, ಶೆಡ್ಡೈ), *v. a.* To sprinkle with fingers, as water, etc.

2. to box with fingers, as the ear, etc. *v. n.* To feel a throbbing pain; *cf.* ಶೆಡತರುನಿ.

√ಶಿಡಿಲ್ śeḍily, *see* ಶೆಡಿಲ್.

ಶಿಡ್ತರುನಿ śeḍtaruni, *see* ಶೆಡತರುನಿ.

ಶಿರಂಗ śeraṅḡy, *see* ಸೆರಂಗ.

√ಶಿರೆಸರೆ śerē, *s.* Imprisonment, captivity. 2. a prison; also ಶಿರೆಮನೆ.

3. indebtedness, obligation. 4. liability, answerableness. 5. *see* ಸೆರೆ. —ಬುದ್ಧಿನಿ to excuse or

release from an obligation; to absolve from a liability.

√ಶಿರೆ śerē, *s.* A wave, billow.

ಶಿರ್ಗೆ śergē, *see* ಚರಿಗೆ.

ಶಿಲ್ಲೆ śellē, *see* ಶಲ್ಲೆ.

ಶೀಂಕಡ śēṅkaḍa, *see* ಶೀಕಡ.

ಶೀಂಕುನಿ śēṅkuni, *see* ಸೀಂಕುನಿ.

ಶೀಂಟ್, ಶೀಂಟೆ śēṅṭy, śēṅṭa, *s.* The hair about the privities.

ಶೇಂದಿ śēndi, *s.* Toddy. —ಗುತ್ತಿಗೆ
toddy-contract.

ಶೇಕ śēka, *s.* A salutary heat;
fomentation; *cf.* ಶಕೆ. —ವೊತ್ತು
ನಿ, —ಕೊಪಿಸಿ to foment; to beat.

ಶೇಕಡೆ śēkade, *adv.* Per cent,
hundred. *s.* Percentage. —ದ
ಪಣವು a percentage.

ಶೇಟ್ ಸೆಟ್, *see* ಸೇಟೆ.

ಶೇಟೆ śēṭṭe, *see* ಚೇಪ್ಪೆ.

ಶೇಡ್, ಶೇಡಿ śēḍu, śēḍi, *see* ಜೇಡಿ.

ಶೇಣಾವೆ, ಶೇನವೆ śēṇave, śēṇave, *s.* A
village clerk, writer, ac-
countant.

ಶೇತು, ಶೇತುವೆ, ಶೇದು śētu, śētuvè,
śēdu, *see* ಸೇತು.

ಶೇದುನಿ, ಶೇವುನಿ śēḍuni, śēḍuni, *see*
ಶೇಪುನಿ.

ಶೇಬಿ śēbi, *adj.* Open. 2. wide.

ಶೇಬೆ śēbè, *see* ಶೋಬೆ.

ಶೇಮತ್ತಿಗೆ śēmattigè, *s.* A fragrant
flower of *Pyrethrum Indicum*.

ಶೇಮಗೆ, ಶೇಮಯಿ śēmagè, śēmayi,
see ಸೇಮಯಿದಡೆ.

✓ಶೇರಾವುನಿ śērāvuni, *c. v.* (of ಶೇರು
ನಿ) To join, unite, mix, com-
bine, include, accumulate. 2.
to admit, as a member into
any sect, class, or profession.
3. to find, provide with oc-
cupation or employment.

ಶೇರಿಗಾರೆ, ಶೇರುಗಾರೆ śērigāre, śēru-
gāre, *s.* A man of the musi-
cians' caste, a musician; also
ವಾಡ್ಯದಾಯಿ. 2. a man of a
warrior-caste speaking Cana-
rese; also ಕೋಟಿದಾಯಿ.

✓ಶೇರಿಗೆ śērigè, *s.* Union, inclusion.

2. influence, power. ಕುಲೆ ಭೂತದ
ಶೇರಿಗಡೆ ಉಂದು the ghost is in
the power of a demon.

✓ಶೇರಿಸಾವುನಿ śērisāvuni, *c. v.* (of ಶೇ
ರಿಸುನಿ) To cause to arrive, join.

2. to injure, harm, ruin.

✓ಶೇರಿಸುನಿ śērisuni *see* ಶೇರಿಸಾವುನಿ, ಶೇ
ರಾವುನಿ.

✓ಶೇರುನಿ śēruni (ಶೇರಿ), *v. n.* To ar-
rive, reach. 2. to be added

or joined to. 3. to be included

in. 4. to enter, as a member

into any sect, class or pro-
fession. 5. to be in harmony,

to agree together. 6. to be

relished, liked, to agree with,
as a particular food or dish.

7. to adhere to, be attached

to. ಇಲ್ಲೆ— to reach home.

ಜುಗಾರಿದಾಕುಳೆಡೊಪ್ಪ— to keep com-
pany with gamblers. ಪಾವ್ತು

ಪಾಲ್ಗ— to become a Christian.

ಪೊಲಿಸಿಡೆ— to be enlisted in the
police force. ಲೆಕ್ಕೊಡು— to be

included in an account. ಅ
ಯಗ ವಾನ್ ಶೇರುಜಿ he does not

like fish; fish does not agree
with him.

ಶೇರ್ಗ śērga, *s.* A lot.

✓ಶೇರ್ವೆ śērvè, *see* ಶೇರಿಸೆ.

ಶೇರ್ವಾವುನಿ śērsāvuni, *see* ಶೇರಿಸಾವುನಿ.

ಶೇಲೆ śēlē, *s.* Boast, brag. 2.

coquetry, affectation, haughti-
ness. 3. display, show. *adj.*

Boasting; showy; affected;
haughty. —ದಾಯಿ a braggart;

a fop. —ದಾಳೆ, —ಬಿಡುಗು a very coquettish woman. —ತೂಪಾವುನಿ to brag, be showy, affected, copuettish. —ಮಕ್ಕುನಿ, —ಮಾಡಾವುನಿ to make a display.

ಶೇಷ ಶೇಷಾ, *s.* The rest, remainder, residue. —ವಾಸಿ what has remained.

ಶೇಷೆ ಶೇಷೆ, *s.* The chief of the serpent race; the couch and canopy of Vishṇu, and upholder of the world.

ಶೈತ್ಯೆ ಶೈತ್ಯೆ, *adj.* Cold, cooling. *s.* A cold.

ಶೈವ ಶೈವ, *adj.* Belonging to the sect of Śiva.

ಶೈವೆ ಶೈವೆ, *s.* A follower of Śiva.

ಶೋಕ ಶೋಕ, *s.* Sorrow, grief, affliction.

ಶೋಕು ಶೋಕು, *s.* Pleasure, gaiety, merriment. 2. proclivity, addictedness to vice. —ದಾಯಿ a pleasure-hunter; a gay fellow. ಪರ್ಪಿ— indulgence in liquor.

ಶೋಕಲೆ ಶೋಕಲೆ, *s.* A gay man.

ಶೋಧಕೆ ಶೋಧಕೆ, *s.* An inquirer, examiner, critic. 2. a tempter.

ಶೋಧನೆ ಶೋಧನೆ, *s.* Search, research, examination. 2. temptation, trial. 3. correcting. 4. cleaning, cleansing, purifying. ಜಲ—filtering water. —ಮಕ್ಕುನಿ to search; to try; to correct; to filter, strain.

ಶೋಧಿಪುನಿ, ಶೋಧಿಯುನಿ ಶೋಧಿಪುನಿ, ಶೋಧಿಯುನಿ (ಶೋಧಿ), *v. a.* To search, examine. 2. to try,

assay, tempt. 3. to sift, strain, filter. 4. to purify, clean.

ಶೋಭಕೃತ್ತು ಶೋಭಕೃತ್ತು, *s.* The thirty-seventh year in the Hindu cycle of sixty.

ಶೋಭನ ಶೋಭನ, *s.* The consummation of a marriage, when the parties come together.

ಶೋಭಾನೆ ಶೋಭಾನೆ, *s.* A festive song. —ಪಠನಿ to recite a festive song.

ಶೋಭಿಸುನಿ ಶೋಭಿಸುನಿ (ಶೋಭಿಸುನಿ), *v. n.* To shine. 2. to be adorned.

ಶೋಭಿ ಶೋಭಿ, *s.* Lustre, radiance, light. 2. beauty. —ಉಪ್ಪುನಿ to be beautiful.

ಶೌಚ ಶೌಚ, *s.* Cleansing, purification. 2. easing nature.

ಶೌರ್ಯ ಶೌರ್ಯ, *s.* Heroism, valour.

ಶ್ಮಶಾನ ಶ್ಮಶಾನ, *s.* A cemetery.

ಶ್ರದ್ಧೆ ಶ್ರದ್ಧೆ, *s.* Faith, devotion, confidence. 2. esteem, regard, care for. —ದಾಯಿ, —ಇತ್ತಿನಾಯಿ, ಶ್ರದ್ಧಾವಂತೆ a devout man. ಅ—negligence.

ಶ್ರಮ, ಶ್ರಮೆ ಶ್ರಮ, ಶ್ರಮೆ, *s.* Toil, labour, fatigue, distress, trouble, suffering. —ತಾಳುನಿ to endure hardships. —ಪಡೆಯುನಿ to be in trouble. —ಮಕ್ಕುನಿ to labour, toil; to be industrious.

ಶ್ರವಣ ಶ್ರವಣ, *s.* The ear. 2. hearing. 3. the twenty-second lunar mansion. —ಮಕ್ಕುನಿ to listen to.

ಶ್ರಾದ್ಧ śrāddha, *s.* A funeral ceremony, performed for recently deceased relations and continued annually.

ಶ್ರಾವಕ śrāvaka, *s.* A sect of Jains.

ಶ್ರಾವಣ śrāvāṇa, *s.* The "fifth lunar month.

ಶ್ರಿಂಗಾರ śringāra, *see* ಶೃಂಗಾರ.

ಶ್ರೀ śrī, *s.* Lakshmi, wife of Vishṇu and goddess of plenty and prosperity. 2. fortune, prosperity, thriving. 3. wealth, riches. 4. a prefix to proper names of deities.

ಶ್ರೀಗಂಧ śrigandha, *s.* Scented sandal.

ಶ್ರೀತಾಳಿ śritāli, *s.* The talipot or fan-palm, *Corypha umbraculifera*.

ಶ್ರೀಮಂತ śrīmanta, *adj.* Noble, princely, wealthy.

ಶ್ರೀಮಂತೆ śrīmante, *s.* A prince; a nobleman; a very rich man.

ಶ್ರೀಮುಖ śrīmukha, *s.* The seventh year in the Hindu cycle of sixty.

ಶ್ರೀಮುದ್ರೆ śrīmudrè, *s.* The five sectarian seals used by Mādhva Brahmans in marking the face, *etc.* 2. the impression of these seals.

ಶ್ರೀವೇಷ śrīvēsha, *see* ಶ್ರೀವೇಷ under ಶ್ರೀ.

ಶ್ರುತ śruta, *s.* Holy writ, sacred science. *adj.* Heard. —ಆಪಿಸಿ to be heard or known. —ಸಪಿಸಿ to inform, make known.

ಶ್ರುತಿ śruti, *s.* A sort of drone corresponding to that used with the bagpipes. 2. the Vēdas. 3. the ear; hearing.

ಶ್ರೇಯಸ್ಸು śrēyassu, *s.* Virtue, moral merit. 2. good fortune.

ಶ್ರೇಷ್ಠ śrēshṭha, *adj.* Pre-eminent, excellent, chief. —ತ್ವಃ excellence, pre-eminence.

ಶ್ರೇಷ್ಠಿ śrēshṭhe, *s.* An excellent man, a pre-eminent man.

ಶ್ಲೇಷ್ಮ ślēshma, *s.* Phlegm, phlegmatic humour.

ಶ್ಲೋಕ ślōka, *s.* A couplet, distich, stanza or verse.

ಶ್ವಾನ śvāna, *s.* A dog.

ಶ್ವಾಸ śvāsa, *s.* Breath, breathing.

ಲ—breath inhaled. ಉರ್ಧ್ವ—labouring for breath, as a dying man. —ಕಟ್ಟುನಿ to be choked, unable to breathe. —ಜೆಪ್ಪನಿ to breathe in. —ಬುದ್ಧಿನಿ to breathe out, exhale; to pant. —ಲಕ್ಕನಿ to heave a sigh; to be jealous. —ವೈಪ್ಪನಿ to gasp, pant; to breathe one's last; to be in a hurry.

ಷ

ಷ sha, The forty-fourth letter of the alphabet.

ಷಷ್ಠಿ shashti, *s.* The sixth lunar day of either fortnight. *adj.*

Sixth. —ವಿಭಕ್ತಿ the genitive

SH

case. ಸುಬ್ರಮಣ್ಯ— a festival observed on the sixth day of the ninth lunar month in honour of Kārtikēya.

ಷುಮಾರ್ shumāry, *see* ಸುಮಾರ್.

ಸ

ಸ sa, The forty-fifth letter of the alphabet.

ಸಂ sam, *pref.* With, together with.

✓ಸಂಕ sañka, *s.* A bridge. 2. ✓the liver. 3. *see* ಶಂಕ.

ಸಂಕಟ, ಸಂಕಡ sañkaṭa, sañkada, *s.* Illness, sickness. 2. distress, difficulty. —ದಾಯಿ a sick man. ಪ್ರಾಣ— dangerous illness. ಮರ್ಕ— fainting, swooning. —ಆಪಿನಿ, ಸಂಕಡೊಟು ಬೂರುನಿ to be sick, laid up.

ಸಂಕಣ sañkaṇa, *see* ಸಕ್ಕಣ.

ಸಂಕನಾಪಣ sañkapāṣhaṇa, *see* ಶಂಖಪಾಪಾಣ.

ಸಂಕಮಾಲೆ sañkamālè, *s.* A kind of serpent.

✓ಸಂಕಲೆ sañkalè, *s.* Fetter, chain.

ಸಂಕಲೆಗುಳಿಗೆ sañkalegulige, *s.* A demon so called.

ಸಂಕಲ್ಪ, ಸಂಕಲ್ಪನೆ sañkalpa, sañkalpanè, *s.* A resolve, determination, resolution. 2. a pro-

S

ject, design. 3. a religious vow *or* declaration. —ಮೆಳ್ಪುನಿ to resolve, vow.

ಸಂಕಲ್ಪಿಸುನಿ sañkalpisuni (ಸಂಕಲ್ಪಿಸು), *v. n.* To resolve, determine. 2. to vow, declare solemnly.

ಸಂಕಲ್ಮೆ sañkalmè, *s.* Doubt, suspicion.

ಸಂಕವಸನ sañkavasana, *see* ಶಂಖವಾಪಾಣ.

ಸಂಕಸ sañkasa, *adj.* Like, similar.

ಸಂಕಸಾಲೆ sañkasālè, *s.* A mint.

ಸಂಕಿಯುನಿ, ಸಂಕ್ಯುನಿ sañkiyuni, sañkyuni (ಸಂಕಿ), *v. n.* To hesitate, doubt, waver. 2. to be shy, *or* bashful; *also* ಶಂಕಿಯುನಿ.

ಸಂಕೀರ್ತನೆ sañkīrtanè, *s.* Praising, hymning, celebrating. —ಮೆಳ್ಪುನಿ to sing the praises of God.

ಸಂಕೆ sañkè, *see* ಶಂಕೆ.

ಸಂಕೆಲ್ಮೆ sañkèlmè, *see* ಸಂಕಲ್ಮೆ.

ಸಂಕೆಸ, ಸಂಕೆಸ sañkesa, sañkèsa, *s.* A residence. ಸ್ವಾಮಿ— the residence *or* seat of a swāmi.

√ ಸಂಕೋಲೆ, ಸಂಕೋಲೆ saṅkolè, saṅkō-
lè, *see* ಸಂಕಲೆ.

ಸಂಕೋಚ saṅkōcā, *s.* Hesitation,
doubt. 2. shrivelling up, con-
tracting. 3. brevity, abridg-
ment. —ಮಳ್ಳುನಿ to abridge.
ಸಂಕ್ಯಸೆ saṅkyasè, *see* ಸಂಕೆಸ.

ಸಂಕ್ರಮಣ, ಸಂಕ್ರಾಂತಿ saṅkramaṇa,
saṅkrānti, *s.* The passage of
the sun from one sign of the
zodiac into another. 2. the
first day of a solar month.

ಸಂಖೆ, ಸಂಖ್ಯೆ saṅkhè, saṅkhyè, *s.*
Number in general. 2. a
number *or* numeral. 3. count-
ing.

ಸಂಗ saṅga, *s.* Union, junction,
confluence. 2. association,
company. ಸಜ್ಜನ— good com-
pany. ಸ್ತ್ರೀ— sexual embrace.

ಸಂಗಡ saṅgaḍa, *s.* Fastening two
boats together. —ಕಟ್ಟುನಿ to
fasten in this way.

ಸಂಗಡ saṅgaḍa, *see* ಸಂಗಡ.

ಸಂಗಡಿ saṅgaḍi, *see* ತಂಗಡಿ.

ಸಂಗಡಿಗೆ saṅgaḍige, *s.* An associ-
ate, companion. 2. a col-
league.

ಸಂಗತಿ saṅgati, *s.* Company, as-
sociation, union. 2. subject,
affair, matter, business, cir-
cumstance, occurrence, con-
tents of a writing. ಆಯ ಸಂ
ಸತಿ ಬಿಡ್ಡಿ have nothing to do
with him. ಏನೆ— what is the
matter?

ಸಂಗದ saṅgada, *postp.* With, to-
gether with, accompanying.

ಸಂಗಮ saṅgama, *s.* Junction,
meeting. 2. confluence, as of
rivers.

ಸಂಗಾತೆ saṅgāte, *see* ಸಂಗಡಿಸೆ.

ಸಂಗೀತ saṅgīta, *s.* A song, psalm,
singing, vocal music.

ಸಂಗಮ್ನಾ saṅgmāna, *see* ಸನ್ಮಾನ.

ಸಂಗ್ರಮ saṅgrama, *s.* Storing,
piling, heaping, collecting
together. 2. *see below.* —ಮ
ಳ್ಳುನಿ to store.

ಸಂಗ್ರಹ saṅgraha, *s.* Acquisition,
amassing, collection. 2. com-
pilation. 3. abridgment. 4.
taking, receiving, seizing.
ನೈಯ— a compendium of
laws. ಪುಸ್ತಕ— a library. —ಮ
ಳ್ಳುನಿ, ಸಂಗ್ರಹಿಸುನಿ to amass,
acquire.

ಸಂಘ saṅgha, *s.* A number *or*
multitude of living beings.
2. an association, society.

ಸಂಘಟನೆ, ಸಂಘಟನೆ saṅghaṭana, saṅ-
ghaṭanè, *s.* Occurrence, hap-
pening. 2. encountering,
meeting. 3. success, achiev-
ing. —ಆಪಿಸಿ to occur; to meet;
to succeed.

ಸಂಚ sañca, *s.* Collection, mass,
heap. 2. a hold, support.

ಸಂಚ, ಸಂಚಸಂಚ sañca, sañcasañ-
cā, *s.* Difficulty of breathing.
—ವೈಸುನಿ to be choked, to
gasp.

ಸಂಚಕಾರ sañcakāra, *s.* Earnest
money, advance. —ಕೊರ್ಪಿಸುನಿ to
advance.

ಸಂಚಯನ sañcāyana, *s.* Throwing the ashes and bones of the dead into a sacred river.

ಸಂಚರಿವುನಿ, ಸಂಚರಿಸುನಿ sañcaripuni, sañcarisuni (ಸಂಚರಿ, ಸಂಚರಿಸ್), *v. n.*
To wander, roam, travel.

ಸಂಚಾರ sañcāra, *s.* Roaming, wandering, travelling, journeying. —ಮುಳ್ಳುನಿ to wander, travel.

ಸಂಚಿ sañci, *see* ತಂಚಿ. 2. *see* ಸಂಚು.

ಸಂಚಿಗಾರ sañcigāra, *see* ಸಂಚಕಾರ.

ಸಂಚಿತ sañcita, *adj.* Acquired, obtained, got. *s.* What has been acquired, as wealth, merit, sin, *etc.*

✓ ಸಂಚು sañcū, *s.* Intrigue, plotting. 2. artifice, stratagem. 3. spying. ಉಳ— secret plotting, collusion. —ಗಾರಿ an intriguer. —ದೀಪಿನಿ to spy.

ಸಂಚೆಮಿ sañcemi, *see* ಸಂತೆಮಿ.

ಸಂಚೆಸರಕ್ sañcesaraku, *see* ತಟ್ಟೆ ಸರಕ್ *under* ತಟ್ಟೆ.

ಸಂಜ, ಸಂಜೆ sañja, sañjē, *see* ತಂಜ.

ಸಂಜಿ sañji, *see* ತಂಜಿ.

ಸಂಜೀವನ sañjivana, *s.* A life-restoring medicine.

ಸಂಜ್ಞೆ sañjñē, *s.* A hint, gesture, sign; *cf.* ಸೊಂನೆ.

ಸಂಟೆ sañṭē, *see* ತಂಟಿ.

ಸಂಡಿಗಿ sañdigē, *s.* A condiment *or* seasoning made with chillies, asafoetida, cummin seed, *etc.*

ಸಂಣ sañna, *adj.* Small, little. 2. fine, delicate, thin. 3. narrow.

ಸಂಣೆ sañni, *s.* A kind of silk cloth, worn during prayers and meals.

ಸಂತತಿ, ಸಂತಾನ santati, santāna, *s.* Family, progeny, offspring, issue. 2. lineage, race.

ಸಂತರ್ಪಣೆ santarpanē, *s.* The ceremony of feeding Brahmans.

ಸಂತಾಪ santāpa, *s.* Burning heat. 2. torment, pain, distress. —ಆಪಿನಿ to be distressed.

ಸಂತುಷ್ಟ sañtusṭa, *adj.* Pleased, delighted, satisfied. —ಆಪಿನಿ to be satisfied, contented.

ಸಂತುಷ್ಟಿ sañtusṭi, *s.* Satisfaction, contentedness. —ಉಷ್ಟನಿ to have contentment.

ಸಂತೃಪ್ತಿ sañtrupti, *s.* Fulness, satiety, satisfaction. —ಆಪಿನಿ to be satiated, satisfied.

✓ ಸಂತೆ santē, *s.* A market, fair. —ಸರಕ್ goods taken to *or* purchased in a market. —ದೀಪಿನಿ to hold a fair.

ಸಂತೆಮಿ santemi, *s.* The wild mustard, *Cleome icosandra*; *cf.* ದಾಸೆಮಿ.

ಸಂತೆರುನಿ, ಸಂತೆರಿವುನಿ, ಸಂತೆರಿಸುನಿ santeruni, santeripuni, santerisuni (ಸಂತೆರಿ, ಸಂತೆರಿಸ್), *v. a.* To comfort, console, calm, pacify.

ಸಂತೇಸಿ santēsi, *see* ಸಂತತಿ.

ಸಂತೋಲ sañtōla, *see* ಸತ್ತಿಕಲ್ಲ್ *under* ಸತ್ತಿ.

ಸಂತೋಷ sañtōsha, *s.* Delight, gladness, joy, pleasure, happiness. —ಆಪಿನಿ to be glad,

pleased. —ಮಕ್ಕನಿ to please.
ಸಂತೋಷವಿಸುವುದು to be happy.

↓ ಸಂದ್ sandy, s. 1. A cleft, fissure, opening. 2. a joint, joining, junction. 3. an interval of time. —ಕಟ್ಟೆ a crisis, critical time; an opportunity. —ಬೂರು the creeper *Cissus quadrangularis*. —ವಾತ, —ವಾಯು gout, arthritis, rheumatism of the joints. —ಕೂಡಾವನಿ to rabbit, cement, join, as a fissure. —ಬುದ್ಧಿವಿ to leave a gap; to crack. —ಮುಟ್ಟುವಿನಿ to be polluted by an unclean contact.

ಸಂದರ್ಪು, ಸಂದರ್ಭ sandarpu, sandarbha, s. Convenience, feasibility. 2. opportunity. —ಆವಿನಿ to be convenient, feasible; to have an opportunity; to get, obtain. —ಮಕ್ಕನಿ to try for something. —ಮಕ್ಕೈ ಕೊರ್ಪಿನಿ to procure.

ಸಂದರ್ಶನ sandarśana, s. Seeing; inspection. 2. a visit. —ಮಕ್ಕನಿ to visit.

ಸಂದಾನ sandāna, see ಸಂಧಾನ.

↓ ಸಂದಾಯ sandāya, s. Delivering over, making payment. —ಕೊರ್ಪಿನಿ to make a set-off. —ಸಕ್ಕನಿ to make excuses; to justify. —ಮಕ್ಕನಿ to pay off; to deliver over.

↓ ಸಂದಾವುನಿ sandāvuni, c. v. (of ಸಂವನಿ) To pay, liquidate. 2. to perform, accomplish. 3. to retort. ಸೇರಿ— to pay rent.

ಪರಕೆ— to perform a vow; to do a thing superficially. ಭಾವನೆ— to accomplish a resolution; to fulfil a promise. ರೂಣ— to pay a debt; to perform an obligation, or to free one's self from it.

ಸಂದಿ sandi, s. A call, promise. 2. see ಸಂಧಿ. —ಪಾಡುವಿನಿ to call.

↓ ಸಂದು sandu, see ಸಂದ್.

↓ ಸಂದುನಿ sanduni (ಸಂದ್), v. n. To pass, as time. 2. to pass from this world, die. 3. to be due, indebted. 4. to be paid, liquidated. 5. to come to pass, be accomplished. ಕಾಲ—, ದಿನ— time to pass. ಕೈಲಾಸೋಗು— to depart this life. ಪರಕೆ— a vow to be performed. ಸಾಲ— a debt to be paid. ಆಯಗ ಯನಡ್ಡ ಸಮನವು ಲುಂಕು I owe him something.

ಸಂದೇಹ sandēha, s. Suspicion, doubt, hesitation, scruple. —ಲಕ್ಕನಿ to feel doubt or scruple.

ಸಂದ್ಯುನಿ sandyuni (ಸಂದ್), v. a. To join, unite; to bring in close contact.

ಸಂದೈ sandyē, see ಸಂದ್.

ಸಂದ್ರಪು sandrapu, see ಸಂದರ್ಪು.

ಸಂಧಾನ sandhāna, s. Mediation, pacification. —ಮಕ್ಕನಿ to mediate, go between.

ಸಂಧಿ sandhi, s. Junction, union, combination. 2. an interval, pause, rest. 3. the union of letters either at the end or beginning of different words

or in the middle of compound terms, to avoid dissonance or hiatus. 4. a chapter. 5. a eulogistic narrative of a great personage.

ಸಂಧಿವುನಿ sandhipuni, *see* ಸಂಧ್ಯುನಿ.

ಸಂಧ್ಯಾವಂದನೆ sandhyāvandanè, *s.* The daily ceremonies and prayers of the Brahmans.

ಸಂನ್ ಸನ್ಯ, *s.* Anno domini.

ಸಂನ ಸನ್ನಾ, *see* ಸಂನ.

ಸಂನದ್, ಸಂನದು sannady, sannadu, *s.* An order, a written authority for holding land or office. 3. a certificate enrolling a person as a pleader.

ಸಂನದ್ಧ sannaddha, *adj.* Ready, arranged.

ಸಂನಯ, ಸಂನಾಯ, ಸಂನಾಹೆ sannaya, sannāya, sannāha, *s.* Preparation. 2. materials required for a specific purpose. —ಮೆಚ್ಚುನಿ to prepare.

ಸಂನಿ sanni, *s.* Morbid state of the three humours, bile, wind and phlegm. 2. cholera; *also* ಸಂನಿರೋಗ. 3. epilepsy, convulsions. 4. typhus fever; delirium, as in fever; *also* ಸಂನಿಪಾತ. ಬಗ್ಗೆ— raving, as in a fit of epilepsy.

ಸಂನಿಧಾನ, ಸಂನಿಧಿ sannidhāna, sannidhi, *s.* Presence, perceptibility, appearance. 2. proximity. ಸಂನಿಧಾನೊಡು in presence of, before.

ಸಂನಿವಾರ sannivāra, *see* ಶನಿವಾರ.

ಸಂನೆ sannè, *see* ಸಂನೆ.

ಸಂನ್ಯಾಸ, ಸಂನ್ಯಾಸಿಗೆ sannyāsa, sannyāsige, *see* ಸನ್ಯಾಸ.

ಸಂಪಗೆ sampagè, *see* ಸಂಪಿ.

ಸಂಪತ್ತ್ sampatty, *s.* Riches, wealth, increase, prosperity; *also* ಸಂಪಟೆ, ಸಂಪಟ, ಸಂಪಡ. —ಉಪ್ಪುನಿ to be prosperous.

ಸಂಪನ್ನ sampanna, *adj.* Possessed of, having. 2. accomplished, completed, effected, obtained. 3. prosperous, fortunate, thriving. ಸಂಪನೆ a prosperous man.

ಸಂಪಯ sampaya, *see* ಸಂಪ.

✓ ಸಂಪಯಿ sampayi, *see* ಸಂಪಿ.

ಸಂಪರ್ಕ samparka, *s.* Union, mixture. 2. meeting, contact. —ಅಪಿನಿ to associate with, mix.

ಸಂಪಲ sampala, *see* ಸಫಲ. 2. *see* ಸಂಬಳ.

ಸಂಪಲಿವುನಿ, ಸಂಪಲಿಯುನಿ sampalipuni, sampaliyuni (ಸಂಪಲಿ), *v.* a. To gain, acquire, attain, earn.

ಸಂಪಾದನೆ sampādanè, *s.* Gaining, acquiring, attaining. —ಮೆಚ್ಚುನಿ, ಸಂಪಾದಿಸುನಿ to gain, acquire.

✓ ಸಂಪಾವುನಿ sampāvuni (ಸಂಪಾ), *v. n.* To become calm or cool.

✓ ಸಂಪಿಗೆ sampigè, *s.* The strong smelling flower *Michelia champaca*. ಕಾಟೆ—, ಸೋ— a wild sort of the same, *Plumeria acuminata*. ಕೆಂಪು— a red sort of it. ಸೆಟ್ಟಿ— another sort in the form of a bell. ನಾಗ—

ಬೋಳ್ಡು—the white sort, *Mesua speciosa*. ಸೆಲ—a sweet cented sort, *Kaempferia rotunda*.
—ಎಂಪೆ champaca oil.

ಸಂಪಿಗೆತಾಯೆ sampigetāye, s. A demon so called.

ಸಂಪು sampu, s. Coolness, coldness. 2. sufficiency, competency. 3. plenty, abundance; cf. ತಂಪ. adj. Cold, cool, refreshing, pleasant, mild. 2. sufficient. 3. plenty. adv. Coolly, gently. —ಮಕ್ಕುನಿ to appease, refresh.

ಸಂಪೂರ್ಣ sampūrṇa, adj. Whole, entire. 2. complete, finished. —ತೆ completeness, perfection. —ಮಕ್ಕುನಿ to finish.

ಸಂಪೂರ್ತಿ sampūrti, s. Completion. 2. fulness, satiety. 3. abundance. —ಮಕ್ಕುನಿ to accomplish.

ಸಂಪೊತ್ತು, ಸಂಪೋದು sampottu, sampōdu, see ಸಂಪತ್ತೆ.

ಸಂಪ್ರದಾಯ sampradāya, s. Custom, practice, usage. 2. tradition.

ಸಂಪ್ರಯೋಗ samprayōga, s. Relation, dependence, association.

ಸಂಪ್ರೀತಿ sampriti, s. Great love.

ಸಂಪ್ರೋಕ್ಷಣೆ samprōkṣhaṇè, s. The ceremonial purification of an idol with milk, ghee, honey, etc.; cf. ಪ್ರೋಕ್ಷಣೆ.

ಸಂಫಲ samphala, see ಸಫಲ.

ಸಂಬಂಧ sambandha, s. Connection, relation, affinity.

ಸಂಬಡ sambada, see ತಂಬಡ.

ಸಂಬರ sambara, s. Spicery, season-

ing. —ಬಳ್ಳಿ the thick-leaved lavender, *Anisochilus carnosus*.

[ಬಾಳಸುನಿ.

ಸಂಬಲಿಯುನಿ sambaliyuni, see ಸಂ

ಸಂಬಳ sambala, s. Pay, salary, wages. —ದಾಯೆ a man in one's pay. —ಕೊರ್ಪಿಸ to pay wages.

ಸಂಬಾರ sambāra, see ಸಂಬರ.

ಸಂಬಾಳಿಸುನಿ sambālisuni (ಸಂಬಾಳಿಸು), v. a. To sustain, bear, support; to appease. 2. to manage, control. ಕೋಪ to control one's temper. ಬೇನೆ—to endure pain.

ಸಂಬಿ sambi, s. Secrets; spying; cf. ಬೇದ. —ಪಾಡುನಿ to spy.

ಸಂಬುರ್ಮು samburma, see ಸಂಭ್ರಮ.

ಸಂಬೋಧನೆ sambōdhanè, s. Addressing, calling. 2. the vocative case, gram.

ಸಂಭವ sambhava, s. Birth, production. 2. cause, origin. 3. possibility, occurrence.

ಸಂಭವಿಪುನಿ sambhavipuni (ಸಂಭವಿ), v. n. To be born, befall, happen.

ಸಂಭಾವನೆ sambhāvanè, s. Honour, respect, respectability. 2. a present, reward.

ಸಂಭಾವಿಕೆ, ಸಂಭಾವಿತೆ sambhāvike, sambhāvite, s. A respectable man.

ಸಂಭಾಷಣೆ sambhāṣhaṇè, s. Dialogue, conversation, discourse. —ಮಕ್ಕುನಿ to converse.

ಸಂಭೋಗ sambhōga, s. Sexual pleasure; sexual embrace. 2. enjoyment, delight, luxury.

ಸಂಭ್ರಮ sambhrama, *s.* Joy, delight, pleasure. 2. grandeur.
 ಸಂಮಂಧ sammandha, *s.* Connection by affinity, connection in general; *cf.* ಸಂಬಂಧ. *adj.* Connected with, endowed with, belonging to, possessing. ಸಂಮಂಧಕೆ a relative. —ಉಪ್ಪನಿ to be related to.
 ಸಂಮಗಾರೆ sammagāre, *see* ಸಮಗಾರೆ.
 ಸಂಮತ, ಸಂಮತಿ sammata, *sammati*, *s.* Assent, agreement; acquiescence; *also* ಸಲ್ಮಂತ. —ಆಪಿನಿ to assent, agree, yield, comply. —ಉಪ್ಪನಿ to agree to, to be willing, to acquiesce in. —ಮಳ್ಪನಿ to consent, agree to, accept. —ಕೊರ್ಪಿನಿ to give consent. —ಕೊರ್ಪಿನಿ to receive assent.
 ಸಂಮನ sammana, *see* ತಮನ.
 ಸಂಮನಿಯುನಿ sammaniyuni, *see* ತಮನಿಪ್ಪನಿ.
 ಸಂಮಲೆ sammalē, *see* ತಮಲೆ.
 ಸಂಮಾನ sammāna, *see* ಸನ್ಮಾನ. 2. *see* ತಮನ.
 ಸಂಮರ sammara, *see* ಸಂಹಾರ.
 ಸಂಮುಖ sammukha, *adj.* Encountering, opposite, facing. ಸಂಮುಖೊಡು in front of, in the presence of.
 ಸಂಮೇಳ sammēḷa, *s.* A double drum. 2. mixing, blending; union.
 ಸಂಯುಕ್ತ saṁyukta, *adj.* Endowed with, possessed of. 2. united, joined, annexed. 3. compound.

ಸಂಯೋಗ saṁyōga, *s.* Intimate union, contact, communion, association. 2. copulation, sexual embrace. —ಮಳ್ಪನಿ to copulate.
 ಸಂರಕ್ಷಕೆ saṁrakshake, *s.* A saviour, protector, nourisher.
 ಸಂರಕ್ಷಣೆ saṁrakshaṇē, *s.* Maintenance, support, protection, nourishment, care of. —ಮಳ್ಪನಿ, ಸಂರಕ್ಷೆಪ್ಪನಿ to protect, nourish.
 ಸಂಗೊಡೆ sarṅode, *s.* A slender man.
 ಸಂವತ್ಸರ saṁvatsara, *s.* A year, especially of the Hindu cycle of sixty.
 ಸಂವಾದ saṁvāda, *s.* Dialogue.
 ಸಂವಾರ saṁvāra, *see* ಸಂಹಾರ.
 ಸಂಶಯ saṁśaya, *s.* Doubt, uncertainty, suspicion, scruple, hesitation. —ಉಪ್ಪನಿ to have scruples *or* doubt. —ಮಳ್ಪನಿ to doubt, hesitate.
 ಸಂಸರ್ಗ saṁsarga, *s.* Union, proximity, contact. 2. acquaintance, intercourse, familiarity. —ಉಪ್ಪನಿ to have intercourse. —ಮಳ್ಪನಿ to associate with.
 ಸಂಸಾರ saṁsāra, *s.* A family, household. 3. the world *or* habitation of mortals. —ತಾಪತ್ರಯ family cares. —ಪಾಶ family ties. —ಸಾಗರ the whole family. —ಸುಖ worldly happiness. —ಮಳ್ಪನಿ to be a family-man, to keep house. ಸಂಸಾರಿಕೆ a family-man.

ಸಂಸ್ಕಾರ saṁskāra, *s.* A purifi-
catory rite *or* ceremony. 2.
burning *or* burying a dead
body. —ಮುಚ್ಚುನಿ to burn *or*
bury a dead body.

ಸಂಸ್ಕೃತ saṁskṛta, *s.* The San-
skrit language.

ಸಂಸ್ಥಾನ saṁsthāna, *s.* A seat of
government, the royal city.
2. a kingdom, state, presi-
dency. ಮದ್ರಾಸ್— the Madras
presidency.

ಸಂಹಾರ saṁhāra, *s.* Destruction,
killing, annihilation. —ಮುಚ್ಚು
ನಿ, ಸಂಹರಿಸುನಿ to destroy, kill,
annihilate.

ಸಂಹಿತೆ saṁhitè, *s.* An arrange-
ment of the text of the Vēdas
into short sentences. 2. a
code, digest.

ಸಂಕ್ಷಿಪ್ತ saṁkshipta, *adj.* Abbre-
viated, abridged, brief.

ಸಂಕ್ಷೇಪ saṁkshēpa, *s.* Abridg-
ment, brevity. —ಅದ್ ಸಂಕ್ಷೇಪಿ
ನಿ to say briefly. —ಮುಚ್ಚುನಿ, ಸಂಕ್ಷೇಪಿ
ನುನಿ to abridge.

ಸಕ saka, *see* ಸಾಸ.

ಸಕಣ sakana, *s.* An omen; *bet.*
ಶಕುನ. —ಕೈ an ominous bird.

ಸಕತಿ sakati, *see* ಶಕ್ತಿ.

ಸಕಲ sakala, *s.* The aggregate,
whole. *adj.* All, entire, whole.
—ಸಂಸತಿ all facts.

ಸಕಲಾತಿ, ಸಕಲಾತು sakalāti, saka-
lātu, *s.* Superior woollen
stuffs.

ಸಕಾಯ sakāya, *s.* Easiness. 2.
see ಸಹಾಯ.

ಸಕಿ saki, *see* ಸಖಿ.

ಸಕಿಯುನಿ sakiyuni (ಸಕ್), *v. a.* To
submit.

ಸಕೆ, ಸಕ್ಕೆ, ಸಕ್ಕೈ sakè, sakkū, sak-
kè, *see* ಶಕ್ಕೈ.

ಸಕ್ಕಣ sakkana, *s.* A small mat.
2. a net. 2. *see* ತಕ್ಕಣ. 3. *see*
ಸಕಣ.

ಸಕ್ಕರೆ sakkarè, *s.* Sugar. ಕಂಚೆ—
the pumplemose fruit. ಕಲ್—
sugar candy. ಚೀನಿ— China
sugar. ಮೋರಿಸ್— Mauritius
sugar.

ಸಕ್ಕೆಲ್ sakkely, *see* ಸಜ್ಜ.

ಸಕ್ಕೆಲ sakkela, *s.* A proper *or*
suitable time.

ಸಕ್ತಿ sakti, *s.* Force, constraint,
exaction. 2. *see* ಶಕ್ತಿ.

ಸಕ್ರ sakra, *see* ಚಕ್ರ.

ಸಖಾಯ sakhāya, *see* ಸಹಾಯ.

ಸಖಿ sakhi, *s.* A female friend.

ಸಖೆ sakhe, *s.* A male friend.

ಸಖ್ಯೆ sakhya, *s.* Friendship,
amity, intimacy. 2. *see* ಶಕ್ಯೈ

ಸಗುತಿ saguti, *see* ಶಕ್ತಿ.

ಸಗುಲೆ sagulè, *see* ತಗುಲೆ.

ಸಗೆ sage, *see* ತಸೆ.

ಸಗೋತ್ರ sagōtre, *s.* A distant
kinsman descended from a
common ancestor of the
same family-name, as among
Brahmans; *also* ಸಗೋತ್ರದಾಯಿ.
ಸಗೋತ್ರ a relationship of this
description.

ಸಗ್ತಿ sagti, *see* ಶಕ್ತಿ.

ಸಗ್ತಿ sagme, *see* ತಸ್ತೆ.

ಸಚಲಸ್ನಾನ, ಸಚೇಲಸ್ನಾನ saçalasnāna, saçelasnāna, *s.* Bathing with all one's clothes on. —ಮಕ್ಕುನಿ to bathe in this way.

ಸಚ್ಚ saçca, *see* ಸತ್ಯ.

ಸಚ್ಚಿದಾನಂದೆ saççidānande, *s.* God, the eternal source of wisdom and happiness.

ಸಚ್ಯ saçya, *s.* Expense. —ವಾಲ್ಯುನಿ to pay expenses.

ಸಜ saja, *see* ಸಜಾ.

ಸಜಪು sajapu, *see* ತಜಪ.

ಸಜಾ sajā, *s.* Punishment, fine. 2. annoyance, trouble. —ಅಪಿನಿ to be punished. —ಕೊರ್ಪಿನಿ to punish.

ಸಜಾಬ್ sajābu, *see* ಸದಾಪ.

ಸಜಿಬಿಜಿ sajibiji, *see* ತಜಿಬಿಜಿ.

ಸಜೀವ sajīva, *adj.* Animate, lively.

ಸಜ್ಜ sajja, *s.* A short time. *adj.* Instant, temporary. ಸಜ್ಜೊಗು presently, now, recently, lately; shortly; temporarily. ಸಜ್ಜೊಗು ಅದ್ for the present use; temporarily, *etc.* ಸಜ್ಜೊಗು ಬೇಲೆ ಯಜ್ಜಿ there is no work for the present. ಸಜ್ಜೊಗು ಬರ್ವಳ್ಳೆ she will come shortly.

ಸಜ್ಜಂದಿ sajjandi, *s.* A good woman, gentle woman.

ಸಜ್ಜನ sajjana, *adj.* Virtuous, good. 2. gentle.

ಸಜ್ಜನಿಗೆ sajjanigè, *s.* Virtue, goodness. 2. gentleness, meekness.

ಸಜ್ಜನೆ sajjane, *s.* A good man; a gentle man.

ಸಜ್ಜಲೈ sajjalmè, *see* ಸಜ್ಜನಿಸೆ.

✓ಸಜ್ಜಿ sajji, *adj.* Good, well, proper, fine, excellent. 2. healthy. *adv.* Well, nicely, properly. —ವ ಅಣ್ a fine lad. —ವ ನತತೆ a good behaviour. —ವಾತೆ a proper speech. —ವ ಬುಪ್ಪನಿ to enjoy good health, be well. —ವ ಕೇಣುನಿ to hear attentively. —ವ ತಿನ್ನಿನಿ to eat heartily. —ವ ನೋಪ್ಪನಿ to thrash soundly. —ಮಕ್ಕುನಿ to make a thing well.

✓ಸಜ್ಜಿಗೆ sajjigè, *s.* Rolong or wheat-en grits.

ಸಟಾಸಟೆ saṭāsati, *adj.* Grating, harsh. *adv.* Harshly, severely. —ವಾತೆರುನಿ to speak harshly.

ಸಟೆ saṭè, *s.* Falsehood; *also* ಸಟವಟೆ.

ಸಟ್ಟ saṭṭa, *see* ಟಟ್ಟ.

✓ಸಟ್ಟಿ saṭṭi, *s.* ✓A kind of wooden laddle. 2. *see* ಪಪ್ಪಿ. 3. a feast on the night of the sixth day of a child's birth.

✓ಸಟ್ಟುಗ saṭṭuga, *see* ತಟ್ಟುಗ.

ಸಡಗ saḍaga, *adj.* Hard.

ಸಡಗರ saḍagara, *see* ಸೆಡಗರ.

ಸಡಿತ saḍita, *s.* A purpose, vow, resolution. 2. a bet, wager.

✓ಸಡಿಲ್ saḍilu, *adj.* Loose, slack, loosened. —ಅಪಿನಿ to become loose. —ಬುದ್ಧಿನಿ to let loose. —ಮಕ್ಕುನಿ to loosen, slacken.

ಸದ್ಧ ಸaddḥ, *s.* Disdain, inattention, negligence. 2. satiety, indifference. 3. facility, ease. ಆ ಕೆಲಸ ಸದ್ಧಿಗ ಸಮ he can do the work with the greatest ease. ಆ ಸುಖ ಸದ್ಧಿಗ ಸಮ it is nothing to him to go by that road. ಪಂಡಿ ವಾತರ ಸದ್ಧಿಗ ಸಮ he would not listen to what he was told.

✓ ಸದ್ಧ ಕೆ saddḥke, *s.* The relation in which the husbands of two sisters stand to each other.

ಸದ್ಧೆ saddḥē, *see* ಸದ್ಧ.

ಸದ್ಧುಡು sadsuḍu, *see* ಸುಡ್ಡುಡು.

✓ ಸಣಿಪುನಿ, ಸನಿಯುನಿ sanipuni, saniyuni (ಸಣಿ, ಸನಿ), *v. n.* To cool, grow calm, be mitigated.

ಸಣೆ saṇē, *s.* A fine cloth; *cf.* ಸಂಣೆ. 2. *see* ಸನಿ.

ಸಣ್ಣ sanna, *see* ಸಂಣ.

ಸತ್ satḥ, *adj. (in comp.)* True, good, virtuous, excellent, right, proper. —ಕಥೆ a true story. —ಕರ್ಮ, —ಕಾರ್ಯ a good action. —ಪಾತ್ರ worthiness. —ಪಾತ್ರ, —ಪುರುಷ a worthy man. —ಪುತ್ರ an excellent son.

ಸತಿ sati, *s.* A virtuous woman. 2. a woman in general.

ಸತು, ಸತುವ satu, satuva, *see* ಸತ್ವ.

ಸತ್ಕಾರ satkāra, *s.* Politeness, honour, respect. —ಮೆಚ್ಚುನಿ, ಸತ್ಕರಿಸನಿ to show respect.

ಸತ್ತಿ satti (*corrup. of* ಕತ್ತಿ), *s.* Power, strength. —ಕಲ್ಲ a heavy stone to be lifted up

to try one's strength. —ಕೊಲು a stick to try one's strength with another in wrestling.

ಸತ್ತಿಗೆ sattigē, *s.* An umbrella, a parasol.

ಸತ್ತಿಕೆ sattike, *see* ಸಾತ್ವಿಕೆ.

ಸತ್ಯ satya, *s.* Truth. 2. justice, honesty. *adj.* True, sincere, honest. —ತ್ವ truth; credibility. —ವಂತೆ a truthful man; a sincere man. —ಅವಿನಿ truth to prevail; justice to be done. —ಬಿನ್ನಿನಿ, —ಮೆಚ್ಚುನಿ to do justice. —ಮುನಿಯುನಿ to be cursed.

ಸತ್ಯೆ satyē, *s.* An umbrella.

ಸತ್ವ satva, *s.* Life, vitality. 2. power, strength. 3. essence, substance. —ದಾಂತಿ powerless. —ಉಪ್ಪನಿ to be strong or vigorous.

ಸದ್ sady, *see* ಸದು. 2. *see* ಸತ್.

ಸದರ್, ಸದರಂಗ sadaryu, sadaraṅga, *s.* The front. 2. spreading abroad, becoming public. —ನ ಬರ್ಪನಿ to come to the front; to appear before the public; to become published.

ಸದರ್, ಸದರು sadaryu, sadaru, *s.* A throne. 2. a mattress, carpet. 3. *see* ಸದರ್.

ಸದರಮಾನೆ sadaramine, *s.* A subordinate judge.

ಸದರಿ sadari, *see* ಸದ್ರಿ.

ಸದಾ sadā, *adv.* Always, at all times, perpetually, for ever. —ಕಾಲ. —ಕಾಲೊಗು for ever. —ತ್ಮೆ the eternal Spirit.

ಸದಾಚಾರ sadācāra, *s.* Regular observance of all duties, good conduct.

ಸದಾಪು, ಸದಾಬು sadāpu, sadābu, *s.* The rue plant, *Ruta graveolens*. [2. see ಚವಿ.

✓ಸದಿ sadi, *s.* Striking, beating.

ಸದು sadu, *s.* Sound, noise. 2. answer, reply. 3. rebutting. —ಕೊರ್ಪಿನಿ to answer. ಆಯ ಪಾತಿ ಕೊಸು ಸದು ಇಜ್ಜಿ his words are unimpeachable.

ಸದುರಂಗ saduraṅga, *see* ಸದರ್.

ಸದೃಶ sadruṣa, *adj.* Like, similar, resembling.

✓ಸದಿವುನಿ sadevuni (ಸವಿ), *v. n.* To get hardened. 2. to wear away, as an earthen vessel.

ಸದೊಳಿಗೆ sadoligē, *s.* Course, way.

ಸದ್ಗತಿ sadgati, *s.* Heaven, bliss. —ತಿಕ್ಕುನಿ to attain bliss.

ಸದ್ಗುಣ sadgūṇa, *s.* An excellent nature or disposition.

ಸದ್ಗುರು sadguru *s.* A virtuous spiritual guide.

ಸದ್ಗು saddu, *see* ಸಮ. [ಸಜ್ಜ.

ಸದ್ಯ, ಸದ್ಯೊಗು sadya, sadyogu, *see*

ಸದ್ರಂಗ sadraṅga, *see* ಸದರ್.

ಸದ್ರಿ sadri, *adj.* Aforesaid, above-mentioned.

ಸದ್ರೂಪ sadrūpa, *adv.* As it is, in an exact or true form. 2. face to face.

ಸನ್ sanu, *see* ಸನ್.

ಸನಂಗ್, ಸನಗ್ sanaṅgu, sanagu, *s.* A thing, article. 2. a piece of cloth brought to the market.

ಸನಮತ sanamata, *see* ಸಮತ.

ಸನಾನಿ sanāni, *see* ಚನಾನಿ.

ಸನಿ sani, *see* ಶನಿ. 2. *see* ಸನಿ.

ಸನಿಯಾರ saniyāra, *s.* Saturday.

ಸನಿಪ sanipa, *see* ಸವಿಪ.

✓ಸನಿಪಾವುನಿ sanipāvuni, *c. v.* (of ಸನಿ ಪುನಿ) To make cold or cool. 2. to pacify, conciliate, comfort.

✓ಸನಿಪುನಿ sanipuni (ಸನಿ), *v. a.* To cool, render cold. 2. to refresh; to set at ease.

ಸನಿಯ saniya, *see* ಸವಿಪ.

✓ಸನಿಯುನಿ saniyuni (ಸನಿ), *v. n.* To become cold; to be cool; to be softened.

ಸನಿಯೆಸ್ರೆ saniyesre, *see* ಶನಿ.

ಸನಿಲ್ sanilu, *s.* A bayonet.

ಸನೀಪ sanīpa, *see* ಸವಿಪ.

ಸನು sanu, *see* ಶನು.

✓ಸನೆ sanē, *see* ತನೆ.

ಸನ್ನ sanna, *see* ಸಂನ.

ಸನ್ಮಾನ sanmāna, *s.* Respect, honour, politeness. —ಮಳ್ಳುನಿ, ಸನ್ಮಾನಿಸುನಿ to show respect, treat politely.

ಸನ್ಮಾರ್ಗ sanmārga, *s.* Morality, good conduct, true way.

ಸನ್ಯಾಸ sanyāsa, *s.* Asceticism.

ಸನ್ಯಾಸಿ sanyāsi, *s.* An ascetic.

ಸಪ sapa, *s.* Polish, smoothness.

—ಸಾರ sap. —ಇಜ್ಜಿ there is no polish.

ಸಪತ sapata, *see* ಶಪಥ.

ಸಪಲ sapala, *see* ಸಫಲ. 2. *see* ತಪಲ.

ಸವಲಿಯೆ, ಸವಲೆ sapaliye, sapale,
see ಸವಲೈ.

ಸವಲೆ, ಸವಲೈ sapalè, sappalè, see
ತವಲೆ.

ಸವಲೈ, ಸವಲೆ sapalye, sapale, s.
lit. A spearman. 2. a fisher-
man.

ಸವಸಾರ sapaśāra, s. Taste.

ಸವಾಯಿ sapāyi, adj. Even, level,
smooth. —ಅಪಿನಿ to become
smooth. —ಮಕ್ಕುನಿ to make
smooth.

ಸವಾರ್ಣೆ sapaṛṇè, s. Fasting.

ಸಪುರ, ಸಪೂರ sapura, sapūra, adj.
Delicate, thin, fine, narrow.

ಸಪೆ sapè, s. A page.

ಸಪೇತೆ sapēṭe, see ಸಫೇತೆ.

ಸಪ್ತ sapta, adj. Seven. —ಸ್ವರ
the seven notes of the gamut.

ಸಪ್ತಮ ಸಪ್ತಮಾ, adj. Seventh.
ಸಪ್ತಮಿ the seventh day of the
lunar fortnight.

ಸಪ್ಪ sappa, see ಚಪ್ಪೆ.

ಸಪ್ಪಳ sappala, see ತಪ್ಪಳ.

ಸಪ್ಪು sappu, see ತಪ್ಪು.

ಸಪ್ಪೆ sappè, see ಚಪ್ಪೆ.

ಸಫಲ saphala, s. Success, pros-
perity, reward. —ಅಪಿನಿ to be
successful. —ಮಕ್ಕುನಿ to make
successful.

ಸಫೇತೆ saphete, adj. White. s.
White lead. —ಬಣ್ಣ white
colour.

ಸಬಕು sabaku, see ತಬಕ.

ಸಬಟ್ ಸಾಟು, see ತಬಟೆ.

ಸಬಟುನಿ sabatuni, see ತಬಟುನಿ.

ಸಬಟೆ sabatè, see ತಬಟೆ.

ಸಬಬ್, ಸಬಾಬ್ sababū, sabābū, s.
Cause, reason, ground.

ಸಬರ sabara, s. A pack-saddle.

ಸಬಾಪುನಿ sabāpuni, see ಸಬಾಸುನಿ.

ಸಬಾಸುನಿ sabāsuni (ಸಬಾಸ್), v. a.
To please, satisfy.

ಸಬಾಸ್ sabāsy, see ಕಬಾಸ್.

✓ಸಬಿ sabi, s. Flavour, taste. adj.
Savoury, palatable, pleasant,
sweet.

✓ಸಬಿಪುನಿ sabipuni (ಸಬಿ), v. a. To
taste, try the flavour.

ಸಬುಕಾರ sabukāra, s. Soap.

ಸಬುರು saburu, s. Halt; delay. 2.
see ತಬುರು.

ಸಬುಲಿ sabuli, see ತಬ್ಬುಲಿ.

ಸಬೆಪುನಿ sabepuni, see ತಬೆಪುನಿ.

ಸಬ್ಬಳ್ ಸಾಬ್ಬಾಳು, s. A crow-bar
used for digging.

ಸಬ್ಬುಲಿ sabbuli, see ತಬ್ಬುಲಿ.

ಸಭೆ sabhè, s. A convocation,
assembly, meeting. 2. a royal
court; a council-hall. ಸಭಾಪತಿ
the president of an assembly.
ಸಭಾಲಯ the place of public
meeting; a church, chapel.
ಸಭಾಶಿಕ್ಷೆ church-discipline. —ತ
ಕ್ರಮ church rules. —ತ ಹಿರಿ
ಯೆ an elder, church-warden.
—ತಾಯೆ a church-member; a
councillor, member of an as-
sembly. —ಅಸಫನಿ an assembly
to disperse. —ಕೂಡುನಿ an as-
sembly to meet. —ಕೆ ಕೇರುನಿ to
join a church (by baptism or

confirmation). —ದ್ವಿ ತರ್ತ ದೀಪಿನಿ,
—ದ್ವಿ ಬಹಿಷ್ಕಾರ ಮಚ್ಚುನಿ to excom-
municate.

ಸಮ್‌ಗಾರೆ samyḡāre, s. A chuck-
ler, shoemaker.

ಸಮ sama, *adj.* Like, similar.
2. same, even, equal. 3. uni-
form, equable. 4. right, just,
proper. —ಕ್ರಯ proper value.
—ವಾಶ್ equal shares. —ರಾತ್ರಿ
midnight. —ತೂಪಿನಿ to compare.
—ಬೂರುನಿ to agree, coincide;
to fit, suit. —ಮಚ್ಚುನಿ to make
level; to put right; to make
equal; to correct, rectify.

ಸಮಂತ samanta, *adj.* All, whole;
ಸಮಂತೆ all people.

ಸಮಕಟ್ಟು samakattṭu, s. Propor-
tion, fitness, suitability. 2.
level, smoothness of surface.
—ಅಯಿ ನೆಲ a level, even
surface. —ಉಚ್ಚುನಿ to fit, agree.

ಸಮಗಾರೆ samagāre, *see* ಸಮ್‌ಗಾರೆ.

ಸಮಗ್ರ samagra, *adj.* All, entire,
full, complete.

ಸಮಜಯಿಸಿಗೆ, ಸಮಜೈಸಿಗೆ samajayi-
sigè, samajëisigè, s. Pacifica-
tion, satisfaction, consolation.
—ಮಚ್ಚುನಿ to calm, appease.

ಸಮಜಯಿಸುನಿ, ಸಮಜೈಸುನಿ samajay-
isuni, samajëisuni (ಸಮಜೈಸಿ),
v. a. To appease, calm, paci-
fy. 2. to comfort, console.

ಸಮತೆ, ಸಮತ್ವ samatè, samatva, s.
Equality, proportion. 2. si-
milarity.

ಸಮನಿಸುನಿ samanisisuni *see* ತಂಮಣಿ
ಪುನಿ.

ಸಮಯ samaya, s. Time, season.
opportunity. 2. leisure. —ಉ
ಚ್ಚುನಿ to have time; to be at
leisure. —ಕಾಪುನಿ, —ತೂಪಿನಿ to
watch for an opportunity.
—ಕೊರ್ಪಿನಿ to allow time.

ಸಮರ samara, s. Conflict, war.

ಸಮರ್ಥ samartha, *adj.* Strong,
powerful. 2. able, capable.

ಸಮರ್ಥಿಗೆ samarthigè, *see* ಸಾಮ
ರ್ಥಿಗೆ.

ಸಮರ್ಥಿಪುನಿ samarthipuni (ಸಮರ್ಥ),
v. a. To overcome any dif-
ficulty; to succeed.

ಸಮರ್ಥೆ samarthe, s. An able
man, powerful man.

ಸಮರ್ಥನೆ samardhanè, *see* ಸಮಾರಾ
ಧನೆ.

ಸಮರ್ಪಕ samarpaka, *adj.* Proper,
fit, appropriate; pertinent.
—ಜವಾಬು a proper answer.
—ಅದ್ ಪಣ್ಣಿನಿ to speak perti-
nently.

ಸಮರ್ಪಣೆ samarpanè, s. An offer-
ing. —ಮಚ್ಚುನಿ, ಸಮರ್ಪಿಸುನಿ to
offer, sacrifice.

ಸಮಸ್ತ samasta, *adj.* All, whole,
entire.

ಸಮಕ್ಷ, ಸಮಕ್ಷಮ samaksha, sama-
kshama, *adv.* Before, in pre-
sence or sight of. s. Presence,
sight. ಆಯ ಸಮಕ್ಷಮೊಡು in his
presence.

ಸಮಾಗಮ samāgama, s. Union,
junction. 2. coming, arriv-
ing.

ಸಮಾಚಾರ samācāra, s. Tidings,
news, intelligence, informa-

tion. 2. a message. ಕ್ಷೇಮ—the intelligence of one's welfare.

ಸವಾಜ samāja, *s.* A multitude, assembly. 2. a society, association.

ಸವಾಧಾನ samādhāna, *s.* Peace, tranquillity. 2. conciliation, consent, agreement. 3. reconciling differences. 4. welfare, well-being. —ಅಪಿನಿ to be reconciled; to agree, consent; a sickness to become subdued. —ಲಪ್ಪನಿ to have peace; to feel better. —ಮಳ್ಪನಿ to reconcile, console, appease.

ಸವಾಧಿ samādhī, *s.* A grave, tomb. 2. deep meditation. 3. silence. —ಓ ಲಪ್ಪನಿ to be absorbed in meditation.

ಸವಾನ samāna, *adj.* Like, similar, analogous. 2. equal. 3. one, uniform, same; *cf.* ಸಮ, ಸಾಮಾನ್. —ತ್ವ equality. —ವಸ್ತುಳು similar things. —ಸ್ಥಿ an equal person.

ಸವಾಪ್ತ samāpta, *adj.* Finished, completed.

ಸವಾಪ್ತಿ samāpti, *s.* Completion, finishing, end. 2. killing, destroying. —ಅಪಿನಿ to be completed. —ಮಳ್ಪನಿ to complete, finish.

ಸವಾರ samāra, *see* ಸಂಹಾರ.

ಸವಾರಾಧನೆ samārādhane, *s.* Worship, reverence. 2. a public feast to Brahmans.

ಸವಾಸ samāsa, *s.* Composition

of words, formation of compound terms, *gram.*

ಸಮಿಧೆ samidhē, *s.* Short sticks of particular trees used in burnt offerings.

ಸಮಿಪ samīpa, *s.* Neighbourhood, proximity. *adj.* Near, close by.

ಸಮುಖ samukha, *s.* Presence, proximity. ಸಮುಖೋನ್, ಸಮುಖೋಡ್ near to, in the presence of.

ಸಮುಗಾರೆ samugāre, *see* ಸಮಗಾರೆ.

ಸಮುಚ್ಚಯ samučchaya, *s.* Collection, assemblage. 2. conjunction of words or sentences, *gram.*

ಸಮುದಯ, ಸಮುದಾಯ samudaya, samudāya, *s.* Assemblage, heap, multitude, number, quantity. ಜನ— a multitude of persons. ಸಮುದಾಯೋರು generally, on the whole.

ಸಮುದ್ರ samudra, *s.* The ocean, sea. —ಸ್ನಾನ a ceremony of bathing in the sea at new moon in the month Āṭi. —ಫಲ the fruit of the tree *Borringtonia racemosa*; fish.

ಸಮೂಹ samūha, *s.* Aggregate, assemblage, multitude.

ಸಮೃದ್ಧಿ samrūddhi, *s.* Prosperity, success. 2. increase, thriving. ಬುಳಿತ— an abundance of crop. —ಅಪಿನಿ to prosper.

ಸಮೇತ samēta, *adj.* Accompanied by, associated with, possessing.

ಸಯನ sayana, *see* ಕಯನ.

ಸಯಿ sayi, *see* ಸೈ.

ಸಯಿಪಿನಿ sayipini, *see* ಸೈಪಿನಿ.

ಸಯಿಲೆ sayilè, *s.* A ghost, goblin.

ಸಯಿಸುನಿ sayisuni, *see* ಸಹಿಸುನಿ.

ಸರ sara, *s.* A string of beads or pearls; a wreath, garland; a necklace. ಜಪ— a rosary. ನಾಣ್ಯದ— a necklace of coins.

ಸರ sara, *see* ಸ್ವರ.

ಸರಂಕ್ saraṅku, *s.* A kind of suffocation caused while swallowing any liquid.

ಸರಂಕಲ್ ಸರಾಂಕಲ್, *see* ಸರಂಕಲ್.

ಸರಂಗ್ saraṅgu, *s.* A trench, mine, hole, tunnel. 2. a rat's hole.

ಸರಂಜಾಮ್ sarañjāmu, *s.* Tools, implements, goods. 2. furniture. —ಮುಳ್ಪುನಿ to prepare, furnish.

✓ ಸರಕ್ saraku, *s.* Articles, goods, commodity. —ಜಪ್ಪಡುನಿ, —ದಿಪ್ಪುನಿ to unlade; to land goods. —ದಿಂಜಾವನಿ, —ಪಾಡುನಿ to lade, load; to freight.

✓ ಸರಕ್ saraku, *intj.* Get out of the way! slip aside!

ಸರಕಾರ್ sarakāru, *s.* Government. —ಕೆಲಸನ the government service. —ಪ ಸೂವ the public money, assessment, revenue.

ಸರಕೊಣುನಿ sarakoṇuni, *see* ತರಕೊಣುನಿ.

ಸರದ್ saradu, *see* ಸರಹದ್ದ.

ಸರದಾನಿ saradāni, *s.* A cry, noise.

ಸರದಾರ್, ಸರದಾರೆ saradāru, sara-

dāre, *s.* A European. 2. a person of superior rank.

ಸರದಿ saradi, *s.* Cold, catarrh.

✓ ಸರಪಣಿ, ಸರಪಳಿ, sarapaṇi, sarapali, *see* ಸರಪೊಳಿ.

ಸರಪತಿ sarapati, *see* ಸರ್ಪತಿ.

ಸರಸಿತ sarapita, *see* ಸರ್ಪಿತ.

✓ ಸರಪೊಳಿ sarapoli, *s.* A chain of any metal.

ಸರಬರಾಯಿ sarabarāyi, *s.* Furnishing supplies, preparation. —ಕೊರ್ಪಿನಿ, —ಮುಳ್ಪುನಿ to furnish supplies.

ಸರಯಿ sarayi, *see* ಸಾರಾಯಿ.

ಸರಲ್ saralu, *see* ಸರಳ್.

ಸರಲೆ saralè, *see* ತರಳೆ.

ಸರಸ್ sarasu, *s.* A joke. 2. merriment. *adj.* Tasty,apid. 2. jocose, merry.

ಸರಸರ sarasara, *adj.* Hastily, quickly, speedily.

ಸರಸ್ವತಿ sarasvati, *s.* Brahma's wife, the goddess of speech, learning, music, etc.

ಸರಹದ್ದ sarahaddu, *s.* Limit, boundary, frontier.

ಸರಳ್ saralu, *s.* A bar of iron.

ಸರಳ sarala, *adj.* Straight. 2. sincere. 3. easy.

ಸರಳಜುಮಾದಿ saralajumādi, *s.* A demon so called.

ಸರಳಿ sarali, *see* ಸರೊಳಿ.

ಸರಳೆ saralè, *see* ತರಳೆ.

ಸರಾಗ್, ಸರಾಗ sarāgu, sarāga, *adj.* Easy, facile, convenient. 2. free, unobstructed. —ಮಾರ್ಗ

a straight road. —ಫೋಪಿನಿ to go straightly. ಈ ಆಯತ ಸರಾಗ ಪಾತೆ ರೋಲಿ you can freely speak to him. —ಆದ್ easily, freely.

ಸರಾನೆ sarānè, *adv.* Directly, straightly. —ಫೋಪಿನಿ to go straightly without lingering in the way.

ಸರಾಫೆ sarāphe, *s.* A jeweller. 2. a money-changer.

ಸರಾಬು sarābu, *see* ಕರಾಬ್.

ಸರಾಯಿ sarāyi, *see* ಸಾರಾಯಿ.

✓ ಸರಾರಿಯುನಿ sarāriyuni (ಸರಾರಿ), *v.n.* To be exact.

✓ ಸರಾಸರಿ sarāsari, *adv.* Equally, alike. *adj.* Right, proper. *s.* An average. —ಕೊಪಿನಿ to give alike. —ತೂಪಿನಿ to find out an average.

✓ ಸರಿ sari, *adj.* Equal, like. 2. just, right, proper, fit. 3. even, not odd. 4. full; *cf.* ಸಮ. *adv.* Good, very well, it is right. —ಜಿರಕೆ mixing different ingredients in equal parts. —ಮುಸುಲಿ evens and odds. —ಆಪಿನಿ to be right, equal, even, complete. —ಬೂರುನಿ to suit, fit; to be proper; to agree with, to be on good terms.

ಸರಿ sari, *s.* Spending, consuming, exhausting. —ಮೆಳ್ಳುನಿ to spend, exhaust.

✓ ಸರಿಕೆ sarikè, *adj.* Right, fit, proper. 2. level, even. 3. plenty, abundant. 4. complete, full. —ಆಪಿನಿ to be properly arranged, to be well done. —ಉಟ್ಟಿನಿ

to eat heartily. —ಬರ್ಪಿನಿ to be of age, as cattle. —ಮೆಳ್ಳುನಿ to arrange, put in order; to level; to do *or* execute anything well.

ಸರಿಗೆ sarigè, *s.* A wire, gold *or* silver thread. 2. a gold *or* silver armlet; *also* ತೋಳಸರಿಗೆ. 3. a thin wire of any metal.

ಸರಿಯು sariya, *see* ಸರ. 2. *see* ಸರಿಸೆ.

ಸರಿಸಮಾನ sarisamāna, *adj.* Equal, same, on a par with.

ಸರುಗುರು saruguru, *see* ಗುರುಗುರು.

ಸರುತ, ಸರೂತ saruta, sarūta, *see* ಸರ್ತ.

ಸರೆ sarè, *see* ತರೆ.

ಸರೆಂಕಲ್ಲೆ sareṅkallu, *s.* The shaft of an arrow.

ಸರೊಳಿ saroli, *adj.* Of superior breed, as cattle. 2. *see* ತರೊಳಿ. —ಯೆರ್ಮೆ a buffalo of superior breed yielding much milk.

ಸರೋನೆ sarōne, *see* ಸರಾನೆ.

ಸರೋವರ sarōvara, *s.* A lake.

ಸರ್ರ sarra, *see* ಸರಾನೆ.

ಸರ್ಕ sarka, *see* ತರ್ಕ. 2. *see* ಚರ್ಕ.

ಸರ್ಕತ್ತಿ sarkatti, *see* ತರ್ಕತ್ತಿ.

ಸರ್ಕಾರ್ sarkāru, *see* ಸರಕಾರ್.

✓ ಸರ್ಕಿಯುನಿ sarkiyuni (ಸರ್ಕಿ), *v. n.* To consent, submit. 2. to get out of the way.

ಸರ್ಕೆ sarkè, *see* ಸರಿಕೆ.

ಸರ್ಕೆಣಿಪುನಿ sarkēnipuni (ಸರ್ಕೆಣಿ), *v. a.* To examine.

ಸರ್ಕೊಡ್ಡುನಿ sarkoḍḍuni (ಸರ್ಕೊಡ್ಡು), *v. a.* To oppose, gainsay.

ಸರ್ಕೊಣುನಿ sarkoṇuni, *see* ತರಕೊ ಣುನಿ.

ಸರ್ಗ sarga, *s.* A chapter, section.

ಸರ್ಗೇ sargē, *see* ಸರಿಸೆ.

√ಸರ್ತ sarta, *adj.* Straight, direct, upright. *adv.* Straightly, directly. —ಸರಮಾನಿ a straight-forward man. —ಸಾದಿ a straight road. —ಘೇಪಿಸಿ to go straightly.

√ಸರ್ತಿ sarti, *s.* A time, turn, rotation. ಒಂಜಿ—once. ದಂಜ—many times, often. ನಿಂನ—your turn. —ಪ್ರಕಾರ in turn.

ಸರ್ದಾರೆ sardāre, *see* ಸರದಾರೆ.

ಸರ್ದಿ sardi, *see* ಸರದಿ.

ಸರ್ಪ sarpa, *s.* A serpent, snake.

—ಅಸ್ರ a malignant sore mouth.

—ಜಾತಿ the serpent kind. —ಬುದ್ಧಿ rancour, hatred. —ತಾಪ barrenness supposed to be due to injury done to serpents.

—ಸುತ್ತು a serpent's coil.

ಸರ್ಪತಿ sarpati, *s.* A train, line of gunpowder. —ದೀಪಿಸಿ to lay a train.

√ಸರ್ಪಳಿ sarpali, *see* ಸರಪೊಳಿ.

ಸರ್ಪಿತ sarpita, *s.* Occurring, happening, befalling. 2. encountering, meeting. —ಅಪಿಸಿ to occur; to meet.

ಸರ್ಪೆ sarpe, *see* ಸರ್ಪ.

ಸರ್ಬರಾಯಿ sarbarāyi, *see* ಸರಬ ರಾಯಿ.

ಸರ್ವ sarva, *adj.* All, entire, complete. —ಜ್ಞಾನ omniscience. —ತ್ರಾಣ omnipotence. —ತ್ರಾಣಿ

the Almighty God. —ಸ್ವ all, everything.

ಸರ್ವಜಿತ್ತು sarvajittu, *s.* The twenty-first year in the Hindu cycle of sixty.

ಸರ್ವತಾ, ಸರ್ವಥಾ sarvatā, sarvathā, *adv.* In all ways, by all means, at any rate. 2. assuredly, certainly.

ಸರ್ವತ್ರ sarvatra, *adv.* Everywhere, at all times, in all places. —ಒಂಜಿ ಲೆಕ್ಕ ನಡಪ್ಪನಿ to behave alike at all times or in all places.

ಸರ್ವದಾ sarvadā, *adv.* Always, for ever.

ಸರ್ವಧಾರಿ sarvadhāri, *s.* The twenty-second year in the Hindu cycle of sixty.

ಸರ್ವನಾಮು sarvanāma, *s.* A pronoun.

ಸರ್ವಾಂಗ sarvāṅga, *s.* The whole body. —ಜೀನೆ feeling pain all over the body. —ಘಜುನಿ to rub the whole body, as with oil, etc.

ಸರ್ವಾತ್ಮೆ sarvātme, *s.* The all-pervading God.

ಸರ್ವೇಶ, ಸರ್ವೇಶ್ವ sarvēśa, sarvēśva, *s.* All. ಸರ್ವೇಶ. ಸರ್ವೇಶ್ವರೆ God, the Supreme Being.

ಸಲಕ್ salaky, *see* ಚಾಲಾಕ್.

ಸಲಕೆ salakè, *see* ತಲಕೆ.

ಸಲಗೆ salagè, *see* ಸಲಗೆ.

√ಸಲಗುನಿ salaguni (ಸಲಗ್), *v. a.* To nourish, succour, shelter, protect, take care of.

ಸಲಯಿ salayi, *s.* A hundred sheaves of straw. 2. a measure of paddy varying from five to twelve mudas of rice. 3. ruin. 4. *see* ಸಲಾಯು. ಒಂಜಿ ಸಲಯು ಜೈ a hundred sheaves of straw. —ಅಪಿಸಿ to be ruined.

ಸಲಹತ್ರ salahatra, *adv.* Near.

ಸಲಾಂ, ಸಲಾಮ್, ಸಲಾಮು salām, salāmy, salāmu, *s.* A mode of salutation accompanied with the raising of the hand to the head. —ಮೆಳ್ಳುನಿ to salute in this way; to thank.

ಸಲಾಕಿ salāki, *adj.* Full grown. *s.* A log.

ಸಲಾಯಿ salāyi, *s.* Split pulse. ತೊಗರಿ— split *Cytisus cajan*, dhal.

√ ಸಲಾಯಿಸುನಿ salāyisuni (ಸಲಾಯಿಸು), *v. a.* To clear, liquidate, as a debt.

ಸಲಾವಣಿ salāvani, *see* ಚಲಾವಣಿ.

√ ಸಲಿ sali, *see* ಚಳಿ.

√ ಸಲಿಗೆ saligè, *s.* Friendship, amity, familiarity, indulgence. 2. freedom, liberty. —ಕೊರ್ಪಿನಿ to allow freedom, be indulgent. —ಓ ಉಪ್ಪುನಿ to be familiar.

ಸಲೀಮು salima, *s.* Sardonyx.

ಸಲೀಸ salisa, *adj.* Easy.

ಸಲೆ salè, *see* ತಲೆ.

ಸಲೆಯುನಿ saleyuni (ಸಲೆ), *v. a.* To bear, suffer, endure.

ಸಲೈಸುನಿ saleisuni, *see* ಸಲಾಯಿಸುನಿ.

√ ಸಲಾಕಾವುನಿ salkāvuni, *c. v.* (of ಸಲ್ಕುನಿ) To entangle.

√ ಸಲ್ಕುನಿ salkuni (ಸಲ್ಕು), *v. n.* To be entangled.

ಸಲ್ಮ salma, *see* ಸೊಲ್ಮ.

ಸಲ್ಮಂತ salmanta, *s.* Assent, agreement, acquiescence, compliance; *bet.* ಸಂಮತ.

ಸಲ್ಲಂದಿ, ಸಲ್ಲಾಂಜಿ, ಸಲ್ಲಾಂದಿ sallandi, sallāñji, sallāndi, *adj.* Exorbitant, extravagant, excessive. 2. unlawful, improper. —ಬಿಲೆ an exorbitant price. —ಬೇಲೆ excessive work.

ಸಲ್ಲಾನ ಸಲ್ಲಾನಾ, *adj.* Much, plenty, many.

ಸಲ್ಲಿ salli, *see* ತಳ್ಳಿ.

√ ಸಲ್ಲುನಿ salluni (ಸಲ್ಲು), *v. n.* To be valid, fit, proper. 2. *see* ಸಂದುನಿ.

ಸವಕಾಶ savakāṣa, *see* ಸಾವಕಾಶ.

ಸವಣ savana, *see* ಶ್ರವಣ.

ಸವಣೆ savanè, *adj.* Agreeable, suitable, convenient.

ಸವತಿ savati, *s.* The relationship which a man's two wives bear to each other. —ಮತ್ಸರ the enmity between a man's two wives.

ಸವಬೆ savabè, *see* ಸಫೆ.

ಸವರಿಯುನಿ savariyuni (ಸವರಿ), *v. n.* To walk up and down, move about.

ಸವಾದ್ರೆ savādre, *see* ಸಹೋದರೆ.

ಸವಾರಿ savāri, *s.* Riding. 2. any mode of conveyance. 3. going out of doors or abroad.

ಸವಾರೆ savāre, *s.* A rider.

ಸವಾಲ್ savālu, *s.* Question, interrogation, inquiry, propo-

sition. —ಉಪ್ಪುನಿ to have some thing to say. —ವಾಡುನಿ to ask a question; to make a proposal.

✓ಸವಿ savi, *see* ಸಬಿ.

✓ಸವಿಪುನಿ savipuni (ಸವಿ), *v. n.* ✓To be tasteful, savoury, palatable, sweet. ✓2. to abrade.

✓ಸವುತೆ savutè, *see* ತಾವೆ.

ಸಸಾರ sasāra, *adj.* Easy, light, trifling. *s.* Easiness, ease. —ಮೆಳ್ಳುನಿ to slight, make light of; to render easy.

✓ಸಸಿ sasi, *s.* A young plant.

ಸಸೆ sasè, *see* ಸಸೆ.

ಸಸೂತ್ರ sāsūtra, *see* ಸುಸೂತ್ರ.

ಸಹ saha, *adj.* With, together with. 2. even, also. —ಕುಟುಂಬ the whole family.

ಸಹಗಮನ sahaḡamana, *s.* Accompanying; the self-immolation of a woman with the corpse of her husband.

ಸಹಜ sahaḡa, *adj.* Inherent, innate, natural. 2. proper. 3. true. 4. co-existent, born together. —ಸೂ natural disposition. —ಆದ್ ಸಜ್ಜಿನಿ to speak truly or sincerely.

ಸಹಜಿ sahaḡe, *s.* A brother of whole blood.

ಸಹನ sahana, *s.* Patience. *adj.* Patient, enduring, bearing. —ಮೆಳ್ಳುನಿ to have patience; to endure, as pain.

ಸಹಮೂಲ sahamūla, *adv.* With the root; completely, entirely.

ಸಹವಾಸ sahavāsa, *s.* Association, company. 2. sexual intercourse.

ಸಹಸ sahasa, *see* ಸಾಸ.

ಸಹಸ್ರ sahasra, *s.* A thousand. —ಸಾಮ a thousand names, as of a deity. ಸಹಸ್ರಾಧಿಪತಿ a general, commandant.

ಸಹಾಯ sahāya, *s.* Help, aid, assistance, succour. 2. protection. —ಕೆ a helper, assistant. —ಮೆಳ್ಳುನಿ to help, assist.

✓ಸಹಿ sahi, *adj.* Proper, correct, right. 2. a signature. 3. *see* ಸೈ.

ಸಹಿತ sahitā, *adj.* Accompanied by, in company with. 2. also. 3. with.

ಸಹಿಸುನಿ sahisuni (ಸಹಿಸು), *v. a.* To endure, bear, suffer, support. 2. to forgive. ಬೇನೆ— to endure pain.

ಸಹೋದರಿ sahōdari, *s.* A sister.

ಸಹೋದರೆ sahōdare, *s.* A brother.

ಸಹ್ಯ sahya, *adj.* Bearable, tolerable. 2. agreeable. ಅ— unbearable; disgusting.

ಸಳಸಳ, ಸಳಸಳನೆ saḡaḡa, saḡaḡane, *s.* A noise caused in pouring water, etc.

ಸಳಿ saḡi, *see* ಚಳಿ.

✓ಸಳೆ saḡè, *s.* A sling. 2. a snare.

ಸಳ್ಳಿ saḡḡi, *see* ತಳ್ಳಿ.

✓ಸಾಂಕಣೆ sānkanè, *s.* Fostering, nursing, nourishing, bringing up. 2. adoption of a boy or girl into another family.

—ದ ಅಪ್ಪೆ an adoptive mother.
 —ದ ಅಮ್ಮೆ an adoptive father.
 —ನುಗೆ an adopted son. —ಗ್ಗೆ ಆಪ್ತಿಸ್ತುಣಿಸಿ to adopt.

✓ ಸಾಂಕಾವುನಿ sāṅkāvuṇi, *c. v.* (of ಸಾಂಕುನಿ) To cause to foster, bring up, nourish, nurse.

✓ ಸಾಂಕುನಿ sāṅkāṇi (ಸಾಂಕ), *v. a.* To foster, nourish, nurse, bring up, take care of, protect, shelter.

ಸಾಂಖ್ಯ ಸāṅkhya, *s.* A system of philosophy by Kapila.

ಸಾಂಗ್‌ಸರುವೆಲ್ ಸāṅḡṡaruvelu, *see* ತಾಂಗ್‌ತರ್ವೆಲ್ *under* ತಾಂಗ್.

ಸಾಂಗ, ಸಾಂಗ್ಯ ಸāṅga, sāṅgya, *adj.* Complete, perfect. —ಆಪಿಸಿ to be accomplished, finished. —ಮುಳ್ಳುನಿ to accomplish, complete.

ಸಾಂಚ ಸāṅča, *adj.* Genuine, true. 2. upright.

ಸಾಂತ ಸānta, *adj.* Holy, saintly. 2. *see* ಶಾಂತ.

ಸಾಂತಿ ಸānti, *see* ಶಾಂತಿ.

ಸಾಂತಿಮರ ಸāntimara, *see* ಶಾಂತಿಮರ.

ಸಾಂತೆರ್ ಸāntery, *s.* The saints, *Rom.*

ಸಾಂಪ್ರದಾಯ ಸāmpradāya, *see* ಸಂಪ್ರದಾಯ.

ಸಾಂಬ್ರಾಣಿ ಸāmbraṇi, *s.* Benzoin.

ಸಾಂಬ್ರಾಳಿ ಸāmbraḷi, *see* ಸಂಬರಬಳ್ಳಿ *under* ಸಂಬರ.

✓ ಸಾಕ್ ಸāku, *def. v.* To suffice. 2. to be wearied of. —ಆಪಿಸಿ to be wearied of, done up. ಆಯ್ಗ ಉಂಡಿದ್ ಸಾಕ್ ಆಂಡ್ he ate to

satiety. ಈ ಕೆಲಸೊಪ್ಪು ಎಂಕ್ ಸಾಕಾಂಡ್ I am tired of this work. —ಸಾಕ್ ಆಪಿಸಿ to be quite done up; to be exhausted.

ಸಾಕರ್ಮಿ sākarmi, *s.* A great sinner; a consort of sinners.

ಸಾಕಿ ಸāki, *see* ಸಾಕ್ಪಿ.

ಸಾಕಿ ಸāki, *adj.* Superficial. —ಗ್ಗೆ ಸಾಕಿ speaking at random; doing a thing in a superficial manner.

ಸಾಗ್ ಸāḡu, *see* ಸಾಗು.

ಸಾಗರ ಸāḡara, *s.* The sea, ocean.

ಸಾಗಾರ ಸāḡāra, *s.* Sauce, condiment. ಬಡವುನು ಸಾಗಾರ ಬೊಟ್ಟಿ hunger requires no sauce. ಮೇಲ್—confection, dessert.

✓ ಸಾಗಾವುನಿ ಸāḡāvuṇi, *c. v.* (of ಸಾಗುನಿ) To expedite, as work. 2. to send, despatch, as goods. 3. to do a thing perfunctorily: ಸಾಗಾದ್ ಕಡಪ್ಪುನಿ to send away respectfully, as a friend, by accompanying him a short distance; to follow the remains of one's relatives, *etc.*, to the grave.

✓ ಸಾಗು ಸāḡu, *s.* Prosecution, progress, as of work.

✓ ಸಾಗುನಿ ಸāḡuṇi (ಸಾಗ್), *v. n.* To proceed, progress, as work. 2. to be despatched, as goods. 3. to move forward, advance. ಏತೆ ನಡತೆಂಚಲಾ ಸಾವಿ ಸಾಗುಜಿ with all your speed you make no progress in your journey.

✓ ಸಾಗುವಳಿ, ಸಾಗೊಳಿ, ಸಾಗ್ಯಳಿ ಸāḡuvali, sāḡoli, sāḡvali, *s.* Farm-

ing, tillage, cultivation of land. —ಮಕ್ಕುನಿ to cultivate.

ಸಾಜ, ಸಾಜಿ ಸಾಜಾ, ಸಾಜಿ, see ಸಹಜ.

ಸಾಟ ಸಾಟು, s. Barter, exchange.

—ಮಕ್ಕುನಿ to barter.

ಸಾಟೆ ಸಾಟೆ, s. A bargain, contract.

—ಪ ಪೂವು money paid under a contract. —ಮಕ್ಕುನಿ to strike a bargain.

✓ ಸಾಣೆ. ಸಾಣೆಕಲ್ಲ ಸಾಣೆ, ಸಾಣೆಕಲ್ಲು, s. A grind-stone. 2. a whet-stone. —ಪತ್ತುನಿ to grind, sharpen.

ಸಾತ್ ಸಾತ್, s. A moment, instant.

—ಒ immediately, instantly.

ಸಾತ್ರ ಸಾತ್ರ, see ತಾತ್ರ. 2. see ಸಾತ್ರೆ.

ಸಾತ್ರಿ ಸಾತ್ರಿ, see ತಾತ್ರಿ.

ಸಾತ್ರೆ ಸಾತ್ರೆ, s. A white cock with a thick comb; also ಸಾತ್ರಫಂಡಿ.

ಸಾತ್ರಿಕ, ಸಾತ್ರಿಕ ಸಾತ್ರಿಕ, ಸಾತ್ರಿಕ, adj. Ingenuous, open, frank.

2. honest, true, good, gentle, amiable. —ಸೂ a gentle disposition. —ತನ, —ತ್ವ openness, sincerity, honesty.

ಸಾತ್ರಿಕೆ ಸಾತ್ರಿಕೆ, s. An honest, frank, sincere man.

ಸಾದ್ ಸಾದ್, see ತಾನ್.

ಸಾದ ಸಾದಾ, adj. Plain, simple.

adv. Throughout, wholly. 2.

see ನೀವ. —ಕಪ್ಪು wholly black.

—ರುಮಾಲ್ a plain handkerchief.

ಸಾದ ಸಾದಾ, s. Purity.

ಸಾದಗ ಸಾದಗಾ, see ಸಾಧಕ.

ಸಾದನ ಸಾದನಾ, see ಸಾಧನ.

ಸಾದರ್ ಸಾದರು, adj. Received,

arrived. ಹುಕುಮ್ ಸಾದರ್ ಆಯಜಿ the order is not received.

ಸಾದಲ್‌ವಾರ್ ಸಾದಲ್‌ವಾರು, s. The sundry charges of a public office, contingent charges.

2. stationery.

ಸಾದಾ ಸಾದಾ, see ಸಾವ.

✓ ಸಾದಿ ಸಾದಿ, s. A road, way, path.

—ಕಟ್ಟುನಿ to stop the road; shut up a passage; to obstruct, hinder.

—ತಪ್ಪುನಿ, —ತತ್ತೆಪೋಪಿನಿ to miss the way, go astray.

—ತೋಪಾವನಿ to lead, show the way. —ಬುದ್ಧಿನಿ to make or give way.

—ಮಕ್ಕುನಿ to make way; to devise means.

✓ ಸಾದಿಕೆ ಸಾದಿಕೆ, s. Smearing. —ಆ ಪಿನಿ to besmear.

ಸಾದಿಯುನಿ ಸಾದಿಯುನಿ, see ಸಾಧಿಯುನಿ.

ಸಾದು ಸಾದು, see ಸಾಧು.

ಸಾದ್ಯುಷೆ ಸಾದ್ಯುಷೆ, s. Manifestation.

ಸಾದ್ಯುಷ್ಯ ಸಾದ್ಯುಷ್ಯಾ, s. Resemblance, similarity.

ಸಾದೆ ಸಾದೆ, see ಸಾವ.

ಸಾದೇವಿ ಸಾದೇವಿ, s. The ash-coloured fleabane, *Vernonia cinerea*.

ಸಾದೋಳಿಗೆ ಸಾದೋಳಿಗೆ, s. A water-course, channel.

ಸಾದ್ಯೆ ಸಾದ್ಯೆ, adv. On the road, by the road. —ನಡಪನಾಯಿ, —ಪೋ ಪಿನಾಯಿ a wayfarer, one walking on the road.

ಸಾಧಕ ಸಾಧಕಾ, s. Exercise, practice. 2. gymnastics. —ಮಕ್ಕುನಿ to practise gymnastics.

ಸಾಧನ, ಸಾಧನೆ sādhanā, sādhanē, s. Accomplishing, effecting.

2. means, expedient. 3. persevering. 4. instrument, agent.

5. a document, deed. ಕ್ರಯ— a deed of sale. ಧರ್ಮ— a deed of gift. ಮರಣ— a testament, will. —ವೀಕ್ಷಿಸಿ to try, aim, aspire after. —ಮೆಚ್ಚುನಿ to persevere; to accomplish.

ಸಾಧಾರಣ sādharāṇa, *adj.* Common, ordinary, general, universal. s. The forty-fourth year in the Hindu cycle of sixty.

ಸಾಧಿಪುನಿ, ಸಾಧಿಯುನಿ sādhipuni, sādhiyuni (ಸಾಧಿ), *v. a.* To achieve, accomplish, persevere. 2. to retain malice long. 3. to take, conquer. 4. to assert, allege. 5. to prove, establish. 6. to charge upon another. ಪಸಿ— to harbour malice.

ಸಾಧು sādhu, *adj.* Tame, docile. 2. good, virtuous, pious. —ಮೆಚ್ಚುನಿ to tame.

ಸಾಧ್ಯ sādhyā, *adj.* Curable. 2. possible, practicable. —ಕೆಲಸ a practicable work. —ಆಪಿಸಿ to succeed, be accomplished. —ಮೆಚ್ಚುನಿ to accomplish.

ಸಾಧ್ಯುನಿ sādhyuni, *see* ಸಾಧಿಸುನಿ.

ಸಾನ್ sāny, *adj.* Even. *adv.* Also.

ಸಾನ sāna, s. A demon shrine; *cf.* ಸ್ಥಾನ.

ಸಾನಾಹಿಗಿ sānādigē, s. A native lamp; a lamp-stand.

ಸಾನಿ sāni, s. An affix to the names of respectable ladies. ಧೀರೆ— a lady.

ಸಾನೆ sānē, *see* ಸಾನೆ.

ಸಾರ್ಪ, ಸಾರ್ಪು sārpu, sārpu, *adj.* Clear, pure, clean. *adv.* Entirely; plainly; smoothly. —ಕೆಲಸ clean work. —ಆಪಿಸಿ to be clean, smooth, *or* level. —ಪಟ್ಟಿ ಸಿ to speak plainly. —ಮೆಚ್ಚುನಿ to make clean, smooth, *or* level.

ಸಾಪ ಸāpa, *see* ಪಾಪ.

ಸಾಫಲ್ಯ sāphalya, s. Productiveness, fruitfulness. 2. a reward. —ಆಪಿಸಿ to succeed, be fruitful. —ಮೆಚ್ಚುನಿ to prosper, render successful.

ಸಾಬ್ sāby, *see* ಸಾಯಿಬಿ.

ಸಾಬಾಸ್ sābāsū, *see* ಪಬಾಸ್.

ಸಾಬೀತ್, ಸಾಬೂತ್ sābitū, sābūtū, *adj.* Proved, established, as guilt, *etc.* —ಆಪಿಸಿ to be proved guilty. —ಮೆಚ್ಚುನಿ to prove guilty.

ಸಾಬುನು sābunu, s. Soap.

ಸಾಮ ಸāma, s. Reconciliation, appeasing. —ವೇದ the third Vēda.

ಸಾಮಗ್ರಿ sāmāgri, s. A thing, article, ingredient, material.

ಸಾಮತಿ sāmāti, s. A comparison, simile, proverb.

ಸಾಮರ್ಥಿಗಿ, ಸಾಮರ್ಥ್ಯ sāmāthigē, sāmāthya, s. Power, strength. 2. ability, capability. —ಉಪ್ಪುನಿ to possess strength, be able.

ಸಾಮಾದಿಗೆ sāmādige, *s.* Membership of an assembly *or* society.

ಸಾಮಾನ್ sāmāṇy, *s.* Baggage, goods and chattels. 2. things, furniture, tools, instruments.

ಸಾಮಾನ್ಯ sāmānya, *adj.* Common, general. 2. ordinary, indifferent, middling.

ಸಾಮಿ sāmī, *see* ಸ್ವಾಮಿ.

ಸಾಮೀಪ್ಯ sāmīpya, *s.* Proximity.

ಸಾಮೀಲ್ sāmīl, *s.* Complicity, confederacy. 2. interference.

ಸಾಮೂಲ sāmūla, *see* ಸಹಮೂಲ.

√ಸಾಮೆ sāmē, *s.* Millet, *Panicum miliaceum*. —ಏರಿ *Panicum frumentaceum*.

ಸಾಮ್ಯ sāmya, *s.* Equality. 2. likeness. 3. a comparison, parable, similitude, allegory, proverb. 4. one's due, as fees, *etc.*

ಸಾಮ್ರಾಜ್ಯ sāmṛājya, *s.* Imperial rule, universal dominion.

ಸಾಯ ಸāya, *see* ಸಹಾಯ.

ಸಾಯಂಕಾಲ sāyānkāla, *s.* Evening, evening.

ಸಾಯನ ಸāyana, *s.* Help, aid.

ಸಾಯನೆ ಸāyane, *s.* A helper.

ಸಾಯರ್ ಸāyaru, *s.* Custom, duties, tax levied on imports and exports. ಅಳುವೆ— sea-customs. —ಕಟ್ಟಿ a custom-house.

ಸಾಯಸ ಸāyasa, *s.* Support, aid; *cf.* ಸಾಸ. —ಪಾಡುನಿ to help, support.

ಸಾಯಿತ್ಯ ಸāyitya, *see* ಸಾಹಿತಿ.

ಸಾಯಿದಿ ಸāyidi, *see* ಶಾಯಿದಿ.

ಸಾಯಿಬೆ ಸāyibe, *s.* A Mussulman of Arab descent; *bet.* ಸಾಹಿಬ್.

ಸಾಯಿರ ಸāyira, *see* ಸಾರ. 2. *see* ಸಾಯಿರ್.

ಸಾಯುಜ್ಯ ಸāyujya, *s.* Absorption in Brahma, union with the deity.

ಸಾಯೆತಿ ಸāyēti, *see* ಸಾಹಿತ್ಯ.

√ಸಾರ್, ಸಾರ ಸāru, sāra, *s.* The essence of anything. 2. marrow. 3. the sap of trees. 4. strength, vigour. 5. soup, broth. —ಛಾಂತಿ sapless; useless. ಜೀರ— merchandise, goods.

√ಸಾರ ಸāra, *s.* One thousand. —ಸರ್ತಿ a thousand times.

ಸಾರಂಗಿ ಸāraṅgi, *s.* A kind of fiddle with five strings.

ಸಾರಂಬಳ್ಳೆ ಸāramballa, *s. lit.* A thousand seers. 2. an offering to a demon.

ಸಾರಟ್ ಸāratu, *s.* A chariot, carriage.

ಸಾರಣೆ ಸāranē, *s.* A sieve. 2. smearing, as a wall *or* floor with earth, cowdung, *etc.*, plastering. —ಅಂಡೆ a kind of sweetmeat. —ಮೆಳ್ಳುನಿ to plaster; *cf.* ಸಾರಿಸುನಿ.

ಸಾರತಿ ಸāratī, *see* ಸಾರಥಿ.

ಸಾರತೆ ಸārate, *see* ಸಾರ್ತೆ.

ಸಾರಥಿ, ಸāraṭhī, *s.* A charioteer.

ಸಾರದೆ ಸāradē, *see* ಶಾರದೆ.

ಸಾರಸ, ಸಾರಸ್ಯ ಸārasa, sārasya, *see* ಸ್ವಾರಸ್ಯ.

ಸಾರಸ್ವತ sārāsavata, *s.* The north-west part of Delhi.

ಸಾರಸ್ವತೆ sārāsavate, *s.* A Sārāsavata Brahman.

ಸಾರಳಿ sārāli, *s.* Smearing, plastering.

ಸಾರಾಂಶ sārāṁśa, *s.* The substance, essence, pith, purport. —ಪಟ್ಟಿನಿ to give the purport.

ಸಾರಾಮಹಂಕಾಳಿ sārāmahaṅkāli, *s.* A demon so called.

✓ ಸಾರಾಯಿ sārāyi, *s.* Arrack, spirit, liquor.

✓ ಸಾರಿ sāri, *s.* ✓ A time, turn; *cf.* ಸರ್ತಿ. 2. a cowrie; *also* ಬಲ್ಲಿದ ಸಾರಿ. *adv.* Up and down, to and fro. ಒಂಜಿ—once. —ನಡಪುನಿ to walk to and fro.

ಸಾರಿಂಗ sārīnga, *see* ಸಾರಂಗ.

✓ ಸಾರಿಯಾವುನಿ sārīyāvuni, *c. v.* (*of* ಸಾರಿಯುನಿ) To cause to proclaim *or* publish.

✓ ಸಾರಿಯುನಿ sārīyuni (ಸಾರಿ), *v. a.* To proclaim, publish, preach. ✓ 2. to warn. 3. to sift. 4. to smear, plaster.

ಸಾರಿಸುನಿ sārīsuni (ಸಾರಿಸು), *v. a.* To smear, plaster. 2. *see* ಸಾರಿಯಾವುನಿ.

✓ ಸಾರುನಿ sārūni (ಸಾರು), *v. a.* To sift. 2. to smooth, polish. 3. *see* ಸಾರಿಯುನಿ.

ಸಾರೂಪ್ಯ sārūpya, *s.* Obtaining the image *or* form of God.

ಸಾರಂಗಿ sārēngi, *see* ಸಾರಂಗ.

ಸಾರತಿ sārēti, *see* ಸಾರ್ತಿ.

ಸಾರಸ sārēsa, *see* ಸ್ವೀರಸ್ಯ.

ಸಾರೋಟು sārōṭu, *see* ಸಾರಟ.

ಸಾರೋಳಿ sārōli, *see* ಸಾರಳಿ.

ಸಾರ್ಯುನಿ sārīyuni, *see* ಸಾರಿಯುನಿ.

ಸಾರಣಿ sārṇi, *see* ಸಾರಣಿ.

✓ ಸಾರ್ತಿ sār̥ti, *s.* Encountering, meeting. 2. happening, occurring. —ಅಪಿನಿ to encounter; to happen.

ಸಾರ್ತೆ sār̥tē, *s.* Proclamation.

ಸಾರ್ಥಕ, ಸಾರ್ಥಕ sār̥thaka, sār̥thuka, *adj.* Prospered, succeeded. —ಕೆಲಸ a meritorious act. —ಅಪಿನಿ to succeed, prosper.

ಸಾರ್ಲ, ಸಾರ್ಲಾ sār̥la, sār̥lā, *s.* Success, completion, achievement. —ಅಪಿನಿ to be successful.

ಸಾರ್ಲುನಿ sār̥luni (ಸಾರ್ಲ್), *v. n.* To proceed. 2. to become finished.

✓ ಸಾರ್ಲ ಸಾರ್ಲು, *s.* A line, row, furrow. —ಮರ an avenue, grove.

✓ ಸಾಲ sāla, *s.* Debt. —ಗಾರೆ a debtor. —ವಾಯೆ a creditor; a debtor. —ಮೂಲ assets and liabilities. ಮೈ— a loan without mortgage. —ಎತ್ತುನಿ to recover a debt. —ಕೆಲಸಿನಿ to lend. —ತೀರ್ಪುನಿ, —ಬೂಟುನಿ to pay a debt. —ವೆಪ್ಪುನಿ, —ಮಳ್ಳುನಿ to borrow, contract a debt. ಸಾಲೊಡು ಬೂರುನಿ to be in debt. —ಮುಕುನಿ a debt to be lost.

ಸಾಲಗ್ರಾಮ ಸಾಲಗ್ರಾಮ sālāgrāma, *s.* A schistous stone containing the impression of one *or* more ammonites, imagined to represent Vishṇu.

ಸಾಲಾಮಿಸ್ರಿ sālāmisri, *s.* The salep misiri, *Orchis mascula*.

ಸಾಲಾವಳಿ sālāvali, *s.* Luckiness of a horoscope. 2. agreement, amity.

ಸಾಲಿ sāli, *s.* Failure, loss, disappointment. 2. *see* ಕಾಲಿ.

ಸಾಲಿತ sālita, *adj.* Punctual, accurate, exact. 2. clear, as eye-sight.

ಸಾಲಿಯೆ sāliye, *see* ತಾಲ್ಯೆ.

ಸಾಲೆ sālè, *see* ಕಾಲೆ.

ಸಾಲೋಕ್ಯೆ sālōkya, *s.* Obtaining existence in the very place where the deity resides.

ಸಾಲ್ಯೆ sāl̄ya, *s.* Sight. ಕಂಠದ ಸಾಲ್ಯೆ ತೋಜುಜೆ the eye-sight is not clear.

ಸಾಲ್ಯುನಿ sāl̄yuni (ಸಾಲ್ಯೆ), *v. a.* To smell.

ಸಾಲ್ಯೆ sālye, *see* ತಾಲ್ಯೆ.

ಸಾವಕಾರೆ sāvakāre, *see* ಸೌಕಾರೆ.

ಸಾವಕಾಶ sāvakāśa, *s.* Leisure, respite; delay. —ಉಪ್ಪನಿ to be at leisure. —ಮುಳ್ಪನಿ to delay, be dilatory.

ಸಾವಜಿ sāvaji, *see* ತಾವಜಿ.

ಸಾವಧಾನ sāvadhāna, *s.* Caution, deliberation. 2. diligence.

ಸಾವಾಸ sāvāsa, *see* ಸಹವಾಸ.

✓ಸಾವಿರ sāvira, *see* ಸಾರ.

✓ಸಾವು sāvu, *s.* Death. 2. a mourning feast. —ಮುಳ್ಪನಿ to celebrate a mourning feast.

ಸಾವುಕಾರೆ sāvukāre, *see* ಸೌಕಾರೆ.

ಸಾವೆ sāvè, *see* ಸಾಮೆ.

ಸಾಷ್ಟಾಂಗ sāshtāṅga, *s.* A mode of salutation by prostrating one's self. —ನಮಸ್ಕಾರ such a mode of reverence. —ಬೂರುನಿ, —ಮುಳ್ಪನಿ to prostrate.

ಸಾಸ sāsa, *s.* Boldness, prowess. 2. energy, effort, exertion. —ಮುಳ್ಪನಿ, ಸಾಸಿಯುನಿ to exert one's self, be enterprising.

ಸಾಸನ sāsana, *adj.* Durable, lasting; *cf.* ಕಾಸನ. —ಕೆಲಸ durable work.

ಸಾಸಿ sāsi, *s.* A bold, adventurous man.

ಸಾಸಿಮೆ, ಸಾಸೆಮಿ sāsime, sāsemi, *s.* Mustard, *Sinapis juncea*; *cf.* ದಾಸೆಮಿ.

ಸಾಸಿಯುನಿ sāsiyuni, *see under* ಸಾಸ.

ಸಾಸ್ತ್ರೆ sāstre, *see* ಸಾತ್ರೆ.

ಸಾಹಸ sāhasa, *see* ಸಾಸ.

ಸಾಹಸ್ರ, ಸಾಸ್ರ sāhasra, sāsra, *s.* An aggregate of many thousands; an army of a thousand strong.

ಸಾಹಿತೆ, ಸಾಹಿತ್ಯೆ, ಸಾಹೆತಿ sāhitè, sāhitya, sāheti, *s.* An implement. 2. an ingredient, material.

ಸಾಹಿಬ್, ಸಾಹೆಬ್ sāhibu, sāhēbu, *s.* A title of a respectable European. 2. *see* ಸಾಯಿಬೆ.

ಸಾಕ್ಷಾತ್ sākshāt, *adj.* Visible, present, manifest. *adv.* Evidently, manifestly.

ಸಾಕ್ಷಿ sākshi, *s.* Evidence, testimony, witness. —ಸಾರೆ, —ದಾಯಿ a witness. —ವಾಂಸ್ಕೂಲ a depo-

sition of evidence. ದೇವೆರೆ—
swearing by God. ರಕ್ತ— a
martyr. —ಪಟ್ಟಿನಿ to give evi-
dence, testify. [ದಂಡನೆ.

ಸಿಂಕದಂಡಣೆ siṅkadandaṇè, see ಶಿಂಕ
ಸಿಂಕಿರಿ siṅkiri, see ಸಿಂಕಿರಿ.

ಸಿಂಕೆ siṅkè, see ಶಿಂಕೆ.

ಸಿಂಗ siṅga, see ಸಿಂಹ.

↓ ಸಿಂಗಬಾರೆ siṅgabārè, s. A sort of
plantain.

ಸಿಂಗರ, ಸಿಂಗಾರ siṅgara, siṅgāra,
see ಶೃಂಗಾರ.

ಸಿಂಗರಿಪುನಿ, ಸಿಂಗರಿಯುನಿ siṅgaripu-
ni, siṅgariyuni, see ಶೃಂಗರಿಸುನಿ.

ಸಿಂಗಕಪುರಿ siṅgalapuri, see ಶಿಂಗಕಪುರಿ.

ಸಿಂಗಿ siṅgi, s. Poison; also ಶಿಂಗಿ.
2. a pungent taste. *adj.* Cross,
perverse.

ಸಿಂಗಿರಿ siṅgiri, see ಶಿಂಗಿರಿ.

ಸಿಂಗೊಡೆ siṅgoḍè, see ಶಿಂಗೊಡೆ.

ಸಿಂಟು siṅṭu, see ಶಿಟ್ಟು.

ಸಿಂಧು siṅḍu, s. The river
Indus. 2. the province of
Scinde.

ಸಿಂಧೂರ siṅdhūra, s. Red lead,
oxidum plumbi.

ಸಿಂಬುಳು siṅbulu, see ಶಿಂಬುಳು.

ಸಿಂಮು siṅma, *adj.* Cold. 2. see
ಸಿಂಹ.

↓ ಸಿಂಮೆ siṅmè, s. The eyelash.

↓ ಸಿಂಟುನಿ, ಸಿಂದುನಿ siṅṭuni, siṅ-
duni (ಸಿಂಟೆ, ಸಿಂಧೆ), v. n. To
contract, shrivel.

ಸಿಂಹ siṅha, s. A lion. 2. the
sign *Leo* in the zodiac; the
fifth solar month.

ಸಿಂಹಳ siṅhala, s. Ceylon.

ಸಿಂಹಾಸನ siṅhāsana, s. A throne,
royal seat.

ಸಿಂಕಾರ siṅkāru, see ಶಿಂಕಾರ.

ಸಿಂಕೆ siṅkè, see ಶಿಂಕೆ.

ಸಿಂಕೆಪಾವುನಿ siṅkepāvuni, c. v. (of
ಸಿಂಕೆಪಿನಿ) To half-boil, as fruits
for preserving.

ಸಿಂಕೆಪಿನಿ, ಸಿಂಕೆಯುನಿ, ಸಿಂಕೆವುನಿ siṅkepi-
ni, siṅkeyuni, siṅkevuni (ಸಿಂಕೆ),
v. n. To be hot, feel hot.

↓ ಸಿಂಕ್ಟು siṅṭu, see ಶಿಂಕ್ಟು.

ಸಿಂಕ್ಟು siṅṭu, s. A net-work; also
ಶಿಂಕ್ಟು.

↓ ಸಿಂಕ್ಟು siṅṭu, see ಶಿಂಕ್ಟು.

ಸಿಂಕ್ಟಾವುನಿ siṅṭāvuni, see ಶಿಂಕ್ಟಾವುನಿ.

ಸಿಂಕ್ಟುನಿ siṅṭuni, see ಶಿಂಕ್ಟುನಿ.

ಸಿಂಗಪುನಿ siṅḡpuni, see ಶಿಂಗಪುನಿ.

ಸಿಂಗ siṅga, see ಶಿಂಗ.

ಸಿಗಲೆ siḡalè, see ಶಿಗಲೆ.

↓ ಸಿಗುರುನಿ siḡuruni, see ಶಿಗುರುನಿ.

ಸಿಟ್ಟು siṭṭu, see ಶಿಟ್ಟು.

ಸಿಟ್ಟೇನಿ siṭṭēsi, see ಶಿಟ್ಟೇನಿ.

ಸಿಡಿ siḍi, see ಸಿಡಿ.

ಸಿಡಿಲ್ siḍily, see ಸಿಡಿಲ್.

ಸಿಡುಬು siḍubu, see ಶಿಡುಬು.

ಸಿತಾರ siṭāru, s. Fortune, luck.
2. a stringed instrument.

ಸಿತ್ತ siṭṭa, see ಶಿತ್ತ.

↓ ಸಿಡಿ, ಸಿದೆ siḍi, siḍè, s. Bellows.
—ವೈಪುನಿ, —ಸಂದಾವುನಿ to blow
bellows.

ಸಿದಿಗೋಲಿ siḍigōli, see ಶಿದಿಗೋಲಿ.

ಸಿದ್ಧಿ siddi, s. A Negro, an Arab.
2. see ಸಿದ್ಧಿ.

ಸಿದ್ಧಿಗೆ, ಸಿದ್ಧೆ siddigē, siddē, *s.* A leathern bottle. 2. *see* ಶಿರ್ದಿಸಿ.

ಸಿದ್ಧ siddha, *adj.* Ready, prepared. —ಶ್ಚಿ readiness. —ಆಪಿನಿ to be ready. —ಮಕ್ಕುನಿ to make ready, prepare.

ಸಿದ್ಧಾಂತ siddhānta, *s.* Demonstrated conclusion, established truth. 2. firm conviction. 3. the system of the Mīmāṃsā philosophy. 4. a work on astronomy. —ಮಕ್ಕುನಿ to demonstrate, prove.

ಸಿದ್ಧಾಂತಿ siddhānti, *s.* A follower of the Mīmāṃsā philosophy. 2. an astronomer.

ಸಿದ್ಧಾರ್ಥಿ siddhārti, *see* ಸಿದ್ಧಾರ್ಥಿ.

ಸಿದ್ಧಿ siddhi, *s.* Accomplishment, fulfilment, achievement, success. 2. the acquirement of supernatural powers. —ಆಪಿನಿ to be accomplished, achieved. —ಮಕ್ಕುನಿ to accomplish, achieve.

ಸಿದ್ಧೆ siddhe, *s.* An inspired or prophetic writer, seer. 2. an adept. 3. an ascetic.

ಸಿದ್ಧಾರ್ಥಿ siddhyārthi, *s.* The fifty-third year in the Hindu cycle of sixty.

ಸಿನೆ sinē, *s.* A fence 2. *see* ತಿಣೆ. —ಕೋಲು a thin stick.

ಸಿಪಂಗಿ, ಸಿಪಾಂಗಿ sipāngi, sipāngi, *s.* Brag, boast. —ಬಿಮನಿ, —ಪಾತೆ ರುನಿ to brag.

ಸಿಪಾಯಿ sipāyi, *see* ಶಿಪಾಯಿ.

ಸಿಪಾರಸ್, ಸಿಫರಾಸ್ sipārasu, sipharāsu, *see* ಶಿಪರಸ್.

✓ಸಿಪ್ಪಿ sippi, *see* ತಿಪ್ಪಿ.

ಸಿಪ್ಪು, ಸಿಪ್ಪೆ sippu, sippē, *see* ತಿಪ್ಪೆ.

ಸಿಬಂದಿ sibandi, *s.* An establishment of clerks, peons, etc.

ಸಿಬ್ಬು sibbu, *see* ಸುಬ್ಬು.

✓ಸಿಮು sima, *s.* Cold, chill.

✓ಸಿಮೆ simē, *see* ಸಿಮೆ.

ಸಿರಸ್ರೆ sirasrē, *see* ಸೆರಸರಿ.

✓ಸಿರಿ siri, *see* ತಿರಿ. 2. *see* ಶ್ರೀ.

ಸಿರಿಂಟುನಿ, ಸಿರುಂಟುನಿ siriṅṭuni, siruṅṭuni, *see* ಸಿಂಟುನಿ.

ಸಿರಿಗುಂಡು, ಸಿರಿಮುಡಿ siriguṇḍu, sirimuḍi, *s.* The tuft or top-knot.

✓ಸಿರ್ಕು sarku, *s.* Fading, shrivelling. 2. weakness, faintness; *cf.* ತಿರ್ಕು.

ಸಿರ್ಕು sirka, *s.* Vinegar.

✓ಸಿರ್ಕಾವುನಿ sirkāvuni, *c. v.* (of ಸಿರ್ಕುನಿ) To cause to fade; to make lean; to weaken; *also* ತಿರ್ಕಾವುನಿ.

✓ಸಿರ್ಕುನಿ sirkuni (ಸಿರ್ಕು), *v. n.* To fade; to shrivel. 2. to become weak, lean. 3. to fall off; *also* ಸಿರ್ಕುನಿಪೋಪಿನಿ, ತಿರ್ಕುನಿ.

ಸಿರ್ಕೆ sirkē, *see* ತಿರ್ಕೆ.

ಸಿರ್ದುನಿ sirduni, *see* ಶಿರ್ದುನಿ.

ಸಿಲಾ silā, *see* ಶಿಲಾ.

ಸಿಲೆ silē, *see* ಶಿಲೆ.

ಸಿಲ್ಕು silku, *adj.* Remaining. *s.* Remainder. —ಬಾಕಿ a remaining balance.

✓ಸಿಲ್ಕುನಿ silkuni (ಸಿಲ್ಕು), *v. n.* To be entangled. 2. to be perplexed.

ಸಿಲ್ಪ, ಸಿಲ್ಪ silpa, silpi, *see* ಶಿಲ್ಪ.

ಸಿಲ್ಪಾನ, ಸಿಲ್ಪಾನ ಸಿಲ್ಪಾನ, silvāna, silvāna, *see* ಚಿಲುಪಾನ.

ಸಿಲ್ಪುನಿ silluni (ಸಿಲ್ಪು), *v. a.* To spurn, trample upon; *also* ಚಿಲ್ಪುನಿ.

ಸಿಲ್ಪುಡುನಿ silloḍuni (ಸಿಲ್ಪುಡು), *v. a.* To push.

ಸಿಸ್ತು sistu, *see* ಶಿಸ್ತು.

ಸಿಳಿಸಿಳಿ silisili, *s.* Hissing.

ಸೀ ಸಿ, *see* ಶೀ.

ಸೀಂಕಿರಿ siṅkiri, *s.* A thin stalk of a palm leaf. 2. a thin split of a bamboo, *etc.* 3. *see* ತೀಂಕಿರಿ. *adj.* Thin, lean.

ಸೀಂಟು ಸಿಂಟು, *adj.* Last; youngest. —ಮೈಪಲು a last born daughter. —ಮೈಪಲಿ a last born son.

ಸೀಂಟುಟ, ಸೀಂಟುಟಿಗೆ, ಸೀಂಟು ಸಿಂಟುಟ, ಸಿಂಟುಟಿಗಿ, ಸಿಂಟು, *s.* Scraping.

ಸೀಂಟುನಿ ಸಿಂಟುನಿ (ಸೀಂಟು), *v. a.* To scrape, rub, wipe.

ಸೀಂಟೆಲ್ ಸಿಂಟೆಲ್, *s.* Scraping, wiping.

ಸೀಂತಾವುನಿ ಸಿಂತಾವುನಿ, *see* ತೀಂತಾವುನಿ.

ಸೀಂತುನಿ ಸಿಂತುನಿ, *see* ತೀಂತುನಿ.

ಸೀಂತೆಲ್ ಸಿಂತೆಲ್, *adj.* Stinking. —ಮೂರಿ a stinking smell, stench.

ಸೀಂತೆಲು ಸಿಂತೆಲು, *s.* A dirty woman.

ಸೀಂದುನಿ ಸಿಂದುನಿ (ಸೀಂದು), *v. n.* To have a disagreeable smell.

ಸೀಂಪಿ ಸಿಂಪಿ, *see* ಚೀಂಪಿ.

ಸೀಂಪುನಿ ಸಿಂಪುನಿ, *see* ಸುಂಪುನಿ.

ಸೀಕ್ ಸಿಕ್, *adj.* Sick.

ಸೀಕೋಲ್ ಸಿಕೋಲ್, *s.* Liquorice.

ಸೀಗೆ ಸೀಗೆ, *s.* The pods of *Mimosa abstergens* reduced to fine powder and used as soap for cleansing, *etc.*; soap-nut; *also* ಸೀಗೆಕಾಯ.

ಸೀತ ಸೀತ, *see* ಶೀತ. 2. *see* ಸೀತೆ.

ಸೀತಾಫಲ ಸೀತಾಫಲ, *see* ಶೀತಾಫಲ.

ಸೀತಾಳಿ ಸೀತಾಳಿ, *see* ಶೀತಾಳಿ.

ಸೀತೆ ಸೀತೆ, *s.* Sīta, the wife of Rāma. —ಕಾರ್, ಸೀತಾಜೀವಿಕಾರ್ a kind of fern.

ಸೀದ, ಸೀದಾ ಸೀದಾ, ಸೀದಾ, *adj.* Straight, direct. 2. straight-forward, upright, honest. —ಸರಮಾನ an upright man. —ಮಾರ್ಗ a straight way.

ಸೀಪೆ ಸೀಪೆ, *see* ತೀಪೆ.

ಸೀಪು ಸೀಪು, *see* ಚೀಪು.

ಸೀಮಂತ ಸೀಮಂತ, *s.* A purificatory ceremony performed in the sixth or eighth month of a female's first gestation.

ಸೀಮುಳ್ಳು ಸೀಮುಳ್ಳು, *see* ತೀಮುಳ್ಳು.

ಸೀಮೆ ಸೀಮೆ, *see* ಶೀಮೆ. 2. *see* ಸಿಂಮೆ.

ಸೀಮೆಕೋಲು ಸೀಮೆಕೋಲು, *s.* A fine kind of bamboo stick, as that of a Chinese umbrella.

ಸೀಯಮ್ ಸೀಯಮ್, *see* ಶೀಯಮ್.

ಸೀರುನಿ ಸೀರುನಿ (ಸೀರು), *v. n.* To hiss.

ಸೀರೆ ಸೀರೆ, *see* ಶೀರೆ.

ಸೀರ್ತ ಸೀರ್ತ, *see* ತೀರ್ತ.

ಸೀಲ ಸೀಲ, *see* ಶೀಲ.

ಸೀವರಿಪುನಿ ಸೀವರಿಪುನಿ (ಸೀವರಿ), *v. a.* To entice, allure.

ಸೀಸ ಸೀಸ, *s.* Lead. —ಪ ಕಟ್ಟಿ, —ಪ ಬಳವು a lead pencil.

ನೀಸ, ನೀಸೆ sīsa, sīsè, see ಶೀಸ.

✓ನೀಕ್ ಸಿಲ್ಯ, s. A crack, crash, split. —ಮುಳ್ಳುನಿ to split, divide, crack.

ಸು su, *A particle and prefix signifying good, well, prosperous.*

ಸುಂಕ suṅka, s. Toll, custom, duty on goods. —ದ ಕಟ್ಟಿ a custom-house. —ದ ಬಾಗಿಲೆ a toll-gate. —ಕೊರ್ಪಿನಿ to pay duty.

ಸುಂಕಣ suṅkaṇa, see ತೂಂಕಣ.

ಸುಂಕಾಣಿ suṅkāṇi, see ಚುಕಾಣಿ. 2. see ಚುಂಕಾಣಿ.

ಸುಂಕು suṅku, see ಸೋಂಕು.

ಸುಂಟಯಿ sunṭayi, see ಸೂಂಟಯಿ.

ಸುಂಟಿ sunṭi, see ಸೂಂಟಿ.

ಸುಂಟಿ sunṭe, see ತುಂಟಿ.

✓ಸುಂಡಿಲ್ sunḍily, s. An elephant's proboscis.

ಸುಂಡು sunḍu, see ತುಂಡು.

✓ಸುಂಡೆಲಿ sunḍeli, s. A muskrat.

ಸುಂಣ sunṇa, s. Lime, chunam, mortar. —ದ ಕಾಂಬು, —ಜನ a small metallic box for keeping in chunam to eat with betel leaf. —ದ ಗಾಕೆ lime mortar, stucco; whitewash. —ದೆಷ್ಟುನಿ to whitewash. —ಮೆಪ್ಪುನಿ, —ಮೆಲ್ಪುನಿ to prepare lime mortar. —ಸುಡ್ಪಿನಿ to burn lime.

ಸುಂದರ sundara, *adj.* Comely, handsome, beautiful.

ಸುಂದಾವುನಿ sundāvuni, *c. v.* (*of* ಸುಂಪುನಿ) To cause to wind, as thread.

ಸುಂದಿಲ್ sunḍily, see ಸುಂಡಿಲ್.

ಸುಂದು sundu, s. Depression of mind.

✓ಸುಂದುನಿ sunduni (ಸುಂದ್), *v. a.* To wind, roll; to spool.

ಸುಂನತಿ sunnati, s. Circumcision; *cf.* ಮುಂಜಿ. —ಮುಳ್ಳುನಿ to circumcise.

ಸುಂನಮುಬಿ sunnamukhi, s. Senna leaves.

ಸುಂನಲಿ sunnali, see ಸುಂಡೆಲಿ.

ಸುಂಜಿಲ್ sunbily, see ತುಂಜಿಲ್.

✓ಸುಂಜು sumbu, see ಸೂಂಜು.

✓ಸುಂಜಿ sumbè, s. A small hole in a wall.

ಸುಕ suka, see ಸುಖ.

ಸುಕುಟೆ sukuṭe, s. A smart man.

ಸುಕೃತ sukṛta, s. Fortune, auspiciousness. 2. virtue, moral merit. *adj.* Virtuous.

ಸುಕುಂಡೆ sukuṇḍè, s. A kind of sweet cake fried in ghee *or* oil.

ಸುಕ್ತಿ sukṭi, s. Ebb, low tide.

ಸುಕ್ರಮ sukrama, s. Good order.

ಸುಕ್ರ sukra, see ಕುಕ್ರ.

ಸುಖ sukha, s. Delight, happiness, joy, pleasure. 2. health, welfare, safety. *adj.* Happy, joyful, delighted. 2. healthy. —ಪುಟ್ಟು joy and grief; vicissitudes of life. —ಸುಮಾನ unexpectedly, unreasonably, without sufficient cause. —ಕೊರ್ಪಿನಿ to make happy. —ತಿನ್ಪಿನಿ, —ಸಡೆ ಯುನಿ to enjoy happiness. —ಪುಟ್ಟು ಪಟ್ಟಿನಿ to relate one's circumstances. —ಸುಮಾನ ನೆರ್ಪಿನಿ to scold unreasonably.

- ಸುಗಂಧ sugandha, *s.* Fragrance, perfume. *adj.* Fragrant, scented, perfumed.
- ಸುಗಂಧಿ sugandhi, *s.* A fragrant drug. 2. amethyst. —ಫು a kind of fragrant flower. —ಬೂರು sarsaparilla root.
- ಸುಗತಿ sugati, *s.* A good *or* happy condition.
- ಸುಗಿಪುನಿ sugipuni, *see* ಸ್ತುತಿಪನಿ.
- ಸುಗುಣ suguṇa, *s.* An amiable disposition. 2. morality.
- ಸುಗುರುನಿ suguruni (ಸುಸುರ್), *v. a.* To uncoil, unwind. 2. to oppose. 3. to improve, better. ಸುಸುರುದು ಉಂಪುನಿ to lift one's head; to oppose; to defy.
- √ ಸುಗ್ಗಿ suggi, *s.* The twelfth Tulu month (March-April). 2. the second rice crop. 3. harvest. —ದರಿ rice of the second crop.
- ಸುಚಿ suçī, *see* ಶುಚಿ.
- √ ಸುಚ್ಚಾಲ ಸುಚ್ಚಾಲ, *s.* A swing.
- ಸುಚಾತ್ ಸುಜಾತ್, *adj.* Fine, nice.
- ಸುಜ್ಜಿ sujji, *see* ಸುಜ್ಜಿ.
- √ ಸುಟಿ suti, *see* ಶುಟಿ.
- √ ಸುಡರ್ ಸುದಾರು, *see* ಶುಡರ್. 2. *see* ಸೋಡರ್.
- √ ಸುಡಲೆ ಸುಡಲೆ, *s.* Burning a dead body. —ದ ಜುಗ್ಗಿ a cemetery, burning ground. —ದ ಸುಪ್ಪು a funeral repast.
- √ ಸುಡು ಸುದು, *s.* The act of burning.
- √ ಸುಡು ಸುದು, —ಕಾಡ, —ಸಾಡ a cemetery, burning ground. —ಸಾಳ hot wind. —ಜೋಣ್ಯ ashes of a burnt corpse. —ಮಂಣಿ burnt

- manure. —ಮೋಣಿ an angry face. —ಸುಡು very hot; *see* ಸುಡ್ಡುಡು. —ಸೂಕರ total ruin.
- √ ಸುಡುಪಿನಿ, ಸುಡ್ಡಿಪಿನಿ sudupini, sudḍipini (ಸುಡ್), *v. n.* To burn, be hot *or* sultry. *v. a.* To burn. 2. to bake, toast, roast.
- √ ಸುಡ್ಡುಡು ಸುಡ್ಡುಡು, *s.* A burning sensation in the throat, as after vomiting, *etc.*
- ಸುಣ್ಣು sunṇa, *see* ಸುಂಣ.
- ಸುತಿ suti, *see* ಸ್ತುತಿ. 2. *see* ಶ್ರುತಿ.
- ಸುತುಲಿ, ಸುತ್ತಲಿ sutuli, suttali, *see* ಸುತ್ತಲಿ.
- ಸುತೆ sute, *s.* A son.
- √ ಸುತ್ತೆ sutta, *s.* Circumference; circuit. *postp.* Around, about. —ಮುತ್ತ round about. —ಮುತ್ತಿಗೆ besieging. —ಕಟ್ಟುನಿ, —ವಾಡುನಿ to surround, besiege. —ಬಲೆಪನಿ to enclose, fence, encompass.
- √ ಸುತ್ತಾವುನಿ suttāvuni, *c. v.* (of ಸುತ್ತುನಿ) To cause to wind.
- ಸುತ್ತಿ suttī, *see* ಶ್ರುತಿ. 2. *see* ಸುತ್ತಿ.
- √ ಸುತ್ತಿ, ಸುತ್ತಿಗೆ, ಸುತ್ತಿಯೆ, ಸುತ್ತೆ, ಸುತ್ತೈ suttī, suttigē, suttiyē, suttē, suttayē, *s.* A hammer.
- ಸುತ್ತು suttu, *see* ಸುತ್ತ.
- √ ಸುತ್ತುನಿ suttuni (ಸುತ್ತು), *v. a.* To wind, roll, wrap. 2. to surround.
- ಸುತ್ತೆ suttē, *see* ಸುತ್ತೈ.
- ಸುತ್ತೊಲಿ, ಸುತ್ತೊಳಿ suttoli, suttoli, *s.* Twine, pack-thread.
- ಸುತ್ಯೈ sutyè, *s.* An offering of rice and cocoanut to a

demon. 2. *see* ಸುತ್ತಿ. —ದೀಪಿನಿ to make such an offering.

ಸುದ, ಸುದಾ suda, sudā, *adv.* Also. 2. even.

ಸುದರಿಪುನಿ sudaripuni, *see* ಸುದಾರಿಪುನಿ.

ಸುದರ್ಶನ sudarśana, *s.* Vishṇu's discus. *adj.* Handsome.

ಸುದಾರಣೆ, ಸುದಾರಿಗೆ sudāraṇè, sudārigè, *s.* Appeasing, comforting. 2. forbearance. 3. pardon. 4. shifting with, managing.

ಸುದಾರಿಪುನಿ, ಸುದಾರಿಸುನಿ sudāripuni, sudārisuni (ಸುದಾರಿ, ಸುದಾರಿಸ್), *v. a.* To appease, calm. 2. to comfort, compose. 3. to forgive. 4. to shift *or* manage with. 5. to support, maintain.

ಸುದಿ sudi, *see* ತುದಿ.

ಸುದುರೂಪ sudurūpa, *see* ಸವ್ರೂಪ.

ಸುದೆ sudè, *see* ತುದೆ.

ಸುದ್ದಿ suddi, *s.* Rumour, news, information, intelligence. —ಆಪಿನಿ to transpire, become public. —ಸುಲೇಕ, —ಶ್ಲೋಕ news, tidings. —ಮೆಚ್ಚುನಿ to publish, inform.

ಸುದ್ದುರುನಿ sudduruni (ಸುದ್ದುರ್), *v. n.* To get loose. 2. to get rid of.

ಸುಧಾ sudhā, *see* ಸುವ.

ಸುಧೆ sudhè, *s.* Nectar, ambrosia. 2. *see* ತುದೆ. [ಮುಖಿ.]

ಸುನಾಮುಖಿ sunāmukhi, *see* ಸುಂನ

ಸುನಾವಣೆ sunāvani, *see* ಸುಲಾವಣೆ.

ಸುನೆ sunè, *see* ತುನೆ.

ಸುಪವತನ supavatana, *s.* Honesty.

ಸುಪವೆ supave, *s.* An honest man.

ಸುಪ್ತಿ supti, *s.* Sleep.

ಸುಫಲ suphala, *s.* Good fruit, happy result. *adj.* Bearing good fruit.

ಸುಬ suba, *s.* Proof, evidence.

ಸುಬಗೆ subage, *see* ಸುವೆ.

ಸುಬೆದಾರ್ subedāry, *see* ಸುಫೆದಾರ್.

ಸುಬೋಧನೆ subōdhanè, *s.* Moral instruction.

✓ಸುಬ್ಬ subba, *s.* A blotch, discolouring of the skin.

ಸುಬ್ಬರಾಯೆ subbarāye, *s.* The serpent-god. 2. a proper name.

✓ಸುಬ್ಬ subbu, *see* ಸುಬ್ಬ.

ಸುಬ್ಬಂಪು subyamma, *s.* A female demon so called.

ಸುಬ್ರಮಣ್ಯ subramanya, *s.* A celebrated place of pilgrimage in Uppinangadi Taluk.

ಸುಬ್ರಹ್ಮಣ್ಯೆ, ಸುಬ್ರಾಯೆ, subrahmanye, subrāye, *see* ಸುಬ್ಬರಾಯೆ.

ಸುಭವೆ subhave, *see* ಸುವೆ.

ಸುಭಾವ subhāva, *see* ಸ್ವಭಾವ.

ಸುಭಾಷಿತ subhāshita, *s.* Moral aphorisms *or* sayings. *adj.* Well spoken.

ಸುಭಿಕ್ಷೆ subhikshè, *s.* Abundance, plenty. —ಆಪಿನಿ to thrive.

ಸುಭೆದಾರ್, ಸುಭೆದಾರೆ subhedāry, subhedāre, *s.* A chief native military officer.

ಸುಮಂಗಲ, ಸುಮಂಗಲೆ sumāṅgala, sumāṅgala, *adj.* Very auspicious. ಸುಮಂಗಲೆ a married woman.

ಸುಮಾನ sumāna, *s.* Arbitrariness, capriciousness. *adj.* Arbitrary, capricious, whimsical.

- ಸುಮಾರ್ sumāry, *s.* Conjecture, guess, estimate. *adj.* Middling, moderate, tolerable. 2. better, well. *adv.* About. —ತರವ of middling sort. —ಆಪಿಸಿ to abate, become less; to improve. ಸುಮಾರೋಗು approximately, probably.
- ಸುಮಾಲಿ sumāli, *s.* A giant so called.
- ಸುಮುಹೂರ್ತ sumuhūrta, *s.* A very auspicious time.
- ✓ ಸುಯಿಂಪುನಿ, ಸುಯಿಂಬುನಿ suyimpuni, suyimbuni (ಸುಯಿಂ), *v. a.* To blow the nose. 2. to hiss, snort, bellow, fizz, grunt, etc.
- ✓ ಸುಯಿಲ್, ಸುಯ್ಯು suyily, suyyu, *s.* Breath, respiration; also ಸುಯಿಲಾಸ. 2. sighing, a sigh, sob. —ಕಟ್ಟುನಿ to hold one's breath, feel difficulty in breathing. —ಪಾಡುನಿ to blow; to whistle. —ಬುಡ್ವಿನಿ to breathe out; to sigh.
- ✓ ಸುಯ್ಯುನಿ suyyni, *see* ಸುಯಿಂಪುನಿ.
- ಸುರ sura, *adj.* Of or belonging to the gods. —ಪುರ the capital of Indra.
- ಸುರಂಗ suraṅga, *see* ಸರಂಗ.
- ಸುರಗಿ, ಸುರಗೆ suragi, suragè, *see* ಸೋರಗೆ.
- ಸುರತ surata, *s.* Sexual embrace.
- ಸುರಬೆ surabè, *s.* A gluttonous female.
- ಸುರಲೆ suralè, *see* ತೋರಲೆ.
- ಸುರಸ surasa, *adj.* Sweet. 2. well flavoured, juicy.
- ✓ ಸುರಸುರನೆ surasuranè, *s.* Drinking liquids with a sipping noise. —ಪರ್ವಿನಿ to drink in this way.
- ✓ ಸುರಳಿ surali, *s.* A coil, roll of any thing. —ಮಳ್ಳುನಿ to coil, roll.
- ಸುರಾಕಾರ surākāra, *s.* Saltpetre.
- ಸುರಾಪಾನ surāpāna, *s.* Wine or spirit drinking.
- ಸುರಾಯಿ surāyi, *see* ತುರಾಯಿ.
- ಸುರಾಸುರೆ surāsura, *s.* A demi-god. 2. a giant.
- ಸುರಿಗೆ surigè, *see* ಸೋರಗೆ.
- ಸುರಿಪುನಿ suripuni, *see* ತುರಿಪಿನಿ.
- ✓ ಸುರಿಯ suriya, *s.* A demon's straight sword.
- ಸುರಿಯಾರುನಿ suriyāruni (ಸುರಿಯಾರ್), *v. n.* To wander, roam.
- ಸುರಿಯುನಿ suriyuni, *see* ತುರಿಯುನಿ.
- ಸುರಿಯೆ suriyè, *see* ಸುರಿಯು.
- ಸುರು suru, *s.* Commencement, beginning. —ಮಳ್ಳುನಿ to begin.
- ✓ ಸುರುಂಟು suruṅṭu, *s.* Contraction, shrivelling.
- ✓ ಸುರುಂಟುನಿ suruṅṭuni (ಸುರುಂಟೆ), *v. n.* To shrivel, contract, shrink.
- ಸುರುಗಿ surugi, *see* ಸೋರಗೆ.
- ಸುರುಗು surugu, *s.* Sinking. 2. sliding.
- ✓ ಸುರುಂಟು suruṅṭu, *see* ಸುರುಂಟು.
- ✓ ಸುರುಂಟುನಿ suruṅṭuni, *see* ಸುರುಂಟುನಿ.
- ಸುರುಪ surupa, *see* ಸ್ವರೂಪ. 2. *see* ಸುರೂಪ. 3. *see* ಸುರ್ಪ.
- ಸುರುಪು surupu, *s.* Instigation, encouragement. —ಕೊರ್ಪಿನಿ to instigate.

ಸುರುಮೆ suruma, *s.* A collyrium for the eyes.

ಸುರುಮೈ surumei, *s.* A kind of dried fish.

ಸುರುಳು, ಸುರುಳೆ surulu, surulè, *see* ಸುರಳಿ.

ಸುರೂಪ surūpa, *s.* A beautiful form. *adj.* Handsome; *cf.* ಸ್ವರೂಪ.

✓ಸುರೆ surè, *see* ತುರೆ.

ಸುರೆ sure, *s.* A god.

ಸುರ್ಕ surka, *see* ಚರ್ಕ.

ಸುರ್ತಿ surti, *see* ಸುತ್ತಿ.

ಸುರ್ಪ surpa, *see* ಸ್ವರೂಪ.

ಸುರ್ಪು surpu, *s.* Beginning. 2. *see* ಸುರೂಪ.

ಸುರ್ಲುಕಾಂಡಯಿ surlukāṇḍayi, *s.* A kind of fish.

ಸುರ್ಲುನಿ surluni, *see* ಸುಲಿನಿ. 2. *see* ತುರಿನಿ.

ಸುಲಗಿತ್ತಿ sulagitti, *see* ಸೂಲಗಿತ್ತಿ.

ಸುಲಬರ sulabara, *see* ತುಲಬಾರ.

ಸುಲಭ sulabha, *adj.* Easy, feasible, attainable. 2. easy of access, condescending. 3. cheap. 4. light, not heavy.

✓ಸುಲಯಿ sulayi, *s.* A rudder.

ಸುಲಯಿಸುನಿ sulayisuni, *see* ಸುಲಾನಿ. 2. *see* ಸುಲಿಯುನಿ.

ಸುಲಕ್ಷಣ sulakṣhaṇa, *s.* A good sign, auspiciousness. 2. beauty. *adj.* Respectable. 2. handsome, comely. 2. auspicious.

ಸುಲಾವಣಿ sulāvāṇi, *s.* Listening; hearing, acquaintance with. —ತಾನಿ to be heard; to become familiar with the

merits of a case. —ಮಕ್ಕುನಿ to cause a superior to hear, as the reading of the papers of a case; to interpret.

✓ಸುಲಾವುನಿ sulāvuni (ಸುಲಾ), *v. a.* To row a boat.

ಸುಲಿ suli, *see* ಸುಳಿ.

✓ಸುಲಿಗೆ suligè, *s.* Pillaging, plundering, robbing. —ಮಕ್ಕುನಿ to plunder, rob, pillage.

✓ಸುಲಿನಿ, ಸುಲಿಪುನಿ sulipini, suli-puni (ಸುಲಿ), *v. a.* To peel, flay, skin, pare off. 2. *see* ಸುಲಿಯುನಿ.

✓*v. n.* To whirl, go around; *cf.* ತುಲಿಪುನಿ.

ಸುಲಿಪು sulipu, *see* ಸುಳಿ.

ಸುಲಿಯುನುನಿ suliyaruni, *see* ಸುರಿಯಾನುನಿ.

ಸುಲಿಯಾವುನಿ suliyāvuni, *v. v.* (of ಸುಲಿಯುನಿ) To give up to plunder.

ಸುಲಿಯುನಿ suliyuni (ಸುಲಿ), *v. a.* To pillage, plunder, rob; *cf.* ಸುಲಿನಿ.

ಸುಲುಗೆ sulugè, *see* ಸುಲಿಗೆ.

ಸುಲೇಕ sulēka, *see* ಶ್ಲೇಕ.

ಸುಲೈಸುನಿ suleisuni, *see* ಸುಲಾವುನಿ.

ಸುಲೋಮಣಿ sulōmaṇi, *s.* An interpreter.

ಸುವರ್ಣ suvarṇa, *s.* Gold. *adj.* Fine coloured, golden.

ಸುವರ್ತವಾಸ, ಸುವಾರ್ತೆ suvartamāna, suvārtè, *s.* Good news. 2. a gospel. [woman.

ಸುವಾಸಿನಿ suvāsini, *s.* A married woman. ಸುಶೀಲ suśīla, *adj.* Well disposed, of good temper. —ತೆ amiabi-

lity, virtue. —ದಾಯೆ a good-natured man.

ಸುಷ್ಟಿ susṣṭi, *see* ಸೃಷ್ಟಿ.

ಸುಸೂತ್ರ susūtra, *adj.* Free, clear, straight-forward. 2. unobstructed, easy, settled. 3. determined, decided. —ಪಟ್ಟೆನಿ to speak decidedly, give a decided answer.

ಸುಸ್ತಿ susti, *s.* Delay. 2. sloth, laziness, indolence. —ಉಪ್ಪನಿ to have leisure. —ಮೆಳ್ಪನಿ to delay.

ಸುಸ್ತಿಗೆ sustigē, *see* ಸುತ್ಯೈ.

✓ ಸುಳಿ sulī, *s.* An eddy, whirlpool. 2. an ominous curve on the person. ✗ 3. a tender shoot, germ *or* bud. 4. the soft part on the crown of a young child's head. 5. a hinge. —ಕುತ್ತಿ, *see* ಮೊಳೆಕುತ್ತಿ. —ಗಾಳಿ whirlwind. —ಮರಾಯಿ a round trough.

✓ ಸುಳಿವುನಿ sulipuni (ಸುಳಿ), *v. a.* To shake, agitate. 2. to churn. 3. to turn in a lathe. 4. *see* ಸುಲಿಪಿನಿ.

✓ ಸುಳಿಯುನಿ suliyuni (ಸುಳಿ), *v. n.* To shake, be agitated, as water.

✗ 2. to overflow. 3. *see* ಸುಲಿಯುನಿ. ಸುಳು sulū, *s.* Devise, hint.

✓ ಸುಳ್ಳು sullū, *s.* A lie, falsehood, fib. *adj.* False, untrue. —ಕಥೆ a fable, fiction. —ಸಾರೆ a liar. —ಸಾಧನ a false document; a false claim; a false plea. —ಸಾಕ್ಷಿ a false witness;

giving false evidence. —ಕೊಚ್ಚುನಿ to brag. —ಪಟ್ಟೆನಿ to tell lies.

✓ ಸೂ sū, *see* ತೂ.

✓ ಸೂಂಕಣ sūnkaṇa, *see* ತೂಂಕಣ.

✓ ಸೂಂಕುನಿ sūnkuni, *see* ತೂಂಕುನಿ.

ಸೂಂಕೆ sūnkē, *see* ಸೂಕೆ.

✓ ಸೂಂಗು sūngu, *see* ತೂಂಗು.

ಸೂಂಟಯಿ sūṅṭayi, *s.* The fatty part of pork.

ಸೂಂಟೆ, ಸೂಂಥಿ sūṅṭi, sūṅṭhi, *s.* Ginger, dry ginger, *Zingiber officinale*.

✓ ಸೂಂಬು sūmbu, *s.* A sluice, gutter.

ಸೂಂಜೊ sūmbo, *s.* A term used for suspending a game. 2. a reserved place in a game.

✓ ಸೂಕ sūka, *see* ತೂಕ.

ಸೂಕಣ sūkaṇa, *see* ತೂಂಕಣ.

ಸೂಕತ್ತೆರಿ sūkatteri, *s.* A demon so called.

ಸೂಕರ sūkara, *s.* Ruin. 2. a pig.

✓ ಸೂಕೆ sūkē, *s.* Perception, cognition, apprehension. —ಅಪಿನಿ to perceive.

ಸೂಕ್ತ sūkta, *s.* A good word. 2. a hymn of the Vēdas.

ಸೂಕ್ರಮ sūkrama, *adj.* Delicate, fine, nice; *cf.* ಸುಕ್ರಮ. —ದ ಕೆಲಸ fine work. —ದಾಯೆ a man of fine discrimination.

ಸೂಚಕೆ sūcāke, *s.* A spy, informer.

ಸೂಚನೆ sūcānē, *s.* A hint, intimation, gesture. 2. a note; a summary, contents of a

book or chapter. —ಕೊಪಿನಿ to hint, make a sign.

ಸೂಚಿವುನಿ, ಸೂಚಿಸುನಿ sūcipuni, sūcisuni (ಸೂಚಿ, ಸೂಚಿಸ್), *v. a.* To hint, intimate, make a sign.

✓ಸೂಚಿ sūji, *see* ದೂಚಿ.

ಸೂಚಿಕಲ್ಲು sūjikallu, *s.* A loadstone.

ಸೂಟಣ್ sūṭaṇu, *see* ತೂಟಣ್.

ಸೂಟಿ sūṭè, *see* ತೂಟಿ.

✓ಸೂಡಿ sūḍi, *s.* A sheaf. 2. a bundle. 3. a faggot. —ಕಟ್ಟುನಿ to bind sheaves.

✓ಸೂಡು sūḍu, *see* ಸುಡು.

ಸೂಣ್ಯ sūnya, *s.* Commencement, beginning.

ಸೂತಕ, ಸೂತಗ sūṭaka, sūṭaga, *s.* Ceremonial impurity from child-birth or death of a relation. 2. menstruation.

ಸೂತರಿ sūṭari, *s.* A Śūdra woman.

ಸೂತಿ, ಸೂತಿಗ sūti, sūtiga, *s.* A scheme. 2. cleverness. 3. *see* ಸೂತಕ.

ಸೂತ್ರ sūtra, *s.* A rule, precept. 2. an axiom. 3. an expedient, contrivance. 4. a thread in general. 5. the spring, wire, or thread by which a puppet is moved. 6. the art, knack, key, *etc.*, in a curious piece of mechanism. —ದಾಯೆ, —ಧಾರಿ a puppet-showman; the principal actor or manager of a theatre. —ದ ಸೊಂಚಿ a puppet moved by wires, *etc.* —ಪಟ್ಟಿ an outer frame of a door.

—ಬಳ್ಳ a carpenter's chalk line. —ದ ಚೀಲೆ fine work; mechanical workmanship. —ಪಾಡುನಿ to mark a plank, *etc.*, with chalk line.

ಸೂದ sūda, *see* ಸುಡ.

ಸೂದ್ರೆ sūdre, *see* ತೂದ್ರೆ.

ಸೂನ sūna, *s.* A place for sacrifice of animals.

ಸೂಪ sūpa, *s.* Sauce, soup. 2. cooking.

ಸೂರ sūra, *s.* A chapter of the Koran.

ಸೂರಂಚಿ sūraṇṭè, *s.* *Hydnocarpus inebrians.*

ಸೂರಣ sūraṇa, *s.* The Telinga potato, *Arum campanulatum.*

ಸೂರು sūru, *see* ಚೂರು.

✓ಸೂರೆ sūrè, *s.* Plundering, ransacking, pillaging. —ಬುಡುಪಿನಿ to give up to plunder. —ಮಳ್ಳುನಿ to pillage, plunder.

ಸೂರೆ sūre, *see* ತೂರೆ.

✓ಸೂರೊಲ್ sūroly, *s.* Rattan, *Calamus rotang.* —ದ ಬೆತ್ತ a rattan stick.

ಸೂರ್ಣ sūrṇa, *see* ಸೂರಣ. 2. *see* ಚೂರ್ಣ.

ಸೂರ್ತಿ sūrti, *s.* Surat. —ರೂಪಾಲು a Surat rupee.

ಸೂರ್ಯ, ಸೂರ್ಯೆ sūrya, sūrye, *s.* The sun. —ಕಾಂತಿ sunshine. —ಕಾಂತಿ ಪೂ the sun-flower, *Helianthus annuus.* —ಕಿರಣ a sunbeam. —ನೃಹಣ an eclipse of the sun. —ನಮಸ್ಕಾರ prostration to the sun. —ಪುಟ

calcination of metals, medicines, etc., by exposing them to the sun. —ಬಿಂಬ the disk of the sun. —ಮಂಡಲ the sun's orb. —ವಂಶ Rāma's generation. —ಕಂತುನಿ the sun to set. —ಮೂಡುನಿ the sun to rise.

ಸೂಲ sūla, see ಶಾಲ.

√ ಸೂಲಗಿತ್ತಿ sūlagitti, s. A midwife.

√ ಸೂಲಿ sūli, s. Skin, bark, rind; cf. ಜೋಲಿ.

√ ಸೂಲು sūlu, s. Swearing.

ಸೂಲೆ sūlē, see ಶಾಲೆ.

ಸೂಲೆಂಗಿ sūlēngi, s. An instrument for peeling the fibrous covering of a cocoanut. 2. a small crowbar.

ಸೂವತ್ತಿ sūvatti, s. A good woman.

ಸೂಸಿ sūsi, s. A female's ordinary garment.

ಸೂಸು sūsu, s. A noise made for driving away birds, etc.

ಸೂಸ್ರ, ಸೂಸ್ರ ಸೂಸ್ರ sūsra, sūstra, see ಸೂಸ್ರ.

ಸೂಳಗಿತ್ತಿ sūlagitti, see ಸೂಲಗಿತ್ತಿ.

ಸೂಳಿ sūli, see ಚಾಲಿ. 2. see ಸುಳಿ.

√ ಸೂಳೆ sūlē, s. A whore, harlot.

—ಸಾರಿಗೆ whoredom. —ಸಾರೆ a whoremonger. —ಮನೆ a whore's son; an abusive term, vlg.

ಸೂಳೆಬೊಟ್ಟು sūlēboṭṭu, s. The shrub *Pavetta indica*.

ಸೂಕ್ಷ್ಮ sūkshma, adj. Fine, thin, subtle, delicate. 2. very small, minute, atomic. 3. clever, smart, quick. —ಕೆಲಸ delicate work. —ಪುಸ್ತಕ quick

sight. —ಬುದ್ಧಿ a refined mind, sagacity. —ವಸ್ತು a very fine thing; an atom, particle. —ಶರೀರ a delicate body.

ಸೃಂಗಾರ sruṅgāra, see ಶೃಂಗಾರ.

ಸೃಷ್ಟಿ sṛusṭi, s. Creation, creating. 2. the world, universe.

—ಕರ್ತವಿ, —ಮುಕ್ತನಾಯಿ the Creator. —ಮಕ್ಕನಿ, ಸೃಷ್ಟಿಪನಿ, ಸೃಷ್ಟಿಸುನಿ to create, give birth to; to forge, manufacture.

ಸೆಂಟುನಿ serṇṭuni, see ತೆಂಟುನಿ.

ಸೆಕೆ sekē, see ಸಿಕೆ.

ಸೆಟ್ಟಿವಾಳ್ setṭivāḷu, see ಶೆಟ್ಟಿವಾಳ್.

ಸೆಡಗರ, ಸೆಡವು sedagara, sedavu, s. Egotism, vanity, conceit, ostentation. 2. squeamishness, over-nicety.

ಸೆಡಾಸುನಿ sedāsuni, see ಚಡಾಂಸುನಿ.

√ ಸೆಡಿ sedī, s. Swinging, in fulfilment of a vow to a goddess, suspended by an iron hook passed through the large tendons of the back, to one end of a lever which is raised on the top of a high pole or fulcrum, and whirled round by means of a rope fixed to the other end. 2. see ಶೆಡಿ. —ಘಾಟಿ the swinging feast. —ವೈಪನಿ to suspend a person as described above.

√ ಸೆಡಿ sedī, adj. Strong, affecting the smell powerfully. —ವಾಸನೆ a strong scent.

ಸೆಡಿತ sedīta, see ಶೆಡಿತ.

ಸೆಡಿತರುನಿ sedītaruni, see ಶೆಡಿತರುನಿ.

ಸೆಡಿಪಿನಿ, ಸೆಡಿಪುನಿ sedipini, sedipuni,
see ಕೆಡಿಪಿನಿ.

ಸೆಡಿಲ್ sedily, see ತೆಡಿಲ್.

ಸೆಡ್ಡಿಯುನಿ seddiyuni (ಸೆಡ್ಡಿ), *v. n.* To
throb. 2. see ಕೆಡಿಪಿನಿ.

✓ ಸೆಡೆ sedè, *s.* Sweeping, rubbish.

ಸೆಮತಿಗೆ sematigè, see ಕೇಮತ್ತಿಗೆ.

✓ ಸೆರಂಗ್ serangu, *s.* The end *or*
edge of a female's garment.
ಕೀಲ್—, ಗೀಲ್— the lower edge
of a garment. ತೋಳು— the
silk edge of a garment. ಮೇ
ದಲಿ—, ಮೇಲ್— the upper edge
of the same.

ಸೆರಕಯಿ serakayi, see ತೆರಕಯಿ.

✓ ಸೆರಸರೆ, ಸೆರಸ್ರೆ serasare, serasrè, *s.*
A curtain, screen. —ಕಟ್ಟುನಿ to
put up a curtain.

ಸೆರೆ serè, see ಕೆರೆ.

✓ ಸೆರೆ serè, *s.* A wave. 2. the palm
of the hand bent so as to
hold anything. 3. see ಸೆರಸರೆ.
—ಅರಿ a handful of rice. —ಗಂ
ಡಿಪುನಿ to hold fast.

ಸೆಲಡಿಯುನಿ seladiyuni (ಸೆಲಡಿ), *v. n.*
To be folded. 2. to be tired.
3. to loathe.

ಸೆಲಡ್ಡುನಿ, ಸೆಲಾಡ್ಡುನಿ seladduni, se-
lādruni (ಸೆಲಡ್ಡಿ), *v. n.* To move
aside, get away; *cf.* ಕೆಲವನಿ.

✓ ಸೆಲಿ seli, *s.* A prepossessing ap-
pearance. ✓ *adj.* Clear, pure,
filtered. —ನೀರ್ pure water.

✓ ಸೆಲಿಪುನಿ selipuni (ಸೆಲಿ), *v. a.* To
filter; to cleanse.

✓ ಸೆಲಿಯುನಿ, ಸೆಲ್ಲಿಯುನಿ seliyuni, sel-

liyuni (ಸೆಲಿ, ಸೆಲ್ಲಿ), *v. n.* To be-
come clear, pure.

ಸೆಲಿ selè, *s.* A chink, crack, flaw,
as in a stone.

ಸೆಲ್ವುನಿ selṭuni, see ತೆಳ್ಳೆಂಟುನಿ.

ಸೆಲ್ವಿ selbi, see ಚೆಲುವೆ.

ಸೆಸೆ sesè, see ಜೆಸೆ.

ಸೆಳೆ selè, *s.* Force. 2. see ಸಳೆ.
adj. Strong.

ಸೆಳೆಯುನಿ seleyuni (ಸೆಳೆ), *v. n.* To
go round; *cf.* ತಿಂಗುಸನಿ.

ಸೆಂಕುಡೆ sēnkuda, see ಸೇಂಕೆ.

✓ ಸೆಂಕುನಿ sēnkuni (ಸೇಂಕ), *v. n.*
To pant, breathe quickly *or*
heavily.

✓ ಸೆಂಕೆ, ಸೆಂಕೆಲ್ sēnkè, sēnkely, *s.*
Panting, breathing quickly.

ಸೆಂಟೆ sēnta, see ಸೇಟಿ.

ಸೆಂದಿ sēndi, see ಕೇಂದಿ.

ಸೆಂದಾವುನಿ sēndāvuni, *v. n.* (*of*
ಸೇಂದುನಿ) To sprinkle. 2. to
float.

ಸೆಂದುನಿ sēnduni (ಸೇಂದ), *v. n.* To
splash.

ಸೆಂಕೆ sēka, see ಕೇಕ.

ಸೆಂಕಡೆ sēkada, see ಕೇಕಡೆ.

ಸೆಂಕೆ sēkè, see ತೇಕೆ.

ಸೆಂಜೆ sējā, see ತೇಜೆ.

ಸೆಂಜೆ, ಸೆಂಜೆ sējā, sējī, *s.* A present,
gift; raw rice sprinkled on
persons attending a marriage,
etc. ಕೆಂಜಲ— a novel gift; a
rare *or* costly present.

✓ ಸೆಂಜುನಿ sējuni (ಸೇಜೆ), *v. a.* To
sharpen, whet, polish.

ಸೆಟ್ ಸೆಟ್ಟು, *s.* The beard of the
thatching grass. 2. see ಸೇಟಿ.

ಸೇಟ ಸೆತಾ, *s.* The hair about the privities.

ಸೇಟಿ, ಸೇಟು ಸೆತಿ, ಸೆತು, *s.* A Bombay merchant, a native of Guzerat or Cutch.

ಸೇಟುನಿ ಸೆತುನಿ (ಸೇಟೆ), *v. a.* To stab.

↓ ಸೇಡಿ ಸೆಡಿ, *see* ಜೇಡಿ.

ಸೇಡು ಸೆಡು, *s.* A slice, piece.

ಸೇಡೆ ಸೆಡೆ, *see* ತೇಡೆ.

ಸೇಣವೆ ಸೆಣವೆ, *see* ಕೇಣವೆ

ಸೇತಿ ಸೆತಿ, *s.* A kind of silk cloth.

ಸೇತು, ಸೇತುವೆ ಸೆತು, ಸೆತುವೆ, *s.* A bridge. 2. Adam's bridge.

—ಸ್ನಾನ bathing at Adam's bridge near Rāmēšvaram.

ಸೇದುನಿ ಸೆದುನಿ (ಸೇಡ್), *v. a.* To throb. 2. to draw, as water; *cf.* ತೇಪುನಿ.

ಸೇನೆ ಸೆನೆ, *see* ಸೈನ್ಯ.

ಸೇಬಿ ಸೆಬಿ, *adj.* White.

ಸೇಮತಿಗೆ ಸೆಮತಿಗೆ, *see* ಕೇಮತ್ತಿಗೆ.

ಸೇಮಯಿದಡ್ಡೈ ಸೆಮಯಿದಡ್ಡೈ, *s.* A kind of vermicelli made of wheat or other grain.

√ ಸೇಮೆ ಸೆಮೆ, *s.* A sharp kind of vermicelli. 2. a kind of crab.

ಸೇರ್ ಸೆರು, *s.* A seer, measure of capacity equal to about eighty rupees in weight. 2. a weight equal to about twenty-four rupees.

ಸೇರಾವುನಿ ಸೆರಾವುನಿ, *see* ಕೇರಾವುನಿ.

ಸೇರಿಗಾರೆ, ಸೇರೆಗಾರೆ ಸೆರಿಗಾರೆ, ಸೆರೆಗಾರೆ, *see* ಕೇರಿಗಾರೆ.

ಸೇರಿಗೆ ಸೆರಿಗೆ, *see* ಕೇರಿಗೆ.

ಸೇರು ಸೆರು, *see* ಸೇರಿ.

ಸೇರೆ ಸೆರೆ, *see* ಸೆರೆ.

ಸೇರ್ಲೋಭಾನ ಸೆರ್ಲೋಭಾನ, *s.* A kind of incense.

ಸೇಲೆ ಸೆಲೆ, *see* ಕೇಲೆ. 2. *see* ಕಲ್ಯ.

ಸೇವಂತಿಗೆ ಸೆವಂತಿಗೆ, *see* ಕೇಮತ್ತಿಗೆ.

ಸೇವಕೆ ಸೆವಕೆ, *s.* A servant, attendant.

ಸೇವು ಸೆವು, *see* ಕೇವು.

ಸೇವೆ ಸೆವೆ, *s.* Service, servitude. 2. homage, worship, devotion.

ಸೇಸ, ಸೇಸೆ ಸೆಸ, ಸೆಸೆ, *adv.* A time, turn. 2. *see* ಸೇಜ. ಮೂಜಿ—three times.

ಸೇಳೆ ಸೆಳೆ, *see* ಕೇಳೆ.

√ ಸೈ ಸೆ, *adv.* It is right, it is well, indeed, aye. —ಬುದ್ಧಿನಿ to consent, assent, approve.

ಸೈಂಕೋಲು, ಸೈಂಗೋಲೆ, ಸೈಂಗೋಲು ಸೆಂಕೋಲು, ಸೆಂಗೋಲೆ, ಸೆಂಗೋಲು, *s.* A crowbar.

ಸೈಂದವೆ ಸೆಂದವೆ, *s.* A native of Sindh; a giant so called. 2. a stalwart man.

ಸೈಂದುಪ್ಪು, ಸೈಂದುರ್ಲವಣ ಸೆಂದುಪ್ಪು, ಸೆಂದೂರ್ಲವಣ, *s.* Rocksalt.

ಸೈತನ ಸೆತನ, *see* ಜೈತನ.

ಸೈತಾನ್, ಸೈತಾನೆ ಸೆತಾನ್, ಸೆತಾನೆ, *s.* The satan, devil.

ಸೈತ್ಯ ಸೆತ್ಯ, *s.* Cold, a cold. *adj.* Cool, fresh, cooling.

ಸೈನ್ ಸೆನ್, *s.* A superior kind of long cloth.

ಸೈನಿಕೆ ಸೆನಿಕೆ, *s.* A soldier.

ಸೈನ್ಯ ಸೆನ್ಯ, *s.* An army.

ಸೈನ್ಯಾಧಿಪತಿ ಸೆನ್ಯಾಧಿಪತಿ, *s.* The general or commander of an army.

√ ಸೈಪಿನಿ seipini (ಸೈ), *v. n.* To die, expire. 2. to be starved.

ಸೈರಣೆ seiranè, *s.* Patience, forbearance, endurance. —ಮಕ್ಕನಿ to take patience, forbear, endure.

ಸೈರಿಪುನಿ, ಸೈರಿಸುನಿ seiripuni, seirisuni (ಸೈರಿ, ಸೈರಿಫ), *v. a.* To bear, endure, suffer, put up with.

√ ಸೈಲೆ seilè, *s.* A ghost, an apparition.

ಸೈಲೆಂದ್ರಿ, ಸೈಲೇಂದ್ರಿ seilèndri, seilèndri, *s.* A female servant or attendant. 2. a name assumed by Droupadi, when serving in Virāṭarāja's household.

ಸೊಂಕುನಿ soṅkuni, *see* ಸೊಂಕುನಿ.

√ ಸೊಂಟ soṅṭa, *s.* The loins, hip, waist. —ಚೇನೆ lumbago. —ಕಟ್ಟುನಿ to gird the loins; to set to work; set out on a journey; to be equipped.

ಸೊಂಟಿ soṅṭi, *s.* A deformed woman.

√ ಸೊಂಡಿಲ್ soṅḍily, *see* ಸುಂಡಿಲ್.

ಸೊಣ sonṇa, *s.* Gold. —ಗಾಳೆ, *see* ಸೊಣಗಾಳೆ.

ಸೊಣಮೆ soṅṇamè, *see* ಫಣಮೆ.

√ ಸೊಂತ sonta, *see* ಸ್ವಂತ.

√ ಸೊಂದು sondu, *s.* Exertion, effort.

√ ಸೊಂದುನಿ sonduni (ಸೊಂದು), *v. n.* To exert, labour, work hard.

ಸೊನಗಾಳೆ sonnagāre, *see* ಸೊಣಗಾಳೆ.

ಸೊನೆ sonnè, *s.* The nought, cipher. 2. the medial letter ೦.

3. a sign. 4. a demon so

called. ಕಂಠ—winking. ಕೈ—beckoning with the hand.

ಸೊಂಪು sompu, *see* ಸಂಪು.

ಸೊಂಪೇರುನಿ sompèruni (ಸೊಂಪೇರ್), *v. n.* To be refreshed, invigorated; to revive. 2. to improve, mend, as one's condition.

ಸೊಂಬ somba, *see* ಸಂಪಿಸೆ.

ಸೊಂಬ somba, *s.* Collection, mass, assemblage.

ಸೊಂಬರ sombara, *adj.* Full, complete, abundant. 2. *see* ಸಂಬರ.

√ ಸೊಂಕುನಿ, ಸೊಕ್ಕುನಿ soṅkuni, soḷkuni, *see* ಸೊಕ್ಕುನಿ.

ಸೊಕ್ಕು soḷku, *see* ಸೊಕ್ಕು.

ಸೊಖ sokha, *see* ಸುಖ.

√ ಸೊಗಪುನಿ, ಸೊಗಸುನಿ sogapuni, sogasuni (ಸೊಗ, ಸೊಗಫ), *v. n.* To be tasteful, agreeable, pleasant. *v. a.* To praise, commend.

√ ಸೊಗಸೆ sogasè, *s.* Relish, savouriness, agreeableness. 2. fastidiousness, squeamishness. 3. praise, commendation. *adj.* Savoury. 2. fastidious. 3. commendable.

ಸೊಗೊರಿ sogori, *see* ತೊಗರಿ.

ಸೊಚ್ಚ soçça, *see* ಸ್ವಚ್ಛ.

√ ಸೊಜ್ಜೆಗೆ sojjege, *see* ಸೊಜೆ.

√ ಸೊಟ್ಟೆ soṭṭa, *see* ಚೊಟ್ಟೆ.

√ ಸೊಡರ್ soḍaru, *s.* The smell of burning; also ಸೊಡರ್ ಕಮ್ಮನ. *adj.* Smoky, fumid, noisome.

ಸೊಣಂಗೆ soṅaṅgu, *see* ನಾಯಿಸೊಣಂಗೆ.

ಸೊಣಗಾರೆ, ಸೊಣ್ಣಾರೆ sōṇagāre, sōṇ-
gāre, s. A Konkani speaking
goldsmith.

ಸೊಣ್ಣೆ sōṇkē, see ಚೊಣೆಂಕೆ.

√ಸೊಣ್ಣು sōṇpa, num. Ninety.

ಸೊತಂತ್ರ sotantra, see ಸ್ವತಂತ್ರ.

ಸೊಪ್ಪು sōpna, see ಸ್ವಪ್ನ.

√ಸೊಪ್ಪು sōppu, see ತಪ್ಪು.

ಸೊಬ sōba, see ಶುಭ.

ಸೊಬಗ್ ಸōbagu, adj. Pleasing,
well-looking.

ಸೊಬಗೆ sōbage, see ಸುಖವೆ.

ಸೊಯ sōya, see ಸ್ವಯ.

ಸೊಯಿರೆ sōyire, s. A eunuch.

ಸೊರ sōra, see ಸ್ವರ.

ಸೊರಂಗ sōraṅga, see ಸರಂಗ.

ಸೊರಗಿಬಳೆ sōragibalē, s. A kind
of bracelet.

ಸೊರಗೆ sōragē, s. A small, sweet
scented yellow flower. —ಮರ
its tree.

ಸೊರಿ sōri, adj. Sufficient for one
year. —ಅರಿ rice sufficient
from one harvest to the next.

ಸೊರೂಪ sōrūpa, see ಸ್ವರೂಪ.

√ಸೊರ್ಕ, ಸೊರ್ಕು sorku, sorku, s.
Fat; vigour. 2. rankness,
luxuriance. 3. lust, inordi-
nate affection. 4. pride, in-
solence.

ಸೊರ್ಕಲಿಯುನಿ sorkaliyuni, see ಸೊ
ರ್ಕಲುನಿ.

√ಸೊರ್ಕಾವುನಿ sorkāvuni, c. v. (of ಸೊ
ರ್ಕುನಿ) To make fat, vigorous,
or rank. 2. to give undue
indulgence.

√ಸೊರ್ಕುನಿ sorkuni (ಸೊರ್ಕು), v. n.
To become fat, vigorous. 2.
to be rank, luxuriant. 3. to
be lustful, sensual. 4. to be
proud, insolent.

√ಸೊರ್ಕೆಲ್ sorkelu, s. Lust, rutting,
as an animal. 2. see ಸೊರ್ಕು.
3. narcosis. adj. Vigorous,
rank, lustful. 2. narcotic, as
a dry piece of betel nut.

√ಸೊರ್ಕೆಲುನಿ sorkeluni (ಸೊರ್ಕೆಲ್),
v. n. To be in rut, to lust
after, seek copulation, as an
animal. 2. to be narcotic, as
an areca nut.

ಸೊರ್ಗ sōrga, see ಸ್ವರ್ಗ.

ಸೊಲಬರ solabara, s. Weighing
one's self against gold, etc.,
in fulfilment of a vow; bet.
ತುಲೆಬಾರ.

ಸೊಲಭ solabha, see ಸುಲಭ.

ಸೊಲಾವುನಿ solāvuni, see ಸುಲಾವುನಿ.

√ಸೊಲಿಕೆ solikē, s. The scab of itch.
2. a piece of plantain leaf.

ಸೊಲಿಗೆ soligē, see ಸುಲಿಕೆ.

ಸೊಲೇಕ solēka, see ಶ್ಲೇಕೆ.

ಸೊಲ್ಪ solpa, see ಸ್ವಲ್ಪ.

ಸೊಲ್ಪಾವುನಿ solpāvuni, see ಸೋಪಾ
ವುನಿ.

ಸೊಲ್ಪುದ್ದರ್ solpuddaru, s. New
rice boiled with milk or old
rice and eaten at the harvest
feast.

ಸೊಲ್ಪುನಿ solpuni, see ಸೋಪುನಿ.

√ಸೊಲ್ಮ, ಸೊಲ್ಮೆ solma, solmē, s.
Salutation, making obeisance,
as a low-caste man does to

one of a superior caste. 2. submission, yielding, as a defeated party. —ವಾಡುನಿ to salute, to yield.

ಸೊಲ್ಮಿಯುನಿ solmiyuni (ಸೊಲ್ಮಿ), *v. a.* To salute. 2. to submit, yield, please.

ಸೋಂಕಣೆ sōṅkaṇē, *see* ಸಾಂಕಣೆ.

✓ಸೋಂಕು sōṅku, *s. ✓* An epidemic, infection; a contagious disease; *also* ಸೋಂಕು ರೋಗ. 2. a fit of epilepsy *or* apoplexy. 3. paralysis. 4. *see* ಚೋಕು. —ದ ಫೊಯ್ಯಿ sand said to be thrown by a demon at a person to make him sick of such a disease.

✓ಸೋಂಕುನಿ, ಸೋಂಕುಡ್ರುನಿ, ಸೋಂಕುನಿ sōṅkuni, sōṅkudṛuni, sōṅguni (ಸೋಂಕ, ಸೋಂಗ), *v. a.* To affect, as a disease. 2. to touch, come into contact; to infect, affect.

ಸೋಂಗೆ sōṅgē, *s.* A furrow, a small channel. —ಕಡ್ಡುನಿ to make a furrow.

ಸೋಂಟ, ಸೋಂಟೆ sōṅṭa, sōṅṭē, *s.* A cudgel, club. 2. firewood.

✓ಸೋಂಟುನಿ sōṅṭuni (ಸೋಂಟೆ), *v. a.* To box with the knuckle of the fingers.

✓ಸೋಂಟೆ sōṅṭē, *s.* A kind of solanum.

ಸೋಕು sōku, *see* ಸೋಂಕು.

ಸೋಕುನಿ sōkuni, *see* ಸೋಂಕುನಿ.

✓ಸೋಗೆ sōgē, *s.* The peculiar branch *or* leaf of the palm species.

✓ಸೋಜೆ sōji, *s.* Rolong *or* wheaten grits.

ಸೋಜಿಗ sōjiga, *see* ಸೋಡ್ಯ.

✓ಸೋಜುನಿ sōjuni, *see* ತೋಜುನಿ.

ಸೋಟ, ಸೋಟೆ sōṭa, sōṭē, *see* ಸೋಂಟ.

ಸೋಡ್ಡಿ sōḍḍi, *s.* Lottery, raffle. —ವಾಡುನಿ to raffle; to bet.

ಸೋಣ sōṇa, *s.* The fifth Tulu month (about August). —ಫಾ Balsamina.

ಸೋದರೆ sōdare, *see* ಸಹೋದರೆ.

✓ಸೋದಿಯುನಿ sōdiyuni, *see* ಲೋಧಿಯುನಿ.

ಸೋದೆ sōde, *s.* A rake. 2. a pimp.

ಸೋಡ್ಯ sōdya, *s.* Wonder, surprise.

ಸೋದ್ರೆ sōdrē, *s.* An incontinent woman.

ಸೋನ sōna, *see* ಸೂನ.

ಸೋಪ sōpa, *see* ಸೋಪು.

ಸೋಪಣ sōpaṇa, *s.* A drain, sluice.

ಸೋಪಾಡುನಿ sōpāḍuni (ಸೋಪಾಡಿ), *v. a.* To sway to and fro, as a devil-dancer.

ಸೋಪಾಣ sōpāṇa, *s.* A kind of gram.

✓ಸೋಪಾವುನಿ sōpāvuni, *c. v.* (of ಸೋಪುನಿ) To make one lose at a game. 2. to defeat, overcome, conquer. 3. to charm, allure, captivate.

✓ಸೋಪು sōpu, *s.* Defeat, discomfiture. 2. soap. *adj.* Defeated, overcome. 2. unclean. 3. rough.

√ ಸೋಪುನಿ sōpuni (ಸೋ), *v. n.* To lose at a game. 2. to be defeated, overcome. 3. to be charmed, allured, to have the heart *or* affections won over to an object.

ಸೋಬಾನ sōbhāna, *see* ಶೋಭಾನ.

ಸೋಬೆ sōbè, *see* ಶೋಭೆ.

ಸೋಮು sōma, *see* ಸೋಮೆ.

ಸೋಮನಾಥಕಲ್ಲು sōmanāthakallu, *s.* Marble-stone.

ಸೋಮನಾಥೆ sōmanāthe, *s.* Śiva.

ಸೋಮನಾಧಿಕಾಯಿ sōmanādhikāyi, *s.* Asafoetida.

ಸೋಮರಬೇರ್ sōmarabēru, *s.* The root of a medicinal plant so called.

ಸೋಮವಾರ, ಸೋಮಾರ sōmavāra, sōmāra, *s.* Monday.

ಸೋಮಸಾಲೆ sōmasālè, *s.* A kind of rice.

√ ಸೋಮಾರಿ sōmāri, *s.* A lazy man. *adj.* Lazy, indolent. —ತನ laziness, indolence.

ಸೋಮೆ sōme, *s.* The moon. 2. the name of a man.

√ ಸೋರಿಕೆ sōrikè, *see* ಶೋರಿಕೆ.

√ ಸೋರುನಿ sōruni, *see* ಶೋರುನಿ.

ಸೋರೆ sōrè, *adj.* Tender, unripe; *also* ಚೋರೆ. [ರುನಿ.

√ ಸೋರ್ತೆ sōrtè, *s.* Oozing; *cf.* ಶೋ

√ ಸೋಲ sōla, *s.* Defeat, failure, disappointment. —ಸೆಲವು loss and gain, defeat and success; a kind of game.

√ ಸೋಲಾವುನಿ sōlāvuni, *see* ಸೋವಾವುನಿ.

ಸೋಲಿ sōli, *see* ಸೋರೆ.

√ ಸೋಲುನಿ sōluni, *see* ಸೋಪುನಿ.

ಸೋಲೆ sōlè, *see* ಚೊಲ್ಲೆ.

√ ಸೋಲ್ಪು sōlpu, *see* ಸೋಪು.

√ ಸೋವು sōvu, *s.* Spying, watching, observing secretly. 2. trace, mark, sign. 3. private intelligence, secret information. —ದಾಯಿ a spy. —ತೂಪಿನಿ to spy, trace. —ಪಾಡುನಿ to keep watch, lie in wait.

ಸೋಳು sōlu, *see* ಶೋಳು.

ಸೊಂಪಾಕ soimpāka, *see under* ಸ್ವಯಂ. [ladle.

√ ಸೌಂಟು souṇṭu, *s.* A spoon *or* ಸೌಂದರಿ, ಸೌಂದರ್ಯ soundari, soundarya, *s.* Comeliness, beauty.

ಸೌಕಾರ soukāra, *s.* Soap.

ಸೌಕಾರ soukāre, *s.* A merchant, trader.

ಸೌಕಾಶ soukāśa, *see* ಸಾವಕಾಶ.

ಸೌಖ್ಯ soukhya, *s.* Pleasure, happiness, ease. —ಜಾಗ್ a comfortable place. ಉಣಿಯೆರೆ ತಿನಿಯೆರೆ ಸೌಖ್ಯ to have plenty to eat, *etc.*; to be in easy circumstances. ಜೀವೊಡು ಸೌಖ್ಯ ಉಪ್ಪುನಿ to enjoy good health.

ಸೌಜನ್ಯ soujanya, *s.* Mildness, goodness.

ಸೌಜ್ಞೆ soujñè, *s.* A hint, sign, gesture. —ಮುಳ್ಳುನಿ to make a sign.

√ ಸೌಟು souṭu, *see* ಸೌಂಟು.

√ ಸೌತೆ soutè, *see* ಶೌತೆ.

ಸೌದ souda, *see* ಕಬ್ಬು.

ಸೌದಿ soudi, *s.* Firewood.

ಸೌಭಾಗ್ಯ soubhāgya, *s.* Luckiness, auspiciousness, good fortune.

—ವತಿ a woman whose husband is alive.

ಸೌಮ್ಯ soumya, *s.* The forty-third year in the Hindu cycle of sixty. *adj.* Handsome, pleasing. 2. gentle, mild, placid.

—ಸುಣ a mild disposition.

—ವಾರ Wednesday.

ಸೌರ soura, *s.* A solar month.

—ಮಾನ measured by the sun, solar; day, year, time.

ಸೌರು souru, *s.* Heroism. 2. provoking language.

ಸೌರುನಿ souruni, *see* ತೌರುನಿ.

ಸೌಳು soulu, *adj.* Brackish. —ನೀರಿ brackish water. —ಭೂಮಿ salt ground, unfruitful soil.

ಸೌಳಿ souli, *see* ಚೌಳಿ. [section.

ಸ್ಕಂದ skanda, *s.* A chapter,

ಸ್ತಂಬ, ಸ್ತಂಭ stamba, stambha, *s.* A post, pillar. 2. stoppage,

suppression, as of urine, *etc.* by incantation, medicine, *etc.*;

also ಸ್ತಂಭನ.

ಸ್ತನ stana, *s.* The female breast.

—ಪಾನಮಕ್ಕುನಿ to suck the breast.

ಸ್ತಬ್ಧ stabdha, *adj.* Stopped, blocked up. —ಆಪಿನಿ to be spell-bound; to be silent.

ಸ್ತುತಿ, ಸ್ತೋತ್ರ stuti, stōtra, *s.* Praise, eulogy. 2. adoration.

ಮುಖ— flattery. —ಮಕ್ಕುನಿ, ಸ್ತುತಿ ಷನಿ to praise, eulogize.

ಸ್ತೋಮ stōma, *s.* A heap, mass, quantity, assemblage, multi-

tude. 2. a body, company, gang. ಜನ— a crowd of people.

ಸ್ತ್ರೀ stri, *s.* A woman. *adj.* Feminine, female. —ಧನ a woman's

separate property; her dower.

—ಬುದ್ಧಿ a weak, effeminate mind; indecision. —ಲಿಂಗ the

feminine gender. —ವೇಷ the guise of a woman.

ಸ್ಥಲ, ಸ್ಥಳ sthala, sthāla, *s.* A place, site, spot, locality, resi-

dence. 2. room, lieu, stead.

3. an office, situation, station.

4. soil. [of place.

ಸ್ಥಳಾಂತರ sthālāntara, *s.* Change

ಸ್ಥಾನ sthāna, *s.* A place, spot, situation, local position. 2.

a habitation, dwelling, station.

3. likeness, resemblance. ದೇ

ವ— a temple, God's dwelling.

ಪಿತೃ— a father's place. ವಾಸ—

a dwelling-place, residence.

—ಮರಿಯಾಜೆ a local privilege or custom.

ಸ್ಥಾನಿಕೆ sthānike, *s.* One belonging to a caste so called. 2.

the steward or head servant

of a temple employed in its

outer service.

ಸ್ಥಾಪನೆ sthāpanē, *s.* Establishing, founding, fixing, erecting. 2.

settling, determining, ap-

pointing, proving, verifying,

confirming. —ಮಕ್ಕುನಿ, ಸ್ಥಾಪಿಸುನಿ

to establish; to determine.

ಸ್ಥಾವರ sthāvāra, *adj.* Immove-

able, fixed, stationary. —ಜಂಗಮ immovable and movable.

ಸ್ಥಿತಿ sthiti, *s.* An estate, wealth, property. 2. state, condition. 3. continuance, being; existence. —ನತಿ one's condition *or* state. ಭೂ— landed property. —ವಂತೆ a wealthy man. ಸೃಷ್ಟಿ, ಸ್ಥಿತಿ, ಲಯ creation, existence, and destruction of the universe.

ಸ್ಥಿರ sthira, *adj.* Steady, stable, firm, fixed. 2. permanent, continuing, lasting. —ಚರ immovable and movable. —ಪಾಂತಿನಾಯಿ an unsteady man. —ಬುದ್ಧಿ a steady disposition, decision of character. —ಆಪಿನಿ to be firm, fixed. —ಮಕ್ಕನಿ to confirm.

ಸ್ಥೂಲ sthūla, *adj.* Great, large, thick. 2. gross, corpulent, huge, coarse. 3. dense, not attenuate *or* subtil. 4. doltish, stupid, thick-headed. —ದೇಹ a corpulent body. —ಬುದ್ಧಿ dull sense. —ವಸ್ತು a gross substance. —ವಿಚಾರ a superficial view of a case.

ಸ್ನಾನ snāna, *s.* Ablution, bathing. 2. ceremonial purification of the body through ablu-tion, *etc.* 3. baptism. —ಕೊರ್ಪಿನಿ to baptise. —ಮಕ್ಕನಿ to bathe. —ಹೊಂದುನಿ to be baptised.

ಸ್ನೇಹ sneha, *s.* Affection, attachment, friendship, love. ಪ್ರಾಣ— intimacy, intimate friendship. —ಮಕ್ಕನಿ, ಸ್ನೇಹಿಸಿನಿ to love, be attached. ಸ್ನೇಹಾಚಾರ friendship; intercourse, commerce.

ಸ್ನೇಹಿತೆ snēhite, *s.* A friend.

ಸ್ಪಟಿಕಾರ spatikāra, *s.* Alum.

ಸ್ಪರ್ಶ, ಸ್ಪರ್ಶನ sparśa, sparśana, *s.* Touch, contact. 2. the sense of touch. 3. wind, air. —ಆಪಿನಿ to be touched. —ಮಕ್ಕನಿ, ಸ್ಪರ್ಶಿಸಿನಿ to touch.

ಸ್ಪಷ್ಟ spashṭa, *adj.* Clear, plain, distinct, apparent, open, manifest, evident, intelligible. —ಆಪಿನಿ to be plain, intelligible. —ಮಕ್ಕನಿ to make plain.

ಸ್ಫಟಿಕ sphaṭika, *s.* A crystal.

ಸ್ಫುಟ, ಸ್ಫುಟ sputa, sphuṭa, *adj.* Open, clear, manifest. 2. revealed, explained, as a horoscope. *s. see* ಷಟ. —ಮಕ್ಕನಿ to elucidate a horoscope.

ಸ್ಮರಣೆ smaraṇē, *s.* Recollecting, reminiscence, recollection. 2. remembrance. 3. memory. 4. mental recitation of the name *or* names of a deity. —ಉಪ್ಪನಿ to remember; to be conscious of. —ಮಕ್ಕನಿ, ಸ್ಮರಿಸಿನಿ to recollect, call to mind; to recite the names of a deity.

ಸ್ಮಶಾನ smaśāna, *see* ಶ್ಮಶಾನ.

ಸ್ಮಾರ್ತೆ smārte, *s.* A follower of the doctrine of Śaṅkarācārya.

ಸ್ಮೃತಿ smṛti, *s.* Recollection, reminiscence, memory. 2. the body of the Hindu law, as committed to writing from recollection by the pupils of the law-givers. 3. any book, canon *or* portion of this law.

ಸ್ವದ syada, *s.* Swiftmess, speed.

ಪ್ರವ, ಸ್ರಾವ srava, srāva, *s.* Oozing, trickling. 2. exudation. 3. miscarriage, premature birth.

ಸ್ವ sva, *s.* Self, own soul *or* individuality. 2. property, wealth. *adj.* Own, proper, peculiar. —ಕಾರ್ಯ one's private business *or* interest. —ಬುದ್ಧಿ self-will. ದೇವ— God's property, church-property.

ಸ್ವಂತ svanta, *adj.* Own, private, peculiar. —ಆಸ್ತಿ one's own property.

ಸ್ವಚ್ಛ, ಸ್ವಚ್ಛ svac̣ca, svac̣cha, *adj.* Exceedingly pure *or* clean, spotless, stainless.

ಸ್ವತಂತ್ರ svatantra, *s.* Independence, freedom of will. *adj.* Independent, free, uncontrolled, absolute. —ನರಮಾನಿ an independent man.

ಸ್ವತಃ, ಸ್ವತಃ svatah, svatā, *adv.* Of one's own accord. 2. personally, in person.

ಸ್ವಪ್ನ svapna, *s.* A dream, dreaming. ಸ್ವಪ್ನಾವಸ್ಥೆ the state of dreaming. ಸ್ವಪ್ನೇಂದ್ರಿಯ nightly emissions.

ಸ್ವಭಾವ svabhāva, *s.* Own *or* native staté *or* quality; nature, natural temper, disposition *or* constitution. —ಸೂನ natural temper.

ಸ್ವಯ svaya, *s.* Recollection, recollecting; memory, remem-

brance. —ದಾಂತಿನಾಯ an absent-minded man.

ಸ್ವಯಂ svayam, *adv.* Of one's own self *or* accord, spontaneously. —ಕೃತ self-formed. —ಪಾಕ cooking with one's own hands; cooking in general. —ಪಾಕಿ a cook. —ಭೂ God, the self-existent. —ವರ choosing one's own husband.

ಸ್ವರ svara, *s.* Voice, sound. 2. a note in music. 3. an accent. 4. a vowel. 5. air breathed through a nostril. —ಸಂದುಜಿ (his) voice is faint.

ಸ್ವರೂಪ svarūpa, *s.* One's own proper figure, general appearance, countenance, features. 2. nature, natural constitution, quality *or* condition. —ದಾಂತಿ senseless, shameless. ನಿನ ಸ್ವರೂಪ ಯಾನ್ ಪಿಂಚಿ I know your whole character.

ಸ್ವರ್ಗ svarga, *s.* The sky *or* heaven in general. 2. Indra's paradise. 3. bliss, beatitude. —ಲೋಕ the kingdom of heaven. ಸ್ವರ್ಗಾರೋಹಣ ascension, 'going to heaven.

ಸ್ವಲ್ಪ svalpa, *adj.* Little, few, small, trifling.

ಸ್ವಲ್ಮ svalma, *see* ಸೊಲ್ಮ.

ಸ್ವಸ್ವ svasta, svastha, *s.* Bodily health *or* ease. 2. mental composure. *adj.* Easy, quiet, composed, comfortable. ಅ— disease, sickness. —ಚಿತ್ತ

mind at ease. —ಆಪಿನಿ to become well, recover, get better. —ಉಷ್ಟುನಿ to be at ease *or* healthy. —ಮಕ್ಕುನಿ to cure, heal. ಸ್ವಿಸ್ಥಿದುಷ್ಟುನಿ to be well, quiet.

ಸ್ವಸ್ತಿ svasti, *s.* A particle of benediction, May it be well with you. 2. so be it, amen. —ಪಪ್ಪಿನಿ to wish well, bless. —ವಾಡುನಿ to yield, acquiesce in.

ಸ್ವಾಡಿ svādi, *s.* A kind of fish. 2. a game.

ಸ್ವಾತಿ svāti, *s.* *Arcturus*, the fifteenth lunar asterism.

ಸ್ವಾದ್, ಸ್ವಾದು svādu, svādu, *s.* Taste, flavour. 2. tasting. *adj.* Sweet, agreeable, delightful. —ಉಷ್ಟುನಿ to be tasteful, sweet. —ಕೊರ್ಪಿನಿ to give taste. —ತೂಪಿನಿ to taste.

ಸ್ವಾಧಿನ, ಸ್ವಾಧಿನ svādhina, svādhina, *adj.* Absolute, free, independent. 2. in the custody *or* keeping of. 3. under the control *or* command of. ಪರ- dependent on *or* subject to another; alienation, as of property. —ಆಪಿನಿ to come into one's possession. —ಮಕ್ಕುನಿ to give possession, as of property.

ಸ್ವಾನುಭವ, ಸ್ವಾನುಭವ svānubhava, svānubhāva, *s.* One's own experience *or* observation.

ಸ್ವಾಮಿ svāmi, *s.* Owner, lord, master, chief, king. 2. a husband. 3. God. —ಕಾರ್ಯ one's master's business *or*

interests. —ದ್ರೋಹ treachery, treason. —ದ್ರೋಹಿ a traitor.

ಸ್ವಾರಸ್ಯ, ಸ್ವಾರಸ್ಯ svārasya, svāresa, *s.* Sweetness, savouriness. 2. pathos, spirit. 3. goodness, excellence. *adj.* Pleasing, delicious, excellent, good. —ಉಷ್ಟುನಿ to be pleasing, excellent.

ಸ್ವಾರ್ಜಿತ svārjita, *adj.* Self-acquired.

ಸ್ವಾರ್ತ svārta, *s.* Success. 2. possession. 3. *see* ಸ್ವಾರ್ಥ.

ಸ್ವಾರ್ತೆ svārtē, *see* ಸುವಾರ್ತೆ.

ಸ್ವಾರ್ತುಕ svārtūka, *see* ಸಾರ್ಥಕ.

ಸ್ವಾರ್ಥ svārtha, *s.* Self-interest, selfishness. 2. inherent *or* real-meaning. —ಒ ವಾತೆರ a selfish word. —ಮಕ್ಕುನಿ to be selfish.

ಸ್ವಾಸ svāsa, *see* ಶ್ವಾಸ.

ಸ್ವಾಸ್ಥಿ, ಸ್ವಾಸ್ಥ್ಯ svāsthi, svāsthya, *s.* An estate, property, especially endowed for religious *or* charitable objects; a foundation. —ಬುದ್ಧಿನಿ to endow a religious *or* charitable institution with property.

ಸ್ವಾಸ್ತಿಕ svāstika, *adj.* Everlasting. *s.* *see* ತಸ್ತಿಕ.

ಸ್ವೀಕಾರ svikāra, *s.* Claiming, acknowledging; affirming *or* admitting to be one's own. 2. adoption. ಪುತ್ರ- adoption of a son. —ಮಕ್ಕುನಿ to adopt; to acknowledge, admit.

ಸ್ವೇದ svēda, *s.* Sweat 2. steam, —ಜ, *see* under ಯೋನಿ.



ಹ ha, The forty-sixth letter of the alphabet.

ಹಂಕಾರ haṅkāra, *see* ಅಹಂಕಾರ.

ಹಂಗೆ haṅgu, *s.* Obligation; the state of being in the power of another; duty. —ಹಾಯಿ one who is under obligation *or* power of another; a dependant, adherent. —ಹ ಉಪ್ಪನಿ to be under obligation to, *or* in the power of, another.

√ಹಂಗೆಸಾವುನಿ haṅgusaṅvuni (ಹಂಗೆಸಾ), *v. a.* To upbraid, rebuke, charge contemptuously with any thing.

ಹಂಗಾಮಿ, ಹಂಗಾಮು haṅgāmi, haṅgāmu, *s.* Season, time, period. *adj.* Temporary, for the time being. —ಉಜ್ಜೋಗ, —ಕೆಲಸ a temporary employment.

√ಹಂಗಿಪುನಿ haṅgipuni, *see* ಹಂಗೆಸಾವುನಿ.

ಹಂಚಿ haṅci, *see* ತಂಚೆ.

√ಹಂಚು haṅcu, *s.* A tile.

√ಹಂಚುನಿ haṅcuni (ಹಂಚು), *v. a.* To distribute, divide.

ಹಂಡಿ haṅḍi, *see* ಚಂಡಿ.

ಹಂಡೆ haṅḍè, *s.* A large copper vessel, caldron. 2. *see* ಅಂಡೆ.

ಹಂಣುಕಾಯಿ haṅṅukāyi, *see* ಅಂಣುಕಾಯಿ.

ಹಂತಾಯಿ haṅtāyi, *s.* Mustard.

ಹಂತಿ haṅti, *see* ತಂತಿ. 2. *see* ಸಂತಿ.

√ಹಂಬಲ್ hambaly, *s.* Solicitous

H

thought; the mind absorbed in thought. —ಹ ಉಪ್ಪನಿ to think anxiously respecting some thing, to brood over a subject.

ಹಂಬಲ್ hambaly, *see* ಅಂಬಲ್.

ಹಂಬೊತ್ತು hambottu, *see* ಅಂಬೊತ್ತು.

ಹಂಮತ್ತು hammattu, *see* ಹಂಮು.

ಹಂಮಲೆ hammalè, *see* ತಂಮಲೆ.

ಹಂಮಿಣಿ hammiṇi, *see* ಹಿಂಮಿಣಿ.

ಹಂಮು, ಹಂಮೊತ್ತು hammu, ham-mottu, *s.* Egotism, vanity, pride. —ಉಂತಾವನಿ to humiliate. —ಉಂತುನಿ to be humiliated. —ತೋಜಾವನಿ to be insolent.

ಹಂಸ, ಹಂಸೆ haṅsa, haṅsè, *s.* A swan, goose; a fabulous bird so called; *also* ಹಂಸಪಕ್ಷಿ.

ಹಂಸಪಾದ haṅsapāda, *s.* An asterisk. 2. a prop. 3. a caret.

ಹಂಸಾಣಿ hamsāṇi, *see* ಅಮುಸಾನಿ.

ಹಕ್ಕೀಕ್ hakiky, *s.* A kind of bead.

ಹಕ್ಕೀಕತ್, ಹಕ್ಕೀಕತು hakikaty, hakikatu, *s.* A statement *or* representation of occurrences, affairs, *etc.* 2. affairs, events, facts. —ಪಟ್ಟಿನಿ to state one's affairs, *etc.*

ಹಕ್ಕೀಮೆ hakīme, *s.* A Mahommedan physician.

ಹಕ್ಕು hakku, *s.* Right, title, claim. 2. share, portion. —ಹಾಯಿ, —ಹಾರೆ a claimant, the

holder of a share; one who has a right. ನಾ— without right *or* reason.

ಹಕ್ಕಲ್ ಹಕ್ಕಲು, *s.* Gleanings of corn. 2. *see* ಅಕ್ಕಲ್.

ಹಕ್ಕಿ ಹಕ್ಕಿ, *see* ಸಕ್ಕಿ.

ಹಕ್ಕಿಲ್ ಹಕ್ಕಿಲು, *see* ಅರ್ಕಿಲ್.

ಹಕ್ಕು ಹಕ್ಕು, *see* ಹಕ್ಕು.

ಹಗಲ್ ಹಗಲು, *s.* The daytime; *cf.* ಸಗಲ್. —ಬತ್ತಿ a large kind of blue light.

ಹಗುರ ಹಗುರ, *adj.* Light, not heavy. 2. slow, dilatory. *adv.* Gently, slowly, leisurely. —ಪವೆ a light load. —ಮನಸೆ fickleness, indifference. —ಮಳ್ಳುನಿ to make light, treat lightly; to act *or* work slowly.

ಹಗೆ ಹಗೆ, *see* ಸಗೆ.

ಹಜ ಹಜ, *see* ಹಜೊ.

ಹಜ್ಜ ಹಜ್ಜ, *see* ಅಜ್ಜ.

ಹಜ್ಜೆ ಹಜ್ಜೆ, *see* ಸಜ್ಜೆ.

✓ಹಜ್ಜುನಿ ಹಜ್ಜುನಿ (ಹಜ್ಜು), *v. a.* To affix, attach. 2. to smear, daub, anoint, plaster. 3. to paste *or* glue on.

ಹಜಾಮೆ ಹಜಾಮೆ, *s.* A barber.

ಹಜೂರ್, ಹಜೂರು, *s.* The head collector's office; *also* ಹಜೂರ್ ಕಟ್ಟೇರಿ.

ಹಟ, ಹತ ಹಾಟ, ಹಾಠ, *s.* Obstinacy. 2. violence, severity. 3. a grudge, spite against. —ಗಾರೆ, —ದಾಯಿ, —ವಾರಿ, —ವಾದಿ an obstinate man. —ಮಳ್ಳುನಿ to be obstinate.

ಹಡಕುನಿ ಹಡಕುನಿ, *see* ಅಡಕುನಿ.

✓ಹಡಗ ಹಡಗ, *s.* A ship, sailing vessel.

ಹಡಪ ಹಡಪ, *s.* A barber's dressing case; *cf.* ಬಾಲ್ಮುಟ್ಟು.

ಹಡಪುನಿ ಹಡಪುನಿ, *see* ಅಡಪುನಿ.

✓ಹಡಬಿ ಹಡಬೆ, *s.* A bastard; *also* ಅಡಬೆ.

ಹಡೆಪು ಹಡೆಪು, *see* ಅಡೆಪು.

ಹಣ ಹಣ, *see* ಪಣವು.

ಹಣಾಹಣಿ ಹಣಾಹಣಿ, *see* ಹಾಣಾಹಾಣಿ.

ಹಣಿತ ಹಣಿತ, *see* ಪಣಿತ.

✓ಹಣೆ ಹಣೆ, *s.* The forehead, scull. —ಬರವು lot, fate, destiny, fortune.

ಹತ ಹತ, *adj.* Struck, hit. 2. killed. —ಮಳ್ಳುನಿ to slay, kill.

ಹತೊ ಹತೊ, *intj.* An exclamation used to set on, as a dog to pursue an animal, *etc.*

ಹತ್ತರ ಹತ್ತರ, *adv.* Near, close by. *s.* Nearness, proximity.

ಹತ್ತಿ ಹತ್ತಿ, *see* ಪತ್ತಿ.

ಹತ್ತುನಿ ಹತ್ತುನಿ, *see* ಪತ್ತುನಿ.

ಹತ್ಯೆ ಹತ್ಯೆ, *s.* Killing, murder.

ಹತ್ರ ಹತ್ರ, *see* ಹತ್ತರ.

ಹದ್ ಹದ್, *see* ಪದ್. 2. *see* ಪದ್.

✓ಹದ hada, *s.* The proper condition of things. 2. sharpness, as of a knife, *etc.* 3. forming, as metals to proper degree of hardness. 4. boiling *or* cooking to the proper point. —ಅಪ್ಪುನಿ to be fit for use; to be temperate. —ಅಪ್ಪಿನಿ to become fit for use; to

become sharp. —ಸಿಷ್ಟನಿ to take a due proportion of ingredients; to harass, tire, exhaust. —ತೂಪಿನಿ to taste *or* try any thing to see whether it is duly done. —ಮೆಚ್ಚುನಿ to sharpen; to temper.

ಹದ್ದು haddu, *s.* A limit, border, boundary. ಸರ—neighbourhood, jurisdiction, extent of power. —ಗ್ ಪಣ್ಣಿನಿ to guess. —ವಾರುನಿ to violate a prescribed bound.

ಹನಿ hani, *see* ಪನಿ.

ಹನುಮಂತೆ, ಹನುಮಾನ್, ಹನುಮೆ hanumante, hanumāny, hanume, *s.* The deified monkey chief, friend, ally and spy of Rāma.

ಹಪ್ಪಳ happala, *see* ಅಪ್ಪಳ.

ಹಬಡ್ habadu, *see* ಅಬಡ್.

ಹಬಲಿ habali, *see* ತಬ್ಬಲಿ.

ಹಬೆ habè, *see* ಉಬೆ.

ಹಬ್ಬ habba, *see* ಪರ್ಬ.

ಹಮರುನಿ hamaruni, *see* ಅಮರುನಿ.

ಹಮಿಾರೆ hamire, *s.* A nobleman, grandee.

ಹಮುಸಾಣಿ hamusāṇi, *see* ಅಮುಸಣಿ.

ಹರ hara, *s.* Breadth. *adj.* Broad.

ಹರ hara, *s.* Śiva. 2. expelling, as poison; counteracting, as evil spirits, *etc.*

ಹರಕ್ haraku, *see* ಹರ್ಕ್.

ಹರಕತ್ harakatu, *see* ಹರ್ಕತ್.

ಹರಕೆ harakè, *see* ಪರಕೆ.

ಹರಗೋಲ haragōlu, *s.* A round

wicker-boat covered with leather.

✓ಹರಟುನಿ haraṭuni (ಹರಟೆ), *v. a.* To prate, blabber, talk nonsense.

✓ಹರಟೆ haratè, *s.* Prate, jabber. 2. teasing, vexing, troubling. —ಹಾಯೆ a prater, idle talker. —ಪಾಶೆರುನಿ to prate, babble. —ಮೆಚ್ಚುನಿ to tease.

ಹರಡುನಿ haraduni, *see* ಪರಡುನಿ.

ಹರಡೆ haradè, *s.* Gallnut, inknut, *Terminalia chebula*.

ಹರಣ, ಹರಣೆ haraṇa, haraṇè, *s.* Removing, carrying, bearing off, as of pain, disease, sin, trouble, *etc.* 2. passing time; sustenance, maintenance. ಎನ ಹರಣ ಮೆಚ್ಚುನಿ to pass away time; to live, sustain; to put off with vain excuses.

ಹರತ harata, *see* ಹವ.

ಹರದಾರಿ haradāri, *s.* A distance of about three English miles.

ಹರದೆ harade, *see* ಅರದೆ.

ಹರವಂಚಿ haravañci, *s.* Embezzlement, defalcation, as of public money.

✓ಹರಸುನಿ harasuni (ಹರಸೆ), *v. a.* To bless, wish well.

ಹರಾಮ್, ಹರಾಮಿ harāmy, harāmi, *adj.* Wild, untamed, vicious. 2. wicked, iniquitous, vile, base. —ಕುಮರೆ a vicious horse. ನಂಮಕ್—treachery to a master.

ಹರಿ hari, *s.* Vishṇu.

ಹರಿಗೀಸ್ harigīsy, *see* ಅರಗೀಸ್.

ಹರಿಯಾಣ, ಹರಿವಾಣ hariyāna, harivāna, *s.* A flat, metal dish.

ಹರಿಯುನಿ hariyuni, *see* ಹರಿಯುನಿ. 2. *see* ಪರಪುನಿ.

ಹರಿವಾತ harivāta, *s.* A kind of gout.

ಹರುಷ harusha, *see* ಹರ್ಷ.

ಹರ್ಕ್ harku, *adj.* Torn, rent, tattered.

ಹರ್ಕತ್ harkatu, *s.* Opposition, hinderance. —ಮಕ್ಕುನಿ to oppose, hinder, obstruct.

ಹರ್ಕತ್ತಿ harkatti, *see* ತರ್ಕತ್ತಿ.

ಹರ್ಪುನಿ harpuni, *see* ತರ್ಪುನಿ. 2. *see* ದರ್ಪುನಿ.

ಹರ್ಪುಡುನಿ harpuḍuni, *see* ತರ್ಪಾವುನಿ.

ಹರ್ಷ harsha, *s.* Happiness, delight, joy. —ಮಕ್ಕುನಿ, ಹರ್ಷಿಪುನಿ, ಹರ್ಷಿಸುನಿ to rejoice, be glad, delighted.

ಹಲವ halava, *see* ಹಲವು.

ಹಲವಂಗ halavaṅga, *adj.* Diverse, various. 2. much, great, many. —ತರವ of diverse sorts. —ವಿಧಾ ಸೇವು in various ways.

ಹಲವು halavu, *pron.* Many, much. 2. some. —ಜಾತಿ several castes or classes.

ಹಲಸು halasu, *see* ಅಲಸು.

ಹಲಾಕ್ halaku, *s.* Loss, waste, desolation. 2. disorder, —ಅ ಪಿನಿ to be wasted, destroyed; to become weak. —ಮಕ್ಕುನಿ to destroy; to waste, spend.

ಹಲಿಕಿ haliki *see* ಹಲ್ಕಿ.

ಹಲೆಪುನಿ halepuni, *see* ತಲೆಪುನಿ.

ಹಲ್ಕು, ಹಲ್ಕು, ಹಲ್ಕಿ halku, halka, halki, *adj.* Inferior, low, mean, base. 2. cheap. 3. easy.

—ಕುಂಟು a cheap or inferior sort of cloth. —ಕೆಲಸ a mean act. —ಜನ low people. —ಸರ ಮಾನಿ a mean person. —ಪಾತೆರ a low word. —ಮಕ್ಕುನಿ to depreciate; to slander, defame.

ಹಲ್ಕುನಿ halkuni, *see* ಅಲ್ಕುನಿ.

ಹಲ್ಕುಕಡ್ಡಿ hallukadḍi, *s.* A toothpick.

ಹಲ್ಲಿ halli, *see* ಪಲ್ಲಿ.

ಹವಲದಾರೆ, ಹವಲದಾರೆ havalyādāre, havalyādāre, *see* ಹವಾಲ್ದಾರೆ.

ಹವನ havana, *s.* Sacrifice, offering to the gods.

ಹವಲೆ havale, *see* ಅವಲೆ.

ಹವಳ havala, *s.* Coral.

ಹವಾಲ್, ಹವಾಲಿ, ಹವಾಲ್ತೆ havāly, havāli, havāltè, *s.* Charge, trust, care; commission, security. —ಕೊರ್ಪಿನಿ to give security. —ಮಕ್ಕುನಿ to commission.

ಹವಾಲ್ದಾರೆ havāldāre, *s.* A non-commissioned military native officer.

ಹವೆ have, *s.* Air, wind; climate.

ಹವೇಲಿ haveḷi, *s.* A large house, mansion, villa. 2. the upper story of a house.

ಹಸ್ತ hasta, *s.* The hand. 2. the thirteenth lunar asterism; also ಹಸ್ತನಕ್ಷತ್ರ. —ಲಾಗ legerdemain, sleight of hand.

ಹಳ hala, *see* ಪಳ.

- ಹಳಬೆ halābe, *s.* An old man; an old inhabitant; *cf.* ಪರಜಿ.
- ಹಳ್ಳಿ halmè, *s.* A race, contest in running.
- ✓ಹಳ್ಳಿ halli, *s.* A hamlet, small village.
- ಹಾ hā, *intj.* Ah! oh!
- ಹಾಂಕಾರ hānkāra, *see* ಅಹಂಕಾರ.
- ಹಾಕ್‌ಜೋಕ್ hākujōky, *see* ತಾಕು ತೋಕು.
- ✓ಹಾಕುನಿ hākuni (ಹಾಕ್), *v. a.* To beat, strike, smite, flog, lash, cuff.
- ಹಾಗ್ hāgy, *s.* Accomplishment, completion.
- ಹಾಗ hāga, *s.* A quarter of a gold fanam.
- ಹಾಗುನಿ hāguni, *see* ತಾಗುನಿ.
- ಹಾಜರ್, ಹಾಜಿರಿ hājary, hājiri, *s.* Presence, attendance. 2. mustering; muster. *adj.* Present, at hand. —ಜಾಮಾನ್ the bail. —ಪಟ್ಟಿ a muster roll. —ಆಪಿನಿ to be present; to be in attendance. —ಮೆಳ್ಳುನಿ to produce, as an offender, *etc.*
- ಹಾಡ್ hādū, *s.* Practice, exercise, familiarity.
- ಹಾಡಿ hādi, *s.* An underwood near a farmhouse, scrub.
- ಹಾಣಾಹಾಣಿ hāṇāhāṇi, *adj.* Severe, as a contest.
- ಹಾಣಿ hāni, *see* ಹಾನಿ.
- ✓ಹಾದರ, ಹಾದ್ರ hādara, hādra, *s.* Adultery, fornication. —ಗತ್ತಿ an adulteress, whore. —ತನ whoredom, adultery. —ದಾಯಿ

- an adulterer, fornicator. —ಮೆಳ್ಳುನಿ to commit adultery.
- ಹಾದಿ hādi, *see* ಸಾದಿ.
- ಹಾನಿ hāni, *s.* Loss, injury, harm, detriment. *adj.* Damaged, injured. —ಮೆಳ್ಳುನಿ to ruin.
- ಹಾನೆ hānè, *s.* A grain measure of eighty rupees weight.
- ಹಾಯಿಮಾಲೆ hāyimālè, *see* ಮೈಮಾಲೆ.
- ✓ಹಾಯುನಿ hāyuni (ಹಾಯ್), *v. a.* To cross, ford; *cf.* ಆಯುನಿ.
- ಹಾರಹಾರಾ, *s.* A necklace, garland, chaplet. 2. *see* ಆಹಾರ.
- ಹಾರಗೆ, ಹಾರಾಯಿ hāragè, hārāyi, *see* ತಾರಾಯಿ.
- ಹಾರುನಿ hāruni, *see* ಪಾರುನಿ.
- ✓ಹಾರೆ hārè, *see* ತಾರೆ.
- ಹಾರೈಸುನಿ hāreisuni (ಹಾರೈಸು), *v. a.* To desire, wish, be anxious about. ಸಮಯ— to wish for an opportunity. [affair.
- ಹಾಲ್ hāly, *s.* State, condition,
- ಹಾಲ್ ಪಕ್ಕಿ hālypakki, *s.* A bird of ill omen. 2. a mendicant who professes to interpret such omens. —ಸುಡಿಪ್ಪನಿ this bird to utter its ominous notes.
- ಹಾಲ್ ಹವಾಲ್ hālyhavāly, *s.* Particulars of one's circumstances. —ಪಟ್ಟಿನಿ to represent one's circumstances.
- ಹಾಲಿ hāli, *adv.* Now, at the present time.
- ಹಾಲಿತ hālita, *see* ಹಾಳಿತ.
- ✓ಹಾವಳಿ hāvali, *s.* Trouble, difficulty. 2. evil.

- ✓ ಹಾವು hāvu, *s.* A snake, serpent.
 -ವಾನ್ the cockle fish.
 ಹಾಶಿಗೆ hāsigē, *see* ಹಾಸಿಗೆ.
 ಹಾಸ್ hāṣu, *see* ಅಸ.
 ಹಾಸ್‌ಕಲ್ಲ, ಹಾಸಿಕಲ್ಲ hāṣukallu,
 hāsikallu, *s.* A paving stone.
 ಹಾಸ್‌ಪಾಸ್, ಹಾಸ್‌ಪೀಸ್ hāṣupāsu,
 hāṣupīsu, *see* ಅಸೆಪಾಸ್.
 ಹಾಸರಕತ್ತಿ hāsarakattē, *s.* A mule.
 ಹಾಸಿಗೆ hāsigē, *s.* A bed, mat-
 tress. -ಹಾಸುನಿ to spread out
 a bed.
 ಹಾಸಿಯುನಿ hāsiyuni (ಹಾಸಿ), *v. a.*
 To ridicule.
 ಹಾಸುನಿ hāsuni (ಹಾಸು), *v. a.* To
 spread out. 2. to pave.
 ಹಾಸ್ಯ hāsyā, *s.* Laughing at,
 ridicule, derision. 2. laugh-
 ter. ಅಸ- derision, irony;
 mimicry. -ಗಾರೆ a jester,
 mocker. -ಮೆಳ್ಳುನಿ to jest, jeer,
 sport, mock.
 ಹಾಹಾ hāhā, *intj.* of pain, grief,
 or surprise. 2. ah! 'woe!
 ✓ ಹಾಳೆ hāḷu, *s.* Ruin, destruction,
 desolation, annihilation. *adj.*
 Desolate, waste, ruined, des-
 troyed. -ಅಪಿನಿ, -ಅದಿಪೋಪಿನಿ to
 go to ruin, to be waste. -ಮೆ
 ಳ್ಳುನಿ to ruin, spoil, destroy;
 to spend, waste.
 ಹಾಳಿತ hāḷita, *s.* An exact mea-
 surement, dimension, quan-
 tity. *adj.* Exactly fitting,
 proper. 2. tempered, of due
 temperature. 3. of a proper
 heat. ಕಂಡು, ಗುಂಡು- a rough

- estimate, *etc.* -ಅಪಿನಿ to fit.
 -ಸೆಳ್ಳುನಿ to take an exact mea-
 surement, *etc.*; to take a due
 proportion of ingredients.
 -ತೂಪಿನಿ to see whether a given
 measurement, *etc.*, is correct.
 ಹಾಳೈ hāḷmē, *see* ತಾಳೈ.
 ಹಿಂಗ್ hiṅgu, *s.* Asafoetida. 2.
 abatement, allaying.
 ಹಿಂಗರ hiṅgara, *see* ಹಿಂಗರ.
 ಹಿಂಗರ hiṅgara, *adj.* Latter; fol-
 lowing, subsequent. ಬರ್ಷ the
 latter rain. -ಬುಳೆ the second
 crop.
 ಹಿಂಗರನೆ hiṅgaranē, *adv.* Behind,
 backward. -ಮುಂಗರನೆ ಅಗ
 making sommersets backward
 and forward.
 ಹಿಂಗುನಿ hiṅguni (ಹಿಂಗು), *v. n.* To
 be unsteady. 2. to be allayed,
 as thirst. 3. to be subdued,
 to abate, as sorrow; ಅಪಿ ಹಿಂ
 ಗಪಿ he will not shrink; he is
 firm, steady.
 ಹಿಂಡಿ hiṅḍi, *s.* The remains of
 any thing from which the
 juice has been expressed; *cf.*
 ಫಂಡಿ.
 ಹಿಂದು hindu, *s.* A Hindu. 2. an
 Indian. *adj.* Indian, of India.
 -ಜನ the Hindu people. -ಜಾತಿ
 the Hindu castes. -ಸ್ಥಾನ
 India.
 ಹಿಂಮತ್ himmatu, *s.* Boldness,
 courage, intrepidity, spirit,
 resolution.
 ಹಿಂಮಿನಿ, ಹಿಂಮುನಿ himmini, him-
 muni, *see* ಹಿಮಿನಿ.

ಹಿಮೆಟ್ಟುನಿ himettuni (ಹಿಮೆಟ್ಟೆ),
v. n. To abate, be subdued,
mitigated. 2. to be humbled.
3. to shrink, turn back.

ಹಿಂಗುನಿ hirṅuni, see ತಿಂಗುನಿ.

ಹಿಂಸೆ himśe, s. Persecuting,
hurting, injuring. 2. slaying,
killing. —ಮಳ್ಳುನಿ, ಹಿಂಸಿಸುನಿ to
persecute, injure; to kill.

ಹಿಕ್ಮತ್ hikmatu, s. Skill,
ingenuity, cunning. 2. knack,
expedient, contrivance, de-
vice, project.

ಹಿಕ್ಕಡಿ, ಹಿಕ್ಕಿ hikkadi, hikdi, s.
Trick, stratagem, wile, juggle.

ಹಿಕ್ಕುನಿ hikkuni, see ತಿಕ್ಕುನಿ.

ಹಿಕ್ಮತ್, ಹಿಕ್ಮತಿ hikmatu, hikmati,
see ಹಿಕ್ಮತ್.

ಹಿಗ higā, see ತಿಗ.

ಹಿಗಲೆ higalē, see ತಿಗಲೆ.

ಹಿಜ hijā, see ಇಜ.

ಹಿಜರಿ, ಹಿಜ್ರಿ hijari, hijri, s. The
Mohammedan era, which com-
mences A. D. 622.

ಹಿಜಿಡೆ hijide, s. A eunuch.

√ ಹಿಟ್ಟು hittu, s. Porridge.

√ ಹಿಡಿ hidi, s. A hold, gripe, grasp.
2. a handful. 3. a handle,
hilt. —ತ holding, grasping;
obstinacy, stubbornness. ಕೈ—
a warrant to seize an of-
fender.

ಹಿತ hita, s. Advantage, profit,
good, gain. adj. Beneficial,
refreshing, wholesome, good,
pleasant. —ವಂತೆ a well-wisher,
benefactor. —ಆಪಿಸಿ to be agree-

able, refreshing or whole-
some, as food; to be edifying.

ಹಿತಂತ್ರ hitantra, s. Enmity.

ಹಿತಬಾರ್ hitabāru, see ಇತಬಾರ್.

ಹಿತ್ತಲೆ hittalē, see ಪಿತ್ತಲೆ.

ಹಿತ್ತುನಿ hittuni, see ಬಿತ್ತುನಿ.

√ ಹಿತ್ಲ hitlu, s. A garden; bet.
ಬಿತ್ತಲೆ.

ಹಿದ್ಯ hidya, see ತಿದ್ಯ.

ಹಿನ್ನಿನಿ hinpini, see ತಿನ್ನಿನಿ.

ಹಿಪ್ಪಲಿ hippali, see ಇಪ್ಪಲಿ.

ಹಿಮ hima, s. Snow, hoar-frost,
dew. 2. cold. adj. Frigid,
cold, frosty. —ಕಾಲ the cold
season, winter.

ಹಿಮಾಚಲ, ಹಿಮಾಲಯ himācala,
himālaya, s. The range of
Himālaya mountains.

ಹಿಮಿನಿ himini, s. A purse, bag,
pocket.

ಹಿರಣ್ಯ hiranya, s. Gold. 2. wealth,
property.

ಹಿರಿ hiri, adj. Great, elder, senior,
superior. —ಕಿರಿ, —ಪಿರಿ old and
young, superior and inferior.
—ಕೂಟ a presbytery. —ಯತನ
eldership, seniority. —ಮಣಿ
the monitor in a school;
—ಯಾಜಿಸಿ superiority, greatness;
power, authority. —ಯಾಯಿ, —ಯೆ
an ancestor, senior, elder,
presbyter.

ಹಿರಿಡ್ hiridu, see ಹಿರ್ಡ್.

ಹಿರಿಯುನಿ hiriyuni, see ಇರಿಯುನಿ.

ಹಿರಿಯೆ hiriye, see under ಹಿರಿ.

ಹಿರೆ hire, see ಹಿರಿ.

✓ ಹಿರ್ತ್ hirtu, *see* ತಿರ್ತ್.

ಹಿರ್ತ್ hirtu, *adj.* Pre-eminent, best, superior, excellent.

—ಕುಂಟು a superior cloth.

ಹಿರ್ದುನಿ hirduni, *see* ಶಿರ್ದುನಿ.

ಹಿಲಾಲಿ hilāli, *see* ಇಲಾಲಿ.

ಹಿಲೆ hilè, *s.* An offering of betel-leaves to a demon. 2. *see* ಇಲೆ. 3. *see* ಶಿಲೆ.

ಹಿಲ್ಲೆ hillè, *s.* A false excuse, difficulties made to evade the payment of a debt *or* the performance of a task. —ಪಿಲ್ಲೆ ಪನ್ನಿ to plead a false excuse.

ಹಿಶೆ, ಹಿಸೆ hišè, hišè, *s.* Part, portion, share. —ಕೊಪಿನಿ to give a share. —ದಾಪಿನಿ, —ಮಳ್ಳುನಿ to divide, share, apportion.

ಹಿಪಾರೆ hishārè, *s.* A sign; a hint.

ಹಿಸಾಬ್ hisābu, *s.* An account.

ಹಿಂಕರಿಪುನಿ hīnkaripuni (ಹಿಂಕರಿ), *v. a.* To find fault with, blame, despise, scorn.

✓ ಹಿಂತ್ರನಿ, ಹಿಂಪುನಿ hīntruni, hīmpuni (ಹಿಂತ್ರ, ಹಿಂ), *v. a.* To blow the nose.

ಹಿನ್ ಹಿನā, *adj.* Deficient, defective, wanting. 2. base, vile, mean, abject. 3. abandoned, left. —ತೆ, —ತ್ವೆ meanness. —ಜಾತಿ a low caste. ಕುಲ— of low birth. ಬಲ— weak. ಬುದ್ಧಿ—, ಮತಿ— senseless, foolish, stupid. ಭಾಗ್ಯ— poor, destitute; unfortunate, unlucky. ಮಾನ— disgraced. ರೂಪ— deformed. ಲಜ್ಜೆ— shameless.

ಹೀನೆ hine, *s.* 'A base fellow.

2. a weak man. ಬುದ್ಧಿ— a stupid man, fool.

ಹೀನೈಸುನಿ hīneisuni (ಹೀನೈಸು), *v. a.* To despise, disgrace, disregard.

ಹೀರುನಿ hīruni, *see* ತೀರುನಿ.

ಹೀರೆ hīrè, *see* ಪೀರೆ.

ಹುಂ hum, *intj.* of response, approbation *or* assent. —ಕುಟ್ಟುನಿ to answer, as a call; to approve; to assent; to pay attention to a story, *etc.*

ಹುಂಡಿ huṇḍi, *s.* A bill of exchange; a money order.

ಹುಂಠಮೆ huṇṭamè, *see* ಪುಂಠಮೆ.

ಹುನ್ಠರ್ hunnaru, *s.* An art, a resource *or* power of skill *or* cunning; ability for contriving, devising *or* effecting. —ಗಾರೆ, —ದಾಯೆ a schemer, a shrewd *or* ingenious man; an artist; an alchemist; an athlete *or* gymnast. —ತೋಜಾಳನಿ to devise, contrive; to show one's skill *or* ability.

ಹುಕುಮ್ hukumu, *s.* An order, command. 2. leave, permission. —ಕೊಪಿನಿ to command, order; to permit.

ಹುಕ್ಕಾ hukkā, *s.* A hooka, smoking apparatus.

ಹುಜ್ಜತ್ huḷḷat, *s.* Constraint, force, compulsion. —ಮಳ್ಳುನಿ to force, compel.

ಹುಟ್ಟು huṭṭu, *s.* Birth, origin, production. 2. nature, natu-

ral state. 3. profit, gain. *adj.* Natural, inherent. —ಜೀರ್ one's antecedents *or* circumstances.

ಹುಟ್ಟಿಳಿ ಹುಟ್ಟಿಳಿ, *s.* The produce of a garden *or* field. 2. mesne profit *or* rent.

ಹುಡರ್ ಹುಡರ್, *see* ತುಡರ್.

ಹುಡಿಗಿ, ಹುಡುಗಿ ಹುಡಿಗಿ, ಹುಡುಗಿ, *s.* A youngster.

ಹುಡುಗಾಟಿಗಿ ಹುಡುಗಾಟಿಗಿ, *s.* Childishness, puerility.

ಹುಣ್ಣು ಹುಣ್ಣು, *see* ಸುಣ್ಣು.

ಹುತೊ ಹುತೊ, *see* ಹತೊ.

ಹುದೆ ಹುದೆ, *see* ತುದೆ.

ಹುಬ್ಬು ಹುಬ್ಬು, *s.* The eyebrow.

ಹುಬ್ಬೆ ಹುಬ್ಬೆ, *s.* The eleventh lunar asterism. 2. *see* ಉಬೆ.

ಹುಯಿಂಪುನಿ ಹುಯಿಂಪುನಿ, *see* ಸುಯಿಂಪುನಿ.

ಹುರಿ ಹುರಿ, *see* ಪರಿ.

ಹುರ್ಬು ಹುರ್ಬು, *see* ಉರ್ಬು.

ಹುಲ್ಲು ಹುಲ್ಲು, *s.* Grass. —ಕಡ್ಡಿ a handful of grass given by a cattle dealer to a purchaser as a ratification of bargain.

ಹುಶಿ ಹುಶಿ, *s.* A lie, falsehood. 2. failure, omission, miscarriage. —ಆಪಿಸಿ to fail *or* miscarry. —ಮೆಚ್ಚುನಿ to omit *or* neglect.

ಹುಸಾರ್, ಹುಸಾರಿ ಹುಸಾರ್, ಹುಸಾರಿ, *s.* Smartness, intelligence. 2. attentiveness, wakefulness, wariness. 3. freshness, briskness. *adj.* Smart. 2. awake, alert, cautious. —ಆಪುಷ್ಪನಿ, —ಉ

ಪ್ಪನಿ to be alert, watchful, careful. —ಆಪಿಸಿ to be refreshed *or* invigorated; to be brisk.

ಹುಸಿ husi, *see* ಹುಶಿ.

ಹುಳಿ ಹುಳಿ, *s.* Sauce, condiments *or* curds seasoned with spices *or* mixed with acids. 2. *see* ಪುಲಿ.

ಹೂ ಹೂ, *see* ಪೂ.

ಹೂಂ, ಹೂಂಕಾರ ಹೂಂ, ಹುಂಕಾರ, *s.* Menacing, threatening, defiance. 2. neighing.

ಹೂಂಕುಟ್ಟುನಿ ಹುಂಕುಟ್ಟುನಿ (ಹೂಂಕುಟ್ಟು), *v. a.* To threaten. 2. to defy, menace, challenge.

ಹೂಜಿ ಹೂಜಿ, *see* ದೂಜಿ.

ಹೂಜೆ ಹೂಜೆ, *see* ಕೂಜೆ.

ಹೂಣಿಗೆ ಹುಣಿಗಿ, *s.* A soldier. 2. a hero.

ಹೂಣೆ ಹುಣೆ, *s.* A vow, promise.

ಹೂನ ಹುನ, *see* ಉನ.

ಹೂಪಿನಿ ಹುಪಿನಿ, *see* ತೂಪಿನಿ.

ಹೃದ್, ಹೃದಯ ಹುರು, ಹುರು, *s.* The heart, mind, bosom, breast.

ಹೃದಗತ ಹುರುಗತ, *adj. lit.* Gone to the heart *or* mind; impressed; remembered, got by heart.

ಹೆಂಗಸು ಹೆಂಗಸು, *s.* A woman.

ಹೆಂಟೆ ಹೆಂಟೆ, *see* ಎಂಟೆ.

ಹೆಂಡ ಹೆಂಡ, *s.* Toddy, palm-wine. —ಕುಡ್ಡಿ a drunkard, wine-bibber.

ಹೆಂಮೆ ಹೆಂಮೆ, *adj.* Abundant, plenty, much, many.

ಹೆಂಮೆ ಹೆಂಮೆ, *s.* Pride, insolence,

arrogance, haughtiness. —ಹಾಯೆ an insolent man. —ಶೋಜಾವನಿ to be haughty.

ಹೆಂಮೆಟ್ಟುನಿ hemmetṭuni, *see* ಹಿಂಮೆಟ್ಟುನಿ.

ಹೆಕ್ಕುರ್ಮೆ hekkarmè, *s.* A kind of cucumber.

ಹೆಕ್ಕುನಿ hekkuni, *see* ಎಕ್ಕುನಿ.

ಹೆಗ್ಗಡೆ heggadè, *s.* A chief, chieftain, headman. 2. a family name; *cf.* ಪೆರ್ಗಡೆ.

✓ಹೆಚ್ಚೆ hecça, *adj.* More, better. 2. high, superior. 3. excessive, superfluous, copious. —ಅಪಿಸಿ to increase, augment, multiply, prosper. —ಮೆಕ್ಕುನಿ to promote, increase, enlarge, exalt; to exaggerate.

✓ಹೆಚ್ಚಲೆ, ಹೆಚ್ಚಳ, ಹೆಚ್ಚಳೆ hecçalme, hecçala, hecçalme, *s.* Exaltation, greatness. 2. brag, boast. —ಮೆಕ್ಕುನಿ to praise, vaunt, boast.

✓ಹೆಚ್ಚಾವುನಿ hecçāvuni, *c. v.* (*of* ಹೆಚ್ಚುನಿ) To increase, enlarge, exalt, promote. 2. to spoil, vitiate, as a child, *etc.*, by over-indulgence; *also* ಹೆಚ್ಚಾವ್ ದೀಪಿಸಿ.

✓ಹೆಚ್ಚಿ, ಹೆಚ್ಚಿಗೆ hecçi, hecçigè, *s.* Increase. 2. promotion, advancement. 3. excess, superfluity. 4. eminence, excellence. 5. any thing unusual. —ಪಾತರ a superfluous word. —ಹ ಸಂಗತಿ an unusual occurrence; further particulars. —ಅಪಿಸಿ to increase, augment; to be pro-

moted. —ಮೆಕ್ಕುನಿ to raise, as rent, *etc.*; to increase, promote.

ಹೆಚ್ಚಿಕಡಮೆ, ಹೆಚ್ಚುಕಡಮೆ hecçikadame, hecçukadame, *s.* Difference, variation. *adj.* About, more *or* less. —ಅಪಿಸಿ some difference to occur; to be a little indiscreet; a mistake to occur. —ಇಚ್ಚಿ there is no difference. —ಪಾತರನಿ to speak without due regard; to abuse. —ಮೆಕ್ಕುನಿ to make a mistake; to make a difference; to make partiality.

ಹೆಚ್ಚುಗಾಂಗೆ hecçugārigè, *see* ಹೆಚ್ಚಲೆ.

✓ಹೆಚ್ಚುನಿ hecçuni (ಹೆಚ್ಚೆ), *v. n.* To increase, augment. ಬುಧ್ಧಿ— to be overwise. ಶೋಗ— a disease to aggravate. ಅಯಿ ಹೆಚ್ಚೆದೆ he has become conceited.

✓ಹೆಚ್ಚೆಲ್ hecçelu, *see* ಹೆಚ್ಚೆ.

ಹೆಜ್ಜೆ hejje, *see* ಅಜಿ. 2. *see* ಎಜ್ಜೆ.

✓ಹೆಟ್ಟು heṭṭu, *see* ತೆಟ್ಟು.

ಹೆಟ್ಟುನಿ heṭṭuni, *see* ಎಟ್ಟುನಿ.

ಹೆಡಮುಡಿ hedamuḍi, *adj.* Pinioned, as the arms. —ಕಟ್ಟುನಿ to pinion.

✓ಹೆಡ್ಡು, ಹೆಡ್ಡೆ heddu, hedda, *adj.* Dull, stupid, foolish, ignorant. —ತನ ignorance, foolishness. —ನರವಾನಿ a stupid man. ಹೆಡ್ಡಿ a stupid woman.

✓ಹೆಡ್ಡೆ hedde, *s.* A dolt, blockhead, stupid man.

ಹೆಡ್ಡುನಿ, ಹೆಡ್ಡರುನಿ, ಹೆಡ್ಡಿನಿ heddyuni, hedtaruni, hedpini, *see* ಕೆಡಿಪಿನಿ, ಕೆಡಿಪರುನಿ.

ಹೆದರಿಕೆ hedarikè, *s.* Fear.

✓ಹೆದ್ದ ಹೆದ್ದಾ, *adj.* Great, large, spacious, chief, principal.

ಹೆದ್ದಾರಿ heddāri, *s.* A highway, great road.

ಹೆಬ್ಬರೆ hebbare, *s.* A dolt, block-head, ignorant man.

ಹೆಬ್ಬಾಕಿಲ್ hebbākily, *s.* A town gate, chief entrance. 2. the front door of a house.

ಹೆಬ್ಬಾರೆ hebbāre, *s.* A family name. 2. a member of this family.

ಹೆಬ್ಬಾವು hebbāvu, *s.* The boa constrictor.

ಹೆರಂಗಡೆ herangadè, *s.* Exclusion, expulsion, interdict. —ಎಳಿಸಿ to interdict, excommunicate.

ಹೆರಿಯ heriya, *see* ಹಿರಿ.

ಹೆರುನಿ, ಹೆರುನಿ heruni, herduni (ಹೆರಿ), *v. a.* To bring forth, as a child.

ಹೆರ್ಪುನಿ herpuni, *see* ಚಿರ್ಪನಿ.

ಹೆಲಿ heli, *see* ತೆಲಿ.

ಹೆಲಿಕೆ helikè, *see* ತೆಲಿಕೆ.

ಹೆಗ ಹೆಗಾ, *see* ಯೋಗ.

ಹೆಜ ಹೆಜಾ, *see* ತೆಜ.

✓ಹೆಡಿ, ಹೆಡೆ ಹೆಡಿ, ಹೆಡೆ, *s.* A coward, poltroon. *adj.* Timid. —ತನ timidity, cowardice.

ಹೆತು ಹೆತು, *s.* Cause, reason, occasion, motive, purpose.

ಹೆನ್ ಹೆನ್, *see* ಪೆನ್.

ಹೆಮ ಹೆಮಾ, *s.* Gold.

ಹೆಮಂತರುತು hēmantarutu, *s.* The cold season.

ಹೆಮಲಂಬಿ hēmalambi, *see* ಹೇಮಳಂಬಿ.

✓ಹೆರ್ ಹೆರ್, *s.* A sack of corn, *etc.* —ಎಂಜಾವುನಿ to fill a sack.

ಹೆರಳ ಹೆರಳಾ, *adj.* Much, many.

ಹೆರಾವುನಿ hērāvuni, *see* ಏರಾವುನಿ.

ಹೆರುನಿ hēruni, *see* ಏರುನಿ.

ಹೆರ್ಸಾವುನಿ hērsāvuni, *see* ಏರ್ಸಾವುನಿ.

ಹೆವಿಳಂಬಿ hēvilambi, *s.* The thirty-first year in the Hindu cycle of sixty.

ಹೆಶಿಗೆ, ಹೆಸಿಗೆ hēsige, hēsige, *see* ಪೆಶಿಗೆ.

ಹೆಸುನಿ hēsuni, *see* ಪೆಶಿಯುನಿ.

ಹೆಳಿಕೆ hēlikè, *s.* A statement, representation. 2. direction, instruction, order. —ಹ ಪಾತೆರ hearsay. —ತುಷ್ಟುನಿ to be dependent upon. —ಹ ಪ್ರಕಾರ ನಡೆಸುನಿ to obey one's instructions.

ಹೈಗೆ heige, *s.* A person belonging to a class of Brāhmans so called.

ಹೈಪಿನಿ heipini, *see* ಸೈಪಿನಿ.

ಹೈದ್ರಿ heidri, *adj.* Of the time of Hyder Ali. —ವರಾಣ್ a gold coin so called.

ಹೈರಾಣ್, ಹೈರಾಣ ಹೈರಾಣು, heirāṇu, heirāṇa, *adj.* Perturbed, disturbed, distressed, discomposed, as through sickness, fatigue, *etc.* *s.* Distress, perturbation, discomposure. —ಆಪಿನಿ to be exhausted, done up.

ಹೊಂಗರೆ hongarè, *see* ಪೊಂಗರೆ.

↓ಹೊಂದಿಕೆ hondikè, *s.* Union, attachment.

↓ಹೊಂದುನಿ honduni (ಹೊಂದಿ), *v. a.*
To get, attain, obtain, acquire. 2. to suffer, sustain, as loss *or* pain. 3. to enjoy, as happiness, *etc.* 4. to join, unite, attach to. *v. n.* To be agreeable, fit; to be on good terms.

ಹೊಂನೆ honnè, *see* ಫೊನೆ.

ಹೊಂಮುತ hommuta, *see* ಬಂಮುತ.

ಹೊಗಳುನಿ hogaluni, *see* ಪುಗರುನಿ.

ಹೊಗ್ಗುನಿ hogguni, *see* ಫೊಗ್ಗುನಿ.

ಹೊಟ್ಟು hottu, *see* ಫೊಟ್ಟು.

ಹೊಟ್ಟೆ hottè, *s.* The stomach, belly. —ಕಿಚ್ಚೆ, —ಕಿಚ್ಚೆ envy, malice. —ಕಿಚ್ಚೆ ಮಳ್ಳುನಿ to envy.

ಹೊಡಂಕ್ hodanku, *see* ತೊಡಂಕ್.

ಹೊಡತ hodata, *s.* A stroke, beating.

ಹೊಡರ್ hodaru, *see* ತೊಡರ್.

ಹೊಣಂಗಣಿ honangani, *see* ಫೊನಾಂಕಣಿ.

ಹೊಣೆ honè, *see* ಪುಣೆ.

ಹೊತ್ತುನಿ hottuni, *see* ಫೊತ್ತುನಿ.

ಹೊದ್ದಿಯುನಿ hoddiyuni, *see* ಫೊದ್ದಿಯುನಿ.

ಹೊಯ್ಯೊ hoyyo, *intj.* of encouragement, used especially when drawing *or* pulling any thing heavy.

ಹೊರಳುನಿ horaluni, *see* ಪುರಳುನಿ.

ಹೊರೆ horè, *s.* A load, burden.

ಹೊರೆಸುನಿ horesuni (ಹೊರೆನ್), *v. a.*

To load, burden. 2. to accuse,

impute, charge with. 3. *see* ಬರೆಸುನಿ.

ಹೊತಂದೆ, ಹೊತು hortandè, hortu, *adv.* Unless, except. 2. besides. ಅವು— besides that.

ಹೊಲಸ holasu, *adj.* Fetid, stinking, dirty. 2. unpleasant,

ಹೊಲೆ holè, *s.* Pollution, defilement. 2. menses. 3. ceremonial uncleanness. *adj.* Obscene, filthy.

ಹೊಲೈ holvè, *s.* A road, way. 2. *see* ಹೋಲುವೆ.

ಹೊಸ hosa, *see* ಫೊಸ.

ಹೊಸಗೆ hosagè, *see* ಬಸಗೆ.

ಹೊಳೆ holè, *s.* A river.

ಹೊಳೆಪು holepu, *s.* Brightness, radiance, lustre.

ಹೋಕ್, ಹೋಕು hōku, hōku, *s.* A defect, flaw, injury. 2. loss, detriment; *cf.* ಫೋಕು.

ಹೋಜುನಿ hōjuni, *see* ತೋಜುನಿ.

ಹೋಡು hōdu, *see* ತೋಡು.

ಹೋಮ hōma, *s.* A burnt sacrifice, offering to the gods. ಉಚ್ಚೈಷ್ಟ್ಯ, ಕೃತ್ರಿಮ, ಗಣ, ಮರಣ, ಉದ್ಧವ— are different kinds of burnt sacrifices. ನಿರ್ಲಬ್ಧ ಹೋಮ ದೀರ್ಘಲೇಪಕ್ಕೆ useless, efforts, *prov.*

ಹೋರಾಟ hōrāta, *s.* Mutual wrangling, contention, fight.

ಹೋರಾಡುನಿ hōrāduni (ಹೋರಾಡ್), *v. a.* To wrangle, contend, fight.

ಹೋರಿ hōri, *see* ಬೋರಿ.

ಹೋಲಿ, ಹೋಳಿ hōli, hōji, s. A feast celebrated at the full-moon of the month of Phālguna, when Cupid is burnt in effigy.

ಹೋಲಿಕೆ hōlikè, s. Resemblance, similarity, likeness.

ಹೋಲುವೆ, ಹೋಲುತ್ತೆ hōluvè, hōlvè,

s. Probability, likelihood. 2. resemblance.

ಹೋಳಿಗೆ hōligè, s. A broad, round cake of wheat flour, and filled with boiled split pulse and jaggory.

ಹೋಳೆ hōlè, *see* ಪೋಳೆ.

ಹಾಳಿ houli, *see* ಚಾಳಿ.

೪

L

ಳ la, The forty-seventh letter of the alphabet. No words begin with this letter.

೪೮

KS

೪೮ ksha, The forty-eighth letter of the alphabet, compounded of ಕ and ಷ.

೪೮ಣ kshana, s. A measure of time equal to four minutes. 2. a moment, instant. —ತ ಲಳ ಳು in a moment.

೪೮ತ್ರಿ kshatri, s. The second of the four classes of Hindus. —ಯೆ a man of the royal or military caste.

೪೮ಮಿಪುನಿ, ಕ್ಷಮಿಸುನಿ kshamipuni, kshamisuni (ಕ್ಷಮಿ, ಕ್ಷಮಿಸ್), v. a. To pardon, forgive. 2. to bear with.

೪೮ಮೆ kshamè, s. Forgiveness, pardon, forbearing, bearing with. 2. patience, endurance.

೪೮ಯ kshaya, s. Waste, decline, decay, consumption. 2. destruction, extinction, annihilation. 3. decrease of the digits of the sun or moon. 4. the sixtieth year of the Hindu cycle of sixty. —ಚಂದ್ರೆ moon on the wane. —ರೋಗ phthisis, consumption. —ಅಪಿನಿ to be consumed, destroyed.

ಕಷ್ಟಮ ಕshāma, s. A famine, scarcity of provisions. —ಕಾಲ a time of famine.

ಕ್ಷೀಣ kshīṇa, *adj.* Wasted, emaciated. 2. destroyed, extinguished. 3. thin, lean. —ಜೀವ an emaciated body. —ನರಮಾನಿ, ಕ್ಷೀಣೆ a thin man.

ಕ್ಷೀರ kshira, s. Milk.

ಕ್ಷೀರ್ಣ kshirṇa, s. Digestion.

ಕ್ಷುದ್ರ kshudra, *adj.* Small, little.

2. low, mean. 3. avaricious.

4. cruel. s. Fault, folly, defect.

2. slander, calumny.

3. sorcery. —ಕೆಲಸ an intrigue;

a mean act. —ದಾಯೆ an intri-

guer; a slanderer; a sorcerer.

—ಪಾತೆರ a calumny. —ಮಕ್ಕುನಿ

to bewitch.

ಕ್ಷುಧೆ kshudhe, s. Hunger, appetite.

ಕ್ಷೇತ್ರ kshētra, s. A sacred spot,

place of pilgrimage, holy

land. 2. a plane, superficies.

—ಪಾಲಕೆ a demon so called.

—ಫಲ land measure, area. ಪು

ಣ್ಯ— a holy place *or* shrine:

ಕ್ಷೇಮ kshēma, s. Welfare, well-

being, happiness, health. *adj.*

Well, happy. —ವಾರ್ತೆ, —ಸಮಾ

ಚಾರ news about one's wel-

fare.

ಕ್ಷೌರ kshoura, s. Shaving the

head. —ಕೆ, —ದಾಯೆ a barber.

—ಮಕ್ಕುನಿ, ಕ್ಷೈರಿಪನಿ to shave.



SUPPLEMENT.

ಅಂನ್ಯಾರೆ annyāre, *see* ಅಂನೆ.
 ಅಂಬಾರಿ ambāri, 2. *see*
 ಸಂಬರ.
 ಅಕ್ಕಲಕಾರ akkalkāra s. A kind
 of medicinal root.
 ಅಕ್ಕೊಸ akkosa, *see* ಆಕಾಸ.
 ಅಜ್ಜಿ ačci, s. 3. a gold
 coin, pagoda.
 ಅಟ್ಟಿಗಿ attaligē, *see* ಅಟ್ಟಿಗಿ. 2.
see ಅಟ್ಟಿಳು
 ಅಪ್ಪವಾಸ್ appavāsu, s. A kind of
 fish.
 ಅರಿಕುಟ್ಟಿಲ್ arikuttiḷ, s. A cook-
 room in a temple.
 ಅಲ್ಕಡೆ alkadē, *see* ಅರ್ಕಡೆ.
 ಅವ್ವಾಂಡು avvāṇḍu, *see* ಅವಂಟು.
 ಅಂಡುನಿ āṇḍuni (ಆಂಡ), v. a. To
 do; *cf.* ಮುಟ್ಟುನಿ.
 ಅರಿಯುನಿ āriyuni, *see* ಆರುನಿ.
 ಅಲಂದ ālanda, *see* ಅಲಡೆ.
 ಆವಾರ āvara, *see* ಆಹಾರ.
 ಅಸಿಗಾಸಿ āsigāsi, s. Risk, respon-
 sibility, care; *cf.* ತಾಕಜೋಕ.
 ಇಟ್ಟೋರೆ itṭore, *see* ಇಟ್ಟರೆ.
 ಇಡಕತ್ತಿ, ಇಡೆಕತ್ತಿ idakatti, idekat-
 ti, *see* ಅಡಕತ್ತಿ.
 ಇಡೆಪಿನಿ idepini, *see* ಇಡ್ಪಿನಿ.
 ಇನಾಸರೆ ināsare, s. Embracing.
 ಇರೊಳು iroḷu, *see* ಇರ್ಪೊಳು.
 ಉಂಬರ umbara, s. Danger.
 ಉಗುಡು uguḍu, *see* ಉಗ್ಗ.

✓ ಉಗೆ uge, *see* ಉಜೆ.
 ಉಜ್ಜಿಷ್ಟ učchiṣṭa, s. Orts, leav-
 ings. *adj.* Left, rejected, as
 food.
 ಉಡ uḍa, *see* ಕುಡ.
 ಉಡಾಜಯ uḍājaya, s. A great
 victory.
 ಉಡಾಪ್ಪ, ಉಡಾಪಿ uḍāpya, uḍāphi,
adj. Evasive, as a reply. 2.
 denying. 3. contradictory.
 ಉಡುಸೈ uḍusrē, s. A bed. ✓ 2.
 ✓ clothing; a female's garment.
 ಉಣಿಲೆ unilē, s. A tender mango.
 2. a kind of poison. 3. *see*
 ಕೋಣಲೆ. *adj.*
 ಉದ್ದ uḍna, *see* ಉರ್ಪ.
 ಉಪಸಾರ upasāra, *see* ಉಪಚಾರ.
 ಉಪಾಧ್ಯೈ upādhye, s. A teacher,
 schoolmaster. 2. a family-
 priest.
 ಉಪ್ಪಾರೆ uppāre, s. A salt manu-
 facturer.
 ಉಬ್ಬುಳ್ಳು ubbulu, *adj.* Hairy.
 ಉರ ura, *adj.* Exact.
 ✓ ಉರಣೆ uraṇē, s. A kind of comb.
 ಉಲಿಪೆ ulipe, *see* ಬಲಿಪೆ.
 ಉಳ್ಳಾನ ullāna, *adv.* As long as.
 ಉಳ್ಳೆಲ್ ulleḷ, *see* ತುಳ್ಳೆಲ್.
 ಎಚ್ಚೈ yeččya, *see* ವೆಚ್ಚೈ. —ಸಚ್ಚೈ
 general expenditure.
 ಎಡುಮೆ yeḍuma, *see* ಎಣ್ಣು.

ಎತ್ತ, ಎತ್ತ yettu, yetta, *s.* A game at dice.

ಎತ್ತೊಳಿ yettoli, *see* ಎತ್ತುವಳಿ.

✓ ಎಸಗುನಿ yesaguni (ಎಸಗ್), *v. a.* ✓ To discharge. | 2. to help. 3. to begin.

ಒತ್ತೊಳಿ vottoli, *see* ಒತ್ತಯ.

ಒರ್ಕಟ್ಟೆ vorkaṭṭa, *adj.* Single, alone.

ಒರ್ಬ vorba, *see* ಒರ್ಮೆ.

ಒಲ್ಮಣಿ volmaṇa, *see* ಬಪ್ಪಿಸಿ.

ಓಡುರಿವಾಡೆ vōḍurimāḍa, *see* ವೋಡುರಿವಾಡೆ.

ಕಂಡಡೆ kaṇḍaḍa, *see* ಕೊಂಡಡೆ.

ಕಂದ kanda, *see* ಕಂದ್.

ಕಂಬಳೆ kambala, *see* ಕಂಬುಲ.

ಕಡೆಂಜಿಗೆ kadaṅḡigē, *s.* Kneading; *cf.* ಕಡೆಂಚುನಿ.

ಕಡಾವುನಿ kaḍāvuni, *see* ಕಡಪ್ಪಡುನಿ.

ಕಡೆಂಜಿಕಾಯಿ kaḍeṅḡikāyi, *see* ಕಕ್ಕೆ; *also* ಕಕ್ಕೆಟಿ.

ಕಡ್ಡೆಸೆ kaḍḍesa, *see* ಕೆಡ್ಡೆಸೆ.

ಕಮಡ್, ಕಮರ್ kamadu, kamaru, *s.* Dregs. 2. smell of burnt oil, *etc.* *adj.* Old.

ಕಲಾವು kalāvu, *s.* A scar, mark. 2. *see* ಕಳವು.

ಕಲಿಜಿಗ, ಕಲಿಗ kalijiga, kaljiga, *see* ಕಲಿಯುಗ.

ಕಲ್ಪಾದಿ kalpādi, *s.* A learned man, sophist. 2. a hypocrite.

ಕಲ್ಪೆ kalpe, *s.* Learning.

ಕಸವಡೆ kasavaḍe, *s.* A gown.

ಕಳಾಟ್ kalātu, *s.* A fixed place.

ಕಳ್ಳಾವು kaḷḷāvu, *see* ಕಲಾವು.

ಕಾಂಡಾಯಿ kāṇḍāyi, *s.* A large vessel for boiling.

ಕಾಂಡಾಯಿ kāṇḍāyi, . . . 2. *see* ಕಾಂಡೆ.

ಕಾಣ್ಮೆ kāṇmē, *s.* Appearance, show.

ಕಾಲಗ kalaga, *see* ಕಾಳಗ.

ಕಿಲ್ಲಾರೆ killāra, *s.* A frame-work. 2. the stomach. [ತ್ತುನಿ.

ಕಿರಿವೊತ್ತುನಿ kirivottuni, *see* ಕೀವೊ

ಕುಂಚಲ kuṅčala, *see* ಕುಂಚ.

ಕುಂತೆ kunte, *see* ಕೊಂಕೆ.

ಕುಮ್ಮಡುನಿ kummuḍuni, *see* ಕುಮೆವುನಿ.

ಕುಕ್ಕುಟೆ kukkuṭa, *s.* A fowl.

ಕುಡ್ಡೆ kudḍe, *see* ಕುಂಟೆ.

ಕುದುಂಟೆ kuduṅṭe, *s.* A lump of dung. 2. *see* ಕೊಪಂಟೆ.

ಕುದ್ರು kudru, *see* ಕುಮರು.

ಕುದುನಿ kurduni, *see* ಕುದುರುನಿ.

ಕುರ್ಮೆ kurma, *s.* A kind of tree.

✓ ಕೂಕ್ರು kūkru, *adj.* Young, small. ನಾಯಿವ— a cub, young dog.

—ವೆಂಜಿ a kind of small crab.

ಕೂರಂದ kūranda, *see* ಕೂರಂಗೆ.

ಕೂರ್ಚೆ kūrēa, *s.* An enclosure. 2. a tassel.

ಕೆಡ್ಡೆಸೆ keḍḍesa, *see* ಕೆಡ್ಡೆಸೆ.

ಕೆಪ್ಪೆ keppa, *see* ಕೆಪ್ಪು.

ಕೆಪ್ಪಾರ್ keppāru, *s.* A kind of cap; *cf.* ಮುಟ್ಟಳೆ.

ಕೇದಗೆ kēdagē, *see* ಕೇವಯಿ.

ಕೈಕುನಿ keikuni (ಕೈಕ್), *v. a.* To wash the hands.

ಕೈಪುನಿ keipuni, *v. a.* To fasten, bind tight.

ಕೊಂಡಡೆ koṇḍaḍa, *adj.* Beloved, dear. *s.* *see* ಕೊಂಡಾಟ.

ಕೊಂಬಾಗೆ kombāgē, *s.* A kind of umbrella.

ಕೊಜಂಜೆ kojaññē, *s.* A thicket.

ಕೊಪ್ಪಂದ koppanda, *s.* A female's ornament.

ಕೊರಣ korana, *adj.* Unconferable; rare, as a gift.

ಕೊರ್ನಿ korni, *see* ಕೂರ್ನಿ.

ಗಂದಂದ gandanda, *adj.* Small, fine.

✓ಗಂಡಾರ್ ಗಾರ್ಧಾಳು garṇḍāḷu, *s.* A stalwart man, giant.

ಗಟ್ಟಿ gatya, *see* ಗಟ್ಟಿ.

ಗಡಿಪು, ಗಡಿಯ gadipu, gadiya, *adv.* Wholly; *cf.* ಗಟ್ಟಿ.

ಗಲಿ gali, *s.* Small pieces of light wood fastened to a net.

ಗವನ gavana, *s.* Desire, wish.

ಗಾಸುನಿ gānuni, *see* ಗಾಣುನಿ.

ಗಿಂಡೆ giṇḍē, *see* ಗಿಂಡಿ.

ಗಿರಿಯ giriya, *s.* A hinge, as of a door.

ಗುಂಡಿ guṇḍi, *s.* *adj.* Deep, sunken.

ಗುಜ್ಜಿ gujji, *adj.* Short, thick, of little stature. —ತಾರೆ a short, thick cocoanut tree.

ಗುಡ್ಡಳುನಿ guḍḍaḷuni (ಗುಡ್ಡಳ್ಳೆ), *v. a.* To work hard.

ಗುಡ್ಡಳಿ guḍḍaḷe, *see* ಗುಡ್ಡೆಲಿ.

ಗುರ್ವಾವಾಯು gurmavāyu, *see* ಗುಲ್ಮ.

ಗುವೆ guvè, *see* ಗುವೆಲಿ.

ಗೆಲ್ಲಂದ್ gellandḷu, *s.* Success, victory, triumph; *cf.* ಗೆಂದುನಿ.

ಗೆರಯತ್ geirayatḷu, *s.* Absence.

ಚಂದಗಿಡಿ cādagidi, *s.* Haughtiness. 2. a man's name.

ಚಟಾಲ್ çatāḷu, *see* ಚಟೀಲ.

ಚಮಕ್ çamaku, *s.* Lustre; brandishment, flourish. 2. haughtiness.

ಚರಕಜೆ çarakajè, *s.* Dishevelled hair.

ಚಿಂಗಣಿ çingani, *see* ಚುಂಗಾಣಿ.

ಚಿಟ್ಟೀನಿ çitṇēsī, *see* ಚಿಟ್ಟೀನಿ.

ಚಿಲ್ಲೊಡುನಿ çilloḍuni, *see* ನಿಲ್ಲೊಡುನಿ. 2. ತಿಲ್ಲೊಡುನಿ

ಚೋರೆ çōrè, *adj.* Tender, unripe, as a fruit.

ಛಾಪಖಾನೆ çhāpakhāñē, *see* ಛಾಪ.

ಜಂತ್ರಿ jantri, *see* ತಂತ್ರಿ.

ಜಲ್ಮುಂಡೆ jalmuṇḍè, *adj.* Nice, fine. —ಪಲಕಾಯಿ a kind of jackfruit.

ಜಾಂಬುಮೂರಿ jāmbumūri, *s.* A peculiar smell.

ಜಾತಗ ಜಾತಗಾ, *s.* Walking. —ಕೋಲು a walking stick.

ಜಾಮೂರಿ jāmūri, *see* ಜಾಂಬುಮೂರಿ.

ಜಾವರ jāvara, *see* ಜಾಗರ.

ಜುವಾನ ಜುವಾನಾ, *see* ಜೀವನ.

ಜೊಕ್ಕೆ, ಜೊಗ jokkè, joga, *see* ಜಕ್ಕೆ. 2. *see* ಜೊಕ್ಕೆ.

ಜೊಗಟೆ jogatè, *see* ಜೋಗಟ್ಟಿ.

ಜ್ವಲಿಪುನಿ jvalipuni, *v. n.* To burn, shine.

ಜ್ಯೋಕೆರಾಕೆ jyōkerākè, *see* ಜೋಕೆ.

ಡಲಗುನಿ ḍalaguni (ಡಲಗ್), *v. a.* To shine.

ಡವಣೆ ḍavaṇè, *s.* A whirlpool; *also* ನೀರವಣೆ.

ತಕ್ಕೈರ್ takeiru, *see* ತಕ್ಕೈರ್.

ತಟಿಮುಟೆ taṭimuṭi, *s.* Strait, dilemma. 2. *see* ತಟ್ಟಿಮುಟ್ಟಿ.

ತರಿಯ tariya, *see* ತಡವ.

ತರ್ತೆ tartè, *adj.* Deep; *cf.* ತರ್ತೆನಿ, ತಾರುನಿ.

ತಲ್ಲಾರ tallāra, *see* ತಲರ.

ತಾಳೆ tālē, *s.* Comparison; proof; agreement.

ತಿಗ್ಗರ್ tiguru, *s.* A sprout, bud, germ. 2. a split, crack.

ತಿಪ್ಪರ್ tippary, *s.* A knotted root. 2. confusion, hurlyburly.

ತಿರುಡಿ tiruḍi, *s.* A vice, an instrument for holding and griping things. 2. *see* ತಿರುಳಿ.

ತಿರುಸೋಲು tirusōlu, *see* ತ್ರಿಶೂಲ.

ತುನೆ tunè, *s.* A stick. 2. *see* ತುಣಿ.

↓ ತೇದುನಿ tēduni (ತೇದ್), *v. a.* To grind, macerate, bray.

ತೆಮುಲೆ temulè, *see* ತೆವಲೆ.

ತೇಗು tēgu, *see* ತೇಗ್.

ತೋರಂಬೆ tōraṅṅè, *s.* A kind of *solanum*.

ತೋಳರ ತೋಲಾರ, *adv.* With the arms extended.

ಥಲ್ಲಿ, ಥಲ್ಲಿ thalli, thallè, *s.* A cloth used in offerings to demons, at weddings, *etc.*

ದಮಣೆ damaṅṅè, *see* ದಮಣಿ.

ದಳ್ಳಿಯ, ದಳ್ಳಿ ದಲ್ಲಿಯ, dalliya, dalliya, *s.* A kind of cloth.

ದೀವಲ divala, *see* ದೀವಾಲಿ.

ದೀವಾರೆ divāre, *s.* Fixing a day.

↓ ದುಂದುನಿ dūnduni, *see* ತೊಂದುನಿ.

ದುಕ್ಕಿ dukki, *s.* The left side of a finger-drum.

ದೇಂತಡೆ dēntaḍè, *see* ದೇವಸ್ಥಾನ.

ದೇವ deva, *s.* 3. *see* ದೇವೆರ್.

4. *see* ದವ್ವೆ.

ದೇಸ, ದೇಸೆ dēsa, dēsè, *s.* Raw

rice used on auspicious occasions for sprinkling upon a married couple, *etc.*; *cf.* ಸೇಜ. 2. *see* ದೇಶ. — ಪಾಂಬುನಿ to sprinkle rice in this way.

ದೊಡ್ಡುಳಿ, ದೊಡ್ಡೆಯಿಪುಳಿ doḍḍuḷi, doḍḍeyipuḷi, *see* ದೊಡ್ಡಲೆ.

ನಂಜುಡೆ nanṅuḍa, *see* ನಗಡೆ.

ನಂದ್ nand, *see* ನಂದೆ.

ನಂದಳಿಗೆ nandaḷigē, *see* ನಂದಾವಳಿ.

ನಾಗಜಾವು nāgajāvu, *s.* A kind of cloth worn by males; *cf.* ದೋತ್ರ.

ನಾಟೆ nāṭa, *s.* Seeking, search.

ನಾಡೆ nāḍa, *adv.* Soon, speedily. *s.* A falsehood.

ನಾನ್ಯುನಿ nānyuni, *see* ನಾನುನಿ.

ನಾಪೆ nāpè, *see* ನಾಪನಿ.

ನಾಲಾವುನಿ nālāvuni, *see* ಮಾಲಾವುನಿ.

ನಿಲೆಪುನಿ nilepuni (ನಿಲೆ), *v. a.* To establish, found.

ಪಟ್ಟುಪ್ಪು paṭṭuppu, *s.* Salpetre.

ಪಡಕರ paḍakara, *see* ಪದಂಕರ.

ಪಡಾವು paḍāvu, *s.* 2. a ship.

ಪಡಿತಡೆ paḍitaḍè, *s.* A temporary dwelling.

↓ ಪದಾಂಪು paḍāmpu, *s.* Moisture. *adj.* Moist, wet.

↓ ಪದಾಂಪುನಿ paḍāmpuni (ಪದಾಂ), *v. a.* To moisten, wet.

ಪರಿಪಾಡ್ paripāḍ, *s.* Fate. 2. trouble.

ಪರಿವಾಳ parivāḷa, *s.* Food. 2. *see* ಪರಿವಾರ.


ಪಾಂಬಳೆ pāmbalè, *s.* A kind of ornament

- ಪಾಂಬೊಳು, pāmbolu, *see* ಪಾಂಬೊಳೆ.
 ಪಿಡಿಬಾಳು pidibālu, *s.* . . . 2. a demon's sword.
 √ ಪಿದುಕಣ್ಣು pidukannu, *s.* Blinking, twinkling of the eyes.
 ಪಿರವತ್ತೆ piravattu, *see* ಪಿರವ.
 ಪಿರ್ನಾಲ್ pirnālu, *s.* A gift.
 ಪೀನರಿ pīnari, *see* ಪೀನಾರಿ.
 ಪುದಗಲ pudagala, *s.* The body.
 ಪುರಪು purapu, *s.* Circumstances.
 ಪುಲಿ puli, *s.* . . . -ಕೊಡ್ಡಿಲ್ a kind of sour sauce *or* condiment.
 ಪೂಂಚ ಪುಂಚ, *s.* An ant-hill.
 ಪೂಗಾರೆ ಪುಗಾರೆ, *s.* A temporary shed covered with awnings erected during the funeral ceremonies of a deceased Śūdra.
 ಪೆರ್ನಾ perna, *see* ಪ್ರಾಣ.
 ಪೊಂಚೊಳಿಗೆ, ಪೊಂಣೊಳಿಗೆ poñčoliḡe, poñnoḡe, *see* ಪೊಂಚಳೆ.
 ಪೊಟ್ಟುಳು poṭṭulu, *s.* A rotten seed.
 ಪೋಕ್ರೆ pōkre, *s.* A nasty man.
 ಪೋಟ್ಟು poṭṭa, *s.* A pustule, blister, sore. 2. a kind of parasite.
 ಪ್ರಾಣ prāṇa, *s.* -ಬೆನ್ನಿನಿ to work hard. -ಬೆಂಪೊಣನಿ to commit suicide.
 ಬಕ್ಕಣೆ bakkaṇe, *s.* A quarrel.
 ಬಪಿಪುನಿ, ಬಬಿಪುನಿ bapipuni, babipuni (ಬಪಿ, ಬಬಿ), *v. a.* To put out of the way.
 √ ಬಿತ್ತಲ್ bittulu, *s.* A garden, compound.

- ಬಿಸಾರ್ bisāru, *s.* A stroke, blow, cut.
 ಬೆಂಕ್ beṅku, *s.* Disturbance, confusion, disorder. 2. entanglement. -ಬುಡುಪಾವುನಿ to disentangle.
 ಬೆಂಕುನಿ beṅkuni (ಬೆಂಕ್), *v. n.* To be complicated, entangled.
 ಬೆಂಬನ bembana, *s.* Work.
 ಬೇದಗ bēdaga, *s.* Medicine for a woman in childbed.
 ಮಲ್ಲಯಿಲ್ mallayilu, *s.* A large ladle.
 ಮಾಂಬು māmbra, *s.* A cry, shout. -ಕುಟ್ಟುನಿ to cry, shout, call.
 ಮಿಜಟ್ mijattu, *see* ಮಿಜಾಕ್.
 √ ಮುಗಲಿಯುನಿ mugaliyuni (ಮುಗಲಿ), *v. n.* To become cloudy, as the sky.
 ಮುಜುಡು mujuḡu, *s.* An old person.
 ಮುದಾವುನಿ mudāvuni (ಮುದಾ), *v. a.* To draw near.
 ರೆಸಾ resa, *s.* A kind of pepper water *or* sauce.
 ಲೆಚ್ಚಲೆ leččalē, *adj.* Wide, broad.
 ವಾಯನ vāyana, *s.* Offerings of cocoanuts made by a married woman to the goddess Gouri.
 ವಾಯೊಲ vāyola, *s.* Any statement *or* account written on palm-leaves.
 ಸೀನೆ sinē, *s.* A flute, fife.

Errata.

Page	under	ಅರ್ಥಯ	for (ದಾಸಯ್ಯ)	read (ದಾಸಯ).
" 53	"	ಆಸ್	" cf. ಹಾಸ್‌ವಾಸ್	" cf. ಆಸ್‌ವಾಸ್.
" 56	"	ಇಗಡ	" ಎಗಡ	" ಎಂಗಡ.
" 61	"	ಇರ್ವೊಳು	" ಇರೊಳು	" ಈರೊಳ್ಳೆ.
" 65	"	ಉಂಬುಗೆ	" ಉಂಮತ	" ಉಂಮುತ.
" 72	"	ಉರ	" to hold or	" or
" 106	"	ಕಂಠಂಬರ	" kannumberu	" kannumbara
" 108	"	ಕಂಕ	" being to burnt	" being burnt
" 129	"	ಕಶ್ಯಪ	" of deified	" of a deified
" 144	"	ಕುಂಕುಮ	" see ಕೇಸರ	" see ಕೇಸರಿ.
" 147	"	ಕುಜಲನಿ	" ಕೊಜಿಲನಿ	" ಕೊಜಲನಿ.
" 178	"	ಕೋರೆ	" cf. ವೋರೆ	" ಓರೆ.
" 188	"	ಗಡ್ಡೆತನ	" ಗಡಸ್	" ಗಡ್ಡೆಸ್.
" 196	"	ಗಿವಿಪುನಿ	" ಗೆವಿಪುನಿ	" ಗೆವಿಯುನಿ.
" 213	"	ಘಂಮ್	" ghamy	" ghammy.
" 216	"	ಚಕ್ಯ	" ನಂದಮೂಕು	" ನಂದಮೂಕು under ನಂದ.
" 220	"	ಚರಿಗೆ	" ಚುರ್ಯ	" ಚರ್ಯ
" 221	"	ಚಲಪಲ	" ತಳಬಳ	" ತಳಬಲ.
" "	"	ಚಲ್ಲ	" a fall	" falling
" 228	"	ಚೀಂಕರಿ	" splitters	" splinters
" 253	"		" ಜೋಗಪಂದ್	" ಜೋಗಪಂದ್.
" 340	"	ನಕಾರಿ	" adj. Inferior	" 2. inferior.
" 343	"	ನಬಾವ್	" ನವಾವ್	" ನವಾವೆ.
" 362	"	ನಿಲ್ಲಾಪುನಿ	" ಪಿಲ್ಲಾಪುನಿ	" ಪಿಲ್ಲಿಯಾಪುನಿ.
" 370	"	ನಲ	" im-precate	" imprecate.
" 378	"	ಪಂತಿ	" dauble	" double
" 414	"	ಪಿಡುಕೊಣುನಿ	" (ಪಿಡುಕೊ)	" (ಪಿಡುಕೊಣಿ)
" 418	"	ಪೀತ	" of Udipi	" of the Udipi
" "	"	ಪೀತಣಿ	omit cf. ಪೀಡೆ.	
" 432	"	ಪದಮಾಲೆ	for see ಪಿಡಮಾಲೆ	" s. A hill so called.
" 459	"	ಬಜನ್	" ಭಜನ	" ಭಜನೆ.
" 496	"	ಬೈಂಬಿಗೆ	" reindear	" reindeer
" 500	"	ಬೊಲ್ಲ	" ಬೊಲ್ಲು	" ಬೊಳ್ಳು.
" 503	"	ಬೋನು	" ಬೊನ	" ಬೊನು.
" 616	"	ಶೀಂಕರಿ	" ಶೀಂಕರಿ	" ಶಿಂಕರಿ.





**HOME USE
CIRCULATION DEPARTMENT
MAIN LIBRARY**

This book is due on the last date stamped below.
1-month loans may be renewed by calling 642-3405.
6-month loans may be recharged by bringing books
to Circulation Desk.

Renewals and recharges may be made 4 days prior
to due date.

**ALL BOOKS ARE SUBJECT TO RECALL 7 DAYS
AFTER DATE CHECKED OUT.**

JUL

LD

1 PM

US

REC. CIR. AUG 2 '73

18 Sep

SEP 6 1976

LIBRARY

N

JUL 25

REC. CIR. 1978

5 11

OCT 22 1977

305

19 Jun 5

RE

D

7

API

63

MAR 21

MAR 13 '81

38-2PM

M 2 4

LD 21-10

LD21 A 40m 12.74
(S2700L)

General Library
University of California
Berkeley

U. C. BERKELEY LIBRARIES



C047004290

409172

UNIVERSITY OF CALIFORNIA LIBRARY

